

# ವಾಲ್ಯೇಕಿ ರಾಮಾಯಣ: ಶಾಪ ಮತ್ತು ವರ

ಮೂಲ ಲೇಖಕರು  
ಶ್ರೀಪಾದ ರಘುನಾಥ ಬಿಡೆ

ಅನುವಾದಕರು  
ಸೌ. ಸರಸ್ವತಿ ಗಜಾನನ ರಿಸಬೊಡ

ಪ್ರಕ್ರಿಯ ಮಾರಾಟ ಕನ್ನಡ ಸ್ನೇಹವರ್ಧನ ಕೇಂದ್ರದಿಂದ ಪ್ರೇರಿತ



ಕರ್ನಾಟಕ ಸರ್ಕಾರ

ಕನ್ನಡ ಮತ್ತು ಸಂಸ್ಕೃತ ಇಲಾಖೆ  
ಕನ್ನಡ ಭವನ, ಜೆ.ಸಿ.ಆರ್.ಸ್ಟ್ರೀ  
ಬೆಂಗಳೂರು - ೫೬೦ ೦೦೨

**VĀLMĪKI RĀMĀYANA: SĀPA MATTU VARA** (Kannada)  
 [Vālmīki Rāmāyana: Curses and Boons] by **Sripad Raghunath Bhide**,  
 Translated into Kannada by **Sou. Saraswathi Gajanana Risbud, B.A.**;  
 Published by **Manu Baligar**, Director, Department of Kannada and  
 Culture, Kannada Bhavana, J.C.Road, Bengaluru - 560 002.

ಈ ಆವೃತ್ತಿಯ ಹಕ್ಕು : ಕನ್ನಡಾಕ್ಷರ ಸರ್ಕಾರ

ಮುದ್ರಿತ ವರ್ಷ : ೨೦೧೧

ಪ್ರತಿಗಳು : ೧೦೦೦

ಪುಟಗಳು : xxvi + ೩೬೦

ಬೆಲೆ : ರೂ. ೧೨೦/-

ರಕ್ಖಾಪ್ರಾಚ ವಿನ್ಯಾಸ : ಕೆ. ಚಂದ್ರನಾಥ ಆಚಾರ್ಯ

ಮುದ್ರಕರು :

ಮೇ॥ ಮಯೂರ ಪ್ರಿಯ್ಯ ಆಂದ್ರ್

ನಂ. ೪೯, ಸುಬ್ರಹ್ಮಣ್ಯ ಭಕ್ತಿಂ ರೋಡ್

ಬೆಂಗಳೂರು - ೫೬೦ ೦೨೦ ದೂ : ೨೨೨೧೨೧೭

ಬಿ.ಎಸ್. ಯಡಿಯಾರಪ್ಪ  
ಮುಖ್ಯಮಂತ್ರಿಗಳು



ವಿಧಾನಸೌಧ  
ಬೆಂಗಳೂರು ೫೬೦ ೦೦೧

ಕರ್ನಾಟಕ ಸರ್ಕಾರ

ಸಿಎಂ/ಪಿಎಸ್/೨೬/೧೧

## ಶುಭ ಸಂದೇಶ

ವಿಶ್ವ ಕನ್ನಡ ಸಮೀಕ್ಷೆನದ ಸಂಭೂತಾಚರಣೆಯ ಸಂದರ್ಭದಲ್ಲಿ ಕನ್ನಡ ನಾಡು ವರ್ಕೆಕರಣಗೊಂಡು ಇರಿಸೇ ವರ್ಷಕ್ಕೆ ಹೆಚ್ಚೆಯನ್ನಿಷ್ಟಿದೆ. ಈ ಸಂದರ್ಭವನ್ನು ರಚನಾತ್ಮಕವಾಗಿ ದಾಖಲಿಸಿ ಸೃಂಖಲೆಯಗೊಳಿಸಬೇಕೆಂಬುದು ಸರ್ಕಾರದ ಮಹದಾತಯ. ಅದಕ್ಕಾಗಿ ಬೆಳಗಾವಿಯಲ್ಲಿ “ವಿಶ್ವ ಕನ್ನಡ ಸಮೀಕ್ಷೆನ” ಎನ್ನ ಇದೇ ಮಾರ್ಚ್ ತಿಂಗಳಿನಲ್ಲಿ ಆಯೋಜನೆಗಾಗಿದೆ. ಇದನ್ನು ಅತ್ಯುತ್ತಮ ಅರ್ಥಪೂರ್ಣವಾಗಿ ಆಚರಿಸುವುದು ಕರ್ನಾಟಕ ಸರ್ಕಾರದ ಆಶಯವಾಗಿದೆ. ಇದರ ಅಂಗವಾಗಿ ನಾಡಿನ ವಿವಿಧ ಕ್ಷೇತ್ರಗಳಲ್ಲಾಗಿರುವ ಪ್ರಗತಿಯ ಆತ್ಮಾವಲೋಕನದ ಜೊತೆಗೆ ಕನ್ನಡ ಸಾಹಿತ್ಯದ ಸ್ವಜನತೀಲ ಮತ್ತು ಸ್ವಜನೆತರ ಪ್ರಕಾರಗಳ ೧೦೦ ಕೃತಿಗಳನ್ನು ಕನ್ನಡದ ಮೇರುಕೃತಿಗಳ ಮರುಮುರ್ಡಿ ಯೋಜನೆಯಡಿ ಪ್ರಕಟಿಸಲಾಗುತ್ತಿದೆ. ಕನ್ನಡದ ಖ್ಯಾತ ಲೇಖಕರ ಮಹತ್ವದ ಕೃತಿಗಳನ್ನು ಪ್ರಕಟಿಸಿ, ಸುಲಭ ಬೆಲೆಯಲ್ಲಿ ಸಾಹಿತ್ಯಸ್ಕರಿಗೆ ಒದಗಿಸುವ ಹಂಬಲ ನಮ್ಮುದು.

ಈ ಸಾಹಿತ್ಯ ಮಾಲಿಕೆಯಲ್ಲಿನ ಕೃತಿರತ್ನಗಳನ್ನು ಕನ್ನಡಿಗರು ಸಹೃದಯತೆಯಿಂದ ಸ್ವಾಗತಿಸುವ ಮೂಲಕ ಇವುಗಳ ಪ್ರಯೋಜನವನ್ನು ಪಡೆದುಕೊಂಡರೆ ಸರ್ಕಾರದ ಈ ಯೋಜನೆ ಸಾರ್ಥಕವಾಗುತ್ತದೆ ಎಂದು ಭಾವಿಸುತ್ತೇನೆ.

ದಿನಾಂಕ ೨೪.೦೩.೨೦೧೧

ಶ್ರೀ ಯಾಕ್ಷಿಂದ್ರ



ಕರ್ನಾಟಕ ಸರ್ಕಾರ

ಗೋವಿಂದ ಎಂ. ಕಾರಚೋಡ  
ಕನ್ನಡ ಮತ್ತು ಸಂಸ್ಕೃತಿ,  
ಸಣ್ಣ ನೀರಾವರಿ ಹಾಗೂ ಜವಳಿ  
ಸಚಿವರು

ವಿಧಾನಸೌಧ  
ಬೆಂಗಳೂರು - ೫೧

## ಚರ್ಚೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿಶ್ವ ಕನ್ನಡ ಸಮೀಕ್ಷೆನದ ಅಂಗವಾಗಿ ಸುಮಾರು ೧೦೦ ಕನ್ನಡದ ಮೇರುಕೃತಿಗಳನ್ನು ಮರುಮಾಡಿಸಲು ಉದ್ದೇಶಿಸಿರುತ್ತದೆ.

ಈ ಯೋಜನೆಯಡಿ ಕನ್ನಡ ಸಾಹಿತ್ಯದ ಬೇರೆ ಬೇರೆ ಕಾಲಘಟ್ಟಗಳಲ್ಲಿ ರಚನೆಗೊಂಡ ಕಥೆ, ಕಾದಂಬರಿ, ವಿಚಾರ ಸಾಹಿತ್ಯ, ಪ್ರಬಂಧ, ವಿಮರ್ಶೆ, ನಾಟಕ, ಕವನ ಸಂಕಲನ - ಹಿಂಗೆ ಸಾಹಿತ್ಯದ ವಿವಿಧ ಪ್ರಕಾರಗಳ ಕೆಲವು ಪ್ರಾತಿನಿಧಿಕ ಕೃತಿಗಳನ್ನು ಪ್ರಕಟಿಸಲಾಗುತ್ತದೆ. ಈ ಪ್ರಾತಿನಿಧಿಕ ಕೃತಿಗಳನ್ನು ಸರ್ಕಾರದಿಂದ ರಚಿತವಾದ ಆಯ್ದು ಸಮಿತಿಯ ಮುದ್ರಣಕ್ಕೆ ಆಯ್ದು ಮಾಡಿರುತ್ತದೆ. ಈ ಕೃತಿಗಳನ್ನು ಮುದ್ರಣಕ್ಕೆ ಆಯ್ದು ಮಾಡಿದ ಆಯ್ದು ಸಮಿತಿಯ ಎಲ್ಲಾ ವಿದ್ಯಾಂಸರಿಗೂ ನನ್ನ ಧನ್ಯವಾದಗಳು. ಈ ಮಹತ್ವದ ಕೃತಿಗಳನ್ನು ಸಹೃದಾಯ ಕನ್ನಡಿಗರಿಗೆ ಸುಲಭ ಬೆಲೆಯಲ್ಲಿ ತಲುಪಿಸಬೇಕೆಂಬುದು ನಮ್ಮ ಹೆಗ್ಡಾರಿಯಾಗಿರುತ್ತದೆ. ಕನ್ನಡ ಸಾಹಿತ್ಯದ ಮೃಲಿಗಲ್ಲಾಗಿರುವ ಈ ಪ್ರಸ್ತರಗಳು ಭಾವಿ ಹೀಳಿಗೆಯವರಿಗೆ ದಾರಿದೀಪಗಳಾಗಿವೆ. ಈ ಕೃತಿಗಳ ಪ್ರಯೋಜನವನ್ನು ಕನ್ನಡ ಜನತೆ ಹಾಗೂ ವಿದ್ಯಾರ್ಥಿಗಳು ಪಡೆದರೆ ನಮ್ಮ ಶ್ರಮ ಸಾಧನಕೆವೆಂದು ಭಾವಿಸುತ್ತೇನೆ.

ದಿನಾಂಕ ೧೮.೦೧.೨೦೧೧

(ಗೋವಿಂದ ಎಂ. ಕಾರಚೋಡ)

## ಎರಡು ನುಡಿ

ಕನ್ನಾಡ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವರ್ತಿಯಿಂದ 'ವಿಶ್ವಕನ್ನಡ ಸಮ್ಯೇಳನ'ದ ಅಂಗವಾಗಿ ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಸಾರಸ್ವತ ಲೋಕವನ್ನ ಶ್ರೀಮಂತಗೋಳಿಸಿರುವ ಸಾಹಿತ್ಯ ಮಹತ್ವದ ಕೃತಿಗಳನ್ನು ಓದುಗರಿಗೆ ಒದಗಿಸಬೇಕೆಂಬ ಸದಾಶಯ ಹೊಂದಿರುತ್ತದೆ. ಈ ಯೋಜನೆಯಡಿ ಸುಮಾರು ೧೦೦ ಕೃತಿಗಳನ್ನು ಪ್ರಕಟಿಸಲು ಉದ್ದೇಶಿಸಿದೆ.

ಈ ಕೃತಿಗಳನ್ನು ಆಯ್ದುಮಾಡಲು ಖ್ಯಾತ ವಿದ್ವಾಂಸರಾದ ಪ್ರೌ. ಎಲ್.ಎಸ್. ಶೇಷಗಿರಿರಾವ್ ರವರ ಅಧ್ಯಕ್ಷತೆಯಲ್ಲಿ ನಾಡಿನ ಹೆಸರಾಂತ ಸಾಹಿತೀ / ವಿದ್ವಾಂಸರುಗಳನ್ನೂ ಗೊಂಡ ಆಯ್ದು ಸಮಿತಿಯನ್ನು ರಚಿಸಿದೆ. ಈ ಆಯ್ದು ಸಮಿತಿಯ ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಗೆ ಕನ್ನಡ ಸಾಹಿತ್ಯದ ವಿವಿಧ ಕಾಲಘಟ್ಟಗಳಲ್ಲಿ ಬಂದ ಪ್ರಾತಿನಿಧಿಕ ಕೃತಿಗಳನ್ನು ಆಯ್ದು ಮಾಡಿರುತ್ತದೆ. ಆಯ್ದು ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸರ್ಕಾರದ ಪರವಾಗಿ ವಂದನೆಗಳು ಸಲ್ಲಿತ್ತವೆ. ಈ ಪ್ರಸ್ತರಕಗಳನ್ನು ಹೊರತರಲು ಅನುಮತಿ ನೀಡಿ ಸಹಕರಿಸಿದ ಎಲ್ಲಾ ಲೇಖಕರು ಹಾಗೂ ಹಕ್ಕುದಾರರುಗಳಿಗೆ ನನ್ನ ಕೃತಜ್ಞತೆಗಳು ಸಲ್ಲಿತ್ತವೆ. ಕನ್ನಡದ ಮೇರುಕೃತಿ ಸಾಹಿತ್ಯ ಮಾಲೆಯನ್ನು ಓದುಗ್ರಹಿಸುತ್ತಾರೆಂದು ನಂಬಿದ್ದೇನೆ.

(ರಮೇಶ್ ಬಿ.ರುಳಕಿ)

ಸರ್ಕಾರದ ಕಾರ್ಯದರ್ಶಿಗಳು

ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾತಾವ ಇಲಾಖೆ

ದಿನಾಂಕ ೧೨.೦೧.೨೦೧೧

## ಅಧ್ಯಕ್ಷರ ಮಾತ್ರ

ಕನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕನ್ನಡದ ಮೇರುಕೃತಿಗಳನ್ನು ಪುನರೋಮುದ್ರಾ ಮಾಡಲು ಒಂದು ಯೋಜನೆಯನ್ನು ಕೈಗೊಂಡಿತು. ಕೃತಿಗಳ ಆಯ್ದೆಗಾಗಿ ಸರ್ಕಾರವು ಒಂದು ಸಮಿತಿಯನ್ನು ರಚಿಸಿತು. ಈ ಮಹತ್ವದ ಯೋಜನೆಯ ಸಮಿತಿಯ ಅಧ್ಯಕ್ಷನಾಗಿ ಕಾರ್ಯವಿರುವ ಸುಯೋಗ ನನ್ನದಾಯಿತು.

ಈ ಯೋಜನೆಯ ಮಹತ್ವವನ್ನು ನಾನು ವಿವರಿಸುವ ಅಗತ್ಯವಿಲ್ಲ. ಕನ್ನಡದ ಶ್ರೇಷ್ಠ ಕೃತಿಗಳನ್ನು ಸುಲಭ ಬೆಲೆಗೆ ಕನ್ನಡಿಗರ ಕೃಗಳಲ್ಲಿರುವುದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಲವು ಯೋಜನೆಗಳನ್ನು ಕೈಗೊಂಡಿರುವುದಕ್ಕಾಗಿ ಸರ್ಕಾರವನ್ನೂ ಇಲಾಖೆಯನ್ನು ಹೃತ್ಯೋವರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡ ಸಂಸ್ಕೃತಿಗೆ ಈ ಯೋಜನೆಗಳು ಮಹತ್ವದ ಕೊಡುಗೆಯನ್ನು ನೀಡುತ್ತವೆ.

ಕನ್ನಡದ ಮೇರುಕೃತಿಗಳನ್ನು ಆರಿಸುವುದು ಸುಲಭದ ಕೆಲವೆಲ್ಲ. ಇಂಥಹ ಆಯ್ದೆಯಲ್ಲಿ ಬೇರೆ ಬೇರೆ ಅಭಿಪ್ರಾಯಗಳಿಗೆ ಸಾಧಾರವಾಗಿಯೇ ಅವಕಾಶವಿರುತ್ತದೆ. ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳು ಈ ಸಮಿತಿಯ ಸದಸ್ಯರಾಗಿದ್ದರೂ ಸುದೃಢವಿರುತ್ತದೆ. ಕೃತಿಗಳನ್ನು ಚರ್ಚಿಸಿ ಮಹತ್ವದ ನಿರ್ಧಾರಕ್ಕೆ ಬಂದ ಸಮಿತಿಯು ಸಾಧ್ಯವಾದ ಕಾರ್ಯವನ್ನು ಸಾಧಿಸಿದೆ. ಇದಕ್ಕಾಗಿ ನಾನು ಸಮಿತಿಯ ಎಲ್ಲ ಸದಸ್ಯರಿಗೂ ಕೃತಿಜ್ಞಾನಿದ್ದೇನೆ.

ಈ ಕಾರ್ಯದ ನಿರ್ವಹಣೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಮನು ಬಳಿಗಾರ್ ಅವರು ನೆರವಾಗಿದ್ದಾರೆ. ಅವರ ಮತ್ತು ಅವರ ಸಿಫುಂದಿಯವರ ಅಮೂಲ್ಯ ಸಹಕಾರಕ್ಕೆ ನಾನು ಕೃತಿಜ್ಞ.

ಕನ್ನಡ ನಾಡಿನ ಮನೆಮನೆಗಳಲ್ಲಿ ಸಾಹಿತ್ಯದ ಮಂಗಳ ದೀಪದ ಬೆಳಕನ್ನು ಹರಡುವ ಈ ಯೋಜನೆಯ ಪೂರ್ಣಪ್ರಯೋಜನವನ್ನು ಕನ್ನಡಿಗರು ಪಡೆದುಕೊಳ್ಳಲ್ಲಿ ಎಂದು ಹಾರ್ಡ್‌ಸುತ್ತೇನೆ.

ಸಿರಿಗನ್ನಡಂ ಗೆಗೆ!

ಎಲ್.ಎಸ್. ಶೇಷಗಿರಿ ರಾವ್

ದಿನಾಂಕ ೧೯.೧೨.೨೦೧೦

ಅಧ್ಯಕ್ಷ

ಕನ್ನಡದ ಮೇರುಕೃತಿಗಳ ಆಯ್ದೆ ಸಮಿತಿ

## ಪ್ರಕಾಶಕರ ಮಾತು

ಕನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ‘ವಿಶ್ವಕನ್ನಡ ಸಮ್ಮೇಳನ’ದ ಅಂಗವಾಗಿ ಸುಧಾರು ನೂರು ಪ್ರಸ್ತುತಿಗಳನ್ನು ಪ್ರಕಟಿಸಲು ಉದ್ದೇಶಿಸಿರುತ್ತದೆ. ಈ ಯೋಜನೆಯಡಿ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಈ ಮೂರೂ ಕಾಲಘಟ್ಟಗಳಲ್ಲಿ ರಚನೆಗೊಂಡ, ಕನ್ನಡದಲ್ಲಿ ಮಹತ್ವದ ಕೃತಿಗಳಿಂದು ಪರಿಗಣಿತವಾಗಿರುವ ಪುಸ್ತಕಗಳನ್ನು ಸರ್ಕಾರವು ನೇಮಿಸಿರುವ ಆಯ್ದು ಸಮಿತಿಯು ಮರುಮುದ್ರಣಕ್ಕೆ ಆಯ್ದು ಮಾಡಿರುತ್ತದೆ. ಈ ಸಾಹಿತ್ಯ ಮಾಲೆಯಲ್ಲಿ ಈಗಾಗಲೇ ಇಲಾಖೆಯು ಸಮಗ್ರ ಸಾಹಿತ್ಯ ಪ್ರಕಟಣೆಯಡಿ ಪ್ರಕಟಿಸಿರುವ ಲೇಖಕರ ಕೃತಿಗಳನ್ನು ಪರಿಗಣಿಸಿರುವುದಿಲ್ಲ.

ಕನ್ನಡದ ಮೇರುಕೃತಿಗಳ ಮರುಮುದ್ರಣಕ್ಕೆ ಪುಸ್ತಕಗಳನ್ನು ಆಯ್ದು ಮಾಡಿದ ಆಯ್ದು ಸಮಿತಿಯ ಅಧಕೃತಾದ ಪ್ರೌ. ಎಲ್.ಎಸ್. ಶೇಷಗಿರಿ ರಾಂಕರವರಿಗೆ ಹಾಗೂ ಸಮಿತಿಯ ಸದಸ್ಯರುಗಳಾದ ಡಾ. ಚಂದ್ರಶೇಖರ ಕಂಬಾರ, ಡಾ. ಹಂಪ ನಾಗರಾಜಯ್ಯ, ಡಾ. ಎಂ.ಎಂ.ಕಲಬುಗಿರ್, ಡಾ. ದೊಡ್ಡರಂಗೇಗೌಡ, ಡಾ. ಎಚ್.ಜೆ. ಲಕ್ಷ್ಮಪ್ಪಗೌಡ, ಡಾ. ಅರವಿಂದ ಮಾಲಗತ್ತಿ, ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಡಾ. ಪಿ.ಎಸ್. ಶಂಕರ್, ಶ್ರೀಮತಿ ಸಾರಾ ಅಬೂಬಕರ್, ಡಾ. ಪ್ರಥಾನಾ ಗುರುದತ್ತ ಇವರುಗಳಿಗೆ ನನ್ನ ಕೃತಜ್ಞತೆಗಳು. ಈ ಯೋಜನೆಯಡಿ ಮರುಮುದ್ರಣಕ್ಕೆ ಆಯ್ದುಯಾಗಿರುವ ಪುಸ್ತಕಗಳ ಮುದ್ರಣಕ್ಕೆ ಅನುಮತಿ ನೀಡಿದ ಎಲ್ಲ ಲೇಖಕರಿಗೂ, ಹಕ್ಕುದಾರರಿಗೂ ಮತ್ತು ಕರಡಿಚ್ಛು ತಿದ್ದಿದವರಿಗೂ ನನ್ನ ವಂದನೆಗಳು.

ಸದರ ಪ್ರಕಟಣಾ ಯೋಜನೆಯ ಪುಸ್ತಕಗಳನ್ನು ಹೊರತರಲು ಸಹಕರಿಸಿದ ಶ್ರೀ ಎಚ್. ಶಂಕರಪ್ಪ, ಜಂಟಿ ನಿರ್ದೇಶಕರು, (ಸು.ಕ.), ಶ್ರೀಮತಿ ಪ್ರೌ.ಎಸ್.ವಿಜಯಲಕ್ಷ್ಮಿ ಸಹಾಯಕ ನಿರ್ದೇಶಕರು ಹಾಗೂ ಪ್ರಕಟಣಾ ಶಾಖೆಯ ಸಿಬ್ಬಂದಿಗೆ ನನ್ನ ನೆನಕೆಗಳು. ವಿಶ್ವಕನ್ನಡ ಸಮ್ಮೇಳನದ ಲಾಂಭನವನ್ನು ಸಿದ್ಧಪಡಿಸಿಕೊಟ್ಟ ಹಿರಿಯಕಲಾವಿದರಾದ ಶ್ರೀ ಸಿ. ಚಂದ್ರಶೇಖರ ಅವರಿಗೂ ನನ್ನ ನೆನಕೆಗಳು ಹಾಗೂ ಈ ಪುಸ್ತಕಗಳನ್ನು ಸುಂದರವಾಗಿ ಮುದ್ರಿಸಿಕೊಟ್ಟಿರುವ ಮಯೂರ ಬ್ರಿಂಚ್ ಆಡ್ವೆನ್ ಮಾಲೀಕರಾದ ಶ್ರೀ ಬಿ.ಎಲ್. ಶ್ರೀನಿವಾಸ್ ಮತ್ತು ಸಿಬ್ಬಂದಿ ವರ್ಗದವರಿಗೂ ನನ್ನ ನೆನಕೆಗಳು.

ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಓದುಗರಿಗೆ

ಹಲವಾರು ವರ್ಷಗಳಿಂದ ದೊರಕದೇ ಇದ್ದ ಎಷ್ಟೋ ಪ್ರಸ್ತಕಗಳು ಲಭ್ಯವಾಗುತ್ತಿರುವುದು ಹೆಚ್ಚು ಸಂಗತಿ. ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಸಾಹಿತ್ಯಾಭಿವಾನಿಗಳಿಗೆ ಅಕ್ಷರದಾಸೋಹ ನಡೆಸುವ ಆಶಯ ನಿರ್ಮಾಪನೆಯಾಗಿ ಈ ಕೃತಿಗಳನ್ನು ಕನ್ನಡಿಗರು ಸಾಗತಿಸುತ್ತಾರೆಂದು ನಂಬಿದ್ದೇನೆ.

ದಿನಾಂಕ ೧೧.೧೧.೨೦೧೧

ನಿರ್ದೇಶಕರು

ಕನ್ನಡ ಸ್ವಾತ್ಮಸಂಸ್ಕರಿತಗಳಾಳಿ

## ಕನ್ನಡದ ಮೇರುಕೃತಿಗಳ ಆಯ್ದು ಸಮಿತಿ

**ಅಧ್ಯಕ್ಷರು**  
ಪ್ರೊ. ಎಲೋ. ಎಸ್. ಶೇಷಗಿರಿರಾವ್

**ಸದಸ್ಯರು**  
ಡಾ॥ ಚಂದ್ರಶೇಖರ ಕಂಬಾರ  
ಡಾ॥ ಎಂ.ಎಂ. ಕಲಬುಗ್ರ  
ಡಾ॥ ದೊಡ್ಡರಂಗೇಗೌಡ  
ಡಾ॥ ಅರವಿಂದ ಮಾಲಗ್ತಿ  
ಡಾ॥ ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ  
ಡಾ॥ ಪ್ರಥಾನ್ ಗುರುದತ್ತ  
ಡಾ॥ ಹಂಪ ನಾಗರಾಜಯ್ಯ  
ಡಾ॥ ಎಚ್.ಜೆ. ಲಕ್ಷ್ಮಪ್ಪಗೌಡ  
ಶ್ರೀಮತಿ ಸಾರಾ ಅಬೂಬಕರ್  
ಡಾ॥ ಪಿ.ಎಸ್. ಶಂಕರ್  
**ಸದಸ್ಯ ಕಾರ್ಯದರ್ಶಿ**  
ಶ್ರೀ ಮನು ಬಳಿಗಾರ್, ಕ.ಆ.ಸೇ.  
ನಿರ್ದೇಶಕರು  
ಕನ್ನಡ ಮತ್ತು ಸಂಸ್ಕೃತಿ ಇಲಾಖೆ

## ಮರಾತಿ ಕನ್ನಡ ಸೈಹವರ್ಧನ ಕೇಂದ್ರದ ವರ್ತಿಯಿಂದ

ಹೆಸರಿಗೆ ತಕ್ಷಂತ ಈ ಕೇಂದ್ರಪು ಮರಾತಿ ಹಾಗೂ ಕನ್ನಡ ಜನತೆಯ ನಡುವೆ ಬಾಂಧವ್ಯವನ್ನು ಹೆಚ್ಚಿಸಲೆಂದು ಕಳೆದ ವರ್ಷ ಪ್ರಣೆಯಲ್ಲಿ ಜನ್ಮತಾಳಿತು. ಈ ಬಾಂಧವ್ಯದ ಮಾಧ್ಯಮಗಳಿಂದರೆ ಸಾಹಿತ್ಯ, ಕಲೆ ಮತ್ತು ಪರಿಸಂಖಾದ. ಇದರನ್ನು ಕೇಂದ್ರಪು ಹಲವು ವಿಧಾಯಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಕನ್ನಡ-ಮರಾತಿ ವಿಷಯಗಳ ಸಂಯುಕ್ತ ಅಧ್ಯಯನಕ್ಕೆ ಪುರಸ್ಕಾರ ನೀಡುತ್ತಿದೆ. ಪ್ರಣ ವಿಶ್ವವಿದ್ಯಾಲಯದಲ್ಲಿ ಇದಕ್ಕಾಗಿ ಒಂದು ಹೀರ ಸ್ಥಾಪನೆಗೆ ಯೆತ್ತಿಸುತ್ತಲಿದೆ. ಉಭಯ ಭಾಷೆಗಳ ಲೇಖಕರು, ಕಲಾವಿದರು ಹಾಗೂ ಅವರ ಕೃತಿಗಳನ್ನು ಪರಸ್ಪರ ಪರಿಚಯಿಸಿ ಕೊಡುತ್ತಲಿದೆ.

ಇಕ್ಕಿಂತ ಹಚ್ಚು ಮಹತ್ವದ್ದು ಗ್ರಂಥ, ಲೇಖನಗಳ ಅನುವಾದ ಮತ್ತು ಪ್ರಸರಣ, ‘ಕಾವಿಂಡಕಿಯ ಶ್ರೀ ಮಹಿಮಪತ್ರಿರಾಯರು’ ಎಂಬ ಸಂಶೋಧನ ಗ್ರಂಥವನ್ನು, ‘ಕಾರಂತರ ಕಾದಂಬರಿಗಳು- ಮಹಾ ರಾಷ್ಟ್ರೀಯರ ದೃಷ್ಟಿಯಲ್ಲಿ’ ಎಂಬ ಸಮೀಕ್ಷೆಯನ್ನು (ಪುತ್ತಾರಿನ ಕನಾಂಟಿಕ ಸಂಘದವರ ಮೂಲಕ) ಹೊರತಂದಿದೆ.

ಪ್ರಸ್ತುತ ಗ್ರಂಥದ ರಚನೆ-ಪ್ರಸರಣದಲ್ಲಿ ಕೇಂದ್ರಪು ಲೇಖಕರಾದ ಶ್ರೀ ರ. ಭಿಡೆ ಅವರಿಗೆ ಪ್ರೇರಣೆಯನ್ನು ಒದಗಿಸಿದೆ. ಎಷ್ಟೆಂದರೂ ಅವರು ಕೇಂದ್ರದ ಧರ್ಮದರ್ಶಿಗಳಲ್ಲಿ ಒಬ್ಬರು. ಅವರ ಮೂಲ ಮರಾತಿ ಕೃತಿಗಳ ಅನುವಾದವನ್ನು ಬೇರೆಯವರ ಮಾಡುತ್ತಿದ್ದಾರೆ. ಆದರೆ ಸ್ವತಃ ಅವರು ಕನ್ನಡ ಕೃತಿಗಳನ್ನು ಮರಾತಿಗಳಿಗೆ ಪರಿಚಯಿಸುವಲ್ಲಿ ತುಂಬಾ ಆಸಕ್ತರು; ಅದರಲ್ಲಿ ನಿರತರು.

ಅವರ ಈ ಕನ್ನಡಾನುವಾದ ಕೃತಿಯ ಪ್ರಕಟನೆಗೆ ಪೂರ್ಣತಃ ಪಾಲ್ಮೋಂಡ ಗೀತಾ ಬುಕ್ ಹೌಸ್ ಅವರಿಗೆ ನಾವು ಸದ್ಯೇವ ಇರಣಿಗಳು.

ಕೃ. ಶಿ. ಹೆಗಡೆ  
ಪ್ರಧಾನ ಕಾರ್ಯದರ್ಶಿ

೧೮ ಫೆಬ್ರವರಿ ೧೯೭೯

## ಇಂದು ನಾನು ಶಾಪಮುಕ್ತನಾಡೆ...\*

ಕಳೆದ ನಾಲ್ಕು-ನಾಲ್ಕುವರೆ ವರ್ಷಗಳಿಂದ ಶಾಪಿತನಾಗಿರದಿದ್ದರೂ ನಾನು ಹಾಗೆ ನೋಡಿದರೆ ಶಾಪಗ್ರಸ್ತನಾದಂತೆ ಇದ್ದೆ. ವಿಜಾಪುರ ಜಿಲ್ಲೆಯಲ್ಲಿ ಮುದ್ದೇಬಿಹಾಳ ಒಂದು ತಾಲ್ಲೂಕಿನ ಸ್ಥಳವಾಗಿದೆ. ಅಲ್ಲಿ ಮಾತೇಶ್ವರೀ ಗಂಗಾವ್ಯಾಸ ಮಹಾವಿದ್ಯಾಲಯವಿದೆ. ಆ ಮಹಾವಿದ್ಯಾಲಯದ ತರುಣ ಗ್ರಂಥಪಾಲರಾದ ಶ್ರೀ ಪಂಡಿತ ಸಿದ್ದಪ್ಪ ಕನಮಂಡಿಯವರು ನನ್ನಲ್ಲಿಗೆ ಬಂದು ನನಗೆ ಬಂದು ಶಾಪವನ್ನು ಕೊಟ್ಟರು. ಶಾಪ ಮತ್ತು ವರ ಇವುಗಳ ಸಂಬಂಧದ ಸಂಕಲ್ಪನೆಯ ಬಹುಪ್ರಾಚೀನ ಕಾಲದಿಂದ ಬಂದಿದ್ದು. ರಾಮಾಯಣ-ಮಹಾಭಾರತದಂಥ ಗ್ರಂಥಗಳಲ್ಲಿ ಅವನ್ನು ವಿವುಲವಾಗಿ ಬಳಸಿದೆಯಾದರೂ ಇವುಗಳ ಬಗ್ಗೆ ಯಾವದೇ ಮಾಹಿತಿಯು ಕನ್ನಡ ಸಾಹಿತ್ಯದಲ್ಲಿ ಕಂಡುಬಾರದೇ ಇದ್ದ ಹಾಗೆ ಶ್ರೀ ಕನಮಂಡಿ ಅವರು ಯೇದ ವ್ಯಕ್ತಪಡಿಸಿದರು. ಮರಾಠಿ ಸಾಹಿತ್ಯದಲ್ಲಿ ಈ ಬಗ್ಗೆ ಯಾವುದಾದರೂಂದು ಗ್ರಂಥವಿದೆಯೇ ಎಂದು ಪ್ರತಿಷ್ಠಿಸಿ, ಅದು ಇರದಿದ್ದರೆ ನಾನು ಏನು ಮಾಡಬೇಕೆಂಬ ಬಗ್ಗೆ ಆಗ್ರಹಿಸಿದರು. ಅವರು ನನ್ನಲ್ಲಿಟ್ಟಕೊಂಡ ಆದರವಿಶ್ವಾಸಗಳಿಂದ ನಾನು ಸಂತೋಷಗೊಂಡೆ. ಅಷ್ಟೇ ಅಲ್ಲದೇ ಈ ರೀತಿ ಸೂಚಿಸಲ್ಪಟ್ಟ ವಿಷಯದ ಹೊಸತನ ನನಗೆ ತುಂಬಾ ಹಿಡಿಸಿತು. ಹೀಗೆ ಎನಿಸಿದರೂ ಮಹಾಭಾರತ-ರಾಮಾಯಣಗಳಿಂಥ ಪ್ರಾಚೀನ ಗ್ರಂಥಗಳನ್ನು ಸಹ ನಾನು ಅಭ್ಯಸಿಸಿಲ್ಲ ಎಂಬುದರಿಂದ ನನಗೆ ವಿಷಾದವನಿಸಿತು. ನಾನು ಅವರಿಗೆ ನನ್ನ ಒಟ್ಟಿಗೆ ಅಥವಾ ನಿರಾಕರಣಯನ್ನು ಕೂಡಲೇ ತಿಳಿಸದೆ ತುಸು ಅವಧಿಯನ್ನು ಕೇಳಬೊಂದು ಸಾಧ್ಯವಿರುವದನ್ನು ವಾಡುವುದಾಗಿ ಆಶ್ಚರ್ಯಿಸಿದೆ. ಈ ನಂತರ ಇದೇ ಉದ್ದೇಶವನ್ನಿಟ್ಟುಕೊಂಡು ಪ್ರಣಗೆ ತೆರಳಿ ಅಲ್ಲಿ ಸನಾತ್ನ ಪಂಡಿತ ಮಹಾದೇವಶಾಸ್ತ್ರಜೋತಿ ಇವರನ್ನು ಭೇಟಿಯಾದೆನು. ಮೇಲೆನ ಶಾಪದ ಕಥೆ ಮತ್ತು ನನ್ನ ಮನಸ್ಸಿನ ವ್ಯಾಧಿ ಎರಡನ್ನೂ ಯಾವ ಸಂಕೋಚವನ್ನೂ ಇಟ್ಟಬೊಳ್ಳಬೇ ಅವರ ಬಳಿ ತೋಡಿಕೊಂಡೆ. ಈವರೆಗೆ ನಾನು ಸಮಗ್ರ ವಾಲ್ಯೇಕಿ ರಾಮಾಯಣವನ್ನು ಎಂದೂ ಓದಿರಲೂ ಇಲ್ಲ. ಶಾಸ್ತ್ರಿಗಳು ಕೂಡ. ಈವರೆಗೆ ಮರಾಠಿ ಸಾಹಿತ್ಯದಲ್ಲಿ ಸಹ ಈ ವಿಧದ ಒಂದು ಗ್ರಂಥವೂ

---

\* ಮರಾಠಿಯ ಮೊದಲ ಆವೃತ್ತಿಗೆಂದು ಬರೆದಂಥ್ಯಾ

ಇಲ್ಲದಿರುವುದಾಗಿ ತಿಳಿಸಿದರು. ಹಾಗೂ ಈ ಕೆಲಸವನ್ನು ನಾನು ಕೃಗೋಳಭೇಕೆಂದು ಆಗ್ರಹಪೂರ್ವಕವಾಗಿ ಹೇಳಿದರು. ವರಗಳ ಬಗ್ಗೆ ಓದಿಕೊಳ್ಳಬೇಕೆಂದು ಬಗ್ಗೆ ಅಭ್ಯಾಸ ನಡೆಸುವುದು ಅಪೋಣ ಕಾರ್ಯವೆನಿಸುವುದಾದ್ದರಿಂದ ಶಾಪಗಳ ಜೊತೆಗೆ ವರಗಳ ಜ್ಞಾನವೂ ಆವಶ್ಯಕವೆಂದು ಹೇಳಿದರು. ಈ ಎರಡನ್ನೂ ಅರಿತುಹೊಳ್ಳಿ— ಎಂದು ಹೇಳಿದರು. ಈ ರೀತಿ ವಂಡಿತ ಮಹಾದೇವಶಾಸ್ತ್ರ ಜೋತಿ ಇವರಿಂದ ನನಗೆ ‘ವರ’ ಲಭಿಸಿತು. ಹೀಗೆ ಇಬ್ಬರು ಪಂಡಿತರಿಂದ ನನಗೆ ಶಾಪ/ವರ ಇವುಗಳ ಲಾಭವಾಯಿತು. ರಾಮಾಯಣದಲ್ಲಿಯೂ ತೃಣಬಿಂದು ಕನ್ಯೆಯರಂತೆ ನನ್ನ ಬಾಬತ್ತಿನಲ್ಲಿಯೂ ಶಾಪವು ವರಸ್ಥರೂಪವಾಯಿತು.

ನನ್ನ ವಿದ್ಯಾರ್ಥಿ ಜೀವನದಿಂದ ಪ್ರಾರಂಭಿಸಿ ಕಳೆದ ಐವತ್ತು ವರ್ಷಗಳಿಂದ ನನಗೆ ಈ ಶಾಸ್ತ್ರಗಳ ಮಾರ್ಗದರ್ಶನ ಲಭಿಸುತ್ತೇ ಬಂದಿದೆ. ಅವರು ಉತ್ತೇಜಿಸಿದ್ದರಿಂದ ನಾನು ಓದಿಗೆ ಪ್ರಾರಂಭಿಸಿದೆ. ಶಾಪ ಮತ್ತು ವರಗಳ ಬಗ್ಗೆ ವಿಚಾರ ಮಾಡುವುದೆಂದರೆ ವೇದ, ಪುರಾಣ, ಉಪನಿಷತ್ತುಗಳು. ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಎಲ್ಲ ಪ್ರಾಚೀನ ಗ್ರಂಥಗಳನ್ನು ಓದಿಕೊಳ್ಳಬೇಕಿತ್ತು. ಇದು ನನ್ನ ಶಕ್ತಿಗೆ ಮೀರಿದ ಕೆಲಸವಾಗಿತ್ತು; ನನ್ನಿಂದ ಸಾಧ್ಯವಾಗುವಂತಿರಲ್ಲಿ. ಈ ಕಾರಣದಿಂದ ನಾನು ಒಂದೇ ಗ್ರಂಥವನ್ನು, ಮೂಲ ಮಹಾಕಾವ್ಯವನ್ನು, ಲಕ್ಷ್ಮೀಂದ್ರವನ್ನಾಗಿ ಆಯ್ದುಕೊಂಡೆ. ವಿಷಯದ ವಿಸ್ತಾರವನ್ನು ವೀಕ್ಷಿಸಿದ ನಂತರ ಈ ಕಾರ್ಯವು ನನ್ನ ಶಕ್ತಿಗೆ ಮೀರಿದ್ದು ನನ್ನಿಂದ ಪೂರ್ತಿಯಾಗಲಾರದೆಂದು ಅನೇಕಾವತೀರ್ಥ ಏನಿಸತ್ತೊಡಗಿತು. ಈ ಪರಿಸ್ಥಿತಿಯಲ್ಲಿ ಈ ಹವ್ಯಾಸವನ್ನು, ಬಿಟ್ಟುಕೊಡಬೇಕೆಂಬ ವಿಚಾರ ಸುಳಿಯುತ್ತಿದ್ದಾಗ, ಇಬ್ಬರು ವಿದ್ಯಾಂಸರ ಪರಿಚಯ ಮತ್ತು ತುಸು ಅವಧಿಯಲ್ಲಿಯೇ ಅವರೊಡನೆ ಬೆಳೆದು ವರ್ಧಿಸಿದ ಸ್ವೇಹ. ಇದು ಒಂದು ಯೋಗಾರ್ಥಿಯೇ ಸರಿ; ಅವರು ಪ್ರೋತ್ಸಾಹಿಸಿದ್ದರಿಂದಲೇ ಇಂದಿನ ಈ ಕೃತಿ ಹೊರಬರಲು ಸಾಧ್ಯವಾಯಿತು.

ಉಡುಪಿಯಲ್ಲಿಯ ಶ್ರೀ ಪೂರ್ணಪ್ರಜ್ಞ ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತಿ ಪ್ರಾಚಾರ್ಯರಾದ ಶ್ರೀ ಕೌಲಿಗ ಶೇಷಾಚಾರ್ಯ ಇವರು ಲಭಿಸಿದ್ದರಿಂದ ನನಗೆ ರಾಮಾಯಣದಲ್ಲಿನ ಸೌಂದರ್ಯದ ಸಾಕ್ಷಾತ್ಕಾರವಾಯಿತು. ಅವರಲ್ಲಿಯ ಸಂಸ್ಕೃತ ವಾಜ್ಯಾದ ಪ್ರದೀಪ್ರ ವಿಶ್ಲೇಷಣಾತ್ಮಕ ವಿದ್ವತ್ತು, ವಿವಿಧ ಭಾಷೆಗಳ ಮೇಲಿನ ಪ್ರಭಿತ್ವ, ಜೊತೆಗೆ ವಿದ್ವತ್ತಿಗೆ ಒಷ್ಣವ ಸೌಜನ್ಯ ಮತ್ತು ಯಾವ ಅಪೇಕ್ಷೆಯನ್ನೂ ಇಟ್ಟಿಕೊಳ್ಳಬೇಕೆಂದು ನೆರವಾಗುವ ನಿರಾಲಸ್ಯ ಸ್ವಭಾವ— ಇಂಥ ದುರ್ಭಾಗ್ಯ ಸದ್ಗುಣಗಳ ಸಂಗಮವೇ ಅವರಾಗಿದ್ದರಿಂದ ಅವರ ಬಗ್ಗೆ ನನ್ನ ಆದರ ಬಂಳಿದು ಇಮ್ಮಡಿ-ಮುಮ್ಮಡಿಯಾಯಿತು. ಇವರ ಪ್ರೋತ್ಸಾಹ, ನೆರವು ಇರದಿದ್ದರೆ ನನ್ನಿಂದ ಈ ಲೇಖನವನ್ನು ಬರೆಯಲು ಸಾಧ್ಯ ಆಗುತ್ತಿರಲ್ಲಿ. ಈ ಪ್ರಸ್ತುತದ ಮೂಲ ಮುದ್ರಣವು ಮರಾತಿ ಭಾಷೆಯಲ್ಲಿ ಪ್ರಣಯಲ್ಲಿ ನಡೆಯುತ್ತಿದ್ದಾಗ ಇವರು ಮೈಸೂರಿನಿಂದ ಕರಡಿಸ್ತಿರುತ್ತಾರೆ ಅಂತಹ ತಿಳಿಸಿ

ಕಳುಹಿದರು. ಪ್ರಾಯದ ವಪ್ಪತ್ತೆಯ ವರ್ಣಗಳನ್ನು ದಾಟದ ಅವರ ವ್ಯಾಸಂಗ, ಉತ್ಸಾಹ, ಸಾಮಧ್ಯ ಹಾಗೂ ಕಾರ್ಯಾಸ್ತಕೀ ಇವುಗಳನ್ನು ಗಮನಿಸಿದರೆ ನಮ್ಮ ಶಿರ ತಾನಾಗಿ ಅವರತ್ತ ಬಾಗುತ್ತದೆ.

ಇದೇ ರೀತಿಯಲ್ಲಿ ಪೋದ್ದಾರ್ಶ ಮಹಾವಿದ್ಯಾಲಯ, ಮುಂಬಯಿ, ಈ ಸಂಸ್ಥೆಯ ಹಿಂದೆ ವಿಭಾಗದ ಪ್ರಮುಖರಾಗಿ ನಿವೃತ್ತರಾದ ಮತ್ತು ಕೆರಿಯ ಮಹಾ ವಿದ್ಯಾಲಯದ ಪ್ರಾಚಾರ್ಯರಾಗಿ ನಿವೃತ್ತರಾದ ಡಾ॥ ಗ.ನ. ಸಾರೆ ಇವರ ಪರಿಚಯ ವಂತೊ ಅಂಜಯ ಮೂಲಕವೇ ಆಯಿತು. ಅವರು ಬರೆದ ಪತ್ರದ ವೈವಿರಿ, ಪ್ರತ್ಯಕ್ಷಭೇಟಿಯ ಸಂಭಾಷಣೆಯನ್ನು ಮೊಟಕುಗೊಳಿಸುವಂತಿತ್ತು. ಡಾ॥ ಸಾರೆ ಅವರು ರಾಮಾಯಣದ ಗಾಥವ್ಯಾಸಂಗವನ್ನು ಮಾಡಿರುವರಲ್ಲದೆ ಭಾರತದ ಹಲವಾರು ಭಾಷೆಗಳಲ್ಲಿ ಪ್ರಕಾಶಿಸಲ್ಪಟ್ಟ ರಾಮಾಯಣಗಳ ತುಲನಾತ್ಮಕ ಪರಿಶೀಲನೆಯನ್ನು ಮಾಡಿದ್ದಾರೆ. ಹಿಂದಿ ಭಾಷೆಯ ಮೇಲಿನ ಅವರ ಪ್ರಭುತ್ವ ಮಾತ್ರಭಾಷೆಯಷ್ಟೇ ಬಿಗಿಯಾಗಿದೆ. ಇಂಥ ಗಣ್ಯರ ಪರಿಚಯ ಮತ್ತು ನಂತರ ಬೆಳೆದುಬಂದ ಸ್ವೇಹ- ಇವು ನನಗೆ ವರಸ್ತರೂಪವಾಯಿತು. ನನ್ನ ಎಲ್ಲ ಲೇಖನಗಳನ್ನೂ ಆಳವಾಗಿ ಅಭ್ಯಸಿಸಿ, ಮಹತ್ವದ ಸೂಚನೆಗಳನ್ನು ಮಾಡಿದರು. ಇದಲ್ಲದೆ ನನ್ನ ವಾಸಸ್ಥಾನ ವಿಜಾಪುರದಲ್ಲಿದ್ದರಿಂದ, ಅಲ್ಲಿ ಇದ್ದುಕೊಂಡು ಮರಾಠಿ ಪುಸ್ತಕದ ಮುದ್ರಿವನ್ನು ನೋಡಿಕೊಳ್ಳುವದು ದುಸ್ತರವಿತ್ತು. ಈ ನನ್ನ ಅಡಚಣೆಯನ್ನು ಗಮನಿಸಿ ಡಾ॥ ಸಾರೆ ಇವರು ತಾವಾಗಿ ನೆರವಿನ ಕ್ಷೇತ್ರದಲ್ಲಿ ಚಾಚಿ ಮುದ್ರಣ ವ್ಯವಸ್ಥೆ ಎಲ್ಲ ಕಾರ್ಯವನ್ನು ತಮ್ಮ ಸ್ವಂತದ ಕೆಲಸವೆಂಬಂತೆ ಪ್ರೀತಿಯಿಟ್ಟಿ ಪೂರ್ವೇಸಿದರು. ಅವರು ಪಟ್ಟ ಪರಿಶ್ರಮ, ವ್ಯಯ ಮಾಡಿದ ಸಮಯಗಳಿಗೆ ಮಿತಿಯಿಲ್ಲ; ಬರೀ ಶೆಬದಗಳಿಂದ ಅದನ್ನು ತುಂಬಿಕೊಡಲು ಅಸಾಧ್ಯವಿದೆ. ಸದ್ಯ ಅವರು ಸಂತ ಏಕನಾಥ ಮಹಾರಾಜರ 'ಭಾವಾರ್ಥ ರಾಮಾಯಣ'ದ ಹಿಂದಿ ಅನುವಾದದಲ್ಲಿ ತೊಡಗಿದ್ದರೂ ಅದನ್ನು ಬಿಡಿಗಿರಿಸಿ ತನ್ನ ಗ್ರಂಥದ ಮುದ್ರಣಕಾರ್ಯವನ್ನು ಸಾರ್ಥಕವಾಗಿ ಮಾಡಿಕೊಟ್ಟರು. ನನ್ನ ಈ ಗ್ರಂಥದ ಅಂತರಂಗವನ್ನು ಶುದ್ಧಿಕರಿಸಿ ಅರಕ್ಕೆ ಸೌಷ್ಟವವನ್ನು ನಿರ್ಮಿಸಿಕೊಟ್ಟಿರುವುದು ಅಭಿಪ್ರಾಯ.

ಕಾಂಟಿನೆಂಟಲ್ ಪ್ರಕಾಶನ ಸಂಸ್ಥೆ ಪ್ರಾಣ, ಈ ಖ್ಯಾತ ಸಂಸ್ಥೆಯವರು ನನ್ನ ಈ ಮರಾಠಿ ಗ್ರಂಥವನ್ನು ಪ್ರಕಟಿಸಿರುವ ಸಂಗತಿ ನನಗೆ ಗೌರವಾಸ್ತಾದವಾಗಿದೆ. ಈ ಸಂಸ್ಥೆ ಹೊಂದಿರುವ ಸ್ಥಾನ, ಪ್ರತಿಷ್ಠಾತ್ವ, ಸ್ಥಿರತೆ ಇವೆಲ್ಲವೂ ಮುತ್ತಮಯ್ಯಾರಾದ ಶ್ರೀ ಅನಂತರಾವ ಕುಲಕರ್ಮಣ ಇವರಲ್ಲಿದ್ದ ಗ್ರಂಥಪ್ರೇಮ, ರಸಿಕತೆ, ಸೌಂದರ್ಯದೃಷ್ಟಿ, ಪ್ರಾಮಣಿಕತೆ, ಜಾಕಚಕ್ಕತೆ ಇವನ್ನು ಆಧರಿಸಿದ್ದ ಅವರ ಐವತ್ತು ವರ್ಣಗಳ ಪರಿಶ್ರಮವಿದೆ. ಈ ರೀತಿ ಹಲವು ಬಗೆಯಲ್ಲಿ ಈ ಗ್ರಂಥದ ಅಂತರಾಷ್ಟ್ರಾಂದಿಯ ಸೌಷ್ಟವವು ಪೋಷಿತವಾಗಿದೆ.

ಜೊತೆಗೆ ನನ್ನ ಗಳಿಂದಿನಾದ ಶ್ರೀ ವಿ.ವಾ. ಗೋವಿಲೆ, ಧಾರವಾಡ,

ಶ್ರೀ ಮಧು ಕೃಷ್ಣ ಜೋತಿ, ವಿಜಾಪುರ, ಶ್ರೀ ಅಮರೇಂದ್ರ ಗಾಡಗೀಳ, ಪುಣೆ, ಮತ್ತು  
ಪ್ರಾಧ್ಯಾಪಕರಾದ ಗೋಪಾಲನ್, ವಿಜಾಪುರ- ಇವರು ಹಸ್ತಪ್ರತಿಯನ್ನು ಓದಿ ಅನೇಕ  
ಉಪಯುಕ್ತ ಸಲಹೆಗಳನ್ನು ಕೊಟ್ಟಿರು. ನನ್ನ ಕುಟುಂಬದಲ್ಲಿಯ ವ್ಯಕ್ತಿಗಳು ನನ್ನ ಬರವಣಿಗೆಗೆ  
ಪ್ರೇರಾಹವನ್ನು ಕೊಟ್ಟಿರಲ್ಲದೆ ನನ್ನ ಕೆಲ್ಲಾ ತಪ್ಪಿ ಲಕ್ಷ್ಮಣರೇಖೆಯ ಅರಿವನ್ನು ಸತತ  
ಮಾಡಿಕೊಡುತ್ತಿದ್ದಾನು. ಗಾಯತ್ರೀ ಮುದ್ರಣಾಲಯದ ಶಾಂತಿಯ ಜೋತಿಯವರು  
ಇದನ್ನು ಅಪ್ಪುಕಟ್ಟಾಗಿ ಮುದ್ರಿಸಿಕೊಟ್ಟಿರು.

ಓದುಗರ ಕೈಗೆ ಈ ಪುಸ್ತಕವನ್ನು ಕೊಡುವಾಗ ನಿಜವಾಗಿಯೂ ‘ಇಂದು  
ನಾನು ಶಾಪಮುಕ್ತನಾದೆ’ ಎನಿಸುತ್ತದೆ.

ವಿಜಾಪುರ  
ಜನವರಿ ೧, ೧೯೮೭

ಶ್ರೀಪಾದ ರಘುನಾಥ ಭಿಡೆ

## ಖರಣಂ ಕೃತ್ಯಾ..

ದೊರೆಯುವದರಿಂದ, ಸಾಧ್ಯವಾದಷ್ಟು, ಇಂಣವನ್ನು ಪಡೆಯುತ್ತಿರುವುದನ್ನು ನಾನು ಬಯಸುತ್ತೇನೆ. ಮಾತ್ರಾಮಣ, ಆಚಾರ್ಯಾಮಣ ಇವುಗಳಷ್ಟೇ ಗ್ರಂಥಾಮಣ ಮತ್ತು ಮಿಶ್ರಾಮಣಗಳೂ ಮಹತ್ವದಘ್ರಾಣಿವೆ, ಆಕರ್ಷಕವೂ ಆಗಿವೆ. ನಾನು ಯಾರೆ ಮುಂದೆ ಕೈ ಒಡ್ಡಿದೆನೋ ಅವರೆಲ್ಲರೂ ತಡ ಮಾಡದೆ, ಪ್ರಸನ್ನಜಿತ್ತದಿಂದ ಮುಕ್ತ ಹಸ್ತಗಳಿಂದ ಕೈತುಂಬಿ ಕೊಟ್ಟಿರು. ಯಾರೂ ಇಲ್ಲವೆನ್ನಲೀಲ್ಲ; ತಾತ್ಪರ ಮಾಡಲಿಲ್ಲ. ಬರಿಗ್ರೀಯಿಂದ ಎಂದೂ ನಾನು ಮರಳಲಿಲ್ಲ. ಕೆಲವು ಇಂಣಗಳನ್ನು ತೀರಿಸುವ ಇಚ್ಛೆಯೇ ಇರುವದಿಲ್ಲವಾದರೆ ಕೆಲವು ಇಂಣಗಳನ್ನು ತೀರಿಸುವುದು ಸಾಧ್ಯವಿರುವದಿಲ್ಲ. ಈ ರೀತಿ ತೀರಿಸಲು ಅಸಾಧ್ಯ ಇಂಣಗಳಿಂದರೆ ಗ್ರಂಥಾಮಣ ಮತ್ತು ಮಿಶ್ರಾಮಣವೇ. ಇನ್ನೊಂದು ಗಮನಾರ್ಥ ಸಂಗತಿ ಎಂದರೆ ಈ ಇಂಣಕ್ಕೆ ಬಡ್ಡಿಂತು ಆಕರಣೆಯಾಗುವುದಿಲ್ಲ; ಅಂದಬಳಿಕ ಚಿಂತೆಯಾದರೂ ಏಕಿರಬೇಕು?

ಈ ಗ್ರಂಥವನ್ನು ಬರೆಯುತ್ತಿರುವಾಗ, ನಿರ್ಮಿತಿಯಲ್ಲಿ, ಅನೇಕರಿಂದ ಅನೇಕ ರೀತಿಯಲ್ಲಿ ನೆರವನ್ನು ಬೇಡಿಕೊಂಡೆ; ಲೇಖಿನ. ಮುದ್ರಣ, ಪ್ರಕಾಶನ- ಈ ಮೂರು ಹಂತಗಳಲ್ಲಿ ನಾನು ಸಹಾಯ ಪಡೆದವರ ಹೆಸರುಗಳನ್ನು ಎಷ್ಟೇ ಕೂಲಂಕಷವಾಗಿ ಜ್ಞಾಪಕದಲ್ಲಿಟ್ಟುಕೊಳ್ಳಬೇಕೆಂದರೂ ಆ ಪಟ್ಟಿ ಸಂಪೂರ್ಣ, ಪರಿಪೂರ್ಣವಾಗುವುದು ಸಾಧ್ಯವಿಲ್ಲ. ಅಜಾಗರೂಕತೆಯಿಂದಾಗಲೀ, ವಿಸ್ತರಣೆಯಿಂದಾಗಲೀ ಯಾರೊಬ್ಬರ್ ನಾಮನಿರ್ದೇಶನ ಉಳಿದುಹೋಡರೆ, ಆ ವ್ಯಕ್ತಿಗೆ ಇಲ್ಲವೇ ಸಂಸ್ಥೆಗೆ ಅನ್ಯಾಯ ಬಗೆದಂತಾಗಿ ಅದು ಕೃತಜ್ಞತೆ ಎಂದೆನಿಸಬಹುದು. ಈ ಕಾರಣದಿಂದಲೇ ಈ ಸೂಕ್ತ ಹೆಸರುಗಳ ಪಟ್ಟಿಯನ್ನು ನಾನು ಕೊಟ್ಟಿಲ್ಲ. ಅದಕ್ಕಾಗಿ ಕ್ಷಮಿಸಬೇಕು. ಅಂಥ ವ್ಯಕ್ತಿಗಳೂ, ಸಂಸ್ಥೆಗಳು ಮಾಡಿದ ಉಪಕಾರದ ಹೊಣೆಯನ್ನು ಹೊತ್ತುಕೊಂಡು ಅವರೆಲ್ಲರಿಗೂ ಕೃತಜ್ಞತೆಯಿಂದ ಕೈಮುಗಿಯುವುದೇ ನನಗೆ ಸರಿ ಎನಿಸುತ್ತದೆ.

ಮರಾಠಿ ಸಾಹಿತ್ಯದಲ್ಲಿಯೂ ಹೆಸರಿಲ್ಲದ, ಸಾಫಾನವಿಲ್ಲದ ನನ್ನಂತಹನ ಮರಾಠಿ ಪುಸ್ತಕವನ್ನು ಕನ್ನಡಿಸಿದ ಸೌ॥ ಸರಸ್ವತಿ ರಿಸಬೂಡ ಅವರು ಕೇಳಿದೊಡನೆ ಒಟ್ಟಿಕೊಂಡದ್ದು ನನ್ನ ಭಾಗ್ಯ. ಈ॥ ಇರಾವತಿ ಕವೇ ಅವರ 'ಯುಗಾಂತ'ವನ್ನು ಕನ್ನಡಿಸಿ ತಮ್ಮ ಅನುವಾದ ಕೌಶಲವನ್ನು ಸಿದ್ಧಪಡಿಸಿದ್ದಾರೆ. ಮಾನ್ಯತೆಯನ್ನು ಹೊಂದಿದ್ದಾರೆ. ಅತ್ಯಂತ ಅಲ್ಪಕಾಲದಲ್ಲಿ ನನ್ನ ಈ ಪುಸ್ತಕದ ಸರಸ, ಸುರಸ ಅನುವಾದವನ್ನು ಸಿದ್ಧಪಡಿಸಿದ್ದಾರೆ.

ಅದೇ ರೀತಿಯಲ್ಲಿ ಕನಾಟಕದ ಖ್ಯಾತನಾಮ ಪ್ರಕಾಶರಾದ ಮೈಸೂರಿನ ಗೀತಾ ಬುಕ್ ಹೊಸ್‌ನ ಶ್ರೀ ಎಂ. ಸತ್ಯನಾರಾಯಣರಾವ್ ಹಾಗೂ ಶ್ರೀ ಎಂ. ಗೋಪಾಲಕೃಷ್ಣ ಸೋದರರು ನನ್ನ ಪ್ರಸ್ತರವನ್ನು ಪ್ರಕಟಿಸುತ್ತಿರುವರು ನನ್ನ ಭಾಗ್ಯವೇ ಸರಿ. ಕನ್ನಡ ಸಾಹಿತ್ಯ ಪ್ರಕಾಶನ ಕ್ಷೇತ್ರದಲ್ಲಿ ಕನಾಟಕದಲ್ಲಿ ಅವರ ಕರ್ತೃತ್ವ ಹಿರಿದಾಗಿದೆ.

ಹಲವಾರು ಕನ್ನಡಿಗರು ಈ ಅನುವಾದವನ್ನು ಆಸಕ್ತಿಯನ್ನು ಓದಿ ಅನೇಕ ಮೌಲಿಕ ಸೂಚನೆಗಳನ್ನು ಮಾಡಿದ್ದಾರೆ. ಸೌಲಾಪುರ ದಯಾನಂದ ಮಹಾ ವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ॥ ವೆ.ಆ. ದಿವಾಣೋಜಿ, ಮುದ್ದೇಜಿಹಾಳದ ಮಾತೋಶ್ರೀ ಗಂಗಾವ್ಯ ಮಹಾ ವಿದ್ಯಾಲಯದ ಗ್ರಂಥಪಲ ಶ್ರೀ ಪಂಡಿತ ಸಿದ್ದಪ್ಪ ಕನಮುಡಿ, ವಿಜಾಪುರದಲ್ಲಿಯ ವಿದ್ವಾನ್ ಶ್ರೀ ಮಧ್ವಜಾಯ್ ಮೋಕಾಶಿ, ನಿವೃತ್ತ ಪ್ರಾಣಿಜಾಯ್ ಶ್ರೀ ಈಶ್ವರಪ್ಪ ಪಾಟೀಲ್, ಅವರ ಸಾಭಾಗ್ಯವತಿ ಪ್ರಾಧ್ಯಾಪಿಕಿ ಸ್ವಾಸ್ಥ್ಯಕ್ಕಿಂತ ಪಾಟೀಲ್, ಪ್ರಾಧ್ಯಾಪಕ ಶ್ರೀ ವೆ. ಗೋಪಾಲನ್, ಪ್ರಾಧ್ಯಾಪಕ ಶ್ರೀ ಕಲಾಲ, ಪ್ರಾಧ್ಯಾಪಕ ಶ್ರೀ ಸಾರಂಗಮತ, ಪ್ರಾಧ್ಯಾಪಕ ಶ್ರೀ ಆರ್.ಕೆ. ಕುಲಕರ್ಮಿ, ಶ್ರೀ ಎನ್.ಎಚ್. ದೇಸಾಯಿ ಮತ್ತು ಶ್ರೀ ಮಲ್ಲಪ್ಪ ಕುಂಬಾರ ಇವರ ಹೆಸರನ್ನು ಉಲ್ಲೇಖಿಸದೆ ಇರಲಾರೆ. ನನ್ನ ಕೃತಿಯ ಬಗ್ಗೆ ಆಸಕ್ತಿ ತೋರಿ ಇದರ ಕನ್ನಡ ಅನುವಾದದ ಬಗ್ಗೆ ನನ್ನಲ್ಲಿ ಉತ್ಸಾಹ ಮೂಡಿಸಿದ ಮರಾತಿ ಕನ್ನಡ ಸ್ವೇಹವರ್ಧನ ಕೇಂದ್ರದ ಉಪಾಧ್ಯಕ್ಷರಾದ ಡಾ॥ ಶ್ರೀನಿವಾಸ ಹಾವನೂರ ಅವರಿಗೆ ನಾನು ಯಾಣಿಯಾಗಿದ್ದೇನೆ.

ಈ ಕೃತಿಯ ಮುದ್ರಣವನ್ನು ಸಮರ್ಪಕವಾಗಿ ಮಾಡಿಕೊಟ್ಟ ಮೈಸೂರು ಬ್ರಿಂಟಿಂಗ್ ಅಂಡ್ ಪಬ್ಲಿಕಿಂಗ್ ಹೊಸ್‌ನ ಶ್ರೀ ಜಿ.ಎಚ್.ಕೃಷ್ಣಮೂರ್ತಿಯವರಿಗೆ ಹಾಗೂ ಮುದ್ರಣದ ಕರಡುಗಳನ್ನು ಶ್ರದ್ಧೆ, ಪ್ರೀತಿ, ವಿಶ್ವಾಸಗಳಿಂದ ತಿದ್ದಿಕೊಟ್ಟ ಶ್ರೀ ರಂಗರಾವ್ ರೋಹಿದೇಕರ (ವಿಜಾಪುರ) ಅವರಿಗೆ ನನ್ನ ಕೃತಜ್ಞತೆಗಳು ಸಲ್ಲಿತ್ವ.

ಓಗೆ, ಇಂಟಿಸಂಚಯವು ನನಗೆ ಸಾಧ್ಯವಿತ್ತು; ಸುಲಭವಿತ್ತು; ಅದನ್ನು ನಾನು ಸಾಕಷ್ಟು ಮಾಡಿಕೊಂಡಿದ್ದೇನೆ. ನನ್ನ ಕೃತಿಯಿಂದ ಈ ಉತ್ಸಾಹ ಪೂರ್ವಾರ್ಥವನ್ನು ಸಾರ್ಥಕಗೊಳಿಸಿದ್ದೇನೆ. ಉತ್ತರಾರ್ಥವೂ ಸಫಲವಾಗಬೇಕೆಂಬ ಆಸೆ ಇದೆ; ಆದರೆ ಅದು ನನ್ನ ಕೇಯಲ್ಲಿಲ್ಲ. ಆ ಅಧಿಕಾರವು ಸಂಪೂರ್ಣವಾಗಿ ಓದುಗರದಾಗಿದೆ; ರಸಿಕರದಾಗಿದೆ; ವಿಮರ್ಶಕರದಾಗಿದೆ. ಅವರೆಲ್ಲರೂ ನನಗೆ ವರವನ್ನು ಕರುಣೆಸಬೇಕೆಂದು ಪ್ರಾರ್ಥಿಸುವದಷ್ಟೇ ನನ್ನ ಕೃಂತಿಲ್ಲಿದೆ.

## ಅನುವಾದಕಿಯ ಎರಡು ಮಾತು

ರಾಮಾಯಣದ ಕಥೆ ಪ್ರತಿಯೊಬ್ಬ ಭಾರತೀಯನಿಗೆ ಗೊತ್ತಿದ್ದ ವಿಷಯ. ರಾಮನ ವನವಾಸ, ಸೀತೆಯ ಅಪಹರಣ, ಲಂಕಾದಹನ, ರಾಮರಾಷಣರ ಯುದ್ಧ, ರಾಮನೆಂದರೆ ದೇವರು, ರಾವಣನೆಂದರೆ ರಾಕ್ಷಸ, ಸೀತೆ ಎಂದರೆ ಪತಿವುತ್ತೆ. ಹನುಮಂತನೆಂದರೆ ಬೇಕುಬೇಕಾದ್ದನ್ನು ಮಾಡುವ ಶಕ್ತಿ ಇದ್ದವನು, ಕುಂಭಕರ್ಣನ ನಿದ್ರೆ- ಇಷ್ಟರಮಟ್ಟಿಗೆ ಎಲ್ಲರಿಗೂ ಗೊತ್ತಿರುತ್ತದೆ. ಚಿಕ್ಕಂದಿನಿಂದಲೂ ಕೇಳಿ, ಓದಿ ಸ್ವಲ್ಪವಾಟ್ಟಿಗೆ ತಿಳಿದುಕೊಂಡಿರುತ್ತಾರೆ. ಆದರೆ ಸಂಪೂರ್ಣರಾಮಾಯಣವನ್ನು ಓದಿಕೊಂಡವರು ಬಹಳ ಕಡಿಮೆ ಎಂದೇ ಹೇಳಬಹುದು.

ಶ್ರೀ ಕುವೆಂಪು ಅವರು ಬರೆದ ‘ಜನಪ್ರಿಯ ವಾಲ್ಯೇಕಿ ರಾಮಾಯಣ’ದಲ್ಲಿ ‘ಅದೆಂತಹ ಸ್ಯೇಸ್ಯವಾಗಲಿ, ಅದೆಂತಹ ರಾಜಕಾರಣ ಸ್ಯೇಪ್ಯಾಲ್ಯವಾಗಲಿ, ಹಿಂದೆಂದೂ ಸಾಧಿಸಿ, ರಕ್ಷಿಸಲಾರದಿದ್ದ ಭಾರತ ವರ್ಷದ ಅಖಿಂಜತೆಯನ್ನೂ, ಐಕ್ಯತೆಯನ್ನೂ ಶತಶತಮಾನಗಳಿಂದಲೂ ಸಾಧಿಸಿ ರಕ್ಷಿಸಿಕೊಂಡು ಬಂದಿರುವಂತೆಯೇ ಮುಂದೆಯೂ ಸಾಧಿಸಿ ರಕ್ಷಿಸಿಕೊಂಡು ಬರುವುದರಲ್ಲಿ ಸಂದೇಹವಿಲ್ಲ. ಅಲೋಕ್ಯಸಾಮಾನ್ಯವಾದ ಶ್ರೀ ರಾಮಾಯಣ ದಿವ್ಯಶೀಲಿ’ ಎಂದು ಬರೆದದ್ದು ಸಾಫರಕವಾಗಿದೆ.

ಈ ಪರಿಯ ಮಹತ್ವದ ಗ್ರಂಥವಾದ ವಾಲ್ಯೇಕಿರಾಮಾಯಣದಲ್ಲಿಯ ಶಾಪ/ ವರಗಳನ್ನು ವರಾತ್ರ ಆಯ್ದುಕೊಂಡು ಬಹು ಪರಿಶ್ರಮಪಟ್ಟಿ ಶ್ರೀವರಾನ್ ಶ್ರೀ.ರಂ.ಭಿಡೆಯವರು ಈ ವಿದ್ವತ್ತ ಗ್ರಂಥವನ್ನು ಹೊರತಂದಿದ್ದಾರೆ. ಈ ಗ್ರಂಥದಲ್ಲಿಯ ಪ್ರಸ್ತಾವನೆಯ ‘ಶಾಪಾದಪಿ-ವರಾದಪಿ’ ಮುನ್ನಡಿಯನ್ನು ಓದುಗರು ಪರಿಶೀಲಿಸಿದರೆ ಇದರಲ್ಲಿಯ ವಿಷಯವ್ಯಾಪಕತೆ ತಿಳಿದುಬರುವುದು; ಈ ಕೃತಿಯ ಹೋಸ ಆಯಾಮವು ವ್ಯಕ್ತವಾಗುವುದು. ಶಾಪ ಮತ್ತು ವರಗಳನ್ನು ತೆಗೆದುಹಾಕಿ ರಾಮಾಯಣವನ್ನು ಬರೆಯುವುದು ಸಾಧ್ಯವಿರಲಿಲ್ಲ ಎಂಬುದನ್ನು ಬಿಜಿತಪಡಿಸುವ ಇದೊಂದು ಸಂದರ್ಭ ಗ್ರಂಥವಾಗಿದೆ.

ಪ್ರಸ್ತುತ ಈ ಗ್ರಂಥದಲ್ಲಿ ವಾಲ್ಯೇಕಿರಾಮಾಯಣದಲ್ಲಿಯ ಆರವತ್ತೊಂದು ಶಾಪಗಳ ಮತ್ತು ಎಂಬತ್ತೆರಡು ವರಗಳನ್ನು ಒಂದೆಡೆ ಕೊಟ್ಟಿದ್ದಾರೆ. ಪ್ರತಿಯೊಂದು ಶಾಪದ ಮತ್ತು ವರದ ಬಗ್ಗೆ ಸಂಶೋಧಿತ ವಿವರಣೆಯನ್ನು ಓದುಗರ ಮುಂದಿಟ್ಟಿದ್ದಾರೆ. ಶಾಪ ಮತ್ತು ವರಗಳಿಗೆ ಸಂಬಂಧವಿದ್ದ ವ್ಯಕ್ತಿಗಳ, ಸ್ಥಳಗಳ ಉಲ್ಲೇಖವನ್ನು ಸಾಫರವಾಗಿ

ವಾಡಿದ್ದಾರೆ. ಶಾಪ ಇಲ್ಲವೇ ವರ ಕೊಡುವಾತನಿಗೆ ಅರ್ಥತೆ, ಸಾಮಧ್ಯ ಇರಬೇಕಾಗುತ್ತದೆ. ಶಾಪದ ಮೂಲಕಾರಣವು ಕ್ಷೋಧವಿರುತ್ತದೆ; ವರ ಕೊಡುವಾತನು ಪ್ರಸನ್ನಚಿತ್ತನಿರುತ್ತಾನೆ. ಶಾಪದ ಪರಿಣಾಮಗಳು ದುಃಖಕಾರಕವಿರುತ್ತದೆ. ವರಗಳಿಂದ ಸಂತೋಷಕಾರಕ ಫಟನೆಗಳು ಆಗುತ್ತವೆ. ಈ ಎಲ್ಲ ಸಂಗತಿಗಳನ್ನು ವಾಲ್ಯೇಚಿ ರಾಮಾಯಣದಿಂದ ಆಯ್ದುಕೊಂಡು ವಿಶ್ಲೇಷಿಸಿ ವಿಸ್ತಾರವಾಗಿ ಬರೆದು ಈ ಕೃತಿಗೆ ಒಂದು ಹೊಸ ಆಯಾಮವನ್ನು ಶ್ರೀ ರ. ಭಿಡೆ ಅವರು ಸೃಷ್ಟಿಸಿದ್ದಾರೆ. ಓದುಗರ ಕೆಗೆ ಕೊಟ್ಟಿದ್ದಾರೆ. ಈ ಪಟ್ಟಿಯಿಂದ ವಾಚಕರು ಕೂಡಲೇ ಸಂದರ್ಭಗಳನ್ನು ಅರಿತುಕೊಳ್ಳಲು ಸುಲಭವಾಗಿದೆ.

‘ವಾಲ್ಯೇಚಿ ರಾಮಾಯಣಃ ಶಾಪ ಮತ್ತು ವರ’- ಹೊಸ ಆಯಾಮದ ಈ ವಿದ್ವಾತ್ ಕೃತಿ ಓದುಗರ ಮೆಚ್ಚುಗೆಯನ್ನು ಪಡೆದು ವರಪ್ರದವಾಗಲಿ!

ಬೆಂಗಳೂರು

ಸರಸ್ವತಿ ಗಜಾನನ ರಿಸಬ್ಲಾಡ

## ಕ್ಷ ಕೃತಿಯ ದೃಷ್ಟಿಕೋನ

ರಾಮಾಯಣವನ್ನು ಆಳವಾಗಿ ಓದಿಕೊಂಡು ಅದರಿಂದ ಶಾಪ ಮತ್ತು ವರ ಇವುಗಳನ್ನು ಮಾತ್ರ ಆಯ್ದುಕೊಳ್ಳುವ ಇದೊಂದು ಪ್ರಯತ್ನವಾಗಿದೆ. ಇದು ಶಾಪ/ವರಗಳ ಸಂಕಲನಾತ್ಮಕ ಗ್ರಂಥವಾಗಿದ್ದ ರಾಮಾಯಣದ ಹೇಳಿನ ಪ್ರಬಂಧ ಹೆಂದು ತಿಳಿಯಬಾರದು. ಇದನ್ನು ಬರೆಯುವಾಗ ಒಂದು ದೃಷ್ಟಿಕೋನವನ್ನಿಟ್ಟು ವಿವೇಚನೆಯನ್ನು ಆ ಚೌಕಟ್ಟಿನಲ್ಲಿಯೇ ಇಟ್ಟುಕೊಳ್ಳಲಾಗಿದೆ.

(೧) ಇಲ್ಲಿಯ ವಿಷಯ ಕೇವಲ ವಾಲ್ಯೈಕಿ ರಾಮಾಯಣವನ್ನು ಆಧರಿಸಿದೆ. ಅದನ್ನುಇದು ಬೇರೆ ರಾಮಾಯಣಗಳ ಉಹಾಪ್ರೋಜ ಇದರಲ್ಲಿಲ್ಲ. ಶಾಪ ಮತ್ತು ವರ ಇವುಗಳನ್ನು ಹೊರತುಪಡಿಸಿ, ಇವುಗಳಿಗೆ ಸಂಬಂಧವಿಲ್ಲದ ವಾಲ್ಯೈಕಿಯ ರಾಮಾಯಣದಲ್ಲಿಯ ಇತರ ಸಂದರ್ಭ-ವಿಷಯಗಳನ್ನು ಇದರಲ್ಲಿ ಆಳವಡಿಸಿಲ್ಲ;

(೨) ವಾಲ್ಯೈಕಿ ರಾಮಾಯಣದಲ್ಲಿಯ ಎಲ್ಲ ಶಾಪ/ವರಗಳ ಸಂಕಲನವನ್ನು ತಯಾರಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸಿದ್ದರೂ ಅಪ್ಪಿತಟ್ಟಿ ಯಾವದಾದರೊಂದು ಶಾಪ/ವರವು ಉಳಿದುಹೋಗಿರುವ ಸಾಧ್ಯತೆಯನ್ನು ಅಲ್ಲಾಗಳಿಯುವಂತಿಲ್ಲ.

(೩) ಇದರಲ್ಲಿ ವಾಲ್ಯೈಕಿರಾಮಾಯಣದಲ್ಲಿದ್ದ ಅರವತ್ತೊಂದು ಶಾಪಗಳ ಮತ್ತು ಎಂಬತ್ತೆರಡು ವರಗಳ ಬಗ್ಗೆ ವಿವರಣೆಯನ್ನು ಕೊಡುವ ಪ್ರಯತ್ನವನ್ನು ಮಾಡಲಾಗಿದೆ. ಪ್ರತಿಯೊಂದು ಶಾಪ/ವರದ ಪೂರ್ವಸಂದರ್ಭವನ್ನು, ಸಂಸ್ಕೃತ ಸಂಹಿತೆಯ ಜೊತೆಗೆ ಕನ್ನಡ ಅನುವಾದವನ್ನು ಕೊಡಲಾಗಿದೆ. ಆವಶ್ಯಕವೇನಿಸಿದಲ್ಲಿ ಅದರ ವೈಶಿಷ್ಟ್ಯಪೂರ್ಣ ಮಾಹಿತಿಯನ್ನೂ ಕೊಡಲಾಗಿದೆ. ಜೊತೆಗೆ ಶಪಥ, ಸತ್ಯಾಚಾರ, ಹರಕೆ, ಆಕಾಶವಾಸಿ, ಪುಷ್ಟವೃಷ್ಟಿ ಇವುಗಳ ವಿಮರ್ಶೆಯನ್ನು ಕೇವಲ ಶಾಪ/ವರಗಳ ಸಾಧ್ಯುರ್ಣ ಅಥವಾ ಭೇದಗಳನ್ನು ಸೃಷ್ಟಿಕರಿಸಲು ಆವಶ್ಯಕವಿದ್ದ ಮಟ್ಟಗೆ ಆಯ್ದುಕೊಳ್ಳಲಾಗಿದೆ. ಇಲ್ಲಿ ಕೊಡಲಾದ ಉದಾಹರಣೆಗಳು ಸಂಪೂರ್ಣ ವಾಗಿಲ್ಲ. ಶಾಪ/ವರಗಳನ್ನು ಲಕ್ಷಿಸಿ ಬಂದ ವೃತ್ತಿಗಳ, ಸ್ಥಾನಗಳ ಸಂಕ್ಷಿಪ್ತ ಮಾಹಿತಿಯನ್ನು ಒಂದು ಸ್ವತಂತ್ರ ಪ್ರಕರಣದಲ್ಲಿ ಕೊಡಲಾಗಿದೆ. ಇಷ್ಟೇ ಅಲ್ಲದೆ, ಕೆಲವು ಸಂದೇಹಾಸ್ವದ ಶಾಪ/ವರಗಳ ಹಾಗೂ ಓದುಗರ ಪರಿಣಿಲಸೆಗೆ ಅನುಕೂಲವಾಗಲೆಂದು ಏಳು ಪಟ್ಟಿಗಳನ್ನು ಪರಿಶಿಷ್ಟದಲ್ಲಿ ಆಳವಡಿಸಲಾಗಿದೆ. ಶಾಪ/ವರಗಳ ಸಂಬಂಧವಾಗಿ ಬರುವ ಅನೇಕ ವಿಷಯಗಳ ಪರಾಮರ್ಶೆಯನ್ನು ‘ಶಾಪಾದಷಿ ವರಾದಷಿ’ ಎಂಬ ದೀರ್ಘಪ್ರಸ್ತಾವನೆಯಲ್ಲಿ ಮಾಡಲಾಗಿದೆ. ಶಾಪ/

ವರಗಳ ಪಟ್ಟಿಯನ್ನು ತಯಾರಿಸಿ ಈ ಗ್ರಂಥವನ್ನು ಪರಿಪೂರ್ಣಗೊಳಿಸುವ ಪ್ರಯತ್ನವನ್ನು ಮಾಡಿಯಾಗಿದೆ.

(ಇ) ವಾಲ್ಯೇಕಿರಾಮಾಯಣದ ಸಂಸ್ಕೃತ ಸಂಹಿತೆಗಳನ್ನು ಹೊಂದಿದ ಅನೇಕ ಆವೃತ್ತಿಗಳು ಪ್ರಕಟವಾಗಿದ್ದು, ಕೆಲವು ಸಂಕೀರ್ಣಗಳಲ್ಲಿ ಸಂಸ್ಕೃತದಲ್ಲಿ ಟೋಕೆ, ಭಾರತೀಯ ಭಾಷೆಯಲ್ಲಿಯ ಅನುವಾದ ಇವು ಅಂತಭೂತವಾಗಿವೆ. ನಿಜಯಸಾಗರ ಪ್ರೇಸ್, ಮುಂಬಯಿಯಲ್ಲಿ ಗುಜರಾತಿ ಶ್ರಿಂಗಿಂಗ್, ಪ್ರೇಸ್, ಮುಂಬಯಿ; ಗೀತಾ ಪ್ರೇಸ್, ಗೋರಬಿಪುರ; ಶ್ರೀರಾಮಕೋಶ ಮಂಡಳ, ಪ್ರಣ- ಇವಲ್ಲದೆ ಮದ್ರಾಸ್, ಕುಂಭಕೋಣಮಾರ್, ಕಲಕ್ಕರ್ತೆ, ಬಡೋದಾ ಇಲ್ಲಿ ಪ್ರಕಟವಾದ ಆವೃತ್ತಿಗಳು ವಿಶೇಷವಾಗಿ ಉಲ್ಲೇಖನಿಯವಾಗಿವೆ. ಬಡೋದೆಯ ಓರಿಯೆಂಟಲ್ ಇನ್‌ಸ್ಟಿಟ್ಯೂಟ್ ಇವರ ಆವೃತ್ತಿಯಲ್ಲಿ ಸಂಶೋಧಿತ ಶುದ್ಧ ಪಾಠವಿರುವದರಿಂದ ಈ ಆವೃತ್ತಿಯಲ್ಲಿಯ ಸಂಹಿತೆಗೆ ಅಧಿಕೃತ ಮನ್ಯತೆ ಇದೆ. ಈ ಆವೃತ್ತಿಯಲ್ಲಿಯ ಸಂಹಿತೆಗಳನ್ನು ಬಳಸುವುದೇ ಸೂಕ್ತವಿದೆ. ಆದರೆ ಈ ಆವೃತ್ತಿಗಳು ತುಂಬಾ ಮಹತ್ವದ ಗ್ರಂಥಾಲಯಗಳಲ್ಲಿ, ಅದರಲ್ಲಿ ಗ್ರಾಮೀಣ ಸಂಸ್ಕಾರಗಳಲ್ಲಂತೂ, ಈ ಪ್ರತಿಗಳು ಕಣ್ಣಿನಿಂದ ನೊಡಲು ಸಹ ಸಿಗುವುದಿಲ್ಲ. ಈ ಗ್ರಂಥವು ಈ ರೀತಿ ದುರ್ಬಾಧವಾಗಿರುವದರಿಂದ ಸರ್ವ ಸಾಮಾನ್ಯರಿಗೆ ದೊರಕುವಂತಿಲ್ಲ. ‘ವಾಲ್ಯೇಕಿ ರಾಮಾಯಣ: ಶಾಪ ಮತ್ತು ವರ’ ಗ್ರಂಥವು ಬಹುಮಟ್ಟಿಗೆ ಸರ್ವಸಾಮಾನ್ಯ ಓದುಗರಿಗಾಗಿ ಇರುವುದರಿಂದ ಇದರಲ್ಲಿ ಸಹಜವಾಗಿ ದೊರಕಬಹುದಾದ ಸಂಹಿತೆಗಳನ್ನು ಅಳವಡಿಸುವುದು ಆವಶ್ಯಕ ಮತ್ತು ಸೂಕ್ತವೆನಿಸಿದ್ದರಿಂದ ಗೀತಾ ಪ್ರೇಸ್, ಗೋರಬಿಪುರ, ಇವರ ಆವೃತ್ತಿಯಲ್ಲಿಯ ಸಂಸ್ಕೃತ ಸಂಹಿತೆಯನ್ನು, ಅದರಲ್ಲಿದ್ದ ಚಿಕ್ಕಪುಟ್ಟ ಕೊರತೆಗಳನ್ನು ಕಡೆಗಣಿಸಿ, ಉಪಯೋಗಿಸಲಾಗಿದೆ.

(ಒ) ವಾಲ್ಯೇಕಿ ರಾಮಾಯಣದ ಉಪಲಭ್ಯವಿಧ್ಯ ಮರಾತಿ ಅನುವಾದಗಳನ್ನು, ಅವಗಳಲ್ಲಿಯೂ ಕ್ಯಾರೀನಾಥಶಾಸ್ತ್ರಿ ಲೇಲೆ ಇವರಿಂದ ಪ್ರಪ್ರಥಮವಾಗಿ ಪ್ರಕಟಿಸಲಬ್ಬಿ ಪ್ರತಿಯನ್ನು ಈ ವಿವೇಚನೆಯಲ್ಲಿ ಸ್ವೀಕರಿಸಲಾಗಿದೆ.

(ಓ) ವ್ಯಕ್ತಿ ವಿಶೇಷ ಸ್ಥಳವಿಶೇಷ- ಈ ಪ್ರಕರಣಗಳನ್ನು ಬರೆಯುವಾಗ ಕ್ಯಾಸಿಧೆಶರ ಶಾಸ್ತ್ರ ಚಿತ್ರಾವ ಇವರ ‘ಪ್ರಾಚೀನ ಚರಿತ್ರಕೋಶ’ ಅಲ್ಲದೆ ಪಂಡಿತ ಮಹಾದೇವಶಾಸ್ತ್ರ ಜೋಶಿ ಇವರು ಸಂಪಾದಿಸಿದ ‘ಭಾರತೀಯ ಸಂಸ್ಕೃತಿ ಕೋಶ’, ಇದೇ ರೀತಿ ಶ್ರೀ ಅವಾರೇಂದ್ರ ಗಾಡಿಗೀಳ ಅವರ ‘ಶ್ರೀರಾಮಕೋಶ’- ಇವನ್ನು ಆಧಾರಗ್ರಂಥಗಳನ್ನಾಗಿಟ್ಟುಕೊಂಡಿದೆ. ಇವುಗಳಿಂದ ಕೆಲವು ಸಂದರ್ಭಗಳಲ್ಲಿ ಬೇಕಿದ್ದ ವಿಷಯಭಾಗವನ್ನು ಅವಗಳಲ್ಲಿದ್ದಂತೆಯೇ ಬಳಸಿದ್ದರೆ, ಕೆಲವೇ ತುಸುಮಟ್ಟಿಗೆ ಆವಶ್ಯಕವಿದ್ದಲ್ಲಿ ಬದಲಾವಣೆ ಮಾಡಿ ಬಳಸಲಾಗಿದೆ. ಪ್ರಸ್ತಾವನೆ ಬರೆಯುವಾಗ ಉಪಯೋಗಿಸಲಬ್ಬಿ ಸಂದರ್ಭಗಳ ಸೂಚಿಯನ್ನು ಕೊನೆಯಲ್ಲಿ ಕೊಡಲಾಗಿದೆ. ಈ ಎಲ್ಲ ಗ್ರಂಥಗಳಿಗೆ ಹಾಗೂ ಗ್ರಂಥಕರ್ತರಿಗೆ ನಾನು ಚಿರಂಬಣೆಯಾಗಿದ್ದೇನೆ. ಅವರ ಈ

ಸಹಾಯಕಾಗಿ ನಾನು ಕೃತಜ್ಞ

(೨) ಶಾಪ/ವರಗಳನ್ನು ವಿವರಿಸುವಾಗ < ಈ ಚಿಹ್ನೆಯನ್ನು ಬಳಸಲಾಗಿದೆ. ಇದು ಗಣಿತಶಾಸ್ತ್ರದ ಚಿಹ್ನೆಯನ್ನು ಹೋಲುತ್ತಿದ್ದು ಈ ಅರ್ಥವು ಇಲ್ಲಿ ಅನ್ವಯಿಸುವುದಿಲ್ಲ. ಯಾವ ವ್ಯಕ್ತಿಯ ಮುಖದಿಂದ ಶಾಪ/ವರದು ಹೊರ ಬಂದಿದೆಯೋ ಆ ವ್ಯಕ್ತಿಯ ಹೆಸರಿನ ಮುಂದೆ < ಈ ರೀತಿಯ ಗುರುತಿದೆ.

## ಪರಿವಿಡಿ

ಶುಭ ಸಂದೇಶ	iii
ಚೆನ್ನಡಿ	iv
ಎರಡು ನುಡಿ	v
ಅಧ್ಯಕ್ಷರ ಮಾತು	vi
ಪ್ರಕಾಶಕರ ಮಾತು	vii
ಆಯ್ದೆ ಸಮಿತಿ	ix
ಮರಾಟಿ ಕನ್ನಡ ಸೈಹವರ್ಧನ ಕೇಂದ್ರದ ವರ್ತಿಯಿಂದ	xi
ಇಂದು ನಾನು ಶಾಪಮುಕ್ತನಾದೆ...	xi i
ಖಂಜಂ ಕೃತ್ಯಾಂ...	xvi
ಅನುವಾದಕಿಯ ಎರಡು ಮಾತು	xviii
ಈ ಕೃತಿಯ ದೃಷ್ಟಿಕೋನ	x x

ವಾಲ್ಯೂಕಿ ರಾಮಾಯಣ: ಶಾಪ ಮತ್ತು ವರ ಪ್ರಸ್ತಾವನೆ: ಶಾಪಾದಳಿ ವರಾದಳಿ! ಶಾಪವಾಣಿ : ೧-೬೧	...	೧
	...	೧೦೨
ಶಪಥ, ಸತ್ಯಕ್ರಿಯೆ : ೧-೨	...	೧೯೫
ವರದಾನ : ೧-೪೨	...	
೨೦೫		
ಆಶೀರ್ವಾದ, ಹರಕೆಗಳು : ೧-೨	...	
ಬಿಂಬಿ		
ವೃಕ್ಷ ವಿಶೇಷ : ೧-೧೬೧	...	೧೬೧
ಸ್ಥಳವಿಶೇಷ : ೧-೨೬	...	

ಇಂಜಿ		
ಪರಿಶೀಲನೆ-		...
ಇಂಟಿ		
ಒಂದು : ಸಂದೇಹಾಸ್ತದ ಶಾಪ/ವರಗಳು	...	
ಇಂಜಿ		
ಎರಡು : ಶಾಪಗಳ ಪೆಟ್ಟಿ	...	
ಇಂಟಿ		
ಮೂರು : ಶಾಪಗಳ ಕಾರಣಗಳು	...	
ಇಂಟಿಲ್		
ನಾಲ್ಕು : ಶಾಪಗಳ ಪರಿಣಾಮಗಳು	...	
ಇಂಟಿಲ್		
ಪದು : ವರಗಳ ಪಟ್ಟಿ	...	
ಇಂಟಿಲ್		
ಆರು : ವರಗಳ ಕಾರಣಗಳು	...	
ಇಂಟಿಲ್		
ಒಟ್ಟು : ವರಗಳ ಪರಿಣಾಮಗಳು	...	
ಇಂಟಿಲ್		
ಎಂಟು : ಶಾಪಗಳ ಸೂಚಿ	...	
ಇಂಟಿಲ್		
ಒಂಬತ್ತು : ವರಗಳ ಸೂಚಿ	...	
ಇಂಟಿಲ್		
ಹತ್ತು : ಸಂದರ್ಭ ಗ್ರಂಥಗಳು	...	
ಇಂಟಿಲ್		

ಎಲ್ಲೇಕಿ ರಾಮಾಯಣ: ಶಾಪ ಮತ್ತು  
ವರ

ಪ್ರಸ್ತಾવನೆ



## ಶಾಪಾದಪಿ ವರಾದಪಿ!

ವೇದೋಪನಿಷತ್ತಗಳು, ಪುರಾಣಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ, ಭಾಗವತ ಮೊದಲಾದ ಗ್ರಂಥಗಳು ಭಾರತೀಯರ ಸಾಂಸ್ಕೃತಿಕೀಜನವನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.

ಈ ಗ್ರಂಥಗಳು ಬೇರೆ ಅಲ್ಲ; ಭಾರತೀಯ ಸಂಸ್ಕೃತಿ ಬೇರೆ ಅಲ್ಲ. ಭಗವದ್ಗೀತೆ ಒಂದು ಸ್ವತಂತ್ರ ಗ್ರಂಥವಲ್ಲ. ಅದು ಮಹಾಭಾರತದ ಭೀಷ್ಣ ಪರವಾದಲ್ಲಿಯ ಒಂದು ಭಾಗವಾಗಿದೆ. ಹಿಗಿದ್ದರೂ ಅದು ಸ್ವತಂತ್ರ ಘನಗ್ರಂಥದಪ್ಪ ಘನತೆಯನ್ನು ಪಡೆದಿದೆ. ಅದರಲ್ಲಿರುವ ವಿಚಾರಣೆಯೇ ಅದಕ್ಕಿಂತ ಕಾರಣವಾಗಿದೆ. ಶತಾನುಶತಕಗಳು ಕಳೆದಂತೆ ಅದರ ರಸವತ್ತತೆಯು ಅನುಭವ ಹೆಚ್ಚಾಗುತ್ತಲೇ ಇದೆ. ಈ ಗ್ರಂಥಗಳು ರಚನೆಯ ಕಾಲದಿಂದ ಇಂದಿನವರೆಗೆ ಧಾರ್ಮಿಕ ಗ್ರಂಥಗಳೆಂದು ಪರಿಗಣಿಸಲ್ಪಟ್ಟಿದ್ದರಿಂದ ಅವು ವಂದನೀಯ ಮತ್ತು ಪೂಜ್ಯ ಸಾಫಿನವನ್ನು ಪಡೆದಿವೆ. ಇವುಗಳಲ್ಲಿ ಮಾನವೀ ಜೀವನದ ದರ್ಶನವು ಬಲು ಸೋಗಸಾಗಿ ಮೂಡಿಬಂದಿದೆ. ಅತ್ಯುತ್ತಮ ಆದರ್ಶಗಳನ್ನು ಇವುಗಳ ಮೂಲಕ ಸಮಾಜಕ್ಕೆ ನೀಡಲಾಗಿದೆ. ಶ್ರೀಷ್ಟ ತತ್ತ್ವಜ್ಞಾನವನ್ನು ಪ್ರತಿಪಾದಿಸಲಾಗಿದೆ; ಉಚ್ಚತಮ ಜೀವನವೂಲ್ಯಗಳನ್ನು ಕಾಪಾಡಿಕೊಂಡ ಉದಾಹರಣೆಗಳು ಹೇರಳವಾಗಿವೆ. ಮಾನವಸ್ಥಾಪದ ಸೂಕ್ತ-ಅತಿಸೂಕ್ತವಾದ ವಿವಿಧ ಅಂಶಗಳನ್ನು ಬಹು ಸುಂದರವಾಗಿ ಜಿತ್ತಿಸಲಾಗಿದೆ. ಈ ಸತ್ಯವನ್ನು ಆಧರಿಸಿ ಬರೆಯಲಾದ ಈ ಗ್ರಂಥಗಳು ಕೇವಲ ಧಾರ್ಮಿಕ ಗ್ರಂಥಗಳೆಂದೇ ಗಣಿಸಲ್ಪಟ್ಟಿದ್ದರಿಂದ ಇವುಗಳಲ್ಲಿ ಬರಿ ದೇವರ ಸ್ತುತಿ, ದೇವರ ಗುಣಗಾನವಿದ್ಯು, ಇವು ದೇವರ ಹಿರಿಮೆಯನ್ನು ಎತ್ತಿ ತೋರಿಸುವ ಗ್ರಂಥಗಳಾಗಿದ್ದು, ದೃವಿಕ ಶಕ್ತಿಯಿಂದ ತುಂಬಿ ತುಳುಕುತ್ತವೆ ಎಂಬ ನಂಬಿಕೆ ಬರಿ ಅಂತಶ್ಯ: ಸತ್ಯವಾಗಿದೆ. ನಿಜದಲ್ಲಿ ಇವು, ಮನುಷ್ಯರು ಮನುಷ್ಯರಿಗಾಗಿ ಬರೆದಿಟ್ಟ ಮಾನವೀಯ ಗ್ರಂಥಗಳು. ದೇವರ ಮಹಿಮೆಗಿಂತ ಇಲ್ಲಿ ಮನುಷ್ಯನ ಕಾರ್ಯ, ಶಾರ್ಯ, ಸಾಹಸಗಳಿಗೆ ಹೆಚ್ಚು ಗೌರವ ನೀಡಲಾಗಿದೆ. ಈ ಗ್ರಂಥಗಳಲ್ಲಿ ದೇವರಿಗೆ ಮೊರೆಹೊಡ ಪ್ರಸಂಗಗಳಿವೆ: ಜೊತೆಗೆ ಮಾನವನು ಮಾನವನಾಗಿ ಎದುರಿಸಿದ ಪ್ರಸಂಗಗಳು ಮನಸೆಯಿಂದಿವೆ. ಈ ಗ್ರಂಥಗಳ ಲೋಕತೆಯಲ್ಲಿ ಅಲೋಕತೆಯು ಅಡಗಿದೆ. ಇಲ್ಲಿ ಬಣ್ಣಿಸಿದ ಕಥೆಗಳು, ಚರಿತ್ರೆ, ತತ್ತ್ವಜ್ಞಾನ ಇವೆಲ್ಲ ಮಾನವನಿಗೆ

ಸಂಬಂಧಿತವಾದಂಥವು. ಇದರಲ್ಲಿ ಕಂಡು ಬರುವ ಸುಖದುಃಖಗಳು, ಯಶಾಪಯಶಗಳೂ, ಗುಣಾವಗುಣಗಳು ನಮ್ಮೆನಿಮ್ಮುವಾಗಿವೆ. ಈ ಗ್ರಂಥಗಳಲ್ಲಿಯ ಅಮಾನವೀಯ ಎಂದರೆ ದ್ಯುಮ್ಯಿ (superhuman) ಅಂಶವು ಮಹಾಮಾನವನ ಅಂಶವಾಗಿದೆ. ಸಾಹಿತ್ಯದ ದ್ಯುಮ್ಯಿಯಿಂದ ಈ ಗ್ರಂಥಗಳ ಮಹಿಮೆ ಅಸಾಧಾರಣ, ಗತಿಸಿದ ಕಾಲದೊಡನೆ ಇವು ಜಿರಂಜೀವಿ; ಅಳಿಗಾಲವಿಲ್ಲದ ಗ್ರಂಥಗಳಾಗಿವೆ. ರಶ್ನಾಕರ ಕಡಲಿನಂತೆ ಈ ಗ್ರಂಥಗಳು ಸಂಪತ್ತನೇಮ್ಮಳಗೊಂಡಿವೆ. ಇವುಗಳಲ್ಲಿ ಅಡಗಿದ ವಿವಿಧ ಸೌಂದರ್ಯಸ್ಥಲಗಳ ಪರಿಚಯವನ್ನು ವಿದ್ವಾಂಸರು ಕಾಲಕಾಲಕ್ಕೆ ಮಾಡಿಕೊಟ್ಟಿದ್ದಾರೆ. ಸಂಶೋಧಕರು ಬಹಳಷ್ಟು ಶ್ರಮ ವಹಿಸಿ ಈ ಗ್ರಂಥಗಳ ಪರಿಶೋಧಿತ ಆವೃತ್ತಿಗಳನ್ನು ತಯಾರಿಸಿದ್ದಾರೆ. ಇವುಗಳಿಂದ ಕಾವ್ಯ ನಾಟಕಾದಿ ಸಕಲ ಲಲಿತ ಸಾಹಿತ್ಯಕ್ಕೆ ವಿವಿಧ ವಿಷಯಗಳು ಲಭ್ಯವಾಗಿವೆ. ರಸಿಕರಿಗೆ ಇವುಗಳ ಬಗ್ಗೆ ಅಪಾರ ಪ್ರೀತಿ. ಈ ಗ್ರಂಥಗಳ ಹಿರಿಮೆಯನ್ನು ಶಬ್ದಗಳಿಂದ ವರ್ಣಿಸಲಾಗುವಂತಿಲ್ಲ.

ಆದಿಕವಿ ವಾಲ್ಯೇಕಿಯ ರಚನಿಸಿದ ಮಹಾಕಾವ್ಯ ರಾಮಾಯಣವು ಮಾನವ ಜಾತಿಗೆ ದೀಪಸ್ತುಂಭದಂತೆ ಸತತವಾಗಿ ಬೆಳಕನ್ನು ತೋರುತ್ತದೆ. ಈ ಗ್ರಂಥದ ಹಿರಿಮೆಯ ವರ್ಣನಾತೀತವಾಗಿದೆ. “ಈ ಭೂಲೋಕದ ಮೇಲೆ ಎಲ್ಲಿಯವರೆಗೆ ಪರವರ್ತಗಳು ವಿರಾಜಿಸುತ್ತವೇಯೋ ನದಿಗಳು ಹರಿಯತುವೇಯೋ ಅಲ್ಲಿಯವರೆಗೆ ರಾಮಾಯಣವು ಜನರ ಭಾಯಿಯಲ್ಲಿ ಇರುವುದು ಖಂಡಿತ” ಎಂದು ಆದಿದ ಬ್ರಹ್ಮದೇವನ ಭವಿಷ್ಯವಾಣಿಯನ್ನು ಕಾಲವೇ ಸ್ಥಿರ ಮಾಡಿ ತೋರಿಸಿದೆ. ಉದಾತತೆ, ಆದರ್ಥಗಳ ಗೇರೀಯೇ ಈ ಗ್ರಂಥ. ವಾಲ್ಯೇಕಿಯ ಜನಿಸಿರದಿದ್ದರೆ ನಮಗೆ “ರಾಮಕಥಯ ಅದೆಂತು ದೊರಕುತ್ತಿತ್ತು? ಈ ಕಥಯನ್ನು ನಾವು ಬ್ರಹ್ಮಾಂಡದಾಚಿ ಹರಡಿಸೋಣ!” ಎಂದು ರಾಮದಾಸರು ವಾಲ್ಯೇಕಿಯನ್ನೂ ರಾಮಾಯಣವನ್ನೂ ಗೌರವಿಸಿದ್ದಾರೆ. “ಜನರಿಗೆ ತಮ್ಮ ಸ್ವಂತ ಸೋದರರು ನಿಜವೆನಿಸಲಿಕ್ಕಿಲ್ಲ; ಆದರೆ ಭರತ-ಲಕ್ಷ್ಮಣರು ಆತ್ಮೀಯರನಿಸುತ್ತಾರೆ. ಸ್ವಪ್ರತಿಗಿಂತ ಸೀತೆಯು ನಿಜವೆನಿಸುತ್ತಾಳೆ. ಸ್ವಪ್ರತಿಗಿಂತ ರಾಮನು ಹೆಚ್ಚೆನಿಸುತ್ತಾನೆ. ವಾಲ್ಯೇಕಿಯ ಈ ರೀತಿ ತ್ರಿಕಾಲಾಬಾಧಿತವಾದ ಸಂಸ್ಕೃತಿಯನ್ನು ರಾಮಾಯಣದಲ್ಲಿ ಸೃಷ್ಟಿಸಿದ್ದಾನೆ. “ಭಾರತೀಯ ಸಂಸ್ಕೃತಿಯ ಆದರ್ಶವೆಂದರೆ ರಾಮಾಯಣ; ಸಮಾಜ ಜೀವನಕ್ಕೆ ಉದಾತತೆಯನ್ನು ಒದಗಿಸಿಕೊಟ್ಟ ಗ್ರಂಥವೆಂದರೆ ರಾಮಾಯಣ” ಎಂದು ರವೀಂದ್ರನಾಥ ಟಾಗೋರರು ಇದನ್ನು ಪ್ರಶಂಸಿಸಿದ್ದಾರೆ. “ರಾಮಾಯಣವೆಂದರೆ ಸತ್ಯ ಘಟನೆಗಳನ್ನಾಧರಿಸಿ ರೂಪಿಸಿದ ಷಟಿಹಾಸಿಕ ಮಹಾಕಾವ್ಯ; ಅದು ನಮ್ಮು

ಪ್ರಾಚೀನ ರಾಷ್ಟ್ರೀಯ ಚರಿತ್ರೆ” ಎಂದು ಶ್ರೀರಾಮಕೋಶದ ಸಂಪಾದಕರಾದ ಶ್ರೀ ಅಮರೇಂದ್ರ ಗಾಡಗಿಳ ಅವರು ಹೊಗಳಿದ್ದಾರೆ. “ವಾಲ್ಯೈಕಿರಾಮಾಯಣವೆಂದರೆ ಭಾರತೀಯ ಸಂಸ್ಕೃತಿಯ ಜೀವನಾದರ್ಶಗಳ ನೈಜ ಚಿತ್ರಣ. ವಾಲ್ಯೈಕಿಯು ಅದನ್ನು ಕಾವ್ಯರೂಪದಲ್ಲಿ ರಚಿಸಿದ್ದಾನೆ. ಈ ಕಾವ್ಯವು ಆದರ್ಶ ಮಹಾಕಾವ್ಯವೆಂದು ಪರಿಗೊಂಡಿರುತ್ತಿದ್ದೆ. ‘ದಂಡ’ ಮೊದಲಾದ ಕರ್ಮಶೈಷ್ಯರು ಈ ಕಾವ್ಯದಿಂದ ಮಹಾಕಾವ್ಯದ ಲಕ್ಷಣಗಳನ್ನು ಎತ್ತಿಕೊಂಡಿದ್ದಾರೆ. ಪಂಚಮಹಾಕಾವ್ಯಗಳಲ್ಲಿ ಇದು ಒಂದಾಗಿದೆ. ‘ಶ್ರೀಷ್ಠ ಕಾವ್ಯವೆಂದು ಕಾವ್ಯಮುಮರ್ಜ್ಜಾರು ಇದನ್ನು ಶಾಖಾಧಿಸಿದ್ದಾರೆ. ಅಷ್ಟೇ ಅಲ್ಲದೆ, ಪರದೇಶದ ರಸಿಕರೂ ಕೂಡ ಇದರ ರಸವಶ್ರುತೆಯನ್ನು ಹೊಂಡಾಡಿದ್ದಾರೆ’ ಎಂದು ರಾಮಾಯಣವನ್ನು ವಿಶೇಷವಾಗಿ ಓದಿಕೊಂಡ ತಾ॥ ಗ.ನ. ಸಾತೆ ಅವರು ಉದ್ದರಿಸಿದ್ದಾರೆ.

ರಾಮಕಥೆಯ ವಾಲ್ಯೈಕಿಯ ಕಾಲಕ್ಷಿಂತಲೂ ಹೊದಲಿನದು. ಈ ಕಥೆಯನ್ನು ನಾರದನು ವಾಲ್ಯೈಕಿಗೆ ಹೇಳಿದನು. “ನಾರದನಿಂದ ಕೇಳಿಕೊಂಡಂತೆ ರಾಮಕಥೆಯನ್ನು ಹೇಳು!” ಎಂದು ಬ್ರಹ್ಮನು ವಾಲ್ಯೈಕಿಗೆ ಪ್ರೌತ್ಸಾಹಿಸಿದನು. ರಾಮಾಯಣದ ರಚನೆ-ನಿರ್ಮಿತಿಯಲ್ಲಿ ಶಾಪಗಳಿಗೆ-ವರಗಳಿಗೆ ಮಹತ್ವಪೂರ್ಣ ಸ್ಥಾನವಿದೆ. ನಾರದನು ಹೇಳಿದ ಸಂಕ್ಷಿಪ್ತ ಕಥೆಯಲ್ಲಿ ಶಾಪಗಳ ಉಲ್ಲೇಖವಿರದಿದ್ದರೂ ವರಗಳ ಉಲ್ಲೇಖವಿದೆ. ನಿಷಾದನಿಗೆ ಹೊಟ್ಟ ಶಾಪವೇ ವಾಲ್ಯೈಕ ರಾಮಾಯಣಕ್ಕೆ ಮೂಲವಾಯಿತು. ದುವಾಸನು ನುಡಿಯಿಡೇ ತಡೆಹಿಡಿದ ಶಾಪದಿಂದ ರಾಮಾಯಣವು ಕೊನೆಗೊಂಡಿದೆ. ದುವಾಸನ ಶಾಪವು ಕಟ್ಟಳೆಯದಿತ್ತು. ರಘುಕುಲವು ನಾಶವಾಗಬಾರದೆಂದು ಲಕ್ಷ್ಮಿನು ಈ ಕಟ್ಟಳೆಯಂತೆ ವರ್ತಿಸಿ, ಆತ್ಮಾಪಕ್ಷ ಮಾಡಿ ಪಂಶವನ್ನು ಕಾಪಾಡಿದನು. ಬ್ರಹ್ಮನ ವರದಿಂದ ವಾಲ್ಯೈಕಿಯ ರಾಮಾಯಣವನ್ನು ರಚಿಸಿದನು. ಸತ್ಯದಲ್ಲಿ, ದಶರಥನು ಕೃಕೇಯಿಗೆ ಹೊಟ್ಟ ವರಗಳ ಮೂಲಕ ರಾಮಾಯಣ ನಡೆಯಿತು. ರಾವಣನು ಒಂದು ವಿಧದ ಮರ್ಯಾದಿತ ಅಮರತ್ವನನ್ನೇ ಪಡೆದುಕೊಂಡಿದ್ದನು. ಆದಕಾರಣ ಅವನ ಉಪಟಳ ಹೆಚ್ಚಾಯಿತು- ಮೇಘನಾದನು ದೇವತೆಗಳನ್ನು ಸೋಲಿಸಿದನು. ಹಂಬಕಣನು ದೀಪರ್ವತನಿಂದೆಗೆ ಒಳಗಾದನು. ಹನುಮಂತನಿಗೆ ಸ್ವಯಂಭೂತಾಮರ್ಧ್ವ ಇತ್ತು. ಅಷ್ಟದೇವತೆಗಳು ಆತನಿಗೆ ವರಗಳನ್ನು ಕೊಟ್ಟಿದ್ದರೀಂದ ಆತನು ಅಸಾಧ್ಯವಾದ ಸಂಗತಿಗಳನ್ನು ಸಾಧಿಸಿ ತೋರಿಸಿದನು. ರಾಮಾಯಣದಲ್ಲಿ ಶಾಪ-ವರಗಳು ಸಾಕಷ್ಟಿವೆ. ಹೀಗಿರುವುದರಿಂದ ರಾಮಾಯಣಕ್ಕೆ ಶಾಪ-ವರಗಳು ಸಾಕಷ್ಟಿವೆ. ಹೀಗಿರುವುದರಿಂದ ರಾಮಾಯಣಕ್ಕೆ ಶಾಪ-ವರಗಳ ಕಥೆ ಎಂತಲೂ

ಹೇಳಬಹುದು. ಇದರಲ್ಲಿಯ ಬಹಳಷ್ಟು ಘಟನೆಗಳು ಶಾಪ-ವರಗಳನ್ನಾಧರಿಸಿವೆ. ಅವುಗಳ ಪ್ರಭಾವವು ವ್ಯಕ್ತಿಚಿತ್ರಣದಲ್ಲಿಯೂ ಮೂಡಿದೆ. ಶಾಪ-ವರಗಳಿಗೆ ಸ್ಥಿತಂತ್ರ ಸಾಫ್ತನವಿಲ್ಲವೆಂಬುದು ನಿಜ; ಆದರೆ, ಕಥೆಯೋಡನೆ ಸಂಪೂರ್ಣ ಸಾಮರಸ್ಯ ಹೊಂದಿರುವುದರಿಂದ, ಅವುಗಳನ್ನು ಕಥೆಯಿಂದ ಬೇರೆಡಿಸುವುದು ಸಾಧ್ಯವಿಲ್ಲ. ಶಾಪ-ವರಗಳನ್ನು ತೆಗೆದುಹಾಕಿದರೆ ಕಥೆಯ ಸೂತ್ರ, ಚೌಕಟ್ಟು, ಸಂದರ್ಭಗಳು ಅಥವಾ ನಿರ್ವಹಣೆಯಿಂದ ಅಳವಡಿಸಿಕೊಂಡಿರುವುದರಿಂದ, ಶಾಪ-ವರಗಳ ಕಲ್ಪನೆ ಅತಿ ಪುರಾತನವಾದದ್ದು. ವಾಲ್ಯೇಕಿಯು ಅವುಗಳನ್ನು ತನ್ ಪ್ರತಿಭಯ ಕುಶಲತೆಯಿಂದ ಬಳಸಿ, ಗ್ರಂಥದ ಸೌಂದರ್ಯವನ್ನೂ ಕಳೆಯನ್ನು ಸಾಮರ್ಥ್ಯವನ್ನೂ ವರ್ಧಿಸಿದ್ದಾನೆ.

ವೇದೋಪನಿಷತ್ತು, ರಾಮಾಯಣ ಮಹಾಭಾರತ, ಭಾಗವತ ಇತ್ಯಾದಿ ಪ್ರಾಚೀನ ಗ್ರಂಥಗಳಲ್ಲಿ ಶಾಪ-ವರಗಳ ಉಲ್ಲೇಖ ಅಲ್ಲಲ್ಲಿ ಬಂದಿದೆ. ಇವುಗಳನ್ನು ಪರಿಶೀಲಿಸಿ ಒಟ್ಟುಗೂಡಿಸಿ ಒಂದು ಸಂದರ್ಭಗ್ರಂಥವನ್ನು ರಚಿಸುವಂತಿದೆ. ಶಾಪ ಮತ್ತು ವರಗಳ ಅವಳಾಹನೆಯಿಂದ ಗ್ರಂಥದ ಸ್ವರೂಪ, ಅದರಲ್ಲಿ ವ್ಯಕ್ತಿಗಾಗಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸ್ತ್ರೇತಿಕ ಜೀವನದ ವಿಚಾರ, ಸ್ವಭಾವ ವ್ಯೂತಿಷ್ಟಗಳ ದರ್ಶನ- ಇವೆಲ್ಲ ಕಂಡು ಬರುತ್ತವೆ. ವ್ಯಾಸ-ವಾಲ್ಯೇಕಿಯರಂತಹ ಪ್ರಜ್ಞಾವಂತರು ಶಾಪ-ವರಗಳಿಗೆ ತಮ್ಮ ಗ್ರಂಥಗಳಲ್ಲಿ ಅವಕಾಶವನ್ನೇಕೆ ಹೊಟ್ಟರು? ಶಾಪ-ವರ ಇವುಗಳ ಕಲ್ಪನೆ ಹುಟ್ಟಿದ್ದು ಹೇಗೆ? ಶಾಪ-ವರಗಳು ಈ ಗ್ರಂಥಗಳಿಂದ ಬೇರೆಡಿಸಲಾಗದ ಅಂಶಗಳೇ? ಹಾಗಿರದಿದ್ದರೆ, ಅವುಗಳ ಬಗ್ಗೆ ಇಷ್ಟೊಂದು ಆಕರ್ಷಣ ಏಕೆ? ಸಾಹಿತ್ಯ ನಿರ್ಮಿತಿಯಲ್ಲಿ ಶಾಪ-ವರಗಳ ಸಾಫ್ತನ ಯಾವುದು? ಶಾಪ-ವರಗಳನ್ನು ನೀಡುವುದಕ್ಕೆ ಕಾರಣಗಳು ಯಾವುವು? ಪರಿಣಾಮಗಳು ಯಾವುವು? ಶಾಪ ಅಥವಾ ವರ ಹೊಡುವ ಯೋಗ್ಯತೆ ಯಾರಿಗೆ ಯಾವ ಕಾರಣದಿಂದ ದೊರಕಿರುತ್ತದೆ? ಎಪ್ಪರಮಟ್ಟಗೆ ಹೊಂದಿರುತ್ತಾರೆ? ಅರ್ಹತೆಯ ಬಳಕೆಯನ್ನು ಸೂಕ್ತವಾಗಿ ಮಾಡಿದ್ದರೆ, ಅರ್ಹತೆ ಇಲ್ಲದಾಗುತ್ತದೆಯೇ? ಇವೇ ಮೊದಲಾದ ಪ್ರಶ್ನೆಗಳು ತಲೆದೋರುತ್ತವೆ. ಇಲ್ಲಿ ಶಾಪ-ವರಗಳ ಸ್ವರೂಪವನ್ನು ತಿಳಿದುಕೊಳ್ಳುವುದು ಅವಶ್ಯಕವೆನಿಸುತ್ತದೆ.

ಮನುಷ್ಯನ ಆಸೆ-ಆಕಾಂಕ್ಷೆ, ಧ್ಯೇಯ-ಉದ್ದೀಪ್ತಗಳು ಅತಿಯಾಗಿರುತ್ತವೆ. ಅದಕ್ಕೆ ತಕ್ಕ ಬಲ ಆತನಲ್ಲಿ ಇರುವುದೆಂತಲ್ಲ. ಕೆಲವು ಸಂದರ್ಭಗಳು ಪ್ರಾಧಿಮಿಕ ಅವಶ್ಯಕತೆಗಳನ್ನು ಪೂರ್ಯಸುವುದೂ ಆತನಿಂದ ಆಗುವುದಿಲ್ಲ. ಆಗ ಮನುಷ್ಯನು ತನಗಿಂತ ಮಿಗಿಲಾದ ಶಕ್ತಿಯನ್ನು ಕಂಡುಕೊಳ್ಳಬೇಕಾಗುತ್ತದೆ. ಪೂರ್ವಕಾಲಿನ ಮನುಷ್ಯನ ಅವಶ್ಯಕತೆಗಳು ಸ್ಥಿಮಿತದಲ್ಲಿದ್ದವು. ಹೊಟ್ಟೆ ಬಟ್ಟೆ, ಆಸರೆ ಮತ್ತು

ವಂಶವೃದ್ಧಿ ಇವಿಷ್ಠೇ ಪ್ರಾಫಮಿಕ ಅವಶ್ಯಕತೆಗಳಾಗಿದ್ದವು. ಇವನ್ನು ಪೂರ್ವಸುವ ಸಾಧನಗಳಾಗಲೇ, ಕ್ಷಮತೆಯಾಗಲೇ ಕಡಿಮೆ ಎಂದು ಅನ್ನಿಸಿದಾಗ ಇನ್ನಿತರ ಪೂರಕ ಸಾಧನಗಳನ್ನು ಆರಾಧಿಸಬೇಕಾಗುತ್ತದೆ. ಅಂತಹ ಮೆಂದೆನಿಸುವ ವಸ್ತುವಿನಲ್ಲಿ ಹೂಡ ಹುದುಗಿಕೊಂಡ ಸುಪ್ತಶಕ್ತಿ ಇರುತ್ತದೆ. ಆ ಶಕ್ತಿಗೆ ಜೀತನ ತರಿಸಿದರೆ ಆಸೆ-ಆಕಾಂಕ್ಷೆಗಳು ಈಡೇರಬಹುದೆಂಬ ಕಲ್ಪನೆ ದೃಢವಾಗತೊಡಗಿತು. ಈ ಸುಪ್ತಶಕ್ತಿಯನ್ನು ಜೀತರಿಸುವ ಮಾರ್ಗಗಳನ್ನು ಅರಿತುಕೊಳ್ಳುವ ಪ್ರಯತ್ನಗಳು ನಡೆದವು. ಮಂತ್ರ-ತಂತ್ರಗಳನ್ನು ಬಳಸಿ ದೃಷ್ಟಿ ಶಕ್ತಿಯನ್ನು ಸಾಧ್ಯ ಮಾಡಿಕೊಂಡರೆ ನಮ್ಮ ಬಯಕೆಗಳು ಈಡೇರುತ್ತವೆ ಎಂಬ ವಿಜ್ಞಾಸ ಸ್ಥಿರಗೊಂಡಿತು. ಸಾಧನಗಳ ಉಪಯೋಗ ಮತ್ತು ಆಸೆ-ಆಕಾಂಕ್ಷೆಗಳ ಈಡೇರಿಕೆ ಇವುಗಳಲ್ಲಿಯ ಕಾರ್ಯಕಾರಣ ಸಂಬಂಧ ಅವರಿಗೆ ತಿಳಿದರಲ್ಲ. ಹೀಗಿದ್ದ ಕಾರಣ ಇಂಥ ಪ್ರಯತ್ನಗಳ ಬಗ್ಗೆ ಒಂದು ಬಗೆಯ ಗೂಡತೆ, ಅದ್ವಾತತೆ, ಚಮತ್ವಾರದ ಮತ್ತು ಅತೀಂದ್ರಿಯ ಸಾಮರ್ಥ್ಯಗಳ ವಲಯ ನಿರ್ಮಾಣಗೊಂಡಿತು. ಈ ಎಲ್ಲ ಪ್ರಯತ್ನಗಳು ಐಹಿಕ ಸುಖಸಾಧನಗಾಗಿ ಎಂಬುದರಲ್ಲಿ ಸಂದೇಹವಿಲ್ಲ. ವಿಜ್ಞಾನಿಗಳು ಶ್ರಮಿಸುತ್ತಿರುವುದು ಹೂಡ ಇದೇ ಉದ್ದೇಶಕೂಗಿ ಅಲ್ಲವೇ? ಹೀಗಿದ್ದರೂ ಇವೆರಡರಲ್ಲಿ ಮಹತ್ವದ ವ್ಯಾತ್ಯಾಸವಿದೆ. ವೈಜ್ಞಾನಿಕರ ಜಟಿಲವಟಿಕೆಗಳು ಕಾಂತ್ರಿಕ ಕಾರಣಸಂಬಂಧವನ್ನಾಧರಿಸಿರುತ್ತವೆ. ಬೇಕಿದ್ದ ಸಂಗತಿಗಳನ್ನು ಇಷ್ಟವಿದ್ದ ಪ್ರಮಾಣದಲ್ಲಿ ಯೋಗ್ಯವಾಗಿ ಬಳಸಿದರೆ, ನಿರ್ಧಾರಿತ ಫಲ ದೊರಕುವುದೆಂಬ ಭರವಸೆ ವಿಜ್ಞಾನಿಗಳಿಗೆ ಇರುತ್ತದೆ. ವಿಜ್ಞಾನಿಯು ಕಂಡುಹಿಡಿದ ಅನೇಕ ಹೊಸ ಹೊಸ ಶೈಳಿಧನಗಳು ಜನಸಾಮಾನ್ಯರನ್ನು ಚಕ್ಕಿರೊಳಿಸಿವೆ. ಗೊಡೆ ಆಚಿಗೆದ್ದ ದೃಶ್ಯವು ಬರಿಗಣ್ಣಿಗೆ ಕಾಣುವುದಿಲ್ಲ; ಧ್ವನಿ ಹೂಡ ಮಂದವಾಗಿ ಕೇಳಿಬರುತ್ತದೆ. ಹೀಗಿರುವಾಗ ವಿಜ್ಞಾನಿಯು ಅತಿದೂರದ ದೃಶ್ಯವನ್ನು ಕಾಣುವಂತೆ ಮಾಡಲು ಒಂದು ಕ್ಷಣಾವೇ ಸಾಕು! ಇದೆಂಧ ಸೋಜಿಗಿ! ವಿಜ್ಞಾನಿಯು ಎಂಥ ಅಭ್ಯರ್ಥಿಯ ಸಾಮರ್ಥ್ಯವನ್ನು ಸಾಧಿಸಿದ್ದಾನೆ! ಪ್ರಯತ್ನ ಸಫಲಗೊಂಡಾಗ ವೈಜ್ಞಾನಿಕನಿಗೆ ಸಂತೋಷ ಎನಿಸಿದರೂ ಜಮತ್ವಾರವೆಂದು ಎನಿಸುವುದಿಲ್ಲ. ಕಾರ್ಯಕಾರಣ ಸಂಬಂಧವನ್ನು ಅರಿತುಕೊಂಡಿರುವುದರಿಂದಲೇ ಆತನಿಗೆ ಆಶ್ಚರ್ಯವನಿಸದು.

ಹಿಂದಿನ ಕಾಲದಲ್ಲಿ ಇಂಜಿಯಲ್ ಪ್ರಾರ್ಥಿಗಾಗಿ ಬಳಸಲ್ಪಟ್ಟ ಸಾಧನಗಳು ಮತ್ತು ಉದ್ದಿಷ್ಟಪ್ರಾರ್ಥಿ ಇವುಗಳಲ್ಲಿಯ ಪರಸ್ಪರ ಸಂಬಂಧದ ಬಗ್ಗೆ ಅಜ್ಞಾನವಿತ್ತು. ಆಗ 'ಯಶಸ್ವಿ' ಎಂದರೆ ಚಮತ್ವಾರ ಎಂದು ಪರಿಗಣಿಸುತ್ತಿದ್ದರು. ಮಾನವನ ಶಕ್ತಿಗೆ ಎಟುಕದಂತಹ ಕೆಲವು ವಿಷಯಗಳು ಸಾಧ್ಯವಾದಾಗ ಅದರ ಹಿಂದೆ

ಯಾವುದೋ ಒಂದು ಅದ್ಭುತಶಕ್ತಿ ಇರಲೇಬೇಕು! ಎಂದು ನಂಬುವ ರೂಢಿಯಾಯಿತು. ಈ ಅದ್ಭುತಶಕ್ತಿಯನ್ನು ಪಡೆಯಲು ಪ್ರಯತ್ನಗಳು ನಡೆದವು. ಆಗ ಯಾತು, ಯಜ್ಞ ದಾನ, ತಪ ಮೌದಲಾದ ಕಲ್ಪನೆಗಳು ಉದಯಿಸಿದವು. ಶಾಪ ಮತ್ತು ವರ— ಈ ಕಲ್ಪನೆಗಳು ಸಹ ‘ಯಾತು’ ವಿಧೇಯಿಂದಲೇ ಬಂದಿವೆ. ‘ಯಾತು-ವಿಧೇ’ ಎಂದರೇನು?

### ಯಾತು-ಕ್ರಿಯೆ

ಯಾತು ಎಂದರೆ ಇಂದ್ರಜಾಲ. ಷ್ಟೋರೊಂದು ವಸ್ತುವಿನಲ್ಲಿಯೂ ಅಡಗಿರುವ ಶಕ್ತಿಗೆ ಯಾತು ಶಕ್ತಿ ಎಂದೆನ್ನುತ್ತಾರೆ. ಅದರ ಜಾನ್ನವೆಂದರೆ ಯಾತು-ವಿಧೇ. ಆ ವಿಧೇಯನ್ನು ಅರಿತವನಿಗೆ ‘ಯಾತುಧಾನ’ ಎನ್ನುತ್ತಾರೆ. ರಾಕ್ಷಸರು ಯಾತುಧನರು, ಅವರು ಈ ಶಕ್ತಿಯನ್ನು ಅರಿತಿದ್ದರು. ಈ ಶಕ್ತಿಯ ಬಲದಿಂದ ಅವರು ಜೀವಿ ಜೀರೆ ರೂಪಗಳನ್ನು ಧರಿಸಬಹುದಿತ್ತು. ಮಾರೀಂಜನು ಈ ವಿಧೇಯನ್ನು ಅರಿತಿದ್ದರಿಂದ ಕಾಂಚನಮೃಗದ ರೂಪವನ್ನು ತಳೆದು ಸೀತೆಯನ್ನು ಮರುಳುಮಾಡಿದನು. ಆ ನಂತರವೇ ರಾಮಾಯಣ ನಡೆಯಿತೆನ್ನಬಹುದು. ವಿಶ್ವದಲ್ಲಿಯ ಒಂದೊಂದು ವಸ್ತುವಿನಲ್ಲಿ ಹುದುಗಿದ ಶಕ್ತಿ ಇದೆ. ಮಂತ್ರಗಳ ಸರಿಯಾದ ಉಚ್ಚಾರಣೆಯಿಂದ ಆ ಶಕ್ತಿಯನ್ನು ಜಾಗ್ರತ್ತಗೊಳಿಸಬಹುದು. ಅದರಿಂದ, ಇಚ್ಛಪೂರ್ವ ಮಾಡಿಕೊಳ್ಳಬಹುದು. ಇದು ಯಾತು-ಕ್ರಿಯೆಯ ಸರಳ ಲೆಕ್ಕೆ ‘ಯಾತು’ ಎಂದರೆ ಆದಿಮಾನವನ ಜೀವನ ಮೂಲಾಧಾರ. ಅವರಿಗೆ ಗೂಡ ಅಗಮ್ಯಶಕ್ತಿಯಲ್ಲಿ ತುಂಬ ವಿಶ್ವಾಸವಿತ್ತು. ಈಶ್ವರನ ಕಲ್ಪನೆ ಅವರಿಗೆ ಇರದ ಕಾರಣ ಭಕ್ತಿಯಿಂದ ದೇವರನ್ನು ಪ್ರಾರ್ಥಿಸುವ ಪ್ರಶ್ನೆಯೇ ಇರಲಿಲ್ಲ. ದೇವರು, ಪೂಜೆ, ಆವಾಹನೆ, ಯಜ್ಞ ಇವೆಲ್ಲ ಸಾಂಸ್ಕೃತಿಕ ವಿಕಾಸದನಂತರ ಬಂದ ಸಂಗತಿಗಳು. ಮಂತ್ರಗಳನ್ನು ವಿಧಿಯುತ್ಕೂಗಾಗಿ ಉಚ್ಚಾರಿಸಿದರೆ ಉದ್ದಿಷ್ಟವು ಸರ್ವಲವಾಗುವುದರಲ್ಲಿ ಸಂಶಯವಿಲ್ಲ; ಅದರಲ್ಲಿ ಕೃಪೆ ಇಲ್ಲವೇ ಅವಕ್ಷಪೆಯ ಪ್ರಶ್ನೆ ಬಾರದು. ತಂತ್ರವಿಧೇಯಲ್ಲಿ ದೇವರ ಕೃಪೆ ಅಥವಾ ಕೋಪ ಯಾವುದಕ್ಕೂ ಸಾಫಾವಿಲ್ಲ. ನೈತಿಕತೆಗೆ ಅವಕಾಶವಿಲ್ಲ. ‘What is ritually correct is ethically right.’

ಯಾತು-ಶಕ್ತಿಯ ಧರ್ಮದ ಕಲ್ಪನೆಯ ಪೂರ್ವಾವಸ್ಥೆ. ಷ್ಟೋರ್ ಎಂಬಾತನ ಅಭಿಪ್ರಾಯದಂತೆ ಅದು ವಿಜಾನ್ನದ ಪ್ರಾರ್ಥಣ್ಣಿತಿಯೂ ಅಹಂಕಾರ. ಉದ್ದಿಷ್ಟ ಸಾಧನ ಈ ಎರಡರ ಗುರಿಯಾಗಿರುತ್ತದೆ. ವಸ್ತುವಿನಲ್ಲಿಯ ಸುಪ್ತಶಕ್ತಿಯನ್ನು ‘ಯಾತುಧಾನ’ ಮತ್ತು ‘ವಿಜಾನ್’ ಇಬ್ಬರೂ ನಂಬುತ್ತಾರೆ. ಅವರ ಸಾಧನೆಯಲ್ಲಿ

ಮಾತ್ರ ವ್ಯಾತ್ಯಾಸವಿರುತ್ತದೆ. ವೈಜ್ಞಾನಿಕನು ಅನುಭವ ಹಾಗೂ ಪ್ರಯೋಗಗಳನ್ನು ಅವಲಂಬಿಸಿರುತ್ತಾನೆ. ಯಾತ್ರುಕ್ಕಿಯೆಯಲ್ಲಿ ಮಂತ್ರ ತಂತ್ರಗಳಿಗೆ ಪ್ರಾಧಾನ್ಯ. ವೈಜ್ಞಾನಿಕನು ಚೌಧ್ರಿಕ ಆರ್ಥರದಿಂದ ಮುಂದುವರೆಸುತ್ತಾನೆ; ಆದರೆ ಯಾತ್ರುಕ್ಕಿಯೆಯಲ್ಲಿ ಗೂಢತೆ, ಅಶೀಕ್ತಿತೆ, ಅಂಥ ಶ್ರದ್ಧೆ—ಇವು ಮುಖ್ಯ. ಪ್ರೇಚರನು ಅವುಗಳಲ್ಲಿಯ ಭೇದವನ್ನು ರೀತಿ ಸ್ವಷ್ಟಪಡಿಸಿದ್ದಾನೆ: “Legitimately applied they yield science; illegitimately applied they yield magic, the bastard sister of science.”

ವಿಶಿಷ್ಟ ಮಂತ್ರಗಳ ಹಾಗೆಯೇ ಅವುಗಳ ವಿಶಿಷ್ಟ ವಿಧಿ, ಎಂದರೆ ‘ತಂತ್ರ’. ಈ ಯಾತ್ರು-ಕ್ಕಿಯೆಯ ಮೂಲಕ ಪ್ರಾಧಮಿಕ ಅವಸ್ಥೆಯ ಮಾನವನು ತನ್ನ ಉದ್ದೇಷ್ಯ ಸಾಧನೆಯನ್ನು ಮಾಡಿಕೊಳ್ಳುತ್ತಾನೆ. ತಂತ್ರವಿದ್ಯೆಯಲ್ಲಿ ಶಿವ-ಶಕ್ತಿ, ಪ್ರಕೃತಿ-ಪ್ರರೂಪ ಇವುಗಳ ಸಂಯೋಗಕ್ಕೆ ಹೆಚ್ಚಿನ ಪ್ರಾಧಾನ್ಯವಿರುತ್ತದೆ. ಶಿವಪೂಜೆ, ಲಿಂಗಪೂಜೆ, ಪಶುಬಲಿ, ನರಬಲಿ ಮುಂತಾದ ಕಲ್ಪನೆಗಳು ಇದರಿಂದಲೇ ರೂಢಿಯಾಗಿವೆ. ಶಕ್ತಿ ಪೂಜೆಯಲ್ಲಿ ನಡೆಯುವ ಅನಾಚಾರ, ಸ್ವೇರಾಚಾರಗಳಿಂದ ಅನೇಕ ಅನಿಷ್ಟ ರೂಢಿಗಳು ಉಂಟಾಗಿವೆ.

### ಯಜ್ಞ ಕರ್ಮ

ಭಾರತದಲ್ಲಿಯ ಆರ್ಯರನ್ನುಳಿದು ಇತರ ಗುಂಪುಗಳು ಪ್ರಾಧಮಿಕ ಅವಶ್ಯಕತೆಗಳನ್ನು ಪೂರ್ಣಸಲು ಮತ್ತು ಇಜ್ಞಾಪೂರ್ತಿಗಾಗಿ ತಂತ್ರವಿದ್ಯೆಯನ್ನು ಬಳಸುತ್ತಿದ್ದರು. ವೈದಿಕ ಕಾಲದ ಆರ್ಯರು ಯಾವ ಸಾಧನೆಯನ್ನು ಅವಲಂಬಿಸುತ್ತಿದ್ದರೋ ಅದಕ್ಕೆ ಯಜ್ಞವೆಂದು ಕರೆಯುತ್ತಾರೆ. ಯಜ್ಞ ಸಂಸ್ಥೆಯ ಕಲ್ಪನೆಯು ಯಾತ್ರು-ಕ್ಕಿಯೆಯಿಂದ ಉಧಾವಿಸಿದೆ. ಪ್ರಸಿದ್ಧ ಮಾನವವಂತಿರು ಸ್ತಿಜ್ಞನಾದ ಆಂಡ್ರೂ ಲ್ಯಾಂಗ್ ಈತನು ಯಜ್ಞವಿಧಿಯ ಬಗ್ಗೆ ಈ ರೀತಿ ಹೇಳುತ್ತಾನೆ:<sup>೧</sup>

On the whole the religion of the Rishis is practical; it might also be said, is magical. They desire temporal blessings, rain, sunshine, long life, power, wealth in flocks and herds. The whole purpose of the sacrifices which occupy so much of their time and thought is to obtain good things. The sacrifice and the sacrificer

೧. ವೈದಿಕಯಜ್ಞ-ತಂತ್ರಸಾಧನಾ-ಭಕ್ತಿಯೋಗ, ಪ್ರ. ಶಿ. ವಿ. ವಿ.

came between gods and men. On the man's side is faith, munificence, a compelling force of prayer and intenseness of will; the sacrifice in vigorates the gods to do the will of the sacrificer.

ಒಟ್ಟಿನಲ್ಲಿ ನೋಡಿದರೆ ಅಂತಿಗಳ ಧರ್ಮದ ಸ್ವರೂಪವು ವ್ಯಾವಹಾರಿಕ. ಯಾತ್ವಾತ್ಮಕವಾಗಿದೆಯೆಂದು ಅನ್ನಬಹುದು. ಕಾಲಾನುರೂಪವಾಗಿ ವರ, ಆಶೀರ್ವಾದ, ಮಳೆ, ಸೂರ್ಯಪ್ರಕಾಶ, ದೀರ್ಘಾಯಮಷ್ಟು, ಸಾಮಧ್ಯ, ದನಕರುಗಳ ಸಂಪತ್ತು ಲಭಿಸಬೇಕೆಂಬ ಬೇಡಿಕೆ ಇರುತ್ತಿತ್ತು. ಈ ಯಜ್ಞವಿಧಿಗಳಲ್ಲಿ ಸಾಕಷ್ಟು ಸಮಯ, ಹಣ, ಶಕ್ತಿ ವ್ಯಾಯವಾಗುತ್ತಿತ್ತು. ಒಳೆಯ ಸಂಗತಿಗಳನ್ನು ಪಡೆಯುವ ಅಭಿಲಾಷೆಯನ್ನಿಟ್ಟು ಕೊಂಡು ಈ ವಿಧಿಗಳನ್ನು ಆಚರಿಸುತ್ತಿದ್ದರು. ದೇವತೆಗಳ ಹಾಗೂ ವಾನವರ ವುದ್ಸ್ಥರಾಗಿ ಯಜ್ಞ, ಹಾಗೂ ಯಜ್ಞವನ್ನು ನಡೆಯಿಸಿಕೊಡುವರು ಇರುತ್ತಿದ್ದರು. ಶ್ರದ್ಧೆ, ಜೀದಾರ್ಥ, ಪ್ರಾರ್ಥನೆ, ಸಾಮಧ್ಯ, ಉತ್ಸಂಚಿ ಇಚ್ಛೆ ಇವೆಲ್ಲವೂ ಮಾನವನ ಗುಣಗಳು ಯಜ್ಞಕರ್ತನ ಇಚ್ಛೆಯನ್ನು ಖಂಡಿತವಾಗಿ ದೇವರಿಂದ ಪೂರ್ತಿಗೊಳಿಸುವ ಸಾಧನವೆಂದರೆ ಯಜ್ಞ.

ಯಜ್ಞ ಈ ಶಬ್ದವು ಯಜ ಎಂಬ ಮೂಲಧಾತುವಿನಿಂದ ಬಂದಿದೆ. ಯಜ ಎಂದರೆ, ದೇವರ ಪೂಜೆ, ಸಹವಾಸ ಮತ್ತು ದಾನಧರ್ಮ, ತಮಗಿಂತ ಶ್ರೀಷ್ಟ ನಾದವನು ದೇವಸಮಾನನೆಂದು ಪೂಜಿಸುವುದು, ತಮ್ಮ ತಮ್ಮ ಜನರಲ್ಲಿ ಪ್ರೀತಿ ವಿಶ್ವಾಸಗಳನ್ನಿಟ್ಟುಕೊಲ್ಲುವುದು, ಅವರನ್ನು ಸಂಘಟಿಸುವುದು, ತಮಗಿಂತ ಕರಿಯಿರುತ್ತಿರುವ ಸಂಗತಿಗಳನ್ನು ಕೊಡುವುದು. ಯಜ್ಞಕರ್ಮವು ಸನ್ಯಾಸ, ಸಂಘಟನೆ ಹಾಗೂ ದಾನಗಳನ್ಮೇಳಿಗೊಂಡಿದೆ. ವ್ಯಕ್ತಿ ಸಾಮಾನ್ಯನು ತನ್ನ ಸ್ವಂತದ ಕರ್ತವ್ಯದ ಜೊತೆಗೆ ಸಾಮಾಜಿಕ ಕರ್ತವ್ಯಗಳನ್ನೂ ಪಾಲಿಸುವುದು ಮುಖ್ಯ ಎಂಬುದೇ ಯಜ್ಞ ಕರ್ಮದ ಅರ್ಥವಾಗಿದೆ.<sup>१</sup> ಯಜ್ಞ ಕರ್ಮವು ತ್ಯಾಗ ಪ್ರಧಾನವಾದ ಕರ್ಮವಾಗಿದೆ. ಪ್ರಪ್ರಥಮ ವಾಗಿ ಅಸುರರು ಅದನ್ನು ಪಾಲಿಸುತ್ತಿದ್ದರು; ನಂತರದ ಕಾಲದಲ್ಲಿ ದೇವತೆಗಳು ಅದನ್ನು ಅಂಗೀಕರಿಸಿದರು. ಅಂತಿಗಳು ಹಾಗೂ ಜನಸಾಮಾನ್ಯರು ಯಜ್ಞಕರ್ಮ ವನ್ನು ದೇವತೆಗಳಿಂದ ಪಡೆಯಕೊಂಡರು. ಈ ವಿಚಾರದಲ್ಲಿ ಬಿನಾಬಿಪ್ರಾಯವಿದೆ. ಯಜ್ಞಕರ್ಮದಲ್ಲಿ ‘ಯಾಚನೆ’ ಇರುತ್ತದೆ. ‘ಯಜ್ಞ’ ಎಂಬ ಶಬ್ದವು ‘ಯಾಚ್’ ಎಂಬ ಧಾತುವಿನಿಂದ ಬಂದಿದೆ ಎಂದು ಕೆಲವರ ಅಭಿಪ್ರಾಯವಾಗಿದೆ. ‘ಅಗ್ನಿಯಲ್ಲಿ ಪ್ರಚಂಡ ಸಾಮಧ್ಯವಿದೆ’ ಎಂದು ಕಂಡುಹಿಡಿದ ನಂತರ ಮಾನವಜೀವನದಲ್ಲಿ

1. ಭಾರತೀಯ ಸಂಸ್ಕೃತಿ ಹೋಶ, ಖಂಡ ೨, ಪ್ರ.ಶಿಳ.

ದೊಡ್ಡ ಕ್ರಾಂತಿ ನಡೆಯಿತು. ಅಗ್ನಿಗೆ ದೇವತ್ವ ದೊರೆಯಿತು. ಅಗ್ನಿಯನ್ನು ಸಂತುಷ್ಟಿ ಗೋಳಿಸಲು ಹಲವಾರು ಉಪಾಸನೆಗಳು ರೂಢಿವಾದವು. ‘ಅಗ್ನಿಯ ಪ್ರಸನ್ನನಾದರೆ ಕೋರಿಕೆ ಪೂರ್ಣವಾಗುತ್ತದೆ’ ಎಂಬ ನಂಬಿಕೆ ದೃಢವಾದಂತೆ ‘ಅಗ್ನಿಯ ಕೋಪವು ಸರ್ವನಾಶಕ್ಕೆ ಕಾರಣ’ ಎಂಬ ಭಯವೂ ಹುಟ್ಟಿಕೊಂಡಿತು. ಯಜ್ಞವಿಧಿಯು ಇಷ್ಟದೇವತೆಗಳನ್ನು ಸಂತುಷ್ಟಿಗೋಳಿಸುವ ಮಾಧ್ಯಮವಾಯಿತು. ಯಜ್ಞಧಾಲೀ ಕೊಟ್ಟಿ ಆಹುತಿಯನ್ನು ಅಗ್ನಿಯು ಇಷ್ಟದೇವತೆಗಳಿಗೆ ತಲುಪಿಸುತ್ತಾನೆ; ಅದರಿಂದ ಇಷ್ಟಾರ್ಥ ಪೂರ್ತಿಗೊಳ್ಳುತ್ತದೆ ಎಂಬ ಮನೋಭಾವವು ಬೆಳೆದುಬಂದಿತು. ಈ ಕ್ರಿಯೆಯಲ್ಲಿ ಕೇವಲ ಕೊಡುವ— ತೆಗೆದುಕೊಳ್ಳುವ ಭಾವನೆ ಇರದೇ ಈ ಯಾತ್ರವಿಧಿಯ ಕರ್ಮದಲ್ಲಿ ದೇವರ ಅಂತಸ್ತನ್ನು ಹೆಚ್ಚಿಸುವ ಭಾಗವಿತ್ತು.

ದೇವಾನ್ ಭಾವಯತಾನೇನ ತೇ ದೇವಾ ಭಾವಯಂತು ವಃ ।

ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಯಫ ॥

ಭ. ೧೯ ಇ/೧೧

ಭಾವಯತ್ ಎಂದರೆ ಶಕ್ತಿಯತನಾಗಿ ಮಾಡುವುದು. ಖಗ್ನದದಲ್ಲಿ ಆಗಾಗ ಕಂಡುಬರುವ ಕೊಡುವ—ತೆಗೆದುಕೊಳ್ಳುವ ಭಾವನೆಯಲ್ಲಿ ಶಕ್ತಿಯತನಾಗುವ ಕಲ್ಪನೆ ಇದೆ. ಆಹುತಿಗಳನ್ನು ಪ್ರಿಯ ದೇವತೆಯನ್ನು ಸಂತೋಷಗೋಳಿಸಿದರೆ ದ್ವೇಯ ಸಾಧನೆ ನಿಶ್ಚಿತ ಎಂದು ಭಾವಿಸಿದ ತ್ರಿಶಂಕು, ದೇಹಸಹಿತವಾಗಿ ಸ್ವರ್ಗವನ್ನು ಸೇರುವ ಅತಿ ಅಭಿಲಾಷೆಯನ್ನು ಇಟ್ಟಿಕೊಂಡಿದ್ದನು. ಅದಕ್ಕಾಗಿ ಒಂದು ಮಹಾಯಾಗವನ್ನು ಪ್ರಾರಂಭಿಸಿದನು.

ಕರ್ತವ್ಯಬುದ್ಧಿಯಿಂದ ಪ್ರೇರಿತನಾಗಿ ಆಚರಿಸಿದ, ಘಲದ ಆಸೆಯನ್ನು ಹೊಂದಿರದ ಕರ್ಮಕ್ಕೆ ಭಗವದ್ವೀಷಯಲ್ಲಿ ಯಜ್ಞವೆಂದಿದ್ದಾರೆ. ಯಜ್ಞವೆಂದರೆ ಪೂಜ್ಯವೃತ್ತಿಗಾಗಿ ವಾದಬೇಕಾದ ತಾಗ. ಧರ್ಮವು ಇದರೊಂದಿಗೆ ಸಂಬಂಧಿತವಾಗಿದೆ. ಯಜ್ಞ ಕರ್ಮದಲ್ಲಿ ಪರಮೇಶ್ವರನ ಅಧಿಷ್ಠಾನ ಅಗತ್ಯವಿದೆ. ಆತನ ಕೃಪೆಯಿಂದಲೇ ಸೃಷ್ಟಿಕ್ರಮವು ಸಾಗಿದೆ:

ಅನ್ನಾದಭವಂತಿ ಭೂತಾನಿ ಪರಜನ್ಯಾದನ್ಸಂಭವಃ ।

ಯಜ್ಞಾದಭವತಿ ಪರಜನ್ಯೋ ಯಜ್ಞ ಕರ್ಮಸಮಾಧಿವಂ ॥೧೪॥

ಕರ್ಮ ಬ್ರಹ್ಮೋಽಭವಂ ವಿಧಿ ಬ್ರಹ್ಮಕ್ಕರಸಮಾಧಿವಂ ।

ತಃಾತ್ ಸರ್ವಾಗತಂ ಬ್ರಹ್ಮ ನಿತ್ಯಂ ಯಜ್ಞ ಪ್ರತಿಷ್ಠಿತಮ್ ॥೧೫॥

ಭ. ೧೯. ೩

ಸೃಷ್ಟಿಯ ನಿರ್ಮಿತಿಯಲ್ಲಿ ಮೊದಲನೇ ಕರ್ಮವೆಂದರೆ ಯಜ್ಞ, ಯಜ್ಞಾದಿಂದ ಸಮಾಜದ ಪಾಲನೆ-ಪೋಷಣೆ ನಡೆಯುತ್ತದೆ. ಖಗ್ಗೇದದಲ್ಲಿ

“ಯಜ್ಞೇನ ಯಜ್ಞಾಂಯಜಂತ ದೇವಾಕ್ಷಾನಿ ಧರ್ಮಾಣಿ ಪ್ರಥಮಾನ್ಯಾಸನ್”

ಎಂದು ಹೇಳಲಾಗಿದೆ. ಐಹಿಕ ಸುಖಿಸಮೃದ್ಧಿಗಾಗಿ ವೈಯಕ್ತಿಕವಾಗಿ ಯಜ್ಞ ಗಳನ್ನಾಚರಿಸುತ್ತಿದ್ದಂತೆ ಹಲವು ಯಜ್ಞಗಳು ಸಮಾಜಕಲ್ಯಾಣಕ್ಕಾಗಿ ನಡೆಯುತ್ತಿದ್ದವು. ಯಜ್ಞಾದಿಂದ ಬಹಳಷ್ಟು ಜನರಿಗೆ ಲಾಭವಾಗುತ್ತಿತ್ತು. ಕುಟುಂಬ, ಸಮಾಜ, ದೇಶ, ರಾಜ್ಯ ಮತ್ತು ವಿಷಯ ಇವುಗಳ ಕಲ್ಯಾಣ-ಕ್ಷೇಮಾಭಿವೃದ್ಧಿಗಾಗಿ ಯಜ್ಞಗಳು ನಡೆಯುತ್ತಿದ್ದವು. ಮಳೆ ರೋಗ ನಿವಾರಣೆ, ಶತ್ರುಗಳಿಂದ ರಕ್ಷಣೆ, ಸಾಮಾಜಿಕ ಸಂಕರ ನಿವಾರಣೆ ರಾಜ್ಯದ ಏಳಿಗೆ ಈ ರೀತಿಯ ಹಲವಾರು ಕಾರಣ-ಲದ್ದೇಶ ಗಳಿಗಾಗಿ ಯಜ್ಞಗಳನ್ನು ಅವಲಂಬಿಸುತ್ತಿದ್ದರು.

ಯಜ್ಞಾದ ಬಗ್ಗೆ ಡಾ॥ ಸ.ರಾ. ಗಾಡಗಿಳ ಅವರ ಹೇಳಿಕೆ: “ವಿಶ್ವ ಮಂತ್ರಗಳ ಮತ್ತು ಸೂಕ್ತ ಕರ್ಮಗಳ ತಂತ್ರ ಶುದ್ಧ ಆಚರಣೆಯಿಂದ ನಿಸರ್ಗದ ಶಕ್ತಿಗಳನ್ನು ಅಂತಿತದಲ್ಲಿಟ್ಟುಕೊಳ್ಳಬಹುದು. ಈ ‘ಯಾತು’ ತಂತ್ರ ವಿಧಿಯನ್ನಾದರಿಸಿ ಯಜ್ಞ ವಿಧಿಯ ರೂಪಗೊಂಡಿದೆ. ತಮ್ಮ ಉದ್ದಿಷ್ಟ ಸಾಧನೆಗಾಗಿ, ಪರಮೇಶ್ವರನಂಧರ ದಯಾಪೂನನ ವೃತ್ತಿ ಸ್ವರೂಪದ ಶಕ್ತಿಯ (Personal Agent) ಅವಶ್ಯಕತೆಯು ‘ಯಾತು’ ವಿಧಿಯಲ್ಲಿರುವದಿಲ್ಲ; ಅದೇ ರೀತಿ ಯಜ್ಞ ವಿಧಿಯಲ್ಲಿಯೂ ಇರುವದಿಲ್ಲ. ಯಜ್ಞಾದ ಮಂತ್ರಗಳಲ್ಲಿ ಸ್ವಸಾಮರ್ಥ್ಯವಿರುತ್ತದೆ. ಯಾಜಕನ ಇಚ್ಛೆಗಳನ್ನು ಪೂರ್ಣಸ್ವಪುದರಲ್ಲಿ ದೇವತೆಗಳ ಒಲವಿನ ಪ್ರಶ್ನೆ ಇರುವದಿಲ್ಲ. ಕರ್ಮವನ್ನು ಸೂಕ್ತವಾಗಿ ಆಚರಿಸಿದರೆ ಫಲಪ್ರಾಪ್ತಿಯಾಗಲೇಬೇಕು. ಇದರಲ್ಲಿ ಮಂತ್ರಗಳ ಉಚ್ಚಾರಣೆಗೆ ಮತ್ತು ವಿಧಿಯಕ್ತ ಕರ್ಮಾಚರಣೆಗೆ ಬಹಳಷ್ಟು ಮಹತ್ವವಿದೆ. ಅದರಲ್ಲಿ ಎಳ್ಳಿನಪ್ಪು ದೋಷವಿರುಕೊಡು. ಯಜ್ಞವಿಧಿಯಲ್ಲಿ ನಡೆಯಬಹುದಾದ ತಪ್ಸಿಗಳನ್ನು ತಡೆಯಲು ‘ಬ್ರಹ್ಮ’ ಎಂಬ ಖಮ್ಮಿಜನು ಯಜ್ಞವೇದಿಕೆಯ ದಕ್ಷಿಣ ದಿಕ್ಕಿಗೆ ಕುಳಿತಿರುತ್ತಾನೆ. ಯಜ್ಞಕರ್ಮಗಳು ವಿಧಿಯಕ್ತವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದೇ ಈ ಖಮ್ಮಿಜನ ಕಾರ್ಯ. ಯಜ್ಞಕರ್ಮದಲ್ಲಿ ದೋಷಗಳಾದರೆ ಫಲಪ್ರಾಪ್ತಿಯಾಗುವ ಬದಲು ಯಜ್ಞಕರ್ತನಿಗೆ ಮೃತ್ಯುವಿನ ಭಯವಿರುತ್ತದೆ. ಈ ಮೃತ್ಯುವಿನಿಂದ ರಕ್ಷಿಸಲು ‘ಬ್ರಹ್ಮ’ ಖಮ್ಮಿಜನು ದಕ್ಷಿಣದಿಶೆಯಲ್ಲಿ ಕುಳಿತಿರುತ್ತಾನೆ. ದೇವತೆಗಳ ಕಾರ್ಯ ಇದರಲ್ಲಿ ನಾಮ ಮಾತ್ರ.

“Sacrifice is regarded as possessing a mystical potency superior even to gods who, it is sometimes stated, attained to their divine rank by means of sacrifice.” ಎಂದು ಡಾ॥ ಆರ್.ಎನ್. ದಾಂಡೇಕರವರು ಹೇಳಿದ್ದಾರೆ.

ತರ್ಕಣಿತಿರ್ಥ ಲಕ್ಷ್ಮಣಶಾಸ್ತ್ರ ಜೋತಿಯವರು ಡಾ॥ ಗಾಡಗಿಳರವರ ಮತವನ್ನು ಸಂಪೂರ್ಣವಾಗಿ ಅನುಮೋದಿಸುವುದಿಲ್ಲ.<sup>೩</sup> ಅವರ ಪ್ರಕಾರ: ‘ದೇವರಿಗೆ ಮಹತ್ವ ದೋರೆತದ್ವ ಯಜ್ಞದಿಂದ’ ಎಂಬ ಕಲ್ಪನೆ ರೂಢವಾಗಿದೆ. ಇನ್ನೂ ಹಲವರ ಮತದಂತೆ ‘ಭಕ್ತಿ’ ಎಂದರೆ ಪ್ರೇಮಭಾವನೆಯ ಒಂದು ಪ್ರಕಾರ. ಇದಕ್ಕೆ ‘ನಿಷ್ಠೆ’ ಎಂದೂ ಅನ್ನುತ್ತಾರೆ. ಏಗ್ಗೇದದ ಯಜ್ಞವಿಧಿಯಲ್ಲಿ ಈ ‘ನಿಷ್ಠೆ’ಯ ಉಲ್ಲೇಖ ಆಗಾಗ ಬರುತ್ತದೆ. ಮಾವನಶಾಸ್ತ್ರದ ಪ್ರಕಾರ ವೈದಿಕ ಯಜ್ಞವಿಧಿ ಎಂದರೆ ಕೇವಲ ಯಾತ್ರೆ ವಿಧಿಯಲ್ಲ. ಅದೊಂದು ಅಲೋಕಿಕ ಶಕ್ತಿಯನ್ನು ಅಂಕಿತದಲ್ಲಿಟ್ಟುಕೊಳ್ಳುವ ಪ್ರಕ್ರಿಯೆಯಾಗಿ ಯಾತ್ರೆ ವಿಧಿಯಾಗಿರುತ್ತದೆ; ಆದರೆ, ವೈದಿಕಯಜ್ಞವಿಧಿಯಲ್ಲಿ ಹಾಗಿರುವುದಿಲ್ಲ. ಇದರಲ್ಲಿ ದೇವರಿಗೆ ಶರಣಹೋಗುವ ವುನೋಭಾವಕ್ಕೆ ಪ್ರಾರ್ಥಾನ್ಯವಿದೆ. ಯಜ್ಞದಿಂದ ದೇವತೆಗಳನ್ನು ವಶಪಡಿಸಿಕೊಳ್ಳಬಹುದು. ಯಜ್ಞವೇಂದರೆ ಸಮರ್ಪಣೆಯ ವಿಧಿ. ಇದರಲ್ಲಿ ‘ಯಾತ್ರೆ’ ಕ್ರಿಯೆ ಸಮಾವಿಷ್ಪವಾಗಿದೆ, ಸಂಶಯವಿಲ್ಲ. ಆದರೆ, ವೈದಿಕಯಜ್ಞವೇಂದರೆ ಕೇವಲ ಯಾತ್ರೆ ಕ್ರಿಯೆಯಲ್ಲ... ಜಗತ್ತಿನಲ್ಲಿಯ ಎಲ್ಲ ಧರ್ಮಗಳಲ್ಲಿ ಅಲ್ಲಸ್ವಲ್ಪ ಪ್ರಮಾಣದಲ್ಲಿ ಯಾತ್ರೆ ಕ್ರಿಯೆ ಇದ್ದೇ ಇದೆ. ಯಾತ್ರೆವಿನಿಂದ ಚಮತ್ವಾರ್ಥಗಳು ಜರುಗುತ್ತವೆ; ಜನರು ಅವನ್ನು ನಂಬುತ್ತಾರೆ. ಮಾನವನ ಇಜ್ಞಾತಕ್ಕ ಎಂದರೆ (omnipotence of will) ಇಂದ್ರಜಾಲದ ತತ್ತ್ವವಾಗಿದೆ. ಇದರ ವೈಕಿಷ್ಣಿಕರೂಪವೇಂದರೆ ಪರಮೇಶ್ವರ! ಯಾತ್ರೆಕ್ರಿಯೆಯ ಅರಳಿದ ರೂಪವೇಂದರೆ ಭಕ್ತಿಪ್ರಧಾನ ಧರ್ಮ

### ತಪಶ್ಚಯ

ಭಾರತೀಯ ಸಂಸ್ಕೃತಿಯ ಮೂರು ಪ್ರಧಾನ ಅಂಗಗಳಲ್ಲಿ ‘ತಪಸ್ಸು’ ಒಂದಾಗಿದೆ.<sup>೪</sup> ‘ಶಬ್ದಕಲ್ಪದ್ರುಮ’ದಲ್ಲಿ ತಪತಿ ತಾಪಯಿತಿ ವಾ ಎಂದು ಹೇಳಿದ್ದಾರೆ. ‘ಸರ್ವಲಕ್ಷಣಸಂಗ್ರಹ’ದಲ್ಲಿ ಕ್ಷಮಿತಿ ಪಾಸಾ ಶೀತೋಷಣಾದಿ ದ್ವಂದ್ವ ಸಹನಮ್. ‘ಹಸಿವು,

೩. ವೈದಿಕಯಜ್ಞ-ತಂತ್ರಶಾಧನಾ-ಭಕ್ತಿಯೋಗ, ಪ್ರ. ೪೨, ಪ್ರಸ್ತಾವನೆ ಪ್ರ. ೧೫.

೪. ಭಾರತೀಯ ಸಂಸ್ಕೃತಿ ಕೋಶ, ವಿಂದ ೪, ಪ್ರ. ೩೫-೩೬.

ಭಾಯಾರಿಕೆ ಶೀತೋಷ್ಣಗಳನ್ನು ಸಹಿಸುವುದೇ ತಪಸ್ಸು ಎಂದಿದ್ದಾರೆ. ಧರ್ಮ, ಅರ್ಥ, ಕರು ಮತ್ತು ಮೋಕ್ಷಗಳ ಸಂಬಂಧವು ತಪಸ್ಸಿನೊಡನೆ ಇದೆ ಗಾಹಕಾರ್ಥಿಯೇ ವಾನಪ್ರಸ್ಥ ಹಾಗೂ ಸಂನ್ಯಾಸ ಈ ಆಶ್ರಮಗಳು ತಪಸ್ಸಿನಲ್ಲಿ ಸೇರಿಕೊಂಡಿವೆ. ಮಾನವನ ಜೀವನವನ್ನು ಕಲ್ಯಾಂಶರಹಿತ ಮಾಡಬೇಕಾದರೆ ತಪೋಗ್ರಿಯಿಂದ ದಹಿಸಬೇಕು. ಉಪನಿಷತ್ತಾರು ಮತದಂತೆ ತಪಸ್ಸು ವಾನಪ್ರಸ್ಥಾಶ್ರಮದ ಒಂದು ಅವಿಭಾಜ್ಯ ಅಂಗವಾಗಿದೆ.

ತಪಃ ಶ್ರದ್ಧೇ ಯೇ ಹೃಪವಸಂತ್ಯರಣ್ಯೇ ಶಾಂತಾ ವಿದ್ಬಂಧೋ ಚ್ಯಾಕ್ತಿಚಯಾಂ  
ಚರಂತಃ ।

ಸೂರ್ಯಾದ್ವಾರೇಣ ತೇ ವಿರಚಃ ಪ್ರಯಾಂತಿ ಯತ್ವಾಪ್ಯತಃ ಸ ಪ್ರಯಾಂತೋಷ್ಣಾಪ್ಯಯಾತ್ ॥

-ಮಂಡುಕೋಪನಿಷತ್ತು ೧/೧

ಶಾಂತಧೀಮಂತರಾದ ಪುರುಷರು ವನದಲ್ಲಿ ವಾಸಿಸಿ ಭಿಕ್ಷಾಪೃತಿಯನ್ನು ವಲಂಬಿಸಿ ಶ್ರದ್ಧೆಯಿಂದ ತಪಸ್ಸನಾಂಚರಿಸುತ್ತಾರೆ. ಅವರು ಸೂರ್ಯನ ಮುಖಾಂತರ ಪಾಪರಹಿತರಾಗಿ ಅಮರ ಹಾಗೂ ಅವ್ಯಯ ಪುರುಷನತ್ತ ಸಾಗುತ್ತಾರೆ. ಮಹಾನಾರಾಯಣೀಯ ಉಪನಿಷತ್ತಿನಲ್ಲಿ ತಪದ ವ್ಯಾಪಕ ಸ್ವರೂಪವನ್ನು ಕೆಳಗಿನಂತೆ ಬಣ್ಣಿಸಿದ್ದಾರೆ-

ಷುತಂ ತಪಃ ಸತ್ಯಂ ತಪಃ ಶ್ರುತಂ ತಪಃ ಶಾಂತಂ ತಪೋ ದಮಸ್ತಪಃ ।

ಶಮಸ್ತಪೋ ದಾನಂ ತಪೋ ಯಜ್ಞಂ ತಪೋ ಭೂಭರವಸ್ಸುಪ್ರಭಾಷ್ಯತದು-

ಪಾಸ್ಪತಪಃ ॥

ಷುತ, ಶ್ರುತ, ಸತ್ಯ, ಶಾಂತ, ದಮ, ಶಮ, ದಾನ, ಯಜ್ಞ, ಇವೆಲ್ಲ ತಪಗಳಾಗಿದ್ದ ಸಚ್ಚಿದಾನಂದಸ್ವರೂಪಬ್ರಹ್ಮನ ಉಪಾಸನೆಯು ಕೂಡ ಒಂದು ತಪಸ್ಸೇ ಆಗಿದೆ.

“ತಪಸಿ ಸರ್ವಂ ಪ್ರತಿಪ್ರಿಯಂ ತಷ್ಣಾತಪಃ ಪರಮಂ ವದಂತಿ”

ತಪಸ್ಸಿನಲ್ಲಿ ಎಲ್ಲವೂ ಅಡಕವಾಗಿದೆ; ಆದ್ದರಿಂದ ತಪಸ್ಸು ಶ್ರೇಷ್ಠವೆಂದು ಉಪನಿಷತ್ತಾರು ನುಡಿದಿದ್ದಾರೆ. ಧರ್ಮಸೂತ್ರಕಾರರು ಪಾಪದ ಪರಿಹಾರಕ್ಕಾಗಿ ತಪಸ್ಸನಾಂಚರಿಸಬೇಕೆಂದಿದ್ದಾರೆ.

ದೇವದ್ವಿಜಗುರುಪ್ರಾಜ್ಞಪ್ರೋಜನಂ ಶಾಚಮಾಜರವಮ್ |  
 ಬ್ರಹ್ಮಚಯ್ಯಾಮಹಿಂಸಾ ಚ ಶಾರೀರಂ ತಪ ಉಚ್ಯತೇ ||೧೪||  
 ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್ |  
 ಸಾಧ್ಯಾಯಾಭ್ಯಾಸನಂ ಚೈವ ವಾಜ್ಯಯಂ ತಪ ಉಚ್ಯತೇ ||೧೫||  
 ಭಾವಸಮಶುದ್ಧಿರತ್ಯೇತತ್ಪೋ ಮಾನಸ ಮುಚ್ಯತೇ ||೧೬||

ಖ. ೧೧. ೩೨

ದೇವರ, ಬಾಹ್ಯಿರ, ಗುರುಗಳ, ವಿದ್ವಾಂಸರ ಪೂಜೆಯೇ ತಪಸ್ಸು. ಶುದ್ಧಿ, ಯಜ್ಯತ್ವ, ಬ್ರಹ್ಮಚಯ್ಯಾ ಮತ್ತು ಅಹಿಂಸೆ ಎಂದರೆ ಶಾರೀರಿಕ ತಪಸ್ಸು. ಉದ್ದೇಗವಿರದ ವಾರೀ, ಸತ್ಯ ಮತ್ತು ಪ್ರಿಯವಾದ ಭಾಷಣ, ಸಾಧ್ಯಾಯ ಇವು ವಾಚಿಕ ತಪಸ್ಸು; ಮಾನಸಿಕ ಪ್ರಸನ್ನತೆ, ಸೌಮ್ಯತೆ, ಮೌನ, ಆಶ್ಲೇಷಗ್ರಹ ಮತ್ತು ಭಾವಸಂಪುದ್ಧಿಯೆಂದರೆ ಮಾನಸಿಕ ತಪಸ್ಸು; ಘಲದ ಆಸೆಯನ್ನು ಇಟ್ಟುಕೊಳ್ಳಬೇಕೆಂದು ಕಾರ್ಯೇನ ವಚಸಾ ಮನಸಾ ಶ್ರದ್ಧೆಯಿಂದ ತಪಗೈದರೆ ಅದು ಸಾಫ್ತಿಕ ತಪವೆಂದೆನಿಸುತ್ತದೆ. ಮಾನಸನ್ನಾನು, ಗೌರವ ಪೂಜೆ ದೊರೆಯಬೇಕೆಂಬ ಐಹಿಕ ಉದ್ದೇಶಗಳಿಂದ ತಪಸ್ಸನ್ನು ಕೈಕೊಂಡರೆ ಅದು ರಾಜಸಿಕ ತಪವೆನಿಸುತ್ತದೆ. ಮೂಲಿಕತನದಿಂದ ಸ್ವಂತದ ದೇಹವನ್ನು ಶೈಮಿಸಿ, ಪರರಿಗೆ ಏಂದೆಯನ್ನುಂಟುಮಾಡಬೇಕೆಂಬ ಉದ್ದೇಶದಿಂದ ಆಚರಿಸಿದ ತಪಸ್ಸು ತಾಮಸಿಕವೆಂದು ಭಗವದ್ದೀತೆಯಲ್ಲಿ ಹೇಳಿದ್ದಾರೆ—

ಯದ್ ದುಕ್ತರಂ ಯದ್ ದುರಾಪಂ ಯದ್ ದುಗಂ ಯಚ್ಚ ದುಷ್ಪರಮ್ |  
 ಸರಂ ತತ್ಪಸಾ ಸಾಧ್ಯಂ ತಪೋಹಿ ದುರತಿಕ್ರಮ್ಯಮ್ ||

ಮನಸ್ಸತ್ತಿ

ಯಾವುದು ಕರಿಣ, ಕೈಗೆ ಸಿಗಲಾರದ, ತಲುಪಲಸಾಧ್ಯ, ಕೈಕೊಳ್ಳಲಾಗದ ಸಂಗತಿ ಎಂದಿದೆಯೋ, ಅದು ತಪಸ್ಸನಿಂದ ದೊರೆಯುವುದು; ಆದರೆ, ತಪಸ್ಸನ್ನು ಯಾರೂ ಅತಿಕ್ರಮಿಸುವಂತಿಲ್ಲವೆಂದು ಮನುವು ಹೇಳುತ್ತಾನೆ. ತಪಸ್ಸನಿಂದ ಜಿಂತನಾಶಕಿಯು ಬಲಗೊಳ್ಳುತ್ತದೆ, ಜ್ಞಾನವು ವರ್ಧಿಸುತ್ತದೆ. ವ್ಯಾಸರು ತುಂಬಾ ಪರಿಶ್ರಮ ವಹಿಸಿದ್ದರಿಂದ ಪುರಾತನ ವಾಜ್ಯಯದ ಸಂಗ್ರಹಣೆ ಸಾಧ್ಯವಾಯಿತು. ಪ್ರಾಚೀನ ಗ್ರಂಥಗಳಲ್ಲಿಯ ವ್ಯಕ್ತಿಗಳಲ್ಲಿ ಅವರ ಜೀವನದಲ್ಲಿ ತಪಸ್ಸಿನ ಪ್ರಭಾವವು ತೋರಿಬಂತುತ್ತದೆ.

ಮಾನವನ ಶಕ್ತಿಗೆ ನಿಲುಕದ ಸಂಗತಿಗಳು ತಪಸ್ಸನಿಂದ ಲಭಿಸುವಂತಾಗುತ್ತವೆ. ಮಾನವರ ಹಾಗೆ ದೇವತೆಗಳು-ದಾನವರು ತಪಸ್ಸನ್ನು ಆಚರಿಸಹತ್ತಿದರು. ಬ್ರಹ್ಮ

ದೇವರು ತಪದ ಸಾಮಧ್ಯದಿಂದಲೇ ಸೃಷ್ಟಿಯನ್ನು ನಿರ್ಮಿಸುವಂತಾದನು. ವಿಶ್ವಾಮಿತ್ರ ತಾನು ‘ಬ್ರಹ್ಮಿಂ’ ಎಂದೆನಿಸಿಕೊಳ್ಳಬೇಕೆಂದು ಘೋರ ತಪಸ್ಸನ್ನಾಚರಿಸಿದನು. ರಾವಣನು ತಪೋಬಲದಿಂದ ಮಯಾದಿತ ಅಮರತ್ವವನ್ನು ಗಳಿಸಿಕೊಂಡನು. ಪಾರ್ವತಿಯು ಶಿವನನ್ನು ಪ್ರಸನ್ನಗೊಳಿಸಿದುದಲ್ಲದೇ ಕ್ಷಮದ ಪರಿಹಾರಕಾಗಿ ಸ್ವರ್ಗದಿಂದ ಗಂಗೆಯನ್ನು ಭೂಮಿಗೆ ಕರಿತಂದಳು. ಪಾತಿಪ್ರಕ್ಷಯವನ್ನು ಪರೀಕ್ಷೆಸಲು ಬಂದ ಬ್ರಹ್ಮ-ವಿಷ್ಣು-ಮಹೇಶ್ವರರನ್ನು ಎಳೆಯ ಬಾಲಕರನ್ನಾಗಿ ಮಾಡಿದ್ದ ತಪೋಬಲದಿಂದಲೇ ಎಂದು ಎಲ್ಲಾರಿಗೂ ಗೊತ್ತಿದೆ. ಮಾಂಡವ್ಯನ ಶಾಪದಿಂದ ಶಾಪದಿಂದ ಗೇಳತಿಗೆ ಬಂದ ವೈಧವ್ಯವನ್ನು ಸಹ ತಪೋಬಲದಿಂದಲೇ ಪರಿಹರಿಸಿದಳು. ಶಂಬೂಕನು ದೇಹಸಹಿತವಾಗಿ ಸ್ವರ್ಗಕ್ಕೆ ಹೋಗಲು ಹವಣಿಸಿ ನಡೆಯಿಸಿದ ತಪಶ್ಚಯೇಯು ವ್ಯಧರವಾಯಿತು; ಏಕೆಂದರೆ ಆತನು ತನ್ನ ಅಧಿಕಾರವನ್ನು ಅತಿಕ್ರಮಿಸಿದ್ದನು.

ತಪಶ್ಚಯೇಯಲ್ಲಿ ದ್ಯುಪೀಕ ಕ್ಷೇತಗಳಿಗೆ ವಿಶೇಷಮಹತ್ವವಿದೆ. ಕ್ಷೇತಗಳ ತೀವ್ರತೆಯು ಹೆಚ್ಚಾದಮ್ಮೂ ದೀರ್ಘಕಾಲ ನಡೆದಪ್ಪು ತಪಸ್ಸಿದ್ದ ಹೆಚ್ಚು ಬೇಸಗೆಯಲ್ಲಿ ಪಂಚಾಗ್ನಿ ಸಾಧನೆ; ಕೊರೆಯುವ ಚಳಿಗಾಲದಲ್ಲಿ ಒದ್ದೆ ಬಟ್ಟಿಗಳನ್ನು ಧರಿಸುವುದು; ಮಳೆಗಾಲದಲ್ಲಿ ಆಕಾಶದ ಕೆಳಗೆ ಬಯಲಿನಲ್ಲಿ ಕುಳಿತಿರುವುದು; ಬಂದು ಅಥವಾ ಎರಡೂ ಕ್ರಿಗಳನ್ನು ಆಕಾಶದತ್ತ ಮೇಲೆ ಎತ್ತಿ ದೀರ್ಘ ಸಮಯವಿರುವುದು; ಒಂಟಿಗಾಲಿನ ಮೇಲೆ ನಿಲ್ಲುವುದು; ಬೆಂಕಿಯ ಮೇಲೆ ನಡೆಯುವುದು; ನೀರಿನಲ್ಲಿ ನಿಂತಿರುವುದು; ಮೌವನ್ನಾಚರಿಸುವುದು; ಸಾಷ್ಟಾಂಗನಮಸ್ಕಾರ ಹಾಕುತ್ತ ಇಲ್ಲವೇ ಉರಳು ಸೇವೆಗ್ಯೈಯುತ್ತ ತೀರ್ಥಯಾತ್ರೆ ಕ್ರಿಮೋಳ್ಜಿಪುದು; ವಾಯುಭಕ್ಷಣೆ ಮತ್ತು ಮಾಡಿರುವುದು; ಪಕ್ಷಿಗಳಂತೆ ಹೊಲದಲ್ಲಿ ಭೂಮಿಯ ಮೇಲೆ ಬಿದ್ದ ಕಾಳಿಗಳನ್ನು ಆಯ್ದುಕೊಂಡು ಜೀವನ ನಡೆಸುವುದು- ಈ ರೀತಿಯ ಅನೇಕ ತರಹದ ತಪಸ್ಸಗಳಿವೆ. ಕಟುಖಿಟ್ಟಿನ ಆಹಾರ ಮತ್ತು ತ್ಯಾಗ ಇವು ಕೂಡ ತಪಸ್ಸು ಎಂದನಿಸುತ್ತಿವೆ. ಸ್ತೀಪುರುಷರಿಬ್ಬರಿಗೂ ತಪಸ್ಸನ್ನಾಚರಿಸುವ ಅಧಿಕಾರವಿದ್ದರೂ ಈ ಶೂದ್ರರನ್ನು ಅಧಿಕಾರದಿಂದ ದೂರವಿಡಲಾಗಿತೆಂಬುದು ಶಂಬೂಕನ ಕಥೆಯಿಂದ ಸ್ವಪ್ನಾಗುತ್ತದೆ. ವೈದಿಕ ಕಾಲದಲ್ಲಿ ಶೂದ್ರರಿಗೂ ಈ ಅಧಿಕಾರವಿತ್ತು. ಅವರು ವೇದಾಧ್ಯಯನ ಮಾಡುತ್ತಿದ್ದರು. ಕೆಲವರು ಮಂತ್ರಸಾಮಧ್ಯವನ್ನುರಿತ್ತಿದ್ದರು. ಕಾಲಾಂತರದಲ್ಲಿ ಶೂದ್ರರ ಮೇಲೆ ಅನೇಕ ಬಂಧನಗಳನ್ನು ಹೇರಲಾಗಿದೆ: ಅವರ ಅಧಿಕಾರವನ್ನು ಅಲ್ಲಾಗಳೆದರಬಹುದು.

ತಪಸ್ಸಿನ ಉಪಯುಕ್ತತೆ ಇದ್ದಂತೆ ಅದರ ಉಪದ್ರವವೂ ಇರುತ್ತದೆ. ಇದರಲ್ಲಿ ಸಂರಕ್ಷಕ ಹಾಗೂ ಸಂಹಾರಕ ಈ ಎರಡೂ ಶಕ್ತಿಗಳಿವೆ. ಕೈಕೊಂಡ ತಪಸ್ಸನ್ನವ ಲಂಬಿಸಿ, ಅದರ ಪ್ರಭಾವ ಮತ್ತು ಕಾಲಾವಧಿ ಇರುತ್ತದೆ. ತಪಸ್ಸಿಗಳು ತಪದ ಬಲವು ಕುಗ್ರಭಾರದೆಂದು ಬಹಳ ಜಾಗರೂಕತೆಯನ್ನು ವಹಿಸುತ್ತಾರೆ. ಅನೇಕ ಕಾರಣಗಳಿಂದ ತಪಸ್ಸ ಲೋಪವಾಗಬಹುದು. ವಿಶಾಮ್ಮಿತ್ತನ ತಪೋಽಧಂಗವಾಗ ಬೇಕೆಂದು ಇಂದರನು ರಂಭಯನ್ನು ಅತನ ಬಳಿ ಕಳುಹಿಸಿದನು.

ಐಹಿಕ ಸುಖಸಂಪರ್ಧನಾಗಿ, ಶತ್ರುಗಳ ವಿನಾಶಕ್ಕಾಗಿ, ಸಂಕಟಗಳ ನಿವಾರಣಾಗಿ, ಮಾನವನ ಶಕ್ತಿಯನ್ನು ಮೀರಿಸುವ ಬಲವನ್ನು ಪಡೆಯಲು ತಪ, ಯಾತ್ರ ಮತ್ತು ಯಜ್ಞಗಳನ್ನು ಆಚರಿಸುತ್ತಿದ್ದರು. ಇನ್ನಿತರ ಉದ್ದೇಶಗಳಾಗಿ ಕಡಿಮೆ ಪ್ರಮಾಣದಲ್ಲಿ ತಪಸ್ಸನ್ನು ಮಾಡುತ್ತಿದ್ದರು. 'ಯಾತ್ರ' ಕ್ರಿಯೆಯಲ್ಲಿ ಮಂತ್ರ ತಂತ್ರಗಳಿಂದ, ಯಜ್ಞ ಕರ್ಮದಲ್ಲಿ ಇಷ್ಟದೇವತೆಗಳ ಕೃಪಾಪ್ರಸಾದದಿಂದ ಮತ್ತು ತಪಶ್ಚಯೋಯಲ್ಲಿ ಸ್ವದೇಹ ದಂಡನೆಯಿಂದ ಉದ್ದೇಶವನ್ನು ಸಾಧಿಸುತ್ತಿದ್ದರು. ಲೋಕ ಸಮ್ಮದ್ವಯೇ ಎಲ್ಲದರ ಉದ್ದೇಶವಿರುತ್ತಿತ್ತು. ಯಾತ್ರವಿಧಿಯಲ್ಲಿ ವಸ್ತುವಿನಲ್ಲಿಯ ಸುಪ್ತಶಕ್ತಿಯು ಜೀತನ ಪಡೆಯಬೇಕು. ಯಜ್ಞಕರ್ಮದಲ್ಲಿ ಇಷ್ಟದೇವತೆಗಳು ಪ್ರಸನ್ನರಾಗಬೇಕು; ಇಲ್ಲವಾದರೆ ಉದ್ದೇಶಗಳು ಸಹಲಗೊಳ್ಳಲು ದಿಲ್ಲಿ, ಯಾತ್ರ ಮತ್ತು ಯಜ್ಞ ಈ ಎರಡಕ್ಕಾಗಿ ಹೆಚ್ಚಾಗಿ ಪರರನ್ನು ಅವಲಂಬಿಸಬೇಕಾಗುತ್ತದೆ. ತಪಶ್ಚಯೋಯಲ್ಲಿಯೂ ದೇವತೆಯು ಪ್ರಸನ್ನವಾಗುವ ಅವಶ್ಯಕತೆ ಇದೆ. ಇದರಲ್ಲಿ ಪ್ರಸನ್ನಗೊಳಿಸುವ ಸಾಧನಗಳು ಬಹುಮಟ್ಟಿಗೆ ಸಾಧಕನ ಕ್ಷಯಲ್ಲಿರುತ್ತವೆ. ಉದ್ದೇಶವು ಸಾಧ್ಯವಾಗುವವರೆಗೆ ತಪಸ್ಸನ್ನು ನಡೆಯಿಸಬಹುದು. ಯಜ್ಞಕರ್ಮದಲ್ಲಿ ದೈತ್ಯರುತ್ತಿರುತ್ತಿರುತ್ತಾರೆ. ದೇವತೆ ಹಾಗೂ ವಿಧಾನಗಳಿಗೆ ಮಹತ್ವವಿತ್ತು. ತಪಸ್ಸಿನಲ್ಲಿ ಮಾನಸಿಕ ಕ್ರಿಯೆಯಿದೆ. ಇವರಡರಿಂದ ಸಿದ್ಧಿಯನ್ನು ಸಾಧಿಸಬಹುದು. ಭಗಿರಥನು ಉಗ್ರತಪಶ್ಚಯೋಯನ್ನು ನಡೆಯಿಸಿ ಗಂಗೆಯನ್ನು ಪೃಥ್ವಿಗೆ ಬರಮಾಡಿಕೊಂಡನು. ಸಗರನ ಪುತ್ರರ ಉತ್ತರಕ್ರಿಯೆಯನ್ನು ಮಾಡಿ ಅವರಿಗೆ ಅಕ್ಷಯ ಸ್ವರ್ಗಸುಖವನ್ನು ಒದಗಿಸಿಕೊಟ್ಟನು.

### ಶಾಪ ಮತ್ತು ವರಗಳು: ಸಂಕಲನೆ ಹಾಗೂ ಸ್ವರೂಪ

ಶಾಪ ಹಾಗೂ ವರಗಳಿಗೆ ಯಾತ್ರಕ್ರಿಯೆ, ಯಜ್ಞ ಮತ್ತು ತಪಸ್ಸಗಳೊಂದಿಗೆ ನಿಕಟಸಂಬಂಧಿವಿದೆ. ಶಾಪ ಇಲ್ಲವೇ ವರದ ಕಲ್ಪನೆ ಯಾತ್ರವಿಧಿಯಿಂದ ಉಧ್ಘಾಟಿಸಿದೆ. ಇವುಗಳನ್ನು ಕೊಡುವ ಸಾಮರ್ಥ್ಯವು ತಪಸ್ಸಿನಲ್ಲಿದೆ. ಈ ಸಾಮರ್ಥ್ಯವು ಯಜ್ಞದಿಂದ

ಸಾಧ್ಯವಾಗುತ್ತಿದ್ದರೂ ಅದರ ಪ್ರಮಾಣ ಕಡಿಮೆ. “A curse or blessing is a wish expressed in words that evil or good may befall a certain person”<sup>೩೫</sup> ಕೆಟಿದನ್ನು ಬಯಸಿ ಉಚ್ಛರಿಸಿದರೆ, ಶಾಪ, ಒಳಿತನ್ನು ಬಯಸಿ ಉಚ್ಛರಿಸಿದರೆ ಅದು ವರ. ಇವೆರಡರಲ್ಲಿ ಕೊಡುವವನ ಉತ್ತರ ಇಂಜ್‌ಹಾಗೂ ಶಬ್ದಗಳ ಉಚ್ಛರಣೆ ಮತ್ತು ಕೊಡುವಾಗನ ಸಾಮರ್ಥ್ಯ— ಈ ಮೂರು ಸಂಗತಿಗಳು ಮಹತ್ತಪೂರ್ವ ವಿರುತ್ತವೆ. ಇಚ್ಛಾಶಕ್ತಿ ಮತ್ತು ಅಧಿಕಾರ ಎಷ್ಟೇ ಇದ್ದರೂ ಶಬ್ದೋಚ್ಛಾರವಾಗುವವರೆಗೆ ಪರಿಣಾಮವು ದಶಿಕತವಾಗುವುದಿಲ್ಲ. ಹೀಗಿರುವುದರಿಂದ ಅಭಿವೃತ್ತಿಗೆ, ಶಬ್ದೋಚ್ಛಾರಣೆಗೆ ಬಹಳ ಮಹತ್ವವಿದೆ. ಈ ರೀತಿ ಒಮ್ಮೆ ಇಂಜ್‌ಹಾಯನ್ನು ಪ್ರಕಟಪಡಿಸಿದ ನಂತರ ಅದನ್ನು ಹಿಂದಿರುಗಿಸುವುದು ಸಾಧ್ಯವಿಲ್ಲ. ಅದರಲ್ಲಿ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಪರಿಣಾಮಗಳು ಖಿತವಾಗುತ್ತವೆ. ಶಬ್ದೋಚ್ಛಾರದ ಪರಿಣಾಮವು ಸುಳಾಗುವುದಿಲ್ಲ. ಅದು ತಪ್ಪವಂತಿದ್ದರೆ ಶಾಪ-ವರವೆಂದನಿಸಿಕೊಳ್ಳಲಾರದು. ಕಾಮಮೋಹಿತ ಕ್ರಿಂಚಪಕ್ಷಿಗಳ ಜೋಡಿಯಲ್ಲಿಯ ಗಂಡುಪಕ್ಷಿಯನ್ನು ನಿಷಾದನು ಗುರಿ ಇಟ್ಟು ಕೊಂಡಕಾರಣ ವಾಲ್ಯೇಕಿಯ ಮುಖದಿಂದ ಶಾಪದ ಉಚ್ಛರಣೆ ಯಾಯಿತು. ವಾಲ್ಯೇಕಿಗೆ ನಂತರ ಶಾಪ ನುಡಿದ ಬಗ್ಗೆ ವ್ಯಧೆಯಾದರೂ ಅದರಲ್ಲಿ ಬದಲಾವಣೆ ಮಾಡಲಾಗಲಿಲ್ಲ; ಅದನ್ನು ಹಿಂತೆಗೆದುಕೊಳ್ಳಲಾಗಲಿಲ್ಲ. ರಾಮಾಯಣದಲ್ಲಿ ವರಗಳು ಸುಳಾಗುವ ಎರಡು ಪ್ರಸಂಗಗಳು ಬಂದಿವೆ. ಯಮನು ರಾಘಣನೋಡನೆ ಯುದ್ಧ ಮಾಡುತ್ತಿದ್ದಾಗ ರಾಘಣನನ್ನು ಸಾಯಿಸಲು ಯಮನು ಕಾಲದಂಡವನ್ನು ಎತ್ತಿಕೊಂಡನು. ಕಾಲದಂಡವನ್ನು ಬ್ರಹ್ಮನು ಸೃಷ್ಟಿಸಿದನು. ಅದನ್ನು ಬಳಸಿದರೆ ರಾಘಣನ ಮೃತ್ಯುವು ತಪ್ಪಿತಿರಲಿಲ್ಲ. ಆದರೆ, ಮಾನವನ ಹೋರತಾಗಿ ರಾಘಣನಿಗೆ ಮರಣ ಬಾರದು! ಎಂಬ ವರವನ್ನು ಬ್ರಹ್ಮನೇ ಕೊಟ್ಟಿದ್ದನು. ಹೀಗಿದ್ದುದರಿಂದ ರಾಘಣನು ಕಾಲದಂಡದಿಂದ ಮೃತನಾಗಿದ್ದರೆ ಬ್ರಹ್ಮನು ಕೊಟ್ಟ ವರವು ಸುಳಾಗುತ್ತಿತ್ತು; ಆದ್ದರಿಂದ ಬ್ರಹ್ಮನು, ತನ್ನ ವರವನ್ನು ನಿಜಗೋಳಿಸಲು ಯಮನನ್ನು ಯುದ್ಧದಿಂದ ಪರಾವರ್ತತಗೊಳಿಸಿದನು. ಎರಡನೇ ಪ್ರಸಂಗದಲ್ಲಿ ನಿವಾತಕವಚ ಹಾಗೂ ರಾಘಣ ಇವರಲ್ಲಿ ಕಾಳಗ ನಡೆದಿತ್ತು. ಇಬ್ಬರೂ ವರಗಳನ್ನು ಪಡೆದಿದ್ದುದರಿಂದ ಅನೇಕ ದಿನಗಳ ಕಾಳಗ ನಡೆದರೂ ಯಾರೋಬ್ಬರ ಸೋಲು-ಗೆಲುವು ಆಗಲಿಲ್ಲ. ಅವರಲ್ಲಿ ಬಿಂಬಿನಾದರೂ ಜಯ ಹೊಂದಿದ್ದರೆ, ಕೊಟ್ಟ ವರವು ಸುಳಾಗುತ್ತಿತ್ತು. ಬ್ರಹ್ಮದೇವನು

<sup>೩೫</sup>. Encyclopaedia of Religion and Ethics, p. 367.

ಇವರಿಬ್ಬರಲ್ಲಿ ಮೈತ್ರಿಯನ್ನುಂಟುಮಾಡಿ, ಕೊಟ್ಟ ವರಗಳ ಸತ್ಯತೆಯನ್ನು ಕಾಯ್ದನು.  
(ವಾಲ್ಯೋಚಿ ರಾಮಾಯಣ, ಉತ್ತರ, ಸರ್ಗ ೨೨, ೨೩)

ಮನಸ್ಸಿನಲ್ಲಿ ಇಚ್ಛೆ ಮೂಡಿ ಅದರ ಉಚ್ಛಾರಣೆಯಾಗದಿದ್ದರೆ, ಅದು ಶಾಪ ಅಥವಾ ವರವಾಗುವುದಿಲ್ಲ. ನಂತರದ ಪರಿಣಾಮವನ್ನು ಲಕ್ಷ್ಯಿಸಿ ಕೆಲವು ಸಲ ಶಬ್ದೋಚ್ಛಾರವನ್ನು ತಡೆಹಿಡಿದಿದ್ದಾಗಿದೆ. ರಾಮಾಯಣದಲ್ಲಿ ಬಂದ ಇಂಥ ಹೇರಳ ಉದಾಹರಣೆಗಳನ್ನು ಮುಂಚೆ ಚರ್ಚಿಸಲಾಗಿದೆ. ವೇದವತಿ ಮತ್ತು ಕುಶಕಸ್ಯೇಯರು ಮನಸ್ಸಿನಲ್ಲಿ ಮೂಡಿದ್ದರೂ ರಾವಣ ಹಾಗೂ ವಾಯುವಿಗೆ ಶಾಪವನ್ನು ಕೊಡಲಿಲ್ಲ. ಈ ರೀತಿಯಾಗಿ ವರಗಳನ್ನು ತಡೆಹಿಡಿದ ದಾಖಿಲೆ ಬಂದಿಲ್ಲ.

ಕೇವಲ ಇಚ್ಛೆ ಹಾಗೂ ಉಚ್ಛಾರ ಶಾಪ-ವರಗಳನ್ನು ಕೊಡಲು ಸಾಕಾಗುವುದಿಲ್ಲ. ಇವನ್ನು ಕೊಡುವ ವ್ಯಕ್ತಿಗೆ ಅಂಥ ಯೋಗ್ಯತೆ-ಬಲ ಇರಬೇಕಾಗುತ್ತದೆ. ತಪ್ಸಿನಿಂದ ಅಥವಾ ಯಂಜ್ಞಾನಿಂದ ಈ ಬಲವನ್ನು ಪಡೆದುಕೊಳ್ಳಬಹುದು. ಏಪರೀತ ಹೊಪದಿಂದಾಡಿದ ಶುಭಗಳು ಶಾಪವಾಗಲಾರವು! ಉಚ್ಛಾರದರಂತೆ ಪರಿಣಾಮವನ್ನುಂಟುಮಾಡುವ ಸಾಮಧ್ಯ ಅವುಗಳಲ್ಲಿರುವುದಿಲ್ಲ. ಈ ಬಗೆಯ ಉದ್ದಾರಗಳಿಗೆ ಬಿರುನುಡಿಗಳಿಂದನ್ನಬಹುದು. “ಕಾಗೆಯ ಶಾಪಕ್ಕೆ ಹಸು ಸಾಯುವುದೇ!” ಎಂಬ ಗಾದೆಯಿದೆ; ಅದಕ್ಕೆ ಕಾರಣವೆಂದರೆ ಯೋಗ್ಯತೆಯ ಅಭಾವ. ಸಂತುಪ್ಣಾಗಿ ಯಾರೊಬಬು “ಒಳ್ಳಿಯದಾಗಲಿ!” ಎಂದರೆ ಅದು ವರವಾಗದು! ಅದು ಕೇವಲ ಸದಿಚ್ಛೆ-ಆಶೀರ್ವಾದ ಮಾತ್ರ. ಇಂಥ ಆಶೀರ್ವಾದಗಳು ಅಥವಾ ಕಟುಮಾತ್ರ ಶಬ್ದಗಳ ಉಚ್ಛಾರಣೆಯಂತೆ ನಡೆಯುವ ವೆಂತಲ್ಲ; ಅಪ್ಪಿತಪ್ಪಿ ನಡೆದರೆ ಅದಕ್ಕೆ ಕಾಕತಾಲೀಯ ನ್ಯಾಯವೆಂದನ್ನಬಹುದು. ನಿಜವಾದ ಶಾಪ-ವರಗಳ ಆಗುಗಳನ್ನು ತಡೆಯುವುದು ಸಾಧ್ಯವಿಲ್ಲ. ಸಂತಪ್ತನಾದ ಗೌತಮನು ಇಂದ್ರನನ್ನು ಉದ್ದೇಶಿಸಿ ನುಡಿದದ್ದು, ಶಾಪ; ವಿಶ್ವಾಮಿತ್ರನು ರಂಭಯನ್ನು ಕುರಿತು ಅಡಿದ್ದ ಶಾಪವಾಗಿದೆ. ಅವರ ಉದ್ದಾರಗಳಿಗೆ ತಪ್ಪಣೀಯ ಬಲವಿತ್ತು. ‘ಅಪ್ಪಪುತ್ರಸೋಭಾಗ್ಯವತೀ ಭವ’, ‘ಆಯುಷ್ಣಾಭವ’ ಎಂಬ ನುಡಿಗಳಿಂದರೆ ಸದಿಚ್ಛಿಗಳು; ವರಗಳಲ್ಲ. ಅವಗಳ ಪರಿಣಾಮಗಳು ನಿಶ್ಚಿತವಿರುವುದಿಲ್ಲ. ಯೋಗ್ಯತೆ ಇದ್ದ ಭೃಗುವಿನ ವರದಿಂದ ಸಗರ ರಾಜನ ಪತ್ನಿಯಾದ ಸುಮತಿಗೆ ಅರವತ್ತು ಸಾವಿರ ಗಂಡುಮಕ್ಕಳಾದವು. ವಿವಾಹವಾಗದೇ ಅಥವಾ ಯಾರೊಬಬರ ಪತ್ನಿಯಾಗದೇ ಪ್ರತಿಪ್ರಾಪ್ತಿ ಹೊಂದುವ ಇಚ್ಛೆ ‘ಸೋಮದಾ’ ಎಂಬ ಗಂಧರ್ವಾಯಿದಾಗಿತ್ತು. ‘ಚುಲಿ’ ಎಂಬ ಇರುಷಿಯ ಅಧಿಕಾರಬಲದಿಂದ ಅದನ್ನು ಪೂರ್ಣಿಸಿದನು.

ದೇವರಲ್ಲಿ ಈ ಸಾಮಧ್ಯವು ಜನ್ಮಜಾತವಾಗಿರುತ್ತದೆ. ಹೀಗಿದ್ದರೂ ಮಾನವ ರಂತೆಯೇ ಅವರಿಗೂ ತಪಸ್ಸಾಮಧ್ಯ ಇರಬೇಕಾಗುತ್ತದೆ. ತಪಸ್ಸಿನ ಪ್ರಭಾವದಿಂದ ಶಾಪ-ವರಗಳನ್ನು ಕೊಡುವ ಸಾಮಧ್ಯವುಂಟಾಗುವುದು. ದೇವ, ದಾನವ ಮತ್ತು ಮಾನವ ಈ ಎಲ್ಲರಿಗೂ ತಪಶ್ಚಯ್ಯ ಆವಶ್ಯಕವಿದೆ. ರಾಕ್ಷಸರು ಫೋರ ತಪಶ್ಚಯ್ಯಗಳನ್ನು ಮಾಡಿ ವರಗಳನ್ನು ಪಡೆದ ಉದಾಹರಣೆಗಳಿವೆ; ಆದರೆ ಅವರು ಇತರರಿಗೆ ಶಾಪ-ವರಗಳನ್ನು ಕೊಟ್ಟ ದಾಖಲೆ, ರಾಮಾಯಣದಲ್ಲಿ ಒಂದು ಸಹ ಇಲ್ಲ. ‘ಹರಿವಂತ’ ಎಂಬ ಗ್ರಂಥದಲ್ಲಿ ಹಿರಣ್ಯಕಶ್ಯಪನು ಮಾರೀಚ ಯುಷಿಯ ಮಕ್ಕಳನ್ನು ತಪಿಸಿದ ಉಲ್ಲೇಖವಿದೆ. ‘ರಾಕ್ಷಸರಲ್ಲಿ ಶಾಪ ಕೊಡುವ ಯೋಗ್ಯತೆ ಇರಬಹುದು’ ಎಂಬುದನ್ನು ನಿವಿರಗೋಳಿಸುವ ಎರಡು ಉದಾಹರಣೆಗಳು ರಾಮಾಯಣದಲ್ಲಿವೆ. ರಾಕ್ಷಸರು ನಿಜದಲ್ಲಿ ಶಾಪ ಕೊಟ್ಟ ಉಲ್ಲೇಖವಿಲ್ಲ. ಬ್ರಾಹ್ಮಣ ವೇಷದಲ್ಲಿ ಅಶಿಥಿಯಾಗಿ ಬಂದ ರಾವಣನು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವುದರೆ ಆತನು ಶಾಪ ಹೊಡಬಹುದೆಂಬ ಭಯ ಸೀತೆಗೆ ಉಂಟಾಗಿತ್ತು. ಅವಳು ಸರಿಯಾಗಿ ಉತ್ತರಿಸಿದ ಕಾರಣ ಆ ಪ್ರಸಂಗ ಉದ್ಘಾಟನೆಯಲ್ಲಿ. ರಾವಣನ ದೂತನಾಗಿ ಬಂದ ‘ಶುಕ’ನೆಂಬ ರಾಕ್ಷಸನು ‘ತನ್ನ ಪ್ರಾಣಕ್ಕೆ ಅಪಾಯವಿದೆ’ ಎಂದು ಕಂಡುಕೊಂಡಾಗ “ನಾನು ಮಾಡಿದ ಸಮಸ್ತ ಪಾಪಕರ್ಮಗಳು ರಾಮನಿಗೆ ಅಂಟಲಿ!” ಎಂದು ನುಡಿದನು. ಆಗ ರಾಮನು ಆತನನ್ನು ಜೀವಿತವಾಗಿ ಬಿಟ್ಟು ಅಭಯವನ್ನು ಕೊಟ್ಟು ಆತನ ಶಾಪವಾಯಿಯನ್ನು ನಿಷ್ಪಭಗೋಳಿಸಿದನು. ಕುಬೇರನ ಪುಟ್ಟಕ ವಿಮಾನವನ್ನು ಅಪಹರಿಸಿದ್ದಕ್ಕಾಗಿ ರಾವಣನನ್ನು ಸಾಪಸಮವಾದ ನುಡಿಗಳಲ್ಲಿ ನಿಂದಿಸಿದರೂ ಅದು ಕೊಟ್ಟ ಶಾಪವಾಗಲಿಲ್ಲ; ಆದ್ದರಿಂದ ಅದರ ಚರ್ಚೆ ಇಲ್ಲಿ ಬೇಡ. ಕುಬೇರ ರಾವಣನ ಮಲತಾಯಿಯ ಮಗನಾಗಿದ್ದರೂ ಆತನು ರಾಕ್ಷಸನಿರಲಿಲ್ಲ. ಕುಬೇರನು ಲೋಕಪಾಲನಿದ್ವಾದರಿಂದ ಆತನಲ್ಲಿ ವಿಶೇಷ ಅರ್ಹತೆ ಇತ್ತು. ‘ಕೃಕಲಾಸ’ ಎಂಬ ಒಂದು ಜಾತಿಯ ಓತೀಕೇತಕ್ಕೆ ಹಾಗೂ ಹನುಮಾನನಿಗೆ ವರಗಳನ್ನು ದಯಪಾಲಿಸಿದ್ದಾನೆ; ತುಂಬಾರು ಗಂಧರ್ವನಿಗೆ ಶಾಪ ಕೊಟ್ಟಿದ್ದಾನೆ.

ದೇವತೆಗಳು ಮತ್ತು ಮಾನವರು ಶಾಪ-ವರಗಳನ್ನು ಕೊಡುವ ಅರ್ಹತೆಯನ್ನು ಹೊಂದಿದ್ದರು. ದೇವರು ವರಗಳನ್ನು ಹೆಚ್ಚಾಗಿ ಕೊಟ್ಟಿದ್ದಾರೆ; ಆದರೆ ಮಾನವರು ಶಾಪಗಳನ್ನು ಹೆಚ್ಚಾಗಿ ಕೊಟ್ಟಿದ್ದಾರೆ. ರಾಕ್ಷಸರು ಶಾಪ ಇಲ್ಲವೇ ವರಗಳನ್ನು ನೀಡಿದ ದಾಖಲೆ ಎಲ್ಲಿಯೂ ಬಂದಿಲ್ಲ. ಹೀಗಿರುವುದರಿಂದ ಸತ್ಯ ರಜ ಮತ್ತು ತಮ ಈ ಗುಣಗಳನ್ನಾಧರಿಸಿ ಶಾಪ ಮತ್ತು ವರಗಳನ್ನು

ಕೊಡುತ್ತಿರಬಹುದು. ರಾಮಾಯಣ ದಲ್ಲಿದ್ದ ಎಂಬತ್ವಾಲ್ಕು ವರಗಳಲ್ಲಿ ದೇವರು ಅರವತ್ತು ವರಗಳನ್ನು ಕೊಟ್ಟಿದ್ದಾರೆ. ಮಾನವರು ಕೇವಲ ಹಕ್ಕೊಂಬತ್ತು ವರಗಳನ್ನು ಕೊಟ್ಟಿದ್ದಾರೆ. ಅರವತ್ತೊಂದು ಶಾಪಗಳಲ್ಲಿ ದೇವರಿಂದ ಬಂದ ಶಾಪಗಳು ಕೇವಲ ಏಕು; ಮಾನವರು ಕೊಟ್ಟ ಶಾಪಗಳ ಸಂಖ್ಯೆ ನಾಲ್ಕುತ್ತಾಲ್ಕು ಆಗಿದೆ. ಮಾನವರು ಕೊಟ್ಟ ಶಾಪದಿಂದ ಬಿಡುಗಡೆ ಇಲ್ಲ. ಬ್ರಹ್ಮನು ಸೃಷ್ಟಿಕರ್ತನು, ಸವಾರ್ಥಿಕಾರಿ. ಅವನು ಕೊಟ್ಟ ವರಗಳ ಸಂಖ್ಯೆ ಇಪ್ಪತ್ತು; ಎಲ್ಲರಿಗಿಂತ ಅಧಿಕವಾಗಿದೆ.

ಒಳ್ಳೆಯ ಚಾರಿತ್ರ್ಯ, ಸತ್ಯವರ್ಧನನೆ ಕರ್ತವ್ಯದಕ್ಕೆ ಮತ್ತು ಪಾತಿಪ್ರತ್ಯೇ ಈ ಗುಣಗಳುಳ್ಳವರಿಗೆ ತಪಸ್ಸಿನ ಸಾಮರ್ಥ್ಯ ಹೊಂದಿದ ವ್ಯಕ್ತಿ ಎಂದೆನ್ನಬಹುದು.

ದಶರಥನು ಮತ್ತು ರಾಮನು ಈ ಅರ್ಹತೆಯನ್ನು ಹೊಂದಿದ್ದರು. ದಶರಥನು ಕೈಕೀಯಿಗೆ ವರಗಳನ್ನು ನೀಡಿದ್ದಾನೆ. ಅವುಗಳ ಬಗ್ಗೆ ಮತ್ತು ಪಾತಿಪ್ರತ್ಯೇದ ಬಗ್ಗೆ ಮುಂದೆ ಹೇಳಲಾಗಿದೆ. ರಾಮನು ತನ್ನ ಈ ಯೋಗ್ಯತೆಯನ್ನು ಹೆಚ್ಚಾಗಿ ಬಳಸಲಿಲ್ಲ. ಆತನು ಪ್ರಸ್ತುಪಣ ಪರವರ್ತಕ್ಕೆ ಮತ್ತು ನದಿಗೆ ಶಾಪದ ಬೆದರಿಕೆ ಹಾಕಿ ಒಂದು ಶರತ್ತನ್ನು ಹಾಕಿದನು. ಆ ಶರತ್ತನ್ನು ಪಾಲಿಸಿದ ಕಾರಣ ರಾಮನ ಶಾಪದ ಪರಿಣಾಮವು ಅವರಿಗೆ ಅಂಟಲಿಲ್ಲ. ರಾಮನು ‘ಮರುಪುದೇಶ’ಕ್ಕೆ ಮತ್ತು ಅಲ್ಲಿಯ ಪ್ರಜೆಗಳಿಗೆ ವರಗಳನ್ನು ಕೊಟ್ಟಿದ್ದಾನೆ. ಶಂಬೂಕನು ಬೇಡಿಕೊಂಡ ವರವನ್ನು ಆತನಿಗೆ ಹೊಡಲಿಲ್ಲ. ಸೀತೆಗೆ ವರವನ್ನು ಕೊಟ್ಟಿದ್ದರೂ ಅದು ಅವಳ ಪಾಲಿಗೆ ಶಾಪವೇ ಆಯಿತು.

ಶಾಪ ಮತ್ತು ವರ ಇವು ಒಂದೇ ನಾಣ್ಯದ ಎರಡು ಮುಖಿಗಳಿದ್ದಂತೆ; ಒಂದರ ಪರಿಣಾಮದ ಸ್ವರೂಪವು ಸಂಹಾರಕ; ಇನ್ನೊಂದರದು ಸಂರಕ್ಷಕವಿಯತ್ತದೆ. ಶತ್ರುಗಳ ನಾಶ, ಸಾವು, ವಧೆ, ದ್ವಂಸ ಹಾಗೂ ಉಪದ್ರವ ಇವು ಶಾಪಗಳ ಉದ್ದೇಶ ವಾಗಿರುತ್ತದೆ. ವರಗಳಲ್ಲಿ ಸದ್ಭಾವನೆಯಿರುವುದರಿಂದ ಮಂಗಲಕರ, ಉಪಕಾರದ, ಅಭಿಷ್ಪತ್ತ ಜಿಂತನೆಯ ಮನೋಭಾವ ಅವುಗಳಲ್ಲಿರುತ್ತದೆ. ಮೃತ್ಯುವೆಂಬುದು ಶಾಪದ ವಿಷಯ; ವರದಲ್ಲಿ ಮೃತ್ಯು ಇರುವುದಿಲ್ಲ. ಹೀಗಿದ್ದರೂ ರಾಮಾಯಣ ದಲ್ಲಿಯ ಒಂದು ವರವು ಮೃತ್ಯುವಿನ ಬಗ್ಗೆ ಹೊಡಲಾಗಿದೆ. ಬ್ರಹ್ಮನು ಮೇಘ ನಾದನಿಗೆ ಮೃತ್ಯುವಿನ ವರವನ್ನು ಕೊಟ್ಟಿದ್ದಾನೆ. (ವರಗಳ ಪಟ್ಟಿ ಕ್ರ. ನಂ. ೬೫ಿ) ಈ ವರವು ಅಪವಾದ ರೂಪವಾಗಿದೆ. ಸಂಪೂರ್ಣ ಅಮರತ್ವ ಸಿಗುವುದು ಸಾಧ್ಯವಿಲ್ಲವೆಂದು ತಿಳಿದುಕೊಂಡನಂತರ ಮೇಘನಾದನು ತನಗೆ ಯಾವ ಪರಿಸ್ಥಿತಿಯಲ್ಲಿ ಮರಣ ಬರಬೇಕೆಂಬುದನ್ನು ಸ್ವಷ್ಟಪಡಿಸಿದನು; ಅದಕ್ಕೆ ಬ್ರಹ್ಮನು ‘ತಥಾಸ್ತ’ ಎಂದನು.

ಶಾಪ-ವರಗಳನ್ನು ಕೊಡುವಾಗಿನ ಉದ್ದಾರಗಳೊಡನೆ ಕೆಲವು ಮಾಧ್ಯಮಗಳನ್ನು ಬಳಸುತ್ತಾರೆ. ಅವನ್ನು ಕೊಡುವ ವ್ಯಕ್ತಿ ಮತ್ತು ಪಡೆಯುವ ವ್ಯಕ್ತಿ ಇವರಲ್ಲಿಯ ಪರಸ್ಪರ ಸ್ವರ್ಥವು ಪರಿಣಾಮದ ದೃಷ್ಟಿಯಿಂದ ಅಳಿ ಮಹತ್ವದ್ದಿರೆ. ‘Physical contact is the most efficacious means of transmission.’ ಸ್ವರ್ಥದಲ್ಲಿ ವಾಹಕಶಕ್ತಿ ಅಧಿಕವಾಗಿರುತ್ತದೆ. ಆಶೀರ್ವದಿಸುವಾಗ ತಲೆಯ ಮೇಲೆ ಕೈ ಇಡುವುದು, ಬೆನ್ನ ಮೇಲೆ ಕೈ ಆಡಿಸುವುದು ಇವಗಳ ರೂಪ ಇದೆ. ಇದಕ್ಕೆ ಪ್ರತಿಯಾಗಿ ಶಾಪವನ್ನು ಉಚ್ಚರಿಸುವಾಗ ಸಿಟ್ಟಿನಿಂದ ಹಸ್ತಗಳ ಮೇಲೆ ಹೋಗುತ್ತದೆ. ಸ್ವರ್ಥವು ಒಂದು ವಾಧ್ಯಮಾವಿದ್ದಂತೆ ‘ನೀರು’ ಕೂಡ ಒಂದು ಮಾಧ್ಯಮವಾಗಬಹುದು. ಸಾಯಂಜಾಚಾರ್ಯರ ಮತದಂತೆ ಖಗ್ಗೇದದಲ್ಲಿಯ ‘ಜಲ’ ಎಂಬ ಶಬ್ದಕ್ಕೆ ಶಾಪವೆಂಬ ಅರ್ಥವಿದೆ. ದೇವತೆಗಳ ಅಭಿಷೇಕದ ನೀರು ಪವಿತ್ರ ತೀರ್ಥವಾಗುತ್ತದೆ. ನೀರಿನಿಂದ ಸೂರ್ಯೋಪಾಸನೆಯಲ್ಲಿ ಅಷ್ಟು ಪನ್ನು ಕೊಡುತ್ತಾರೆ; ಅದೇ ನೀರನ್ನು ಶ್ರಾದ್ಧ ವಿಧಿಯಲ್ಲಿ ತಪ್ಸಣಾಬಿಡುವಾಗ ಬಳಸುತ್ತಾರೆ. ಶಾಪವನ್ನು ಕೊಡುವಾಗ ಕೈಯಲ್ಲಿ ನೀರನ್ನು ಹಿಡಿದುಕೊಂಡಿರುತ್ತಾರೆ. ಸೌದಾಸರಾಜನು ವಸಿಷ್ಠನಿಗೆ ಪ್ರತಿಶಾಪವನ್ನು ಕೊಡುವಾಗ ಕೈಯಲ್ಲಿ ನೀರನ್ನು ಹಿಡಿದುಕೊಂಡಿದ್ದನು.

ತತಃ ಕುಢಷ್ಟು ಸೌರಾಸಸ್ಮೈಯಂ ಜಗ್ಞಾಹ ಪಾಣೀನಾ ।  
ವಸಿಷ್ಠಂ ಶಪ್ತಷೂರೇಭೇ ಭಾಯಾ ಜ್ಯೇತನಮವಾರಯತ್ ॥  
ತತಃ ಕ್ಷ್ಯಾಧಮಯಂ ತೋಯಂ ತೇಜೋಬಲಸಮನ್ವಿತಮ್ ।  
ವ್ಯಾಸರ್ಜಯತ ಧರ್ಮಾತ್ಮಾ ತತಃ ಪಾಣೌ ಸಿಂಜ ಚ ॥

ಉತ್ತರ. ೫೫/೨೯-೩೮.

ಸೌದಾಸರಾಜನು ಸಿಟ್ಟಿನಿಂದ ವಸಿಷ್ಠನನ್ನು ಶಪಿಸಲೆಂದು ಕೈಯಲ್ಲಿ ನೀರನ್ನು ತೆಗೆದುಕೊಂಡನು; ಆತನ ಪತ್ತಿಯು ಅದನ್ನು ನಿರ್ವೇಧಿಸಿದಳು. ಆ ಕೋಪಪೂರಿತ ತೇಜಬಲಗಳಿಂದ ಯುಕ್ತವಾದ ನೀರನ್ನು ಆ ಧರ್ಮಾತ್ಮನು ತನ್ನ ಪಾದಗಳ ಮೇಲೆ ಬಿಟ್ಟುಕೊಂಡನು. ಹೀಗಾಗಿ ಸೌದಾಸನು ‘ಕಲ್ಯಾಷಪಾದ’ನಾದನು. ಕೆಲವೋಮ್ಮೆ ಶಾಪ ಪಡೆಯುವ ವ್ಯಕ್ತಿಯು ಹತ್ತಿರವಿರದಿದ್ದರೂ ಶಾಪವನ್ನು ಕೊಟ್ಟಿದ್ದಾರೆ. ಶ್ರುಮತಿಯಷಿಯ ಮಗನಾದ ‘ಶೃಂಗಿ’ ಯಷಿಯು ಪರಿಕ್ಷೇತನಿಗೆ “ಪಿಳು ದಿನಗಳಲ್ಲಿ

ಸಾವು” ಎಂಬ ಶಾಪವಾಸೆಯನ್ನು ನುಡಿದಾಗ ಪರೀಕ್ಷಿತನು ಅವನೆದುರಿನಲ್ಲಿ ಇರಲಿಲ್ಲ. “ಭರತನು ಯುವರಾಜ್ಯ ಪದವನ್ನು ಸ್ವೀಕರಿಸಿದರೆ, ಆತನಿಂದ ನಡೆಯಬಹುದಾದ ಶಾಧಾರಿಕ್ಷಯೆಗಳು ನನಗೆ ತಲುಪಬೇಕು!” ಎಂಬ ಶಾಪವಾಸೆಯನ್ನು ದಶರಥನು ನುಡಿದಾಗ ಭರತನು ಅಲ್ಲಿರಲಿಲ್ಲ. ಭರತನು ಆಗ ಆತನ ತಾತನ ಮನೆಯಲ್ಲಿದ್ದನು. ಈ ರೀತಿ ಶಾಪ ಅಥವ ವರ ಹೊಂದುವ ವ್ಯಕ್ತಿ ಸನಿಹದಲ್ಲಿರದಿದ್ದರೆ ಪ್ರತೀಕಗಳ ಮಾಧ್ಯಮದಿಂದ ಶಾಪ-ವರಗಳನ್ನು ಕೊಡಲಾಗುತ್ತದೆ. ಇವು ಕೂಡ ಆ ವ್ಯಕ್ತಿಗಳಿಗೆ ಸರಿಯಾಗಿ ತಾಗುತ್ತವೆ ಎಂದು ನಂಬುತ್ತಾರೆ. ಆಹಾರ, ಪಾನೀಯ, ಬೊಂಬೆ ಆದಿಗಳನ್ನು ಪ್ರತೀಕ ಇಲ್ಲವೇ ಮಾಧ್ಯಮದಂತೆ ಯೋಜಿಸುತ್ತಾರೆ.

ಶಾಪ ಹೊಂದಿದ ವ್ಯಕ್ತಿ ಶಾಪಕ್ಕೆ ಈಡಾಗಲೇಬೇಕು; ಅದನ್ನು ನಿರಾಕರಿಸುವ ಸ್ವಾತಂತ್ರ್ಯ ಅವರಿಗೆ ಇರುವುದಿಲ್ಲ. ವರದ ವಿಷಯದಲ್ಲಿ ಅದನ್ನು ಸ್ವೀಕರಿಸಲೂ ಬಹುದು; ಬೇಡವೆಂದು ನಿರಾಕರಿಸಲೂಬಹುದು. ಬೇಡಿಕೊಂಡ ವರಗಳಿಂದ ಫಲ ದೊರೆಯುವುದರಿಂದ ‘ಯಾಚಿತ’ ವರಗಳನ್ನು ಸಾಮಾನ್ಯವಾಗಿ ಯಾರೂ ನಿರಾಕರಿಸುವುದಿಲ್ಲ. ರಾಮಾಯಣದಲ್ಲಿ ಮಾತ್ರ ಈ ಬಗ್ಗೆ ಒಂದು ಅಪವಾದವಿದೆ. ‘ಇಲ’ ಎಂಬಾತನು ಬೇಡಿಕೊಂಡ ವರವನ್ನು ನಂತರ ಬೇಕಿಲ್ಲವೆಂದಿದ್ದಾನೆ. ಈ ರಾಜನು ಒಂದು ವಿಶೇಷ ಪ್ರದೇಶವನ್ನು ಸೇರಿದಾಗ ಅಲ್ಲಿಯ ಸ್ಥಲಮಹಾತ್ಮೆದಿಂದ ‘ಸೀ’ ಆಗಿ ಪರಿವರ್ತನೆ ಹೊಂದಿದನು. ಆಗ ಆತನು ಶಿವನ ಬಳಿ ಹೋಗಿ ವರವನ್ನು ಯಾಚಿಸಿದನು. ಶಿವನು “ಪುರುಷತ್ವ ಒಂದನ್ನು ಬಿಟ್ಟು ಬೇರೆ ಯಾವದನ್ನಾದರೂ ಬೇಡಿಕೊ!” ಎಂದನು. ಇಲರಾಜನಿಗೆ ಪುರುಷತ್ವವೇ ಬೇಕಿತ್ತು, ಹೀಗಾಗಿ ಶಿವನು ಕೊಡಬಿಯಿಸಿದ ವರವನ್ನು ಇಲನು ನಿರಾಕರಿಸಿದನು. ರಮನು ಸಹ ಶರಭಂಗ ಖುಷಿಯು ಕೊಟ್ಟ ವರವನ್ನು ‘ಬೇಡ’ವೆಂದನು. ಅದೇ ರೀತಿ ಸೀತೆಯು ಅನಸೂಯೆಯಿತ್ತ ವರವನ್ನು ಸ್ವೀಕರಿಸಲಿಲ್ಲ. ಈ ಬಗೆಯಾಗಿ ಅಸ್ವೀಕೃತವಾದ ವರಗಳು ರಾಮಾಯಣದಲ್ಲಿ ಸಾಕಷ್ಟಿವೆ. ವರಗಳಲ್ಲಿ ಯಾಚಿತ ವರ ಮತ್ತು ಅಯಾಚಿತ ವರ ಎಂಬ ಎರಡು ಪ್ರಕಾರಗಳಿಂದ: ಅದರ ಉಲ್ಲೇಖಿವು ಮುಂದೆ ಬಂದಿದೆ. ಶಾಪಗಳನ್ನು ಯಾರೂ ಬೇಡಿಕೊಳ್ಳುವುದಿಲ್ಲ. ಹೀಗಿರುವುದರಿಂದ ಶಾಪಗಳೆಲ್ಲ ‘ಅಯಾಚಿತ’ವಿರುತ್ತವೆ. ನಮಸ್ಕಾರಿಸಿದ ನಂತರ ಆಶೀರ್ವಾದಿಸುತ್ತಾರೆ. ಇದೂ ಸಹ ಅಯಾಚಿತ ಸಂಗತಿ. ‘ಆಶೀರ್ವಾದ’ ಒಂದು ಜಿಪಚಾರಿಕ ಭಾಗವಿರುತ್ತದೆ. ಕೆಲವೊಮ್ಮೆ ಆಶೀರ್ವಾದವನ್ನು ಬೇಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಯಾಚಿತ ಆಶೀರ್ವಾದವು ಕೂಡ ಅಯಾಚಿತವಿದ್ದಂತೆಯೇ

ಇರುತ್ತದೆ. ಸದಿಚ್ಛೇಯ ಉದ್ದಾರ ಸ್ವಯಂಸೂತ್ರ ವಾಗಿರುವುದರಿಂದ ಅಯಾಚಿತ್ವಿರುತ್ತದೆ.

ಶಾಪ ಅಥವಾ ವರಗಳನ್ನು ಕೊಡುವ ಕ್ರಿಯೆಯಲ್ಲಿ ತೀವ್ರಮಾದ ಭಾವೋದ್ದೇಕ ವಿರುತ್ತದೆ. ಶಾಪ ಹಾಗೂ ವರ, ಇವೆರಡರಲ್ಲಿಯ ಭಾವನೆಯ ಸ್ವರೂಪವು, ಅದರ ವೇಗ, ಉದ್ದಾರದ ರೀತಿ ಇವೆಲ್ಲ ತೀರ ಭಿನ್ನವಾಗಿರುತ್ತದೆ. ಶಾಪವು ಕೋಪದಿಂದ ಉದ್ದ್ವಿಸುತ್ತಿದ್ದು, ಶಾಪ ಕೊಡುವವನು ಪ್ರಕುಬ್ಧಗೊಳ್ಳುತ್ತಾನೆ. ಇದರಿಂದ ಅವನು ತನ್ನ ಮನಸ್ಸಿನ ಮೇಲಿನ ಹಿಡಿತವನ್ನು ಕಳೆದುಹೊಳ್ಳುತ್ತಾನೆ. ಕೋಪವು ಹೆಚ್ಚಾದಪ್ಪು ಮನಸ್ಸಿನ ನಿಯಂತ್ರಣ ಸಡಿಲಾಗುತ್ತದೆ. ಕೋಪಗೊಂಡಾಗ ನಾವು ಆಡುವುದೇನು? ಮಾಡುತ್ತಿರುವದೇನು? ಎಂಬುದರ ಪ್ರಜ್ಞೆ ಇರುವುದಿಲ್ಲ.

**ಕ್ರೋಧಾಧ್ವರಿ ಸಂಪೋದನೆ : ಸಂಪೋದನಾತ್ ಸ್ವತಿವಿಭೂತಃ ।**

ಭ.ಗೀ. ೨/೯೩

ಕ್ರೋಧವು ಹೆಚ್ಚಾದಂತೆ ತಾರತಮ್ಯಗಳ ಪರಿವೆ ಉಳಿಯುವುದಿಲ್ಲ. ಈ ನಂತರ ಸ್ವತಿಭೂತವಾಗುತ್ತದೆ. ಶಬ್ದಗಳ ಆವೇಗ ತೀವ್ರಗೊಳ್ಳುತ್ತದೆ. ಆದಿದ ನುಡಿಗಳ ಪರಿಣಾಮದತ್ತ ಗಮನವಿರುವುದಿಲ್ಲ. ಕೋಪದಿಂದ ತಾಳ್ಳೆ ತಪ್ಪಿ ಸಾರಾಸಾರ ವಿಚಾರ ಇಲ್ಲಾಗುತ್ತದೆ. ಶಬ್ದಗಳು ಬಾಯಿಯಿಂದ ಸಿದಿದುಬರುತ್ತವೆ.

ವರವನ್ನು ಕೊಡುವಾಗ ಮನಸ್ಸು ನಿಜ್ಞಳವಾಗಿ, ನಿರ್ಮಲವಾಗಿ, ಸಂತೋಷಭರಿತವಾಗಿರುತ್ತದೆ. ನುಡಿಯುವ ಮುನ್ನ ಪರಿಣಾಮಗಳ ಮುಂದೋಲೋಚನೆ ಸಾಧ್ಯವಿರುತ್ತದೆ. ಮನೋಭಾವವು ನಿಯಂತ್ರಣಾದಲ್ಲಿರುತ್ತದೆ. ಶಾಪವನ್ನು ದ್ವರಿಸುವಾಗಿನ ಮನೋಭಾವ ಮತ್ತು ವರ ಕೊಡುವ ಸಮಯದಲ್ಲಿಯ ಮನೋಭಾವ ಇವುಗಳ ಸ್ವರೂಪದಲ್ಲಿ ತುಂಬಾ ಭಿನ್ನತೆಯಿದೆ. ಅಯಾಚಿತ ವರಗಳನ್ನು ವಿಚಾರಮಾಡಿ ಕೊಡಲು ಸಾಧ್ಯವಿದೆ. ರಾಕ್ಷಸರಿಗೆ ವರಗಳನ್ನು ಕೊಡುವಾಗ ಬ್ರಹ್ಮನ ಹಿಡಿತ ತಪ್ಪಿದಂತೆ ತೋರಿಬರುತ್ತದೆ. ಬ್ರಹ್ಮದೇವನು ಕುಂಭಕರನಿಗೆ ವರವನ್ನು ಕೊಡುವ ಮೊದಲು, ಬೇರೆ ದೇವತೆಗಳು “ವರವನ್ನು ಕೊಡಬೇಡಿ!” ಎಂದು ಬ್ರಹ್ಮನನ್ನು ಪ್ರಾರ್ಥಿಸಿದ್ದರು. ರಾವಣನಿಗೆ ವರಗಳನ್ನು ಕೊಟ್ಟ ನಂತರ, ಆತನಿಂದ ಎಲ್ಲರಿಗೂ ವಿಲಕ್ಷಣ ಉಪದ್ರವ ಬುರುವಾಯಿತು. ಈ ಆತಂಕದಿಂದ ಪಾರಾಗುವ ವಾಗಿವನ್ನು ಕಂಡುಹಿಡಿಯಬೇಕಾದ ಪರಿಸ್ಥಿತಿಯೊದಗಿತು.

ಶಿಕ್ಷೆಯನ್ನು ವಿಧಿಸುವ ಉದ್ದೇಶ ಶಾಪದಲ್ಲಿದೆ; ಶುಭದ ಉದ್ದೇಶ ವರದಲ್ಲಿ ಇರುತ್ತದೆ. ವರದಲ್ಲಿಯ ಶಬ್ದಗಳ ಸಾಮರ್ಥ್ಯ ಹೆಚ್ಚಿರುತ್ತದೆ; ಶಾಪದಲ್ಲಿ ಇಚ್ಛೆಯ

ಬಲ ಅಧಿಕವಿರುತ್ತದೆ. “Blessing by words is more powerful; but the curse by thought is more powerful than that by words.”<sup>೨</sup> ಶಾಪದಲ್ಲಿಯ ವಿಚಾರಕ್ಕೆ ಮಹತ್ವವಿದ್ದರೂ ‘ಅದು ವಿಚಾರಪೂರಿತವಿರುತ್ತದೆ’ ಎಂತಲ್ಲ.

### ಶಾಪ

ಶಾಪವನ್ನು ಯಾರಿಗೆ, ಯಾವ ಕಾರಣಕ್ಕಾಗಿ ಹೊಡುತ್ತಾರೆ? ವಿನಾಕಾರಣ ಉಪದ್ರವವನ್ನುಂಟುಮಾಡುವ ವೈಕಿಗೆ, ಅಪಕೃತ್ಯವನ್ನೆಸುವ ವೈಕಿಗೆ, ಆತನು ನಾಶವಾಗಬೇಕು! ಆತನಿಗೆ ತಕ್ಕ ಶಾಸ್ತಿಯಾಗಬೇಕು! ಎಂಬ ಭಾವನೆಯಿಂದ ಸುದಿದ ಕೆಟುತ್ತಬ್ಬಗಳಿಂದಲೇ ಶಾಪವಾಗುತ್ತದೆ. ಶಾಪವು ಹೋಪಜನಿತವಾದುದರಿಂದ ಅದರಲ್ಲಿ ಒಂದು ವಿಧದ ಅತಿರೇಕವಿರುತ್ತದೆ. ಶಾಪಗಳು ಎರಡು ಬಗೆಯವಾಗಿವೆ. ಮಾಟ ಮೋಡಿಗಳಿಂದ, ಯಂತ್ರ ತಂತ್ರಗಳಿಂದ, ಅಂಥರ್ದ್ವಯಿಂದ ಹೊಟ್ಟ ಶಾಪಗಳಿಗೆ ಅಭಿಚಾರಾತ್ಮಕ ಶಾಪಗಳನ್ನುತ್ತಾರೆ. ಇನ್ನೊಂದು ವಿಧದ ಶಾಪಗಳೆಂದರೆ ಧಾರ್ಮಿಕ ಶಾಪಗಳು. ಕೆಲವು ಶಾಪಗಳು ಶರತ್ತುಗಳಿಗೆ ಒಳಪಟ್ಟಿರುತ್ತವೆ. ಆ ಶರತ್ತುಗಳಿಂತೆ ವರ್ತಿಸಿದರೆ ಶಾಪದ ಪರಿಣಾಮ ತಾಗುವುದಿಲ್ಲ. ಯಾವ ವೈಕಿಗೆ ಶಾಪವನ್ನು ಹೊಡುವುದಿದೆಯೋ ಆ ವೈಕಿಯಲ್ಲಿ ಸುಧಾರಣೆಯಾಗಬೇಕು! ಆತನಿಗೆ ಹಿಂಸೆಯಾಗ ಬಾರದೆಂಬ ಮನೋಭಾವವು ಧಾರ್ಮಿಕ ಮತ್ತು ಶರತ್ತುಗಳಿಗೆ ಒಳಪಟ್ಟ ಶಾಪ ಗಳಲ್ಲಿರುತ್ತದೆ. ಧಾರ್ಮಿಕ ಶಾಪವನ್ನು ಹೊಡುವಾತನಲ್ಲಿ ಶಾಪವನ್ನು ಪಡೆಯುವವನ ಬಗ್ಗೆ ಸಹಾನುಭೂತಿ ಇರುವುದರಿಂದ ಮತ್ತು ನೀತಿಯ ಅರಿವು ಇರುವುದರಿಂದ ಧಾರ್ಮಿಕ ಶಾಪಗಳು ಶರತ್ತಿಗೆ ಅಧೀನವಾಗಿರುತ್ತವೆ. ಈ ಬಗೆಯ ಶರತ್ತಿನ ಶಾಪಗಳು ಧಾರ್ಮಿಕ ಶಾಪಗಳಾಗಿರುತ್ತವೆ. ಸ್ವಂತದ ಐಹಿಕ ಸುಖ ಸಮೃದ್ಧಿ, ಉದ್ದಿಷ್ಟ ಸಾಧನೆಗಳಾಗಿ ನಾಶ, ಮೃತ್ಯು, ಹತ್ಯೆ, ಸೋಲು ಇತ್ಯಾದಿಗಳನ್ನು ಬಯಸಿ ಅಭಿಚಾರಾತ್ಮಕ ಶಾಪಗಳನ್ನು ಹೊಡುತ್ತಾರೆ. ಹೋಪಗೊಂಡ ಮುನಿಗಳು ಅಭಿಚಾರಾತ್ಮಕ ಶಾಪಗಳನ್ನು ಹೊಟ್ಟಿದ್ದಾರೆ. ವಸಿಷ್ಠನು ಸೌದಾಸ ಹಾಗೂ ನಿಮಿರಾಜನಿಗೆ ಹೊಟ್ಟ ಶಾಪಗಳು, ಅದೇ ರೀತಿಯಲ್ಲಿ ವಿಶ್ವಾಮಿತ್ರನು ತನ್ನ ಮಕ್ಕಳಿಗೆ ಹಾಗೂ ವಸಿಷ್ಠನ ಮಕ್ಕಳಿಗೆ ಹೊಟ್ಟ ಶಾಪಗಳು ಅಭಿಚಾರತ್ತಕವಾಗಿದ್ದು. ತದ್ದಿರುಧ್ವವಾಗಿ ಭೃಗು ಮತ್ತು ಅಂಗೀರಸ ಮುಷಿಯ ವಂಶಜರಾದ ಮುನಿಗಳು ಹನುಮಂತನಿಗೆ ಸಹಾನೂಭೂತಿ ಪೂರ್ಣ ಶಾಪಗಳನ್ನು ಹೊಟ್ಟಿದ್ದರು.

೨. Encyclopaedia of Religion and Ethics, p. 368.

ಹನುಮಂತನು ಅವರ ಆಶ್ರಮದಲ್ಲಿಯ ಯಜ್ಞಪಾತ್ರೀಗಳನ್ನು, ನಾರುಬಟ್ಟೆ ಮೊದಲಾದವುಗಳನ್ನು ಧ್ವಂಸಗೊಳಿಸುತ್ತಿದ್ದ ಕಾರಣ ಮುನಿಗಳು ಕೋಪ ಗೊಂಡಿದ್ದರೂ ಶಾಪವು ಸೌಮ್ಯವಾಗಿರಬೇಕೆಂಬುದು ಅವರ ಇಚ್ಛೆಯಿತ್ತು. ವಾಲ್ಯೇಕಿಯು ಖುಷಿಗಳ ಮನಃಸ್ಥಿತಿಯನ್ನು ಯಥಾಯೋಗ್ಯವಾಗಿ ವರ್ಣಿಸಿದ್ದಾನೆ:  
ಶೇಷಪ್ರೇಸಂ ರಫ್ಫಾಶೈಷ್ಯ ನಾತಿಕ್ರಾಣಿಮನ್ಯವಃ ।

ಅವನ ವಿನಾಶವನ್ನು ಬಯಸದೇ ವಿಶೇಷ ಸಂತಪ್ತರಾಗದೇ ಖುಷಿಗಳು ಶಾಪವನ್ನು ಕೊಟ್ಟರು. ಶಾಪದ ಉತ್ತರಾರ್ಥದಲ್ಲಿ ಉಂಟಾಗಿರುತ್ತದೆ.

ಶಾಪ ಕೊಡುವುದರಲ್ಲಿ ಇಚ್ಛೆಯಷ್ಟೇ ಪ್ರಾಧಾನ್ಯ ಮಾಡ್ಯಮಕ್ಕೂ ಇರುತ್ತದೆ. ವೆಸ್ತರ್‌ಮಾರ್ಕೆನು ಈ ರೀತಿ ಹೇಳುತ್ತಾನೆ:

“The efficacy of a wish or a curse depends not only upon the potency which it possesses from the beginning owing to certain qualities in the person from whom it originates but also on the vehicle by which it is conducted, just as the strength of an electric shock depends both on the original intensity of the current and the condition of the conductor. As particularly efficient conductors are regarded blood, bodily contact, food and drink.”<sup>೭</sup>

ರಕ್ತ, ನೀರು, ಆಹಾರ, ಶಾರೀರಿಕ ಸ್ವರ್ತ ಇವು ಶಾಪದ ಪ್ರಭಾವಯುಕ್ತ ಮಾಡ್ಯಮಗಳು.

ಶಾಪದ ಪರಿಣಾಮವನ್ನು ತಪ್ಪಿಸುವುದು ಸಾಧ್ಯವಿಲ್ಲ. ಅದರ ಪರಿಣಾಮ ಉಚ್ಚಾರಣೆಯಾದಂತೆ ಖಚಿತವಾದದ್ದು. ಪರಿಣಾಮವೇ ಆಗದಿದ್ದರೆ ಅದು ಶಾಪವನಿಸದು. ಶಾಪವು ಎಂದಿಗೂ ಸುಳಾಗುವುದಿಲ್ಲ. ಉದ್ದರಿಸಿದ ನುಡಿಗಳನ್ನು ಹಿಂತೆಗೆದುಕೊಳ್ಳುವಂತಿಲ್ಲ; ಅದರಲ್ಲಿ ಬದಲಾವಣೆಯೂ ಅಸಾಧ್ಯ. ಬೇರೆ ವರ ಅಥವಾ ಉಂಟಾದಿಂದ ಅದರ ತೀವ್ರತೆಯನ್ನು ಕಡಿಮೆಗೊಳಿಸಬಹುದು. ಕಟ್ಟಳೆಯ ಶಾಪಗಳ ಪರಿಣಾಮಗಳು ಶರತ್ತಿನ ಪಾಲನೆಯನ್ನು ಅವಲಂಬಿಸಿ ಉಂಟಾಗುತ್ತವೆ. ಶಾಪದ ಪರಿಣಾಮಗಳು ನಂತರದ ಕಾಲದಲ್ಲಿ ಗೊಳಿಸಿರಬಹುದು. ಕೆಲವು ಶಾಪದ ಪರಿಣಾಮಗಳು ತಕ್ಷಣ ಆಗಬಹುದು,

ಕೆಲವೊಮ್ಮೆ ನಂತರದ ಜನ್ಮದಲ್ಲಿ ಈ ಪರಿಣಾಮಗಳು ಕಂಡು ಬರಬಹುದು. ಗೌತಮರ್ಥಿಯ ಶಾಪದಿಂದ ಇಂದ್ರನ ವೃಷಣಿಗಳು ಬಿಂದ್ರಹೋದವು. ವಸಿಷ್ಠ ಪ್ರತಿರ ಶಾಪದಿಂದ ಶ್ರೀರಂಕುವು ಒಂದೇ ರಾತ್ರಿಯಲ್ಲಿ ಜಾಂಡಾಲಯೋನಿಗೆ ಸೇರಿದನು. ದಂಡರಾಜನಿಗೆ ಹಾಗೂ ದಂಡಕಾರಣಕ್ಕೆ ಭಾಗವನು ಕೊಟ್ಟ ಶಾಪದ ಪರಿಣಾಮವು ಏಷು ದಿನಗಳಲ್ಲಿ ಉಂಟಾಯಿತು. ವಸಿಷ್ಠ ಪ್ರತಿರಿಗೆ ವಿಶ್ವಾಮಿತ್ರನು ಕೊಟ್ಟ ಶಾಪದ ಪರಿಣಾಮದ ಕಾಲಾವಧಿಯು ಏಷು ಶತ ಜನ್ಮದವರೆಗೆ ಇತ್ತು. ಶಾಪ ಕೊಟ್ಟ ದಿನದಿಂದಲೇ ಅದರ ಕಾಲಾವಧಿಗೆ ಶುರುವಾಯಿತು.

ಅದ್ಯ ತೇ ಕಾಲಪಾಶೇನ ನೀತಾ ಹೈಪ್ಸ್ವತಕ್ಷಯಮ್ ॥೧೮॥

ಸಪ್ತಜಾತಿಶತಾಸ್ಯೇವ ಮೃತಪಾಃ ಸಂಭವಂತು ತೇ ॥೧೯॥

ಬಾಲ. ೫೯

ದುರ್ವಾಸನು ಶಾಪವನ್ನು ನುಡಿದಿದ್ದರೆ ಸಂತತಿಗೆ ಹಾನಿ ತಟ್ಟಬಹುದಿತ್ತು. ಶಾಪದ ಪರಿಣಾಮ-ಶಕ್ತಿಯ ಬಗ್ಗೆ ವೆಸ್ಪರ್ಮಾಕೋನು ಹೀಗೆ ಹೇಳಿದ್ದಾನೆ:

“Purely magical power, independent of any superhuman will ...is rooted in the close association between the wish, more particularly the spoken wish and the idea of its fulfilment. The wish is looked upon in the light of energy which may be transferred by material contact or by the eye or by means of speech to the person concerned then becomes a fact.”<sup>c</sup>

ಶಾಪ ಕೊಡುವ ಅರ್ಹತೆಯು ತಪಸ್ಸಿನಿಂದ ಉಂಟಾಗುವಂತೆ ಶುದ್ಧ ವರ್ತನನೆಯಿಂದಲೂ ಉಂಟಾಗುತ್ತದೆ. ಪ್ರತಿಪ್ರಭಾವದಿಂದ ಪತಿಪ್ರತೆಯ ನುಡಿ ಸುಳಾಗುವುದಿಲ್ಲ. ಪ್ರತಿಪಾಲನೆಯಿಂದ ಆತ್ಮಬುಲ ವರ್ಧಿಸುತ್ತದೆ. ಪೂರ್ವಕಾಲೀನ ಭಾರತೀಯ ಸಮಾಜ ವ್ಯವಸ್ಥೆಯಲ್ಲಿ ಬ್ರಾಹ್ಮಣಿಗೆ ಗೌರವವಿತ್ತು. ಅವರನ್ನು ಭೂಸುರರೆಂದು ಗೌರವಿಸುತ್ತಿದ್ದರು. ಅವರು ಆಡಿದ ಮಾತು ಸುಳಾಗುತ್ತಿರಲಿಲ್ಲ. ಬ್ರಾಹ್ಮಣದ ಪಾಲನೆಯಿಂದ ಇಬ್ಬರು ಬ್ರಾಹ್ಮಣರು ನೃಗರಾಜನಿಗೆ ಶರಿಸಲು ಶಕ್ತರಾದರು. ತಂದೆ-ತಾಯಿ, ಗುರುಗಳು, ಜ್ಞಾನವಂತರು, ಶ್ರೀಷ್ಟರು, ಹಿರಿಯರು ಆಡಿದ ನುಡಿಯಲ್ಲಿ ಶಾಪದ ಸಾಮರ್ಥ್ಯವಿರುವ ಸಾಧ್ಯತೆ ಇದೆ. ಕೊನೆಯುಸಿರಿನಲ್ಲಿದ್ದ

<sup>c</sup>. Encyclopaedia of Religion and Ethics, p. 366.

ವ್ಯಕ್ತಿಯ ಶಬ್ದಗಳು ಶಾಪಸದೃಶವಾಗುತ್ತವೆ. ದಶರಥನಿಗೆ ಶ್ರವಣನ ಹಿತನು, ಅದೇ ರೀತಿ ಅನಗ್ಣಿರಾಜನು ರಾವಣನಿಗೆ ಉದ್ದೇಶಿಸಿ ಕೊಟ್ಟ ಶಾಪಗಳು ಕೊನೆಯುಸಿರಿನ ನುಡಿಗಳಾಗಿವೆ. ವೇದವತಿಯ ಪ್ರತಿಜ್ಞಿಯು ಅವಳು ಅಗ್ನಿಪ್ರಮೇಶ ಮಾಡುವ ಕೊನೆಯ ಗಳಿಗೆಯದಾಗಿದೆ.

ಕೆಲವು ಸಲ ಶಾಪದ ಫಲವು ವರದಂತಾಗುತ್ತದೆ. “ಕಣ್ಣೆದುರು ಬಂದ ಕನ್ನೆಯು ಗಭ್ರ ಧರಿಸುವಳು!” ಎಂಬ ಪುಲಸ್ತ್ಯನು ಆಡಿದ ಶಾಪವನ್ನು ಗಮನಿಸಿದ ಕಾರಣ ತೈಣಾಬಿಂದು ಕನ್ನೆಯು ಗಭ್ರವತಿಯಾದಳು. ನಂತರ ಪುಲಸ್ತ್ಯನ ಪಕ್ಷಿಯಾಗುವ ಯೋಗವು ಬಂದೋದಿತು. ವಾಲ್ಯೇಕಿಯ ಶಾಪದಿಂದಾಗಿ ರಾಮಾಯಣದ ನಿರ್ಮಿತಿಯಾಗಿ ಅದು ಸರ್ವಲೋಕಕ್ಕೆ ಶಿರಸಾವಂದ್ಯ ವಾಯಿತು.

‘ಹಂತ ತಪ್ಯಿ ಮಂಡಿತಃ ಸಂಸಾರಃ’<sup>೧೦</sup> ಎಂಬ ಶಬ್ದಗಳಿಂದ ಭವಭೂತಿಯು ಆ ಶಾಪವನ್ನು ಗೌರವಿಸಿದ್ದಾನೆ. ಬ್ರಹ್ಮನು ಸಹ ಪ್ರಸನ್ನನಾಗಿ ವಾಲ್ಯೇಕಿಗೆ ವರವನ್ನಿತ್ತಮು; ರಾಮಾಯಣವನ್ನು ಬರೆಯಲು ಪ್ರೇರೇಸಿದನು. ಭ್ಯಾಗುಮನಿಯು ವಿಷ್ಣುವಿಗೆ ಶಾಪವನ್ನು ಕೊಟ್ಟ ಕಾರಣ ವಿಷ್ಣುವು ಮಾನವಜನ್ಮವನ್ನು ತಾಳಿದನು. ದುಷ್ಪರ ನಾಶ ಮಾಡಿದ ಉಜ್ಜಲ, ನಿಷ್ಠಲಂಕ ವರ್ತನೆಯಿಂದ ಆದರ್ಶಮಾನವರೆಯನ್ನು ತೋರಿ ಜಗತ್ತಿಗೆ ಶುಭವನ್ನುಂಟುಮಾಡಿದನು.

ಶಾಪವನ್ನು ನುಡಿಯುವುದು ಒಳ್ಳೆಯದೆಂದು ಭಾವಿಸುವುದಿಲ್ಲ. ವೈದಿಕ ಆರ್ಯರು ಶಾಪ ಕೊಡುವುದನ್ನು ನಿಷೇಧಿಸಿದ್ದಾರೆ. “ಸಕಾರಣ ಇಲ್ಲವೇ ನಿಷ್ಳಾರಣಾವಾಗಿ ಶಪಿಸುವವನು ಸಿಡಿಲೆರಗಿದ ಮರದಂತೆ ಸುಟ್ಟಮೋಗಲಿ!” ಎಂಬ ಪ್ರಾರ್ಥನೆಯು ಅಥವ ವೇದದಲ್ಲಿದೆ.<sup>೧೧</sup> ಶಾಪವು ತಿರುಗುಬಾಣವಾಗುವ ಭೀತಿಯ ಅರಿವು ಶಪಿಸುವವನಿಗೆ ಇರುತ್ತಿತ್ತು; ಆದ್ದರಿಂದ ಈ ಅರಿವನ್ನಿಟ್ಟುಕೊಂಡು ಶಾಪಗಳನ್ನು ಎಚ್ಚರಿಕೆ ವಹಿಸಿ ಕೊಡುತ್ತಿದ್ದರು. ಗ್ರೇಮ್ ಎಂಬಾತನು “Curses like chickens come home to roast. They turn home as birds to the nest”<sup>೧೨</sup> ಎಂದಿದ್ದಾನೆ.

೧೦. ಉತ್ತರ ರಾಮಚರಿತಮ್ಯ-ಅಂಕ ೨.

೧೧. ಭಾರತೀಯ ಸಂಸ್ಕೃತಿ ಕೋಶ, ಖಂಡ ೬, ಪು. ೨೪೨.

೧೨. Encyclopaedia of Religion and Ethics.

### ಶಾಪದ ಕಾರಣಗಳು

ಶಾಪವನ್ನು ಕೊಡುವ ವಿಷಯದಲ್ಲಿ ಕೆಲವು ಸಂಕೇತಗಳಿವೆ. ಧರ್ಮದ ಪಾಲನೆಗಾಗಿ, ಅಥರ್ವವರ್ಣ ನಿಯಂತ್ರಣಕ್ಕಾಗಿ, ಸಾಮಾಜಿಕ ಕ್ಷೇಮಕ್ಕಾಗಿ ಧಾರ್ಮಿಕ ಶಾಪಗಳು ಇದ್ದರೆ, ವೈಯಕ್ತಿಕ ಐಹಿಕ ಸುಖಗಳಿಗಾಗಿ ಅಭಿಭಾರಾತ್ಕ್ರಾ ಶಾಪಗಳು ಕೊಡಲಪ್ಪತ್ತಿದವು. ಕುಂಭಕರ್ಣನಿಗೆ ಹೋರನಿದೆಯ ಶಾಪವನ್ನು ಕೊಟ್ಟಿ ಬ್ರಹ್ಮದೇವನು ಆತನ ಹೋರ ಕೃತ್ಯಗಳನ್ನು ತಡೆದು ಸಮಾಜದ ಶಾಂತಿಯನ್ನು ಕಾಪಾಡಿದ್ದಾನೆ. ಕರ್ಣನ ಹುಟ್ಟಿನ ರಹಸ್ಯವನ್ನು ಕುಂತಿಯು, ಭಾರತಯುದ್ಧಕ್ಕೆ ಮುಂಚಿತವಾಗಿ ಪ್ರಕಟಿಸಿದ್ದರೆ, ಎಷ್ಟೂಂದು ವಾನವಸಂಹಾರವನ್ನು ತಡೆಯಬಹುದಿತ್ತು. ಅವಳು ಅದನ್ನು ರಹಸ್ಯವಾಗಿಟ್ಟಿದ್ದರಿಂದ ವಿವರಿತ ಪ್ರಾಣಹಾನಿಯಾಯಿತು. ಈ ಕಾರಣಕ್ಕಾಗಿ ಯುಧಿಷ್ಠಿರನು ಕುಂತಿಗೆ ಶಾಪವನ್ನು ಕೊಟ್ಟಿನ್ನು.<sup>೧೫</sup>

ರಾಮಾಣದಲ್ಲಿ ಅರವತ್ತೊಂದು ಶಾಪಗಳು ಕಂಡುಬರುತ್ತವೆ. ಹಲವು ಕಾರಣಗಳಿಗಾಗಿ ಈ ಶಾಪಗಳನ್ನು ಕೊಟ್ಟಿದ್ದಾರೆ. ವಧೆ, ನಾಶ, ಆಕ್ರಮಣ, ದುರ್ವರ್ತನೆ, ಉದ್ಘಟತನ, ನಿಷ್ಘಾರಣ ಭಯೋತ್ಪಾದನೆ, ಸಲ್ಲದ ಬೇಡಿಕೆ, ಪರಃಿಯ ಅಭಿಲಾಷೆ, ಸಂಭೋಗದ ಬೇಡಿಕೆ, ಬಲಾತ್ಮಾರ, ರತ್ನಕ್ಷೇತ್ರದಲ್ಲಿ ಅಡ್ಡಿ ತರುವುದು, ತಂದೆತಾಯಿ, ಗುರುಹಿರಿಯರ ಅವಹೇಳನೆ, ಹೋಧ, ಭಲ, ಅನಿಷ್ಟ ಭೋಜನ, ಅಯೋಗ್ಯ ಸಮಯ ಇತ್ಯಾದಿ ಕಾರಣಗಳಿಗಾಗಿ ಶಾಪಗಳು ಕೊಡಲಪ್ಪಿವೆ. ಇನ್ನಿತರ ಕಾರಣಗಳಿಂದರೂ ‘ಕೋಪ’ ಇದು ಶಾಪದ ಮೂಲಕಾರಣವಿರುತ್ತದೆ. ಕ್ರಿಂಚಪಕ್ಷಿಗಳ ಜೋಡಿಯಲ್ಲಿಯ ಗಂಡುಪಕ್ಷಿಯನ್ನು ನಿಷಾದನು ವಧಿಸಿದ್ದಕ್ಕಾಗಿ ಆತನಿಗೆ ವಾಲ್ಯೀಕಿಯ ಶಾಪವನ್ನು ಕೊಟ್ಟಿನು. ಅಗಸ್ತ್ಯರ್ಮಣಿಯ ಮ್ಯಾಮೀಲೆ ಏರಿಹೋಗಿ ಅವನನ್ನು ನುಂಗಲು ಬಂದ ತಾಟಿಕೂ ಇವಳಿಗೆ ಅಗಸ್ತ್ಯನು ಶಾಪವನ್ನು ಕೊಟ್ಟಿನು. ತನ್ನ ಏಕಮಾತ್ರ ಪುತ್ರನಾದ ಶ್ರವಣನ ವಢೆಯಾಯಿತೆಂದು ತಿಳಿದುಕೊಂಡ ಆತನ ತಂದೆಯು ಅತಿದುಃಖಿತನಾಗಿ ದಶರಥನಿಗೆ ಶಾಪವನ್ನು ನೀಡಿದನು. ದುಂದುಭಿ ಎಂಬ ರಾಕಷನನ್ನು ಕೊಂಡು ಆತನ ದೇಹವನ್ನು ಅಪ್ಪಳಿಸಿ ದೂರಕ್ಕೆ ಎಸೆದಾಗ ರಕ್ತದ ಹನಿಗಳು ಮತಂಗ ಮುಷಿಯ ಆಶ್ರಮದಲ್ಲಿ ಬಿದ್ದವು. ಮುಷಿಯು ಅತಿಕೋಪಗೊಂಡು ವಾಲಿಯನ್ನು ಶಪಿಸಿದನು. ತಮ್ಮ ಮೇಲೆ ಬಲಾತ್ಮಾರವೆಸಗಿ ತಮ್ಮ ಪತ್ತಿಯರನ್ನು ವಧಿಸಿದ ಮತ್ತು ಬಂಧುಬಳಗವನ್ನೆಲ್ಲ ನಾಶಮಾಡಿದ

ಕಾರಣಕ್ಕಾಗಿ, ಪತಿಪ್ರತೆಯರು ರಾವಣನಿಗೆ ಶಾಪಗಳನ್ನು ಕೊಟ್ಟಿದ್ದಾರೆ. ಭೃಗುಪತ್ನಿಯನ್ನು ವಧಿಸಿದ್ದಕ್ಕಾಗಿ ವಿಷ್ಣುವಿಗೆ ಭೃಗುವಿನಿಂದ ಶಾಪ ದೋರೆತಿದೆ. ಭರತನು ಕ್ಯಾಕೀಯಿಯನ್ನು ಕುರಿತು ಆಡಿದ ಬಿರುನುಡಿಗಳು ಶಾಪದಷ್ಟೇ ಕಟುವಾಗಿದ್ದವು. ಈ ರೀತಿಯ ಬಿರುನುಡಿಗಳಿಗೆ ದಶರಥನ ಮೃತ್ಯುವು ಒಂದು ಕಾರಣವಾಗಿತ್ತು.

ಪುಂಚಿಕ್ಕುಲಾ, ರಂಭಾ ಇನ್ನೂ ಕೆಲವು ಪತಿಪ್ರತೆಯರು, ರಾವಣನು ಅವರನ್ನು ಬಲಾತ್ಕರಿಸಿದ್ದರಿಂದ, ಆತನಿಗೆ ಶಾಪವನ್ನು ಕೊಟ್ಟರು. ವೇದವತಿಯು ಶಾಪವನ್ನು ನುಡಿಯಲ್ಲ; ಆದರೆ, ರಾವಣನು ಮಾಡಿದ ಮಾನಭಂಗಕ್ಕಾಗಿ ಅವಳು ಕರೋರ ಪಣವನ್ನು ತೊಟ್ಟಬು. ಅಹಲ್ಯೆಯು ಇಂದ್ರನ ಭೋಗಕ್ಕೆ ತುತ್ತಾದುದರಿಂದ ಗೌತಮನು ಅವಳಿಗೆ ಶಾಪವನ್ನಿತ್ತನು. ಧರ್ಮಸಮ್ಮಾತವಾದ ರತ್ನಿಕ್ರಿಯೆಯಲ್ಲಿ ಅಡ್ಡಿಯನ್ನುಂಟು ಮಾಡಿದ ದೇವತೆಗಳಿಗೆ ಹಾಗೂ ಅಪ್ರತ್ಯುಕ್ತವಾಗಿ ಸಹಾಯವನ್ನು ಬಿಗೆದ ಪೃಥಿವೀಗೆ ಉಮಾ ಶಾಪವನ್ನು ಕೊಟ್ಟಬು. ಓರೆಗಣ್ಣಿನಿಂದ ಪಾರ್ವತಿಯತ್ತ ನೋಡಿದ ಕಾರಣ ಕುಬೇರನು ಹಿಂಗಲಾಕ್ಷನಾದನು.

ಯಜ್ಞಕರ್ಮ, ತಪಶ್ಚಯ್ಯಾದಲ್ಲಿ ಅಡ್ಡಿ ಮಾಡಿದವರಿಗೆ ಖುಷಿಗಳು ಶಾಪ ಹಾಕಿದ್ದಾರೆ. ಇಂದ್ರನ ಅಪ್ಪಣೆಯಂತೆ ವಿಶ್ವಾಮಿತನ ತಪೋಭಂಗವನ್ನು ಮಾಡಲು ಬಂದ ರಂಭಿಗೆ ವಿಶ್ವಾಮಿತನು ಶಾಪ ಕೊಟ್ಟನು. ಆಶಮದಲ್ಲಿಯ ಯಜ್ಞಪಾತ್ರಗಳನ್ನು ದ್ವಂಡಸ್ತಾಳಿಸಿದ್ದಕ್ಕಾಗಿ ಹನುಮಂತನು ಖುಷಿಗಳ ಶಾಪಕ್ಕೆ ತುತ್ತಾದನು. ಪುಲಸ್ತ್ಯನ ತಪಶ್ಚಯ್ಯಾಯಲ್ಲಿ ಅಡಚಣೆಗಳು ಬರುತ್ತಿದ್ದವು; ಅದಕ್ಕಾಗಿ ಆತನು ‘ಕ್ಷಿಣಿಗೆದುರಾಗುವ ಕನ್ಸೆಯು ಗಭ್ಯವತಿಯಾಗುವಳು!’ ಎಂದು ಎಂದು ಶಾಪೋದ್ದಾರ ಮಾಡಿದನು. ತನ್ನ ತಪೋಬಲವು ಕಡಿಮೆಯಾಗಬಾರದೆಂದು ವಿಶ್ವಾಮಿತನು ಮಾರೀಚ ಹಾಗೂ ಸುಂಬಾಹು ಇವರಿಗೆ ಶಾಪವನ್ನು ಕೊಡದೇ ತಡೆಹಿಡಿದನು. ಇದೇ ಕಾರಣಕ್ಕಾಗಿ ವೇದವತಿಯು ರಾವಣನನ್ನು ಶಪಿಸಲಿಲ್ಲ. ಅದೇ ರೀತಿ ದಂಡಕಾರಣದಲ್ಲಿದ್ದ ಖುಷಿಗಳು ಅಲ್ಲಿಯ ರಾಕ್ಷಸರಿಗೆ ಶಾಪವನ್ನು ನುಡಿಯಲ್ಲ. ಕುಶಕನ್ಸೆಯರು ಸಹ ತಮ್ಮ ತಪೋಬಲವನ್ನು ಕಾಯ್ದುಕೊಳ್ಳಲು ವಾಯುವಿಗೆ ಶಾಪಹಾಕಲಿಲ್ಲ.

ಮುತಿತಪ್ಪಿದ ವರ್ತನೆಗಾಗಿ ವಿಶ್ವಾಪನು ಎಂಬ ಗಂಧರ್ವನಿಗೆ ಶಾಪ ತಗುಲಿತು. ಆತನು ಇಂದ್ರನ ಮೇಲೆ ದಾಳಿ ಮಾಡಿದ್ದನು. ರಾವಣನು ಶಂಕರನ ಬಗ್ಗೆ ಅವಮಯಾದೆಯ ಮಾತುಗಳನ್ನಾಡಿದ್ದರಿಂದ ನಂದಿಶ್ವರನು ರಾವಣನಿಗೆ ಸರಿಯಾದ ಪಾಠ ಕಲಿಸಿದನು. ಅದೇ ರೀತಿಯಲ್ಲಿ ಉವರ್ವತೀ ವರುಣನೊಂದಿಗೆ ಸಂಬಂಧ ಬೆಳೆಸಿದ್ದರಿಂದ ಪ್ರತ್ಯನ ಶಾಪಕ್ಕೆ ಗುರಿಯಾಗಬೇಕಾಯಿತು. ಬ್ರಾಹ್ಮಣರನ್ನು

ಅವಮಾನಗೊಳಿಸಿದ್ದಕ್ಕಾಗಿ ನೃಗರಾಜನು ಶಾಪವನ್ನು ಅನುಭವಿಸಬೇಕಾಯಿತು. ಹಿತನ ಆಜ್ಞೆಯನ್ನು ಪಾಲಿಸದ ವಿಶ್ವಾಮಿತ್ರನ ಪ್ರತ್ಯರಿಗೆ, ಹಾಗೂ ವಿಶ್ವಾಮಿತ್ರನು ಕೊಟ್ಟ ಯಜ್ಞದ ಆರ್ಥಂತ್ರೋವನ್ನು ಅಲ್ಕಿಸ್ತೀದ ವಸಿಷ್ಠ ಪ್ರತ್ಯರಿಗೆ ಶಾಪ ದೊರೆಯಿತು. ತಂದೆಯ ಆಜ್ಞೆಯನ್ನು ಉಲ್ಲಂಘಿಸಿದ ಕಾರಣ ಯದುವಿಗೆ ಶಾಪ ತಗುಲಿತು. ವಸಿಷ್ಠನು ಗುರುಗಳನ್ನು ಅವಮಾನಿಸಿದ್ದಕ್ಕಾಗಿ ಮತ್ತು ಅವರ ಆಜ್ಞೆಯನ್ನು ಏರಿದ್ದಕ್ಕಾಗಿ ನಿಮಿರಾಜನಿಗೆ ವಸಿಷ್ಠನು ಶಾಪವನ್ನಿತ್ತನು. ಖುಷಿಗಳನ್ನು ಭಯಪಡಿಸಿದ್ದಕ್ಕಾಗಿ ಮಾರೀಚನಿಗೆ ಅಗಸ್ತ್ಯ ಖುಷಿಗಳು ಶಾಪವನ್ನು ಕೊಟ್ಟರು. ಅದೇ ರೀತಿ ಸ್ಥಾಲತೀರಾ ಖುಷಿಗಳು ‘ವಿಶ್ವಾವಸು’ ಎಂಬ ರಾಕ್ಷಸನಿಗೆ ಶಾಪ ಕೊಟ್ಟರು.

ವಸಿಷ್ಠ ವಿಶ್ವಾಮಿತ್ರ, ಮತಂಗಾದಿ ಖುಷಿಗಳು ಶಾಪವನ್ನು ಕೊಡಲು ಉದ್ದೇಶರಾಗುವ ಪ್ರಮುಖ ಕಾರಣವೆಂದರೆ, ಅವರ ತೆಗೇರಿದ ಹೋಪ. ದಶರಥನು ಕೈಕೇಯಿಗೆ ಅವಳ ಭಲಕ್ಕಾಗಿ ಶಾಪಕೊಟ್ಟನು. ದೇಹಸಹಿತ ಸ್ವರ್ಗವನ್ನು ಸೇರಬೇಕೆಂಬ ಆಕಾಂಕ್ಷೆಯಿಟ್ಟುಕೊಂಡಿದ್ದರಿಂದ ತ್ರಿಶಂಕುವಿಗೆ ಶಾಪ ದೊರೆಯಿತು. ಶಾಟಕಾ ವಾಸ ವಾಗಿದ್ದರಿಂದ ತಾಟಕವನಕ್ಕೆ ಶಾಪ ತಗುಲಿತು. ದಂಡರಾಜನ ಸಂಪರ್ಕದಿಂದ ದಂಡಕಾರಣವು ಶಾಪಕೊಳ್ಳಬಾಯಿತು. ರಾವಣನ ಮೂಲಕ ಲಂಕೆಗೆ ಶಾಪ ತಗುಲಿತು. ಅನಿಷ್ಟ ಭೋಜನವನ್ನು ಕೊಟ್ಟಿದ್ದರಿಂದ ಬಿಹ್ಕುದತ್ತ ಹಾಗೂ ಸೌದಾಸರಿಗೆ ಶಾಪ ಬಂದಿತು. ಬ್ರಾಹ್ಮಣನಿಗೆ ಶಾಪ ಕೊಡತಕ್ಕದಲ್ಲವೆಂಬ ಸಂಕೇತವಿದ್ದರೂ ಕೋಲಿನಿಂದ ನಾಯಿಯನ್ನು ಹೊಡೆದ ಬ್ರಾಹ್ಮಣನಿಗೆ ಶಾಪ ದೊರೆತ ಉದಾಹರಣೆಯ ಕಂಡುಬಂದಿದೆ.

ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿಸಲ್ಪಟ್ಟ ಶಾಪಗಳ ಕಾರಣಗಳು ಸ್ವಷ್ಟವಾಗಿಲ್ಲ.

### ಶಾಪದಿಂದಾದ ಪರಿಣಾಮಗಳು

ಶಾಪದಿಂದಾಗುವ ಪರಿಣಾಮಗಳು ಬಹುದೀರ್ಘಕಾಲದವರೆಗೆ ನಡೆಯುವ ವಂತಿದ್ದ ಕ್ಷೇತರವಾಗಿರುತ್ತವೆ. ಮೃತ್ಯು, ಕೊಲೆ, ವಿನಾಶ, ವಿಯೋಗ, ಕುರೂಪತೆ, ಸೌಂದರ್ಯ ವಿಹೀನತೆ, ಹೀನಯೋನಿಯಲ್ಲಿ ಜನ್ಮ, ಹೀನಜೀವನ, ನಿಕೃಷ್ಟ ಆಹಾರ, ದೃಹಿಕ ದೌಬಂಲ್ಯ, ಅಪತ್ಯಹಾನಿ, ನಿವಂಶತೆ, ಕಾಳಗದಲ್ಲಿ ಅಪಜಯ ಮುಂತಾದ ದುಪ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.

ಶ್ರವಣಕುಮಾರನ ಹಿತನ ಶಾಪದ ಫಲವಾಗಿ ದಶರಥನಿಗೆ ಅಕಾಲಮೃತ್ಯು ವಾಯಿತು. ಇನ್ನೂ ಹಲವಾರು ಪತಿತುತ್ತೆಯರ ಶಾಪದಿಂದ ರಾವಣನು ಸಾವಿಗೆ ಈಡಾದನು. ಬ್ರಹ್ಮದೇವ ಹಾಗೂ ನಲಕೂಬರರಿಂದ ರಾವಣನಿಗೆ ಕಟ್ಟಳೆಯ ಶಾಪಗಳು ದೊರೆತಿದ್ದವು. ಕಟ್ಟಳೆಗಳ ಪಾಲನೆಯಾಗುವ ಬದಲು ಅವುಗಳ ಉಲ್ಲಂಘನೆಯ ಸಂಭವ ಅಧಿಕವಿತ್ತು. ರಾವಣನಿಗೆ ಭಯವಿದ್ದುದರಿಂದ ಕಟ್ಟಳೆಗಳನ್ನು ಸರಿಯಾಗಿ ಪಾಲಿಸಿದನು. ರಾವಣನ ವರ್ಧನಾಗಿಯೇ ವೇದವತಿಯು ಪುನರ್ಜನಸ್ತವನ್ನು ತಾಳಿವ ಪ್ರತಿಷ್ಠಿತ ಮಾಡಿದಳು. ಮರಣ ಶಯ್ಯೆಯಲ್ಲಿದ್ದ ಅನರಣ್ಯ ರಾಜನ ನುಡಿಗಳು ರಾವಣನಿಗೆ ಶಾಪರೂಪವಾದವು. ಅನೇಕ ಶಾಪಗಳು ಸೇರಿ ರಾವಣನಿಗೆ ಮೃತ್ಯು ಬಂದಿತು. ವಸಿಷ್ಠ ಮತ್ತು ನಿಮಿರಾಜ ಇವರು ಪರಸ್ಪರರಿಗೆ ಶಾಪ ಕೊಟ್ಟಿ ಇಬ್ಬರೂ ನಿತ್ಯೇತನಗೊಂಡರು.

ವಸಿಷ್ಠನ ಪ್ರತ್ಯರು, ವಿಶ್ವಾಮಿತ್ರನ ಪ್ರತ್ಯರು, ಮಾರೀಚ ಮತ್ತು ದನು ಮೊದಲಾದವರು ಶಾಪದ ಪರಿಣಾಮಗಳನ್ನು ಜನ್ಮಾಂತರದಲ್ಲಿ ಅನುಭವಿಸಿದರು. ಹೀನಯೋನಿಯಲ್ಲಿ ಅವರು ಜನಿಸಬೇಕಾಯಿತು. ನಿಕ್ಷೇಪ ಆಹಾರವನ್ನು ಸೇವಿಸಿ ಬಾಳಿದರು. ಸ್ವರ್ಗಸ್ಥ ದೇವರಿಗೂ ಅಪ್ಸರೆಯರಿಗೂ ಶಾಪ ತಪ್ಪಿಲ್ಲ. ವಿಷ್ಣು, ಉಂಟಾಶಿ, ಪುಂಜಿಕಸ್ಥಲಾ ಇವರು ಮೃತ್ಯುಲೋಕದಲ್ಲಿ ಬದುಕಬೇಕಾಯಿತು. ಬ್ರಹ್ಮದತ್ತ ಹಾಗೂ ನೃತ ಎಂಬ ರಾಜಮನೆತನದ ಪುರಾಷರು ಹದ್ದಿನ ಮತ್ತು ‘ಓತೀಕೇತ’ದ ಜನ್ಮ ತಾಳಬೇಕಾಯಿತು. ಇಂದ್ರನು ಮೇಷವೃಷಣನಾದನು. ಕುಬೇರನ ಒಂದು ಕಣ್ಣ ಭಸ್ಕಾವಾಗಿ ಇನ್ನೊಂದು ಪಿಂಗಲವಾಯಿತು. ನಾಯಿಯನ್ನು ದೊಣ್ಣೆಯಿಂದ ಹೊಡೆದ ಕಾರಣ ಒಬ್ಬ ಭಾರತ್ಯಣಿಗೆ ಎರಡನೆಯ ಜನ್ಮದಲ್ಲಿ ಕುಲಪತಿಯ ಜನ್ಮ ಬಂದಿತು. ಆತನು ನರಕವಾಸವನ್ನು ಅನುಭವಿಸಬೇಕಾಯಿತು. ಅಹಲ್ಯೆಯು ರೂಪಹೀನಳಾಗಿ ಬೂದಿಯಲ್ಲಿ ಉರುಳಾಡಬೇಕಾಯಿತು. ವಿಶ್ವಾವಸು ಎಂಬ ಗಂಧರ್ವನ ಹಾಗೂ ತುಂರುಬನ ಅಧಃಪಾತ ನಡೆಯಿತು. ಅವರು ಘೃಣಾಸ್ವದ ಕೌರಾಪ್ಯವನ್ನು ಪಡೆದರು. ಇವೆಲ್ಲ ಶಾಪದ ಪರಿಣಾಮಗಳು. ಕಟ್ಟದ್ದರ ಜೊತೆಗೆ ಒಳ್ಳೆಯದಕ್ಕೂ ಬಾಧೆ ಬರುತ್ತದೆ. ಈ ರೀತಿ ದುಪ್ಪರ ಸಹವಾಸದಿಂದ ತಾಟಕಾವನ, ದಂಡಕಾರಣ್ಯ, ಲಂಕ ಮುಂತಾದವು ನಾಶಗೊಂಡವು. ವಾಯು ಭಕ್ತಕ್ಕ ಮಾಡಿ ಜೀವಿಸುವ ಸ್ಥಿತಿಯು ಅಹಲ್ಯೆಗೆ ಉಂಟಾಯಿತು. ಯದುವಂಶದವರು ಉದ್ದಾಮರಾದರು. ಪೃಥ್ವಿಯು ರಾಜರನೇಕರ ಪತ್ತಿಯಾದರೂ ಬಂಜಿಯಾಗಿ ಉಳಿಯಬೇಕಾಯಿತು. ನಂದಿಕೇಶ್ವರನ ಶಾಪದ ಫಲವಾಗಿ ರಾವಣನ ಕುಲಸಂಹಾರವಾಯಿತು. ಪುಲಸ್ತ್ಯನ ದೃಷ್ಟಿಕೇಪದಿಂದ ಶ್ರೀಬಿಂದು ಕನ್ನೆಯು ಗರ್ಭವತಿಯಾದಳು.

ವಾಲ್ಯೇಕಿ ರಾಮಾಯಣದಲ್ಲಿಯ ಕೆಲವು ಶಾಪಗಳ ಪರಿಣಾಮಗಳು ಎನೆಂಬುದು ನಿವಿರವಾಗಿಲ್ಲ.

### ಕಟ್ಟಳೆಯ ಶಾಪಗಳು

ಕಟ್ಟಳೆಯ ಶಾಪಗಳು (Conditional curse) ಈ ಶಬ್ದದ ಬಳಕೆಯನ್ನು ವೆಸ್ಟ್ರೋ ಮಾರ್ಕೋನು ಪ್ರಥಮವಾಗಿ ರೂಢಿಯಲ್ಲಿ ತಂದನು. ಇತರ ಎಲ್ಲ ಶಾಪಗಳಿಗಂತಲೂ ಭಿನ್ನವಾದ ಸ್ನೇಹಿತೆಯು ಈ ಕಟ್ಟಳೆಯ ಶಾಪದಲ್ಲಿರುತ್ತದೆ. ಶಾಪವನ್ನು ಕೊಡುವ ವ್ಯಕ್ತಿಯಲ್ಲಿ, ಶಾಪಿತನಾಗುವ ವ್ಯಕ್ತಿಯ ಬಗ್ಗೆ ಸಹಾನೂಭೂತಿ ಇರುತ್ತದೆ. ವ್ಯಕ್ತಿಯು ಶಾಪಿತನಾಗುತ್ತಿದ್ದರೂ ಆತನಿಗೆ ಶುಭವನ್ನು ಬಯಸಿ, ಶಾಪದ ದುಷ್ಪರಿಣಾಮಗಳ ಶಾಪವು ಆತನಿಗೆ ತಾಗಬಾರದಂಬ ಕಳಕಳಿ ಶಾಪ ಹೊಡುವಾತ ನಲ್ಲಿರುತ್ತದೆ. ಹೀಗೆಂದು ಶಾಪದಿಂದ ಆಗಬಿಮುದಾದ ಪರಿಣಾಮಗಳ ಮುನ್ನಾಚನೆ ಕೊಟ್ಟು ಅವುಗಳನ್ನು ಆತನಿಗೆ ತಪ್ಪಿಸುವ ಉಪಾಯಗಳನ್ನು ಸೂಚಿಸಲಾಗಿರುತ್ತದೆ. ಯೋಗ್ಯ ಮುನ್ನಾಚರಿಕೆಯಿಂದ ಶರತ್ತುಗಳನ್ನು ಪಾಲಿಸಿದರೆ, ಶಾಪದ ದುಷ್ಪರಿಣಾಮ ಗಳನ್ನು ಅನುಭವಿಸಬೇಕಾಗುವುದಿಲ್ಲ; ಶಾಪವು ಶಾಪವಾಗಿ ಉಳಿಯುವದೇ ಇಲ್ಲ. ಕಟ್ಟಳೆಗಳನ್ನು ಪಾಲಿಸದಿದ್ದರೆ ಮಾತ್ರ ಶಾಪದ ಪರಿಣಾಮ ತಷ್ಟುತ್ತದೆ. ವೆಸ್ಟ್ರೋ ಮಾರ್ಕೋನ ಹೇಳಿಕೆ:

“Conditional curse is an important development of the principle of cursing and blessing and has had considerable influence in the making of morality, especially in the sphere of good faith, honesty and truthfulness... The energy of a conditional curse is the supernatural energy of an ordinary curse or of its embodiment, in a latent state. This is discharged by the act, if or when it takes place, against which the curse is directed.”<sup>೧೧</sup>

ಕಟ್ಟಳೆಯ ಶಾಪಗಳಲ್ಲಿ ಸಾಮಾಜಿಕ ಹಾಗೂ ಸ್ನೇಹಿತೆ ಪ್ರಾಣಿಗಳ ಇರುತ್ತದೆ. ಶಾಪದ ಪರಿಣಾಮಗಳನ್ನು ತೊಡೆದುಹಾಕಲು ಬರುವುದಿಲ್ಲ; ಆದರೆ, ಕಟ್ಟಳೆಯ ಶಾಪಗಳ ಪರಿಣಾಮಗಳನ್ನು ತಪ್ಪಿಸಿಕೊಳ್ಳುವುದು ಶಾಪ ಹೊಂದಿರುವವನ ಕ್ಷೇಯಲ್ಲಿದೆ. ಉಃಶಾಪದಿಂದ ಶಾಪದ ತೀವ್ರತೆ ಕಡೆಮೆಯಾಗಬಹುದು.

ಕಾಲಾವಧಿಯನ್ನು ಮೊಟಕುಗೊಳಿಸಬಹುದು; ಆದರೆ ಅದೆಲ್ಲ ಕಟ್ಟಳೆಯ ಶಾಪವನ್ನು ಕೊಡುವವನನ್ನು ಅವಲಂಬಿಸಿರುತ್ತದೆ. ಉಃಶಾಪವು ಯಾಜಿತವಿರಲಿ, ಅಯಾಚಿತವಿರಲಿ, ಅದಕ್ಕೆ ಶಾಪ ಕೊಡುವಾತನ ಕೃಪೆ ಬೇಕು. ಕಟ್ಟಳೆಯ ಶಾಪಗಳಿರುವಂತೆ ಕಟ್ಟಳೆಯ ವರಗಳ ಸಾಧ್ಯತೆ ಇದೆ; ಆದರೆ, ಅವುಗಳ ಪ್ರಯಾಣ ತೀರ ಕಡಿಮೆ.

ವಾಲ್ಯೇಕ ರಾಮಾಯಣದಲ್ಲಿ ಹತ್ತು ಕಟ್ಟಳೆಯ ಶಾಪಗಳಿವೆ. ಕೈಕೇಯಿಯನ್ನು ಉದ್ದೇಶಿಸಿ ದಶರಥನು, ಅವಳ ಪಕ್ಷಿತ್ವವನ್ನು ತೊರೆದುಹಾಕುವುದಾಗಿ ಕೊಟ್ಟ ಮುನ್ನೂಜನೆಯು ಕಟ್ಟಳೆಯ ಶಾಪದಂತಿದೆ. ಕೈಕೇಯಿ ತನ್ನ ಭೇಲವನ್ನು ಬಿಟ್ಟಿದ್ದರೆ, ಪರಿಣಾಮಗಳಂಟಾಗುತ್ತಿರಲಿಲ್ಲ. ಭರತನು ಯುವರಾಜ್ಯಪದವನ್ನು ಸ್ವೀಕರಿಸಿದರೆ, ತನ್ನ ಮೃತ್ಯುವಿನ ನಂತರ ನಡೆಯಿಸಲಾಗುವ ಶ್ರಾದ್ಧಾದಿ ಹಿಂಡೋದಕಗಳು ತನಗೆ ತಲುಪದಿರಲಿ ಎಂದು ದಶರಥನು ಶಾಪವಿತ್ತನು. ಭರತನು ಯುವರಾಜ್ಯ ಪದವನ್ನು ಸ್ವೀಕರಿಸಲಿಲ್ಲ; ಆದ್ದರಿಂದ ಆತನಿಗೆ ದಶರಥನ ಶಾಪದ ಪರಿಣಾಮ ವಾಗಲಿಲ್ಲ. ಪ್ರಸ್ತುತಿಪರವತ್ತ ಮತ್ತು ನದಿ ಇವರಿಂದ ರಾಮನು ವಿಚಾರಿಸದ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕು! ಎಂಬ ಕಟ್ಟಳೆಯಿಂದ ಶಾಪವನ್ನು ರಾಮನು ನುಡಿದಿದ್ದನು. ಪ್ರಸ್ತುತಿಪರವತ್ತರಾಜನು ಸಂಕೇತಗಳನ್ನು ರಾಮನಿಗೆ ತಿಳಿಸಿದ್ದರಿಂದ ಶಾಪವು ಅರ್ಥಹಿಂಗನೊಂಡಿತು. ಮತಂಗನ ಕಟ್ಟಳೆಗಳನ್ನು ವಾಲಿಯು ಕೊಲಂಕುಷವಾಗಿ ಪಾಲಿಸಿದ್ದರಿಂದ ಶಾಪಕ್ಕೆ ಒಳಪಡಲಿಲ್ಲ. ಸೀತೆಯ ಮನಸ್ಸಿನ ವಿರುದ್ಧ ಅವಳನ್ನು ಸ್ವರ್ತಿಸುವುದನ್ನು ರಾವಣನು ಬುದ್ಧಿಪೂರ್ವಕವಾಗಿ ತ್ಯಜಿಸಿದನು. ಹೀಗೆ ವರ್ತಿಸಿದ್ದರಿಂದ ಬ್ರಹ್ಮದೇವ ಮತ್ತು ನಲಕೂಬರರ ಶಾಪದ ಪರಿಣಾಮ ರಾವಣನಿಗೆ ಆಗಲಿಲ್ಲ; ರಾವಣನ ಶೀರ್ಪ ಸಿದ್ದಿದು ಹೋಳಾಗಲಿಲ್ಲ. ಲಕ್ಷ್ಮಣನು ಆತ್ಮಸಮರ್ಪಣ ಮಾಡಿ ದುರ್ವಾಸನ ಶಾಪವನ್ನು ನಿರರ್ಥಕಗೊಳಿಸಿದನು.

ಯಜ್ಞವನ್ನು ಪ್ರಾರಂಭಿಸಲು ಅನುವಾಗದೇ ಆತನ ಆಜ್ಞೆಯನ್ನು ಪಾಲಿಸದೇ ಹೋದರೆ ವಿಶ್ವಾಮಿತ್ರನು ಶಾಪ ಕೊಡಬಹುದು! ಎಂಬ ಭಯದಿಂದ ಮುಷಿಮುನಿಗಳು ಆತನ ಅಪ್ರಾಪ್ಯಯ ಬಗ್ಗೆ ಎಜ್ಜರಿಕೆ ವಹಿಸಿದರು. ಮಾತೆಯ ಮನಸ್ಸಿನ ವಿರುದ್ಧವಾಗಿ “ರಾಮನು ವನವಾಸಕ್ಕೆ ಹೋದರೆ ಅವನಿಗೆ ನರಕವಾಸ” ಎಂಬ ಶಾಪದಂತಿದ್ದ ಉದ್ದಾರವನ್ನು ಕೌಸಲ್ಯೆಯು ನುಡಿದಿದ್ದಳು. ಇದು ಕಟ್ಟಳೆಯ ಶಾಪವನಿಸುತ್ತದೆ. ರಾಮನು ಈ ಕಟ್ಟಳೆಯಿಂತೆ ವರ್ತಿಸಿಲ್ಲ. ಹೀಗೆ ಕಟ್ಟಳೆಯನ್ನು ಉಲ್ಲಂಘಿಸಿದರೂ ಶಾಪದ ಪರಿಣಾಮ ಕಂಡಬರದ ಇದೊಂದು ಸಂದರ್ಭವಾಗಿದೆ. ರಾಮಾಯಣದಲ್ಲಿಯ ಈ ಸಂದರ್ಭವನ್ನು ಸೂಕ್ತವಾಗಿ

ಪರಿಶೀಲಿಸಬೇಕು. ರಾಮನು ವನವಾಸಕ್ಕೆ ಹೋದದ್ದು ನಿಜವಿರುವುದರಿಂದ ಕೌಸಲ್ಯೆಯ ಕಟ್ಟಳೆಯನ್ನು ಮೀರಿದ್ದ ನಿಜವಿದೆ; ಅಂದಬಳಿಕ ಕೊನೆಯಲ್ಲಿ ರಾಮನು ನರಕ ವಾಸವನ್ನು ಪಡೆದನೋ ಇಲ್ಲವೋ? ಎಂಬುದನ್ನು ತಿಳಿದುಕೊಳ್ಳಬೇಕು. ರಾಮನಿಗೆ ನರಕವಾಸವಾಗದೇ ಆತನಿಗೆ ಸ್ವರ್ಗಲೋಕದಲ್ಲಿ ಭವ್ಯಸಾಗತ ದೂರಕಿದ ಬಗ್ಗೆ ವಾಲ್ಯುಕಿ ರಾಮಾಯಣದಲ್ಲಿ ವಿಚಿತ ಆಧಾರವಿದೆ. ಅವತಾರ ಕಾರ್ಯವು ಮುಗಿಯುವ ಸಮಯ ಸಮೀಕ್ಷಿಸಿದೆ ಎಂದು ಸೂಚಿಸಲು ಪ್ರತ್ಯಕ್ಷ ಕಾಲನು ರಾಮನನ್ನು ಕಾಣಲು ಬಂದನು. ಬ್ರಹ್ಮದೇವನ ಸಂದೇಶವನ್ನು ಏಕಾಂತದಲ್ಲಿ ರಾಮನಿಗೆ ತಿಳಿಸಿದನು; ಅದನ್ನು ಅನುಸರಿಸಿ ಲಕ್ಷಣ ನಂತರ ರಾಮನು ಮಹಾಪ್ರಸಾಧನವನ್ನು ಕೈಕೊಂಡನು. ರಾಮನು ಸರಯೂ ನದಿಯ ನೀರಿನಲ್ಲಿ ಇಳಿಯುತ್ತಿದ್ದಾಗ ಅಂತರಿಕ್ಷದಿಂದ ಬ್ರಹ್ಮನು “ಆಗಚ್ಚ ವಿಷ್ಣೋ ಭದ್ರಂ ತೇ ದಿಷ್ಟ್ಯಾ ಪ್ರಾಪ್ತೇಽಸಿರಾಘವ” ||” “ಎಲ್ಲೆ ವಿಷ್ಣುವೇ ರಾಘವನೇ, ನಿನಗೆ ಶುಭವಾಗಲಿ! ನೀನು ಸ್ವರ್ಗಕ್ಕೆ ಬರಲಿರುವ ಸಂಗತಿ ತುಮಬಾ ಸಂತೋಷವನ್ನುಂಟುಮಾಡಿದೆ” || ಎಂದನು. ಇಷ್ಟೇ ಅಲ್ಲದೆ, ಬ್ರಹ್ಮನು ರಾಮನಿಗೆ ಇಷ್ಟವಾದ ದೇಹವನ್ನು ಧರಿಸಲು ಸಮೃತಿಸಿದನು. ರಾಮನು ವೈಷ್ಣವ ತೇಜದಲ್ಲಿ ಪ್ರವೇಶಿಸಿದ ನಂತರ ದೇವತೆಗಳು ಉದ್ದರಿಸಿದ್ದು ಈ ರೀತಿ—

ಸರ್ವಂ ಪ್ರಷ್ಟಂ ಪ್ರಮುದಿತಂ ಸುಸಂಪೂರ್ಣಾಮನೋರಥಮ್ |

ಸಾಧುಶಾಧಿತ ತ್ಯಾದೇಪ್ಯೇಸ್ತಿದಿವಂ ಗತಕಲ್ಪಷಮ್ ||

“ನಿನ್ನ ಬರುವಿಕೆಯಿಂದ ಸಮಸ್ತ ಸ್ವರ್ಗಲೋಕವು ಹರ್ಷಯುತವೂ ಕೃತಕೃತವೂ ಆಗಿದೆ. ಹೇ ರಾಮನೇ, ನೀನು ಧನ್ಯ!” ದೇವತೆಗಳ ಈ ನುಡಿಯನ್ನು ಒಪ್ಪಿಕೊಂಡರೆ ರಾಮನಿಗೆ ಸ್ವರ್ಗಲಾಭವಾಯಿತೆಂಬುದರಲ್ಲಿ ಸಂದೇಹವಿಲ್ಲ. ಕೌಸಲ್ಯೆಯಾಡಿದ ಶಾಪವಾಣಿ ಮತ್ತು ಶರತ್ತು ಇವುಗಳೊಡನೆ ನಂತರದ ಪರಿಣಾಮವನ್ನು ವೀಕ್ಷಿಸಿದರೆ ಕೌಸಲ್ಯೆಗೆ ಶಾಪ ನುಡಿಯುವ ಅರ್ಹತೆ ಇರಲಿಕ್ಕಿಲ್ಲ; ಪ್ರತನ ಮೇಲಿನ ಮಮತೆಯಿಂದ ಆಡಿದ ಮಾತು ಶಾಪವಲ್ಲ! ಎಂದು ಗಮನಕ್ಕೆ ಬರುತ್ತದೆ. ಅವಳಾಡಿದ ನುಡಿ ಶಾಪದಂತಿದ್ದವು; ಶಾಪದ ಪರಿಣಾಮವನ್ನುಂಟು ಮಾಡುವಂತೆ ಇರಲಿಲ್ಲ.

### ನುಡಿಯದೇ ಇದ್ದ ಶಾಪ

ಶಾಪವನ್ನು ಕೊಟ್ಟರೆ ಕೊಡುವಾತನ ಪುಣ್ಯವು ಕ್ಷೀಣವಾಗುತ್ತದೆ; ತಪದ ಸಾಮಧ್ಯವು ಉಡಗುತ್ತದೆ ಎಂಬ ನಂಬಿಕೆ ಇದೆ. ತಪಿಸಬೇಕೆಂಬ ವಿಚಾರವು ತಲೆದೋರಿದರೂ ನಂತರದ ಪರಿಣಾಮಗಳನ್ನು ಲಾಷ್ಟ್ರಿ ಶಾಪ ಕೊಡುವುದನ್ನು ತಡೆಹಿಡಿಯುತ್ತಾರೆ. ಮನಸ್ಸಿನಲ್ಲಿ ಇದ್ದುದನ್ನು ನುಡಿಯದೇ ಇದ್ದರೆ, ಅದು ಶಾಪವನಿಸದು. ಮನಸ್ಸಿನಲ್ಲಿ ಶಾಪದ ವಿಚಾರಗಳು ಮೂಡಿದರೆ ಹೋಷವಲ್ಲವೆಂದು ಬಗೆಯುತ್ತಾರೆ. ಶಾಪ ಅಥವಾ ವರ ಅಂದರೆ ಅದೊಂದು ವಾಕ್-ಶಕ್ತಿ ಇರುವುದರಿಂದ ಉಚ್ಚಾರಣೆಯಾದರೆ ಮಾತ್ರ ಅದರ ಪ್ರಭಾವ ತೋರಿಬರುತ್ತದೆ. ಮಷಿಮುನಿಗಳು, ರಾಜರು, ಪ್ರತಿಷ್ಠಾರು ಶಾಪವಣಿಯನ್ನು ಯೋಚನೆ ಮಾಡಿ ಆಡುತ್ತಾರೆ. ನಿಯಂತ್ರಣ ತಪ್ಪವಷ್ಟು ಕೋಪ ಬಂದೊಡನೆ ಶಬ್ದಗಳು ತಾವಾಗಿ ಯಾವಾಗ ಹೆಂರಿಇಷ್ಟುವೆ ಎಂಬುದು ಚಿತ್ತಕ್ಕೆ ಹೊಳೆಯುವುದಿಲ್ಲ. ಉಪಾಯವು ನಿಮ್ಮ ಬಳಿ ಉಳಿದಿರುವುದಿಲ್ಲ. ಶಾಪವನ್ನು ಕೊಡುವುದು ಸರಿಯಲ್ಲವಾದ್ದರಿಂದ ಮನಸ್ಸಿನಲ್ಲಿ ಶಾಪದ ವಿಚಾರ ಮೂಡಿದರೂ ಶಾಪಗಳನ್ನು ಬಾಯಿಯಿಂದ ನುಡಿಯುವುದಿಲ್ಲ. ರಾಮಾಯಣದಲ್ಲಿ ನುಡಿಯದೇ ಇದ್ದ ಶಾಪಗಳ ಹತ್ತು ಉದಾರಹಣಣಗಳಿವೆ.

ವಿಶ್ವಾಮಿತನು ಸ್ವಂತ ಸಾಮಧ್ಯದಿಂದ ಮಾರೀಚ ಹಾಗೂ ಸುಭಾಸು ಇವರಿಗೆ ದಂಡಿಸಬಹುದಿತ್ತು; ಶಾಪ ಕೊಡಬಹುದಿತ್ತು. ವಿಶ್ವಾಮಿತನು ಪ್ರತಿಷ್ಠಾನಾಗಿದ್ದರಿಂದ ತನ್ನ ಶಕ್ತಿಬಲಗಳನ್ನು ಬಳಸದೇ ದಶರಥನಿಂದ ರಾಮ ಲ್ಕಷ್ಣರನ್ನು ಸಹಾಯಕ್ಕಾಗಿ ಕರೆತೆಂದನು. ತಪದ ಬಲವು ಕಡಿಮೆಯಾಗಬಾರದೆಂದು ವೇದವತಿಯು ರಾವಣನಿಗೆ ಶಾಪ ಕೊಡದೆ ಬೇರೆ ಪ್ರತಿಜ್ಞೆಯನ್ನು ಮಾಡಿದಳು. ದಂಡಕಾರಣ್ಯದಲ್ಲಿಯ ಮುನಿಗಳು ಮತ್ತು ಸುಶಕಸ್ಯೇಯರು ಉದ್ದೇಶಪೂರ್ವಕವಾಗಿ ಶಾಪವನ್ನು ನುಡಿದಿಲ್ಲ. ಕೆಲವು ನುಡಿಯದೇ ಇದ್ದ ಶಾಪಗಳ ಬಗ್ಗೆ ಶಾಪದ ವಿಚಾರ ಸಹ ಮೂಡಿತ್ತೆಂದು ಖಚಿತವಾಗಿ ಹೇಳಲು ಬರುವಂತಿಲ್ಲ. ಶಾಪ ಬರಬಹುದೆಂಬ ಭೀತಿ ಹೊಂದಿದವರಿಗೆ ಹಾಗೆ ಅನ್ನಿಸಿರಬಹುದು. ಅತಿದಿ ವೇಷದಿಂದ ಬಂದ ರಾವಣನು ಶಾಪ ಕೊಡ ಬಹುದೆಂಬ ಭಯವು ಸೀತೆಗೆನಿಸಿತ್ತು. ತ್ರಿಶಂಕುವಿನ ಯಜ್ಞಕ್ಕಾಗಿ ಆಗಮಿಸಿದ ವಿಶ್ವಾಮಿತನು ಶಾಪ ಕೊಡಬಹುದೆಂಬ ಭಯವು ಮಷಿಮುನಿಗಳಿಗೆ ಉಂಟಾಗಿತ್ತು. ಗುರುವಿಗೆ ಶಾಪ ಕೊಡುವುದು ತರವಲ್ಲವೆಂದು ಸೌದಾಸನು ಶಾಪ ಕೊಡಲು ಪ್ರೇರಿತನಾಗಿ ಎತ್ತಿಕೊಂಡ ಜಲವನ್ನು ತನ್ನ ಪಾದಗಳ ಮೇಲೆ ಚೆಲ್ಲಿಕೊಂಡನು; ಶಾಪವನ್ನು ನುಡಿಯಲಿಲ್ಲ. ದುರ್ವಾಸನ

ಬಿನ್ನಹವನ್ನು ಲಕ್ಷ್ಯಣನು ಮನ್ಮಿಸಿದ ಕಾರಣ ಶಾಪ ಕೊಡುವ ಪ್ರಸಂಗ ಉಂಟಾಗಲಿಲ್ಲ. ತನ್ನ ತಂದೆಯು ದಶರಥ ರಾಜನಿಗೆ ಶಾಪ ಕೊಡಬಹುದೆಂಬ ಭೀತಿಯು ಶ್ರವಣ ಕುಮಾರನಿಗೆ ಉಂಟಾಯಿತು. ತಮಗಿದ್ದ ಒಬ್ಬನೇ ಮಗನ ಸಾಮಿನ ವಾರ್ತೆಯನ್ನು ಕೇಳಿ ಶ್ರವಣಕುಮಾರನ ತಂದೆಯು ಶಾಪ ಕೊಡಬಹುದಿತ್ತು; ಈ ಶಾಪವು ದಶರಥನಿಗೆ ಬರಬಾರದೆಂದು ಇಚ್ಛಿಸಿ ಒಂದು ಉಪಾಯವನ್ನು ಶ್ರವಣನು ಸೂಚಿಸಿದನು.

ಪಿತುಕ್ಕುಮೇವ ಮೇ ಗತ್ತಾ ಶ್ರೀಘ್ರಾಂಜುಚಕ್ಕ ರಾಘವ ॥೪೩॥

ತಂ ಪ್ರಸಾದಯ ಗತ್ತಾಂ ತ್ವಂ ನ ತ್ವಾಂ ಸಂಕುಪಿತಃ ತಪೇತ್ ॥೪೪॥

“ಹೇ ರಘುವಂಶಜನೇ, ಕೂಡಲೇ ನೀನು ನನ್ನ ತಂದೆಯ ಬಳಿ ಹೋಗಿ ಈ ಸುದ್ದಿಯನ್ನು ತಿಳಿಸು! ದುಃಖೋಪಗಳಿಂದ ಶಾಪವನ್ನು ನುಡಿಯದಂತೆ ಆತನನ್ನು ಮನ್ಮಿಸು.”<sup>೧೯</sup>

### ಪ್ರತಿಶಾಪ

ಶಾಪ ಕೊಡಲು ಅನೇಕ ಕಾರಣಗಳಿರಬಹುದು; ಒಂದು ಶಾಪವು ಇನ್ನೊಂದಕ್ಕೆ ಮೂಲ ಕಾರಣವಾಗಬಹುದು. ಶಾಪಕ್ಕೆ ಪ್ರತ್ಯುತ್ತರವಾಗಿ ಕೊಟ್ಟ ಶಾಪವೆಂದರೆ ಪ್ರತಿಶಾಪ! ಈ ರೀತಿ ಪ್ರತಿಶಾಪಗಳನ್ನು ಕೊಡುವ ಸಂದರ್ಭಗಳು ಎರಡಾವರ್ತೆ ರಾಮಾಯಣದಲ್ಲಿ ಬಂದಿವೆ. ಒಂದು ಸಂದರ್ಭದಲ್ಲಿ ಪ್ರತಿಶಾಪವನ್ನು ಕೊಡಲಾಗಿದೆ; ಎರಡನೇ ಪ್ರಸಂಗದಲ್ಲಿ ಅದನ್ನು ತ್ಯಜಿಸಲಾಗಿದೆ. ವಸಿಷ್ಠನು ಕೊಟ್ಟ ಶಾಪದಿಂದ ಈ ಎರಡು ಪ್ರಸಂಗಗಳು ಉಂಟಾಗಿವೆ. ಬ್ರಹ್ಮಾಂಡದಲ್ಲಿ ವಸಿಷ್ಠ ಖುಷಿಗಳಿಗೆ ನಿಮಿರಾಜನು ತನ್ನ ದೀರ್ಘಯಾಗದ ಪೌರೋಹಿತ್ಯವನ್ನು ಮೊದಲು ಕೊಟ್ಟಿದ್ದನು. ವಸಿಷ್ಠರು, ಈ ಮೊದಲೇ ಇಂದ್ರನ ಪೌರೋಹಿತ್ಯವನ್ನು ಸ್ವೀಕರಿಸಿದ್ದುದರಿಂದ ಕೂಡಲೇ ನಿಮಿರಾಜನಿಗೆ ತಮ್ಮ ಒಬ್ಬೆಯನ್ನು ಕೊಡುವಂತಿರಲಿಲ್ಲ. ಅವರು ತುಸು ಸಮಯ ಕಾಯಬೇಕೆಂದು ನಿಮಿರಾಜನಿಗೆ ತಿಳಿಸಿದರು. ಆಗ ನಿಮಿರಾಜನು ಗೌತಮರಿಂದ ತನ್ನ ಯಾಗವನ್ನು ಪೂರ್ಣಿಸಿದನು. ಈ ವೃತ್ತಾಂತವನ್ನು ಅರಿತ ವಸಿಷ್ಠರು ಕೋಪಗೊಂಡರು. ರಾಜನಿಗೆ ಈ ಬಗ್ಗೆ ವಿಚಾರಿಸಬೇಕೆಂದು ವಸಿಷ್ಠರು ಅಲ್ಲಿಗೆ ಬಂದಾಗ ರಾಜನು ನಿದಿಸುತ್ತಿದ್ದುದರಿಂದ

ಭೇಟಿಯಾಗುವಂತಿರಲ್ಲ. ಆಗ ತಲೆಗೇರಿದ ಸಿಟ್ಟಿನಿಂದ ವಸಿಷ್ಠರು, “ನನ್ನನ್ನು ಕಡೆಗಳಿಸಿ ನೀನು ಬೇರೆ ಖುಟ್ಟಿಜನನ್ನು ಕಂಡುಕೊಂಡಿರುವೆಯಾದ್ದರಿಂದ ನಿನ್ನ ಶರೀರವು ಶೈತನ್ಯರಹಿತವಾಗಲಿ!” ಎಂದು ಶಾಪ ಕೊಟ್ಟರು. ನಿದ್ರೆಯಿಂದ ಎಚ್ಚತ್ತ ನಂತರ ನಿಮಿರಾಜನಿಗೆ ವಸಿಷ್ಠರ ಶಾಪವು ತಿಳಿಯಿತು. ನಿಮಿರಾಜನಿಗೂ ತುಂಬಾ ಕೋಪ ಬಂದಿತು; “ನೀವು ಬಂದ ಸಮಾಚಾರ ನನಗೆ ಗೂತ್ತಿರಲ್ಲಿ; ನಾನು ನಿದ್ರಿಸುತ್ತಿದ್ದೆ; ಹೀಗಿದ್ದರೂ ನೀವು ಸಿಡಿಮಿಡಿಗೊಂಡು ಯಾವುದಂದ ದಂತಿರುವ ಶಾಪಾಗ್ನಿಯನ್ನು ನನ್ನ ಮೇಲೆ ಬಿಟ್ಟಿರುವಿರಿ; ಆದ್ದರಿಂದ ಹೇ ಬ್ರಹ್ಮಣಿ! ನಿವ್ಯ ಮನೋಹರ ದೇಹವು ಖಿಚಿತವಾಗಿ ಅಕ್ಷೇತನಗೊಳ್ಳುವುದು” ಎಂದು ಶಪಿಸಿದನು.

ಒಮ್ಮೆ ಬೇಟೆಗೆಂದು ಕಾನನದಲ್ಲಿ ಸಂಚರಿಸುತ್ತಿರುವಾಗ ಸೌದಾಸರಾಜನು ಒಬ್ಬ ರಾಕ್ಷಸನನ್ನು ಕೊಂದನು. ಆ ರಾಕ್ಷಸನ ಮಿತ್ರನು ರಾಜನ ಮೇಲೆ ಸೇಡು ತೀರಿಸುವ ಪಣ ಮಾಡಿದನು. ಅನ್ಯರೂಪಗಳನ್ನು ಧರಿಸಬಲ್ಲ ರಾಕ್ಷಸನಾದ ಆ ಮಿತ್ರನು ವಸಿಷ್ಠರ ವೇಷದಲ್ಲಿ ರಾಜನನ್ನು ಭೇಟಿಯಾಗಿ ಭೋಜನವನ್ನು ಕೇಳಿದನು. ಅದನ್ನುನುಸರಿಸಿ ರಾಜನು ಅಡಿಗೆಗೆ ಅಪ್ಪಣಿ ಮಾಡಿದನು. ಆಗ ಈ ರಾಕ್ಷಸಮಿತನು ಅಡಿಗೆಯವನ ರೂಪ ಧರಿಸಿ ನರಮಾಂಸವನ್ನು ಸಿದ್ಧಗೊಳಿಸಿದನು; ರಾಜನಿಂದ ವಸಿಷ್ಠರಿಗೆ ತಲುಪಿಸಿದನು. ಇದನ್ನು ಅರಿತ ವಸಿಷ್ಠರು ಕೋಪಗೊಂಡು ಆ ರಾಜನಿಗೆ, “ಇದೇ ಬಗೆಯ ಆಹಾರವು ಖಿಂಡಿತವಾಗಿ ನಿನ್ನದಾಗಲಿ!” ಎಂದು ಶಪಿಸಿದರು. ತನ್ನಿಂದ ನಡೆದುಹೋದ ಅಪರಾಧವಾದರೂ ಯಾವುದು ಎಂಬುದನ್ನುರಿಯದ ರಾಜನು ನಿಷ್ಘಾರುಣವಾಗಿ ತನಗೆ ಶಾಪ ಬಂದುದನ್ನು ತಿಳಿದು, ವಸಿಷ್ಠರಿಗೆ ಪ್ರತಿಶಾಪವನ್ನು ಕೊಡಲೋಸುಗ ಆತನು ಕೃಯಲ್ಲಿ ನೀರನ್ನು ಎತ್ತಿಕೊಂಡನು. ಗುರುವನ್ನು ಶಪಿಸುವುದು ಸೂಕ್ತವಲ್ಲ ಎಂದು ರಾಣಿಯು ತಿಳಿಸಿ ಹೇಳಿದ್ದರಿಂದ ರಾಜನು ಪ್ರತಿಶಾಪವನ್ನು ನುಡಿಯಲ್ಲ.೨೨

### ಉಃಶಾಪ

ಶಾಪದ ಪರಿಣಾಮಗಳು ಖಿಚಿತವಿರುತ್ತವೆ. ಅವುಗಳಲ್ಲಿ ಪರಿವರ್ತನೆ ಮಾಡುವಂತಿಲ್ಲ; ಹೀಗಿರುವುದರಿಂದ ಶಪಿಸುವ ಸಾಮಧ್ಯವನ್ನು ಚಿಕ್ಕಪುಟ್ಟ ಕಾರಣಗಳಿಗಾಗಿ ಬಳಸುವುದು ಹೇಯವೆಂದು ಬಗೆಯುತ್ತಾರೆ. ತಡೆಯಲಾಗದ

ಕೋಪ ಬಂದಾಗ ಪರಿಣಾಮಗಳನ್ನು ಲೆಕ್ಕಿಸುದೇ ಕೆಲವೊಮ್ಮೆ ಘೋರ ಶಾಪಗಳು ಕೊಡಲ್ಪಡುತ್ತವೆ. ನಂತರ ಪಶ್ಚಾತ್ತಾಪವೆನಿಸುವುದುಂಟು. ಶಾಪದ ಆಗುಗಳ ತೀವ್ರತೆಯನ್ನು ಕಡಿಮೆ ಮಾಡುವ ಉಪಾಯವೆಂದರೆ ‘ಉಃಶಾಪ’ವಾಗಿದೆ. ಹಲವೊಮ್ಮೆ ಇನ್ನೊಂದು ವರವನ್ನು ಕೊಟ್ಟು ಈ ಉದ್ದೇಶವನ್ನು ಪೂರ್ಯಸುತ್ತಾರೆ. ಉಃಶಾಪದಿಂದ ಶಾಪದ ಪರಿಣಾಮದ ಕಾಲಾವಧಿಯನ್ನು ಕಡಿಮೆ ಮಾಡಿ ಸ್ತಿಮಿತಕ್ಕೆ ತರಬಹುದು. ಮಾಡಿದ ತಪ್ಪಿಗೆ ಶಿಕ್ಕೆ ಇದ್ದರೂ ಆ ತಪ್ಪನ್ನು ತಿದ್ದಿಕೊಳ್ಳಬೇಕು! ಶಾಪಮೊಂದಿದವನಿಗೆ ಒಳಿತಾಗಬೇಕು! ಎಂಬ ಅರಿವು ಉಃಶಾಪದ ಹಿನ್ನೆಲೆಯಲ್ಲಿದೆ. ಶಾಪಕ್ಕೆ ಈಡಾದವನು ತನ್ನ ತಪ್ಪನ್ನು ಅರಿತು ಶಾಪದ ಕಾಲಾವಧಿ, ಪರಿಣಾಮ ಕಡಿಮೆಯಾಗಬೇಕೆಂದು ಪ್ರಾರ್ಥಿಸಿಕೊಂಡರೆ ಉಃಶಾಪಗಳನ್ನು ಯಾಚಿತವೆಂದು ಕೊಡುತ್ತಿದ್ದರು. ಒಮ್ಮೊಮ್ಮೆ ಶಾಪವನ್ನು ನುಡಿದವನಿಗೆ ಪಶ್ಚಾತ್ತಾಪವನಿಸಿ ಇಲ್ಲವೇ ಜೀರೆ ಕಾರಣಗಳಾಗಿ ಉಃಶಾಪವನ್ನು ಹೊಟ್ಟಿನ್ನೇ ಅವು ಯಾಚಿತವನಿಸಿಕೊಳ್ಳಿದ್ದವು. ಈ ಉಃಶಾಪದಲ್ಲಿ ಶಾಪದ ತೀವ್ರತೆಯನ್ನು ಕಡಿಮೆ ಮಾಡಬೇಕೆಂಬ ಮನೋಭಾವವಿರುತ್ತಿತ್ತು. ಕೆಲವೊಮ್ಮೆ ಶಾಪದ ಉತ್ತರಾರ್ಥದಲ್ಲಿಯೇ ಉಃಶಾಪವು ಬೆರೆತುಕೊಂಡಿರುತ್ತಿತ್ತು. ಉಃಶಾಪದ ಕಾರಣವೇನೇ ಇದ್ದರೂ ಅದನ್ನು ಕೊಡುವ ಇಲ್ಲವೇ ಕೊಡದಿರುವ ಇಲ್ಲವೇ ಅದರಲ್ಲಿ ಪರಿವರ್ತನೆ ಮಾಡುವ ಸಾಧ್ಯತೆಯು ಸಂಪೂರ್ಣವಾಗಿ ಶಾಪದಾತನ ಇಚ್ಛೆಯನ್ನು ವಲಂಬಿಸಿರುತ್ತದೆ. ಪ್ರತಿಯೊಂದು ಶಾಪಕ್ಕೆ ಉಃಶಾಪ ವಿರುವುದಿಲ್ಲ. ರಾಮಾಯಣದಲ್ಲಿಯ ಒಟ್ಟು ಅರವತ್ತೊಂದು ಶಾಪಗಳಲ್ಲಿ ಕೇವಲ ಹನ್ನೊಂದಕ್ಕೆ ಉಃಶಾಪಗಳವೇ. ಉಃಶಾಪಗಳಿಗೆ ಸ್ವತಂತ್ರ ಅಸ್ತಿತ್ವವಿರದೇ ಅವು ಶಾಪವನ್ನಾರ್ಥಿಸಿಯೇ ಇರುತ್ತವೆ. ಶಾಪದ ತುಲನೆಯಲ್ಲಿ ಉಃಶಾಪದ ಸ್ಥಾನವು ಕಡಿಮೆ ಮಹತ್ವಪೂರ್ಣವು, ಕಡಿಮೆ ದರ್ಜೆಯದ್ದರೂ ಅದರ ಫಲಿತಾಂಶಗಳು ಉದ್ದೇಶಭರಿತವಿರುತ್ತದೆ.

ಸ್ಥಾಲಶೀರಾ ಖುಷಿಯ ಶಾಪದಿಂದ ವಿಶ್ವಾಸವು ಎಂಬ ಗಂಧರ್ವನು ಕಬಂಧರಾಕ್ಷಸನಾದನು. ಆಗ ಕಬಂಧನು ಕೋರಿದಂತೆ “ನಿರ್ಜನ ಕಾಡಿನಲ್ಲಿ ರಾಮನು ಬಂದು ನಿನ್ನ ಹಸುಗಳನ್ನು ತುಂಡರಿಸಿ ನಿನ್ನನ್ನು ಎಂದು ದಹಿಸಿಬಿಡುವನೋ ಅಂದು ನಿನಗೆ ನಿನ್ನ ಭವ್ಯ ದಿವ್ಯ ಶುಭರೂಪವು ಮರಳಿ ದೊರೆಯುವುದು” ಎಂಬ ಯಾಚಿತ ಉಃಶಾಪ ದೊರಕಿತು. ಇದೇ ಗಂಧರ್ವನಿಗೆ ಇಂದ್ರನಿಂದಲೂ ಶಾಪ ದೊರೆತಿತ್ತು. ಈತನು ಇಂದ್ರನಿಂದಲೂ ಉಃಶಾಪವನ್ನು ಬೇಡಿಕೊಂಡ ಉಃಶಾಪವೆಂದರೆ ಯಾಚಿತವಾಗಿದೆ. ಪುಂಜೆಕಣ್ಣಲೆ ಎಂಬ ಅಪ್ಪರೆಗೆ ಶಾಪ ದೊರೆತಿತ್ತು; ಶಾಪದ ಕಾಲದಲ್ಲಿ ತನ್ನ ಇಚ್ಛೆಯ ಅನುಸಾರ

ಮಾನವರೂಪ ಅಥವಾ ಕೋತಿಯ ರೂಪವನ್ನು ತಾಳಬಹುದೆಂಬ ಸ್ವಾತಂತ್ರ್ಯ ದೊರೆತಿತ್ತು. ಆರು ತಿಂಗಳು ಸತತ ನಿದ್ರೆಮಾಡಿ ಎಚ್ಚರಗೊಂಡ ಒಂದು ದಿನ ಪೂರ್ವ ಮನಸಾರೆ ಸಂಹಾರವನ್ನು ನಡೆಯಿಸುವ ಸ್ವಾತಂತ್ರ್ಯ ಕುಂಭಕರ್ಣನಿಗೆ ದೊರಕಿತ್ತು. ರಾವಣನು ಕುಂಭಕರ್ಣನ ಪರವಾಗಿ ಇದನ್ನು ಬೇಡಿಕೊಂಡಿದ್ದನು. ಪಿತೃಕುಲಕ್ಕೆ ವಿರಾಜಿಸುವಂಥ ಪ್ರತ್ಯನೋಭ್ವನ (ವಿಭೀಷಣನು) ಹುಟ್ಟಬೇಕೆಂಬ ಕೇಕಸಿಯ ಬೇಡಿಕೆಯಂತೆ ಅವಳಿಗೆ ಪ್ರತ್ಯಪ್ರಾಪ್ತಿಯಾಯಿತು. ಗೊತ್ತಿರದೇ ಗೌತಮನಿಗೆ ಅನಿಷ್ಟವಾದ ಭೋಜನವನ್ನು ಕೊಟ್ಟಿದ್ದಕ್ಕಾಗ್ಗೆ “ರಣಹದ್ದು ಆಗು!” ಎಂಬ ಶಾಪವು ಬ್ರಹ್ಮದತ್ತ ರಾಜನಿಗೆ ದೊರೆಯಿತು. ಈ ನಂತರ ‘ರಾಮನ ದರ್ಶನದಿಂದ ಆಗುವ ಬಿಡುಗಡೆ’ ಇವೆಲ್ಲವೂ ಯಾಚಿತ ಉಃಶಾಪಗಳಾಗಿವೆ.

ಅಹಲ್ಯೆಯ ಶಾಪದ ಕಥೆ ರಾಮಾಯಣದಲ್ಲಿ ಎರಡು ಬಾರಿ ಬಂದಿದೆ. ಅವರದರಲ್ಲಿ ಭಿನ್ನತೆಯು ಕಂಡುಬರುತ್ತದೆ.<sup>೧೯</sup> ಬಾಲಕಾಂಡದಲ್ಲಿಯ ಉಃಶಾಪವು ಅಯಾಚಿತವಿದ್ದು. ಉತ್ತರಕಾಂಡದಲ್ಲಿ ಯಾಚಿತವಿದೆ. ಈ ಉಃಶಾಪಗಳು ಸರಿ ಸಮಾನವಾಗಿದ್ದರೂ ಅವುಗಳ ಸ್ವರೂಪದಲ್ಲಿ ವ್ಯತ್ಯಾಸವಿದೆ. ಬಾಲಕಾಂಡದಲ್ಲಿದ್ದ ಕಥೆಯಂತೆ ‘ಗೌತಮನ ವೇಷದಲ್ಲಿ ಆಶ್ರಮಕ್ಕೆ ಬಂದವನು ಇಂದ್ರನೆಂದು ಅಹಲ್ಯೆಗೆ ಮೊದಲೇ ಗೊತ್ತಿತ್ತು; ಅಷ್ಟೇ ಅಲ್ಲದೆ, ದೇವತೆಗಳ ರಾಜನಾದ ಇಂದ್ರನು ತನ್ನಲ್ಲಿ ಮೋಹಿತನಾಗಿದ್ದಾನೆ ಎಂಬ ಸಂಗತಿಯು ಅವಳಿಗೆ ಹೆಮ್ಮೆಯ ವಿಷಯವಾಗಿತ್ತು’ ಎಂದಿದೆ. ನಿಜವಾಗಿ ಅಹಲ್ಯೆಯಿಂದ ಮಹಾ ಅಪರಾಧ ನಡೆದಿತ್ತು. ಅದಕ್ಕೆ ತಕ್ಷ ಶಾಸ್ತ್ರ ಆಗಲೇಬೇಕಿತ್ತು. “ಸಾವಿರಾರು ವರ್ಷಗಳವರೆಗೆ ಯಾರ ಕಣ್ಣಿಗೂ ಬೀಳದೆ ನೀನು ಕೇವಲ ವಾಯುಭಕ್ಷಕೆ ಮಾಡಿ ಬದುಕಿಯಿ!” ಎಂಬ ಶಾಪವನ್ನು ಗೌತಮನು ಅಹಲ್ಯೆಗೆ ಕೊಟ್ಟನು. “ಶ್ರೀರಾಮನ ದರ್ಶನದಿಂದ ಶುದ್ಧಿಜಾಗಿ ಪೂರ್ವರೂಪವನ್ನು ತಾಳುವೆ!” ಎಂಬ ಉಃಶಾಪವನ್ನು ಗೌತಮನು ಇಂಥ ಮಹಾಪರಾಧಕ್ಕೆ ಅಯಾಚಿತವಾಗಿ ಕೊಟ್ಟಿದ್ದು ಸೋಜಿಗದ ಸಂಗತಿಯಾಗಿದೆ. ಉತ್ತರಕಾಂಡದಲ್ಲಿ, ಗೌತಮನ ವೇಷವನ್ನು ಧರಿಸಿ ಆಶ್ರಮಕ್ಕೆ ಬಂದವನು ಇಂದ್ರನೆಂದು ಅಹಲ್ಯೆಗೆ ಗೊತ್ತಿರಲಿಲ್ಲವೆಂದು ಬರೆದಿದ್ದಾರೆ. ನಿಜಿಷ್ಟಿಯು ತಿಳಿಯದ ವಿಷಯವಾಗಿದೆ. ವಾಲ್ಯೇಕಿಯನ್ನು ಆಧರಿಸಿ ಹೇಳುವುದಾದರೆ ಅಹಲ್ಯೆಯು ಉಃಶಾಪವನ್ನು ಗೌತಮನಿಂದ ಬೇಡಿಕೊಂಡಿದ್ದಾಳೆ. ಸ್ವೇಷ್ಟೀಯಿಂದ ಇಂದ್ರನೊಡನೆ ರತ್ನಕ್ಷೇಣೆಯಲ್ಲಿ

ತೊಡಗಿರಲಿಲ್ಲ; ಆದ್ದರಿಂದ ಶಾಪವು ಸೌಮ್ಯವಾಗಬೇಕೆಂದು ಅಹಲ್ಯೆಯು ಪ್ರಾರ್ಥಿಸಿದಳು. ಗೌತಮನು ಈ ರೀತಿ ಯಾಚಿತ ಉಃಶಾಪವನ್ನು ಕೊಟ್ಟಿನು: “ಮಾನವದೇಹಧಾರಿಯಾದ ಮಹಾವಿಷ್ಣುವು ಬ್ರಾಹ್ಮಣರ ನೆರವಿಗೆಂದು ವನಕ್ಕೆ ಆಗಮಿಸಿದಾಗ ನೀನು ಪರಿಶ್ರಣಾಗುವೆ! ನೀನು ಎಸಗಿದ ದುಷ್ಕರ್ಮಗಳನ್ನು ಪರಿಹರಿಸುವ ಸಾಮರ್ಥ್ಯ ಅವನಲ್ಲಿ ಮಾತ್ರ ಇದೆ. ಅವನಿಗೆ ಆತಿಧ್ಯವನ್ನು ಸಲ್ಲಿಸಿ ಉಪಚರಿಸಿದರೆ ನೀನು ನನ್ನ ಬಳಿ ಬಂದು ವಾಸಿಸುವೆ!”

ತಪಸ್ಸಿನಲ್ಲಿ ವಿಷ್ಣುವನ್ನುಂಟುಮಾಡುವ ರಂಭಗೆ “ನೀನು ಸಾವಿರಾರು ವರುಷಗಳವರೆಗೆ ಕಲ್ಪಾಗಿ ಬೀಳು!” ಎಂಬ ಶಾಪವನ್ನು ವಿಶ್ವಾಮಿತನು ಕೊಟ್ಟಿನು. ತೇಜಸ್ಸಿಯಾದ ಬ್ರಾಹ್ಮಣನೊಬ್ಬನಿಂದ ನಿನ್ನ ಉದ್ದಾರವಾಗುವುದು! ಎಂಬ ಭರವಸಯು ಆ ಶಾಪದ ಜೊತೆಗಿತ್ತು. ಯಜ್ಞದಲ್ಲಿ ವಿಷ್ಣುಗಳನ್ನುಂಟುಮಾಡುವ ಹನುಮಂತನಿಗೆ ಖುಷಿಗಳು ಶಾಪ ಕೊಟ್ಟಿದ್ದಾರೆ. ಜೊತೆಗೆ “ಯಾರಾದರೂ ಸ್ವರಣೆ ಮಾಡಿಕೊಟ್ಟರೆ ನಿನ್ನ ಸಾಮರ್ಥ್ಯದ ಅರಿವು ನಿನಗಾಗುವದು” ಎಂಬ ಉಃಶಾಪವನ್ನೂ ಕೊಟ್ಟಿದ್ದಾರೆ. ಬ್ರಾಹ್ಮಣರು ಕೊಟ್ಟ ಶಾಪದ ಫಲವಾಗಿ ಸ್ವಗರಾಜನು ದೀರ್ಘಕಾಲದವರೆಗೆ ‘ಓತೀಕೇತ’ ಪ್ರಾರ್ಥಿಯಾಗಿ ಜೀವಿಸಬೇಕಾಯಿತು. ‘ಪಾಪನಿವಾರಣೆ ಆದಾಗ, ಶಾಪದ ಪರಿಹಾರ ವಾಗುವುದು!’ ಎಂಬ ಆಶ್ವಾಸನೆ ಕೊಡಲಾಗಿತ್ತು. ಈ ಮೊದಲು ಹೇಳಿದ ಉಃಶಾಪಗಳು ಮತ್ತು ಬಾಲಕಾಂದದಲ್ಲಿ ಅಹಲ್ಯೆಗೆ ದೊರೆತ ಉಃಶಾಪ, ಇವು ಶಾಪಗಳ ಉತ್ತರಾರ್ಥ ದಲ್ಲಿಯೇ ಸೇರಿಕೊಂಡಿವೆ. ವಸಿಷ್ಠನಿಗೆ ಅಯೋಗ್ಯ ಭೋಜನವನ್ನು ಕೊಡುವುದರಲ್ಲಿ ಸೌದಾಸರಾಜನ ಯಾವ ತಪ್ಯಿ ಇರಲಿಲ್ಲ. ಈ ಸಂಗತಿಯು ಗೊತ್ತಾಗದೆ; ರಾಜನಿಗೆ ಶಾಪ ಕೊಟ್ಟಿದ್ದ ತಪ್ಯಾಯಿತೆಂದೆನಿಸಿತು. ಶಾಪ ಕೊಟ್ಟಾಗಿದೆ; ಅದನ್ನು ಹಿಂತೆಗೆಯುವುದು ಅಸಾಧ್ಯವೆಂದು ವಸಿಷ್ಠನು ಉಃಶಾಪವನ್ನು ಕೊಡದೆ, ಇನ್ನೊಂದು ವರವನ್ನು ಕೊಟ್ಟಿನು. ಈ ವರದಿಂದ ಶಾಪದ ಪರಿಣಾಮದ ಕಾಲವು ಹನ್ನರದು ವರುಷಕ್ಕೆ ಸ್ತ್ರೀಮಿತಗೊಂಡಿತು. ಪೂರ್ವದ ಸ್ವರಣೆಯಾಗಲಾರದೆಂಬ ಆಶ್ವಾಸನೆಯನ್ನೂ ಕೊಟ್ಟಿನು.

ಈ ಉಃಶಾಪಗಳಲ್ಲಿ ಶ್ರೀರಾಮನ ದರ್ಶನ, ಸ್ವರ್ತ ಇವುಗಳಿಗೆ ಮಹತ್ವವನ್ನು ಕೊಡಲಾಗಿದೆ. ರಾಮಚರಿತ್ರೆಯಲ್ಲಿ ರಾಮನ ಗುಣಗೌರವ ಅಧಿಕವಿರುವುದು ಸಹಜ ಸಂಗತಿ.

### ಶಪಥ (ಆಂತಿಕ), ಪ್ರತಿಜ್ಞೆ

ಶಾಪ ಮತ್ತು ಶಪಥ ಈ ಶಬ್ದಗಳು ‘ಶಪ’ ಎಂಬ ಧಾತುವಿನಿಂದ ಉದ್ಭಾವಿಸಿವೆ. ‘ಶಪಥ’ ಎಂಬುದು ಪ್ರತಿಜ್ಞೆಯ ನಿದೇಶಕ ಶಬ್ದ; ‘ತಾನು ನುಡಿದದ್ದು ಸತ್ಯ’ ಎಂಬುದನ್ನು ಬೇರೆಯವರಿಗೆ ಮನವರಿಕೆ ಮಾಡಿಕೊಡಲು ಉಚ್ಚರಿಸಿದ ಶಬ್ದ ಪ್ರಯೋಗವೇ ‘ಶಪಥ’. ‘ಅದು ಅಸತ್ಯವೆನಿಸಿದರೆ ಅನಿಷ್ಟವಾಗಲಿ!’ ಎಂದು ಪ್ರೇಕ್ಷಪಡಿಸುವ ಶಬ್ದಪ್ರಯೋಗಕ್ಕೆ ಶಪಥ ಎಂದೆನ್ನಬಹುದು.<sup>೧೯</sup> ‘ಶಪಥ’ ಎಂಬುದರ ಈ ವ್ಯಾಖ್ಯೆಯು ಶಪಥಕ್ರಿಯೆಯಲ್ಲಿಯ ಕೆಲವು ಮಹತ್ವದ ಘಟಕಗಳನ್ನು ನಿದೇಶಿಸುತ್ತಿದ್ದರೂ ಅದು ಸಂಪೂರ್ಣವ್ಯಾಖ್ಯೆಯಂತಿಲ್ಲ; ಈ ವ್ಯಾಖ್ಯೆಯನು ಸಾರ ಎಲ್ಲ ಶಪಥಗಳ ಮರ್ಮಗಳನ್ನು ಅಳಿಯವಂತಿಲ್ಲ. ಸೀತೆಯನ್ನು, ವಾಲ್ಯೇಕಿಯ ಆಶ್ರಮದ ಬಳಿಯ ನಿಜನಪ್ರದೇಶದಲ್ಲಿ ಬಿಟ್ಟಬರಬೇಕೆಂದು ಶ್ರೀರಾಮನು ಲಕ್ಷ್ಮಣನಿಗೆ ಆಚ್ಚೆಯಿತ್ತನು. ಲಕ್ಷ್ಮಣನು ಆ ಪ್ರಕಾರ ಸೀತೆಯ ಸಮೇತ ನಿಜನಪನಕ್ಕೆ ಬಂದನು; ರಾಮನ ಅಪ್ರಾಣಿಯನ್ನು ಸೀತೆಗೆ ಹೇಳುವುದು ಆತನಿಂದಾಗಲಿಲ್ಲ. ‘ಲಕ್ಷ್ಮಣನು ಎಂದಿನಂತೆ ಮಾತಾಡುತ್ತಿಲ್ಲ; ಆತನಿಗೆ ಏನಾದರೊಂದು ವ್ಯಧೆಯಾಗುತ್ತಿದೆ’ ಎಂಬ ಸಂದೇಹವು ಸೀತೆಗೆ ಉಂಟಾಯಿತು. ಅವಳು ಲಕ್ಷ್ಮಣನಿಗೆ “ನೀನು ಸ್ವಸ್ಥಚಿತ್ತನಾಗಿ ಕಾಳುವುದಿಲ್ಲ; ರಾಜ ಕುಶಲವಹ್ಯೇ? ‘ಶಾಪಿತೋಽಸಿ ನರೇಂದ್ರೇಣ ಯತ್ವಂ ಸಂತಾಪಮಾಗತಃ?’ ನಿನಗೆ ರಾಜನ ಆಂತರಿಕ ಯತ್ವಂ ಸಂತಾಪಮಾಗತಃ?”<sup>೨೦</sup> ಈ ಆಂತರಿಕ ಯತ್ವಂ ಸತ್ಯತೆಯನ್ನು ಪ್ರದರ್ಶಿಸುವ ಅಥವಾ ಅಸತ್ಯವಿದ್ದರೆ ತನಗೆ ಅಶುಭವಾಗಲಿ! ಎಂಬ ಅಥವಾ ಶಬ್ದಗಳಿಲ್ಲ. ಹೀಗಿದ್ದರೂ ಅದು ಆಂತರಿಕ ಯತ್ವಂ ದೇವತೆಯನ್ನು ಆಹ್ವಾನಿಸಿ ಇಲ್ಲವೇ ಪವಿತ್ರ ಪಸ್ತಿವನ್ನು ಆಹ್ವಾನಿಸಿ ತನ್ನ ಮಾತಿನಲ್ಲಿಯ ಸತ್ಯತೆಯನ್ನು ಮತ್ತು ದೃಢತೆಯನ್ನು ಪರೀಕ್ಷೆಗೆ ಇಡುವುದೆಂದರೆ ‘ಶಪಥ’ವೆಂದು ‘ಇಡ’ ಎಂಬಾತನ ವ್ಯಾಖ್ಯೆಯಾಗಿದೆ. ಪೆಸ್ಪರ್ ಮಾರ್ಕನು ಶಪಥದ ಬಗ್ಗೆ:

“An oath may be regarded as essentially a conditional self-imprecation, a curse by which a person calls down upon himself some evil in the event of what he says not being true.”<sup>೨೧</sup>

೧೯. ಭಾರತೀಯ ಸಂಸ್ಕೃತಿಕೋಶ, ಖಂಡ ೯, ಪು.೨೧೫.

೨೦. ಉತ್ತರಕಾಂಡ, ೪೪/೯.

೨೧. Encyclopaedia of Religion and Ethics.

“ನಾನು ನುಡಿದದ್ದು ಸುಳಾಗಿದ್ದರೆ ನನಗೆ ಈ ಬಗೆಯ ಆವತ್ತಗಳು ಉಂಟಾಗಲಿ!” ಈ ಶರಹದ ಶಾಪವನ್ನು ಸ್ಥಿತಿ ಸ್ವೀಕರಿಸುವುದೆಂದರೆ ‘ಶಪಥ’<sup>೨೭</sup>. ಈ ವ್ಯಾಖ್ಯೆಯಲ್ಲಿ ಯಾವುದೊಂದು ದೇವತೆಗೆ ಅಧವಾ ಪರಿಶ್ರವಸ್ತುವಿಗೆ ಆಹ್ವಾನವಿರದೇ ಸ್ಥಿತಿ ವರ್ತನೆಯ ಬಗೆ ಇದ್ದ ವಿಶ್ವಾಸ, ಸತ್ಯತೆಗಳನ್ನು ಪೊಕ್ಕೆ ತೊಡಗಿಸಿದಂತಿರುತ್ತದೆ. ಸೀತೆಯ ಶುದ್ಧ ಹಾಗೂ ನಿಷ್ಕಳಂಕವಾದ ಚಾರಿತ್ರ್ಯವನ್ನು ಸಾರಿಹೇಳುವಾಗ ವಾಲ್ಮೀಕಿಯು ಈ ರೀತಿ ಎಂದಿದ್ದಾನೆ:<sup>೨೮</sup>

ಬಹುವರ್ವಾಸಹಸ್ರಾರ್ಥಿ ಶಪಥಚಯಾ ಮಯಾ ಕೃತಾ ।

ಸೋಪಾಣ್ಯೋಯಾಂ ಘಲಂ ಶಪ್ಯಾ ದುಷ್ಯೇಯಂ ಯದಿ ಮೈತ್ರಿಲೀ ॥

ಮನಸಾ ಕರ್ಮಣಾ ವಾಚಾ ಭೂತಪೂರ್ವಂ ನ ಕಿಳ್ಳಿಪ್ರಮ್ರೋ ।

ಶಪ್ಯಾಹಂ ಘಲಮಶ್ವಾಮಿ ಅಪಾಪಾ ಮೈತ್ರಿಲೀ ಯದಿ ॥

“ಈ ಮೈತ್ರಿಲಿಯು ದೋಷಯುಕ್ತಳೆಂದು ಕಂಡುಬಂದರೆ ನನ್ನ ಸಹಸ್ರಾರು ವರ್ಷಗಳ ಶಪಸ್ಸಿನ ಘಲವು ನನಗೆ ಸಿಗಿದಿರಲಿ! ಈವರೆಗೆ ನನ್ನಿಂದ ನಡೆಯಿರದೆ ಕಾಯೇನ ವಚಸಾ ಮನಸಾ ಪಾತಕಗಳ ಘಲವು ನನಗೆ ಲಭಿಸಲಿ!” ಇಲ್ಲಿ ವಾಲ್ಮೀಕಿಯು ತನ್ನ ಸ್ವಂತದ ಸದ್ಯತನೆಯ ಬಗೆ ಇದ್ದ ದೃಢವಿಶ್ವಾಸವನ್ನು ಈ ಶಪಥದ ಮೂಲಕ ಪ್ರಕಟಿಸಿದ್ದಾನೆ.

ಕೆಲವು ಶಪಥಗಳಲ್ಲಿ ದೇವತೆಗಳಿಗೆ ಆವಾಹನೆ ಇರುವುದಿಲ್ಲ; ಸ್ವಂತಕ್ಕೆ ಶಾಪ ವಿರುವುದಿಲ್ಲ; ಅಧವಾ ಅಭಿಚಾರಕ್ಕೆ ಸ್ಥಾನವಿರುವುದಿಲ್ಲ. ವೈಯಕ್ತಿಕ ಪ್ರತಿಷ್ಠೆ, ಸ್ವರ್ತಿಕ ಹೊಣೆ, ಭಾವನಾತ್ಮಕ ಸಂಬಂಧಗಳು ಶಪಥಗಳ ಮೂಲಕ ತೋರಿ ಬರುತ್ತವೆ. ಭರತನ ಭೇಟಿಯಾದ ನಂತರ ಬೀಳೊಳ್ಳುವಾಗ ರಾಮನು ಶತ್ರುಘ್ನನಿಗೆ ಹೇಳಿದ್ದು—

ಮಾತರಂ ರಕ್ಷ ಕೈಕೇಯೀಂ ಮಾ ರೋಷಂ ಕುರು ತಾಂ ಪ್ರತಿ ॥೨೭॥

ಮಯಾ ಚ ಸೀತಯಾ ಚೈವ ಶಪ್ತ್ರೋಃಂ ರಘುನಂದನ ॥೨೮॥

“ಮಾತೆಯಾದ ಕೈಕೇಯಿಯನ್ನು ರಕ್ಷಿಸು! ಆಕೆಯಲ್ಲಿ ಕೋಪ ತಾಳ ಬೇಡ!<sup>೨೯</sup> ನಿನಗೆ ನನ್ನ ಮತ್ತು ಸೀತೆಯ ಆಳೆಯಿದೆ.” ಅದೇ ರೀತಿಯಲ್ಲಿ

೨೭. ಭಾರತೀಯ ಸಂಸ್ಕೃತ ಕೋಶ, ಖಂಡ ೯, ಪು.೨೧೫.

೨೮. ಉತ್ತರಕಾಂಡ, ೯೮/೧೦, ೨೧.

೨೯. ಅಯೋಧ್ಯಾ ಕಾಂಡ, ೧೧.

ರಾಮನಲ್ಲಿದ್ದ ಅತಿಭೀತಿಯ ಬಗೆ ಲಕ್ಷ್ಯಾನು ಕೊಸಲ್ಪೇಗೆ ವಿವರಿಸಿ ಈ ಕೆಳಗಿನಂತೆ ಹೇಳುತ್ತಾನೆ:

ಅನುರಕ್ತೋಽಷ್ಟಿ ಭಾವೇನ ಭೂತರಂ ದೇವಿ ತತ್ತ್ವತಃ ।

ಸತ್ಯೇನ ಧನುಷಾ ಚ್ಯಾಪ ದತ್ತೇನೇಷ್ಟೇನ ತೇ ಶಪೇ ॥೧೯॥

“ಹೇ ದೇವಿ! ನಾನು ಮನಃಪೂರ್ವಿಯಾಗಿ ನನ್ನ ಅಣ್ಣನನ್ನು ತ್ವಿತಿಸುತ್ತೇನೆ. ಇದನ್ನು ನಾನು ಸತ್ಯಾ ಧನುಷ್ಟಿ, ದಾನ, ಯಜ್ಞ ಯಾಗಗಳನ್ನು ಆಣೆ ಇಟ್ಟಿ ಹೇಳುತ್ತೇನೆ.”<sup>೨೫</sup> ಈ ಎರಡೂ ಉದಾಹರಣೆಗಳಲ್ಲಿ ಅತ್ಯಂತ ಪ್ರಿಯರಾದ ವ್ಯಕ್ತಿಗಳ ಮತ್ತು ತ್ವಿಯವಸ್ತುಗಳ ಉಲ್ಲೇಕವಿದೆ. ತಾಯಿ-ತಂದೆ, ಗುರುಗಳು, ಪತಿ-ಪತ್ನಿ, ಪುತ್ರ-ಪುತ್ರಿ, ಗಳಿಯ, ದೇವದೇವತೆಗಳು, ಭಕ್ತರು, ಧರ್ಮಗ್ರಂಥಗಳು, ತ್ವಿಯವಾದ ವಸ್ತುಗಳು, ಉಪಜೀವಿಕೆಯ ಸಾಧನಗಳು, ಇವೆಲ್ಲವುಗಳನ್ನು ಉಲ್ಲೇಖಿಸಿರುವ ಶಪಥವು ಹೆಚ್ಚು ಪ್ರೇಭಾವಶಾಲಿ ಎನಿಸುತ್ತದೆ. ವಿಭಿಂಘಣಿಗೆ ಆಶ್ವಾಸನೇಯನ್ನು ಕೊಡುವಾಗ ರಾಮನು ತನ್ನ ಮೂರು ಬಂಧುಗಳ ಆಣೆಯಿಟ್ಟು ಈ ರೀತಿ ಎಂದಿದ್ದಾನೆ:

ಅಹತ್ವಾ ರಾವಣಂ ಸಂಖ್ಯೇ ಸಪ್ತತ್ರಜನಭಾಂಧವಮ್ ।

ಅಯೋಧ್ಯಾಂ ನ ಪ್ರವೇಶಾಮಿ ತ್ವಿಷ್ಟ್ಯೇ ಭೂತಭಿಃ ಶಪೇ ॥೨೦॥

“ಪುತ್ರ, ಬಾಂಧವರ ಸಹಿತ ರಾವಣನನ್ನು ಸಂಗ್ರಾಮದಲ್ಲಿ ವಧಿಸದೇ ನಾನು ಅಯೋಧ್ಯೆಯನ್ನು ಪ್ರವೇಶಿಸುವುದಿಲ್ಲ; ಇದನ್ನು ನಾನು ನನ್ನ ಮೂರು ಬಂಧುಗಳ ಶಪಥವನ್ನಿಟ್ಟು ಹೇಳುತ್ತೇನೆ.”<sup>೨೬</sup> ಸ್ವಂತದ ನುಡಿಯಲ್ಲಿಯ ಸತ್ಯತೆ, ಜಾರಿತ್ಯೇ ಸಾಮರ್ಥ್ಯ ಇತ್ಯಾದಿಗಳನ್ನು ಖಚಿತಪಡಿಸಲು ಸ್ವಂತಕ್ಕೆ ಈ ರೀತಿಯ ಶಪಥಗಳನ್ನು ಮಾಡುತ್ತಾರೆ. ನ್ಯಾಯದಾನದ ಸಮಯದಲ್ಲಿ ಶಪಥಕ್ಕೆ ಇಂದು ಕೂಡ ಮಹತ್ವವಿದೆ. ಧರ್ಮಗ್ರಂಥವನ್ನು ಮುಟ್ಟಿ, “I speak the truth, the only truth, and nothing but the truth” ಎಂದು ಶಪಥಪ್ರಧಾನ, ಶಪಥಸ್ವೀಕಾರಗಳ ವಿಧಿ ನಡೆಯುತ್ತದೆ.

೨೫. ಅಯೋಧ್ಯಾಕಾಂಡ, ೨೧.

೨೬. ಯುದ್ಧಕಾಂಡ, ೧೯.

ಶಪಥ ಮಾಡುವುದು ಮತ್ತು ಶಪಥ ಹಾಕುವುದು ಈ ರೀತಿಯ ಎರಡು ವಿಧಗಳಿವೆ. ಮೇಲಿನ ಉದಾಹರಣೆಯಲ್ಲಿ ಶ್ರಿಯವಾದ ವ್ಯಕ್ತಿ, ವಸ್ತು ಇವುಗಳನ್ನು ಉಲ್ಲೇಖಿಸಿ, ಆಜೆಯಿಟ್ಟು ಶಪಥಗಳನ್ನು ಮಾಡಿದ್ದಾರೆ. ಸ್ವಂತ ಪ್ರಾಣದ, ಇಲ್ಲವೇ ಶ್ರಿಯ ವ್ಯಕ್ತಿಯ ಪ್ರಾಣದ ಶಪಥವನ್ನು ಮಾಡಲಾಗುತ್ತದೆ; ಇಲ್ಲವೇ ಆಜೆ ಹಾಕಲಾಗುತ್ತದೆ. ಶರೀರದ ಅವಯವಗಳನ್ನು ನಿರ್ದೇಶಿಸಿ ಆಜೆಹಾಕುತ್ತಾರೆ. ಇದರಲ್ಲಿ ಪಾದಗಳ ನಿರ್ದೇಶವು ಮಹತ್ವದ್ದೇನಿಸುತ್ತದೆ. ಪಾದದ ಆಜೆಯಿಡುವಾಗ ಹಿರಿಯ-ಕಿರಿಯ ಸಂಬಂಧಕ್ಕೆ ಮಹತ್ವವಿರುತ್ತದೆ. ವಾಸ್ತವದಲ್ಲಿ ಶಪಥವನ್ನು ಯಾರು ಬೇಕಾದರೂ ಮಾಡಬಹುದು; ಯಾರ ಮೇಲಾದರೂ ಆಜೆ ಇಡಬಹುದು. ಕಿರಿಯರು ಪಾದದ ಆಜೆಯನ್ನು ಹಿರಿಯರಿಗೆ ಹಾಕುವಂತಿಲ್ಲ. ಈ ಹಿರಿತನವು ವಯಸ್ಸಿನಿಂದ, ಜ್ಯಾನದಿಂದ ಮತ್ತು ಅಧಿಕಾರದಿಂದ ಇರಬೇಕಾಗುತ್ತದೆ. ಸಿತೆಯನ್ನು ವಾಲ್ಕ್‌ಫ್ರೆಮುನಿಗಳ ಆಕ್ರಮದತ್ತ ಬಿಟ್ಟುಬರಲು ಲಕ್ಷ್ಯಾನಿಗೆ ಆಜ್ಞಾಪ್ರಾಣಿದಾಗ ಆತನಿಂದ ವಿರೋಧ ಪ್ರಕಟವಾಗ ಬಹುದೆಂಬ ಭಿತ್ತಿಯು ರಾಮನಿಗೆ ಇತ್ತು. ರಾಮನು ಲಕ್ಷ್ಯಾನಿಗೆ ಮಾತನಾಡುವ ಅವಕಾಶ ಕೊಡದೇ—

ಶಾಷಿತಾ ಹಿ ಮಯಾ ಯೂಯಂ ಪಾದಾಭ್ಯಾಂ ಜೀವಿತೇನ ಚ |

“ನನ್ನ ಪಾದಗಳ ಮತ್ತು ನನ್ನ ಪ್ರಾಣದ ಆಜೆ ನಿನಗೆ ಇದೆ” ಎಂದಿದ್ದಾನೆ.<sup>೩೨</sup> ಆಕ್ರಮಕ ಖರ-ದೂಷಣರನ್ನು ದಂಡಿಸುವ ಸಾಮಧ್ಯ<sup>೩೩</sup> ಲಕ್ಷ್ಯಾನಲ್ಲಿತ್ತು. ರಾಮನು ಅವರ ಸಂಹಾರವನ್ನು ತಾನೇ ಮಾಡಬೇಕೆಂದಿದ್ದನು. ಈ ಪ್ರಸಂಗದಲ್ಲಿಯೂ ಲಕ್ಷ್ಯಾನಿಗೆ ಮಾತನಾಡುವ ಸಂಧಿಯನ್ನು ಕೊಡದೇ ರಾಮನು—

ಪ್ರತಿಕೊಲಿತುಮಿಚ್ಛಾಮಿ ನ ಹಿ ವಾಕ್ಯಮಿದಂ ತ್ವಯಾ |

ಶಾಷಿತೋ ಮಮ ಪಾದಾಭ್ಯಾಸಂ ಗಮ್ಯತಾಂ ವತ್ಸ ಮಾ ಚಿರಮ್ | ೧೮॥

“ನನ್ನ ಹೇಳಿಕೆಗೆ ವಿರುದ್ಧವಾಗಿ ನೀನು ವರ್ತಿಸಬೇಕೆಂದು ನಾನು ಬಯಸುವುದಿಲ್ಲ. ನಿನಗೆ ನನ್ನ ಪಾದದ ಆಜೆಯಿದೆ!”<sup>೩೪</sup>

ಶಪಥ ಮತ್ತು ಪ್ರತಿಜ್ಞೆ ಇವು ಬೇರೆ ಬೇರೆ ಅಥವಾ ಶಬ್ದಗಳು. ಶಪಥ ಎಂಬ ಶಬ್ದದಲ್ಲಿ, ಪ್ರತಿಜ್ಞೆಯು ಪ್ರಕಟವಾಗಿ ಇಲ್ಲವೇ ಸೂಕ್ತವಾಗಿ ಇದೇ ಇರುತ್ತದೆ;

೩೨. ಉತ್ತರಕಾಂಡ, ೪೫/೨೧

೩೩. ಅರಣ್ಯಕಾಂಡ, ೨೪.

ಆದರೆ, ಪ್ರತಿಜ್ಞೆಯಲ್ಲಿ ಶಪಥವು ಇರಲೇಬೇಕು ಎಂತಿಲ್ಲ. ಶಪಥದಲ್ಲಿ ಶಾಪದ ಫಾಯಿ ಇರುವ ಹಾಗೆ ಪ್ರತಿಜ್ಞೆಯಲ್ಲಿರುವದಿಲ್ಲ. ಶಪಥ ಮತ್ತು ಪ್ರತಿಜ್ಞೆ ಈ ಶಬ್ದಗಳಲ್ಲಿಯು ಅಧರ್ ಭಿನ್ನತೆ, ಅಧರ್ವಾಪಕತೆ ಇವುಗಳನ್ನು ಸರಿಯಾಗಿ ಅರಿತ ವಾಲ್ಯೇಕಿಯು ಈ ಶಬ್ದಗಳನ್ನು ತಪ್ಪಾಗದಂತೆ ಬಳಸಿದ್ದಾನೆ. ರಾಮಾಯಣದಲ್ಲಿ ಅನೇಕ ಪ್ರತಿಜ್ಞೆಗಳ ದಾಖಲೆಯಿದೆ. ವೇದವಶಿಯ ಪ್ರತಿಜ್ಞೆಯು ಎಲ್ಲರಿಗೂ ಗೊತ್ತಿದೆ.

ಯಸ್ಯಾತ್ತು ಘಟಿತಾ ಚಾಹಂ ತ್ಯಯಾ ಪಾಪಾತ್ಯಾನಾ ವನೇ ॥೨೧॥

ತಸ್ಯಾತ್ಪವ ಪಥಾಧರಂ ಹಿ ಸಮುದ್ರತ್ಸೇ ಹೃಹಂ ಪುನಃ ॥೨೨॥

“ದುರಾತ್ಯಾನಾದ ನೀನು ಕಾಡಿನಲ್ಲಿ ನನ್ನ ಅಂಗಸಂಗ ಮಾಡಿರುವುದರಿಂದ ನಿನ್ನನ್ನು ವರ್ಧಿಸಲು ನಾನು ಪ್ರನರ್ಚನ್ನ ತಾಳುವೆ.”<sup>೨೩</sup> ಭರತನು ಭೇಟಿಯ ಸವಂಯದಲ್ಲಿ ರಾಮನಿಗೆ ಅಯೋಧ್ಯೇಗೆ ಮರಳಲು ಪರಿಪರಿಯಾಗಿ ಆಗ್ರಹಪಡಿಸುತ್ತಾನೆ: ರಾಮನು ಅಷ್ಟೇ ನಿಖಿರವಾಗಿ ನಿರಾಕರಿಸುತ್ತಾನೆ. ರಾಮನು ಭರತನಿಗೆ ನುಡಿದದ್ದು:

ಪುರಾ ಭ್ರಾತಃ ಪಿತಾ ನಃ ಸ ಮಾತರಂ ತೇ ಸಮುದ್ಧವನ್ |

ಮಾತಾಮಹೇ ಸಮಾಶ್ರೇಷ್ಮೀದ್ರಾಜ್ಯಶುಲ್ಷಮನುತ್ತಮವ್ | ॥೨೩॥

“ಹಿಂದೆ, ನಮ್ಮ ತಂದೆ ನಿನ್ನ ತಾಯಿಯ ಪಾಣಿಗ್ರಹಣವನ್ನು ಮಾಡಿದಾಗ ನಿನ್ನ ಅಜ್ಞನಿಗೆ ಇವಳಿಲ್ಲಿ ಹುಟ್ಟಿದ ಮಗನಿಗೆ ರಾಜ್ಯವನ್ನು ಕೊಡುತ್ತೇನೆಂದು ಪ್ರತಿಜ್ಞೆ ಮಾಡಿದ್ದಾರೆ.”<sup>೨೪</sup> ರಾಮಲಕ್ಷ್ಮಿಯ ದಂಡಕಾರಣದಲ್ಲಿ ವಾಸವಿದ್ಬಾಗ ಮುನಿವೃತವನ್ನು ಅಂಗೀಕರಿಸಿದ್ದರು. ಅಲ್ಲಿದ್ದ ಶುಷ್ಕಿಗಳು ವಿನಂತಿಸಿದ ಕಾರಣ, ಅವರಿಗೆ ತೊಂದರೆ ಕೊಡುತ್ತಿದ್ದ ರಾಕ್ಷಸರ ಸಂಹಾರವನ್ನು ಮಾಡಲು ರಾಮನು ಸಿದ್ಧಾನಾದನು. “ಯಾವ ಅಪರಾಧವನ್ನೂ ಮಾಡದ ರಾಕ್ಷಸರನ್ನು ಹಿಂಸಿಸುವುದು ಸರಿಯಲ್ಲವಾದ್ದರಿಮದ ದಂಡಿಸಕೂಡದು!” ಎಂದು ಸೀತೆಯು ರಾಮನಿಗೆ ವಿನಂತಿಸಿದಳು. ಆಗ ರಾಮನು ಸೀತೆಗೆ ನುಡಿದದ್ದು:

ಷಷ್ಣಿಣಾಂ ದಂಡಕಾರಕ್ಯೇ ಸಂಶ್ರೂತಂ ಜನಕಾತ್ಜೇ |

ಸಂಶ್ರೂತ್ಯ ಚ ನ ಶಕ್ಯಾಮಿ ಜೀವಮಾನಃ ಪ್ರತಿಶ್ರವಮ್ | ॥೨೪॥

೨೩. ಉತ್ತರಕಾಂಡ, ೧೯.

೨೪. ಅಯೋಧ್ಯಾಕಾಂಡ, ೧೦೨.

ಮುನೀನಾಮಸ್ಯಧಾ ಕತ್ತಂ ಶತ್ಯಮಿಷ್ಟಂ ಹಿ ಮೇ ಸದಾ ।  
 ಅಷ್ಟಹಂ ಜೀವಿತಂ ಜಹ್ಯಾಂ ತಾಂ ವಾ ಶೀತೇ ಸಲಕ್ತಾಮ್ ॥೧೮॥  
 ನ ತು ಪ್ರತಿಜಾಳ ಸಂಭೃತ್ಯ ಬ್ರಾಹ್ಮಣೇಭ್ಯೋ ವಿತೇಷತಃ ॥೧೯॥

“ಶೀತೆಯೇ, (ಖರಣಿಗಳ) ಈ ಭಾಷಣವನ್ನು ಕೇಳಿದ ನಂತರ ದಂಡಕಾರಣದಲ್ಲಿ ಎಲ್ಲ ಬಗೆಯಿಂದಲೂ ಅವರ ರಕ್ಷಣೆಯನ್ನು ಮಾಡುವ ಪ್ರತಿಜ್ಞೆಯನ್ನು ಮಾಡುವ ಪ್ರತಿಜ್ಞೆಯನ್ನು ನಾನು ಮಾಡಿದ್ದೇನೆ. ಒಮ್ಮೆ ಮುನಿಗಳ ಮುಂದೆ ಮಾಡಿದ ಪ್ರತಿಜ್ಞೆಯನ್ನು ನಾನು ನನ್ನ ಪ್ರಾಣವಿರುವ ಕೊನೆಯ ಗಳಿಗೆಯವರೆಗೂ ಕಡೆಗೇಣಿಸಲಾರೆನು. ಸತ್ಯವು ನನಗೆ ಸದಾ ಅತಿಪ್ರಿಯವಾದುದು. ಹೇ ಶೀತೇ! ನಾನು ನನ್ನ ಪ್ರಾಣವನ್ನು ಅಥವಾ ಲಕ್ಷ್ಯಾನಿನ ಸಹಿತವಾಗಿ ನಿನ್ನನ್ನು ತೈಜಿಸಬಹುದು; ಆದರೆ ಮಾಡಿದ ಪ್ರತಿಜ್ಞೆಯನ್ನು ಅದರಲ್ಲಿ ಬ್ರಾಹ್ಮಣಾರ್ಥಿಗಾಗಿ ಮಾಡಿದ ಪ್ರತಿಜ್ಞೆಯನ್ನು ಪರಿವರ್ತಿಸಲಾರೆ!”<sup>೨೦</sup>

ಅಸತ್ಯವಾದ ಶಪಥವನ್ನು ಮಾಡುವುದು ಅನುಚಿತ; ಹೀಗಿದ್ದರೂ ಹಸುವಿನ ಆಹಾರ, ಮದುವೆ, ಬ್ರಾಹ್ಮಣರ ರಕ್ಷಣೆ, ಪ್ರೇಯಸಿಯೋಡನೆಯ ಸರಸಸಲ್ಲಾಪ ಈ ಪ್ರಸಂಗಗಳಲ್ಲಿ ಅಸತ್ಯಶಪಥ ಮಾಡಿದರೂ ಅದು ದೋಷಾಹವಾಗುವುದಿಲ್ಲ. ಅಲ್ಲ ಸ್ವಲ್ಪ ಕಾರಣಗಳಿಗಾಗಿ ಶಪಥ ಮಾಡುವುದು ನಿಷೇಧವೆಂದಿದೆ. ಶಪಥ ಮಾಡುವುದಕ್ಕೆ ಇಲ್ಲವೇ ಶಪಥದಿಂದ ದೂರವಿರಲು ಕೆಲವು ಸಂಕೇತಗಳಿವೆ. ಸಾಮಾನ್ಯವಾಗಿ ಚಾರಿತ್ಯದ ಅಥವಾ ಪಾತಿತ್ಯದ ಮನವರಿಕೆ ಮಾಡಿಕೊಡಲು, ಆಪತ್ತಾಲದಲ್ಲಿ ಅವಮಾನದ ಸೇಜನ್ನು ಶೀರಿಸಲೆಂದು, ಮಿತ್ಯವನ್ನು ಪಡೆಯಲು, ರಹಸ್ಯಗಳನ್ನು ಕಾಯ್ದಿಡಲು, ಶೀಲರಕ್ಷಣೆಗೆಂದು, ಪಟ್ಟಾಭಿಪ್ರೇಕ ಸಮಯದಲ್ಲಿ ಶಪಥಗಳನ್ನು ನುಡಿಯುತ್ತಿದ್ದರು. ರಾಮಾಯಣ- ಮಹಾಭಾರತದಂಥ ಗ್ರಂಥಗಳಲ್ಲಿ ಶಾಪಗಳ ನಿರ್ದೇಶವಿರುವಂತೆ ಶಪಥಗಳ ಉಲ್ಲೇಖವೂ ಇದೆ. ರಾಮಾಯಣದಲ್ಲಿಯ ಗಣ್ಯರೆಲ್ಲರೂ ಕಾರಣಾಂತರಗಳಿಂದ ಶಪಥ ಮಾಡಿದ್ದಾರೆ.

ಶಾಪ ಮತ್ತು ಶಪಥಗಳು ಅಭಿಚಾರಾತ್ಮಕವಿರುವುದರಿಂದ, ಅಪುಗಳಲ್ಲಿ ಯಾತು ಕ್ರಿಯೆಯ ವೈಶಿಷ್ಟ್ಯಗಳು ಕಂಡುಬರುತ್ತವೆ. ಕೆಲವೊಮ್ಮೆ ಈ ಎರಡೂ ಶಬ್ದಗಳನ್ನು ಸಮಾನಾರ್ಥದಲ್ಲಿ ಬಳಸಿರುತ್ತಾರೆ, ಅವು ಸರಿಸಮಾನವಿರದೇ ಅಪುಗಳಲ್ಲಿ ಬಹಳಷ್ಟು ವ್ಯತ್ಯಸಗಳಿವೆ. “ಶಪಥದಲ್ಲಿ ಹೊಣೆ ದ್ಯೌತಕವಾಗಿದ್ದರೆ ಶಾಪದಲ್ಲಿ

ಶ್ರೀ. ಶಪಥದಲ್ಲಿ ಶಾಪವು ಗಭಿರತವಾಗಿದೆ; ಆದರೆ ಶಾಪದಲ್ಲಿ ಶಪಥವಿರುವುದಿಲ್ಲ. ಶಪಥದಲ್ಲಿಯ ಅರ್ಥಗಭಿರತ ದಂಡನೆಯು ಸ್ವಂತದ ಮಟ್ಟಿಗೆ ಬಂಧನಕಾರಕವಿರುತ್ತದೆ. ಶಾಪದಲ್ಲಿ ಶಾಸಿತನಿಗೆ ದಂಡನೆಯನ್ನು ನುಡಿದಿರುತ್ತಾರೆ. ಶಾಪವನ್ನು ಕೊಡುವ ಅರ್ಹತೆಯನ್ನು ಹೊಂದಲು ಘನತಪಸ್ಸನ್ನು ಆಚರಿಸಬೇಕಾಗುತ್ತದೆ; ಶಪಥ ಮಾಡಲು ಇದು ಯಾವುದೂ ಬೇಕಿಲ್ಲ. ಶಾಪ ಕೊಡುವುದರಿಂದ ತಪಸ್ಸಿದ್ದಿಯು ಕಡಿಮೆಯಾಗುತ್ತದೆ; ಶಪಥದ ಸಂದರ್ಭದಲ್ಲಿ ಈ ಸಂಭವವಿಲ್ಲ. ಶಾಪಕ್ಕೆ ಉಳಿಸಿದಾಗಿರಲು ಸಾಧ್ಯ; ಆದರೆ ಶಪಥದ ಹೊಣೆಯಿಂದ ಬಿಡುಗಡೆ ಇಲ್ಲ. ಶಾಪವು ತಿರುಗುಬಾಣವಾಗುವ ಭಯವಿರುತ್ತದೆ; ಶಪಥದಲ್ಲಿ ಆ ಭಯವಿಲ್ಲ. ಶಪಥ-ಆಣಿಗಳು ವರ್ಣಭೇದ ವನ್ನುವಲಂಬಿಸಿ ಭಿನ್ನ ಭಿನ್ನವಾಗಿರಬಹುದು; ಆದರೆ ಶಾಪದಲ್ಲಿ ವರ್ಣಭೇದವಿಲ್ಲ. ಶಪಥವು ಪರಿಣಾಮಕಾರಿಯಾಗಲು ಯಾವುದೊಂದು ಮಾಡ್ಯಾಮವಿದ್ದರೆ, ಅದರ ಪ್ರಭಾವ ಹೆಚ್ಚಾಗುವುದು. ಶಾಪದ ಸಂದರ್ಭದಲ್ಲಿ ತಪೋಬಲವು ಪ್ರಭಾವವನ್ನು ಬೀರುತ್ತದೆ.<sup>೩೨</sup> ಈ ರೀತಿಯಾಗಿ ಶಾಪ-ಶಪಥಗಳ ಭೇದವನ್ನು ಸಂಸ್ಕೃತಿಕೋಶ ಕರ್ತವ್ಯ ವಿವರಿಸಿದ್ದಾರೆ.

### ಸತ್ಯಕೀಯೆ

ಸತ್ಯಕೀಯೆ, ದಿವ್ಯ- ಇವು ಸಹ ಶಪಥದ ಪ್ರಕಾರಗಳು. ಇವುಗಳ ಉದಾಹರಣೆಗಳು ಪ್ರಾಚೀನ ಭಾರತದ ವಾಜ್ಯಾಯಿದಲ್ಲಿ ಸಾಕಷ್ಟು ಕಂಡುಬರುತ್ತವೆ. ಡಾ॥ ರಾ.ಚ. ಡೇರೆ ಇವರು ‘ಸಂತಸಾಹಿತ್ಯ ಮತ್ತು ಸತ್ಯಕೀಯೆ’ ಎಂಬ ಲೇಖಿದಲ್ಲಿ ಸತ್ಯಕೀಯೆ ಮತ್ತು ದಿವ್ಯ ಇವುಗಳನ್ನು ಕುರಿತು ಹಾಲಂಕಷವಾಗಿ, ಉದಾಹರಣೆಗಳನ್ನು ಕೊಟ್ಟಿ ವಿಮರ್ಶಿಸಿ ಬರೆದಿದ್ದಾರೆ. ಸತ್ಯಕೀಯೆ ಮತ್ತು ದಿವ್ಯ ಇವುಗಳನ್ನು ಅವರ ಹೇಳಿಕೆಯನ್ನೇ ಪರಾಮರ್ಶಿಸಿ ಅರಿತುಕೊಳ್ಳುವುದು ಲೇಸು!<sup>೩೩</sup> ‘ಸತ್ಯದ ಉದ್ದಾರವು ಇಷ್ಟವಿದ್ದ ಚಮತ್ವತೀಯನ್ನು ರೂಪಿಸಬಲ್ಲದು!’ ಎಂಬ ಮನೋಭಾವವು ಪ್ರಾಚಿನ ಪರಂಪರೆಯಲ್ಲಿತ್ತು. ತನ್ನ ಅಧಿವಾ ಪರರ ಸಂಕಪ್ಪಗಳನ್ನು ನಿವಾರಿಸಲು ಇಲ್ಲವೇ ಸ್ವಂತದ ನಿರಪರಾಧಿತ್ವವನ್ನು ರುಜುವಾತುಗೊಳಿಸಲು ಜನರು ಸತ್ಯೋಕ್ತೀಯನ್ನು ಅವಲಂಬಿಸುತ್ತಿದ್ದರು. ಸತ್ಯವನ್ನು ನುಡಿದು ಸ್ವಪರೀಕ್ಷೆಗೆ ಅಣಿಯಾಗುವುದೆಂದರೆ ‘ಸತ್ಯಕೀಯೆ’ ಎಂಬ ರೂಪಿ ಇತ್ತು. ಈ ಕ್ರಿಯೆಯಲ್ಲಿ ಜಲಸ್ವರ್ಶ ಇಲ್ಲವೇ ನೀರನ್ನು

೩೨. ಭಾರತೀಯ ಸಂಸ್ಕೃತಿಕೋಶ, ಖಂಡ ೯, ಪು.೨೧೮.

೩೩. ಸಂತಸಾಹಿತ್ಯ ಮತ್ತು ಲೋಕಸಾಹಿತ್ಯ, ಪು. ೧೧೯, ೧೮೨-೧೮೩, ೧೮೫.

ಸಾಕ್ಷಿಯಾಗಿಡುವ ಪದ್ಧತಿ ಇತ್ತೆಂದೆನಿಸುತ್ತದೆ. ಜಲದಿವ್ಯದ ರೂಢಿಯ ಇದರಿಂದಲೇ ಬಂದಿರಬಹುದು. ಜಲದಿವ್ಯದಲ್ಲಿ, ಜಲದ ಸ್ವಾಮಿಯಾದ ವರುಣನನ್ನು ಪ್ರಾರ್ಥಿಸಬೇಕು. ಪ್ರತವನ್ನ ಅಂಗಿರಿಸಿದ ‘ಖತ’ವನ್ನು ನೀರಿನಲ್ಲಿರುವ ವರುಣನು ರಚಿಸುತ್ತಾನೆ. ಸತ್ಯರಕ್ಷಕ, ಜಲನಿವಾಸಿಯಾದ ವರುಣನು ಶಪಥದೇವತೆಯಾಗಿದ್ದಾನೆ. ನೀರಿಗೆ ಸಾಕ್ಷಿ ಇಟ್ಟಿ ಶಪಥ ಮಾಡುವ ರೂಢಿ ಬಹು ಪ್ರಾಚೀನವಾಗಿದೆ. ಯಜ್ಞ ವಿಧಿಯಲ್ಲಿ ಜಲಾಶಯದ ಸಾನ್ವಿಧ್ಯದಲ್ಲಿ ಶಪಥ ಮಾಡುತ್ತಾರೆ. ವರುಣನ ವಾಸವು ನೀರಿನಲ್ಲಿದ್ದು ಅಸತ್ಯನುಡಿಯವವನನ್ನು ಅಧಿವಾ ಸುಳ್ಳಿ ಶಪಥ ಮಾಡುವವನನ್ನು ನೀರಿನಿಂದ ಅಂದರೆ, ಸ್ವಾಫ್ಣನದಿಂದ ಹೊರಗಟ್ಟಿತ್ತಾನೆ. ದಿವ್ಯವನ್ನು ಆಚರಿಸುವ ವ್ಯಕ್ತಿಗೆ ನೀರಿನಲ್ಲಿ ಅಂದರೆ ಸ್ವಾಫ್ಣನದಲ್ಲಿ ವರುಣನು ಇರಸೋಟ್ಟರೆ ಆ ವ್ಯಕ್ತಿಯು ನಿದೋಽಂದಿಯೆಂದು ಸಾರಿದ ಹಾಗೆಂದು ಬಗೆಯುತ್ತಿದ್ದರು. ಸತ್ಯಕ್ರಿಯೆಯು ಅಗ್ನಿದಿವ್ಯಕ್ತಿ ನಿಕಟವಾಗಿದೆ; ಅದರಂತೆ ಜಲದಿವ್ಯಕ್ತಿ ನಿಕಟವಿದೆ. ‘ದಿವ್ಯ’ ಮಾಡುವುದು ಸತ್ಯಕ್ರಿಯೆಯ ವಿಧಿಯಾಗುವುದರಿಂದ ಈ ರೀತಿಯ ಸಂಬಂಧವಿರುವುದು ಸಹಜವಾಗಿದೆ. ಸತ್ಯಕ್ರಿಯೆಯ ಸಂಬಂಧವು ‘ದಿವ್ಯ’ದೊಡನೆ ಹೆಚ್ಚಿನ ಪ್ರಮಾಣದಲ್ಲಿರಬೇಕು. ‘ದಿವ್ಯ’ವೆಂದರೆ ಒಂದು ಬಗೆಯ ದೈವಿ ಪರೀಕ್ಷೆ. ಈ ಪರೀಕ್ಷೆಯಲ್ಲಿ ಉತ್ತೀರ್ಣ ನಾಗುವವನು. ಅಪರಾಧವಿಲ್ಲದ, ದೋಷವಿಲ್ಲದ, ಪಾಪರಹಿತ ವ್ಯಕ್ತಿಯೆಂದೆನಿಸುತ್ತಾನೆ. ಸತ್ಯಕ್ರಿಯೆ ಸಂಬಂಧವು ಸತ್ಯದಲ್ಲಿಯ ಅಸಾಧಾರಣ ಸಾಮರ್ಥ್ಯದ ಬಗ್ಗೆ ಇಡ್ಡ ಶ್ರದ್ಧೆ ಎಂದರೆ, ಸತ್ಯನಿಷ್ಠೆ. ಎಂತಿದ್ದರೂ ವಾಜ್ಯಯದಲ್ಲಿ ಸತ್ಯಕ್ರಿಯೆಯೆಂದರೆ ಒಂದು ಕಲ್ಪನಾಬಂಧ (motif) ಎಂದು ಬಳಸಿದ್ದಾರೆ. ಶಪಥವೆಂದರೆ ಕೇವಲ ಉದ್ದಾರ; ಸತ್ಯಕ್ರಿಯೆಯೆಂದರೆ ಉಚ್ಛಾರಮೊಡನೆ ಕೃತಿಯೂ ಇರುತ್ತದೆ!

ಸತ್ಯಕ್ರಿಯೆಯನ್ನಾಚರಿಸುವ ಪ್ರಸಂಗಗಳು ಸೀತೆಯ ಜೀವನದಲ್ಲಿ ಎರಡು-ಮೂರು ಬಾರಿ ಬಂದಿವೆ. ಲವ-ಹುತರು ಹಾಡಿದ ‘ರಾಮಕಥೆ’ಯನ್ನು ಕೇಳಿ ಆನಂದ ದಿಂದ ಮೈಮರತ ರಾಮನು ವಾಲ್ಯೀಕೆ ಮುನಿಗಳಿಗೆ ದೂತರ ಕೈಯಲ್ಲಿ ಹೇಳಿ ಕಳಿಸಿದನು: “ಸೀತೆಯ ಆಚರಣೆಯು ಸಾಭಾವಿಕವಾಗಿ ಶುದ್ಧವಾಗಿದ್ದರೆ ಇಲ್ಲವೇ ಆಶ್ರಮ ವಾಸದಿಂದ ಅವಳು ಪರಿಶುದ್ಧಿಷಾಗಿದ್ದರೆ ಅವಳು ಇಲ್ಲಿಗೆ ಬಂದು ಶಪಥ ಮಾಡಲಿ!”

ಈ ಪ್ರಭಾತೇ ತು ಶಪಥಂ ಮೃಧಿಲೇ ಜನಕಾತ್ಮಿಂಜಾ ।

ಕರೋತು ಪರಿಷನ್ಯಾಧ್ಯೇ ಶೋಧನಾರ್ಥಂ ಮಮ್ಮೆವ ಚ ॥೩॥

“ನಾಳೆಯ ಉದಯಕಾಲದಲ್ಲಿ ಜನಕನ್ಯೆಯಾದ ಮೈಥಿಲಿಯು ಸಫೆಗೆ ಬಂದು ತನ್ನ ಮತ್ತು ನನ್ನ ಮೇಲಿನ ಅಪವಾದಗಳನ್ನು ಹೋಗಲಾಡಿಸಲು ಶಪಥವನ್ನು ಮಾಡಬೇಕು!”<sup>೩೪</sup> ಹೇಳಿಕಳುಹಿಂದಂತೆ ವಾಲ್ಯೇಕೆಯು ಸೀತೆಯನ್ನು ಕರೆದುಕೊಂಡು ಬಂದನು. ಆಶನು ತನ್ನ ಶಪಥಯೊಯನ್ನೇ ಪರಿಕ್ಷೇ ಒಡ್ಡಿ, ‘ಸೀತೆಯು ಜರಿತ್ತ ಶುದ್ಧಳು’ ಎಂದು ರಾಮನಿಗೆ ಮನವರಿಕೆ ಮಾಡಿಕೊಡಲು ಯಶ್ವಿಸಿದನು. ಸೀತೆಯು ತನ್ನ ಶುದ್ಧತೆಯನ್ನು ದೃಢಗೊಳಿಸಲು ‘ಸತ್ಯಕ್ರಿಯೆ’ಯನ್ನು ಅವಲಂಬಿಸಿದಳು. ಭೂಮಾತೆಯನ್ನುದ್ದೇಶಿಸಿ ನುಡಿದ ಅವಳ ಉದ್ದಾರಗಳು ಈ ರೀತಿ:

ಯಥಾವಂ ರಾಘವಾದಸ್ಯಂ ಮನಸಾಪಿ ನ ಚಿಂತಯೇ ।

ತಥಾ ಮೇ ಮಾಧವೀ ದೇವೀ ವಿವರಂ ದಾತುಮಹತಿ ॥೧೪॥

ಮನಸಾ ಕರ್ಮಣಾ ವಾಚಾ ಯಥಾ ರಾಮಂ ಸಮರ್ಚಯೇ ।

ತಥಾ ಮೇ ಮಾಧವೀ ದೇವೀ ವಿವರಂ ದಾತುಮಹತಿ ॥೧೫॥

ಯಧ್ಯತತ್ತ್ವಮುಕ್ತಂ ಮೇ ವೇದ್ಯ ರಾಮಾಭರಂ ನ ಜ ।

ತಥಾ ಮೇ ಮಾಧವೀ ದೇವೀ ವಿವರಂ ದಾತುಮಹತಿ ॥೧೬॥

“ರಘೂತಮ ರಾಮನ ಹೋರಲು ಯಾವ ಅನ್ಯಪುರುಷನನ್ನೂ ನಾನು ಮನಸ್ಸಿನಲ್ಲಿ ತಂದಿರದಿದ್ದರೆ ವಿಷ್ಪವತ್ತಿಯಾದ ಭೂರೇವಿ ನನ್ನನ್ನು ಹೊಟ್ಟೆಯಲ್ಲಿ ಹಾಕಿಕೊಳ್ಳಲ್ಲಿ! ಕಾಯೇನ ವಚಸಾ ಮನಸಾ ನಾನು ರಾಮನನ್ನೇ ಆರಾಧಿಸಿದ್ದರೆ ಈ ಭೂತಾಯಿಯ ನನ್ನನ್ನು ಉಡಿಯಲ್ಲಿ ಹಾಕಿಕೊಳ್ಳಲ್ಲಿ! ರಾಮನನ್ನು ಬಿಟ್ಟು ಅನ್ಯಪುರುಷನತ್ತ ನನ್ನ ಮನಸ್ಸು ಸುಳಿದಿರದಿದ್ದ ಸಂಗತಿ ನಿಜವಿದ್ದರೆ, ಭೂರೇವಿಯು ನನ್ನ ಒಡಲಿನಲ್ಲಿ ಸಾಫನವೀಯಲ್ಲಿ!<sup>೩೫</sup>

ಇದೇ ತರಹದ ಇನ್ನೊಂದು ಸತ್ಯಕ್ರಿಯೆಯು ಸೀತೆಯಿಂದ ನಡೆದಿದೆ. ಹನುಮಂತನ ಬಾಲಕ್ಕೆ ಲಂಕೆಯಲ್ಲಿ ಬೆಂಕಿ ಹಚ್ಚಿದಾಗ, ಅಗ್ನಿಯಿಂದ ಅವನ ಬಾಲವು ಸುಡಬಾರದೆಂದು; ಸಂರಕ್ಷಿಸಲ್ಪದಬೇಕು!— ಎಂದು ಸೀತೆಯು ಅಗ್ನಿಯನ್ನು ಪ್ರಾರ್ಥಿಸಿದ್ದಾಳೆ—

ಯದ್ವಸ್ತಿ ಪತಿಶುಶ್ರೂಷಾ ಯದ್ವಸ್ತಿ ಚರಿತಂ ತಪಃ ।

ಯದಿ ವಾ ತ್ವೇಕಪತ್ನೀತ್ವಂ ಶೀತೋ ಭವ ಹಸೊಮತಃ ॥೨೨॥

<sup>೩೪.</sup> ಉತ್ತರಕಾಂಡ, ೬೫.

<sup>೩೫.</sup> ಉತ್ತರಕಾಂಡ, ೬೬.

“ನಾನು ಪತಿಯ ಶುಶ್ಲಾಷ್ಟೇಯನ್ನು ಮಾಡಿದ್ದರೆ, ತಪಸ್ಸನ್ನು ಆಚರಿಸಿದ್ದರೆ, ನನ್ನಲ್ಲಿ ಪಾತಿಪ್ರತ್ಯವಿದ್ದರೆ, ಹೇ ಅಗ್ನಿಯೇ! ನೀನು ಹನುಮಂತನ ಪಾಲಿಗೆ ಶೀತಲನಾಗು!”<sup>೫೬</sup>

ಸೀತೆಯು ಕೈಕೊಂಡ ‘ಅಗ್ನಿಪರಿಣೈ’ ಇದು ವಾಲ್ಯೋಚಿಯ ರಾಮಾಯಣಾದಿಯ ತುಲನೆಗೆ ಅಸಾಧ್ಯವಾದ ಒಂದು ಪ್ರಸಂಗವಾಗಿದೆ. ಇದರಲ್ಲಿಯ ಚರ್ಮತಾಜುರದ ಅಂಶವನ್ನು ಬದಿಗಿಟ್ಟರೂ ನನ್ನ ಚಾರಿತ್ರ್ಯದ ಬಗ್ಗೆ ಸೀತೆಗೆ ಅದೆಷ್ಟು ವಿಶ್ವಾಸವಿತ್ತು! ಅದರ ಬಲದಿಂದ ಯಾವುದೇ ಬಗೆಯ ಸಂಕಟದಿಂದ ತಾನು ಪಾರಾಗುವೇ! ಎಂಬ ಮನೋಬಲವು ಅವಳಿದಾಗಿತ್ತು. ಅಗ್ನಿಯನ್ನು ಪ್ರಾಣಿಸಿಕೊಂಡಾಗ ಅವಳಿಂದ ಅಗ್ನಿಯ ಪರೀಕ್ಷೆಯೂ ನಡೆದಂತಿದೆ. ನನ್ನ ಶುದ್ಧತೆಯನ್ನು ಸಿದ್ಧಪಡಿಸುವ ಭಾರವನ್ನು ಅವಳು ಅಗ್ನಿದೇವತೆಯ ಮೇಲೆ ಹಾಕಿದ್ದಾಳೆ.

ಯಥಾ ಮೇ ಯದಯಂ ನಿತ್ಯಂ ನಾಪಸರ್ವತಿ ರಾಘವಾತ್ |

ತಥಾ ಲೋಕಸ್ಯ ಸಾಕ್ಷೀ ಮಾಂ ಸರ್ವತಃ ಪಾತು ಪಾವಕಃ ॥೨೩॥

ಯಥಾ ಮಾಂ ಶುದ್ಧಚಾರಿತ್ರಾಂ ದುಷ್ಪಾಂ ಜಾನಾತಿ ರಾಘವಃ ।

ತಥಾ ಲೋಕಸ್ಯ ಸಾಕ್ಷೀ ಮಾಂ ಸರ್ವತಃ ಪಾತು ಪಾವಕಃ ॥೨೪॥

ಕರ್ಮಣಾ ಮನಸಾ ವಾಚಾ ಯಥಾ ನಾತಿಭರಾಮೃಹವರ್ |

ರಾಘವಂ ಸರ್ವಧರ್ಮಾಜ್ಞಂ ತಥಾ ಮಾಂ ಪಾತು ಪಾವಕಃ ॥೨೫॥

“ನನ್ನ ಮನಸ್ಸು ರಾಮನಿಂದ ಅತಿತ್ರೈ ಕದಲದೇ ಇದ್ದಲ್ಲಿ, ಲೋಕಸಾಕ್ಷಿಯಾದ ಅಗ್ನಿಯು ನನ್ನನ್ನು ಕಾಪಾಡಲಿ! ರಾಮನು ಭಾವಿಸಿಯವಂತೆ ನಾನು ಪತಿತಳಾಗಿರದೇ ಶುದ್ಧ ಚಾರಿತ್ರ್ಯಪುಂಜಾಗಿದ್ದರೆ ಸರ್ವಸಾಕ್ಷಿಯಾದ ಅಗ್ನಿಯು ನನ್ನನ್ನು ರಕ್ಷಿಸಲಿ! ಕಾಯೇನ ವಚಸಾ ಮನಸಾ ನಾನು ಧರ್ಮಾಜ್ಞನಾದ ರಾಘವನನ್ನು ಅತಿಕ್ರಮಿಸಿರಿದಿದ್ದಲ್ಲಿ, ಲೋಕಸಾಕ್ಷಿಯಾದ ಹೇ ಅಗ್ನಿಯೇ! ನೀನು ನನ್ನನ್ನು ಕಾಪಾಡು!”<sup>೫೭</sup>

## ವರಗಳು

ಯಾವ ಮಾತುಗಳಿಂದ ಮನಸ್ಸಿನ ಪ್ರಸನ್ನತೆ, ಸಂತೋಷಗಳು ವ್ಯಕ್ತವಾಗುತ್ತವೆಯೋ ಆ ಉಚ್ಛರಣೆಗೆ ವರ, ಆಶೀರ್ವಾದ, ಸದಿಚ್ಛೆ ಎಂದೆನ್ನುತ್ತಾರೆ. ಈ

<sup>೫೬.</sup> ಸುಂದರಕಾಂಡ, ೫೩.

<sup>೫೭.</sup> ಯುದ್ಧಕಾಂಡ, ೧೧೬.

ಮೂರೂ ಸಂಗತಿಗಳು ಒಂದೇ ಪ್ರಕಾರದವಿರುವುದಿಲ್ಲ. ಪ್ರತಿಯೊಂದರ ಅರ್ಥ ವ್ಯಾಪ್ತಿ, ಸ್ವರೂಪ ಹಾಗೂ ಪರಿಣಾಮಗಳು ಭಿನ್ನಭಿನ್ನವಾಗಿವೆ. ಶಾಪ ಕೊಡುವ ವ್ಯಕ್ತಿಗೆ ಅವಶ್ಯವಿದ್ದ ಹಾಗೆ ವರ ಕೊಡುವ ವ್ಯಕ್ತಿಯು ತಕ್ಕ ಯೋಗ್ಯತೆಯನ್ನು ಹೊಂದಿರಬೇಕು. ದೇವತೆಗಳಲ್ಲಿ ಈ ಅರ್ಹತೆಯು ಜನ್ಮಜಾತವಾಗಿದ್ದರೂ ತಪಸ್ಸಿನಿಂದ ಅದರ ಮಟ್ಟವನ್ನು ಹೇಳಿಸಬಹುದು; ಅಧಿಕಾರಕ್ಕೇತ್ತವನ್ನು ವಿಸ್ತಾರಗೊಳಿಸಬಹುದು. ಈ ಸೃಷ್ಟಿಯನ್ನು ನಿರ್ಮಿಸಿದ ಬ್ರಹ್ಮ ದೇವನು ಹಾಗೂ ಸೃಷ್ಟಿಸಂಹಾರಕನಾದ ಶಂಕರನೂ ತಪಶ್ಚಯಿಸವನ್ನು ಮಾಡಿದ್ದಾರೆ.

‘ವರ’ ಈ ಶಬ್ದವು ‘ವ್ಯೇ’ ಈ ಧಾರುವಿನಿಂದ ಬಂದಿದೆ. ಈ ಶಬ್ದಕ್ಕೆ ಅನೇಕ ಅರ್ಥಗಳಿವೆ: ಕೃಪೆ, ಪ್ರಸಾದ, ಇಷ್ಟಾರ್ಥ, ಅಯ್ಯಿ, ಅನುಗ್ರಹ, ಸದಿಚ್ಛೆ ಮೊದಲಾದವು.

ಪ್ರಿಯರೇ ಇತಿ ವರಃ । ಮನಾಕ್ಷ ಅಭಿಷ್ಯೇ ವರಃ ।

ತಪೋಭಿಃ ಇಷ್ಟಾಂತೇ ಯಸ್ತು ದೇವೇಷ್ಯಃ ಸಃ ವರೋ ಮತಃ ।

ಇಷ್ಟಾರ್ಥಪೂರ್ತಿಗಾಗಿ ಯಾರೋಭ್ಯರನ್ನು ಒಲಿಸಿಕೊಳ್ಳುವುದು ಮತ್ತು ಸಂಕೋಪಗೊಂಡು ಇನ್ನೊಭ್ಯರಿಗೆ ಶುಭ ಕೋರುವುದೆಂದರೆ ‘ವರದಾನ’. ಈ ರೀತಿ ಪ್ರಸನ್ನತೆಯು ತಪಸ್ಸಿನಿಂದ, ಪ್ರಾರ್ಥನೆಯಿಂದ, ಸ್ತುತಿಯಿಂದ, ಪೂಜೆಯಿಂದ, ಯಜ್ಞಕರ್ಮದಿಂದ, ಸದ್ಗುಣಗಳಿಂದ, ಸತ್ಯಾರ್ಥ ಆದ ಅನೇಕ ವಿಧಗಳಿಂದ ಲಭಿಸಬಹುದು. ಈ ಪ್ರಸನ್ನತೆಯಿಂದ ದೂರಕುವ ವರಗಳು ‘ಅಯಾಚಿತ್’ವಿರುತ್ತವೆ. ತಪಸ್ಸು, ಯಜ್ಞಾದಿಗಳಿಂದ ಪ್ರಸನ್ನರಾದವರಿಂದ ಸಿಗುವ ವರಗಳು ಯಾಚಿತವೆನಿಸುತ್ತವೆ. ‘ಅಯಾಚಿತ್’ ವರಗಳು ಯಾಚಿತ ವರಗಳಿಗಿಂತ ಶ್ರೇಷ್ಠವಿರುತ್ತವೆ. ವರವು ಯಾವುದೇ ಬಗೆಯಾದಿದ್ದರೂ ವರಕೊಡುವವನ ಇಷ್ಟೇಯೇ ಪ್ರಧಾನವಾಗಿದ್ದು, ಮಹತ್ವಾಳ್ಯದ್ಮಾ ನಿಷಾಂಯಕವೂ ಇರುತ್ತದೆ. ಕೇವಲ ಬೇಡಿಕೊಳ್ಳುವ ಸ್ವಾತಂತ್ರ್ಯ ಯಾಚಕನಿಗಿರುತ್ತದೆ; ಆದರೆ ಅದೇ ರೀತಿ ವರದಾನ ಮಾಡಬೇಕೆಂಬ ಬಂಧನವು ವರದಾತನ ಮೇಲಿರುವುದಿಲ್ಲ. ಯಾಚಕನ ಬೇಡಿಕೆಯು ಸಂಪೂರ್ಣವಾಗಿ ಅರ್ಥವಾ ಅಲ್ಲಾಂಶವಾಗಿ ಈಡೇರಬಹುದು; ಇಲ್ಲವೇ ಈಡೇರಲಿಕ್ಕಲ್ಲ. ರಾವಣ ಮತ್ತು ಮೇಘನಾದ ಇವರಿಭ್ಯರೂ ಸಂಪೂರ್ಣ ಅಮರತ್ವವನ್ನು ಪ್ರಾರ್ಥಿಸಿದ್ದರು; ಬ್ರಹ್ಮನು ಅವರ ಇಷ್ಟಾರ್ಥವನ್ನು ಸಂಪೂರ್ಣವಾಗಿ ಪೂರ್ಯಸಲಿಲ್ಲ. ಸಂದೇಹವಾಗಿ ಸ್ವರ್ಗವನ್ನು ಸೇರಬೇಕೆಂಬ ಇಷ್ಟೆಯಿಂದ ನಡೆಸಿದ ತಪಶ್ಚಯೀಯನ್ನು ಶಂಖಾಕು ಮಾಡಿದರೂ ಆತನ ಇಷ್ಟಾರ್ಥವು ಪೂರ್ಣವಂತೂ

ಆಗಲೀಲ್ಲ; ಬದಲಾಗಿ ಆತನ ವಥೆಯಾಯಿತು. ವರವಾಗಿ ದೊರೆತ ತ್ರಿಶೂಲವು, ಸದಾವಕಾಶವೂ ತನ್ನ ವಂಶದಲ್ಲಿಯೇ ಇರಬೇಕೆಂದು ‘ಮಧು’ ದೈತ್ಯನು ರುದ್ರನಿಗೆ ಪ್ರಾರ್ಥಿಸಿದ್ದನು. ರುದ್ರನು ‘ಹೀಗೆ ಸಾಧ್ಯವಿಲ್ಲ’ ವೆಂದು ತುಸುಮಟ್ಟಿಗೆ ಆತನ ಬೇಡಿಕೆಯನ್ನು ಮನ್ನಿಸಿದ್ದನು. ‘ಅಯಾಚಿತ್’ ವರಗಳಲ್ಲಿ ಯಾಚಕನಿಗೆ ಇಚ್ಛೆಯನ್ನು ವ್ಯಕ್ತಗೊಳಿಸುವ ಅವಕಾಶವೇ ಇರುವುದಿಲ್ಲ; ವರದಾತನ ಇಚ್ಛೆಯೇ ಪ್ರಮಾಣವಾಗಿರುತ್ತದೆ. ಹೊಟ್ಟಿ ವರವನ್ನು ಸ್ವೀಕರಿಸುವ ಇಲ್ಲವೇ ನಿರಾಕರಿಸುವುದು. ವರ ಪಡೆಯುವವನಿಗೆ ಸೇರಿದ್ದು; ವರವನ್ನು ಒಮ್ಮೊಮ್ಮೆ ಬೇಡವೆನ್ನ ಲಾಗಿದೆ. ವರಗಳನ್ನು ಸ್ವೀಕೃತ ವರಗಳು, ಅಸ್ವೀಕೃತ ವರಗಳೆಂದು ವಿಂಗಡಿಸಬಹುದು. ಅಸ್ವೀಕೃತ ವರಗಳು ಕೇವಲ ಅಯಾಚಿತ ವರಗಳಲ್ಲಿರುವುದು ಸಾಧ್ಯ; ಯಾಚಿತ ವರವೆಂದ ಬಳಿಕ ಅದರ ಸ್ವೀಕಾರ ನಿಶ್ಚಯವಿರುತ್ತದೆ. ಅನಸೂಯೆಯು ಹೊಡಬಯಸಿದ ವರಗಳನ್ನು ಸೀತೆಯು ಸ್ವೀಕರಿಸಲಿಲ್ಲ. ಶರಭಂಗ ಮತ್ತಿಯು ತನ್ನ ತಪೋಬಲದಿಂದ ಸಂಪಾದಿಸಿದ ಬ್ರಹ್ಮಲೋಕ, ಸ್ವರ್ಗಲೋಕಗಳನ್ನು ರಾಮನಿಗೆ ಹೊಡಬಯಸಿದಾಗ ರಾಮನು ‘ನಾನೇ ತಪಶ್ಚಯ್ಯ ಮಾಡಿ ಅವನ್ನೆಲ್ಲ ಗಳಿಸುವೆ’ ಎಂದು ಹೇಳಿ ಏನಯಿದಿಂದ ವರವನ್ನು ಬೇಡವೆಂದನು. ಶಾಪವನ್ನು ಎಂದೂ ನಿರಾಕರಿಸುವಂತಿಲ್ಲ. ಹೀಗಿರುವುದರಿಂದ ಎಲ್ಲ ಶಾಪಗಳೂ ಸ್ವೀಕೃತವಾಗಲೇಬೇಕು. ಶಾಪವನ್ನು ಹೊಡಬೇಕೆಂಬ ವಿಚಾರವು ಮನಸ್ಸಿನಲ್ಲಿ ಬಂದರೂ ಅದನ್ನು ತಡೆಹಿಡಿದ ಉದಾಹರಣೆಗಳಿವೆ. ಈ ರೀತಿ ಹೊಡದೇ ತಡೆಹಿಡಿದ ವರಗಳ ಉದಾಹರಣೆಗಳಿಲ್ಲ. ವರಗಳನ್ನು ಹೊಡುವುದರಿಂದ ತಪೋಬಲವು ಕಿರಿಮೆಯಾಗುತ್ತದೆ; ಪೂಜ್ಯಕ್ಯಾತ್ಯಾಪ ಆಗಂತ್ಯ. ಮನಸ್ಸಿನಲ್ಲಿ ಮೂಡಿಬಂದ ವರದ ವಿಚಾರವನ್ನು ಪ್ರಕಟಿಸಿದಲ್ಲಿ ಯಾವ ಅನಿಷ್ಟ ಪರಿಣಾಮಗಳೂ ಆಗುವುದಿಲ್ಲ. ಹೀಗಿದ್ದರೂ ಒಮ್ಮೊಮ್ಮೆ ವರವನ್ನು ಹೊಟ್ಟಿ ಬಗ್ಗೆ ಇಲ್ಲವೇ ಬೇಡಿದ ಬಗ್ಗೆ ಪಶ್ಚಾತ್ತಾಪವಾಗುವುದುಂಟು. ಮಯಾದಿತ ಸ್ವರೂಪದ ಅಮರತ್ವದ ವರವನ್ನು ರಾಖಣಿಗೆ ಹೊಟ್ಟಿ ಬ್ರಹ್ಮದೇವನು ಸಮಸ್ಯೆಯನ್ನು ಎದುರಿಸಬೇಕಾಯಿತು; ದೀಪ್ರಣಿದ್ಯೇಯ ವರವನ್ನು ಬೇಡಿಕೊಂಡ ಬಗ್ಗೆ ಕುಂಭ ಕಣಣಿಗೆ ನಂತರ ಪಶ್ಚಾತ್ತಾಪವಾಯಿತು.

ವರವನ್ನು ಹೊಡಬೇಕೆಂಬ ಉತ್ತರ ಇಚ್ಛೆಗಿಂತ ಅದರ ಉಚ್ಚಾರಣೆಯಲ್ಲಿಯ ಅಭಿವೃತ್ತಿಯು ತುಂಬಾ ಮಹತ್ವದಿರುತ್ತದೆ. Blessing by words is more powerful than blessing by thought. ಮರಣೋನ್ನಿಖಿನಾದವನ ನುಡಿಗಳು ತುಂಬಾ ಪರಿಣಾಮಕಾರಿಯಾಗಿರುತ್ತವೆಂಬ ನಂಬಿಕೆ ಇದೆ. ಹೊನೆಯ ಗಳಿಗೆಯಲ್ಲಿ

ದಶರಥನು ರಾಮನನ್ನಿದ್ದೇಶಿಸಿ ಆಡಿದ ಮಾತು ವರವಾಗಿರದಿದ್ದರೂ ವರದಂತಿವೆ. ಈ ಪತಿವ್ರತೀಯ ಮಾತಿನ ಘನತೆ ಹೆಚ್ಚಾಗಿರುವುದು ಅವಳ ಪಾತಿವ್ರತ್ಯದ ಕಾರಣದಿಂದ ಎಂದು ಒಗೆಯು ತ್ವರೆ. ವಾಲ್ಯೇಕಿರಾಮಾಯಣದಲ್ಲಿ ಪತಿವ್ರತೀಯರು ಕೊಟ್ಟಿ ಇದು ವರಗಳಿವೆ. ಹೇಮಾ ಎಂಬ ಅಪ್ಸರೆಗೆ ಅದರಂತೆ ಕೃಕೇಯಿಗೆ ವರ ಕೊಡುವ ಅಧಿಕಾರ ಎಲ್ಲಿಂದ ಬಂದಿತು ಎಂಬುದು ಸ್ವಷ್ಟವಾಗುವುದಿಲ್ಲ. ಹೇಮಾ ಎಂಬವರು ಸ್ವಯಂಪ್ರಭೇಗೆ ಹಾಗೂ ಕೃಕೇಯಿಯು ಮಂಧರೆಗೆ ವರಗಳನ್ನು ನೀಡಿದ ಉಲ್ಲೇಖಿವಿದೆ. ಏಕ್ಕು ಮೂರು ವರಗಳಲ್ಲಿ ಪಾರ್ವತಿಯು ಒಂದೂವರೆ ವರವನ್ನು, ಅನಸೂಯೆಯು ಒಂದು ವರವನ್ನು ಕೊಟ್ಟಿದ್ದಾರೆ. ಅವರು ಕೊಟ್ಟಿ ಈ ವರಗಳು ಕೇವಲ ಅವರ ಪಾತಿವ್ರತ್ಯದ ಪ್ರಭಾವದಿಂದಲ್ಲ:

ನಿಯಃಪ್ಯೇವಿಷ್ಯೇರಾಪ್ತಂ ತಪೋ ಹಿ ಮಹದಸ್ಮಿ ಮೇ ॥೧೪॥

ಎಂದು ಅನಸೂಯೆಯು ಸ್ವಷ್ಟಿಕರಿಸಿದ್ದಾರೆ.<sup>೫೯</sup> ಪಾರ್ವತಿಯು ತನ್ನ ತಪೋ ಬಲದಿಂದ ಮತ್ತು ದೇವತೆಯಾಗಿ ಹುಟ್ಟಿದ್ದರಿಂದ ವರಗಳನ್ನು ದಯಪಾಲಿಸಿದ್ದಾರೆ. ಪಾರ್ವತಿಯು ಒಂದು ವರವನ್ನು ರಾಕ್ಷಸಿಯೊಬ್ಬಳಿಗೆ, ಇನ್ನು ಅರ್ಥ ವರವನ್ನು ‘ಇಲ’ ಎಂಬ ರಾಜನಿಗೆ ಕೊಟ್ಟಿದ್ದಾರೆ.<sup>೬೦</sup>

ವರದಾತನ ಸ್ಥಾನವು ವರವನ್ನು ಪಡೆಯುವವನಿಗಂತ ಹಿರಿಮೆಯದು; ಈ ಹಿರಿಮೆಯು ಶ್ರೇಷ್ಠತೆ, ವಯಸ್ಸು, ಜ್ಞಾನ, ಸಾಧನ, ಅಧಿಕಾರಗಳ ನೊಳಗೇಂಡಿರುತ್ತದೆ.

### ವರಗಳ ಕಾರಣಗಳು

ತಪಶ್ಚಯೀಯು ವರಗಳನ್ನು ಪಡೆಯುವ ಮುಖ್ಯಸಾಧನವಾಗಿದೆ. ಇಷ್ಟ ದೇವತೆಯನ್ನು ಒಲಿಸಿಕೊಂಡರೆ ತಮ್ಮ ಇಷ್ಟಾರ್ಥವು ಸಫಲವಾಗುತ್ತದೆ ಎಂಬ ನಂಬಿಕೆಯು ಭಾರತೀಯರದಾಗಿದೆ. ಘಲಪ್ರಾಪ್ತಿಗಾಗಿ ಸಾಕಷ್ಟು ಸಂಕಷ್ಟಗಳನ್ನು, ಶಾರೀರಿಕ ಕ್ಷೇತರಗಳನ್ನು, ಬಹುದೀರ್ಘಕಾಲದವರೆಗೆ ಸಹಿಸಿ ಶಕ್ತಿಯನ್ನು ತಪಸ್ಸಿಗಳು ಹೊಂದಿರುತ್ತಿದ್ದರು. ತಪದ ಸಾಧನೆಯು ಘೋರವಾದದ್ದು, ಕಷ್ಟಕರವಾದದ್ದು

೫೯. ಅಯೋಧ್ಯಾಕಾಂಡ, ೪೪.

೬೦. ಅಯೋಧ್ಯಾಕಾಂಡ, ೧೧೮.

೬೧. ಉತ್ತರಕಾಂಡ, ೪ ಮತ್ತು ೮೨.

ಇರುತ್ತಿತ್ತು. ತಪ್ಪಿನಂತೆಯೇ ಯಜ್ಞಯಾಗ, ಪೂಜೆಪುನಸ್ವಾರ ಇವೆಲ್ಲವುಗಳಿಂದಲೂ ಇಷ್ಟಾರ್ಥದ ಪ್ರಯತ್ನಗಳು ನಡೆಯುತ್ತಿದ್ದವು. ಈ ಬಗೆಯಿಂದ ಪಡೆದ ವರಗಳು ಬಹಳಷ್ಟು ಯಾಚಿತ ವರಗಳಾಗಿರುತ್ತಿದ್ದವು. ರಾಮಾಯಣದಲ್ಲಿಯ ಒಟ್ಟು ಎಂಬತ್ತಾಲ್ಕು ವರಗಳಲ್ಲಿ ಹದಿನ್ಯೇದು ವರಗಳು, ತಪಸ್ಸು-ಯಜ್ಞಯಾಗಗಳಿಂದ ದೊರೆತಿವೆ. ಇವುಗಳನ್ನು ಹೆಚ್ಚಾಗಿ ಪಡೆದವರು ರಾಕ್ಷಸರು. ರಾಷಣ, ಇಂದ್ರಜಿತು, ಕುಂಭಕರ್ಣ, ವಿಭೀಷಣ, ಮಾರೀಚ, ಸುಮಾಲಿ, ಮಾಲ್ಯಾವಾನ್ ಮೊದಲಾದ ರಾಕ್ಷಸರು ಕರ್ತೋರ ತಪಸ್ಸನ್ನು ಆಚರಿಸಿ ವರಗಳನ್ನು ಪಡೆದಿದ್ದಾರೆ. ವಿರಾಧ, ದುಂದುಭಿ ಇವರು ಸಹ ತಪಶ್ಚಯೀರ ಮಾಡಿದ್ದರು. ರಾಕ್ಷಸರು ತಪಮಾಡಿದಂತೆ, ವಸಿಸು ವಿಶ್ವಾಮಿತು, ಪರಭಂಗ ಕರ್ತೃಪಾದಿ ಮುನಿವಯರುಗಳು ತಪವನ್ನಾಚರಿಸಿ ತಮಗೆ ಬೇಕಾದುದನ್ನು ಪಡೆದಿದ್ದಾರೆ. ಹಿತ್ಯಗಳಿಗೆ ಸ್ವರ್ಗಪ್ರಾಪ್ತಿಯಾಗಲೆಂದು ಭಗೀರಥನು ಉಗ್ರತಪವನ್ನಾಚರಿಸಿದನು. ವರ ಪಡೆಯೋಸುಗ ಮಾಂಧಾತನು ತಪವನ್ನು ಕೃಕೊಂಡಿರಬೇಕು. ತಪ ಮಾಡಿದ ನಂತರವೂ ವರಪ್ರಾಪ್ತಿಯಾಗದ ಒಂದೇ ಒಂದು ಉದಾಹರಣೆ ಎಂದರೆ ಶಂಖೂಕನದು. ಯಜ್ಞದಿಂದ ದೇಹಸಹಿತವಾಗಿ ಸ್ವರ್ಗವನ್ನು ಸೇರುವ ತ್ರಿಶಂಕುವಿನ ಆಕಾಂಕ್ಷೆ ವಿಫಲಗೊಂಡಿತು. ಪುತ್ರಕಾಮೇಷ್ಠಿ ಯಜ್ಞದ ಘಲವಾಗಿ ಪಾಯಸವು ದೊರೆಯಿತು; ಅದರಿಂದ ಮಕ್ಕಳು ಜನಿಸಿದರು. ಹೀಗಿದ್ದರೂ ‘ಪಾಯಸಪ್ರಾಪ್ತಿ’ ಎಂದರೆ ವರವಲ್ಲ; ಅದು ಅನುಗ್ರಹವಾಗಿದೆ. ಇದರ ಚರ್ಚೆಯನ್ನು ಸವಿಸ್ತಾರವಾಗಿ ಬೇರೆಡೆಯಲ್ಲಿ ಹೊಡಲಾಗಿದೆ.<sup>೧೦</sup> ಏಳು ಯಜ್ಞಗಳನ್ನು ನೆರವೇರಿಸಿ ಇಂದ್ರಜಿತು ಮಯಾದಿತವಾದ ಅಮರಶ್ವನ್ನು ಪಡೆದುಕೊಂಡನು. ಇದು ಆತನ ಯಾಚಿತ ವರವಾಗಿತ್ತು. ದೇಹವು ಅಚೇತನಗೊಂಡಿದ್ದರೂ ನಿಮಿರಾಜನ ಅಂತರಾತ್ಮಕೆ ವರ ದೊರಕಿದೆ; ಏಕೆಂದರೆ ಆತನು ಪ್ರಾರಂಭಿಸಿದ್ದ ಯಾಗವನ್ನು ಬೇರೆ ಖುಷಿಗಳು ನಿಮಿರಾಜನ ಮರಣಾನಂತರವೂ ಮುಂದುವರಿಸಿದ್ದರು. ಈ ರೀತಿ ದೊರೆತ ಈ ವರವು ‘ಅಯಾಚಿತೆ’ವಿದೆ.

ಸುಕೇತು, ಸಗರ, ದಿತಿ, ಕಾಲಿಂದಿ ಇವರೆಲ್ಲರೂ ಅಪಶ್ಯಪ್ರಾಪ್ತಿಗಾಗಿ ತಪವನ್ನಾಚರಿಸಿದರು. ದಿತಿಗೆ ಯಶ ಲಭಿಸಲಿಲ್ಲ; ಮಿಕ್ಕವರಿಗೆಲ್ಲ ಘಲಪ್ರಾಪ್ತಿಯಾಯಿತು. ದಿತಿಗೆ ದೊರೆತ ವರವು ಕಟ್ಟಳೆಯ ವರವಾಗಿತ್ತು. ಆ ಬಂಧನದ ಪಾಲನೆ ಅವಳಿಂದಾಗಲಿಲ್ಲ. ಈ ಎಲ್ಲ ವರಗಳು ಯಾಚಿತ ವರಗಳಾಗಿವೆ. ಬಯಕೆಯನ್ನು ಪೂರ್ವೇಸಲು

ರಾಮನು ಸೀತೆಗೆ ‘ವರವನ್ನು ಬೇಡಿಕೊ!’ ಎಂದನು. ಸೀತೆಗಿತ್ತು ಈ ವರವು ಅಯಾಚಿತವಾಗಿದೆ. ಸೀತೆಯ ಪಾಲಿಗೆ ಈ ವರವು ಶಾಪದಂತಾಯಿತು. ಮುಂದಾಗಲಿರುವ ಕಾಲದಲ್ಲಿ ಘಲಪ್ರದವಾಗಬೇಕೆಂದು ಕೊಟ್ಟ ವರಗಳು ಅನೇಕವಾಗಿವೆ. ಈ ರೀತಿಯಲ್ಲಿ ಸುಪಾತಿಗೆ ದೊರೆತ ವರವೋಂದನ್ನುಇದು ಮಿಕ್ಕ ಬಹುಶಃ ಎಲ್ಲ ವರಗಳು ಹನುಮಂತನಿಗೆ ದೊರಕಿದೆ. ಮೇಲಿನ ಎಲ್ಲ ವರಗಳ ಉದ್ದೇಶವು ಮುಂದೆ ರಾಮನು ಅಂಗೀಕರಿಸಿದ ಕಾರ್ಯದಲ್ಲಿ ಉಪಯುಕ್ತವಾಗಬೇಕೆಂದಿತ್ತು.<sup>೧೨</sup> ಲಂಕೆಯ ಪ್ರಯಾಣದಲ್ಲಿ ಹನುಮಂತನಿಗೆ ಸಹಾಯವಾಗಲೆಂದು ಮೈನಾಕ ಪರವತಕ್ಕೆ ವರ ದೊರೆತಿತ್ತು; ಆದರೆ ಹನುಮಂತನು ಅದರ ಉಪಯೋಗವನ್ನು ಮಾಡಿಕೊಳ್ಳಲಿಲ್ಲವೆಂಬುದು ಬೇರೆ ಸಂಗತಿಯಾಗಿದೆ. ನಿಷಾದನಿಗೆ ಶಾಪವನ್ನು ಕೊಟ್ಟ ಕಾರಣದಿಂದ ವಾಲ್ಯೇಕಿಗೆ ನಂತರ ಪಶ್ಚಾತ್ಯಾಪವಾಯಿತು. ಆಗ ಬ್ರಹ್ಮದೇವನು ವಾಲ್ಯೇಕಿಯನ್ನು ಸಂತೃಪ್ತಿಸೆಂದು, ವಾಲ್ಯೇಕಿಯಿಂದ ರಾಮಾಯಣವು ಬರೆಯಲ್ಲಿಡಬೇಕೆಂಬ, ಇಬ್ಬಗೆಯ ವಿಚಾರದಿಂದ ಆತನಿಗೆ ವರವನ್ನಿತ್ತನು. ಶಾಪದಿಂದ ಜೀದಾಸ ರಾಜನ ಬಿಡುಗಡೆಯಾಗಬೇಕೆಂದು ವಸಿಷ್ಠನು ಆತನಿಗೆ ವರವನ್ನು ಕೊಟ್ಟನು.

ಸದ್ಗುರುನೇ ಸುವಾರ್ತಾಕಥನ, ಉತ್ಸರ್ಪಿಸೆನುವ ಸೇವೆ, ಸತ್ಯರುಪದರ್ಶನ, ವಿಷ್ಣು ನಿವಾರಕೆ, ಅನುಗ್ರಹ, ಪೂರ್ಣನೆ, ಉತ್ಸರ್ಪಿತೀತಿ, ದುಷ್ಪರ ಸಂಹಾರ, ಸಜ್ಜನರ ರಕ್ಷಣೆ ಇವುಗಳಿಂದ ಸಂತೋಷಗೊಂಡ ದೇವರು ಮುಖಿಗಳಿಗೆ ಅನೇಕ ವರಗಳನ್ನು ಕೊಟ್ಟಿದ್ದಾರೆ. ರಾಮನಿಗೆ, ಆತನ ಸದ್ಗುರುನೇಯ ಕಾರಣದಿಂದಲೇ ವರಗಳು ಪ್ರಾಪ್ತವಾಗಿವೆ. ದುಷ್ಪರನ್ನು ದಂಡಿಸಿ ಮಾನವಕುಲವನ್ನು ಕಾಪಾಡಿದ್ದಕ್ಕಾಗಿ, ರಾಬಣನ ವಧಿಯನಂತರ ರಾಮನನ್ನು ದೇವತೆಗಳು ತುಂಬಾ ಹೋಗಳಿದ್ದಾರೆ. ಲವ-ಹುಶರು ಹಾಡಿದ ರಾಮಾಯಣವನ್ನು ಕೇಳಿ ಸಂತೋಷಗೊಂಡ ಮುನಿಗಳು ಅವರಿಗೆ ವರಗಳನ್ನು ನೀಡಿದ್ದಾರೆ. ಶ್ರೀರಾಮನಂಥ ಸತ್ಯರುಪನ ದರ್ಶನವಾಗಬೇಕೆಂದು, ಶರಭಂಗನು, ಬ್ರಹ್ಮಲೋಕಕ್ಕೆ ಕರೆದೊಯ್ದಲು ಬಂದ ಇಂದನಿಂದ, ತುಸು ಸಮಯ ಕೊಡಬೇಕೆಂದು ಪ್ರಾರ್ಥಿಸಿದನು. ಸೀತೆಯ ಸದಾಚರಣೆಯಿಂದ ಅನಸೂಯೆಯನು ಸಂತುಷ್ಟಾದನು. ರಾಮಸೀತೆಯರಿಗೆ ವರಗಳು ದೊರೆತವು. ರಾಮನಿಗೆ ಯುವರಾಜ್ಯಾಭಿಷೇಕವಾಗಲಿದೆ ಎಂಬ ಸುವಾರ್ತೆಯನ್ನು

೧೨. ಹನುಮಂತನಿಗೆ ದೊರೆತ ವರ-ಶಾಪ ನೋಡಿ.

ಮೊಟ್ಟಮೊದಲಿಗೆ ತಂದ ಮಂಥರೆಗೆ, ಕೈಕೇಯಿಯ ವರವನ್ನು ಕೊಡುತ್ತಬಯಸಿದ್ದಳು. ಮಂಥರೆಯ ಅದನ್ನು ಸ್ವೀಕರಿಸಲಿಲ್ಲವೆಂಬ ಸಂಗತಿ ಬೇರೆಯೇ ಇದೆ. ‘ಸೋಮದಾ’ ಮತ್ತು ‘ತಬರಿ’ ಇವರು ಸಲ್ಲಿಸಿದ್ದ ಉತ್ಪಾದ ಸೇವೆಯ ಫಲವು ಅವರಿಗೆ ಪ್ರಾಪ್ತವಾಯಿತು. ಸೋಮದೆಯ ಯಾರೋಬ್ಬರ ಪತ್ತಿಯಾಗದೇ ವರದಿಮದ ಪುತ್ರನನ್ನು ಪಡೆದಳು. ಶೃಂಬಿಂದು ಕನ್ನೆಗೆ ಪುಲಸ್ತ್ಯನಿಂದ ಶಾಪ ದೊರೆತರೂ ಪರಿಣಾಮದಲ್ಲಿ ಅದು ಅವಳ ಪಾಲಿಗೆ ವರವಾಗಿ ಪರಿಣಮಿಸಿತು. ಅವಳು ಪುಲಸ್ತ್ಯನ ಹೆಂಡತಿಯಾದಳು. ನಿಃಸ್ವಾಧ್ಯಸೇವೆಯು ಸ್ತೀಧಮರ್ವಾಗಿರು ವುದರಿಂದ, ಉತ್ಪಾದ ಸೇವೆಯ ಫಲವು ಅವರಿಗೆ ಹೆಚ್ಚಿಗೆ ಲಭಿಸುವುದು ಸಹಜವಾಗಿದೆ. ಹನುಮಂತನೊಬ್ಬನನ್ನುಳಿದು ಲಕ್ಷ್ಮಣನಷ್ಟು ಉತ್ಪಾದ ಸೇವೆಯನ್ನು ಬೇರೆ ಯಾರೂ ಮಾಡಿದ ಉಲ್ಲೇಖ ರಾಮಾಯಣದಲ್ಲಿಲ್ಲ. ಹೀಗಿದ್ದರೂ ಲಕ್ಷ್ಮಣನಿಗೆ ಒಂದು ವರ ಕೂಡ ಲಭಿಸಿಲ್ಲವೆಂಬುದು ವಿಸ್ತೃಯಕಾರಕವಾಗಿದೆ.

ವಾಲ್ಯಿಕಿ ರಾಮಾಯಣದಲ್ಲಿ ಅದೆಮ್ಮೋ ವರಗಳ ಹಿನ್ನೆಲೆಯು ಸ್ವಷ್ಟವಾಗಲಿಲ್ಲ.

### ವರಗಳ ಪರಿಣಾಮಗಳು

ಮೃತ್ಯುಲೋಕದಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೆ ಅಸಾಧ್ಯವಿರುವ ಸಂಗತಿ ಎಂದರೆ ಅಮರತ್ವ ಇದನ್ನು ಪಡೆಯಲು ಎಷ್ಟು ಬೇಕಾದರೂ ಶಾರೀರಿಕ, ಮಾನಸಿಕ ಕ್ಷೇತರಗಳನ್ನು ಸಹಿಸುವ ಇಚ್ಛೆ ಆತನದಾಗಿರುತ್ತದೆ. ಈ ಮಣಿನ್ನೆ ಬಾಳು ಕ್ಷೇತ್ರಿಕವಿದೆ, ನೀರಿನ ಮೇಲಿನ ಗುಳ್ಳೆಯಂತಿದೆ ಎಂಬ ಅರಿವಿದ್ದರೂ ಆದಷ್ಟು ಹೆಚ್ಚು ಕಾಲ ಜೀವಿಸಬೇಕೆಂಬ ಹಂಬಲ, ಪ್ರಯತ್ನ ಎಡೆಬಿಡದೇ ನಡೆದಿರುತ್ತದೆ. ಈ ಮೃತ್ಯುಲೋಕದಲ್ಲಿ ಸುಖವಾಗಿ ಬಾಳಬೇಕೆಂದು ಸತತ ಯತ್ನ ನಡೆದೇ ಇರುತ್ತದೆ. ಮುಷ್ಟಿ ಮೃತ್ಯುವಿನ ಪೂರ್ವ ಸೂಚನೆ ಎಂಬುದನ್ನು ಶಂಕ್ರಾಚಾರ್ಯರ ಶಾಪದಿಂದ ಅರಿತ ‘ಯಯಾತಿ’ಯು ತನ್ನ ಮಗನಿಂದ ತಾರುಣ್ಯವನ್ನು ಬೇಡಿಕೊಂಡು ತನ್ನ ಕಾಮಲಾಲಸೆಯನ್ನು ಪೂರ್ಣಸಿಕೊಂಡನು. ಬಧುಕಿರಬೇಕೆಂಬ ಆಸೆಯು ಅತಿ ತೀವ್ರವಾಗಿರುವದರಿಂದ ಅಮರತ್ವವನ್ನು ಪಡೆಯಲು ತಪಸ್ಸನ್ನು ಆಶ್ರಯಿಸುತ್ತಾರೆ. ಈ ರೀತಿ ತಪಸ್ಸನ್ನು ಆಚರಿಸಿ ರಾಘಣ, ಮೇಘನಾದ ಇವರು ಅಮರರಾಗಲು ಯತ್ನಿಸಿದರು. ಯಜ್ಞಯಾಗಾದಿಗಳನ್ನು ಆಚರಿಸಿದರು; ತಪಸ್ಸನ್ನು ಕೈಕೊಂಡರು. ವರಗಳನ್ನು ಪಡೆದು ಎಣೆಯಿಲ್ಲದ ತಮ್ಮ ಸಾಮರ್ಥ್ಯದಿಂದ ತಮ್ಮ ಜೀವನವನ್ನು ಇಷ್ಟಬಂದಂತೆ ಬಾಳಬೇಕೆಂದು ಈ ಎಲ್ಲ ಪ್ರಯತ್ನಗಳಿಂದವು. ಬೇರೆ ರಾಕ್ಷಸರು ಇದೇ ಉದ್ದೇಶವನ್ನಿಟ್ಟುಕೊಂಡು, ಯತ್ನಿಸಿ ಯಶ ಪಡೆದಿದ್ದರು.

ರಾಮಾಯಣದಲ್ಲಿಯ ಒಟ್ಟು ವರಗಳ ಸಂಖ್ಯೆಯಲ್ಲಿ ಒಂದುನಾಲ್ಕುಂಶ ವರಗಳನ್ನು ರಾಕ್ಷಸರು ಪಡೆದಿದ್ದಾರೆ. ಅಮರರಾಗುವ ಇಚ್ಛೆಯಂತೆ ಅತಿದೀರ್ಘ ಆಯುಸ್ಸನ್ನು ಹೊಂದಬೇಕೆಂಬ ಆಸೆಯು ಇರುತ್ತಿತ್ತು; ಅದಕ್ಕಾಗಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿದ್ದವು. ಇವುಗಳ ಲಾಭವು ಸ್ವಂತಕ್ಷಾಗಬೇಕೆಂಬ ಸ್ವಾಧ್ಯಭಾವನೆಯು ಗೋಚರವಾಗುತ್ತದೆ. ಶ್ರೀರಾಮನು ಮಾತ್ರ ಇವುಗಳಿಗೆಲ್ಲ ಅಪವಾದವಾಗಿದ್ದಾನೆ. ಆತನು ಯಾರಿಂದಲೂ ವರಗಳನ್ನು ಬೇಡಲಿಲ್ಲ; ಹೊಡಮಾಡಿದ ವರಗಳನ್ನು ಸ್ವೀಕರಿಸಲಿಲ್ಲ; ಅಯಾಚಿತವಾಗಿ ಬಂದ ವರಗಳನ್ನು ಬೇರೆಯವರ ಒಳಿಗಾಗಿ ಸ್ವೀಕರಿಸಿದನು. ಬ್ರಹ್ಮಣನ ಮೃತ ಹೊಂದಿದ ಪ್ರತ್ಯನು ಜೀವಿತವಾಗಬೇಕೆಂದು, ಯುದ್ಧದಲ್ಲಿ ಮಡಿದ ವಾನರರೀರು ಪುನಃ ಸಚೇವರಾಗಬೇಕೆಂದು, ಅಯೋಧ್ಯೆ ಮಾರ್ಗದ ಮರಗಿಡಗಳು ಸದಾಕಾಲವೂ ಫಲ-ಪ್ರಪಂಚಿಂದ ರಾರಾಜಿಸುತ್ತಿರ ಬೇಕೆಂದು, ಅವುಗಳ ಲಾಭವು ಜನರಿಗಬೇಕೆಂದು; ನದಿಗಳು ತುಂಬಿ ಹರಿಯುತ್ತಿರಬೇಕು!- ಎಂಬ ವರಗಳನ್ನು ರಾಮನು ಸ್ವೀಕರಿಸಿದನು. “ಸದಾ ಕಾಲವೂ ನನ್ನ ಬುದ್ಧಿಯು ಧರ್ಮಪರವಶವಾಗಿರಲಿ!” ಎಂದು ವಿಭಿಂಫಣನು ಇಚ್ಛಿಸಿದ ವರವು ಎದ್ದುಕಾಣಲುತ್ತದೆ. ಬ್ರಹ್ಮದೇವ, ಅನ್ಯದೇವತೆಯರು ಹಾಗೂ ತೋಕಪಾಲ ಇವರ ವರಗಳಿಂದ ಹನುಮಂತನ ಸಾಮಧ್ಯವು ತುಂಬಾ ವರ್ಧಿಸಿತು. ಮೈಂದ ಮತ್ತು ದ್ವಿವಿದರೆಂಬ ವಾನರರಿಗೆ ಮಿತಿಯಳ್ಳಿ, ವರಗಳು ಬ್ರಹ್ಮದೇವನಿಂದ ದೊರೆತಿದ್ದರೂ ಅವರ ತೊಂದರೆಗಳ ನಿವಾರಣೆಯಾಯಿತು. ಇಂದ್ರನ ವರದಿಂದ ನವಿಲಿಗೆ ಗರಿಗಳ ತುಂಬ ಕೆಲ್ಲಾಗಳು ಮೂಡಿದವು; ಸರ್ವಗಳಿಂದ ನವಿಲಿಗೆ ಅಭಯಪೂರ್ಣಾಯಿತು.

ರಾಮಾಯಣದಲ್ಲಿ ಹತ್ತು ವರಗಳಿಂದ ಸಂತಾನಪ್ರಾಪ್ತಿಯಾಗಿದೆ. ಜಯಾ, ಸುಪ್ರಭಾ, ಕೇಶಿನಿ, ಸುಮತಿ ಮತ್ತು ಕಾಲಿಂದಿ ಇವರಿಗೆ ವರಗಳಿಂದ ಮಕ್ಕಳು ಹುಟ್ಟಿದ್ದಾರೆ. ಕೆಲವರಿಗೆ ಬಂದು ಮಗುವಿನಿಂದ ಅರವತ್ತು ಸಹಸ್ರ ಮಕ್ಕಳು ಆದ ಉಲ್ಲೇಖವೂ ಇದೆ. ವಿವಾಹವಾಗದೇ ಸೋಮದೆಗೆ ಮಗು ವಾಯಿತು. ಗಂಡು ಮಗು ಬಯಸಿದ ಸಂಕೇತುವಿಗೆ ಸಾವಿರ ಆನೆಗಳ ಬಲವುಳ್ಳ ತಾಟಕಾ ಕನ್ನೆಯಾಗಿ ಜನಿಸಿದಳು. ಕೇಕಸೀ ರಾಕ್ಷಸಿಯು ವಿಶ್ವವಸುವಿನಂಥ ಮಕ್ಕಳಾಗಬೇಕೆಂದು ಆತನ ಬಳಿ ಬಂದಳು. ಆಕೆಯು ಬಂದ ಗಳಿಗೆ ಕೂರಗಳಿಗೆ ಯಾದ್ವರಿಂದ ಅವಳಿಗೆ ಜನಿಸಿದ ಮಕ್ಕಳು ಕೂರಕಮ್ರಿಗಳಾದರು. ಅವಳು ಪೂರ್ಧಿಸಿದ್ದರಿಂದ, ಕೇವಲ ಬುಬ್ಬ ಪ್ರತ್ಯನು-ವಿಭಿಂಫಣ ಮಾತ್ರ ವಿಶ್ವವನಂತಾದನು. ದಿತಿಗೆ ದೊರೆತ ವರವು ಕಟ್ಟಳೆಯದ್ದತ್ತ. ಕಟ್ಟಳೆಯನ್ನು ಪಾಲಿಸಿದ ಕಾರಣ

ಇಂದ್ರನು ದಿತಿಯ ಗಭರವನ್ನು—ಗಭರದಲ್ಲಿಯ ಪ್ರತಿನನ್ನು ಏಳು ತುಂಡುಗಳಾಗಿ ತುಂಡರಿಸಿದನು.

ಬ್ರಹ್ಮದೇವನ ವರದಿಂದ ವಿಶ್ವಾಮಿತ್ರಿನಿಗೆ ಬ್ರಹ್ಮಷಿಕಪದವು ಲಭಿಸಿತು; ವ್ಯೇಶವಣನು ಲೋಕಪಾಲಪದವನ್ನು ಹೊಂದಿದನು. ವಿಶ್ವಾಮಿತ್ರನ ಇಜ್ಞೀಯನ್ನು ವಸಿಸ್ತೆನೂ ಒಬ್ಬಿದನು. ಶ್ರಿತಂಕು ಮತ್ತು ಶಂಬುಕರ ದೇಹಸಚಿತವಾಗಿ ಸ್ವರ್ಗ ಸೇರುವ ಪ್ರಯತ್ನಗಳು ವಿಫಲಗೊಂಡವು. ಇಂದ್ರನ ವರದಿಂದ ಮಲದ—ಕರುಷ ಪ್ರದೇಶವು ಸಮೃದ್ಧವಾಯಿತು. ಶಬರಿಯು ಅಕ್ಷಯಲೋಕವನ್ನು ಸೇರಿ ಕೃತಾರ್ಥ ಜಾದಳು. ಕುರುಡನೊಬ್ಬಿನಿಗೆ ವರವಾಗಿ ರಾಜನ ನೇತ್ರಗಳು ದೊರೆತವು. ಸೂರ್ಯನ ಪ್ರಸಾದದಿಂದ ಮೇರು ಪರವತವು ಸುವಣಿಮಯವಾಯಿತು. ವ್ಯೇಶವಣನ ವರದಿಂದ ‘ಕೃಕಲಾಸ’(ಒತ್ತಿಕೇತ)ಕ್ಕೆ ಜಿನ್ನದ ಕಾಂತಿ ದೊರೆಯಿತು. ಇಂದ್ರನು ಪ್ರಸನ್ನನಾದ್ವರಿಂದ ಹಂಸಕ್ಕೆ ನೊಲೆಯಂಥ ಶುಭ್ರ ವಣವುಂಟಾಗಿ ಚಂದ್ರನ ಮೇರುಗು ಪ್ರಾಪ್ತವಾಯಿತು. ಯಮನ ವರದಿಂದ ಕಾಗೆಗೆ ಮಯಾದಿತ ರೂಪದಲ್ಲಿ, ಹತ್ಯೆ ಆಗದಂಥ ಸ್ಥಿತಿಯೋದಗಿತು. ವಸಿಷ್ಠನ ವರದಿಂದ ಕಲ್ಲಾಷ ಪಾದನು ಶಾಪಮುಕ್ತನಾದನು ಮತ್ತು ರಾಕ್ಷಸರಿಂದ ಅಸ್ತಬಂಧನದಿಂದ ಕಟ್ಟಿ ಹಾಕಲ್ಪಟ್ಟ ಹನುಮಂತನು ಬ್ರಹ್ಮನ ವರ ವಿದ್ವದರಿಂದ ಆ ಬಂಧನದಿಂದ ಬಿಡಿಸಿಕೊಂಡನು.

ಸಾವಾನ್ಯವಾಗಿ ಅಸಾಧ್ಯವೆಂದೆನಿಸುವ ಸಂಗತಿಗಳು ವಾನವರ ಪ್ರಯತ್ನದಿಂದ ಸಾಧಿಸುವಂತಿರುವುದಿಲ್ಲ. ಇಂಥ ಸಂಗತಿಗಳು ವರಗಳಿಂದ ಸಾಧಿಸಲಾಗಿವೆ ಎಂಬುದರ ಉದಾಹರಣೆಗಳು ರಾಮಾಯಣದಲ್ಲಿವೆ. ಒಬ್ಬ ಶುಷ್ಣಿಯ ವರದಿಂದ ಕೃಕೇಯ ರಾಜನಿಗೆ ಪಶು—ಪಕ್ಷಿಗಳ ಭಾಷೆಯ ಜ್ಞಾನವುಂಟಾಯಿತು. ಮಯಾಸುರನು ಶಿಲ್ಪಶಾಸ್ತ್ರ ಪ್ರೇರಣನಾದನು. ಎದುರಿನಲ್ಲಿ ಬಂದ ಎಲ್ಲರನ್ನೂ ನುಂಗುವ ವಿಚಿತ್ರ ಸಾಮರ್ಥ್ಯವು ಸುರಸೆ ಎಂಬವಳಿಗೆ ದೊರಕಿತ್ತು. ಮರುಪ್ರದೇಶವು ಹೂವು ಹಣ್ಣುಗಳಿಂದ ಸುಗಂಧಿತವಾಯಿತು. ವರದಾನದಿಂದಲೇ ಇವೆಲ್ಲ ನಡೆದಿವೆ. ಇಂದ್ರನಿಂದ ಹವಿಷಾನ್ಯವು ಸೀತೆಗೆ ದೊರೆಯಿತು. ಸಕಲ ಪ್ರಾಣಿಗಳ ಕಣ್ಣಗಳಲ್ಲಿ ವಾಸಿಸಬೇಕೆಂಬ ನಿಮಿರಾಜನ ಆಸೆ, ಬ್ರಹ್ಮಹತ್ಯೆಗೆ ಪ್ರಾಪ್ತವಾದ ನಾಲ್ಕು ಆಶ್ರಯಸ್ಥಾನಗಳು, ರಾಮನು ಹೋದಲ್ಲಿಲ್ಲ ಆಶನನ್ನು ಹಿಂಬಾಲಿಸುವ ಅವಕಾಶ ಪ್ರಜಿಗಳಿಗೆ ದೊರೆತದ್ದು— ಇವೆಲ್ಲವು ವರಗಳ ಮುಖಾಂತರ ನಡೆದಿವೆ. ದೇವತೆಗಳ ವರಕ್ಷಣೆಸಾರವಾಗಿ ರಾಮನು ವಾನವ ಅವಶಾರದಲ್ಲಿ ಪೃಥ್ವಿಯನ್ನು ಆಳುವಂತಾದನು. ಪಾರ್ವತಿಯು ಕೊಟ್ಟಿ

ಎರಡೂ ವರಗಳ ಸ್ವರೂಪವು ಇನ್ನಿತರ ವರಗಳಿಗಂತ ತೀರ ಭಿನ್ನವಾಗಿದೆ. ಒಂದು ವರದ ಮೇರೆಗೆ ರಾಕ್ಷಸಿಯರಿಗೆ “ಸಮಾಗಮ ನಡೆದ ತಕ್ಷಣ ಗಭ್ರದಾರಣೆ, ಗಭ್ರದಾರಣೆಯಾದ ಮರುಕ್ಷಣವೇ ಹೆಚ್ಚಿಗೆ, ಹೆಚ್ಚಿಯಾದ ಕ್ಷಣವೇ ಜನಿಸಿದ ಮಗುವು ತಾಯಿಯಷ್ಟೇ ವಯಸ್ಸಿನದಾಗುವದು” ಎಂದಿತ್ತು. ಉಮೆಯು ಕೊಟ್ಟಿ ಇನ್ನೊಂದು ಅರ್ಥವರದಂತೆ “ಇಲ ಎಂಬ ರಾಜನಿಗೆ ಒಂದು ತಿಂಗಳ ಮಟ್ಟಿಗೆ ಸ್ತೋತ್ರವಾಗಿರಬೇಕು; ಮರುತಿಂಗಳು ಆತನು ಪುರುಷತ್ವವನ್ನು ಹೊಂದಿರಬೇಕು. ಪುರುಷನಿರುವಾಗ ಸ್ತೋತ್ರದ ಸ್ತುರಣೆ ಇರಲಾರದು; ಸ್ತೋಯಾಗಿರುವಾಗ ಪುರುಷತ್ವದ ನೆನಪು ಇರಲಾರದು!” ಎಂಬ ನಗಪಾಟಲಿನ ವರದ ಆಶಯವಿತ್ತು.<sup>೧೫</sup>

ಭರತನಿಗೆ ಯುವರಾಜಪದವನ್ನು ದೊರಕಿಸಿಕೊಡುವ ಮಹತ್ವಕಾಂಕ್ಷೆಯು ಕೈಕೆಯಿಯದಾಗಿತ್ತು. ಇದು ದಶರಥನು ಆಕೆಗೆ ವರಗಳನ್ನು ಕೊಡುವ ವಚನ ಕೊಟ್ಟಿ ಕಾರಣದಿಂದಾಗಿ ವರ್ಧಿಸಿತ್ತು. ರಾಕ್ಷಸರ ಅಳಿಗಾಲವು ಸಮೀಪಿಸಿದ ಮುನ್ನುಚನೆಯು ಲಂಕಾದೇವಿಗೆ ಅವಳು ಪಡೆದ ವರದಿಂದ ದೊರಕಿತ್ತು. ಒಂದೇ ವೃಕ್ಷಯಿಂದ ಶಾಪ ಮತ್ತು ವರವನ್ನು ಪಡೆಯುವ ಭಾಗ್ಯ ಕುಂಭಕರಣನ ದಾಗಿತ್ತು. ಶಾಪದ ಪರಿಣಾಮ ಮತ್ತು ವರದ ಪರಿಣಾಮ ಒಂದೇ ಆಗಿತ್ತು. ಬ್ರಹ್ಮನು ಕುಂಭ ಕರ್ಣನಿಗೆ ದೀರ್ಘನಿದ್ರೆಯ ಶಾಪವನ್ನು ಕೊಟ್ಟನು; ಜೊತೆಗೆ ವರವನ್ನೂ ಕೊಟ್ಟನು. ಇದೋಂದು ಅಪವಾದವೇನಿಸುವ ಉದಾಹರಣೆ ರಾಮಾಯಣದಲ್ಲಿದೆ.<sup>೧೬</sup> ನಲನೆಂಬ ವಾನರನಿಗೆ, ಬೇಕೆನಿಸಿದ ವಸ್ತುವನ್ನು ಸೃಷ್ಟಿಸುವ ಸಾಮರ್ಥ್ಯ ಲಭಿಸಿತ್ತು; ಸ್ವಸಂರಕ್ಷಣೆಯ ಕ್ಷಮತೆ ಸ್ವಯಂಪ್ರಭೆಯಲ್ಲಿತ್ತು; ಸೂರ್ಯನಿಂದ ಹನುಮಂತನಿಗೆ, ಸೂರ್ಯತೇಜದ ನೂರನೆಯ ಒಂದು ಭಾಗವು ಪ್ರಾಪ್ತವಾಗಿತ್ತು; ಜೊತೆಗೆ ವಾಕ್ಯತ್ವ, ಅಪ್ರತಿಮ ಶಾಸ್ತ್ರಜ್ಞಾನ ಇವೆಲ್ಲ ವರಗಳು ಫಲರೂಪಕವಾಗಿ ದೊರೆತಿದ್ದವು.

ವಾಲ್ಯೇಕಿಯ ರಾಮಾಯಣದಲ್ಲಿ ಹಲವು ವರಗಳ ಪರಿಣಾಮಗಳು ಸಾಧಾರಣವಾಗಿಲ್ಲ.

೧೫. ಉತ್ತರಕಾಂಡ ಲಿ ಮತ್ತು ೮೨

೧೬. ಶಾಪ ಕ್ರ. ೩೨ ಮತ್ತು ವರ ಕ್ರ. ೫೫.

### ಕಟ್ಟಳೆಯ ವರಗಳು

ಕಟ್ಟಳೆಯ ಶಾಪಗಳಿರುವಂತೆ ಕಟ್ಟಳೆಯ ವರಗಳಿದ್ದರೂ ಅವರಗಳ ಪ್ರಮಾಣಾವು ಅಲ್ಪವಾಗಿದೆ. ಈ ಬಗೆಯ ಉದಾಹರಣೆಗಳು ವಾಲ್ಯೋಕ್ಷಿರಾಮಾಯಣದಲ್ಲಿ ಮೂರೇ ಮೂರು ಇವೆ. ಅಮೃತವನ್ನು ಪಡೆಯಲು ದೇವಾಸುರರ ಯುದ್ಧದಲ್ಲಿ ಅದಿತಿಯ ಮಕ್ಕಳಾದ ದೇವತೆಗಳು ದಿತಿಯ ಮಕ್ಕಳಾದ ಅಸುರರನ್ನು ಕೊಂಡಾಗ ದಿತಿಯು ಶೋಕಸಂತಪ್ತಳಾದಳು. ಅವಳು ಗಂಡನಾದ ಕಶ್ಯಪನಲ್ಲಿ, ತಪದ ಬಲದಿಂದ ಇಂದ್ರನನ್ನು ಕೊಲ್ಲಬಲ್ಲ ಮಗನು ತನಗೆ ಹುಟ್ಟಬೇಕೆಂಬ ಇಚ್ಛೆಯನ್ನು ವೈಕ್ಯ ಪಡಿಸಿದಳು. ಅವಳ ಕೋರಿಕೆಯಂತೆ ಮಗನು ಮಟ್ಟುವನೆಂಬ ವರವನ್ನು ಕಶ್ಯಪನು ಕೊಟ್ಟಿನು. ಒಂದುಸಾವಿರ ವರ್ಷಗಳವರೆಗೆ ಅವಳು ಪರಿಶುದ್ಧಳಾಗಿರಬೇಕು! ಎಂಬ ಕಟ್ಟಳೆಯನ್ನು ಅವಳು ಒಪ್ಪಿಕೊಂಡಳು. ತಪೋವನಸ್ಕ್ಯಾ ತೆರಳಿ ದಿತಿಯು ತಪವನ್ನು ಕ್ಷೇತ್ರಾಂಡಳು. ಒಂಬ್ದೇನೂರಾ ತೊಂಬತ್ತು ವರ್ಷಕಾಲ ಅವಳು ಶುಚಿಭೂತಳಾಗಿದ್ದು, ಇನ್ನು ಪ್ರತೆವು ಪೂರ್ಣವಾಗುವ ಹಂತದಲ್ಲಿತ್ತು. ಈ ಸಮಯದಲ್ಲಿ ಇಂದ್ರನು ಆಕೆಗೆ ತಕ್ಕು ಸೇವೆಯನ್ನು ಸಲ್ಲಿಸುತ್ತಿದ್ದನು. ಹೀಗಿರುವಾಗ ಒಂದು ಮಧ್ಯಾಹ್ನದಲ್ಲಿ ತಲೆದಿಂಬಿನತ್ತ ಕಾಲುಚಾಚಿ ಮಲಗಿದಳು; ಆಗ ಅಪವಿಶ್ತತೆಯುಂಟಾಯಿತು. ಇಂದ್ರನಿಗೆ ಎಲ್ಲಿಲ್ಲದ ಸಂತೋಷವಾಯಿತು; ಆತನು ದಿತಿಯ ಶರೀರವನ್ನು ಪ್ರೇರಿಸಿ ಗಭರ್ವನನ್ನು ಏಳು ಭಾಗಗಳಲ್ಲಿ ತುಂಡರಿಸಿದನು. ನಿಯಮಗಳ ಪಾಲನೆ ಸೂಕ್ತವಾಗಿ ಆಗಲಿಲ್ಲ; ಆದ್ದರಿಂದ ದಿತಿಗೆ ವರವು ಪ್ರಾಪ್ತವಾಗಲಿಲ್ಲ. ಮೇಘನಾದನು ತಪಸ್ಸಿನಿಂದ ಬ್ರಹ್ಮನನ್ನು ಸಂತೋಷಗೊಳಿಸಿದನು; ಬ್ರಹ್ಮನು ಆತನಿಗೆ “ನಿಕುಂಭಿಲೆ ಯನ್ನು ತಲುಪಿ ನೀನು ಯಾಗವನ್ನು ಪೂರ್ಣೇಸುವ ಮೊದಲು ಶಸ್ತ್ರಧಾರಿಯಾದ ನಿನೊಂದನೆ ಯಾರು ಯಿಧಿವನ್ನು ಮಾಡುವರೋ ಆತನಿಂದ ನೀನು ಹತನಾಗುವೆ” ಎಂಬ ಕಟ್ಟಳೆಯ ವರವನ್ನಿತ್ತನು. ಈ ವರದ ಬಗ್ಗೆ ಇನ್ನೊಂದು ಉಲ್ಲೇಖಿವಿದೆ. ಇಂದ್ರನನ್ನು ಮುಕ್ತಗೊಳಿಸಲು ವರವನ್ನು ಬೇಡಲು ಬ್ರಹ್ಮನು ಮೇಘನಾದನಿಗೆ ಸೂಚಿಸಿದಾಗ ಆತನು ‘ಅಮರ’ನಾಗಬೇಕೆಂದು ಬೇಡಿದನು. “ಮೃತ್ಯುಶೋಕದಲ್ಲಿ ಸಂಪೂರ್ಣವಾಗಿ ‘ಅಮರ’ವಾಗುವುದು ಸಾಧ್ಯವಿಲ್ಲ” ಎಂದು ಬ್ರಹ್ಮನು ಹೇಳಿದಾಗ ಮೇಘನಾದನು ತನಗೆ ಯಾವ ಸಂದರ್ಭದಲ್ಲಿ ಮರಣ ಬರಬೇಕು. ಮತ್ತು ಆ ಸ್ಥಿತಿ ಇರದಿದ್ದರೆ ವಧೆಯಾಗಕೂಡದು ಎಂಬ ಕಟ್ಟಳೆಯ ವರವನ್ನು ಬ್ರಹ್ಮನಿಂದ ಪಡೆದುಕೊಂಡನು. ಮೇಘನಾದನ ಬೇಡಿಕೆಯಂತೆ “ಕಾಳಗಕ್ಕೆ ಹೊರಡುವಾಗ ಅಗ್ನಿಯ ಅಶ್ವಗಳನ್ನು ಹೊಂದಿದ ರಥವು ನನಗಾಗಿ ಸಿದ್ಧವಿರಬೇಕು; ನಾನು ಆ ರಥವನ್ನೇರಿದಾಗ ನನಗೆ ಮರಣ ಬರಕೂಡದು!” (ಉತ್ತರಕಾಂಡ, ೩೦) ಎಂಬುದೇ

ಆ ವರವಾಗಿತ್ತು. ಮಥುರ್ಯೈನ ತಪದಿಂದ ಸಂತುಷ್ಟನಾದ ರುದ್ರನು ಆತನಿಗೆ ತ್ರಿಶೂಲವನ್ನು ಹೊಟ್ಟನು. ಅದು ಕೈಯಲ್ಲಿದ್ದರೆ ಶತ್ರುವನ್ನು ಸುಟ್ಟು ಬೂದಿಮಾಡಬಲ್ಲ ಬಲವು ಉಂಟಾಗುತ್ತಿತ್ತು. ಈ ವರದ ಹಿಂದೆ ಒಂದ ಕಟ್ಟಿಯೆಯ ಸಹ ಇತ್ತು. ಅದೇನೆಂದರೆ, ರುದ್ರನು ರಾಕ್ಷಸನಿಗೆ “ಎಲ್ಲೆ ಮಹಾ ಅಸುರನೇ! ನೀನು ಎಲ್ಲಿಯವರೆಗೆ ದೇವತೆಗಳನ್ನು ಮತ್ತು ಬ್ರಾಹ್ಮಣರನ್ನು ವಿರೋಧಿಸುವದಿಲ್ಲವೋ ಅಲ್ಲಿಯವರೆಗೆ ಈ ತ್ರಿಶೂಲವು ನಿನ್ನ ಸಾನ್ಯಾಸ್ಯದಲ್ಲಿ ಉಳಿಯವುದು; ಅವರನ್ನು ವಿರೋಧಿಸಿದೊಡನೆ ಅದು ಇಲ್ಲವಾಗುವುದು” ಎಂದು ಹೇಳಿದನು. ಆಗ ಮಥುರ್ಯೈನು ಬಿನ್ನವಿಷಿದ ಕಾರಣ ರುದ್ರನು “ಈ ತ್ರಿಶೂಲವು ನಿನ್ನ ತರುವಾಯ ನಿನ್ನ ಒಬ್ಬ ಮಗನ ಬಳಿ ಉಳಿಯವುದು” ಎಂಬ ಆಶ್ವಸನೆಯನ್ನಿತ್ತನು. ಈ ರೀತಿ ಲವಣನಿಗೆ ತ್ರಿಶೂಲವು ದೊರಕಿತು. ಅದನ್ನು ಆತನು ಯಂತಿಗಳ ವಿರುದ್ಧ ಬಳಸಲಾರಂಭಿಸಿದನು. ನಂತರ ಯಂತಿಗಳು ಪ್ರಾರ್ಥಿಸಿದ್ದರಿಂದ ರಾಮನು ಶತುಷ್ಣಿನಿಂದ ಲವಣನನ್ನು ಹೊಲ್ಲಿಸಿದನು (ಉತ್ತರಕಾಂಡ, ೨೨).

### ಸಾನುಗ್ರಹ ವರಗಳು

ಅನುಗ್ರಹ ಇದು ವರಗಳಲ್ಲಿಯ ಒಂದು ಪ್ರಕಾರವಾಗಿದೆ. ಅನುಗ್ರಹಿಸಿಹೊಟ್ಟಿ ವರಕ್ಕೆ ಸಾನುಗ್ರಹ ವರವೆನ್ನುತ್ತಾರೆ. ಅನುಗ್ರಹ ಹೊಂದಲು ಇಲ್ಲವೇ ವರ ಪಡೆಯಲು ಯಾವುದಾದರೂಂದು ಸಾಧನೆಯನ್ನು ಮಾಡಬೇಕಾಗುತ್ತದೆ. ಇನ್ನೊಬ್ಬರ ಒಳಿತನ್ನು ಮಾಡುವ ಇಚ್ಛೆಯು ಇದರಲ್ಲಿ ಅಡಕವಾಗಿರಬೇಕು. ಇವರೆಡರಲ್ಲಿ ಒಂದು ಸೂಕ್ತ ಭೇದವಿದೆ. ವರವೆಂಬುದು ಕೇವಲ ವಾಕ್-ಶಕ್ತಿ, ಸದಿಚ್ಛೆಯನ್ನು ವ್ಯಕ್ತಮಾಡಲು ಇದ್ದ ಒಂದೇ ಮಾರ್ಗವೆಂದರೆ ಶಬ್ದೋಚಾರ. ಕಾರಣ ಅದು ಅಮೂರ್ತವಾಗಿದೆ. ಅನುಗ್ರಹದಲ್ಲಿ ಕೊಡಲ್ಪಡುವ ವಸ್ತುಗಳಿರು ಪುದರಿಂದ ಅದಕ್ಕೆ ಮೂರ್ತಸ್ವರೂಪವು ಬರುತ್ತದೆ; ಶಬ್ದೋಚಾರವಷ್ಟೇ ಅನುಗ್ರಹದಲ್ಲಿ ಇರುವದಿಲ್ಲ. ಸದಿಚ್ಛೆಯನ್ನು ಕೊಡು-ತಗೊಳುವ ವಸ್ತುಗಳಿಂದ ವ್ಯಕ್ತಮಾಡಬಹುದು. ವರಗಳ ಪರಿಣಾಮವು ತದನಂತರ ಕಂಡುಬರುವುದು; ಆದರೆ, ಅನುಗ್ರಹದಲ್ಲಿ ಶಬ್ದೋಚಾರ ದೊಡನೆಯೇ ವಸ್ತುವನ್ನು ಕೊಡಲಾಗುತ್ತದೆ. ಅನುಗ್ರಹ ಮತ್ತು ವರ ಇವರೆಡರಲ್ಲಿಯ ಭೇದವನ್ನು ಸ್ಪಷ್ಟದರಲ್ಲಿ ಹೇಳುವುದೆಂದರೆ ದೃಷ್ಟಿಯಾನಂ ಅನುಗ್ರಹಃ | ಅಧೃಷ್ಟಿಯಾನಂ ವರಃ | ಅನುಗ್ರಹವೆಂದರೆ ಕೃಪಾಪ್ರಸಾದ. ಅಭಿಷ್ಪತ್ತಿ ಸಂಪಾದನೇಚಾರ್ಯಾದೂಪಃ ಪ್ರಾದಃ ಭಗವಂತನ ಕೃಪೆಯಿಂದ ಅಥವಾ ಪ್ರಸಾದದಿಂದ ತಮಗೆ ಬೇಕಿದ್ದ ವಸ್ತುವು ಉಭಯನ್ನುತ್ತದೆ. ಭಗವದ್ವಿತೀಯಲ್ಲಿ ಶ್ರೀಕೃಷ್ಣನು ಅಜುರನಿಗೆ ಅನುಗ್ರಹದ ಮಹಿಮೆಯನ್ನು ವಿವರಿಸಿದ್ದಾನೇ: ಮತ್ತೊ

ಪ್ರಸಾದಾದವಾಪ್ರೌತಿ ಶಾಶ್ವತ: ಪದಮವ್ಯಯಂ । ಭಗವತ್ಪರಾಯಣನಾದ ಕರ್ಮಯೋಗಿಯು ನನ್ನ ಕೃಪಾಪ್ರಸಾದದಿಂದ ಶಾಶ್ವತರೂಪವನ್ನು ಪಡೆದು ಕೊಳ್ಳುತ್ತಾನೆ.೪೫

ವಾಲ್ಯಿಕೀರಾಮಾಯಣದಲ್ಲಿ ಸಾನುಗ್ರಹ ವರದ ಉದಾಹರಣೆಗಳು ಸಾಕಷ್ಟಿವೆ. ಅನಸೂಯಿಯು ಸೀತೆಗೆ ವರವನ್ನು ಬೇಡಿಕೊಳ್ಳಲು ಹೇಳಿದಾಗ ಅವಳು ವಿನಯದಿಂದ ಅದನ್ನು ನಿರಾಕರಿಸಿದಳು. ಆಗ ಅನಸೂಯಿಯು ಸೀತೆಗೆ ದಿವ್ಯಮಾಲೆ, ವಸ್ತ್ರ, ಆಭ್ರಾಷಣ, ಉರುಟಣೆ ಮತ್ತು ಅಮೂಲ್ಯವಾದ ಲೇಪನದ್ರವ್ಯಗಳನ್ನು ಕೊಟ್ಟಳು. ಈ ರೀತಿ ವರ ಮತ್ತು ಅನುಗ್ರಹಗಳಲ್ಲಿಯ ಭೇದವು ಸಿದ್ಧವಾಗಿದೆ. ಬ್ರಹ್ಮದೇವನ ಹೇಳಿಕೆಯಿಂದ ಅಶೋಕವನದಲ್ಲಿದ್ದ ಸೀತೆಗೆ ಇಂದ್ರನು ಕೊಟ್ಟ ಹವಿಷ್ಯಾನ್ವಯ, ಸಂಪಾತಿಗೆ ನಿಶಾಕರಮನಿಯಿಂದ ಪುನಃ ಪ್ರಾಪ್ತಿಯಾದ ರೇಖೆಗಳು, ಮೇಘನಾದನಿಗೆ ಲಭಿಸಿದ ದಿವ್ಯ ರಥವು, ಧನುಭಾಜಣಗಳು, ಶಸ್ತರಗಳು, ಇದಲ್ಲದೆ ತಾಮಸ ಮಾಯಾಬಲವು, ರಾವಣನ ಜೊತೆಯ ಕಾಳಗದಲ್ಲಿ ರಾಮನಿಗೆ ಇಂದ್ರನಿಂದ ದೊರಕಿದ ಸಾರಧಿಯಿದ್ದ ರಥವು, ಪ್ರಜಂಡ ಧನಸ್ಸು, ಕಣ್ಣ ಕುಸ್ವವ ಕವಚ, ಹೊಳಪುಳ್ಳ ಬಾಣಗಳು, ನಿರ್ಮಲತ್ತಿ, ಬ್ರಹ್ಮದೇವನು ಕುಬೇರನಿಗೆ ದಯಪಾಲಿಸಿದ ಲೋಕಪಾಲಪದವು, ಕೋಶಾಧ್ವಂಸಕತೆಯು, ಶರ್ಕರನು ರಾವಣನಿಗೆ ಕೊಟ್ಟ ಜಂಡಹಾಸ ಲಿಡ್, ಮೇಘನಾದನಿಗೆ ದೊರತ ಅಂತರಿಕ್ಷದಲ್ಲಿ ಸಂಚರಿಸುವ ಇಚ್ಛಾಗಮನಿ ರಥ, ಎಂದಿಗೂ ಕಡಿಮೆಯಾಗಲಾರದ ಬಾಣ ತುಂಬಿದ ಬತ್ತಳಿಕೆ, ಒಂದು ಪ್ರಜಂಡ ಅಸ್ತ, ಹಾಗೂ ರುದ್ರನಿಂದ ಮಧುದ್ಯತ್ವನಿಗೆ ಕ್ರಮೇಣ ಲವಣನಿಗೆ ಪ್ರಾಪ್ತವಾದ ಶೂಲ, ಶವೇಲ್ಲವೂ ಸಾನುಗ್ರಹ ವರಗಳ ಉದಾಹರಣೆಗಳಾಗಿವೆ. ಅನುಗ್ರಹದಲ್ಲಿ ವರವಿದ್ದೇ ಇರುತ್ತದೆ. ಅದು ಮೂರ್ಕಣಸ್ಸರೂಪವಾಗಿರುತ್ತದೆ. ವರದಲ್ಲಿ ಅನುಗ್ರಹವಿದ್ದೇ ಇರುತ್ತದೆಂದು ಹೇಳಲಾಗುವುದಿಲ್ಲ. ಹಾಗೆ ಇದ್ದರೆ, ಅದು ಸಾನುಗ್ರಹ ವರವೆನ್ನಿಸುತ್ತದೆ.

### ಆಶೀರ್ವಾದ-ಸದಿಚ್ಛಿ

ವರ, ಆಶೀರ್ವಾದ, ಸದಿಚ್ಛಿ ಇವುಗಳು ಸದ್ಭಾವನೆ, ಸಂತುಷ್ಟಿಗಳಿಂದ ಮೂಡಿಬರುತ್ತವೆ. ಯಾರೊಬ್ಬರಿಗೆ ವರ ಕೊಡುವುದಿರಲಿ, ಆಶೀರ್ವದಿಸುವದಿರಲಿ ಇಲ್ಲವೇ ಸದಿಚ್ಛಿ ಪ್ರಕಟಿಸುವುದಿರಲಿ, ಅವರ ಬಗ್ಗೆ ತ್ರೈತಿ, ಅನುಕಂಪ, ಆದರ,

ಸಹಾನುಭೂತಿ ಇರುವದು ಆವಶ್ಯಕವಿರುತ್ತದೆ. ಈ ಮೂಲಕ ಸದಿಚ್ಛೀಯ ಅಭಿವೃತ್ತಿಯು ಉಚ್ಚಾರದಿಂದ ಆಗುತ್ತದೆ. ಸದ್ಗಾವನೆಯು ಸಮಾನಧರ್ಮ ವಾಗಿದ್ದರೂ, ವರ, ಆಶೀರ್ವಾದ ಮತ್ತು ಸದಿಚ್ಛೀಗಳ ವ್ಯಾಪಕತೆ, ಸ್ವರೂಪ ಹಾಗೂ ಪರಿಣಾಮಗಳು ಭಿನ್ನವಾಗಿವೆ.

ಆಶೀರ್ವಾದ ಈ ಶಬ್ದವು ಆಶೀರ್ವಾದ+ವಾದ ಈ ಎರಡು ಸಂಸ್ಕೃತ ಶಬ್ದಗಳಿಂದ ಬಂಧಿಸಿದೆ. ‘ಇಷ್ಟಾರ್ಥಾವಿಷ್ಟುರಣಮಾ’- ಇಷ್ಟವಾದ ಅರ್ಥದ ಆವಿಷ್ಟುರಣ ಎಂಬ ವ್ಯಾಶೀಯ ಆಶೀರ್ವಾದವನ್ನು ಕುರಿತು-

ವಾಶ್ವಲ್ಯಾಧೃತ ಮಾಸ್ಯೇನ ಕನಿಷ್ಠಾಸ್ಯಾಭಿಧೀಯತೇ ।

ಇಷ್ಟಾರ್ಥಾರಕಂ ವಾಕ್ಯಮಾಶೀಃ ಸಾ ಪರಿಕಿರ್ತಿತಾ ॥

ಹಿರಿಯರು ಕೀರಿಯರ ಬಗ್ಗೆ ವಾತ್ಸಲ್ಯವನ್ನು ತಾಳಿ, ಅವರಿಗೆ ಇಷ್ಟವಿದ್ದ ಸಂಗತಿಗಳು ಸಫಲಗೊಳ್ಳಬೇಕೆಂದು ನುಡಿಯುವ ಶಬ್ದಗಳು ಆಶೀರ್ವಾದದ ವೆಂದಾಗುತ್ತವೆಂದು ‘ಶಬ್ದ-ಕಲ್ಪದ್ರುಮ’ದಲ್ಲಿ ಹೇಳಿದ್ದಾರೆ.<sup>೧೯</sup> ಆಶೀರ್ವಾದದ ವ್ಯೇದಿಕೆತರ ಮಂತ್ರವು ಈ ರೀತಿ ಇದೆ.

ಆಶೀರ್ವಾದಾಃ ಸಫಲಾಃ ಸಂತು ಪೂರ್ಣಾಃ ಸಂತು ಮನೋರಥಾಃ ।

ಶಶ್ರಾಂಕಾಂ ನಾಶನಂ ಚಾಸ್ತು ಮೈತ್ರಾಕಾಮುದಯಸ್ವವ ॥

ಇಮಗ್ನೇದರಲ್ಲಿಯ ಈ ಕೆಳಗಿನ ಮಂತ್ರವು ಎಲ್ಲರಿಗೂ ಪರಿಚಿತವಿದೆ.

ಶತಂ ಜೀವ ಶರದೋ ವರ್ಧಾಮಾನಃ ಶತಂ ಹೇಮಂತಾಂ ರತಮ್ ವಸಂತಾನ್ ।

ಶತಮಿಂದ್ರಾಗ್ನಿ ಸವಿತಾ ಬೃಹಸ್ಪತಿ ಸತಾಯುಷಾ ಹವಿಷೇಮಂ ಪುನರ್ದೂರ್ಣಃ ॥

ಆಹಾರಂ ತ್ವಾವಿದಂ ತ್ವಾ ಪುನರಾಗಾಃ ಪುನನಾವ ।

ಸವಾರಂಗ ಸವರ ತೇ ಚಕ್ಷು ಸವರಮಾಯಶ್ಚ ತೇವಿದಮ್ ॥

“ನೀನು ನೂರು ಶರದ್ ಇಮತುಗಳ ಕಾಲ ನೂರು ಹೇಮಂತ ಇಮತುಗಳ ವರೆಗೆ ಮತ್ತು ನೂರು ವಸಂತ ಇಮತುಗಳ ಕಾಲ ಜೀವಿಸಿರು! ಉತ್ತರೇಶೋತ್ತರ ಅಭಿವೃದ್ಧಿಯನ್ನು ಪಡೆ. ಇಂದ್ರ, ಅಗ್ನಿ ಮತ್ತು ಬೃಹಸ್ಪತಿ ಇವರುಗಳಿಗೆ ಶತಾಯುಸ್ಸಿನ್ನುಱಿಮಾಡುವ ಹವಿಭಾಗವು ತಲುಪುವುದರಿಂದ ಅವರು ಪ್ರಸನ್ನರಾಗಿ

ನಿನಗೆ ನೂರು ವರ್ಷದ ಪೂರ್ವ ಆಯಸ್ಸನ್ನು ಕೊಟ್ಟಿದ್ದಾರೆ. ನಾನು ನಿನ್ನ ಆರೋಗ್ಯವನ್ನು ಕಾಯ್ದು ಇಟ್ಟಿದ್ದೇನೆ. ನಿನ್ನ ಎಲ್ಲ ಪರಿಷ್ಕಿತಿಯ ಅರಿವು ನನಗಿದೆ. ಹೊಸ ದೇಹವನ್ನು ಪುನಃ ಪಡೆಯುವ ಪ್ರಯೋಜನೇ, ನೀನು ಕೂಡ ಈಗ (ಉತ್ತಮ ಸ್ಥಿತಿಯಲ್ಲಿ) ಬಂದಿರುವೆ. ಹೀಗೆ ಪೂರ್ವಾರೋಗ್ಯಯುಕ್ತನೇ, ನಿನ್ನ ನೇತ್ರಾದಿ ಎಲ್ಲ ಇಂದ್ರಿಯಗಳು ಅಲ್ಲದೇ ನಿನ್ನ ಭವಿಷ್ಯದ ಬದುಕು ಎಲ್ಲವೂ ಪೂರ್ವಾಗಿ ನನಗೆ ಗೊತ್ತಿದೆ.”

ವರ ಅಥವಾ ಆಶೀರ್ವಾದವನ್ನು ಕೊಡಲು, ಸ್ಥಾನ, ಅಧಿಕಾರ, ಜ್ಞಾನಗಳಿಂದ ಉಂಟಾದ ಜೀವ್ಯತೆ, ಶ್ರೇಷ್ಠತೆ ಆವಶ್ಯಕ. ಸದಿಚ್ಛಿಯನ್ನು ಪ್ರಕಟಿಸಲು ಇಂಥ ಯಾವುದರ ಅವಶ್ಯಕತೆಯಿಲ್ಲ. ಕಿರಿಯನು ಹಿರಿಯನಿಗೆ ವರ ಅಥವಾ ಆಶೀರ್ವಾದವನ್ನು ಕೊಡುವಂತಿಲ್ಲ. ವರವೆಂದು ಆದಿದ ನುಡಿಗಳ ಪರಿಣಾಮಗಳು ನಿಶ್ಚಿತವಿದ್ದ ಅಪುಗಳಲ್ಲಿ ತಪ್ಪಾಗುವುದಿಲ್ಲ. ಆಶೀರ್ವಾದವು ನಿಜವಾಗಬಹುದು ಇಲ್ಲವೇ ಸುಖಾಗಬಹುದು; ಒಂದು ಸಮಯ ಪರಿಣಾಮಕಾರಕವಾದರೆ ಅದು ಕೇವಲ ಯೋಗಾಯೋಗ ಅಥವಾ ಕಾಕತಾಲೀಯ ನ್ಯಾಯವೆನ್ನಬಹುದು. ಆಶೀರ್ವಾದವು ಘಲಪ್ರದವಾಗುವ ಬಗ್ಗೆ ದಿಟ, ಕೊಡುವವನಿಗೂ ಇರುವುದಿಲ್ಲ. ಆಶೀರ್ವಾದವನ್ನು ಪಡೆದವನಿಗೂ ಇರುವುದಿಲ್ಲ. ವರ ಮತ್ತು ಆಶೀರ್ವಾದ ಗಳಲ್ಲಿಯ ಭೇದ ಕಾಲಿದಾಸನಿಗೆ ಅಭಿಪ್ರೇತವಿತ್ತು. ಕಾಶ್ಯಪನಿಗೆ ನಮಸ್ಕರಿಸಲು ಬಂದ ಶಕುಂತಲೆಗೆ:

ಯಂಯಾತಿರಿವ ಶರ್ಮಿಷ್ಟಾ ಭರ್ತಾರ್ಭಾಹುಮತಾ ಭವ ।

ಸುತಂ ತ್ವಾಪಿ ಸಮ್ರಾಜಂ ಸೇವ ಪೂರುಹಮಾಪ್ಯಂ ॥

“ಯಂಯಾತಿಗೆ ಶರ್ಮಿಷ್ಟೇ ಹೇಗೋ ಅದರಂತೆ ನೀನು ನಿನ್ನ ಪತಿಗೆ ತ್ವಿಯಳಾಗು! ಪ್ರಯೋಜನಿತತ್ವ ಸಮ್ರಾಂತಪ್ರತಿನು ನಿನಗೆ ಜನಿಸಲಿ!” ಎಂದಿದ್ದಾನೆ. ಈ ಶಬ್ದಗಳು ಆಶೀರ್ವಾದದ ನುಡಿಗಳಾಗಿದ್ದರೂ ಕಾಶ್ಯಪ ಮುಣಿಗಳ ಆಶೀರ್ವಾದ ವಾದ್ವರಿಂದ ವರದಪ್ರೇರಣೆಯಾಗಿದ್ದರೂ ಗೌತಮಿಗೆ ಭರವಸೆ ಇತ್ತು. ‘ಭಗವನ್ನರು ಖಲ್ಲೇಷಃ । ನಾಶೀಃ । ಪೂಜ್ಯರೇ, ಇದು ವರವೇ ಸರಿ; ಆಶೀರ್ವಾದವಲ್ಲಿ<sup>೧೨</sup> ಎಂದು ಗೌತಮಿಯ ನುಡಿದಳು. ಆಶೀರ್ವಾದ ಮತ್ತು ವರದಲ್ಲಿ ಸೂಕ್ತಭೇದವಿದೆ. ಬ್ರಹ್ಮಾರು ಅಥವಾ ಪುರೋಹಿತರು ತಮ್ಮ ಯಜಮಾನರಿಗೆ, ಹಿರಿಯರು ತಮ್ಮ

ಪ್ರತಿಪಾತ್ರಾದಿ ಕಿರಿಯರಿಗೆ, ಗುರುಗಳು ಅಥವಾ ಸತ್ಪರುಪರು ಅವರವರ ಶಿಷ್ಯಂದಿರಿಗೆ, ಅವರ ಮನೋರಥಗಳು ಸಫಲಗೊಳ್ಳಬೇಕೆಂದು ನುಡಿದ ಮಾತೇ ಆಶೀರ್ವಾದ. ದೇವತೆಗಳು ಇಲ್ಲವೇ ದೇವರ ಅವಶಾರಿಗಳು ತಮ್ಮ ಭಕ್ತಿಗಾಗಿ ನುಡಿದ ವಚನಗಳು ವರದಾನವೆನಿಸುತ್ತವೆ.<sup>೪೮</sup> ಈ ಹೇಳಿಕೆಯಲ್ಲಿಯ ಉತ್ತರಾರ್ಥವು ಅಂಶತಃ ನಿಜವಿದೆ. ವರದಾನದ ಅರ್ಹತೆಯನ್ನು ಹೊಂದಿದ ಯಾವ ಖ್ಯಾತಿಮುನಿಗಳ ಉಲ್ಲೇಖವು ಇದರಲ್ಲಿರದ ಕಾರಣ ಇದು ಅವ್ಯಾಪ್ತವಾಗಿದೆ. ರಾಮಾಯಣದಲ್ಲಿ ತುಂಬಾ ಮಹತ್ವದ್ದನಿಸುವ. ಯಾವುದರಿಂದ ಸಮಗ್ರ ರಾಮಾಯಣವು ನಡೆಯಿತೋ ಅಂಥ, ದಶರಥನಿಂದ ಕೈಂಕೇಯಿಗೆ ದೊರೆತವರವು, ಈ ವ್ಯಾಪ್ತಿಗೆ ಒಳಪಡುವುದಿಲ್ಲ. ಈ ವರದ ಚರ್ಚೆಯನ್ನು ಸವಿಸ್ತಾರವಾಗಿ ಬೇರೆದೆಯಲ್ಲಿ ಮಾಡಲಾಗಿದೆ.

ವರವನ್ನೀಯಲು ದೈವಿಕ ಗುಣ, ಪುಣಿಸಂಗ್ರಹ, ತಪಸ್ಸು ಬೇಕಿರುತ್ತವೆ; ಆದರೆ, ಆಶೀರ್ವಾದಿಸಲು ವಯಸ್ಸಿನಿಂದ ಹಿರಿಯರಾಗಿದ್ದರೆ ಸಾಕು; ಇತರ ಸಾಧನೆಗಳ ಅವಶ್ಯಕತೆ ಇರುವುದಿಲ್ಲ. ನಿತ್ಯವೂ ವ್ಯವಹಾರದಲ್ಲಿ ನುಡಿಯಲಾಗುವ ಆಶೀರ್ವಾದಗಳಲ್ಲಿ ಸದಿಚ್ಛೇಯು ಇದ್ದರೂ ಇವು ಕೇವಲ ಜೀವಚಾರಿಕವಾಗಿರುತ್ತವೆ. ಉದ್ದರಿಸಿದ ಆಶೀರ್ವಾದಗಳೆಲ್ಲ ಕಾಲಾಂತರದಲ್ಲಿ ಅರ್ಥಶಾಸ್ನವೆಂದಾಗುತ್ತವೆ. ಚಿಕ್ಕವರು ಸಹ ಹಿರಿಯರ ಬಗ್ಗೆ ಸದಿಚ್ಛೇಗಳನ್ನು ವ್ಯಕ್ತಪಡಿಸಬಹುದು. ಶಿಷ್ಯನು ಗುರುವಿಗೆ ಶುಭವನ್ನು ಹಾರ್ಡೆಸಬಹುದು. ಮಂಗಲಪ್ರಸಂಗದಲ್ಲಿ, ಷಟ್ಕೃಷ್ಣಪೂರ್ತಿಯ ಯಂತಹ ಸಮಾರಂಭಕಾಲದಲ್ಲಿ ಚಿಕ್ಕವರು ಹಿರಿಯರಿಗೆ ಸದಿಚ್ಛೇಯನ್ನು ವ್ಯಕ್ತಗೊಳಿಸುತ್ತಾರೆ.

ವಾಲ್ಯೇಕರಾಮಾಯಣದಲ್ಲಿ ಬಂದ ಕೆಲವು ಆಶೀರ್ವಾದಗಳನ್ನು ಬಂದು ವಿಭಾಗದಲ್ಲಿ ಕೊಡಲಾಗಿದೆ.<sup>೪೯</sup>

### ಹರಕೆಗಳು

ಹರಕೆ ಇದು ಬೇಡಿಕೊಂಡ ಅಥವಾ ಯಾಚಿತ ವರಕ್ಕೆ ನಿಕಟವಾಗಿದೆ. ತಮ್ಮ ಮನೋರಥಗಳನ್ನು ಸಾಧಿಸಲು ದೇವತೆಗಳನ್ನು ಸಾಧಿಸಲು ದೇವತೆಗಳನ್ನು ಆಹಾರನಿಸುವುದು, ಯಾಚಿಸುವುದು; ಇವು ಎರಡರಲ್ಲಿಯೂ ಇರುತ್ತವೆ.

೪೮. ಭಾರತೀಯ ಸಂಸ್ಕೃತ ಕೋಶ, ಖಂಡ ೧, ಪ್ರ.ಳಿಂಗ (ದ್ವಿ.ಆ.)

೪೯. ಆಶೀರ್ವಾದ, ಹರಕೆ.

ಕೃಪಾಪುಸಾದವು ಲಭಿಸಬೇಕೆಂದು ಇಷ್ಟದೇವತೆಗೆ ಯಾವುದೊಂದು ವಸ್ತುವನ್ನು, ಕಾಣಿಕೆ-ಹರಕೆ ಎಂದು ಅರ್ಥಸುವುದು, ಈ ರೀತಿ ನಡೆದುಕೊಳ್ಳುವೆ ಎಂದು ವ್ಯತವನ್ನು ಮಾಡುವದು, ಏಶಿಷ್ಟ ಪ್ರಕಾರದ ಪೂಜೆಯನ್ನು ಸಲ್ಲಿಸುವುದು; ಇದೇ ಬಗೆಯ ಪ್ರತಿಷ್ಠೆ ಹರಕೆಯಲ್ಲಿರುತ್ತದೆ. ಇದರಲ್ಲಿ ನಿಯಮ-ಕಟ್ಟಳೆಗಳಿರುತ್ತದೆ. ಇಷ್ಟಾರ್ಥವು ಮನಸ್ಸಿನಂತೆ ಸಾಧ್ಯವಾದಾಗ ಈ ಹರಕೆಯಂತೆ ನಡೆದುಕೊಳ್ಳಲೇ ಬೇಕೆಂಬ ಬಂಧನವಿರುತ್ತದೆ. ಒಂದು ವೇಳೆ ಮನೋರಥವು ಈಜೇರದಿದ್ದರೆ ಹರಕೆ ಮಾಡಿಕೊಂಡ ವ್ಯಕ್ತಿಯು ಹರಕೆಯನ್ನು ಪೂರ್ವೆಸಬೇಕೆಂತಿಲ್ಲ. ಇಂಜೆಯಂತೆ ಹರಕೆಯ ಫಲವು ದೊರ್ತು ಹರಕೆಯನ್ನು ದೇವತೆಗೆ ಒಪ್ಪಿಸಿದಿದ್ದರೆ ಆ ದೇವತೆಯು ಕೋಪಗೊಂಡು ತಮಗೆ ಕೇಡನ್ನಂಟುಮಾಡಬಹುದೆಂಬ ತಿಳುವಳಿಕೆ ಇದೆ. ವರ ದೊರೆಯಲು ತಪಸ್ಸು, ಯಜ್ಞ ಇತ್ಯಾದಿಗಳ ಸಾಧನೆ ಬೇಕು; ಆ ದೃಷ್ಟಿಯಲ್ಲಿ ಹರಕೆಯ ರೂಪವು ಸೌಮ್ಯವಾಗಿದೆ. ಹರಕೆ ತುಢ ಲೇವಾ-ದೇವಿ ಕೊಡ-ತಕ್ಷಳ್ಳುವ ವ್ಯವಹಾರ. ಇಜ್ಞಾಪೂರ್ತಿಯಾದಾಗ ಹರಕೆ ಈಡೇರಿತು ಎಂದು ಹೇಳುತ್ತಾರೆ. ಹರಕೆಯಲ್ಲಿ ಕಟ್ಟಲೆಗಳಿವೆ. ಯಾಚಿತ ವರ ಮತ್ತು ಹರಕೆಯಲ್ಲಿ ಒಂದು ಭೇದವಿದೆ. ವರ ದೊರೆಯಲು ಮೊದಲು ಪ್ರಯತ್ನ ಬೇಕು; ಹರಕೆಯಲ್ಲಿ ಫಲ ಮೊದಲು; ನಂತರ ಹರಕೆ-ಕಾಣಿಕೆಯನ್ನು ಒಪ್ಪಿಸಬೇಕು. ಇಷ್ಟಾರ್ಥ ಫಲಿಸಿದಿದ್ದರೆ, ಹರಕೆ ಪೂರ್ವೆಸುವ ಪ್ರಶ್ನೆ ಬರುವುದಿಲ್ಲ. ಸತ್ಯನಾರಾಯಣನ ಪೂಜೆಯನ್ನು ಮಾಡುವುದು; ಅಮೃನವರಿಗೆ ಉಡಿ ತುಂಬಿಸುವುದು; ಪೂಜೆಯನ್ನು ಸಲ್ಲಿಸುವುದು; ತುಲಾಭಾರ ಮಾಡುವುದು; ಉಪವಾಸವಿರುವುದು; ಪ್ರತಗಳನ್ನು ಆಚರಿಸುವುದು; ಕಾಣಿಕೆಗಳನ್ನು ಅರ್ಥಸುವುದು; ಇವು ವಿವಿಧ ರೀತಿಯ ಹರಕೆಗಳಾಗಿವೆ. ಹರಕೆಗಳನ್ನು ಗಂಡಸರಿಗಿಂತ ಹೆಂಗಸರೇ ಹೆಚ್ಚಾಗಿ ಬೇಡಿ ಕೊಳ್ಳುತ್ತಾರೆ.

ವಾಲ್ಯೇಕಿ ರಾಮಾಯಣದಲ್ಲಿ ಹರಕೆಯ ಎರಡು ಉದಾಹರಣೆಗಳಿವೆ. ಈ ಎರಡು ಹರಕೆಗಳು ಸೀತೆಯಿಂದಲೇ ನಡೆದಿವೆ. ದಂಡಕಾರಣಾದತ್ತ ಹೋಗುವಾಗ ಗಂಗಾ ಮತ್ತು ಯಮುನಾ ನದಿಗಳನ್ನು ದಾಟಿಹೋಗಬೇಕಿತ್ತು. ಆಗ ಸಿತೆಯು ಈ ನದಿಗಳಿಗೆ ಹರಕೆ ಮಾಡಿಕೊಂಡಳ್ಳು. ಈ ಎರಡು ಹರಕೆಗಳಲ್ಲಿಯ ಆಶಯವು ಒಂದೇ ಆಗಿತ್ತು. “ಪ್ರಯಾಣ ಸುವಿಕರವಾಗಬೇಕು; ಅರಣ್ಯವಾಸವು ನೆಮ್ಮೆದಿ ಯಾಗಿರಬೇಕು; ಮತ್ತು ರಾಮನು ಅಯೋಧ್ಯೆಗೆ ಸುವಿವಾಗಿ ಮರಳಬೇಕು” ಎಂದಿತ್ತು. ಗಂಗೆಯು ಯಮನೆಗಿಂತ ದೊಡ್ಡವಳ್ಳು, ಹೆಚ್ಚು ಪವಿತ್ರಳಿಂದು ಹರಕೆಯ ಕಾಣಿಕೆಗಳಲ್ಲಿ ಸಮಾನತೆ ಇಲ್ಲ; ತಾರತಮ್ಯವಿದೆ. ಗಂಗೆಯನ್ನು ಸಂತೋಷಿಸಲು

ಒಂದು ಲಕ್ಷ ಹಸುಗಳು, ವಸ್ತುಗಳು, ಬ್ರಾಹ್ಮಣರಿಗೆ ಅನ್ನಸಂತಪ್ರಣಾಲೀ, ಅಯೋಧ್ಯೇಗೆ ಮರಳಿದ ನಂತರ ಒಂದು ಸಾವಿರ ಕುಂಭ ಮದ್ಯ ಮತ್ತು ಮಾಂಸಯುಕ್ತ ಅನ್ನ ಇವುಗಳನ್ನು ಬಲಿಯಾಗಿದುವ ಪ್ರತಿಜ್ಞೆಯನ್ನು ಮಾಡಿದ್ದಳು. ಯಮುನೆಯ ಬಗ್ಗೆ ಕೇವಲ ಒಂದು ಸಾವಿರ ಹಸುಗಳು ಮತ್ತು ಒಂದುನೂರು ಕುಂಭಗಳ ಮದ್ಯವನ್ನು ಅರ್ಪಿಸುವ ಉಲ್ಲೇಖವಿದೆ. ಹಾಗೆ ಯೋಚಿಸಿದಲ್ಲಿ ಗಂಗೆಯನ್ನು ದಾಟುವಾಗ ಗುಹನ ಸಹಾಯದಿಂದ ಪ್ರಯಾಣಕ್ಕೆ ಅಡಚಣೆ ಇರಲಿಲ್ಲ; ಆದರೆ ಯಮುನಾ ನದಿಯನ್ನು ದಾಟುವುದರಲ್ಲಿ ನಿಜವಾದ ತೊಂದರೆಯಿತ್ತು. ರಾಮ-ಲಕ್ಷ್ಮಣರು ಒಳಗಿದ ಮರದ ತುಂಡುಗಳನ್ನು ಕಟ್ಟಿ ಒಂದು ಪೆಟ್ಟಿಗೆಯನ್ನು ರಚಿಸಿದರು. ಅಂತಹದರ ಸಹಾಯದಿಂದ ನದಿಯನ್ನು ದಾಟುವುದು ದುಸ್ತರವಿತ್ತು. ಯಮುನೆಯನ್ನು ಅಧಿಕ ಸಂತೋಷಗೊಳಿಸುವ ಪ್ರಸಂಗವಿತ್ತು. ಗಂಗೆಗೆ ಹರಸಿಕೊಂಡ ಕಾಳೆಕೆಗಿಂತ ಹೆಚ್ಚಾಗಿ ಯಮುನೆಗೆ ಅರ್ಪಿಸುವ ಸಂಕಲ್ಪ ಮಾಡಬೇಕಿತ್ತಲ್ಲವೇ? ಎಂದೆನ್ನಿಸುತ್ತದೆ.

### ಆಕಾಶವಾಣಿ, ಪ್ರಪ್ರವೃಷ್ಟಿ

ಆಕಾಶವಾಣಿ, ಪ್ರಪ್ರವೃಷ್ಟಿ ಈ ಪ್ರಕಾರಗಳು ಅಯಾಚಿತ ವರಕ್ಕೆ ತೀರ ನಿಕಟವಾದಂಥವು. ಈ ಎರಡೂ ಸಂಗತಿಗಳಲ್ಲಿ ಸದ್ಯಾವನೆ, ಸದಿಚ್ಛೆ ಇರುತ್ತವೆ. ಆಕಾಶವಾಣಿಯಲ್ಲಿ ವಾಣಿಗೆ ಮಹತ್ವವಿದೆ; ಶರ್ಬೋಚೂರದಿಂದ ಅಭಿವೃಕ್ಷ ಸಾಧ್ಯ ಪ್ರಪ್ರವೃಷ್ಟಿಯಲ್ಲಿ ಇದೇ ಮನೋಭಾವವು ಹೊಗಳಿಂದ ವೃಕ್ಷಮಾಡಲ್ಪಡುತ್ತದೆ. ಸ್ವರ್ಗದಲ್ಲಿದ್ದ ದೇವತಾದಿಗಳಿಂದ ಆಕಾಶವಾನಿ ಮತ್ತು ಪ್ರಪ್ರವೃಷ್ಟಿಯಾಗುವುದುಂಟು. ವರ ಮತ್ತು ಆಕಾಶವಾಣಿ ಇವರಡರಲ್ಲಿ ಒಂದು ಸೂಕ್ಷ್ಮವಾದ ಭೇದವಿದೆ. ವರ ಕೊಡುವುದರಲ್ಲಿ ವರದಾತನು ಕಣ್ಣಿಮುಂದೆ ಇರುತ್ತಾನೆ. ಆಕಾಶವಾಣಿಯ ವೃಕ್ಷಿಯು ಅದೃಶ್ಯನಾಗಿರುತ್ತಾನೆ. ಯಾರೊಬ್ಬನ ಸದ್ಯತ್ವನೆಯಿಂದ, ಸಮಾಜಕಲ್ಯಾಂಕಾರ್ಯವನ್ನು ಮಾಡಿದ್ದರಿಂದ ಪ್ರಸನ್ನನಾದ ವೃಕ್ಷಿಯಿಂದ ಆಕಾಶವಾಣಿಯಾಗುತ್ತದೆ. ಪ್ರತ್ಯೇಕ ಭೇಟಿಮಾಡಿ ಹೇಳಲು ಅಸಾಧ್ಯವಾದುದನ್ನು ಆಕಾಶವಾಣಿಯ ಮೂಲಕ ಹೇಳಲಾಗುತ್ತದೆ. ಆಕಾಶವಾಣಿಯಿಂದ ಕೇವಲ ವರ ಅಥವಾ ಶಾಪಗಳು ಕೊಡಲ್ಪಡುತ್ತವೆ ಅಂತಲ್ಲ; ಮುಂಬರುವ ಘಟನೆಗಳ ಪೂರ್ವಸೂಚನೆಯನ್ನು ಕೊಡಲಾಗುತ್ತದೆ. ಕಥಾಸೂತ್ರಗಳನ್ನು ಸೋಗಸಾಗಿ ಜೋಡಿಸಲು ಅನುವಾಗುವ (Literary device) ಒಂದು ಉತ್ತಮ ಪ್ರಕಾರವೆಂದರೆ ಆಕಾಶವಾಣಿ ಎಂದನ್ನು ಒಬಹುದು. ವಾಲ್ಯೇಕರಾಮಾಯಣದಲ್ಲಿ ಆಕಾಶವಾಣಿಯ ಉದಾಹರಣೆಗಳು ಬಹಳ

ಕಡಿಮೆ ಇವೆ. ಒಂದು ರಣಹಡ್ಡು ಒಂದು ಗುಬೆಯ ಮನೆಯನ್ನು ಅಪಹರಿಸಿದೆ ಎಂದು ದೃಢವಾದಾಗ ರಾಮನು ರಣಹಡ್ಗಿ ಶಿಕ್ಷೆ ವಿಧಿಸಲು ನಿರ್ಧರಿಸಿದನು. ಆಗ ಆಕಾಶವಾಣಿಯಾಯಿತು (ಶಾಪ ಕ್ರ. ೪೫). ಸೀತೆ ಭೂದೇವಿಯನ್ನು ಪ್ರಾರ್ಥಿಸಿ ತನ್ನನ್ನು ಒಡಲಿನಲ್ಲಿ ಇಟ್ಟಿಕೊಳ್ಳಬೇಕೆಂದು ಬೇಡಿಕೊಂಡಾಗ, ಭೂಮಿ ಇಬ್ಬಾಗವಾಗ ಒಂದು ಸಿಂಹಾಸನವು ಮೇಲೆ ಬಂದಿತು. ಭೂದೇವಿಯು ಸಿಂಹಾಸನವು ಮೇಲೆ ಬಂದಿತು. ಭೂದೇವಿಯು ಸಿಂಹಾಸನದ ಮೇಲೆ ಹುಳಿತ್ತಿದ್ದಳು. ಭೂದೇವಿಯು ಸೀತೆಯನ್ನು ಎತ್ತಿಕೊಂಡು ಸಿಂಹಾಸನದಲ್ಲಿ ಹುಳ್ಳಿಸಿದಳು. ಆಗ ಸ್ವರ್ಗನಿವಾಸಿಗಳಾದ ದೇವತೆಗಳು ಆಕಾಶದಿಂದ ಪುಷ್ಟ ವೃಷ್ಣಿಯನ್ನು ಮಾಡಿ ಆಶೀರ್ವದಿಸಿದರು.

ಶಾಘುಕಾರಜ್ಞ ಸುಮಹಾನ್ ದೇವಾನಾಂ ಸಹಸೋತ್ತಿತಃ ।

ಶಾಘುಸಾಧ್ಯತಿ ಪೈ ಸೀತೇ ಯಸ್ಯಾಸ್ತೇ ಶೀಲಮೀಧೃತಮ್ ॥೨೧॥

ವಿವಂ ಬಹುವಿಧಾ ವಾಚೋ ಹೃಂತರಿಕ್ಷಗತಾಃ ಸುರಾಃ ।

ವ್ಯಾಜ್ಯಹನುಕ್ಷಣಮನಸೋ ದೃಷ್ಟಾ ಸೀತಾಪ್ರವೇಶನಮ್ ॥೨೨॥

(ಉತ್ತರ. ೯೨)

“ದೇವದೇವತೆಗಳು ಭಲೇಭಲೇ ಎಂದು ಸಂತೋಷದ ದ್ವಿನಿ ಮಾಡಿದರು. ‘ಸದಾಚರಣೆಯಳ್ಳಿ ಹೇ ಸೀತೇ! ನೀನೇ ಧನ್ಯೇ’ ಎಂದು ಸೀತೆಯನ್ನು ಶಾಖಾಸಿದರು.”

ಆಕಾಶವಾಣಿಯಾದೋಡನೆ ಪುಷ್ಟವೃಷ್ಣಿ ಆಗಲೇಬೇಕು ಎಂದೇನೂ ಇಲ್ಲ. ಪುಷ್ಟವೃಷ್ಣಿ ಎಂದರೆ ಸದ್ಭಾವನೆಯನ್ನು ವ್ಯಕ್ತಪಡಿಸುವ ಒಂದು ಪ್ರಕಾರವಿದ್ದು, ಇದರಲ್ಲಿ ಶಭ್ದಗಳ ಬದಲು ಹಾಗಳಿಂದ ಭಾವನೆಯನ್ನು ಪ್ರಕಟಿಸಲಾಗುತ್ತದೆ. ಕೆಲವೊಮ್ಮೆ ಮಂಗಲವಾದ್ಯಗಳ ಮೊಳಗುವಿಕೆ, ನೃತ್ಯಗಾಯನಾದಿಗಳಿಂದ ಈ ಭಾವನೆಯನ್ನು ಪ್ರಕಟಿಸಲಾಗುತ್ತದೆ. ಈ ಕೆಳಗಿನ ಪ್ರಸಂಗಗಳಲ್ಲಿ ಪುಷ್ಟವೃಷ್ಣಿಯಾದ ಉಲ್ಲೇಖಿವಿದೆ. ರಾಮಜನ್ಮ (ಬಾಲಕಾಂಡ, ೧೮), ರಾಮಲಕ್ಷ್ಮಿರ ವಿವಾಹ (ಬಾಲಕಾಂಡ, ೨೫), ವೇದವತಿಯ ಅಗ್ನಿಪ್ರವೇಶ (ಉತ್ತರಕಾಂಡ, ೧೯), ರಾಮನಿಂದ ನಡೆದ ಶಂಬೂಕನ ವಥೆ (ಉತ್ತರಕಾಂಡ, ೩೯) ಮತ್ತು ರಾಮನ ಮಹಾಪ್ರಸ್ಥಾನದ ಸಮಯ. ರಾಣಿನ ವಥೆಯನಂತರವೂ (ಯುದ್ಧಕಾಂಡ, ೧೦೮) ಪುಷ್ಟವೃಷ್ಣಿಯಾಗಿದೆ.

### ರಾಮಾಯಣ: ಒಂದು ಮಾನವ ಕಥೆ

ವಾಲ್ಯೇಕಿಯ ರಚಿಸಿದ ರಾಮಾಯಣವು ಒಬ್ಬ ಮಾನವನ ಕಥೆಯೇ ಹೊರತು ದೇವರ ಕಥೆಯಲ್ಲ. ವಿಷ್ಣುವು ದೇವನಾಗಿದ್ದರೂ ಭ್ರಗುಮುನಿಯ ಶಾಪದಿಂದ ಇಲ್ಲವೇ ‘ಪರಿತ್ರಾಕಾಯ ಸಾಧಾನಾಂ ವಿನಾಶಾಯ ಚ ದುಷ್ಟಾಮ್’ ಎಂಬ ತನ್ನ ಹೇಳಿಕೆಯನ್ನು ಕಾಯ್ದುಕೊಳ್ಳಲು ಮಾನವಾವಶಾರವನ್ನು ಧರಿಸಿದನು. ಪೃಥಿವೀ ಒಂದು ಇಳಿಯವಾಗ ಸ್ವಂತದ ದೈವಿ ಗುಣಗಳ ಸಂಚಯವನ್ನು ಸ್ವರ್ಗದಲ್ಲಿಯೇ ಇಟ್ಟಬಂದನು; ಮಾನವಾವಶಾರಪೂರ್ವದ ತನ್ನ ದೇವತ್ವವನ್ನು ಸಂಪೂರ್ಣವಾಗಿ ಮರೆತನು. ನಂತರ ಪೂರ್ಣವಾಗಿ ಮಾನವನಂತೆ ವರ್ತಿಸಿದನು; ಮಾನವನಾಗಿಯೇ ಬಾಳಿದನು. ಒಮ್ಮೆ ಈ ಮೃತ್ಯುಲೋಕದಲ್ಲಿ ಮಾನವನ ಭೂಮಿಕೆಯನ್ನು ಅಂಗೀಕರಿಸಿದ ನಂತರ ರಾಮನು ಅದನ್ನು ನಿಜಮಾನವನಂತೆ ನೇರವೇರಿಸಿದ್ದಾನೆ. ಮಾನವನಾಗಿದ್ದರೂ ಸರ್ವಸಾಮಾನ್ಯ ಮಾನವನಿಗಿಂತ ಎದ್ದೂ ಕಾಣಲುತ್ತಾನೆ. ಜೀವನದತ್ತ ನೋಡುವ ಆತನ ದೃಷ್ಟಿಯೇ ಇಡಕ್ಕೆ ಕಾರಣವಾಗಿತ್ತು. ಮಾನವಜನ್ಮದ ಶ್ರೇಷ್ಠ ಮೌಲ್ಯಗಳನ್ನು ಕಾಪಾಡಲು ಆತನು ಜೀವನವನ್ನೇ ಸಮರ್ಪಿಸಿದನು. ತನ್ನ ನಡೆನುಡಿಗಳಿಂದ ಆದಶ್ರಯ ಮಾನವನ ಸೋಗಸಾದ ಚಿತ್ರವನ್ನು ರೂಪಿಸಿದನು. ಮಾನವರಲ್ಲಿ ‘ಶ್ರೇಷ್ಠನೇನಿಸಿಕೊಂಡನು; ಮಹಾಮಾನವನೇನಿಸಿದನು. ಹೀಗಿದ್ದರೂ ಸ್ವತ್ಸರ್ವ ಆತನು ‘ಅತಿಮಾನವನಾಗಲಿಲ್ಲ. ರಾಮಾಯಣದಲ್ಲಿ ಚಮತ್ವಾರಗಳಿಗೆ ಸಾಫನವಿಲ್ಲ. ರಾಕ್ಷಸರು ಬೇರೆ ಬೇರೆ ರೂಪಗಳನ್ನು ಧರಿಸುವುದು; ಹನುಮಂತನು ಪರವತವನ್ನು ಎತ್ತಿಕೊಂಡು ಬರುವುದು; ಯಜ್ಞಪೂಂಡಿದಿಂದ ಯಜ್ಞಪುರುಷನು ಕಾಣಿಸಿಕೊಳ್ಳುವುದು; ಅಗ್ನಿ ಪ್ರವೇಶಮಾಡಿ ಸೀತೆಯು ಸುಖಿರೂಪವಾಗಿ ಹೊರಗೆ ಬರುವುದು— ಇವು ಚಮತ್ವಾರಗಳಲ್ಲ; ದೃಷ್ಟಿಕ ಗುಣಗಳೂ ಇವುಗಳಲ್ಲಿಲ್ಲ. ಮಾನವನ ಶಕ್ತಿಗೆ ಅಸಾಧ್ಯವೇನಿಸುವುದನ್ನು ರಾಕ್ಷಸರು ಮಾಯೆಯ ಶಕ್ತಿಯಿಂದ ಸಾಧಿಸುತ್ತಾರೆ. ಈ ಶಕ್ತಿಯು ರಾಕ್ಷಸರಲ್ಲಿ ಹುಟ್ಟಿನಿಂದ ಇರುತ್ತದೆ; ಅಲ್ಲದೇ ಅದನ್ನು ಸಾಧನೆಯಿಂದ ಪಡೆದಿರುತ್ತಾರೆಂದು ಗ್ರಹಿಸಿದರೆ ರೂಪಧಾರಣೆಯು ಚಮತ್ವಾರವೆಂದೆನಿಸದು. ಹನುಮಂತನು ಪರವತವನ್ನು ಎತ್ತಿ ಎಂದನು; ಎಂದರೆ ಆ ಕಾಲದಲ್ಲಿ ಗೊತ್ತಿದ್ದ ಎಲ್ಲ ವನಸ್ಪತಿಗಳನ್ನು ಬೆಟ್ಟಿದ ಗಾತ್ರದಪ್ಪು ಪ್ರಮಾಣದಲ್ಲಿ ತಂದನು. ಸೀತೆಯು ಅಗ್ನಿದಿವ್ಯವನ್ನು ಕ್ರಿಗೊಂಡಳು ಎಂದರೆ ತೀರ ಬಿಕ್ಕಿಟ್ಟಿನ ಪರಿಸ್ಥಿತಿಯಲ್ಲಿಯೂ ಆಕೆಯು ತನ್ನ ಚಾರಿತ್ರ್ಯವನ್ನು ಶುದ್ಧವಾಗಿ ಕಾಯ್ದುಕೊಂಡಳು. ಅಗ್ನಿಪ್ರವೇಶಕ್ಕೆ ಸಮಾನವಾದ ಪ್ರಖಿರ-ಘೋರ ಪರಿಕ್ಷೇಗಳಿಂದ ಪಾರಾದಳು ಎಂದು ತೀಳಿಯಬೇಕು.

ರಾಘಾಯಣವು ಒಂದು ಆದ ಮಹಾಕಾವ್ಯ; ಮಹಾಕಾವ್ಯವು ಮಾನವನ ದಾಗಿರುತ್ತದೆ. ರಾಯ್ ಆನರೆಬಲ್ ಶ್ರೀ ಷಿ. ಎಸ್. ಶ್ರೀನಿವಾಸ ಶಾಸ್ತ್ರಿಯವರ ಹೇಳಿಕೆಯಿಂದರೆ— “The fundamental postulate is that an epic is a great work of art which is intended expressly, for the edification of man... The epic is to be read with a view to benefit by its teaching, to draw at every turn lessons of supreme value for the conduct and regulation of ourselves”<sup>೫೦</sup> ಎಂದು ಆಗಿದೆ. ಇದು ಸ್ವಷ್ಟವಾಗಿರುವುದರಿಂದ ಇದರ ವಿವರಣೆ ಅನಗತ್ಯವೇನಿಸುತ್ತದೆ. ರಾಘಾಯಣದಲ್ಲಿಯ ವ್ಯಕ್ತಿಗಳ ಸ್ವಭಾವ, ಗುಣಾವಗುಣಗಳು, ವರ್ತನೆ, ಕೃತಿ, ನಡೆನುಡಿ, ಎಲ್ಲವೂ ಮಾನವರದಾಗಿದೆ. ವಾಲ್ಯೋಚಿಯು ಮನುಷ್ಯ-ಸ್ವಭಾವದ ವಿಶ್ಲೇಷನೆಯನ್ನು, ಪದರು ಪದರುಗಳಾಗಿ, ಅತಿ ಸೂಕ್ಷ್ಮವಾಗಿ, ಮನೋಪರವಾಗಿ ಬಿಡಿಸಿ ನಮ್ಮ ಮುಂದಿಟ್ಟಿದ್ದಾನೆ. ಸೀತೆಯು ರಾಮನೊಡನೆ ವನವಾಸಕ್ಕೆ ತೆರಳುವುದೆಂದು ಇನ್ನೂ ನಿಶ್ಚಿತವಾಗಿರದಾಗ, ರಾಮನು ಸೀತೆಯನ್ನುದ್ದೇಶಿಸಿ, ತಾನು ಅಯೋಧ್ಯೆಯಲ್ಲಿ ಇರದ ಸಮಯದಲ್ಲಿ ಸೀತೆಯು ಯಾವ ರೀತಿ ವ್ಯವಹರಿಸ ಬೇಕೆಂದು ತಿಳಿಸಿ ಹೇಳಿದನು: “ಬ್ರಹ್ಮವಸಂಪನ್ಮರು ಬೇರೆಯವರ ಸ್ತುತಿಯನ್ನು ಸಹಿಸಲಾರರು! ಕಾರಣ ಭರತನ ಎದುರಿನಲ್ಲಿ ನೀನು ನನ್ನನು ಹೊಗಳಬೇಡಿ!” ಇದೊಂದು ವ್ಯಾಪಹಾರಿಕ ಸೂಚನೆಯಂತಿದ್ದರೂ ವಾಲ್ಯೋಚಿಯು ಎಷ್ಟೊಂದು ಸೂಕ್ಷ್ಮವಾಗಿ ಮನುಷ್ಯಸ್ವಭಾವವನ್ನು ನಿರೀಕ್ಷಿಸಿದ್ದಾನೆ ಎಂಬುದು ವಿದಿತವಾಗುತ್ತದೆ. ದಶರಥನ ಆಜ್ಞೆಯನ್ನು ಕೌಸಲ್ಯೆಗೆ ತಿಳಿಸುವಾಗ ರಾಮನು ತನ್ನ ವ್ಯಧೆಯನ್ನು ಅದುಮಿಟ್ಟಿದ್ದಾನೆ; ಆದರೆ ಆ ಸಂಗತಿಯನ್ನೇ ಸಿತೆ ಮತ್ತು ಲಕ್ಷ್ಮಣರಿಗೆ ಹೇಳುವಾಗ ತನ್ನ ದುಃಖವನ್ನೆಲ್ಲ ತೋಡಿಕೊಂಡಿದ್ದಾನೆ. ತಾನು ವನವಾಸಕ್ಕೆ ತೆರಳಿದಾಗ ಲಕ್ಷ್ಮಣ ಮತ್ತು ಸುಮಂತ ಇವರು ಅಯೋಧ್ಯೆಯಲ್ಲಿ ಉಳಿಯುವುದು ಉಚಿತವೆಂಬುದನ್ನು ಪರಿಪರಿಯಾಗಿ ತಿಳಿಸುವಾಗಿನ ರಾಮನ ಮನಸ್ಸಿನ ತುಮುಲವನ್ನು ವಾಲ್ಯೋಚಿಯು ಬಹಳ ಸುಂದರವಾಗಿ ಬಣಿಸಿದ್ದಾನೆ. ರಾಮನ ಎದುರಿನಲ್ಲಿಯೇ ವಿರಾಧನು ತನ್ನ ತೊಡೆಯ ಮೇಲೆ ಸೀತೆಯನ್ನು ಕುಳಿರಿಸಿಕೊಂಡು ಆಡಿದ ಮಾತುಗಳಿಂದ ರಾಮನ ಹೃದಯವು ತತ್ತರಿಸಿತು. ಆ ಸಂದರ್ಭದಲ್ಲಿ ಆತನಿಗಾದ ಅತೀವ ದುಃಖ, ಸೀತೆಗಾಗಿ ಅವನು ಮಾಡಿದ

ವಿಲಾಪ, ಅವಳ ಶೋದಕ್ಕಾಗಿ ರಾವಂನು ಪಟ್ಟ ಕಷ್ಟ, ಸೀತೆಯು ಪುನಃಪ್ರಾಪ್ತಿಯಾದನಂತರ ಆಕೆಯನ್ನು ಶುದ್ಧಿಕರಿಸಿ ಸ್ವೀಕರಿಸುವ ನಿರ್ಧಾರ, ಅವಳನ್ನು ತ್ಯಾಗಿದ್ದು, ಸುಗ್ರೀವನು ಕರ್ತವ್ಯ ಚ್ಯಾತನಾದಾಗ ಆತನಿಗೆ ಕೊಟ್ಟ ಎಚ್ಚರಿಕೆಯ ಮುನ್ನಾಜನೆ, ಶೂಪರ್ವನಿಗೆ ಮಾಡಿದ ಅಪಹಾಸ್ಯ, ಪ್ರಸಂಗಾನುಸಾರ ಅಸತ್ಯವನ್ನು ಆಶ್ರಯಿಸಬಹುದೆಂದು ಸುಮಂತನಿಗೆ ಮಾಡಿದ ಉಪದೇಶ, ಲಕ್ಷ್ಮಣನ ಬಗೆ ಇದ್ದ ಮಿತಿಮೀರಿದ ತ್ರೈತಿ, ಲಕ್ಷ್ಮಣನ ಅಚಲನಿಷ್ಠೆ, ಸೀತೆಯು ಲಕ್ಷ್ಮಣನನ್ನು ಸಿಕ್ಕಬೆಟ್ಟೆ ದೂಷಿಸಿದ್ದು, ಹನುಮಂತನ ಅಪಾರ ಭಕ್ತಿ, ರಾವಣನ ಅಂತ್ಯಕ್ಷೀಯೆಯನ್ನು ಯಥಾಸಾಂಗವಾಗಿ ನೆರವೇರಿಸುವಂತೆ ವಿಭೀಷಣನಿಗೆ ಹೇಳುವುದು; ಇವೆಲ್ಲ ಮನುಷ್ಯಸ್ವಭಾವದ ವಿವಿಧ ದಾರ್ಶನಿಕ ಸಂಗತಿಗಳಾಗಿವೆ. ಇವು ರಾಮಾಯಣದ ಪುಟಪುಟಗಳಲ್ಲಿ ಹರಡಿಕೊಂಡಿವೆ. ಸ್ತ್ರೀಸ್ವಭಾವವಾಗಿರುವ ಉಜ್ಜುಲ ಪತ್ರಿನಿಷ್ಠೆ, ಅಸಾಮಾನ್ಯ ತಾಗ, ವಾತ್ಯಲ್ಯಭಾವನೆ, ತ್ರೈತಿ, ಭಕ್ತಿ, ಹೋಪ-ತಾಪ, ಲೋಭ, ಕಪಟ, ಅಸೂಯೆ, ಈಷ್ವರ ಈ ಬಗೆಯ ಮಾನವಸ್ವಭಾವದುರ್ವರ್ಗಗಳು ಅಲಲ್ಲಿ ಪ್ರತಿಬಿಂಬಿತವಾಗಿವೆ. ಉಜ್ಜಧ್ಯೇಯವನ್ನಿಟ್ಟುಕೊಂಡಂಥ ರಾಮ, ಲಕ್ಷ್ಮಣ, ಸೀತೆ, ಹನುಮಂತ ಮುಂತಾದ ಕರ್ತವ್ಯವನಿಷ್ಠರು ಇದ್ದಾರೆ. ಇವರ ಜೀವನೋದ್ದೇಶವು ಮಹಾ ಶ್ರೇಷ್ಠವಾದದ್ದು. ಸಾಮಾನ್ಯ ಜನರಿಗಿಂತ ಅವರು ಬೇರೆಯಾಗಿ ಎದ್ದುಕಾಣುತ್ತಾರೆ; ಅವರ ಅದರ್ಕಗಳೇ ಇದಕ್ಕೆ ಕಾರಣವಾಗಿದೆ. ನಮ್ಮ ಅಳತೆಗೋಲಿನಿಂದ ಅವರನ್ನು ಅಳೆಯುವುದು ಸರಿಯಲ್ಲ; ಅವರು ಮಾನವರೇ ಅಹಂದು; ಆದರೆ ಶ್ರೇಷ್ಠ ಮಟ್ಟದ ಮಾನವರು, ಮಹಾಮಾನವರು; ಆದರೆ, ಅತಿಮಾನವರಲ್ಲ, ದೈವಿಕ ಗುಣಗಳಿಂದ ಕೊಡಿದವರಲ್ಲ.

ರಾಮಾಯಣವು ಮಾನವನು ಮಾನವರಿಗಾಗಿ ಬರೆದ ಗ್ರಂಥ; ಮಾನವನ ಬದುಕು ಹೇಗಿದೆ? ಎಂದು ಹೇಳುವ ಬದಲು ಹೇಗಿರಬೇಕು? ಎಂದು ವಿವರಿಸುವ ಹೆಸರಾಂತ, ಶ್ರೇಷ್ಠ ಗ್ರಂಥವಾಗಿದೆ. ರಾಮಾಯಣದ ನಿಮೀರ್ಣತಿಯಲ್ಲಿ ಶಪಥ, ಶಾಪ, ವರ, ಆಶೀರ್ವಾದ, ಶಕುನಗಳು ಹೇರಳವಾಗಿವೆ. ವಾಲ್ಯೇಕಿಯು ತನ್ನ ಅಸಾಧಾರಣ ಪ್ರತಿಬೆಯಿಂದ, ಮನೋಹರವಾದ ಕಷ್ಟನಾವಿಲಾಸದಿಂದ, ಶಬ್ದ ಮಾಧುರ್ಯದಿಂದ, ಜೀತೋಹಾರಿ ಪಾಂಡಿತ್ಯದಿಂದ, ನಾರದನು ಹೇಳಿದ ಕಥೆಯನ್ನು ರಾವಾಯಣವಾಗಿ ಬರೆದಿಟ್ಟು, ಅದನ್ನು ಅಜರಾಮರಗೋಳಿಸಿದ್ದಾನೆ. ರಾಮಾಯಣದ ಆಕರ್ಷಣೆಯು ಯುಗಯುಗಾಂತರಗಳು ಗತಿಸಿದರೂ ಕಡಿಮೆಯಾಗಲಾರದು. ರಾವಾಯಣದಲ್ಲಿ ಶಾಪ-ವರಗಳನ್ನು ಬಹು ಕುಶಲತೆಯಿಂದ ಯೋಚಿಸಿರುವುದರಿಂದ ಅವು ಕಥೆಯಿಂದ ಬೇರೆಡಿಸಲಾಗದ

ಫಟಕಗಳಾಗಿವೆ. ಶಾಪ-ವರಗಳನ್ನು ಗಮನಿಸಿದಾಗ, ರಾಮಾಯಣವು ಒಂದು ಶಾಪಕಥೆ-ವರಕಥೆ ಎಂದರು ಅತಿಶಯೋತ್ಸೇ ಎನಿಸಲಾರದು.

### ರಾಮಾಯಣ: ಶಾಪಕಥೆ-ವರಕಥೆ

ರಾಮಾಯಣದ ಪ್ರಾರಂಭ, ಕೊನೆ, ಅದರಲ್ಲಿ ಕಥೆಗೆ ಓಫವನ್ನೀಡುವ ಫಟನೆಗಳು, ಕರೆಯ ಆಯಾಮ- ಇವೆಲ್ಲವೂ ಶಾಪ-ವರಗಳನ್ನಾಧರಿಸಿವೆ. ಅವುಗಳ ಪ್ರಭಾವವು ವೈಕಿಂಗಳ ಸ್ವಭಾವದಲ್ಲಿಯೂ ಮೂಡಿದೆ. ವಾಲ್ಯಿಕಿಯು ನಿಷಾದನಿಗೆ ಕೊಟ್ಟ ಶಾಪದ ಕಾರಣ ರಾಮಾಯಣ ಜನಿಸಿತು. ಬ್ರಹ್ಮದೇವನ ವರದಿಂದ ಗ್ರಂಥದ ರಚನೆಯಾಯಿತು; ಬರೆಯುವುದಕ್ಕೆ ಪ್ರೌತ್ಸಾಹ ದೊರೆಯಿತು. ಭೂಮಂಡಲದಲ್ಲಿ ನದಿ-ಪರ್ವತಗಳು ವಿರಾಜಿಸುವವರೆಗೆ ರಾಮಾಯಣವು ಲೋಕ ಪ್ರಜಾರದಲ್ಲಿರುವುದು ಖಂಡಿತ! ಎಂಬ ಬ್ರಹ್ಮನ ಭವಿಷ್ಯವು ಯಥಾರ್ಥವಾಗಿದೆ. ರಾಮಾಯಣದ ಪ್ರಾರಂಭವು ಶಾಪದಿಂದ ಹೇಗೋ ಹಾಗೆಯೇ ಅದರ ಸಮಾಪ್ತಿಯೂ ಶಾಪದ ಸಂದರ್ಭದಿಂದಲೇ ಆಗಿದೆ. ರಾಮಾವಾರದ ಕಾರ್ಯವು ಮುಗಿಯಲ್ಲಿದೆ ಎಂಬ ಸಂದೇಶವನ್ನು ತಲುಪಿಸಲೆಂದು ಕಾಲಪುರುಷನು ಬ್ರಹ್ಮನ ಹೇಳಿಕೆಯಂತೆ ರಾಮನ ಬಳಿ ಬಂದಿದ್ದನು. ಏಕಾಂತದಲ್ಲಿ ಒಬ್ಬರೊಬ್ಬರು ಮಾತನಾಡುತ್ತಿದ್ದರು. ಅಲ್ಲಿ ಇನ್ನಾರ್ಥಿಗೂ ಪ್ರವೇಶಕ್ಕೆ ಅವಕಾಶವಿರಬಾರದೆಂದು ಲಕ್ಷ್ಣನಿಗೆ ವಿಧಿಸಲಾಗಿತ್ತು. ಈ ಅಜ್ಞೇಯನ್ನು ಉಲ್ಲಂಗಿಸಿದವನಿಗೆ ದೇಹಾಂತಶೀಕ್ಷೆ ಎಂದೂ ನಿಶ್ಚಿತವಾಗಿತ್ತು. ಇದೇ ಸಮಯದಲ್ಲಿ ದುರ್ವಾಸ ಖುಷಿಯು ಅಲ್ಲಿಗೆ ಬಂದನು. ತಕ್ಷಣ ರಾಮನ ಭೇಟಿ ಮಾಡಿಸಬೇಕೆಂದು ಲಕ್ಷ್ಣನಿಗೆ ತಿಳಿಸಿದನು. ಲಕ್ಷ್ಣನು ಆಗ ಇದ್ದ ಪರಿಸ್ಥಿತಿಯನ್ನು ದುರ್ವಾಸನಿಗೆ ತಿಳಿಸಿ ಹೇಳಲು ಯತ್ನಿಸಿದನು. ಆಗ ದುರ್ವಾಸನು ಲಕ್ಷ್ಣನಿಗೆ- “ದುರ್ವಾಸನು ಆಗಮಿಸಿದ್ದಾನೆ ಎಂಬುದನ್ನು ನೀನು ಈ ಕ್ಷಣಕ್ಕೆ ರಾಮನಿಗೆ ತಿಳಿಸು! ನೀನು ತಿಳಿಸದೇ ಇದ್ದರೆ ನಾನು ಈ ದೇಶವನ್ನು, ಈ ಅಯೋಧ್ಯೆಯನ್ನು, ನಿನ್ನನ್ನು ಮತ್ತು ರಾಮನನ್ನು ಶಪಿಸುವೆ! ಇಷ್ಟೇ ಅಲ್ಲದೆ, ಭರತನಿಗೂ ನಂತರದ ನಿಮ್ಮ ಪೀಠಿಗೆಗೂ ಶಾಪವನ್ನು ಕೊಡುವೆ” ಎಂದನು. ಲಕ್ಷ್ಣನಿಗೆ ಒಂದು ಸಮಸ್ಯೆಯಂಟಾಯಿತು. ದುರ್ವಾಸನ ಭೇಟಿಯನ್ನು ಆ ಕ್ಷಣಕ್ಕೆ ರಾಮನೊಡನೆ ಮಾಡಿಸಿಕೊಡುವುದೆಂದರೆ ರಾಮನ ಅಜ್ಞೇಯ ಉಲ್ಲಂಗನೆ; ಅದರ ಶೀಕ್ಷೆ ಎಂದರೆ ಸಾಪು; ಇನ್ನು ಭೇಟಿಯಾಗದಂತೆ ಮಾಡಿದರೆ ಇಡೀ ರಘುಕುಲಕ್ಕೆ ಹೋರ ಶಾಪ! ಈ ರೀತಿ ಇಕ್ಕಟ್ಟಿನಲ್ಲಿ ಸಿಕ್ಕ ಲಕ್ಷ್ಣನು, ಆತ್ಮಪರಿಸ್ಥಿತಿಯಾದರೂ ರಘುಕುಲವನ್ನು ಕಾಪಾಡುವುದೇ ಲೇಸೆಂದು ಭಾವಿಸಿ, ದುರ್ವಾಸ

ಮುಷಿಯ ಆಗಮನವನ್ನು ರಾಮನಿಗೆ ತಿಳಿಸಿದನು. ಅವರ ಭೇಟಿಯಾಯಿತು. ಆಜ್ಞೆಯನ್ನು ಮೀರಿದುದಕ್ಕಾಗಿ ಲಕ್ಷ್ಮಣನು ತಾನಾಗಿ ಸರಯೂ ನದಿಯಲ್ಲಿ ಆಶಾಪರ್ವತಣೆಯ ಶಿಕ್ಷೆಯನ್ನು ವಿಧಿಸಿಕೊಂಡನು. ಲಕ್ಷ್ಮಣನ ವಿಯೋಗದಿಂದ ರಾಮನಿಗೆ ಹೇಳಲಾರದ ದುಃಖವಾಗಿ ಆತನು ಕೂಡ ಲಕ್ಷ್ಮಣನನ್ನು ಹಿಂಬಾಲಿಸಿದನು. ದುರ್ವಾಸನು ಈ ಸಂದರ್ಭದಲ್ಲಿ ನಿಜವಾಗಿ ಶಾಪವನ್ನು ಕೊಟ್ಟಿರಲಿಲ್ಲ; ಆದರೆ ನಡೆದ ಘಟನೆಗಳು ಯಾವುದೇ ಶಾಪದ ಪರಿಣಾಮಕ್ಕೊಂತ ದಾರುಣ, ಕರುಣಾಜನಕವಾಗಿವೆ.

### ದಶರಥನಿಂದ ಕೈಕೇಯಿಗೆ ವರದಾನ

ದಶರಥನು ಕೈಕೇಯಿಗೆ ಕೊಟ್ಟ ಎರಡು ವರಗಳಿಗೆ ರಾಮಾಯಣದಲ್ಲಿ ಅಪ್ರಾರ್ಥಿಕವಾದ ಮಹತ್ವವಿದೆ. ಈ ಎರಡು ವರಗಳಿಂದ ಇಡೀ ರಾಮಾಯಣವು ನಡೆದಿದೆ. ಈ ವರಗಳಿರದಿದ್ದರೆ ರಾಮಾಯಣದ ಸ್ವರೂಪವೇ ಬೇರೆಯಾಗುತ್ತಿತ್ತು. ಸಮಗ್ರಕಥೆಗೆ ವಿಲಕ್ಷಣವಾದ ತಿರುವನ್ನು ಕೊಡುವ ಸಾಮಧ್ಯ ಈ ವರಗಳಿಗೆ ಇದೆ. ಕೈಕೇಯಿಯ ದೃಷ್ಟಿಯಿಂದ ಅವು ವರಗಳಾಗಿದ್ದರೂ ರಾಮಾಯಣದಲ್ಲಿಯ ಇತರ ವ್ಯಕ್ತಿಗಳಿಗೆ ಭಯಂಕರ ಶಾಪದಂತಾಗಿವೆ. ಬ್ರಹ್ಮನು ರಾವಣಿಗೆ ಮಯಾದಿತ ಅಮರತ್ವವನ್ನು ವರವಾಗಿ ಕೊಟ್ಟನು. ಈ ವರವು ಕೈಕೇಯಿಗಿತ್ತ ವರವನ್ನು ಪೂರ್ಣಿಸುವಂತೆ, ಉಪಕಾರಕವಾಗುವಂತಿತ್ತು.

ರಾವಣನ ವಥೆಯೇ ಮಾನವಾವತಾರಿಯಾದ ರಾಮನ ಉದ್ದೇಶವಾಗಿತ್ತು. ಅದನ್ನು ಸಾಧಿಸಲು ರಾಮ-ರಾವಣರು ಪರಸ್ಪರ ಎದುರಿಸುವದು ಆಗತ್ವವಾಗಿತ್ತು. ರಾಮನು ಅಯೋಧ್ಯೆಯಲ್ಲಿದ್ದ ವಥೆಯನ್ನು ಸಾಧಿಸುವುದೆಂತು? ರಾಮನನ್ನು ಅಯೋಧ್ಯೆಯ ಆಚೆ ಕಳುಹಿಸಲು ಯಾವ ಯೋಗ್ಯ ಕಾರಣಗಳೂ ಇರಲಿಲ್ಲ. ಅವನು ದಶರಥನ ಜ್ಯೇಷ್ಠ ಪುತ್ರನು. ಯುವರಾಜ್ಯಪದವಿಗೆ, ಸಾಮೃಜ್ಯಪದಕ್ಕೆ ಅವನು ಹಕ್ಕುದಾರನಿದ್ದನು. ಇಷ್ಟೇ ಅಲ್ಲದೆ, ಆತನು ತನ್ನ ಸದ್ಯಣ-ಸದಾಚರಣೆಗಳಿಂದ ಕೈಕೇಯಿಯನ್ನೊಳಗೊಂಡು ಎಲ್ಲರ ಪ್ರೀತಿವಿಶ್ವಾಸವನ್ನು ಗಳಿಸಿ ಕೊಂಡಿದ್ದನು. ಹಿಗಿದ್ದುದರಿಂದ ರಾಮನನ್ನು ಅಲಕ್ಷೀಸಿ ಬದಿಗಿಡುವುದು ಸಾಧ್ಯ ವಿರಲಿಲ್ಲ. ರಾಮಾಯಣದ ಕಥೆಯ ದೃಷ್ಟಿಯಿಂದ ರಾಮನು ಅಯೋಧ್ಯೆಯಿಂದ ಆಚೆ ದೀಪರ್ವತ ಸಮಯದವರೆಗೆ ಇರುವುದು ಅವಶ್ಯಕವಿಶ್ವೇಂಬುದನ್ನು ಬಹು ಕುಶಲತೆಯಿಂದ, ಕೈಕೇಯಿಯ ವರಗಳ ಮುಖಿಂತರ ಸಾಧಿಸಲಾಗಿದೆ. ಈ ಯೋಜಕತೆಯು ವಾಲ್ಯೇಕ ಸೂಕ್ತ ಕಥಾತಂತ್ರವಾಗಿದೆ. ಈ ವರದ ಉಪಾಯವು

ನಂತರ ಹೊಳೆದಿದೆ ಎಂತಲ್ಲ; ಕೃಕೇಯಿಯ ವಿವಾಹದ ಸಮಯದಲ್ಲಿಯೇ ಆಕೆಗೆ ಹುಟ್ಟಿದ ಮಗನಿಗೆ ರಾಜ್ಯ ದೋರೆಯಬೇಕು! ಎಂಬ ವಚನವನ್ನು ದಶರಥನಿಂದ ತೆಗೆದುಕೊಳ್ಳಲಾಗಿದೆ. ದಶರಥನು ಸಂಗಾಘಕೃ ಹೋದಾಗ ಕೃಕೇಯಿಯ ಆತನ ಜೊತೆ ಇದ್ದಳು. ದಶರಥನನ್ನು ಪ್ರಾಣಸಂಕಟದಿಂದ ಉಳಿಸಿದಳು. ಆಗ ದಶರಥನು ಕೃಕೇಯಿಗೆ ಎರಡು ವರಗಳನ್ನು ಕೊಟ್ಟಿನು. ಪ್ರಾಣವನ್ನುಳಿಸಿದ ಕೃಕೇಯಿಗೆ ಈ ರೀತಿ ವರಗಳನ್ನು ಕೊಡುವುದು ಅಸ್ವಾಭಾವಿಕವಾಗಿರಲಿಲ್ಲ. ಅವಳು ಅವಗಳನ್ನು ತಕ್ಷಣ ಬೇಡಿಕೊಳ್ಳಬೇಕೆಂದು ಸಮಯ ಒದಗಿದಾಗ ಬೇಡುವೆನೆಂದಳು. ಅವಗಳನ್ನು ಈ ರೀತಿ ಬಳಸಬಹುದೆಂಬ ಕಲ್ಪನೆ ಕೃಕೇಯಿಗೂ ಆಗ ಇರಲಿತ್ತಿಲ್ಲ. ರಾಮನಿಗೆ ಯುವರಾಜ್ಯಾಭಿಪ್ರೇಕವಾಗುವುದೆಂದು ಕೃಕೇಯಿಗೆ ಎಂದಿಲ್ಲದ ಆನಂದ, ಸಡಗರ ವಾಗಿತ್ತು. ರಾಮನಿಗೆ ಯುವರಾಜ್ಯಾಭಿಪ್ರೇಕ ನಡೆಯುವುದರಲ್ಲಿ ಯಾವ ಅಡಚಕೆಯೂ ಇರಲಿಲ್ಲ. ಇಂಥ ಸಮಯದಲ್ಲಿ ಕೃಕೇಯಿಯ ಮತ್ತರಭಾವವನ್ನು ಜಾಗೃತಗೊಳಿಸಿ, ದಶರಥನ ವರಗಳ ಸೃಷ್ಟಿ ಮಾಡಿಕೊಟ್ಟು, ಕಥಾವಸ್ತುವಿಗೆ ಅನವೇದ್ದಿತವಾದ, ಸ್ವಾಭಾವಿಕವೇನ್ನಿಸುವ ತಿರುವನ್ನು ಕೊಡುವ ಉದ್ದೇಶ, ಈ ವರಗಳ ಯೋಜನೆಯಲ್ಲಿದೆ. ಮಂಧರೆಯು ಒಂದು ಸಾಧನವಾದಳು. ಕೃಕೇಯಿಯ ಮನಸ್ಸಿನಲ್ಲಿ ಪರಿವರ್ತನೆಯನ್ನಂಟುಮಾಡುವುದು ಅಷ್ಟೋಂದು ಸುಲಭವಾಗಿರಲಿಲ್ಲ; ಏಕೆಂದರೆ ರಾಮನ ಬಗ್ಗೆ ಅವಳ ಪ್ರೀತಿಯು ಭರತನ ಮೇಲಿದ್ದಪ್ರೇ ಇತ್ತು. ಹೀಗಿದ್ದರೂ ಮಂಧರೆಯು ಈ ಮಹತ್ವದ ಕೆಲಸವನ್ನು ಸಾಧಿಸಿದಳು. ಎಲ್ಲಿಯೂ ಅಡ್ಡಿ ಬರದಂತೆ ವರಗಳ ಯೋಜನೆಯಿತ್ತು. ಮನುಷ್ಯರ ಸ್ವಭಾವದ ಸರಿಯಾದ ಜ್ಞಾನ ಕೃಕೇಯಿಗೆ ಇತ್ತು. ವರಗಳ ಉಪಯೋಗ ಸರಿಯಾಗಿ ಆಗುವುದೆಂದು ಅವಳು ಅರಿತಿದ್ದಳು. ದಶರಥನಿಂದ ವರಗಳನ್ನು ಬೇಡಿಕೊಳ್ಳುವಾಗ ಅವಳು ಬುದ್ಧಿವಂತಿಕೆಯಿಂದ ಆತನನ್ನು ವಚನ ಬಧ ಮಾಡುತ್ತಾಳೆ; ದೇವರನ್ನು ಸಾಕ್ಷಿಯಾಗಿ ಇಡುತ್ತಾಲೆ; ರಾಮನ ಮಾತಿನಲ್ಲಿ ಅವಳಿಗೆ ಭರವಸೆ ಇತ್ತು. ದಶರಥನು ಒಂದು ವೇಳೆ ಕೊಟ್ಟ ಮಾತನ್ನು ಹಿಂತೆಗೆದುಕೊಳ್ಳಬಹುದು; ಆದರೆ, ರಾಮನು ಕೊಟ್ಟ ವಚನವನ್ನು ಮೀರುವವನಲ್ಲವೆಂಬುದು ಆಕೆಗೆ ಗೊತ್ತಿತ್ತು. ಕೃಕೇಯಿಯ ಮುಖ್ಯ ಆಧಾರವೆಂದರೆ ರಾಮ ಮತ್ತು ಆತನ ವ್ಯಕ್ತಿವೀಶ. ಪಾಲಿಸಲೋಸುಗ ರಾಮನು ಬೆಂಕಿಯಲ್ಲಿ ಸಹ ಧುಮುಕಬಹುದು; ಹಾಲಾಹಲವನ್ನು ಸಹ ಕುಡಿಯಬಹುದು; ಸಾಗರದಲ್ಲಿ ಮುಖಿಗಬಹುದು; ಆದರೆ ಆಜ್ಞೆಯನ್ನು ಉಲ್ಲಂಘಿಸಲಾರನೆಂದು ಕೃಕೇಯಿಗೆ ಪ್ರಾಣ ವಿಶ್ವಾಸವಿತ್ತು. ಈ ವಿಶ್ವಾಸದಿಂದಲೇ ಕೃಕೇಯಿಯ ವರಗಳು ಯಶಸ್ವಿಯಾದವು. ರಾಮನಿಗಿಂದ ರಾಜ್ಯದ ಸ್ವಯಂಸಿದ್ಧ ಮತ್ತು ಸ್ವಯಂಭೂ

ಬಾಧ್ಯತೆಯನ್ನು ನಿರಾಕರಿಸುವುದು ಅಸ್ವಾಭಾವಿಕ. ಕೃತಿಮವೆಂದೆನಿಸಬಹುದಿಲ್ಲ. ಹೀಗಿದ್ದುದರಿಂದ ವರಗಳ ಸಂದರ್ಭವು ಶಾಖನೀಯವೆನಿಸುತ್ತದೆ. ಕೈಕೇಯಿಯು ತನ್ನ ಹಟವನ್ನು ಬಿಡಬೇಕೆಂದು ದಶರಥನು ಪರಿಪರಿಯಾಗಿ ಪ್ರಾರ್ಥಿಸಿದನು; ಅಂಗಲಾಚಿ ಬೇಡಿಕೊಂಡನು; ಬೆದರಿಕೆ ಹಾಕಿದನು; ವಿವಾಹ ಸಂಬಂಧವನ್ನು ಕಡಿದುಹಾಕುವೆನೆಂದನು; ಕಟುವಾಗಿ ದಶರಥನು ಮಾತನಾಡಿದನು. ಕೌಸಲ್ಯೆ, ಲಕ್ಷ್ಮಿ, ಸುಮಂತ, ವಸಿಷ್ಠರ ಪ್ರಯುತ್ತಗಳೂ ವಿಫಲವಾದವು. ಕೈಕೇಯಿಯು ತನ್ನ ಹಟವನ್ನು ಬಿಡಲಿಲ್ಲ. ಅಷ್ಟೇ ಅಲ್ಲದೇ ವರಗಳಂತೆ ನಡೆದುಕೊಳ್ಳಿದ್ದರೆ ಪೂರ್ಣಾರ್ಥಿಗಳನ್ನು ಮಾಡುವ ಬೆದರಿಕೆಯನ್ನು ಸಹ ಹಾಕಿದಳು. ಉರಿಯುವಂಥ ತೀಕ್ಷ್ಣ ಶಬ್ದಗಳ ಯಾವ ಪರಿಣಾಮವೂ ಕೈಕೇಯಿಯ ಮೇಲೆ ಆಗಲಿಲ್ಲ. ಅವಳ ಅಭಿಲಾಷೆ-ಹಟಗಳನ್ನು ವಿರೋಧಿಸಬಲ್ಲವನೆಂದರೆ ಭರತ; ಭರತನೇ ತನಗೆ ಯಾವ ರಾಜ್ಯಪದವೂ ಬೇಡವೆಂದಿದ್ದರೆ ಭರತನಿಂದ ಅಡಬಕ್ಕೆ ಉಂಟಾಗಿಬಾರದ ದೆಂದು ಬಹು ಜಾತುಯ್ಯದಿಂದ ಈ ಹೊದಲೇ ಅವನನ್ನು ತಾತನ ಮನೆಗೆ ಕಳುಹಿಸಲಾಗಿಲ್ಲ. ಕೈಕೇಯಿಯ ಕಾರ್ಯವು ನಿರ್ವಹಿಸಾಯಿತು. ರಾಮಾಯಣದ ಈ ಮುಂದಿನ ಘಟನೆಗಳಿಗೆ ಕೈಕೇಯಿಯ ಈ ಎರಡು ವರಗಳು ಮೂಲಭೂತ ವಾಗಿವೆ. ‘ಭರತನಿಗೆ ಯುವರಾಜ್ಯಪದ; ರಾಮನಿಗೆ ಹದಿನಾಲ್ಕು ವರ್ಷ ವನವಾಸ’— ಈ ಎರಡು ವರಗಳು ಕೈಕೇಯಿಗೆ ದೊರೆತ ನಂತರವೇ ನಿಜವಾಗಿ ರಾಮಾಯಣವು ಶುರುವಾಯಿತೆನ್ನಬಹುದು.

ದಶರಥನು ಸಂಕೋಷಗೊಂಡು ಕೊಡಬಯಸಿದ ಎರಡು ವರಗಳು ‘ವರ’ವೆಂದಿರದೇ ಅವು ಕೊಟ್ಟ ವಚನಗಳಂತೆ ಇದ್ದವು; ಎಂದು ಕೆಲವರು ಮಂಡಿಸಬಹುದು. ಈ ಸಂಗತಿಗೆ ಆಧಾರವಿರದ ಕಾರಣ ಈ ಯುಕ್ತಿವಾದವು ಸರಿಯಲ್ಲ. ಈ ವರಗಳ ಉಲ್ಲೇಖವು ಮತ್ತೆ ಮತ್ತೆ ರಜಿ-೨೦ ಸಲವಾದರೂ ರಾಮಾಯಣದಲ್ಲಿ ಬಂದಿದೆ. ವಾಲ್ಯೇಕಿಯು ಎಲ್ಲಿಡೆಯಲ್ಲಿಯೂ ‘ವರ’ ಎಂಬ ಪದವನ್ನೇ ಬಳಸಿದ್ದಾನೆ ಹೊರತು ‘ವಚನ’ ಎಂಬ ಶಬ್ದವನ್ನಲ್ಲ. ಕೆಲವೆಡೆ ‘ವರ’ ಎಂಬ ಪದವು ಸ್ವಷಣಾಗಿರದಿದ್ದರೂ ಅಭಿಪ್ರೇತವಾಗಿದೆ. ಈ ‘ವರ’ದ ಪ್ರಪಥಮ ಉಲ್ಲೇಖವು, ನಾರದನು ಹೇಳಿದ ಸರಣಿಪ್ತ ರಾಮಕಥೆಯ ಬಾಲಕಾಂಡದ ಹೊದಲನೇ ಸಗರದಲ್ಲಿ ‘ಪೂರ್ವಂ ದತ್ತ ವರಾ ದೇವೀ’ ಎಂದಿದೆ. ದತ್ತಾ ತೇದ್ವಾ ಪರೋ’ ಎಂದು ಮಂಧರೆ ಆ ವರಗಳ ಜಾಪಕವನ್ನು ಕೈಕೇಯಿಗೆ ಮಾಡಿಕೊಳ್ಳುತ್ತಾಳೆ. ವರ ಮತ್ತು ವಚನ ಇವು ಸಮಾನಾರ್ಥವುಳ್ಳ ಶಬ್ದಗಳಲ್ಲ. ವರದ ಪರಿಣಾಮಗಳು ನಿಶ್ಚಯಿತವಿದ್ದ ಅದರಲ್ಲಿ ಪರಿವರ್ತನೆಗೆ ಆಸ್ತಿದವಿಲ್ಲ. ವಚನಭಂಗವನ್ನು

ನಿಷೇಧಿಸಲಾಗಿದೆ; ಆದರೆ, ಬದಲಾವಣೆಗೆ ಅವಕಾಶವಿದೆ. ಸಮಜಾಯಿಸಿ, ವಿನಂತಿಸಿ ಮತಪರಿವರ್ತನೆ ಮಾಡಿ, ವಚನದಲ್ಲಿ ಬದಲಾವಣೆ ಮಾಡಬಹುದು. ದಶರಥನು ಸತ್ಯನಿಷ್ಪಾಗಿದ್ದನು. ವರಗಳ ಬದಲು ಕೃಕೇಯಿಗೆ ಆತನು ವಚನವನ್ನು ಕೊಟ್ಟಿದ್ದರೂ ಆ ವಚನವನ್ನು ಪಾಲಿಸುವ ನೈತಿಕತೆ ಆತನಿಗಿತ್ತು. ವರಗಳನ್ನು ಕೊಟ್ಟಿನಂತರ ಸಹ ಕೃಕೇಯಿಯನ್ನು ಬಹುವಾಗಿ ವಿನಂತಿಸಿದ್ದಾನೆ. ಕೃಕೇಯಿಯ ನಿರಾರಹಿತ ಹಾಗೂ ವರಗಳ ಆಗುಗಳನ್ನು ತಪ್ಪಿಸುವ ಅಸಾಧ್ಯತಯ ಕಾರಣದಿಂದ ದಶರಥನ ಪ್ರಯತ್ನಗಳು ನಿಷ್ಪಾತವಾದವು. ಈ ರೀತಿ ಸಂಪೂರ್ಣ ರಾಮಾಯಣವನ್ನು ರೂಪಿಸಿ ಸಾಮರ್ಥ್ಯವು ಕೇವಲ ಈ ಎರಡು ವರಗಳಲ್ಲಿ ಒಟ್ಟುಗೂಡಿದೆ.

ದಶರಥನ ವಿಷಯಲಂಬಂಪಟತೆಯ ಬಗ್ಗೆ ಅನೇಕ ಉಲ್ಲೇಖಗಳು ರಾಮಾಯಣದಲ್ಲಿವೆ. ಕೃಕೇಯಿಯ ಸೌಂದರ್ಯಕ್ಕೆ ಮಾರುಹೋಗಿ ದಶರಥನು ಆಕೆಗೆ ವರಗಳನ್ನು ಕೊಟ್ಟಿಸೆಂದು ಅನ್ನಪುರು ಸರಿಯಲ್ಲ. ಆತನು ಕೃಕೇಯಿಯ ರೂಪಕ್ಕೆ ಸೋತುಹೋಗಿರಬಹುದು; ಆದರೆ ಈ ವರಗಳಿಗೆ ಅದರ ಆಧಾರವಿಲ್ಲ. ದಶರಥನು ತನ್ನ ಕೊನೆಯ ಗಳಿಗೆಯಲ್ಲಿ ಆಕೆಯ ಸ್ವರ್ತವು ತನಗಾಗಬಾರದೆಂದು, ಅವಳ ಮತ್ತು ತನ್ನ ಯಾವ ಧರ್ಮ ಸಂಬಂಧವೂ ಇನ್ನು ಮುಂದೆ ಉಳಿದಿಲ್ಲವೆಂದು, ಸ್ವಷ್ಟವಾಗಿ ಹೇಳಿದ್ದಾನೆ. ರಾಮನೊಡನೆ ಅಸತ್ಯವನ್ನು ನುಡಿದ ಕಾರಣ ಕೃಕೇಯಿಯನ್ನು ಬಹುವಾಗಿ ನಿಂದಿಸಿದ್ದಾನೆ. ಇದನ್ನೇಲ್ಲ ಗಮನಿಸಿದರೆ ಕೃಕೇಯಾಯ ಸೌಂದರ್ಯಕ್ಕೆ ಮೋಹಿತನಾಗಿ ಆಕೆಗೆ ವರಗಳನ್ನು ಕೊಟ್ಟಿಸೆಂಬುದು ನಿಜವೆನ್ನಿಸುವುದಿಲ್ಲ. ದಶರಥನು ಮಾತು ಕೊಟ್ಟಿ ಸಿಲುಕಿದ್ದನು. ಈ ತರಹದ ಸಲ್ಲದ ವರಗಳನ್ನು ಕೃಕೇಯಿಯು ಬೇಡಿಯಾಳು! ಎಂದು ಅವನು ಎಣಿಸಿರಲಿಲ್ಲವೆಂದು ದಶರಥನು ಸ್ವಷ್ಟವಾಗಿ ಒಪ್ಪಿಕೊಂಡಿದ್ದಾನೆ. ಧರ್ಮಭಂಧನೆನ ಬದ್ಧಾಂಶಕ್ಕಿನ ನಷ್ಟಾ ಚ ಮಮ ಜೀತನಾ ||೨೪|| “ಧರ್ಮಭಂಧನದಲ್ಲಿ ನಾನು ಸಿಲುಕಿದ್ದೇನೆ. ನನಗೆ ಯಾವುದೂ ಹೋಳಿಯುತ್ತಿಲ್ಲ.” ರಾಮನನ್ನು ವನವಾಸಕ್ಕೆ ಕಳುಹಿಸುವ ನಿಜಕಾರಣವನ್ನು ಹೇಳಿದರೆ ಜನರು ತನ್ನನ್ನು ಅಪರಾಧಿ ಎಂದು ಕಾಣುವರೆಂಬ ವ್ಯಧೆಯು ದಶರಥನಿಗಾಯಿತು.

ರಾವಣನಿಗೆ ಕೇವಲ ಎರಡು ವರಗಳು ದೊರೆತಿವೆ. ಬ್ರಹ್ಮನು ಕೊಟ್ಟ ಮಯಾದಿತ ಅಮರತ್ವ ವರವು. ಬಂದು ವಿಧದಲ್ಲಿ, ಕೃಕೇಯಿಯು ಬೇಡಿಕೊಂಡ ವರಕ್ಕೆ ಮತ್ತು ರಾಮಾಯಣದ ರಚನೆಗೆ ಪೋಷಕವಾಗಿದೆ. ಆಕ್ರಮಣ ಕೊಬ್ಬ, ಅಧಿಕಾರಲಾಲನೆ, ಕಾಮಾಂಧತೆ, ಅಮಯಾದಿತ ವರ್ತನೆ ಇವು ರಾವಣನಲ್ಲಿ ಹೆಚ್ಚಾಗಲು ಅವನಿಗೆ ದೊರೆತ ಈ ವರವು ಕಾರಣೇಭೂತವಾಗಿದೆ. ಆತನ ಪಾಪ

ಸಂಚಯವು ಅಳತೆ ಮೀರಲು ಇಂಥ ವರಗಳು ನೆರವಾದವು. ಕೇವಲ ಪಶ್ಚಿಯ ಇಜ್ಞೆಯನುಸಾರ ಸೀತೆಯನ್ನು ತನ್ನ ಜೊತೆಗೆ ಕಾಡಿಗೆ ಕೊಂಡೊಯ್ಯಲು ರಾಮನು ಸಮೃತಿಸಿಲ್ಲ. ಕಥೆಯ ದೃಷ್ಟಿಯಿಂದ ಅವಳು ಕಾಡಿಗೆ ರಾಮನ ಜೊತೆ ಬರುವುದು ಅನಿವಾರ್ಯವಾಗಿತ್ತು. ಸ್ತೋಯ ಅಪಹರಣವು ಕಾಳಗಕ್ಕೆ ಒಂದು ಮಹತ್ತದ್ದ ಕಾರಣವಾಗುವುದರಿಂದ, ಸೀತೆಯ ವನವಾಸವು ಅನುಕೂಲಕ್ಕಾಗಿಲ್ಲ.

ರಾಮಾಯಣದ ಕೃತಿಯಲ್ಲಿಯ ವಾಲ್ಯೇಕಿಯ ಕಥಾರಚನಾಚಾತುರ್ಯವು ಇದರಿಂದ ತಿಳಿದುಬರುತ್ತದೆ. ಈಶ್ವರನಿಂದಲೂ ದೊರೆತ ಒಂದು ವರದಿಂದ ರಾವಣನ ಬಲವು ವರ್ಧಿಸಿತು. ಮೇಘನಾದನನ್ನು ವರ್ಧಿಸುವುದು ಲಕ್ಷ್ಮಣನಿಗೆ ಸುಲಭವಾಗಿ ಬೇಕೆಂದು, ಅದೇ ರೀತಿಯ ವರವನ್ನು ಮೇಘನಾದನಿಗೆ ಕೊಡಲಾಗಿದೆ. ಒಂದೇ ವಿಧದ ಪರಿಣಾಮವನ್ನು ರೂಪಿಸುವ ವರ ಹಾಗೂ ಶಾಪಗಳನ್ನು ಅದೇ ಬ್ರಹ್ಮನಿಂದ ಪಡೆದ ಷಕ್ತಿ ಎಂದರೆ ಹಂಭಕಣ; ಹಂಭಕಣನನ್ನು ಸಂಪೂರ್ಣವಾಗಿ ನಿರ್ಬಲಗೊಳಿಸುವ ಉದ್ದೇಶದಿಂದಲೇ ಈ ವರ ಮತ್ತು ಶಾಪವನ್ನು ಯೋಜಿಸಲಾಗಿದೆ. ವರಗಳನ್ನು ಪಡೆದ ರಾಕ್ಷಸಕುಲದವರ ವಿನಾಶದ ಮೂಲವು ಈ ವರಗಳಲ್ಲಿಯೇ ಹುದುಗಿದೆ.

### ಹನುಮಂತನಿಗೆ ದೊರೆತ ವರಗಳು

ಹನುಮಂತನು ಹುಟ್ಟಿನಿಂದಲೂ ಅತಿಬಲಶಾಲಿ; ಹುಟ್ಟಿದ ಕ್ಷಣವೇ ಸೂರ್ಯನನ್ನು ನುಂಗಲು ಧಾವಿಸಿದವನು; ಇವನಿಂದ ಮುಂದೆ ನಡೆಯಬೇಕಾದ ಕಾರ್ಯಗಳಿಗೆ ಇಂದಿಷ್ಟೇ ಬಲವು ಸಾಲದೆಂದು ಬ್ರಹ್ಮನಿಗೆ ಅನ್ವಿಸಿತು; ಬ್ರಹ್ಮದೇವನು ಅಪ್ಪಂತಗತೆಗಳ ವರಗಳಿಂದ ಆತನನ್ನು ಇನ್ನಷ್ಟು ಬಲಿಪೂನಾಗಿ ಮಾಡಲು ಯತ್ನಿಸಿದಂತಿದೆ. ಒಂದೇ ಸಮಯದಲ್ಲಿ ಎಂಟು ಬೇರೆ ಬೇರೆ ವರಗಳನ್ನು ಪಡೆದ ರಾಮಾಯಣದಲ್ಲಿಯ ಷಕ್ತಿ ಎಂದರೆ ಹನುಮಂತನಾಗಿದ್ದಾನೆ. ರಾಮನು ಕ್ಯಾಕೊಂಡ ದಿಗ್ರಿಜಯದಲ್ಲಿ ಹನುಮಂತನ ಪಾಲು ದೊಡ್ಡದು. ಸೀತೆಯನ್ನು ಶೋಧಿಸುವ ನಿಮಿತ್ತವಾಗಿ, ಲಂಕೆಯನ್ನು ನಿರೀಕ್ಷಿಸಿ ಇಟ್ಟಿರಬೇಕೆಂಬ ಉದ್ದೇಶವು, ಸಮುದ್ರವನ್ನು ಉಲ್ಲಂಘಿಸುವುದರ ಹಿಂದೆ ಇತ್ತು. ಅದಕ್ಕೆ ತಕ್ಕು ಅನುಕೂಲತೆಗಳು ಉಂಟಾಗಬೇಕೆಂದು ಈ ವರಗಳನ್ನು ಕೊಡಲಾಗಿವೆ. ಇಷ್ಟೊಂದು ವರಗಳನ್ನು ವಿಕಾಲಕ್ಕೆ ದಯವಾಲಿಸಲು ಯೋಗ್ಯಕಾರಣವಿರಬೇಕೆಂದು, ಇಂದ್ರನೊಡನೆ ಹನುಮಂತನ ಸಂಗ್ರಹ, ವಾಯುವನ್ನು ನಿರೋಧಿಸಿದ್ದು, ದೇವತೆಗಳಿಂದ ವಾಯುವಿನ ಪ್ರಾರ್ಥನೆ— ಈ ಬಗೆಯ ಹಿನ್ನೆಲೆಯನ್ನು ನಿರ್ಮಿಸುವ ವಾಲ್ಯೇಕಿಯ

ಕಲಾಚಾತುರ್ಯವು ಅಪ್ರತಿಮವಾಗಿದೆ. ಹನುಮಂತನಿಗೆ ವರಗಳನ್ನು ಕೊಡುವಾಗ ಬ್ರಹ್ಮದೇವನು ಕೊಟ್ಟ ಸ್ವಿಂಕರಣವು ತುಂಬ ಮಹತ್ವದಾಗಿದೆ. ಆತನು ದೇವತೆಗಳಿಗೆ ನುಡಿದರ್ದ್ವಃ

ಜಾನತಾಮಪಿ ವಃ ಸರ್ವಂ ವಕ್ಷ್ಯಾಮಿ ಶ್ರೋಯತಾಂ ಹೀತಮ್ ||||

ಅನೇನ ತಿತುನಾ ಕಾಯ್ರಂ ಕರ್ತವ್ಯಂ ಭವಿಷ್ಯತಿ ।

ತದ್ವ ದದಧ್ಯಂ ವರಾನ್ ಸರ್ವೇ ಮಾರುತಸ್ಯಾಸ್ಯ ತುಷ್ಟಯೇ |||

“ನೀವು ಎಲ್ಲವನ್ನು ಅರಿತಿದ್ದೀರಿ; ತಥಾತಿ ನಿಮಗೆ ಹಿತವಾದುದನ್ನು ಹೇಳುತ್ತೇನೆ ಕೇಳಿರಿ! ಈ ಬಾಲಕನಿಂದ ಬಹುಕಾಯ್ರಗಳನ್ನು ವಾಡಿಸಿ ಹೊಳ್ಳುವುದಿದೆ; ಕಾರಣ ವಾಯುವು ಸಂತಪ್ಣಾಗಬೇಕೆಂದು ನೀವು ಎಲ್ಲ ವರಗಳನ್ನು ಹೊಡಿರಿ!”<sup>೩೧</sup> ಹನುಮಂತನಿಗೆ ವರವನ್ನೀಯುವದರಲ್ಲಿ ಎಷ್ಟೊಂದು ಶಿಂಬಿತು ಎಷ್ಟೊಂದು ಪೂರ್ವ ನಿಯೋಜನೆ ಇದೆ ಎಂಬುದು ಬ್ರಹ್ಮದೇವನ ಉದ್ದಾರದಿಂದ ತಿಳಿದುಬರುತ್ತದೆ. ಹನುಮಂತನ ಲಂಕೆಯ ಪ್ರಯಾಣ ಸುಗಮವಾಗ ಬೇಕು; ಆತನ ಪ್ರಾಣಕ್ಕೆ ಎಳ್ಳಷ್ಟು ಅಪಾಯವುಂಟಾಗಕೂಡದು ಎಂಬ ಮುನ್ನಜ್ಞರಿಕೆಯನ್ನು ಈ ವರಗಳನ್ನು ಹೊಡುವಾಗ ವಹಿಸಲಾಗಿದೆ. ವಜ್ರಸ್ತ, ವರುಣಪಾಶ, ಯಮದಂಡ, ಕುಬೇರನ ಗಡೆ, ಶಂಕರನ ಆಯುಧಗಳು ಮತ್ತು ಬ್ರಹ್ಮದಂಡ ಇವುಗಳಿಂದ ಹನುಮಂತನಿಗೆ ಸಂಪೂರ್ಣ ಅವಧ್ಯತ್ವ ದೊರಕಿತು. ದೂತನೆಂದು ಕಾಯ್ರವಹಿಸ ಲೋಸುಗ ಆವಶ್ಯಕವಿದ್ದ ವಾಕ್ಯಮತ್ವವನ್ನು, ನಿರಾತಂಕವಾಗಿ ಪ್ರಯಾಣಮಾಡುವ ಶಕ್ತಿಯನ್ನು, ಅಜಿಂಕ್ಯತ್ವವನ್ನು ಆತನಿಗೆ ಹೊಡಲಾಗಿದೆ. ಹನುಮಂತನಿಗೆ ದೊರೆತ ಹನ್ನೊಂದು ವರಗಳಲ್ಲಿ, ಬ್ರಹ್ಮದೇವನು ಮೂರು ವರಗಳನ್ನು ಕೊಟ್ಟಿದ್ದಾನೆ. ಹನುಮಂತನನ್ನು ಲಂಕೆಯಲ್ಲಿ ಅಸ್ತದಿಂದ ಬಂಧಿಸಿದುವ ಪ್ರಯತ್ನ ನಡೆಯಿತು. ಬ್ರಹ್ಮನು ಹೊಟ್ಟ ವರವಿದ್ದುದರಿಂದ ಆತನು ಇದರಿಂದ ಪಾರಾದನು.<sup>೩೨</sup> ಇಂದ್ರನಿಂದ ದೊರೆತ ಎರಡು ವರಗಳಲ್ಲಿಯ ಒಂದರಿಂದ ಹನುಮಂತನು ‘ಇಂಖ್ಯಮರಣಿ’ ಯಾದನು. ವಿಶ್ವಕರ್ಮನ ವರದಿಂದ ಆತನು ‘ಜಿರಂಜೀವಿ’ಯಾದನು. ಯಮ, ಕುಬೇರ, ವಿಶ್ವಕರ್ಮ, ಶಂಕರ, ವರುಣಿ, ಅಗ್ನಿ, ಸೂರ್ಯ, ಬ್ರಹ್ಮದೇವ ಮತ್ತು ಇಂದ್ರ ಇವರ ವರಗಳಿಂದ ಲಂಕೆಯ ಪ್ರಯಾಣವು ಮತ್ತು ಅಲ್ಲಿಯ ವಾಸವು

ಇಗ. ಉತ್ತರಕಾಂಡ, ೩೬.

ಇಗಿ. ಸುಂದರಕಾಂಡ, ೪೮.

ಭಯರಹಿತ, ಆತಂಕರಹಿತವಾಯಿತು. ಯುದ್ಧ ಸನ್ನಿತವಾದಾಗ, ಲಂಕೆಯ ಬಗ್ಗೆ ಯಾವ ರೀತಿಯ ಏಷಾಂಟನ್ನು ಮಾಡಬೇಕು? ಯಾವ ಬಗೆಯ ಧೋರಣೆಯಿಲ್ಲಿಟ್ಟು ಕೊಳ್ಳಬೇಕೆಂಬ ಬಗ್ಗೆ, ಹನುಮಂತನ ಲಂಕೆಯ ಪ್ರಯಾಣ, ಲಂಕೆಯ ಸಂಪೂರ್ಣ ಮಾಹಿತಿಯನ್ನಾಗಿತ್ತು ಹೊಂದು ಸುಖಿರೂಪವಾಗಿ ಮರಳುವಿಕೆ ರಾಮನಿಗೆ ಸಹಾಯ ಕಾರಿಯಾಗುವುದಿತ್ತು. ಈ ಕಾರಣಿದಂದಲೇ ಮೇಲಿನ ವರಗಳನ್ನು ಹೊಡಲಾಗಿತ್ತು. ಹನುಮಂತನಿಗೆ ಒಂದು ಶಾಪ ಸಿಕ್ಕಿತ್ತು; ರಾಮಾಯಣದ ಕಥೆಯ ದೃಷ್ಟಿಯಿಂದ ಅದಕ್ಕೆ ಮಹತ್ತ್ವವಿಲ್ಲ.

### ಬ್ರಹ್ಮದೇವನು ಹೊಟ್ಟ ಶಾಪ-ವರಗಳು

ರಾಮ-ಲಕ್ಷ್ಮಣರ ಹುಟ್ಟು ಹೊಡ ಶಾಪ-ವರಗಳಿಂದ ಸುತ್ತಿಕೊಂಡಿದೆ. ಭ್ರಗು ಮುನಿಯ ಶಾಪದಿಂದ ವಿಷ್ಪೂಪು ಮಾನವಾವತಾರವನ್ನು ತಾಳಬೇಕಾಯಿತು. ದೇವತೆಗಳಿಂದ ಸಾವಿನ ಭಯವಿರದ ರಾವಣನು ಸತತವಾಗಿ ದೇವತೆಗಳನ್ನು ಪೀಡಿಸುತ್ತಿದ್ದನು. ಈತನನ್ನು ವಧಿಸಲೋಸುಗ ದೇವತೆಗಳು ವಿಷ್ಪೂಪನ್ನು ಪ್ರಾರ್ಥಿಸಿದರು. ಮಕ್ಕಳು, ಮೊಮ್ಮಕ್ಕಳು, ಅಮಾತ್ಯರು ಇವರನ್ನೂಳಗೊಂಡು ರಾವಣನನ್ನು ವಧಿಸಿ, ಹನ್ಮೂಳಂದು ಸಾವಿರ ಸಂವತ್ಸರಗಳವರೆಗೆ ಭೂಲೋಕದಲ್ಲಿ ನೆಲಸಿ, ಪ್ರಾಣಿಯನ್ನು ಪರಿಪಾಲಿಸುವ ಹೊಣೆಯನ್ನು ಹೊತ್ತು, ಶ್ರೀವಿಷ್ಪೂಪು ದೇವತೆಗಳನ್ನು ಸಂತ್ಯುಸಿದನು. ಇದು ಕೇವಲ ಆಶ್ವಸನೆಯಾಗಿರಲಿಲ್ಲ.

ಏವಂ ದತ್ತಾಂಶ ವರಂ ದೇವೋ ದೇವಾನಾಂ ವಿಷ್ಪೂರಾತ್ಮಾನಾಂ ॥೩೦॥

ಎಂಬ ವರವಾಗಿತ್ತು.<sup>೩೧</sup> ದಶರಥನು ಕೈಹೊಂಡ ಪ್ರತ್ರಿಕಾಮೇಷ್ಣಿ ಯಜ್ಞ; ಆ ಯಜ್ಞದಿಂದ ಪ್ರಾಪ್ತವಾದ ಪಾಯಸ- ಇವು ರಾಮಲಕ್ಷ್ಮಣರ ಹುಟ್ಟಗೆ ಸಂಬಂಧವುಳ್ಳ ಸಂಗತಿಗಳಾಗಿವೆ. ಪಾಯಸ-ಪ್ರಾಪ್ತಿಯು ವರವೆಂದರೆ ಅದು ಯಜ್ಞದ ಘಲವಾಗಿತ್ತು.

ಬ್ರಹ್ಮದೇವನು ಅಖಿಲ ಬ್ರಹ್ಮಾಂಡದ ಕರ್ತನು, ವಿಧಾತನು, ಸವಾದಿ ಕಾರಿಯೂ, ಸರ್ವಶ್ರೇಷ್ಠನೂ ಆಗಿರುವುದರಿಂದ ಆತನಿಗೆ ಯಾರಿಂದಲೂ ಶಾಪದ ಭಯವಿರಲಿಲ್ಲ. ವರಗಳೂ ಆತನಿಗೆ ಬೇಕಿರಲಿಲ್ಲ. ಈತನು ಇತರರಿಗೆ ಹೊಟ್ಟ ಶಾಪ-ವರಗಳು ಪರಿಶೀಲಿಸುವಂತಿವೆ. ದೇವತೆಗಳು ಶಾಪವನ್ನು ನುಡಿದ

ಸಂದರ್ಭಗಳು ತೀರ ಕಡಿಮೆ; ವಿಧಿ ಇಲ್ಲದೇ ಬ್ರಹ್ಮನು ಶಾಪಗಳನ್ನು ಕೊಡ ಬೇಕಾಯಿತು. ಒಂದು ಶಾಪವು ರಾವಣನಿಗೆ ಆಗಿದ್ದು, ಇನ್ನೊಂದು ಕುಂಭಕರನಿಗೆ ಆಗಿದೆ. ಮುತ್ತಿ ಇಲ್ಲದ ರಾವಣನ ಕಾಮವಾಸನೆಯನ್ನು ಹತ್ತಿಕ್ಕಲೆಂದು ಕೊಟ್ಟಿ ಶಾಪವು ಕಥೆಯ ದೃಷ್ಟಿಯಿಂದ ಮಹತ್ವದಿದೆ. ಇದನ್ನು ಮುಂದೆ ವಿವರಿಸಲಾಗಿದೆ. ಈ ಶಾಪವನ್ನು ಕಥೆಯಿಂದ ತೆಗೆದುಹಾಕುವಂತಿಲ್ಲ. ಕುಂಭಕರನು ಪ್ರಚಂಡ ಶೂರನು; ಅಸಾಧ್ಯ ಕೃತ್ಯಗಳನ್ನು ಎಸಗುವವನು; ಆತನಿಗೆ ದೀಪರ್ವತನಿದ್ರೆಯ ಶಾಪವನ್ನು ಕೊಟ್ಟು ಆತನ ಬಲವನ್ನು ನಿರೋಧಿಸಲಾಗಿದೆ. ಇದು ಆವಶ್ಯಕವಾಗಿತ್ತು. ಕುಂಭಕರನ ಬಲವನ್ನು ನಿರೋಧಿಸಿದ್ದರಿಂದ ರಾವಣನ ಸಾಮರ್ಥ್ಯವನ್ನು ಉಡುಗಿಸಿದಂತಾಗಿವೆ. ರಾವಣನಿಗೆ ಕಟ್ಟಳೆಯ ಶಾಪ ದೊರಕಿತ್ತು. ತನ್ನ ನಡತೆಯನ್ನು ತಿದ್ದಿಕೊಳ್ಳುವ ಅವಕಾಶ ರಾವಣನಿಗೆ ಇತ್ತು. ರಾವಣ-ಕುಂಭಕರರಿಗೆ ಕರೋರ ಶಿಕ್ಷೆಯನ್ನು ವಿಧಿಸಬೇಕಿತ್ತು; ಆ ದೃಷ್ಟಿಯಿಂದ ಅವರಿಗೆ ದೊರೆತ ಶಾಪಗಳು ತೀರ ಮೃದುವಾಗಿವೆ.

ಶಾಪಗಳನ್ನು ನುಡಿಯಾಗ ವಹಿಸಿದ ಎಚ್ಚರಿಕೆಯನ್ನು ಬ್ರಹ್ಮನು ವರಗಳನ್ನು ಕೊಡುವಾಗ ವಹಿಸಿದಂತಿಲ್ಲ. ವರಗಳಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಮುಂದಾಲೋಚನೆ ಮಾಡದೆ, ಬ್ರಹ್ಮನು ವರಗಳನ್ನು ಕೊಟ್ಟಂತಿದೆ; ಅನಂತರ ಯೋಚನೆಗೆ ಈಡಾಗಿದ್ದಾನೆ. ಇನ್ನಿತರ ದೇವತೆಗಳು ಕೊಡ ವರಗಳನ್ನೀಯು ವುದರಲ್ಲಿ ಮುಂದಾಗಿರುವರಲ್ಲದೆ, ಮುಕ್ತಹಸ್ತರಾದಂತಿದೆ. ಬ್ರಹ್ಮನಿತ್ತ ವರಗಳನ್ನು ನಿರೀಕ್ಷಿಸಿದರೆ ಆತನ ಅಜಾಗರೂಕತೆಯ ಕಂಡುಬರುತ್ತದೆ. ಈತನು ಕುಂಭಕರನಿಗೆ ವರವನ್ನು ಕೊಡಲು ಸಿದ್ಧನಾದಾಗ ದೇವತೆಗಳು ಆತನನ್ನು ಪರಾಪೃತೀಗೊಳಿಸಲು ಯತ್ನಿಸಿದರು. ರಾವಣನಿಗೆ ಲಭಿಸಿದಂತೆ ಕುಂಭಕರನಿಗೆ ವರವು ದೊರೆತಿದ್ದರೆ ಖಂಡಿತವಾಗಿ ಸರ್ವನಾಶವಾಗಬಹುದಿತ್ತು. ರಾಮಾಯಣದಲ್ಲಿದ್ದ ಎಂಬತ್ತಾಲ್ಲೂ ವರಗಳಲ್ಲಿ ದೇವತೆಗಳಿತ್ತ ವರಗಳು ಅರವತ್ತು; ಅದರಲ್ಲಿ ಬ್ರಹ್ಮನ ವರಗಳು ಇಪ್ಪತ್ತಾಗಿವೆ. ಬ್ರಹ್ಮನ ವರಗಳ ಲಾಭವನ್ನು ರಾಕ್ಷಸರು ಹಚ್ಚಾಗಿ ಪಡೆದಿದ್ದಾರೆ. ಅದಲ್ಲದೇ ದೇವತೆಗಳಿಗೂ, ಮಾನವರಿಗೂ ತಿರುಕರಿಗೂ ಬ್ರಹ್ಮನ ವರಗಳ ಲಾಭವಾಗಿದೆ.

ಬ್ರಹ್ಮನು ಮೇಘನಾದನಿಗೆ ಕೊಟ್ಟ ವರದ ಉಲ್ಲೇಖವು ಬೇರೆ ಕಡೆಗೆ ಬಂದಿದೆ. ಅದರ ಬಗ್ಗೆ ಅಧಿಕ ವಿಚಾರ ಮಾಡುವಂತಿದೆ. ಇಲ್ಲ ಈ ವರದ

ಸ್ವರೂಪವು ತುಂಬ ಭಿನ್ನವಗಿದೆ. ‘ವಥೆ’, ‘ಸಾಪು’ ಎಂಬುದು ವರದ ಗುಣಭಾಗ ವೆನಿಸದು; ಬೇಡಿಕೊಂಡ ವರದಲ್ಲಿಯಂತೂ ಅಸಹಜ, ಅಸಾಧ್ಯವಿರುತ್ತದೆ. ಮೇರ್ಘನಾದನು ಬೇಡಿಕೊಂಡ ವರವು ಕಣ್ಣಿಯದಿತ್ತು, ಅದು ಯಾಚಿತ ವರ; ತನ್ನ ಸಾವನ್ನು ಯಾರೂ ವರವಾಗಿ ಬೇಡುವದಿಲ್ಲ; ಆ ರೀತಿಯ ವರವನ್ನು ಯಾರೂ ಕೊಟ್ಟಿಲ್ಲ. ಈ ರೀತಿಯ ಯಾಚಿತ ವರದ ಹಿನ್ನೆಲೆಯನ್ನು ಪರಿಶೀಲಿಸಬೇಕು. ಇಂದ್ರನ್ನು ಸೋಲಿಸಿ, ಸೆರೆಹಿಡಿದು ಮೇರ್ಘನಾದನು ಆತನನ್ನು ಲಂಕೆಗೆ ಒಂದಿದ್ದನು. ದೇವತೆಗಳ ರಾಜನಾದ ಇಂದ್ರನು ರಾಕ್ಷಸರ ಸೇರಿಯಾಳಾದ್ದರಿಂದ ದೇವತೆಗಳ ಮತ್ತು ಬ್ರಹ್ಮದೇವನ ಪ್ರತಿಷ್ಠೆಗೆ ಕುಂದು ಬಂದಿತು. ಯಾವುದೇ ಉಪಾಯದಿಂದ ಆತನನ್ನು ಬಿಡಿಸುವದು ಆವಶ್ಯಕವಾಗಿತ್ತು. ಕಪ್ಪಕಾಶಿಕೆಗಳನ್ನು ತೆತ್ತು ಇಂದ್ರನನ್ನು ಬಿಡಿಸುವ ಒಂದು ವಿಧವಿತ್ತು. ಆಗ ಬ್ರಹ್ಮನು ನೇರವಾಗಿ ಮೇರ್ಘನಾದನನ್ನು ಈ ರೀತಿ ಪ್ರತಿಷ್ಠಿಸಿದನು:

ತನ್ನಷ್ಟಿತಾಂ ಮಹಾಬಾಹೋ ಮಹೇಂದ್ರಃ ಪಾಕಶಾಸನಃ ।  
ಕಂ ಚಾಸ್ಯ ಮೋಕ್ಷಾಧಾರಾಯ ಪ್ರಯಂತಂತು ದಿವೋಕಃ ॥८॥

“ಈ ಮಹೇಂದ್ರನನ್ನು ನೀನು ಬಿಟ್ಟುಕೊಡು! ಪ್ರತಿಯಾಗಿ ದೇವತೆಗಳಿಂದ ನೀನು ಬೇಡುವುದೇನು? ಈ ರೀತಿ ಪ್ರತಿಷ್ಠಿಸಿದ್ದ ಸರಳ ಲೇವಾದೇವಿಯ ವ್ಯವಹಾರ ದಂತಿದೆ. ಇಂದ್ರನನ್ನು ಬಿಟ್ಟುಕೊಡಲು ತಾನು ‘ಅಮರ’ ಜಿರಂಜೀವಿ ಯಾಗಬೀಕೆಂದು ಮೇರ್ಘನಾದನು ಕೇಳಿದನು. ಮೃತ್ಯುಲೋಕದಲ್ಲಿ ಅಮರ ಪದವು ಸಾಧ್ಯವಿಲ್ಲ; ಎಂದು ಹೇಳಿ ಈ ಅಮರಕ್ಕಿಂತ ಮೇರೆ ಹಾಕಲಾಯಿತು. ಆಗ ಇಂದ್ರಜಿತನು ಯಾವ ಸನ್ನಿಹಿತದಲ್ಲಿ ತನ್ನ ವಧೆಯಾಗಬೇಕು— ಆಗಕೂಡದು! ಎಂಬುದನ್ನು ವಿವರಿಸಿದನು. ಬ್ರಹ್ಮನು ಆ ವರವನ್ನು ಕೊಟ್ಟನು (ಯುದ್ಧಕಾಂಡ. ೮೫).

ನಿಕುಂಭಿಲಾಮಸಂಪ್ರಾಪ್ತಮಕ್ತಾಗ್ನಿಂ ಚ ಯೋ ರಿಪುಃ ।

ತ್ವಾಮಾತಾಯಿನಂ ಹಸ್ಯದಿಂದ್ರತತ್ತೋ ಸ ತೇ ವಧಃ ॥८॥

ವರೋ ದತ್ತೋ ಮಹಾಬಾಹೋ ಸರ್ವಾಶೋಕೇಶರೇಣ ಪೈ ॥८॥

“ಹೇ ಇಂದ್ರಜಿತನೇ! ನಿಕುಂಭಿಲೆಗೆ ಹೋಗಿ ನೀನು ಹವನವನ್ನಾಚರಿಸುವ ಮೊದಲು ಶಸ್ತ್ರಧರಿಯಾದ ನಿನ್ನ ಜೊತೆ ಯಾವ ಶತ್ರುವು ಯಿದ್ದ ಮಾಡುವನೋ

ಆತನಿಂದ ನಿನ್ನ ವಥೆಯಾಗುವುದು!” ಈ ಸಂದರ್ಭವೊಂದನ್ನು ಬಿಟ್ಟು ನೀನು ಚಿರಂಜೀವಿಯಾಗುವೆ ಎಂಬ ಕಟ್ಟಳೆಯ ವರವಾಗಿತ್ತು. ಆ ಕಟ್ಟಳೆಯ ಪಾಲನೆ ಆಗುವ ಮುನ್ನವೇ ಆತನನ್ನು ಸಾಯಿಸುವದು ಉಚಿತವೆಂದು ವಿಭೀಷಣನು ರಾಮನಿಗೆ ತಿಳಿಸಿದನು.

ವರಗಳನ್ನು ಕೊಡುವಾಗ ಬ್ರಹ್ಮನು ಜಾಗರೂಕನಿರದಿಧ್ಯರೂ ಒಮ್ಮೆ ಉಜ್ಜ್ವರಿಸಿದ ಶಭ್ದಗಳು ಎಂದಿಗೂ ಸುಳಾಗಬಾರದೆಂದು ಎಜ್ಜರಿಕೆಯನ್ನು ಆತನು ವಹಿಸಿದ್ದಾನೆ. ತಾನು ಹೊಟ್ಟ ವರವು ನಿಷ್ಠಲವಾಗಲಿದೆ ಎಂದು ಕಂಡುಬಂದಾಗ ಕೊಡಲೇ ಮುಧ್ಯಫೀಕೆ ಮಾಡಿ, ಹೊಂದಾಣಿಕೆ ಮಾಡುತ್ತಾನೆ. ಅವಶ್ಯಕೆನಿಸಿದಲ್ಲಿ ತನ್ನ ವಿಶೇಷ ಅಧಿಕಾರವನ್ನು ಬಳಸುತ್ತಾನೆ. ಬ್ರಹ್ಮನು, ನಿವಾತಕವಚ ಮತ್ತು ರಾವಣ, ಇವರಲ್ಲಿ ನಡೆದ ಕಾಳಗದಲ್ಲಿ ಒಪ್ಪಂದವನ್ನು ಮಾಡಿಕೊಟ್ಟನು. ರಾವಣ ಮತ್ತು ಯಮ ಇವರ ಯುಧ್ಯದಲ್ಲಿ ಯಮನು ಸೋಲನ್ನು ಒಪ್ಪಂತೆ ಮಾಡಿದನು.<sup>೫೫</sup>

ಶ್ರವಣನ ಶಾಪದ ಭಯವು ದಶರಥನಿಗಿತ್ತು. ಬ್ರಹ್ಮದೇವನ ಹಾಗೂ ನಲಕೂರರ ಶಾಪಗಳ ಭಯವು ರಾವಣನಿಗೆ ಸತತವಾಗಿ ಕಾಡುತ್ತಿತ್ತು. ಅಹಲ್ಯೆ, ಕಬಂಧ, ವಿರಾಧ ಇವರುಗಳಿಗೆ ದೊರೆತ ಶಾಪಗಳನ್ನು, ರಾಮನ ಹಿರಿಮೆಯನ್ನು ಎತ್ತಿ ತೋರಿಸಲು ನಿಯೋಜಿಸಲಾಗಿದೆ. ಲಂಕಾನಗರಕ್ಕೆ ದೊರೆತ ಶಾಪದ ಮೂಲಕ, ರಾವಣನ ವಥೆಯ ಸಮಯವು ಸಮೀಪಿಸಿದ ಸೂಚನೆಯನ್ನು ಕೊಡಲಾಗಿದೆ.

### ಸೀತೆಯ ಪಾತಿಪ್ರತ್ಯೇ

ಸೀತೆಯ ಪಾತಿಪ್ರತ್ಯೇವು ರಾಮಾಯಣದ ಮಾನನಿಧಿಯಾಗಿದೆ. ಕಥೆಯ ದೃಷ್ಟಿಯಿಂದಲೂ ಪಾತಿಪ್ರತ್ಯೇದ ಮಹತ್ವವು ಅಸಾಧಾರಣವಾಗಿದೆ. ಪಾತಿಪ್ರತ್ಯೇವೆಂದರೆ ಒಂದು ದೊಡ್ಡ ತಪಸ್ಸು; ಆ ತಪಸ್ಸನಿಂದಲೇ ಪತಿಪ್ರತೆಯ ನುಡಿಗಳಿಗೆ ಬಲ; ಅವಳು ಶಾಪ ಅಥವಾ ವರಗಳನ್ನು ಕೊಡಬಲ್ಲಳು! ಎಂಬ ದೃಢನಂಬಿಕೆ ಇದೆ. ಸೀತೆಗಿಡ್ಡ ಪತಿಪ್ರತಾಸಾಮಧ್ಯದ ಬಗ್ಗೆ ಆಲೋಚಿಸುವ ಮೊದಲು ಪ್ರಾಚೀನ ಕಾಲದ ಸಾಮಾಜಿಕ ನಿಲುವು, ನಿಯಮ, ಪಾತಿಪ್ರತ್ಯೇ, ಶೀಲ, ನೀತಿವಂತಿಕೆಗಳನ್ನು ಪರಾಮರ್ಶಿಸುವದು ಸೂಕ್ತವೆಂದನಿಸುತ್ತದೆ. ‘ಮನಸ್ಸು, ಮಾತು, ದೇಹ- ಈ

ಮೂರು ಬಗೆಯಿಂದ ಪತಿಯ ಬಗ್ಗೆ ಅಚಲನಿಷ್ಠೆಯನ್ನಿಟ್ಟಕೊಂಡವಳೆಂದರೆ ಪತಿವ್ಯತೆ' ಎಂದು ಮನುವು ಸಾರಿದ್ದಾನೆ.

ಸೃಜಿವಾಸ್ತು ಯಾನಿ ತೀಥಾರನಿ ಸತೀಪಾದೇಶು ತಾಣ್ಣಿಮಿ ।

ತೇಜಭ್ರ ಸರ್ವದೇವಾನಾಂ ಮುನೀನಾಂ ಚ ಸತೀಷು ವೈ ॥

“ಭೂಮಂಡಲದಲ್ಲಿಯ ಎಲ್ಲ ತೀಥೋರ್ವೇದಕಗಳು ಸತಿಯ ಪಾದದಿಯಲ್ಲಿವೆ; ಎಲ್ಲ ದೇವತೆಗಳ ಹಾಗೂ ಖಣಿಮುನಿಗಳ ತೇಜಸ್ಸು ಸತಿಯಲ್ಲಿದೆ” ಎಂದು ಬ್ರಹ್ಮವ್ಯವಹರ್ತ ಪುರಾಣದಲ್ಲಿ ಪತಿವ್ಯತೆಯನ್ನು ಗೌರವಿಸಲಾಗಿದೆ.<sup>೫೨</sup> ಅನುಸಾರೆಯು ಪಾತಿಪ್ರತ್ಯವನ್ನು ಪರೀಕ್ಷಿಸಲೋಸುಗ ಬ್ರಹ್ಮ, ವಿಷ್ಣು, ಮಹೇಶ ಈ ಮೂರವರು ‘ನಗ್ನಿಂಬಾಗಿ ನಮಗೆ ಭಿಕ್ಷೆ ಹಾಕು!’ ಎಂದು ಅವಳಿಗೆ ನುಡಿದರು. ಅವಳು ಈ ಮೂರವರನ್ನು ಕೊಸುಗಳನ್ನಾಗಿ ಮಾಡಿ ಅವರ ಇಚ್ಛೆಯನ್ನು ಪೂರ್ಯಿಸಿದರು. ಪೌರ್ವನ ರಾಣಿಯನ್ನು ಕಾಣಲೆಂದು ಉತ್ತರಂಕನು ಅವಳ ಬಳಿ ಬಂದಾಗ ಅವಳು ಅದ್ವೃತ್ಯಾದಳು. ಗೊತ್ತುಮಾಡಿದ ಮದುವೆಯಾಗಲಿರುವ ವರನು ಅಂಧನಾಗಿದ್ದಾನೆ ಎಂದು ತಿಳಿದುಬಂದನಂತರ ಗಾಂಧಾರಿಯು, ತನ್ನ ಪತಿಯ ಬಗ್ಗೆ ವಿಕ್ಷ್ಯಾಪು ಮನಸ್ಸಿನಲ್ಲಿ ಮೂಡಬಾರದೆಂದು, ತನ್ನ ಕಣ್ಣಿಗಳನ್ನು ಸದಾಕಾಲಕ್ಕಾಗಿ ಕಟ್ಟಿಕೊಂಡಳು.

ಪತಿವ್ಯತೆಯು ಪರಪುರುಷನ ಕಣ್ಣಿಗೆ ಬೀಳಬಾರದೆಂಬ ಕಲ್ಪನೆಯು ನಂತರದ ಕಾಲದ್ವಿರಬೇಕು. ಖುಗ್ಗೇದರಲ್ಲಿ ‘ಸುಮಂಗಲರಿಯಂ ವಧುರಿಮಾಂ ಸಮೇತ ಪಶ್ಯತ್’ ಎಂಬ ಉಲ್ಲೇಖವಿದೆ. ರಾಮನೊಡಬೇ ವನವಾಸಕ್ಕೆ ತೆರಳಿದ ಸೀತೆಯ ಬಗ್ಗೆ ಈ ರೀತಿ ವರ್ಣಿಸಿದ್ದಾನೆ:

ಯಾ ನ ಶಕ್ಯ ಪುರಾ ದ್ರಷ್ಟಂ ಭೂತ್ಯೇರಾಕಾಶಗೈರಪಿ ।

ತಾಮಧ್ಯ ಸೀತಾಂ ಪಶ್ಯಂತಿ ರಾಜಮಾರ್ಗಗತಾ ಜನಾಃ ॥

ಈ ಮೋದಲು ಯಾವ ಸೀತೆಯನ್ನು ಆಕಾಶದಲ್ಲಿ ಸಂಚರಿಸುತ್ತಿರುವವರು ನೋಡಲು ಅಸಾಧ್ಯವಿತ್ತೊ ಆ ಸೀತೆಯನ್ನು ಬೀದಿಯ ಜನರು ನೋಡುತ್ತಿದ್ದಾರೆ.<sup>೫೩</sup> ಮಹಾಭಾರತದಲ್ಲಿ ಸೀತೆಯರ ಬಗ್ಗೆಯೂ ಇದೇ ರೀತಿ ಹೇಳಲಾಗಿದೆ:

೫೨. ಭಾರತೀಯ ಸಂಸ್ಕೃತಿ ಕೋಶ, ಖಂಡ ೫, ಪ್ರ.ಜಿಂಬ-೫೦ ಮತ್ತು ಇಂಗ-೫೫. ೫೩. ಅಯೋಧ್ಯಾಕಾಂಡ, ಖಿ-೮.

ಯಾ ನಾಪಶ್ಚಂದ್ರಮಾ ನೈವ ಸೂರ್ಯೋ ರಾಮಾಃ ಕಷ್ಟಾಃ ತಸ್ಮಿನ್ನೀಂದ್ರೇ ।  
ಮಹಾವನಂ ಗಳ್ಳತಿ ಕೌರವೇಂದ್ರೇ ಶೋಕೇನಾತಾ ರಾಜಮಾರ್ಗಂ ಪ್ರಪೇದುಃ ॥

ಪೂರ್ವದಲ್ಲಿ ಸ್ತೀಯರನ್ನು ಚೆಂದ್ರನಾಗಲೀ, ಸೂರ್ಯನಾಗಲೀ ಕಂಡಿಲ್ಲವೋ ಅಂಥವರು ಶೋಕಾರ್ಥರಾಗಿ ವನಕ್ಕೆ ಹೊರಟಿ ಕೌರವಶ್ರೇಷ್ಠರನ್ನು ಅನುಸರಿಸಿ ರಾಜಬೀದಿಯಲ್ಲಿ ನಡೆದಿದ್ದಾರೆ.<sup>೫೯</sup> ಈ ರೀತಿ ಆಶ್ರಮಪರವರದಲ್ಲಿ ಹೊಡಲಾಗಿದೆ. ಮೇಲಿನ ವರ್ಣನೆಯು ಕೇವಲ ಅರಸರ ಸ್ತೀಯರ ಬಗ್ಗೆ ಇದೆ. ಈ ಉದಾಹರಣೆಯಿಂದ ರಾಮಾಯಣ-ಮಹಾಭಾರತ ಕಾಲದ ಸ್ತೀಯರು ಪರಪುರುಷರ ಕಣ್ಣಿಗೆ ಬೀಳುತ್ತಿರಲಿಲ್ಲ ಎಂದು ತೀಮಾನಿಸುವದು ಸರಿಯಲ್ಲ. ಅರಸುಮನೆತನದ ನಾರಿಯರು ಸರ್ವಸಾಮಾನ್ಯರ ಕಣ್ಣಿಗೆ ಬೀಳುವದು ದುಲಭವಿತ್ತೆಂದು ಅನ್ವಯಿಸುತ್ತಾರೆ. ಪ್ರಾಚೀನ ಸಾಹಿತ್ಯದಲ್ಲಿ ಪತಿವ್ರತೀಯರಿಗೆ ‘ಅಸೂರ್ಯಪಶ್ಚಾ’ ಎಂಬ ವಿಶೇಷಣಾವಿರುತ್ತಿತ್ತು.

ಪತಿಯ ಆಜ್ಞೆಯಿಲ್ಲದೇ ಮನೆಯಾಚೆ ಹೋಗುವದು; ಅವಗುಂತನ ವಸ್ತೇವಿರದೇ ಹೋಗುವುದು; ಶ್ಲೋಯ ನಡಿಗೆ; ವ್ಯಾಪಾರಸ್ಥ, ಸನ್ಯಾಸಿ, ವ್ಯಧಹಾಗೂ ವ್ಯಾದ್ಯ ಇವರ ಹೊರತಾಗಿ ಪುರುಷರೊಡನೆ ಸಲ್ಲಾಪ; ಶೋಡ, ಕೆಳಹೊಟ್ಟಿ, ಸ್ತನಗಳ ಪ್ರದರ್ಶನ; ಗಟ್ಟಿಯಾಗಿ ನಗುವದು; ಧೂರ್ತ, ಮಾಟಗಾತ್ರಿಯರು ಹಾಗೂ ದುಃಶೀಲ ಸ್ತೀಯರ ಸಂಪರ್ಕ ಮೊದಲಾದವು ಗೃಹಿಣಿಗೆ ನಿಷೇಧಿಸಲ್ಪಟ್ಟಿದ್ದವೆಂದು ಯಾಜ್ಞವಲ್ಕ್ಯ ಸ್ತುತಿಯಲ್ಲಿದೆ. ಪರಪುರುಷನನ್ನು ಕುರಿತು ಯೋಚಿಸುವದು; ಆತನ ಭೇಟಿಗಾಗಿ, ಸ್ವರ್ತಕ್ಕಾಗಿ ಕಾತರಗೊಂಡಿರುವದು; ಇವೆಲ್ಲ ಸಂಗತಿಗಳು ತತ್ತ್ವಾಲೀನ ಪಾತಿಪ್ರತ್ಯಾದ ಕಲ್ಪನೆಗೆ ಹೊಂದಿಕೊಂಡಿರಲಿಲ್ಲ. ಹನುಮಂತನು ಲಂಕೆಯಲ್ಲಿ ಸೀತೆಯನ್ನು ಭೇಟಿಯಾದನು. ಸ್ವಭಾವದಿಂದ ಸಮುದ್ರವನ್ನು ದಾಟಿ ಸೀತೆಯನ್ನು ಸುಖಿರೂಪವಾಗಿ ರಾಮನ ಬಳಿ ತಲುಪಿಸುವ ಆಶಾಸನಯನ್ನು ಸೀತೆಗೆ ಕೊಟ್ಟನು; ಆದರೆ ಸೀತೆ ಅವನೊಡನೆ ಹೋಗಲು ಕೆಲವು ಕಾರಣಗಳಿಂದ ಸಮೃತಿಸಲಿಲ್ಲ. ಅವಗಳಲ್ಲಿಯ ಒಂದು ಕಾರಣವು ಈ ರೀತಿ:

ಭತ್ತು-ಭಕ್ತಿಂ ಪುರಸ್ಕಾರ ರಾಮಾದಸ್ಯಸ್ಯ ವಾಸರ ।

ನಾಹಂ ಸ್ವಷ್ಟಂ ಸ್ವತೋ ಗಾತ್ರಮಿಷ್ಟೀಯಂ ವಾಸರೋತ್ತಮ ॥

ಯದಹಂ ಗಾತ್ರಸಂಸ್ಕರ್ಶಣಂ ರಾವಣಾಕ್ಷು ಗತಾ ಬಲಾತ್ |  
ಅನೀಶಾ ಕಿಂ ಕರಿಷ್ಯಾಮಿ ವಿನಾಧಾ ವಿವಶಾ ಸತೀ ||

“ಪತಿಯಲ್ಲಿ ಪರಮಭಕ್ತಿ ಇರುವುದರಿಂದ ರಾಮನ ಹೊರತು ಯಾರನ್ನೂ ಸ್ವರ್ತಿಸುವ ಇಚ್ಛೆಯು ನನಗಿಲ್ಲ. ರಾವಣನ ಸ್ವರ್ಶವು ನನಗಾಗಿದ್ದರೂ ಅದು ನನ್ನ ಮನಸ್ಸಿನ ವಿರುದ್ಧ ನಡೆದಿದೆ. ನಾನು ಅನಾಥ, ಅಬಲೆ, ಪರಾಧೀನಳು; ಹೀಗಿರುವಾಗ ನಾನು ಏನು ಮಾಡಬಲ್ಲೇ?”<sup>೧೦</sup> ಆಕೆಯ ಮನಸ್ಸಿನ ವಿರುದ್ಧವಾಗಿ ರಾವಣನ ಸ್ವರ್ಶವಾಗಿದೆ; ವಿರಾಧನ ಸ್ವರ್ಶ ನಡೆದಿದೆ; ಕಾಗೆಯ ರೂಪವನ್ನು ತಾಳಿದ ಇಂದ್ರಪುತ್ರನ ಸ್ವರ್ಶವಾದ ಸ್ವಷ್ಟ ಉಲ್ಲೇಖವು ರಾಮಾಯಣದಲ್ಲಿದೆ. ಪತಿವೃತೀಗೆ ಪರಪುರುನ ಸ್ವರ್ಶವು ನಿಷಿಧ್ವಿತ್ತೆಂಬುದು ಸ್ವಷ್ಟವಾಗುತ್ತದೆ.

### ಸ್ತೀಯರ ಶಾಪ ಮತ್ತು ವರ

ಸೀತೆಂಬು ಪಾತಿವೃತ್ಯೈದ ಬಗ್ಗೆ ವಿಚಾರ ವೂಡುವುದೆಂದರೆ ರಾಮಾಯಣದಲ್ಲಿಯ ಸ್ತೀಯರು ಕೊಟ್ಟ ಶಾಪ-ವರಗಳನ್ನು ಪರಿಶೀಲಿಸುವದು ಅತ್ಯಗತ್ಯ. ಸ್ತೀಯರು ಕೊಟ್ಟ ಶಾಪಗಳ ಸಂಖ್ಯೆ ಎಷ್ಟು; ವರಗಳ ಸಂಖ್ಯೆ ಎದು. ಪಂಚಪತಿವೃತೀಯರಲ್ಲಿಯ ಮೂವರಾದ ಅಹಲ್ಯೆ, ಮಂಡೋದರಿ ಮತ್ತು ಸೀತೆ ಇವರು ಯಾರಿಗೂ ಶಾಪ-ವರಗಳನ್ನು ಕೊಟ್ಟಿಲ್ಲ. ಪಾತಿವೃತ್ಯದಿಂದ ಶಾಪ-ವರಗಳನ್ನೀರ್ಯಾವ ಅರ್ಹತೆಯಂತಾಗುತ್ತಿತ್ತೆಂದು ಹೇಳಲಾಗುವುದಿಲ್ಲ. ಕುಶಕನ್ನೇ ಮತ್ತು ವೇದವತಿ ಇವರು ಅವಿವಾಹಿತರಿದ್ದರು. ಅಂದಬಳಿಕ ಅವರಲ್ಲಿದ್ದ ಈ ಸಾಮಧ್ಯವು ಪಾತಿವೃತ್ಯದಿಂದಲ್ಲ ಎಂಬುದು ಎಂದಿತ. (ವೇದವತಿಯ ಶಾಪ ಕೊಡದೇ ರಾವಣನ ವಥಯ ಸಲುವಾಗಿ ಶಾಪದಷ್ಟೇ ಪ್ರಖಿರ ಪ್ರತಿಜ್ಞೆಯನ್ನು ಮಾಡಿದ್ದಾಳೆ.) ಅಷ್ಟೇ ಅಲ್ಲದೆ, ಅವರು ಪ್ರತ್ಯಕ್ಷವಾಗಿ ಶಾಪಗಳನ್ನು ಕೊಟ್ಟಿಲ್ಲ; ಆದರೆ ಅವರ ಬಳಿ ಅಷ್ಟೂಂದು ಸಾಮಧ್ಯವಿತ್ತೆಂಬ ಉಲ್ಲೇಖ ಮಾತ್ರ ಕಂಡು ಬರುತ್ತದೆ. ರಾಮನಿಗೆ ಯಾವರಾಜ್ಯಾಭಿಷೇಕವು ನಡೆಯಲಿದೆ ಎಂಬ ಸುವಾರ್ತೆಯನ್ನು ಮಂಧರೆಯು ಪ್ರಧಮವಾಗಿ ಕೃಕೇಯಿಗೆ ತಿಳಿಸಿದಳು. ಸಂತುಪ್ತಾದ ಕೃಕೇಯಿಯು ಮಂಧರೆಗೆ ವರವನ್ನು ಕೊಡಬಯಸಿದಳು, ಮಂಧರೆಯು ಆ ವರವನ್ನು ಸ್ವೀಕರಿಸಲಿಲ್ಲ; ಅದು ಬೇರೆ ಸಂಗತಿಯಾಗಿದೆ.

ಕೈಕೇಯಿಂದು ಆಚರಣೆಯನ್ನು ವೀಕ್ಷಿಸಿದರೆ ಅವಳನ್ನು ಪತಿಪ್ರತೆಯೆಂದು ಗ್ರಹಿಸುವಂತಿಲ್ಲ. ಪಾರ್ವತಿಯು ದೇವತೆಗಳಿಗೆ, ಪೃಥಿವೀಗೆ ಹಾಗೂ ಕುರ್ಬಿನಿಗೆ ಶಾಪಗಳನ್ನು ಕೊಟ್ಟಿದ್ದಾರೆ. ರಾಕ್ಷಿಸಿ ಮತ್ತು ಇಲರಾಜನಿಗೆ ಅರ್ಥ ವರ- ಕೊಟ್ಟಿದ್ದಾರೆ. ಉಮೆಯು ನಿಷ್ಠಾವಂತ ಪತಿಪ್ರತೆ, ಕರೋರ ತಪಶ್ಚರ್ಯೆಯನ್ನು ಕೈಕೊಂಡವಳು. ಹುಟ್ಟಿನಿಂದಲೂ ಅವಳು ದೇವತೆಯಾಗಿದ್ದಳು. ಅವಳು ಕೊಟ್ಟ ಶಾಪ-ವರಗಳು ಪಾತಿಪ್ರತ್ಯೇದ ಘಲದಿಂದ ಎಂದು ಖಂಡಿತ ಹೇಳಲಾಗುವುದಿಲ್ಲ. ಪಾತಿಪ್ರತ್ಯೇದ ಬಲದಿಂದ ಅವಳು ಶಾಪ-ವರಗಳನ್ನು ಕೊಟ್ಟಿಂಬ ಉಲ್ಲೇಖಿಸು ವಾಲ್ಕಿ ರಾಮಾಯಣದಲ್ಲಿ ಇಲ್ಲ. ಹೇಮಾ ಎಂಬುವಳು ತನ್ನ ಸವಿಯಾದ ಸ್ವರೂಪಭೇಗೆ ಒಂದು ವರವನ್ನು ಕೊಟ್ಟಿದ್ದಾರಿಲ್ಲಿ. ಇದೆ.<sup>೧೦</sup> ಅವಳು ತಪಸ್ಸನ್ನು ಮಾಡಿದ್ದಳೋ ಇಲ್ಲವೋ ಎಂಬುದು ಸ್ವಷ್ಟವಿಲ್ಲ. ಅವಳು ಉಚ್ಚಯೋನಿಯಲ್ಲಿ ಜನಿಸಿದ ಅಪ್ರಯೋಗಿತ್ವದಿಂದ ಈ ಅಹಾತೆಯು ಅವಳಿಗೆ ದೊರೆತಿರಬೇಕು.

ಅನಸೂಯೆಯು ಓವರ್ ಶೈಕ್ಷ್ಯ ಪತಿಪ್ರತೆ. ಸೀತೆಯ ಭೇಟಿಯಾದಾಗ ಅವಳಿಗೆ ಪಾತಿಪ್ರತ್ಯೇದ ಮಹಿಮೆಯನ್ನು ಈ ರೀತಿ ವಿವರಿಸಿದ್ದಾರೆ: “ಅನುಕೂಲವೇ ಇರಲಿ, ಪ್ರತಿಕೂಲವೇ ಇರಲಿ. ಯಾವ ಸೀಯರಿಗೆ ಪತಿಯು ಪ್ರಿಯವಾಗಿರುವನೋ ಆ ಸ್ತೀಯರು ಘಲದಾಯಕ ಲೋಕಗಳನ್ನು ಹೊಂದುತ್ತಾರೆ. ಪತಿಯು ದುಃಶಿಲ ನಾಗಿರಲಿ, ಸ್ವೇಚ್ಛಾರಿಯಾಗಿರಲಿ, ನಿರ್ಧನನಾಗಿರಲಿ, ಸುಸ್ವಭಾವದ ನಾರಿಯರಿಗೆ ಪತಿಯೇ ಪರಮದೃವತ... ಪತಿಗಿಂತ ಮಿಗಿಲಾದ ಇಷ್ಟಭಾಂಧವರು ನನಗಿಲ್ಲ. ಅಕ್ಕಯಿತಪಾಕರಣೆಯು ಇಹ-ಪರಲೋಕಗಳಲ್ಲಿ ಇಷ್ಟಾರ್ಥವನ್ನು ಕೊಡುತ್ತದೆ. ಅದೇ ರೀತಿ ಸೇವೆಯನ್ನು ಸಲ್ಲಿಸಲು ಪತಿಯೇ ಯೋಗ್ಯ... ಪ್ರಪಂಚದಲ್ಲಿಯ ಒಳಿತು-ಕೆಡಕುಗಳನ್ನು ಪರಾಮರ್ಶಿಸುವ ಗುಣ ಸಂಪನ್ಯಯರು ಪುಣ್ಯವಂತರಂತೆ ಸ್ವರ್ಗದಲ್ಲಿ ಸಂಚರಿಸುತ್ತಾರೆ.” ಇದಲ್ಲದೆ ಅನಸೂಯೆಯು ಸೀತೆಗೆ ನುಡಿದದ್ದು: ನಿಯಮೃವಿ-ವಿಧೃರಾಪ್ತಂ ತಪೋ ಹಿ ಮಹದಸ್ಮಿ ಮೇ ।  
ತತ್ಸಂತ್ರಿತ್ಯಬಲಂ ಸೀತೇ ಭಂದಯೇ ತ್ವಾಂ ಶಂಪತ್ತೇ ॥

“ವಿವಿಧ ನಿಯಮಫಲ ಪಾಲನೆಯಿಂದ ನಾನು ಮಹಾತಪಸ್ಸನ್ನು ಸಾಧಿಸಿದ್ದೇನೆ. ಆ ತಪೋಬಳವನ್ನಾದರಿಸಿ ನೀನು ನನ್ನ ಬಳಿ ವರವನ್ನು ಕೇಳಬೇಕೆಂಬ ಇಚ್ಛೆ ನನಗೆ ಇದೆ.<sup>೧೧</sup>

ಈ. ಕಿಷ್ಣಿಂಥಾಕಾಂಡ.

ಈ. ಅಯೋಧ್ಯಾಕಾಂಡ, ೧೧೮.

ಅನಸೂಯೆಯು ಸೀತೆಗೆ ಕೊಡಬಯಸಿದ ವರವು ತಪ್ಸಿದ್ದಿಯ ಫಲವಾಗಿತ್ತು; ಅದು ಪಾತಿಪ್ರತ್ಯದ ಫಲವಾಗಿರಲಿಲ್ಲ; ಹೀಗಿರದಿದ್ದರೆ ತಪ್ಸಿನ ಸ್ವತಂತ್ರ ಉಲ್ಲೇಖದ ಆವಶ್ಯಕತೆ ಇರಲಿಲ್ಲ. ಸೀತೆಯು ಈ ವರವನ್ನು ಬೇಡಿ ಕೊಳ್ಳಲಿಲ್ಲ. ಈ ಮೇಲಿನ ಉದಾಹರಣೆಗಳಿಂದ ಕೇವಲ ಪಾತಿಪ್ರತ್ಯದ ಬಲದಿಂದ ಯಾವ ಪತಿಪ್ರತೆಯೂ ಶಾಪ-ವರಗಳನ್ನು ಕೊಡುವ ಅರ್ಥತೆಯನ್ನು ಪಡೆದಿಲ್ಲ. ಕೆಲವು ಶಾಪ-ವರಗಳನ್ನು ಕೊಟ್ಟ ಸ್ತೋಯರು, ಜನ್ಮದಿಂದಲೇ ಶ್ರೇಷ್ಠರಾಗಿರುವರು ಅಥವಾ ಪಾತಿಪ್ರತ್ಯದ ಜೊತೆಗೆ ಇನ್ನೂ ಬೇರೆ ತಪ್ಸಿನ ಶಕ್ತಿಯನ್ನು ಹೊಂದಿದವರೂ ಆಗಿದ್ದಾರೆ.

### ಬೇರೆ ಪತಿಪ್ರತೆಯರು

ಪಂಚಪತಿಪ್ರತೆಯರಲ್ಲಿ ಅಹಲ್ಯೆ, ಮಂಜೋದರಿ ಮತ್ತು ಸೀತೆ ಈ ಮೂವರು ರಾಮಾಯಣದಲ್ಲಿದ್ದಾರೆ. ಅವರ ಪಾತಿಪ್ರತ್ಯದ ಸಾಮರ್ಥ್ಯವನ್ನು ಆಯೋಚಿಸುವಾಗ ಅಹಲ್ಯೆಯ ವಿಚಾರವನ್ನು ಬದಿಗಿಡಬೇಕಾಗುತ್ತದೆ. ಅಹಲ್ಯೆಯ ಕಥೆಯು ವಾಲ್ಯೇಕ-ರಾಮಾಯಣದಲ್ಲಿ ಎರಡಾವತ್ತೀ ಬಂದಿದೆ; ಈ ಎರಡೂ ವೃತ್ತಾಂತಗಳಲ್ಲಿ ವ್ಯಾತ್ಯಾಸವಿದೆ. ಉತ್ತರಕಾಂಡದ ವೃತ್ತಾಂತವು ಪ್ರಸ್ತಿಪಾಗಿದೆ ಎಂದು ಕೆಲವರ ಮತ್ತ; ಬಾಲಕಾಂಡವು ವಾಲ್ಯೇಕಿಲ್ಲಿಂದ ರಚಿಸಲ್ಪಟಿದೆ; ಕಾರಣ ಈ ಉತ್ತರಕಾಂಡದಲ್ಲಿಯ ಕಥೆಯು ಅಧಿಕೃತವಲ್ಲವೆಂದು ಭಾವಿಸಬೇಕು. ಇದರಲ್ಲಿಯ ಕಥೆಯಂತೆ ಇಂದನು ಅಹಲ್ಯೆಯನ್ನು ಬಲಾತ್ಮಕಿಸಲಿಲ್ಲ. ಗೌತಮನ ವೇಷದಲ್ಲಿ ಆಶ್ರಮಕ್ಕೆ ಬಂದವನು ಗೌತಮನಿರದೇ ಇಂದನೆಂದು ಅಹಲ್ಯೆಗೆ ಗೊತ್ತಿತ್ತು; ಅಷ್ಟೇ ಅಲ್ಲದೆ ಆತನ ಬಗ್ಗೆ ಅಹಲ್ಯೆಗೆ ಬಂದು ಬಗೆಯ ಅಭಿಮಾನ, ಉತ್ಸರ್ಕತೆ ಇದ್ದವು. ‘ಸ್ವೇಜಿಯಿಂದ ಇಂದ್ರ ನೊಡನೆ ಸಮಾಗಮಕ್ಕೆ ಉದ್ದೇಕಳಾದಳು’ ಎಂಬ ಬಗ್ಗೆ ಸಾಕಷ್ಟು ದಾಖಿಲೆಗಳಿವೆ. ಸಮಾಗಮದ ನಂತರ ಅವಳು ಇಂದ್ರನಿಗೆ “ಕೃತಾರ್ಥಸ್ಮಿ ಸುರಶ್ಮೇಷ್ಟಿ” “ಸುರಶ್ಮೇಷ್ಟನೇ ನಾನು ಕೃತಾರ್ಥಾದೆ” ಎಂದಿದ್ದಾಳೆ. ಆಗ ಇಂದ್ರನು “ಸುಶ್ರೋಣಿ ಪರಿತಪ್ಯೋಣಸ್ಮಿ” “ಸುಂದರಿಯೇ ನಾನು ಸಂತಪ್ಣನಾಗಿದ್ದೇನೆ” ಎಂದು ಒಪ್ಪಿದ್ದಾನೆ. ಅಹಲ್ಯೆ ಸಮಾಗಮಕ್ಕೆ ಸಮೃತಿಸಿದ ಕಾರಣ ಅವಳ ವರ್ತನೆಯು ವ್ಯಾಖಾರಾತ್ಮಕವನಿಸುತ್ತದೆ. ಅವಳ ಅಪರಾಧವು ಘೋರವಾದದ್ದು; ಕ್ಷಮೆಗೆ ಯೋಗ್ಯವನಿಸದು; ಹೀಗಿದ್ದರೂ ಗೌತಮನು ಶಾಪದ ಜೊತೆಗೆ ಅಯಾಚಿತ ಉಃಶಾಪವನ್ನು ಕೊಟ್ಟಿದ್ದು ಸೋಜಿಗದ ಸಂಗತಿಯಾಗಿದೆ. ಈ ಮಂಜೋದರಿಯು ಓವೆ ತುಂಬಾ ದುರ್ಬ್ರವಿಯಾದ

ಪತಿವ್ರತೆ. ರಾಮಾಯಣದಲ್ಲಿಯ ಅವಳ ಸಾಫನ ಅಶ್ವಂಶ ಗೋಳ; ಅವಳ ವೈಕಿಂಬಿತ್ರಾವು ಸ್ವಷ್ಟಿಗೊಂಡಿಲ್ಲ; ಪೂರ್ವಿಯಾಗಿಲ್ಲ. ರಾವಣನ ವರ್ಧಿಯನಂತರ ಅವಳ ವಿಲಾಪದಿಂದ ಅವಳ ಸ್ಥಿಭಾವ-ವೈಶೀಷಿಕ್ಯಗಳು ಎದ್ದುಕಾಣುತ್ತವೆ. ತನ್ನ ಪಾತಿವ್ರತ್ಯದ ಬಲದಿಂದ ರಾವಣನ ಅಧಃಪತನವನ್ನು ಅವಳು ತಡೆಯಬಹುದಿತ್ತು. ಅವಳು ಆ ರೀತಿ ಪ್ರಯತ್ನಿಸಿದ್ದರೂ ಅವಳಿಗೆ ಸಾಧ್ಯವಾಗಲಿಲ್ಲ. ಸಾವಿತ್ರಿಯು ತನ್ನ ಪಾತಿವ್ರತ್ಯದಿಂದ ಪತಿಯ ಪ್ರಾಣವನ್ನು ಉಳಿಸಿಕೊಂಡಳೆಂಬ ಪ್ರತೀತಿಯಿದೆ. ಮಂಡೋದರಿಗೆ ಅದು ಸಾಧ್ಯವಾಗಲಿಲ್ಲ. ಸಾವಿತ್ರಿಯು ತನ್ನ ಗಂಡನನ್ನು ಬದುಕಿಸಿದ್ದು ಪಾತಿವ್ರತ್ಯದಿಂದಲೋ ಅಧವಾ ಬುದ್ಧಿಚಾತುರ್ಯದಿಂದಲೋ ಎಂಬ ಬಗ್ಗೆ ಮತಭೇದಗಳು ಉಂಟಾಗಬಹುದು.

ರಾಮನು ಆದರ್ಶ ಪ್ರತ್ರಿ, ಪತಿ, ಬಂಧು, ಶಾಸಕ, ಅಜ್ಞಾಧಾರಕ, ಸತ್ಯನಿಷ್ಠ, ಏಕಭಾಣ, ಏಕವಚನ, ಏಕಪ್ರತ್ಯೇಕಿತಸ್ಯ ಮತ್ತು ಶುದ್ಧಿಕಾರಿತ್ವಪ್ರಭಾವೇಂಬ ತುಲನಾತೀತ ಗುಣಮೂರ್ತಿಯಾಗಿದ್ದನು. ಸೀತೆಯು ಕೂಡ ಸತ್ಯವಂತೆ, ದ್ಯುರ್ಯಾದಿಂದ ಸಂಕಷ್ಟಗಳನ್ನು ಎದುರಿಸುವವಳು. ಹೇಸರಾಂತ ಶ್ಯಾಗಿಯು, ನಿಃಸ್ವಾಹಣೆ ಮತ್ತು ನಿಷ್ಪಾವಂತ ಪತಿವ್ರತೆಯಾಗಿದ್ದಳು. ಅವಳ ಕಲಂಕರಹಿತ ಚಾರಿತ್ಯ ಮತ್ತು ರಾಮನಲ್ಲಿದ್ದ ಅದ್ವಿತೀಯ ಪ್ರೀತಿಯು ರಾಮಕಥೆಗೆ ಮೂಲಾಧಾರವಾಗಿದೆ. ಸೀತೆಯ ಶುದ್ಧಿತೆಯ ಬಗ್ಗೆ ಸಾರಿ ಹೇಳುವಾಗ ವಾಲ್ಯೇಕಿಯು ತನ್ನ ತಪೋಬಲವನ್ನೇ ಪಣವಾಗಿ ಇಟ್ಟಿದ್ದಾನೆ. ರಾವಣನು ಅವಳನ್ನು ಕೊಂಡೊಯ್ದ ನಂತರ ಆತನ ವರ್ಧಿಯಾಗುವವರೆಗಿನ ಯಾವ ಗಳಿಗೆಯಲ್ಲಿಯೂ ಅವಳು ಅವನಿಂದ ಭ್ರಷ್ಟಳಾಗಬಹುದಿತ್ತು. ಅವೇಗಾದು ಪ್ರತಿಕೊಲಪರಿಸ್ಥಿತಿಯಲ್ಲಿ ಅವಳಿದ್ದಳು; ಆದರೆ, ರಾವಣನಿಗೆ ಎಲ್ಲವೂ ಅನುಕೂಲವಾಗಿತ್ತು; ಅಂಥ ಸ್ಥಿತಿಯಲ್ಲಿ ಶೀಲಸಂರಕ್ಷಣೆಯನ್ನು ಮಾಡಿ ಕೊಳ್ಳುವದು ಸೀತೆಗೇ ಬಹಳೇ ಕರಿಣವಿತ್ತು. ಅವಳ ಶೀಲ ರಕ್ಷಣೆಯು ಕರೆಯ ದೃಷ್ಟಿಯಿಂದ ಮಹತ್ವದಾಗಿತ್ತು. ಅವಳ ಶೀಲಕ್ಕೆ ಕುಂದುಬಂದಿದ್ದರೆ ಈ ಕಥೆಯ ನೈತಿಕ ಅಧಿಷ್ಟಾನವೇ ಕುಸಿಯುವದೆಂಬ ಭೀತಿ, ವಾಲ್ಯೇಕಿಯ ಕೊರಗಾಗಿತ್ತು. ಕಾವ್ಯತನ್ಯಾಯದ (Poetic justice) ದೃಷ್ಟಿಯಿಂದ, ಸೀತೆಯು ಶೀಲಭ್ರಷ್ಟ ಯಾಗುವದು ಯೋಗ್ಯವಾಗುತ್ತಿರಲಿಲ್ಲ. ಭ್ರಷ್ಟಳಾದ ಸೀತೆಯನ್ನು ಬಿಡಿಸಿ ತರುವುದರಲ್ಲಿ ಸ್ವಾರಸ್ಯವು ಉಳಿಯುತ್ತಿರಲಿಲ್ಲ. ಅಪರಾಧಿಯಾದವನನ್ನು ಶಿಕ್ಷಿಸಿ, ಸೀತೆಯನ್ನು ಮುಕ್ತಿಗೊಳಿಸಿದಾಗಲೂ ಕಥೆಯು ರಸಹಿನವಾಗುತ್ತಿತ್ತು. ಸೀತೆಯು ಶುದ್ಧಿಕಾರಿತ್ವ ವನ್ನು ಉಸಿಕೊಂಡಿದ್ದಾಳೆ ಎಂದು ರಾಮನಿಗೆ ದೃಢನಂಬಿಕೆಯಿದ್ದರೂ, ಲೋಕಾಪ ವಾದವನ್ನು ತಡೆಯಲು ರಾಮನು ಅವಳಿಗೆ ಅಗ್ರಿದಿವ್ಯವನ್ನು ಮಾಡಲು ಬಲವಂತ

ಮಾಡಿದನು. ಲಂಕೆಯಲ್ಲಿದ್ದಾಗ ಸೀತೆಯು ನಿರಾಶಿತೆಯಾಗಿದ್ದಳು; ಒಂಟಿಯಾಗಿದ್ದಳು; ಬಂಧನದಲ್ಲಿದ್ದಳು. ರಾವಣನ ಬಳಿ ಅಧಿಕಾರ, ಪರಾಕ್ರಮ, ಕಾಮಾಂಥತೆ, ಕಾಮಾಭಿಲಾಷೆಗಾಗಿ ಎಂತಹ ಹೇಯಕೃತ್ಯವನ್ನೂ ಮಾಡುವ ಶಕ್ತಿ, ಇವೆಲ್ಲ ಇದ್ದವು. ಈ ಬಗೆಯ ಸನ್ನಿಹಿತದಲ್ಲಿ ಸೀತೆಯ ಶೀಲವನ್ನು ಕಾಯ್ದಿದುವ ಹೊಣೆ, ರಾಮಾಯಣಕರ್ತನಾದ ವಾಲ್ಯೇಕಿಯ ಮೇಲಿತ್ತು.

### ರಾವಣನಿಗೆ ಹೊರೆತ ಶಾಪಗಳು

ಸೀತೆಯನ್ನು ಬಲಾತ್ಕರಿಸಲು, ಆಕೆಯನ್ನು ಲಂಕೆಗೆ ಒಯ್ಯಬ ಅವಶ್ಯಕತೆ ಇರಲಿಲ್ಲ. ಬೀದಿಯಲ್ಲಿ, ಬಯಲಿನಲ್ಲಿ ಸಹ ಸೀಯರನ್ನು ಬಲಾತ್ಕರಿಸುವ ಅಧಿಮತೆ ರಾವಣನಲ್ಲಿತ್ತು. ರಾವಣನು ತಾನಾಗಿಯೇ ಮಹಾಪಾಶ್‌ನೆಂಬ ಮಂತ್ರಿಯ ಬಳಿ ಒಪ್ಪಿಕೊಂಡ ಹೇಳಿಕೆ:

‘‘ಫಿತಾಪಹಸ್ಯ ಭವಸಂ ಗಚ್ಛಂತಿಂ ಪುಂಜಿಕಸ್ಥಲಾಮ್ ।

ಸಾ ಪ್ರಸಹ್ಯ ಮಯಾ ಭುಕ್ತಾ ಕೃತಾ ವಿವಸನಾ ತತಃ ॥

“ಗಗನದಲ್ಲಿಯ ಅಗ್ನಿಜ್ಞಾಲೆಯಂತಿದ್ದ ಪುಂಜಿಕಸ್ಥಲೆ ಎಂಬ ಅಪ್ಸರೆಯು ನನ್ನ ಭೀತಿಯಿಂದ ಮರೆಯಾಗಿ, ಬ್ರಹ್ಮನ ಬಳಿ ಹೋಗುತ್ತಿರುವುದನ್ನು ನಾನು ಕಂಡೆನು. ನಾನು ಆಕೆಯನ್ನು ಬಲಾತ್ಕರಿಸಿ ಭೋಗಿಸಿದೆ; ಆಕೆಯನ್ನು ವಸ್ತು ಹೀನಳನ್ನಾಗಿ ಮಾಡಿ ಬಿಟ್ಟಿಕೊಟ್ಟಿನು.<sup>೩೯</sup> ರಂಭೆಯನ್ನು ಸಹ ರಾವಣನು ಈ ರೀತಿ ಬೀದಿಯಲ್ಲಿ ಬಲಾತ್ಕರಿಸಿದ್ದಾನೆ.

‘‘ಪವಮುಕ್ತಾ ಸ ತಾಂ ರಕ್ಷೋ ನಿವೇಶ್ಯ ಚ ಶಿಲಾತಲೇ ।

ಕಾಮಭೋಗಾಭಿಸಂರಕ್ಷೋ ಮೃಧುನಾಯೋಪಬಕ್ತಮೇ ॥

ಆಗ ಆಕೆಯನ್ನು ಶಿಲೆಯೊಂದರ ಮೇಲೆ ಕುಳಿರಿಸಿ, ಕಾಮಾಸಕ್ತನಾದ ರಾವಣನು ಅವಳನ್ನು ಬಲಾತ್ಕರಿಸಿದನು.<sup>೪೦</sup> ರಾವಣನು ಸೀತೆಯನ್ನು ಎಲ್ಲಿ ಬೇಕಾದರೂ ಬಲಾತ್ಕರಿಸಬಹುದಿತ್ತು. ಅವನಿಗೆ ಯಾವ ನಿಯಮನಿರ್ಬಂಧಗಳಿರಲಿಲ್ಲ. ಹೀಗಿರುವಾಗ ಆತನು ಸೀತೆಯನ್ನು ಲಂಕೆಗೆ ಕೊಂಡೊಯ್ದ ಕಾರಣ

<sup>೩೯</sup>. ಯುದ್ಧಕಾಂಡ, ೧೩.

<sup>೪೦</sup>. ಶಾಪ ಕ್ರ., ೪೯.

ವೇನೆಂದರೆ, ಅವಳು ಆತನಿಗೆ ಪತ್ತಿಯೆಂದು ಬೇಕಾಗಿದ್ದಳು. ಸದಾಕಾಲವೂ ಅವಳನ್ನು ಉಪಭೋಗಿಸಬೇಕೆಂಬ ಲಾಲಸೆ ಅವನದಾಗಿತ್ತು “ಭಾಯಾ ಮೇ ಭವ ಸುಶೈರೋ ಯಥಾ ಮಂಡೋದರೀ ತಥಾ ।” “ಹೇ ಸುಂದರಿ! ಮಂಡೋದರಿಯ ಹೇಗೋ ಹಾಗೆ ನೀನು ನನ್ನ ಪತ್ತಿಯಾಗು!” ಎಂಬ ಸ್ವಷ್ಟ ಉಲ್ಲೇಖವು ಮಹಾಭಾರತದ ವನಪರ್ವದಲ್ಲಿ (ಲೀಗ-೧೬) ಬಂದಿದೆ. ತನ್ನ ಐಶ್ವರ್ಯ-ವೈಭವಗಳಿಂದ ಅವಳ ಮನಸ್ಸನ್ನು ಸೇಳಿಯಬೇಕೆಂದು ಆತನು ಬಯಸಿದ್ದನು; ಆ ಕಾರಣ ಅನ್ಯಾತ್ಮೀಯರನ್ನು ಬಲಾತ್ಕರಿಸಿದಂತೆ ಸೀತೆಯೊಡನೆ ನಡೆದುಕೊಂಡಿಲ್ಲ. ರಾವಣನ ವರ್ಧನೆ ತಕ್ಕು ಪರಿಸ್ಥಿತಿ ಒದಗಲು, ಸೀತೆಯು ಲಂಕೆಯಲ್ಲಿರುವದು ಆವಶ್ಯಕವಿತ್ತು. ರಾವಣನು ಸೀತೆಯನ್ನು ಲಂಕೆಗೆ ಸಾಗಿಸಿದ ಫಟನೆಯು ರಾಮ-ರಾವಣರ ಯುದ್ಧಕ್ಕೆ ಪ್ರಮುಖ ಕಾರಣವಯಿತು.

ತನ್ನನ್ನು ಪೆತಿಯಾಗಿ ಸ್ವೀಕರಿಸಬೇಕೆಂದು ರಾವಣನು ಸೀತೆಯ ಬಳಿ ಮಾಡಿದ ಎಲ್ಲ ಪ್ರಯತ್ನಗಳು ವಿಘಳವಾದಪ್ರವೃತ್ತಿ; ಅಷ್ಟೇ ಅಲ್ಲದೆ, ಸೀತೆಯು ಆತನನ್ನು ಬಿರುಸಾದ ವಚನಗಳಿಂದ ತಿರಸ್ಕರಿಸಿದಳು. ಆತನು ಅವಳನ್ನು ಕೂರ ರಾಕ್ಷಸಿಯರ ಸರ್ವಕಾವಲಿನಲ್ಲಿಟ್ಟಿನು. ಯಾರ ಕಣ್ಣಿಗೂ ಅವಳ ನಲ್ವಿರ್ವರ್ಣನ ಹೂಡ ಆಗಬಾರದಂತೆ ಭದ್ರವ್ಯವಸ್ಥೆ ಮಾಡಿದನು. ಹೀಗಿದ್ದರೂ ಹನುಮಂತ ಮತ್ತು ಇಂದ್ರ, ಇವರು ರಾವಣನಿಗೆ ಸುಳಿವು ಕೊಡದೆ ಸೀತೆಯನ್ನು ಬೇಟಿಯಾಗಿ ಅವಳ ಸ್ನೇತಿಕ ದೃಷ್ಯವನ್ನು ಹೆಚ್ಚಿಸಿದರು. ಇಷ್ಟೊಂದು ಕಾವಲಿನಲ್ಲಿದ್ದ ಸೀತೆಯ ಶೀಲಗಡದೆ ಉಳಿದ್ದು ಸೋಜಿಗಾಗಿದೆ. ಈ ಅಬಲೆಯ ಪ್ರತೀಕಾರವನ್ನು ರಾವಣನು ದುರ್ಳಾಸಾಕ್ಷಿಸಬಹುದಿತ್ತು. ಇಂಥ ಪರಿಸ್ಥಿತಿಯಲ್ಲಿ ಸೀತೆಯ ಮುಂದೆ ಎರಡು ಮಾರ್ಗಗಳಿದ್ದವು— ಆತ್ಮಹತ್ಯೆ ಇಲ್ಲವೇ ರಾವಣನಿಗೆ ಶರಣಾಗುವದು.

### ಸೀತೆಯ ಆತ್ಮಹತ್ಯೆಯ ಪ್ರಯತ್ನಗಳು

ರಾವಣನು ತನ್ನನ್ನು ಕೊಲ್ಲಬಹುದೆಂಬ ಅಂಜಿಕೆಯು ಸೀತೆಗೆ ಇತ್ತು. ಹೀಗೆ ಸಾಯುವ ಬದಲು ಆತ್ಮಹತ್ಯೆ ಮಾಡಿಕೊಳ್ಳುವದು ಲೇಸೆಂದು ಭಾವಿಸಿದಳು. ಬದುಕಿಗೆ ಬೇಸತ್ತು ಅವಳು ಎರಡು ಬಾರಿ ಆತ್ಮಹತ್ಯೆಯ ಪ್ರಯತ್ನವನ್ನು ಮಾಡಿದಳು.

ಶೋಕಾಭಿತಷ್ಠಾ ಬಹುಧಾ ವಿಚಿಂತ್ಯ ಸೀತಾಫ ವೇಣೇಗ್ರಫನಂ ಗೃಹಿತ್ವಾ ।

ಉದ್ದಾಧ್ಯ ವೇಣ್ಯಾದ್ರಾಧನೇನ ಶೀಷ್ಯಾಮಹಂ ಗಮಿಷ್ಯಾಮಿ ಯಮಸ್ಯ ಮೂಲಮ್ ॥

ಈ ರೀತಿ ಶೋಕಸಂತಪ್ತಳಾದ ಸೀತೆಯು ಬಗೆಬಗೆಯಿಂದ ಆಲೋಚಿಸಿ ತನ್ನ ವೇಣೀಗ್ರಫನದಿಂದ (ಮಂಡಿಯನ್ನು ಕಟ್ಟುವ ನಾರು) “ನಾನು ಕೂಡಲೇ ಯಮಸದನವನ್ನು ತಲುಪ್ಪಾವೆ” ಎಂದು ಹೇಳಿ ಮರದ ರೆಂಬೆಯನ್ನು ಕ್ಷೇತ್ರದಲ್ಲಿ ಹಿಡಿದು ಪ್ರಾಣತ್ಯಾಗ ಮಾಡುವವೆಂದ್ದಾಗು. ಈ ಅಷ್ಟರಲ್ಲಿ ಸೀತೆಯು ಹಾಗು ರಾಮಾಯಣದ ಸುದ್ಯವದಿಂದ ಆಕೆಗೆ ಕೆಲವು ಶುಭಶಕ್ತಿನಗಳಾದವು. ಅವಳ ಮನೋಧ್ಯಯವು ಚೆಳೆಯಿತು. ಆತ್ಮಹತ್ಯೆಯ ವಿಚಾರವನ್ನು ಮುಂದುಡಿದಳು. ರಾವಣನ ವಥೆ ರಾಮನಿಂದಾಗುವವರೆಗೆ ಸೀತೆ ಹಾಗೂ ರಾವಣ ಇಬ್ಬರೂ ಜೀವಿಸಿರುವುದು ಮತ್ತು ಸೀತೆಯು ಭ್ರಷ್ಟಳಾಗದೇ ಉಳಿದಿರುವುದು ಕಥೆಗೆ ಅವಶ್ಯಕವಾಗಿತ್ತು. ಅವಳ ಸಾವು ಕಥೆಗೆ ಪೋಷಕವಾಗುತ್ತಿರಲ್ಲ. ಸಮಯಕ್ಕೆ ಸರಿಯಾಗಿ ಶುಭಶಕ್ತಿನಗಳನ್ನು ಯೋಜಿಸಿ, ಸೀತೆಯು ಆತ್ಮಪರಾಣಿಯ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಇನ್ನೂಂದು ಸಂದರ್ಭದಲ್ಲಿ ಸೀತೆ ಆಮರಣ ಉಪವಾಸವನ್ನು ಪ್ರಾರಂಭಿಸಿದಾಗ ಬ್ರಹ್ಮದೇವನಿಗೆ ಜಿಂತೆಯಾಯಿತು. ಅತನು ಹವಿಷ್ಯಾನ್ವಯವನ್ನು ಸೀತೆಗೆ ತಲುಪಿಸಲೆಂದು ಇಂದ್ರನನ್ನು ಲಂಕೆಗೆ ಕಳಿಸಿದನು. ಅನಂತಕಾಲದವರೆಗೆ ನೀರು. ಆಹಾರವಿರದೇ ಮನುಷ್ಯನನ್ನು ಜೀವಂತವಾಗಿರಿಸುವ ಅಧ್ಯಾತ್ಮಕ್ಕಿಂತು ಹವಿಷ್ಯಾನ್ವಯದಲ್ಲಿರುತ್ತದೆ. ಸೀತೆಯು ಈ ಹವಿಷ್ಯಾನ್ವಯವನ್ನು ಸ್ವೀಕರಿಸಿದ್ದರಿಂದ ಆಕೆಯು ಆಮರಣ ಉಪವಾಸವು ವಿಫಲಗೊಂಡಿತು. ಹೀಗಾಗಿ ಅವಳ ಆತ್ಮಹತ್ಯೆಯು ಎರಡನೆಯ ಪ್ರಯತ್ನವೂ ಸಫಲವಾಗಲಿಲ್ಲ.

### ಪಾತಿಪ್ರತ್ಯದವೆಂದು ಹೇಳಲ್ಪಟ್ಟ ಘಲ-ಬಲಗಳು

ರಾವಣನ ಇಚ್ಛೆಗೆ ಶರಣಾಗುವ ಹೊರತು ಸೀತೆಗೆ ವಿಧಿಯಿರಲ್ಲಿ; ಆತನ ವಥೆಯಾಗುವವರೆಗೆ ಶೀಲವನ್ನು ಕಾಯ್ದುಕೊಂಡು ಸೀತೆಯು ಜೀವಿಸಿರುವಂತೆ ಮಾಡುವ ಜಟಿಲ ಸಮಸ್ಯೆ ವಾಲ್ಯೇಕಿಯದಾಗಿತ್ತು. ಭಾರತೀಯ ಜೀವನಕ್ಕುಮದಲ್ಲಿ ಪಾತಿಪ್ರತ್ಯಕ್ಷೆ ಅತಿ ಘನತೆ-ಗೌರವಗಳುಂಟು. ಪತಿಪ್ರತೆಯು ಅಸಾಧ್ಯವಿದ್ವದನ್ನು ಸಾಧಿಸುವ ಶಕ್ತಿಯನ್ನು ಹೊಂದಿರುತ್ತಾಳೆ ಎಂಬ ಶ್ರದ್ಧೆ ಎಲ್ಲರಲ್ಲಿತ್ತು. ಪ್ರತಿಕಾಲ ಪರಿಸ್ಥಿತಿಯಲ್ಲಿ ಕೂಡ ತನ್ನ ಪಾತಿಪ್ರತ್ಯದ ಘಲದಿಂದ ಭ್ರಷ್ಟಳಾಗದೆಯೆ ಲಂಕೆಯಲ್ಲಿ ಸಹಜವಾಗಿ ಇರಬಹುದಿತ್ತೆಂಬ ನಂಬಿಕೆಯು, ಕುರುಡುನಂಬಿಕೆ ಎಂದೆನ್ನಷ್ಟುಮದು. ಇದಕ್ಕೆ ಯಾವ ಆಧಾರವೂ ಇಲ್ಲ. ಸೀತೆ (ಉತ್ತರಕಾಂಡದಲ್ಲಿಯ), ಅಹಲ್ಯೆ

ಮತ್ತು ದ್ರೌಪದಿ ಈ ಮೂವರೂ ಪತಿಪ್ರತೀಯರು ತಮ್ಮ ಶೀಲವನ್ನು ಕಳೆದುಕೊಳ್ಳುವ ಸಂಕಟವನ್ನು ಎದುರಿಸಿದ್ದಾರೆ. ಅಹಲ್ಯೆಯು ಈ ಸಂಕಟಕ್ಕೆ ಬಲಿಯಾದಷ್ಟು. ಸೀತೆ ಮತ್ತು ದ್ರೌಪದಿ ಈರ್ವರು ಸಂಕಟದಿಂದ ಪಾರಾದರು. ಅವರಿಗೆ ದೊರೆತ ಯಶಸ್ವಿ ಪಾತಿಪ್ರತ್ಯುದ್ಧ ಫಲವಾಗಿಯೋ ಅಥವಾ ಇನ್ನಾವ ಬೇರೆ ಕಾರಣದಿಂದಯೋ ಎಂಬುದನ್ನು ಸರಿಯಾಗಿ ಪರಿಶೀಲಿಸಬೇಕು. ಗೌತಮನ ವೇಷಧಾರಿಯಾದವನು ಆಶ್ರಮಕ್ಕೆ ಬಂದಾಗ ಇಂದ್ರನು ಪರಪುರುಷನಂದು ಅಹಲ್ಯೆಗೆ ಗೊತ್ತಿರಲಿಲ್ಲ.

ಅಜ್ಞಾನಾಧ್ಯಷ್ಟಿತಾ ವಿಪ್ರ ತ್ವದ್ವಾಪೇಣ ದಿವೋಕಾ

(ಉತ್ತರಕಾಂಡ, ೨೦-೪೦)

ಅಹಲ್ಯೆಯ ಈ ಹೇಳಿಕೆಯನ್ನು ನಂಬಿದರೂ ಇಂದ್ರನ ಸ್ವರ್ವದ ನಂತರವೂ ಅದು ಪರಪುರುಷನ ಸ್ವರ್ವ ಎಂಬ ಸಂಗತಿಯು ಅವಳಿಗೆ ತಿಳಿಯಲ್ಲಿಲ್ಲವನ್ನಬೇಕೆ? ಅವಳಲ್ಲಿಯ ಪಾತಿಪ್ರತ್ಯುದ್ಧ ಬಲಪು, ಇಂದ್ರನನ್ನು ದೂರವಿರಿಸಲು ಏಕೆ ಅಸಮರ್ಪಣ ವಿತ್ತು? ಅದು ನಿಜವಾಗಿ ಶಕ್ತಿಯುತವಾಗಿದ್ದರೆ ಅಹಲ್ಯೆಯನ್ನು ಮುಟ್ಟಿದೊಡನೆ ಇಂದ್ರನು ಸುಟ್ಟು ಬಾದಿಯಾಗಬೇಕಿತ್ತು. ಪಾತಿಪ್ರತ್ಯುದ್ಧ ಫಲರೂಪವಾಗಿ ಇಂದ್ರನಿಗೆ ಯಾವ ಶಿಕ್ಷೆಯೂ ಆಗಲಿಲ್ಲ. ಇಂದ್ರನಿಗೆ ನಂತರ ದೊರೆತ ಶಿಕ್ಷೆಯು ಗೌತಮನ ತಪಸ್ವಾಮಧ್ಯದಿಂದ ಹೊರತು ಅಹಲ್ಯೆಯ ಪಾತಿಪ್ರತ್ಯುದಿಂದಲ್ಲ. ಇದು ನಿಜವಲ್ಲವೆಂದು ಗ್ರಹಿಸಿದರೆ ಉತ್ತರಕಾಂಡದಲ್ಲಿಯ ಅಹಲ್ಯೆಯ ಕಥಾಭಾಗವು ‘ಸುಭ್ರು’ ಎಂದಾಗುತ್ತದೆ. ಬಾಲಕಾಂಡದ ಕಥೆಯು ನಿಜವಿದ್ದರೆ ಇಂದ್ರನು ಬಂದದ್ದು ಅವಳಿಗೆ ಗೊತ್ತಿದ್ದ ಸಂಗತಿ; ಆದ್ದರಿಂದ ವೃಭಿಜಾರಿಣಿ ಎನಿಸುತ್ತಾಳೆ. ಭೀಮನು ಮೊದಲೇ ಯೋಜಿಸಿದಂತೆ ನೃತ್ಯಶಾಲೆಯಲ್ಲಿ ಕುಳಿತಿರದಿದ್ದರೆ ದ್ರೌಪದಿಯು ಕೇಜಕನ ಅತ್ಯಾಜಾರಕ್ಕೆ ಬಲಿಯಾಗುತ್ತಿದ್ದಳು; ಇಲ್ಲವೇ ಮರಣವನ್ನಪ್ಪಿಕೊಳ್ಳುತ್ತಿದ್ದಳು. ದ್ರೌಪದಿಯ ಶೀಲರಕ್ಷಣೆಯಾದದ್ದು ಕೇವಲ ಭೀಮನ ಬುದ್ಧಿಜಾಪುರ್ಯದ ಮೂಲಕ, ಆತನ ಪರಾಕ್ರಮದ ಮೂಲಕವೇ ಹೊರತು ದ್ರೌಪದಿಯ ಪಾತಿಪ್ರತ್ಯುದಿಂದಲ್ಲ. ಅಹಲ್ಯೆ ಮತ್ತು ದ್ರೌಪದಿಯರಲ್ಲಿ ಪಾತಿಪ್ರತ್ಯುದ್ಧ ತೇಜಸ್ಸ ಸ್ವಲ್ಪ ಮುಟ್ಟಿಗೆ ಇತ್ತೆಂದು ಉಹಿಸಿದರೂ ಅದರ ಬಲದಿಂದ ಸ್ವಂತದ ಶೀಲರಕ್ಷಣೆಯು ಸಾಧ್ಯವಿರಲಿಲ್ಲವೆಂದು ಸ್ವಷ್ಟವಾಗುತ್ತದೆ.

ಶೀಲವನ್ನು ಕಾಯ್ದುಕೊಳ್ಳಲು ಕೇವಲ ಪಾತಿಪ್ರತ್ಯುವು ಸಾಲದೆಂದು ಸೀತೆಯು ಅರಿತಿದ್ದಳು. ಶೀಲವನ್ನು ಕಳೆದುಕೊಳ್ಳುವ ಬದಲು ಆತ್ಮಹತ್ಯೆ ಮಾಡಿಕೊಳ್ಳುವುದು ಒಳಿತೆಂದು ಅವಳು ಭಾವಿಸಿರಬಹುದು. ಅವಳ ಆತ್ಮಹತ್ಯೆಯ ಏರಡು ಪ್ರಯತ್ನಗಳು

ವಿಫಲಗೊಂಡವು. ಸೀತೆಯಲ್ಲಿ ಪಾತಿಪ್ರತ್ಯುದ ಅರ್ಥತ ತೇಜಸ್ಸಿತೆಂಬ ಅಭಿಪ್ರಾಯವನ್ನು ಮಂಡೋದರಿಯು ಹೊಂದಿದ್ದಳು. ರಾವಣನ ವಧೆಯಾದ ನಂತರ ಶೋಕ ಸಂತಪ್ತಳಾದ ಅವಶು ಈ ರೀತಿ ನುಡಿದಿದ್ದಳೇ:

ಅಪ್ರಾಪ್ಯ ತಂ ಚೈವ ಕಾಮಂ ಮೈತಿಲೀವಂಗಮೇ ಕೃತಮ್ |  
ಪತಿಪ್ರತಾಯಾಸ್ತಪಣ ನೂನಂ ದಗ್ಂಧ್ರಾಃಃ ಮೇ ಪ್ರಭೋ ||  
ತದ್ವೈವ ಯನ್ನ ದಗ್ಂಧ್ರಂ ಘರ್ಷಣಯಂಸ್ತಸುಮಧ್ಯಮಾಮ್ |  
ದೇವಾ ಬಿಭ್ರತಿ ತೇ ಸರ್ವೇ ಸೇಂದ್ರಾಃ ಸಾಗ್ನಿಪುರೋಗಮಾಃ ||

“ಹೇ ಪ್ರಭೋ! ಮಾಧಿಲೆಯ ರಾಜಕುಮಾರಿಯಲ್ಲಿ ಆಸಕ್ತನಾಗಿ ಸಮಾಗಮವನ್ನು ಬಯಸಿದ ನಿನ್ನ ಮನೋರಥವು ಸಿದ್ಧಿಸಲಿಲ್ಲ. ಆ ಪತಿಪ್ರತೆಯ ತಪಸ್ಸಿನ ತೇಜಸ್ಸಿನಿಂದ ನಿನು ಸುಟ್ಟುಹೋದೆ; ಯಾವ ಗಳಿಗೆಯಲ್ಲಿ ನಿನು ಅವಶನ್ನು ಸ್ಪರ್ಶಿಸಿದೆಯೋ ಅದೇ ಕ್ಷಣಿದಲ್ಲಿ ನಿನ್ನ ದೇಹವು ಸುಟ್ಟಿಬಂಧ್ಯವಾಗಬೇಕಿತ್ತು; ಆದರೆ ಇಂದ್ರ, ಅಗ್ನಿ, ದೇವತೆಗಳು ನಿನಗೆ ಭಯಪಡುತ್ತಿದ್ದುದರಿಂದ ನಿನು ಆಗ ಸಾಯಿಲಿಲ್ಲ.” ಈ ರೀತಿ ಓವ್ರ ಪವಿತ್ರೆಯು ಇನ್ನೋವರ ಸಾಮಾನ್ಯ ಪತಿಪ್ರತೆಯನ್ನು ಹೊಗಳಿ ನುಡಿದದ್ದು ಬಹಳ ಮನಸ್ಸೆಳೆಯುವಂತಿದ್ದರೂ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವದು ಉಚಿತವೆನಿಸುತ್ತದೆ. ಪತಿಪ್ರತೆಯ ಬಳಿ ತೇಜಸ್ಸಿನ ಪ್ರಭಾವವಿರುತ್ತದೆ ಎಂದು ಮನ್ಯಿಸಿದರೆ, ರಾವಣನ ಅಧಃಪತನವನ್ನು ಮಂಡೋದರಿಯು ಸ್ವಲ್ಪವಾದರೂ ಏಕ ತಡೆಯಲ್ಲಿ? ಮಂಡೋದರಿಯು ಪತಿಪ್ರತೆ; ಅವಶು ಪಾತಿಪ್ರತ್ಯುವನ್ನು ಶಂಕಿಸುವ ಒಂದು ಉಲ್ಲೇಖವೂ ರಾಮಾಯಣದಲ್ಲಿಲ್ಲ. ಸೀತೆಯ ಸ್ವರ್ವವಾಗುತ್ತಲೇ ರಾವಣನು ಸುಟ್ಟುಹೋಗಲಿಲ್ಲ; ರಾವಣನ ಘನತೆಯೇ ಇದಕ್ಕೆ ಕಾರಣವೆಂದು ನಂಬಿದರೆ, ವಿರಾಧನು ರಾಮಲಕ್ಷ್ಮಣರ ಸಮುಖಿದಲ್ಲಿಯೇ ಸೀತೆಯನ್ನು ತನ್ನ ತೊಡೆಯ ಮೇಲೆ ಕುಳಿರಿಸಿಕೊಂಡಾಗ ಆ ವಿರಾಧನೇಕೆ ಭಸ್ಯವಾಗಲಿಲ್ಲ? ವಿರಾಧನು ಬಳಿ ಅದಾವ ಶಕ್ತಿ ಇತ್ತು? ವಿರಾಧನು ಅಪ್ರಕ್ಕೇ ನಿಲ್ಲದೆ—

ಕಥಂ ತಾಪಸಯೋವಾರಂ ಚ ವಾಸಃ ಪ್ರಮದಯಾ ಸಹ ||  
ಅಧಮಚಾರಿಷಾ ಪಾಪೌ ಕೌ ಯುವಾಂ ಮುನಿದಾಪಷಾ ||  
ಇಯಂ ನಾರೀ ವರಾರೋಹಾ ಮಮ ಭಾಯಾ ಭವಿಷ್ಯತಿ ||

“ತರುಣಳಾದ ಈ ಸ್ತೀಯನ್ನು ಕಟ್ಟಿಕೊಂಡು ತಪ್ಪಿಗಳನಿಸುವ ನೀವು ಯಾವ ರೀತಿ ಕಾಡಿನಲ್ಲಿ ವಾಸಿಸುತ್ತಿರಿ? ಈ ಮುನಿವೇಷಕ್ಕೆ ಸಲ್ಲದ ಆಯುಧಗಳನ್ನು ಧರಿಸಿ ಒಂದೇ ಸ್ತೀಯನ್ನು ಉಪಭೋಗಿಸುವ ಅಧಮರು ನೀವು; ಪಾಲಿಗಳು, ಮುನಿವೇಷಕ್ಕೆ ಕಲಂಕವನ್ನು ತರುವಂಥವರು, ನೀವು ಯಾರು? ಏಷಾಹವಾಗಲು ಯೋಗ್ಯವಿರುವ ಇವಳು ನನ್ನ ಪತ್ರಿಯಾಗುವಳು!” (ಅರಣ್ಯಕಾಂಡ, ೨, ೧೧-೧೨)

ಈ ಬಗೆಯಾಗಿ ಪತಿವ್ರತೆಯನ್ನು ನಿಂದಿಸುವ ಉದ್ದಾರಗಳು ಪತಿವ್ರತೆಯಾದ ಸೀತೆಯ ಕಿವಿಗಳಿಗೆ ಬಿದ್ದಾಗ ಅವಳ ಪಾತಿವ್ರತ್ಯದ ತೇಜವು ಏಕೆ ಪ್ರಕಟವಾಗಲಿಲ್ಲ? ಕಾಗೆಯ ರೂಪವನ್ನು ತಾಳಿ ಬಂದ ಇಂದ್ರಪುತ್ರನು ಸೀತೆಯ ಸ್ತುನಗಳೊಡನೆ ಜೇಷ್ಟೆ ನಡೆಸಿದಾಗ ಪಾತಿವ್ರತ್ಯದ ತೇಜಸ್ಸು ಏಕೆ ಹೊರಬರಲಿಲ್ಲ ಹೆಂಬಿದು ಆಶ್ಚರ್ಯದ ಸಂಗತಿಯಾಗಿದೆ. ಇಂದ್ರಪುತ್ರನಿಂದ ನಡೆದ ಶೃಂಗಾರ ಜೇಷ್ಟೆಗಳ ವಿವರಣೆಯನ್ನು ಸೀತೆಯು ತಾನಾಗಿ ಹನುಮಂತನಿಗೆ ಹೇಳಿದ್ದಾಳೆ. ಅದು ವಿಶ್ವಸನೀಯವಲ್ಲವೆಂದು ಹೇಗೆ ಹೇಳಲು ಸಾಧ್ಯ? ಏ ವಿರಾಧನಂತಹ ರಾಕ್ಷಸನಿಗೆ ಸರಿಯಾದ ಶಿಕ್ಷೆಯನ್ನು ವಿಧಿಸುವುದಂತೂ ದೂರವಿರಲಿ, ಸಾಮಾನ್ಯ ಕಾಗೆಯನ್ನು ಶಿಕ್ಷಿಸುವುದು ಸಹ ಅವಳಿಂದಾಗಲಿಲ್ಲ. ಹೀಗಿರುವದರಿಂದ ಪಾತಿವ್ರತ್ಯದ ಘಲ-ಬಲಗಳ ಅನುಭವವು ಒಮ್ಮೆಯೂ ಕಂಡುಬಂದಿಲ್ಲ; ಅಂದಬಳಿಕೆ ಮಂಡೋದರಿಯ ಉದ್ದಾರಗಳನ್ನು ವಿಶೇಷಗಂಭೀರವಾಗಿ ವಿಶೇಷಿಸುವ ಅವಶ್ಯಕತೆ ಇಲ್ಲ.

ಪಾತಿವ್ರತ್ಯದ ಶಕ್ತಿಯ ಬಗ್ಗೆ ಸೀತೆಯ ಉದ್ದಾರಗಳನ್ನು ಲ್ಯಾಸಿ ಅವುಗಳಲ್ಲಿಯ ನಿಜಾಂಶವನ್ನು ಪರಿಶೋಧಿಸಬೇಕು.

ಅಸಂದೇಶಾತ್ಮ ರಾಮಸ್ಯ ತಪಶ್ಚಾನುಪಾಲನಾತ್ |

ನ ತ್ವಾಂ ಕುಮಿರ ದಶಗ್ರೀವ ಭಸ್ಯ ಭಃಃಾಹಃತೇಜಸಾ ||

“ರಾಮನ ಆಜ್ಞೆಯಿರದ ಕಾರಣ ಮತ್ತು ತಪಸ್ಸಿನ ಪರಿಪಾಲನೆಯೇ ಒಂದು ಕರ್ತವ್ಯವಾಗಿದ್ದುದರಿಂದ ಪಾತಿವ್ರತ್ಯದ ತೇಜಸ್ಸಿನಿಂದ ನಿನ್ನನ್ನು ಸುಟ್ಟು ಭಸ್ಯ ಮಾಡುವುದು ಸಾಧ್ಯವಿದ್ದರೂ ನಾನು ಆ ರೀತಿ ಮಾಡುವುದಿಲ್ಲ.”<sup>೩೦</sup> ಈ ಮರಾರೀ

೩೮. ಸುಂದರಕಾಂಡ, ೩೮.

೩೯. ಸುಂದರಕಾಂಡ, ೨೨.

ಅನುವಾದದಲ್ಲಿ ಪಾತಿಪ್ರತ್ಯ ಶಬ್ದವು ಸರಿಯಲ್ಲ. ವಾಲ್ಯೇಕಿಯು ಪಾತಿಪ್ರತ್ಯವನ್ನು ಉಲ್ಲೇಖಿಸಿಲ್ಲ; ತದ್ವಿರುದ್ಧ ತಪಸ್ಸು ಎಂಬುದನ್ನು ಸ್ವಷ್ಟವಾಗಿ ಹೇಳಿದ್ದಾನೆ. ಗೀತಾ ಪ್ರೇಸ್ ಗೋರವಿಪ್ಪರ (ಹಿಂಡಿ) ಮತ್ತು ಡಾ. ಶ್ರೀನಿವಾಸ ಅಯ್ಯಂಗಾರ್ ಇವರ ಕನ್ನಡ ಅನುವಾದದಲ್ಲಿ ‘ಪಾತಿಪ್ರತ್ಯ’ವನ್ನು ಉಲ್ಲೇಖಿಸಿಲ್ಲ. ರಾವಣನನ್ನು ಸುಟ್ಟುಹಾಕುವ ಸೀತೆಯ ನುಡಿಯು ಓಜಸ್ಸಿನೆಂದೆನಿಸಿದರೂ ಕೃತಿಯಲ್ಲಿ ಯಾವ ಪ್ರಭಾವವನ್ನೂ ಬೀರಲಿಲ್ಲ. ಸೀತೆಯ ಸ್ವಂತ ಹೇಳಿಕೆಯಂತೆ, ಅವಳಿನ್ನಿಂದ ಬೇರೆ ಯಾವದೇ ಬಗೆಯ ಸಾಮಧ್ಯವಿದ್ದರೂ ಅದು ತಪಸ್ಸಿನಿಂದ ದೊರೆತ ಘಲವಾಗಿದೆ.

### ರಾವಣನು ಎಸೆಗಿದ ಬಲಾತ್ಮಾರಗಳು

ಸೀಯರ ಮೇಲೆ ಬಲಾತ್ಮಾರವನ್ನು ಮಾಡುವುದರಲ್ಲಿ ರಾವಣನದು ಎತ್ತಿದ್ದಕ್ಕೆ. ಅಷ್ಟೇ ಅಲ್ಲದೆ ಅದು ಅವನ ಚಟುವಾಗಿತ್ತು. ಲಂಕೆಯಲ್ಲಿಯ ಹಾಗೂ ಇನ್ನಿತರ ನಾರಿಯರನ್ನು ಆತನು ಮನಬಂದಂತೆ ಉಪಭೋಗಿಸಿದ್ದಾನೆ. ಸೀಯರನ್ನು ಕೆಡಿಸುವದು, ತನ್ನ ಮನಸೆಚ್ಚೇಯಂತೆ ಬಲಾತ್ಮಾರಿಸುವದು ಪಾಪಕರ್ಮವೆಂದು ಆತನು ಈ ರೀತಿ ಹೇಳಿದ್ದಾನೆ:

ಸ್ವಾಧಮೋ ರಕ್ಷಣಾಂ ಭೀರಂ ಸರ್ವದ್ಯೈವ ನ ಸಂಶಯಃ ।

ಗಮನಂ ವಾ ಪರಸ್ತೀಣಾಂ ಹರಣಂ ಸಂಪ್ರಮಣ ವಾ ॥

“ಬಲಾತ್ಮಾರದಿಂದ ಪರಸ್ತೀಯರನ್ನು ಅವಹರಿಸುವುದು ಮತ್ತು ಅವರನ್ನು ಉಪಭೋಗಿಸುವುದು ಸದಾಕಾಲ ರಾಕ್ಷಸರ ಕುಲಧರ್ಮ.”<sup>೨೦</sup> ರಾವಣನ ಈ ಅಧರ್ಮ ಕೃತ್ಯವು ಆತನ ಕ್ರಿರ್ಯಕ್ಕಿಂತ ಏಗಿಲಾಗಿ ಸೀಯರನ್ನು ಹಿಂಸಿಸುತ್ತಿತ್ತು. ಸೀಯರನ್ನು ಬಲಾತ್ಮಾರಿಸುವಾಗ ಅವರ ಪತಿಯರ, ಆಷ್ಟೇಷ್ಟರ ಪರಿವೆ ಅವನಿಗಿ ರುತ್ತಿರಲಿಲ್ಲ. ಅವರ ಪತಿಯರನ್ನು ಕೊಂಡು ಅವರನ್ನು ವಿಧವೆಯರನ್ನಾಗಿ ಮಾಡುವುದಲ್ಲೇ ಅವರ ಆಷ್ಟೇಷ್ಟರನ್ನು ಕೊಂಡು ಅವರನ್ನು ಪೂರ್ಣ ‘ನಿರಾಶ್ರಿತೀಯರನ್ನಾಗಿ ಮಾಡುತ್ತಿದ್ದನು. ಈತನಿಂದ ಭೂಪೂರಾದ ಅನೇಕ ಸಾಧ್ಯಾಯರು ಶ್ರೇಷ್ಠರಾಗಿದ್ದರು. ಅವರ ಒಗ್ಗೆ ಮಂಡೋದರಿಯ ಉದ್ದಾರಗಳು ಸೂಚಕ ವಾಗಿವೆ:

೨೦. ಸುಂದರಕಾಂಡ, ೨೦.

ಯಾಕ್ಷಯಾ ವಿಧವಾ ರಾಜಸ್ನಾತಾ ಸ್ನೇಹಃ ಕುಲಸ್ತಿಯಃ ॥  
 ಪತಿವ್ರತಾಧರ್ಮರತಾ ಗುರುತುಶೂಷಣೇ ರತಾಃ ।  
 ತಾಖಿಃ ಶೋಕಾಭಿತಪ್ಯಾಖಿಃ ತಪ್ಯಃ ಪರವಶಂ ಗತಃ ॥

“ಹೇ ರಾಜಶ್ರೇಷ್ಠನೇ! ಯಾವ ಕುಲಸ್ತೀಯರನ್ನು ನೀನು ವಿಧವೆಯರನ್ನಾಗಿ ಮಾಡಿದ್ದೋ, ಅವರೆಲ್ಲರೂ ಪತಿವ್ರತೆಯರು, ಧರ್ಮಾಷ್ಟರು, ಗುರುಸೇವೆಯಲ್ಲಿ ಆಸಕ್ತಿಯಳ್ಳಿವರಿದ್ದರು. ಶೋಕಾಭಿತಪ್ಯಾಖಿ ರಾಜ ಆ ಸ್ತೀಯರು ನಿನ್ನನ್ನು ಶಿಫಿಸಿದ ಕಾರಣ ನೀನು ಶತ್ರುವಿನ ವಶವಾದೆ.”<sup>೨೦</sup> ಈ ಸಾಧ್ಯಾಯಿರು ಶಾಪಗಳನ್ನು ನುಡಿದಾಗ ಸ್ವರ್ವದಲ್ಲಿ ದುಂಡುಭಿಗಳು ಮೊಳಗಿದುವು. ಪ್ರಷ್ಣವೃಷ್ಣಿಯಾಯಿತು ಎಂಬ ವರಣನೇ ಇದೆ.<sup>೨೧</sup> ಇಂಥ ಸ್ತೀಯರು ಶ್ರೇಷ್ಠ ಪತಿವ್ರತೆಯರಿದ್ದರೆಂಬುದರಲ್ಲಿ ಸಂದೇಹವಿಲ್ಲ ಹಾದರೂ ತಮ್ಮ ಶೀಲವನ್ನು ಕಾಯ್ದುಕೊಳ್ಳುವುದರಲ್ಲಿ ವಿಫಲರಾದರೆಂದು ಹೇಳಬಹುದು. ಪಾತಿವ್ರತ್ಯ-ಸದ್ಗುರುತ್ವನೇ ಇವುಗಳಿಂದ ಲಭಿಸುವ ಬಲ, ತೇಜಸ್ಸು ಇವು ಬಹಳ ಸ್ತಿಮಿತವಾಗಿರುತ್ತವೆ. ಅವುಗಳಿಂದ ಶೀಲರಕ್ಷಣೆಯು ಸಾಧ್ಯವಿಲ್ಲವೆಂಬ ಸಂಗತಿಯು ಮೇಲಿನ ಉದಾಹರಣೆಗಳಿಂದ ಸ್ವಷ್ಟವಾಗುತ್ತದೆ. ಪಾತಿವ್ರತ್ಯವೆಂಬುದು ಎಷ್ಟೇ ಉಚ್ಚಮಟ್ಟದ ಗುಣವೆನಿಸಿದರೂ ಅದರಿಂದ ‘ಶೀಲರಕ್ಷಣೆ’ ಸಾಧ್ಯವಿಲ್ಲ.

### ಶಾಪ-ವರಗಳ ಯೋಜನಾಚಾತುರ್ಯ

ಸೀತೆಯು ನಿರಾಧಾರೆ, ಅಸಹಾಯಕಾಗಿದ್ದಳು. ಅವಳ ಈ ಸ್ಥಿತಿಯನ್ನು ಗಮನಿಸಿ ವಾಲ್ಯೇಕಿ ಬಹುಕೌಶಲ್ಯಪೂರ್ವಾಂಶವಾಗಿ ರಾಜಣಾನಿಗೆ ಶಾಪಗಳನ್ನು ಯೋಜಿಸಿ ಸೀತೆಯ ಶೀಲರಕ್ಷಣೆಯನ್ನು ಸಾಧಿಸಿದ್ದಾನೆ. ರಾಜಣಾನಿಗೆ ದೂರೆತ ಶಾಪವೆಂದರೆ, ಸೀತೆಯು ಭೂಪ್ರಭಾಗದೇ ಉಳಿಯುವ ಪ್ರಭಾವಶಾಲೀ, ಸಹಜ ಸರಳ ಉಪಾಯವೆಂದು ವಾಲ್ಯೇಕಿಯು ಅರಿತುಕೊಂಡಿದ್ದನು. ವಾಲ್ಯೇಕಿಯ ಪೂರ್ವನಿಯೋಜನೆಯಿಂದ ರಾಜಣಾನಿಗೆ ಶಾಪಗಳು ದೂರೆತಿವೆ. ಒಟ್ಟು ಏಕು ಶಾಪಗಳು ರಾಜಣಾನಿಗೆ ದೂರೆತ ಉಲ್ಲೇಖವು ರಾಮಾಯಣದಲ್ಲಿ ಕಂಡುಬಂತುತ್ತದೆ. ಇವರಾಗಳಲ್ಲಿಯ ನಾಲ್ಕು ಶಾಪಗಳು ಪರಸ್ತಿ ಅಭಿಲಾಷೆ, ಬಲಾತ್ಮಾರ ಇವುಗಳಿಗೆ ಸಂಬಂಧಿತವಾಗಿವೆ.<sup>೨೨</sup> ಮೇಲೆ ವಿವರಿಸಿದ ಹಲವು ಪತಿವ್ರತೆಯರ ಶಾಪಗಳ ಹೊರತಾಗಿ, ಬ್ರಹ್ಮ ಹಾಗೂ

೨೦. ಯುಧಧಕಾಂಡ, ೧೧೧.

೨೧. ಉತ್ತರಕಾಂಡ, ೨೪.

೨೨. ಶಾಪ ಕ್ರ. ೩೫, ೪೨, ೪೩.

ನಲಕೂಬರನು ಕೊಟ್ಟ ಫೋರಶಾಪಗಳು, ವೇದವಶಿಯು ಮಾಡಿದ ಫೋರ ಪ್ರತಿಜ್ಞೆ ಇವೆಲ್ಲವುಗಳಿಂದ ರಾಷಣನು ಮಿಸುಕಾಡ ದಂತಾಯಿತು. ಈ ಕಾರಣದಿಂದ ಹತ್ತಿರದ ಸೀತೆಯನ್ನು ದೂರವರಿಸಬೇಕಾಯಿತು; ಅವನಿಗೆ ಲಭಿಸುವಂತಿರಲ್ಲಿ; ಸೀತೆಯು ದುರ್ಭಾಗಾದಳು. ತನ್ನ ತಪೋಬಿಲವು ಉಡುಗಬಾರದೆಂದು ವೇದವಶಿಯು ರಾಷಣನಿಗೆ ಶಾಪವನ್ನು ಕೊಡಲಿಲ್ಲ; ಆದರೆ, ಅವಳು ಉಚ್ಚರಿಸಿದ ಪ್ರತಿಜ್ಞೆಯು ಶಾಪಕ್ಕಿಂತ ತೀಕ್ಷ್ಣವಾಗಿದೆ. ವೇದವಶಿಯು ಓರ್ವ ತಪಸ್ಸಿನಿಯಾಗಿದ್ದಳು. ಅವಳು ಅಗ್ನಿಯನ್ನು ಪ್ರವೇಶಿಸಿ ಮೃತ್ಯುವನ್ನಪ್ಪುವಾಗ ಪ್ರತಿಜ್ಞೆಯನ್ನು ನುಡಿದ ಕಾರಣ ಅದರ ಪ್ರಭಾವ, ಪ್ರತಿರ್ತಿ ತುಂಬಾ ಅಧಿಕಗೊಂಡಿದೆ. ಪುಂಜಿಕಸ್ಥಲೆಯನ್ನು ಬಲಾತ್ಮರಿಸಿದ ಕಾರಣ ಬ್ರಹ್ಮದೇವನು ರಾಷಣನಿಗೆ ಶಾಪವನ್ನು ಕೊಟ್ಟಿದ್ದಾನೆ. ರಂಧ್ರೆಯ ಮೇಲೆ ಬಲಾತ್ಮಾರವನ್ನು ಎಸಗಿದ ಕಾರಣ ನಲಕೂಬರನೂ ರಾಷಣನನ್ನು ಶಪಿಸಿದ್ದಾನೆ. ಈ ಎರಡೂ ಶಾಪಗಳ ಸ್ವರೂಪ, ಪರಿಣಾಮ ಒಂದೇ ರೀತಿಯದಾಗಿದೆ; ವ್ಯಾತ್ಯಾಸವಿರುವುದು ಅವುಗಳ ವಿವರಗಳಲ್ಲಿ ಮಾತ್ರ; ಈ ಎರಡೂ ಶಾಪಗಳು ಕಟ್ಟಳೆಯವಾಗಿವೆ. ಬ್ರಹ್ಮದೇವನ ಶಾಪದ ಭಯವು ರಾಷಣನಿಗೆ ಹಗಲಿರುಳೂ ಕಾಡುತ್ತಿತ್ತು. ರಾಷಣನು ತನಗಿದ್ದ ಭೀತಿಯನ್ನು ಮಂತ್ರಿಯಾದ ಮಹಾಪಾಶ್ವನ ಬಳಿ ತೋಡಿಕೊಂಡಿದ್ದಾನೆ.

ಮಹಾಪಾಶ್ವನು ರಾಷಣನಿಗೆ ಕುಕುಟ ರೀತಿಯಿಂದ ಸೀತೆಯನ್ನು ಬಲಾತ್ಮರಿಸಿ ಭೋಗಿಸಬೇಕೆಂಬ ಸಲಹೆಯನ್ನಿತನು; ಅದರಿಂದಾಗುವ ಪರಿಣಾಮ ಗಳನ್ನು ಎದುರಿಸುವ ಬಲವು ರಾಷಣನ ಬಳಿಯಿಂದ ಎಂದು ಮುಂತಾಗಿ ಹೊಗಳಿದನು. ಆಗ ರಾಷಣನು ತಾನು ಪುಂಜಿಕಸ್ಥಲೆಯನ್ನು ಬಲಾತ್ಮರಿಸಿದಾಗ ಬ್ರಹ್ಮದೇವನಿಂದ ಹೊಂದಿದ, ಈವರಗೆ ರಹಸ್ಯವಾಗಿಟ್ಟ ಶಾಪದ ವಿಷಯವನ್ನು ಮಹಾಪಾಶ್ವನಿಗೆ ಏಕಾಂತರಲ್ಲಿ ಹೇಳಿದನು:<sup>೨೯</sup>

ಇತ್ಯಹಂ ತಸ್ಯ ಶಾಪಸ್ಯ ಭಿತಃ ಪ್ರಸಭಮೇವ ತಾಮ್ |

ನಾರೋಹಂಯೇ ಬಲಾತ್ಮಿತಾಂ ವ್ಯಾದೇಹಿಂ ಶಯನೇ ಶುಭೇ ||

“ಈ ರೀತಿ ಬ್ರಹ್ಮನ ಶಾಪಕ್ಕೆ ತುಂಬಾ ಹದರಿಕೊಂಡ ನಾನು ವಿದೇಹ ಕನ್ಯೆಯಾದ ಸೀತೆಯನ್ನು ಶುಭಶಯ್ಯಾಯ ಮೇಲೆ ಭೋಗಿಸಲು ಅಸಮರ್ಥನಾಗಿದ್ದೇನೆ” ಎಂದು ಸ್ವತಃ ರಾಷಣನು ಹೇಳಿದ್ದಾನೆ.

ಮಹಾಭಾರತದಲ್ಲಿ ರಾಮಕಥೆಯು ವನಪರ್ವದ ಅಧ್ಯಾಯದಲ್ಲಿ  
(೨೧ರಿಂದ ೨೮) ಬಂದಿದೆ.

ಈಮಹಂಗಾನಿ ಮೇ ಸೀತೇ ದುಸೋತು ಮರಕಳ್ಳಜಃ ॥೨೭॥

ನ ತ್ವಾಮಕಾಮಾಂ ಸುಶ್ಲೋಣ ಸಮೇಷ್ಯೇ ಹಾರುಹಾಸಿನೀವೋ ॥೨೮॥

“ಹೇ ಸುಂದರಿ! ಎಲ್ಲೆ ಸುಹಾಸಿನಿಯೇ! ಕಾಮನು ನನ್ನ ಶರೀರವನ್ನು  
ಎಷ್ಟೇ ಹೀಡಿಸಿದರೂ ನಾನು ನನ್ನ ಒಪ್ಪಿಗೆಯಿಲ್ಲದೆ ಸಮಾಗಮಿಸುವುದಿಲ್ಲ.” ಈ  
ರೀತಿ ರಾವಣನು ನಿಖಿರವಾಗಿ ಹೇಳಿದ್ದಾನೆ; ಆದ್ದರಿಂದ ಇನ್ನಿತರ ಪುರಾವೆಗಳ  
ಆವಶ್ಯಕತೆಯಿಲ್ಲ.

ತ್ರೀಜಣಿ ಎಂಬ ರಾಕ್ಷಸಿಯು ಸೀತೆಯಲ್ಲಿ ನೆಚ್ಚಿಕೆಯನ್ನುಂಟುಮಾಡಿ ಈ  
ರೀತಿ ಹೇಳಿದ್ದಾಳೆ:

ಮಾ ಚ ತೇಽಸ್ಮಿ ಭಯಂ ಭೀರು ರಾವಣಾಲ್ಭ್ರೋಚಗಂಿತಾತ್ |

ನಲಕೂಬರಶಾಪೇನ ರಕ್ಷಿತಾ ಹ್ಯಾಸಿ ನಂದಿನಿಃ ॥೩೭॥

ಶತ್ರುಷ್ಯೇಣಾ ಪುರಾ ಪಾಪೋ ವಧುಂ ರಂಭಾಂ ಪರಾಮೃಶನ್ |

ನ ಶಕ್ಮೋತ್ಯವಶಾಂ ನಾರೀಮುಜ್ಞತುವ ಜತೇಂದ್ರಿಯಃ ॥೩೮॥

“ಹೇ ನಂದಿನಿ! ಆತನಿಗೆ ಕುಬೇರಪುತ್ರನಾದ ನಲಕೂಬರನ ಶಾಪವು  
ದೊರಕಿದೆ. ಅದರಿಂದಲೇ ನಿನ್ನ ರಕ್ಷಣೆಯಾಗುತ್ತಿದೆ. ಪೂರ್ವದಲ್ಲಿ ಈ ದುಪ್ಪನು  
ಸೊಸೆಯಂತಿದ್ದ ರಂಭ ಎಂಬ ನಾರಿಯೊಡನೆ ಅತಿಪ್ರಸಂಗವನ್ನು ಮಾಡಿದನು.  
ಆ ಕಾರಣ ಆತನಿಗೆ ತಾನಾಗಿ ಶಾಪ ದೊರಕಿದೆ. ಈ ಅಜಿತೇಂದ್ರಿಯನಾದ  
ರಾವಣನು ಆತನಿಗೆ ತಾನಾಗಿ ವಶವಾಗದ ಸೀಯೊಡನೆ ಸಮಾಗಮವನ್ನು  
ನಡೆಸಲು ಅಸಮರ್ಥನಾಗಿದ್ದಾನೆ.”

ಶ್ರೀರಾಮನು ಸೀತೆಯ ಚಾರಿತ್ಯದ ಶುದ್ಧತೆಯ ಬಗ್ಗೆ ಸಂದೇಹವನ್ನು  
ತಳೆದು ಅವಳನ್ನು ಶ್ರುತಿಸಲು ಸಿದ್ಧನಾದಾಗ ಬ್ರಹ್ಮದೇವನು ಪ್ರಕಟನಾಗಿ ಇಂತೆಂದನು:

ನಲಕೂಬರಶಾಪೇನ ರಕ್ಷಾ ಚಾಸ್ಯಃ ಕೃತ ಮಯಾ ॥೩೯॥

(ವನಪರ್ವ, ೨೮)

“ನಲಕೂಬರ ಶಾಪದಿಂದ ನಾನು ಅವಳ ರಕ್ಷಣೆಯನ್ನೇಪರಿಸಿದ್ದೇನು.  
ಅದೇ ರೀತಿ

ಯಂತಿ ಹೃಕಾಮಾ ಮಾ ಸೇವೇತ ಶ್ರೀಯಮನ್ಯಾಮಪಿ ಧುವಮ್ |

ಶತಧಾರಸ್ಯ ಘರೀನ್ಯಾಧಾರ ಇತ್ಯಕ್ತಃ ಸೋಽಭವತ್ ಪುರಾ ||೨೬||

(ವಸಂತವ, ೨೬)

“ಅವನಲ್ಲಿ ಆಸಕ್ತಿಯಿರದ ಯಾವ ಯಾವ ಪರಸ್ತಿಯನ್ನ ಆತನು ಬಲಾತ್ಮಾರದಿಂದ ಭೋಗಿಸಿದರೆ ಆತನ ಶಿರಸ್ಸು ಸಹಸ್ರ ಹೋಳಾಗುವದು” ಎಂಬ ಶಾಪವನ್ನ ಮೊದಲೇ ಕೊಡಲಾಗಿತ್ತು. ಬ್ರಹ್ಮದೇವನು ಸೀತೆಗೆ ಈ ವಿಧದ ಆಶ್ವಾಸನೆಯನ್ನ ಕೊಟ್ಟ ಕಾರಣ – ಸೀತೆಯು ಲಂಕೆಯಲ್ಲಿದ್ದರೂ ಭ್ರಷ್ಟಳಾಗದೇ ಉಳಿದಿರುವುದರ ಶೇಯವು. ಅವಳ ಪಾತಿವ್ರತಕ್ಕಿರದೆ, ರಾಷಣಿಗೆ ದೊರೆತ ಶಾಪಗಳ ಮೂಲಕವೆಂದು ಹೇಳಬಹುದು.

### ಉಪಸಂಹಾರ

ಐಹಿಕ ಸುಖಸಮೃದ್ಧಿಗಾಗಿ ಮತ್ತು ದುಃಖನಿವಾರಣೆಗಾಗಿ ಮಾನವನು ಸತತ ಪ್ರಯತ್ನಗಳನ್ನ ನಡೆಸಿರುತ್ತಾನೆ. ಇದು ಆತನ ಬಲವತ್ತರವಾದ ಸ್ವಾಭಾವಿಕ ಪ್ರವೃತ್ತಿಯಾಗಿದೆ. ತನ್ನ ಉದ್ದಿಷ್ಟಗಳನ್ನ ಸಾಧ್ಯಮಾಡಿಕೊಳ್ಳಲು ಆತನು ಎಲ್ಲ ಶಕ್ತಿಗಳನ್ನ ಬಳಸುತ್ತಾನೆ. ಹೀಗೆ ಮಾಡಿಯೂ ಧೇಯಗಳು ಕೈಗೂಡಿದ್ದರೆ, ಪ್ರಯತ್ನಗಳು ವಿಫಲ ಎಂದೆನಿಸಿದಾಗ ಆತನು ಮಾನವೇತರ ಅಥವಾ ಅತಿಮಾನವೇ, ಮಹಾಮಾನವೇಶಕ್ತಿಗಳಿಗೆ ಶರಣಿಗೊಳ್ಳುತ್ತಾನೆ. ವಿಜ್ಞಾನದಲ್ಲಿ ಪ್ರಗತಿಯಾದಂತೆ ಅಸಾಧ್ಯವೆನಿಸಿದ ಸಂಗತಿಗಳು ಸಾಧ್ಯವಾಗಿವೆ; ಸಹಜವಾಗಿ, ಸುಲಭವಾಗಿ ದೊರೆಯಿವಂತಾಗಿವೆ. ಇಂದಿನ ಐಹಿಕ ಜೀವನವು ವಿವಿಧ ರೀತಿಯಿಂದ ಸಮೃದ್ಧವಾಗಿದೆ. ಇಷ್ಟೇಲ್ಲ ಸಾಧಿಸಿದ್ದರೂ ಮಾನವೇತರ ಶಕ್ತಿ ಸಾಮರ್ಥ್ಯದ ಬಗ್ಗೆ ಅವನಿಗಿದ್ದ ಶ್ರದ್ಧೆ, ಕುತೂಹಲ ಕಡಿಮೆಯಾಗಿಲ್ಲ. ಕೆಲವು ಸುಶಿಕ್ಷಿತ ಸುಸಂಸ್ಕೃತ ಬುದ್ಧಿನಿಷ್ಠರನ್ನ ಬಿಟ್ಟರೆ ಬಹುಸಂಖ್ಯೆ ಜನರು ಈ ಸಾಮರ್ಥ್ಯವನ್ನು ಹೆಚ್ಚಾಗಿ ನಂಬುತ್ತಾರೆ. ಐಹಿಕ ಉದ್ದಿಷ್ಟ ಅಭಿಲಾಷೆಗಳ ಪೂರ್ತಿಗಾಗಿ ಜನರು ಇಂದು ಕೂಡ ಸತ್ಯನಾರಾಯಣವ್ರತವನ್ನಾಚರಿಸುತ್ತಾರೆ; ಹರಕೆಗಳನ್ನು ಬೇಡಿಕೊಳ್ಳುತ್ತಾರೆ; ಪ್ರತನಿಯಮಗಳನ್ನು ಕೈಕೊಳ್ಳುತ್ತಾರೆ; ದೇವರಿಗೆ ಬೇಡಿಕೊಳ್ಳುತ್ತಾರೆ. ಮರ-ಮಂದಿರಗಳಲ್ಲಿ ಭಕ್ತಾದಿಗಳ ದಟ್ಟಣೆಯಾಗುತ್ತಿರುವುದು ಐಹಿಕ ಲಾಭಕ್ಕಾಗಿಯೇ ಎಂದೆನ್ನಬಹುದು. ಆಶ್ಮೋದಾಧರಕ್ಕಾಗಿ ಹೋಗುವವರು ಅತಿವಿರಳವಿರುತ್ತಾರೆ.

ವ್ಯಾಸ-ವಾಲ್ಯೇಕಿಯರಂಥ ಮಹಾಪುರುಷರು ತಮ್ಮ ಗ್ರಂಥರಚನೆಯಲ್ಲಿ ಶಾಪ-ವರಗಳನ್ನು ಮುಕ್ತಹಸ್ತದಿಂದ ಬಳಸಿದ್ದಾರೆ. ಶಾಪ-ವರಗಳ ಸಂಕಲ್ಪನೆಯು ಮಾನವನ ಪ್ರವೃತ್ತಿಗೆ ಸಂಬಂಧಿತವಾಗಿದೆ. ಇವು ಕಥೆಯಿಂದ ತೆಗೆದುಹಾಕುವಂತಿಲ್ಲ. ಮಣಿಗಳ ಬುದ್ಧಿಯ ಕೌಶಲ್ಯದಿಂದ ಅವು ಕೃತಿಮಂದಿನಿಸುವುದಿಲ್ಲ. ಕೆಲವು ಶಾಪ-ವರಗಳನ್ನಂತೂ ಕಥೆಯಿಂದ ಬಿಟ್ಟುಕೊಡುವದು ಸುತರಾಂ ಸಾಧ್ಯವಿಲ್ಲ. ಅವುಗಳ ಯೋಜನಕತೆಯು ಮಹತ್ತ್ವದ್ದಾಗಿದೆ. ಶ್ರೀ ಮ.ರಂ. ಶಿರವಾಡಕರ ಎಂಬವರು ಮಹಾಭಾರತದ ಸಂದರ್ಭದಲ್ಲಿ ಈ ರೀತಿ ಬರೆದಿದ್ದಾರೆ:

“ವರ ಹಾಗೂ ಶಾಪ ಇವು ಲೇಖಿಕರ ಕಲ್ಪನಾವಿಲಾಸದ ಆವಿಷ್ಟತೆಯಾಗಿವೆ. ಇದೊಂದು ಪ್ರಕಾರದ ಭಾಷೆಯಲ್ಲಿಯ ಅಲಂಕಾರವೆಂದೆನ್ನಬಹುದು. ಅವುಗಳ ಉಗಮವು ಕರ್ಮವಾದದಲ್ಲಿಯ ಸಿದ್ಧಾಂತದಿಂದಾಗಿದೆ.<sup>೨೫</sup> ಈ ವಿಧಾನವನ್ನು ಸ್ವಲ್ಪಮಟ್ಟಿಗೆ ವಿವರವಾಗಿ ಅಭ್ಯಸಿಸಬೇಕು. ಕಲ್ಪನಾವಿಲಾಸ ಅಥವಾ ಅಲಂಕಾರ ಇವುಗಳಿಂದ ಲೇಖಿನ ಸೌಂದರ್ಯವು ವರ್ಧಿಸುತ್ತದೆ; ಅವುಗಳ ಅಭಾವವಿದ್ದರೆ ಸೌಂದರ್ಯಹಾನಿಯಾಗುತ್ತದೆ; ಆದರೆ ಅವು ಬೇರೆದಿಸದಂಥ ಭಾಗವಾಗುವುದಿಲ್ಲ. ಶಾಪ-ವರಗಳು ಯಾವಾಗಲೂ ಹೊರಗಿನವು; ಅವುಗಳನ್ನು ಸೇರಿಸಿ ಕೊಳ್ಳಬಹುದು ಇಲ್ಲವೇ ತೆಗೆದುಹಾಕಬಹುದು; ಏಕೆಂದರೆ ಅವು ಕೃತಿಮಾಗಿ ರುತ್ತವೆ. ಅಂತರಂಗದೊಡನೆ ಬೆರೆತಿರುವುದಿಲ್ಲ; ಸಾಮರಸ್ಯವನ್ನು ಹೊಂದುವದಿಲ್ಲ. ನಿಜವಾಗಿ ಶಾಪ-ವರಗಳು ಈ ರೀತಿಯಾಗಿವೆಯೇ? ರಾಮಾಯಣದಲ್ಲಿಯ ದಶರಥನು ಕ್ಯಕೇಯಿಗೆ ಕೊಟ್ಟ ವರಗಳನ್ನು ತೆಗೆದುಹಾಕಬಹುದೇ? ಹಾಗೆ ಮಾಡಿದರೆ ಕಥೆಯಲ್ಲಿ ಉಳಿಯವದಾದರೂ ಏನು? ಬ್ರಹ್ಮದೇವನು ರಾವಣನಿಗೆ ಕೊಟ್ಟ ವರ ಮತ್ತು ಶಾಪಗಳು ಅಲಂಕಾರಿಕವಾಗಿವೆಯೇ? ಅವುಗಳನ್ನು ಬಿಟ್ಟು ಕೊಟ್ಟರೆ ಕಥೆಯ ಪಾಡೇನಾಗಬಹುದು? ಬ್ರಹ್ಮನ ಶಾಪದ ಭಯವು ರಾವಣನಿಗೆ ಎಷ್ಟೂಂದಿತ್ತು ಎಂಬುದನ್ನು ಗಮನಿಸಿದ್ದೇವೆ. ಈ ಶಾಪದ ಜೊತೆ ನಲಕೂಬರನು ಕೊಟ್ಟ ಶಾಪ ಮತ್ತು ವೇದವತೀಯ ಪ್ರತಿಜ್ಞೆ ಇವು ಇರದಿದ್ದರೆ ಸೀತೆಯ ಶೀಲರಕ್ಷಣೆ ಸಾಧ್ಯವಿಲ್ಲ? ಶಾಪ-ವರಗಳು ರಾಮಕಥೆಯಲ್ಲಿ ಇರದಿದ್ದರೆ ಈಗ ನಾವು ಕಾಣುತ್ತಿರುವ ರಾಮಾಯಣವು ಇರುತ್ತಿರಲಿಲ್ಲ. ಶಾಪ-ವರಗಳು ಕರ್ಮವಾದದ ಸಿದ್ಧಾಂತದಿಂದ ನಿರ್ಮಿತವಾಗಿರದೆ ಅವು ಜನಮಾನಸದ ಪ್ರವೃತ್ತಿಯಿಂದ, ಮಾನವನ ಸ್ವಭಾವ ಧರ್ಮವಿಶೇಷದಿಂದ ನಿರ್ಮಿತವಾಗಿವೆ. ಮಾನವೇತರ ಶಕ್ತಿಯಲ್ಲಿ ಆತನಿಗೆ ಶ್ರದ್ಧೆ

ಇರದಿದ್ದರೆ, ಶಾಪ-ವರಗಳನ್ನು ನಂಬುತ್ತಿರಲಿಲ್ಲ. ಕರ್ಮವಾದದ ಸಿದ್ಧಾಂತವನ್ನು ಪೂರ್ಣವಾಗಿ ಅಲ್ಲಾಗಳೆಯಲಾಗದಿದ್ದರೂ, ಅದರ ಪೋಷಣೆಯು ಸಹ ಮಾನವನ ವಿಶಿಷ್ಟ ಪ್ರವರ್ತಿಯ ಮೂಲಕವೇ ಆಗಿದೆ.

ಶಾಪ-ವರಗಳನ್ನು ಯಥೋಚಿತವಾಗಿ, ಸಮರ್ಪಕವಾಗಿ, ಯೋಗ್ಯವಾಗಿ ಸಹಜ ರೀತಿಯಲ್ಲಿ ಬಳಸಿ ವಾಲ್ಯೇಕಿಯು ರಾಮಕಥೆಗೆ ದಿವ್ಯ ಮೆರುಗನ್ನು ಕೊಟ್ಟಿದ್ದಾನೆ.

ರಾಮಕಥೆಯು ನಾರದನಿಗೆ ಪೂರ್ವದಲ್ಲಿಯೇ ಗೊತ್ತಿತ್ತು. ಅದನ್ನು ವಾಲ್ಯೇಕಿಗೆ ಹೇಳಿದನು. ಆ ಕಥೆಯು ಆಗ ಅಪ್ರೋಂದು ಪ್ರಚಾರದಲ್ಲಿರಲಿಲ್ಲ. ನಾರದನು ಹೇಳಿದ ಕಥೆಯಲ್ಲಿ ಮೂರು ವರಗಳ ಉಲ್ಲೇಖಿದೆ.<sup>೩೫</sup>

ವರ-ಶಾಪಗಳ ಕಲ್ಪನೆಯು ರಾಮಾಯಣದ ಪೂರ್ವದಿಂದಲೂ ಇದೆ ಎಂಬುದು ಸ್ವಷ್ಟಸಂಗತಿಯಾಗಿದೆ. ಈ ಕಲ್ಪನೆಯನ್ನು ವಾಲ್ಯೇಕಿಯು ತನ್ನ ಪ್ರತಿಭೆಯಿಂದ ಸೂಕ್ಷ್ಮವಾಗಿ ಬಳಸಿ ರಾಮಕಥೆಯನ್ನು ಸವಾರಂಗಸುಂದರವಾಗಿ ಮಾಡಿದನು. ವಾಲ್ಯೇಕಿಯು ರಾಮಾಯಣವು ಶತಶತಮಾನಗಳಿಂದ ಜನರ ಮನಸ್ಸಿನಲ್ಲಿ, ಭಕ್ತಾದಿಗಳಲ್ಲಿ, ರಸಿಕರಲ್ಲಿ ತನ್ನ ಸ್ಥಾನವನ್ನು ದೃಢವಾಗಿರಿಸಿಕೊಂಡಿದೆ. ನಾರದನು ಹೇಳಿದ ಕಥೆಗಳಲ್ಲಿ ವಾಲ್ಯೇಕಿಯು ತನ್ನ ಪ್ರತ್ಯೇಕಿಯಿಂದ, ನವಚ್ಯಾತನ್ಯದಿಂದ ಅದನ್ನು ಪೋಷಿಸಿ ರಾಮಾಯಣವನ್ನು ಅಮರಗೊಳಿಸಿದ್ದಾನೆ. ರಾಮಾಯಣದ ಸೌಂದರ್ಯದ ಹಲವಾರು ಕೋನಗಳಲ್ಲಿ ಶಾಪ-ವರಗಳು ಒಂದು ಥಳಥಳಿಸುವ ಸ್ಥಾನವನ್ನು ಪಡೆದಿದೆ. ಇದನ್ನು ಎತ್ತಿ ತೋರಿಸುವುದೇ 'ಶಾಪಾದಪಿ-ವರಾದಪಿ'ಯ ಉದ್ದೇಶವಾಗಿದೆ.

ಮಿಜಾಪುರ

೧೦-೧೦೮೮

ಶ್ರೀ ರ. ಭಿಡೆ

## ಶಾಪವಾಣಿ



## ೧. ವಾಲ್ಯೇಕ < ನಿಷಾದ ಚಾಲಕಾಂಡ/೨

ಒಮ್ಮೆ ವಾಲ್ಯೇಕ ಅರ್ಪಿಯು ಭರದವ್ಯಾಜನೆಂಬ ತನ್ನ ಶಿಷ್ಟನೊಡನೆ ತಮಸಾ ನದಿಯ ತೀರದ ವನದಲ್ಲಿ ಸ್ವಾನಸಂಧ್ಯಾವಂದನೆಗೆ ತಕ್ಷ ಸ್ಥಳವನ್ನು ಮುದುಕುತ್ತಿದ್ದನು. ಆಗ ಯಾವ ಆಧಿವ್ಯಾಧಿಗಳ ಚಿಂತೆಯೂ ಇರದ ಕಾಮಕೇಳಿಯಲ್ಲಿ ಹೊಡಗಿದ ಕ್ರೈಂಚಪಕ್ಷಿಗಳ ಒಂದು ಜೊತೆಯು ಕಾಣಿಸಿಕೊಂಡಿತು. ವಾಲ್ಯೇಕಿಯು ಇದನ್ನು ನೋಡುತ್ತಿದ್ದರೂ, ಅದನ್ನು ಲೆಕ್ಕಿಸದೇ ಪಾಪಬುದ್ಧಿಯ ನಿಷಾದನು, ನಿಷ್ಣಾರಣ ವೈರವನ್ನು ತಳೆದು ಆ ಜೊತೆಯಲ್ಲಿಯ ಗಂಡಿಗೆ ಗುರಿಯಿಟ್ಟಿನು. ಬಿಟ್ಟ ಬಾಣವು ಮಹಾಸ್ಥಳಕ್ಕೆ ತಗುಲಿ ಅದು ತಕ್ಷಣ ನೇಲಕ್ಕುರುಳಿತು; ದೇಹವೆಲ್ಲ ರಕ್ತರಂಜಿತವಾಗಿತ್ತು. ಪ್ರಾಣಾಂತಿಕ ವೇದನೆಯಿಂದ ಕಸಿವಿಸಿಗೊಳ್ಳುತ್ತಿದ್ದ ತನ್ನ ಪ್ರಿಯಕರನನ್ನು ಕಂಡು ಹೆಣ್ಣು ಕ್ರೈಂಚವು ಕರುಣಸ್ವರದಿಂದ ರೋದಿಸಿಕೊಡಿತು. ತಲೆಯ ಮೇಲೆ ಆರಕ್ತವರ್ಣದ ತುರಾಯಿಯುಳ್ಳ, ಕಾಮಪರವಶನಾದ, ಹಗಲಿರುವಳು ಜೊತೆಜೊತೆ ಯಾಗಿರುತ್ತಿದ್ದ ತನ್ನ ಪ್ರಿಯಕರನ ಆ ಅವಸ್ಥೆಯನ್ನು ಕಂಡು, ಆ ಹೆಣ್ಣು ಹಕ್ಕಿಯು ಬಲು ವ್ಯಾಪುಲಗೊಂಡಿತು. ಪ್ರಿಯಕರನ ಅಗಲುವಿಕೆಯು ಅಸಹನೀಯವಾಯಿತು. ಈ ದೃಶ್ಯವನ್ನು ಕಂಡ ವಾಲ್ಯೇಕಿಗೆ ಹೇಳಲಾಗದ ವ್ಯಧೆಯಾಯಿತು. ರೋದಿಸುತ್ತಿದ್ದ ಆ ಪಕ್ಷಿಯೆಯನ್ನು ಕಂಡಾಗ, ಈ ಪರಿ ಕಾಮಪರವಶವಾದ ಪಕ್ಷಿಯನ್ನು ವಧಿಸುವುದು ‘ಅಧವರ್ಮ’ವೆಂದೆನಿಸಿದ ವಾಲ್ಯೇಕಿಯ ಮುಖದಿಂದ ಈ ಉದ್ದಾರವು ಹೊರಬಂದಿತು:

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ ।

ಯತ್ಸ್ಥಿಂಚಮಿಥುನಾದೇಕಮವಧಿಃ ಕಾಮಮೋಹಿತಮ್ ॥೧೬॥\*

\* ಈ ಶ್ಲೋಕದ ವಿವಿಧ ಅನುವಾದಗಳಲ್ಲಿ ಸಾಕಷ್ಟು ಭಿನ್ನತೆಯು ಕಂಡುಬರುತ್ತದೆ:

(೧) ಪಂ. ಶ್ರೀ ದಾ. ಸಾತವಳೇಕರ ಇವರ ಅನುವಾದವು ಕ್ಯೇ. ಕಾರ್ಮಿನಾಥಶಾಸ್ತ್ರಿ ಲೇಲೆ ಇವರು ಮಾಡಿದ ಅನುವಾದದಂತೆ ಇದೆ. ಅದರಲ್ಲಿ ಸ್ವಲ್ಪಾ ವ್ಯಾತ್ಯಾಸವಿಲ್ಲ.

(೨) ಡಾ॥ ಶ್ರೀನಿವಾಸ ಅಯ್ಯಂಗಾರ ಮತ್ತು ವಿದ್ಬಾನ್ ಎಸ್. ರಂಗನಾಥಮರ್ ಇವರು ಮಾಡಿದ ವಾಲ್ಯೇಕಿರಾಮಾಯಣದ ಕನ್ನಡಲ್ಲಿಯ ಈ ಶ್ಲೋಕಾರ್ಥಗಳು ಕ್ಯೇ. ಕಾರ್ಮಿನಾಥಶಾಸ್ತ್ರಿ ಲೇಲೆ ಇವರು ಮಾಡಿದ ಅನುವಾದದ ಅರ್ಥಕ್ಕೆ ಹೋಲುತ್ತವೆ.

“ಎಲ್ಲ ನಿಷಾನನೇ! ಕಾಮಪರವಶವಾಗಿದ್ದ ಕ್ರೋಂಚೆ-ಜೊತೆಯಲ್ಲಿಯ ಒಂದನ್ನು ನೀನು ಕೊಂದಿರುವೆ; ಕಾರಣ ನೀನು ಬಹಳ ವರ್ಷಗಳವರೆಗೆ ಬದುಕಿಭಾರದು.”

ಈ ಶೈಲ್ವೇಕವನ್ನು ಉಜ್ಜಾಸಿಸಿದೊಡನೆಯೇ ವಾಲ್ಯೇಕಿಯ ಜಿಂತಾಗ್ರಸ್ತನಾದನು. ತಪಸ್ಸನ್ನು ನಾಶಗೊಳಿಸುವ ಶಾಪವಾಣಿಯ ತನ್ನ ಮುಖದಿಂದ ಹೊರಬಂದದಕ್ಕೆ ನೊಂದುಕೊಂಡನು. “ಚರಣಬಧವಾದ, ಸಮ ಅಕ್ಷರಗಳುಳ್ಳ ಭಂದೊಬಧವಾದ, ಅಕ್ಷರರಚನಾದೋಷರ್ಹಿತವಾದ ಏಣಿಯ ಶ್ರುತಿಯೊಡನೆ ಹಾಡಲು ಯೋಗ್ಯವಾದ ಈ ಶೈಲ್ವೇಕವು ನಾನು ಶೋಕಾಕುಲನಿದ್ದಾಗ ನನ್ನ ಮುಖದಿಂದ ತಾನಾಗಿಯೇ ಬಂದಿದೆ; ಅದು ಅಕ್ಷೀತಿಕಾರಕವಾಗದೇ ಕೇತಿರೂಪವಾಗಲಿ” ಎಂದು ತನ್ನ ಶಿಷ್ಟನಿಗೆ ಹೇಳಿದನು. ಶಿಷ್ಟನು ಸಮೃತಿಸಿ ಅಹುದೆಂದು ತಲೆಬಾಗಿಸಿದಾಗ ಶುಷ್ಣಿಯು ಸಂತೋಷಗೊಂಡರು; ನಂತರವೂ ಈ ಶೈಲ್ವೇಕವು ಆತನ ಮನಸ್ಸಿನಲ್ಲಿ ತಾಳ ಹಾಕುತ್ತಲೇ ಇತ್ತು. ಈ ರೀತಿ ಅಸ್ವಸ್ಥ ಮನಸ್ಸಿಯಲ್ಲಿದ್ದಾಗ ವಾಲ್ಯೇಕಿಗೆ ಬ್ರಹ್ಮದೇವನು ಪ್ರತ್ಯೇಕನಾಗಿ ಇಂತೆಂದನು: “ನೀನು ರಚಿಸಿದ ಈ ಶೈಲ್ವೇಕವು ಯಶೋರೂಪ ವಾಗುವದು; ಅದರಲ್ಲಿ ಸಂದೇಹವಿಲ್ಲ. ಎಲ್ಲ ಬ್ರಹ್ಮಜ್ಞನೇ, ನನ್ನ ಇಷ್ಟಾನುಸಾರ ವಾಗಿಯೇ ನಿನ್ನಲ್ಲಿ ಸರಸ್ವತಿಯು ಒಲಿದಿದ್ದಾಗೇ; ಆದ್ದರಿಂದ ಶುಷ್ಣಿವರ್ಯನೇ, ನೀನು ರಾಮನ ಸಂಪೂರ್ಣ ಚರಿತ್ಯೆನ್ನು ಬಣ್ಣಿಸು! ಜಗತ್ತಿನಲ್ಲೆಲ್ಲ ಮನೋಹರನು,

(ಒ) ಹೇ ನಿಷಾದನೇ! ಕ್ರೋಂಚೆ-ಜೊತೆಯಲ್ಲಿಯ ಕಾಮಮೋಹಿತವಾದ ಒಂದನ್ನು ನೀನು ಕೊಂಡೆ; ಅದಕ್ಕಾಗಿ ಇನ್ನು ಮುಂದೆ ಎಂದೆಂದಿಗೂ ನಿನಗೆ ಪ್ರತಿಷ್ಠೇಯು ದೊರೆಯಲಾರದು.

—ವಾಲ್ಯೇಕ ರಾಮಾಯಣ, ಸಮಗ್ರ ಮರಾರೀ ಅನುವಾದ, ವಿಂಡ ಗ, ಪ್ರ.ಶಿ ಶ್ರೀರಾಮಕೋಶ ಮಂಡಳ, ಪ್ರಾ.

(ಓ) ‘ನಿಷಾದನೇ! ನಿನಗೆ ಎಂದೆಂದಿಗೂ ಶಾಂತಿ ದೊರೆಯಲಾರದು! ಏಕೆಂದರೆ ನೀನು ಕ್ರೋಂಚ ಪಕ್ಷಿಯ ಜೋಡಿಯಲ್ಲಿಯ ಕಾಮಮೋಹಿತವಾದ ಗಂಡುಹಕ್ಕಿಯನ್ನು, ಅದರ ಯಾವ ಅರಾಪಢವೂ ಇರದಾಗ, ಕೊಂಡೆ.’

—ಡಾ. ಪ್ರ, ನ. ಜೋತಿ, ಸಾಧರ ವಾಲ್ಯೇಕಿರಾಮಾಯಣ, ವಿಂಡ ಗ;

ಗೀತಾ ಪ್ರೇಸ್, ಗೋರವಿಪ್ರಾರದ ಹಿಂದೀ ಅನುವಾದವೂ ಇದೆ ಅಫರ್ಡಿದೆ.

(ಔ) No fame be thine for endless time,

Because, base outcast, of thy crime,

Whose cruel hand was fain to slay,

One of this gentle pair at play!

—Ralph T. H. Griffith; *Ramayan of Valmiki*, p.7.

ವಿಚಾರವಂತನು, ಧರ್ಮಾರ್ಥನು ಮತ್ತು ಭಗವಂತ ನೆನಿಸುವವನು ಆತನೊಬ್ಬನೇ ಇದ್ದಾನೆ. ಕಾರಣ, ನೀನು ನಾರದನಿಂದ ಕೇಳಿಕೊಂಡ ಬುದ್ಧಿಪ್ರೇರಕವಾದ ರಾಮವೃತ್ತಾಂತವನ್ನು ಹೇಳು! ಲಕ್ಷ್ಮಣನೆನ್ನೋತ್ತರಾಂಡ ಪ್ರಜಾಪಂತ ರಾಮನೇ, ಎಲ್ಲ ರಾಕ್ಷಸರ, ವಿದೇಹ ದೇಶದ ಅಧಿಪತಿಯ ಕಸ್ಯೇಯಾದ ಸೀತೆಯ, ಇವರೆಲ್ಲರ ಪ್ರಸಿದ್ಧ ಇಲ್ಲವೇ ಅಪ್ರಸಿದ್ಧವಾದ ಏನೆಲ್ಲ ಜರಿತ್ತೇಯಾಗಬಹುದೋ ಅದು, ಅನ್ಯರಿಗೆ ಗೊತ್ತಿರದಿದ್ದರೂ ನಿನಗೆ ಗೊತ್ತಾಗುತ್ತಾ ಹೋಗುವದು. ಈ ಸಂಬಂಧದಲ್ಲಿ ನಿನ್ನ ವಾಣಿಯು ಎಳ್ಳಷ್ಟು ಅಸತ್ಯವಾಗಲಾರದು; ಕಾರಣ ಮನೋಹರವಾದಂಥ, ಪ್ರಾಣಾಯಕವಾದಂಥ ಶೈಲೀಕಬದ್ಧವಾದ ರಾಮಕಥೆಯನ್ನು ನೀನು ಬಣಿಸು, ಪೃಥಿವೀಯಲ್ಲಿ ಎಲ್ಲಿಯವರಿಗೆ ಗಿರಿ–ನದಿಗಳು ಇರುತ್ತವೆಯೋ ಆವರಿಗೆ ಲೋಕದಲ್ಲಿ ರಾಮಾಯಣ ಕಥೆಯು ಪ್ರಚಾರದಲ್ಲಿ ಉಳಿಯುವುದು. ಇದಲ್ಲದೇ ನೀನು\* ರಚಿಸಿದ ರಾಮಕಥೆಯು ಜನಮಾನಸದಲ್ಲಿರುವವರಿಗೆ, ಶಾಪವನ್ನು ಹೊಡುವಾಗ ನೀನು ಕ್ರೋಧವನ್ನು ತೆಳೆದುಕೊಂಡಿರಿದ್ದಿರಿಂದ ನಿನ್ನ ಸಾಧನವು ಕೆಳಮಟ್ಟಕ್ಕೆ ತಲುಪಿದ್ದರೂ ನೀನು ಸರ್ವೋಚ್ಚೇಷಣಾನವಾದ ನನ್ನ ಲೋಕದಲ್ಲಿ ವಾಸಿಸುವು.”

ವಾಲ್ಯೋಚಿಯ ಮುಖಿದಿಂದ ಹೊರಬಿದ್ದ ಈ ಶಾಪೋದ್ದಾರವು ರಾಮಾಯಣ ದಂಥ ಮಹಾಕಾವ್ಯದ ನಿರ್ಮಾತಿಯ ಮೂಲಕಾರಣವಾದ್ದರಿಂದ ಈ ಶಾಪದ ಮಹತ್ವವು ಅನನ್ಯಸಾಧಾರಣಾವಾಗಿದೆ.

### ೨–೩. ವಿಶ್ವಾಮಿತ್ರ > ಮಾರೀಚ, ಸುಭಾಸ ಬಾಲಕಾಂಡ/೧೯

ಒಮ್ಮೆ ಮಂತ್ರಿಮಂಡಲದವರೊಡನೆ ದಶರಥರಾಜನು ತನ್ನ ಪುತ್ರರ ಮದುವೆಗಳ ಬಗ್ಗೆ ವಿಚಾರವಿನಿಮಯ ಮಾಡುತ್ತಿದ್ದಾಗ, ವಿಶ್ವಾಮಿತ್ರನು ರಾಜನ ಭೇಟಿಗಾಗಿ ಬಂದನು. ರಾಜನು ಆತನನ್ನು ವಿಧಿಯುಕ್ತವಾಗಿ ಸತ್ಯರಿಸಿ ಯಥೋಚಿತವಾಗಿ ಸ್ವಾಗತಿಸಿದನು. ಇಮಿಷಿಯ ರಾಜನ ಕ್ಷಮೆ, ಕುಶಲಾಭ್ಯಾದಯ ಗಳನ್ನು ವಿಚಾರಿಸಿದನು. ವಸಿಷ್ಠ ಮೋದಲಾದ ಅನ್ಯಾಯಿಷಿಗಳನ್ನು ಭೇಟಿಯಾದನು. ವಿಶ್ವಾಮಿತ್ರನ ಆಗಮನ ದಿಂದ ದಶರಥನಿಗೆ ಅತಿಶಯ ಆನಂದವಾಯಿತು. ಕ್ಷಮುಗಿದು ಅತಿವಿನಯದಿಂದ ದಶರಥನು, ಇಮಿಷಿಯ ಆಗಮನದ ಉದ್ದೇಶವನ್ನು ಕೇಳಿದನು. ಇಮಿಷಿಯ ಹೇಳುವ ಕಾರ್ಯವು ಎಷ್ಟೇ ಕೆಣಿಬಿದ್ದರೂ ಅದನ್ನು ಪೂರ್ಯಸುವ ಆಶ್ವಾಸನೆಯನ್ನು ರಾಜನಿತ್ತು. ಸಂತೋಷಗೊಂಡ ವಿಶ್ವಾಮಿತ್ರನು “ರಾಜೇಂದ್ರನೇ! ನಾನು ಹೇಳಬಯಸುವುದನ್ನು ಪೂರ್ಯಸುಲು ನೀನು ದೃಢಸಂಕಲ್ಪನಾಗು! ನಾನು ಯಜ್ಞದಿಕ್ಷೆಯನ್ನು ಅಂಗೀಕರಿಸಿದಾಗ

ಬೇಕುಬೇಕಾದ ರೂಪಗಳನ್ನು ಧರಿಸಬಲ್ಲ ಮಾರೀಚ ಮತ್ತು ಸುಭಾಮು ಎಂಬ ಇಬ್ಬರೂ ರಾಕ್ಷಸರು ನನ್ನ ಯಜ್ಞದಲ್ಲಿ ವಿಷ್ಣುಗಳನ್ನು ತಂದು ಅದನ್ನು ಪೂರ್ತಿಮಾಡ ಗೊಡುತ್ತಿಲ್ಲ. ನಾನು ಅನೇಕ ಸಲ ದೀಕ್ಷಾಪ್ರತವನ್ನು ಮುಗಿಸುವ ಹಂತದಲ್ಲಿದ್ದಾಗ, ಈ ಇಬ್ಬರು ರಾಕ್ಷಸರು ರಕ್ತ-ಮಾಂಸಗಳನ್ನು ತಂದು ಯಜ್ಞ ವೇದಕೆಯಲ್ಲಿ ಚೆಲ್ಲುತ್ತಿದ್ದಾರೆ. ಈ ರೀತಿ ನನ್ನ ಯಜ್ಞ ದೀಕ್ಷೆಯು ಮತ್ತು ಯಜ್ಞವು ಹಾಳಾಗುತ್ತಿದೆ; ಕಾರಣ ನಾನು ಶಾಂತಚಿತ್ತ ವನ್ನಿಟ್ಟುಕೊಂಡು ಆ ಪ್ರುದೇಶವನ್ನು ಬಿಟ್ಟುಹೋಗುತ್ತೇನೆ.”

ನ ಚ ಮೇ ಹ್ಯಾಂಧಮುತ್ತಪ್ಪಂ ಬುದ್ಧಿಭರವತಿ ಪಾಧಿಕವ ॥೨॥

ತಥಾಭೂತಾ ಹಿ ಸಾ ಚರ್ಯಾ ನ ಶಾಪಸ್ತತ್ತ ಮುಖ್ಯತೇ ॥೩॥

“ಹೇ ರಾಜನೇ! ಯಜ್ಞದೀಕ್ಷೆಯನ್ನು ವಹಿಸಿದ ಪುರುಷನು ಶಪಿಸಲು ಲಾದ್ಯಕ್ಷನಾಗುವದು ತರವಲ್ಲವಾದ್ದರಿಂದ ಶಾಪವನ್ನು ಹೊಟ್ಟಿ ರಾಕ್ಷಸರನ್ನು ನಾಶ ಮಾಡುವದು ನನ್ನಿಂದ ಆಗುತ್ತಿಲ್ಲ” ಎಂದು ಅಂದನು. ಅನಂತರ ವಿಶ್ವಾಮಿತ್ರನು ರಾಜನಿಗೆ, “ಆ ರಾಕ್ಷಸರನ್ನು ಸಂಹರಿಸಲು ನೀನು ನನ್ನ ಹಿರಿಯ ಮಗನಾದ ರಾಮನನ್ನು ನಂಗ ಒಪ್ಪಿಸು; ರಾಕ್ಷಸರ ನಾಶ ಮಾಡಲು ಅವನೊಬ್ಬನೇ ಸಮರ್ಥನು; ನಾನು ರಾಮನನ್ನು ರಕ್ಷಿಸಿ ಆತನ ಶೈಯಸ್ಸನ್ನು ಬಯಸುವೆನು” ಎಂದು ಹೇಳಿದನು. ದಶರಥನು ಖುಷಿಗೆ ಮಾತುಕೊಟ್ಟಿರೂ, ವಿಶ್ವಾಮಿತ್ರನ ಕೇಳಿಕೆಯನ್ನು ಮನ್ನಿಸುವದು ಆತನಿಗೆ ಕಷ್ಟಕರವೆನಿಸಿತು. ರಾಜನು ಬಗೆಬಗೆಯ ನೆವಗಳನ್ನು ಮುಂದಿಟ್ಟನು. ಆಗ ವಿಶ್ವಾಮಿತ್ರನ ಕೊಪವು ಕೆರಳಿತು. ರಾಜನಿಗೆ ಸಮಾಧಾನ ಹೇಳಿ ರಾಮನನ್ನು ವಿಶ್ವಾಮಿತ್ರನೊಡನೆ ಕೆಳಹಿಸಬೇಕೆಂಬ ಸಲಹೆಯನ್ನಿತ್ತನು.

ಶಾಪವನ್ನು ಕೊಟ್ಟಿ ರಾಕ್ಷಸರನ್ನು ನಾಶಗೊಳಿಸುವ ಸಾಮರ್ಥ್ಯವು ವಿಶ್ವಾಮಿತ್ರನಲ್ಲಿದ್ದರೂ, ಆತನು ಪ್ರತಿಸ್ಥಾನಾಗಿದ್ದರಿಂದ ಶಪಿಸಲಿಲ್ಲ. ಶಾಪವನ್ನು ಕೊಡದ ಕಾರಣ ಅದರ ಸ್ವರೂಪವು ಸ್ವಷ್ಟವಾಗಿಲ್ಲ.

#### ಇ. ಅಗಸ್ತ್ಯ < ಮಾರೀಚ

ಬಾಲಕಾಂಡ/ಅಂ

ವಿಶ್ವಾಮಿತ್ರನು ತಾಟಕಿಯ ವೃತ್ತಾಂತವನ್ನು ರಾಮನಿಗ ಹೇಳುತ್ತಿದ್ದಾನೆ.

ಅಗಸ್ತ್ಯ < ತಾಟಕಾ ಶಾಪ ಕ್ರ. ೪.

ಅಗಸ್ತ್ಯನು ಸುಂದರನನ್ನು ವಧಿಸಿದ ನಂತರ ಮಾರೀಚನು ಆತನ ಮೇಲೆ ಪರಿಹೋದನು.

.....ಯೆಕ್ಕೀ ಪ್ರತ್ಯಂ ವ್ಯಜಾಯಿತ |  
ಮಾರೀಚಂ ನಾಮ ದುದಷಂ ಯಃ ಶಾಪಾದ್ರಾಕ್ಷಸೋಽಭವತ್ ||೬||

ಯೆಕ್ಕೀಗೆ ಮಾರೀಚನೆಂಬ ಅಜಿಂಕ್ಯನಾದ ಮಗನು ಹುಟ್ಟಿದನು; ನಂತರ ಶಾಪದಿಂದ ಆತನು ರಾಕ್ಷಸನಾದನು.

### ಃ. ಅಗಸ್ತ್ಯ < ಸುಂದ ಬಲಕಾಂಡ/ಉಃ

ತಾಟಕಿಯ ವೃತ್ತಾಂತವನ್ನು ವಿಶ್ವಮಿತನು ರಾಮನಿಗೆ ಹೇಳವಾಗ ಈ ಶಾಪದ ಉಲ್ಲೇಖ ಬಂದಿದೆ.

ಅಗಸ್ತ್ಯ < ತಾಟಕಾ ಶಾಪ ಕ್ರೇ. ಈ.

ಸಂದನ ಅಪರಾಧಕ್ಕಾಗಿ ಅಗಸ್ತ್ಯನು ಆತನಿಗೆ ಶಾಪವನ್ನಿತ್ತನು.

ಸುಂದೇ ತು ನಿಹತೇ ರಮ ಅಗಸ್ತ್ಯಮೃಷಿಕತ್ತಮಮಾ ||೧೦||

ಅಗಸ್ತ್ಯನ ಶಾಪದಿಂದ ಸುಂದನ ವಧೆಯಾಯಿತು.

ಸುಂದನಿಂದ ನಡೆದ ಅಪರಾಧವಾಗಲೇ, ಅಗಸ್ತ್ಯನು ಆತನಿಗೆ ಕೊಟ್ಟ ಶಾಪವಾಗಲೇ ವಿವರವಾಗಿಲ್ಲ; ಆದ್ದರಿಂದ ಸ್ವಷ್ಟವಾಗಿಲ್ಲ.

### ೪. ಅಗಸ್ತ್ಯ < ತಾಟಕಾ ಬಲಕಾಂಡ/ಉಃ

ತಾಟಕಾವನದಲ್ಲಿ ಪ್ರಮೇಶಿಸುವಾಗ ವಿಶ್ವಮಿತ ಮಣಿಯು ತಾಟಕಾ ಇವಳ ವೃತ್ತಾಂತವನ್ನು ರಾಮನಿಗೆ ವಿವರಿಸಿದನು:

ಹಿಂದೆ ಸುಕೇತು ಎಂಬ ದೊಡ್ಡ ಯಕ್ಷನಿದ್ದನು. ಆತನಿಗೆ ಮಕ್ಕಳಿರಲಿಲ್ಲ. ಸದಾಚಾರಿಯಾದ ಆ ಯಕ್ಷನು ಮಕ್ಕಳನ್ನು ಪಡೆಯಲು ಮಹಾತಪಸ್ಸನ್ನಾಡಿಸಿದನು. ಆಗ ಬ್ರಹ್ಮನು ಅತಿಶಯ ಸಂತೋಷಗೊಂಡನು; ಆದರೆ ಪ್ರತ್ಯನನ್ನು ದಯ ಪಾಲಿಸದೆಯೇ ತಾಟಕಾ ಎಂಬ ಕನ್ಯಾರತ್ಯವನ್ನು ಕೊಟ್ಟನು. ತಾಟಕಾ ಇವಳು ಸುಸ್ವರೂಪಿಯಾಗಿದ್ಭು. ಅವಳು ಯಾವನಕ್ಕೆ ಬಂದನಂತರ ಆವಳ ವಿವಾಹವು ಜಂಭವತ್ತನಾದ ಸುಂದನೋಡನೆ ಆಯಿತು. ಅಗಸ್ತ್ಯನ ಶಾಪದಿಂದ ಸುಂದನ ವಧೆಯಾಯಿತು. ತಾಟಕಿಯು ಕೋಪಗೊಂಡಳು. ಮಾರೀಚನೆಂಬ ತನ್ನ

ಪ್ರತನೊಡಗೂಡಿ ಖುಟ್ಟಿಯನ್ನು ನುಂಗಬೇಕೆಂದು ಆತನ ಮೇಲೆ ಏರಿಹೋದಳು.  
“ಮಾರೀಚನು ರಾಕ್ಷಸನಾಗಲಿ!” ಎಂದು ಅಗಸ್ತ್ಯನು ಶಾಪವನ್ನು ಕೊಟ್ಟನು.  
ತಾಟಕಿಯನ್ನು ಹೀಗೆ ಶಪಿಸಿದನು:

ಪುರಾಣದೀ ಮಹಾಯ್ಕ್ಷೇ ವಿಕೃತಾ ವಿಕೃತಾನನಾ ।

ಇದಂ ರೂಪಂ ವಿಹಾಯಾಶು ದಾರುಣಂ ರೂಪಮಸ್ತ ತೇ ॥८॥

“ಈ ನಿನ್ನ ರೂಪವು ಇಲ್ಲದಾಗಿ ನೀನು ಕೂಡಲೇ ಫೋರೆ ರೂಪವನ್ನು ತಾಳುವೆ; ಮಹಾಭಯಂಕರ ದೇಹ-ರೂಪವನ್ನು ಹೊಂದಿ, ಮಹಾಯ್ಕ್ಷಣಿಯಾದ ನೀನು ಜನರನ್ನು ನುಂಗುವ ರಕ್ಷಣಿಯಾಗುವೆ” ಎಂದು ಶಪಿಸಿದನು.

ಈ ಶಾಪದಿಂದ ತಾಟಕಿಯ ಹೋಪ ಕೆರಳಿತು. ಕ್ಷೋಧಾವಿಷ್ಠಳಾದ ಅವಳು ಅಗಸ್ತ್ಯ ಖುಟ್ಟಿಯ ಸಂಚಾರದ, ಪವಿತ್ರ ಪ್ರಮೇಶವನ್ನು ಧ್ವನಿಗೊಳಿಸಲಾರಂಭಿಸಿದಳು.

## ೨. ? < ತಾಟಕಾವನ

### ಬಾಲಕಾಂಡ/೨೬

ವಿಶ್ವಾಮಿತನು ತಾಟಕಿಯ ವೃತ್ತಾಂತವನ್ನು ರಾಮನಿಗೆ ಹೇಳುತ್ತಿದ್ದಾನೆ:  
ಅಗಸ್ತ್ಯನು ಶಪಿಸಿದ ನಂತರ ಆತನ ಸಂಚಾರದ ಪವಿತ್ರ ಪದೇಶವನ್ನು ತಾಟಕಿ ಧ್ವನಿಗೊಳಿಸಹತ್ತಿದಳು. “ಇಮಥ ದುರಾಚಾರಿಣಿಯಾದ, ಅತಿಬಲಿಪ್ಪಳಾದ, ಬೇಕುಬೇಕಾದ ರೂಪವನ್ನು ತಾಳಬಲ್ಲ ಈ ಯ್ಯಾಕ್ಷಣಿಯನ್ನು ವಧಿಸು” ಎಂದು ವಿಶ್ವಾಮಿತರು ರಾಮನಿಗೆ ಆಜ್ಞಾಪಿಸಿದನು. “ಶಾಪಗ್ರಸ್ತಳಾದ ಈ ತಾಟಕಿಯನ್ನು ವಧಿಸುವ ಸಾಮರ್ಥ್ಯ ನಿನ್ನ ಹೊರತು ಈ ಮೂರು ಲೋಕದಲ್ಲಿ ಮತ್ತಾರಿಗೂ ಇಲ್ಲ; ಸ್ತೀವರ್ಥ ಹೇಗೆ ಮಾಡುವದೆಂದು ನಿನ್ನ ಮನಸ್ಸು ಕರಗುವದು ಬೇಡ! ನಾಲ್ಕು ವರ್ಣದವರ ಹಿತರಕ್ಷಕ ಮಾಡಬೇಕಾದದ್ದು— ಕೆಟ್ಟಾಗಿರಲಿ, ಒಳ್ಳೆಯ ದಾಗಿರಲಿ, ಪಾಪದ ಕೆಲಸವಿರಲಿ, ಸಂತೋಷವಿರಲಿ— ಅದನ್ನು ರಾಜಪುತ್ರ ನಾದವನು ನೆರವೇರಿಸಲೇಬೇಕು! ರಾಜ್ಯಕಾರಭಾರವನ್ನು ಅಂಗೀಕರಿಸಿದವರಿಗೆ ಅದುವೇ ಸನಾತನಧರ್ಮ; ಕಾರಣ ಅಧರ್ಮನಿಷ್ಟೆಯಾದ ತಾಟಕಿಯನ್ನು ಸಂಹರಿಸು!”  
ಈ ರೀತಿ ಅಧರ್ಮವನ್ನಾಚರಿಸುವ ಸ್ತೀಯನ್ನು ವಧಿಸುವದು ಸೂಕ್ತವೆಂಬುದನ್ನು ರಾಮನಿಗೆ ಉದಾಹರಣೆಗಳನ್ನು ಕೊಟ್ಟು ವಿವರಿಸಿದನು. ಹಿಂದೆ ಇಂದ್ರನು, ವಿರೋಜನನೆಂಬ ರಾಕ್ಷಸನ ಕಸ್ಯೇಯಾದ ಮಂಥರೆಯನ್ನು, ವಿಷ್ಣುವು, ಭ್ರಗುಪತ್ನಿ ಹಾಗೂ ಶುಕ್ರಮಾತೆಯರನ್ನು ವಧಿಸಿದ ಉದಾಹರಣೆಗಳನ್ನು ರಾಮನ ಮುಂದಿಟ್ಟಿನ್ನು.

ವಿಶ್ವಾಮಿತನ ಆಜ್ಞೆಯನ್ನು ಪಿತ್ರಾಜ್ಞೆ ಎಂದು ಭಾವಿಸಿ, ರಾಮನು ತಾಟಕಿಯ ಸಂಹಾರಕ್ಕೆ ಸಜ್ಜಾದನು. ಮಾಯಾವೀ ತಾಟಕೀಯ ಅಜ್ಞೆಂಕ್ಷಣಾಗಿದ್ದಳು. ಅವಳು ರಾಮನ ಮೇಲೆ ಏರಿಹೊದ ಸಮಯದಲ್ಲಿ, ಶ್ರೀವರ್ಣ ಸೂಕ್ತವಲ್ಲವೆಂದು ಬಗೆಯ ರಾಮನು ಆಕೆಯನ್ನು ಬಲಹಿಂಣಳಿಸಾಗಿ ಮಾಡಬಿಯಾಗಿದನು. ಆಗ ಆ ರಕ್ಷಣಿಯು ಕಲ್ಲುಬಂಡಗಲ ಮೇಲೆ ಸುರಿಸ ಲಾರಂಭಿಸಿದಳು. ಆಗ ರಾಮನು ಬಾಣಗಳಿಂದ ಅವಳ ಕೈಗಳನ್ನು ತುಂಡಿಸಿದನು. ಆಗ ಲಕ್ಷ್ಮಣನು ಬಾಣಗಳನ್ನು ಬಿಟ್ಟು ಆ ರಕ್ಷಣಿಯ ಕಿವಿ ಮೂಗುಗಳನ್ನು ಕತ್ತರಿಸಿದನು. ಬೇರೆ ದೂಪವನ್ನು ಧರಿಸುವದು ತಾಟಕಿಗೆ ಆಗ ಅಸಾಧ್ಯವಾಯಿತು. ಹೊನೆಗೆ ರಾಮನು ಮತ್ತೊಂದು ಬಾಣವನ್ನು ಅವಳ ಎದೆಗೆ ಗುರಿಯಿಟ್ಟು ಹೊಡೆದನು. ಆ ರಕ್ಷಣಿಯು ಸತ್ತಮೋದಳು.

ತಾಟಕಿಯ ಸಂಹಾರದಿಂದ ಇಂದ್ರಾದಿ ದೇವತೆಗಳು ಹಾಗು ವಿಶ್ವಾಮಿತನು ಸಂತುಷ್ಟರಾದರು.

ಉವಾಸ ರಜನೀಂ ತತ್ತ ತಾಟಕಾಯಾ ವನೇ ಸುಖಿಮಾ ।

ಮುಕ್ತಶಾಪಂ ವನಂ ತಚ್ಚ ತಸ್ಸಿನ್ನೇವ ತದಾಹನಿ ।

ರಮಣೀಯಂ ವಿಬಭೂತ ಯಥಾ ಚ್ಯಾತ್ರರಥಂ ವನಮಾ ॥೩೫॥

ಆ ರಾತ್ರಿಯನ್ನು ಅವರು ತಾಟಕಾವನದಲ್ಲಿ ಸುಖಿವಾಗಿ ಕಳೆದರು. ಶಾಪ ಮುಕ್ತವಾದ ಆ ಅರಣ್ಯವು ಇಂದ್ರನ ಚ್ಯಾತ್ರವನದಂತೆ ರಮಣೀಯವಾಗಿ ಕಂಗೊಳಿಸಿತು.

ಶಾಪಗ್ರಹಸ್ಥಾದ ತಾಟಕಿಯ ವಾಸ್ತವ್ಯದಿಂದ ತಾಟಕಾವನವೂ ಶಾಪಮುಕ್ತವಾಗಿರಬೇಕು. ಆದ್ದರಿಂದ ತಾಟಕಿಯ ವರ್ಣಿಯಿಂದ ಅದು ಶಾಪಮುಕ್ತವಾಯಿತೆಂದು ಹೇಳಲಾಗಿದೆ. ತಾಟಕಾವನಕ್ಕೆ ಯಾರಿಂದ ಶಾಪ ಬಂದಿತ್ತು? ಯಾವ ಬಗೆಯ ಶಾಪವಿತ್ತು? – ಎಂಬುದು ಸ್ವಷ್ಟವಾಗಿಲ್ಲ.

### ೫. ಕುಶಕನ್ನೇಯರು < ವಾಯು

ಬಾಲಕಾಂಡ/ಇ

ಮಿಥಿಲಾಪಟ್ಟಣಕ್ಕೆ ಸಾಗುತ್ತಿದ್ದಾಗ ದಾರಿಯಲ್ಲಿ ಸಿಗುವ ಪ್ರದೇಶಗಳನ್ನು ಕುರಿತು ತಿಳಿದುಕೊಳ್ಳಬೇಕೆಂಬ ಇಚ್ಛೆಯನ್ನು ರಾಮನು ಪ್ರಕಟಿಸಿದನು. ಆಗ ವಿಶ್ವಾಮಿತನು ಕುಶಕನ್ನೇಯರ ವೃತ್ತಾಂತವನ್ನು ಹೇಳುತ್ತಾನೆ:

ಕುಶನಾಭನಿಗೆ ಲಾಖಣ್ಯವತಿಯರಾದ ನೂರು ಜನ ಕನ್ನೇಯರಿದ್ದರು. ಒಮ್ಮೆ ಒಳ್ಳೆಯ ಅಲಂಕಾರಗಳನ್ನು ಧರಿಸಿ, ಒಂದು ಉಪವನದಲ್ಲಿ ಅವರೆಲ್ಲರೂ

ನೃತ್ಯಾಯನದಲ್ಲಿ ತೊಡಗಿದಾಗ ವಾಯುವು ಅವರನ್ನು ಕಂಡನು. ಕುಶಕನ್ಸೇಯರ ಯೌವನಭರಿತ ಅನುಪಮ ಲಾವಣ್ಯವನ್ನು ಕಂಡು ವಾಯುವು ಕಾಮಪರವಶ ನಾದನು. “ನಾನು ನಿಮ್ಮಲ್ಲಿ ಮೋಹಿತನಾಗಿದ್ದೇನೆ; ನೀವೆಲ್ಲರೂ ನನ್ನ ಮಡದಿಯ ರಾಗಿರಿ; ಮನುಷ್ಯರ ತಾರುಣ್ಯವಸ್ಥೆಯು ಅತಿಚಂಚಲ, ಕ್ಷಣಾಭಂಗುರ, ಕ್ಷಣಾಕ್ಷಣಾಕ್ಷಣೀಯಿಸುವಂಥಾದ್ವಾಗಿದೆ. ನನ್ನೊಡನೆ ವಿವಾಹವಾಗಿ ನೀವು ಜಿರ ತಾರುಣ್ಯವನ್ನೂ ಅಮರತ್ವವನ್ನೂ ಪಡೆದುಕೊಳ್ಳಿರಿ” ಎಂದು ಸುಡಿದನು. ವಾಯುವಿನ ಈ ಉದ್ರೇಕಭರಿತ ನುಡಿಗಳನ್ನು ಕೇಳಿ ಕುಶಕನ್ಸೇಯರು ರೇಗಿ ತಿರಸ್ಕಾರದಿಂದ ಆತನಿಗೆ ಈ ರೀತಿ ಹೇಳಿದರು—

ಅಂತಶ್ವರಿಃ ಭೂತಾನಾಂ ಸರ್ವೇಷಾಂ ಸುರಸತ್ತಮ |  
ಪ್ರಭಾವಚೂಷ್ಟ ತೇ ಸರಾಃ ಕಿಮಧಾಮವಮನ್ಯಸೇ ॥೧೯॥  
ಕುಶನಾಭಸುತಾ ದೇವ ಸಮಾಃ ಸುರಸತ್ತಮ |  
ಸಾಫಾಬ್ಜಾಪಯಿತುಂ ದೇವ ರಕ್ಷಾಮಸ್ತ ತಪೋ ಪಯಿಮ್ ॥೨೦॥  
ಮಾ ಭೂತ್ ಕಾಲೋ ದುರ್ಮೇಧಃ ಪಿತರಂ ಸತ್ಯವಾದಿನಮ್ |  
ಅವಮನ್ಯ ಸ್ವಧರ್ಮೇಣ ಸ್ಯಂ ಪರಮುಪಾಸ್ಯಹೇ ॥೨೧॥  
ಪಿತಾ ಹಿ ಪ್ರಘರಶಾಕ್ಷಂ ದ್ವೈಪತಂ ಪರಮಂ ಜ ಸಃ |  
ಯಸ್ಯ ಮೋ ದಾಸ್ಯತಿ ಪಿತಾ ಸ ನೋ ಭತಾ ಭವಿಷ್ಯತಿ ॥೨೨॥

“ಹೇ ಸುರಶೇಷಣೇ! ನೀನು ಪ್ರಾಣಿಮಾತ್ರರಲ್ಲಿ ಸಂಚರಿಸುವವನಾಗಿದ್ದೀಯೇ! ನಿನ್ನ ಪ್ರಭಾವವನ್ನು ನಾವೆಲ್ಲರೂ ಬಲ್ಲೇವು. ಆದ್ದರಿಂದ, ವಾಯುದೇವತೆಯೇ, ನೀನು ನಮ್ಮನ್ನು ಏತಕ್ಕೆ ಕಡೆಗಾಣಿಸುತ್ತಿರುತ್ತಾ? ನಾವು ಕುಶನಾಭನ ಕಸ್ಯೇಯರು. ಸುರಶೇಷಣೇ, ನಮ್ಮನ್ನು ಅವಮಾನಿಸಲು ಸಿದ್ಧನಾದ ನಿನ್ನಂತಹ ದೇವತೆಯ ದೇವತ್ವವನ್ನು ಹರಣ ಮಾಡುವ ಸಾಮರ್ಥ್ಯವು ನಮ್ಮಲ್ಲಿದೆ; ಆದರೆ ನಾವು ನಮ್ಮ ತಪದ ರಕ್ಷಣೆಯನ್ನು ಮಾಡುತ್ತಿದ್ದೇವೆ. ಶಾಪವನ್ನು ಕೊಟ್ಟರೆ, ತಪ್ಪಕಯವಾಗುವ ಸಾಧ್ಯತೆ ಇರುವದರಿಂದ ನಾವು ಶಾಪವನ್ನು ಕೊಡುತ್ತಿಲ್ಲ. ಎಲ್ಲೆ ದುಱ್ಱಾದಿಯೇ! ಉತ್ಕಟವಿಷಯವಾಸನೆಗೆ ಬಲಿಯಾಗಿ, ಸತ್ಯನಿಷ್ಠನಾದ ನಮ್ಮ ತಂದೆಯನ್ನು ಅವಮಾನಿಸಿ, ಸ್ವೇಚ್ಛೆಯಿಂದ ವರನನ್ನು ವಿವಾಹವಾಗುವ ಪ್ರಸಂಗವು ನಮ್ಮ ಮೇಲೆ ಎಂದೆದಿಗೂ ಬರದಿರಲಿ! ತಂದೆಯೇ ನಮಗೆ ಪ್ರಭುವು ಮತ್ತು ಪರಮದೈವತ; ನಮ್ಮ ತಂದೆಯು ಯಾವ ಪ್ರಯಂತಿಗೆ ನಮ್ಮನ್ನು ಅರ್ಜಿಸುವನೋ ಆತನೇ ನಮ್ಮ ಪತಿಯಾಗುವನು.”

ಕುಶಕನ್ಯೆಯರ ಈ ವಚನಗಳನ್ನು ಕೇಳಿ ವಾಯುವು ಕೋಪಗೊಂಡನು. ಆ ಕನ್ಯೆಯರ ಗಾತ್ರಗಳಲ್ಲಿ ಪ್ರವೇಶಿಸಿ ಆತನು ಅವರ ಅಂಗಾಂಗಗಳನ್ನು ಭಂಗ ಗೊಳಿಸಿದನು. ಅವರು ಸೌಂದರ್ಯಹೀನರಾಗಿ ಕುಳ್ಳಿಯರಾದರು.

ಪ್ರತ್ಯಕ್ಷದಲ್ಲಿ ಶಾಪವನ್ನು ಕೊಟ್ಟಿಲ್ಲವಾದ್ದರಿಂದ ಶಾಪದ ಸ್ವರೂಪವು ಸ್ವಷ್ಟವಾಗಿಲ್ಲ.

#### ೬. ಉಮಾ < ದೇವತೆಗಳು

##### ಬಾಲಕಾಂಡ/ಶಿಷ್ಟ

ದೇವಲೋಕ ಹಾಗೂ ಮನುಷ್ಯಲೋಕಸಂಬಂಧಿತ ಹಿಮಾಲಯಕನ್ಯೆಯಾದ ಉಮಾ ಇವಳ ಸವಿಸ್ತರ ಚರಿತ್ರೆಯನ್ನು ರಾಮನು ಅರಿಯಲು ಬಯಸಿದನು. ಆಗ ಅದನ್ನು ವಿಶ್ವಾಮಿತ್ರನು ನಿರೂಪಿಸಿದನು:

ಗೌರಿ ಮತ್ತು ಶಂಕರ ಇವರು ಸುದೀರ್ಘ ರತ್ನಕ್ರಿಂಜೆಯಲ್ಲಿ ತೊಡಗಿ ನೂರು ದಿವ್ಯ ಸಂಪತ್ತರಗಳು ಕಳೆದವು. ಉಮೆಗೆ ಪುತ್ರಪೂರ್ವಿಯಾಗಲಿಲ್ಲ. ಇವರಿಬ್ಬರ ಸಂಯೋಗದಿಂದ ಹುಟ್ಟಲಿರುವ ಸಂತಾನವನ್ನು ಯಾರು ಸಹಿಸಿಕೊಳ್ಳಬಹುದೆಂಬ ಚಿಂತೆ ಬ್ರಹ್ಮಾದಿ ದೇವತೆಗಳಾಯಿತು. ಅವರು ಶಿವನ ಬಳಿಗೆ ಹೋಗಿ ಪ್ರಾರ್ಥಿಸಿದರು: “ಭೋ ಮಹಾದೇವನೇ! ಈ ಜಗತ್ತಿನ ಹಿತರಕ್ಷಕೆಯಲ್ಲಿ ನೀನು ಆಸಕ್ತನಾದವನು; ನಮಗೆ ದಯವಾಲಿಸು. ನಿನ್ನ ತೇಜಸ್ಸು ಬ್ರಹ್ಮತೇಜಸ್ಸನ್ನೇಷ್ಟ ಗೊಂಡಿದೆ. ಅದನ್ನು ಸಹಿಸುವ ಕ್ಷಮತೆ ಜನರಲ್ಲಿಲ್ಲ; ಕಾರಣ ನಿನ್ನ ತೇಜಸ್ಸನ್ನು ತೇಜೋಮಯವಾದ ದೇಹದಲ್ಲಿ ಧರಿಸಿ ಸಮಸ್ತ ಲೋಕವನ್ನು ಕಾಪಾಡು! ಈ ಜಗತ್ತನ್ನು ಶೂನ್ಯಗೊಳಿಸಬೇಡ.” ಶಂಕರನು ದೇವತೆಗಳ ಕೋರಿಕೆಯನ್ನು ಮನ್ಯಸಿ ಇಂತೆಂದನು: “ನಾನು ತೇಜೋಬಲದಿಂದ ಉಮೆಯನ್ನೊಡಗೂಡಿ ತೇಜಸ್ಸನ್ನು ಧರಿಸುವೆ; ಆದರೆ, ಸ್ವಾಫಾನದಿಂದ ಕಡಲಿದ ಈ ತೇಜಸ್ಸನ್ನು (ವೀರ್ಯ) ಯಾರಾದರೂ ಧರಿಸುವದು ಆವಶ್ಯಕವಿದೆ.” ಆ ತೇಜಸ್ಸನ್ನು ಧರಿಸಲು ಪೃಥ್ವಿಯು ಒಟ್ಟಕೊಂಡಳು. ಶಂಕರನು ತನ್ನ ತೇಜಸ್ಸನ್ನು ಬಿಟ್ಟನು. ಪೃಥ್ವಿಯು ಈ ಕಾರಣದಿಂದ ವನ-ಪರ್ವತಗಳಿಂದ ತುಂಬಿಕೊಂಡಿತು. ಆಗ ದೇವತೆಗಳು ಅಗ್ನಿಗೆ ಈ ತೇಜಸ್ಸಿನಲ್ಲಿ ಪ್ರವೇಶಿಸಲು ಬಿನ್ನೆಗೆ ವಿಸಿದರು. ಅಗ್ನಿಯಿಂದ ಕೂಡಿದ ಆ ತೇಜಸ್ಸು ಶ್ವೇತಪರ್ವ ರೂಪವನ್ನು ತಾಳಿ ಯಾವ ಭೂಭಾಗದಲ್ಲಿ ಪ್ರವೇಶಿಸಿತೋ ಅದು ತೇಜಸ್ಸಿಯಾದ ಶರಗಳ ದಿವ್ಯವನವಾಗಿ ರೂಪ ತಾಳಿತು. ಆ ವನದಲ್ಲಿ ಮಹಾತೇಜಸ್ಸಿಯಾದ. ಅಗ್ನಿಸಂಭಾತನಾದ ಕಾರ್ತಿಕೆಯನು ಜನ್ಮತಾಳಿದನು. ಸಕಲ ದೇವತೆಗಳು ಉಮೆ

ಮತ್ತು ಶಂಕರರನ್ನ ಸ್ತುತಿಸಿದರು; ಆದರೆ ರತ್ನಿಕ್ಕಿಡೆಯಲ್ಲಿ ದೇವತೆಗಳು ವ್ಯತ್ಯಯ ವನ್ನುಂಟುಮಾಡಿದ ಕಾರಣ ಉಮೆಗೆ ಕೋಪ ಬಂದಿತು.

ಸಮನ್ವಯಶಸ್ತವಶಾಸ್ತ್ರಾಧಿಕಾರಕ್ಕೆಂಬುಳಿತಾ |

ಯಾಷಾಣಿವಾರಿತಾ ಚಾಹಂ ಸಮಗತಾಪುತ್ರಾಮೃಯಾ ॥೨೧॥

ಅಪತ್ಯಂ ಸ್ವೇಷು ದಾರೇಷು ನೋತ್ವಾದಯಿತುಮಹಾಭಾಷಣಿ |

ಅದ್ವಪ್ರಾಣಿ ಯುಷ್ಣಕಮಪ್ರಜಾಃ ಸಂತು ಪತ್ಯಾಯಃ ॥೨೨॥

“ಪುತ್ರಪಾತ್ರತ್ವಂ ಅಪೇಕ್ಷೆಯಿಂದ ಪತಿಯನ್ನು ಒಡಗೂಡಿದ ನನ್ನನ್ನು ಸಮಾಗಮದಿಂದ ನಿವೃತ್ತಗೊಳಿಸಿದ್ದೀರಿ; ಕಾರಣ ನಿಮ್ಮ ಸ್ತ್ರೀಯರಿಂದ ನಿಮಗೆ ಸಂತಾನಪೂರ್ಣಿಯಗಳಾರದು; ನಿಮ್ಮ ಸ್ತ್ರೀಯರು ಬಂಜೆಯರಾಗುವರು.”

ಉಮೆಯ ಈ ಶಾಪದಿಂದ ದೇವತೆಗಳೆಲ್ಲರೂ ದುಃಖಿತರಾದರು.

## ೧೦. ಉಮಾ < ಪೃಥಿವೀ

ಬಾಲಕಾಂಡ/ಇತ್ತ

ವಿಶ್ವಾಮಿತ್ರನು ಉಮೆಯ ಕಥೆಯನ್ನು ರಾಮನಿಗೆ ಹೇಳುತ್ತಾನೆ.

ಶಾಪ-ಉಮಾ < ದೇವತೆಗಳು, ಶಾಪ ಕ್ರಮಾಂಕ ಇ ನೋಡಿರಿ.

ದೇವತೆಗಳ ತೋರಿಕೆಯ ಮೇರೆಗೆ ಪೃಥಿವೀಯ ಶಂಕರನ ತೇಜಸ್ಸನ್ನು ಧರಿಸಿದಳು. ಆಗ ಉಮೆ ಮತ್ತು ಶಂಕರ ಇವರ ರತ್ನಿಕ್ಕಿಡೆಯಲ್ಲಿ ಅಡ್ಡಿ ಉಂಟಾದ ಕಾರಣ, ಈ ರೀತಿ ಸಮಸ್ತ ದೇವತೆಗಳನ್ನು ಶಪಿಸಿ ಪೃಥಿವೀಯನ್ನೂ ಈ ರೀತಿ ಶಪಿಸಿದಳು:

ಏವಮುಕ್ತಾ ಸುರಾಸ್ವಾಸ್ಯಶಾಪ ಪೃಥಿವೀಮಹಿ |

ಅವನೇ ನೈಕರೂಪಾ ಕ್ಷಾಂ ಬಹುಭಾಯಾ ಭವಿಷ್ಯಾಸಿ ॥೨೩॥

ನ ಚ ಪುತ್ರಕ್ತಾಂ ಶ್ರೀತಿಂ ಮತ್ತೊಽಧಕಲುಷೀಕೃತಾ ||

ಪ್ರಾಪ್ಸಿತ್ತಂ ಪದುಪ್ರೇರಿತೇ ಮಹ ಪುತ್ರಮನಿಷತೀ ॥೨೪॥

“ಹೇ ಪೃಥಿವೀಯೇ! ನಿನ್ನ ಸ್ವರೂಪವು ಯಾವಾಗಲೂ ಒಂದೇ ಇರಲಾರದು. ನೀನು ಬಹುಜನರ ಪತ್ನಿಯಾಗುವೆ; ಎಲ್ಲ ದುರುತ್ತಿಯೇ< ನನಗೆ ಪುತ್ರಪೂರ್ಣಿಯಗಳಾರದೆಂದು ನೀನು ಯಾವ ರೀತಿ ಬಯಸಿದ್ದೋ ಅದೇ ರೀತಿ ನನ್ನ ಕ್ಷೋಧದಿಂದ ಕಲುಷಿತಾದ ನಿನಗೆ ಪುತ್ರಸುಖವು ದೂರೆಯಲಾರದು.”

ಒ. ? < ?

### ಬಾಲಕಾಂಡ/ಇಂ

ವಿಶ್ವಾಮಿತ್ರನ ರಾಮನಿಗೆ ಗಂಗಾವರಣಾದ ಕಥೆಯನ್ನು ಹೇಳುತ್ತಿದ್ದಾನೆ:

ಶಿವನ ಶಿರದಲ್ಲಿ ಬಿಂದು ಗಂಗೆಯ ಜಟಾಜೂಟದಿಂದ ಹೊರಗೆ ಬರಲು ಮಾರ್ಗವು ದೊರಕದಂತಾಯಿತು. ಅವಳು ಅನೇಕ ಸಂವತ್ಸರಗಳವರೆಗೆ ಅಲ್ಲಿಯೇ ಸಿಲುಕಿಂದಿದ್ದಳು. ತಪಾಚರಣೆಯಿಂದ ಅವಳು ಶಂಕರನನ್ನು ಒಲ್ಲಿಸಿಕೊಂಡನಂತರ ಆತನು ಗಂಗೆಯನ್ನು ಒಂದು ಸರೋವರದಲ್ಲಿ ಬಿಟ್ಟಿನು. ಶಿವನ ಶಿರಸ್ಸಿನಿಂದ ಬಿಂದು ಗಂಗಾಜಲವು ನಿರ್ವಾಮವೂ ಆದ್ದರಿಂದ ಭೂಲೋಕದಲ್ಲಿ ಶೋಭಾಯಮಾನವಾಯಿತು. ಅಲ್ಲಿ ವಾಸವಾಗಿದ್ದ ಮುಷಿವ್ಯಂದ ಹಾಗೂ ಗಂಧರ್ವರು ಶಿಮಸ್ತಕದಿಂದ ಬಿಂದು ಆ ಉದಕವು ಪವಿತ್ರವೆಂದು ಭಾವಿಸಿ ಅದರಲ್ಲಿ ಮಿಂದರು.

ಶಾಪಾಶ್ಚಪತಿತಾ ಯೇ ಚ ಗಗನಾಢಸುಧಾತಲವ್ ||೨೮||

ಕೃತ್ವಾ ತತ್ತ್ವಾಭಿಷೇಕಂ ತೇ ಬಭೂಪುರ್ಗತಕಲ್ಪಾಃ ||೨೯||

“ಶಾಪವನ್ನು ಪಡೆದು ಸ್ವರ್ಗದಿಂದ ಜ್ಯುತರಾದವರು ಭೂಮಿಗೆ ಬಂದಿದ್ದರು; ಗಂಗಾಜಲದಲ್ಲಿ ಅವರು ಸ್ವಾನಮಾಡಿ ಪಾಪರಹಿತರಾದರು.”

ಶಾಪವನ್ನು ಕಳೆದುಕೊಂಡ ಜನರು ಈ ಜಲದಿಂದ ಪುಣ್ಯವಂತರೆಂದೆನಿಸಿ ಪುನಃ ಸ್ವರ್ಗವನ್ನೇರಿ ಸ್ವಸ್ಥಾನಗಳನ್ನು ತಲುಪಿದರು.

ಈ ಶಾಪದ ಉಲ್ಲೇಖ ಮಾತ್ರ ಬಂದಿದೆ. ಸ್ವರ್ಗದಿಂದ ಜ್ಯಷ್ಠರಾದವರು ಯಾರು? ಏಕೆ ಜ್ಯಷ್ಠರಾಗಿದ್ದರು? ಅವರಿಗೆ ಶಾಪವು ದೊರೆತ ಕಾರಣವೇನು? ಈ ಎಲ್ಲ ಸಂಗತಿಗಳು ಸ್ವಷ್ಟವಾಗಿಲ್ಲ.

ಒ. ಗೌತಮ < ಇಂದ್ರ

### ಬಾಲಕಾಂಡ/ಇಲ

ವಿಶ್ವಾಮಿತ್ರನ ಯಜ್ಞರಕ್ಷಣೆಗೆಂದು ಅವನೊಡನೆ ಹೋಗುತ್ತಿರುವ ರಾಮ ಲಕ್ಷ್ಮಣರು ಮಿಥಿಲಾ ನಗರವನ್ನು ಸಮೀಪಿಸಿದರು. ಅಲ್ಲಿ ಹಳೆಯ ಕಾಲದ, ನಿರ್ಜನವಿದ್ದರೂ ರಮ್ಯವಾದ ಒಂದು ಆಶ್ರಮವು ಕಾಣಿಸಿತು. ಆ ಆಶ್ರಮದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿತುಕೊಳ್ಳುವ ಉದ್ದೇಶದಿಂದ ರಾಮನು ವಿಶ್ವಾಮಿತ್ರನಿಗೆ ಈ ಆಶ್ರಮವು ಪೂರ್ವದಲ್ಲಿ ಯಾರದಾಗಿತ್ತು? ಸಾಂಪ್ರತ ಅದು ಮುನಿರಹಿತವಾಗಿ,

ನಿಜನವಾಗಿ ಇರುವ ಕಾರಣವೇನು ಎಂದು ಪ್ರಶ್ನಿಸಿದನು. ವಿಶ್ವಾಮಿತನು ನುಡಿದದ್ದು:

ಹಂತ ತೇ ಕಥಂಯಿಷ್ಯಾಮಿ ಶ್ವೇಣ ತತ್ತ್ವೇನ ರಾಘವ |

ಯಸ್ಯೈತದಾಶ್ರಮಪದಂ ತತ್ತ್ವಂ ಕೋಪಾಸ್ಯಹಾತ್ಮನಃ ||೧||

“ರಾಮನೇ! ಯಾವ ಮಹಾತ್ಮನ ಕೋಪದ ಫಲವಾಗಿ ಈ ಆಶ್ರಮವು ಒಳಗಾಗಿದೆಯೋ ಅದನ್ನು ನಿನಗೆ ಹೇಳುವೆ? ಕೇಳಿ!” ಎಂದು ಪ್ರಸ್ತಾಪಿಸಿ, ವಿಶ್ವಾಮಿತನು ಮುಂದುವರಿದನು.

ಸ್ವರ್ಗಲೋಕದ ಆಶ್ರಮದಂತಿರುವ ಈ ಆಶ್ರಮವು ಗೌತಮ ಮಣಿಯದು. ಆತನು ತನ್ನ ಪಟ್ಟಿಯಾದ ಅಹಲ್ಯೆಯೊಡನೆ ಬಹುವರುಷಗಳ ಕಾಲ ತಪಸ್ಸನ್ನು ಮಾಡುತ್ತಿದ್ದನ್ನು ಮಣಿಯ ಆಶ್ರಮದಲ್ಲಿ ಇಲ್ಲದಿರುವ ಸಮಯವನ್ನು ಸಾಧಿಸಿ ಇಂದ್ರನು ಗೌತಮನ ವೇಷದಿಂದ ಬಂದು ಅಹಲ್ಯೆಗೆ ಈ ರೀತಿ ಎಂದನು:

ಖಿತುಕಾಲಂ ಸ್ತುತಿಕವತೇ ನಾಧಿನಂ ಸುಸಮಾಹಿತೇ |

ಸಂಗಮಂ ತ್ವದಮಿಚ್ಯಾಮಿ ತ್ವಯಂ ಸಹ ಸುವಧ್ಯಮೇ ||೧೮||

ಮುನಿವೇಷಂ ಸಹಸ್ರಾಕ್ಷಂ ವಿಜ್ಞಾಯ ರಘುನಂದನ |

ಮತಿಂ ಜಕಾರ ದುರ್ಮೇಧಾ ದೇವರಾಜ-ಹುತೂಹಲಾತ್ |

ಅಧಾಬ್ರವೀತ್ಸುರಶ್ರೇಷ್ಟಂ ಕೃತಾಧರ್ಮನಾಂತರಾತ್ನಾ |

ಕೃತಾಧಾಸಿ ಸುರಶ್ರೇಷ್ಟ ಗಳ್ಳಿ ಶೀಪ್ತಮಿತಃ ಪ್ರಭೋ ||೨೦||

ಆತ್ಮಾನಂ ಮಾಂ ಚ ದೇವೇಶ ಸಹಧಾ ರಕ್ಷ ಗೌತಮಾತ್ |

ಇಂದ್ರಸ್ತ ಪ್ರಹಸನ್ನಾಕ್ಷಮಹಲ್ಯಾಮಿದಮಬ್ರವೀತ್ |

ಸುಶ್ರೋಣಿ ಪರಿತುಷ್ಟೋಣಿ ಗಮಿಷ್ಯಾಮಿ ಯಥಾಗತಮ್ |

“ಎಲ್ಲೆ ಪರಮಸುಂದರಿ, ಕೃತೋದರಿ, ರತಿಸುಖಿಲಾಲಸೆಯಿದ್ದವರಿಗೆ ಖಿತು ಕಾಲಗಳ ಪರಿವೆ ಇರುವದಿಲ್ಲ. ನಾನು ನಿನ್ನಾಡನೆ ಸಮಾಗಮವನ್ನು ಬಿಯಸುತ್ತೇನೆ.” ಗೌತಮವೇಷವನ್ನು ಧರಿಸಿದ ಈತನು ಇಂದ್ರಸುಂದು ತಿಳಿದುಬಂದರೂ ದೇವರಾಜ ಇಂದ್ರನು ತನ್ನಲ್ಲಿ ಅಭಿಲಾಷೆಯಿಟ್ಟುಕೊಂಡಿದ್ದಾನೆಂಬ ಹೆಮ್ಮೆಯಿಂದ ದುರ್ಮತಿ ಯಾದ ಅವಕ್ಷಿ ಇಂದ್ರನೊಡನೆ ರತಿಕ್ರೀಡೆಯಲ್ಲಿ ನಿರತಕಾಗಲು ಅಣಿಯಾದಳು. ಸಮಾಗಮವಾದೊಡನೆ ತೈತೀಗೊಂಡ ಅವಕ್ಷಿ ಇಂದ್ರನನ್ನು ಕುರಿತು “ಎಲ್ಲೆ ಸುರಶ್ರೇಷ್ಟನೆ, ನಾನು ಕೃತಾಧರಾದೆ; ಈಗ ನೀನು ಇಲ್ಲಿಂದ ಬೇಗ ಹೊರಡು!

ಗೌತಮನಿಂದ ನಮ್ಮಿಬ್ಬರ ರಕ್ಷಣೆಯಾಗುವಂತೆ ಮಾಡು!” ಎಂದು ಹೇಳಿದಳು. ಇಂದ್ರನು ನಗುನಗುತ್ತ, “ಎಲ್ಲೆ ಸುಂದರಿಯೇ, ನಾನು ಸಂತಪ್ಣಾದೆ; ಯಾವ ರೀತಿ ಬಂದೆನೋ ಅದೇ ರೀತಿ ಹೋಗುತ್ತೇನೆ” ಎಂದನು.

ಗೌತಮ ಯಷಿಯ ಭೀತಿಯ ಮನದಲ್ಲಿದ್ದ ಇಂದ್ರನು ಲಗುಬಗೆಯಿಂದ ಆಶ್ರಮದ ಹೊರಗೆ ಬರುತ್ತಿರುವಾಗ ಮಹಾಮುನಿಯಾದ ಗೌತಮನು ಅಲ್ಲಿಗೆ ಬಂದನು. ದುರ್ಘಟನಾದ, ತಪೋಬಲದಿಂದ ಅಗ್ನಿಯಂತೆ ತೇಜಸ್ಸಳ್ಳಿ ಗೌತಮನನ್ನು ಕಂಡು ಇಂದ್ರನು ಭಯದಿಂದ ನಡುಗಿದನು. ಅವನ ಮುಖವು ಬಾಡಿತು; ನಡೆದ ಸಂಗತಿಯು ಗೌತಮನ ಗಮನಕ್ಕೆ ಬಂದು ಅತನು ಕ್ರೋಧಗೊಂಡು ಇಂದ್ರನಿಗೆ ಈ ರೀತಿ ಶಪಿಸಿದನು:

ಮಮ ರಾಪಂ ಸಮಾಶಾಯ ಕೃತವಾಸಿ ದುರ್ಬರ್ತೇ ।

ಅಕರ್ಚ್ಯಾವಿದಂ ಯಾಷಾಧ್ವಿಷಫಲಸ್ಸಂ ಭವಿಷ್ಯಾಂ ॥೨॥

“ಎಲ್ಲ ದುರುದ್ವಿಯೇ, ನನ್ನ ವೇಷವನ್ನು ಧರಿಸಿ ನೀನು ಈ ನೀಚಕೃತ್ಯವನ್ನು ಮಾಡಿರುವಿ; ಕಾರಣ ನೀನು ವೃಷಣರಹಿತನಾಗು!”

ಕೊಪದಿಂದ ಉರಿಯುತ್ತಿದ್ದ ಗೌತಮನ ಶಾಪದಿಂದ ಇಂದ್ರನ ವೃಷಣಗಳೆರಡೂ ಕಳಜಿ ಭೂಮಿಗೆ ಬಿಂದ್ದವು.

ಈ ರೀತಿ ವೃಷಣರಹಿತನಾದ ಇಂದ್ರನು ಭಯಗೊಂಡು, ಸಿದ್ಧ, ಗಂಧರ್ವ, ಚಾರಣ ಮತ್ತು ಅಗ್ನಿದೇವತೆಯರನ್ನು ಕುರಿತು ಇಂತೆಂದನು—

“ಮಹಾತ್ಮನಾದ ಗೌತಮನ ತಪಸ್ಸಿನಲ್ಲಿ ವಿಷವನ್ನುಂಟುಮಾಡಬೇಕೆಂದು, ಅತನನ್ನು ಕರಳಿಸಬೇಕೆಂದು, ನಾನು ಈ ದೇವತಾಕಾರ್ಯವನ್ನು ಮಾಡಿದ್ದೇನೆ. ಗೌತಮನು ಉಗ್ರತಪಶ್ಚಯೀಯಿಂದ ದೇವತೆಗಳನ್ನು ಸಾಫಂಡ್ಪಣ ಮಾಡಬಹುದಿತ್ತು; ಕ್ರೋಧದಿಂದ ಆತನು ನನ್ನನನ್ನು ನಿಷ್ಟಲನನ್ನಾಗಿ ಮಾಡಿದ್ದಾನೆ; ಅಹಲ್ಯೆಗೆ ಸಹ ಶಾಪಕೊಟ್ಟಿ ಅವಳನ್ನು ತ್ಯಜಿಸಿದ್ದಾನೆ. ಈ ರೀತಿ ಹೋರಣಾಪವನ್ನು ಕೊಡುವಂತೆ ಮಾಡಿ ಆತನ ತಪೋಹರಣವನ್ನು ಮಾಡಿದ್ದೇನೆ; ಆದ್ದರಿಂದ ಇಮಿಷವ್ಯಂದ ಹಾಗೂ ಚಾರಣಸಮಾಹದವರಾದ ನೀವು ದೇವತಾಕಾರ್ಯದಲ್ಲಿ ತೊಡಗಿದ ನನಗೆ ಪುನಃ ವೃಷಣಯುಕ್ತನನ್ನಾಗಿ ಮಾಡಿರಿ!” (ಬಲಬಿಂಡ, ೪೯).

ಇಂದ್ರನ ಹೇಳಿಕೆಯನ್ನು ಆಲಿಸಿ, ಅಗ್ನಿ, ಮರುತ್ ಇವರನ್ನೊಳಗೊಂಡು ದೇವತೆಗಳು ಹಿತ್ಯಾದೇವನ ಬಳಿಗೆ ಹೋಗಿ ಈ ರೀತಿ ಬಿನ್ನೆಸಿದರು: “ಈ ಹೋತಕ್ಕೆ ವೃಷಣಗಳಿವೆ. ಗೌತಮನು ಇಂದ್ರನ ವೃಷಣಗಳನ್ನು ಇಲ್ಲದಂತೆ

ಮಾಡಿದ್ದನೆ. ಕಾರಣ ಈ ಹೋತದ ವೃಷಣಗಳನ್ನು ಕೂಡಲೇ ಇಂದ್ರನಿಗೆ ಕೊಡಿಸಿರಿ; ಹವಿದ್ರುವೈವೆಂದು ಕಲ್ಪಿಸಿದ ಈ ಹೋತವು, ವೃಷಣವಿಲ್ಲದಂತಾದರೆ ನಿಮಗೆ ಪರಮಾನಂದವಾಗುವುದು. ನಿಮ್ಮನ್ನು ಸಂತೋಷಗೊಳಿಸಲು ಯಾವ ಮಾನವರು ನಿಮಗೆ ವೃಷಣವಿಲ್ಲದ ಹೋತನ್ನು ಅರ್ಜಿಸುವರೋ ಅವರಿಗೂ ನಿಮಿಂದ ಅಕ್ಷಯಫಲಪೂರ್ತಿಯಾಗಲಿ.”

ಅಗ್ನಿಯ ನುಡಿಯನ್ನು ಕೇಳಿ ತಿತ್ಯದೇವತೆಗಳು ಒಂದಾಗಿ ಹೋತದ ವೃಷಣಗಳನ್ನು ಕಿತ್ತು ಇಂದ್ರನಿಗೆ ಜೋಡಿಸಿದರು. ಇಂದ್ರನೇ ಅಂದಿನಿಂದ ಮೇಷವೈಷಣನಾದನು. ಇದಕ್ಕೆ ಗೌತಮನ ಪ್ರಭಾವ, ತಪೋಬಲ ಕಾರಣವೆಂದೆನ್ನ ಬಹುದು. (ಬಾಲಕಾಂಡ/೪೯).

### ಉತ್ತರಕಾಂಡ/೫೦

ಬ್ರಹ್ಮದೇವನು ಇಂದ್ರನಿಗೆ ವೈಷ್ಣವ ಯಾಗವನ್ನು ಮಾಡಲು ಪ್ರೇರಿಸಿದನು. ಈ ಸಂಗತಿಯನ್ನು ಅಗಸ್ತ್ಯಾಂಶಿಯಂ ರಾಮನಿಗೆ ವಿವರಿಸುವಾಗ, ಇಂದ್ರನಿಗೆ ಗೌತಮನಿಂದ ದೋತೆ ಶಾಪದ ಉಲ್ಲೇಖವು ಬಂದಿದೆ. ರೂಪಗುಣಸಂಪನ್ಮೂಲ್ಯಾದ ಅಹಲ್ಯೆಯು ಬ್ರಹ್ಮನಿಂದ ನಿರ್ವಿಶಿಳಿದ್ದಳು. ಗೌತಮನು ಜಿತೇಂದ್ರಿಯನಾಗಿದ್ದನು. ಆತನ ಉಗತಪ್ರಕಾರ್ಯಯನ್ನು ಕಂಡು ಬ್ರಹ್ಮನು ಅಹಲ್ಯೆಯನ್ನು ಮೊದಲು ಗೌತಮನ ಬಳಿ ತೇವಶಿ ಎಂದು, ನಂತರ ಪಶ್ಚಿಯೆಂದೂ ಆತನಿಗೆ ಅರ್ಜಿಸಿದನು. ಇದನ್ನಿಂತೆ ಇಂದ್ರಾದಿ ದೇವತೆಗಳು ನಿರಾಶೆಗೊಂಡರು. ಇಂದ್ರನಂತೂ ಮನಸ್ಸಿನಲ್ಲಿ ಅಹಲ್ಯೆಯನ್ನು ತನ್ನ ಪಶ್ಚಿ ಎಂದೇ ಬಗೆದಿದ್ದನು. ಕಾಮಾಸ್ತಕನಾದ ಆತನ ಮನಸ್ಸು ಉಲ್ಲಂಘಗೊಂಡಿತು. ಗೌತಮನು ಆಶ್ರಮದಲ್ಲಿರದ ಸಮಯವನ್ನು ಸಾಧಿಸಿ, ಕಾಮಾಂಧನಾದ, ಕುಪಿತನಾದ ಇಂದ್ರನು ಅಹಲ್ಯೆಯನ್ನು ಬಲಾತ್ಮಕಿಸಿದನು. ಇದನ್ನು ಅರಿತ ಗೌತಮನು ಇಂದ್ರನನ್ನು ಶಪಿಸಿದನು.

ಯಸ್ಯಾನ್ಯೇ ಘರ್ಷಿತಾ ಪಶ್ಚೀ ತ್ವಯಾ ವಾಸವ ನಿಭರಯಾತ್ |

ತಃಾತ್ಮಂ ಸಮರೇ ಶಕ್ತ ಶತ್ರುಹಸ್ತಂ ಗಮಷ್ಯಾಸಿ ||೫೨||

ಅಯಂ ತು ಭಾವೋ ದುಬುಂದ್ದೇ ಯಸ್ಸ್ಯಯೀಹ ಪ್ರಪತ್ತಿತಃ |

ಮಾನಸಪ್ರಾಪ್ತಿ ಲೋಕೇಷು ಭವಷ್ಯತಿ ನ ಸಂಶಯಃ ||೫೩||

ತತ್ತ್ವಾಧರಂ ತಸ್ಯ ಯಃ ಕತಾರ ತ್ವಯ್ಯಧರಂ ನಿಪತ್ಯಾತಿ |

ನ ಚ ತೇ ಸಾಪರಂ ಸಾಧನಂ ಭವಷ್ಯತಿ ನ ಸಂಶಯಃ ||೫೪||

ಯಿತ್ತ ಯಿತ್ತ ಸುರೇಂದ್ರಃ ಸ್ಯಾದ್ ಧ್ವನಃ ಸ ನ ಭವಿಷ್ಯತಿ ।  
ವಷ ಶಾಪೋ ಮಯಾ ಮುಕ್ತ ಇತ್ಯಾಶ್ಚ ತ್ವಾಂ ತದಾಭುವಿತ್ ॥೩೫॥

“ಎಲ್ಲ ಇಂದ್ರನೇ, ನೀನು ನನ್ನ ಪಶ್ಚಿಯನ್ನು ನಿಸಂಕೋಚವಾಗಿ ಉಪಯೋಗಿಸಿರುವೆಯಾದ್ದರಿಂದ ಸಂಗ್ರಹಮಾಡಲ್ಲಿ ನೀನು ಶತ್ರುವಿನ ಸೇರಿಯಾಳಗುವೆ. ಹೇ ದುಬ್ಯಾಧಿಯೇ. ನೀನು ಮಾಡಿದ ಪಾಪಕರ್ಮವು ಈ ಪ್ರಪಂಚದಲ್ಲಿ ಹರಡುವುದು; ಈ ಮನುಷ್ಯಲೋಕದಲ್ಲಿ ಜಾರಕರ್ಮದಲ್ಲಿ ತೊಡಗುವವರಿಗೆ ಅರ್ಥಪಾಪವು ತಗಲುವದು, ಮಿಕ್ಕ ಅರ್ಥ ಪಾಪವು ಜಾರಕರ್ಮಪ್ರವರ್ತಕನಾದ ನಿನಗೆ ತಗಲುತ್ತಾ ಹೋಗುವದು. ಅಕ್ಷಯಸ್ಥಾನವು ನಿನಗೆ ಎಂದೆಂದಿಗೂ ದೊರೆಯಲಾರದು. ಯಾವನು ದೇವರಾಜನಾಗುವನೋ ಅವನ ಸ್ಥಾನವೂ ಕೊಡ ಸ್ಥಿರವಾಗಿ ಉಳಿಯಲಾರದು. ಈ ರೀತಿ ನಾನು ನಿನ್ನನ್ನು ಶರಿಸಿದ್ದೇನೆ” ಎಂದನು.

ಈ ಎರಡು ಕಾಂಡಗಳಲ್ಲಿಯ ಶಾಪಗಳು ಭಿನ್ನವಾಗಿವೆ. ಪಿತೃದೇವತೆಗಳನ್ನು ವಿನಂತಿಸಿದ ಘಲವಾಗಿ ಇಂದ್ರನಿಗೆ ಹೋತದ ವ್ಯಾಘಟಣಗಳು ಪ್ರಾಪ್ತವಾಗಿವೆ. ಅದು ಉಃಶಾಪದ ಘಲವಲ್ಲ. ಇಂದ್ರನು ಗೌತಮನಲ್ಲಿ ಉಃಶಾಪವನ್ನು ಬೇಡಲಿಲ್ಲ. ಗೌತಮನು ಅದನ್ನು ಕೊಡಲೂ ಇಲ್ಲ.

### ಗೀ. ಗೌತಮ < ಅಹಲ್ಯಾ ಬಾಲಕಾಂಡ/ಉಪ-ಉಣಿ

ಗೌತಮ / ಇಂದ್ರ ಶಾಪ, ಕ್ರ. ೧೨.

ಇಂದ್ರನಿಗೆ ಶಾಪವನ್ನು ಕೊಟ್ಟನಂತರ ಗೌತಮನು ತನ್ನ ಪಶ್ಚಿಯಾದ ಅಹಲ್ಯೆಗೂ ಶಾಪವನ್ನು ಕೊಟ್ಟಿದ್ದಾನೆ:

ಇಹ ವರ್ಣಸಹಸ್ರಾಂ ಬಹೂನಿ ನಿವಿಷಿಷ್ಟಾಂ ॥೨೭॥

ವಾತಭಕ್ತಾ ನಿರಾಹಾರಾ ತಪ್ಯಂತಿಂ ಭಸ್ತೃಶಾಯಿನಿ ।

ಅದ್ವಾತ್ಯಾ ಸರ್ವಭೂತಾನಾಮಾಶ್ರಮೇಸ್ಮಿಸ್ಮಿಷ್ಟಾಂ ॥೨೮॥

ಯುದ್ಧಾ ತ್ವೇತದ್ವನಂ ಘೋರಂ ರಾಮೋ ದಶರಥಾತ್ಮಜಃ ।

ಆಗಮಿಷ್ಟಾಂ ದುರ್ಧರ್ವಸ್ತುದಾ ಪೂರ್ತಾ ಭವಿಷ್ಯಾಂ ॥೨೯॥

ತಸ್ಯಾತಿಧೀನ ದುರ್ವಾತ್ತೇ ಲೋಭಮೋಹವಿವರಜಿತಾ ।

ಮತ್ಸ್ಯಕಾಶಂ ಮುದಾ ಯುಕ್ತ ಸ್ವಂ ಪವ್ಯಧಾರಯಿಷ್ಟಾಂ ॥೩೦॥

“ಯಾವ ಆಹಾರವಿರದೇ ಕೇವಲ ವಾಯುಭಕ್ತನೇ ಮಾಡಿ ನೀನು ಸಾವಿರಾರು ವರ್ಷಗಳವರೆಗೆ ಬೂದಿಯಲ್ಲಿ ಬಿದ್ದು ನರಜುವೆ. ಯಾವ ಪ್ರಾಣಿಗಳ ಕಣ್ಣಗೂ ಬೀಳದೇ ನೀನು ಈ ಆಶ್ರಮದಲ್ಲಿ ಬಿದ್ದಿರುವೆ; ಜಯಿಸಲಸಾಧ್ಯನಾದ ದಶರಥಪುತ್ರ ರಾಮನು ಈ ಫೋರಕಾನನವನ್ನು ಪ್ರವೇಶಿಸಿದಾಗ, ಹೇ ದುರಾಚಾರಣಿ, ಲೋಭ ಮೋಹಗಳನ್ನು ಕೆಳೆದುಕೊಂಡ ನೀನು ಆತನಿಗೆ ಆದರಾತಿಧ್ಯವನ್ನು ಸಲ್ಲಿಸಿ ಶುದ್ಧಿಸಾಗುವೆ. ಅನಂತರ ಸ್ವ-ಸ್ವರೂಪವನ್ನು ತಾಳಿ ನನ್ನೊಡನೆ ಆನಂದದಿಂದ ಬಾಳುವೆ” ಎಂಬ ಶಾಪವನ್ನು ಗೌತಮನು ಕೊಟ್ಟನು.

ವಿಶ್ವಾಮಿತನ ಅಪ್ಸನೆಯಂತೆ ರಾಮನು ಭಾಗ್ಯವತಿಯಾದ ಆ ಅಹಲ್ಯೆಯನ್ನು ಅವಲೋಕಿಸಿದನು. ಆ ಅಹಲ್ಯೆಯ ಶಪದ ಪ್ರಭಾವವು ಎಲ್ಲಿಂದೆಯಲ್ಲಿಯೂ ಹರಡಿತ್ತು. ಗೌತಮನ ಶಾಪದಿಂದ ಅವಳು ಯಾರ ದೃಷ್ಟಿಗೂ ಬೀಳುವಂತಿರಲಿಲ್ಲ. ಶಾಪಮುಕ್ತಳಾದೊಡನೆ ಅವಳು ಎಲ್ಲಿರಿಗೂ ಕಾಳಿವಂತಾದಳು. ಅವಳು ಈಗ ತೇಜಸ್ಸಿನಿಯಾಗಿದ್ದಳು. ರಾಮ-ಲಕ್ಷ್ಮಿರಾರು ಅನಂದದಿಂದ ಪಾದ ಮುಟ್ಟಿ ನಮಸ್ಕರಿಸಿದರು. ಆಕೆಯೂ ಅಭಿನಂದಿಸಿದಳು. ಅಪ್ಸಾಪಾದ್ಯಾದಿಗಳಿಂದ ಅವರನ್ನು ಸತ್ಯರಿಸಿದಳು. ರಾಮ-ಲಕ್ಷ್ಮಿರಾರು ಅದನ್ನು ಸ್ವೀಕರಿಸಿದರು. ಮಹಾತೇಜಸ್ಸಿಯಾದ ಗೌತಮನು ಅಹಲ್ಯೆಯೊಡನೆ ಸುಖಿವಾಗಿ ಬಾಳಿದನು. ಗೌತಮನ ಪ್ರಜಾ ಸತ್ಯಾರವನ್ನು ಪಡೆದು ರಾಮನು ಮಿಥಿಲಾನಗರದತ್ತ ಪ್ರಯಾಣ ಬೆಳೆಸಿದನು.

### ಉತ್ತರಕಾಂಡ/೧೦

ಇಂದ್ರನನ್ನು ಶಪಿಸಿದ ನಂತರ ಗೌತಮನು ತನ್ನ ಪತ್ನಿಯಾದ ಅಹಲ್ಯೆಯನ್ನು ಈ ರೀತಿ ಧಿಕ್ಕರಿಸಿದರು:

ದುರ್ವಿನಿತೇ ವಿನಿಧ್ಯಂಸ ಮಹಾಶ್ರಮಸಮೀಪತಃ ॥೩೬॥

ರೂಪಯೋವಸಸಂಪನ್ನಾ ಯಶಾತ್ಮಕಮನವಸ್ಥಿತಾ ।

ತಸ್ಮಾದ್ರೂಪವತೀ ಲೋಕೇ ನ ತ್ವಮೇಽಂ ಭವಿಷ್ಯತಿ ॥೩೭॥

ರೂಪಂ ಜ ತೇ ಪ್ರಜಾಃ ಸವಾ ಗಮಿಷ್ಯಂತಿ ನ ಸಂಶಯಃ ॥೩೮॥

“ಎಲ್ಲೆ ದುರಾಚಾರಿಣಿಯೇ, ನನ್ನ ಆಶ್ರಮದ ಬಳಿಯಲ್ಲಿಯೇ ನೀನು ದ್ವಿಂದಣಾಗು: ರೂಪಯೋವಸದ ಸಂಪನ್ನೆಯಾದ ನೀನು ಸ್ವಿರಚಿತ್ತಳಾಗಿ ಉಳಿಯಲಿಲ್ಲ. ಹೀಗಾದ್ದರಿಂದ ಈ ಜಗತ್ತಿನಲ್ಲಿ ನೀನೊಬ್ಬಳೇ ರೂಪವತಿಯಾಗಿ ಇರಲಾರೆ; ಸೌಂದರ್ಯವೆಲ್ಲವೂ ಒಂದೆಡೆಯಾದರೆ ಅನರ್ಥಕ್ಕೇ ಕಾರಣ;

ಅದ್ವರ್ತಿಂದ ಪ್ರಜಾಜನರಲ್ಲರೂ ನಿನ್ನ ರೂಪವನ್ನು ಹಂಚಿಕೊಳ್ಳುವುದರಲ್ಲಿ  
ಸಂದೇಹವಿಲ್ಲ.”

ಗೌತಮ ಶುಷ್ಟಿಯ ಕೃಪೆಯನ್ನಪೇಣಿ ಅಹಲ್ಯೆಯ ಈ ರೀತಿ ನುಡಿದಳು:  
ಅಜ್ಞಾನಾದ್ವರ್ಣಿತಾ ವಿಪ್ರ ತ್ವರ್ಯಾಪೇಣ ದಿವೋಕಸಾ ।  
ನ ಕಾಮಕಾರಾದ್ವಿಪ್ರಾರ್ಥೇ ಪ್ರಸಾದಂ ಕರ್ತ್ವಮಹಾಸಿ ॥೪೦॥

“ಹೇ ವಿಪ್ರನೇ! ಇಂದ್ರನು ನಿನ್ನ ರೂಪವನ್ನು ಧರಿಸಿಬಂದುದನ್ನು ನಾನು  
ಅರಿಯಲ್ಲ. ಆತನು ನನ್ನನ್ನು ಭೋಗಿಸಿದ್ದಾನೆ. ನನ್ನ ಇಚ್ಛೆಯಿಂದ ಅದು  
ನಡೆಯಲ್ಲ. ಕಾರಣ, ಹೇ ಬ್ರಹ್ಮಾರ್ಥಿ, ನನ್ನ ಮೇಳೆ ದಯೆತೋರಬೇಕು!”

ಅಹಲ್ಯೆಯ ಪ್ರಾರ್ಥನೆಯನ್ನು ಕೇಳಿ ಗೌತಮನು ಅವಳಿಗೆ ಈ ರೀತಿ  
ಅಂದನು:

ಉಪಾಷಠಿ ಮಹಾತೇಜಾ ಇಕ್ಷ್ವಾಕುಣಾಂ ಮಹಾರಥಃ ॥೪೧॥  
ರಮೋ ನಾಮ ಶ್ರುತೋ ಲೋಕೇ ವನಂ ಚಾಪ್ಯಾಪಯಾಸ್ಯತಿ ।  
ಬ್ರಾಹ್ಮಣಾರ್ಥೇ ಮಹಾಬಾಹುವಿಷಣ್ಣುಮಾರಾಸುಪರಿಗ್ರಹಃ ॥೪೨॥  
ತಂ ದ್ರುಕ್ಯಸಿ ಯಾದಾ ಭದ್ರೇ ತತಃ ಪೂತಾ ಭವಿಷ್ಯಸಿ ।  
ಸ ಹಿ ಪಾವಯಿತುಂ ಶಕ್ತಿಸ್ಯಾಯಾ ಯದ್ರೋ ದುಷ್ಪತಂ ಕೃತಮ್ರೋ ॥೪೩॥  
ತಸ್ಯಾತಿಷ್ಯಂ ಜ ಕೃತ್ಯಾ ವೈ ಮತ್ಸಮೀಪಂ ಗಮಿಷ್ಯಸಿ ।  
ವತ್ಸಸಿ ತ್ವಂ ಮಯಾ ಸಾರ್ಥಂ ತದಾ ಹಿ ವರವಣಿನಿ ॥೪೪॥

“ಇಕ್ಷ್ವಾಕುವಂತದಲ್ಲಿ ಮಹಾರತಿಯೂ ಮಹಾತೇಜಸ್ಸಿಯೂ ಆದ ಒಬ್ಬ  
ಪುರುಷನು ಜನಿಸುವನು. ರಮನೆಂಬ ಹೆಸರಿನಿಂದ ಅವನು ಜಗತ್ತಿನಲ್ಲಿಲ್ಲ ಖ್ಯಾತಿ  
ಹೊಂದುವನು. ಮನುಷ್ಯರೂಪವನ್ನು ಧರಿಸಿದ ಆ ಮಹಾಪರಾಕ್ರಮಿಯಾದ  
ವಿಷ್ಣುವು ಬ್ರಾಹ್ಮಣರ ದೇಸೆಯಿಂದ ಈ ವನಕ್ಕೆ ಆಗಮಿಸುವನು. ಹೇ ಕಲ್ಯಾಣಿ!  
ಅವನ ದರ್ಶನದಿಂದ ನೀನು ಪವಿತ್ರಾಗುವೆ. ನಿನ್ನ ದುಷ್ಪಮಾರ್ಗಳಿಂದ ನಿನ್ನನ್ನು  
ಪರಿಶುದ್ಧಗೊಳಿಸುವ ಸಾಮರ್ಥ್ಯವು ಆತನಲ್ಲಿದೆ. ಅವನನ್ನು ಸತ್ಯರಿಸಿದ ನಂತರ  
ನೀನು ನನ್ನ ಬಳಿ ಬರುವೆ; ಎಲ್ಲೆ ವರವಣಿನಿಯೇ, ಆಗ ನೀನು ನನ್ನೊಡನೆ  
ವಾಸಿಸುವೆ.”

ಎರಡು ಸ್ಥಳಗಳಲ್ಲಿದ್ದ ಈ ಶಾಪಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಬಾಲ  
ಕಾಂಡದಲ್ಲಿಯ ಶಾಪದ ಉತ್ತರಾರ್ಥದಲ್ಲಿ ಉಂಟಾಗುವ ಸೇರಿಕೊಂಡಿದೆ. ಈ

ಉಃಶಾಪವನ್ನು ಅಹಲ್ಯೆಯು ಬೇಡಿರಲಿಲ್ಲವಾದರೂ ಗೌತಮನು ತಾನಾಗಿಯೇ ಅನುಗ್ರಹಿಸಿದ ಕಾರಣ ಈ ಉಃಶಾಪವು ಅಯಾಚಿತವಾಗಿದೆ. ಉತ್ತರಕಾಂಡದಲ್ಲಿಯ ಶಾಪದಲ್ಲಿ, ಅಹಲ್ಯೆಯು ಗೌತಮನನ್ನು ಪ್ರಾರ್ಥಿಸಿ ತನ್ನ ಮೇಲೆ ಕೃಪೆ ಮಾಡಬೇಕೆಂದು ಬೇಡಿಕೊಂಡಿದ್ದಾಳೆ. ಹೀಗಿರುವುದರಿಂದ ಈ ಉಃಶಾಪವು ಯಾಚಿತವಾಗಿದೆ.

### ೧೪. ವಸಿಷ್ಠಪುತ್ರ < ತ್ರಿಶಂಕು

ಬಾಲಕಾಂಡ/ಶಿಲ್ಪ

ಶತಾನಂದನು ರಾಮನಿಗೆ ವಿಶ್ವಾಮಿತ್ರನ ಪೂರ್ವವ್ಯತ್ಯಾಂತವನ್ನು ಹೇಳುತ್ತಾನೆ:

ಬ್ರಹ್ಮಣಿಪದವನ್ನು ಪಡೆಯಲು ವಿಶ್ವಾಮಿತ್ರನು ಉಗ್ರತಪಸ್ಸನ್ನು ಆಚರಿಸಿದನು. ಬ್ರಹ್ಮದೇವನು ಪ್ರಸನ್ನನಾಗಿ ವಿಶ್ವಾಮಿತ್ರನನ್ನು ‘ರಾಜಜ್ವ’ ಎಂದು ಗೌರವಿಸಿದನು. ಬ್ರಹ್ಮಣಿಪದವು ಪ್ರಾಪ್ತವಾಗದ ಕಾರಣ ವಿಶ್ವಾಮಿತ್ರನು ಖಿನ್ನನಾಗಿ ಪುನಃ ತಪ್ಯತ್ವರ್ಹಗೆ ಪ್ರಾರಂಭಿಸಿದನು. ಆಗ ಇಕ್ಕೂ ಸುಕುಲವರ್ಧಕನಾದ ತ್ರಿಶಂಕು ಎಂಬ ರಾಜನು ಆಳುತ್ತಿದ್ದನು. ಅವನು ಸತ್ಯನಿಪ್ಪನೂ ಜಿತೇಂದ್ರಿಯನೂ ಅಗಿದ್ದನು. ದೇಹಸಹಿತವಾಗಿ ಸ್ವರ್ಗವನ್ನು ತಲುಪಬೇಕೆಂಬ ಆಸೆ ಅವನಿಗಿತ್ತು. ಆತನು ತನ್ನ ಮನೋರಥವನ್ನು ಕುಲಪುರೋಹಿತನಾದ ವಸಿಷ್ಠನಿಗೆ ತಿಳಿಸಿದಾಗ ಆತನು ‘ಇದು ಅಸಾಧ್ಯ’ ಎಂದು ಸ್ವಷಟ್ಟವಾಗಿ ತಿಳಿಸಿದನು. ಆಗ ರಾಜನು ದಕ್ಷಣ ದಿಶೆಯಲ್ಲಿ ತಪಸಸಾಧನೆಯಲ್ಲಿ ತೊಡಗಿದ ವಸಿಷ್ಠ ಪುತ್ರರನ್ನು ಕಂಡನು; ತಾನು ಬಂದ ಉದ್ದೇಶವನ್ನೂ ವಸಿಷ್ಠನ ಅಭಿಪ್ರಾಯವನ್ನೂ ಅವರಿಗೆ ತಿಳಿಸಿ, ತಾನು ಆಚರಿಸಲಿರುವ ಯಂಜ್ಞದ ಪೌರೋಹಿತ್ಯವನ್ನು ಸ್ವೀಕರಿಸಬೇಕೆಂದು ಅವರಿಗೆ ವಿನಂತಿಸಿದನು. ಗುರುವು ನಿರಾಕರಿಸಿದ್ದರಿಂದ ಗುರುಪುತ್ರರಿಗೆ ಶರಣ ಬಂದದ್ದೇನೆಂದು ಹೇಳಿದನು. ಗುರುಪುತ್ರರು ರಾಜನ ಮಾತನ್ನು ಕಡೆಗಾಳಿಸಿದರು. ವಸಿಷ್ಠನು ಅಲ್ಲಗಳಿದ ಸಂಗತಿಯನ್ನು ಅಂಗೀಕರಿಸುವದೆಂದರೆ ಆತನಿಗೆ ಅಪಮಾನಗೊಳಿಸಿದಂತೆ ಎಂಬ ಭಾವನೆ ಅವರದಾಗಿತ್ತು, ತ್ರಿಶಂಕುವಿನ ನುಡಿಗಳು ಅವಮಯಾದೆಯವನಿಸಿದವು. ಗುರುಪುತ್ರರು ತ್ರಿಶಂಕುವಿನ ಮೇಲೆ ಬಹಳೇ ಕೊಂಡಿಲಂಡರು. ಆಗ ತ್ರಿಶಂಕುವು ನುಡಿದದ್ದೇನೆಂದರೆ: “ಗುರು ಮತ್ತು ಗುರುವಿನ ಪುತ್ರರು ನನ್ನನ್ನು ಬಿಟ್ಟು ಕೊಡುತ್ತಿದ್ದಾರೆ; ಆದ್ದರಿಂದ ನಾನು ಇನ್ನಿತರರ ಆಶ್ರಯವನ್ನು ಕಂಡುಕೊಳ್ಳುತ್ತೇನೆ.”

ಖುಸಿಪ್ತತ್ವಾಸ್ತು ತಪ್ಪತ್ವಾ ವಾಕ್ಯಂ ಫೋರಾಭಿಸಂಹಿತಮ್ ॥೮॥  
ಶೇಪುಃ ಪರಮಸಂಕ್ರದಾಶ್ಚಂಡಾಲತ್ವಂ ಗಮಿಷ್ಯಾಂ ॥೯॥

ರಾಜನ ಭಾಷಣವನ್ನು ಕೇಳಿ ಗುರುಪುತ್ರರು ಕೋಪಾವಿಷ್ಣರಾಗಿ ಶ್ರಿಶಂಕುವಿಗೆ ‘ನೀನು ಚಾಂಡಾಲನಾಗುವೆ’ ಎಂದು ಶಪಿಸಿದರು.

ಆ ರಾತ್ರಿ ಕಳೆಯತ್ತಲೇ ಶ್ರಿಶಂಕುವು ಚಾಂಡಾಲನಾದನು. ಅವನ ಶರೀರವು ಹಾಗೂ ಅವನು ಧರಿಸಿದ ವಸ್ತುವು ನೀಲವರ್ಣದ್ದಾಯಿತು. ಆತನ ದೇಹಕಾಂತಿಯು ಒರಟಾಗಿ ತಲೆಯಲ್ಲಿಯ ಕೂದಲು ಮೊಟಕಾದವು. ಭಸ್ಯದ ಲೇಪನವು ಆತನ ದೇಹದ ಮೇಲೆ ಕಾಣಿಸಿಕೊಂಡಿತು. ಮೈಮೇಲೆ ಧರಿಸಿದ ಅಲಂಕಾರಗಳು ಲೋಹಮಯವಾದುವು. ಆತನು ವಿಶ್ವಾಮಿತ್ರನು ಬಳಿ ಹೋಗಿ ಎಲ್ಲ ವೃತ್ತಾಂತವನ್ನು ಅರುಣಿದನು. ಆತನ ಬಗ್ಗೆ ಕನಿಕರಪಟ್ಟು ವಿಶ್ವಾಮಿತ್ರನು ಅಭಯ ಹೇಳಿ, ರಾಜನ ಮನೋರಥವನ್ನು ಪೂರ್ಣಗೊಳಿಸುವ ಆಶ್ವಸನೆಯನ್ನಿತನು.

### ೧೫. ವಿಶ್ವಾಮಿತ್ರ < ವಸಿಷ್ಠಪುತ್ರ, ಮಹೋದಯ ಬಾಲಕಾಂಡ/ಭಿರ್

ವಿಶ್ವಾಮಿತ್ರನು ವಸಿಷ್ಠಪುತ್ರರಿಗೆ ಹೊಟ್ಟ ಶಾಪದ ಬಗ್ಗೆ ಶತಾನಂದನು ರಾಮನಿಗೆ ಹೇಳುತ್ತಾನೆ:

ಹುಲೋಪಾಧ್ಯಾಯನಾದ ವಸಿಷ್ಠನು ಹಾಗೂ ಆತನ ಸೂರು ಜನ ಪುತ್ರರು ಶ್ರಿಶಂಕ ರಾಜನ ಯಜ್ಞವನ್ನು ನಿರಾಕರಿಸಿದ ನಂತರ ಶ್ರಿಶಂಕುವು ವಿಶ್ವಾಮಿತ್ರನ ಬಳಿಗೆ ಹೋದನು. ಗುರುಪುತ್ರರಿಂದ ನಿರಾಕರಣ, ದೇಹಸಹಿತ ಸ್ವರ್ಗವನ್ನು ಸೇರುವ ತನ್ನ ಆಕಾಂಕ್ಷೆ– ಇವುಗಳನ್ನು ಸಮಿಸ್ತಾರವಾಗಿ ತಿಳಿಸಿ, ವಿಶ್ವಾಮಿತ್ರನಿಗೆ ತನ್ನ ಯಜ್ಞದ ಅಧ್ಯಾತ್ಮಪದವನ್ನು ಸ್ವೀಕರಿಸಬೇಕೆಂದು ನಮ್ಮತೆಯಿಂದ ಪ್ರಾರ್ಥಿಸಿದನು. ವಿಶ್ವಾಮಿತ್ರನು ಕನಿಕರಪಟ್ಟು ಈ ರೀತಿ ನುಡಿದನು:

“ಹೇ ವಶ್ವನೇ, ನೀನು ಪರಮನಿಷ್ಠನೆಂದು ನಾನು ಬಲ್ಲಿ; ನಾನು ನಿನ್ನನ್ನು ರಕ್ಷಿಸುವೆ; ಪುಣ್ಯಕರ್ಮದಲ್ಲಿ ತೊಡಗಿದ ಎಲ್ಲ ಮಹಷ್ಣಿಗಳನ್ನು ನೀನು ಕೈಕೊಳ್ಳು ಲಿರುವ ಯಜ್ಞಕ್ಕಾಗಿ ಆಮಂತ್ರಿಸಿ, ನಾನು ನಿನ್ನ ಇಷ್ಟಾರ್ಥವನ್ನು ಪೂರ್ಣಸುವೆ. ಗುರುವಿನ ಶಾಪಯುಕ್ತ ಶರೀರ ಸಮೀತನಾಗಿ ನೀನು ಸ್ವರ್ಗವನ್ನು ಸೇರುವೆ” ಎಂದನು.

ಇತ್ತು ವಿಶ್ವಾಮಿತ್ರನು ಯಜ್ಞಕ್ಕಾಗಿ ಸಾಧನಸಾಮಗ್ರಿಗಳನ್ನು ಸಂಗ್ರಹಿಸಲು ಶಿಷ್ಯಂದಿರಿಗೆ ಅಪ್ಪಣಿ ಮಾಡಿ, ವಸಿಷ್ಠ ಪುತ್ರರನ್ಮೋಳಗೊಂಡು ಶುಶ್ರೀಜವ್ಯಂದ

ದವರಿಗೆ ಯಜ್ಞದ ಆಹ್ವಾನವನ್ನು ಕಳುಹಿಸಿದನು. ನನ್ನ ಆಹ್ವಾನದ ಬಗ್ಗೆ ಯಾರು ಯಾವ ರೀತಿ ಮಾತನಾಡುವರೋ, ಅದು ನಿಂದೆಯೇ ಇರಲಿ, ಸತುತಿಯೇ ಇರಲಿ ಇದ್ದಹಾಗೆ ತನಗೆ ವಿವರಿಸಬೇಕೆಂದು ಆಜಾಷ್ಟಿಸಿದನು. ವಿಶ್ವಾಮಿತ್ರನ ಆಹ್ವಾನದನುಸಾರ ಅನೇಕ ಬ್ರಹ್ಮಜ್ಞರು ಯಜ್ಞಕ್ಕೆ ಆಗಮಿಸಿದರು. ಮಹೋದಯಾದಿ ವಸಿಪ್ರಪುತ್ರರು ಮಾತ್ರ ಬರಲಿಲ್ಲ. ವಸಿಪ್ರಪುತ್ರರು ಆದಿದ ಮಾತುಗಳನ್ನು ವಿಶ್ವಾಮಿತ್ರ ಶಿಷ್ಯಂದಿರು ಅದೇ ರೀತಿಯಲ್ಲಿ ತಿಳಿಸಿದರು: “ಚಾಂಡಾಲನ ಯಜ್ಞದ ಯಾಜಕನು ಕ್ಷತ್ರಿಯನಿದ್ದ ಕಾರಣ, ದೇವತೆಗಳು ಮತ್ತು ಮಣಿಗಳು ಹವಿಭಾಗವನ್ನು ಹೇಗೆ ತಾನೇ ಗ್ರಹಿಸಬಲ್ಲರು? ವಿಶ್ವಾಮಿತ್ರನು ರಕ್ಷಕನಾಗಿದ್ದರೂ ಚಾಂಡಾಲನ ಅನ್ನವನ್ನು ಭಕ್ತಿಸಿ ಮಹಾತ್ಮರಾದ ಬ್ರಹ್ಮಣರು ಹೇಗೆ ಸ್ವರ್ಗಕ್ಕೆ ಹೋಗಬಹುದು?” ಎಂಬ ನುಡಿಗಳನ್ನು ಕೇಳಿ ವಿಶ್ವಾಮಿತ್ರನು ಕೋಪದ ಕೆಂಡವಾದನು. ಈ ರೀತಿ ಲಾದ್ದರಿಸಿದನು—

ಯದ್ದ ದೂಷಯಂತ್ಯದ್ವಷಂ ಮಾಂ ತಪ ಉಗ್ರಂ ಸಮಾಷಿತಮ್ ||೧೩||

ಭಸ್ಮೀಭೂತಾ ದುರಾತ್ಮಾನೋ ಭವಷ್ಯಂತಿ ನ ಸಂಶಯಃ |

ಅದ್ಯ ತೇ ಕಾಲಪಾಶೇನ ನೀತಾ ವೈಪ್ರಸ್ತತಕ್ಷಯಮ್ ||೧೪||

ಸಪ್ತಜಾತಿಶಾಸ್ನೇವ ಮೃತಪಾಃ ಸಂಭವಂತು ತೇ |

ಶ್ವಮಾಂಸನಿಯತಾಹಾರಾ ಮುಷ್ಣಿಕಾ ನಾಮ ನಿಷ್ಪತ್ತಾಃ ||೧೫||

ವಿಕೃತಾಶ್ಚ ವಿರೂಪಾಶ್ಚ ಲೋಕಾನನುಚರಂತಿಮಾನಾ |

ಮಹೋದಯಶ್ಚ ದುರುಧ್ವಿಮಾರಮದೊಷಂ ಷ್ವದೂಷಯತ್ ||೧೦||

ದೂಷಿತಃ ಸರ್ವಲೋಕೇಷು ನಿವಾದತ್ತಂ ಗಮಿಷ್ಯತಿ |

ಪ್ರಾತಾತಿಪಾತನಿರತೋ ನಿರನುಕ್ರೋಶತಾಂ ಗತಃ ||೧೧||

ದೀಘಾಕಾಲಂ ಮಮ ಕ್ರೋಧಾದ್ ದುರ್ಗತಿಂ ವರ್ತಣಿಷ್ಯತಿ ||೧೨||

“ಉಗ್ರತಪಸ್ಸನ್ನು ಆಚರಿಸುವ ನನ್ನಂಥ ದೋಷರಹಿತ ಮುನಿಯನ್ನು ಇವರು ದೂಷಿಸುತ್ತಿದ್ದಾರೆ; ಆದ್ದರಿಂದ, ಈ ದುರಾತ್ಮರು ಸುಷ್ಪಿ ಬೂದಿಯಾಗಲಿ! ಕಾಲ ಪಾಶದಿಂದ ಅವರು ಯಮಲೋಕಕ್ಕೆ ಹೋಗಲಿ! ಮೃತರಾದವರನ್ನು ಭಕ್ತಿಸಿ ಬಾಳಲಿ! ಏಳು ನೂರು ಜನ್ಮಗಳನ್ನು ಈ ಪರಿಯಾಗಿ ಕಳೆಯಲಿ! ನಾಯಿಯ ಮಾಂಸವೇ ಅವರ ಮುಖ್ಯ ಆಹಾರವಾಗಲಿ! ಕ್ಲೂರ, ಅಕರಾಳವಿಕರಾಳ ಚಾಂಡಾಲರಾಗಿ ಅವರು ಈ ಲೋಕದಲ್ಲಿ ಸಂಚರಿಸಲಿ! ನಾನು ದೂಷಣಾಹ್ ನಿರದಿದ್ದರೂ ದುರುಧ್ವಿಗಳಾದ ಇವರು ನನ್ನನ್ನು ನಿಂದಿಸಿದ್ದಾರೆ. ಮಹೋದಯನು

ನನ್ನನ್ನ ದೂರಿಸಿದ್ದಾನೆ; ಆದ್ದರಿಂದ ಅವನು ಲೋಕದಲ್ಲಿಲ್ಲ ದೂರಿತ ನೇನಿಸಿ, ಬೇಡನ ಜನ್ಮವನ್ನು ಹೊಂದಲಿ! ಕ್ರಾರಿಯಾದ ಅವನು ಪ್ರಾಣಿಗಳ ಪ್ರಾಣಿಗಳನ್ನು ಅಪಹರಿಸಲು ಪ್ರವೃತ್ತನಾಗಲಿ! ನನ್ನ ಕ್ರಾಂತಿಕಿಂದ ಆತನು ಬಹುಕಾಲಪರ್ಯಂತ ದುಃಖಿತಿಯಲ್ಲಿಯೇ ಉಳಿಯಲಿ!” ಎಂದು ವಿಶ್ವಾಮಿತ್ರನು ಉದ್ದರಿಸಿದನು.

### ೧೯. ವಿಶ್ವಾಮಿತ್ರ < ತ್ರಿಶಂಕುವಿನ ಯಜ್ಞಕ್ಷೇತ್ರದು ಆಮಂತ್ರಿತ ಮಂಜಿಗಳು ಬಾಲಕಾಂಡ/೩೦

ತ್ರಿಶಂಕುವಿಗಾಗಿ ವಿಶ್ವಾಮಿತ್ರನು ಕೈಕೊಂಡ ಯಜ್ಞರ ವೃತ್ತಾಂತವನ್ನು ಶತಾನಂದನು ರಾಮನಿಗೆ ವಿವರಿಸುತ್ತಾನೆ:

ವಸಿಷ್ಠ ಪ್ರತಿರನ್ನು ಶಪಿಸಿದ ನಂತರ ಅವರು ನಾಶಗೊಂಡರೆಂದು ಬಗೆಯು, ತ್ರಿಶಂಕುವಿಗೆ ದೇಹಸಹಿತ ಸ್ವರ್ಗವ್ರಾಟಿಯಾಗಬೇಕೆಂದು ಯಜ್ಞವನ್ನು ಆರಂಭಿಸಲು ಆಗಮಿಸಿದ ಮಂಜಿಗಳಿಗೆ ವಿಶ್ವಾಮಿತ್ರನು ಹೇಳಿದನು. ಅವನ ಹೇಳಿಕೆಯನ್ನು ಕೇಳಿ ಧರ್ಮಾಜ್ಞರಾದ ಮಂಜಿಗಳೆಲ್ಲರೂ ಒಟ್ಟಾಗಿ ತಮ್ಮತಮ್ಮಲ್ಲಿ ಮಾತನಾಡ ಹತ್ತಿದರು: “ಈ ಕೌಶಿಕವಂತಹ ಮುನಿಯು ಬಲು ಕೋಪದಲ್ಲಿದ್ದಾನೆ; ಕಾರಣ ಈತನ ಮಾತನ್ನು ನಾವು ಯಥಾರ್ಥಾಗ್ರಾಹಿ ನೆರವೇರಿಸಬೇಕು. ನಾವು ಹಾಗೆ ಮಾಡದಿದ್ದರೆ,

ಅಗ್ನಿಕಲ್ಯೋ ಹಿ ಭವಾನ್ ಶಾಪಂ ದಾಸ್ಯತ ರೋಪತಃ ॥೩೦॥

“ಅಗ್ನಿಸಮನಾದ ಭಗವಾನ್ ವಿಶ್ವಾಮಿತ್ರನು ಕೋಪಗೊಂಡು ಶಪಿಸುವನು.” ವಿಶ್ವಾಮಿತ್ರನ ತೇಜಸ್ಸಿನಿಂದ ತ್ರಿಶಂಕುವು ದೇಹಸಹಿತವಾಗಿ ಸ್ವರ್ಗವನ್ನು ಸೇರುವನು; ಆದ್ದರಿಂದ ಯಜ್ಞವನ್ನು ಪ್ರಾರಂಭಿಸುವುದು ಉಚಿತವೆಂದು ಭಾವಿಸಿ ಅವರು ಯಜ್ಞವನ್ನಾರಂಭಿಸಿದರು.

ಇಲ್ಲಿ ಶಾಪವನ್ನು ಪ್ರತಿಕ್ರಿಯಾಗಿ ಕೊಟ್ಟಿಲ್ಲ. ವಿಶ್ವಾಮಿತ್ರನ ಆಜ್ಞೆಯಂತೆ ನಡೆದು ಕೊಳ್ಳಬಿದ್ದರೆ ಆತನು ಶಪಿಸಬಹುದೆಂಬ ಭಿತ್ತಿಯನ್ನು ವ್ಯಕ್ತಮಾಡಲಾಗಿದೆ; ಹೀಗಾಗಿ ಶಾಪದ ಸ್ವರೂಪವು ಸ್ವಷ್ಟವಾಗಿಲ್ಲ.

ಕಃ ಶಾಪವು ಕಟ್ಟಿಯದಾಗಬಹುದಿತ್ತು.

## ೧೨. ವಿಶ್ವಾಮಿತ್ರ < ಅವನ ಪುತ್ರರು

ಬಾಲಕಾಂಡ/೬೨

ಶತಾನಂದನು ರಾಮನಿಗೆ ಶುನಃಶೇಪನ ವೃತ್ತಾಂತವನ್ನು ಹೇಳುತ್ತಿದ್ದಾನೆ: ಅಯೋಧ್ಯಾಪತಿ ಅಂಬರೀಷ ಮಹಾತ್ಮನು ಯಜ್ಞವನ್ನು ಪ್ರಾರಂಭಿಸಿದಾಗ ಅಲ್ಲಿಯ ಯಜ್ಞಪಶುವನ್ನು ಇಂದ್ರನು ಅಪಹರಿಸಿದನು. ರಾಜನ ಪಾತಕದಿಂದ ಹೀಗಾಗಿರಬೇಕೆಂದು ಭಾವಿಸಿದ ಪುರೋಹಿತನು ರಾಜನಿಗೆ, ನರಪಶುವನ್ನು ತರಲು ಹೇಳಿದನು. ರಾಜನು ನರಪಶುವನ್ನು ತರಲು ತುಂಬಾ ಪ್ರಯತ್ನಪಟ್ಟರೂ, ಹಣಕ್ಕಾಗಿ ಮಗನನ್ನು ನರಪಶುವಾಗಿ ಕೊಡಲು ಯಾರೋಬ್ಬರೂ ಒಪ್ಪಲಿಲ್ಲ. ಹಲವಾರು ಪ್ರದೇಶಗಳನ್ನು ದಾಟಿ ರಾಜನು ಸಹಸ್ರಾರು ಹಸುಗಳನ್ನಿಷ್ಟುಕೊಂಡು ಭೃಗತುಂಗ ಪರ್ವತದ ಬಳಿ ಹೋದನು. ಅಲ್ಲಿ ‘ಖಚಿತ’ನೆಂಬ ಖಣಿಯು ತನ್ನ ಪತ್ತಿಯ ಸಮೇತನಾಗಿ ವಾಸಿಸುತ್ತಿದ್ದನು. ಒಂದು ಲಕ್ಷ ಹಸುಗಳ ಕ್ರಮದಲ್ಲಿ ಯಜ್ಞಕ್ಕಾಗಿ ಒಬ್ಬ ಪುತ್ರನನ್ನು ಅರ್ಪಿಸಬೇಕೆಂದು ಖಣಿಗೆ ಈ ರಾಜನು ಹೇಳಿದನು. ಜ್ಯೋಷ್ಟಪುತ್ರನನ್ನು ವಿಕರಿಸಬಾರದೆಂಬ ಮನಸ್ಸು ಖಣಿಯಾಗಿತ್ತು; ಅಚ್ಚು ಮೆಚ್ಚಿನವನಾದ ಕನಿಷ್ಠ ಪುತ್ರನನ್ನು ಕೊಡಕೊಡದೆಂಬ ಮನಸ್ಸು ಖಣಿ ಪತ್ತಿಯಾಗಿತ್ತು. ಆಗ ನಡುವಿನ ಪುತ್ರನಾದ ಶುನಃಶೇಪನು ತಾನಾಗಿ ಸಿದ್ಧನಾದನು. ಖಣಿಗೆ ರತ್ನಗಳ ರಾಶಿ, ಸುವರ್ಣ ಮತ್ತು ಒಂದು ಲಕ್ಷ ಹಸುಗಳು ದೊರೆತವು. ಅಂಬರೀಷನಿಗೆ ಯಜ್ಞಕ್ಕಾಗಿ ನರಪಶು ದೊರಕಿತು. ಆತನನ್ನು ಜೊತೆಗೂಡಿ ಅಂಬರೀಷನು ನಡೆದಾಗ ದಾರಿಯಲ್ಲಿ ಶುನಃಶೇಪನ ಸೋದರಮಾವನಾದ, ತಪಾಜರಣೆಯಲ್ಲಿ ನಿರತನಾದ, ವಿಶ್ವಾಮಿತ್ರನು ಕಾಣಿಸಿಕೊಂಡನು. ಶುನಃಶೇಪನು ವೃಥಿತನಾಗಿದ್ದನು. ವಿಶ್ವಾಮಿತ್ರನಿಗೆ ಶರಣಹೋಗಿ ಇತ್ತೆಂದನು:

“ನನಗೆ ತಾಯಿ-ತಂದೆ, ಬಾಂಧವರು ಯಾರೂ ಇಲ್ಲ; ನೀವು ಧರ್ಮದ ಬಲದಿಂದ ನನ್ನನ್ನು ರಕ್ಷಿಸಿರಿ! ಅಂಬರೀಷ ರಾಜನು ಕೃತಕೃತ್ಯನಾಗಬೇಕು; ನಾನು ಕೂಡ ದೀರ್ಘಾಯುಷಿಯಾಗಿ ಸ್ವರ್ಗವನ್ನು ಸೇರಬೇಕೆಂಬ ಇಚ್ಛೆ ನನಗಿದೆ. ನೀವು ತಂದೆಯಂತೆ ನನ್ನನ್ನು ರಕ್ಷಿಸಿರಿ!”

ಆಗ ವಿಶ್ವಾಮಿತ್ರನು ಅಂಬರೀಷರ ಯಜ್ಞಪು ಪೂರ್ವವಾಗಬೇಕು; ಶುನಃಶೇಪನ ರಕ್ಷಣೆಯೂ ಆಗಬೇಕೆಂಬ ಉದ್ದೇಶದಿಂದ ಪ್ರೇತಿತನಾಗಿ, ತನ್ನ ಮಕ್ಕಳಿಗೆ ಈ ರೀತಿ ಅಂದನು: “ಪಾರಲೊಕಿಕ ಹಿತಕ್ಕಾಗಿ ಶುಭವನ್ನು ಕೋರುವ ಪಿತರರು ಪುತ್ರರನ್ನು ಪಡೆಯುತ್ತಾರೆ. ಈ ಖಣಿಪುತ್ರನಾದ ಬಾಲಕನು ನನ್ನಿಂದ ರಕ್ಷಣೆಯನ್ನು ಬಯಸುತ್ತಿದ್ದಾನೆ; ಕಾರಣ ನೀವು ಆತನಿಗೆ ಜೀವದಾನವನ್ನು ಕೊಟ್ಟಿ ಆತನ

ಮಂನೋವಾಂಭಿತವನ್ನು ನೆರವೇರಿಸಿರಿ! ಸತ್ಯಮರ್ಚನಿರತರಾದ ನೀವು ಧರ್ಮನಿಷ್ಠಾಗಿದ್ದಿರಿ; ನೀವು ಯಜ್ಞಾಲಿಪಶುವಾಗಿ ಅಂಬರೀಷನ ಯಜ್ಞಾಗ್ರಿಯನ್ನು ತೃಪ್ತಿಗೊಳಿಸಿರಿ; ಆಗ ದೇವತೆಗಳು ಪ್ರಸನ್ನರಾಗುವರು; ಯಜ್ಞಪು ನಿರ್ವಹಣಾವಾಗಿ ನೆರವೇರಿ ಶುನಃಶೇಪನು ಸನಾಥನಾಗುವನು.” ಈ ಒಗೆಯ ವಿಶ್ವಾಮಿತ್ರನ ಮಾತುಗಳನ್ನು ಕೇಳಿ ಮಧುಚ್ಛಂದಾದಿ ಆಶನ ಪ್ರತ್ಯರು ನಗುನಗುತ್ತ ಈ ರೀತಿ ನುಡಿದರು:

“ಹೇ ಪ್ರಭೋ! ನೀನು ನಿನ್ನ ಪ್ರತ್ಯನನ್ನು ಬಲಿಕೊಟ್ಟು ಇನ್ನೊಬ್ಬರ ಪ್ರತ್ಯನನ್ನು ರಕ್ಷಿಸುವುದೇಕೆ? ನಿನ್ನ ಈ ಕೃತ್ಯವು ಉಟದಲ್ಲಿ ನಾಯಿಯ ಮಾಂಸವನ್ನು ಸ್ವೇಕರಿಸಿದಷ್ಟು ಅಯೋಗ್ಯವಾಗಿದೆ!”

ಈ ರೀತಿ, ತನ್ನ ಆಜ್ಞೆಯನ್ನು ಉಲ್ಲಂಘಿಸುವ, ತನ್ನ ಪ್ರತ್ಯರ ನುಡಿಗಳನ್ನು ಕೇಳಿ ವಿಶ್ವಾಮಿತ್ರನು ಹೋಧಾಯಿಷ್ಟನಾಗಿ ಈ ರೀತಿ ನುಡಿದನು:

ನಿಃಶಾಂಕ್ಯಸಮಿದಂ ಶ್ರೋತುಂ ಧರ್ಮಾದಪಿ ವಿಗರ್ಹಿತಮ್ |  
ಅತಿಕ್ರಮ್ಯ ತು ಮದ್ವಾಕ್ಯಂ ದಾರುಣಂ ದೋಮಹರಣಾಮ್ ||೧||  
ಶ್ವಮಾಂಸಭೋಜನಃ ಸರ್ವೇ ವಾಸಿವ್ಯಾ ಇವ ಜಾತಿಪು |  
ಪೂರ್ಣಾವರಣಸಹಸ್ರಂ ತು ಪೃಥಿವ್ಯಾಮನುವತ್ಸರ್ಥ ||೨||

“ನನ್ನ ಆಜ್ಞೆಯನ್ನು ಮೀರಿ, ಮೈನಡುಕರುವಂಥ ಭಾಷಣವನ್ನು ನೀವು ನನ್ನ ಭಯವಿಲ್ಲದೇ ಮಾಡಿದ್ದಿರಿ; ಧರ್ಮದೃಷ್ಟಿಯಿಂದಲೂ ನಿಮ್ಮ ಭಾಷಣವು ಹೇಯವಾದಷ್ಟು; ಈ ಕಾರಣದಿಂದ ನೀವೇಲ್ಲರೂ ನಾಯಿಯ ಮಾಂಸವನ್ನು ತಿಂದುಕೊಂಡು ಮುಟ್ಟಿಕ ಜಾತಿಯವರಾಗಿ ಬಾಳುವಿರಿ! ವಸಿಷ್ಠ ಪ್ರತ್ಯರಂತೆ ಒಂದು ಸಾವಿರ ವರ್ಣಗಳ ಪರ್ಯಂತ ಭೂಲೋಕದಲ್ಲಿ ವಾಸ ವಾಗಿರುವಿರಿ!”

### ಇಲ. ವಿಶ್ವಾಮಿತ್ರ < ರಂಭೀ ಬಾಲಕಾಂಡ/ಇಂ

ವಿಶ್ವಾಮಿತ್ರನ ಸಾಮಧ್ಯ, ತಪೋನಿಷತ್ತೆ ಎಷ್ಟೂಂದು ಪ್ರವಿರವಿತ್ತೆಂಬುದನ್ನು ಶತಾನಂದನು ರಾಮನಿಗೆ ತಿಳಿಸುತ್ತಾನೆ:

‘ಬ್ರಹ್ಮಾಂಡ’ ಎಂದೆನಿಸಿಕೊಳ್ಳಿವ ಉತ್ಕಟ ಇಚ್ಛೆಯಿಂದ ವಿಶ್ವಾಮಿತ್ರನು ಉಗ್ರ ತಪಸ್ಸನ್ನು ಕೈಕೊಂಡನು. ಆಗ ಇಂದ್ರಾದಿ ದೇವತೆಗಳು ತೊಂದರೆ-ತಾಪಗಳಿಗೆ

ಈಡಾದರು. ವಿಶ್ವಾಮಿತ್ರನ ತಪೋಭಂಗವನ್ನು ಮಾಡಲೋಸುಗ ಇಂದ್ರನು ರಂಭೆ ಎಂಬ ಅಪ್ಸರೆಯನ್ನು ಯೋಜಿಸಿದನು. “ನೀನು ನಿನ್ನ ಸೌಂದರ್ಯದಿಂದ ವಿಶ್ವಾಮಿತ್ರನನ್ನು ವೋಹಗೇಳಿಸಿ, ಅವನನ್ನು ವಿಷಯಾಸಕ್ತನನ್ನಾಗಿ ಮಾಡು! ಆತನ ತಪೋಭಂಗವೆಂದರೆ ಒಂದು ದೇವತಾಕಾರ್ಯ; ಈ ದುಸ್ತರವಾದ ಕಾರ್ಯವು ನಿನ್ನಿಂದಾಗಲಿದೆ” ಎಂದು ಇಂದ್ರನು ಆಕೆಗೆ ಹೇಳಿದನು. ಇಂದ್ರನ ಮಾತನ್ನು ಕೇಳಿ ರಂಭೆಯು ಲಜ್ಜಿತಳಾಡಳು; ಭಯಗೊಂಡಳು; ವಿಶ್ವಾಮಿತ್ರನ ಕರ್ಮೋರವೃತ್ತಿಯ ಕಲ್ಪನೆ ಅವಳಿಗಿತ್ತು. ಈ ದುಸ್ತರ ಕಾರ್ಯವನ್ನು ನೇರವೇರಿಸಲು ತನ್ನನ್ನು ನೇಮಿಸಬಾರದೆಂದು ಬೇಡಿಕೊಂಡಳು; ಆದರೆ, ಇಂದ್ರನು ಆಕೆಗೆ ಅಭಯವನ್ನು ನೀಡಿದನು. ಕೋಗಿಲೆಯ ರೂಪದಲ್ಲಿ ತಾನು ಮನ್ಯಾಧನೋಡನೆ ಆಕೆಯ ನಿಕಟದಲ್ಲಿ ಇರುವ ಆಶ್ವಾಸನೆಯನ್ನಿತ್ತನು. ವಿಶ್ವಾಮಿತ್ರನ ತಪೋಭಂಗವನ್ನು ಮಾಡಲು ರಂಭೆಗೆ ಆಜ್ಞಾಪ್ರಿಸಿದನು.

ಅನುಪಮ ರೂಪವನ್ನು ಧರಿಸಿ ರಂಭೆಯು ವಿಶ್ವಾಮಿತ್ರನನ್ನು ಮೋಹಿಸುವ ಹೊಂಚನ್ನು ಹಾಕಿದಳು. ಕೋಗಿಲೆಯ ಇಂಪಾದ ಧ್ವನಿಯನ್ನು ಕೇಳಿ ವಿಶ್ವಾಮಿತ್ರನು ಉಲ್ಲಾಸಿಸಿನಾದನು. ತುಸು ಸಮಯದ ನಂತರ ಲಾವಣ್ಯವತೀಯಾದ ರಂಭೆಯು ಆತನಿಗೆ ಕಾಣಿಸಿಕೊಂಡಳು; ಆಗ ಅವನಿಗೆ ಸಂದೇಹವುಂಟಾಯಿತು. ತನ್ನ ತಪೋಭಂಗಕ್ಕಾಗಿ ಇಂದ್ರನು ಈ ಕಾರಣಾನವನ್ನು ರಚಿಸಿದ್ದಾನೆಂದು ಮನ ದಟ್ಟಾಗುತ್ತಲೇ ಆತನು ರಂಭೆಗೆ ಶಾಪವನ್ನು ಕೊಟ್ಟನು-

ಯನ್ನಾಂ ಲೋಭಯಸೇ ರಂಭೆ ಕಾಮಕ್ಕೋಧಜಯೈಷಿಣಮಾ ।

ದಶವರ್ಣಸಹಸ್ರಾಂಶೀ ಶೈಲೀ ಶಾಷ್ಟ್ರಸ್ಯಾಸಿ ದುರ್ಭಗೇ ॥೧೨॥

ಬ್ರಾಹ್ಮಣಾಃ ಸಮಹಾತೇಜಾಸ್ತಪೋಬಲಸಮನ್ವಿತಃ ।

ಉದ್ಧರಿಷ್ಯತಿ ರಂಭೇ ತ್ವಾಂ ಮತ್ತೊಽಧಕಲುಪಿಷ್ಕತಾಮಾ ॥೧೩॥

“ಎಲ್ಲೆ ರಂಭೆಯೇ! ಕಾಮಕ್ಕೋಧಗಳನ್ನು ನಿಗ್ರಹಿಸುವ ಆಕಾಂಕ್ಷೆಯನ್ನಿಟ್ಟು ಕೊಂಡ ನನ್ನನ್ನು ಮೋಹಕ್ಕೆ ಎಳೆಯುತ್ತಿರುವಿ; ಕಾರಣ, ಎಲ್ಲೋ ದುರ್ಭಗೆ! ಹತ್ತು ಸಾವಿರ ವರ್ಷಗಳವರೆಗೆ ನೀನು ಕಲ್ಲಾಗಿ ಬಿದ್ದಿರುವೆ. ನನ್ನ ಕ್ಕೋಧದಿಂದ ಪೀಡಿತ ಖಾದ ನಂತರ ನಿನ್ನ ಉದ್ಧಾರವು ಮಹಾತೇಜಸ್ಸಿಯಾದ, ತಪೋಬಲವುಳ್ಳ ಒಬ್ಬ ಬ್ರಾಹ್ಮಣನಿಂದಾಗುವುದು.” ರಂಭೆಯು ಕೂಡಲೇ ಕಲ್ಲಾಗಿ ಬಿದ್ದಳು. ಕೋಪವನ್ನು ತಡೆಹಿಡಯಲಾಗಲಿಲ್ಲವೆಂದು ವಿಶ್ವಾಮಿತ್ರನಿಗೆ ಪಶ್ಚಾತ್ತಾಪವಾಯಿತು.

ಶಾಪದ ಉತ್ತರಾಧ್ಯವು ಪಶ್ಚಾತ್ತಾಪದ ಪರಿಣಾಮರೂಪವಾಗಿದೆ. ಉಃಶಾಪವು ಸಾಮಾನ್ಯವಾಗಿ ಯಾಚಿತವಿರುತ್ತದೆ; ಆದರೆ ರಂಭೆಯು ಅದನ್ನು ಬೇಡಿಕೊಳ್ಳಲಿಲ್ಲ ಮೌದರೇ ಈ ಉಃಶಾಪವನ್ನು ಕೊಟ್ಟಿ ಕಾರಣ ಅದು ಅಯಾಚಿತ ಉಃಶಾಪವಾಗಿದೆ.

### ೮. ಕೌಸಲ್ಯ < ರಾಮ ಅಯೋಧ್ಯಾಕಾಂಡ/೨೧

ದಶರಥ ರಾಜನಿಂದ ಕೈಕೇಯಿಯು ಪಡೆದ ವರಗಳನುಸಾರ ರಾಮನು ವನವಾಸಕ್ಕೆ ಹೋಗುವದೆಂದು ನಿಶ್ಚಯಿಸಿದನು. ತನ್ನ ಮಾತೆಯ ಅನುಮತಿಯನ್ನು ಪಡೆಯಲು ಆತನು ಲಕ್ಷ್ಮಣನೊಡನೆ ಕೌಸಲ್ಯೆಯತ್ತ ಬಂದನು. ಲಕ್ಷ್ಮಣ ಮತ್ತು ಕೌಸಲ್ಯೆ ಇಬ್ಬರೂ ರಾಮನನ್ನು ಆತನ ನಿಶ್ಚಯದಿಂದ ಪರಾಪ್ರತಿಗೊಳಿಸಿಕೊಂಡು ಮಾಡಿದ ಎಲ್ಲ ಪ್ರಯತ್ನಗಳೂ ವಿಫಲಗೊಂಡವು. ರಾಮನ ದೃಢನಿಶ್ಚಯವನ್ನು ತಿಳಿದುಕೊಂಡು ಕೌಸಲ್ಯೆಯು ಕೊನೆಯ ಮಾತೆಂದು (ಅಂತ್ಯದಲ್ಲಿ) ಈ ರೀತಿ ಎಂದಳು:

“ಎಲ್ಲೆ ಧರ್ಮನಿಷ್ಟನೇ! ನೀನು ಧರ್ಮಜ್ಞನು; ಕಾರಣ ನನ್ನ ಆಜ್ಞೆಯನ್ನು ಪರಿಪಾಲಿಸುವ ಧರ್ಮವನ್ನಾಚಿರಿಸಬೇಕಿದ್ದರೆ ರಾಜುವನ್ನು ತ್ಯಜಿಸಿ ನೀನು ಇಲ್ಲಿಯೇ ಇರು! ನನ್ನ ಶುಶ್ಲಾಪ್ಯೇಯಲ್ಲಿ ತೊಡಗಿ ‘ಮಾತ್ರಸೇವೆ’ಯಂಥ ಶ್ರೇಷ್ಠಧರ್ಮವನ್ನಾಚರಿಸು. ಎಲ್ಲೆ ಕಂದನೇ! ಮಾತ್ರಸೇವೆಯಲ್ಲಿ ನಿರತನಾಗಿ ಸ್ವರ್ಗದಲ್ಲಿಯೇ ಶುದ್ಧನಾಗಿದ್ದ ಕಾಶ್ಯಪನು ಮಹಾತಪಸ್ನಿಂದ ಯುಕ್ತನಾಗಿ ಮಾತ್ರಸೇವೆಯ ಫಲದಿಂದ ಸ್ವರ್ಗಕ್ಕೆ ಹೋದನು. ದಶರಥರಾಜನು ಯಾವ ರೀತಿ ನಿನಗೆ ಪೂಜ್ಯನೋ ಅದೇ ರೀತಿ ಘನತೆಗೌರವಗಳಲ್ಲಿ ನಾನು ಸಹ ನಿನಗೆ ಪೂಜ್ಯಿಣಿ; ಆದ್ದರಿಂದ ನಾನು ಅನುಮತಿಯನ್ನು ಕೊಡಲಾರೆ; ನೀನು ವನಕ್ಕೆ ಹೋಗಬೇಡ! ನಿನ್ನನ್ನು ಅಗಲಿದ ನಂತರ ನನ್ನ ಬಾಳಿನ ಪ್ರಯೋಜನವಾದರೂ ಏನು? ತ್ಯಷ್ಟಭಕ್ತಣೆ ಮಾಡಿದರೂ ನಿನ್ನೊಡನೆ ಇರುವದು ಕೇಮರಕರವಿರುತ್ತದೆ. ಇಪ್ಪು ಹೇಳಿಯೂ ನೀನು, ತೋಕಾಕುಲಳಾದ ನನ್ನನ್ನು ತೊರೆದು ಕಾಡಿಗೆ ಹೋದರೆ, ನಾನು ಅಹಾರ-ಪಾನೀಯಗಳನ್ನು ತ್ಯಜಿಸಿ ಮರಣವನ್ನು ಕಾಯುವೆ; ನಿನ್ನ ವಿಯೋಗವಾದನಂತರ ನಾನು ಜೀವಿಸಿರಲು ಶಕ್ತಿಖಾಗಲಾರೆ!

ತತ್ಸ್ವಂ ಪ್ರಾಪ್ತಸೇ ಪ್ರತಿ ನಿರಯಂ ಲೋಕವಿಶ್ವತಮ್ |

ಬ್ರಿಹಿತಾಮಿವಾಧಮಾತ್ಮಮುದಃ ಶರಿತಾಂ ಪತಿಃ ॥೨೧॥

ಈ ರೀತಿ ನಡೆದರೆ, ಮಾತೆಗೆ ದುಃಖವನ್ನು ಕೊಟ್ಟಿ ಕಾರಣಕ್ಕಾಗಿ, ಅದು ಅಧರ್ಮವೆಂದೆನಿಸಿ ಸಿಂಧುಪತಿಯಾದ ಸಮುದ್ರನಿಗೆ ಬ್ರಹ್ಮಹತ್ಯೆಯ ಪಾಪವು ತಗುಲಿತು. ಅದೇ ರೀತಿ ರಾಮನೇ, ಲೋಕಕುಖ್ಯಾತ ನರಕವು ನಿನಗೆ ಪ್ರಾಪ್ತವಾಗುವುದು.”

ಇದಕ್ಕೆ ಶಾಪವೆಂದನ್ನುಬೇಕೆ? ಪ್ರತ್ಯೇಕದಲ್ಲಿ ಶಾಪವನ್ನು ಕೊಟ್ಟಿಲ್ಲ. ಹೀಗಿದ್ದರೂ ಶಾಪದ ಸ್ವರೂಪವು ಸ್ವಷ್ಟವಾಗಿದೆ.

ಇದು ಕಟ್ಟಳೆಯ ಶಾಪ. ಕಟ್ಟಳೆಯನ್ನು ಅಲಕ್ಷಿಸಿದ್ದರೂ ಶಾಪದ ಪರಿಣಾಮವು ಆಗಲಿಲ್ಲ; ಇದರಿಂದ ಒಂದು ಸುಗತಿಯು ಮನಸ್ಸಿನಲ್ಲಿ ಬರುತ್ತದೆ. ಶಾಪ ಕೊಡುವ ಅರ್ಹತೆಯು ಕೌಸಲ್ಯೆಗೆ ಇರಲಿಲ್ಲ; ಅಥವಾ ಪ್ರತ್ಯನ ವಿಯೋಗವನ್ನು ಸಹಿಸುವದು, ಯಾವ ಪರಿಸ್ಥಿತಿಯಲ್ಲಿಯೂ ಕೌಸಲ್ಯೆಗೆ ಸಾಧ್ಯವಿರಲಿಲ್ಲ; ಕಾರಣ ಆಕೆಯು ಅತ್ಯಂತ ಶೀಕ್ಷಣಾದ ಶಭ್ದಗಳಲ್ಲಿ ತನ್ನ ಮನೋಗತವನ್ನು ವ್ಯಕ್ತಪಡಿಸಿದ್ದಾಳೆಂದು ತಿಳಿಯಬೇಕಾಗುತ್ತದೆ.

## ೨೦. ದಶರಥ < ಕೃಕೇರಿ, ಭರತ ಅಯೋಧ್ಯಾಕಾಂಡ/೪೨

ವನವಾಸಕ್ಕೆ ತೆರಳಿದ ಶೀರಾಮನ ರಘದ ಧಾರ್ಜಿಯ ದೃಷ್ಟಿಪಥದಲ್ಲಿರುವ ವರೆಗೂ ದಶರಥರಾಜನು ಅದರತ್ತ ನೆಟ್ಟಿದಟ್ಟಿಯಿಳ್ಳವನಾಗಿ ನಿಂತಿದ್ದನು. ನಂತರ ಬಿನ್ನನಾಗಿ ನೆಲಕ್ಕೆ ಉರುಳಿದನು. ಕೌಸಲ್ಯೆಯು ಆತನನ್ನು ಎಬ್ಬಿಸಿ ಬಲತೋಳನ್ನು ಹಿಡಿದುಕೊಂಡು ನಗರದತ್ತ ಮರಳಿದಳು. ಆಗ ಕೃಕೇರಿಯು ದಶರಥನ ಎಡದಲ್ಲಿದ್ದಳು.

ಕುಬ್ಬಮನಸ್ಸಿನಿಂದ ದಶರಥನು ಕೃಕೇರಿಗೆ ಈ ರೀತಿ ಎಂದನು:

ಕೃಕೇರಿ ಮಾಮಕಾಂಗಾನಿ ಮಾ ಸ್ತುತಿಃ ಪಾಪನಶ್ಚಯೇ ।

ನ ಹಿ ತಾಂ ದ್ರುಷ್ಟುಮಿಭಾವಿ ನ ಭಾಯಾ ನ ಚ ಬಾಂಧವೀ ॥೫॥

ಯೇ ಚ ತಾಮನುಜೀವಂತಿ ನಾಹಂ ತೇಷಾಂ ನ ತೇ ಮಮ ।

ಕೇವಲಾರ್ಥಪರಾಂ ಹಿ ತಾಂ ತ್ವಕಥಮಾಂ ತ್ಯಜಾಮೃಹಮ್ ॥೬॥

ಅಗ್ನಹಾಂ ಯಜ್ಞ ತೇ ಪಾಣಿಮಗ್ನಿಂ ಪಯ್ಯಾಣಿಯಂ ಚ ಯತ್ ।

ಅನುಜಾನಾಮಿ ತತ್ವವರ್ಮಸ್ಯಲ್ಲಿಕೇ ಪರತ್ತ ಚ ॥೭॥

ಭರತಶ್ಚೈತ್ಯತಿತಃ ಸ್ಯಾಧಾಷ್ಣಂ ಪ್ರಾಣೈತದವ್ಯಯಮ್ ।

ಯನ್ನೇ ಸ ದಾಧಾತ್ಮಿತರಭಾಂ ಮಾ ಮಾಂ ತದ್ ದತ್ತಮಾಗಮತ್ ॥೮॥

“ಎಲ್ಲೆ ಕೈಕೇಯಿ, ನೀನು ನನ್ನನ್ನು ಸ್ವರ್ತಿಸಬೇಡ; ಎಲ್ಲೆ ಪಾಪನಿಶ್ಚಯಿ! ನಿನ್ನ ಮುಖಾವಲೋಕನವು ನನಗೆ ಇಷ್ಟವಿಲ್ಲ. ನೀನು ನನ್ನ ಹೆಂಡತಿಯಲ್ಲ; ಯಾವ ಆಪ್ತ ಸಂಬಂಧಿಕಳೂ ಅಲ್ಲ. ನಿನ್ನನ್ನು ಆಶ್ರಯಿಸಿರುವವರೊಡನೆ ನನಗೆ ಯಾವ ಸಂಬಂಧವೂ ಇಲ್ಲ. ಧರ್ಮವನ್ನು ತ್ಯಜಿಸಿ ಕೇವಲ ಸ್ವಾರ್ಥವನ್ನು ಸಾಧಿಸುವ ನಿನ್ನನ್ನು ನಾನು ತ್ಯಜಿಸಿದ್ದೇನೆ. ನಿನ್ನ ಪಾಣಿಗ್ರಹಣ, ನಿನ್ನಿಂದ ಅಗ್ನಿಗೆ ಹಾಕಿಸಿದ ಪ್ರದಕ್ಷಿಣೆ ಇವುಗಳಿಗೆ ಇಹ-ಪರದಲ್ಲಿ ಇನ್ನು ಮುಂದೆ ಯಾವ ಅರ್ಥವೂ ಉಳಿಯಲಿಲ್ಲ. ಈ ಅಕ್ಷಯರಾಜ್ಯವನ್ನು ಪಡೆದು ಭರತನು ಸಂತೋಷಗೊಂಡು, ಹಿತನೆಂದು ನನಗಾಗಿ ಆಚರಿಸುವ ಆತನ ಶ್ರಾದ್ಧಾದಿಗಳು ನನಗೆ ತಲುಪದಿರಲಿ!”

ದಶರಥನ ಈ ಉದ್ದಾರಗಳನ್ನು ವಾಲ್ಯೈಕಿಯು ಶಾಪವೆಂದೆಣಿಸಿಲ್ಲ; ಆದರೆ ಅವು ಶಾಪದ ನುಡಿಗಳೇ ಆಗಿವೆ. ಸ್ವರ್ಗಸ್ಥನಾದ ದಶರಥರಾಜನು ಮಹಾದೇವನ ಅಪ್ರಾಣೀಯ ಅನುಸಾರ ವಿಮಾನದಿಂದ ರಾಮಲಕ್ಷ್ಮಿರ ಭೇಟಿಗೆಂದು ಬಂದಾಗ, ರಾಮನು ದಶರಥನಿಗೆ ವಿನಂತಿಸಿದ್ದಾನೆ; ಅದರಲ್ಲಿ ಈ ಉದ್ದಾರಗಳಿಗೆ ‘ಶಾಪ’ವೆಂಬ ಶಬ್ದವನ್ನು ಬಳಸಲಾಗಿದೆ.

### ಯುದ್ಧಕಾಂತ/ರಿಣ

ಕರು ಪ್ರಸಾದಂ ಧರ್ಮಜ್ಞ ಕೈಯಾಗ್ಯ ಭರತಸ್ಯ ಚ ॥೨೩॥

ಸಪ್ತತ್ವಾಂ ತ್ವಾಂ ತ್ಯಜಾಮೀತಿ ಯದುಕ್ತಾ ಕೈಯಿಂಂ ತ್ವಯಾ ।

ಸ ಶಾಪಃ ಕೈಯಿಂಂ ಘೋರಃ ಸಪ್ತತ್ವಾಂ ಸ್ವತ್ತೇತ್ತಭೋ ॥೨೪॥

“ಎಲ್ಲೆ ದರ್ಮಜ್ಞರೇ! ಕೈಕೇಯಿಗೆ ಮತ್ತು ಭರತನಿಗೆ ಕೃಪೆ ಮಾಡಿರಿ! ಪುತ್ರ ಸಮೀತ ನಾನು ನಿನ್ನನ್ನು ತ್ಯಜಿಸುತ್ತೇನೆ ಎಂದು ಕೈಕೇಯಿಗೆ ಹೇಳಿದಿರಿ; ಈ ಘೋರಶಾಪವು ಕೈಕೇಯಿಗೆ ಅಥವಾ ಆಕೆಯ ಪ್ರತ್ನಾದ ಭರತನಿಗೆ ತಾಗದಿರಲಿ!”

ರಾಮನ ಈ ಮೇಲಿನ ಬಿನ್ನಪವನ್ನು ದಶರಥನು ಮನ್ನಿಸಿದನು.

ಇದು ಕಟ್ಟಳೆಯ ಶಪದಿದೆ.

### ಒಂ. ಶ್ರಾವಣ < ದಶರಥ

### ಅಯೋಧ್ಯಾಕಾಂಡ/ಇನಿ

ರಾಮನು ವನವಾಸಕ್ಕೆ ಹೋಗಲಿರುವೆನೆಂದು ಶೋಕಾಹಲನಾಗಿದ್ದ ದಶರಥನು ಕೈಕೇಯಿಗೆ ತನ್ನ ಪೂರ್ವಜರಿತ್ಯೆಯಲ್ಲಿಯ ಒಂದು ಪ್ರಸಂಗವನ್ನು ಹೇಳಿತ್ತಾನೆ:

ವೃದ್ಧರಾದ, ಅಂಥರಾಗಿದ್ದ ತಂದೆತಾಯಿಗಳಿಗಾಗಿ ಜಲಾಶಯದಿಂದ ನೀರನ್ನ ತರಲು ಕೊಡವನ್ನು ತೆಗೆದುಕೊಂಡು ಶ್ರಾವಣನು ಹೋಗಿದ್ದನು. ಅಲ್ಲಿ ದಶರಥ ರಾಜನು ಬೇಕೆಯಾಡಲು ಕಾಡಿಗೆ ಬಂದಿದ್ದನು. ದಶರಥನು ಜಿಟ್ಟಿ ಬಾಣವು ಶ್ರಾವಣನ ಮಹು ಸಾಫಕ್ಕೆ ತಗುಲಿ ಅವನು ಗಾಯಗೊಂಡನು. ಶ್ರಾವಣನ ವಿಲಾಪವನ್ನು ಕೇಳಿದೊಡನೆ ದಶರಥನಿಗೆ ತನ್ನಿಂದ ನಡೆದ ತಪ್ಪಿನ ಅರಿವಾಯಿತು. ಆ ವಿಲಾಪದ ದ್ವಾರಿಯನ್ನು ಸಮೀಕ್ಷಿಸಿದಾಗ, ಗಾಯಗೊಂಡ ಶ್ರಾವಣನು ಮರಣಾಳೋನ್ನಿಲಿವಾಗಿ ಕಸಿವಿಸಿಪಡುತ್ತಿದ್ದುದನ್ನು ದಶರಥನು ಕಂಡನು. ಅಂಥ ಅವಸ್ಥೆಯಲ್ಲಿದ್ದ ಶ್ರಾವಣನು ದಶರಥನಿಗೆ ಬಿನ್ನೆಸಿ ಇಂತೆಂದನು: “ನಾನು ನೀರು ತೆಗೆದುಕೊಂಡು ಹೋಗಲು ತುಂಬಾ ಸಮಯವಾದ್ದರಿಂದ ನನ್ನ ತಾಯಿ-ತಂದೆಯರು ಬಹಳ ಜಿಂತಾತುರರಾಗಿರಬಹುದೆಂಬ ಭಯವು ನನಗಿದೆ: ಕಾರಣ ರಾಜನೇ, ನೀನು ಬೇಗ ಹೋಗಿ ನೀರನ್ನು ಕೊಡು; ನಡೆದ ಸಮಾಚಾರವನ್ನು ಅವರಿಗೆ ತಿಳಿಸು!” ಎಂದು ಹೇಳಿದನು. ಹರಡುವ ಅಗ್ನಿ ಜಾವ್ಯಲೆಯು ಯಾವ ರೀತಿ ಅಡವಿಯನ್ನೆಲ್ಲ ಸುಟ್ಟುಹಾಕುತ್ತದೆಯೋ ಅದೇ ರೀತಿ ನನ್ನ ತಂದೆಯು ಕ್ರೋಧಗೊಂಡು ನಿನ್ನನ್ನು ದಹಿಸದಿರಲಿ! ಎಂಬ ಸದಿಚ್ಛೆಯನ್ನು ಸಹ ಶ್ರಾವಣನು ದಶರಥನ ಮುಂದೆ ಪ್ರಕಟಿಸಿದನು. ತನ್ನ ತಂದೆಯಿದ್ದ ಆಶ್ರಮದ ಕಾಲುದಾರಿಯನ್ನು ದಶರಥನಿಗೆ ಕೈಮಾಡಿ ತೋರಿಸಿ ಈ ರೀತಿ ಅಂದನು:

ತಂ ಪ್ರಸಾದಯ ತ್ವಂ ನ ತ್ವಾ ಸಂಕುಚಿತಃ ಶಪೇತ್ | ೪೩||

“ನನ್ನ ತಂದೆಯು ಸಿಟ್ಟಾಗಿ ಶಾಪವನ್ನು ಕೊಡದಂತೆ ನೀನು ಹೋಗಿ ಉಪಚರಿಸು!” ಶ್ರಾವಣನ ಈ ಮಾತನ್ನು ಕೇಳಿ, ಆತನ ಹೇಳಿಕೆಯಂತೆ ಆತನ ಶರೀರದಲ್ಲಿ ನೆಟ್ಟಿ ಬಾಣವನ್ನು ಹೊರಕ್ಕೆಳೆದ ನಂತರ ತುಸು ಸಮಯದಲ್ಲಿ ಶ್ರಾವಣನು ಅಸುನೀಗಿದನು.

ನಿಜದಲ್ಲಿ ಶಾಪ ಇನ್ನೂ ನುಡಿದಿರಲಿಲ್ಲ; ಆದರೆ ಶಾಪ ಕೊಡಬಹುದೆಂಬ ಭಯವನ್ನು ವೃಕ್ಷಮಾಡಲಾಗಿದೆ. ಹೀಗಿರುವುದರಿಂದ ಶಾಪದ ಸ್ವರೂಪವು ಸ್ವಷ್ಟಿಲ್ಲ.

ಇದು ಕಟ್ಟಳೆಯ ಶಾಪವಾಗಿದೆ.

### ೨೨. (ಶ್ರಾವಣ ತಂದೆ) ಶ್ರವಣ<ದಶರಥ

ಅಯೋಧ್ಯಾಕಾಂಡ/೪೪

ರಾಮನು ವಸವಾಸಕ್ಕೆ ತೆರಳಲಿರುವನೆಂದು ಶೋಕಾತ್ಮಕನಾದ ದಶರಥನು ತನ್ನ ಜೀವನದಲ್ಲಿ ನಡೆದ ಒಂದು ಘಟನೆಯನ್ನು ಕೈಕೇಯಿಗೆ ಹೇಳುತ್ತಾನೆ:

ಶ್ರಾವಣನಿಗೆ ಭಾಣವು ತಗುಲಿದ ನಂತರ ಆತನ ಹೇಳಿಕೆಯಂತೆ ದಶರಥನು ಶ್ರಾವಣನ ತಂದೆಯ ಆಶ್ರಮಕ್ಕೆ ಹೋದನು. ಅತ್ಯಂತ ಶೋಕಾಕುಲನಾಗಿ ಆತನು ನಡೆದುದೆಲ್ಲವನ್ನು ಯಥಾಸಾಂಗವಾಗಿ ಹೇಳಿದನು. ಏಕೈಕ ಮಗನ ಮರಣದ ದುರ್ಬಾರ್ತೆಯನ್ನು ಕೇಳಿ ಶ್ರಾವಣನ ತಂದೆತಾಯಿಯರಿಗೆ ತಾಳಲಾರದಪ್ಪು ವ್ಯಧೆಯಾಯಿತು. ಶೋಕವಿಹ್ಯಳನಾದ ಆ ಮಹಾತೇಜಸ್ಸಿ ಶ್ರಾವಣನ ಪಿತನು ದಶರಥ ರಾಜನಿಗೆ ಈ ರೀತಿ ನುಡಿದನು: “ಎಲ್ಲೆ ರಾಜನೇ, ಈ ಅಶುಭಕೃತ್ಯವನ್ನು ನಿನ್ನ ಭಾಯಿಂದ ಸ್ವತಃ ನನ್ನ ಮುಂದೆ ಹೇಳಿರದಿದ್ದರೆ, ನಿನ್ನ ತಲೆಯು ಸಿದಿದು ಸಹಸ್ರ ಹೋಳಾಗುತ್ತಿತ್ತು. ರಾಜನೇ, ಯಾವ ಕ್ಷತ್ರಿಯನು ಬುದ್ಧಿಪೂರ್ವಕವಾಗಿ, ವಾನ ಪ್ರಸ್ಥಾಶ್ರಮಧರ್ಮದ ಪಾಲನೆಯಲ್ಲಿದ್ದವನನ್ನು ವಧಿಸುವನೋ ಅಂಥವನು ಇಂದ್ರನೇ ಆಗಿದ್ದರೂ ನನ್ನ ಹೋಪದಿಂದ ಸಾಫಾನಚುತನಾಗುತ್ತಿದ್ದನು. ಹೀಗಿರುವಾಗ ನಿನ್ನಂತಹ ಪಾಮರನ ಪಾಡೇನು? ಮಾತಾಪಿತ್ರಗಳ ಸೇವೆಯೆಂದರೆ ತಪಸ್ಸಾದನೆ ಯೆಂದು ಬಗೆದು ಅದರಲ್ಲಿ ತತ್ವರನಾಗಿದ್ದ, ವೇದಜ್ಞಾಭಾಹ್ಯಣನಂತಿದ್ದ, ಮುನಿ ಸಮಾನ ವಾಗಿದ್ದವನ ಮೇಲೆ ಬುದ್ಧಿಪೂರ್ವಕವಾಗಿ ಶರವನ್ನು ಬಿಟ್ಟರೆ ಆ ಶರವನ್ನು ಬಿಡುವಾತನ ತಲೆಯು ಏಳು ಹೋಳಾಗಬೇಕು; ಆದರೆ ಈ ಕೃತ್ಯವು ನಿನ್ನ ಅಜಾಘಾನದಿಂದಾದ ಕಾರಣ ನೀನು ಜೀವಿಸಿರುವೆ. ಬುದ್ಧಿಪೂರ್ವಕವಾಗಿ ಈ ಕೃತ್ಯವು ನಿನ್ನಿಂದಾಗಿದ್ದರೆ ರಥುವಂತಹೇ ಉಳಿಯುತ್ತಿರಲ್ಲಿ!” ಈ ರೀತಿ ನುಡಿದು ಶ್ರಾವಣನು ಮೃತನಾಗಿ ಬಿದ್ದ ಸ್ಥಳಕ್ಕೆ ಕರೆದೊಯ್ಯಲು ದಶರಥನಿಗೆ ಹೇಳಿದನು. ಅಲ್ಲಿ ತಲುಪಿ ಮಗನ ಮೃತಶರೀರವನ್ನು ಸ್ವರ್ತಿಸಿದಾಗ ಆ ತಂದೆಯು ಶೋಕ ಸಾಗರದಲ್ಲಿ ಮುಳುಗಿದನು. ಶ್ರಾವಣನ ಒಳ್ಳೆಯ ಗುಣಗಳನ್ನು ಸೃಷಿ ಆತನು ಬಿಕ್ಕಿಬಿಕ್ಕಿ ರೋದಿಸಿದನು. ಪತ್ನಿಯೊಡಗೂಡಿ ತನ್ನ ಪುತ್ರನಿಗೆ ತಿಲಾಂಜಲಿಯನ್ನಿತ್ತು, ನಂತರ ಈ ರೀತಿ ಎಂದನು:

“ಎಲ್ಲೆ ರಾಜನೇ, ನೀನು ನನ್ನನ್ನು ಈ ಕ್ಷಣವೇ ವಧಿಸು! ಒಂದೇ ಭಾಣದಿಂದ ನನ್ನ ಏಕಮೇವ ಪುತ್ರನನ್ನು ಸಾಯಿಸಿ ನೀನು ನನ್ನನ್ನು ನಿಪುಣಿಕನನ್ನಾಗಿ ಮಾಡಿರುವೆ; ಈಗ ನನಗೆ ಮರಣದ ಭಯವಿಲ್ಲ; ಅಜಾಘಾನದಿಂದ ನೀನು ನನ್ನ ಭಾಲಕನನ್ನು

ಕೊಂದಿರುವೆ; ಅದ್ದರಿಂದ ನಾನು ನಿನಗೆ ಅಶಿದುಃಖಿಕಾರಕ, ಭಯಂಕರವಾದ ಶಾಪವನ್ನು ಕೊಡುತ್ತೇನೆ.”

ಪುತ್ರುಷನಂ ದುಃಖಂ ಯದೇತನ್ನಮ ಸಾಂಪ್ರತಕಮ್ ।

ಏವಂ ತ್ವಂ ಪುತ್ರುಷೋಕೇನ ರಾಜಸ್ ಕಲಂ ಕರಿಷ್ಯತಿ ॥೩೫॥

ಅಜ್ಞಾನಾತ್ಮ ಹಕ್ಕೋ ಯಸ್ಯಾತ್ ಕ್ಷತ್ರಿಯೇಽಂ ತ್ವಯಾಮುನಿಃ ।

ತಸ್ಯಾತ್ಮಾಂ ನಾವಿಶತ್ಯಾಶು ಬ್ರಹ್ಮಹತ್ಯಾ ನರಾಧಿಷ್ ಃಿಃಃ॥

ತಾಷುಮಷ್ಯೇತಾಷ್ಯಮೋ ಭಾವಃ ಕ್ಷಿಪ್ರಮೇವ ಗಮಿಷ್ಯತಿ ।

ಜೀವಿತಾಂತಕರೋ ಘೋರೋ ದಾತಾರಮಿವ ದಕ್ಷಿಣಾಮ್ ॥೩೬॥

ಏವಂ ಶಾಪಂ ಮಯಿ ನ್ಯಾಸ್ ವಿಲಷ್ಯ ಕರುಣಂ ಬಹು ।

ಚಿತಾಮಾರೋಪ್ಯ ದೇಹಂ ತನಿಧುನಂ ಸ್ವರ್ಗಮಭ್ಯಯಾತ್ ॥೩೭॥

“ನನಗೆ ಸದ್ಯದಲ್ಲಿ ಯವ ರೀತಿ ಪುತ್ರಮರಣದಿಂದ ದುಃಖಿವಾಗಿದೆಯೋ ಅದೇ ರೀತಿ ಪುತ್ರುಷೋಕದಿಂದ ನಿನಗೆ ಮರಣವುಂಟಾಗುವದು. ಕ್ಷತ್ರಿಯನಾದ ನೀನು ನನ್ನ ಪುತ್ರನ ವಧೆಯನ್ನು ಅಜ್ಞಾನದಿಂದ ಮಾಡಿರುವೆ; ಕಾರಣ ಎಲ್ಲೆ ಪ್ರಜಾಧಿಪತಿಯೇ, ನಿನಗೆ ಬ್ರಹ್ಮಹತ್ಯೇಗೆ ಸಮಾನವಾದ ಪಾತಕವು ಅಂಟಲಾರದು. ಒಮ್ಮೆ ಹೊಟ್ಟಿ ದಕ್ಷಿಣೆಯ ಫಲವು ದಾತ್ಯಾಗಿಗೆ ಪರಲೋಕದಲ್ಲಿ ಪುನ್ಯ ಪ್ರಾಪ್ತಾಗುತ್ತದೆ. ಅದೇ ರೀತಿಯಾಗಿ, ಪ್ರಾಣನಾಶಕವಾದ ಘೋರ ಅವಸ್ಥೆಯು ನಿನಗೆ ಇದ್ದಕ್ಕಿದ್ದ ಹಾಗೆ ಬಂದೊದಗುವದು.” ಈ ರೀತಿ, ಕರುಣಸ್ವರದಿಂದ ಪ್ರಲಾಖಿಸಿ ಆ ತಾಯಿ-ತಂದೆಯರು ದಶರಥನಿಗೆ ಶಾಪವನ್ನಿತ್ತರು. ಚಿತೆಯನ್ನೇರಿ ಆ ದಂಪತಿಗಳು ಸ್ವರ್ಗಕ್ಕೆ ಹೋದರು.

ದಶರಥನು ಅಜ್ಞಾನದಿಂದ ಶ್ರಾವಣ ವಧೆ ಮಾಡಿದ್ದರಿಂದ ಶಾಪದ ಸ್ವರೂಪವು ಸೌಮ್ಯವಾಗಿದೆ. ಈ ವಧೆಯು ಬುದ್ಧಿಪೂರ್ವಕವಾಗಿ ನಡೆದಿದ್ದರೆ ಶಾಪವು ಎಷ್ಟೂಂದು ಘೋರವಾಗಬಹುದಿತ್ತೆಂಬುದರ ಸ್ವಷ್ಟ ಕಲ್ಪನೆಯನ್ನು ಕೊಡಲಾಗಿದೆ.

ಏಂ. ಭರತ < ಕೃಕೇಯಿ

ಅಯೋಧ್ಯಾಕಾಂಡ /೪೪

ಭರತನು ಕೃಕೇಯಿಯನ್ನು ಧಿಕ್ಷರಿಸುತ್ತಿದ್ದಾನೆ.

ಕೃಕೇಯಿಯು, ದಶರಥನಿಂದ ವರಗಳನ್ನು ಪಡೆದು ರಾಮನನ್ನು ಕಾಡಿಗೆ ಕಳುಹಿಸಿದಳು. ಪುತ್ರವಿಯೋಗವನ್ನು ಸಹಿಸಲಾರದೆ ದಶರಥನು ಮರಣ

ಹೊಂದಿದನು. ಈ ಸಮಾಜಾರವನ್ನು ಕೇಳಿ ಭರತನಿಗೆ ಅರ್ಥವದು:ಖವಾಯಿತು. ಈ ಆಪತ್ತಿಗೆ ಕೃಕೇಯಿಯೇ ಕಾರಣಳಿಂದು ತಿಳಿದಾಗಂತೂ ಆತನಿಗೆ ತುಂಬಾ ಕೋಪವಂಟಾಯಿತು; ಅಶ್ವಂತ ಕರ್ತೀರೆ ನುಡಿಗಳಿಂದ ಆಕೆಯನ್ನು ನಿಂದಿಸಿದನು. ಈ ನಿನ್ನ ಕೃತಿಯಿಂದ ದಶರಥನು ಮತ್ತು ನೀನು ಪತಿಪತ್ತಿಯರಾಗಿ ಉಳಿಯಲಿಲ್ಲ. ಆತನ ಮೃತ್ಯುವಿಗೆ ಹಾಗೂ ರಾಮನ ವನವಾಸಕ್ಕೆ ಕಾರಣಾದವಳೇ ನೀನು; ನಾನು ನಿನ್ನ ಮಗನಾದ್ದರಿಂದ ಈ ಮಹಾಪಾತಕದ ಸಂಸಗ್ರಹ ನನಗೂ ತಾಗಿದೆ. ಈ ದೋಷದಿಂದ ನನ್ನ ಬಿಡುಗಡೆ ಇಲ್ಲ. ನೀನು ನನ್ನ ಮಾತೆ ಅಲ್ಲ; ಶತ್ರು ನನ್ನ ಕುಲವನ್ನು ನಾಶಗೊಳಿಸುವ ರಾಕ್ಷಸಿಯೇ ನೀನು. ಧರ್ಮಜ್ಞನಾದ ಅಶ್ವಪತಿಯ ಕಸ್ಯೆಯಿಂದು ಹೇಳಿಕೊಳ್ಳುವ ಅಧಿಕಾರ ಇನ್ನು ನಿನಗಿಲ್ಲ. ಒಬ್ಬನೇ ಮಗನಿದ್ದ ಕೌಸಲ್ಯಾಗಾದ ಪ್ರತ್ಯುಷಿಯೋಗದ ತೀವ್ರತೆಯನ್ನು ಕೃಕೇಯಿಗೆ ಮನದಟ್ಟ ಮಾಡಿ ಹೊಡಲು ಆತನು ಕಾಮಧೇನುವಿನ ಕಢೆಯನ್ನು ಆಕೆಗೆ ಹೇಳುತ್ತಾನೆ. ಕರ್ತೀರೆ, ನಿಗ್ರಹದ ಶಬ್ದಗಳಲ್ಲಿ ಆಕೆಯನ್ನು ಹಜಿಯುತ್ತಾನೆ. ಆತನ ಉದ್ದಾರಗಳು ಅಶ್ವಂತ ತಿಳ್ಳೇವಾಗಿದೆ. ಭರತನು ಕೃಕೇಯಿಗೆ “ನೀನು ಅಗ್ನಿಪ್ರವೇಶ ಮಾಡು! ದಂಡಕಾರಣಕ್ಕೆ ತೊಲಗು; ಉರಲು ಹಾಕಿಕೊಂಡು ಸಾಯಿ!” ಎಂದು ಹೇಳುತ್ತಾನೆ.

ಭ್ರಾಹತ್ತಾಪುಸಿ ಪ್ರಾಪ್ತಾ ಕುಲಸ್ಯಾಸ್ಯ ವಿನಾಶನಾತ್ ।

ಕೃಕೇಷಣ ನರಕಂ ಗಜ್ಞ ಮಾ ಚ ತಾತಕಲೋಕತಾಮ್ರ ॥೪॥

“ಈ ಕುಲವನ್ನು ಹಾಳುಮಾಡಿದ ಕಾರಣ ನಿನಗೆ ಭ್ರಾಹತ್ತಾಪಾತಕವು ತಗುಲಿದೆ. ಅದಕ್ಕಾಗಿ ಎಲ್ಲೆ ಕೃಕೇಯಿ, ನೀನು ನರಕಕ್ಕೆ ಹೊಗು; ನನ್ನ ಶಿತನಿಗೆ ದೊರೆತ ಸ್ವರ್ಗಲೋಕಕ್ಕೆ ನೀನು ಹೋಗಬೇಡ!”

ವಿಕಪುತ್ರಾ ಚ ಸಾಧ್ಯಾ ಚ ವಿವಶ್ಯೇಯಂ ತ್ವಯಾ ಕೃತಾ ।

ತಸ್ಮಾತ್ಪೂರ್ಣ ಸತತಂ ದುಃಖಂ ಪ್ರೇತ್ಯ ಚೇಷ ಚ ಲಪ್ಸನೇ ॥೫॥

“ಒಬ್ಬನೇ ಮಗನಿದ್ದ, ಸಾಧ್ಯಾಯಾದ ಕೌಸಲ್ಯೆಯನ್ನು ನೀನು ಪ್ರತ್ಯರಹಿತ ಇನ್ನಾಗಿ ಮಾಡಿರುವೆ; ಅದಕ್ಕಾಗಿ ಇಹಲೋಕದಲ್ಲಿ ಹಾಗೂ ಮರಣಾನಂತರವೂ ದುಃಖವೇ ನಿನ್ನ ಪಾಲಿಗೆ ಬರಲಿ.”

ಭರತನ ಈ ನುಡಿಗಳು ಶಾಪದಂತಿದ್ದರೂ ಅವು ಕ್ರೋಧ-ಉದ್ದೇಕಗಳ ಫಲರೂಪವಾಗಿವೆಯೇ ಹೊರತು ಶಾಪವಲ್ಲ. ಭರತನಿಗೆ ಶಾಪ ಕೊಡುವ ಅಧಿಕಾರ ಹೇಗೆ ಪ್ರಾಪ್ತವಾಗಿತ್ತೆಂಬ ಪ್ರಶ್ನೆಯು ಹಾಗೇ ಉಳಿಯುತ್ತದೆ.

(‘ಭೂಳಾಹತ್ಯೆ’ ಶಬ್ದದ ಬದಲಾಗಿ ರಂಗನಾಥ ಶರ್ವಾರವರ ಕನ್ನಡ ಅನುವಾದ, ಕಾಶೀನಾಥ ಶಾಸ್ತ್ರೀ ಲೇಲೆಯವರ ಮರಾಠಿ ಅನುವಾದದಲ್ಲಿ ‘ಬ್ರಹ್ಮಹತ್ಯೆ’ ಎಂಬ ಶಬ್ದವನ್ನು ಬಳಸಿದ್ದಾರೆ.)

### ೨೪. ವೃತ್ತವಣ < ತುಂಬರೂ (ವಿರಾಧ)

ಅರಣ್ಯಾಕಾಂಡ/೪

ವಿರಾಧನು ತನ್ನ ಪೂರ್ವವೃತ್ತಾಂತವನ್ನು ತಾನು ಸಾಯುವ ಮೊದಲು ರಾಮನಿಗೆ ಹೇಳುತ್ತಾನೆ:

ದಂಡಕಾರಣ್ಯಾದಲ್ಲಿ ಸಂಚರಿಸುತ್ತಿದ್ದ ರಾಮಲಕ್ಷ್ಮಣಾಸೀತೆಯರನ್ನು ಕಂಡು ಪರವರ್ತದಷ್ಟು ಮಹಾಕಾಯನಾದ ವಿರಾಧ ರಾಕ್ಷಸನು, ಭಯಂಕರವಾಗಿ ಗರ್ಜಿಸುತ್ತ ರಾಮನ ಮೈಮೇಲೆ ಧಾವಿಸಿದನು. ಉನ್ನತನಾದ ಆತನು ಈ ರೀತಿ ಅಂದನು: “ಏಷಿಗಳ ಮಾಂಸವನ್ನು ಭಕ್ತಿಸಿ ನಾನು ಈ ಭೀಕರವಾದ ಕಾನನದಲ್ಲಿ ವಾಸಿಸಿರುವೆನು. ವಿವಾಹವಾಗಲು ಯೋಗ್ಯಾಳಾದ ಈ ನಾರಿಯು— ಸೀತೆಯು. ನನ್ನ ಭಾಯ್ಯೆಯಾಗುವಳು. ಯಾದ್ಯಾದಲ್ಲಿ ನಾನು ನಿಮ್ಮಿಬ್ರಂಖನ್ನೆತ್ತರನ್ನು ಕುಡಿಯುವೆ.” ಹೀಗೆಂದು ಸೀತೆಯನ್ನು ತನ್ನ ಶೌಡೆಯ ಮೇಲೆ ಕುಳಿರಿಸಿಕೊಂಡನು. ಆಗ ರಾಮನಿಗೆ ಅತಿಶಯ ವ್ಯಧೇಯಾಯಿತು. ಲಕ್ಷ್ಮಣನ ಸಿಟ್ಟು ನೆತ್ತಿಗೇರಿತು. ಆದರೆ, ವಿರಾಧನಿಗೆ ಬ್ರಹ್ಮದೇವನ ವರವಿತ್ತು. ವಿರಾಧ ಯಾರಿಂದಲೂ ಗಾಯಗೊಳ್ಳುವಂತಿರಲ್ಲಿ, ಸಾಯುವಂತಿರಲ್ಲಿ, ಸೋಲುವಂತಿರಲ್ಲಿ; ಆದ್ದರಿಂದ ವಿರಾಧನನ್ನು ಕೊಲ್ಲುವದು ರಾಮಲಕ್ಷ್ಮಣರಿಗೆ ಕರಿಣವಿತ್ತು. ರಾಮಲಕ್ಷ್ಮಣರನ್ನು ವಿಜಾರಿಸಿ ಸೀತೆಯ ಸಹಿತವಾಗಿ ಅವರಿಬ್ರಂಖನ್ನೂ ವಿರಾಧನು ಬಿಟ್ಟುಕೊಟ್ಟನು. ಆದರೂ ಪರಸ್ತೀಯನ್ನು ಸ್ವರ್ತಿಸಿದ ವಿರಾಧರಾಕ್ಷಸನಿಗೆ ಶಿಕ್ಷೀಯಾಗಲೇಬೇಕೆಂದು ರಾಮನಿಗೆ ಎನಿಸಿತು. ರಾಮನು ಯಾದ್ಯಕ್ಕೆ ಆಳಿಯಾದುದನ್ನು ಕಂಡು ವಿರಾಧನು ಅಪಹಾಸ್ಯ ಮಾಡಿ ಮಾತನಾಡಲಾರಂಭಿಸಿದನು. ಸೀತೆಯ ಕಣಳ್ಳಿ ಮುಂದೆಯೇ ರಾಮ ಲಕ್ಷ್ಮಣರನ್ನು ಹೆಗಲ ಮೇಲೆ ಕೂಡಿಸಿಕೊಂಡು ಓಡತೊಡಗಿದನು. ಭಯಗೊಂಡ ಸೀತೆಯು ಆಕ್ರೋಶಿಸಿದಳು. ಆಗ ರಾಮಲಕ್ಷ್ಮಣರು ರಾಕ್ಷಸನ ಎರಡು ಭುಜಗಳನ್ನು ತುಂಡರಿಸಿದರು; ಆದರೆ ವಿರಾಧನನ್ನು ಕೊಲ್ಲುವದು ಅವರಿಂದಾಗಲಿಲ್ಲ. ಆಗ ವಿರಾಧನನ್ನು ಸಾಕಷ್ಟು ಒದೆತ ಗುದ್ದ ಕೊಟ್ಟು ಒಂದು ಗುಂಡಿಯಲ್ಲಿ ಹೂತು ಬಿಡಬೇಕೆಂದು ನಿಶ್ಚಯಿಸಿದರು. ಒಂದು ಪ್ರಜಂಡ ಆನೆಯನ್ನು ಹೂಳುವಷ್ಟು ದೊಡ್ಡ ಗುಂಡಿಯನ್ನು ತೋಡಬೇಕೆಂದು ಲಕ್ಷ್ಮಣನಿಗೆ ರಾಮನು

ಆಜ್ಞಾಖ್ಯಾಸಿದನು. ಅದನ್ನು ಕೇಳಿಸಿಕೊಂಡ ವಿರಾಧನು ನಮ್ಮನಾಗಿ ರಾಮನಿಗೆ ಈ ರೀತಿ ನುಡಿದನು:

“ಎಲ್ಲೆ ಪುರುಷೋತ್ತಮನೇ, ನಾನು ಮೂರುತನದಿಂದ ನಿನ್ನನ್ನು ಗುರುತಿಸಲಿಲ್ಲ. ಹೇ ರಾಮನೆ, ನಿನ್ನ ಜನ್ಮದಿಂದ ಕೊಸ್ತೆಯು ಸುಪ್ರತಮಿಯಾದಳು. ಆ ರಾಮನನ್ನು ಈ ಮಹಾಭಾಗವತಿಯಾದ ಸೀತೆಯನ್ನು, ಯಶ್ವಿಯಾದ ಲಕ್ಷ್ಮಣನನ್ನು ಈಗ ಗುರುತಿಸಿದ್ದೇನೆ.” – ಹೀಗೆಂದು ವಿರಾಧ ರಾಕ್ಷಸನು ತನ್ನ ಪೂರ್ವವೃತ್ತಾಂಶವನ್ನು ಅರುಹಿದನು:

ಅಭಿಶಾಪದಹಂ ಘೋರಾ ಪ್ರಪತ್ತಿಮ್ಲೋ ರಾಕ್ಷಸೀಂ ತನುಮ್ |  
 ತುಂಬರೂನಾಮ ಗಂಧವಃ ಶಪ್ತೋ ವೈಶ್ವವಣೇನ ಹಿ ॥೧೪॥  
 ಪ್ರಸಾದ್ಯಮಾನಷ್ಟ ಮಯಾ ಸೋಭ್ರವೀನಾಂ ಮಹಾಯಶಾಃ  
 ಯದಾ ದಾಶರಥಿ ರಾಮಸ್ವಾಂ ವರ್ಧಿಷ್ಠಿ ಸಂಯುಗೇ ॥೧೫॥  
 ತದಾ ಪ್ರಕೃತಿಮಾಪನೋ ಭವಾನ್ ಸ್ವರ್ಗಂ ಗಮಿಷ್ಠತಿ ।  
 ಅನುಪಸ್ಥಿಯಮಾನೋ ಮಾಂ ಸ ಕುದೋಽ ವ್ಯಾಜಹಾರ ಹ ॥೧೬॥  
 ಇತಿ ವೈಶ್ವವಣೋ ರಾಜಾ ರಂಭಾಸಕ್ತಮುವಾಚ ಹ ।  
 ತವ ಪ್ರಸಾದಾನ್ಜಕೋಽಹಮಭಿಶಾಪತ್ವಾರುನಾತ್ ॥೧೭॥

“ಈ ಭೀಕರವಾದ ರಾಕ್ಷಸದೇಹವು ಶಾಪದಿಂದ ನನಗೆ ಪ್ರಾಪ್ತವಾಗಿದೆ. ಪೂರ್ವದಲ್ಲಿ ನಾನು ‘ತುಂಬರು’ ಎಂಬ ಗಂಧವನಾಗಿದ್ದೇನು. ಕುಬೇರನು ನನಗೆ ಶಾಪವನ್ನು ಕೊಟ್ಟನು. ಶಾಪವೊಳಗೆಯಾಗಬೇಕೆಂದು ನಾನು ಕುಬೇರನನ್ನು ಪ್ರಾರ್ಥಿಸಿದೆನು. ಆಗ ಆ ಕುಬೇರನು ಈ ರೀತಿ ನುಡಿದನು:

“ದಾಶರಥಿರಾಮನು ಬಂದು ಸಂಗ್ರಾಮದಲ್ಲಿ ನಿನ್ನನ್ನು ವರ್ಧಿಸುವನು; ಆಗ ಪುನಃ ನೀನು ಗಂಧವರೂಪವನ್ನು ತಾಳಿ ಸ್ವರ್ಗವನ್ನು ಸೇರುವೆ. ನಾನು ರಂಭೇಯಲ್ಲಿ ಆಸಕ್ತನಾಗಿದ್ದರಿಂದ ಕುಬೇರರಾಜನ ಸೇವೆಯು ನನ್ನಿಂದ ಸರಿಯಾಗಿ ನಡೆಯಲಿಲ್ಲ; ಆದ್ದರಿಂದ ಕೋಪಗೊಂಡು ಕುಬೇರನು ನನಗೆ ಮೇಲಿನಂತೆ ಶಾಪವನ್ನು ಕೊಟ್ಟನು. ಕುಬೇರನ ನುಡಿಯಂತೆ ಇಂದು ನಿನ್ನ ಕೃಪೆಯಿಂದ ಈ ಅತಿ ಭಯಂಕರ ಶಾಪದಿಂದ ಮುಕ್ತಿ ಪಡೆಯುತ್ತೇನೆ.”

ಇದು ಯಾಚಿತ ಉಃಶಾಪವಾಗಿದೆ.

**೨೫. (ದಂಡಕಾರಣ್ಯದಲ್ಲಿಯ) ಮುನಿಗಳು < ರಾಕ್ಷಸರು**  
**ಅರಣ್ಯಕಂಡ/೧೦**

ದಂಡಕಾರಣ್ಯದಲ್ಲಿ ವಾಸಿಸುತ್ತಿದ್ದಾಗ ರಾಕ್ಷಸರನ್ನು ಸಂಹರಿಸಲು ರಾಮನು ಧನಸ್ಸನ್ನು ಧರಿಸಿದ್ದನು. ಈ ಸಂಗತಿಯು ಸೀತೆಗೆ ಉಚಿತವೆನಿಸಲಿಲ್ಲ, ಸೀತೆಯು ತನ್ನ ಅಭಿಪ್ರಾಯವನ್ನು ಸ್ವಷ್ಟವಾಗಿ ರಾಮನ ಮುಂದಿಟ್ಟಳು. ಆಗ ಕ್ಷತ್ರಿಯರ ಕುಲಧರ್ಮ ಯಾವುದೆಂಬುದನ್ನು ಉತ್ತರವಾಗಿ ವಿವರಿಸಿದಳು. ರಾಮನು ಅದಕ್ಕೆ ಪ್ರಶ್ನೆತ್ತರವಾಗಿ ಈ ರೀತಿ ಹೇಳುತ್ತಾನೆ:

ಮುಟ್ಟಿನಿಂದ ಕ್ಷತ್ರಿಯನಾಗಿದ್ದರೂ ಪರಿಸ್ಥಿತಿಯ ಮೂಲಕ ರಾಮನು ವಲ್ಲಾಗಳನ್ನು ಧರಿಸಿ ಮುನಿಯಂತೆ ವನದಲ್ಲಿ ವಾಸವಿದ್ದು. ಇಂಥ ಕಾಲದಲ್ಲಿ ಸ್ವಾಸ್ಥಂರಕ್ಷಣೆಗೆಂದಾಗಲೀ, ಮುನಿಜನರ ಸಾಫ್ತ್ವವನ್ನು ಕಾಪಾಡಲೋಸುಗಾಗಿಯೇ ಆಗಲಿ, ಶಸ್ತ್ರಧಾರಿಯಾಗಿರುವದು ಸೀತೆಗೆ ಸೂಕ್ತವೆನಿಸಲಿಲ್ಲ. ಸತತಶಸ್ತ್ರಸಂಯೋಗವು ಪುರುಷನ ಮನಸ್ಸಿನಲ್ಲಿ ವಿಕೃತಿಯನ್ನುಂಟುಮಾಡುತ್ತದೆ, ಎಂದು ಹೇಳಿ, ಅದನ್ನು ಸಮರ್ಥಿಸಲು ಸೀತೆಯು ಒಂದು ಕಥೆಯನ್ನು ಹೇಳುತ್ತಾಳೆ. ಮುನಿಗಳ ಬಳಿ ಇಂದ್ರನು ತನ್ನ ಶಸ್ತ್ರಗಳನ್ನು ತೇವಣಿ ಎಂದು ಇಟ್ಟಕಾರಣ ಆ ಮುನಿಗಳು ಕೂರ ಕರ್ಮಿಗಳಾದರು. ಈ ಕಥೆಯನ್ನು ಹೇಳಿ, ರಾಮನು ರಾಕ್ಷಸರ ಸಂಹಾರದ ವಿಚಾರವನ್ನು ಬಿಟ್ಟುಹೊಡಬೇಕೆಂದು ಪ್ರಯತ್ನಿಸುತ್ತಾಳೆ. ಆಕೆಯ ಹೇಳಿಕೆಯ ಯೋಗ್ಯವಾದದ್ದು, ಹಿತವಾದದ್ದು ಎಂಬುದನ್ನು ಅರಿತ ರಾಮನು ಶಾಂತ ಜಿತ್ತದಿಂದ ಈ ರೀತಿ ಹೇಳುತ್ತಾನೆ:

“ಕ್ಷತ್ರಿಯರು ಶಸ್ತ್ರವನ್ನು ಯಾವಾಗ ಧರಿಸಬೇಕೆಂಬುದನ್ನು ನೀನು ಬಲ್ಲಿ; ನರಮಾಂಸಭಕ್ಷಕರಾದ ರಾಕ್ಷಸರು ನಿಷ್ಘಾರಣವಾಗಿ ದಂಡಕಾರಣ್ಯದಲ್ಲಿಯ ಮುನಿಗಳ ತಪಸ್ಸಿನಲ್ಲಿ ವಿಷ್ಣುಗಳನ್ನು ತಂದು ಅವರನ್ನು ಭಕ್ತಿಸುತ್ತಿದ್ದಾರೆ. ‘ನಮ್ಮನ್ನು ಅನುಗ್ರಹಿಸಿ’ ಎಂದು ಆ ಮುನಿಗಳು ನನಗೆ ವಿನಂತಿಸಿದ್ದಾರೆ. ಅದನ್ನು ನಾನು ಹೇಗೆ ದುರ್ಲಖ್ಯಸ್ತನಿ? ಬ್ರಾಹ್ಮಣರ ರಕ್ಷಣೆಯೇ ಕ್ಷತ್ರಿಯರ ಧರ್ಮ. ಅಂತಹದರಲ್ಲಿ ರಕ್ಷಣಾಗಿ ನನಗೆ ಅಂಗಲಾಚಿ ಅವರು ಬೇಡಿಕೊಳ್ಳುವದೆಂದರೆ ಕ್ಷತ್ರಿಯನಾದ ನನಗೆ ಅವಕೀರ್ತಿಕರ. ಇಷ್ಟದಂತೆ ಬೇಕುಬೇಕಾದ ರೂಪಗಳನ್ನು ಧರಿಸಬಲ್ಲ ರಾಕ್ಷಸರು ಅವರನ್ನು ಬಹಳ ಹೀಡಿಸುತ್ತಿದ್ದಾರೆ. ಹೋಮವನ್ನು ಮಾಡುತ್ತಿದ್ದಾಗ ಮತ್ತು ಪರ್ವಕಾಲದಲ್ಲಿ ರಾಕ್ಷಸರು ಮುನಿಗಳನ್ನು ಹಿಂಸಿಸುತ್ತಾರೆ. ಅಂಥ ಮುನಿಗಳನ್ನು ರಾಕ್ಷಸರಿಂದ ರಕ್ಷಿಸುವವನು ನಾನೇ ಎಂದು ಅವರು ಗ್ರಹಿಸಿದ್ದಾರೆ. ನಾನೇ ಅವರ ರಕ್ಷಣಕರ್ತವ್ಯನೆಂದು ಹೇಳುತ್ತಾರೆ.”

ಕಾಮಂ ತಪಃಪ್ರಭಾವೇಣ ಶತ್ರು ಹಂತುಂ ನಿಶಾಚರಾನ್ ॥೧೬॥  
 ಚಿರಾಚಿತಂ ನ ಜೀಜಾಘಾಮಸ್ತಪಃ ವಿಂಡಯಿತುಂ ವಯಮ್ ।  
 ಬಹುವಿಫೋಲ್ಯಂ ತಪೋ ನಿತ್ಯಂ ದುಶ್ಯರಂ ಭೈವ ರಾಘವ ॥೧೭॥  
 ತೇನ ಶಾಪಂ ನ ಮುಂಚಾಮೋ ಭಕ್ತಿಮಾಣಾಷ್ಟ ರಾಕ್ಷಸ್ಯಃ ॥೧೮॥

“ತಪೋಬಲದಿಂದ ಆ ರಾಕ್ಷಸರನ್ನು ವಧಿಸಲು ಸಮರ್ಥರಾಗಿದ್ದೇವೆ;  
 ಆದರೆ ಬಹಳ ಕಾಲಾವಧಿಯಿಂದ ಗಳಿಸಿದ ತಪಃಸಿದ್ಧಿಯನ್ನು ವ್ಯಯಗೊಳಿಸುವ  
 ಇಚ್ಛೆ ನಮಗಿಲ್ಲ. ಆದ್ದರಿಂದ ಹೇ ರಾಘವನೇ, ನಮ್ಮ ತಪಸ್ಸಿನಲ್ಲಿ ಅನೇಕ ವಿಷ್ಯು  
 ಗಳುಂಟಾಗುತ್ತಿವೆ; ತಪಸ್ಸನಾಂಚರಿಸುವದು ದುಸ್ತರವಾಗಿದೆ. ರಾಕ್ಷಸರು ನಮ್ಮನ್ನು  
 ತಿಂದುಹಾಕಿದರೂ ನಾವು ಅವರನ್ನು ಶಪಿಸುವುದಿಲ್ಲ” ಎಂದು ಮನಿಗಳ  
 ಹೇಳಿಕೆಯಾಗಿದೆ.

ರಾಮನು ಮನಿಗಳ ರಕ್ಷಣೆಯನ್ನು ಪ್ರತಿಜ್ಞೆಯನ್ನು ಮಾಡಿದ್ದನು. ಮತ್ತು  
 ಸೀತೆಗೆ ಇದನ್ನೆಲ್ಲ ವಿವರಿಸಿದನು.

ಪ್ರತಿಕ್ರೂದಿಲ್ಲಿ ಶಾಪವನ್ನು ಕೊಟ್ಟಿಲ್ಲ. ಶಾಪವನ್ನು ಕೊಡುವ ಸಾಮರ್ಥ್ಯವಿದ್ದರೂ  
 ಅದನ್ನು ತಡೆಹಿಡಿಯಲಾಗಿದೆ. ಶಾಪದ ಸ್ವರೂಪವು ಸ್ವಷ್ಟವಾಗಿಲ್ಲ.

### ೨೬. (ಯತಿಯ ವೇಷ ಧರಿಸಿದ) ರಾವಣ < ಸೀತೆ

ಅರಣ್ಯಕಾಂಡ/೪೨

ಸೀತೆಯ ಆಸೆಯನ್ನು ಬೂರ್ಣಸಲೆಂದು ಸುವರ್ಣಾಮೃಗವನ್ನು ಮಡುಕುತ್ತೆ  
 ರಾಮನು ಅರಣ್ಯದಲ್ಲಿ ಹೊಕ್ಕನು; ಹೊರಡುವ ಮೊದಲು ಸೀತೆಯ ರಕ್ಷಣೆಯನ್ನು  
 ಮಾಡಲು ಲಕ್ಷ್ಮಣನಿಗೆ ಹೇಳಿದನು. ಯಾವ ಪರಿಸ್ಥಿತಿಯಲ್ಲಿಯೂ ಅವಳನ್ನು  
 ಒಂಟಿಯಾಗಿ ಬಿಡಬಾರದೆಂದು ಅಜ್ಞಾಪಿಸಿದನು. ಮಾರೀಚನು, ರಾಮನ  
 ಧ್ವನಿಯಂತೆ ಕೂಗಿ ಸೀತೆಯ ಮನಸ್ಸಿನಲ್ಲಿ ಗೊಂದಲವನ್ನುಂಟುಮಾಡಿದನು.  
 ಸೀತೆಯು, ಲಕ್ಷ್ಮಣನಿಗೆ ಕೂಡಲೇ ರಾಮನನ್ನು ಮಡುಕಲು ಹೋಗಬೇಕೆಂದು  
 ಹೇಳಿದಳು. ಯಾವುದೇ ಸಂಕಟವನ್ನು ಎದುರಿಸುವ ಸಾಮರ್ಥ್ಯವು ರಾಮನಲ್ಲಿ  
 ರುವುದರಿಂದ ಅವನ ಕ್ಷೇಮದ ಬಗ್ಗೆ ಯೋಚಿಸುವದು ಬೇಡ ಎಂದು ಲಕ್ಷ್ಮಣನು  
 ಪರಿಪರಿಯಾಗಿ ಹೇಳಿದರೂ ಸೀತೆಗೆ ಸಮಾಧಾನವಾಗಲಿಲ್ಲ. ಅವಳು ಕೋಪ  
 ಗೊಂಡು ಲಕ್ಷ್ಮಣನಿಗೆ ವಿಪರೀತವಾಗಿ ಬೈದಳು. ಆತನ ಚಾರಿತ್ಯದ ಬಗ್ಗೆ ಸಂಶಯ  
 ಪಟ್ಟಳು. ಸೀತೆಯ ಮಾತಿನಿಂದ ಲಕ್ಷ್ಮಣನಿಗೆ ವ್ಯಧೆಯಾಯಿತು. ರಾಮನ ಅಜ್ಞೆಯನ್ನು

ಮೀರಿ ಸೀತೆಯನ್ನು ಒಂಟಿಯಾಗಿ ಬಿಟ್ಟಮೋಗುವದು ಯೋಗ್ಯವಿರಲಿಲ್ಲ; ಆದರೆ ಸೀತೆಯ ಒತ್ತಾಯದಿಂದ ಆತನು ರಾಮನ ಶೋಧಾರ್ಥಕ್ಕಾಗಿ ಹೊರಟನು. ಸೀತೆಯು ಏಕಾಕಿಯಾಗಿದ್ದಾಗ ಆಕೆಯನ್ನು ಅಪಹರಿಸುವ ಉದ್ದೇಶದಿಂದ ಬಂದ ರಾವಣನಿಗೆ ಯೋಗ್ಯವಾದ ಸಂಧಿಯು ದೊರಕಿತು. ರಾವಣನು ಬ್ರಾಹ್ಮಣನ ವೇಷವನ್ನು ಧರಿಸಿದ್ದರಿಂದ ಸೀತೆಗೆ ಆತನ ನಿಜರೂಪವು ತಿಳಿಯಲಿಲ್ಲ. ಆಸನ, ಪಾದ್ಯಫಲಾದಿಗಳಿಂದ ಆಕೆಯು ಆತನನ್ನು ಅತಿಥಿಯೆಂದು ಸ್ವಾಗತಿಸಿದಳು.

ಬ್ರಾಹ್ಮಣಾಜ್ಞತಿಧಿಷ್ಠಿಪ ಅನುಕ್ತೋ ಹಿ ಶಪೇತ ಮಾಪ್ ॥೨॥

“ಈ ಬ್ರಾಹ್ಮಣನ ರೂಪದಿಂದ ಅತಿಥಿಯು ಬಂದಿದ್ದಾನೆ; ಆತನು ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರ ಹೊಡಿದ್ದರೆ ಆತನ ಶಪಿಸಬಹುದು” ಎಂದು ಸೀತೆಗೆ ಅನ್ವಿಸಿತು.

ನಿಜದಲ್ಲಿ ಶಾಪವನ್ನು ನುಡಿದಿಲ್ಲ. ಕೇವಲ ಶಾಪ ಹೊಡಬಹುದೆಂಬ ಭಯವನ್ನು ವ್ಯಕ್ತಮಾಡಲಾಗಿದೆ. ಹೀಗಿರುವದರಿಂದ ಶಾಪದ ಸ್ವರೂಪವು ತಿಳಿದು ಬರುವದಿಲ್ಲ.

## ೨೧. ರಾಮ < ಪ್ರಸ್ತರಣ (ಪರವತ), ನದಿ

### ಅರಣ್ಯಾಂಡ/೪೪

ಸೀತೆಯ ಶೋಧಕ್ಕಾಗಿ ಅಲೆದಾಡುತ್ತಿದ್ದಾಗ ದಾರಿಯಲ್ಲಿ ರಾಮಲಕ್ಷ್ಮಣರು ಅನೇಕ ವನ-ನದಿ-ಪರವತಗಳನ್ನು ಕಂಡರು. ಸೀತೆಯು ಎಲ್ಲಿರುವುಳು?— ಎಂದು ಗೌದಾವರಿ ನದಿಯನ್ನು ಪ್ರಶ್ನಿಸಿದಾಗ ಯಾವ ಉತ್ತರವೂ ಬರಲಿಲ್ಲ. ಕಾಡಿನಲ್ಲಿಯ ಪ್ರಾಣಿಗಳಿಗೆ ಅದೇ ಪ್ರಶ್ನೆಯನ್ನು ಕೇಳಿದಾಗ, ಅವು ದಕ್ಷಿಣಾಭಿಮುವಿವಾಗಿ ನಿಂತು ಮೇಲಿಂದ ಮೇಲೆ ಆಕಾಶದತ್ತ ದೃಷ್ಟಿಸಿದವು. ಇದರಿಂದ ಸೀತೆಯು ಆಕಾಶ ಮಾರ್ಗವಾಗಿ ದಕ್ಷಿಣ ದಿಕ್ಕಿಗೆ ಹೋಗಿರಬಹುದೆಂದು ಲಕ್ಷ್ಮಣನು ಉಂಟಿಸಿದನು. ಅವರಿಬ್ಬರೂ ದಕ್ಷಿಣ ದಿಕ್ಕಿನತ್ತ ಹೊರಟರು. ರಾಮನು ಶೋಕಾಸುಲನಾಗಿದ್ದನು. ಹಾದಿಯಲ್ಲಿ ಹೂವುಗಳು ಬಿದ್ದುದನ್ನು ಅವರು ಕಂಡರು. ಸೀತೆಯ ಮುಡಿಗೆಂದು ರಾಮನೇ ಆ ಹೂಗಳನ್ನು ತಂದುಕೊಟ್ಟಿದ್ದನು; ಕಾರಣ ಅವುಗಳನ್ನು ರಾಮನು ಗುರುತಿಸಿದನು. ಅಲ್ಲಿಂದ ಅವರು ಪ್ರಸ್ತರಣಪರವತಕ್ಕೆ ತೆರಳಿದರು. ರಾಮನು ಆ ಪರವತಕ್ಕೆ ‘ಸೀತೆ ಎಲ್ಲಿ?’ ಎಂದು ಕೇಳಿದನು. ಪರವತವು ಯಾವ ಉತ್ತರವನ್ನು ಹೊಡಲಿಲ್ಲ; ರಾಮನು ತುಂಬಾ ರೇಗಿಕೊಂಡನು. ಆತನು ಆ ಪರವತವನ್ನು

ಹುರಿತು, “ಎಲ್ಲೆ ಪರಮಾತ್ಮಾಜನೆ, ನೀನು ನನ್ನ ಹೊಂಬಣ್ಣದ ಸುಂದರಿಯಾದ ಸೀತೆಯು ಎಲ್ಲಿದ್ದಾಳೆಂದು ತೋರಿಸು! ಇಲ್ಲವಾದರೆ ನಾನು ನಿನ್ನ ಶಿಖರಗಳನ್ನೆಲ್ಲ ದ್ವಾಂಸಗೊಳಿಸುವೆ” ಎಂದನು. ಆಗ ಆ ಪರಮಾತ್ಮಾಜನು ಸೀತೆಯು ಹೋದ ಮಾರ್ಗದ ಕುರುಹುಗಳನ್ನು ಸೂಚಿಸಿದನು. ಪ್ರತ್ಯೇಕದಲ್ಲಿ ಮಾತನಾಡದೆ ಪರಮಾತ್ಮವು ಸೂಚಿಸಿದೆ. ಆಗ ರಾಮನು ಪರಮಾತ್ಮವನ್ನುದ್ದೇಶಿಸಿ ಈ ರೀತಿ ಎಂದನು:

ಮಮ ಬಾಣಾಗ್ನಿದರ್ಶಗಳ್ಲಿ ಭಸ್ಯೇಭೂತೋ ಭವಿಷ್ಯಸಿ ॥೩೫॥  
ಅಸೇವ್ಯಃ ಸರ್ವತ್ಪ್ರಾಪ ನಿಸ್ತೃಣಾದ್ವಮಪಲ್ಲವಃ ॥೩೬॥

“ನನ್ನ ಬಾಣವು ಅಗ್ನಿಯಾಗಿ ನಿನ್ನನ್ನು ದಹಿಸುವ ಕಾರಣ ನೀನು ಸುಟ್ಟು ಬೂದಿಯಾಗುವೆ. ನಿನ್ನಲ್ಲಿ ಬೆಳೆದ ತೈಣ, ವೃಕ್ಷಪಲ್ಲವಗಳು ಇಲ್ಲವಾಗಿ ನಿನ್ನ ಆಶ್ರಯಕ್ಕೆ ಯಾರೂ ಒಬಲಾರರು!”

ಈ ರೀತಿ ನುಡಿದು, ರಾಮನು ಲಕ್ಷ್ಮಣನಿಗೆ ಹೀಗೆ ಹೇಳಿದನು:  
ಇಮಾಂ ವಾ ಸರಿತಂ ಚಾಢ್ಯ ಶೋಷಯಿಷ್ಯಾಮಿ ಲಕ್ಷ್ಮಣ ॥೩೫॥  
ಯದಿ ನಾಷ್ಯಿತಿ ಮೇ ಸೀತಾಮಧ್ಯ ಚಂದ್ರಸಿಭಾನನಾಮಾ ॥೩೬॥

“ಪೂರ್ವಂಚಂದರನಂತೆ ಆಹ್ವಾದಕರ ಮುಖಿವೃಷ್ಟಿ ನನ್ನ ಸೀತೆಯು ಎಲ್ಲಿರುವಳೆಂದು ಈ ನದಿಯು ಹೇಳಿದಿದ್ದರೆ ನಾನು ಈ ನದಿಯನ್ನು ಒಣಗಿಸಿ ಬಿಡುತ್ತೇನೆ.”

### ಉಲ. ಸ್ತೋಲತೀರಾ < ಕಬಂಧ ಅರಣ್ಯಾಕಾಂಡ/೪೧

ಕಬಂಧನು ರಾಮನಿಗೆ ತನ್ನ ಪೂರ್ವವೃತ್ತಾಂತವನ್ನು ಹೇಳುತ್ತಿದ್ದಾನೆ:

“ಪೂರ್ವದಲ್ಲಿ ನನ್ನ ದೇಹವು ಇಂದ್ರ, ಚಂದ್ರ, ಸೂರ್ಯರ ದೇಹದಂತೆ ದಿವ್ಯವಾಗಿತ್ತು. ನನ್ನಲ್ಲಿ ಪ್ರಜಂಡ ಬಿಲಶೌರ್ಯಗಳಿದ್ದವು. ಆಗ ನಾನು ಭೀಕರ ವಾದ ರಾಕ್ಷಸರೂಪವನ್ನು ಧರಿಸಿ ಅರಣ್ಯದಲ್ಲಿದ್ದ ಮುಷಿಗಳನ್ನು ಅಂಜಿಸುತ್ತಿದ್ದೇನು. ಒಂದು ಸಲ ‘ಸ್ತೋಲತೀರಾ’ ಎಂಬ ಶಿಷ್ಯಿಯು ವನದಲ್ಲಿ ಹಣ್ಣುಹಂಪಲಗಳನ್ನು ಅರಸುತ್ತಿದ್ದಾಗ ನಾನು ಆತನ ಮೇಲೆ ಧಾವಿಸಿದೆ. ಆಗ ಆ ಮುಷಿಗೆ ವಿಪರೀತ ಸಿಟ್ಟು ಬಂದಿತು.

ತೇನಾಹಮುಕ್ತಃ ಸ್ತೋಕ್ಯೇವಂ ಘೋರಶಾಪಾಭಿಧಾಯಿನಾ ॥೪॥  
 ವತದೇವಂ ನೃಶಂಕಂ ತೇ ರೂಪಮಸ್ತು ವಿಗರ್ಹಿತಮ್ ।  
 ಶ ಮಯಾ ಯಾಚಿತಃ ಕುದ್ಧಃ ಶಾಪಶ್ವಾಂತೋ ಭವೇದಿತಿ ॥೫॥  
 ಅಭಿಶಾಪಕ್ಯತಸ್ಯೇತಿ ತೇನೇದಂ ಭಾಷಿತಂ ವಚಃ ।  
 ಯದಾ ಭೃತ್ಯಾ ಭುಜೋ ರಾಮಶ್ವಾಂ ದಹೇದ್ವಿಜನೇ ವನೇ ॥೬॥  
 ತದಾ ಶ್ವಾಂ ಪ್ರಾಪ್ಯನೇ ರೂಪಂ ಸ್ವಮೇವ ವಿಪುಲಂ ಶುಭಮ್ ॥೭॥

‘ನಿನ್ನ ಶರೀರವು ಇದೇ ತರಹ ನಿಂದಾಸ್ಪದವಾಗಲಿ!’ ಎಂಬ ಘೋರ ಶಾಪವನ್ನು ಮುಷಿಯು ನುಡಿದನು. ನಾನು ಆಗ ‘ನಿಮ್ಮ ಮೇಲೇರಿಬಂದ ಕಾರಣ ನೀವು ಶಪಿಸಿದ್ದೀರಿ; ಆ ಶಾಪವು ಇಲ್ಲದಾಗಲಿ’ ಎಂದು ಪ್ರತಿಧಿಸಿದೆ. ಆಗ ಸ್ಥಾಲಿರಾ ಮುಷಿಯು ಈ ರೀತಿ ಹೇಳಿದನು: “ಶ್ರೀರಾಮನು ನಿಜನವಾದ ಈ ವನಕ್ಕೆ ಬಂದು ನಿನ್ನ ಭುಜಗಳನ್ನು ಕತ್ತರಿಸಿ ನಿನ್ನನ್ನು ಸುಟ್ಟುಹಾಕುವನು. ಆಗ ಪುನಃ ನಿನ್ನ ಶುಭವಾದ ಭವ್ಯವಾದ ಸ್ವರೂಪವು ನಿನಗೆ ಪ್ರಾಪ್ತವಾಗುತ್ತದೆ.” ಈ ಶಾಪದ ಉತ್ತರಾರ್ಥದಲ್ಲಿ ಉಂಟಾಪವಿದ್ದು ಅದು ‘ಯಾಚಿತೆ’ವಾಗಿದೆ.

### ೨೯. ಇಂದ್ರ < ಕಬಂಧ

ಅರಣ್ಯಾಕಾಂಡ/೧೮

ಕಬಂಧನು ಇಂದ್ರನಿಂದ ಪಡೆದ ಶಾಪದ ವೃತ್ತಾಂತವನ್ನು ರಾಮನಿಗೆ ವಿವರಿಸುತ್ತಾನೆ:

“ನನಗೆ ರಾಕ್ಷಸರೂಪವು ದೊರೆತನಂತರ ನಾನು ಉಗ್ರತಪಸ್ಸನ್ನು ಆಚರಿಸಿ ಬ್ರಹ್ಮದೇವನನ್ನು ಸಂತುಷ್ಟಿಸಿದಿ. ಆಗ ಬ್ರಹ್ಮದೇವನು ನನಗೆ ದೀಘಾರ್ಥಯಸ್ಸನ್ನು ದಯವಾಲಿಸಿದನು. ಅದರಿಂದ ನನಗೆ ಅಹಂಕಾರ ಉಂಟಾಯಿತು. ನಾನು ದೀಘಾರ್ಥ ವಾದ್ವರಿಂದ ಇಂದ್ರನು ನನ್ನನ್ನು ಯಾವ ರೀತಿಯಿಂದಲೂ ವರ್ಧಿಸಲಾರನೆಂದು ಇಂದ್ರನ ಮೇಲೆ ಏರಿಹೋದೆನು. ಆಗ ಇಂದ್ರನು ಸಹಸ್ರ ಮೊನೆಗಳಿದ್ದ ವಜ್ರಾಯಧವನ್ನು ನನ್ನ ಮೇಲೆ ಎಸೆದನು. ಆ ಆಫಾತದಿಂದ ನನ್ನ ಎರಡೊ ತೊಡೆಗಳು ಮತ್ತು ನನ್ನ ಶೀರವು ದೇಹದಲ್ಲಿ ಹತ್ತಿಕ್ಕಳಿಟ್ಟವು. ಇಂದ್ರನು ನನ್ನನ್ನು ಕೊಲ್ಲಲಿಲ್ಲ; ಬ್ರಹ್ಮದೇವನ ಮಾತು ಸತ್ಯವಾಗಲಿ” ಎಂದು ನುಡಿದನು. ಹೀಗೆ ಮುಖ ಪುಸ್ತಕಗಳು ಭಗ್ನಾವಾದ ನಂತರ ಆಹಾರವನ್ನು ಸೇವಿಸುವದು ಹೇಗೆ? ದೀಘಾರ್ಥ ಕಾಲ ಜೀವಿಸಿರುವುದು ಹೇಗೆ?” ಎಂದು ಅಳುಕುತ್ತೆ ನಾನು ಹೇಳಿದಾಗ,

—ತಕ್ಕೋ ಮೇ ಬಾಹೂ ಯೋಜನವಾಯತ್ತಾ ॥೧೩॥  
 ತದಾ ಚಾಕ್ಷಂ ಚ ಮೇ ಹಕ್ಕೆ ತೀಕ್ಷ್ಣಾದಂಪ್ರಮಕಲ್ಪಯತ್ ।  
 ಶೊಹಂ ಭುಜಾಭ್ಯಂ ದಿಫಾ-ಭ್ಯಾಂಸಂಹಿತ್ಯಾಂಶ್ಲಂಜರಾನ್ ॥೧೪॥  
 ಸಿಂಹದ್ವಿಷಮೃಗವ್ಯಾಘಾಂಸ್ತಂಖಯಾಮಿ ಸಮಂತತಃ ।  
 ಸ ತು ಮಾಮಭುವೀದಿಂದ್ರೋ ಯದಾ ರಾಮಃ ಸಲಕ್ಷ್ಯಾಃ ॥೧೫॥  
 ಭೇತ್ಸ್ಯತೇ ಸಮರೇ ಬಾಹೂ ತದಾ ಸ್ವರ್ಗಂ ಗಮಿಷ್ಯತಿ ॥೧೬॥

“ಇಂದ್ರನು ನನಗೆ ಒಂದು ಯೋಜನದಷ್ಟು ದೀರ್ಘವಾದ ಬಾಹುಗಳನ್ನು ಕೊಟ್ಟನು. ತೀಕ್ಷ್ಣಾ ಹಲ್ಲುಗಳುಳ್ಳ ಮುಖವನ್ನು ಉದರದಲ್ಲಿ ನಿರ್ಮಿಸಿದನು. ಆದಿನದಿಂದ ಈ ಅರಣ್ಯದಲ್ಲಿ ಸಂಚರಿಸುವ ಸಿಂಹ, ಆನೆ, ವ್ಯಾಪ್ತ, ಮೃಗ, ಚಿರತೆಗಳನ್ನು ನನ್ನ ದೀರ್ಘವಾದ ಬಾಹುಗಳಿಂದ ಹಿಡಿದು ಹಿಡಿದು ಭಾಷ್ಯಿಸುತ್ತಿದ್ದೇನೆ; ಅದಿರಲಿ ‘ಲಕ್ಷ್ಯಾಂನನ್ನು ಒಡಗೂಡಿ ರಾಮನು ಯುದ್ಧದಲ್ಲಿ ನಿನ್ನ ಭುಜಗಳನ್ನು ತುಂಡರಿಸುವನು; ಆಗ ನೀನು ಸ್ವರ್ಗಕ್ಕೆ ಹೋಗುವ!’ ಎಂದು ಇಂದ್ರನು ನನಗೆ ಹೇಳಿದ್ದಾನೆ.

‘ನಾನು ಅಂದಿನಿಂದ ರಾಮನ ಬರುವಿಕೆಯನ್ನು ಕಾಯುತ್ತಿದ್ದೇನೆ. ರಾಮನು ಯಾರು ಎಂಬುದು ನನಗೆ ಗೂತ್ತಿಲ್ಲ. ಕ್ಯೆಗೆ ಬಂದುದನ್ನು ಲಪಟಾಯಿಸುವ ಕ್ರಮವನ್ನು ಕ್ಯೆಕೊಂಡರೆ ಎಂದಾದರೂ ರಾಮನ ಭೇಟಿಯಾಗಿಹುದೆಂಬ ಭರವಸೆ ನಂಗಿತ್ತು. ನೀನೇ ಆ ರಾಮನೆಂದು ತಿಳಿದುಬಂದಿದ್ದರಿಂದ ನನಗೆ ಪರಮಾನಂದ ವಾಗಿದೆ. ನನಗೆ ಅಗ್ನಿಯನ್ನು ಕೊಟ್ಟು ಉತ್ತರಕ್ರಿಯಾದಿಗಳನ್ನು ನೀನೇ ನೆರವೇರಿಸು’ ಎಂದು ರಾಮನಿಗೆ ಬಿನ್ನವಿಸಿದನು. “ದಹನವಾದ ಮೇಲೆ ನನ್ನ ಪೂರ್ವರೂಪವು ನನಗೆ ಪ್ರಾಪ್ತವಾಗುತ್ತದೆ; ಆಗ ನಿನಗೆ ಯುಕ್ತಿಯ ಮಾತುಗಳನ್ನು ತಿಳಿಸಿ ಗೆಳೆತನವನ್ನು ಸಾಧಕಗೊಳಿಸುತ್ತೇನೆ. ನಿನ್ನ ಹೊರತು ಯಾರಿಂದಲೂ ನನಗೆ ಸಾವು ಬರುವಂತಿಲ್ಲ; ಆದ್ದರಿಂದ ನನ್ನ ಪ್ರಾಣ ತೆಗೆದು ನನ್ನನ್ನು ಉಪಕರಿಸು” ಎಂದು ಕಬಂಧನು ರಾಮನಿಗೆ ಹೇಳಿದನು.

ಇಂದ್ರನು ಕಬಂಧನ ವಿಕೃತಿಯನ್ನು, ಶಾಪಕೊಟ್ಟಿ ಮಾಡಿರಲೀಲ್ಲ; ವಜ್ರಪ್ರಹಾರದಿಂದ ಮಾಡಿರುವುದರಿಂದ ಇದಕ್ಕೆ ಶಾಪವೆಂದನ್ನುಲಾಗದು. ಇಂದ್ರನ ಶಾಪೋದ್ದಾರವು ಕಂಡುಬಂದಿಲ್ಲ. ಶಾಪದ ಮುಕ್ತಿಯ ಉಲ್ಲೇಖವು ಮಾತ್ರ ನಿಚ್ಚಳವಾಗಿದೆ.

೩೦. ? < ದನು

ಕೆಷ್ಟಿಂಥಾಕಾಂಡ/೪

ರಾಮಲಕ್ಷ್ಮಿರ ಭೇಟಿಯನಂತರ ಮಹಾತ್ಮನಾದ ಸುಗ್ರೀವನಿಗೆ ಸಹಕಾರ ದೊರೆತು ರಾಜ್ಯ ಪ್ರಾಣಿಯಾಗುವದೆಂಬ ಭರವಸೆ ಹನುಮಂತನಿಗಾಯಿತು. ಅವರೋಡನೆ ಏತ್ತುತ್ತಪ್ಪನ್ನು ಬೆಳೆಸುವದು ಉಚಿತವೆನಿಸಿತು. ವಿವಿಧ ಪ್ರಕಾರದ ಹಿಂಸೆ ಪ್ರಾಣಿಗಳಿಂದ ಈ ಫೋರೆ ಅರಣ್ಯಕ್ಕೆ ರಾಮಲಕ್ಷ್ಮಿಣಿಯ ಯಾವ ಕಾರ್ಯಕ್ಕಾಗಿ ಬಂದಿದ್ದಾರೆಂಬುದನ್ನು ಹನುಮಂತನು ಕೇಳಿದನು. ಆಗ ರಾಮನು ಅದನ್ನು ವಿವರಿಸಲು ಲಕ್ಷ್ಮಣನಿಗೆ ಹೇಳಿದನು. ಆಗ ಲಕ್ಷ್ಮಣನು ತಾವಿಷ್ಪರೂ ದಶರಥರಾಜನ ಪ್ರತ್ಯರೆಂದು ಹೇಳಿ, ದಶರಥರಾಜನ ಬಗ್ಗೆ, ರಾಮನ ಬಗ್ಗೆ ಮತ್ತು ತಮ್ಮ ವನವಾಸದ ವೃತ್ತಾಂತವನ್ನು ವಿವರಿಸಿದನು. ರಾಮನ ಪಶ್ಚಿಮಾದ ಸೀತೆಯು ಒಂಟಿಯಾಗಿದ್ದುದನ್ನು ಕಂಡು ಯಾವನೊಬ್ಬ ರಾಕ್ಷಸನಂ ಆಕೆಯನ್ನು ಅಪಹರಿಸಿದ್ದಾನೆ, ಆ ರಾಕ್ಷಸನು ಯಾರೆಂಬುದು ನಮಗೆ ಗೂತ್ತಿಲ್ಲ. ಸೀತೆಯನ್ನು ಹುಡುಕುತ್ತ ಅಲೆದಾಡುತ್ತಿದ್ದ ನಾವು ಸಾಂಪ್ರತ ಇಲ್ಲಿಗೆ ಬಂದಿದ್ದೇವ. ಏಕೆಂದರೆ-

ದನುನಾಶಮ ದಿತೇಃ ಪ್ರತ್ಯಃ ಶಾಪಾದ್ರಾಕ್ಷಸತಾಂ ಗತಃ ।

ಅಶ್ವಾತ್ಸ್ತೇನ ಸುಗ್ರೀವಃ ಸಮಫೋರ್ ವಾನರಾಧಿಪಃ ॥೧೫॥

ಸ ಜಾಷ್ಣತಿ ಮಹಾವಿರ್ಯಾಸ್ತವ ಭಾರ್ಯಾಪಹಾರಿಣಾಮ್ ।

ಏವಮುಕ್ತಾ ದನುಃ ಸ್ವರ್ಗಂ ಭ್ರಾಜಮಾನೋ ದಿವಂಗತಃ ॥೧೬॥

“ದಿತಿಯ ಮಗನಾದ ‘ದನು’ ಎಂಬಾತನು ಶಾಪದಿಂದ ರಾಕ್ಷಸನಾಗಿದ್ದನು. ಆತನಿಂದ ನಮಗೆ ವಾನರರಾಜನಾದ ಸುಗ್ರೀವನು ಶಕ್ತಿಶಾಲಿಯೂ ಸಮರ್ಪನೂ ಇರುವನೆಂದು ತಿಳಿಯಿತು. ‘ಆ ಮಹಾವೀರನಾದ ಸುಗ್ರೀವನು ನಿನ್ನ ಪಶ್ಚಿಮಾದ ಅಪಹರಿಸಿದವನನ್ನು ಕಂಡುಹಿಡಿಯುವವನು’ ಎಂದು ಹೇಳಿ ತೇಜಸ್ಸಿಯಾದ ದನುವು ಸ್ವರ್ಗಕ್ಕೆ ಹೋಗುವಾಗ ಆಕಾಶಮಾರ್ಗದಿಂದ ಹೊರಟಿಹೋದನು.”

ಈ ಶಾಪವನ್ನು ಕೊಟ್ಟವರು ಯಾರು? ಯಾವ ತಪ್ಪಿಗಾಗಿ ಕೊಟ್ಟರು? ಶಾಪವು ಯಾವ ಬಗೆಯಿದ್ದತ್ತು? ಇತ್ಯಾದಿಗಳ ಬಗ್ಗೆ ಬಹಳ ಸಂದಿಗ್ಧತೆ ಇದೆ.

ಇಲ್ಲಿ ಕೇವಲ ಶಾಪದ ಉಲ್ಲೇಖ ಮಾತ್ರವಿದೆ.

ಅರಣ್ಯಕಾಂಡ ೧೦- ನೋಡಿರಿ.

## ಇಗ. ಮತಂಗ < ವಾಲಿ, ವಾಸರ

ಕಿಷ್ಯಿಂಧಾಕಾಂಡ/ಇಗ

ವಾಲಿಯ ಪ್ರಚಂಡ ಹೌರುಷ, ಸಾಮರ್ಥ್ಯ, ಧೈಯಗಳ ಬಗ್ಗೆ ಸುಗ್ರೀವನು ರಾಮನಿಗೆ ಹೇಳುತ್ತಿದ್ದಾನೆ:

“ವರಪ್ರಾತ್ಯಿಯಾದನಂತರ ದುಂದುಭಿ ಎಂಬ ರಾಕ್ಷಸನು ಉನ್ನತನಾಗಿದ್ದನು. ತನ್ನ ಶಕ್ತಿ ಬಲಗಳ ಬಗ್ಗೆ ಆತನಿಗೆ ಬಹಳ ಜಂಬವಂಟಪಾಗಿತ್ತು. ಕಾಳಗದಲ್ಲಿ ತನ್ನನ್ನು ಸೋಲಿಸುವವರು ಯಾರೂ ಇಲ್ಲ. ತಾನು ಅಜಿಂಕ್ಯನೆಂಬ ಅಹಂಕಾರದಿಂದ ಮೆರೆಯುತ್ತಿದ್ದನು. ಆತನು ಸಮುದ್ರ ರಾಜನನ್ನು ಯುದ್ಧಕ್ಕೆ ಆಹ್ವಾನಿಸಿದನು. ಸಮುದ್ರರಾಜನು ‘ನಿನ್ನೊಡನೆ ಯುದ್ಧ ಮಾಡಲುನಾನು ಶಕ್ತಿನಲ್ಲ; ‘ಹಿಮವಾನ್’ ಪರವತರಾಜನು ನಿನ್ನೊಡನೆ ಯುದ್ಧಕ್ಕೆ ತಕ್ಕವನು’ ಎಂದು ಹೇಳಿದನು. ದುಂದುಭಿಯು ‘ಹಿಮವಾನ್’ನನ್ನು ಯುದ್ಧಕ್ಕೆ ಆಹ್ವಾನಿಸಿದನು. “ತಪಸ್ಸಿಗಳಿಗೆ ಆಶ್ರಯಸ್ಥಾನನಾದ ನಾನು ರಣರಂಗದಲ್ಲಿ ಪ್ರವೇಣಾನಲ್ಲ; ಕಿಷ್ಯಿಂಧಾ ಪಟ್ಟಣದಲ್ಲಿರುವ ವಾಲಿಯು ನಿನಗೆ ಸಾಟಿಯಾದ ಏಕಮೇವ ಏರನಿದ್ದಾಸೆಂದು” ಹೇಳಿದನು. ದುಂದುಭಿಯು ಕೋಣದ ರೂಪವನ್ನು ಧರಿಸಿ ಕಿಷ್ಯಿಂಧೆಯ ಬಳಿಯಲ್ಲಿಯ ಮರಗಿಡಗಳನ್ನು ದ್ವಿಂಸಗೊಳಿಸುತ್ತ, ಭೂಮಿಯು ನಡುಗುವಂತೆ ಭೀಕರವಾಗಿ ಗುಟುರುಹಾಕುತ್ತ ವಾಲಿಯ ಬಳಿ ಬಂದನು. ಅದನ್ನು ಕೇಳಿ ವಾಲಿಯು ಆತನಿಗೆ ಎದುರಾದನು. ದುಂದುಭಿಯ ಅತಿಶಯ ಉನ್ನತ್ತ, ಉದ್ಧಟ ಮಾತುಗಳನ್ನು ಕೇಳಿ ವಾಲಿಯು ದುಂದುಭಿಯನ್ನು ಕೊಂಬಗಳಿಂದ ಎತ್ತಿ ದೂರಕ್ಕೆ ಎಸೆದನು. ಜೆನ್ನಾಗಿ ಒದೆ ಹಾಕಿ, ಮುಷ್ಣಿಗಳಿಂದ ಗುದ್ದಿ, ಮೊಳಕಾಲಿನಿಂದ ಜಜ್ಜಿ, ಮರಗಳಿಂದ ಹೊಡೆದು ಆತನನ್ನು ಹಣ್ಣುಗಾಯಿ-ನೀರುಗಾಯಿಯನ್ನಾಗಿ ಮಾಡಿದನು. ದುಂದುಭಿಯ ಕಿವಿಮೂಗುಗಳಿಂದ ರಕ್ತಸ್ವಾವವಾಗಹತ್ತಿತು. ಆಗ ವಾಲಿಯು ಆತನನ್ನು ಸಾಯಿಸಿ ಯೋಜನದಪ್ಪು ದೂರ ಎಸೆದಾಗ, ಆ ಕೋಣದ ಬಾಯಿಂದ ತೊಟಕುತ್ತಿದ್ದ ರಕ್ತದ ಹನಿಗಳು ಮತಂಗ ಖುಷಿಯ ಆಶ್ರಮದಲ್ಲಿ ಬಿದ್ದವು. ಇದನ್ನು ಏಕೆಷ್ಟಿಸಿದ್ದ ಖುಷಿಗೆ ತಾಳಲಾರದ ಕೋಪ ಬಂದಿತು. ನಡೆದುದೇನೆಂಬುದನ್ನು ನೋಡಿದಾಗ ಗುಡ್ಡದ ಗಾತ್ರದಪ್ಪು ಬಂದು ಕೋಣವು ಕುಸಿದುಬಿದ್ದದ್ದು ಕಂಡಿತು. ಈ ಕೃತ್ಯವು ಕಷಿಯದೆಂದು ಮುನಿಯು ತಪೋಬುಲದಿಂದ ಅರಿತುಕೊಂಡು ಆ ವಾನರನಿಗೆ ಶಪಿಸಿದನು:

ಇಂತೆನಾಪ್ರಪ್ರೇಷ್ಯಪ್ಪಂ ಪ್ರಪಿಷ್ಯಸ್ಯ ಪಢೋ ಭವೇತ್ |

ವನಂ ಮತ್ತಂತ್ರಯಂ ಯೇನ ದೂಷಿತಂ ರುಧಿರಸ್ತಪ್ಯಃ ॥೩೫॥

ಷ್ಟಿಪತಾ ಪಾದಪಾಶೈಮೇ ಸಂಭಗ್ನಾಶ್ವಾಸುರೀಂ ತನುಮ್ |  
 ಸಮಂತಾದಾಶ್ರಮಂ ಪೂರ್ಣಂ ಯೋಜನಂ ಮಾಮಕಂ ಯದಿ ॥೩೪॥  
 ಆಗಮಿಷ್ಟಿ ದುಖುರ್ದಿಷ್ಟಿಷ್ಟಂ ಕ ನ ಭವಿಷ್ಟಿ ।  
 ಯೇ ಚಾಕ್ಯ ಸಚಿವಾ� ಕೇಷಿತ್ವಂತ್ರಿತ ಮಾಮಕಂ ವನಮ್ ॥೩೫॥  
 ನ ಚ ತೈರಿಹ ವಸ್ತುವ್ಯಂ ಶ್ರುತ್ವಾ ಯಾಂತು ಯಥಾಸುಖಿಮ್ |  
 ತೇಽಪಿ ವಾ ಯದಿ ತಿಷ್ಟಂತಿ ತಪಿಷ್ಯೇ ತಾನಪಿ ಧ್ವನಿಮ್ ॥೩೬॥  
 ವನೇಸ್ಮಿನಾಮಕೇ ನಿತ್ಯಂ ಪುತ್ರಪ್ರವಿರಿಷ್ಟಿತೇ ।  
 ಪತ್ರಾಂಕರವಿನಾಶಾಯ ಘಲಮೂಲಭವಾಯ ಚ ॥೩೭॥  
 ದಿವಸಶ್ಚಾದ್ಯ ಮಯಾದಾ ಯಂ ದ್ರಷ್ಟಾ ಶ್ಲೋಽಂದಿ ವಾನರಮ್ ।  
 ಬಹುವರ್ಣಸಹಸ್ರಾಂ ಸ ವೈ ತೈಲೋ ಭವಿಷ್ಟಿ ॥೩೮॥

“ಯಾರಿಂದ ಈ ದುಷ್ಪಮುಖ ನೆಡದಿದೆಯೋ ಆತನು ಈ ಸ್ಥಳವನ್ನು ಪ್ರವೇಶಿಸಕೂಡದು. ನನ್ನ ಆಶ್ರಮದ ಸುತ್ತಲಿರುವ ವನವನ್ನು ರಕ್ತಸ್ವಾವದಿಂದ ಯಾವನು ದೂಷಿತಗೊಳಿಸಿದನೋ ಅವನು ಇಲ್ಲಿ ಪ್ರವೇಶಿಸಿದರೆ ಅವನು ಸತ್ತು ಹೋಗುವನು. ರಾಕ್ಷಸರ ದೇಹವನ್ನು ಇಲ್ಲಿಗೆ ಎಸೆಯುವಾಗ ಯಾವನು ಈ ವ್ಯಕ್ತಗಳನ್ನು ಮುರಿದುಹಾಕಿದ್ದನೇಯೋ ಆತನು ನನ್ನ ಆಶ್ರಮದಿಂದ ಒಂದು ಯೋಜನ ಅಂತರದಲ್ಲಿರಬೇಕು. ಅದಕ್ಕೂ ಹತ್ತಿರದಲ್ಲಿ ಬಂದರೆ ಆ ದುಖುರ್ದಿಷ್ಟಿಯು ಜೀವಸಹಿತ ಉಳಿಯಲಾರನು. ಅವನ ಮಂತ್ರಿಗಳು ಯಾರಾದರೂ ಈಗ ನನ್ನ ವನದಲ್ಲಿ ಆಶ್ರಯಿಸುತ್ತಿದ್ದರೆ ನನ್ನ ಈ ವಚನಗಳನ್ನು ಕೇಳಿ ಕೂಡಲೇ ಇಲ್ಲಿ ಉಳಿಯದೇ ಮನಬಂದದೆ ಹೊರಟುಹೋಗಬೇಕು. ಅವರು ಇಲ್ಲಿಯೇ ಉಳಿದರೆ, ನಾನು ಅವರಿಗೂ ಶಾಪಕೊಡುವೇ. ಸ್ವಂತ ಮಗನನ್ನು ಪೂರ್ಣಿಸುವಂತೆ ನಾನು ಈ ವನವನ್ನು ನೋಡಿಕೊಂಡಿದ್ದೇನೆ. ಈ ವನದಲ್ಲಿ ಕಟಿಗಳ ಆಗಮನವು ಹಣ್ಣು, ಜಿಗುರು, ಎಲೆ, ಬೇರು ಇವೆಲ್ಲವುಗಳ ನಾಶಕ್ಕೆ ಕಾರಣವಾಗುತ್ತದೆ. ಒಂದು ದಿನದ ಅವಕಾಶ ವನ್ನು ಕೊಡುತ್ತೇನೆ. ವಾಲಿಯ ಸಂಬಂಧವಿದ್ದ ವಾನರನು ನನ್ನ ಕೆಳ್ಗೆ ನಾಳೆಯಿಂದ ಬಿದ್ದರೆ ಆತನು ಬಹುವರ್ಣಗಳವರೆಗೆ ಪರ್ವತವಾಗಿ ಬೀಳುವನು.”

ಈ ಶಾಪವಾಳಿಯನ್ನು ಅರಿತು ವಾಲಿಯು ಭಯಭೀತನಾದನು. ಅವನು ಆಶ್ರಮಕ್ಕೆ ಹೋಗಿ ಮತಂಗಿಯನ್ನು ಪ್ರಾರ್ಥಿಸಿದನು; ಆದರೆ ಮತಂಗನು ಯಾವ ಮಾತನ್ನೂ ಕಿವಿಗೆ ಹಾಕಿಕೊಳ್ಳಿಲ್ಲ; ಅಂದಿನಿಂದ ವಾಲಿಯು ಶುಷ್ಕ ಮೂಕ ಪರ್ವತದ ಸಮೀಪಕ್ಕೆ ಹೋಗದಂತಾದನು.

### ಕಿಷ್ಟಿಂಥಾಕಾಂಡ/ಇತಿ

ಸುಗ್ರೀವನನ್ನು ವದಿಸಬೇಕೆಂದು ವಾಲಿಯು ಸುಗ್ರೀವನ ಬೆನ್ನು ಹತ್ತಿದಾಗ ಆತನು ಸ್ವಂತದ ರಕ್ಷಣೆಗಾಗಿ ಭೋಮಿಯ ಎಲ್ಲ ದಿಕ್ಕುಗಳಲ್ಲಿ ಆಶ್ರಯಸ್ಥಾನವನ್ನು ಹೊಂದಲು ಅಲೆದಾಡಿದನು. ಹಿಮಾಲಯ ಪರ್ವತವನ್ನು, ಮೇರುಪರ್ವತವನ್ನು, ಉತ್ತರ ಸಮುದ್ರವನ್ನು ದಾಟಿದರೂ ಆತನಿಗೆ ಸುರಕ್ಷಿತವಾದ ಸ್ಥಾನವು ದೊರಕಲಿಲ್ಲ. ಆಗ ಸುಗ್ರೀವನು ಬಹಳೇ ದುಃಖಿತನಾದ ಸಮಯದಲ್ಲಿ, ಮತಂಗ ಶುಷ್ಟಿಯು ವಾಲಿಗೆ ಕೊಟ್ಟ ಶಾಪದ ಸ್ಕರಣೆಯು ಹನುಮಂತನಿಗಾಯಿತು. ಆತನು ಸುಗ್ರೀವನಿಗೆ ಈ ರೀತಿ ನುಡಿದನು:

ಇದಾನಿಂದ ಮೇ ಸ್ತುತಂ ರಾಜಸ್ಯಧಾ ವಾಲೀ ಹರೀಶ್ವರಃ ॥೨೧॥

ಮತಂಗೇನ ತಡಾ ಶಪ್ತೋ ಹೃಸ್ಮಿನ್ನಾಶ್ರಮಂಡಲೇ ।

ಪ್ರವಿಶೇಷ್ಯದಿ ಸ್ವೇ ವಾಲೀ ಮೂಢಾಃಸ್ಯ ಶತಧಾ ಭವೇತ್ ॥೨೨॥

ತತ್ ವಾಸಃ ಮಂಬೋಽಕ್ಷಾಕಂ ನಿರುದ್ಧಿಗೋಽ ಭವಿಷ್ಯತ್ ॥೨೩॥

‘ಎಲ್ಲ ರಾಜನೇ, ಈ ಸಂಗತಿಯು ಈಗ ನನಗೆ ಸೃರಣೆಗೆ ಬಂದಿದೆ. ಈ ಆಶ್ರಮದಲ್ಲಿ ವಾಲಿಯು ಪ್ರವೇಶಿಸಿದರೆ ಆತನ ತಲೆಯು ನೂರು ಹೋಳಾಗಲಿ’ ಎಂಬ ಶಾಪವನ್ನು ಮತಂಗಿಶುಷ್ಟಿಯು ಕೊಟ್ಟಿದ್ದಾನೆ; ಆದ್ದರಿಂದ ಈ ಮತಂಗ ಶ್ರಮದಲ್ಲಿ ನಮ್ಮ ವಾಸವು ನಿಭರ್ಯಯವು ಸುಖಿಕರವೂ ಆಗುತ್ತದೆ.’

ಹನುಮಂತನ ಹೇಳಿಕೆಯಂತೆ ಸುಗ್ರೀವನು ಶುಷ್ಟಿಮೂಕಪರ್ವತದ ಮೇಲೆ ನಿರಾತಂಕವಾಗಿ ಇದ್ದುಬಿಟ್ಟನು.

ಈ ಶಾಪವು ಕಟ್ಟಳೆಯದಾಗಿದೆ. ಕಟ್ಟಳೆಯನ್ನು ಪಾಲಿಸದಿದ್ದರೆ ಶಾಪದ ಪರಿಣಾಮವಾಗುತ್ತದೆ; ಅನ್ನಧಾ ಆಗುವದಿಲ್ಲ.

### ಇ. ಕಂಪ < ವನ

#### ಕಿಷ್ಟಿಂಥಾಕಾಂಡ/ಇಲ

ತಾರ ಮತ್ತು ಅಂಗದ ಇವರೊಂದಿಗೆ ಹನುಮಂತನು ವಿಂಧ್ಯಪರ್ವತದಲ್ಲಿಯ ಗುಹೆಗಳನ್ನು, ವನಗಳನ್ನು ಸೀತೆಯನ್ನು ಬೋಧಿಸಲು ಅವಲೋಕಿಸಿದನು; ಆದರೆ ಪ್ರಯೋಜನವಾಗಲಿಲ್ಲ. ಅರಣ್ಯದಲ್ಲಿ ದೊರೆತ ಘಲ-ಮೂಲಗಳನ್ನು ಭಕ್ತಿಸಿ ಅವರು ದಕ್ಷಿಣ ದಿಕ್ಕಿನಲ್ಲಿದ್ದ ಒಂದು ಕಾಡನ್ನು ತಲುಪಿದರು. ಈ ಕಾಡನಲ್ಲಿಯ ಮರಗಳಿಗೆ ಎಲೆ, ಹೂ, ಹಣ್ಣು ಯಾವದೂ ಇರಲಿಲ್ಲ. ಅಲ್ಲಿ ಜಲಾಶಯಗಳೂ

ಇರಲಿಲ್ಲ; ನದಿಗಳಲ್ಲಿ ನೀರು ಇರಲಿಲ್ಲ. ಕೋಣ, ಆನೆ, ಹುಲಿ ಮೊದಲಾದ ಪ್ರಾಣಿಗಳು, ಪಕ್ಷಿಗಳು ಕೂಡ ಇರಲಿಲ್ಲ. ಇಂಥ ಬರಡಾದ ವನಪ್ರದೇಶದಲ್ಲಿ ‘ಕಂಡು’ ಎಂಬ ತಪ್ಯೋಧನನಾದ ಮುಷಿಯು ವಾಸವಾಗಿದ್ದನು. ಈ ಮುಷಿಯು ಹತ್ತು ವರ್ಷ ಪ್ರಾಯದ ಮಗನು ಮರಣಹೊಂದಿದ್ದನು; ಈ ಕಾರಣದಿಂದ ಮುಷಿಯು ಕುದ್ರನಾಗಿದ್ದನು. ಆತನ ಸಿಟ್ಟು ಮತ್ತು ತಪಸ್ಸಿನ ನಿಯಮಗಳು ಬಹಳೇ ಕರ್ತೃತ್ವವಿದ್ಯಾದರಿಂದ ಅವನ ಕಹ್ನೇದುರಿಗೆ ಹೋಗುವ ದ್ವೇರ್ಯವು ಯಾರಿಗೂ ಇರಲಿಲ್ಲ.

ತೇನ ಧರ್ಮಾತ್ಮನಾ ಶಪ್ತಂ ಕೃತ್ಯಂ ತತ್ತ ಮಹದ್ವನಮ್ ॥೧೪॥

ಅಶರಣಂ ದುರಾಧರ್ಜಂ ಮೃಗಪಕ್ಷಿವಿವರ್ಚತಮ್ ॥೧೫॥

“ಈ ಪ್ರುಕ್ಷಂಡ ವನವು ಮೃಗರಿಂತ, ಪಕ್ಷಿರಿಂತವಾಗುವದು; ಇದು ಯಾರಿಗೂ, ಆಶ್ರಯಸ್ಥಾನವಾಗಲಾರದು; ಈ ವನದಲ್ಲಿ ಪ್ರವೇಶಿಸುವದು ದುಸ್ತರವಾಗುವದು” ಎಂಬ ಶಾಪವನ್ನು ಆ ಮಹಾತ್ಮನಾದ ಮುಷಿಯು ಈ ವನಕ್ಕೆ ಕೊಟ್ಟಿದ್ದನು.

ಇಂಥ ಭಿಕರ ಪ್ರದೇಶದಲ್ಲಿಯೂ ಪ್ರವೇಶಿಸಿ ಹನುಮಂತನು ಸೀತೆಯನ್ನು ಶೋಧಿಸಿದನು; ಆದರೆ ಸೀತೆಯು ಅಥವಾ ರಾವಣನ ಸುಳಿವು ಸಿಗಲಿಲ್ಲ.

ಈ ವನದ ಹೆಸರಿನ ಉಲ್ಲೇಖವಿಲ್ಲ.

### ೩೩. ಮುಷಿ < ಪುಂಜಿಕಸ್ಥಲಾ ಕಿಷ್ಯಂಧಾಕಾಂಡ/ಇತ್ಯ

ಜಾಂಬವಾನನು ಹನುಮಂತನ ಜನ್ಮದ ಕಥೆಯನ್ನು ಆತನಿಗೆ ಹೇಳುತ್ತಾನೆ:

“ಅಂಜನಾ (ಅಂಜನಿ) ಇವಳು ಕೇಸರಿ ಎಂಬ ವಾನರನ ಪತ್ನಿ. ಪೂರ್ವ ಜನ್ಮದಲ್ಲಿ ಅವಳು ಪೂರ್ಜಿಕಸ್ಥಲಾ ಎಂಬ ಹೆಸರಿನ ಖ್ಯಾತ ಅಪ್ಸರೆಯಾಗಿದ್ದಳು.

ವಿಖ್ಯಾತಾ ತ್ರಿಷು ಲೋಕೇಷು ರೂಪೇಷಾಪ್ತಿಮಾ ಭುವಿ ।

ಅಭಿಶಾಪಾದಭೂತತ ಕಪಿತ್ಯೇ ಕಾಮರೂಪಿಣೇ ॥೬॥

“ಇಡೀ ಭೂಲೋಕದಲ್ಲಿ ಅವಳು ಅತ್ಯಂತ ರೂಪವತಿಯಿಂದು ತ್ರಿಲೋಕದಲ್ಲಿ ಖ್ಯಾತಿ ಹೊಂದಿದ್ದಳು. ಮುಷಿಯ ಶಾಪದಿಂದ ಅವಳು ವಾನರಜನ್ಮವನ್ನು ಪಡೆದಿದ್ದಳು. ಏಕೆಂದರೆ, ಅವಳು ಆ ಮುಷಿಯನ್ನು ಅವಮಾನಿಸಿದ್ದಳು.”

ಈ ಶಾಪವಿದ್ದರೂ ಅವಳು ತನ್ನ ಇಷ್ಟೆಯನುಸಾರ ರೂಪವನ್ನು ಬದಲಾಯಿಸ ಬಹುದಿತ್ತು. ಒಮ್ಮೆ ಅವಳು ಒಂದು ಪರ್ವತದ ತುದಿಯಲ್ಲಿದ್ದಾಗ ವಾಯುವು ಆಕೆಯ ವಸ್ತುವನ್ನು ಹಾರಿಸಿದನು. ಆಕೆಯ ಸುಂದರವಾದ ಅಂಗಾಂಗಜನ್ನು ಕಂಡು ಕಾಮಪರವಶನಾದ ವಾಯುವು, ಆಕೆಯನ್ನು ಆಲೀಂಗಿಸಿ ತನ್ನ ತೇಜಸ್ಸನ್ನು (ವೀರರ್ಥ) ಅವಳಲ್ಲಿ ಸಾಫ್ತಿಸಿದನು. ಆಗ ಅವಳು ಗೊಂದಲಕ್ಷ್ಯೇಡಾದಳು. ಪಾತಿವ್ರತ್ಯವು ಭ್ರಷ್ಟವಾಯಿತೆಂಬ ಭೀತಿಯು ಅವಳಿಗಾಯಿತು. ಆ ಭೀತಿಯು ವ್ಯಾಧವಾಗಿದೆ ಎಂದು ವಾಯುವು ಆಕೆಗೆ ತಿಳಿಸಿ ಹೇಳಿದನು. “ಮಾನಸಿಕ ಭೋಗದಿಂದ ತನ್ನ ತೇಜಸ್ಸನ್ನು ಅವಳಲ್ಲಿ ಇಟ್ಟ ಕಾರಣ ಆಕೆಗೆ ಅತ್ಯಂತ ಶೂರವೀರನಾದ, ಮಹಾತೇಜಸ್ಸಿಯಾದ, ಬುದ್ಧಿವಂತನಾದ, ಪರಾಕ್ರಮಿಯಾದ ಮಗನು ಮಟ್ಟವನು; ವಾಯುವಿನಂತೆ ಅವನು ಗಗನದಲ್ಲಿ ಸಂಚರಿಸಬಲ್ಲನು. ಸಮುದ್ರವನ್ನು ಉಲ್ಲಂಘಿಸಬಲ್ಲನು” ಎಂಬ ಆಶ್ವಾಸನೆಯನ್ನು ಆಕೆಗೆ ಹೊಟ್ಟನು. ಆಕೆಯ ಮಗನೆಂದರೆ ಹನುಮಂತ.

ಈ ಶಾಪವನ್ನು ಹೊಟ್ಟಿ ಮುಷಿಯ ಹೆಸರಿನ ಉಲ್ಲೇಖವಿಲ್ಲ. ಯಾವ ಕಾರಣಕ್ಕಾಗಿ ಶಾಪವನ್ನು ಹೊಟ್ಟಿದ್ದನು ಎಂಬುದರ ಮಾಹಿತಿಯೂ ಇಲ್ಲ. ಆಕೆಯ ಬಿನ್ನಹದ ಮೇರೆಗೆ ಮುಷಿಯು ಉಃಶಾಪವನ್ನು ಹೊಟ್ಟಿದ್ದಾನೆ; ಆದ್ದರಿಂದ ಅವಳು ತನ್ನ ಇಷ್ಟದಂತೆ ವಾನರರೂಪವನ್ನು ಇಲ್ಲವೇ ಮನುಷ್ಯ ರೂಪವನ್ನು ಧರಿಸ ಬಹುದಿತ್ತು.

(ಶ್ರೀರಾಮಕೋಶಾಂತರ್ಗತ ಹನುಮಾನಕೋಶ, ಪು.೨)

### ಇಳಿ. ? < ಲಂಕಾದೇವಿ

#### ಸುಂದರಕಾಂಡ/ಇ

ಲಂಕಾದೇವಿಯು ಹನುಮಂತನಿಗೆ ತನ್ನ ಚರಿತ್ರೆಯನ್ನು ಹೇಳುತ್ತಾಳೆ:

ಹನುಮಂತನು ಲಂಕೆಯತ್ತ ಹಾರಿ ಹೋಗುತ್ತಿದ್ದಾಗ ಲಂಕಾನಗರಿಯು ಅಕರಾಳ ವಿಕರಾಳ ಸೀರೂಪವನ್ನು ಧರಿಸಿ, ಭಯಂಕರವಾಗಿ ಗರ್ಜಿಸುತ್ತ ಹನುಮಂತನ ಮುಂದೆ ಬಂದು ನಿಂತಳು. ರಾಷಣನ ಸೈನ್ಯದಿಂದ ರಕ್ಷಿಸಲ್ಪಡುತ್ತಿದ್ದ ಲಂಕೆಯಲ್ಲಿ ಹನುಮಂತನಿಗೆ ಪ್ರವೇಶವು ಸಾಧ್ಯವಿಲ್ಲವೆಂದು ನಿಖಿರವಾಗಿ ಹೇಳಿದಳು. ಹನುಮಂತನ ಆಗಮನದ ಉದ್ದೇಶವನ್ನು ಅವಳು ಕೇಳಿದಾಗ, ಆತನು ‘ಸತ್ಯವನ್ನು ಹೇಳುವೆ’ ಎಂಬ ಆಶ್ವಾಸನೆಯನ್ನು ಹೊಟ್ಟಿ, ಅವಳು ಯಾರೆಂಬುದನ್ನು ಮೊದಲು ಹೇಳಬೇಕೆಂದು ಆಗ್ರಹಪಟ್ಟನು. ಅವಳು ಕೋಪಗೊಂಡು ಈ ರೀತಿ ಅಂದಳು:

“ನಾನು ಅಜಿಂಕ್ಯಳು; ಮಹಾತ್ಮನಾದ, ರಾಕ್ಷಸಾಧಿಪತಿಯಾದ ರಾವಣನ ಆಜ್ಞೆಯನ್ನು ಪಾಲಿಸುತ್ತಿದ್ದೇನೆ. ಅವನ ಆಜ್ಞೆಯಂತೆ ನಾನು ಲಂಕಾಪಟ್ಟಣವನ್ನು ರಕ್ಷಿಸುತ್ತಿದ್ದೇನೆ. ನನ್ನನ್ನ ಕಡೆಗೆಂಬೆ ನೀನು ಈ ನಗರವನ್ನು ಪ್ರಮೇಶಿಸುವದು ಎಂದಿಗೂ ಸಾಧ್ಯವಿಲ್ಲ. ಇಂದು ನನ್ನಿಂದ ನಿನ್ನ ವಧೆಯಾಗಲಿರುವದು. ನೀನು ಅಸುನೀಗಿ ದೀರ್ಘವಾಗಿ ನಿದಿಸುವೆ. ನಾನೇ ಲಂಕಾದೇವಿ” ಎಂದಳು. ಆಗ ಹನುಮಂತನು, ‘ಲಂಕಾ ನಗರವನ್ನು ಸುಮ್ಮುನೆ ನೋಡಿಕೊಂಡು ಹೋಗುವ ಇಚ್ಛೆ ನನಗಿದೆ’ ಎಂದು ಪ್ರಕಟಿಸಿದಾಗ ಆಕೆಯು ಭಯಂಕರವಾಗಿ ಗಜೀಸಿ ಆತನಿಗೆ ಬಲವಾದ ಏಟನ್ನು ಕೊಟ್ಟಳು. ಆಕೆಯು ‘ಸ್ತೋ’ ಇದ್ದುದರಿಂದ ಕೊಲ್ಲಬಾರದೆಂದು ಹನುಮಂತನೂ ಆಕೆಯ ಕೆನ್ನೆಗೆ ಬಲವಾಗಿ ಹೊಡೆದನು. ಆ ಏಟನಿಂದ ಹತಬಲಳಾಗಿ ಆ ನಿಶಾಚರಿಯು ಭೂಮಿಗೆ ಧೋಪ್ಪನೆ ಬಿದ್ದಳು. ಹನುಮಂತನಿಗೆ ಅವಳ ಬಗ್ಗೆ ಕನಿಕರವುಂಟಾಯಿತು. ಅವಳು ಬಿಕ್ಕಿಬಿಕ್ಕಿ ಅಳುತ್ತೆ ತನ್ನ ಪರಾಜಯವನ್ನು ಒಪ್ಪಿಕೊಂಡಳು. ಹನುಮಂತನಿಗೆ ಪ್ರಸನ್ನನಾಗಲು ಪ್ರಾರ್ಥಿಸಿ “ಅತಿಬಲಾಢ್ಯ ಪುರುಷರಿಗೆ ಶೋಭಿಸುವ ಹಾಗೆ ಶಾಸ್ತ್ರಮಯಾರ್ಥೆಯನ್ನನುಸರಿಸಿ ಕ್ಷಮೆ ಶೋರಬೇಕೆಂದು” ಹನುಮಂತನನ್ನು ಯಾಚಿಸಿದಳು ಮತ್ತು ಮುಂದೆ ಈ ರೀತಿ ಹೇಳಿದಳು: ‘ಬ್ರಹ್ಮದೇವನು ನನಗೆ ವರವನ್ನು ಕೊಟ್ಟಿದ್ದಾನೆ. ಯಾವ ವಾನರನು ಎಂದು ತನ್ನ ಶೋರ್ಯದಿಂದ ನಿನ್ನನ್ನು ಸೋಲಿಸುವನೋ ಅಂದಿನಿಂದ ರಾಕ್ಷಸ ಕುಲಕ್ಕೆ ಭಯವಿದೆ.’ ನಿನ್ನ ಭೇಟಿಯಿಂದ ಆ ಸಮಯವು ಬಂದೊದಗಿದೆ. ಸೀತೆಯ ನಿಮಿತ್ತದಿಂದ ದುರಾತ್ಮನಾದ ರಾವಣನ ಮತ್ತು ಸಕಲ ರಾಕ್ಷಸರ ವಿನಾಶಕಾಲವು ಸಮೀಪಿಸಿದೆ. ಎಲ್ಲೆ ಹನುಮಂತನೇ, ನೀನು ಲಂಕಾನಗರವನ್ನು ಪ್ರಮೇಶಿಸು; ನಿನ್ನ ಇಷ್ಟಕಾರ್ಯವನ್ನು ಪೂರ್ಣೆಸು!” ಎಂದು ಲಂಕಾದೇವಿಯು ಹೇಳಿದಳು.

ಪ್ರವೀಷ್ಯ ಶಾಪೋಪಹತಾಂ ಹರೀಷ್ಠರ |

ಪುರಿಂ ಶುಭಾಂ ರಾಕ್ಷಸಮುಖ್ಯಪಾಲಿತಾಮಾ ||೩೧||

ಪ್ರಮುಖ ರಾಕ್ಷಸರಿಂದ ರಕ್ಷಿಸಲ್ಪಟ್ಟ, ಶಾಪಗ್ರಹಿತಾದ ಆ ನಗರವನ್ನು ಪ್ರಮೇಶಿಸು. ಲಂಕಾದಹನದ ವಣನೆಯಲ್ಲಿಯೂ ಈ ಕೆಳಗಿನ ಉಲ್ಲೇಖವು ಕಂಡುಬರುತ್ತದೆ:  
 ಹನೂಮತಃ ಕ್ಷೋಧಬಲಾಭಿಭೂತಾ |  
 ಬಭೂವ ಶಾಪೋಪಹತೇವ ಲಂಕಾ ||

(ಸುಂದರಕಾಂಡ, ೩೪-೩೫)

ಹನುಮಂತನ ಕ್ಷೋಧದಿಂದ ಮತ್ತು ಬಲದಿಂದ ಹೀಡಿತವಾದ ಅ ಲಂಕಾ ನಗರವು ಅಗ್ನಿಜ್ಞಾಲೇಗಳಿಂದ ಮುಸುಕಿಮೋಯಿತು. ಯೋಧರೆಲ್ಲರೂ ಚೆಲ್ಲಾಟಿಲ್ಲಿ ಯಾದರು. ಲಂಕಾನಗರವು ಶಾಪದಗ್ರಾಹಾದಂತೆ ಕಂಡಿತು.

‘ಶಾಪೋಪಹತ’ವೆಂದು ಲಂಕೆಯ ಉಲ್ಲೇಖವು ರಾಮಾಯಣದಲ್ಲಿ ಬಂದಿದ್ದರೂ, ಅದಕ್ಕೆ ಯಾರು ಶಾಪ ಕೊಟ್ಟರು? ಏಕೆ ಕೊಟ್ಟರು? ಎಂಬ ಸಂಗತಿಗಳು ಸ್ವಷ್ಟವಾಗಿಲ್ಲ. ಶಾಪಮುಕ್ತಿಯ ಸಮಯವು ನಿರ್ಧರಿತವಿದ್ದರೂ ಶಾಪದ ಸ್ವರೂಪವು ಏನಿತ್ತಿಂಬುದು ಸ್ವಷ್ಟವಿಲ್ಲ.

### ೩೫. ಬ್ರಹ್ಮದೇವನು < ರಾವಣ

ಯುದ್ಧಕಾಂಡ/ ೧೩

ರಾವಣನು ತನ್ನ ಜೀವನದಲ್ಲಿಯ ಒಂದು ಅತಿಗೌಪ್ಯವಿದ್ದ ಘಟನೆಯನ್ನು ಮಹಾಪಾಠ್ಯನ ಮುಂದೆ ಹೇಳುತ್ತಾನೆ:

ಸೀತೆಯನ್ನು ಅಪಹರಿಸಿ ತಂದನಂತರ ಆಕೆಯನ್ನು ಭದ್ರವಾದ ಕಾವಲಿನಲ್ಲಿ ಇಡಲಾಗಿತ್ತು. ಸೀತೆಯ ವಿಷಯದಲ್ಲಿ ರಾವಣನು ಕಾಮಾತುರನಾಗಿ ಹೀಡಿತ ನಾಗಿದ್ದನು. ಆಗ ಆತನು ರಾಜಸಭಿಕರನ್ನು ಕರೆದು ತನ್ನ ಮನೋಗತವನ್ನು ಪ್ರಕಟಿಸಿದನು. ಆಗ ಆತನ ನಿಷ್ಕೇರ್ಯಲ್ಲಿದ್ವರು ಆತನ ಇಚ್ಛೆಗೆ ತಲೆದೂಗಿದರು. ರಾಮನನ್ನು ವಧಿಸಿ, ಸೀತೆಯು ಸದಾವಕಾಲವೂ ರಾವಣನ ಭೋಗಕ್ಕೆ ದೊರಕುವಂತೆ ಮಾಡುವ ಪ್ರತಿಜ್ಞೆಯನ್ನು ಕುಂಭಕರ್ಣನು ಮಾಡಿದನು. ಒಬ್ಬ ಮಂತ್ರಿಯಾದ ಮಹಾಪಾಠ್ಯನೆಂಬಾತನು, ರಾವಣನು ಸೀತೆಯನ್ನು ಬಲಾತ್ಮಕಿಸಬೇಕಂದು ಪ್ರೋತ್ಸಾಹಿಸಿದನು. ಆ ಸಂದರ್ಭದಲ್ಲಿ ರಾವಣನು ಆತನಿಗೆ ಈ ರೀತಿ ಹೇಳಿದನು: ‘ಹಿಂದೊಮ್ಮೆ ಗಗನದಲ್ಲಿಯ ಅಗ್ನಿಜ್ಞಾಲೆಯಂತಿದ್ದ ಪುಂಜಿಕಣ್ಣಲೆ ಎಂಬ ಅಪ್ಸರೆಯು ನನ್ನ ಭೀತಿಯಿಂದ ಮರೆಮರೆಯಾಗಿ, ಬ್ರಹ್ಮದೇವನ ಸಾಫಾಕ್ಕೆ ಹೋಗುತ್ತಿರುವದನ್ನು ನಾನು ಕಂಡೆನು; ಕೂಡಲೇ ನಾನು ಅವಳನ್ನು ಬಲಾತ್ಮಕರದಿಂದ ಭೋಗಿಸಿ ವಸಹಿನಭನ್ನಾಗಿ ಮಾಡಿಬಿಟ್ಟೇನು. ಆಗ ಕಮಲಿನಿಯಂತೆ ಕಂಪಿಸುತ್ತ ಅವಳು ಬ್ರಹ್ಮಲೋಕಕ್ಕೆ ಹೋದಳು. ನನ್ನ ಕೃತ್ಯವು ಬ್ರಹ್ಮನಿಗೆ ತಿಳಿದಾಗ ಆತನು ಸಿಟ್ಟಿನಿಮದ ಈ ರೀತಿ ನುಡಿದನು—

ಅದ್ವಾಪ್ರಾಪ್ತಿ ಯಾಮನ್ಯಾಂ ಬಲಾನ್ಯಾರೀಂ ಗಮಿಷ್ಯಾಸಿ ।

ತದಾ ತೇ ಶತಧಾ ಮೂರಧಾ ಘಲಿಷ್ಯತಿ ನ ಸಂಶಯಃ ॥೧೪॥

“ಈ ದಿನದಿಂದ ಯಾವದೇ ಪರಸ್ಪೀಯನ್ನು ಬಲಾತ್ಮಾರದಿಂದ ಭೋಗಿಸಿದರೆ ತಕ್ಷಣ ನಿನ್ನ ತಲೆ ನೂರು ಹೋಜಾಗಿ ಸಿಡಿದುಹೋಗುವುದರಲ್ಲಿ ಸಂದರ್ಭವಿಲ್ಲ.”

ಈ ರೀತಿಯ ಬ್ರಹ್ಮದೇವನ ಶಾಪಕ್ಕೆ ರಾವಣನು ಭಯಪಟ್ಟಿ ಕಾರಣ, ವಿದೇಹದ ರಾಜಕ್ಷಯಾದ ಸೀತೆಯನ್ನು ಶುಭಶಯ್ಯಾಯಲ್ಲಿ ಉಪಖೋಗಿಸಲು ಅಸಮರ್ಥನಾದನು.

ಇದು ಕಟ್ಟಳೆಯ ಶಾಪವಾಗಿದೆ.

### ಇ. ಶುಕ < ರಾಮ

#### ಯುದ್ಧಕಾಂಡ/೨೦

ರಾವಣನನ್ನು ವಧಿಸುವ ಕಾರ್ಯಕರ್ತರಲ್ಲಿ ರಾಮನಿಗೆ ಸಹಾಯ ಮಾಡಲು ಸುಗ್ರೀವನು ತನ್ನ ಸ್ಯಾನ್ಯಾಸನ್ನು ಸಮುದ್ರತೀರಕ್ಕೆ ತಂದು ಇರಿಸಿದನು. ರಾವಣನ ಗುಪ್ತಚರನಾದ ಶಾರ್ದೂಲನು, ಮುಂಬರಲಿದ್ದ ಆಕ್ರಮಣದ ಮುನ್ಮೂಚನೆಯನ್ನು ರಾವಣನಿಗೆ ಕೊಟ್ಟನು. ರಾವಣನಿಗೆ ತುಂಬಾ ಕೋಪವುಂಟಾಗಿದ್ದರೂ ಸುಗ್ರೀವನೋದನೆ ಸಾಮೋಪಚಾರಕ್ಕಾಗಿ ‘ಶುಕ’ನೆಂಬ ರಾಕ್ಷಸನನ್ನು ದೂತನನ್ನಾಗಿ ಕಳುಹಿಸಿದನು. ಶುಕನು ಪಕ್ಷಿಯ ವೇಷವನ್ನು ಧರಿಸಿ, ರಾವಣನ ಹೇಳಿಕೆಯನ್ನು ಸ್ವಷ್ಟವಾಗಿ ಸುಗ್ರೀವನಿಗೆ ತಿಳಿಸಿದನು. ಆ ಸಮಯದಲ್ಲಿ ವಾನರರು ಆ ಪಕ್ಷಿಯ ಗಿರಿಗಳನ್ನು ಕಿತ್ತು ಪಕ್ಷಿಗೆ ಉಪದ್ರವ ಕೊಡಲು ಅರಂಭಿಸಿದರು. ತಾನು ದೂತನೆಂದು ಬಂದಿರುವುದರಿಂದ ಈ ರೀತಿ ಉಪಬಳವನ್ನು ಕೊಡುವದು ಸರಿಯಲ್ಲವೆಂದನು. ಇದನ್ನು ಕೇಳಿ ರಾಮನು, ‘ಆತನಿಗೆ ಉಪದ್ರವವನ್ನು ಮಾಡಕೂಡು!’ ಎಂದು ವಾನರರಿಗೆ ನಿಪ್ಪರವಾಗಿ ಹೇಳಿದನು. ಶುಕನು ದೂತನಾಗಿರದೇ ರಾವಣನ ಗುಪ್ತಚರನಾಗಿರಬೇಕೆಂಬ ಸಂದೇಹವು ಅಂಗದನಿಗಾಯಿತು. ಸುಗ್ರೀವನಿಗೆ ಅದನ್ನು ನುಡಿದನು. ಅಷ್ಟೇ ಅಲ್ಲದೇ ಶುಕನನ್ನು ಲಂಕೆಗೆ ಮರಳಿ ಹೋಗಿಸೂಡದೇ ಸೆರೆ ಹಿಡಿಯಬೇಕೆಂದು ಸ್ವಷ್ಟ ಮತವನ್ನಿತನು. ಆಗ ಸುಗ್ರೀವನ ಆಜ್ಞೆಯಿಂದ ವಾನರರು ಆಕಾಶದತ್ತ ಹಾರಿ ಶುಕಪಕ್ಷಿರೂಪಧಾರಿಯಾದ ರಾಕ್ಷಸನನ್ನು ಬಂಧಿಸಿ, ಆತನಿಗೆ ಗಾಸಿಗೊಳಿಸಹತಿದರು. ಆಗ ಶುಕನು ರಾಮನಿಗೆ ಇಂತೆಂದನು-

‘ಈ ಕರ್ಪಿಗಳು ನನ್ನ ಗಿರಿಗಳನ್ನು ಕೇಳುತ್ತಿದ್ದಾರೆ; ನನ್ನ ಕಣ್ಣಗಳಿಗೆ ತೀವಿಯತ್ತಿದ್ದಾರೆ.’ ಕಾರಣ-

ಯಾಂ ಚ ರಾತ್ರಿ ಮರಿಷ್ಯಾಮಿ ಜಾಯೇ ರಾತ್ರಿಂ ಚ ಯಮಹಮ್ |  
 ವತಸ್ಸಿನ್ನಂತರೆ ಕಲೇ ಯನ್ನಂತ್ಯಾ ಹೃತುಭಂ ಕೃತಮ್ |  
 ಕರ್ಮಂ ತದುಪರದ್ಯೇಭಾ ಜಹ್ಯಾಂ ಚೇದ್ಯಾದಿ ಜೀವಿತಮ್ ||೩||

“ನನ್ನ ಮಟ್ಟನಿಂದ ಸಾಯುವವರಿಗೆ ನನ್ನಿಂದ ನಡೆದ ಪಾತಕಗಳು, ನಾನು ಇಲ್ಲಿ ಸತ್ತರೆ, ನಿನಗೆ ಅಂಟಿ” ಎಂದನು.

ಆತನ ಆಕ್ರೋಶವನ್ನು ಕೇಳಿ ರಾಮನಿಗೆ ಕನಿಕರವೆನಿಸಿತು. “ಆಗಮಿಸಿದ ದೂತನನ್ನು ಬಿಡುಗಡೆ ಮಾಡಿರಿ” ಎಂದು ವಾನರರಿಗೆ ಆಜಾಫೀಸಿದನು.

ಇದು ಶಾಪವೋ? ಕಳೆವಳದ ಉದ್ದಾರವೋ? ಶಾಪವಿದ್ದರೆ ಅದನ್ನು ಕಟ್ಟಿಯದೆನ್ನಬಿಂಬಿಸು. ಅದನ್ನು ಕೊಡುವ ಸಿದ್ಧಿಯ ಶುಕನಿಗೆ ಎಲ್ಲಿಂದ ಬಂದಿತು? ಎಂಬ ಪ್ರಶ್ನೆ ಹಾಗೆಯೇ ಉಳಿಯತ್ತದೆ.

## ೧೨. ಬ್ರಹ್ಮದೇವ < ಕುಂಭಕರ್ಣ ಯುದ್ಧಕಾಂಡ/೫೧

ರಾಮನ ವಿನಂತಿಯ ಮೇರೆಗೆ ವಿಭೀಷಣನು ಕುಂಭಕರ್ಣನ ಬಗ್ಗೆ ಹೇಳುತ್ತಾನೆ:

ಕುಂಭಕರ್ಣನು ವಿಶ್ವವಸನ ಪರಾಕ್ರಮಿಯಾದ ಪ್ರತನು; ಬೇರೆ ಯಾವ ರಾಕ್ಷಸನೂ ಆತನಿಗೆ ಸಾಟಿಯಲ್ಲ; ಆತನು ಸಂಗ್ರಾಮದಲ್ಲಿ ದೇವದಾನವರನ್ನು, ಭುಜಂಗ, ರಾಕ್ಷಸ, ಯಕ್ಷ, ಗಂಥರ್ವ, ಪನ್ನಗ, ವಿದ್ಯಾಧರ ಆದಿ ಎಲ್ಲವನ್ನೂ ಸೋಲಿಸಿದ್ದಾನೆ. ಕುಂಭಕರ್ಣನನ್ನು ವಧಿಸುವದು ದೇವತೆಗಳಿಗೂ ಸಾಧ್ಯವಾಗಿಲ್ಲ. ರಾಕ್ಷಸರಲ್ಲಿ ಆತನು ಅಶ್ಯಂತ ತೇಜಸ್ಸಿಯೂ, ವರಪ್ರಾತ್ಮಿಯಿಂದ ತುಂಬಾ ಬಲಶಾಲಿಯೂ ಆಗಿದ್ದಾನೆ. ರಣರಂಗದಲ್ಲಿ ಆತನು ಇಂದ್ರನ ಐರಾವತದ ದಂತವನ್ನು ಮುರಿದಿದ್ದಾನೆ. ಸಾವಿರಾರು ಜನರನ್ನು ಆತನು ಭಕ್ತಿಸಲು ಪ್ರಾರಂಭಿಸಿದಾಗ ಭಯಗೊಂಡ ಪ್ರಜಿಗಳು ಇಂದ್ರನಿಗೆ ಮೋರೊದರು. ಇಂದ್ರನು ವಜ್ರಪ್ರಹಾರವನ್ನು ಮಾಡಿದರೂ, ಪ್ರಜಿಗಳಿಗೆ ಇನ್ನೂ ಅಧಿಕ ತಾಪವನ್ನು ಕೊಡಲಾರಂಭಿಸಿದನು. ಇಂದ್ರನನ್ನೂ ಹತಬಲನನ್ನಾಗಿ ಮಾಡಿದನು. ಆಗ ಇಂದ್ರನು, ದೇವದಾನವರ ಸಮೀತ ಬ್ರಹ್ಮದೇವನ ಬಳಿಗೆ ಹೋದನು. ಕುಂಭಕರ್ಣನ ನೀಚತ್ವ, ಆತನು ನಡೆಯಿಸಿದ ಪ್ರಜಿಗಳ ಸ್ವಾಹಾಕಾರ, ಪರಸ್ಯೇಯರ ಅಪಹರಣ, ಇವೆಲ್ಲ ಸಂಗತಿಗಳನ್ನು ವಿವರಿಸಿದನು. ಇದೇ ರೀತಿ ಮುಂದುವರೆದರೆ ಪ್ರಪಂಚವೇ

ಶೂನ್ಯವಾಗಬಹುದೆಂಬ ಭೀತಿಯನ್ನು ವ್ಯಕ್ತಪಡಿಸಿದನು. ಇಂದ್ರನ ಭಾಷಣವನ್ನು ಕೇಳಿ ಬ್ರಹ್ಮದೇವನು ರಾಕ್ಷಸರನ್ನು ಕರೆಯಿಸಿ ಕುಂಭಕರ್ಣನತ್ತು ನೋಡಿದನು. ಕುಂಭಕರ್ಣನನ್ನು ನೋಡುತ್ತಿಂದೇ ಬ್ರಹ್ಮನ ಎದೆ ರುಲ್ಲೆಂದಿತು. ಹೀಗಾದರೂ ಆತನು ಕುಂಭಕರ್ಣಗೆ ಇಂತೆಂದನು—

ಧ್ವಂ ತೋಕವಿನಾಶಾಯ ಪೊಲಸ್ತೈನಾಸಿ ನಿರ್ವಿತಃ ।

ತಸ್ಯಾತ್ಮಪುದ್ಮಪುಷ್ಟಿ ಮೃತಕಲ್ಬಃ ಶಯಿಷ್ಯಾಸೇ ॥೨೪॥

“ವಿಶ್ವವಸನು ನಿಸಂದೇಹವಾಗಿ ನಿನ್ನನ್ನು ತೋಕನಾಶಕ್ಕಾಗಿ ಹುಟ್ಟಿಸಿದ್ದಾನೆ. ನೀನು ಇಂದನಿಂದ ಮೃತನಾದವನಂತೆ ನಿದ್ರಾವಸ್ಥೆಯಲ್ಲಿರುವೆ.”

ಕುಂಭಕರ್ಣನು ಬ್ರಹ್ಮದೇವನಿಗೆ ಸಾಘಾಂಗ ಹಾಕಿದನು. ಬ್ರಹ್ಮದೇವನ ಈ ಶಾಪವಾಗಿಯನ್ನು ಕೇಳಿ ರಾವಣನು ಈ ರೀತಿ ನುಡಿದನು: “ನಿಮ್ಮ ಸ್ವಂತ ಮೊಮ್ಮೆಗನಿಗೆ ಈ ರೀತಿ ಶಾಪ ಕೊಡುವದು ಯೋಗ್ಯವಲ್ಲ. ನಿಮ್ಮ ಮಾತು ಎಂದೂ ಸುಳಾಗುವದಿಲ್ಲ. ಕುಂಭಕರ್ಣನು ನಿದ್ದೆಯಲ್ಲಿಯೇ ಉಳಿಯುವನು; ಆದರೆ, ಆತನು ನಿದ್ರಿಸಿರುವ ಹಾಗೂ ಎಚ್ಚರಿರುವ ಕೆಲವು ಕಾಲಾವಧಿಯನ್ನು ನೀವು ನಿರ್ಧರಿಸಬೇಕು.” ರಾವಣನ ಈ ಪ್ರಾರ್ಥನೆಯನ್ನು ಕೇಳಿ ಬ್ರಹ್ಮದೇವನು ಈ ರೀತಿ ಹೇಳಿದನು:

ಶಯಿತಾ ಹೈಷ ಷಣ್ಣಾಸೇಕಾಹಂ ಜಾಗರಿಷ್ಯತಿ ॥೨೫॥

ವಕೇನಾಹ್ಯ ತ್ವಷ್ಟಾ ಏರಶ್ವರನ್ ಭೂಮಿಂ ಬುಭುಕ್ಷಿತಃ ।

ವ್ಯಾತ್ಸಮ್ಯೇ ಭಕ್ತಯೇಲ್ಲೋಕಾಂ ಸಂವೃದ್ಧ ಇವ ಪಾಪಕಃ ॥೨೬॥

“ತೀರ ಕಡಿಮೆ ಎಂದರೆ ಆರು ತಿಂಗಳವರೆಗಾದರೂ ಈತನು ಸತತವಾಗಿ ನಿದ್ರಿಸಿದ ನಂತರ ಒಂದು ದಿನದ ಮಟ್ಟಿಗೆ ಎಚ್ಚರವಾಗಿರುವನು. ಈ ಒಂದು ದಿನದಲ್ಲಿ ಹಸಿದ ಈ ವೀರನು ‘ಆ’ ಎಂದು ಬಾಯಿ ತೆರೆದು ಭೂಮಿಯ ಮೇಲೆ ಸಂಚರಿಸಿದಾಗ ಪಸರಿಸುತ್ತಿದ್ದ ಅಗ್ನಿಜ್ಞಲೆಯಂತೆ ಜನರನ್ನು ಭಕ್ತಿಸುತ್ತ ಸಾಗುವನು.”

ರಾವಣನ ಬಿನ್ನಹದ ಮೇರೆಗೆ ಆಡಿದ ಬ್ರಹ್ಮದೇವನ ನುಡಿಗಳು ಉಃಶಾಪ ದಂತಾಗಿವೆ. ಈ ಸಂದರ್ಭದಲ್ಲಿ ಶಾಪದೆದ ಕುಂಭಕರ್ಣನು ಉಃಶಾಪವನ್ನು ಬೇಡಿರದೇ, ಕುಂಭಕರ್ಣನ ಪರವಾಗಿ ರಾವಣನು ಉಃಶಾಪವನ್ನು ಬೇಡಿ ಕೊಂಡಿದ್ದಾನೆ.

**ಇಲ. ಪುಲಸ್ತ್ಯ < ಶ್ರಣಬಿಂದುಕನ್ಯೇಯರು  
ಲುತ್ತರಕಾಂಡ/೨**

ರಾಮನಿಗೆ ಅಗಸ್ತ್ಯ ಮುಷಿಯು ವಿಸ್ರಮಾಮನಿಯ ಜನ್ಮದ ಕಥೆಯನ್ನು ಹೇಳುತ್ತಾನೆ:

ಕೃತರೂಪದಲ್ಲಿ ಪ್ರಜಾಪತಿಯ ಪುತ್ರರಾದ ‘ಪುಲಸ್ತ್ಯ’ ಎಂಬ ಬ್ರಹ್ಮಿಂದಿಂದ ಜನ್ಮಿಸಿದ್ದನು. ಧರ್ಮ, ಶಿಳಿಗಳಿಂದ ಆತನು ದೇವತೆಗಳಿಗೆ ಪ್ರಿಯನಾಗಿದ್ದನು. ಮೇರು ಪರವರ್ತದ ಸಮೀಪದಲ್ಲಿದ್ದ ಶ್ರಣಬಿಂದುವಿನ ಆಶ್ರಮದಲ್ಲಿ ತಪಸ್ಸಿಗಾಗಿ ನೆಲೆಸಿದ್ದನು. ಅನೇಕ ನಾಗ ಕನ್ಯೇಯರು, ಮುಷಿಕನ್ಯೇಯರು, ರಾಜಷ್ಟಿಕನ್ಯೇಯರು, ಅಪ್ಸರರೂಪರೂಪರು ಕ್ರೀಡಿಸುತ್ತ ಈ ಆಶ್ರಮದ ಬಳಿಗೆ ಬಂದರು. ಅವರು ಆಗಾಗ ಅಲ್ಲಿಗೆ ಬಂದು ನೃತ್ಯಾಯಿನಿಂದಲ್ಲಿ ತೊಡಗುತ್ತಿದ್ದರು. ಈ ಯೋವನೆಯರ ಆಗಮನದಿಂದ ಪುಲಸ್ತ್ಯ ಮುಷಿಯ ತಪಸ್ಸಿನಲ್ಲಿ ವಿಷ್ಣು ಉಂಟಾಗುತ್ತಿದ್ದರಿಂದ ಆತನು ಕುದ್ಧನಾದನು; ಮತ್ತು ‘ಯಾವ ಕನ್ಯೇಯ ನನ್ನ ಕಣ್ಣಿಗೆ ಬೀಳುವಳೋ ಅವಳು ಗಭಿರಣಿಯಾಗುವಳು’ ಎಂದು ಉಚ್ಚಾರಿಸಿದನು.

ಯಾ ಮೇ ದರ್ಶನಮಾಗಣ್ಣೇತ್ವಾ ಗಭರಂ ಧಾರಂಬಿಷ್ಟಾ ॥೧೩॥

ಈ ಬ್ರಹ್ಮ ಶಾಪಕ್ಕೆ ಹೆದರಿ ಆ ಕನ್ಯೇಯರು ಆ ಪ್ರದೇಶಕ್ಕೆ ಹೋಗುವುದನ್ನು ನಿಲ್ಲಿಸಿದರು; ಆದರೆ ಈ ಶಾಪವನ್ನು ಕೇಳಿದೇ ಇದ್ದ ‘ಶ್ರಣಬಿಂದು’ ಎಂಬಾತನ ಕನ್ಯೇಯ ಆ ಪ್ರದೇಶದ ಹತ್ತಿರ ಹೋದಾಗ ಅಲ್ಲಿ ಒಬ್ಬ ಸವಿಯೂ ಕಣ್ಣಿಗೆ ಬೀಳಲಿಲ್ಲ. ಅವಳು ಸಂಕೋಚನಿಲ್ಲದೇ ಅಲ್ಲಿ ಸುತ್ತಾಡುತ್ತಿದ್ದಾಗ, ಮುಷಿಯ ಕಣ್ಣಿಗೆ ಬಿದ್ದಳು. ತಕ್ಷಣ ಅವಳ ದೇಹವು ಬಿಳಿಚಿಕೊಂಡಿತು. ಅವಳು ಗಭರಣಾ ಯಾದಳು. ಈ ಪರಿಯ ಅನರ್ಥವುಂಟಾದ್ದರಿಂದ ಅವಳು ಕಂಗಟ್ಟಿ ಆಶ್ರಮದಲ್ಲಿದ್ದ ತನ್ನ ತಂದೆಯ ಮುಂದೆ ಬಂದು ನಿಂತಳು. ಅವಳು ಅವಸ್ಥೆಯನ್ನು ಕಂಡು, ಕೇಳಿ ವಿಚಾರಿಸಿಕೊಂಡ ನಂತರ ಆತನು ಧ್ಯಾನಸ್ಥನಾದನು. ಆತನಿಗೆ ಎಲ್ಲ ಸಂಗತಿಗಳು ಸ್ವಷ್ಟವಾದವು. ಕನ್ಯೇಯನ್ನು ಜೊತೆಮಾಡಿಕೊಂಡು ಆತನು ಪುಲಸ್ತ್ಯ ಮುಷಿಯತ್ತ ಹೋಗಿ ಈ ರೀತಿ ಅಂದನು-

“ಭಗವನ್! ಸ್ವಗುಣಗಳಿಂದ ಭೂಷಿತಳಾದ ಈ ನನ್ನ ಕನ್ಯೇಯನ್ನು ಸ್ವೀಕರಿಸಿರಿ! ಹೇ ಮಹಿಳೆಯೇ, ತನಾಗಿ ಮನೆಗೆ ಬಂದ ಇದೊಂದು ಭಿಕ್ಷೆ; ತಪಸ್ಸಿನಿಂದ ಉಂಟಾಗುವ ಆಯಾಸವನ್ನು ಈ ಕನ್ಯೇಯು ನಿಮ್ಮ ಸೇವೆ ಮಾಡಿ ಕಳೆಯತ್ತಾಳೆ.” ಈ ಹೇಳಿಕೆಯನ್ನು ಪುಲಸ್ತ್ಯನು ಸಮೃತಿಸಿದನು. ಅವಳ ಸೇವೆ,

ಶೀಲ ಹಾಗೂ ವರ್ತನೆಯಿಂದ ಮುನಿಯು ಸಂತೋಷಗೊಂಡು ಈ ರೀತಿ ಎಂದನು—

ಈ ತು ವಿಜಾಧಿಂ ತಂ ಶಾಪಂ ಮಹಿಂಭಾಃವಿತಾತ್ಮಃ ॥೨೪॥

“ಎಲ್ಲೆ ದೇವಿಯೇ, ನಮ್ಮಿಬ್ಬರ ವಂಶವನ್ನು ವೃಧಿಸಲೋಸುಗ ‘ಪೋಲಸ್ತ್ಯ’ ಎಂಬ ಹೆಸರಿನಿಂದ ಖ್ಯಾತಿಪಡೆಯುವ, ನಮ್ಮಿಬ್ಬರನ್ನು ಹೋಲುವ, ಪುತ್ರನನ್ನು ನಾನು ನಿನಗೆ ಅರ್ಪಿಸುವೆ. ನಾನು ಅಧ್ಯಯನ ಮಾಡುತ್ತಿದ್ದಾಗ ನಿನ್ನಿಂದ ವೇದ ಶೈವಣಾಗಿದೆ; ಆದ್ದರಿಂದ ಆ ಪುತ್ರನು ವಿಶ್ವಾ ಎಂದು ಖ್ಯಾತಿಗೊಳ್ಳುತ್ತಾನೆ.”

ಪುಲಸ್ತ್ಯನು, ತ್ಯಾಜಿಂದುವಿನ ಬಿನ್ನಹವನ್ನು ಮನ್ನಿಸಿದ್ದು, ಉಃಶಾಪವಲ್ಲ. ತ್ಯಾಜಿಂದುವಿನ ಕನ್ನೆಗೆ ಶಾಪದ ಘಲವಾಗಿ ಗಭ್ರಧಾರಣೆಯಾಗಿದ್ದರೂ ಹೊನೆಯಲ್ಲಿ ಆ ಶಾಪವು ವರವಾಗಿ ಪರಿಣಾಮಿಸಿದೆ.

ಇಂ. ವಿಶ್ವಾ < ಕೈಕೆಸಿ

ಉತ್ತರಕಾಂಡ/೯

ಸುಮಾಲಿ ರಾಕ್ಷಸನ ಮಗಳಾದ ಕೈಕೆಸಿಯ ಬಹಳ ಸುಂದರಿಯಾಗಿದ್ದಳು. ಅವಳು ಮದುವೆಯ ವಯಸ್ಸಿಗೆ ಬಂದಾಗ ಅನೇಕರು ಅವಳನ್ನು ಮದುವೆಯಾಗುವ ಪ್ರಸ್ತಾಪ ಮಾಡಿದ್ದರು; ಆದರೆ ಸುಮಾಲಿಯ ಯಾವ ಪ್ರಸ್ತಾಪಕ್ಕೂ ಒಪ್ಪಿರಲಿಲ್ಲ. ನಂತರ ಒಪ್ಪಿಗೆ ಸಿಗುವುದಿಲ್ಲವೆಂಬ ತಿಳುವಳಿಕೆಯಿಂದ ಯಾರೂ ಪ್ರಸ್ತಾಪವನ್ನೇ ಮುಂದಿಡಲಿಲ್ಲ. ಕೈಕೆಸಿಯ ಮದುವೆಯ ಪ್ರಾಯವು ದಿನೇದಿನೇ ಬೆಳೆಯುತ್ತ ಹೋಯಿತು. ಅವಳ ಯೋವನದ ಪ್ರಾಯವು ವೃಥಾಗೊಳ್ಳುತ್ತಿದೆ ಎಂಬ ಜಿಂತೆಯು ಸುಮಾಲಿಗೆ ಕಾಡಹತ್ತಿತ್ತು. ಆತನು ತನ್ನ ಕನ್ನೆಗೆ ಈ ರೀತಿ ಹೇಳಿದೆನು—

“ನೀನು ಸಾಕ್ಷಾತ್ ಲಕ್ಷ್ಮಿಯಂತಿರುವೆ; ಧರ್ಮನಿಷ್ಠರಾದ ನಾವು ನಿನ್ನ ಮೂಲಕ ಇಕ್ಕೆಷ್ಟನಲ್ಲಿ ಸಿಲುಕದ್ದೇವ. ಕುಲದ ಪ್ರತಿಷ್ಠೆಗೌರವಗಳ ಧ್ಯಾನಿಸುವವರಿಗೆ, ಕನ್ನೆಯ ತಂದೆಯಾಗಿರುವದು ಬಹು ಕ್ಷೇತರವಾಗಿರುತ್ತದೆ; ಆದ್ದರಿಂದ ಮುನಿಗಳಲ್ಲಿ ಉತ್ತಮನಾದ, ಬ್ರಹ್ಮದೇವನ ಕುಲದಲ್ಲಿ ಜನಿಸಿದ, ಪುಲಸ್ತ್ಯನ ಪುತ್ರನಾಗಿರುವ, ಶ್ರೀಷ್ಟನಾಗಿರುವ ‘ವಿಶ್ವಾ’ನನ್ನು ನೀನಾಗಿ ವರಿಸು! ಸೂರ್ಯನಂತೆ ತೇಜಸ್ಸಿಳ್ಳ, ಧನಾಧಿಪತಿಯಂತಿರುವವನಿಂದ ಆತನಂತಹ ಮಕ್ಕಳನ್ನು ನೀನು ನಿಸಃಶಯವಾಗಿ ಪಡೆಯುವೆ.

ತಂದೆಯ ಹೇಳಿಕೆಯಂತೆ ಆ ಕನ್ನೆಯು, ವಿಶ್ವಾ ಮುನಿಯ ತಪಸ್ಸನ್ನು ಆಚರಿಸು ಶ್ರದ್ಧ ಸ್ಥಳಕ್ಕೆ ಹೋಗಿ ಆಶನೆದುರು ನಿಂತಳು. ಆಕೆಯ ಬರುವಿಕೆಯ ಕಾರಣವನ್ನು ಮುನಿಯು ವಿಚಾರಿಸಿದಾಗ, ಕೈಕೆಸಿಯು ವಿನಯದಿಂದ ಈ ರೀತಿ ಹೇಳಿದಳು:

“ಹೇ ಮುನಿಶ್ರೀಷ್ಟರೇ! ನಾನು ಇಲ್ಲಿಗೆ ಬಂದ ಉದ್ದೇಶವನ್ನು ತಪಃಪ್ರಭಾವ ದಿಂದ ನೀವೇ ಅರಿತುಕೊಳ್ಳಿರಿ. ಹೇ ಬ್ರಹ್ಮಿ, ತಂದೆಯ ಆಜ್ಞೆಯಂತೆ ನಾನು ಇಲ್ಲಿ ಬಂದಿದ್ದೇನೆಂದು ತಿಳಿಯಬೇಕು; ನನ್ನ ಹೆಸರು ಕೈಕೆ, ಮಿಕ್ಕ ವಿಷಯವನ್ನು ನೀವೇ ಅರಿತುಕೊಳ್ಳುವಿರಿ!”

ವಿಶ್ವಾ ಈತನು ಧ್ಯಾನಸ್ಥನಾಗಿ ಆಕೆಯ ಆಗಮನದ ಉದ್ದೇಶವನ್ನು ನಿಳಿದುಕೊಂಡನು. ಆತನು ಕೈಕೆಗೆ ಈ ರೀತಿ ನುಡಿದನು:

ಸುತಾಭಿಲಾಷೋ ಮತ್ತುಸ್ತೋ ಮತ್ತುಮಾತಂಗಾಮಿನೀ |

ದಾರುಣಾಯಾಂ ತು ವೇಲಾಯಾಂ ಯಸ್ತಾತ್ಪ್ರಾಂ ಮಾಮುಪ್ಸಿತಾ ||೨೨||

ಪ್ರಾಣ ತಸ್ಯಾತ್ಪ್ರಾಣಸ್ಥದೇ ಯಾದೃಶಾಸ್ಯನಯಿಷ್ಯಸಿ |

ದಾರುಣಾಸ್ಯಾರುಣಾಕಾರಾಸ್ಯಾರುಣಾಭಿಜನಪ್ರಿಯಾನ್ ||೨೩||

ಪ್ರಸುವಿಷ್ಯಸಿ ಸುಶ್ರೋಽಂ ರಾಜ್ಞಾಸಾಂ ಕ್ಷೂರಕಮರಣಃ ||೨೪||

“ಎಲ್ಲೆ ಮತ್ತೆ ಗಜಗಾಮಿನಿಯೇ, ನನ್ನಿಂದ ಪ್ರತಿರನ್ನು ಪಡೆಯಲೆಂದು ನೀನು ಬಂದಿರುವೆ; ಆದರೆ, ನೀನು ಬಂದ ಸಮಯವು ತೀರ ಕ್ಷೂರ ಗಳಿಗೆಯಾಗಿದೆ; ಆದ್ದರಿಂದ ನೀನು ಎಂತಹ ಮಕ್ಕಳನ್ನು ಹೊಂದುವೆ ಎಂಬುದನ್ನು ಆಲಿಸು! ಸ್ವಭಾವದಿಂದಲೂ ಸೌಷ್ಠವದಿಂದಲೂ ಭಯಂಕಾರಿಯಾಗಿರುವವರು, ಕ್ಷೂರಭಾಂಧವರನ್ನು ಬಯಸುವವರು, ಮತ್ತು ಕ್ಷೂರ ಕರ್ಮಗಳನ್ನು ಮಾಡುವವರು, ಅಂತಹ ರಾಕ್ಷಸರು ನಿನಗೆ ಹುಟ್ಟುವರು.”

ಮುನಿಯ ಈ ಮಾತನ್ನು ಕೇಳಿ ವಿನಯದಿಂದ ಈ ರೀತಿ ಎಂದಳು: “ಹೇ ಭಗವನ್, ತಮ್ಮಂಥ ಬ್ರಹ್ಮಜ್ಞರಿಂದ ಈ ಪರಿಯ ದುರಾಚಾರಿ ಪ್ರತಿರನ್ನು ಪಡೆಯುವ ಇಚ್ಛೆ ನನಗಿಲ್ಲ; ನೀವು ನನಗೆ ದಯೆ ತೋರಿರಿ!”

ಆಕೆಯ ಬಿನ್ನಹವನ್ನು ಮನ್ನಿಸಿ, ಮುನಿಯು ಈ ರೀತಿ ಉತ್ತರಿಸಿದನು— “ನನ್ನ ಕೊನೆಯ ಮಗನು ನನ್ನ ವಂಶಕ್ಕೆ ಅನುರೂಪವಾದನೂ ಧರ್ಮಾತ್ಮನೂ ಆಗುವನು.” ಕಾಲಕ್ರಮೇಣ ಕೈಕೆಗೆ ರಾವನ, ಕುಂಭಕರ್, ಶೂಪರ್ನಾಖ್ಯಿ ಮತ್ತು ವಿಭಿಂಘಣಿ ಎಂಬ ಮಕ್ಕಳಾದರು.

ಕೈಕೆಸಿಯ ಬಿನ್ನಹವು ಯಾಚಿತ ಉಃಶಾಪದಂತಿದೆ.

### ಒಂ. ವಿಶ್ರಾ < ರಾಮಣ

#### ಉತ್ತರಕಾಂಡ/೧೧

ರಾಮಣ-ಮಂಡೋದರಿಯ ವಿವಾಹದ ವಿಷಯವನ್ನು ಅಗಸ್ಟ್ಯಮುನಿಯು ರಾಮನಿಗೆ ಹೇಳುತ್ತಾಣೆ:

ತನ್ನ ಮಂಂತ್ರಿಯಾದ ಪ್ರಹಸ್ತನನ್ನು ರಾವಣನು, ಕುಬೇರನ ಬಳಿಗೆ ಕಳುಹಿಸಿ ಲಂಕಾಪಟ್ಟಣಾದ ಬೇಡಿಕೆಯನ್ನು ಮುಂದಿಟ್ಟಿನು. ಆಗ ಕುಬೇರನು ತನ್ನ ಪಿತನಾದ ‘ವಿಶ್ರಾ’ನ ಸಲಹೆಯನ್ನು ಕೇಳಿದಾಗ, ಆತನು ಲಂಕೆಯನ್ನು ರಾವಣನಿಗೆ ಅರ್ಪಿಸಿ, ಕುಬೇರನು ಕೈಲಾಸ ಪರ್ವತದಲ್ಲಿ ವಾಸವಿರಬೇಕೆಂದು ಹೇಳಿದನು. ಇಷ್ಟೇ ಅಲ್ಲದೆ, ಈ ಪೂರ್ವದಲ್ಲಿಯೂ ರಾವಣನು ತನ್ನ ಬಳಿಯಲ್ಲಿಯೂ ಲಂಕಾ ಪಟ್ಟಣವನ್ನು ಬೇಡಿದ್ದನೆಂದು ಹೇಳಿದನು. ‘ಲಂಕೆಯ ಬಗ್ಗೆ ಇಷ್ಟ್ವಾಂದು ಅಭಿಲಾಷೆಯನ್ನಿಟ್ಟು ಹೊಂದರೆ ಅದು ನಿನ್ನ ನಾಶಕ್ಕೆ ಕಾರಣವಾಗುತ್ತದೆ’ ಎಂದು ವಿಶ್ರವನು ರಾವಣನಿಗೆ ಸ್ವಷ್ಟವಾಗಿ ಹೇಳಿದ್ದನು. ವರಪೂರ್ತಿಯಿಂದ ಉನ್ನತ್ವನಾದ ರಾವಣನು ವಿಶ್ರವನ ಉಪದೇಶವನ್ನು ಕಡೆಗಾಳಿಸಿದನು. ವಿಶ್ರವನು ಈ ರೀತಿ ಹೇಳುತ್ತಾನೆ:

ನ ವೇತ್ತಿ ಮಮ ಶಾಪಾಜ್ಞ ಪ್ರಕೃತಿಂ ದಾರುಣಾಂ ಗತಃ ॥೪೦॥

“ನನ್ನ ಶಾಪದಿಂದ ಆತನ ಸ್ವಭಾವವು ಕೂರವಾಗಿದೆ.”

#### ಉತ್ತರಕಾಂಡ/೧೨

ರಾವಣನು ಬೇಟೆಯಾಡಲು ಒಂದು ಜನರಹಿತ ಕಾನನದಲ್ಲಿ ಅಲೆಯು ತ್ವಿದ್ದಾಗ, ತನ್ನ ಕಸ್ಯೇಯೋಡನಿದ್ದ ಮಯನೆಂಬ ದೃಶ್ಯನನ್ನು ಕಂಡನು. ಏಕಾಕಿಯಾಗಿದ್ದ ಮಯನನ್ನು ಸಂಧಿಸಿ ರಾವಣನು ಆತನ ಕುಲವನ್ನು ಕೇಳಿದನು. ಆಗ ಮಯನು ಈ ರೀತಿಯಿಂದ ಉತ್ತರಿಸಿದನು: “ದೇವತೆಗಳು ನನಗೆ ‘ಹೇಮಾ’ ಎಂಬ ಅಪ್ಸರೆಯನ್ನು ಕೊಟ್ಟರು. ಅವಳಲ್ಲಿ ನಾನು ಸಹಸ್ರಾರು ವರ್ಷಗಳ ಕಾಲ ನಿರತನಾಗಿದ್ದೆ; ಒಮ್ಮೆ ಆಕೆಯು ದೇವತಾಕಾರ್ಯಕ್ಕೆಂದು ದೇವಲೋಕಕ್ಕೆ ಹೋದವಳು ಹದಿಮೂರು ವರ್ಷಗಳು ಕಳೆದರೂ ಮರಳಿ ಬರಲಿಲ್ಲ. ಅವಳಿಂದ ಹುಟ್ಟಿದ ಈ ಕಸ್ಯೇಯು ಈಗ ವಿವಾಹಯೋಗ್ಯವಾಗಿದ್ದಾಳೆ. ಹೇಮಾ ಇವಳ ವಿರಹದಿಂದ ವ್ಯಾಕುಲಗೊಂಡ ನಾನು ವರಸಂಶೋಧನೆಗಾಗಿ ಅಲ್ಲಲ್ಲಿ ಸುತ್ತುತ್ತೆ ಸಾಂಪ್ರದೆ ಇಲ್ಲಿಗೆ ಬಂದಿದ್ದೇನೆ” ಇಷ್ಟ್ವಾಂದು ನುಡಿದು ಮಯನು ರಾವಣನಿಗೆ ಆತನ ಮಾಹಿತಿಯನ್ನು ಹೇಳಲು ವಿನಂತಿಸಿದನು.

ರಾವಣನು ತಾನು ಪೋಲಸ್ಯುಪ್ತಿ ದಶಗ್ರೀವನೆಂದು ಹೇಳಿದನು.

ಈ ತಕ್ಷ ಮಹೋ ರಾಮ ಶಾಪಾಭಿಜ್ಞಪ್ರೋಧನಾತ್ ॥೨೦॥

ವಿದಿತ್ವಾ ತೇನ ಕಾ ದಶ್ತಾ ತಕ್ಷ ಸ್ವತಾಮಹಂ ಕುಲಮ್ ॥೨೧॥

‘ಭೀಕರತನವೇ ನಿನ್ನ ಸಹಜ ಗುಣವಾಗುವದು’ ಎಂದು ರಾವಣನಿಗೆ ವಿಶ್ರವನಿಂದ ದೊರೆತ ಶಾಪದ ಮಾಹಿತಿಯು ಮಯನಿಗಿತ್ತು. ಹೀಗಿದ್ದರೂ, ರಾವಣನ ಪಿತಾಮಹನ ಕುಲಶ್ವಾತಿಯನ್ನು ಗಮನಿಸಿ ತನ್ನ ಕನ್ಯೆಯಾದ ಮಂಜೋದರಿಯನ್ನು ರಾವಣನಿಗೆ ಅರ್ಪಿಸಿದನು. ಈ ಕನ್ಯೆಯೇ ಮಂಜೋದರಿ! ರಾವಣನು ಅಗ್ನಿಸ್ಥಾಂತಿರಾಗಿ ಅವಳನ್ನು ಪಶ್ಚಿಯೆಂದು ಸ್ವೀಕರಿಸಿದನು.

ವಿಶ್ರವನು ಯಾವ ಕಾರಣಕ್ಕಾಗಿ ರಾವಣನನ್ನು ಶಪಿಸಿದ್ದನು? ಎಂಬುದು ಸ್ವಷ್ಟವಿಲ್ಲ. ಒಮ್ಮೆಗಳು ಇದರ ಸಂಬಂಧವು ವಿಶ್ರವ < ಕೈಕೆ ಶಾಪದೊಡನೆ ಇರಬೇಕು. ಶಪ ಕ್ರಮಾಂಕ ೩೯.

#### ೪೮. ಪಾರ್ವತಿ < ಕುಬೇರ

#### ಲುತ್ತರಕಾಂಡ/೧೨

ಅಗಸ್ತ್ಯಮನಿಯು ರಾವಣನ ದುರ್ವರ್ತನೆಯಿಂದ ಬಗ್ಗೆ ರಾಮನಿಗೆ ಹೇಳುತ್ತಾನೆ. ಕುಬೇರನು ತನ್ನ ದೂತನ ಮುಖಿಂತರ ರಾವಣನಿಗೆ ಉಪದೇಶಿಸಿದ್ದನ್ನು ದೂತನು ನುಡಿಯುತ್ತಾನೆ:

ದೇವಾದಿಗಳನ್ನು, ಶಿಮಿ, ಯಕ್ಷ, ಗಂಥವರನ್ನು ಹೊಡೆಯುವದು- ಬಡೆಯುವದು, ನಂದನ ಮುಂತಾದ ಉದ್ಯಾನಗಳನ್ನು ಧ್ವಂಸಗೊಳಿಸುವದು, ನದಿ-ಪರ್ವತ-ವೃಕ್ಷಗಳನ್ನು ನಾಶಗೊಳಿಸುವದು, ಇವೇ ಮೊದಲಾದ ರಾವಣನ ದುಷ್ಪತ್ಯಗಳನ್ನು ಕೇಳಿದ ಕುಬೇರನು, ತನ್ನ ದೂತನೊಬ್ಬನನ್ನು ಲಂಕೆಗೆ ಕಳುಹಿಸಿ, ಸದ್ಗುರುತ್ವನೆಯಿಂದಿರಲು ರಾವಣನಿಗೆ ಉಪದೇಶಿಸಿದ್ದಾನೆ. ಈ ಸಂದರ್ಭದಲ್ಲಿ ತಾನು ಸ್ವಾತಃ ನಿರ್ದೋಷಿಯಾಗಿದ್ದರೂ ಪಾರ್ವತಿಯ ಕೋಪಕ್ಕೆ ಯಾವ ರೀತಿ ಬಲಿಯಾದೆ ಎಂಬುದರ ಉದಾಹರಣೆಯನ್ನು ಕುಬೇರನು ಕೊಟ್ಟಿದ್ದಾನೆ. ಸಂದೇಶವನ್ನು ದೂತನು ರಾವಣನಿಗೆ ಈ ರೀತಿ ಹೇಳುತ್ತಾನೆ:

“ನಿನ್ನ ಬಂಧುವಿನ ಸಂದೇಶವನ್ನು ಇದ್ದಕ್ಕಿಂದಂತೆ ನಾನು ನಿನಗೆ ಹೇಳುತ್ತೇನೆ. ಮಾತಾಪಿತೃಗಳ ಕುಲ ಮತ್ತು ಅರ್ಚನೆಯನ್ನು ಅನುಸರಿಸಿ ನೀನು ಸದ್ಗುರುತ್ವನಿ ಯಾಗಿರು; ನಿನ್ನಿಂದ ಇನ್ನು ಮುಂದೆ ಪಾತಕಗಳು ನಡೆಯದಿರಲಿ. ನಿನ್ನ ಎಲ್ಲ

ಕುಚೋದ್ಯಗಳು ನನ್ನ ಕಿವಿಗೆ ಬಂದಿವೆ. ನಿನ್ನ ಪಾರುಪತ್ರಕ್ಕಾಗಿ ದೇವತೆಯರು ಸಜ್ಜಾಗುತ್ತಿದ್ದಾರೆ. ಕರೋರ ಪ್ರತಿವನಾಂಚರಿಸುತ್ತಿದ್ದ ಶುದ್ಧ, ಜಿತೇಂದ್ರಿಯನಾದ ನಾನು, ನಿಷ್ಣಾರುಣವಾಗಿ ಪಾರ್ವತಿಯ ರೋಷಕ್ಕೆ ಬಲಿಯಾದೆ. ನಾನು ಧರ್ಮಾಂಚರಣೆಗೆಂದು ಹಿಮಾಲಯ ಪರವರ್ತಕ್ಕೆ ಹೋದಾಗ ಪಾರ್ವತಿ-ಪರಮೇಶ್ವರರ ದರ್ಶನವು ನನಗಾಯಿತು. ಅನುಪಮಲಾವಣ್ಯವತ್ತಿಯಾದ ಈ ಸ್ತ್ರೀಯತ್ವ ಬೇರೆಯಾವ ಉದ್ದೇಶವಿರದೇ ಕೇವಲ ಕುತೂಹಲದಿಂದ - ನಾನು ಎಡಗಳ್ಲಿನಿಂದ ನೋಡಿದ ಕ್ಷಣವೇ-

ದೇವ್ಯ ದಿವ್ಯಪ್ರಭಾವೇಣ ದಗ್ಧಂ ಕವ್ಯಂ ಮಹೇಕ್ಷಣಮ್ |

ರೇಣಿಂದ್ಭಾಸ್ತಮಿವ ಚ್ಯಾತಿಃ ಪಿಂಗಲತ್ವಂಮುಪಾಗತಮ್ ||೭||

ದೇವಿಯ ದಿವ್ಯಪ್ರಭಾವದಿಂದ ನನ್ನ ಎಡಗಳ್ಲಿ ಸುಷ್ಟು ಭಸ್ತ್ವಾಯಿತು. ಬಲಗಳ್ಲಿ ಹೊಳೆ ಸೇರಿಕೊಂಡು ಕಂದುಬಣ್ಣಿದ್ದಾಯಿತು.

ಆನಂತರ ನಾನು ತಪಸ್ಸಿನಿಂದ ಮಹಾದೇವನನ್ನು ಪ್ರಸನ್ನಗೊಳಿಸಿದೆನು. ಆತನ ಸ್ವೇಹವನ್ನು ಪಡೆದೆನು; ಆದರೆ ಏಕಾಕ್ಷ, ಹಿಂಗಲ ಎಂಬ ಹೆಸರು ನನಗೆ ದೃಢವಾಯಿತು. ಆದಕಾರಣ ಹೇ ರಾವಣನೇ, ನೀನು ಪಾಪಕೃತ್ಯಗಳಿಂದ ದೂರವಾಗಿರು! ಕುಲಕ್ಕೆ ಕಲಂಕವನ್ನು ತರುವ ಯಾವ ಕಾರ್ಯವನ್ನೂ ಮಾಡಬೇಡ!”

ದೂತನ ಈ ಭಾಷಣವನ್ನು ಕೇಳಿ ರಾವಣನು ಹೋಪಗೊಂಡನು. ದೂತನ ಸಮೇತ ಕುಬೇರನನ್ನು ಯಮಸದನಕ್ಕೆ ಕಳುಹಿಸುವ ಪ್ರತಿಜ್ಯೆಯನ್ನು ಮಾಡಿ, ಆ ದೂತನನ್ನು ಹೊಂದುಬಿಟ್ಟನು.

ಈ ಶಾಪವು ಸಂಶಯಾಸ್ತದವಿದೆ. ಕುಬೇರನ ಎಡಗಳ್ಲಿ ಸುಷ್ಟುಹೋಗಿದ್ದ ಮತ್ತು ಬಲಗಳ್ಲಿ ಕಂದುಬಣ್ಣಿಕ್ಕೆ ತಿರುಗಿದ್ದು, ಪಾರ್ವತಿಯ ದಿವ್ಯತೇಜಸ್ಸಿನಿಂದಲೋ ಅಥವಾ ಶಾಪದಿಂದಲೋ? ಪಾರ್ವತಿಯು ಶಾಪವನ್ನು ಉಚ್ಛರಿಸಲಿಲ್ಲ; ಶಾಪವು ಒಂದು ವಾಚಾ-ಶಕ್ತಿಯಾಗಿರುತ್ತದೆ; ಅಂದಬಳಿಕ ಮೇಲಿನ ಘಟನೆಯು ಶಾಪವೆಂದಾಗಲಾರದು.

#### ೪೨. ನಂದಿಶ್ವರ < ರಾವಣ

#### ಉತ್ತರಾಂಡ/೧೫

ರಾವಣನಿಗೆ ನಂದಿಯು ಹೊಟ್ಟ ಶಾಪದ ವೃತ್ತಾಂತವನ್ನು ಅಗಸ್ತ್ಯನು ರಾಮನಿಗೆ ಹೇಳುತ್ತಾನೆ:

ಕುಬೇರನನ್ನು ಜಯಿಸಿದ ನಂತರ ರಾವಣನು ಕುಬೇರನ ಪ್ರಷ್ಟಕ ವಿಮಾನದಲ್ಲಿ ಸಂಚರಿಸುತ್ತ ಒಂದು ಪರವರ್ತದ ಮೇಲೆ ಬಂದು ಇಳಿದನು. ಇಷ್ಟದಂತೆ ಸಂಚರಿಸುವ ಆ ವಿಮಾನವು ಆ ಪರವರ್ತದ ಮೇಲೆ ಬಂದು ನಿಂತು ಬಿಟ್ಟತು. ಕುಬೇರನೊಡನಿದ್ದ ವಿಮಾನದ ಸಂಬಂಧವು ಕಡಿದುಹೋಗಿದ್ದರಿಂದ ಹೀಗಾಗಿರಬಹುದೆಂದು ಮಾರೀಚನಿಗೆ ಅನಿಸಿತು. ಅದೇ ಸಮಯದಲ್ಲಿ ಕಪ್ಪು ಮತ್ತು ಕಂದುಬಣ್ಣದಿಂದ ಕೂಡಿದ, ದೃಢಕಾಯ, ಕುಳ್ಳ, ಮುಂಡಿಸಿದ ತಲೆಯುಳ್ಳ, ಚೋಟುಬಾಹುಗಳಿದ್ದ, ಪ್ರಚಂಡ ಹಾಗೂ ಭಯಂಕರನೆನಿಸುವ ಶಂಕರನ ಸೇವಕನಾದ ನಂದಿಶ್ವರನು ವಾನರರೂಪವನ್ನು ಧರಿಸಿ ರಾವಣನ ಮುಂದೆ ನಿಂತು, ಮುಂದೆ ಹೋಗಲು ಅಡ್ಡಿ ಮಾಡಿದನು. ‘ಪರವರ್ತದ ಮೇಲೆ ಶಂಕರನ ಕ್ರೀಡೆ ನಡೆಯುತ್ತಿರಲು ಅಲ್ಲಿ ಯಾರಿಗೂ ಪ್ರವೇಶವಿಲ್ಲ! ’ ಎಂದು ಹೇಳಿದನು. ‘ಈ ಶಂಕರನು ಯಾರು? ’ ಎಂದು ರಾವಣನು ಉದ್ದೃಟನಾಗಿ ಕೇಳಿದನು. ಶೈಯಲ್ಲಿ ರುಳಟಿಸುವ ತ್ರಿಶೂಲವಿದ್ದ ನಂದಿಯು ಪ್ರತಿಶಂಕರನಂತೆ ವಿರಾಜಿಸುತ್ತಿದ್ದನು. ರಾವಣನ ಉದ್ದೃಟತನವನ್ನು ಸಹಿಸದೇ ಆತನು ಕುದ್ದನಾದನು. ಆ ರಾಕ್ಷಸನಿಗೆ ಈ ರೀತಿ ಅಂದನು—

ಯಶ್ವಾದ್ವಾನರರೂಪಂ ಮಾಮವಜ್ಞಾಯ ದಶಾನನ |  
ಅಶನೀಪಾತಸಂಕಾಶಮಪಹಾಸಂ ಪ್ರಯುಕ್ತವನ್ ||೧೫||  
ತಶ್ವಾನ್ವಿಂಯಾಸಂಯುಕ್ತ ಮದ್ರೂಪಸಮತೇಜಸಃ |  
ಉಪಶ್ವಾಂತಿ ವಧಾರಧಾಂ ಹಿ ಕುಲಸ್ಯ ತಪ ವಾನರಾಃ ||೧೬||  
ನವಿದಂಷ್ಟ್ಯಾಯುಧಾಃ ಕೂರಾ ಮನಸಂಪಾತರಂಹಸಃ |  
ಯುದ್ಧಾಂಶ್ವಾತ್ತ್ವಾ ಬಲೋಽಧಿಕ್ಷಾಃ ಶೈಲಾ ಇವ ವಿಸರ್ವಿಣಃ ||೧೭||  
ತೇ ತಪ ಪ್ರಬಲಂ ದರ್ಶಾಮುತ್ತೇಧಂ ಚ ಷೃಂಗಿಧರ್ಮ |  
ವೃಪನೇಷ್ಯಂತಿ ಸಂಭೂಯ ಸಹಾಯಾತ್ಮಕತಸ್ಯ ಚ ||೧೮||  
ಕಂ ತ್ವಿದಾನೀಂ ಮಯಾ ಶಕ್ಯಂ ಹಂತುಂ ತಾಂ ಹೇ ನಿಶಾಚರ |  
ನ ಹಂತವ್ಯೋ ಹತಕ್ಷಾಂ ಹಿ ಪೂರ್ವಾಮೇವ ಸ್ವಕರ್ಮಾಭಿಃ ||೧೯||

“ಎಲ್ಲೆ ದಶಾನನನೇ, ವಾನರರೂಪವನ್ನು ಧರಿಸಿದ ನನ್ನ ಅವಜ್ಞೆ ಮಾಡಿ ಸಿಡಿಲೆನಂತೆ ಆಭರಣಿಸಿ ಅವಮಯಾದೆಯಾಗಿ ನಕ್ಷೆರುವೆ; ಆದ್ದರಿಂದ ನನ್ನ ಏರ್ಯವನ್ನು ಹೊಂದಿದ, ನನ್ನ ಹಾಗೆ ಪ್ರಭಯೆಯುಳ್ಳ, ರೂಪವಂತ ವಾನರರು ನಿನ್ನ ಕುಲದ ಸಂಹಾರಕಾಗಿ ಮಂಟ್ಪವರು. ಎಲ್ಲೆ ಕೂರನೇ, ತಮ್ಮ ಉಗುರುಗಳನ್ನು

ಮತ್ತು ದಂತಗಳನ್ನು ಆಯುಧಗಳಿಂತೆ ಬಳಸುವವರು, ಮನಸ್ಸಿನ ವೇಗವಿದ್ದವರು. ಶಕ್ತಿ ಸಾಮರ್ಥ್ಯಗಳಿಂದ ಸುರಣಗೊಳ್ಳುವವರು, ಮೈಮರೆತು ಯುದ್ಧದಲ್ಲಿ ಕಾದುವವರು, ಜಲಿಸುವ ಪರ್ವತಗಳಷ್ಟು ಪ್ರಚಂಡರು, ಅಂಥ ವಾನರರು ಒಟ್ಟಿಗೂಡಿ ನಿನ್ನ, ನಿನ್ನ ಮಂತ್ರಿಗಳ, ನಿನ್ನ ಪುತ್ರರೆಲ್ಲರ ಗರ್ವವನ್ನು ಬಲವನ್ನು ನಾಮಶೇಷ ಮಾಡುವವರು. ಎಲ್ಲೆ ರಾಕ್ಷಸನೇ, ಸಾಂಪ್ರತು ನನ್ನ ಕೈಯಿಂದಲೇ ನಿನ್ನ ವಧೆಯು ಸಾಧ್ಯವಿದ್ದರೂ ನಿನ್ನನ್ನು ಕೊಲ್ಲುವದು ಉಚಿತವಲ್ಲ; ಏಕೆಂದರೆ ನಿನ್ನ ಕರ್ಮಗಳಿಂದ ಈ ಮೊದಲೇ ವಧಿಸಲ್ಪಟ್ಟಿರುವೆ.”

ನಂದಿಯು ಇಪ್ಪು ನಿಷ್ಕಳವಾಗಿ, ಆತನ ಭವಿಷ್ಯದ ಕಲ್ಪನೆಯನ್ನು ರಾವಣನಿಗೆ ಕೊಟ್ಟಿದ್ದಾನೆ. ಇಷ್ಟಾದರೂ ರಾವಣನು ಶಂಕರನ ಅವಹೇಳನೆಯನ್ನು ನಿಲ್ಲಿಸಲಿಲ್ಲ. ಆ ಪರ್ವತವನ್ನೇ ಬುಡಮೇಲು ಮಾಡುವ ಉದ್ದೇಶದಿಂದ ರಾವಣನು ತನ್ನ ಕೈಗಳನ್ನು ಪರ್ವತದ ಅಡಿಯಲ್ಲಿ ಹಾಕಿದನು. ಆಗ ಶಂಕರನು ತನ್ನ ಪಾದದ ಹೆಬ್ಬೆರಳಿನಿಂದ ಪರ್ವತವನ್ನು ಅದುಮಿದಾಗ ರಾವಣನ ಕೈಗಳಿರಡೂ ಹತ್ತಿಕ್ಕುಲ್ಪಟ್ಟವು. ಇದನ್ನು ಕಂಡು ಎಲ್ಲರೂ ಆಶ್ಚರ್ಯಭರಿತರಾದರು. ಶಂಕರನನ್ನು ಒಲೆಸಿಕೊಳ್ಳಲು ರಾವಣನಿಗೆ ಹೇಳಿದರು. ರಾವಣನು ಶಂಕರನನ್ನು ಪ್ರಸನ್ನಗೊಳಿಸಿಕೊಂಡನು.

### ಸುಂದರಕಾಂಡ/೫೦

ಹನುಮಂತನನ್ನು ಹಿಡಿದು ರಾವಣನ ಸಭೆಗೆ ತಂದನಂತರ ಆತನನ್ನು ಕಂಡು ರಾವಣನು ಬಹಳ ಕುಪಿತನಾದನು. ಅವನ ಮನಸ್ಸು ಶಂಕೆಗೆ ಬಳಗಾಗಿತ್ತು. ಆತನು ಈ ತೇಜಸ್ಸುಳ್ಳ ವಾನರಾದಿಪನ ಬಗ್ಗೆ ಆಲೋಚಿಸತ್ತೊಡಗಿದನು:

ಕಮೇಷ ಭಗವಾನ್ಯಂದಿ ಭವೇತ್ಸಾಕ್ಷಾದಿಹಾಗತಃ ॥೨॥

ಯೀನ ಶಪ್ತೋಽಸ್ಮಿ ಕೈಲಾಸೇ ಮಯಾ ಪ್ರಹಸಿತೇ ಪುರಾ ।

ಸೌರಿಯಂ ವಾನರಮೂರ್ತಿಃ ಸ್ಯಾತ್ಮಿಂ ಸ್ವಿದೊಭಾಕೋಽಪಿ ವಾಸುರಃ ॥೩॥

“ಇದೇನು? ಭಗವಾನ್ ನಂದಿಯೇ ಇಲ್ಲಿ ಪ್ರತ್ಯಕ್ಷನಾಗಿ ಬಂದಿರುವನೋ? ಹಿಂದೆ ನಾನು ಕೈಲಾಸಪರ್ವತಕ್ಕೆ ಹೋದಾಗ ಆತನನ್ನು ಕಂಡು ಹಾಸ್ಯ ಮಾಡಿದೆ; ಆಗ ಆತನು ‘ನನ್ನ ಹಾಗೆ ಮುಖವುಳ್ಳವರಿಂದ ನಿನ್ನ ನಾಶವಾಗುವದು’ ಎಂಬ ಶಾಪವನ್ನು ಉಸುರಿದ್ದನು. ನಂದಿಯಿಂದ ಕಳಿಸಲ್ಪಟ್ಟ ಬಾಣಾಸುರನೇ ವಾನರರೂಪವನ್ನು ತಾಳಿ ಇಲ್ಲಿ ಬಂದಿರುವನೋ?” ಎಂದು ರಾವಣನ ಜ್ಞಾಪಕಕ್ಕೆ ಬಂದಿತು.

### ಯುದ್ಧಕಾಂಡ/೪೦

ರಾಮನ ಬಾಳಗಳಿಂದ ತ್ರಿಸ್ತನಾದ ರಾವಣನಿಗೆ ಹಿಂದೆ ಪಡೆದ ಶಾಪಗಳ ಸೃಷ್ಟಿಯಾಯಿತು. ‘ನಂದಿಶ್ವರನು ಕೊಟ್ಟ ಶಾಪದ ಸೃಷ್ಟಿಯೂ ಆಯಿತು’ ಎಂಬ ಉಲ್ಲೇಖವು ಕೆಳಗಿನ ಶೈಲೀಕದಲ್ಲಿದೆ.

ಉಮಾ ನಂದಿಶ್ವರಶಾಷ್ಟ್ರಿ ರಂಭಾ ವರುಣಕ್ಷಣಿ ॥೧೧॥

ಯಥೋಕ್ತಸ್ತಸ್ಯಯಾ ಪ್ರಾಪ್ತಂ ನ ಏಧಾ ಘಣಿಭಾಷಿತವ್ | ೧೨|

ಪೂರ್ವದಲ್ಲಿ ಉಮೆಯು, ನಂದಿಕೇಶ್ವರನು, ರಂಭೆಯು ಮತ್ತು ವರುಣ ಕನ್ನೆಯರು ರಾವಣನಿಗೆ ಶಾಪವನ್ನು ಕೊಟ್ಟ ಉಲ್ಲೇಖವಿದೆ.

೪೨. ವೇದವತಿ < ರಾವಣ

### ಉತ್ತರಕಾಂಡ/೧೯

ವೇದವತಿಯು ರಾವಣನ ಸಂದರ್ಭದಲ್ಲಿ ಮಾಡಿದ ಪ್ರತಿಜ್ಞೆಯ ವ್ಯತ್ಯಾಂತವನ್ನು ಅಗಸ್ತ್ಯಮುನಿಯು ರಾಮನಿಗೆ ನಿರೂಪಿಸುದ್ದಾನೇ:

ಹಿಮಾಲಯದ ಅರಣ್ಯದಲ್ಲಿ ರಾವಣನು ಸುತ್ತುತ್ತಿದ್ದಾಗ, ತಪಸ್ಸಿನಲ್ಲಿ ಶೋಡಗಿದ ಬಹಳ ಜೆಲುವೆಯಾದ ತರುಣೀಯನ್ನು ಕಂಡನು. ಆಕೆಯನ್ನು ನೋಡಿ ಕಾಮ ಮೋಹಿತನಾದನು; ಅವಳ ರೂಪಯೌವನಗಳನ್ನು ಬಣ್ಣಿಸಿ ಅವಳನ್ನು ತಪಸ್ಸಿನಿಂದ ಪರಾವೃತ್ತಗೊಳಿಸಲು ಯತ್ನಿಸಿದನು. ಕುಶಲಪ್ರತ್ಯೇಗಳನ್ನು ಕೇಳಿದ ರಾವಣನಿಗೆ ಅವಳು ಯಥೋಚಿತ ಆದರಾತಿಧ್ಯಗಳನ್ನು ಸಲ್ಲಿಸಿದಳು. ಅವಳ ಪಿತನು ಆಕೆಯನ್ನು ವಿಷ್ಪುವಿಗೆ ಅರ್ಚಿಸುವವನಿದ್ದನು; ಆಗ ‘ಶಂಭು’ ಎಂಬ ದೃಶ್ಯನು ಕೋಪಗೊಂಡು ಇವಳ ತಂದೆಯನ್ನು ಕೊಂಡು ಹಾಕಿದನು. ಆಕೆಯ ತಾಯಿಯು ಸತ್ಯಹೋದಳು. ತಂದೆಯ ಮನೋರಥವನ್ನು ಪೂರ್ಣಗೊಳಿಸಲು ತಪಸ್ಸನಾ್ಯಾಚರಿಸುತ್ತಿರುವೆನೆಂದು ಹೇಳಿದಳು. ಇದನ್ನು ಕೇಳಿ ರಾವಣನು ವಿಷ್ಪುವಿನ ಬಗೆ ತುಚ್ಛವಾಗಿ ಮಾತನಾಧಿದನು ಮತ್ತು ಈ ತರುಣಿಗೆ ತನ್ನ ಭಾಯೀಯಾಗಲು ವಿನಂತಿಸಿದನು. ವಿಷ್ಪುವನ್ನು ತುಚ್ಛೀಕರಿಸಿ ಮಾತನಾಡುವ ರಾವಣನನ್ನು ಅವಳು ನಿಂದಿಸಿದಳು. ಆಗ ರಾವಣನು ಅವಳ ಜಡೆ ಹಿಡಿದು ಎಳೆದನು. ವೇದವತಿಯು ತನ್ನ ಕೈಯಿಂದ ತನ್ನ ಕೂದಲನ್ನು ತಾನೇ ಕಿರುಹಾಕಿ ಬಿಡಿಸಿಕೊಂಡಳು. ಸಿಟ್ಟಿನಿಂದ ಬೆಂಕಿಯಂತೆ ಸುಡುವ ಶಬ್ದಗಳಲ್ಲಿ “ಎಲ್ಲೆ ದುಷ್ಪನೇ! ನೀನು ನನ್ನನ್ನು ಎಳೆದಾಡಿ ಅವಮಾನಿಸಿರುವೆ; ಆದ್ದರಿಂದ ಇನ್ನು ನನಗೆ

ಜೀವಿಸಿರುವ ಆಸೆ ಇಲ್ಲ, ಎಲ್ಲೆ ರಾಕ್ಷಸನೇ, ನಿನ್ನ ಏದುರೇ ನಾನು ಅಗ್ನಿಪ್ರವೇಶ ಮಾಡುತ್ತೇನೆ.”

ಯಕ್ಷಾತ್ಮ ಘರ್ಷಿತಾ ಭಾಹಂ ತ್ವಂತೂ ಪಾಪತ್ವಾ ವನೇ ॥೩೮॥  
 ತಕ್ಷಾತ್ವ ವಥಾಥಂ ಹಿ ಸಮುತ್ಸ್ವೇ ಹೃಹಂ ಪುನಃ ।  
 ನ ಹಿ ತಕ್ಷಂ ಸ್ತಿಯಾ ಹಂತಂ ಪುರುಃ ಪಾಪನಿಷಯಃ ॥೩೯॥  
 ಶಾಪೇ ತ್ವಯಿ ಮಯೋತ್ಸ್ವೇ ತಪಸಕ್ಷ ಹೃಯೋ ಭವೇತ್ ।  
 ಯದಿ ತ್ವಾ ಮಯಾ ಕಂಚಿತ್ತಾ ತಂ ದತ್ತಂ ಮತಂ ತಥಾ ॥೪೦॥  
 ತಕ್ಷಾತ್ವನಯೋನಿಜಾ ಸಾಧ್ವಿ ಭವೇಯಂ ಧರ್ಮಿಣಾಃ ಸುತಾ ॥೪೧॥

“ದುರಾತ್ಮನಾದ ನೀನು ಕಾಡಿನಲ್ಲಿ ನನ್ನನ್ನು ಎಳೆದಾಡಿದ್ದೀಯಾ! ನಿನ್ನ ವಥೆಗಾಗಿ ನಾನು ಈ ಭೂಮಿಯಲ್ಲಿ ಮರಳಿ ಜನ್ತುತಾಳುವೆ. ಪಾಪಾತ್ಮ ಪುರುಷನ ವಥೆಯು ನನ್ನಂತಹ ಸ್ತೀಯಿಂದಾಗದು. ನಾನು ನಿನಗೆ ಶಾಪ ಕೊಟ್ಟರೆ ನನ್ನ ತಪಸ್ಸು ಕ್ಷೀಣಿಸುವದು. ಈವರೆಗೆ ನಾನು ತಪಸ್ಸನ್ನಾಚರಿಸಿದ್ದರೆ, ದಾನ, ಹವನ ಕರ್ಮಗಳನ್ನು ಆಚರಿಸಿದ್ದರೆ, ಆ ಪುಣ್ಯಪ್ರಭಾವದಿಂದ ನಾನು ಒಬ್ಬ ಧರ್ಮನಿಷ್ಠನ ‘ಅಯೋನಿಜಾತ’ ಸಾಧುಕನ್ನೇಯಾಗುವೆ.”

ಹೀಗೆ ಉಚ್ಚರಿಸಿ ಅವಳು ಪ್ರಜ್ಞಲಿತ ಅಗ್ನಿಯಲ್ಲಿ ಧುಮುಕಿದಳು. ಆಗ ಆಕಾಶದಿಂದ ಪುಷ್ಟವೃಷ್ಟಿಯಿಲು.

### ಯುದ್ಧಕಾಂಡ/೪೦

ರಾಮನ ಬಾಣಗಳ ಭೀತಿಯಿಂದ ಗ್ರಸ್ತನಾದ ರಾವಣನಿಗೆ, ಅಗ್ನಿಪ್ರವೇಶ ಮಾಡುವಾಗ ವೇದವತಿಯು ತೆಗೆದ ಉದ್ದಾರಗಳ ಸೃಜಣೆಯಾಯಿತು.

ಶಪ್ತೋಹಂ ವೇದವತ್ಯಾ ಚ ಯಥಾ ಸಾ ಘರ್ಷಿತಾ ಪುರಾ ॥೪೦॥

ಸೇಯಂ ಸೀತಾ ಮಹಾಭಾಗಾ ಜಾತಾ ಜನಕನಂದಿನೀ ॥೪೧॥

“ಹಿಂದೆ ವೇದವತಿಯನ್ನು ಬಲಾತ್ಕರಿಸಿದ್ದರಿಂದ ಅವಳು ಶಾಪವನ್ನು ಕೊಟ್ಟಿದ್ದಾಳೆ. ಆ ವೇದವತಿಯೇ ಮಹಾಭಾಗ್ಯವತಿಯಾದ, ಜನಕಕನ್ನೇಯಾದ ಸೀತೆಯಾಗಿದ್ದಾಳೆ.”

ಉತ್ತರಕಾಂಡದಲ್ಲಿಯ ವೇದವತಿಯ ಉದ್ದಾರಗಳು ಶಾಪದಂತಿದ್ದರೂ ಸಂಪಾದಿಸಿದ ತಪಸ್ಸಿನ ಫಲವು ವ್ಯಯವಾಗಬಾರದೆಂದು ಅವಳು ಶಾಪ

ಕೊಡುವದನ್ನು ತಡೆದಳು ಎಂಬುದು ಸ್ಪಷ್ಟವಿದೆ. ಹೀಗಿದ್ದರೂ ಯುದ್ಧಕಾಂಡದಲ್ಲಿಯ ಉಲ್ಲೇಖದಂತೆ ವೇದವತಿಯ ಶಾಪದ ಸೃಜಕೆಯು ರಾಷಣಿಗಾಗಿದೆ. ಆತನು ಅದಕ್ಕೆ ಶಾಪವೆಂದಿದ್ದಾನೆ; ಆದ್ದರಿಂದ ವೇದತಿಯ ಉದ್ದಾರಗಳು ಶಾಪ-ಸಮವಿದ್ದರೂ ಅವಗಳನ್ನು ಶಾಪವಾಕೆ ಎಂದು ಗೃಹಿಸಬೇಕೆ? ಇದನ್ನು ನಿರ್ಧರಿಸುವದು ಕರಿಂಬಿದೆ. ಅವಳ ಉದ್ದಾರದಲ್ಲಿಯ ಉತ್ತರಾರ್ಥವು ಮಾತ್ರ ಪೂರ್ಣವಾಗಿ ಸತ್ಯಕ್ಕಿರೆಯಾಗಿದೆ.

ವೇದವತಿಯಂತೆ, ಉಮಾ, ನಂದಿಕೇಶ್ವರ, ರಂಭಾ ಮತ್ತು ವರುಣಕನ್ಸೆಯರ ಉದ್ದಾರಗಳ ಸೃಂಗಾ ರಾಷಣಿಗಾಯಿತು.

#### ೪೪. ಅನರಣ್ಯ < ರಾಷಣ

##### ಉತ್ತರಕಾಂಡ/೧೯

ಅನರಣ್ಯನು ರಾಷಣಿಗೆ ಹೊಟ್ಟ ಶಾಪದ ಬಗ್ಗೆ ಅಗಸ್ತ್ಯಮನಿಯು ರಾಮನಿಗೆ ಹೇಳುತ್ತಾನೆ:

‘ಮರುತ್ತ’ ರಾಜನನ್ನು ಜಯಿಸಿದ ನಂತರ ರಾಷಣನು, “ನನೋಡನೆ ಯುದ್ಧ ಮಾಡಿರಿ; ಇಲ್ಲವೇ ಪರಾಜಯವನ್ನು ಒಪ್ಪಿಕೊಳ್ಳಿರಿ!” ಎಂದು ಆಹ್ವಾನಿಸುತ್ತ ಅನೇಕ ಪಟ್ಟಣಗಳತ್ತ ಹೋದನು. ದುಷ್ಟಂತ, ಸುರಥ, ಗಾಧಿ, ಗಯ ಮೊದಲಾದ ರಾಜರು ತಮ್ಮ ಮತ್ತು ರಾಷಣನ ಬಲಾಬಲಗಳನ್ನು ಅರಿತು ತಮ್ಮ ಪರಾಭವವನ್ನು ಒಪ್ಪಿಕೊಂಡರು. ಆ ಸಮಯದಲ್ಲಿ ಅಯೋಧ್ಯೆಯಲ್ಲಿ ಇಕ್ಕೊಂಡಿಗೆ ಕುಲೋತ್ಸವನಾದ ‘ಅನರಣ್ಯ’ ರಾಜನು ಆಳುತ್ತಿದ್ದನು. ರಾಷಣನು ಯುದ್ಧಕ್ಕೆ ಆಹ್ವಾನಿಸಿದಾಗ ಆತನು ಅದನ್ನು ಸ್ವೀಕರಿಸಿದನು. ಕಾಳಗದಲ್ಲಿ ಅನರಣ್ಯನು ರಾಷಣನ ಮೇಲೆ ಬಾಣಗಳ ಮಳಿಗರೆದನು; ಆದರೆ ಇದರಿಂದ ರಾಷಣಿಗೆ ಹೊಂಚಪೂ ಅಪಾಯ ಆಗಲಿಲ್ಲ; ಅದರ ಬದಲು ರಾಷಣನ ಹಸ್ತಪ್ರಕಾರದಿಂದ ಅನರಣ್ಯನು ರಥದಿಂದ ನೆಗೆದು ಭೂಮಿಗೆ ಬಿಡ್ಡನು. ಆಗ ರಾಷಣನು ಅಪಹಾಸದಿಂದ “ನನೋಡನೆ ದ್ವಿಂದ್ವಕ್ಕೆ ನಿಲ್ಲುವವರು ಈ ಶ್ರೀಲೋಕಗಳಲ್ಲಿ ಯಾರೂ ಇಲ್ಲ; ವಿಷಯಲೋಲುಪನಾಗಿದ್ದ ನೀನು ನನ್ನ ಬಲದ, ಸಾಮಧ್ಯದ ಸಂಗತಿಯನ್ನು ಕೇಳಿಲ್ಲವೆಂದು ತೋರುತ್ತದೆ” ಎಂದನು. ಆಗ ಮುಮುಷ್ಣಾ ಅನರಣ್ಯನು—“ಆತ್ಮಪ್ರಶಂಸಿಯನ್ನು ಮಾಡಿ ಹೊಳ್ಳುವಂಧ ನಿನ್ನಿಂದ ನನಗೆ ಮೃತ್ಯು ಬಾರದೇ ಸಾಕ್ಷಾತ್ ಕಾಲನೇ ನನ್ನನ್ನಾ ವರಿಸಿದ್ದಾನೆ. ನೀನು ಕೇವಲ ನಿಮಿತ್ತಮಾತ್ರನಾಗಿರುವೆ. ನಾನು ಯುದ್ಧದಿಂದ ಕಾಲುತೆಗೆದಲ್ಲಿ; ಯುದ್ಧಕಾಲದಲ್ಲಿಯೇ ನೀನು ನನ್ನನ್ನು ವಧಿಸುತ್ತಿರುವೆ. ನಿನ್ನ

ನುಡಿಗಳಿಂದ ಇಕ್ಷ್ವಾಕುಕುಲವನ್ನು ನೀನು ಅವಮಾನಗೊಳಿಸಿರುವೆ; ಆದ್ದರಿಂದ ನಾನು ನಿನಗೆ ಈ ಸಂಗತಿಯನ್ನು ಹೇಳಿದುತ್ತೇನೆ-

ಯದಿ ದತ್ತಂ ಯದಿ ಹುತಂ ಯದಿ ಮೇ ಸುಕೃತಂ ತಪಃ ।

ಯದಿ ಗುಪ್ತಾಃ ಪ್ರಜಾಃ ಸಮೃತ್ವಾ ಸತ್ಯಂ ವಚೋಷ್ಟ ಮೇ ॥೨೭॥

ಉತ್ತತ್ಸುತ್ತೇ ಕುಲೇ ಹೃಸಿನಿಕ್ಷಾಪ್ತ ಕೌಶಾಂ ಮಹಾತ್ಮನಾಮ್ ।

ರಾಮೋ ದಾಶರಥಿನಾರಾಮ ಸ ತೇ ಪ್ರಾಣಾಪ್ಸರಿಷ್ಟಿ ॥೨೮॥

“ನಾನು ದಾನ ಮಾಡಿದ್ದರೆ, ಹವನ ಮಾಡಿದ್ದರೆ, ಒಳ್ಳೆಯ ತಪಸ್ಸನಾನ್ನಿ ಚರಿಸಿದ್ದರೆ ಪ್ರಜೆಗಳ ಪರಿಪಾಲನೆಯನ್ನು ಉತ್ತಮವಾಗಿ ಮಾಡಿದ್ದರೆ, ನನ್ನ ಈ ನುಡಿಗಳು ಸತ್ಯಾಗಾಹವುವು. ಮಹಾತ್ಮನಾದ ಇಕ್ಷ್ವಾಕುವಿನ ಈ ಕುಲದಲ್ಲಿ ದಶರಥನ ಪ್ರತ್ಯನಾಗಿ ರಾಮನೆಂಬುವನು ಜನ್ಮತಾಳುವನು ಮತ್ತು ಆತನು ನಿನ್ನ ಪ್ರಾಣ ವರಣವನ್ನು ಮಾಡುವನು.”

### ಯುದ್ಧಕಾಂಡ/೪೦

ರಾಮನ ಬಾಣಗಳಿಂದ ಭಯಗೊಂಡ ರಾವಣನಿಗೆ ಬ್ರಹ್ಮದೇವನಿಂದ ಪಡೆದ ವರಗಳ ನೆನಪಾಯಿತು. ಆತನು ದೇವ, ದಾನವ, ಯಕ್ಷ, ರಾಕ್ಷಸ, ಪನ್ನಗರಿಂದ ತನ್ನ ವರ್ಧಯ ಸಾಧ್ಯಾವಾಗಬಾರದೆಂದು ಬೇಡಿಕೊಂಡಿದ್ದನು. ರಾವಣನಿಗೆ ಮಾನವರ ಗಣನೆಯೇ ಇರಲ್ಪಿಲ್ಲ. ಮಾನವರನ್ನು ಜಯಿಸುವದು ಸಹಜಸಾಧ್ಯವೆಂಬ ನಂಬಿಕೆ ಆತನಿಂದತ್ತ; ಆದ್ದರಿಂದ ವರವನ್ನು ಬೇಡುವಾಗ ಆತನು ಮಾನವನ ಉಲ್ಲೇಖವನ್ನು ಮಾಡಿರಲ್ಲ. ಆಗ ಬ್ರಹ್ಮದೇವನು “ಮಾನವರಿಂದ ನಿನಗೆ ಭಯವಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊ!” ಎಂದು ರಾವಣನಿಗೆ ಸ್ವಷ್ಟವಾಗಿ ಹೇಳಿದ್ದನು. “ಮಹೇಂದ್ರ ಸಮನಾದ ನನ್ನನ್ನು ಈ ವರಾನವನು ಸೋಲಿಸಿದ್ದಾನೆ; ನಾನು ಆಚರಿಸಿದ ಉಗ್ರ ತಪಸ್ಸ ವ್ಯಧವಾಯಿತು!” ಎಂಬ ದುಃಖವು ರಾವಣನಿಗಾಯಿತು, ದಶರಥ ಪ್ರತ್ಯನಾದ ರಾಮನಿಂದ ತನಗೆ ಭಯವಿದೆ ಎಂಬುದರ ಮನವರಿಕೆಯಾಯಿತು. ಹೇದಮತಿ, ಉಮೆ, ರಂಭೆ, ನಂದಿಕೇಶ್ವರ, ವರುಣಕನ್ಯೇಯರ ವಚನಗಳು ಜ್ಞಾಪಕಕೆ ಬಂದವು. ಹಿಂದೆ ಇಕ್ಷ್ವಾಕು ಕುಲೋತ್ತನ್ನು ಅನರಣ್ಯನು ಕೊಟ್ಟ ಶಾಪದ ಸೃಜನೆಯೂ ಆಯಿತು.

ಉತ್ತತ್ಸುತ್ತಿ ಹಿ ಮಧ್ಯಂತೆ ಪ್ರಾರ್ಥಣೋ ರಾಕ್ಷಸಾಧಮ ।

ಯಸ್ತಾಂ ಸಪ್ತತ್ವಂ ಸಾಮಾತ್ಯಂ ಸಬಲಂ ಸಾಶ್ವತಾರಧಿಯಾ ॥೨೯॥

ನಿಹನಿಷ್ಟಿ ಸಂಗ್ರಹೇ ತಾಂ ಕುಲಾಧಮ ದುರ್ಮತೇ ॥೧೦॥

“ಎಲ್ಲ ರಾಕ್ಷಸಾಧಮನೇ, ಹೇ ಕುಲಾಧಮನೇ, ಹೇ ದುರ್ಮತಿಯೇ, ನನ್ನ ಕುಲದಲ್ಲಿ ಒಬ್ಬ ಪುರುಷನು ಜನ್ಮತಾಳುವನು. ಆತನು ರಣರಂಗದಲ್ಲಿ, ನಿನ್ನ ಪುತ್ರ, ಅಮಾತ್ಯ, ಸೈನ್ಯ, ಅಶ್ವ ಮತ್ತು ಸಾರದಿ ಇವರೆಲ್ಲರೊಡನೆ ನಿನ್ನನ್ನು ವಧಿಸುವನು” ಎಂಬ ಶಾಪವನ್ನು ಅನರಣ್ಯನು ಕೊಟ್ಟಿದ್ದನು.

ಅನರಣ್ಯನ ಉದ್ದಾರದಲ್ಲಿ ಶಪಥ-ಸತ್ಯಕ್ರಿಯೆ ಮತ್ತು ಶಾಪ ಇವೆಲ್ಲವುಗಳ ಅಂತಭಾಂವವಿದೆ. ಉದ್ದಾರದಲ್ಲಿಯ ಮೊದಲಿನ ಭಾಗವು (ಉತ್ತರಕಾಂಡ ೧೯/೨೯) ಶಪಥವು ಸತ್ಯಕ್ರಿಯೆ (ಯುದ್ಧಕಾಂಡ ೫೦/೯-೧೦ ಮತ್ತು ಉತ್ತರಕಾಂಡ ೧೯/೧೦), ಶೇಷ ಭಾಗವು ಶಾಪವಾಗಿದೆ.

### ಳಿಂ. (ಅನೇಕ) ಪತಿವ್ರತೆಯರು < ರಾವಣ

ಉತ್ತರಕಾಂಡ/೨೯

ಅನೇಕ ಪತಿವ್ರತೆಯರು ರಾವಣನಿಗೆ ಹೊಟ್ಟ ಶಾಪಗಳ ಮಾಹಿತಿಯನ್ನು ಆಗಸ್ಟ್ ಮುನಿಯು ರಾಮನಿಗೆ ಹೇಳುತ್ತಿದ್ದಾನೆ:

ದೇವ, ದಾನವ, ರಾಜಾರ್ಜಿ, ರಾಕ್ಷಸ, ಯಕ್ಷ, ಅಸುರ, ಮಾನವ ಮೊದಲಾದವರ ಸುಂದರ ಸೀಯರು ಕಣ್ಣಿಗೆ ಬೀಳುತ್ತೇ ಅವರ ಆಪ್ತಬಾಂಧವರನ್ನು ಹೊಂದು ರಾವಣನು ಅವರನ್ನು ತನ್ನ ವಿಮಾನದಲ್ಲಿ ಸರೆಯಲ್ಲಿಡಲಾರಂಭಿಸಿದನು. ಹೀಗೆ ಅನೇಕ ಸೀಯರನ್ನು ಬಂಧನದಲ್ಲಿಟ್ಟಿನು. ಆ ಸೀಯರು ಪರಮದುಃಖಿತ ರಾಗಿದ್ದರು. ಆಪ್ತೇಷ್ಠರ ವಧೇಯಾದ್ವರ್ತಿಂದ ಜಿಂತೆಗೊಳಗಾಗಿದ್ದರು. ರಾವಣನ ಬಗ್ಗೆ ಅವರಿಗೆ ತುಂಬ ಭಯವೇನ್ನಿಸುತ್ತಿತ್ತು. ತಮ್ಮ ವಿಧಿಯನ್ನು ದೂಡಿಸುತ್ತ ಅವರು ಹೇಗೋ ಬಾಳುತ್ತಿದ್ದರು. ತಮ್ಮ ದುಃಖಕ್ಕೆ ಕೊನೆಯೇ ಇಲ್ಲವೆಂದುಕೊಂಡಿದ್ದರು. ಪರಸೀಯರನ್ನು ಬಲಾತ್ಕರಿಸುವ ರಾವಣನ ಕೃತಿಯಿಂದ ಅವರು ಕ್ರೋಧಯುಕ್ತಾಗಿದ್ದರು.

ಯಾಷಾದೇವ ಪರಕ್ಷಯ ರಮತೇ ರಾಕ್ಷಸಾಧಮಃ ॥೨೦॥

ತಷಾದ್ವ ಸ್ತ್ರೀಕತೇನೈವ ವಧಂ ಪ್ರಾಪ್ಯತಿ ದುರ್ಮತಿಃ ॥೨೧॥

“ಈ ರಾಕ್ಷಸಾಧಮನು ಪರಸೀಯರ ಸಂಗದಲ್ಲಿ ವಿಹರಿಸುತ್ತಿದ್ದಾನೆ; ಆದ್ವರ್ತಿಂದ ಓವರ ಸೀಯ ಕಾರಣಾದಿದಲ್ಲಿ ಈ ದುರ್ಬಾದ್ವಿಯ ರಾಕ್ಷಸನ ವಧೇಯಾಗುವದ್” ಎಂಬ ಶಾಪವನ್ನು ಆ ಸೀಯರು ರಾವಣನಿಗೆ ಹೊಟ್ಟಿರು.

ಆ ಪತಿವ್ರತೆಯರು ಈ ರೀತಿ ನುಡಿದಾಗ ಸ್ವರ್ಗದಲ್ಲಿ ದುಂದುಭಿಗಳು ಮೊಳಗಿದವು, ಪುಷ್ಟವೃಷ್ಟಿಯಾಯಿತು. ಪತಿವ್ರತೆಯರ ಶಾಪದಿಂದ ರಾವಣನ ತೇಜಸ್ಸು, ಪ್ರಭೇ ಇಲ್ಲದಾಗಿ ಕಳಾಹಿಂನನಾದನು. ಆ ಸ್ತ್ರೀಯರೊಡನೆ ಇರುವದು ಆತನಿಗೆ ಸರಿ ಎನಿಸಲಿಲ್ಲ.

### ಯುದ್ಧಕಾಂಡ/೧೧೧

ರಾವಣನ ವಥೆಯನಂತರ ಮಂಡೋದರಿಯ ಶೋಕಾಲಾಪದಲ್ಲಿ ಈ ಶಾಪದ ಉಲ್ಲೇಖವಿದೆ.

ಯಾಸ್ತ್ರಾಯಾ ವಿಧವಾ ರಾಜನ್ನಾ ಸ್ನೇಹಾಃ ಕುಲಶ್ಚಿಯಃ ॥೬೪॥  
 ಪತಿವ್ರತಾಧರ್ಮರತಾ ಗುರುಶುಶ್ಲೋಽಖಣೇ ರತಾಃ ।  
 ತಾಭಿಃ ಶೋಕಾಭಿತಪ್ಯಾಭಿಃ ಶಪ್ತಃ ಪರವಶಂ ಗತಃ ॥೬೫॥  
 ಶ್ವಯಾ ವಿಪ್ರಕೃತಾಭಿಷ್ಟ ತದಾ ತಪ್ಯಸ್ತದಾಗತಮ್ ।  
 ಪ್ರವಾದಃ ಸತ್ಯಮೇವಾಯಂ ತಾಂ ಪ್ರತಿ ಪ್ರಾಯಶೋ ಸ್ನಾಪಃ ॥೬೬॥

“ಹೇ ರಾಜಶ್ರೇಷ್ಠನೇ, ಯಾವ ಅನೇಕ ಕುಲಸೀಯರನ್ನು ನೀನು ವಿಧವೆಯ ರನ್ನಾಗಿ ಮಾಡಿರುವೆಯೋ ಅವರೆಲ್ಲರೂ ಪತಿವ್ರತೆಯರು, ಧರ್ಮತಪ್ಯರರು. ಗುರುಸೇವೆಯಲ್ಲಿ ಸತತ ದಕ್ಷರಾಗಿದ್ದರು. ಶೋಕಾವೇಗದಿಂದ ಆ ಸ್ತ್ರೀಯರು ನಿನ್ನನ್ನು ಶಪಿಸಿದ ಕಾರಣ ನೀನು ಶತ್ರುವಿನ ಅಧಿನನಾದೆ. ನಿನ್ನಿಂದ ಕಾಡಿಸಲ್ಪಟ್ಟ ಪತಿವ್ರತಾಸೀಯರು ಅಂದು ಹೊಟ್ಟಿ ಶಾಪದ ಫಲವು ಸಾಂಪ್ರತು ದೊರಕಿದೆ.” ಪತಿವ್ರತೆಯರ ಕಣ್ಣೀರು ಅನಧರ್ಮಕ್ಷಳೆಯರೆ ಭೂಮಿಗೆ ಬೀಳುವುದಿಲ್ಲ” ಎಂಬ ನಾಣ್ಯಾಡಿಯು ರಾವಣನ ಸಂದರ್ಭದಲ್ಲಿ ಸತ್ಯವಾಗಿದೆ.

### ೪೯.. ನಲಕೂಬರ < ರಾವಣ

#### ಉತ್ತರಕಾಂಡ ೫೬

ನಲಕೂಬರನು ರಾವಣನಿಗೆ ಹೊಟ್ಟಿ ಶಾಪದ ವೃತ್ತಾಂತವನ್ನು ಅಗಸ್ತ್ಯ ಮಹಿಷಯು ರಾಮನಿಗೆ ವಿವರಿಸುತ್ತಿದ್ದಾನೆ:

ಒಮ್ಮೆ ರಾವಣನು ಕೈಲಾಸಪರ್ವತದಲ್ಲಿ ವಿಹರಿಸುತ್ತಿದ್ದಾಗ, ದಿವ್ಯಭೂಷಣ ಗಳಿಂದ ಅಲಂಕೃತಳಾದ, ಚಂದ್ರಮುಖಿಯಾದ ರಂಭಯು ಆತನ ಕಣ್ಣಿಗೆ ಬಿದ್ದಳು. ಲಾವಣ್ಯವತಿಯಾದ ಅವಳು ಕಂದನದ ಲೇಪನವನ್ನು ಹಚ್ಚಿಕೊಂಡಿದ್ದಳು. ಕಲ್ಪವೃಕ್ಷ

ಹುಸುಮಗಳಿಂದ ಆಕೆಯು ತನ್ನ ಕೇಶರಾಸಿಯನ್ನು ಶೃಂಗರಿಸಿಕೊಂಡಿದ್ದಳು. ದಿವ್ಯರತ್ನಿಸುವಿದ ಉಪಭೋಗವನ್ನು ಪಡೆಯಲು ಅವಳು ಹೊರಟಿದ್ದಳು. ನೀಲವರ್ಣದ ಉಡುಪಿನಿಂದ ಪರಮಸುಂದರಿಯಾಗಿ ಕಾಣುತ್ತಿದ್ದಳು. ಮನ್ಮಥನ ಶರಗಳಿಂದ ಹೀಡಿತನಾದ ರಾವಣನು ಆಕೆಯ ಕೈಗಿಡಿದು, “ಎಲ್ಲೆ ಸುಂದರೀ, ಎಲ್ಲಿಗೆ ಹೊರಟಿರುವೆ? ಯಾರ ಬಳಿ ಹೋಗಲಿರುವೆ?” ಎಂದು ಕೇಳಿ ಅವಳಿಂದ ರತ್ನಿಸುವಿವನ್ನು ಬಯಸಿದನು.

ಲಜ್ಜಾಯುತ್ತೀಯಾಗಿ ರಂಭೀಯು ಭಯಭೀತಳಾದಳು. ಅವಳು ರಾವಣನಿಗೆ ವಿನಯಪೂರ್ವಕವಾಗಿ ಈ ರೀತಿ ಎಂದಳು: “ನನ್ನೊಡನೆ ಈ ರೀತಿ ಮಾತನಾಡುವುದು ನಿಮಗೆ ಯೋಗ್ಯವಲ್ಲ. ನೀವು ನನ್ನ ಮಾವಂದಿರು; ನನ್ನನ್ನು ರಕ್ಷಿಸುವದು ನಿಮ್ಮ ಕರ್ತವ್ಯ, ಧರ್ಮದಲ್ಲಿ ಬ್ರಾಹ್ಮಣನು, ಏರಾತ್ಮದಲ್ಲಿ ಕೃತಿಯನು, ಹೇಳಿದಲ್ಲಿ ಅಗ್ನಿಯು ಮತ್ತು ಕ್ಷಮೆ ಹೋರುವದರಲ್ಲಿ ಪ್ರಾಣಿಗೆ ಸಮಾನ, ಹುಬೇರನ ಪುತ್ರನಾದ ನಲಕೂಬರನು ನನ್ನ ತ್ರಿಯಕರನಾಗಿದ್ದಾನೆ. ಈ ಶೃಂಗಾರವನ್ನು ಮಾಡಿಕೊಂಡು ಸಂಕೇತದ ಪ್ರಕಾರ ನಾನು ಆತನ ಬಳಿಗೆ ಹೋಗುತ್ತಿದ್ದೇನೆ; ನನಗಾಗಿ ಆತನು ಕಾಯುತ್ತಿರುತ್ತಾನೆ; ಆದಕಾರಣ ನನ್ನನ್ನು ಕೂಡಲೇ ಹೋಗಲು ಬಿಡಿ! ನಾನು ಅವನ ಬಳಿ ಹೋಗುತ್ತೇನೆ.” ಈ ಮಾತನ್ನು ಕೇಳಿ ರಾವಣನು “ನೀನು ನನ್ನ ಸೋಸೆಯಿಂದುಕೊಂಡರೂ ನೀನು ಓವರ್ ಅಪರೆ; ಜನಸಾಮಾನ್ಯರ ನಿಯಮಗಳು ನಿನಗೆ ಅನ್ವಯಿಸುವದಿಲ್ಲ. ಅಪ್ಪರೆಯರಿಗೆ ಪತಿ ಇರುವದಿಲ್ಲ; ದೇವತೆಗಳಿಗೆ ಒಂದೇ ಪತ್ರಿ ಇರುವದಿಲ್ಲ.” ಹೀಗೆಂದು ಬಲಾತ್ಮಾರ ಮಾಡಿ ರಂಭೀಯನ್ನು ಉಪಭೋಗಿಸಿದನು. ಲಜ್ಜಾ-ಭಯಗಳಿಂದ ರಂಭೀಯು ಕಂಪಿಸುತ್ತ ನಲಕೂಬರನ ಹತ್ತಿರ ಹೋದಳು. ಅವನ ಪಾದಕ್ಕೆ ಬಿದ್ದ ನಡೆದ ವೃತ್ತಾಂತವನ್ನು ಅವನಿಗೆ ಅರುಹಿದಳು. ಅದನ್ನು ಕೇಳಿ ನಲಕೂಬರನು ಕ್ರೋಧವಿವಶನಾದನು.

ಕೈಯಲ್ಲಿ ಉದಕವನ್ನು ಎತ್ತಿಕೊಂಡು ಆಚಮನ ಮಾಡಿದನು-

ಉತ್ಸವಜ್ಞ ತದಾ ಶಾಪಂ ರಾಕ್ಷಸೇಂದ್ರಾಯ ದಾರುಣಮ್ |

ಅಕಾಮಾ ತೇನ ಯಸ್ಯಾತ್ಮಂ ಬಲಾದ್ ಭದ್ರೇ ಪ್ರಪಣಿತಾ ॥೫೬॥

ತಸ್ಯಾತ್ ಯುವತೀಮನ್ಯಾಂ ನಾಕಾಮಾನುಪಯಾಸೃತಿ |

ಯದಾ ಹೃಷಾಮಾಂ ಕಾಮಾತೋರ್ ಘರ್ವಯಿಷ್ಯತಿ ಯೋಷಿತಾಮ್ ॥೫೭॥

ಮೂರಾಧಾ ತು ಸಪ್ತಧಾ ತಸ್ಯ ಶಕಲೀಭವಿತಾ ತದಾ ॥೫೮॥

“ಎಲ್ಲೆ ಕಲ್ಯಾಣೀ, ನಿನ್ನ ಇಚ್ಛೆಯಿರದಾಗ ಅವನು ನಿನ್ನನ್ನು ಬಲಾತ್ಮಾರ ದಿಂದ ಭೋಗಿಸಿದ್ದಾನೆ; ಇನ್ನು ಮುಂದೆ ಪ್ರಣಃ ಎಂದೂ ಸಮೃತಿ ಇಲ್ಲದ ತರುಣೀಯೊಡನೆ ಆತನು ಸಮಾಗಮ ನಡೆಸಲಾರಹನು; ಕಾಮಣಿಡಿತನಾಗಿ ಇವನು ಇಚ್ಛೆ ಇಲ್ಲದ ಸ್ತೀಯ ಮೇಲೆ ಬಲಾತ್ಮಾರ ನಡೆಯಿಸಿದರೆ ಈತನ ತಲೆ ಸಿಡಿದು ಏಳು ಹೋಳಾಗುವುದು!” ಎಂದು ನಲಕೂಬರನು ರಾಷಣಿಗೆ ಶಾಪವನ್ನು ಕೊಟ್ಟಿನ್ನು.

“ನಾನು ವ್ಯುತ್ಪಣಾಪ್ತಿನಾದ ನಲಕೂಬರನೊಡನೆ ಕ್ರೀಡೆಯ ಸಂಕಲ್ಪವನ್ನು ಮಾಡಿರುವದರಿಂದ ಇಂದು ನಾನು ಆತನ ಭಾಯೆಯಾಗಿದ್ದೇನೆ. ಆದ್ದರಿಂದ ನಾನು ನಿಮ್ಮ ಸೊಸೆ.” ರಂಭೇಯ ನುಡಿಯ ಈ ಉಲ್ಲೇಖವು ಶ್ರೀರಾಮಕೋಶ, ಖಂಡ ೧, ಭಾಗ ೧, ಪೃಷ್ಟಸಂಖ್ಯೆ ೪೮ರಲ್ಲಿದೆ. ‘ನಾನು ಇಂದು ಅವನ ಭಾಯೆ’ ಎಂಬ ಉಲ್ಲೇಖವನ್ನು ವಾಲ್ಯೇಕಿಯು ಮಾಡಿಲ್ಲ.

ಧರ್ಮಸ್ತೇ ಸುತಸ್ಯಾಹಂ ಭಾಯಾ... ನಾನು ಧರ್ಮದಿಂದ ನಿಮ್ಮ ಮಗನ ಭಾಯೆಯಾಗಿದ್ದೇನೆ.

ಯಥಾ ತಸ್ಯ ಹಿ ನಾನ್ಯಸ್ಯ ಭಾವೋ ಮಾಂ ಪ್ರತಿನಿಷ್ಠತ್ವಿ ॥

ಅವನನ್ನು ಪ್ರೀತಿಸುವಂತೆ ನಾನು ಬೇರೆ ಯಾರನ್ನೂ ಪ್ರೀತಿಸುವದಿಲ್ಲ. ಇದು ಸತ್ಯವಾದದ್ದು. ಶೈಲ್ಕೋಕದ ಈ ಚರಣಗಳನ್ನು ಗಮನಿಸಿದರೆ ಶ್ರೀರಾಮ ಕೋಶಕಾರರು ಯೋಜಿಸಿದ ‘ಇಂದು’ ಎಂಬ ಶಬ್ದದ ಬಳಕೆಯು ಸೂಕ್ತ ಪೇಸಿದೆ.

## ೪೨. ಮುನಿಗಳು < ಹನುಮಾನ

### ಉತ್ತರಕಾಂಡ/ಇಂ

ಹನುಮಂತನ ಗತಿ, ಮಂತಿ ಮತ್ತು ಬಲಕ್ಕೆ ಸರಿಸಮಾನರಾದವರು ಯಾರೋಬ್ರರೂ ಇರಲಿಲ್ಲ. ಹೀಗಿದ್ದರೂ, ತನ್ನ ಬಲದ ಅರಿವು ಆತನಿಗೆ ಇರಬಾರದೆಂದು ಮುನಿಗಳು ಶಾಪವನ್ನು ಕೊಟ್ಟಿದ್ದಾರೆ. ಈ ಕಥೆಯನ್ನು ಅಗಸ್ತ್ಯ ಮಷಿಯು ರಾಮನಿಗೆ ಹೇಳುತ್ತಾನೆ.

ವರದಿಂದ ದೊರೆತ ಬಲದಿಂದ ಹನುಮಂತನು ಅಪಾರ, ಅಗಾಢ ಸಮುದ್ರದಂತಿದ್ದಾನೆ. ಆತನ ವೇಗವು ದಿನದಿನಕ್ಕೆ ವರ್ಧಿಸುತ್ತಿದೆ. ಮಹಣ್ಣಗಳ ಆಶ್ರಮದಲ್ಲಿ ನಿಸ್ಪಂಕೋಚವಾಗಿ ಸಂಚರಿಸಿ ಈತನು ಯಜ್ಞಪೂರ್ತಗಳನ್ನು, ಅಗ್ನಿ,

ವಲ್ಲಗಳನ್ನು ಭಗ್ಗುಗೊಳಿಸುವದು, ಧ್ವಂಸಗೊಳಿಸುವದು ಮುಂತಾದವುಗಳನ್ನು ಮಾಡುತ್ತಾನೆ. ಬ್ರಹ್ಮದಂಡದಿಂದ ಕೂಡ ಆತನ ವಥೆಯಾಗುವಂತಿಲ್ಲ. ಹೀಗಿದ್ದುದ ರಿಂದ ಇಂಟಿಗಳು ಆತನ ಅತಿಕ್ರಮಣವನ್ನು ಸಹಿಸುತ್ತಿದ್ದರು. ತಂದೆಯಾದ ಕೇಸರಿ ಹಾಗೂ ವಾಯು ಇದನ್ನು ನಿರ್ಣೇಧಿಸಿದರು. ಹನುಮಂತನು ಮಯಾದೆಯನ್ನು ಮೀರುತ್ತಿದ್ದನು. ಭೃಗು ಹಾಗೂ ಅಂಗಿರಸ ವಂಶದಲ್ಲಿಯ ಇಂಟಿಗಳು ಅವನ ಈ ಕವಿಚೇಷ್ಟೆಗಳಿಂದ ಸಿಟ್ಟಾದರು; ಆದರೆ ಹನುಮಂತನನ್ನು ನಾಶಗೊಳಿಸುವ ಇಚ್ಛೆಯನ್ನು ಇಟ್ಟಿಕೊಳ್ಳಿದೇ ಮತ್ತು ಹೆಚ್ಚಾದ ಕೋಪವನ್ನು ವ್ಯಕ್ತಮಾಡದೇ ಅವರು ಈ ರೀತಿ ನುಡಿದರು:

ಬಾಧಸೇ ಯತ್ನಮಾತ್ರಿತ್ಯ ಬಲಮಾಷಾಧ್ವ ವಂಗಮ ॥೩೪॥  
ತದ್ವೀಫಾ ಕಾಲಂ ವೇತ್ತಾಸಿ ನಾಸ್ಯಾಕಂ ಶಾಪಮೋಹಿತಃ ।  
ಯದಾ ತೇ ಸ್ಯಾಯತೇ ಕೇತಿಸ್ತದಾ ತೇ ವಧಾತೇ ಬಲವ್ ॥೩೫॥

“ಹೇ ಕಪಿಯೇ, ಬಲದ ಆಶ್ರಯದಿಂದ ನಿನು ನಮ್ಮನ್ನು ಕಾಡುತ್ತಿರುವಿ; ನಮ್ಮ ಶಾಪದಿಂದ ಬಹುಕಾಲದವರೆಗೆ ಆ ಬಲದ ಜ್ಞಾಪಕವು ನಿನಗೆ ಇರಲಾರದು. ನಿನ್ನ ಯೋಗ್ಯತೆಯ ಬಗ್ಗೆ ಯಾರಾದರೂ ನಿನಗೆ ಜ್ಞಾಪಿಸಿಕೊಟ್ಟರೆ ಅಂದಿನಿಂದ ನಿನ್ನ ಒಲವು ಪುನಃ ವ್ಯಧಿಂಗತವಾಗುವದು.”

ಮಹಣಿಗಳ ಈ ಉದ್ದಾರಗಳಿಂದ ಹನುಮಂತನಿಗೆ ಸ್ವಸಾಮಧ್ಯದ ಅರಿವು ಉಳಿಯಲ್ಲಿವಾದ್ದರಿಂದ ಆತನು ಸೌಮ್ಯವೃತ್ತಿಯವನಾಗಿ ಆಶ್ರಮಗಳಲ್ಲಿ ಸಂಜರಿಸಹತ್ತಿದನು. ವಾಲಿ ಮತ್ತು ಸುಗ್ರೀವರಲ್ಲಿ ಹಗೆತನ ಉಂಟಾದಾಗ ಹನುಮಂತನಿಗೆ ತನ್ನಲ್ಲಿದ್ದ ಬಲದ ಸೃಂಗ ಇರಲ್ಲಿವಾದ್ದರಿಂದ ವಾಲಿಯ ಪಾರುಪತ್ಯವನ್ನು ಮಾಡುವದು ಆತನಿಂದಾಗಲಿಲ್ಲ.

ಶಾಪದ ಈ ಉತ್ತರಭಾಗವು ಉಃಶಾಪದಂತಿದೆ. ಅದು ಅಯಾಚಿತವಿದೆ. ಉಃಶಾಪವು ಸಾಮಾನ್ಯವಾಗಿ ಯಾಚಿತವಿರುತ್ತದೆ; ಆದರೆ ಹನುಮಂತನು ಉಃಶಾಪವನ್ನು ಬೇಡಿಕೊಂಡ ದಾವಿಲೆಯಿಲ್ಲ.

ಉತ್ತರಕಾಂಡ/೩೫  
ಅಮೋಫಾಶಾಪ್ಯಃ ತಾಪಸ್ತಿ ಮುನಿಭಿಃ ಪುರಾ ।  
ನ ವೇತ್ತಾ ಹಿ ಬಲಂ ಸರ್ವಂ ಬಲೀ ಸನ್ಸರಿಮದಾನ ॥೩೬॥

ಅಗಸ್ತ್ಯ ಮನಿಯ ರಾಮನಿಗೆ ಈ ರೀತಿ ಹೇಳುತ್ತಿದ್ದಾನೆ: “ಹೇ ಶತ್ರುವಾಶಕನೆ, ಹನುಮಂತನು ಬಲಶಾಲಿಯಾಗಿದ್ದರೂ ತನ್ನಲ್ಲಿರುವ ಬಲದ ಅರಿವು ಆತನಿಗೆ ಇರಲಾರದು. ಆದಿದ ಶಾಪವು ಸುಖಾಗದಿರುವಂಥ ಮನಿಗಳಿಂದ ಈ ಶಾಪವು ಹನುಮಂತನಿಗೆ ದೊರಕಿದೆ.”

ಇದು ಕೇವಲ ಪ್ರಸರುಲ್ಲೇವಿವಾಗಿದೆ.

### ಃರ. ಭೃಗು < ವಿಷ್ಣು ಉತ್ತರಕಾಂಡ/ಜಿಗಿ

ಹಿಂದೆ ದುರ್ವಾಸಸಮನಿಯ ಹೇಳಿದ ಒಂದು ಕಥೆಯನ್ನು ಸಾರಧಿಯಾದ ಸುಮಂತ್ರನು ಲಕ್ಷ್ಮಣನಿಗೆ ಹೇಳುತ್ತಿದ್ದಾನೆ:

ಒಮ್ಮೆ ದಶರಥರಾಜನು ವಸಿಸ್ತೇ ಮನಿಯ ಆಶ್ರಮಕ್ಕೆ ಹೋಗಿದ್ದನು. ಅಲ್ಲಿ ದುರ್ವಾಸ ಖುಷಿಯ ದರ್ಶನವಾಯಿತು. ವಷಾಕಾಲದ ವಾಸಕ್ಕಾಗಿ ದುರ್ವಾಸ ಖುಷಿಯು ಅಲ್ಲಿಗೆ ಬಂದಿದ್ದನು. ಆ ಇಬ್ಬರೂ ಖುಷಿಗಳನ್ನು ರಾಜನು ಅಭಿವಾದಿಸಿದನು. ಅವರು ಸಹ ರಾಜನಿಗೆ ಯಥೋಚಿತ ಸ್ವಾಗತವನ್ನು ಬಯಸಿದರು. ದಶರಥರಾಜನು ದುರ್ವಾಸ ಖುಷಿಯನ್ನು ಕುರಿತು ಈ ರೀತಿ ಪ್ರಶ್ನಿಸಿದನು: “ನಮ್ಮ ವಂಶವು ಎಷ್ಟು ಕಾಲದವರೆಗೆ ನಡೆಯುವದು? ರಾಮನ ಆಯುಸ್ಸು ಎಷ್ಟಿದೆ? ಇತರ ಪುತ್ರರ ಆಯುಮರ್ಯಾದೆ ಎಷ್ಟೇಷ್ಟಿದೆ? ರಾಮನ ಮಕ್ಕಳು ಎಷ್ಟು ಕಾಲ ಜೀವಿಸುವರು? ಈ ಬಗ್ಗೆ ಹೇಳಬೇಕು” ಎಂದು ಪ್ರಾಧಿಕಸಿಹಾಂಡನು. ಆಗ ದುರ್ವಾಸನು ಪೂರ್ವವೃತ್ತಾಂತವನ್ನು ಹೇಳಿದನು:

ದೇವ, ದೃತ್ಯರಲ್ಲಿ ಯುದ್ಧ ನಡೆದಾಗ ದೇವತೆಗಳು ದೃತ್ಯರನ್ನು ಹೀಯಾಳಿಸ ಹತ್ತಿದರು. ಆಗ ದೃತ್ಯರು ಭೃಗುಪತ್ನಿಯ ಆಶ್ರಯವನ್ನು ಪಡೆದರು. ಅವಳು ದೃತ್ಯರಿಗೆ ಅನುಭವವನ್ನಿತ್ತಳು. ದೃತ್ಯರು ಆಕೆಯ ರಕ್ಷಣೆಯಲ್ಲಿರುವುದನ್ನು ಕಂಡು ವಿಷ್ಣುವಿಗೆ ರೇಗಿತು. ಆತನು ತನ್ನ ಚಕ್ರದಿಂದ ಭೃಗುಪತ್ನಿಯ ಶಿರವನ್ನು ಹಾರಿಸಿದನು. ಪತ್ನಿಯ ವಧೆಯಾಗಿದ್ದನ್ನು ಕಂಡು ಭೃಗುವು ಅತ್ಯಂತ ಕ್ಷೋಧಾವಿಷ್ಣುವಾದನು.

ಶಶಾಪ ಸಹಸ್ರಾ ಕ್ರುದ್ಯೋ ವಿಷ್ಣುಂ ರಿಷ್ಪಕುಲಾದಾಸವ್ ||೧೪||

ಯಸ್ಸಾದವಧ್ಯಾಂ ಮೇ ಪತ್ನೀಂ ಅವಧಿಃ ಕ್ಷೋಧಮೂಛ್ಯಿಕಃ |

ತಸ್ಯಾತ್ಮಂ ಮಾನುಷೇ ಲೋಕೇ ಜನಯಿಷ್ಯಾ ಜನಾದಾಸ ||೧೫||

ತತ್ತ ಪತ್ನೀವಿಯೋಗಂ ತ್ವಂ ಪ್ರಾಪ್ತಃ ಬಹುವಾಷಿಕಮ್ ||೧೬||

ಶತ್ರು ಸಮೂಹವನ್ನು ನಾಶಗೊಳಿಸುವ ಆ ವಿಷ್ಣುವಿಗೆ ಭೃಗುವು ಶಾಪ ಕೊಟ್ಟನು: “ಎಲ್ಲೆ ಜನಾರ್ಥನನೇ, ಅವದ್ಯಾಂತ ನನ್ನ ಪಶ್ಚಿಯನ್ನು ನೀನು ಕೋಪಾ ವೇಗದಲ್ಲಿ ವರ್ಧಿಸಿರುವೆ; ಅದಕ್ಕಾಗಿ ನೀನು ಮನುಷ್ಯಲೋಕದಲ್ಲಿ ಜನ್ಮತಾಳುವೆ; ಅಲ್ಲಿ ಅನೇಕ ವರುಷಗಳ ಕಾಲ ಪಶ್ಚಿಯ ವಿಯೋಗದ ದುಃಖವು ಪ್ರಾಪ್ತವಾಗುವುದು.”

ಶಾಪವನ್ನು ಕೊಟ್ಟ ನಂತರ ಭೃಗುವು ನೊಂದುಕೊಂಡನು. ಆತನು ವಿಷ್ಣುವನ್ನು ಪೂಜಿಸಿ ಸಂತೋಷಿಸಿದನು. ಭಕ್ತವಶ್ವಲನಾದ ವಿಷ್ಣುವು, ಆಗ “ಲೋಕಕಲ್ಯಾಂಕಾಗಿ ಈ ಶಾಪವನ್ನು ಅಂಗೀಕರಿಸಲೇಬೇಕು” ಎಂದನು. ದುರ್ವಾಸನು ರಾಜನಿಗೆ “ಸಾಕ್ಷಿತ್ವ ವಿಷ್ಣುವು ನಿನ್ನ ಪುತ್ರನಾಗಿ ‘ರಾಮ’ನಂದು ಮಟ್ಟಿ ಬಂದಿದ್ದಾನೆ. ಆತನು ಮೂರೂ ಲೋಕದಲ್ಲಿ ಖ್ಯಾತಿಗೊಳ್ಳುವನು. ಭೃಗುವಿನ ಶಾಪದ ವಿಪುಲ ಫಲವು ಆತನಿಗೆ ಲಭಿಸುವದು. ಬಹುಕಲದವರೆಗೆ ಅಯೋಧ್ಯಾಪತಿಯಾಗಿ ಬಾಳುವನು; ಹನ್ನೊಂದು ಸಾವಿರ ವರ್ಷಗಳ ಕಾಲ ರಾಜ್ಯವನ್ನಾಳಿ ಆತನು ಬ್ರಹ್ಮಲೋಕಕ್ಕೆ ತೆರಳುವನು. ಅಶ್ವಮೇಧ ಯಜ್ಞವನ್ನು ಅನೇಕಾವತೀರ್ಥ ಆಚರಿಸಿ ರಾಜವಂಶದ ಉತ್ಸಾಹನೆಯನ್ನು ಮಾಡುವನು.”

ಅವಧ್ಯಾಂ ಶ್ರೀತಾತ್ಪರ್ಯಪಶ್ಚಿತ್ವತಾಚ್ಚ ವಧಾನಹಾರಮ್ |

### ಇಂ. ಇಬ್ಬರು ಬ್ರಾಹ್ಮಣರು < ಸೃಗರಾಜ ಉತ್ತರಕಾಂಡ/ಜಿಇ

ಸೀತೆಯನ್ನು ತೈಜಿಸಬೇಕೆಂದು ನಿಶ್ಚಯಿಸಿದ ನಂತರ ರಾಮನು, ಅವಳನ್ನು ವಾಲ್ಯೇಕಿಯ ಆಶ್ರಮದ ಹತ್ತಿರ ಬಿಟ್ಟಿಬಂತು ದುಸ್ತರ ಕಾರ್ಯವನ್ನು ಲಕ್ಷ್ಯಣನಿಗೆ ವಹಿಸಿದನು. ಸೀತೆಯನ್ನು ಕಳುಹಿಸಿ ಮರಳಿದ ಲಕ್ಷ್ಯಣನು ರಾಮನಿಗೆ ಭೇಟಿ ಯಾದಾಗ ಆತನು ಅತ್ಯಂತ ಖಿನ್ನನಾಗಿದ್ದನ್ನು ಕಂಡನು. ಕಳೆದ ನಾಲ್ಕು ದಿನಗಳಲ್ಲಿ ಅವನು ಯಾವ ಪ್ರಜಾಕಾರ್ಯವನ್ನೂ ಮಾಡಿರಲಿಲ್ಲ. ಈ ಸಂಗತಿಯು ರಾಮನಿಗೆ ಕಾಡುತ್ತಿತ್ತು. ಲಕ್ಷ್ಯಣನು ಆತನಿಗೆ ಸಮಾಧಾನಪದಿಸಿದನು. ಆಗ, ಪುರಜನರ ಕಾರ್ಯಗಳನ್ನು ನೇರವೇರಿಸದೆ ಇರುವ ರಾಜನ ಗತಿ ಏನಾಗುತ್ತದೆ ಎಂಬುದರ ಬಗ್ಗೆ ರಾಮನು ಲಕ್ಷ್ಯಣನಿಗೆ ಸೃಗರಾಜನ ಕಥೆಯನ್ನು ಹೇಳಿದನು.

ಪೂರ್ವದಲ್ಲಿ ಮಹಾಯಶ್ವಿಯಾದ, ಬ್ರಾಹ್ಮಣಪಶ್ಚಿಯನಾದ, ಸತ್ಯವಚನಿಯಾದ, ಶಬ್ದಾರ್ಥದಿಂದ ಹಾಗೂ ನಿಜಾರ್ಥದಿಂದ ‘ಭೂಪಾಲ’ನೆಂದೆನಿಸಿಕೊಳ್ಳುವ,

‘ನೃಗು’ನೆಂಬ ರಾಜನಿದ್ದನು. ಒಮ್ಮೆ ಪ್ರಷ್ಟರತೀರ್ಥದಲ್ಲಿ ಸುವರ್ಚಂಭಾಷಿತ ಕೋಟ್ಯಾವಧಿ ಹಸುಗಳನ್ನು ಅವುಗಳ ಕರುಗಳ ಜೊತೆಗೆ ಆತನು ಬ್ರಾಹ್ಮಣಾರ್ಥಿಗೆ ದಾನವಾಗಿ ಕೊಟ್ಟಿನು. ಅದೇ ಸಮಯದಲ್ಲಿ ಹೊಲದಲ್ಲಿ ಭೂಮಿಗೆ ಬಿದ್ದ ಧಾನ್ಯ-ಕೊಗಳನ್ನು ಮೇಯ್ಯ ಜೀವಿಸುವ ಒಂದು ಹಸುವು ಒಬ್ಬ ಬಡಭಾರ್ಹಣ ದಾಗಿತ್ತು; ಈ ಹಸುವು ಆ ದಾನ ಕೊಡಲಿದ್ದ ಕೋಟ್ಯಾವಧಿ ಹಸುಗಳ ಮಂದಯನ್ನು ಸೇರಿಕೊಂಡಿತ್ತು; ರಾಜನು ಇದನ್ನು ಅರಿಯದೇ ಈ ಹಸುವನ್ನು ಒಬ್ಬ ಬ್ರಾಹ್ಮಣಾರ್ಥಿಗೆ ದಾನವಾಗಿ ಕೊಟ್ಟಿನು. ತನ್ನ ಕರ್ತವ್ಯದೊಂದ ಹಸುವನ್ನು ಆ ಬಡಭಾರ್ಹಣನು ಎಲ್ಲೆಡೆಯಲ್ಲಿಯೂ ಹುಡುಕಿದನು. ಸಾಕಷ್ಟು ಸಮಯವು ಕೆಂಬಿತು. ಇದೇ ರೀತಿ ಶೋಧಾರ್ಥಕಾರಿ ಅಲೆಯತ್ತೆ ಬ್ರಾಹ್ಮಣನು ಕನವಿಲ ತೀರ್ಥಕ್ಕೆ ಹೋದನು. ಅಲ್ಲಿ ತನ್ನ ಹಸು ಕರುವಿನೊಂದಿಗೆ ಬೇರೊಬ್ಬ ಬ್ರಾಹ್ಮಣನ ಬಳಿ ಇರುವುದನ್ನು ಕಂಡನು.

“ಶಬಲೆ! ಇಲ್ಲಿ ಬಾ!” ಎಂದು ಕರೆದ ಕ್ಷಣವೇ ಆ ಹಸು ದ್ವನಿಯನ್ನು ಗುರುತಿಸಿ ಈ ಬಡಭಾರ್ಹಣನ ಬಳಿ ಬಂದಿತು. ಆಗ ಈ ಹಸುವನ್ನು ದಾನವಾಗಿ ಪಡೆದ ಬ್ರಾಹ್ಮಣನು “ರಾಜನಿಂದ ಇದು ದಾನವಾಗಿ ದೋರೆತಿದೆ” ಎಂದು ತಿಳಿಸಿದನು. ಆ ಇಬ್ಬರಲ್ಲಿ ಬಹಳ ಸಮಯದವರೆಗೆ ವಾದ ನಡೆಯಿತು. ಇಬ್ಬರೂ ತಮ್ಮ ತಮ್ಮ ಹೇಳಿಕೆಗಳನ್ನು ಪ್ರತಿಪಾದಿಸಹತೀರ್ಥ. ಕೊನೆಗೆ ರಾಜನನ್ನು ಸಮಕ್ಕಮ ಕಂಡು ತೀರ್ಥಾನಿಸಬೇಕೆಂದು ನಿಶ್ಚಯಿಸಿದರು. ಗೋಪ್ರದಾನಮಾಡಿದ ರಾಜನ ಬಳಿ ಇಬ್ಬರೂ ಹೋದಾಗ ರಾಜನ ಭೇಟಿಯೇ ಆಗಲಿಲ್ಲ. ದೀರ್ಥಸಮಯದ ವರೆಗೆ ಅವರು ರಾಜದ್ವಾರದಲ್ಲಿ ಕಾಯ್ದು ಕುಳಿತಿರಬೇಕಾಯಿತು. ಆಗ ಸಿಟ್ಟಾಗಿ ಅವರು ಈ ರೀತಿ ಉದ್ದರಿಸಿದರು—

ಅರ್ಥಾನಾಂ ಕಾಯ್ಸಿದ್ವಾರ್ಥಂ ಯಂಕ್ಷಾತ್ತ್ವಂ ಸ್ಯಾಪಿ ದರ್ಶನಮಾ ॥೧೮॥

ಅದ್ವಯಃ ಸರ್ವಭೂತಾನಾಂ ಕೃಕಲಾಮೋ ಭವಿಷ್ಯಾಃ ।

ಬಹುವರ್ಣಸಹಸ್ರಾಂಶೇ ಬಹುವರ್ಣಶತಾನಿ ಚ ॥೧೯॥

ಶ್ವಾಸೀ ತ್ವಂ ಕೃಕಲೀಭೂತೋ ದೀರ್ಥಾಭಾಲಂ ನಿವತ್ಸಾಸಿ ।

ಉತ್ಪತ್ತಿತೇ ಹಿ ಲೋಕೇಣಿಸ್ಯಾದೂನಾಂ ಕೇತಿರವರ್ಧನಃ ॥೨೦॥

ವಾಸುದೇವ ಇತಿ ಶಾಶ್ವತೋ ವಿಷ್ಣು: ಪುರುಷವಿಗ್ರಹಃ ।

ಸ ತೇ ಮೋಕ್ಷಯಿತಾ ಶಾಪಾದ್ರುಜಂಸ್ತಸ್ಯಾದ್ ಭವಿಷ್ಯಾಃ ॥೨೧॥

ಕೃತಾ ಚ ತೇನ ಕಾಲೇನ ನಿಷ್ಣತ್ಸ್ವಾಂ ಭವಿಷ್ಯಾತಿ ॥೨೨॥

“ಸಹಾಯವನ್ನು ಕೋರಿ ಬಂದವರ ಕಾರ್ಯಗಳನ್ನು ಪೂರ್ಣಸಲು ನೀನು ಹೊರಗೆ ಬರುತ್ತಿಲ್ಲ; ಹೇ ರಾಜನೆ, ನೀನು ಸಕಲಪ್ರಾಣಿಗಳಿಗೆ ಅದೃಶ್ಯನಾಗಿರುವ ‘ಷಟ್ಕೀರ್ತ’ನಾಗುವೆ; ನೂರಾರು ಸಾವಿರಾರು ವರ್ಷಗಳವರಿಗೆ ಷಟ್ಕೀರ್ತನಾಗಿ ಬಿಲದಲ್ಲಿ ವಾಸಿಸುವೆ; ಈ ಜಗತ್ತಿನಲ್ಲಿ ಯಾದವರ ಕೀರ್ತಿಯನ್ನು ವರ್ಧಿಸುವ ವಿಷ್ಪವು ಪುರುಷರೇಹವನ್ನಧರಿಸಿ ವಾಸುದೇವನೆಂದು ಜನಿಸುವನು. ಹೇ ರಾಜನೇ, ಆತನು ನಿನ್ನನ್ನು ಈ ಶಾಪದಿಂದ ಮುಕ್ತಗೊಳಿಸುವನು; ಸಾರಾಂಶದಲ್ಲಿ, ನೀನು ಈಗ ‘ಷಟ್ಕೀರ್ತ’ನಾಗುವೆ; ನಿನ್ನ ಪಾಪ ಪರಿಹಾರವಾಗಲು ಇನ್ನೊಂದು ದೀರ್ಘ ಕಾಲವು ಬೇಕಾಗುವದು.”

ರಾಜನಿಗೆ ಶಾಪ ಕೊಟ್ಟು ಆ ಇಬ್ಬರು ಬ್ರಾಹ್ಮಣರು ಸ್ವಸ್ಥಚಿತ್ತರಾದರು. ಆ ಹಸು, ಸೋತು ಬಡವಾಗಿದ್ದುದರಿಂದ ಅಗ್ನಿಹೋತ್ರಿ ಬ್ರಾಹ್ಮಣನು ಆ ಇನ್ನೊಂಬ್ಬಿ ಬ್ರಾಹ್ಮಣನಿಗೆ ಆ ಹಸುವನ್ನು ಕೊಟ್ಟುಬಿಟ್ಟನು. ಇತ್ತೇ ರಾಜನು ಆ ಭಯಿಂಕರ ಶಾಪಕ್ಕೆ ಗುರಿಯಾದನು. ಅಲ್ಲ ಅಪರಾಧಕ್ಕೆ ರಾಜನಿಗೆ ಹೋರ ಶಾಪವಾಯಿತೆಂದು ಲಕ್ಷ್ಮಣನಿಗೆ ಎನಿಸಿತು.

ಬ್ರಾಹ್ಮಣರ ಉದ್ದಾರಗಳಲ್ಲಿಯ ಉತ್ತರಾರ್ಥವು ಉಃಶಾಪದಂತಿದೆ. ಸಾಮಾನ್ಯವಾಗಿ ಉಃಶಾಪವು ಯಾಚಿತವಾಗಿರುತ್ತದೆ. ನೃಗರಾಜನು ಉಃಶಾಪವನ್ನು ಬೇಡಿರಲ್ಲಿವಾದರೂ ಶಾಪಮುಕ್ತಿಯ ಬಗ್ಗೆ ಬ್ರಾಹ್ಮಣರು ತಾವಾಗಿಯೇ ಹೇಳಿದ್ದಾರೆ.

ರಾಜರ ಅಪರಾಧದ ಸಂಬಂಧವಾಗಿ ನೃಗರಾಜನ ಕಥೆಯನ್ನು ಲಕ್ಷ್ಮಣನಿಗೆ ಹೇಳಿದ ನಂತರ ರಾಮನು ನಿಮಿರಾಜನ ಇನ್ನೊಂದು ಕಥೆಯನ್ನು ಹೇಳುತ್ತಾನೆ:

### ಖಿ. ವಸಿಷ್ಠ < ನಿಮಿರಾಜ ಉತ್ತರಕಾಂಡ/ಖಿಖಿ

‘ನಿಮಿ’ಯಂ ಇಕ್ಷ್ವಾಕುವಿನ ಹನ್ನೆರಡನೆಯ ಪ್ರತ್ಯನು. ಆತನು ಶೂರನೂ, ಧರ್ಮ ಪರಾಯಣನೂ ಅಗಿದ್ದನು. ಗೌತಮ ಮುನಿಯ ಆಶ್ರಮದ ಹತ್ತಿರ ಅಮರಾವತಿಯಂತೆ ಕಂಗೊಳಿಸುವ ‘ವೈಜಯಿಂತ’ ಎಂಬ ನಗರವನ್ನು ನಿಮಿಸಿದನು. ಓತನ ಮನಸ್ಸಿಗೆ ಆನಂದವನ್ನುಂಟಮಾಡಲು ದೀರ್ಘಯಾವಾವನ್ನು ಮಾಡಬೇಕೆಂಬ ಇಚ್ಛೆ ಆತನಿಗಾಯಿತು. ಓತನ ಸಲಹೆಯಂತೆ ನಿಮಿಯಂ ಬ್ರಹ್ಮಣ ಶ್ರೀಷ್ಟನಾದ ವಸಿಷ್ಠನಿಗೆ ಯಜ್ಞದ ಪ್ರಥಮ ಪೌರೋಹಿತ್ಯವನ್ನು ಅರ್ಜಿಸಿದನು.

ಅದೇ ರೀತಿ ಅಶ್ಚಿ, ಅಂಗೀರಸ, ಭೃಗು ಮೊದಲಾದ ಖುಷಿಗಳಿಗೂ ಅರ್ಪಿಸಿದನು. ಅದಕ್ಕೆ “ಇಂದ್ರನು ನನಗೆ ಈ ಮೊದಲೇ ಪೌರೋಹಿತ್ಯವನ್ನು ಕೊಟ್ಟಿರುವ ಕಾರಣ ನೀನು ಆತನ ಯಾಗ ಮುಗಿಯುವರೆಗೆ ಕಾಂತಬೇಕು!” ಎಂದು ವಸಿಷ್ಠನು ಹೇಳಿಕೆಳುಹಿಸಿದನು. ಆಗ ನಿಮಿರಾಜನು ವಸಿಷ್ಠನ ಪೌರೋಹಿತ್ಯವನ್ನು ಗೌತಮನಿಗೆ ಒಬ್ಬಿಸಿ ತಾನು ಹಿಮಾಲಯದ ಬಳಿಯಲ್ಲಿ ತನ್ನ ಯಾಗವನಾನ್ನ ರಂಭಿಸಿದನು. ಈ ಯಾಗಕ್ಕಾಗಿ ಇದುಸಾವಿರ ವರ್ಷ ಅವಧಿಯ ದೀಕ್ಷೆಯನ್ನು ತೆಗೆದುಕೊಂಡನು. ಇಂದ್ರನ ಯಾಗವು ಮುಗಿದನಂತರ ವಸಿಷ್ಠ ಖುಷಿಯು ರಾಜನ ಯಜ್ಞವನ್ನು ನೇರವೇರಿಸಲು ಬಂದಾಗ ಆ ಸ್ಥಳದಲ್ಲಿ ಗೌತಮನನ್ನು ಕಂಡು ವಸಿಷ್ಠನು ಕೋಪಗೊಂಡನು. ರಾಜನ ಭೇಟಿಗಾಗಿ ಕೆಲವು ಸಮಯ ಕಾಯ್ದನು. ಆ ದಿನ ರಾಜನು ವಿಪರೀತ ನಿದ್ರೆಯಲ್ಲಿದ್ದನು. ಭೇಟಿಯಾಗಲ್ಲಿ ವಾದ್ವರಿಂದ ವಸಿಷ್ಠನಿಗೆ ಇನ್ನಷ್ಟು ರೇಗಿತು— ಆತನು ಈ ರೀತಿ ಉಚ್ಚರಿಸಿದನು:

ಯಸ್ಯಾತ್ಮಮನ್ಯಂ ಪ್ರತಿವಾನ್ಯಾಮವಜ್ಞಾಯ ಪಾಧಿಷಾವ ।

ಚೇತನೇನ ವಿನಾಭೂತೋ ದೇಹಸ್ಯೇ ಪಾಧಿಷಷ್ಟುತಿ ॥೧೮॥

“ಎಲ್ಲೆ ರಾಜನೇ, ನನ್ನನ್ನು ಕಡೆಗಳಿಸಿ ನೀನು ಬೇರೆ ಪುರೋಹಿತನನ್ನು ಕಂಡುಕೊಂಡಿರುವೆ; ಅದಕ್ಕಾಗಿ ನಿನ್ನ ದೇಹವು ಅಸೇತನವಾಗಲಿ!”

ನಿದ್ರೆಯಿಂದ ಎಚ್ಚತ್ತಾಗ ವಸಿಷ್ಠನ ಶಾಪವು ನಿಮಿರಾಜನಿಗೆ ತಿಳಿಯಿತು. ಆತನು ಕೋಪದಿಂದ ಉರಿದೆದ್ದನು. ವಸಿಷ್ಠನಿಗೆ ಪ್ರತಿಶಾಪವನ್ನು ಕೊಟ್ಟನು. ಹೀಗಾಗೆ ಇಬ್ಬರೂ ತಮ್ಮ ಸ್ಥಾಲದೇಹಗಳನ್ನು ಕರ್ಢೆದುಕೊಂಡರು.

ನಿಮಿರಾಜ < ವಸಿಷ್ಠ ಶಾಪ ಕ್ರ. ೫೧ ನೋಡಿರಿ.

### ಓಗ. ನಿಮಿರಾಜ < ವಸಿಷ್ಠ

ಉತ್ತರಕಾಂಡ/ಓಖಿ

ವಸಿಷ್ಠ < ನಿಮಿರಾಜ ಶಾಪ ಕ್ರ. ೫೧

ನಿದ್ರೆಯಿಂದ ಎಚ್ಚತ್ತಾಗ ವಸಿಷ್ಠನ ಶಾಪದಿಂದ ಕೋಪಗೊಂಡ ನಿಮಿರಾಜನು ವಸಿಷ್ಠನಿಗೆ ಪ್ರತಿಶಾಪವನ್ನಿತ್ತನು:

ಅಜಾನತಃ ಶಯಾನಸ್ಯ ಕ್ಷೋಧಿಣ ಕಲುಪೀಕ್ಷತಃ ।

ಉತ್ತರವಾನ್ ಮಮ ಶಾಪಾಗ್ನಿಂ ಯಮದಂಡಮಿವಾಪರಮ್ ॥೧೯॥

ತಷ್ಣಾತ್ಮವಾಪಿ ಬ್ರಹ್ಮಂ ಚೇತನೇನ ವಿನಾಕೃತಃ  
ದೇಹಃ ಸ ಸುಚಿರಪ್ರಯೋ ಭವಿಷ್ಯತಿ ನ ಸಂಶಯಃ ॥೨೦॥

“ನೀವು ಬಂದಿರುವದು ನನಗೆ ಗೊತ್ತಿರದೆ, ನಾನು ನಿದ್ರಾವಶನಿದ್ದ ಸಮಯದಲ್ಲಿ, ಕ್ಷೋಧವಶರಾಗಿ ನೀವು ಪ್ರತಿಯಮದಂಡದಂತಿರುವ ಶಾಪಾಗ್ನಿಯನ್ನು ನನ್ನ ಮೇಲೆ ಬಿಟ್ಟಿದ್ದೀರಿ; ಅದಕ್ಕಾಗಿ ಹೀ ಬ್ರಹ್ಮಂ, ನಿಮ್ಮ ಅತಿಮನೋಹರವಾದ ದೇಹವು ನಿಃಸಂಶಯವಾಗಿ ಅಚೇತನಗೊಳ್ಳಲಿ!”

ನೃಪತ್ಯೇಷ್ಠನು ಮತ್ತು ದಿಜತ್ಯೇಷ್ಠನು ಒಬ್ಬರಿಗೊಬ್ಬರು ಶಪಿಸಿದ ಕಾರಣ ಅವರು ಇಬ್ಬರೂ ಸ್ಥಾಲದೆಹವಿರಹಿತರಾದರು.

ಈ ಎರಡು ಶಾಪಗಳು ಇನ್ನಿತರ ಶಾಪಗಳಂತೆ ಇಲ್ಲ. ಶಾಪಕ್ಕೆ ಸರಿಯಾಗಿ ಪ್ರತಿಶಾಪವಿದೆ; ಆ ಪ್ರತಿಶಾಪವು ಶಾಪಕ್ಕೆ ಸಮನಾಗಿ ಇದೆ. ಈ ರೀತಿಯ ಉದಾಹರಣೆಯು ವಾಲ್ಯಿಕರಾಮಾಯಣದಲ್ಲಿ ಇದೊಂದೇ ಆಗಿದೆ. ವಸಿಷ್ಠನು ಸೌದಾಸರಾಜನಿಗೆ ಶಾಪ ಕೊಟ್ಟಾಗ (ಉತ್ತರಕಾಂಡ/ಇ) ಸೌದಾಸರಾಜನು ಶಾಪ ಕೊಡಲುದ್ಯುಕ್ತನಾಗಿ ಕೈಯಲ್ಲಿ ಉದಕವನ್ನು ಸಹ ಹಿಡಿದಿದ್ದನು. “ಪುರೋಧಿತನಿಗೆ ಶಾಪಕೊಡುವದು ಸೂಕ್ತವಲ್ಲ” ಎಂದು ಸೌದಾಸನ ಪತ್ತಿಯು ಉಪದೇಶಿಸಿದ್ದರಿಂದ ನಿಜದಲ್ಲಿ ಸೌದಾಸನು ಶಾಪವನ್ನು ಕೊಡಲಿಲ್ಲ. ಹೀಗಾದರಿಂದ ವಸಿಷ್ಠ < ನಿಮಿರಾಜ ಮತ್ತು ನಿಮಿರಾಜ < ವಸಿಷ್ಠ ಇವರ ಶಾಪ-ಪ್ರತಿಶಾಪ ಇವುಗಳ ಒಂದೇ ಉದಾಹರಣೆ ಕಂಡುಬರುತ್ತದೆ.

### ಃಿ. ಮಿತ್ರ < ಉವಾಕಶೀ

#### ಉತ್ತರಕಾಂಡ/ಇ

ವಸಿಷ್ಠ ಮತ್ತು ನಿಮಿರಾಜ ಇವರು ಪರಸ್ಪರರಿಗೆ ಶಾಪಕೊಟ್ಟು ದೇಹವಿಲ್ಲದಂತಾದರು. ಅವರಿಗೆ ಪುನಃ ದೇಹಪ್ರಾಪ್ತಿ ಹೇಗಾಯಿತು? ಎಂದು ಲಕ್ಷಣನು ಕೇಳಿದನು. ರಾಮನು ಅದಕ್ಕೆ ಉತ್ತರಿಸುತ್ತಾನೆ:

ದೇಹವಿಲ್ಲದ ಅವರಿಬ್ಬರೂ ವಾಯುರೂಪವನ್ನು ಹೊಂದಿ ಸ್ವಯಂಭೂತ ಆದ ಬ್ರಹ್ಮನ ಬಳಿ ಹೋದರು. ನಮಸ್ಕಾರಿಸಿ ವಸಿಷ್ಠನು ಈ ರೀತಿ ಎಂದನು: “ದೇಹವಿರದೇ ಇದ್ದ ಕಾರಣ ಕಾರ್ಯಲೋಪವಾಗುತ್ತಿದೆ; ಆದ್ದರಿಂದ ನನಗೆ ಎರಡನೇ ದೇಹವು ಲಭಿಸುವಂತೆ ಕರುಣೀಸಿರಿ.” ಆಗ ಬ್ರಹ್ಮದೇವನು “ಎಳ್ಳೆ ಮಹಾಕೀರ್ತಿವಂತನಾದ ವಸಿಷ್ಠನೇ, ಮಿತ್ರ ವರುಣರ ತೇಜಸ್ಸಿನಲ್ಲಿ ನೀನು

ಪ್ರಾರ್ಥಿಸು! ನೀನು ಅಲ್ಲಿಯೂ ಅಯೋನಿಸಂಭವನಾಗುವೆ.” ಇದನ್ನು ಕೇಳಿ ವಸಿಷ್ಠನು ಬ್ರಹ್ಮದೇವನಿಗೆ ಪ್ರದಕ್ಷಿಣೆ ಹಾಕಿ ವರುಣಲೋಕಕ್ಕೆ ಹೋದನು.

ಅದೇ ಸಮಯಕ್ಕೆ ಮಿತ್ರನು ಕ್ಷೀರಸಾಗರಸ್ವರೂಪ ವರುಣರೂಪವನ್ನು ಹೊಂದಿ ದೇವತೆಗಳಿಗೂ ತ್ರಿಯನಾಗಿದ್ದನು. ಅವನು ವರುಣನ ಅಧಿಕಾರವನ್ನು ನಡೆಯಿಸುತ್ತಿದ್ದನು. ಒಮ್ಮೆ ‘ಉರ್ವಸಿ’ ಎಂಬ ಅಪೂರ್ವಯು ಗೆಳತಿಯರೂಡನೆ ಅಲ್ಲಿಗೆ ಬಂದಳು. ಅವಳನ್ನು ವೀಕ್ಷಿಸಿ ವರುಣನಿಗೆ ಪರಮಾನಂದವಾಯಿತು. ಆತನ ಕಾಮವಾಸನೆಯು ಉದ್ದೀಪಿತವಾಗಿ ಅವನು ಉರ್ವಸಿಯೋಡನೆ ರತ್ನಿಕ್ಕಿಂಡಿಯನ್ನು ಬಯಸಿದನು. ಆಗ ಉರ್ವಸಿಯು “ನಾನು ಮಿತ್ರನ ಬೇಡಿಕೆಯನ್ನು ಈ ಮೋದಲೇ ಒಪ್ಪಿಕೊಂಡಿದ್ದೇನೆ” ಎಂದು ವಿನಯದಿಂದ ಹೇಳಿದಳು. ಆಗ ವರುಣನು “ನನ್ನೊಡನೆ ಸಮಾಗಮ ಮಾಡುವ ಇಚ್ಛೆಯು ನಿನಗಿರದಿದ್ದರೆ ನಿನಗಾಗಿ ಉತ್ಸರ್ಗ ಮಾಡಿದ ತೇಜಸ್ಸನ್ನು ಕುಂಭದಲ್ಲಿ ಹಾಕುತ್ತೇನೆ” ಎಂದನು.

ಉರ್ವಸಿಯು ಅದಕ್ಕೆ ಒಪ್ಪಿಕೊಂಡಳು. ವರುಣನು ಆಕೆಯನ್ನು ತ್ರೈತಿಸುತ್ತಿದ್ದನು. ಆಕೆಯು ವರುಣನನ್ನು ತ್ರೈತಿಸುತ್ತಿದ್ದರೂ ಆಗ ಅವಳ ದೇಹವು ಮಿತ್ರನ ಅಂಕಿತದಲ್ಲಿತ್ತು. ಹೀಗಾಗಿ ವರುಣನು ತನ್ನ ತೇಜಸ್ಸನ್ನು ಕುಂಭಕ್ಕೆ ಹಾಕಿದನು. ಉರ್ವಸಿಯು ಆ ನಂತರ ಮಿತ್ರನ ಬಳಿಗೆ ಹೋದಳು. ಆಗ ಅವನು ಕೋಪ ಗೊಂಡು ಈ ರೀತಿ ಅಂದನು.

ಮಯಾಭಿಮಂತಿತಾ ಪೂರ್ವಂ ಕಂತಾತ್ಮಾಮವಸರ್ವತಾ |

ಪತಿಮನ್ಯಂ ವೃತಪತೀ ಕಂಘರ್ಥಂ ದುಷ್ಪಭಾರಿರೇ ||೨೩||

ಅನೇನ ದುಷ್ಪತೇನ ತ್ವಂ ಮತ್ತೊಧರಕಲುಪಿಕ್ತತಾ |

ಮನಷ್ಯಲೋಕಮಾಧಾಯ ಕಂಚಿತಾಳಂ ನಿವಶ್ವಸಿ ||೨೪||

ಬುಧಸ್ಯ ಪ್ರತ್ಯೋರಾಜಷಿಃ ಕಾಶೀರಾಜಃ ಪುರೂರವಾಃ |

ತಮಭ್ಯಾಗಭ್ರಂ ದುಬುರಂದ್ರೇ ಸ ತೇ ಭತಾ ಭವಿಷ್ಯತಿ ||೨೫||

“ಹೇ ದುರಾಚಾರಿಃ, ನಾನು ನಿನ್ನನ್ನು ಮೋದಲೇ ಆಹ್ವಾನಿಸಿದ್ದರೂ ನೀನು ನನ್ನನ್ನು ಹೇಗೆ ತ್ಯಜಿಸಿದೆ? ಅನ್ನಪತಿಯನ್ನು ಹೇಗೆ ಸ್ವೀಕರಿಸಿದೆ? ಈ ಪಾತಕದಿಂದ ನೀನು ನನ್ನ ಕೋಪಕ್ಕೆ ಬಲಿಯಾಗುವೆ. ಮನುಷ್ಯಲೋಕದಲ್ಲಿ ನೀನು ಕೆಲವು ಕಾಲ ವಾಸವಾಗುವೆ. ರಾಜಷಿಂಧಾದ ಬುಧಪುತ್ರ ಕಾಶಿರಾಜನಾದ ಪುರೂರವನ ಬಳಿ ನೀನು ಹೋಗು! ಅವನು ನಿನ್ನ ಪತಿಯಾಗುವನು.”

ಮಿಶ್ರನ ಶಾಪದಂತೆ ಉರ್ವಶಿಯು ಮನುಷ್ಯ ಲೋಕದಲ್ಲಿರುವ ಪುರೂರವ ರಾಜನತ್ತ ಹೋದಳು. ಕೆಲವು ನಿರ್ಬಂಧಗಳನ್ನು ಹಾಕಿ ಅವನ ಜೊತೆ ಇದ್ದಳು.

### ಜಿಇ. ಭಾಗ್ವತ < ಯಾತ್ರಾತಿ

#### ಉತ್ತರಕಾಂಡ/ಜಿಲ್ಲ

“ನಿಮಿರಾಜನು ಶೂರನು, ಕ್ಷತ್ರಿಯನು, ವಿಶೇಷದಲ್ಲಿ ದೀಕ್ಷೆಯನ್ನು ಕ್ಯಾಕೊಂಡವನಾಗಿದ್ದನು. ಹೀಗಿರುವಾಗ ವಸಿಷ್ಠ ಮನಿಯೊಡನೆ ಆತನು ಸರಿಯಾಗಿ ವರ್ತಿಸಲಿಲ್ಲ” ಎಂಬ ತನ್ನ ಅನಿಸಿಕೆಯನ್ನು ಲಕ್ಷ್ಮಣನು ರಾಮನಿಗೆ ನುಡಿದನು. ರಾಮನು ಅದಕ್ಕೆ “ಕ್ಷಮಾವೃತ್ಯಿಯು ಎಲ್ಲರಲ್ಲಿ ಇರುತ್ತದೆ ಎಂದು ಹೇಳಲಾಗುವದಿಲ್ಲ. ರೋಷವು ತುಂಬ ದು:ಸಹವಾದದ್ದು” ಎಂದು ಹೇಳಿ ಅದನ್ನು ಪ್ರತ್ಯಿಸುಲು ಯಾತ್ರಾತಿಯ ಶಾಪದ ಕಥೆಯನ್ನು ಹೇಳಿದನು.

ನಹುಷಪುತ್ರನಾದ ಯಾತ್ರಾತಿಯು ಸತ್ಯಗುಣಸಂಪನ್ಮಾಗಿದ್ದನು. ಆತನಿಗೆ ಶರ್ವಿಷ್ಟೆ ಹಾಗೂ ದೇವಯಾನಿ ಎಂಬ ಇಬ್ಬರು ಪತ್ನಿಯರಿದ್ದರು. ಶಮಿಷ್ಟೆಗೆ ಪುರು ಮತ್ತು ದೇವಯಾನಿಗೆ ಯಾದು ಈ ರೀತಿ ಇಬ್ಬರು ಪುತ್ರಿರಿದ್ದರು. ಪುರುವಿನ ಸಹಜಗುಣಗಳಿಂದಲೂ, ಶಮಿಷ್ಟೆಯನ್ನು ಯಾತ್ರಾತಿಯು ಅಧಿಕಪ್ರೀತಿಸುತ್ತಿದ್ದ ಕಾರಣದಿಂದಲೂ ಪುರುವು ಯಾತ್ರಾತಿಗೆ ಅಧಿಕಪ್ರೀತಿಯವನಾಗಿದ್ದನು. ಈ ಸಂಗತಿಯು ಯಾದುವನ್ನು ಕಾಡುತ್ತಿತ್ತು. ಯಾದುವು ಒಮ್ಮೆ ತಾಯಿಯಾದ ದೇವಯಾನಿಗೆ ಈ ರೀತಿ ಎಂದನು: “ನೀನು ಭಾಗ್ವತಪಕುಲದಲ್ಲಿ ಹುಟ್ಟಿ ಈ ರೀತಿ ದು:ಖಿ, ಅವಮಾನಗಳನ್ನು ಸಹಿಸುತ್ತಿರುವಿ; ಇದನ್ನು ಸಹಿಸುವ ಬದಲು ನಾವಿಬ್ಬರೂ ಅಗ್ನಿಪ್ರವೇಶ ಮಾಡೋಣ! ದೃತ್ಯಕಸ್ಯೇಯಾದ ಶಮಿಷ್ಟೆಯೊಡನೆ ರಾಜನು ಬೇಕಾಡಪ್ಪು ಕಾಲ ಬಾಳಲಿ! ಅಗ್ನಿ ಪ್ರವೇಶ ಮಾಡುವದು ನಿನಗೆ ಇಷ್ಟವಿರದಿದ್ದರೆ ನನಗಾದರೂ ಅನುಮತಿಯನ್ನು ಕೊಡು! ಇನ್ನು ಮುಂದೆ ಈ ಬಗೆಯ ಅವಮಾನವನ್ನು ನಾನು ಸಹಿಸಲಾರೆನು. ನಾನು ಪ್ರಾಣತ್ಯಾಗವನ್ನು ಮಾಡುವದು ಖಂಡಿತ” ಎಂದನು. ಪ್ರತ್ಯನ ಸಂತಾಪದ ನುಡಿಗಳು ತಾಯಿಯ ಹೃದಯಕ್ಕೆ ತಾಗಿದವು. ಆಕೆಗೆ ವಿಪರೀತ ಸಿಟ್ಟು ಬಂದಿತು. ಪಿತಾದ ಶುಕ್ರಾಜಾಯನ ಸೃಂಗಾರದಲ್ಲಿ ಅವಳು ಮಾಡುತ್ತೇಲೇ ಅವನು ಕೊಡಲೇ ಅಲ್ಲಿಗೆ ಬಂದನು. ದೇವಯಾನಿಯ ದು:ಖಾವಸ್ಥೇಯನ್ನು ಕಂಡು ವ್ಯಧಿತನಾದನು. ದು:ಖಿದ ಕಾರಣವನ್ನು ಕೇಳಿದಾಗ ಅವಳು “ನಾನು ಅಗ್ನಿಪ್ರವೇಶ ಮಾಡಲಿರುವೆ.

ನೀರಿನಲ್ಲಾದರೂ ಮುಖುಗುವೆ; ಇಲ್ಲವೇ ವಿಷವನ್ನು ಕುಡಿದು ಪ್ರಾಣತ್ಯಾಗವನ್ನು ಮಾಡಲಿರುವೆ! ನನಗಾಗುವ ಮಾನಹಾನಿಯನ್ನು ಸಹಿಸುವದು ನನ್ನಿಂದಾಗದು. ನನ್ನ ದುಃಖಿದ ಸುಳಿವೇ ನಿಮಗಿಲ್ಲ. ಆದ್ದರಿಂದ ಯಿಯಾತಿಯ ಸದಾವಕಾಲವೂ ನನ್ನನ್ನು ಅವಮಾನಿಸುತ್ತಾನೆ. ಯಾವ ಮರ್ಯಾದೆಯನ್ನೂ ನನಗೆ ಕೊಡುವುದಿದಲ್ಲ” ಎಂದು ಹೇಳಿದಳು. ಮಗಳ ಈ ನುಡಿಗಳನ್ನು ಕೇಳಿ ಶುಕ್ರಚಾಯ್ಯನು ಸಿಟ್ಟಾಗಿ ಯಿಯಾತಿಗೆ ಈ ರೀತಿ ಶಾಪವನ್ನು ಸುರಿದನು:

ಯಃಾಣಾಮವಜಾನೀಷೇ ನಾಹುಷ ತ್ವಂ ದುರಾತ್ಮಾನಾ ।  
ವಯಂ ಜರಯಾ ಜೀರ್ಣಾಃ ಶೈಫಿಲ್ಯಮುಪಯಾಸ್ಯಾಃ ॥೨೬॥

“ಎಲ್ಲೆ ನಮಿಪಪ್ತತನೇ, ನೀನು ನನ್ನನ್ನು ಕಡೆಗಾಣಿಸಿರುವೆಯಾದ್ದರಿಂದ ದುರಾತ್ಮನಾದ ನೀನು ಸದ್ಯ ಇಂದ್ಯಸ್ಥಿನವನು, ವೃದ್ಧನು, ದುರ್ಬಲನೂ ಆಗುವೆ.”

ಕ್ಷುತ್ರಧರ್ಮವನ್ನು ಅನುಸರಿಸಿ ಯಿಯಾತಿಯು ಭಾಗವ-ಶುಕ್ರಚಾಯ್ಯನ ಶಾಪವನ್ನು ತಾಳಿಕೊಂಡನು.

### ಃಿಳಿ. ಯಿಯಾತಿ < ಯದು

#### ಉತ್ತರಕಾಂಡ/ಃಿಳಿ

ಭಾಗವ ಶುಕ್ರಚಾಯ್ಯನು ಯಿಯಾತಿಗೆ ಶಾಪವನ್ನು ಕೊಟ್ಟ ನಂತರ ಶಾಪದ ವಾರ್ಥಕ್ಕೆವನ್ನು ಸ್ವೀಕರಿಸಲು ತನ್ನ ಜಿಬ್ಬರೂ ಪ್ರತ್ಯಿಗೂ ಯಿಯಾತಿಯು ಹೇಳಿದಾಗ ಪ್ರಯುವು ಅದನ್ನು ಸ್ವೀಕರಿಸಿದನು; ಯದುವು ಅದನ್ನು ನಿರಾಕರಿಸಿದನು. ಆಗ ಯಿಯಾತಿಯು ಯದುವಿಗೆ ಶಾಪವನ್ನು ನುಡಿದ ವೃತ್ತಾಂತವನ್ನು ರಾಮನು ಲಕ್ಷ್ಮಣಿಗೆ ಹೇಳುತ್ತಾನೆ:

ಯಿಯಾತಿಗೆ ಮುಪ್ಪು ಬಂದದ್ದರಿಂದ ಆತನು ಬಹಳ ದುಃಖಕ್ಕಾಗಾದನು. ತನ್ನ ವೃದ್ಧತ್ವವನ್ನು ಕೆಲಕಾಲ ಸ್ವೀಕರಿಸಲು ಮತ್ತು ತಾರುಣ್ಯವನ್ನು ಒದಗಿಸಲು ಯಿಯಾತಿಯು ದೇವಯಾನಿಯ ಪ್ರತ್ಯಾಂತದ ಯದುವಿಗೆ: “ನನ್ನ ಈ ಘೋರ ವೃದ್ಧಾಪ್ಯವನ್ನು ನೀನು ಸ್ವೀಕರಿಸು; ಅಂದರೆ ನಾನು ವಿಷಯೋಪಭೋಗಗಳಲ್ಲಿ ನಿರತನಾಗುವೆ. ನನ್ನ ವಿಷಯಲಾಲಸೆ ಇನ್ನೂ ಶೈಕ್ಷಿಗೊಂಡಿಲ್ಲ. ರತ್ನೀಕ್ರಿಯನ್ನು ಇನ್ನೂ ಕೆಲವು ಕಾಲ ಅನುಭವಿಸಿ, ನಾನು ನನ್ನ ಮುಪ್ಪನ್ನು ಮರಳಿ ನಿನ್ನಿಂದ ಸ್ವೀಕರಿಸುವೆ” ಎಂದನು. ತಂದೆಯ ಮಾತನ್ನು ಕೇಳಿ ಯದುವು “ನೀವು ನನಗೆ

ಸಕಲ ಐಶ್ವರ್ಯಗಳಿಂದ ದೂರವಿರಿಸಿದ್ದೀರಿ; ಆದ್ದರಿಂದ ನಿಮ್ಮ ಶ್ರಿಯಪುತ್ರನಾದ ಪುರುಷ ಈ ನಿಮ್ಮ ವೃದ್ಧತ್ವವನ್ನು ಸ್ವೀಕರಿಸಲಿ! ನೀವು ಇಂದಿನವರೆಗೆ ನನಗೆ ಎಂದೂ ಹತ್ತಿರ ಬರಗೊಡಲಿಲ್ಲ. ನೀವು ಪ್ರತಿದಿನ ಯಾರ ಜೊತೆಗೂಡಿ ಭೋಜನವನ್ನು ಮಾಡುತ್ತೀರೋ ಅವರಲ್ಲಿಯ ಒಬ್ಬರು ನಿಮ್ಮ ವೃದ್ಧತ್ವವನ್ನು ಅಂಗೀಕರಿಸಬೇಕು.”— ಈ ರೀತಿ ಎಂದನು. ಶರ್ಮಿಷ್ಟೆಯ ಪುತ್ರನಾದ ಪುರುವಿಗೆ ಕೇಳಿದಾಗ ಆತನು ತನ್ನ ತಾರುಣ್ಯವನ್ನು ತಂದೆಗೆ ಅರ್ಥಸಿ ಆತನ ವೃದ್ಧತ್ವವನ್ನು ತಾನು ಅಂಗೀಕರಿಸಿದನು. ಯಾರಾತಿಯು ಆನಂದಭರಿತನಾದನು. ಆದರೆ ಯದುವಿನ ನುಡಿಗಳಿಂದ ಆತನು ಕೋಪಗೊಂಡಿದ್ದನು; ಯದುವಿಗೆ ಈ ರೀತಿ ತಪ್ಪಿಸಿದನು:

ರಾಕ್ಷಸಸ್ತುಂ ಮಯಾ ಜಾತಃ ಕ್ಷತ್ರರೂಪೋ ದುರಾಸದಃ ।  
ಪ್ರತಿಹಂಸಿ ಮಮಾಜ್ಞಾಂ ತ್ವಂ ಪ್ರಪಾಂಚೋ ವಿಫಲೋ ಭವ ॥೧೬॥  
ಪಿತರಂ ಗುರುಭಾತಂ ಮಾಂ ಯಸ್ಯಾತ್ಮಾ ಮವಮನ್ಯಸೇ ।  
ರಾಕ್ಷಸಾನ್ಯಾತುಧಾನಾಂಸ್ತುಂ ಜನಯಿಷ್ಯಸಿ ದಾರುಣಾರ್ ॥೧೭॥  
ನ ತು ಸೋಮಪಲೋಹನ್ಯೋ ವಂಶೋ ಸಾಧ್ಯತಿ ದುರ್ಮತೇಃ ।  
ವಂಶೋಽಪಿ ಭವತಸ್ತುಲೋ ದುರ್ವಾಸೋ ಭವಿಷ್ಯತಿ ॥೧೮॥

“ನೀನು, ನನ್ನಿಂದ ಕ್ಷತ್ರಿಯನಾಗಿದ್ದರೂ ಮಹಾಭಯಂಕರ ರಾಕ್ಷಸನಾಗಿ ಹುಟ್ಟಿರುವೆ. ನನ್ನ ಆಜ್ಞೆಯನ್ನು ಏರಿದ ಕಾರಣ ಸಂತಾನವಿಫಲನಾಗುವೆ. ಗುರುಸ್ಥಾನದಲ್ಲಿದ್ದ ಪಿತನನ್ನು ನೀನು ಅವಮಾನಿಸಿರುವೆ; ಆದ್ದರಿಂದ ಘೋರ ರಾಕ್ಷಸರನ್ನೂ ಯಾತುಧಾನರನ್ನೂ ನೀನು ನಿರ್ಮಿಸುವೆ. ದುಷ್ಪನಾದ ನಿನ್ನ ಸಂತತಿಯು ಸೋಮವಂಶದಲ್ಲಿ ಜೀವಿಸಿರಲಾರದು. ನಿನ್ನಂತೆಯೇ ನಿನ್ನ ಓಳಿಗೆಯೂ ಉದ್ಧರಿಸಿದಾಗುವದು.”

ಈ ರೀತಿ ಶಾಪವನ್ನು ಯದುವಿಗೆ ಕೊಟ್ಟನು; ಪುರುವಿನಿಂದ ತಾರುಣ್ಯವನನ್ನು ಪಡೆದು ಸಾವಿರಾರು ಯಾಗಗಳನ್ನು ಯಾರಾತಿಯು ಮಾಡಿದನು. ಆ ನಂತರ ಪುರುವಿನಲ್ಲಿ ತೇವಣಿಯಾಗಿಟ್ಟಿದ್ದ ವಾರ್ಧಕ್ಯವನ್ನು ತಾನು ಮರಳಿ ಪಡೆದನು. ಪುರುವಿನ ತಾರುಣ್ಯವನ್ನು ಆತನಿಗೆ ಪುನಃ ಕೊಟ್ಟ ಆತನ ರಾಜ್ಯಾಭಿಷೇಕವನ್ನು ಪೂರ್ಣಿಸಿದನು.

ಜಿಂ. ಶಾಸನ < ಭಿಕ್ಷು  
ಉತ್ತರಕಾಂಡ/ಪ್ರಕ್ಷಿಪ್ತ ೨/ಜೀಂ/೬೦

ಈ ಸರ್ಗಗಳಲ್ಲಿ, ರಾಮರಾಜ್ಯದ ನಿಃಪಕ್ಷಪಾತನ್ಯಾಯಪದ್ಧತಿಯನ್ನು ಗೌರವಿಸುವ ಕಥೆಯು ಬಂದಿದೆ.

ವಸಿಷ್ಠ, ಕಶ್ಯಪಾದಿ ಮಂಜಿಗಳು, ಅಮಾತ್ಯರು, ಧರ್ಮಶಾಸ್ತ್ರಜ್ಞರು, ನೀತಿ ನಿಪುಣ ಸಭಿಕರು, ರಾಜರು, ಇವರಿಂದ ಅಲಂಕೃತವಾದ ಸಭೆಯಲ್ಲಿ ರಾಮನು ರಾಜಧರ್ಮವನ್ನು ಅವಲೋಕಿಸುತ್ತಿದ್ದನು. ರಾಜ್ಯಕಾರ್ಯಭಾರವು ಧರ್ಮಾನುಸಾರ ನಡೆಯುತ್ತಿದ್ದುದರಿಂದ ಯಾರಿಗೂ ಯಾವ ಉಪದ್ರವವಿರಲಿಲ್ಲ. ಯಾರಿಂದಲೂ ತಕರಾರುಗಳು ಬರುತ್ತಿರಲಿಲ್ಲ. ಹೀಗಿದ್ದರೂ ವಾಡಿಕೆಯಂತೆ ರಾಮನು ಯಾರಿಂದಾದರೂ ಅರ್ಚ ಬಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದನು. ಒಮ್ಮೆ ಒಂದು ನಾಯಿಯು ರಾಜ್ಯಸಭೆಯ ಬಳಿ ಆಕ್ರೋಶವನ್ನು ಮಾಡುತ್ತಿದ್ದನ್ನು ಲಕ್ಷಣಿಸು ಕಂಡನು. ಈ ಆಕ್ರೋಶದ ಕಾರಣವೇನೆಂದು ಕೇಳಿದಾಗ ಆ ನಾಯಿಯು ಹೀಗೆಂದಿತು: “ನಿಮರ್ಚಿತನು, ಭಯಗೊಂಡವರಿಗೆ ಆಶ್ರಯದಾತನು, ಪರಿಸ್ಥಿತಿ ಗನುಸಾರವಾಗಿ ಅಭಯವನ್ನು ನೀಡುವ ರಾಮನ ಸಮಕ್ಕಮಹೇ ನಾನು ಹೇಳಬಯಸುತ್ತೇನೆ.” ಕೂಡಲೇ ಲಕ್ಷಣಿಸು ಆ ನಾಯಿಯನ್ನು ಸಭೆಗೆ ಕರೆಮೊಯ್ಯಾವಾಗ, ಪ್ರನಃ ಆ ನಾಯಿಯು “ಮೊದಲು ರಾಮನ ಅಪ್ರಾಣ ಇರದಿದ್ದರೆ ನಾನು ಸಭೆಗೆ ಬರಲಾರೆ” ಎಂದು ಸ್ವಷ್ಟವಾಗಿ ನುಡಿಯಿತು. ರಾಮನು ಅಭಯವನ್ನು ಕೊಟ್ಟ ಪ್ರವೇಶಕ್ಕೆ ಅನುಮತಿಸಿದನು. ಆಗ ತಲೆಗೆ ಗಾಯಗೊಂಡ ಆ ನಾಯಿಯು ರಾಮನಿಗೆ ಈ ರೀತಿ ಹೇಳಿತು: “ಸಕಲಸಮುದ್ರಿಗಳಿಂದ ಓವರ್ ಭಿಕ್ಷು ಒಬ್ಬ ಬ್ರಾಹ್ಮಣನ ಮನೆಯಲ್ಲಿ ವಾಸವಿದ್ದಾನೆ. ನನ್ನಿಂದ ಯಾವ ಅಪರಾಧ ನಡೆಯಿದ್ದರೂ ಆ ಭಿಕ್ಷುವು ನನ್ನನ್ನು ಧಳಿಸಿದ್ದಾನೆ.” ಈ ತಕರಾರನ್ನು ಕೇಳಿಕೊಂಡು ದೂತರಿಂದ ಆ ಭಿಕ್ಷುವನ್ನು ಕರೆಯಿಸಿದಾಗ, ಆತನು ಈ ರೀತಿ ಹೇಳಿಕೊಂಡನು: “ಭಿಕ್ಷೆ ಬೇಡುವ ಸಮಯವಿಲ್ಲದಾಗ ನಾನು ಒಮ್ಮೆ ಭಿಕ್ಷೆಗಾಗಿ ತಿರುಗುತ್ತಿದ್ದೆ; ಹಸಿವೆಯಿಂದ ಬಳಲಿದ್ದೆ; ಆಗ ಈ ನಾಯಿಯು ದಾರಿಗೆ ಅಡ್ಡ ನಿರಂತ ನನಗೆ ದಾರಿ ಕೊಡುತ್ತಿರಲಿಲ್ಲ; ಆಗ ಸಿಟ್ಟು ತಾಳದೇ ನಾನು ಈ ನಾಯಿಗೆ ಹೊಡಿಸೆನು. ಹೇ ರಾಜಾಧಿರಾಜನೇ, ಅಪರಾಧಿಯಾದ ನನಗೆ ಶಾಸನ ದೊರೆಯಲಿ! ಶಾಸನ ಹೊಂದಿದರೆ ನನಗೆ ನರಕದ ಭಯ ಉಳಿಯಲಾರದು!” ರಾಮನು, ಈ ಭಿಕ್ಷುವಿಗೆ ಯಾವ ಶಿಕ್ಷೆಯನ್ನು ವಿಧಿಸತಕ್ಕಂಡು? ಎಂದು ಸಭಿಕರಿಗೆ ಕೇಳಿದನು. ಮಂಜಿಗಳು, ಧರ್ಮಶಾಸ್ತ್ರಜ್ಞರು, ಪಂಡಿತರು ಬ್ರಾಹ್ಮಣನಾದ ಭಿಕ್ಷುವಿಗೆ ವರ್ಧಿಯ ಶಿಕ್ಷೆಯನ್ನು ಕೊಡಬಾರದೆಂದು

ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅಂತಿಮ ತೀವ್ರಾನವನ್ನು ರಾಮನಿಗೆ ಬಿಟ್ಟುಕೊಟ್ಟರು. ಆಗ ಆ ನಾಯಿಯು ವಿನಯಪೂರ್ವಕವಾಗಿ ಈ ರೀತಿ ನುಡಿಯಿತು:

ಯದಿ ತುಷ್ಣೋಸಿ ಮೇ ರಾಮ ಯದಿ ದೇಯೋ ವರೋ ಮಮ ॥೩೨॥  
 ಪ್ರತಿಜ್ಞಾತಂ ತ್ವಯಾ ವೀರ ಕಿಂ ಕರೋಮೀತಿ ವಿಶ್ವತಮ್ ।  
 ಪ್ರಯಚ್ಚ ಬ್ರಾಹ್ಮಣಸ್ಯಾಸ್ಯ ಕೊಲಪತ್ಯಂ ನರಾಧಿಪ ॥೩೩॥  
 ಕಾಲಂಜರೇ ಮಹಾರಾಜ ಕೊಲಪತ್ಯಂ ಪ್ರದೀಯತಾಮ್ ॥೩೪॥

“ಭೋ ರಾಮ! ನೀವು ನನ್ನ ಮೇಲೆ ಸಂತಪ್ತರಾಗಿದ್ದರೆ, ಮತ್ತು ನನ್ನ ಮನೋಗತವನ್ನು ಪೂರ್ಯಸುವದಿದ್ದರೆ ನೀವು ನನ್ನ ವಿನಂತಿಯನ್ನು ಆಲಿಸಬೇಕು. ನಾನು ನಿನ್ನ ಯಾವ ಕಾರ್ಯವನ್ನು ಮಾಡಲಿ? ಎಂದು ವೀರರಾದ ನೀವು ಕೇಳಿದೀರಿ. ಕಾರಣ, ಹೇ ರಾಜಾಧಿಪತೇ, ಈ ಬ್ರಾಹ್ಮಣನಿಗೆ ಧರ್ಮಸಂಬಂಧದ ಸಮಾಜದ ಅಧಿಪತ್ಯವನ್ನು ಕೊಡಿರಿ! ಮಹಾರಾಜರೆ, ಕಾಲಂಜರ ಪರ್ವತದ ಕುಲಪತಿಯ ಅಧಿಕಾರವನ್ನು ನೀವು ಈತನಿಗೆ ಕೊಡಬೇಕು” ಎಂದು ಆ ಶ್ವಾಸವು ಹೇಳಿತು.

ರಾಮನು ಆ ಶ್ವಾಸದ ಕೋರಿಕೆಯಂತೆ ಆ ಭಿಕ್ಷುವಿಗೆ ಕುಲಾಧಿಪತ್ಯದ ಅಭಿಷೇಕವನ್ನು ಮಾಡಿದನು. ಆ ನಂತರ ಆಸೆಯ ಮೇಲೆ ಆರೂಢನಾಗಿ ಆ ಭಿಕ್ಷುವು ಹೋದನು.

ಈ ಘಟನೆಯಿಂದ ರಾಮನ ಮಂತ್ರಿಗಳಿಲ್ಲರೂ ಆಶ್ಚರ್ಯಭರಿತರಾದರು. ರಾಮನಿಗೆ ಈ ರೀತಿ ಕೇಳಿದರು: “ಮಹಾರಾಜರೇ, ಆ ನಾಯಿಯು ಬ್ರಾಹ್ಮಣನಿಗೆ ಶಾಪ ಕೊಡದೇ ವರವನ್ನು ಕೊಟ್ಟಿದೆಯಲ್ಲ?” ಆಗ ರಾಮನು ನೀವು ಪರಿಣಾಮದ ತತ್ತ್ವಜ್ಞಾನವನ್ನು ಅರಿತಿಲ್ಲ. ಅದನ್ನು ಆ ನಾಯಿಯು ಅರಿತಿದೆ. ರಾಮನು ಈ ಬಗ್ಗೆ ಆ ಶ್ವಾಸಕ್ಕೆ ಕೇಳಿದಾಗ ಅದು ಈ ರೀತಿ ಹೇಳಿತು: “ನಾನು ಉಂಡುಳಿದ ಅನ್ನವನ್ನು ಭಕ್ಷಿಸಿ, ಆ ಕಾಲಂಜರ ಪರ್ವತದ ಕುಲಪತಿಯಾಗಿದೆ. ದೇವ-ದ್ವಿಜರ ಪೂಜೆಯನ್ನು ನಡೆಯಿಸಿಕೊಂಡು, ದಾಸ-ದಾಸಿಯರ ಅಧಿಪತಿಯಾಗಿದ್ದೆನು. ಅವರಿಗೆ ಆಹಾರ ಪಾನೀಯಗಳನ್ನು ಒದಗಿಸುವವನೂ ದೇವಸ್ಥಾನದ ದ್ರವ್ಯದ ರಕ್ಷಣೆಯನ್ನು ಮಾಡುವವನೂ ನಾನೇ ಆಗಿದ್ದೆ. ಶುಭಕರ್ಮದತ್ತ ನನ್ನ ಒಳವು ಇದ್ದಿತು. ನಾನು ವಿನಯಸಂಪನ್ಮೂಲಾಗಿ, ಸುಶೀಲನಾಗಿ ಸಕಲ ಪೂರ್ಣಿಗಳ ಹಿತದ ಬಗ್ಗೆ ತತ್ತ್ವರನಾಗಿರುತ್ತಿದ್ದೆನು; ಆದರೆ ಈ ಘಟನೆ ನೀಚ

ಯೋನಿಯ ಅವಸ್ಥೆಯು ನನಗೆ ಒದಗಿದೆ. ಆದಕಾರಣ ಕೊಂಡಿಷ್ಟನಾದೆ, ಧರ್ಮವನ್ನು ತೈಜಿಸಿದೆ, ಪ್ರಾಣಿಗಳ ಅಹಿತವನ್ನು ಕೋರುವ ಆ ವಿಪ್ರವಿಗೆ ಅಂಥ ಅವಸ್ಥೆಯೇ ಬರಲಿ! ಕೊಂಡಿಷ್ಟ ನಾದವನು, ದುಷ್ಣಾದವನು, ನಿದರ್ಶಯನು, ವಿದ್ಯೇಯಿಲ್ಲದವನು, ಅಧಾರೀಕ ಪುರುಷನು, ತನ್ನ ಹಿಂದಿನ ಮತ್ತು ನಂತರದ ಏಳು ಹೀಳಿಗಳನ್ನು ನರಕಕ್ಕೆ ತಳ್ಳುತ್ತಾನೆ. ಯಾವ ಅವಸ್ಥೆ ಬಂದರೂ ಕುಲಪತಿಯು ಅಧಿಕಾರವನ್ನು ಸ್ವೀಕರಿಸ ಬಾರದು. ಪ್ರತ್ಯೇ, ಪಶು ಮತ್ತು ಬಾಂಧವರ ಸಮೇತ ನರಕವನ್ನು ಸೇರಲಿಚ್ಚಿಸು ವರಿಗೆ, ದೇವತೆಗಳ, ಹಸುಗಳ ಮತ್ತು ಬ್ರಾಹ್ಮಣರ ಸೇವಾದಿ ಕಾರಿಯಾಗಿ ನೇಮಿಸಬೇಕು. ಬ್ರಾಹ್ಮಣರಿಗೆ, ದೇವರಿಗೆ, ಶ್ರೀಯರಿಗೆ ಮತ್ತು ಬಾಲಕರಿಗೆ ಹೊಟ್ಟ ದ್ರವ್ಯವನ್ನು ಯಾರು ಅಪಹರಿಸುತ್ತಾರೋ ಅಂಥ ಪುರುಷನು ‘ವೀಚಿಸಂಜ್ಞಕ’ ಎಂಬ ಫೋರ ನರಕದಲ್ಲಿ ಬೀಳುತ್ತಾನೆ. ಇಷ್ಟೇ ಅಲ್ಲದೇ ದೇವರ ಮತ್ತು ಬ್ರಾಹ್ಮಣರ ಹಳವನ್ನು ಅಪಹರಿಸುವ ವಿಚಾರವನ್ನು ಮನಸ್ಸಿನಲ್ಲಿ ತಂದ ನರಾಧಮನು ಬಂದರ ನಂತರ ಇನ್ನೊಂದು ನರಕದಲ್ಲಿ ಬಿದ್ದಿರುತ್ತಾನೆ.”

ವರವಾಗಿ ಕಾಣುವ ಈ ಶಾಪವು ಬೇರೆ ರೀತಿಯದಾಗಿದೆ.

### ಖ. ಗೌತಮ < ಬ್ರಹ್ಮದತ್ತ ಉತ್ತರಕಾಂಡ/ಪ್ರಕ್ಷಿಪ್ತ ಖ/ಖ-೩೦

ಒಂದು ದುಬ್ಬದ್ವಿಯ ರಣಹದ್ದು ಒಂದು ಗೂಬೆಯ ಮನೆಯನ್ನು ಹೊಕ್ಕು ಅದು ತನ್ನದೇ ಎಂದು ಜಗತ್ ಕಾಯ್ದಿತು. ಈ ಎರಡು ಪ್ರಕ್ಷಿಗಳು ಒಂದನ್ನೊಂದು ದ್ವೇಷಿಸಹತೀದವು. ಮನೆಯ ಒಡೆತನದ ತೀರ್ಥನವನ್ನು ಜಗತ್ತಿನ ರಾಜನಾದ ರಾಮನಿಂದ ಪಡೆಯಬೇಕೆಂದು ಆ ಎರಡೂ ಪ್ರಕ್ಷಿಗಳು ಒಮ್ಮೆತಕ್ಕೆ ಬಂದವು. ಅವು ರಾಮನನ್ನು ಆದನ್ನು ಕೇಳಿಕೊಂಡನು. ವಿಚಾರವಿನಿಮಯ ನಡೆಯಿಸಿ ಆ ಮನೆಯು ಗೂಬೆಯದು ಎಂಬ ತೀರ್ಥನಿತ್ಯತನು. ಗೂಬೆಯ ಮನೆಯನ್ನು ರಣಹದ್ದು ಅಪಹರಿಸಿತ್ತೆಂಬದು ನಿಶಿರವಾದ್ದರಿಂದ ಆ ರಣಹದ್ದಿಗೆ ಶಾಸನವಾಗಬೇಕೆಂದು ನಿಶ್ಚಿತವಾಯಿತು. ಆಗ ‘ಆಕಾಶವಾಣಿ’ಯಾಯಿತು: “ಹೇ ರಾಮನೇ, ತಪೋಬಲದಿಂದ ಪೂರ್ವದಲ್ಲಿ ದಗ್ಧವಾದ ಈ ರಣಹದ್ದನ್ನು ನೀನು ವಧಿಸಬೇದ! ಕಾಲರೂಪ ಗೌತಮ ಮುನಿಯು ಇದನ್ನು ದಹಿಸಿರುವನು. ಈ ರಣಹದ್ದು, ಪೂರ್ವದಲ್ಲಿ ಬ್ರಹ್ಮದತ್ತನೆಂಬ ಹಸರಿನಿಂದ ಶ್ಯಾತನೂ, ಶಾರನೂ, ಸತ್ಯನಿಷ್ಠನೂ, ಶುಚಿಭೂತನೂ ಆದ ರಾಜನಾಗಿದ್ದನು. ಒಮ್ಮೆ ಈ ರಾಜನ ಮನೆಗೆ ಒಬ್ಬ

ಬ್ರಾಹ್ಮಣನು ಬಂದನು. ನೂರು ವರ್ಷಗಳಿಂದ ಹಸಿದ್ದ ಆ ಬ್ರಾಹ್ಮಣನಿಗೆ ಉಟ ಮಾಡುವದಿಲ್ಲ. ಬ್ರಹ್ಮದತ್ತ ರಾಜನು ಅಷ್ಟುಪಾದ್ಯಾದಿಗಳಿಂದ ಆತನನ್ನು ಸ್ವಾಗತಿಸಿ ಉಟಕ್ಕೆ ಏಳುವಂತೆ ವಿನಂತಿಸಿದನು. ಆದರೆ—

ಮಾಂಸಮತ್ಸ್ಯ ಭವತ್ತತ ಆಹಾರೇ ತು ಮಹಾತ್ಮನಃ ।  
ಅಥ ಕುದ್ದೇನ ಮನಿನಾ ಶಾಪೋ ದಕ್ಷೋಽಸ್ಯ ದಾರೂಣಃ ॥೩೯॥  
ಗೃಘ್ನಿಸ್ಯಂ ಭವ ಪ್ಯ ರಾಜನ್ಯಾಷ್ಯೇನಂ ಹೃಥ ಸೋಽಬ್ರಹ್ಮಿತ್ರೋ ।  
ಪ್ರಾದಂ ಹರು ಧರ್ಮಾಜ್ಞ ಅಜ್ಞಾಧಾನ್ಯೇ ಮಹಾವತ ॥೪೦॥  
ಶಾಪಸ್ಯಾಂತಂ ಕೃತಂ ಮುತ್ಸೂರಾಚಾನಂ ಮುನಿರಬ್ರಹ್ಮಿತ್ರೋ ॥೪೧॥  
ಉತ್ಸ್ವತ್ತಾತಿ ಹಲೇ ರಾಜಾಧಿ ರಾಮೋ ನಾಮ ಮಹಾಯಶಃ ।  
ಇಕ್ಷ್ವಾಕೂಣಂ ಮಹಾಭಾಗೋ ರಾಜಾ ರಾಜೇವಲೋಚನಃ ॥೪೨॥  
ತೇನ ಸ್ವಪ್ನೋ ವಿಪಾಪಸ್ಯಂ ಭವಿತಾ ಸರಪುಂಗವ ॥೪೩॥

ಅಂದು ಆ ಮಹಾತ್ಮನ ಭೋಜನಕ್ಕಾಗಿ ಮಾಂಸವು ಸಿದ್ಧವಾಗಿಲ್ಲ. ಆಗ ಮನಿಯ ರೇಗಿ “ರಾಜನೇ, ನೀನು ರಣಹದ್ದಾಗು” ಎಂದು ಶಪಿಸಿದನು. ಈ ರೀತಿ ಮಾಡಬಾರದೆಂದು ಕೇಳಿಕೊಂಡು ಆ ರಾಜನು ಮನಿಗೆ ಈ ರೀತಿ ಎಂದನು: “ಹೇ ಧರ್ಮಾಜ್ಞಾರೇ, ಹೇ ಮಹಾತಪಸ್ಯಯೇ, ಅಜ್ಞಾನದಿಂದ ನಡೆದ ಅಪರಾಧವನ್ನು ಕ್ಷಮಿಸು; ಹೇ ಮನಿವಯ್ಯ, ನನಗೆ ಬಂದ ಶಾಪವನ್ನು ನಿವಾರಿಸು.”

ಈ ಅಪರಾಧವು ಅಜ್ಞಾನದಿಂದಾಗಿದೆ ಎಂದು ತಿಳಿದಾಗ ಆ ಮನಿಯ ರಾಜನಿಗೆ ಇಂತೆಂದನು: “ಇಕ್ಷ್ವಾಕುರಾಜವಂಶದಲ್ಲಿ ಮಹಾತಪಸ್ಯ, ಮಹಾಭಾಗ್ಯ ಶಾಲಿಯಾದ, ಕಮಲನಯನನಾದ ‘ರಾಮ’ ಎಂಬ ರಾಜನು ಜನಿಸುವನು. ಹೇ ಪುರುಷ ಶ್ರೇಷ್ಠನೇ, ಆತನ ಸ್ವರ್ವದಿಂದ ನೀನು ಶಾಪಮುಕ್ತನಾಗುವೆ.”

ರಾಮನು ರಣಹದ್ದಾನ್ನು ಸ್ವರ್ವಸುತ್ತಲೇಆ ದೇಹವು ಇಲ್ಲದಾಗಿ ಚಂದನ ಲೇಪಿತ ಮಾನವದೇಹವು ಅದಕ್ಕೆ ದೊರೆಯಿತು. “ನೀನು ನನ್ನ ಶಾಪವನ್ನು ನಿವಾರಿಸಿದ್ದ ರಿಂದ ಷೋರ ನರಕದಿಂದ ನಾನು ಪಾರಾಗಿದ್ದೇನೆ” ಎಂದು ಆತನು ಹೇಳಿದನು.

ಇದು ಯಾಚಿತ ಉಃಶಾಪವಾಗಿದೆ.

ಈ ಪ್ರಕ್ರಿಪ್ತವಾದ ಸ್ವರ್ವವು ಗೋರವಿಪುರದ ಪ್ರತಿಯಲ್ಲಿಲ್ಲ.

### ಶಿಂ. ವಸಿಷ್ಠ < ಸೌದಾಸ

ಉತ್ತರಾಂಡ/ಇಂ

ವಾಲ್ಯೇಕ ಖಾಷಿಯು ಶತ್ರುಘ್ನನಿಗೆ ಸೌದಾಸರಾಜನ ಕಥೆಯನ್ನು ಹೇಳುತ್ತಿದ್ದನೇ:

ರಾಮನು ಹೇಳಿದ ಕಾರ್ಯವನ್ನು ಮಾಡಲೋಸುಗ ಶತ್ರುಘ್ನನು ದಾರಿಯಲ್ಲಿ ವಾಲ್ಯೇಕಿಯ ಆಶ್ರಮದಲ್ಲಿ ನಿಂತನು. ಖಾಷಿಯು ಆತನನ್ನು ಯಥೋಚಿತವಾಗಿ ಬರಮಾಡಿಕೊಂಡನು. ಆಶ್ರಮದ ಬಳಿಯಲ್ಲಿದ್ದ ಯಜ್ಞಸಾಮಗ್ರಿಯನ್ನು ಕಂಡು ಶತ್ರುಘ್ನನು ಇದೆಲ್ಲ ಯಾರದು? ಎಂದು ಪ್ರಶ್ನಿಸಿದಾಗ ವಾಲ್ಯೇಕಿಯು ಆತನಿಗೆ ಈ ರೀತಿ ಹೇಳಿದನು: “ಸೌದಾಸನೆಂಬ ರಾಜನು ನಿಮ್ಮ ಪೂರ್ವಜನಾಗಿದ್ದನು. ಎಳ್ಳೆ ಪ್ರಾಯದಲ್ಲಿದ್ದಾಗ ಈ ರಾಜನು ಬೇಟೆಯಾಡಲು ಹೋಗಿದ್ದನು. ಅಲ್ಲಿ, ಇಬ್ಬರು ರಾಕ್ಷಸರು ಹುಲಿಯ ರೂಪವನ್ನು ಧರಿಸಿ ಮೃಗಗಳನ್ನು ಸಂಹರಿಸುತ್ತಿರುವದನ್ನು ಕೆಂಡನು. ಈ ರೀತಿ, ಆ ಅಡವಿಯ ಮೃಗಗಳೇ ಇಲ್ಲದಂತಾಗಿರುವುದನ್ನು ನೋಡಿ ರಾಜನಿಗೆ ಹೋಪ ಬಂದಿತು. ಆತನು ಬಾಣದಿಂದ ಒಬ್ಬ ರಾಕ್ಷಸನನ್ನು ಹೊಂದು ಬಿಟ್ಟಿನ್ನು. ಇದನ್ನು ನೋಡಿ ಸಂಗಾತಿಯಾಗಿದ್ದ ಇನ್ನೊಬ್ಬ ರಾಕ್ಷಸನು ಬಹಳೇ ಸಿಟಾಗ್ರಾಂತಿ ಈ ರೀತಿ ಅಂದನು— “ರಾಜನೇ, ನೀನು ನಿರಪರಾಧಿಯಾದ ನನ್ನ ಮಿತ್ರನನ್ನು ಹೊಂದೆ; ಇದರ ಸೇಡನ್ನು ನಾನು ತೀರಿಸುವೇ.”

ಈ ನಂತರ ಕೆಲವು ಕಾಲ ಗತಿಸಿದ ನಂತರ ಆ ರಾಜನು ಅನೇಕ ವರ್ಷಗಳವರೆಗೆ ನಡೆಯುವ ಬಂದು ಯಜ್ಞವನ್ನು ಪ್ರಾರಂಭಿಸಿದನು. ಆ ಯಜ್ಞವು ದೇವಯ ಜ್ಞಾನಮವಾಗಿತ್ತು. ಹಿಂದಿನ ವ್ಯೇರಕ್ತವನ್ನು ಜ್ಞಾಪಕದಲ್ಲಿಟ್ಟುಕೊಂಡು ಈ ರಾಕ್ಷಸನು, ವಸಿಷ್ಠ ಖಾಷಿಯ ರೂಪವನ್ನು ಧರಿಸಿ, ಯಜ್ಞವು ಮುಗಿದೊಡನೆ ರಾಜನ ಹತ್ತಿರ ಕೂಡಲೇ ಮಾಂಸಾಹಾರವನ್ನು ಇಚ್ಛಿಸಿದನು. ವಸಿಷ್ಠನ ರೂಪದಲ್ಲಿ ಈ ಮಾಯಾವೀ ರಾಕ್ಷಸನು ಬಂದ ಸಂಗತಿಯು ರಾಜನ ಗಮನಕ್ಕೆ ಬರಲಿಲ್ಲ; ಆತನು ತನ್ನ ಅಡಿಗೆಯವರಿಗೆ ಅಡಿಗೆಯನ್ನು ಸಿದ್ಧಗೊಳಿಸಲು ಅಪ್ಪಣೆ ನೀಡಿದನು. ಅಪ್ಪರಲ್ಲಿ ಆ ರಾಕ್ಷಸನು ವಸಿಷ್ಠನ ರೂಪವನ್ನು ಬಿಟ್ಟು ಅಡಿಗೆಯವನ ರೂಪವನ್ನು ಧರಿಸಿ ನರಮಾಂಸವನ್ನು ಸಿದ್ಧಗೊಳಿಸಿದನು. ಈ ಭೋಜನವನ್ನು ನಿಜವಾದ ವಸಿಷ್ಠನಿಗೆ ಬಡಿಸಿದಾಗ ಅದು ನರಮಾಂಸವೆಂದು ಖಾಷಿಗೆ ಗೊತ್ತಾಯಿತು. ಆತನು ಕ್ರೋಧದಿಂದ ಈ ರೀತಿ ಅಂದನು—

ಯಾತ್ಯಾತ್ಯಾಂ ಭೋಜನಂ ರಾಜನ್ನುಮೈತಾತುಮಿಷ್ಠಿ ।

ತಃಾದ್ ಭೋಜನಮೇತತ್ತೇ ಭವಿಷ್ಯತಿ ನ ಸಂಶಯಃ ॥೨೮॥

“ರಾಜನೆ, ಇಂಥ ಭೋಜನವನ್ನು ನನಗೆ ಕೊಡಲು ಬಯಸಿದೆ; ಅದಕ್ಕಾಗಿ ವಿಚಿತ್ರವಾಗಿ ಇದೇ ನಿನ್ನ ಭೋಜನವಾಗಿ ಪ್ರಾಪ್ತವಾಗುತ್ತದೆ.”

ವಸಿಷ್ಟನ ಈ ಶಾಪವನ್ನು ಕೇಳಿ, ಆತನಿಗೆ ಪ್ರತಿಶಾಪವನ್ನು ಕೊಡಬಯಸಿದ ಸೌದಾಸ ರಾಜನನ್ನು, ಅವನ ಪಶ್ಮಿಯ ಸಮಾಧಾನ ಹೇಳಿ ತಡೆದಳು.

**ಸೌದಾಸ < ವಸಿಷ್ಟ ಶಾಪ ಕ್ರ. ಜಿಲ ಸೋಡಿರಿ.**

**ಜಿಲ. ಸೌದಾಸ < ವಸಿಷ್ಟ**

**ಉತ್ತರಕಾಂಡ/ಇಂ**

ವಸಿಷ್ಟನು ಸೌದಾಸರಾಜನಿಗೆ ಕೊಟ್ಟ ಶಾಪವನ್ನು ಈ ವೊದಲು ಹೇಳಿಯಾಗಿದೆ.

ಸೌದಾಸರಾಜನು ವಸಿಷ್ಟನ ಶಾಪವನ್ನು ಅರಿತು ಅತ್ಯಂತ ಕ್ಷೇತ್ರಾವಿಷ್ಟ ನಾದನು. ವಸಿಷ್ಟನೇ ಮಾಂಸಹಾರವನ್ನು ಬೇಡಿದ್ದನೆಂದು ರಾಜನ ತಿಳುವಳಿಕೆಯಿತ್ತು. ರಾಕ್ಷಸನು ವಸಿಷ್ಟನ ರೂಪವನ್ನು ಧರಿಸಿದ ಸಂಗತಿಯಾಗಲೀ ನಂತರ ಅದೇ ರಾಕ್ಷಸನು ಅಡಿಗೆಯವನಾಗಿ ನರಮಾಂಸವನ್ನು ಸಿದ್ಧಗೊಳಿಸಿದ ಸಂಗತಿಯಾಗಲೀ ನಂತರ ಅದೇ ರಾಕ್ಷಸನು ಅಡಿಗೆಯವನಾಗಿ ನರಮಾಂಸವನ್ನು ಸಿದ್ಧಗೊಳಿಸಿದ ಸಂಗತಿಯಾಗಲೀ ಸೌದಾಸನಿಗೆ ಗೊತ್ತಿರಲಿಲ್ಲವಾದ್ದರಿಂದ, ತನ್ನ ಅಪರಾಧವೇ ನೆಂಬುದೇ ಅವನಿಗೆ ಗೊತ್ತಿರಲಿಲ್ಲ. ವಸಿಷ್ಟನು ವಿನಾಕಾರಣವಾಗಿ ಶಪಿಸಿದ್ದರಿಂದ, ಆತನಿಗೆ ಪ್ರತಿಶಾಪವನ್ನು ಕೊಡಲು ರಾಜನು ಕೈಯಲ್ಲಿ ಉದಕವನ್ನು ಹಿಡಿದು ಸಿದ್ಧನಾದನು; ಆದರೆ ರಾಣಿಯಾದ ಮುದಯಂತಿಯು ರಾಜನಿಗೆ ಅದನ್ನು ಮಾಡಗೊಡಲಿಲ್ಲ. ಅವಳು ರಾಜನಿಗೆ ತಿಳಿಸಿ ಈ ರೀತಿ ಎಂದಳು-

ರಾಜನ್ನಭುಯ್ತೋಽಶಾಕಂ ವಸಿಷ್ಟೋ ಭಗವಾನ್ಯಃ ।

ಪ್ರತಿಶಪ್ತಂ ನ ಶಕ್ತಾಂ ದೇವತುಲ್ಯಂ ಪುರೋಧಸಮಾ ॥೨೦॥

“ಭಗವಾನ್ ವಸಿಷ್ಟ ಯಂತಿಗಳು ನಮ್ಮ ಪ್ರಭುಗಳಿದ್ದಾರೆ. ಆ ದೇವ ಸಮಾನರಾದ ಪುರೋಹಿತರನ್ನು ಶಪಿಸುವುದು ನಿನಗೆ ತರವಲ್ಲ.” ಈ ರೀತಿಯ ಪಶ್ಮಿಯ ಉಪದೇಶವನ್ನು ಆತನು ಮನ್ನಿಸಿದನು.

ಕೈಯಲ್ಲಿದ್ದ ತೇಜಸ್ಸು ಮತ್ತು ಬಲಪೂರಿತ ಉದಕವನ್ನು ತನ್ನ ಪಾದಗಳ ಮೇಲೆ ಸುರಿದುಕೊಂಡನು. ಕೊಡಲೇ ಆತನ ಪಾದಗಳಿರಡೂ ಚಿತ್ರ ವಿಚಿತ್ರ

ಬಣ್ಣಾದವಾದವು. ಸೌದಾಸರಾಜನು ‘ಕಲಾಪಪಾದ’ನಾದನು. ಜನರು ಆತನನ್ನು ಹಾಗೆಂದು ಕರೆಯಹಡ್ಡಿದರು.

ರಾಕ್ಷಸನ ಮಾಯಾಚೀ ರೂಪದ ಬಗ್ಗೆ ಹಾಗೂ ಆತನು ಸಿದ್ಧಗೊಳಿಸಿದ ಭೋಜನದ ವಿಷಯವನ್ನು ರಾತೆನು ವಸಿಷ್ಟಿಗೆ ತಿಳಿಸಿದನು. ರಾಜನು ‘ನಿರಪರಾಧಿ’ ಎಂದು ಅರಿತು ವಸಿಷ್ಟನು ಇಂತೆಂದನು:

ಮಯಾ ಹೋಪರೀತೇನ ಯದಿದಂ ವ್ಯಾಪ್ತಂ ವಚಃ ।

ನೈತಿಭಕ್ತ್ಯಂ ವ್ಯಘಾ ಕರ್ತುಂ ಪ್ರದಾಸ್ಯಾಮಿ ಚ ತೇ ವರಮ್ ॥೨೫॥

ಕಾಲೋ ದ್ವಾದಶಪಷಾಣೀ ಶಾಪಸ್ಯಾಂತೋ ಭವಿಷ್ಯತಿ ।

ಮತ್ತಸಾದಚ್ಚ ರಾಜೀಂದ್ರ ಅತೀತಂ ನ ಸೃಂಖಷಿ ॥೨೬॥

“ನಾನು ಹೋಪಗೊಂಡು ಆದಿದ ಮಾತುಗಳು ವ್ಯಘಾವಾಗುವುದು ಅಸಾಧ್ಯ: ಆದ್ದರಿಂದ ನಾನು ನಿನಗೆ ವರವನ್ನು ಕೊಡುತ್ತೇನೆ. ಹನ್ನೆರಡು ವರ್ಷಗಳ ಸಂತರ ಈ ಶಾಪವು ಹೊನೆಗೊಳ್ಳುವುದು; ಹೇ ರಾಜೀಂದ್ರನೇ, ನನ್ನ ಪ್ರಸಾದದಿಂದ ನಿನಗೆ ಪ್ರಾರ್ಥಣೆಯಾಗಿ ಸ್ವರಂತ ಉಳಿಯಲಾರದು!”

ಸೌದಾಸನು ಪ್ರತ್ಯಕ್ಷದಲ್ಲಿ ಶಾಪವನ್ನು ನುಡಿಯಲಿಲ್ಲ. ವಸಿಷ್ಟನು ಕಲಾಪ ಪಾದನಿಗೆ ಕೊಟ್ಟ ಮೇಲಿನ ವರವು ಉಳಿಯಲಾರದಿದೆ.

### ಭಾಗವ < ದಂಡ

#### ಉತ್ತರಕಾಂಡ/ರಿಗ

ಅಗಸ್ತ್ಯಮುನಿಯ ದಂಡರಾಜನ ಶಾಪದ ವೃತ್ತಾಂತವನ್ನು ಹೇಳುತ್ತಿದ್ದಾನೆ:  
ಜ್ಯೇಶ್ವರಮಾಸದಲ್ಲಿ ಒಮ್ಮೆ ದಂಡರಾಜನು ರಮೇಶೀಯವಾದ ಭಾಗವ ಶ್ರಮಕ್ಕೆ ಹೋಗಿದ್ದನು. ಅಲ್ಲಿ ಅತ್ಯಂತ ಲಾವಣ್ಯವಾಯಾದ ಭಾಗವ ಕಸ್ಯೇಯನ್ನು ಕಂಡನು. ಅವಳನ್ನು ನೋಡಿದ ಕ್ಷಣವೇ ಮದನಬಾಣಗಳಿಂದ ಕಾಮಪೀಡಿತ ನಾದನು. ರಾಜನು ಆಕೆಗೆ ಕುಶಲಪ್ರಶ್ನೆಗಳನ್ನು ಕೇಳಿ ತನ್ನ ವ್ಯಧಯನ್ನು ಪ್ರಕಟಿಸಿದನು. ಆಕೆಯು ರಾಜನಿಗೆ ವಿನಯದಿಂದ ಈ ರೀತಿ ನುಡಿದಳು: “ಹೇ ರಾಜನೇ, ನಾನು ಭಾಗವರ ಜ್ಯೇಷ್ಠ ಕನ್ನೆ ‘ಅರಜಾ’: ನೀವು ನನ್ನನ್ನು ಬಲಾತ್ಕರಿಸಬಾರದು. ನನ್ನ ತಂದೆಯು ನಿಮ್ಮ ಗುರುವಾಗಿದ್ದು ನೀವು ಆತನ ಶಿಷ್ಯರೆಂಬುದನ್ನು ಮರೆಯ ಬಾರದು! ಮಹಾತಪಸ್ಸಿಯಾದ ನನ್ನ ತಂದೆಯು ರೇಗಿದರ ನಿಮಗೆ ಬಲು ದುಃಖವಂತಾಗಬಹುದು. ನೀವು ನನ್ನನ್ನು ಬಯಸುತ್ತಿದ್ದರೆ, ಯೋಗ್ಯ ರೀತಿಯಲ್ಲಿ

ನನ್ನ ತಂದೆಯ ಹತ್ತಿರ ಮದುವೆಯ ಪ್ರಸ್ತಾಪ ಮಾಡಿರಿ! ಬಹುಶಃ ಅವರು ಅನುಮತಿಸಬಹುದು.” ಇದನ್ನು ಕೇಳಿಯೂ ಆ ಕಾಮಪರವಶ ಮದೋನತ್ತು ರಾಜನು ಆಕೆಗೆ “ನಿನಗಾಗಿ ನನ್ನ ಜೀವವು ಕರೀಮಿಸಿಗೊಳ್ಳುತ್ತಿದೆ; ಕಾಲಾಪಹರಣವು ನನ್ನಿಂದ ಸಾಧ್ಯವಿಲ್ಲ; ನಿನ್ನನ್ನು ಪಡೆದನಂತರ, ನನ್ನ ವರ್ಧನೆಯಾದರೂ ಪರಿವೆಯಿಲ್ಲ; ಭೀಕರ ಪಾತಕ ತಗುಲಿದರೂ ಚಿಂತೆಯಿಲ್ಲ; ನೀನು ಶೂಡಲೇ ನನಗೆ ವಶಜಾಗು! ನಾನು ಕಾಮವ್ಯಾಕುಲನಾಗಿದ್ದೇನೆ.” ಹೀಗೆಂದು ರಾಜನು ಆಕೆಯ ಇಕ್ಕೆಯ ವಿರುದ್ಧ ಅವಳನ್ನು ಗಟ್ಟಿಯಾಗಿ ತಜ್ಜಿಕೊಂಡು, ಆಕೆಯು ಚಡಪಡಿಸಿ ಒದ್ದಾಡು ತೀದ್ದರೂ ಅವಳನ್ನು ಯಥೇಚ್ಚಿಂತಿಸಿದನು; ನಂತರ ರಾಜನು ತನ್ನ ನಗರಕ್ಕೆ ಹೊರಟುಹೋದನು. ‘ಅರಜಾ’ ಈಕೆಯ ಅತಿವಿನ್ಜಾಗಿ ತಂದೆಯ ಬರುವಿಕೆಯನ್ನು ಕಾಯುತ್ತ ಆಶ್ರಮದ ಬಳಿ ಕುಳಿತುಕೊಂಡಳು (ಉತ್ತರಕಾಂಡ/ಲ್ರಿಂಗ)

ಶೋಕಾಕುಲಳಾದ ಮಗಳನ್ನು ಕಂಡ ಕ್ಷಣವೇ ಆ ಮಹಾತೇಜಸ್ಸಿಯಾದ ಭಾಗವನಿಗೆ ನಡೆದ ಸಂಗತಿಯ ಅರ್ಥವಾಯಿತು. ಆತನು ಸಿಟ್ಟಿನಿಂದ ಸಿಡಿಮಿಡಿಗೊಂಡನು. ತನ್ನ ಶಿಷ್ಟಾರ್ಥಿಗೆ ಈ ರೀತಿ ನುಡಿದನು: (ಉತ್ತರಕಾಂಡ/ಲ್ರಿಂಗ)

ಪಶ್ಚಾದ್ಯಂ ವಿಪರೀತಕ್ಕು ದಂಡಷ್ಟಾವಿದಿತಾತ್ಮನಃ ।  
ವಿಪತ್ತಿಂ ಘೋರಸಂಕಾಶಾಂ ಕ್ರಾಂತಿಗ್ರಿಶಿಂಖಾಮಿವ ॥೫॥  
ಕ್ಷಯೋಽಸ್ಯ ದುರ್ಮಾತ್ಮಃ ಪ್ರಾಪ್ತಃ ಶಾಮಗಸ್ಯ ದುರಾತ್ಮನಃ ।  
ಯಃ ಪ್ರದೀಪ್ತಾಂ ಹಂತಾಶ್ಚ ಶಿಖಾಂ ಪೈ ಸ್ವಷ್ಟಪುರಾತ್ಮಃ ॥೬॥  
ಯಷಾಂತ ಕೃತವಾನ್ವಾಪದೋದ್ಯಂ ಘೋರಸಂಹಿತಮ್ ।  
ತಪ್ಯಾತ್ಮಾಪ್ಸತಿ ದುರ್ಮಾಧಾಃ ಘಲ ಪಾಪಸ್ಯ ಕರ್ಮಣಃ ॥೭॥  
ಸಪ್ತರಾತ್ಮೇಣ ರಾಜಾಸೌ ಸಪ್ತತ್ವಬಿಲವಾಹನಃ ।  
ಪಾಪಕರ್ಮಸಮಾಚಾರೋ ವಧಂ ಪ್ರಾಪ್ಸತಿ ದುರ್ಮಾತ್ಮಃ ॥೮॥

“ತನ್ನ ಯೋಗೃತೆಯನ್ನು ಅರಿತುಕೊಂಡಿರದ, ವಿಪರೀತನಾದ ದಂಡರಾಜನು ನನ್ನ ಶೋಪದಿಂದ ಅಗ್ನಿಜ್ಞಾಲೆಯಂತಹ ಭಯಂಕರವಾದ ಅನರ್ಥಕ್ಕೆ ತುತ್ತಾಗುವನು. ಅದನ್ನು ನೀವು ಅವಲೋಕಿಸಿರಿ! ಈ ಅವಿವೇಕ ರಾಜನು ತನ್ನ ಅನುಯಾಯಿಗಳ ಸಮೇತನಾಗಿ ನಾಶವಾಗುವ ಸಮಯವು ಸಮೀಪಿಸಿದೆ. ಧಗಧಿಗಿಸುವ ಅಗ್ನಿ ಜ್ಞಾಲೆಯ ಸಮಾಗಮವೇ ಈತನಿಗೆ ತಕ್ಕ ಶಾಸ್ತಿ. ಈತನಿಂದ ನಡೆದ ಘೋರ

ಶಾಪಕ್ಕಾಗಿ ಪಾಪಕರ್ಮದ ಫಲವು ದುಖುಂದಿಯಾದ ರಾಜನಿಗೆ ಪ್ರಾಪ್ತಪಾಗುವುದು. ಸ್ವಲ್ಪದರಲ್ಲಿ ಪಾತಕಿಯಾದ ಈ ದುಷ್ಟಭೂದಿಯ ರಾಜನು, ಪುತ್ರ, ಸೈನ್ಯ, ವಾಹನಗಳ ಸಮೀಕ್ಷೆ ಏಳು ದಿನಗಳಲ್ಲಿ ವರ್ಧಯಾಗುವನು.”

ಈ ಶಾಪವನ್ನು ನುಡಿದ ನಂತರ ಮನಿಯು, ಆಶ್ರಮವಾಸಿಗಳಿಗೆ ಆ ರಾಜ್ಯದ ಸೀಮೆಯನ್ನು ಬಿಟ್ಟುಹೊಗಲು ಹೇಳಿದನು. ಏಳು ದಿವಸಗಳಲ್ಲಿ ದಂಡರಾಜನ ರಾಜ್ಯವು, ಸೇವಕರು, ಸೈನ್ಯವು, ವಾಹನಗಳು ಸುಟ್ಟಬೂದಿಯಾದವು.

## ೩೦. ಭಾಗ್ಯವ < ದಂಡಕಾರಣ ಉತ್ತರಕಾಂಡ/ಲಿಗ

ದಂಡಕಾರಣವು ಜನರಹಿತವಾಗಲು ಕಾರಣವಾವುದು? ಎಂದು ರಾಮನು ಪ್ರಶ್ನಿಸಿದಾಗ, ಅಗಸ್ಯನು ಈ ರೀತಿ ತಿಳಿಸುತ್ತಾನೆ.

ಭಾಗ್ಯವ < ದಂಡ ಶಾಪದ ಬಗ್ಗೆ ಈ ಮೊದಲು ಹೇಳಿಯಾಗಿದೆ. ಶಾಪಕ್ಕಮಾಂಕ ಇಂ.

ಧರ್ಮಯುಕ್ತ ಕೃತಯುಗದಲ್ಲಿ ರಾಜನು ತದ್ವಿರುಧವಾಗಿ ವರ್ತಿಸಿದ್ದರಿಂದ ಆತನು ವಾಸವಿದ್ದ ಪ್ರದೇಶಕೂ-ದಂಡಕಾರಣಕೂ ಭಾಗ್ಯವನು ಶಾಪವನ್ನು ಕೊಟ್ಟಿನು:

ಸಮಂತಾದ್ಯೋಜನಶತಂ ವಿಷಯಂ ಚಾಸ್ಯ ದುರ್ಮತೀಃ ।  
ಧಕ್ಷಯೇ ಪಾಂಸವರ್ಜೇಣ ಮಹತಾ ಪಾಕಶಾಸನಃ ॥೫॥  
ಸರ್ವಸತ್ಯಾನಿ ಯಾನೀಹ ಶಾಖರಾಣಿ ಚರಾಣಿ ಚ ।  
ಮಹತಾ ಪಾಂಸವರ್ಜೇಣ ವಿಲಯಂ ಸರ್ವತೋಗಮನ್ ॥೬॥  
ದಂಡಸ್ ವಿಷಯೋ ಯಾವತ್ತಾವತ್ತವಂ ಸಮುಚ್ಛಯಮ್ ।  
ಪಾಂಸವರ್ಜಮಿವಾಲಕ್ಷ್ಯಂ ಸಪ್ತರಾತ್ರಂ ಭವಿಷ್ಯತಿ ॥೭॥

“ದುಖುಂದಿಯಾದ ಈ ರಾಜನ ಪ್ರದೇಶದ ಸುತ್ತುಮುತ್ತಲಿನ ನೂರು ಯೋಜನಗಳವರೆಗೆ ಇಂದ್ರನು ಧೂಳಿಯ ವೃಷ್ಣಿಗರೆಂದು ಆ ಪ್ರದೇಶವನ್ನು ನಾಶಪಡಿಸುವನು. ಈ ಪ್ರದೇಶದಲ್ಲಿಯ ಚರಾಚರಪೂರ್ಣಿಗಳಿಲ್ಲವೂ ಪ್ರಜಂಡ ಧೂಳಿಯ ವೃಷ್ಣಿಯಿಂದ ಸರ್ವತೋಪರಿ ನಾಶಹೋಂದುವವು; ದಂಡರಾಜನ

ಸಮಸ್ತ ಪ್ರದೇಶವು ಧೂಳಿಯ ವೃಷಿಯಿಂದ, ಧೂಳಿಯ ರಾಶಿರಾಶಿಗಳಲ್ಲಿ, ಏಳು ದಿನಗಳಲ್ಲಿ ಅಡಗಿಹೋಗುವುದು.”

### ೪೮. ದುರ್ವಾಸ < ಲಕ್ಷ್ಮಿ ಉತ್ತರಕಾಂಡ/ಗಂಜಿ

ರಾಮನ ಅವಶಾರಕಾರ್ಯವು ಮುಗಿಯುತ್ತ ಬಂದಿತ್ತು. ಆತನು ಈ ನಂತರ ಏನು ಮಾಡುವದಿದೆ? ಎಂಬ ಬಗ್ಗೆ ಮಹತ್ವದ ಸಂದೇಶವನ್ನ ಕೊಂಡು ಬುಹ್ವನ ಆಜ್ಞೆಯಂತೆ ಪ್ರತ್ಯೇಕ ಕಾಲಪುರುಷನು ರಾಮನಿಗೆ ಭೇಟಿಯಾಗಲು ಬಂದಿದ್ದನು. ತಂದ ಸಂದೇಶವನ್ನ ರಾಮನು ಏಕಾಂತದಲ್ಲಿ ಕೇಳಿಕೊಳ್ಳಬೇಕೆಂದು ಕಾಲನು ಸ್ವಷ್ಟವಾಗಿ ತಿಳಿಸಿದನು. ಆಗ ಅಲ್ಲಿದ್ದ ದ್ವಾರಪಾಲಕರನ್ನ ದೂರವಿರಿಸಿ ಅಲ್ಲಿ ಲಕ್ಷ್ಮಿನಿಗೆ ಕಾಲವು ನಿಲ್ಲಲು ರಾಮನು ಹೇಳಿದನು. ಯಾರನ್ನೂ ಒಳಗೆ ಬಿಡಕೂಡದೆಂದು ಅಪ್ರಾಣ ಮಾಡಿದನು. ರಾಮ ಮತ್ತು ಕಾಲಪುರುಷ ಇವರಲ್ಲಿಯ ಸಂಭಾಷಣೆಯನ್ನ ಕೇಳಿಕೊಂಡವರಿಗೆ ಮೃತ್ಯು ದಂಡವನ್ನ ವಿಧಿಸುವದಾಗಿ ರಾಮನು ಕಾಲನಿಗೆ ಆಶ್ವಸನೆಯನ್ನಿತ್ತನು.

ಲಕ್ಷ್ಮಿನು ರಾಮನ ಆಜ್ಞೆಯನ್ನ ಬಹು ಎಚ್ಚರಿಕೆಯಿಂದ ಪಾಲಿಸುತ್ತಿದ್ದಾಗ, ದುರ್ವಾಸ ಶುಷ್ಟಿಯ ರಾಮನನ್ನ ಕಾಣಬೇಕೆಂದು ಬಂದನು. ಲಕ್ಷ್ಮಿನು ಆತನಿಗೆ ನಮಸ್ಕರಿಸಿ ಸ್ವಲ್ಪ ಸಮಯ ತಡೆಯಲು ಹೇಳಿದನು. ರಾಮನು ಮಹತ್ವದ ಕಾರ್ಯದಲ್ಲಿರುವದರಿಂದ ಸ್ವಲ್ಪ ಸಮಯ ಕಾಯಬೇಕಾಗಬಹುದೆಂದು ವಿನಂತಿಸಿದನು. ಲಕ್ಷ್ಮಿನ ಈ ಮಾತುಗಳಿಂದ ದುರ್ವಾಸ ಶುಷ್ಟಿಯ ಕೊಪವು ನೇತ್ತಿಗೇರಿತು. ಕರ್ಳಿದ ಕಣ್ಣಗಳಿಂದ ಆತನು ಲಕ್ಷ್ಮಿನಿಗೆ ಇಂತೆಂದನು:

ಅಷ್ಟಿನ್ನು ಕೇ ಮಾಂ ಸೌಮಿತ್ರೇ ರಾಮಾಯ ಪ್ರತಿವೇದಯಂ ।

ಅಷ್ಟಿನ್ನು ಕೇ ಮಾಂ ಸೌಮಿತ್ರೇ ನ ನಿವೇದಯಸೇ ಯದಿ ।

ವಿಷಯ ತ್ವಾಂ ಪುರಂ ಚೈವ ಶರಿಷ್ಯೇ ರಾಘವಂ ತಥಾ ॥೫॥

ಜರತಂ ಚೈವ ಸೌಮಿತ್ರೇ ಯುಷ್ಣಾಂ ಯಾ ಚ ಸಂತತಿಃ ।

ನ ಹಿ ಶಕ್ಷಾಮ್ಯಹಂ ಭಾಯೋ ಮನ್ಯಂ ಧಾರಾಯಿತುಂ ಷ್ವದಿ ॥೬॥

“ಎಲ್ಲೆ ಸುಮಿತ್ರಾ ನರಂದನನೇ, ಈ ಕ್ಷಣಿ ನಾನು ಬಂದಿರುವೆನೆಂದು ರಾಮನಿಗೆ ತಿಳಿಸು! ನಾನು ಬಂದಿರುವದನ್ನು ರಾಮನು ಕೂಡಲೇ ಗಮನಿಸದಿದ್ದರೆ ನಿನಗೆ, ಅಯೋಧ್ಯಾ ನಗರಕ್ಕೆ, ಈ ದೇಶಕ್ಕೆ ಮತ್ತು ರಾಮನಿಗೆ ನಾನು ಶಾಪವನ್ನು

ಕೊಡುವೆನು. ಇಷ್ಟೇ ಅಲ್ಲದೇ ಭರತನಿಗೂ ಮತ್ತು ನಿಮ್ಮ ಸಂತಾನಕ್ಕೂ ನಾನು ಶಾಪ ಕೊಡುವೆನು. ಕ್ಷೋಧವನ್ನು ತಡೆಹಿಡಿಯುವ ಸಾಮರ್ಥ್ಯ ನನ್ನಲ್ಲಿಲ್ಲ.”

ದುರ್ವಾಸನ ನುಡಿಯನ್ನು ಕೇಳಿ ಲಕ್ಷ್ಮಿ ಈ ರೀತಿ ಯೋಚಿಸಿದನು. ‘ನಾನೋಬ್ಧನು ಮರಣ ಹೊಂದಿದರೂ ಅಡ್ಡಿಯಿಲ್ಲ; ಆದರೆ ಎಲ್ಲರ ನಾಶವಾಗುವದು ಉಚಿತವಲ್ಲ.’— ಹೀಗೆಂದು ಲಕ್ಷ್ಮಿನು ರಾಮನ ಕಟ್ಟಪ್ಪಣಿಯನ್ನು ಉಲ್ಲಂಘಿಸಿ, ದುರ್ವಾಸ ಶಿಷ್ಯಿಯ ಆಗಮನದ ವಾರ್ತೆಯನ್ನು ರಾಮನಿಗೆ ತಿಳಿಸಿದನು. ಕಾಲಪುರುಷನು ಹೋದನಂತರ ಲಕ್ಷ್ಮಿನು ರಾಮನಿಗೆ ಈ ರೀತಿ ಎಂದನು— “ನನ್ನನ್ನ ವರ್ಧಿಸಿ ನೀನು ನನ್ನ ಪ್ರತಿಜ್ಞೆಯನ್ನು ಪಾಲಿಸು!”

ನಿಜದಲ್ಲಿ ಈ ಶಾಪವು ಕೊಡಲ್ಪಟ್ಟಿಲ್ಲ.

ಶಪಥ, ಸತ್ಯಕ್ರಿಯೆ

೧೬೭

ವಾಲ್ಯೇಕ ರಾಮಾಯಣ : ಶಾಪ ಮತ್ತು ವರಗಳು

**೧. ಶಪಥ : ರಾಮ < ಲಕ್ಷ್ಮಣ  
ಅರಣ್ಯಕಾಂಡ**

ವಿರನೆಂಬ ರಾಕ್ಷಸನ ಸೈನ್ಯದೊಡನೆ ತುಮುಲಯಧ್ವಪು ನಡೆದಾಗ ವಿರನು ರಾಮನ ಆಶ್ರಮದತ್ತ ಸಾಗಿಬರುತ್ತಿದ್ದನು. ಆಗ ರಾಮನಿಗೆ, ಪ್ರಜೆಗಳಿಗೆ ಅನಿಷ್ಟ ಕರವಾದ ಅನೇಕ ಉತ್ಪಾತಗಳು ಕಂಡುಬಂದಿದ್ದರಿಂದ ಆತನು ಬಹಳ ಖಿನ್ನನಾಗಿದ್ದನು. ಆಗಸದಲ್ಲಿ ರಕ್ತದ ಸುರಿಮಳಿಗರೆಯುವ ಧೂಸರ ಬಣ್ಣದ ಮೋಡಗಳು ನೇರೆದಿದ್ದವು. ಕೆಲವು ಶುಭತಕನಗಳು ವಿಜಯವನ್ನು ಸೂಚಿಸುತ್ತಿದ್ದರೂ, ಆಗಬಹುದಾದ ಅನಧರವನ್ನು ತಪ್ಪಿಸಲು ರಾಮನು, ಲಕ್ಷ್ಮಣಿಗೆ ಧನ್ಯ ಚಾಳಿಗಳನ್ನು ಎತ್ತಿಕೊಂಡು, ಸೀತೆಯನ್ನು ಕರೆದುಕೊಂಡು, ದಟ್ಟಮರಗಳಲ್ಲಿಡಗಿದ ಪರ್ವತದಲ್ಲಿಯ ಗುಪ್ತವಾದ ಗುಹೆಗೆ ಹೋಗಿ ಅವಿತುಕೊಳ್ಳಲು ಹೇಳಿದನು. ಈ ಆಜ್ಞೆಯನ್ನು ಲಕ್ಷ್ಮಣನು ಚಾಚೊ ತಪ್ಪದೇ ಪಾಲಿಸಬೇಕೆಂದು ಹೇಳುವಾಗ ರಾಮನು ಹೀಗೆಂದನು—

ಪ್ರತಿಕಾಲಿತಮಿಷ್ಣಾಮಿ ನ ಹಿ ವಾಕ್ಯಮಿದಂ ತ್ವಯಾ ।

ಶಾಪಿತೋ ಮಮ ಪಾದಾಭ್ಯಂ ಗಮ್ಯತಾಂ ವಽಂ ಮಾ ಜಿರಮ್ ॥೧೩॥

“ನನ್ನ ಹೇಳಿಕೆಗೆ ನೀನು ಪ್ರತಿಕಾಲನಾಗಿರುವದು ನನಗೆ ಇಪ್ಪೆವಿಲ್ಲ; ವಶನೇ, ನನಗೆ ನನ್ನ ಪಾದದ ಶಪಥವಿದೆ: ನೀನು ಸೀತೆಯನ್ನು ಕರೆದುಕೊಂಡು ಹೋಗು; ತಡಮಾಡಬೇಡ!”

ಈ ಎಲ್ಲ ರಾಕ್ಷಸರನ್ನು ವಧಿಸಲು ಲಕ್ಷ್ಮಣನು ಶಕ್ತನಿದ್ದ ಸಂಗತಿಯು ರಾಮನಿಗೆ ಗೊತ್ತಿದ್ದರೂ, ರಾಮನು ಈ ಕಾರ್ಯವನ್ನು ತಾನೇ ಸ್ವತಃ ಕೈಕೊಂಡನು. ಲಕ್ಷ್ಮಣಿಗೆ ಮಾತನಾಡಲು ಯಾವ ಅವಸರವನ್ನೂ ಕೊಡಲಿಲ್ಲ.

**೨. ಶಪಥ: ಸೀತಾ < ಅಗ್ನಿ  
ಸುಂದರಕಾಂಡ/ಖಿಂ**

ಸಭೆಯಲ್ಲಿ ಕರೆತರಲಾದ ಹನುಮಂತನನ್ನು ಕಂಡು ರಾವಣನು ಅಳುಕಿದನು. ಪೂರ್ವದಲ್ಲಿ ನಂದಿಕೇಶ್ವರನು ಕೊಟ್ಟ ಶಾಪದ ಸೃಷ್ಟಣೆ ರಾವಣನಿಗಾಯಿತು. ಹನುಮಂತನನ್ನು ವಧಿಸಬೇಕೆಂದು ಯೋಚಿಸಿದನು. ಆಗ ಹನುಮಂತನು ತಾನು

ಸುಗ್ರೀವನ ದೂತನೆಂದು ಪರಿಚಯವನ್ನು ಮಾಡಿಕೊಟ್ಟ ಕಾರಣ, ದೂತನನನ್ನು ವರ್ಧಿಸುವದು ಉಚಿತವಲ್ಲವೆಂದು ವಿಭೀಷಣನು ರಾವಣನಿಗೆ ಸಲಹೆಯಿತ್ತು. ಆ ವಿಜಾರದಿಂದ ಪರಾವೃತ್ತಗೊಳಿಸಿದನು. ಆಗ ರಾವಣನು ಹನುಮಂತನನ್ನು ಹೆಡಮುರಿಗೆ ಕಟ್ಟಿ ಆತನ ಬಾಲಕೆ ಬೆಂಕಿ ಇಟ್ಟಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆತನನ್ನು ಸುತ್ತಿಸಬೇಕೆಂದು ರಾಕ್ಷಸರಿಗೆ ಆಜ್ಞಾಯಿತ್ತಿನು. ರಾಕ್ಷಸರು ಆತನ ಬಾಲಕೆ ಬೆಂದಿ-ಬಟ್ಟೆಗಳನ್ನು ಸುತ್ತಿ ಅದರ ಮೇಲೆ ಎಣ್ಣೆ ಸುರಿದು ಅದಕ್ಕೆ ಬೆಂಕಿ ಅಂಟಿಸಿದರು. ರಾಕ್ಷಸರನ್ನು ಸದೆಬಡೆಯುವದು ಹನುಮಂತನಿಗೆ ಅಸಾಧ್ಯವಿರಲಿಲ್ಲ; ಆದರೆ, ತಾನು ಬಂದ ಕಾರ್ಯ-ಉದ್ದೇಶವನ್ನು ಗಮನಿಸಿ ತನಗೆ ನಡೆದ ಅವಶ್ಯಾನವನ್ನು ತೆಪ್ಪಿಗೆ ಸಹಿಸಿಕೊಂಡನು. ಲಂಕೆಯು ಸೂಕ್ತ ನಿರೀಕ್ಷಣೆಯು ಆತನಿಗೆ ಬೇಕಿತ್ತು; ಅದು ಈ ಕಾರಣದಿಂದ ಈಡೇರಿತು. ಬಾಲವನ್ನು ಹೊತ್ತಿಸಿದ್ದರಿಂದ ಯಾವ ಅಪಾಯವೂ ಹನುಮಂತನಿಗೆ ಆಗಲಿಲ್ಲ; ಆದರೆ ಲಂಕೆಯು ಸುಟ್ಟುಮೋಯಿತು. ಅಪ್ರಿಯವಾದ ಈ ವಾತೆಯನ್ನು ರಾಕ್ಷಸರಿಂದ ಅರಿತ ಸೀತೆಗೆ ಅತೀವದುಃಖ ವಾಯಿತು. ಹನುಮಂತನ ಭೇಟಿಯಿಂದ ಆತನು ನಿಜವಾಗಿ ರಾಮನ ದೂತನೆಂದು ಸೀತೆಯ ಮನವರಿಕೆಯಾಯಿತ್ತು. ಆ ಮಹಾಕವಿಯ ಹಿತವನ್ನು ಮನಃಪೂರ್ವಕ ವಾಗಿ ಬಯಸಿ ಅವಳು ಅಗ್ನಿ ದೇವತೆಯನ್ನು ಪ್ರಾರ್ಥಿಸಿದಳು—

ಯಂದ್ಯಸ್ಯಾ ಪತಿಪುಶ್ರಾಪಾ ಯಂದ್ಯಸ್ಯಾ ಜರಿತಂ ತಪಃ ।

ಯದಿ ವಾ ತ್ವೇಕಪತ್ತೀತ್ತಂ ಶೀತೋ ಭವ ಹನೂಮತಃ ॥೨೮॥

“ನಾನು ನನ್ನ ಪತಿಗೆ ಸೇವೆ ಸಲ್ಲಿಸಿದ್ದಾರೆ. ತಪಸ್ಸನ್ನು ಆಚರಿಸಿದ್ದಾರೆ, ಪತಿಪುತೆಯಾಗಿ, ಹೇ ಅಗ್ನಿದೇವತೆಯೇ, ನೀನು ಹನುಮಂತನಿಗಾಗಿ ಶೀತಲನಾಗು!”

ಇದು ಸತ್ಯಕ್ಕಿಯಿದೆ.

ಗೋರವಿಪುರದ ಪ್ರತಿಯಲ್ಲಿ ಇನ್ನೂ ಕೆಳಗಿನ ಮೂರು ಶೈಲೀಕಗಳಿವೆ:

ಯದಿ ಕಿಂಚಿದನುಕ್ರೋಧಕ್ಷಸ್ಯ ಮಯ್ಯಸ್ತಿ ಧೀಮತಃ ।

ಯದಿ ವಾ ಭಾಗ್ಯತೇಮೋ ಮೇ ಶೀತೋ ಭವ ಹನೂಮತಃ ॥

ಯದಿ ಮಾಂ ವೃತ್ತಕಂಪನ್ನಾಂ ತತ್ತವಾಗಮಲಾಲಸಾಮ್ ।

ವಿಜಾನಾತಿ ಧಮಾತಾ ಶೀತೋ ಭವ ಹನೂಮತಃ ।

ಯದಿ ಮಾಂ ತಾರಯೇದಾಯಃ ಸುಗ್ರೀವಃ ಸತ್ಯಸಂಗರಃ ।

ಅಸ್ಯಾದ ದುಃಕಾಂಬಿಸಂರೋಧಾಜ್ಞಿತೋ ಭವ ಹನೂಮತಃ ॥

ಃ. ರಾಮನ ಶಪಥ  
ಯುದ್ಧಕಾಂಡ/೧೯

ರಾಮನು ವಿಭೀಷಣಿಗೆ ಶಪಥಪೂರ್ವಕವಾಗಿ ಹೇಳುತ್ತಿದ್ದಾನೆ. ವಿಭೀಷಣನು ರಾಮನಿಗೆ ಶರೀರ ಬಂದಾಗ ರಾಮನು ಅವನಿಗೆ ಅಭಯ ವಸ್ತಿತನು. ರಾಕ್ಷಸರ ಬಲಾಬಲದ ನಿಜವಾದ ಮಾಹಿತಿಯನ್ನು ತಿಳಿಸಲು ವಿನಂತಿಸಿದನು. “ಬ್ರಹ್ಮದೇವನ ವರದಿಂದ ರಾವಣನ ವರ್ಧಯಾಗುವಂತಿಲ್ಲ; ಕುಂಭಕರನು ಬಹಳ ಬಲಾಧ್ಯ ನಾಗಿದ್ದಾನೆ; ಇಂದ್ರಜಿತವು ಯುದ್ಧದಲ್ಲಿ ಅತಿನಿಪುಣಿದ್ದಾನೆ” ಎಂದು ಹೇಳಿ ವಿಭೀಷಣನು, ಮಹೋದರ ಮಹಾ ಪಾಶ್ಚಾದಿ ಅನ್ಯರಾಕ್ಷಸರ ಶಕ್ತಿ ಸಾಮರ್ಥ್ಯದ ಸವಿಸ್ತರ ಕಲ್ಪನೆಯನ್ನು ರಾಮನಿಗೆ ಮಾಡಿ ಕೊಟ್ಟಿನು. ಇದನ್ನು ಕೇಳಿಕೊಂಡು ರಾಮನು ಸಂತೋಷಗೊಂಡು, ತುಸು ಅಯೋಜಿಸಿ ಈ ರೀತಿ ನುಡಿದನು: “ನೀನು ಹೇಳಿದ ಸಂಗತಿಯು ನನಗೆ ಅರ್ಥವಾಯಿತು.”

ಅಹಂ ಹತ್ಯಾ ದಶಗ್ರೀವಂ ಸಪ್ತಹಸ್ತಂ ಸಹಾತ್ಯಜಮ್ |

ರಾಜಾನಂ ತ್ವಾಮ ಕರಿಷ್ಯಾಮಿ ಸತ್ಯಮೇತಃಷ್ಣಃಖೋತು ಮೇ ॥೧೯॥

ರಘಾತಲಂ ವಾ ಪ್ರತಿರೇತ್ವಾತಾಲಂ ವಾಪಿ ರಾವಣಃ ।

ಪಿತಾಮಹಸಕಾಶಂ ವಾ ನ ಮೇ ಜೀವಸ್ವಿಮೋಕ್ಷಿತೇ ॥೨೦॥

ಅಹತ್ಯಾ ರಾವಣಂ ಸಂಖ್ಯೇ ಸಪ್ತತ್ರಜನಬಾಂಧವಮ್ |

ಅಯೋಧ್ಯಾಂ ನ ಪ್ರವೇಚ್ಯಾಮಿ ತ್ರಿಭಿಸ್ತ್ವೇಭ್ರಾತ್ರೇಭಿಃ ಶಪೇ ॥೨೧॥

“ಪ್ರಹಸ್ತ ಹಾಗೂ ಪುತ್ರರ ಸಮೀತ ನಾನು ರಾವಣನನ್ನು ವರ್ಧಿಸಿ ನಿನಗೆ ಪಟ್ಟ ಕಟ್ಟುವೆ; ನನ್ನ ಈ ಸತ್ಯವಚನವನ್ನು ನೀನು ಆಲಿಸು! ರಾವಣನು ರಘಾತಲಕ್ಕೆ ಹೋಗಲಿ, ಪಾತಾಲವನ್ನು ನುಗಲಿ, ಅಥವಾ ಬ್ರಹ್ಮದೇವನತ್ತ ಧಾವಿಸಲಿ, ಎಲ್ಲಿ ಹೋದರೂ ನನ್ನಿಂದ ಪಾರಾಗಿ ಜೀವಿತವಾಗಿ ಉಳಿಯಲಾರ! ಪುತ್ರರು, ಸ್ವಜನ ಬಾಂಧವರೊಂದಿಗೆ ಆ ರಾವಣನನ್ನು ಸಾಂಪ್ರತ ಸಂಗ್ರಾಮದಲ್ಲಿ ವರ್ಧಿಸದೇ ನಾನು ಅಯೋಧ್ಯೆಯನ್ನು ಪ್ರವೇಶಿಸಲಾರೆನು; ನನ್ನ ಮೂರು ತಮ್ಮಂದಿರ ಆಣೆಯಿಟ್ಟು ನಾನು ಇದನ್ನು ಹೇಳುತ್ತೇನೆ” ಎಂದು ರಾಮನು ನುಡಿದನು.

ಇದನ್ನು ಕೇಳಿ ವಿಭೀಷಣನು ರಾಮನಿಗೆ ವಂದಿಸಿದನು. ರಾಕ್ಷಸರನ್ನು ವರ್ಧಿಸಲು ಲಂಕೆಯ ಮೇಲೆ ದಂಡತ್ತಿ ಬರಲು ಸಹಾಯವನ್ನು ನೀಡುವೆನೆಂದು ಒಟ್ಟಿಕೊಂಡನು. ರಾಮನಿಗೆ ಅತಿಶಯ ಆನಂದವೆನಿಸಿತು. ಸಮುದ್ರದಿಂದ ನೀರನ್ನು

ತಂದು ವಿಭಿಂಣನಿಗೆ ರಾಕ್ಷಸರ ರಾಜನೆಂದು ರಾಜ್ಯಾಭಿಷೇಕವನ್ನು ನಡೆಸಲು  
ಲಕ್ಷ್ಮಣನಿಗೆ ಹೇಳಿದನು.

### ೪. ಶಪಥ: ಲಕ್ಷ್ಮಣ < ಬಾಣ ಯುದ್ಧಕಾಂಡ/೬೮

ಅತಿಭಯಂಕರ ಯುದ್ಧವು ಲಕ್ಷ್ಮಣ ಹಾಗೂ ಇಂದ್ರಜಿತುವಿನಲ್ಲಿ ನಡೆದಿತ್ತು;  
ಮೈ ನವರೇಖುವಂತಹದಾಗಿತ್ತು. ಲಕ್ಷ್ಮಣನು ಇಂದ್ರಜಿತುವಿನ ಎಲ್ಲ ಬಾಣಗಳನ್ನು  
ವ್ಯಾಧಗೊಳಿಸಿದನು. ಪೂರ್ವದಲ್ಲಿ ಸುರಾಸುರರಲ್ಲಿ ಯುದ್ಧ ನಡೆದಾಗ ಯಾವ  
ಬಾಣದಿಂದ ಇಂದ್ರನು ಅಸುರರನ್ನು ಜಯಿಸಿದ್ದನೋ ಅಂತಹ ಸರ್ವಿಷ  
ಪೂರಿತದಂಥ, ದೇವತೆಗಳಿಗೆ ಪ್ರಿಯವಾದಂಥ ಒಂದು ಬಾಣವನ್ನು ಇಂದ್ರಾಸ್ತದಿಂದ  
ಮುಂತಿಸಿ ಲಕ್ಷ್ಮಣನು ತನ್ನ ಶ್ರೇಷ್ಠ ಬಿಲಿಗೆ ಹೊಡಿದನು. ತನ್ನ ಇಷ್ಟಾರ್ಥವು  
ಫಲಿಸಬೇಕೆಂದು ಆ ಬಾಣಕ್ಕೆ ಉದ್ದೇಶಿಸಿ ಹೀಗೆಂದನು—

ಧರ್ಮಾತ್ಮಾ ಸತ್ಯಸಂಧಷ್ಟ ರಾಮೋ ದಾಶರಥಿಯಾದಿ ।  
ಪೌರುಷೇ ಚಾಪ್ರತಿಧ್ವಂದ್ವಸ್ತದ್ವೇನಂ ಜಹಿ ರಾವಣೀಮ್ ॥೬೮॥

“ದಾಶರಥಿ ರಾಮನು ಧರ್ಮಾತ್ಮಾಗಿದ್ದರೆ, ಸತ್ಯವಚನಿಯಾಗಿದ್ದರೆ,  
ಅತುಲಪರಾ ಕ್ರಮಿಯಾಗಿದ್ದರೆ, ಎಲ್ಲೆ ಬಾಣವೇ, ನೀನು ಈ ರಾವಣಪ್ರತಿನನ್ನು  
ವಧಿಸು!”

### ೫. ರಾಮನ ಶಪಥ ಉತ್ತರಕಾಂಡ/೪೫

ಸೀತೆಯು ಅಗ್ನಿದಿವ್ಯವಾಚಕರಿಸಿ ತನ್ನ ನಿಷ್ಕಲಂಕಚಾರಿತ್ರ್ಯವನ್ನು ಸಿದ್ಧಮಾಡಿ  
ತೋರಿಸಿದ್ದರೂ, ಅವಳು ಪರಿಶುದ್ಧಾರ್ಥ, ಪೂರ್ಣ ನಿರ್ಮಾಣಿಯಿಂಬ ಮನವರಿಕೆ  
ರಾಮನಿಗೆ ಆಗಿದ್ದರೂ, ಸೀತೆಯ ಬಗ್ಗೆ ಪ್ರಜಾಜನರ ಮನಸ್ಸಿನಲ್ಲಿಯ ಸಂಶಯವು  
ಕಳೆದಿರಲಿಲ್ಲ. ರಾಮನ ಬಗ್ಗೆ ಮತ್ತು ಸೀತೆಯ ಬಗ್ಗೆ ಜನರಲ್ಲಿಯ  
ಪಿಸುಮಾತುಗಳನ್ನು ಸಹಿಸಿಕೊಳ್ಳುವುದು ರಾಮನಿಗೆ ಸಾಧ್ಯವಿರಲಿಲ್ಲ. ರಾಜನ  
ಕರ್ತವ್ಯದ ದೃಷ್ಟಿಯಿಂದ ಲೋಕನಿಂದೆಗೆ ಅಸಾಧಾರಣ ಮಹತ್ವವಿತ್ತು; ಅದನ್ನು  
ಅಲ್ಕಿಸುವುದು ಆತನಿಗೆ ಸಾಧ್ಯವಿರಲಿಲ್ಲ. ನಿಂದೆಗೆ ಗುರಿಯಾದವನು ನಿಂದೆ  
ಅಳಿಯವರರೆಗೆ ನರಕದಲ್ಲಿ ಬಿದ್ಧರುತ್ತಾನೆ ಎಂಬ ಶ್ರದ್ಧೆ ಆತನದಾಗಿತ್ತು. ಪತ್ತಿಯಿಂದು

ಸೀತೆಯಲ್ಲಿ ಆತನಿಗೆ ಅಪಾರಣೀಯಿದ್ದರೂ ಅವಳು ಅರಮನೆಯಲ್ಲಿರುವದು ಜನನಿಂದೆಯ ವಿಷಯವಾಗಿತ್ತು. ರಾಮನು ರಾಜನಾಧೀರಿಂದ, ಸೀತೆಯನ್ನು ಶ್ಯಾಸ್ಯಿಸುವದು ತನ್ನ ಪರಮಕರ್ತವ್ಯವೇದು ತಿಳಿದ್ದಿತ್ತು. ಅವಳು ಗಭಿರಣೀಯಿದ್ದರೂ ಅವಳನ್ನು ಬಿಟ್ಟುಕೊಡಲು ನಿರ್ಧರಿಸಿದನು. ತನ್ನ ಈ ಆಚರಣೆಯು, ತನ್ನ ಇಚ್ಛೆಯ ಪ್ರಸ್ತಾರಿಗೆ, ನೆಂಟಸ್ಥರಿಗೆ ಹಿಡಿಸಲಿಕ್ಕಿಲ್ಲ ಎಂದು ರಾಮನಿಗೆ ಅನಿಸುತ್ತಿತ್ತು. “ದೇಶದ ಗಡಿಯಾಚೆ ವಾಲ್ಯೋಚಿ ಆಶ್ರಮದ ಬಳಿ, ಗಂಗಾತೀರದೆ ಸೀತೆಯನ್ನು ಬಿಟ್ಟು ಬಾ!” ಎಂದು ಅತಿಕರೋರ ಶಬ್ದಗಳಲ್ಲಿ ರಾಮನು ಲಕ್ಷ್ಮಣನಿಗೆ ಅಪ್ಪಣೆಯಿತ್ತಿನ್ನು. ಸೀತೆಯ ಪರವಾಗಿ ಯಾವ ಹೇಳಿಕೆಯನ್ನೂ ಕೀವಿಗೆ ಹಾಕಿಕೊಳ್ಳಲು ರಾಮನು ಸಿದ್ಧಿನಿರಲೀಲ್. ತನ್ನ ನಿರ್ಣಯದ ವಿರುದ್ಧವಾಗಿ ಯಾರೂ ನಿಲ್ಲಬಾರದೆಂದು ಆತನು ಈ ರೀತಿ ಶಪಥ ಮಾಡಿದನು—

ಶಾಪಿತಾ ಹಿ ಮರ್ಯಾ ಯೂಯಂ ಪಾದಾಭ್ಯಾಂ ಜೀವಿತೇನ ಚ ।  
ಯೇ ಮಾಂ ವಾಕ್ಯಾಂತರೇ ಬ್ರೂಯರಸನೇತುಂ ಕಥಂಜನ ॥೨೧॥  
ಅಹಿತಾ ನಮ ತೇ ನಿತ್ಯಂ ಮದಭೀಷ್ಣವಿಫಾತನಾಳ್ ॥೨೨॥

“ನಾನು ನನ್ನ ಪಾದಗಳ ಮತ್ತು ನನ್ನ ಪ್ರಾಣದ ಶಪಥವನ್ನು ಹಾಕಿದ್ದೇನೆ, ನನ್ನ ಹೇಳಿಕೆಯ ವಿರುದ್ಧ ನನ್ನನ್ನು ಸಮಾಧಾನಪಡಿಸಲು ಯಾರಾದರೂ ಯಾವ ಮಾತುಗಳನ್ನಾಡಿದರೂ ಅದರಿಂದ ನನ್ನ ಇಷ್ಟಾರ್ಥಕ್ಕೆ ಆತಂಕವಾಗುವದರಿಂದ ಅವರು ಸದಾ ಕಾಲವೂ ನನಗೆ ಶತ್ರುಗಳಂತಾಗುವರು.”

ರಾಮನ ಈ ಶಪಥದಿಂದ ಲಕ್ಷ್ಮಣ ಹಾಗೂ ಇತರರೆಲ್ಲರೂ ಉತ್ತರಿಸಿದಂತಾದರು. ಒಂದಕ್ಕರವನ್ನು ನುಡಿಯಲು ಕೂಡ ಯಾರಿಗೂ ಅವಕಾಶವನ್ನು ಕೊಡಲಿಲ್ಲ.

### ೩. ಸೀತೆಯ ಪರಿಶುದ್ಧಾಳದ ಬಗ್ಗೆ ವಾಲ್ಯೋಚಿಯ ಶಪಥ ಉತ್ತರಕಾಂಡ/ಇಂ

ರಾಮನ ಅಶ್ವಮೇಧ ಯಜ್ಞನಡೆದ ಸಮಯದಲ್ಲಿ, ವಾಲ್ಯೋಚಿಯ ಲವಕುಶರಿಗೆ ರಾಮಾಯಣವನ್ನು ಹಾಡಲು ಆಜ್ಞಾಪಿಸಿದನು. ಖುಷಿವೃಂದದ, ರಾಜರುಗಳ, ವೇದಜ್ಞರ ಸಮುಖಿದಲ್ಲಿ, ಆ ಬಾಲಕರು ರಾಮಾಯಣದ ಇಪ್ಪತ್ತು ಸರ್ಗಗಳನ್ನು ಇಂಪಾದ ಸ್ವರದಲ್ಲಿ ತಾಲ-ಲಯಬದ್ಧವಾಗಿ ಹಾಡಿದರು. ರಾಮನ ಸಹಿತ ಸಭಿಕರೆಲ್ಲರೂ ಅದನ್ನು ಕೇಳಿ ಆಶ್ಚರ್ಯಭರಿತರಾದರು ಪ್ರೋತ್ಸಾಹಿಸಲೆಂದು ಈ

ಹುಮಾರರಿಗೆ ಸಂಭಾವನಾ ದ್ರವ್ಯವನ್ನು ಮತ್ತು ಅವರಿಗೆ ಇಪ್ಪಿದ್ದದನ್ನು ಕೊಡಲು ರಾಮನು ಅಪ್ಪಣಿ ಕೊಟ್ಟಿನ್ನು. ಆ ಹುಮಾರರು ಅದು ಯಾವದನ್ನೂ ಸ್ವೀಕರಿಸಲು ನಿರಾಕರಿಸಿದರು.

ಈ ಕಾವ್ಯವನ್ನು ಯಾರಿಂದ ಪಡೆದಿರುವಿರಿ? ಈ ಕವಿಯ ಯಾರು? ಈ ಕವಿಯ ನಿವಾಸಸ್ಥಾನದಲ್ಲಿದೆ? ಕಾವ್ಯಶೈಲೀಕಗಳ ಸಂಖ್ಯೆ ಎಷ್ಟು? ಎಂದು ಮುಂತಾಗಿ ರಾಮನು ಕೇಳಿದ ಪ್ರಶ್ನೆಗಳಿಗೆ ಈ ಹುಮಾರರು—

“ಈ ಕಾವ್ಯದಲ್ಲಿ ನಿನ್ನ ಜರಿತ್ತೆಯನ್ನು ಸಂಪೂರ್ಣವಾಗಿ ರೂಪಿಸಲಾಗಿದೆ. ಈ ಕಾವ್ಯವನ್ನು ರಚಿಸಿದ ಕವಿಗಳೆಂದರೆ ಭಗವಾನ್ ವಾಲ್ಯೇಕ ಮುನಿಗಳು; ಅವರು ಸಾಂಪ್ರತ ಯಜ್ಞಭಾಂಗಿಗೆ ಬಂದಿದ್ದಾರೆ. ಈ ಕಾವ್ಯವಿಂದದಲ್ಲಿ ಉತ್ತರ ಕಾಂಡವನ್ನೋಳಗೊಂಡು ಏಳು ಕಾಂಡಗಳು, ಐದುನೂರು ಸರ್ಗಗಳು, ಇಪ್ಪತ್ತು ನಾಲ್ಕು ಸಹಸ್ರ ಶೈಲೇಕಗಳು ರಚಿತವಾಗಿದೆ. ಇದು ಪೂರ್ವ ರಾಮಚರಿತ್ರೆಯಾಗಿದೆ” ಎಂದು ತಿಳಿಸಿದರು. ಅದನ್ನು ಕೇಳುವ ಇಚ್ಛೆಯನ್ನು ರಾಮನು ಪ್ರಕಟಿಸಿದಾಗ ಅವರು ಸಂಪೂರ್ಣ ರಾಮಾಯಣವನ್ನು ಹಾಡಿ ತೋರಿಸಿದರು. ಈ ಲವ-ಕುಶರು ಸೀತೆಯ ಪ್ರತಿರು ಎಂದು ತಿಳಿದಬಂದ ನಂತರ, ರಾಮನು ವಾಲ್ಯೇಕಮುನಿಗಳಿಗೆ ಸೇವಕರಿಂದ ಸಂದೇಶವನ್ನು ಕೇಳುಹಿಸಿದನು.

ಯದಿ ಶುದ್ಧಸಮಾಜಾರಾ ಯದಿ ವಾ ವೀತಕಲ್ಪಾ ।

ಕರೋತ್ತಿಂಥಾತ್ಮನಃ ಶುಧಿ ಮನಮಾನ್ಯ ಮಹಾಮುನಿಮ್ರೋ ॥೪॥

“ಸೀತೆಯ ಆಚರಣೆಯು ಮೂಲತಃ ಶುದ್ಧವಾಗಿದ್ದರೆ ಅಥವಾ ಆಶ್ರಮದಲ್ಲಿ ವಾಸ ಮಾಡಿದ್ದರಿಂದ ದೋಷರಹಿತಳಾಗಿದ್ದರೆ, ಮಹಣಿಗಳ ಅನುಜ್ಞೆಯನ್ನು ಪಡೆದು ಅವಳು ತನ್ನ ಪಾವಿತ್ರೆದ ಬಗ್ಗೆ ಇಲ್ಲಿ ಶಪಥ ಮಾಡಬೇಕು!”

ವಾಲ್ಯೇಕ ಮುನಿಗಳ ಮತ್ತು ಸೀತೆಯ ಅಭಿಪ್ರಾಯಗಳನ್ನು ಅರಿತುಕೊಂಡ ನಂತರ ರಾಮನು ಮತ್ತೆ ಹೇಳಿಕಳುಹಿಸಿದನು:

ಶ್ವಃ ಪ್ರಫಾತೇ ತು ಶಪಥಂ ಮೈಧಿಲೀ ಜನಕಾತ್ಮಜಾ ।

ಕರೋತು ಪರಿಷಸ್ಸಣ್ಣೇ ಶೋಧನಾಭರಂ ಮಮೈವ ಚ ॥೫॥

“ನಾಳೆಯ ಬೆಳಿಗ್ಗೆ ಜನಕನ ಕನ್ನೆಯಾದ ಮೈಧಿಲಿಯು ಸಭೆಗೆ ಬಂದು ನನ್ನ ಮತ್ತು ನನ್ನ ಮೇಲೆ ಬಂದ ಆಪಾದನೆಯನ್ನು ದೂರಮಾಡಲು ಶಪಥ ಮಾಡಬೇಕು!” ಈ ಶಪಥವನ್ನು ಕೇಳಲು ಗುರುಜನರು, ರಾಜರುಗಳು, ಶಿಷ್ಯಾಂದಿರ

ಸಮೂಹ ಮತ್ತು ಇನ್ನು ಯಾರು ಬೇಕಾದರೂ ಬಂದು ನೋಡಲು ಎಲ್ಲರಿಗೂ ಮುಕ್ತೆಯಿತ್ತು.

“ಸ್ತ್ರೀಯಾದವಳಿಗೆ ಪಟಿಯೇ ಪರಮದೃವಿದ್ವದರಿಂದ ರಾಮನ ಹೇಳಿಕೆಯಂತೆ ಅವಳ ನಡೆದುಕೊಳ್ಳುವಕ್ಕು” ಎಂಬ ಭರವಸೆಯನ್ನು ವಾಲ್ಯೇಚಿಯು ಕೊಟ್ಟಿನು.

### ಉತ್ತರಕಾಂಡ/೯೯

ನಿಶ್ಚಯಗೊಳಿಸಿದ ತಿಥಿಯ ದಿನ ಸರಿಯಾಗಿ ವಾಲ್ಯೇಚಿಮುನಿಯು ಸೀತೆಯನ್ನು ಕರೆದುಕೊಂಡು ಜನರ ಸಭೆಗೆ ಆಗಮಿಸಿದನು. ವಾಲ್ಯೇಚಿಮುನಿಯು ರಾಮನಿಗೆ ಇಂತೆಂದನು— “ಹೀ ದಾಶರಥೇ, ಲೋಕಾಪವಾದಕ್ಕಾಗಿ ನೀನು ಯಾವಳನ್ನು ನನ್ನ ಆಶ್ರಮದ ಬಳಿ ತೈಜಿಸಿದೆಯೋ, ಅವಕೇ ಈ ಧರ್ಮನಿರತ ಪತಿವ್ರತೆ ಸೀತೆ; ಲೋಕಾಪವಾದಕ್ಕೆ ತಲ್ಲಿಗೊಂಡಿರುವ ನಿನಗೆ ಮನವರಿಕೆ ಮಾಡಿಕೊಡಲು ಸಿದ್ಧಣಿದ್ದಾಳೆ. ನೀನು ಅವಳಿಗೆ ಅನುಮತಿಯನ್ನು ಕೊಡು. ಅವಳಿಂದ ಮಕ್ಕಳಾದ ಈ ಜಾನಕೀಪುತ್ರರು ನಿನ್ನ ಅಜಿಂಕ್ಯ ಪುತ್ರರೇ ಆಗಿದ್ದಾರೆ. ಈ ಸತ್ಯವನ್ನು ನಾನು ನುಡಿಯುತ್ತಿದ್ದೇನೆ. ನಾನು ಪ್ರಾಚೀತಸನ ಹತನೆಯ ಪುತ್ರನು, ಅಸತ್ಯ ನುಡಿಯವದು ನನ್ನ ಸುರಕ್ಷಣೆಯಲ್ಲಿ ಇಲ್ಲ. ಈ ಪುತ್ರರು ನಿನ್ನ ಪುತ್ರರೇ ಇದ್ದಾರೆ. ನನ್ನ ಪಂಚೇಂದ್ರಿಯಗಳ ಮತ್ತು ಆರನೆಯದಾದ ಮನಸ್ಸಿನ ಯೋಗದಿಂದ— ‘ಈ ಸೀತೆಯು ಪರಿಶುದ್ಧಳು’ ಎಂದು ಮನಗಂಡನಂತರವೇ ನಾನು ಅವಳನ್ನು ಬರಮಾಡಿಕೊಂಡ್ದೇ. ಇವಳಿ ವರ್ತನೆಯು ಶುದ್ಧವಾಗಿದೆ; ಇವಳು ಪಾಪರಹಿತಳು; ಇವಳಿಗೆ ಪತಿಯೇ ಪರಮದೃವವೆಂದಿದೆ.”

ಬಹುವರ್ವಾಸಹಸ್ರಾಂತಿ ತಪಶ್ಯಯಾರ್ ಮಯಾ ಕೃತಾ ।

ನೋಪಾಶ್ವಿಯಾಂ ಘಲಂ ತಸ್ಯಾ ದ್ಯಜ್ಞೇಯಂ ಯದಿ ಮೃಧಿಲೀ ॥೨೦॥

ಮನಸಾ ಕರ್ಮಣಾ ವಾಚಾ ಭೂತಪೂರ್ವಂ ನ ಕಿಲ್ಲಿಷಷ್ಮಾ ।

ತಸ್ಯಾಹಂ ಪಲಮಶ್ವಾಮಿ ಅಪಾಪಾ ಮೃಧಿಲೀ ಯೆಜಾ ॥೨೧॥

“ಈ ಮೃಧಿಲಿಯು ದೋಷಿಯಾಗಿದ್ದಲ್ಲಿ ಸಹಸ್ರಾರು ವರ್ಷಗಳ ನನ್ನ ತಪಸ್ಸಿನ ಘಲವು ನನಗೆ ಲಭಿಸದಿರಲೆ! ಮೃಧಿಲಿಯು ಪಾಪರಹಿತವಾಗಿದ್ದಲ್ಲಿ ಮಾತ್ರ, ನನ್ನಂದ ಕಾಯಾ ವಾಚಾ ಮನಸಾ ನಡೆಯಿದ್ದ ಪಾತಕಗಳ ಘಲವು ನನಗೆ ಪ್ರಾಪ್ತವಾಗಲಿ!”

ವಾಲ್ಯೇಕಿಯ ರಾಮನಿಗೆ ಈ ೧೯ ಮುಂದುವರೆಸಿ ಹೇಳಿದನು— “ಲೋಕಾಪವಾದಕ್ಕೆ ಭಯಪಟ್ಟ ನಿನಗೆ ಇವಳು ಮನದಟ್ಟ ಮಾಡಿಕೊಡುವಳು. ಇವಳು ಅಂತಹಕರಣವು ಶುದ್ಧಪಿದೆಯೆಂದು ನನಗೆ ದಿವ್ಯಜ್ಞಾನದಿಂದ ತಿಳಿದಿದೆ. ನಿನಗೆ ಕೂಡ ಅದು ಗೊತ್ತಿದೆ; ಆದರೆ, ಲೋಕಾಪವಾದದಿಂದ ನಿನ್ನ ಮನಸ್ಸು ಕಲುಷಿತವಾದ ಕಾರಣ ನೀನು ಅವಳನ್ನು ತೃಪ್ತಿಸಿರುವೆ.”

ಇದು ಸತ್ಯಕ್ಕೆಯೆಯಾಗಿದೆ.

## ೨. ಸೀತೆಯ ಶಪಥ

### ಉತ್ತರಕಾಂಡ/೬೨

ಸೀತೆಯು ಶುದ್ಧಳೆಂಬ ಬಗ್ಗೆ ವಾಲ್ಯೇಕಿಯ ಶಪಥವನ್ನು ಗಮನಿಸಬೇಕು. ಸೀತೆಯು ಶುದ್ಧಳೆರುವ ಬಗ್ಗೆ ವಾಲ್ಯೇಕಿಯ ಶಪಥಮಾಡಿ ಹೇಳಿದ ಕಾರಣ ರಾಮನಿಗೂ ವಿಶ್ವಾಸ ವಾಯಿತು. ರಾಮನು ನುಡಿದದ್ದೇನೆಂದರೆ: ‘ಈ ಮೊದಲು ದೇವತೆಗಳ ಸಾನ್ವಿಧ್ಯದಲ್ಲಿ ಸೀತೆಯು ಶಪಥ ಮಾಡಿ ಮನವರಿಕೆ ಮಾಡಿಕೊಟ್ಟಿದ್ದಾಳೆ; ನಂತರವೇ ನಾನು ಅವಳ ಗೃಹಪ್ರಮೇಶಕ್ಕೆ ಅನುಮತಿಯನ್ನು ಕೊಟ್ಟಿರುವೆ; ಹೀಗಿದ್ದರೂ ಲೋಕಾಪವಾದವು ಬಲು ದುಸ್ತರವಾದ್ದರಿಂದ ನಾನು ಮೈಧಿಲಿಯನ್ನು ತೃಪ್ತಿಸಿದ್ದೇನೆ. ಈ ಅಪರಾಧಕ್ಕಾಗಿ ತಾವು ನನ್ನನ್ನು ಕುಮಿಸಬೇಕು! ಈ ಅವಳಿಜವಳಿ ಹೀಗೆ ನನ್ನ ಮಕ್ಕಳೆಂಬುದು ನಾನು ಬಲ್ಲಿನು. ಈ ಪ್ರಪಂಚದಲ್ಲಿ ಶುದ್ಧಳೆನಿಸಿಕೊಂಡ ಸೀತೆಯಲ್ಲಿ ನನ್ನ ಪ್ರೀತಿಯಿರಲಿ!’

ಸೀತೆಯು ಕಾಷಾಯವಸ್ತುವನ್ನು ಧರಿಸಿದ್ದಳು. ಅಲ್ಲಿ ಕೂಡಿದ ಜನ ಸಮೂಹವನ್ನು ವಲೋಕಿಸಿ ಅವಳು ಈ ೧೯ ಅಂದಳು:

ಯಥಾಹಂ ರಾಘವಾದಸ್ಯಂ ಮನಸಾಪಿ ನ ಚಿಂತಯೇ ।

ತಥಾ ಮೇ ಮಾಧವೀದೇವೀ ವಿವರಂ ದಾತುಮಹಾತೀ ॥೧೬॥

ಮನಸಾ ಕರ್ಮಕಾ ವಾಚಾ ಯಥಾ ರಾಮಂ ಸಮರ್ಚಯೇ ।

ತಥಾ ಮೇ ಮಾಧವೀದೇವೀ ವಿವರಂ ದಾತುಮಹಾತೀ ॥೧೭॥

ಯಥೈತತ್ತಪುತ್ರಂ ಮೇ ವೇದಿ ರಾಮಾತ್ಮರಂ ನ ಚ ।

ತಥಾ ಮೇ ಮಾಧವೀದೇವೀ ವಿವರಂ ದಾತುಮಹಾತೀ ॥೧೮॥

“ರಘುತ್ತಮನಾದ ರಾಮನ ಹೊರತಾಗಿ ಇನ್ನೊಬ್ಬ ಪುರುಷನನ್ನು ನಾನು ಮನಸ್ಸಿನಲ್ಲಿ ಕೂಡ ತಂದಿರದಿದ್ದರೆ, ಏಷ್ಟುಪತ್ತಿಯಾದ ಈ ಭಾದೇವಿಯು ತನ್ನ ಒಡಲಿನಲ್ಲಿ ನನಗೆ ಸ್ವಾನ ಕೊಡಲಿ!

ಕಾಯಾ ವಾಚಾ ಮನಸಾ ನಾನು ರಾಮನನ್ನೇ ಅರ್ಜಿಸಿದ್ದರೆ ಈ ವಿಷ್ಣು ಮತಿಯಾದ ಭೂದೇವಿಯು ನನಗೆ ಬಾಗಿಲನ್ನು ತೆರೆಯಲಿ!

ರಾಮನನ್ನು ಬಿಟ್ಟು ಬೇರೆ ಪ್ರರುಷನ ಪರಿಚಯವೂ ನನಗಿಲ್ಲವೆಂಬುದು ನಿಜವಿದ್ದರೆ ವಿಷ್ಣುಪ್ರತೀಯಾದ ಈ ಭೂದೇವಿಯು ನನಗೆ ಪ್ರವೇಶವನ್ನು ಕೊಡಲಿ!”

ಸೀತೆಯು ಈ ಶಪಥವನ್ನು ಉಚ್ಚರಿಸುತ್ತಲೇ ಭೂಮಿಯಿಂದ ಒಂದು ದಿವ್ಯ ಸಿಂಹಾಸನವು ಮೇಲೆ ಬಂದಿತು. ಆ ಸಿಂಹಾಸನದಲ್ಲಿ ಪ್ರತ್ಯಕ್ಷ ಭೂದೇವಿಯೇ ಇದ್ದಳು. ಅವಳು ಸೀತೆಯನ್ನು ಕೈಗಳಿಂದ ಎತ್ತಿಕೊಂಡಳು. ಅವಳನ್ನು ಅಧಿವಂದಿಸಿ ಸಿಂಹಾಸನದಲ್ಲಿ ಕುಳಿರಿಸಿಕೊಂಡಳು. ಸಿಂಹಾಸನಾರೂಢ ಸೀತೆಯು ಪಾತಾಳವನ್ನು ಪ್ರವೇಶಿಸುತ್ತಿದ್ದಂತೆ ಅವಳ ಮೇಲೆ ದಿವ್ಯಪುಷ್ಟವೃಷ್ಟಿಯಾಯಿತು. ಜನರು “ಭಲೆ! ಭಲೆ!” ಎಂದು ಉದ್ದರಿಸಿದರು.

ಇದು ಸತ್ಯಕ್ರಿಯೆ ಇದೆ.

೨೦೯

ವಾಲ್ಯೇಕ ರಾಮಾಯಣ : ಶಾಪ ಮತ್ತು ವರಗಳು

## ವರದಾನ

೨೦೬

ವಾಲ್ಯೇಕೆ ರಾಮಾಯಣ : ಶಾಪ ಮತ್ತು ವರಗಳು

೮. ದಶರಥ < ಕೃಕೇಯಿ  
ಬಾಲಕಾಂಡ/೮

ಅತುಲಪರಾಕ್ರಮಿಯೂ, ಬಹುಗುಣಸಂಪನ್ಮೂಲ, ಪ್ರಜಾದಕ್ಷನೂ, ಜ್ಯೇಷ್ಠ  
ಪ್ರಿಯ ಪುತ್ರನೂ ಆದ ರಾಮನಿಗೆ, ಪ್ರಜೀಗಳ ಇಚ್ಛಾನುಸಾರವಾಗಿ ಯಾವ  
ರಾಜ್ಯಾಭಿಷೇಕವನ್ನು ಮಾಡಬೇಕೆಂದು ದಶರಥರಾಜನು ಹವಣಿಸಿದನು; ಅದಕ್ಕಾಗಿ  
ಆವಶ್ಯಕವಿದ್ದ ಸಾಹಿತ್ಯ ಸಾಮಗ್ರಿಯನ್ನು ಕಲೆಹಾಕಿಸಿದನು. ಅದನ್ನು ಕಂಡು-

ಪೂರ್ವಂ ದತ್ತಪರಾ ದೇವೀ ವರಮೇನಮಯಾಚತ |

ವಿವಾಸನಂ ಚ ರಾಷ್ಟ್ರ ಭರತಸ್ಯಾಭಿಷೇಚನಮ್ | ||೨||

ಪೂರ್ವದಲ್ಲಿ ಯಾರಿಗೆ ವರಗಳನ್ನು ಕೊಡುವೆನೆಂದು (ದಶರಥರಾಜನು)  
ಆಶ್ವಾಸನೆಯನ್ನು ಕೊಟ್ಟಿದ್ದನೋ, ಆ (ಕೃಕೇಯಿ ಎಂಬ ಆತನ) ಹೆಂಡತಿಯು,  
ರಾಮನಿಗೆ (ಹದಿನಾಲ್ಕು ವರ್ಷ) ವನವಾಸ, ಮತ್ತು ಭರತನಿಗೆ (ಯುವರಾಜ್ಯ)  
ಅಭಿಷೇಕ (ಮಾಡಬೇಕು) ಎಂಬ ವರವನ್ನು ಬೇಡಿದಳು.

ಅಯೋಧ್ಯಾಕಾಂಡ/೯

ದಶರಥರಾಜನು ಕೃಕೇಯಿಗೆ ವರ ಕೊಡಬೇಕಾಗಿದ್ದ ಸಂಗತಿಯು ಮಂಧರೆಗೆ  
ಮೊದಲು ಗೂತ್ತಿರಲಿಲ್ಲ; ಕೃಕೇಯಿಯು ತಾನಾಗಿ ಅವಳಿಗೆ ಯಾವಾಗಲೋ ಹೇಳಿದ್ದಳು. ಈಗ ಮಂಧರೆಯು ಕೃಕೇಯಿಗೆ ಆ ವರಗಳ ಜ್ಞಾಪಕವನ್ನು  
ಮಾಡಿಕೊಡುತ್ತಾಳೆ.

ದಂಡಕಾರಣದಲ್ಲಿಯ ‘ಪ್ರೇಜಯಂತ’ ಎಂಬ ಪಟ್ಟಣದಲ್ಲಿ ‘ತಿಮಿದ್ದಜ’ನೆಂಬ  
(ಶಂಬರ) ದೃತ್ಯನು ರಾಜ್ಯವಾಳುತ್ತಿದ್ದನು. ಆತನು ಮಾಯಾವಿದ್ಯೆಯಲ್ಲಿ  
ಪಳಗಿದವನಿದ್ದನು. ಆತನು ದೇವಗಣರನ್ನು ಕೂಡಿದ ಇಂದ್ರನೊಡನೆ ಕಾಳಗವನ್ನು  
ಪ್ರಾರಂಭಿಸಿದನು. ಯುದ್ಧದಲ್ಲಿ ಗಾಯಗೊಂಡವರನ್ನು ಆತನು ಎಳೆದೊಯ್ದು  
ಹಿಂಸಿಸಿ ಪ್ರಾಣತೆಗೆಯುತ್ತಿದ್ದನು. ದಶರಥರಾಜನು ಬಲು ಶೌರ್ಯಸಾಹಸದಿಂದ  
ಆ ರಾಕ್ಷಸರನ್ನು ಎದುರಿಸಿದನು; ಆದರೆ ಅವರು ಈತನ ಅಂಗಾಂಗಳನ್ನು  
ಗಾಯಗೊಳಿಸಿ ಉನತೆಯನ್ನು ರಂಟುವಾಡಿದರು. ಅಂಥ ಸಮಯದಲ್ಲಿ

ಕೈಕೀಯಿಯು ಚಾಕಚಕ್ಕತೆಯಿಂದ ದಶರಥರಾಜನನ್ನು ರಣರಂಗದಾಚಿ ಕರೆದೋಯ್ದು ಆತನನ್ನು ರಕ್ಷಿಸಿದಳು. ಆ ಸಂದರ್ಭವನನ್ನು ಜ್ಞಾತಿಸಿಕೊಟ್ಟು ಮಂಧರೆಯು—  
 ತ್ವಣೇನ ತೇನ ದತ್ತೈ ತೇ ದ್ವಾ ಪರೋ ಶುಖದರ್ಶನೇ ।  
 ಸ ತ್ವಯೋಕ್ತಃ ಪತಿದೇರ್ವಿ ಯದೇಷ್ಠಿಯಂ ತದಾ ವರಮ್ ॥೧೮॥

“ಸಂತುಷ್ಟಾದ ರಾಜನು ನಿನಗೆ ವರಗಳನ್ನು ಕೊಡಬಯಸಿದಾಗ “ನನ್ನ ಇಜ್ಞೆಯಾದಾಗ ನಾನು ವರಗಳನ್ನು ಬೇಡಿಕೊಳ್ಳುವುದನ್ದೆ ನೀನು ಆತನಿಗೆ ಹೇಳಿರುವಿ; ಎಂದು ನನ್ನ ಮುಂದೆ ಮಾತನಾಡಿದ್ದೆ. ಈಗ ನೀನು ನಿನ್ನ ಪತಿಯನ್ನು ಒಲಿಸಿಕೊಂಡು; ರಾಮನ ಯುವರಾಜ್ಯಾಭಿಷೇಕದಿಂದ ಪರಾವೃತ್ತಗೊಳಿಸು! ಭರತನಿಗೆ ರಾಜ್ಯಾಭಿಷೇಕ ಮತ್ತು ರಾಮನಿಗೆ ಹದಿನಾಲ್ಕು ವರ್ಷ ವನವಾಸ, ಈ ಎರಡು ವರಗಳನ್ನು ಬೇಡಿಕೊ!” ಎಂದು ಕೈಕೀಯಿಗೆ ಸಲಹೆಯಿತ್ತೇಲು.

ಮಂಧರೆಯು ಮತ್ತೆ ಮುಂದೆ— ‘ಕೈಕೀಯಿಯೇ, ದೇವದಾನವರ ಯುದ್ಧ ಪ್ರಸಂಗದಲ್ಲಿ ದಶರಥನು ವರಗಳನ್ನು ಕೊಟ್ಟದ್ದನ್ನು ನೀನು ಆತನಿಗೆ ಜ್ಞಾತಿಸು! ಆಗ ನಿನ್ನ ಆಸೆಯು ಬಯಲಾಗಲಾರದು! ರಾಜನು ಶಯ್ಯೆಯಿಂದೆದ್ದು ವರ ನೀಡುವ ಸಮಯಕ್ಕೆ ಶಪಥ ಹಾಕಿ ಆತನನ್ನು ವಚನಬ್ರಧನನಾಗಿ ಮಾಡು! ಮತ್ತು—

ರಾಮಪ್ರಾಜನಂ ದೂರ ನವವಾರ್ತಿ ಪಂಚ ಚ ।  
 ಭರತಃ ಕ್ರಿಯತಾಂ ರಾಜಾ ಪೃಥಿವ್ಯಾಂ ಪಾಧ್ರಿವರ್ಷಭ ॥೧೯॥

‘ಹೇ ರಾಜಾಧಿರಾಜನೇ, ಹದಿನಾಲ್ಕು ವರ್ಷಗಳವರೆಗೆ ರಾಮನಿಗೆ ದೂರ ಅಡವಿಗೆ ಕಳುಹಿಸಿ, ಭರತನಿಗೆ ಪೃಥಿವ್ಯಯ ರಾಜ್ಯವನ್ನು ಕೊಡು!’ ಎಂದು ನೀನು ಅವನಲ್ಲಿ ಬೇಡಿಕೊ!”

ರಾಮನು ಹದಿನಾಲ್ಕು ವರ್ಷ ದೂರ ಹೋಗುವದರಿಂದ ಭರತನ ರಾಜ್ಯವು ಸುಭದ್ರವಾಗುವದೆಂದು ನಂಬಿಸಲು ಪ್ರಯಾಸಪಟ್ಟಳು.

ಅಯೋಧ್ಯಾಕಾಂಡ/೧೧

ವರಗಳನ್ನು ಕೇಳಿಕೊಳ್ಳುವಾಗ ಕೈಕೀನಿಯು ದಶರಥನಿಗೆ ಹೀಗೆ ನುಡಿದಳು—  
 ಯಥಾ ಕ್ರಮೋಽ ಶಪಸೇ ವರಂ ಮಮ ದದಾಸಿ ಚ ॥೨೦॥

“ನೀನು ಮೋದಲು ಶ್ರೀಯಪ್ತತ್ವನ ಶಪಥ ಮಾಡಿ ಮತ್ತು ನಂತರ ನಿನ್ನ ಪುಣ್ಯದ ಶಪಥವನ್ನ ಮಾಡಿ, ನನಗೆ ವರಗಳನ್ನು ಕೊಡುತ್ತಿರುವೆ. ಈ ಇಂದ್ರಾದಿ ಮೂವತ್ತುಮೂರು ಕೋಟಿ ದೇವತೆಗಳು ಇದನ್ನು ಕೇಳಿಡಲಿ! ಅದೇ ರೀತಿ ಚಂದ್ರ, ಸೂರ್ಯ, ಆಕಾಶ, ಗೃಹಗಳು, ರಾತ್ರಿ, ದಿವಸ, ದಿತಿಗಳೂ, ಈ ಜಗತ್ತು, ಈ ಪೃಥ್ವಿಯು, ಗಂಧರ್ವ ಮತ್ತು ರಾಕ್ಷಸರನ್ಮೋಳಗೊಂಡ ಸ್ವರ್ಗದಲ್ಲಿಯ ದೇವತೆಗಳು, ನಿಶಾಚರಪ್ರಾಣಿಗಳು, ಗೃಹ ದೇವತೆ, ಮತ್ತು ಇತರ ಪ್ರಾಣಿಮಾತ್ರರು ನಿನ್ನ ಈ ಪ್ರತಿಜ್ಞೆಯ ಭಾಷಣವನ್ನು ಆಲಿಸಲಿ!” ಹೀಗೆ ದಶರಥನ ಸತ್ಯತೆಯ ಪ್ರತಿಜ್ಞಾಷ್ಟೇಯ ಗುಣಗಳನ್ನು ಹೊಗಳುತ್ತ ಅವಳು ನುಡಿದದ್ದು— “ಹೇ ರಾಜನೇ, ಪೂರ್ವವೃತ್ತಾಂತವನ್ನು ಸ್ವರಿಸು! ದೇವದಾನವರ ಆ ಸಂಗ್ರಾಮದಲ್ಲಿ ಶಂಬರನೆಂಬ ದ್ಯುತ್ಯನು ನಿನ್ನನ್ನು ಸದೆಬುಡಿದನು— ನಿನ್ನನ್ನು ಜೀವಸಹಿತ ಬಿಟ್ಟನಷ್ಟೇ, ಆಗ-

ತತ್ತ್ವಂ ಜಾಪಿ ಮಯಾ ದೇವ ಯತ್ತ್ವಂ ಸಮಭಿರಕ್ಷಿತಃ ।

ಜಾಗ್ರತ್ತಾ ಯತಮಾನಾಯಾಸ್ತುತೋ ಮೇ ಪ್ರದರ್ಶಾ ವರೌ ॥೧೯॥

ತೋ ದತ್ತೋ ಚ ವರೌ ದೇವ ನಿಕ್ಷೇಪೋ ಮೃಗಯಾಮೃಹರ್ಮಾ ।

ತಪ್ಯೇವ ಪೃಥ್ವಿಎಷಾಲ ಸಕಾಶೇ ರಫ್ಫಾನಂದನ ॥೨೦॥

ತತ್ತ್ವತಿತ್ಯತ್ಯ ಧರ್ಮಾಣ ಚೀದ್ರ ದಾಸ್ಯಸಿ ಮೇ ವರಹ್ಮಾ ।

ಅದ್ವೈತ ಹಿ ಪ್ರಹಾಸ್ಯಾಮಿ ಜೀವಿತಂ ತತ್ತ್ವಾ ವಿಮಾನಿತಾ ॥೨೧॥

“ಎಚ್ಚರಿಕೆ ವಹಿಸಿ ನಾನು ನಿನ್ನನ್ನು ರಕ್ಷಿಸಿದೆ; ನಿನ್ನ ಪ್ರಾಣವನ್ನು ಕಾಪಾಡಲು ಧಡಪಡಿಸಿದೆ; ಆದ್ದರಿಂದ ನೀನು ನನಗೆ ಎರಡು ವರಗಳನ್ನು ಕೊಟ್ಟೇ; ಆ ವರಗಳನ್ನು ಬೇಡಿಕೊಳ್ಳಬೇ ನಿನ್ನ ಬಳಿಯಲ್ಲಿಯೇ ತೇವಣಿಯಾಗಿ ಇಟ್ಟಿದೆ; ಇಂದು ನಾವು ಅವುಗಳನ್ನು ಬೇಡುತ್ತಿದ್ದೇನೆ. ಧರ್ಮದ ಶಪಥವನ್ನು ಮಾಡಿಯೂ ನೀನು ವರಗಳನ್ನು ಕೊಡಬಿದ್ದರೆ, ನಿನ್ನಿಂದ ಅವಮಾನವಾಯಿತೆಂದು ಬಗೆದು ಈ ದಿನವೇ ಪ್ರಾಣತ್ಯಾಗವನ್ನು ಮಾಡುವೆ.”

ತನ್ನ ವಾಕ್ಯಾತ್ಮಯಾದಿಂದ ಮೋಹಗೊಂಡು ವರಗಳನ್ನು ಕೊಡಲು ಸಿಧ್ಧನಾದ ದಶರಥನನ್ನು ಕೃಕೇಯಿಯು ವಚನಾಧೀನನನ್ನಾಗಿ ಮಾಡಿದಳು. ರಾಜನು ವಚನಭಂಗವನ್ನು ಮಾಡಲಾರನೆಂದು ಮನದಟ್ಟಾದ ನಂತರ ಅವಳು ಈ ರೀತಿ ಅಂದಳ್ಳು—

ವರೌ ದೇಯೋ ತ್ವಯಾ ದೇವ ತದಾ ದತ್ತೋ ಮಹಿಂಪತೇ ॥೨೩॥

ತೋ ತಾವದಹಮದ್ವೈಪ ವಕ್ಷಾಮಿ ಶ್ರುಣ ಮೇ ವಚಃ ।

ಅಭಿಷೇಕಸಮಾರಂಭೋ ರಾಘವಮೌಪಕಲ್ಪಿತः ॥೨೪॥  
 ಅನೇನ್ಯವಾಭಿಷೇಕೋ ಭರತೋ ಮೇ ಅಭಿಷಿಷ್ಟತಾಮ್ ।  
 ಯೋ ದ್ವಿತೀಯೋ ವರೋ ದೇವ ದತ್ತಃ ತ್ವಿತೇನ ಮೇ ಶ್ವಯಾ ॥೨೫॥  
 ತದಾ ದೇವಾಸುರೇ ಯುದ್ಧೋ ತಸ್ಯ ಕಾಲೋಽಯಮಾಗತಃ ।  
 ನವ ಪಂಚ ಚ ವರ್ಣಾಸೋ ದಂಡಕಾರಣ್ಯಮಾತ್ರಿತಃ ॥೨೬॥  
 ಜೀರಾಜನಧರೋ ಧೀರೋ ರಾಮೋ ಭವತು ತಾಪಸಃ ।  
 ಭರತೋ ಭಜತಾಮಧ್ಯ ಯೋವರಾಜ್ಯಮಕಂಟಕಪ್ರಮಾ ॥೨೭॥

“ಹೇ ಭೂಪತಿಯೇ, ಆಗ ಕೊಡಬಯಸಿದ ವರಗಳನ್ನು ಇಂದು ನನಗೆ ಕೊಡಬೇಕು! ಇಂದೇ ನಾನು ಬೇಡಿಕೊಳ್ಳುತ್ತಿದ್ದೇನೆ. ನನ್ನ ಮಾತುಗಳನ್ನು ಕೇಳಿಕೊಳ್ಳಿ! ರಾಮನ ಅಭಿಷೇಕಕ್ಕಾಗಿ ಏರ್ಜಿಸಿದ ಈ ಸಮಾರಂಭವು ಭರತನ ಅಭಿಷೇಕದ ಸಮಾರಂಭವಾಗಲಿ! ಹೇ ರಾಜನೇ, ಅಂದು ಸುರಾಸುರರಲ್ಲಿ ನಡೆದ ಯುದ್ಧದ ಸಮಯದಲ್ಲಿ ನೀವು ಪ್ರಸನ್ನರಾಗಿ ನನಗೆ ಯಾವ ವರವನ್ನು ಕೊಡಬಯಸಿದಿರ್ಲೋ ಅದನ್ನು ಬೇಡಿಕೊಳ್ಳುವ ಸಮಯವು ಈಗ ಒದಗಿದೆ. ರಾಮನು ವಲ್ಲಳಗಳನ್ನುಟ್ಟು, ಜಿಂಕೆಯ ಚರ್ಮವನ್ನು ಹೊಡ್ದುಕೊಂಡು, ಜ್ಞಾನವಂತನಾದ ಆತನು ತಾಪಸಿಯಂತೆ ಹದಿನಾಲ್ಕು ವರ್ಷಗಳ ಪರ್ಯಾಂತ ದಂಡಕಾರಣ್ಯದಲ್ಲಿ ವಾಸವಿರಬೇಕು; ಮತ್ತು ಭರತನು ನಿಷ್ಪಂಟಕವಾದ ಯುವರಾಜ್ಯವನ್ನು ಸ್ವೀಕರಿಸಬೇಕು. ಇದೇ ನನ್ನ ಮುಖ್ಯ ಆಸೆಯಾಗಿದೆ.”

ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಅವಳು ನಿವಿರವಾಗಿ— ‘ದತ್ತಮೇವ ವರಂ ವೃಣೋ’ “ನೀವು ದಯಪಾಲಿಸಿದ ವರವನ್ನೇ ನಾನು ಬೇಡಿಕೊಳ್ಳುತ್ತಿದ್ದೇನೆ” ಎಂದು ಹೇಳಿದಳು.

### ಅಯೋಧ್ಯಾಕಾಂಡ/೧೨

ಕೃಕೇಯಿಯ ವರಯಾಚನೆಯು ಕಿವಿಗೆ ಬೀಳುತ್ತಲೇ ದಶರಥರಾಜನು ಬಹಳ ಕುಪಿತ ಆದನು. ಶೋಕಾಪುಲತೆಯಿಂದ ಆತನು ಮೂರ್ಖ ಹೋದನು. ಮೂರ್ಖೆಯಿಂದ ಎಚ್ಚತಾಗ ಆತನು ಕೃಕೇಯಿಯನ್ನು ತೀಕ್ಷ್ಣ ಶಬ್ದಗಳಿಂದ ನಿಂದಿಸಿದನು; ತಿಳಿಸಿ ಹೇಳಲು ಯಶ್ವಿಸಿದನು; ಇಷ್ಟೇ ಅಲ್ಲದೇ, ತನ್ನ ಹಟವನ್ನು ಬಿಡಬೇಕೆಂದು ದೀನನಾಗಿ ಬೇಡಿಕೊಂಡನು. ಆಗ ದುಃಖಿದಿಂದ ವ್ಯಾಪುಲನಾದ, ಶೋಕದಲ್ಲಿ ಮುಳುಗಿದ, ಮೂರ್ಖಿತಾವಸ್ಥೆಯ, ಕಂಬಿಸುತ್ತಿದ್ದ, ದಶರಥನು

ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾಗು, ಕೈಕೇಯಿ ಅತಿಕರೋರ, ಭಯಂಕರ ಶಬ್ದಗಳಿಂದ ಈ ರೀತಿ ಅಂದಳು:

ಯದಿ ದತ್ತಾವು ವರೌ ರಾಜನುನಃ ಪ್ರತ್ಯನುತಪ್ಯಸೇ ।  
ಧಾರ್ಮಿಕಾಖಣ್ಣಂ ಕಥಂ ವೀರ ಪೃಥಿವ್ಯಾಂ ಕಥಯಿಪ್ಯಸಿ ॥೫೯॥

“ಹೇ ರಾಜನೆ, ವರವನ್ನು ಕೊಟ್ಟಾದನಂತರ ಪುನಃ ಈಗ ಪಶ್ಚಾತ್ತಾಪ ಪಡುತ್ತಿರುವೆ; ಹಿಗಾದರೆ, ನಿನ್ನ ಧಾರ್ಮಿಕತೆಯನ್ನು ಈ ಪೃಥಿವ್ಯಯಲ್ಲಿಯ ಜನರು ಪ್ರಶಂಸಿಸುವದೆಂತು? ಯಾರ ಕೃಪೆಯಿಂದ ನೀನು ಬದುಕಿ ಉಳಿದಿರುವೆಯೋ, ಯಾರು ನಿನ್ನನ್ನು ಕಾಪಾಡಿದರೋ, ಅವಳಿಗೆ ಕೊಟ್ಟ ವಚನಗಳನ್ನು ಮುರಿಯಿವಿಯಾ?

ಯೋ ದತ್ತಾವು ವರಮಷ್ಟ್ವವ ಪುನರನ್ನಾನಿ ಭಾಷಸೇ ॥೬೦॥

“ವರಗಳನ್ನು ಕೊಟ್ಟಾದನಂತರ ನೀನು ವಿಪರೀತವಾಗಿ ನುಡಿಯುತ್ತಿರು ಪುದರಿಂದ ನಿನ್ನ ಕುಲದಲ್ಲಿಯ ರಾಜರ ಹೆಸರಿಗೆ ಕಲಂಕವನ್ನು ತರುತ್ತಿರುವೆ” ನನ್ನ ಮಾತನ್ನು ಸಮಧಿಸಲು ಅವಳು ‘ಅಲಕ್ರ’ ಮತ್ತು ‘ಶೈಬ್ರಿ’ ರಾಜರ ಉದಾಹರಣೆಗಳನ್ನು ಕೊಟ್ಟಿ ಅವರು ತಮ್ಮ ಮಾತಿಗೆ ಹೇಗೆ ತಪ್ಪಲಿಲ್ಲವೆಂಬುದನ್ನು ದಶರಥನಿಗೆ ತಿಳಿಸಿ ಹೇಳಿದಳು.

ದಶರಥರಾಜನು ದೀನವ್ಯಕುಲ ಸ್ವರದಲ್ಲಿ ಅವಳಿಗೆ— “ಹಿತಕರವೆಂದು ತೋರುವ ಈ ಅನಧರವನ್ನು ನಿನಗೆ ಯಾರು ಉಪದೇಶಿಸಿದರು? ಏಶಾಚಿಯು ಕರುಳನ್ನು ಕಿವುಚುವಂತಹ ಈ ನಿನ್ನ ಮಾತುಗಳನ್ನು ನನ್ನ ಮುಮದೆ ನುಡಿಯಲು ನಿನಗೆ ನಾಚಿಕೆಯನಿಸಬಾರದಿತ್ತೇ? ನಿನ್ನ ಈ ವರ್ತನೆಯಲ್ಲಿ ನನಗೆ ವಿಪರೀತವೆಂದೆನಿಸುತ್ತದೆ” ಎಂದನು.

ಕುತೋ ವಾ ತೇ ಭಯಂ ಜಾತಂ ಯಾ ತ್ವಮೇವಂ ವಿಧಂ ವರಮ್ ॥೬೧॥

ರಾಷ್ಟ್ರೇ ಭರತಮಾಶೀನಂ ವೃಂಡೇ ರಾಘವಂ ವನೇ ।

ವಿರಮೈತೇನ ಭಾವೇನ ತ್ವಮೇತನಾನ್ಯತೇನ ಚ ॥೬೨॥

“ಭರತನಿಗೆ ರಾಜ್ಯವನ್ನು ಕೊಟ್ಟಿ ರಾಮನನ್ನು ವನವಾಸಕ್ಕಟ್ಟಿವ ವರವನ್ನು ನೀನು ಬೇಡಿಕೊಳ್ಳಲು, ನಿನಗೆ ಯಾವ ಭಯವು ಎಲ್ಲಿಂದ ತೋರಿತು? ಪತಿಯ ಬಗೆ, ಭರತನ ಬಗೆ ಮತ್ತು ಜನರ ಬಗೆ ಪ್ರೀತಿವಿಶ್ವಾಸಗಳನ್ನಿಟ್ಟುಕೊಳ್ಳುವದು

ಕರ್ತವ್ಯವೆಂದೆನಿಸುತ್ತಿದ್ದರೆ ನೀನು ಈ ಅನ್ಯತಮಾಗ್ರವನ್ನು ಬಿಟ್ಟಬಿಡು!” ಎಂದು ದಶರಥನು ನುಡಿದನು.

### ಅಯೋಧ್ಯಾಕಾಂಡ/೧೫

ರಾಮನಿಂದ ಭರತನಿಗೆ ಭಯವುಂಟಾಗಬಹುದೆಂಬ ಹೆದರಿಕೆಯಿಂದ, ಜನಾಪವಾದಕ್ಕೆ ಬೆದರದ ಕ್ಯೇಷಣ ಬಹಳೇ ಶೋಕಾಕುಲನಾಗಿದ್ದ ದಶರಥನಿಗೆ ಈ ರೀತಿ ನುಡಿದಳು:

ತ್ವಂ ಕತ್ತಣಿಸೇ ಮಹಾರಾಜ ಸತ್ಯವಾದಿ ದೃಢವೃತ್ತಃ ।  
ಮಮ ಚೇದಂ ವರಂ ಕಸ್ಯಾದ್ವಿಧಾರಯಿತುಮಿಚ್ಛಿಸಿ ॥೩॥

“ಮಹಾರಾಜನೇ, ಸತ್ಯವಾದಿಯಿಂದು ಮತ್ತು ಸ್ವೀಕರಿಸಿದ ಪ್ರತಿವನ್ನು ನಿಷ್ಪೇಷಿಂದ ಪಾಲಿಸುವವನೆಂದು ನಿನ್ನ ಖ್ಯಾತಿಯಿದೆ. ಹಿಗಿರುವಾಗ ಈ ವರವನ್ನು ಮೂಳವಾಗಿ ಏಕೆ ನಿನ್ನ ಹತ್ತಿರ ಇಟ್ಟಕೊಲ್ಲುವ ಇಚ್ಛೆಯನ್ನು ಹೊಂದಿರುವೆ?”

### ಅಯೋಧ್ಯಾಕಾಂಡ/೧೬

ಪ್ರತ್ಯೇಕದಿಂದ ವ್ಯಾಕುಲನಾಗಿ ಚಡಪಡಿಸುತ್ತಿದ್ದ ದಶರಥನಿಗೆ ಕ್ಯೇರಿಯಿಯು ಇಂತೆಂದಳು—

ಪಾಪ ಕೃತ್ಯೇವ ಕಿಮಿದಂ ಮಮ ಸಂಶ್ಯತ್ ಸಂಶ್ಯವಮಾ ॥೨೨॥  
“ನನಗೆ ವರವನ್ನೀಯುವ ಪ್ರತಿಜ್ಞೆಯನ್ನು ಮಾಡಿ ನೀನು ಏಕೆ ಪಾಪ ಮಾಡಿದಂತೆ ಶೋಕಭೂತನಾಗಿ ಭೂಮಿಯ ಮೇಲೆ ಬಿದ್ದಿರುವೆ? ಸತ್ಯಪಾಲನೆ ಯನ್ನು ಆಚರಿಸುವ ಸಜ್ಜನರಂತೆ ನೀನು ವರ್ತಿಸುವದು ಯೋಗ್ಯ; ಧರ್ಮಪಾಲನೆ ಗಾಗಿಯೇ ರಾಮನನ್ನು ವನವಾಸಕ್ಕೆ ಕಳಿಸಿದು ನಾನು ಹೇಳುತ್ತಿದ್ದೇನೆ. ನನ್ನ ಈ ಶರತ್ತನ್ನು ನೀನು ಪಾಲಿಸಲಾರೆಯಾದರೆ, ನಿನ್ನಿಂದ ಉಪೇಕ್ಷಿತಳಾದ ನಾನು ನಿನ್ನೆಡುರಿನಲ್ಲಿ ಪ್ರಾಣತ್ಯಾಗವನ್ನು ಮಾಡುವೆ!”

### ಅಯೋಧ್ಯಾಕಾಂಡ/೧೭

ರಾಮನು ಕ್ಯೇರಿಯಿಯ ನಿವಾಸಕ್ಕೆ ಹೋದಾಗ, ಅಲ್ಲಿ ಅತಿದುಃಖಿತನಾದ ದಶರಥ ರಾಜನನ್ನು ಕಂಡನು. ದಶರಥನ ಮುಖವು ಕಳೆಹೀನವಾಗಿತ್ತು. ರಾಮನು

ಮಾತಾಪಿತರನ್ನು ವಂದಿಸಿದನು. ದಶರಥನ ಅಂಥ ಅವಸ್ಥೆಯನ್ನು ಕಂಡು ರಾಮನು ಶಿನ್ನನಾದನು. ರಾಜನ ದುಃಖದ ಕಾರಣವನ್ನು ಕೈಕೇಯಿಗೆ ಕೇಳಿದಾಗ ಅವಳು ಈ ರೀತಿ ನುಡಿದಳು: “ರಾಜನು ಕೋಪದಲ್ಲಿ; ಯಾವ ಸಂಕಟವೂ ಒದಗಿಲ್ಲ; ರಾಜನು ಒಂದು ವಿಷಯವನ್ನು ನಿನಗೆ ಹೇಳಬಯಸುತ್ತಾನೆ. ನೀನು ಅವನಿಗೆ ಅತ್ಯಂತ ಪ್ರಿಯನಾದ್ದರಿಂದ ಅಪ್ರಿಯವಾದುದನ್ನು ನಿನಗೆ ಹೇಳಲು ಹಿಂಜರಿಯುತ್ತಿದ್ದಾನೆ. ಆತನು ನನಗೆ ಒಂದು ವಚನವನ್ನು ಕೊಟ್ಟಿದ್ದಾನೆ; ಆ ವಚನದ ಪೂರ್ತಿಯು ನಿನ್ನಿಂದಾಗೇಕಾಗಿದೆ.

ವಿಷ ಮಹ್ಯಂ ವರಂ ದಶ್ವ ಪುರಾ ಮಾಮಭಿಪ್ರಾಜ್ಯ ಚ ।

ಸ ಪಶ್ಚಾತ್ಪಾತೇ ರಾಜಾ ಯಥಾನ್ಯಃ ಪ್ರಾಕೃತಸ್ಥಾ ॥೨೨॥

ಅತಿಸೃಜ್ಯ ದದಾನೀತಿ ವರಂ ಮಮ ವಿಶಾಂಪತಿಃ ॥೨೩॥

“ರಾಜನು ನನಗೆ ಮೋದಲು ವರಗಳನ್ನು ನೀಡಿ ಗೌರವಿಸಿದ್ದಾನೆ. ಈಗ ಈ ರಾಜನು ಸಾಮಾನ್ಯರಂತೆ ಪಶ್ಚಾತ್ಪಪಡುವದೆಂದರೆ ನೀರೆಲ್ಲ ಹರಿದು ಹೋದನಂತರ ಬಧವನ್ನು ಹಾಕಿದಂತೆ ನಿರಧರಿಸಿದ್ದಾನೆ.” ರಾಜನ ಅನುಮತಿ ಯಂತೆ ತಾನು ಹೇಳುತ್ತಿರುವದನ್ನು ಪೂರ್ಯಸುವ ಪ್ರತಿಜ್ಞೆಯನ್ನು ರಾಮನಿಂದ ಮಾಡಿಸಿ, ಆ ನಂತರ ಕೈಕೇಯಿಯ ರಾಮನಿಗೆ ಈ ರೀತಿ ಎಂದಳು-

ಪುರಾ ದೇವಾಸುರೇ ಯುದ್ಧೇ ಪಿತ್ರಾ ತೇ ಮಮ ರಾಘವ ।

ರಕ್ಷಿತೇನ ವರೋ ದತ್ತೋ ಸಶಲ್ಯೇನ ಮಹಾರಜೇ ॥೨೪॥

“ಪೂರ್ವದಲ್ಲಿ ಸುರಾಸುರರ ಯುದ್ಧದಲ್ಲಿ ಈತನಿಗೆ ಶಸ್ತ್ರದಿಂದ ಗಾಯ ವಾದಾಗ ಅದನ್ನು ತೆಗೆದು ತಾನು ಇವನನ್ನು ರಕ್ಷಿಸಿದ್ದೇನೆ. ಆಗ ಆ ಮಹಾಯುದ್ಧದಲ್ಲಿ ನಿನ್ನ ತಂದೆಯ ನನಗೆ ಎರಡು ವರಗಳನ್ನು ಕೊಡಬಯಸಿದರು.

ತತ್ತ ಮೇ ಯಾಡಿತೋ ರಾಜಾ ಭರತಸ್ಯಾಭೇಜನಮ್ ।

ಗಮನಂ ದಂಡಕಾರಜ್ಯೇ ತವ ಚಾದ್ಯೇವ ರಾಘವ ॥೨೫॥

“ಭರತನಿಗೆ ರಾಜ್ಯಾಭಿಷೇಕ ಮತ್ತು ನೀನು ಈ ದಿನವೇ ದಂಡಕಾರಣಕ್ಕೆ ಹೊರಟು ಹೋಗಬೇಕು; ಈ ಎರಡು ವರಗಳನ್ನು ಕೊಡಲು ನಾನು ರಾಜನಿಗೆ ಪ್ರಾರ್ಥಿಸಿದ್ದೇನೆ; ಆ ಕಾರಣ ನಿನ್ನ ತಂದೆಯ ಹಾಗೂ ಸ್ವತಃ ನಿನ್ನ ಪ್ರತಿಜ್ಞೆಯನ್ನು ಸತ್ಯಗೊಳಿಸಲು ನೀನು ತತ್ತರನಾಗು!

ತ್ವಯಾರಣ್ಯಂ ಪ್ರಮೇಷ್ಯಷಂ ನವವಷಾಣಿ ಪಮಚ ಚ ॥೩೫॥  
ಭರತಶ್ವಾಭಿಷಿಕ್ಷೀತ ಯದೇತದಭಿಷೇಭನಮ್ ।  
ತ್ವದಥ್ರೇ ವಿಹಿತಂ ರಾಜಾಃ ತೇನ ಕರ್ಮೋಽಂ ರಾಘವ ॥೩೬॥  
ಸಪ್ತ ಸಪ್ತ ಚ ವರಾಣಿ ದಂಡಕಾರಣ್ಯಮಾತ್ರಿತವ ।  
ಅಭಿಷೇಕಮಿದಂ ತ್ವಕ್ತು ಜಟಾಚೀರಧರೋ ಭವ ॥೩೭॥

“ಈ ನಿನ್ನ ತಂದೆಯು ನನಗೆ ಹೊಟ್ಟ ವರಗಳನುಸಾರ ‘ನೀನು ಹದಿನಾಲ್ಕು ವರ್ಷ ಕಾಡಿಗೆ ಹೋಗಬೇಕು; ಮತ್ತು ನಿನ್ನ ಸಲುವಾಗಿ ಅಭಿಷೇಕಕ್ಕೆಂದು ಸಂಗ್ರಹಿಸಿದ ಎಲ್ಲ ಸಾಮಗ್ರಿಯಿಂದ ಭರತನಿಗೆ ಅಭಿಷೇಕ ನಡೆಯಬೇಕು! ಈ ರಾಜ್ಯಾಭಿಷೇಕವನ್ನು ನೀನು ತ್ವರಿಸಿ; ಜಟಾವಲ್ಲಾಗಳನ್ನು ಧರಿಸಿ ನೀನು ಹದಿನಾಲ್ಕು ವರ್ಷಗಳ ಕಾಲ ದಂಡಕಾರಣ್ಯದ ಆಶ್ರಯದಲ್ಲಿರಬೇಕು.’”

ಏತತ್ವರು ನರೇಂದ್ರಸ್ಯ ವಚನಂ ರಘುನಂದನ ॥೩೮॥

ಇಲ್ಲಿ ಕೈಕೇಯಿಯು ‘ವರ’ ಎಂಬುದರ ಬದಲು ‘ವಚನ’ ಶಬ್ದವನ್ನು ಬಳಸಿದ್ದಾಳೆ.

ಇದು ಅಯಾಚಿತ ವರವಾಗಿದೆ.

ಈ ವರಗಳ ಸಂಬಂಧವಾಗಿ ಬೇರೆ ವ್ಯಕ್ತಿಗಳ ಪ್ರತಿಕ್ರಿಯೆಗಳು

### ಲಕ್ಷ್ಮಣ ಅಯೋಧ್ಯಾಕಾಂಡ/೨೫

ರಾಮನು ವನಕ್ಕೆ ಹೋಗುವನೆಂದು ಪ್ರತಿಜ್ಞೆಯನ್ನು ಮಾಡಿದಾಗ ಲಕ್ಷ್ಮಣನು ಅದನ್ನು ಸ್ವಷ್ಟವಾಗಿ ನಿಷೇಧಿಸಿದನು. ತನ್ನ ಅನಿಸಿಕೆಯನ್ನು ತಿಳಿಸಿಕೊಳ್ಳಲು ಆತನು ಹಲವ ರೀತಿಗಳಲ್ಲಿ ಪ್ರಯತ್ನಿಸಿದನು. ಪಿತನ ಆಜ್ಞೆಯ ಉಲ್ಲಂಘವಾದರೆ ಅದು ಧರ್ಮದ ವಿರುದ್ಧವಾಗುವದೆಂದು ರಾಮನು ವನಕ್ಕೆ ಹೋಗುವದೆಂದು ನಿಶ್ಚಯಿಸಿದ್ದನು. ರಾಮನ ಈ ನಿಷಾಯವು ಲಕ್ಷ್ಮಣನಿಗೆ ಆತುರದ ನಿಷಾಯ ವೆಂದೆನಿಸುತ್ತದೆ. ಆ ದುಷ್ಪ ಸ್ತ್ರೀ-ಪುರುಷರ ಬಗ್ಗೆ (ಕೈಕೇಯಿ ಮತ್ತು ದಶರಥ) ರಾಮನಿಗೆ ಸಂದೇಹವೇಕ ಉಂಟಾಗುತ್ತಿಲ್ಲ? ಎಂದು ನಿಷ್ಕಳವಾಗಿ ಕೇಳುತ್ತಾನೆ. ಧರ್ಮದ ಮುಸುಕು ಹಾಕಿಕೊಂಡು ಪುರುಷರು ಪಾಪಾಸಕ್ತರಿರುತ್ತಾರೆಂದು

ದಶರಥನನ್ನು ಉದ್ದೇಶಿಸಿ ನುಡಿಯತಾನೆ. ನೀನು ಅರಣ್ಯಕ್ಕೆ ಹೋಗುವುದರಿಂದ, ನಿನ್ನನ್ನು ಹೊರಗಟ್ಟುವ ಕೈಕೇಯಿಯ ಮತ್ತು ದಶರಥನ ಸ್ವಾರ್ಥವು ನಿರಾಯಾಸವಾಗಿ ಕೈಗೊಡುತ್ತದೆ ಎಂಬುದನ್ನು ರಾಮನ ನಿದರ್ಶನಕ್ಕೆ ತರುತ್ತಾನೆ ಮತ್ತು ತನಗಿದ್ದ ಸಂದೇಹವನ್ನು ಈ ರೀತಿ ವ್ಯಕ್ತಮಾಡುತ್ತಾನೆ-

ಯದಿ ಸ್ವೇಂ ಷ್ವಾಸಿತಂ ಸ್ಯಾಧಿ ಪ್ರಾಗೇವ ರಾಘವ ।

ತಯೋಃ ಪ್ರಾಗೇವ ದತ್ತತ್ವಃ ಸ್ಯಾಧ್ವರಃ ಪ್ರಕರತ್ವಃ ಸಃ ॥೬॥

“ಈ ರೀತಿ ನಿತ್ಯಿತವಾಗಿರದಿದ್ದರೆ ಈಗ ಒಂದ ವರದ ಪ್ರಸ್ತಾಪವೂ ಅದರ ವಿನಿಯಮವೂ ಈ ಮೊದಲೇ ನಡೆಯಬೇಕಿತ್ತು; ಆದರೆ ಹಾಗೆ ನಡೆದಿಲ್ಲವಾದ್ದರಿಂದ ಪೂರ್ವದಲ್ಲಿ ವರವನ್ನು ಹೊಣ್ಣಿತ್ತು; ಈ ವರೆಗೆ ಬೇಡಿಕೊಂಡಿರಲಿಲ್ಲ— ಎಂಬುದೆಲ್ಲ ಸುಳಿನ ಕಂತೆ” ಎಂದು ಲಕ್ಷ್ಮಣನು ಹೇಳಿದ್ದಾನೆ.

ಯದಯಂ ಕಲ್ಪಿತಾರ್ಥ ಭೇದಃ ಕೃತೋಽಷ್ವೇವಂ ನ ಗೃಹ್ಯತೇ ।

ಜಾಯತೇ ತತ್ತ ಮೇ ದುಃಖಂ ಧರ್ಮಸಂಗ್ರಹ ಗರ್ಹಿತಃ ॥೭॥

“ನಿನಗೆ ನಡೆಯಲಿರುವ ಅಭಿಷೇಕವನ್ನು ಬುದ್ಧಿಪೂರ್ವಕವಾಗಿ, ದುಷ್ಪ ಹೇತುವಿನಿಂದ ತಡೆಯಲು ಈ ವರದ ನಿಮಿತ್ತವಾಗಿದೆ” ಎಂಬುದು ಸ್ವಷ್ಟಿದ್ದರೂ ರಾಮನಿಗೆ ಯಾವುದೂ ಎನಿಸುತ್ತಿಲ್ಲವೆಂಬುದೇ ಲಕ್ಷ್ಮಣನ ದುಃಖದ ವಿಷಯವಾಗಿತ್ತು.

ಲಕ್ಷ್ಮಣನು ಒಂದೇ ವರದ ಉಲ್ಲೇಖಿವನ್ನು ಮಾಡಿದ್ದಾನೆ.

### ವಸಿಷ್ಠ ಅರ್ಯಾಧ್ಯಾಕಾಂಡ/೫೨

ವನವಾಸಕ್ಕೆ ಹೋಗುವಾಗ ರಾಮನು ಭೋಗವಸ್ತುಗಳನ್ನು ತ್ಯಾಗ ಮಾಡಿ ಹೋಗಬೇಕೆಂದು ಆಗ್ರಹ ಹಿಡಿದ ಕೈಕೇಯಿಯ ರಾಮನೊಡನೆ ಹೊರಟಿ ಸೀತೆಯೂ ಕೂಡ ವಲ್ಲಾಲಗಳನ್ನು ಧರಿಸಬೇಕೆಂದು ನುಡಿದಾಗ ವಸಿಷ್ಠ ಮುನಿಗಳು ಸೀತೆಗೆ ಈ ರೀತಿ ಮಾಡಲು ಪ್ರತಿಬಂಧಿಸಿದರು ಮತ್ತು ಬೇಡಿಕೊಂಡ ವರಗಳ ಮಿತಿಯನ್ನು ಸ್ವಷ್ಟವಾಗಿ ಕೈಕೇಯಿಗೆ ವಿವರಿಸಿ ಹೇಳಿದರು—

ವಕ್ಷ್ಯ ರಾಮಸ್ಯ ವನೇ ನಿವಾಸಷ್ಟಯಾ ಷ್ವಾಃ ಕೇಕಯರಾಜಪುತ್ರೀ ।

ವಿಭಾಷಿತೇಯಂ ಪ್ರತಿಕರ್ಮನಿತ್ಯಾ ವಸತ್ತರಣ್ಯೇ ಸಹ ರಾಘವೇಣ ॥೮೮॥

ಯಾನ್ಯೇಷ ಮುಖ್ಯಃ ಪರಿಚಾರಕ್ಯೇಷ ಸುಸಂಪೃತಾ ಗಚ್ಛತು ರಾಜಪ್ರತೀ |  
ವಕ್ತ್ವಾಷ ಸರ್ವಃ ಸಹಿತೈರಧಾನ್ಯನೋಯಂ ವೃತ್ತಾ ತೇ ವರಸಂಪ್ರದಾನೇ ||೩೫||

“ಎಲ್ಲ ರಾಜಕನ್ಯೇಯೇ, ಒಬ್ಬ ರಾಮನಿಗೆ ವನವಾಸವೆಂದು ನೀನು ಬೇಡಿ ಕೊಂಡಿರುವೆಯಾದ್ದರಿಂದ ಈ ಸೀತೆಯು ನಿತ್ಯಾಲಂಕಾರಭುಷಿತಳಾಗಿ ರಾಮನೊಡನೆ ಕಾಡಿನಲ್ಲಿ ವಾಸವಿರಲಿ; ಉತ್ಸಾಹ ವಾಹನಗಳು, ಸೇವಕರು, ಎಲ್ಲ ಉಡಿಗೆತೊಡಿಗೆ ಪಾತ್ರಪಡಗಳ ಸಹಿತವಾಗಿ ಈ ರಾಜಕನ್ಯೇಯು ಒಳ್ಳೆಯ ವಿಪರ್ಯಾಟಿನಿಂದ ಹೋಗಲಿ! ಏಕೆಂದರೆ ನೀನು ವರವನ್ನು ಬೇಡಿದಾಗ ಇವಳ ಪ್ರಸ್ತಾಪ ಬಂದಿಲ್ಲ.”

### ದಶರಥ

ಅಯೋಧ್ಯಾಕಾಂಡ/೫೪

ವನವಾಸಕ್ಕೆ ನಡೆದ ರಾಮನು ದಶರಥನಿಗೆ ‘ಹೋಗಿಬರುವೇನೆಂದು ಹೇಳಲು ಬಂದಾಗ ದಶರತನು ಈ ರೀತಿ ಅಂದನು—

ಅಹಂ ರಾಘವ ಕೃಕೇಯಾ ವರದಾನೇನ ಮೋಹಿತಃ |

ಅಯೋಧ್ಯಾಯಾಂ ತ್ವಮೇವಾದ್ಯ ಭವ ರಾಜಾ ನಿಗ್ಯಹ್ಯ ಮಾಮಾ ||೨೬||

“ಹೇ ರಾಘವನೇ, ಕೃಕೇಯಿಯು ಈ ವರದಾನದಿಂದ ನನ್ನನ್ನು ಮೋಹಿತಗೊಳಿಸಿದ್ದಾರೆ; ಆದ್ದರಿಂದ ನೀನು ನನ್ನನ್ನು ಬಂಧಿಸಿ ಅಯೋಧ್ಯೇಯ ರಾಜನಾಗು!” ಆಗ ರಾಮನು ದಶರಥನಿಗೆ ನುಡಿದದ್ದೇನೆಂದರೆ— “ನನಗೆ ರಾಜ್ಯದಾಸೆ ಇಲ್ಲ. ತಾವು ಸಾವಿರಾರು ವರ್ಷಗಳವರೆಗೆ ಪೃಥ್ವಿಪರಿಯಾಗಿರಬೇಕು. ನಾನು ಅರಣ್ಯದಲ್ಲಿ ವಾಸಿಸುವೆ. ವನವಾಸದ ಹದಿನಾಲ್ಕು ವರ್ಷಗಳು ಕಳೆದನಂತರ ಪ್ರತಿಜ್ಞೆಯು ಪೂರ್ತಿಯಾದನಂತರ ನಾನು ತಮ್ಮ ಜರಣಸೇವೆಗಾಗಿ ಬರುವೆನು.”

ಆ ದಿನವೇ ರಾಮನು ವನಕ್ಕೆ ತೆರಳಬೇಕಂದು ಕೃಕೇಯಿಯ ಬಲವಂತವಿತ್ತು; ಇತ್ತು ದಶರಥನು ದುಃಖಾರ್ಥನಾಗಿದ್ದನು. ರಾಮನು ವನವಾಸಕ್ಕೆ ತೆರಳುವದು ದಶರಥನಿಗೆ ಎಳ್ಳಾಗ್ನಿ ಇಪ್ಪುವಿರಲಿಲ್ಲ. “ನನ್ನ ನಿಶ್ಚಯ ದೃಢವಾದದ್ದು” ಎಂದು ನುಡಿದು ಶೋಕವನ್ನು ತಡೆದುಕೊಳ್ಳಲು ವಿನಂತಿಸುತ್ತ ಈ ರೀತಿ ಎಂದನು—

ಯಸ್ತಿ ಯಂಧ್ಯ ವರೋ ದತ್ತಃ ಕೃಕೇಯ್ಯ ವರದ ಶಾಯಾ ||೨೭||

ದೀಯತಾಂ ನಿಶಿಂಣೈವ ಸತ್ಯಶ್ವಂ ಭವ ಪಾಧಿವ ಪ |

ಅಹಂ ನಿದೇಶಂ ಭವತೋ ಯಥೋಕ್ತಮನುಪಾಲಯನ್ ॥೪೩॥  
 ಚತುರ್ವರ್ತ ಸಮಾಪತ್ಸೈ ವನೇ ವನಚರ್ಯೈ ಸಹ ।  
 ಮಾ ವಿಮಶೋ ವಸುಮಣಿ ಭರತಾಯ ಶುದೀಯತಾಮ್ ॥೪೪॥  
 ನ ಹಿ ಹೇ ಕಾಂತಿತಂ ರಾಜ್ಯಂ ಸುಖಿಮಾತ್ಕಣಿ ವಾ ಪ್ರಿಯಮ್ ।  
 ಯಥಾ ನಿದೇಶಂ ಕರ್ತೃಂ ವೈ ತಪ್ಯವ ರಘುನಂದನ ॥೪೫॥

“ಹೇ ವರಪ್ರದನೇ, ಕೃಕೇಯಿಗೆ ಯುದ್ಧ ಸಮಯದಲ್ಲಿ ಕೊಡಬಯಸಿದ ವರವನ್ನು ಪೂರ್ಣವಾಗಿ ಹೊದಿ; ಹೇ ಭೂಪತಿ, ನಿಮ್ಮ ನುಡಿಯ ಸತ್ಯವೆಂದಾಗಲಿ, ನೀವು ಸತ್ಯವಂತರಾಗಿರಬೇಕು; ನಮ್ಮ ಹೇಳಿಕೆಯನುಸಾರ ನಿಮ್ಮ ಆಜ್ಞೆಯನ್ನು ಪಾಲಿಸಿ, ವನಚರ್ಯೋಂದಿಗೆ ಹದಿನಾಲ್ಕು ವರ್ಷ ಅರಣ್ಯದಲ್ಲಿ ವಾಸಿಸುವೆನು. ನೀವು ಇನ್ನು ಯಾವ ಯೋಚನೆಯನ್ನೂ ಮಾಡಬೇಡಿ! ಭರತನಿಗೆ ಈ ಪ್ರಾಣಿಯ ರಾಜ್ಯವನ್ನು ಕೊಟ್ಟಬಿಡಿರಿ! ಹೇ ರಘುನಂದನ, ನಿಮ್ಮ ಆಜ್ಞೆಯನ್ನು ಪಾಲಿಸುವದು ನನಗೆ ಪ್ರಿಯವಾದುದು. ಏಹಿಕ ಸುಖದ ಆಸಕ್ತಿ ನನಗಿಲ್ಲ. ರಾಜ್ಯದ ಆಸೆಯೂ ನನಗಿಲ್ಲ.”

### ಅಯೋಧ್ಯಾಕಾಂಡ/೫೬

ರಾಮನು ವನವಾಸಕ್ಕೆ ಹೋಗಬೇಕಾದ ಸಂಗತಿಯು ದಶರಥನಿಗೆ ಅಸಹನೀಯವಾಗಿತ್ತು. ಕೃಕೇಯಿಯಂತು ಆತನನ್ನು ವರವನಬಂಧನದಲ್ಲಿ ತೊಡಕಿಸಿದ್ದರಿಂದ ಅತ್ಯಂತ ಕ್ಷೇತ್ರಕರವಾದ ವರವನ್ನು ಕೊಟ್ಟಬೇಕಾಯಿತು. ಕೃಕೇಯಿಯ ಮೇಲೆ ಸಾಕಷ್ಟು ಕೊಪ ಬಂದಿದ್ದರೂ ವರವನ್ನು ಕೊಟ್ಟಿ ಕಾರಣ ಅಗತಿಕನಾಗಿದ್ದನು. ಸತ್ಯವನ್ನು ತೆಗೆದುಹಾಕಿದ ನಂತರ ಅರುಚಿಯಾಗುವ ಮುದ್ದುದಂತೆ, ಧನರಹಿತ ಶಾಸ್ಯ ರಾಜ್ಯವನ್ನು ಭರತನು ಸ್ವೀಕರಿಸಲಾರನೆಂದು ರಾಮನಿಗೆ ಉದ್ದೇಶಿಸಿ ಕೃಕೇಯಿಯು ಆಡಿದ ದುಷ್ಪ ನುಡಿಗಳು, ದಶರಥನ ಹ್ಯಾದಯವನ್ನು ತಲ್ಲಣಗೊಳಿಸಿದ್ದವು. ಆಗ ಕೋಧಗೊಂಡ ದಶರಥನು ಕೃಕೇಯಿಗೆ ಹೀಗೆಂದನು-

ವಹಂತಂ ಕಿಂ ತುದಸಿ ಮಾಂ ನಿಯುಜ್ಯ ಧೂರಿ ಮಾಹಿತೇ ।

ಅನಾಯೋ ಕೃತ್ಯ ಮಾರಭಂ ಕಿಂ ನ ಪೂರ್ವಮಾಹಾಧಃ ॥೮೬॥

“ಎಲ್ಲೆ ಅಹಿತಕಾರಕ ಸ್ತೀಯೆ, ನನ್ನ ಕತ್ತಿನ ಮೆಲೆ ನೋಗವನ್ನಿಟ್ಟಿರುವೆ; ಇನ್ನು ಏಕೆ ನನ್ನನು ಭಲಿಸುತ್ತಿರುವೆ? ಹೀಗೆ ದುಷ್ಪಳೇ, ನೀನು ಈಗ ನಡೆಯಿಸಿರುವ ಕಾರ್ಯಕದ ಬಗ್ಗೆ ಮೊದಲೇ ಏಕೆ ನನಗೆ ಹೇಳಲಿಲ್ಲ?”

ಸಂಸ್ಕೃತ ಶ್ಲೋಕದಲ್ಲಿ ‘ವರ’ ಈ ಶಬ್ದವು ಸ್ವಷ್ಟವಾಗಿಲ್ಲ; ಆದರೆ ಅನುವಾದದಲ್ಲಿ, ಕಂಸಚಿಹ್ನೆಯಲ್ಲಿ ಈ ಕೆಳಗೆ ಕೊಟ್ಟಿ ವಿವರಣೆಯಲ್ಲಿ ‘ವರ’ ಎಂಬ ಶಬ್ದದ ಉಲ್ಲೇಖವು ಸ್ವಷ್ಟವಾಗಿದೆ.

[“ಭೋಗವಸ್ತುಗಳನ್ನು ತೆಗೆದುಕೊಂಡು ರಾಮನು ವನವಾಸಕ್ಕೆ ಹೋಗುತ್ತಾರೆ! ಎಂದು ನೀನು ಈಗ ಹೇಳುತ್ತಿರುವೆ. ಇದನ್ನು ನೀನು ವರಗಳನ್ನು ಬೇಡಿಕೊಳ್ಳುವ ಕಾಲದಲ್ಲಿಯೇ ಹೇಳಬೇಕಿತ್ತು; ಆಗ ಬೇಡಿಕೊಂಡಿರದ ಕಾರಣ ನಾನು ನಿನಗೆ ಅದನ್ನು ಕೊಟ್ಟಿಲ್ಲ. ಹೀಗಿರುವದರಿಂದ ರಾಮನು ಭೋಗವಸ್ತುಗಳನ್ನು ಜೊತೆಗೆ ಹೊಂಡೊಯ್ದಿಬಾರದೆಂದು ಹೇಳುವ ಅಧಿಕಾರವು ನಿನಗೆ ಈಗ ಇಲ್ಲ.”]

### ಅಯೋಧ್ಯಾಕಾಂಡ/ಖಣಿ

ರಾಮನು ವನಕ್ಕೆ ಹೋದ ವೃತ್ತಾಂತವನ್ನು ಸುಮಂತ್ರನಿಂದ ಕೇಳಿಕೊಂಡ ನಂತರ ದಶರಥರಾಜನು ಅತ್ಯಂತ ಶೋಕಾಕುಲನಾದನು. ಶೋಕಮಗ್ನನಾಗಿ ಕೌಸಲ್ಯೆಗೆ ಹೀಗೆ ನುಡಿದನು— “ಈ ನನ್ನ ದುಃಖವು ಕಡಲಿನಷ್ಟಿದೆ. ಇದರಲ್ಲಿ ರಾಮನ ಅಗಲುವಿಕೆಯು ಒಂದು ಪ್ರಜಂಡ ಶೋಕಾವೇಗವಾಗಿದೆ. ಸಿತೆಯ ದೂರವಿರುವಿಕೆಯು ಇದರ ದೂರದ ದಜದಂತಿದೆ. ದುಃಖದ ನಿಷ್ಟಸುರಿನ ಅಲೆಗಳೇ ರಭಸದಿಂದ ಸುತ್ತುತ್ತಿರುವ ತಿರುಗಳಿ ಮಡುಗಳಾಗಿವೆ. ಧಾರಾಕಾರ ಕಂಬನಿಯ ಪ್ರಾಹದಿಂದ ಈ ಸಾಗರವು ಕಲುಷಿತವಾಗಿದೆ. ದುಃಖಾತೇಕದಿಂದ ನಡೆಯುವ ಹಸ್ತಗಳ ಚಲನವಲನಗಳೇ ಇಲ್ಲಿ ಮೀನಗಳಂತಿವೆ. ನನ್ನ ಆಕ್ರೋಶವೇ ಈ ಕಡಲಿನ ಭೋಗರೆಯುವಿಕೆ; ಕೆದರಿದ ತಲೆಗೂದಲೇ ಇಲ್ಲಿ ಹಾವಾಸೆಯಾಗಿದೆ. ಈ ದಾರುಣ ದುಃಖಸಾಗರದಲ್ಲಿ ಕೃಕೇಯಿಯು ಒಡಲಾಗ್ನಿಯಂತಿದ್ದಾಳೆ.

ಮಮಾಶ್ವೇಗಪ್ರಭವಃ ಕುಬಾಙ್ವಾಕ್ಮಹಾಗ್ರಹಃ ।

ವರವೇಲೋ ಸೃಶಂಸಾಯಾ ರಾಮಪ್ರಾಜನಾಯತಃ ॥೫೧॥

“ನನ್ನ ಕಂಬನಿಯ ಉಗಮವಾದ ಈ ಸಾಗರದಲ್ಲಿ ಗೂನಿಯಾದ ಮಂಧರೆಯ ಮಾತುಗಳೇ ಭೀಕರ ಮೋಸಳೆಗಳಾಗಿವೆ. ಕೃಕೇಯಿಗೆ ಕೊಟ್ಟಿ

ವರಗಳು ಇದರ ಮೇರೆಯಾಗಿದೆ. ರಾಮನಿಗೆ ಕಾಡಿಗೆ ಕಳುಹಿಸುವ ಕಾಲಕೂಟ ವಿಷವು ಇದರಿಂದ ಹೊರಚಿಮ್ಮಿದೆ. ಈ ಪರಿಯ ಶೋಕಸಾಗರದಲ್ಲಿ ನಾನು ಮುಳುಗಿದ್ದೇನೆ.”

### ಸಿದ್ಧಾರ್ಥ ಅಯೋಧ್ಯಾಕಾಂಡ/ಶಿಲ್ಪ

ರಘುವಂಶದ ಸಗರರಾಜನು ‘ಅಸಮಂಜಸೆಂಬ ತನ್ನ ಹಿರಿಯ ಪುತ್ರನಿಗೆ ರಾಜ್ಯಭೋಗಗಳನ್ನು ನಿರಾಕರಿಸಿ ವನವಾಸಕ್ಕೆ ಕಳುಹಿದ ದಾವಿಲೆಯನ್ನು ಕೈಕೇಯಿಯ ಹೊಟ್ಟು ದಶರಥನನ್ನು ನಿರುತ್ತರಗೋಳಿಸಿದಳು. ಅವಳ ಈ ಮಾತನ್ನು ಕೇಳಿ ದಶರಥನು ಆಕೆಯನ್ನು ಧಿಕ್ಕರಿಸಿದನು. ಆಗ ಎಲ್ಲ ಸೇವಕವರ್ಗದವರಿಗೂ ಬೇಸರವಾಯಿತು. ರಾಮನನ್ನು ಅಸಮಂಜನಿಗೆ ಹೋಲಿಸುವದು ತಪ್ಪೆಂದು ಮಂತ್ರಿಯಾದ ಸಿದ್ಧಾರ್ಥನು ಸ್ಪಷ್ಟೆಂಳಿಸಿದನು; ಲೋಕಾಪವಾದದ ಭಯವಾದರೂ ಇರಬೇಕೆಂದು ಕೈಕೇಯಿಯ ಗಮನಕ್ಕೆ ತಂದುಕೊಟ್ಟನು.

### ಸುಮಂತ್ರ ಅಯೋಧ್ಯಾಕಾಂಡ/ಶಿಲ್ಪ

ವನವಾಸಕ್ಕೆ ಹೋಗಲಿರುವ ರಾಮನನ್ನು ಬೀಳೆಳ್ಳುಡಲು ಸುಮಂತ್ರನಿಗೆ ರಥಸಹಿತವಾಗಿ ಕಳಿಸಲಾಗಿತ್ತು. ರಾಮನನ್ನು ಬೀಳೆಳ್ಳುಟ್ಟು ಬಂದ ನಂತರ ಸುಮಂತ್ರನು ಪಯಣದ ಮಾಹಿತಿಯನ್ನು ದಶರಥರಾಜನಿಗೆ ಕೊಡುತ್ತಿದ್ದಾನೆ. ಲಕ್ಷ್ಮಿನು ತುಂಬಾ ಸಿಟ್ಟಿನಿಂದ ಮಾತಾಡಿದ್ದನ್ನು ಸುಮಂತ್ರನು ಹೇಳುತ್ತಾನೆ—

‘ಯಾವ ಅಪರಾಧಕ್ಕೆಂದು ರಾಮನನ್ನು ಅಡವಿಗೆ ಅಟ್ಟಲಾಗಿದೆ? ಆತುರಾತುರದಲ್ಲಿ ಕೈಕೇಯಿಗೆ ವಚನವನ್ನು ಕೊಟ್ಟಿದ್ದು ಒಳ್ಳೆಯದೇ ಇರಲಿ, ಕೆಟ್ಟದ್ದೇ ಇರಲಿ, ನಮಗೆ ತುಂಬಾ ಕ್ಷೋಧವನ್ನುಂಟುಮಾಡಿದೆ.

ಯದಿ ಪ್ರಪಾಜಿತೋ ರಾಮೋ ತೋಭಕಾರಣಾಕಾರಿತಮ್ ।

ವರದಾನನಿಮಿತ್ತಂ ವಾ ಸರ್ವಾ ದುಷ್ಪತಂ ಕೃತಮ್ ॥೨೮॥

“ರಾಮನನ್ನು ವನವಾಸಕ್ಕೆ ಅಟ್ಟಿದ್ದು ಲೋಭದಿಂದಲೇ ಇರಲಿ ಅಥವಾ ಕೈಕೇಯಿಗೆ ಕೊಟ್ಟ ವರದಿಂದಲೇ ಇರಲಿ, ಅದೊಂದು ರಾಜನಿಂದ ನಡೆದ ಫೋರ ಅನರ್ಥವೆಂಬುದು ಖಿಂಡಿತ.”

### ಭರತ

#### ಅಯೋಧ್ಯಾಕಾಂಡ/೨೨

ಅಯೋಧ್ಯೇಗೆ ಮರಳಿ ಬಂದ ನಂತರ ಭರತನಿಗೆ ತನ್ನ ಪೂಜ್ಯ ತಂದೆಯು ಮರಣದ ಮತ್ತು ರಾಮನ ವನವಾಸದ ದುರ್ಘಟನೆಗಳು ತಿಳಿದುಬಂದವು. ಇವುಗಳಿಗೆ ತನ್ನ ತಾಯಿಯು ಮೂಲಕಾರಣಳಿಂಬುದನ್ನು ಅರಿತಾಗ ಆತನು ಹುಟಿತನಾದನು. ಯಾವ ಕಾರಣಕ್ಕಾಗಿ ರಾಮನನ್ನು ವನವಾಸಕ್ಕೆ ಕಳುಹಿಸುವ ಫೋರ ಕೃತ್ಯವನ್ನೆಸಿದೆ? ರಾಮನಿಂದ ನಡೆದ ಅಪರಾಧವಾದರೂ ಯಾವುದು? ಎಂಬ ಅನೇಕ ಪ್ರಶ್ನೆಗಳನ್ನು ಕೈಕೇಯಿಗೆ ಕೇಳಿ ತರಾಟಿಗೆ ತೆಗೆದುಕೊಂಡನು. ಸ್ವತಃ ಬಲು ಬುದ್ಧಿವಂತೆ ಎಂದು ಭಾವಿಸುತ್ತಿದ್ದ ಕೈಕೇಯಿಯು ಆತುರದಿಂದ ಮತ್ತು ಸದಗರದಿಂದ ಹೀಗೆಂದಳು—

ನ ಬ್ರಹ್ಮಣಿಧನಂ ಕಿಂಚಿದ್ ದೃತಂ ರಾಮೇಣ ಕಸ್ಯಚಿತ್ ।

ಕಶ್ಮಿನಾಷ್ಣೋ ದರಿದ್ರೋ ವಾ ತೇನಾಪಾಪೋ ವಿಹಿಂಸಿತಃ ।

ನ ರಾಮಃ ಪರದಾರಾಸ್ನಚಕ್ಷಬಾಂಪುಪಿ ಪಶ್ಯತಿ ॥೪೮॥

ಮಯಾ ತು ಪುತ್ರ ಪುತ್ರೈವ ರಾಮಸ್ಯೇಹಾಭಿಷೇಚನಮ್ ।

ಯಾಚಿತಸ್ಯೇ ಷಿತಾ ರಾಜ್ಯಂ ರಾಮಸ್ಯ ಚ ವಿವಾಸನಮ್ ॥೪೯॥

“ರಾಮನು ಯಾವದೇ ಬ್ರಹ್ಮಣಿರ ಧನವನ್ನು ಅಪಹರಿಸಿಲ್ಲ; ನಿರಪರಾಧಿಯಾದ ಯಾವ ಶ್ರೀಮಂತನ ಇಲ್ಲವೇ ಬಡವನ ಪ್ರಾಣಾಪಹರಣವನು ಮಾಡಿಲ್ಲ; ಆತನು ಪರಸ್ತಿಯರನ್ನು ಕಣ್ಣತ್ತಿಯೂ ನೋಡಿಲ್ಲ; ಆದರೆ ರಾಮನಿಗೆ ರಾಜ್ಯಾಭಿಷೇಕವಾಗಲಿದೆಯೆಂದು ತಿಳಿದ ತಕ್ಷಣ ನಿನಗೆ ರಾಜ್ಯ, ರಾಮನಿಗೆ ವನವಾಸ ಎಂಬಿರದು ವರಗಳನ್ನು ನಿನ್ನ ಷಿತನಿಂದ ಬೇಡಿಕೊಂಡೆನು.”

ಈ ಸಂಸ್ಕೃತ ಶ್ಲೋಕದಲ್ಲಿ ‘ವರ’ವೆಂಬ ತಬ್ಬವಿರದಿದ್ದರೂ ಅದು ಅಭಿಪ್ರೇತವಿದೆ.

#### ಅಯೋಧ್ಯಾಕಾಂಡ/೧೦೯

ಅರಣ್ಯಕ್ಕೆ ತೆರಳಿದ ರಾಮನನ್ನು ಅಯೋಧ್ಯೇಗೆ ಪುನಃ ಕರೆತಂದು ರಾಜ್ಯಾಭಿಷೇಕವನ್ನು ಮಾಡುವ ಉದ್ದೇಶಪ್ರೇರಿತನಾಗಿ ಭರತನು ರಾಮನು ಭೇಟಿಗೆಂದು ಹೋದನು. ರಾಮನ ಭೇಟಿಯಾದಾಗ, ಅಯೋಧ್ಯೇಗೆ ಮರಳಲು ಭರತನು ಕಳಕಳಿಯಿಂದ ಪ್ರಾಧಿಸಿದನು; ಆದರೆ, ರಾಮನು ದೃಢನಿಶ್ಚಯನಾಗಿದ್ದನು.

ಆತನು ಭರತನಿಗೆ— “ನೀನು ತಕ್ಷದ್ವನ್ನೇ ನುಡಿದೆ; ದಶರಥರಾಜನಿಂದ ನೀನು ಕೈಕೇಯಿಯ ಉದರದಿಂದ ಜನಿಸಿರುವೆ; ನಮ್ಮ ತಂದೆಯು ನಿನ್ನ ತಾಯಿಯ ಪ್ರಾಣಿಗ್ರಹಣ ಮಾಡಿದಾವ ಇವಲೊಂದ ಹುಟ್ಟಿದ ಮಗನಿಗೆ ರಾಜ್ಯವನ್ನು ಕೊಡುವೆನೆಂದು ನಿಮ್ಮ ಅಜ್ಞನೆಯರು ಪ್ರತಿಜ್ಞೆ ಮಾಡಿದ್ದನು. ಕನ್ನೆಯ ಬದಲು ರಾಜ್ಯರೂಪದ ಸಂಪತ್ತನ್ನು ನಿನಗೆ ಕೊಡುವುದಾಗಿ ನಿನ್ನ ಅಜ್ಞನಿಗೆ ವಚನ ಕೊಟ್ಟಿದ್ದನು. ಅನಂತರ ಪ್ರಾಣಿಗ್ರಹಣ ನಡೆಯಿತು.

ದೇವಾಮರೇ ಚ ಸಂಗ್ರಹಮೇ ಜನಸ್ಯೈ ತವ ಪಾಠಿವಃ ।  
 ಸಂಪ್ರಪ್ರಪ್ರಜ್ಞೋ ದದೌ ರಾಜಾ ವರಮಾರಾಧಿತಃ ಪ್ರಭುಃ ॥೪॥  
 ತತಃ ಸಾ ಸಂಪ್ರತಿಶ್ರಾವ್ಯ ತವ ಮಾತಾ ಯಶ್ಸಿನೀ ।  
 ಅಯಾಚತ ನರಶ್ರೇಷ್ಟಂ ದ್ವಾ ವರೌ ವರವರ್ಣನೀ ॥೫॥  
 ತವ ರಾಜ್ಯಂ ನರವ್ಯಾಘ್ರ ಮಮ ಪ್ರಪ್ರಾಜನಂ ತಥಾ ।  
 ತಚ್ಚ ರಾಜಾ ತಥಾ ತಸ್ಯೈ ನಿಯುತ್ಕಃ ಪ್ರದರ್ಶ ವರಮ್ ॥೬॥  
 ತೇನ ಷಿತ್ತಾ ವಮಷ್ಟತ್ ನಿಯುತ್ಕಃ ಪ್ರರುಷವಾಭಃ ।  
 ಜತುದಾಶ ವನೇ ವಾಸಂ ವಾರ್ಣಿಂ ವರದಾನಿಕಮ್ ॥೭॥

“ಸುರಾಸುರರ ಸಂಗ್ರಹದಲ್ಲಿ ನಿನ್ನ ತಾಯಿಯು ಪ್ರಾಣಿಪತಿಯಾದ ರಾಜನ ಸೇವೆಯನ್ನು ಮಾಡಿದುದಕ್ಕಾಗಿ ಆತನು ಸಂತೋಷಗೊಂಡು ನಿನ್ನ ತಾಯಿಗೆ ಎರಡು ವರಗಳನ್ನು ಕೊಡಲು ಸಿದ್ಧನಾದನು. ಆಗ ಎರಡು ವರಗಳನ್ನು ಕೊಡುವ ಪ್ರತಿಜ್ಞೆಯನ್ನು ಅವನಿಂದ ಮಾಡಿಸಿ, ಶ್ರೀಯರಲ್ಲಿ ಶ್ರೇಷ್ಠಳನಿಸಿದ ಯಶ್ಸಿನಿಯಾದ ನಿನ್ನ ಮಾತೆಯು ನಿನಗೆ ರಾಜ್ಯವನ್ನೂ, ನಿನಗೆ ವನವಾಸವನ್ನೂ ಈ ಎರಡು ವರಗಳಿಂದ ಪಡೆದುಕೊಂಡಳು. ವಚನಬದ್ಧವಾದ ರಾಜನು ಈ ವರಗಳನ್ನು ಕೊಟ್ಟಿನು; ಅದರ ಕಾರಣಗಳಿಂದ ನಾನು ಹದಿನಾಲ್ಕು ವರ್ಷ ವನವಾಸದಲ್ಲಿರಬೇಕೆಂದು ಆಜ್ಞಾಪಿಸಿದನು.

ಸತ್ಯವಚನವನ್ನು ಪಾಲಿಸುವ ದರ್ಮಜ್ಞನಾದ ರಾಜನ ಆಜ್ಞೆಯನ್ನು ನಾನು ಪಾಲಿಸಲೇ ಬೇಕು! ಅದೇ ರೀತಿ ನೀನು ರಾಜ್ಯವನ್ನಾಳಬೇಕೆಂದು ಷಿತನ ಆಜ್ಞೆಯಿರುವದರಿಂದ ನೀನು ರಾಜ್ಯವನ್ನು ಆಳಲೇಬೇಕು!”

### ಅಯೋಧ್ಯಾಕಾಂಡ/೧೧೧

ರಾಮನು ರಾಜ್ಯವನ್ನು ಸ್ವೀಕರಿಸಬೇಕೆಂದು ಭರತನು ಪರಿಪರಿಯಾಗಿ ರಾಮನಿಗೆ ಬಿನ್ನಮಿಸಿದನು; ಆದರೆ ತನ್ನ ನಿಶ್ಚಯದಿಂದ ರಾಮನು ಪರಾವೃತ್ತಗೊಳ್ಳಲಿಲ್ಲ. ಭರತನು ರಾಜ್ಯವನ್ನಾಳುವದು ಮತ್ತು ತಾನು ವನವಾಸದಲ್ಲಿರುವದು ಹೇಗೆ ಯೋಗ್ಯವಾಗಿದೆ ಎಂದು ರಾಮನು ಭರತನಿಗೆ ತಿಳಿಸಿಹೇಳಲು ಯತ್ನಿಸಿದನು. ಕೊನೆಗೆ ರಾಮನು ನುಡಿದದ್ದು ಭರತನಿಗೆ ಸರಿಯೆನಿಸಿತು. ಆಚಮನವನ್ನು ಮಾಡಿ ಭರತನು ಇಂತೆಂದನು—

ಶೈಳಿಂತು ಮೇ ಪರಿಷದೋ ಮಂತ್ರಿಣಃ ಶೈಲಿಯುಸ್ಥಾ ॥೨೫॥

ನ ಯಾಚೇ ಪಿತರಂ ರಾಜ್ಯಂ ನನುಶಾಸಾಮಿ ಮಾತರಮ್ ।

ಏವಂ ಪರಮಧರ್ಮಜ್ಞಂ ನಾನುಜಾನಾಮಿ ರಾಘವಮ್ ॥೨೬॥

ಯದಿ ಶ್ರವಣ ವಸ್ತ್ವವ್ಯಂ ಕರ್ತವ್ಯಂ ಚ ಪಿತ್ಯವಚಃ ।

ಅಹಮೇವ ನಿವಶ್ಯಾಮಿ ಚತುರ್ವರ್ತ ವನೇ ಸಮಾಃ ॥೨೭॥

“ಸಭಿಕರು ಮತ್ತು ಮಂತ್ರಿಗಳು ನನ್ನ ಹೇಳಿಕೆಯನ್ನು ಆಲೀಸಬೇಕು. ನಾನು ರಾಜ್ಯಕ್ಕಾಗಿ ತಂದೆಯನ್ನು ಪ್ರಾಧಿಕಸಿಲ್ಲ. ಈ ರೀತಿ ಪರವನ್ನು ಕೇಳಿಂದು ತಾಯಿಗೆ ಹೇಳಲಿಲ್ಲ; ಅದೇ ರೀತಿ ಪರಮಧರ್ಮಜ್ಞಾದ ರಾಮನು ವನಕ್ಕೆ ಹೋಗಬೇಕೆಂದು ಆಚತ್ಯಾಪಿಸಿಲ್ಲ. ಹೀಗಿದ್ದರೂ ವನದಲ್ಲಿ ವಾಸವಾಗಿ ರಾಮನು ಪಿತನ ಆಜ್ಞೆಯನ್ನು ಪಾಲಿಸುವದಿದ್ದರೆ, ನಾನೇ ಹದಿನಾಲ್ಕು ವರ್ಷ ವನವಾಸದಲ್ಲಿರುವೆ.”

ಸಂಸ್ಕತ ಶೋಕದಲ್ಲಿ ‘ಪರ’ ಈ ಶಬ್ದವಿರದಿದ್ದರೂ ಅದು ಅಭಿಪ್ರೇತವಾಗಿದೆ.

ಭರತನ ಭಾಷಣವನ್ನು ಕೇಳಿ, ರಾಮನಿಗೆ ಅಜ್ಞರಿಯಾಯಿತು. ಅವನು ಪುರಜನರಿಗೆ ಈ ರೀತಿ ಅಂದನು— “ಭರತನು ವನವಾಸದಲ್ಲಿರುವದು ನಡೆಯುವಂತಿಲ್ಲ. ತಂದೆಯ ಮಾತಿನಂತೆ ಸರಿಯಾಗಿ ನಡೆದುಕೊಳ್ಳುವದೆಂದರೆ ನಾನು ವನವಾಸದಲ್ಲಿರಬೇಕು; ಮತ್ತು ಭರತನು ಅಯೋಧ್ಯೆಯಲ್ಲಿದ್ದ ರಾಜ್ಯಕಾರಭಾರ ಮಾಡಬೇಕು! ರಾಜ್ಯಾಡಳಿತದ ಎಲ್ಲ ಯೋಗ್ಯತೆ ಆತನಲ್ಲಿದೆ ಎಂಬುದನ್ನು ನಾನು ಬಳ್ಳೇನು. ವನವಾಸವನ್ನು ಪೂರ್ಯಸಿ ಮರಳಿ ಬಂದ ನಂತರ ನಾನು ಪೃಥ್ವಿಯ ಪರಿಪಾಲನೆಯನ್ನು ಮಾಡುವೆನು.

ಪೃತೋ ರಾಜಾ ಹಿ ಕ್ಷೇಯ್ಯಾ ಮಯಾ ತಢ್ಳಕನಂ ಕೃತಮ್ ।

ಅನೃತಾನೋಽಚಯಾನೇನ ಷಿತರಂ ತಂ ಮಹಿಷತಿಮ್ ॥೩೭॥

“ಕೈಕೇಯಿಯ ರಾಜನ ಬಳಿ ವರವನ್ನು ಬೇಡಿಕೊಂಡಳು. ಆ ವಚನವನ್ನು ನಾನು ಒಟ್ಟಿಕೊಂಡಿರುವೆನು. ಹೀ ಭರತನೇ, ನಾನು ಹೇಳಿದಂತೆ ನಡೆಸುಕೊಂಡು ನೀನು ನಮ್ಮ ತಂದೆಯನ್ನು ಅಸತ್ಯನಾಗದಂತೆ ಮುಕ್ತಗೊಳಿಸು.”

### ರಾಮನು ಸೀತೆಗೆ ಹೇಳಿದ ಕಥೆ

#### ಅಯೋಧ್ಯಾಕಾಂಡ/೨೫

ವನವಾಸಕ್ಕೆ ಹೋಗಲು ಸಿದ್ಧನಾದ ರಾಮನು ಕೌಸಲ್ಯೆಯನ್ನು ವಂದಿಸಿ, ಸೀತೆಯ ಬಳಿ ಬಂದನು. ಯುವರಾಜ್ಯಾಭಿಪ್ರೇಕದ ಸಮಯವು ಸಮೀಪಿಸಿದ್ದರೂ, ಮುಖದ ಮೇಳೆ ಹಾಸ್ಯದ ಕಳೆಯಿರದ, ಅಧೋಮುಖನಾದ ರಾಮನನ್ನು ಕಂಡು ಸೀತೆಯು ವಿಸ್ತೃಯಗೊಂಡಳು. ಆಗ ರಾಮನು ಸೀತೆಗೆ ಹೀಗೆಂದನು— “ಎಲ್ಲ ಧರ್ಮಚಾರಿಯಾದ ಜಾನಕಿಯೇ, ನನ್ನ ಪಿತನು ಯಾವ ಕಾರಣದಿಂದ ನನ್ನನ್ನು ವನವಾಸಕ್ಕೆ ಕಳುಹುತ್ತಿದ್ದಾನೆಂಬುದನ್ನು ಕೇಳು!

ರಾಜ್ಯಾ ಸತ್ಯಪ್ರತಿಜ್ಞೆನ ಪಿತ್ರಾ ದಶರಥೇನ ವೈ ।

ಕೈಕೇಯ್ಯ ಮಮ ಮಾತ್ರೇ ತು ಪುರಾ ದತ್ತೈ ಮಹಾವರೋ ॥೨೧॥

ತಯಾದ್ಯ ಮಮ ಸಚ್ಚೇಣಿಸ್ತಿನ್ನಭಿಪ್ರೇಕೇ ನೃಪೋದ್ಯತೇ ।

ಪ್ರಜೋದಿತಃ ಸ ಸಮಯೋ ಧರ್ಮೋಽಂ ಪ್ರತಿನಿಜಿತಃ ॥೨೨॥

ಚತುರ್ಧಶಃ ಹಿ ವರಾಂಶಃ ವಸ್ತುಪ್ರಾಂ ದಂಡಕೇ ಮಯಾ ।

ಪಿತ್ರಾ ಮೇ ಭರತಶ್ಛಾಪಿ ಯೋವರಾಜ್ಯೇ ನಿಯೋಚಿತಃ ॥೨೩॥

“ಸತ್ಯ ಪ್ರತಿಜ್ಞನಾದ ನಮ್ಮ ತಂದೆ ದಶರಥನು ನನ್ನ ತಾಯಿಯಾದ ಕೈಕೇಯಿಗೆ ಈ ಮೋದಲು ಎರಡು ವರಗಳನ್ನು ಕೊಟ್ಟಿದ್ದನು. ರಾಜನ ಉಪಕ್ರಮದಂತೆ ಇಂದು ನನಗೆ ಅಭಿಪ್ರೇಕವಾಗುವವರನ್ನು ನಿಶ್ಚಯಿಸಿದನಂತರ ಕೈಕೇಯಿಯು ಮೋದಲಿನ ಸಂಕೀರ್ತ ವನ್ನು ಮುಂದಿಟ್ಟು ಧರ್ಮಬಂಧನದಿಂದ ರಾಜನನ್ನು ವಶ ಮಾಡಿಕೊಂಡಳು; ಆದ್ದರಿಂದ ನಾನು ಹದಿನಾಲ್ಕು ವರ್ಷ ದಂಡಕಾರಣದಲ್ಲಿ ವಾಸವಿರಬೇಕು; ಮತ್ತು ಭರತನಿಗೆ ಯುವರಾಜ್ಯಾಭಿಪ್ರೇಕವನ್ನು ಮಾಡಬೇಕು! ಎಂದು ನಿಶ್ಚಯಿಸಿಯಾಗಿದೆ.

“ಪಿತನ ಆಜ್ಞೆಯನ್ನು ಸತ್ಯಗೊಳಿಸಲು ನಾನು ಇಂದು ಅರಣ್ಯಕ್ಕೆ ಹೋಗುತ್ತಿದ್ದೇನೆ. ಈ ಸಮಾಜಾರವವನ್ನು ನಿನಗೆ ತಿಳಿಸಲೋಮುಗ ಬಂದಿದ್ದೇನೆ.” ತಾನು ಇಲ್ಲಿ ಇಲ್ಲದಿರುವಾಗ ಅವಳು ಹೇಗೆ ವರ್ತನೆಯನ್ನಿಟ್ಟುಕೊಳ್ಳಬೇಕೆಂದು ರಾಮನು ಅವಳಿಗೆ ಉಪದೇಶಿಸಿದ್ದಾನೆ.

## ಪುನರುಳ್ಳೀಖ

೮

### ಅರಣ್ಯಕಾಂಡ/೨

ವಿರಾಧನು ಸೀತೆಯನ್ನುತ್ತಿ ತನ್ನ ತೋಡೆಯ ಮೇಲೆ ಕುಲ್ಯಾರಿಸಿಕೊಂಡುದನ್ನು ಕಂಡು ರಾಮನಿಗೆ ಅಶೀವ ದುಃಖವಾಯಿತು. ತನಗಾದ ವ್ಯಧೆಯನ್ನು ಲಕ್ಷ್ಯಣ ಎದುರು ಹೀಗೆ ವೈಕವೆಡಿಸಿದನು—

ಯದಭಿಪ್ರೇತಮಷ್ಟಾಮ ಪ್ರಿಯಂ ಪರವ್ಯತಂ ಜಯತ್ ॥೧೮॥

ಕೃಕೇಯಾಸ್ತ ಮಸಂಪ್ರಯೋ ಹೀಪ್ತಮಪ್ರಿಯವ ಲಕ್ಷ್ಯಣ ।

ಯಾನ ತಪ್ಯತಿ ರಾಜ್ಯೇನ ಪುತ್ರಾಧ್ಯೋ ದೀರ್ಘಾದಶಿಷ್ಯೋ ॥೧೯॥

ಯಂಯಾಹಂ ಸರ್ವಭೂತಾನಾಂ ಪ್ರಿಯಂ ಪ್ರಸಾಪಿತೋ ವನಮ್ ।

ಅಂದ್ರೋದಾನೀಂ ಸಕಾಮಾ ಸಾಯಾ ಮಾತಾ ಮಧ್ಯಮಾ ಮಮ ॥೨೦॥

“ಲಕ್ಷ್ಯಣನೇ, ಕೃಕೇಯಾದರೋ ವನದಲ್ಲಿ ನಾವು ಕಷ್ಟಪಡಬೇಕೆಂದು ಬಯಸಿದಳು. ಅದೇ ರೀತಿ ವರಗಳನ್ನು ಪಡೆದು ತನಗೆ ಹಿತವಾದುದನ್ನು ಅಪೇಕ್ಷಿಸಿದಳು; ಅದೆಲ್ಲವೂ ಇಂದು ಅವಳು ಪಡೆದಂತಾಯಿತು. ಅವಳು ಅತಿ ದೂರದಶೀಯಾಗಿದ್ದರಿಂದ ತನ್ನ ಮಗನಿಗೆ ರಾಜ್ಯ ದೋರೆತದ್ದು ಸಾಲದೇ, ಅದು ಆತನಿಗೆ ಚಿರವಾಗಿರಬೇಕೆಂದು ನಮ್ಮ ನಾಶವನ್ನು ಬಯಸುತ್ತಿದ್ದಾಳೆ.”

೨

### ಅರಣ್ಯಕಾಂಡ/೪೨

ಬ್ರಾಹ್ಮಣನ ವೇಷಪದಲ್ಲಿ ಬಂದವನು ರಾವಣಿರುವನೆಂದು ಸೀತೆಯು ಗುರುತಿಸಲಿಲ್ಲ. ಅತಿಥಿಯು ಕೇಳಿದ ಪ್ರಶ್ನಗಳಿಗೆ ಸರಿಯಾಗಿ ಉತ್ತರಿಸದಿದ್ದರೆ ಆತನು ಶಪಿಸಬಹುದೆಂಬ ಭಿಂತಿಯಿಂದ ಸೀತೆಯು ರಾವಣನಿಗೆ ತನ್ನ ಎಲ್ಲ ವೃತ್ತಾಂತವನ್ನೂ ಹೇಳಿದಳು. ಈ ಸಂದರ್ಭದಲ್ಲಿ ಈ ವರದ ಉಲ್ಲೇಖವು ಬಂದಿದೆ.

ಕೃಕೇಯಾ ನಾಮ ಭತ್ವಾರಂ ಮಹಾಯಾ ಯಾಚತೇ ವರಮ್ ॥೩॥

ಕೃಕೇಯಾಯು ತನ್ನ ಪತಿಯ ಬಳಿಯಲ್ಲಿ ವರವನ್ನು ಬೇಡಿಕೊಂಡಳು.

ಪರಿಗೃಹ್ಯ ತು ಕೈಕೇಯೀ ಶ್ಲಾಘರಂ ಮಕ್ಕತೇನ ಮೇ |  
 ಮಮ ಪ್ರಾಣನಂ ಭರ್ತು ಭರತಸ್ಯಾಭಿಷೇಚನಮ್ | ||೨||  
 ದಾಖಲಾಚತ ಭರತಾರಂ ಸತ್ಯಕಂಥಂ ಸೃಷ್ಟೋತ್ತಮಮ್ | ||೩||

“ನನ್ನ ಮಾವನಿಗೆ ಅವಶು ಧರ್ಮದ ಶಪಥವನ್ನಿಟ್ಟಿಳು; ಅನಂತರ ನನ್ನ ಪತಿಗೆ ವನವಾಸ ಮತ್ತು ಭರತನಿಗೆ ಅಭಿಷೇಕ ಎಂಬ ಎರಡು ವರಗಳನ್ನು ಕೈಕೇಯಿಯು ಸತ್ಯ ವಚನಿಯಾದ, ಸೃಪತ್ರೇಷ್ಠನಾದ ತನ್ನ ಗಂಡನಿಂದ (ದಶರಥನಿಂದ) ಬೇಡಿಕೊಂಡಿಳು.

“ಕೊಟ್ಟ ವಚನವನ್ನು ಈದೇರಿಸದಿದ್ದಲ್ಲಿ ಅಸುನೀಗುವ ಭಯವನ್ನು ತೋರಿಸಿದಳು.”

## ೨

### ಕಿಷ್ಮಿಂಧಾಕಾಂಡ/ಜಿಂ

ವಿಂದ್ಯಪರ್ವತದಲ್ಲಿಯ ಗುಹೆಯಿಂದ ಹೊರಬಂದ ವಾನರರನ್ನು ಕಂಡು ಗೃದ್ರುರಾಜನಾದ ಸಂಪಾತಿಗೆ ಆನಂದವಾಯಿತು. ಪ್ರಾಯೋಪವೇಶನ ಮಾಡಲಿರುವ ಒಂದೊಂದು ಕಪಿಯು ಮೃತವಾದಂತೆ ಅದನ್ನು ತಾನು ಭಕ್ತಿಸಬಹುದಾದ ಸಂಧಿಯನ್ನು ಕಂಡು ಆತನಿಗೆ ಸಂತೋಷವಾಗಿತ್ತು. ಈ ಸಂಪಾತಿಯನ್ನು ನೋಡಿದ ನಂತರ ಅಂಗದನು ಹನುಮಂತನಿಗೆ ಇಂತೆಂದನು- “ಈ ಗೃದ್ರುರಾಜನು ವಾನರರ ನಾಶಕ್ಕಾಗಿಯೇ ಇಲ್ಲಿ ಬಂದಂತಿದೆ. ಜಟಾಯುವಿನ ಮರಣ, ದಶರಥನ, ಮರಣ, ಮತ್ತು ಸೀತೆಯ ಅಪಹರಣ- ಇವುಗಳಿಂದ ವಾನರರು ಸಂಕಟದಲ್ಲಿ ಸಿಲುಕಿದ್ದಾರೆ.”

ಸೀತೆಯ ಸಹಿತವಾಗಿ ರಾಮಲಕ್ಷ್ಮಿರ ಅರಣ್ಯದಲ್ಲಿಯ ವಾಸ್ತವ್ಯ, ರಾಮನ ಬಾಣದಿಂದ ವಾಲಿಯ ವಧೆ, ಮತ್ತು ರಾಮನ ಕೋಪದಿಂದ ಎಲ್ಲ ರಾಕ್ಷಸರ ವಧೆ ಇತ್ತಾದಿ-

ಕೈಕೇಯ್ಯಾ ವರದಾನೇನ ಇದಂ ಚ ವಿಕೃತಂ ಕೃತಮ್ | ||೪||

ಈ ಎಲ್ಲ ಅನರ್ಥಗಳು ದಶರಥರಾಜನು ಕೈಕೇಯಿಗೆ ವರ ಕೊಟ್ಟ ಕಾರಣ ದಿಂದಾಗಿವೆ.

೪

## ಸುಂದರಕಾಂಡ/೫೩

ಸೀತೆಯ ಭೇಟಿಗೆಂದು ಅಶೋಕವನಕ್ಕೆ ಬಂದ ಹನುಮಂತನ ಒಗ್ಗೆ ಅವಳಿಗೆ ಸಂದೇಹಪುಂಟಾಯಿತು. ಆಗ ಆತನು ತಾನು ರಾಮದೂತನೆಂದು ಮನವರಿಕೆ ಮಾಡಿಕೊಟ್ಟಿನು. ಹನುಮಂತನು ವಿಚಾರಿಸಿದ ಕಾರಣ ಸೀತೆಯು ತನ್ನ ವೃತ್ತಾಂತವನ್ನು ಹೇಳುತ್ತಿದ್ದಾರೆ: “ನಾನು ದಶರಥಪುತ್ರನಾದ ರಾಮನ ಪತ್ನಿಯಾಗಿದ್ದೇನೆ. ರಾಮನಿಗೆ ಯುವರಾಜ್ಯಾಭಿಷೇಕದ ಸಿದ್ಧತೆ ನಡೆದಾಗ ಕ್ಯೇಕೆಯಿಯು ದಶರಥನಿಗೆ ಈ ರೀತಿ ಎಂದಳು: ‘ರಾಮನಿಗೆ ರಾಜ್ಯಾಭಿಷೇಕವಾಗುವ ದಿದ್ದರೆ ನನಗೆ ಉಟವೂ ಬೇಡ; ಪಾನೀಯವೂ ಬೇಡ’!”

ಯತ್ತದುಕ್ತಂ ಶ್ಯಂ ವಾಕ್ಯಂ ಪ್ರೀತ್ಯಾ ಸ್ಯಾಪತಿಕತ್ವಮ ।

ತಚ್ಚಿನ್ ವಿತಫಂ ಕಾಯ್ದಂ ಪಸಂ ಗಳಿತು ರಾಘವಃ ॥೨೮॥

ಸ ರಾಜಾ ಸತ್ಯವಾಗ್ನೇವ್ಯಾ ವರದಾನಮನಸ್ಸರನ್ ।

ಮುಮೋಹ ವಚನಂ ಶ್ರುತ್ವಾ ಕ್ಯೇಕೆಯಾಃ ಕೂರಮಪ್ರಿಯಮ್ ॥೨೯॥

“ಆಗ ನೀನು ವರದಾನರೂಪ ಪ್ರಿಯಭಾಷಣವನ್ನು ನನ್ನ ಬಳಿ ಮಾಡಿರುವೆ; ಆ ಪ್ರಿಯವಚನವು ವೃಥ್ರವಾಗಬಾರದೆಂದಿದ್ದರೆ, ರಾಮನು ವನಕ್ಕೆ ಹೋಗಲಿ!” ಕ್ಯೇಕೆಯಿಯ ಈ ಕರೋರ ಹಾಗೂ ಅಪ್ರಿಯವಾದ ಭಾಷಣವನ್ನು ಕೇಳಿ, ದಶರಥನಿಗೆ ತಾನು ಆಕೆಗೆ ಕೊಟ್ಟ ವರಗಳ ಸ್ವರಂತೆಯಾಯಿತು. ಆ ಸತ್ಯವಚನ ರಾಜನು ಮೂರ್ಖ ಹೋದನು. ಸೀತೆಯು ಹನುಮಂತನಿಗೆ ಇದನ್ನು ಹೇಳಿದಳು.

### ೨. ಬ್ರಹ್ಮದೇವ < ವಾಲ್ಯೇಕಿ ಬಾಲಕಾಂಡ/೨

ಕಾಮಭೋಗಾಸಕ್ತ ಕ್ರೋಂಚ ಪ್ರಕ್ಷಯ ಜೊತೆಯಲ್ಲಿಯ ಗಂಡುಪಕ್ಷಿಯನ್ನು ಒಬ್ಬ ನಿಷಾದನು ಕೊಂಡುದನ್ನು ಕಂಡು ವಾಲ್ಯೇಕಿ ಶುಷ್ಣಿಯ ಬಾಲಿಯಿಂದ— ಮಾ ನಿಷಾದ ಪ್ರತಿಷ್ಠಾಂ ಶ್ವಮಗಮಃ ಶಾಶ್ವತಿಃ ಸಮಾಃ ।

ಎಂಬ ಶಾಪವಾಣಿಯು ಹೊರಬಂದಿತು; ಆದರೆ ತಪಸ್ಸನ್ನು ಕೆಡಿಸುವ ಶಬ್ದಗಳನ್ನು ಉಚ್ಚರಿಸಬಾರದಿತ್ತೆಂದು ಕೊರಗು ಉಂಟಾಯಿತು; ಆದ್ದರಿಂದ

ಆತನಿಗೆ ತುಂಬ ಕೆಡಕ್ಕೆನಿಸಿತು. ಈ ಶೈಲ್ಕೇಬಳ್ಳ ಶಾಪವಾಣಿಯು ಆತನ ಮನಸ್ಸಿನಲ್ಲಿ ಶಾಳಹಾಕುತ್ತಿದ್ದ ಸಮಯದಲ್ಲಿಯೇ ಸಾಕ್ಷಾತ್ ಬ್ರಹ್ಮದೇವನು ಆತನ ಭೇಟಿಗೆ ಬಂದನು. ಅಷ್ಟ್ಯಾ, ಪಾದ್ಯ, ಆಸನ ವಂದನಾದಿಗಳಿಂದ ವಾಲ್ಯೇಚಿಯು ಬ್ರಹ್ಮ ದೇವನನ್ನು ಯಥಾಯೋಗ್ಯವಾಗಿ ಪೂಜಿಸಿದನು. ಬ್ರಹ್ಮದೇವನು ಅದನ್ನು ಸ್ವೀಕರಿಸಿದನು. ಜಿಂತಾಗ್ರಸ್ತನಾದ ವಾಲ್ಯೇಚಿಗೆ ಬ್ರಹ್ಮದೇವನು ನಗುನಗುತ್ತ ಈ ರೀತಿ ನುಡಿದನು: “ನಿನ್ನಿಂದ ರಚಿತವಾದ ಈ ಶೈಲ್ಕೇಬಳ್ಳ ಶಾಪೋದ್ದಾರವಿದ್ದರೂ, ಅದು ಯಶೋರೂಪವಾಗುವದು! ಎಕೆಂದರೆ ನನ್ನ ಪ್ರೇರಣೆಯಿಂದ ಸರಸ್ವತಿಯು ನಿನ್ನಲ್ಲಿ ಪ್ರವೃತ್ತಳಾಗಿದ್ದಾಳೆ. ನಿನ್ನ ವಾಣಿಯು ಯಶ್ವಿಂಚಿತವೂ ಸುಳಾಗಲಾರದು.” ಹಿಗೆಂದು ಬ್ರಹ್ಮದೇವನು ಈ ರೀತಿ ಆಜ್ಞಾಪ್ರಾಪ್ತಿಸಿದನು:

ಕರು ರಾಮಕಥಾಂ ಪ್ರಜ್ಞಾಂ ಶೈಲ್ಕೇಬಳ್ಳಂ ಮನೋರಮಾಮಾ ।  
ಯಾವತ್ತಾ ಸ್ಥಂತಿ ಗಿರಿಯಿ: ಸರಿತತ್ವ ಮಹಿತಲೇ ||ಇಂ||  
ತಾವದ್ವಾಮಯಾಕಥಾ ಲೋಕೇಷು ಪ್ರತಿರಿಷ್ಯತಿ ।  
ಯಾವದ್ವಾಮಸ್ಯ ಚ ಕಥಾ ತತ್ತ್ವತಾ ಪ್ರತಿರಿಷ್ಯತಿ ||ಇಂ||  
ತಾವದೊಢ್ಣಾಮಧಜ್ಞ ಶಂ ಮಲ್ಲೋಕೇಷು ನಿವಶ್ವಸಿ ||ಇಂ||

“ಮನೋಹರವಾದ, ಪುಣ್ಯಕಾರಕವಾದ ಈ ಶೈಲ್ಕೇಬಳ್ಳ ರಾಮ ಕಥೆಯನ್ನು ನೀನು ಬಣ್ಣಿಸು! ಗಿರಿನದಿಗಳು ಭೂಲೋಕದಲ್ಲಿರುವವರೆಗೆ ರಾಮ ಕಥೆಯು ಪ್ರಚಾರದಲ್ಲಿ ಉಳಿಯುವದು. ನೀನು ರಚಿಸಿದ ರಾಮಕಥೆಯು ಲೋಕದಲ್ಲಿರುವ ವರೆಗೆ (ನಿನ್ನ ಕ್ರಾಂತಿಕಾರಣದಿಂದ) ಕೆಳಮಣಿದಲ್ಲಿರಲು ಯೋಗ್ಯನಾದ ನೀನು ಎಲ್ಲಾರಿಗಿಂತ ಉನ್ನತಮಟ್ಟದಲ್ಲಿದ್ದ ನನ್ನ ಲೋಕದಲ್ಲಿ ವಾಸವಾಗುವೆ!”

ಬ್ರಹ್ಮದೇವನ ಆಜ್ಞೆಯನ್ನು ತಲೆಬಾಗಿ ಮನ್ಮಿಸಿ, ವಾಲ್ಯೇಚಿಯು ರಾಮಾಯಣವನ್ನು ರಚಿಸಿದನು.

ಬ್ರಹ್ಮದೇವನ ಶಬ್ದಗಳು ವರದಾನದಂತಿದ್ದರೂ ಅದರ ಉಲ್ಲೇಖಿವು ‘ವರ’ವೆಂದು ಸ್ವಾಷಾಖಿ; ಅದಕ್ಕಾಗಿ ಆ ಶಬ್ದಗಳು ಆಶೀರ್ವಾದದ ಸಮಾಗಿ ‘ಸದಿಚ್ಛ’ಯನ್ನು ವ್ಯಕ್ತಪಡಿಸುವಂತಾಗಿವೆ.

ಇದನ್ನು ವರವೆಂದು ಬಗೆದರೆ ಇದು ‘ಅಯಾಚಿತೆ’ ವರವಾಗಿದೆ.

### ೩. ಮುನಿಗಳು < ಕುಶ-ಲವ

ಬಾಲಕಾಂಡ/೪

ಒಮ್ಮೆ ಸಕಲಗುಣಸಂಪನ್ಮೂರಾದ, ಭಾಗ್ಯವಂತರಾದ ಕುಶ-ಲವರು ಇಮ್ಮಿಗಳ ಸಭೆಯಲ್ಲಿ ರಾಮಾಯಣ ಕಾವ್ಯವನ್ನು ಹಾಡಲು ಉಪಕ್ರಮಿಸಿದಾಗ ಶೈಲೋತ್ತಮಗಳ ನೇತ್ರಗಳು ಬಾಷ್ಟಭರಿತವಾದವು. ಎಲ್ಲರೂ ಆ ಬಾಲಕರನ್ನು ಬಲು ಅಕ್ಷರೆಯಿಂದ ಶ್ಲಾಘಿಸಿದರು. ತಮ್ಮ ಹತ್ತಿರ ಇದ್ದುದನ್ನು ಅವರಿಗೆ ಕೊಟ್ಟರು. ಯಾರ ಬಳಿ ಕೊಡಲು ಯಾವ ಸಂಗತಿಯೂ ಇರದವರು ಬಾಯಿತುಂಬ ಆಶೀರ್ವದಿಸಿದರು. ಈ ಬಾಲಕರಿಗೆ ದಿಫಾರ್ಯಾಯುಸ್ನನ್ನು ಕೋರಿದರು.

ದದ್ರಷ್ಟಿವಂ ವರಾನಸ್ವೇರ ಮುನಯಃ ಸತ್ಯವಾದಿನಃ ॥೨॥

ಯಾರ ಮಾತು ಎಂದಿಗೂ ಸುಳ್ಳಾಗುವದಿಲ್ಲವೇ ಅಂಥ ಮುನಿಗಳೆಲ್ಲರೂ ವರಗಳನ್ನು ಕೊಟ್ಟರು. ಈ ವರಗಳು ಯಾವವು? ಅವರಿಗೆ ಸ್ವರೂಪ ಯಾವದು? ಎಷ್ಟ ವರಗಳನ್ನು ಕೊಟ್ಟರು? ಎಂಬುದು ನಿಶ್ಚಿತವಿಲ್ಲ. ಇವು ‘ಅಯಾಚಿತ’ ವರಗಳಾಗಿವೆ.

### ೪. ಬ್ರಹ್ಮದೇವ < ರಾವಣ

ಬಾಲಕಾಂಡ/೧೫

ದಶರಥನ ಬಿನ್ನಹವನ್ನು ಮನ್ಮಿಸಿ ಇಂತಹ ಶಂಕ್ರಾಂಗಮುನಿಯು ಪುತ್ರಪೂಪ್ತಿಯ ಸಾಧನವಾಗುವ ಇಷ್ಟಿಯನ್ನು (ಯಾಗ) ಆರಂಭಿಸಿದನು. ಅಗ್ನಿಯಲ್ಲಿ ಮಂತ್ರ ಸಹಿತವಾಗಿ ಹವನ ಮಾಡಿದನು. ಹವ್ಯವನ್ನು ಯಥಾವಿಧಿಯಾಗಿ ಪ್ರತಿಗ್ರಹಿಸಲು ದೇವತೆಗಳು, ಗಂಧರವರು, ಸಿದ್ಧರು, ಮಹಣಿಗಳು ಅಲ್ಲಿ ಸೇರಿದರು. ತನ್ನ ಆಂತರಿಕ ಶಕ್ತಿಯಿಂದ ಬ್ರಹ್ಮನು ಯಾರ ಕಳೆಗೂ ಗೋಚರನಾಗದೇ ಆ ಯಜ್ಞ ಮಂಟಪದಲ್ಲಿ ಉಪಸ್ಥಿತನಾಗಿದ್ದನು. ಅಲ್ಲಿ ಸೇರಿದವರೆಲ್ಲರೂ ಬ್ರಹ್ಮನಿಗೆ ಈ ರೀತಿ ವಿನಯಪೂರ್ವಕವಾಗಿ ಜೀಡಿಕೊಂಡರು.

“ಹೇ ಭಗವಾನ್, ನಿಮ್ಮ ಕೃಪಾಪ್ರಸಾದದಿಂದ ಉನ್ನತನಾದ ರಾವಣನೆಂಬ ರಾಕ್ಷಸನು ತನ್ನ ಬಲದಿಂದ ನಮ್ಮನ್ನೆಲ್ಲ ಶೀಡಿಸುತ್ತಿದ್ದಾನೆ.

ಶ್ವರ್ಯಾ ತಸ್ಮೈ ವರೋ ದತ್ತಃ ಪ್ರತೀನ ಭಗವಂಸ್ತದಾ ।

ಮಾನಯಂತಶ್ಚ ತಂ ನಿತ್ಯಂ ಸರಣ ತಸ್ಮಿ ಕ್ಷಮಾಪಹೇ ॥೨॥

“ಹೇ ಭಗವನ್, ತಾವು ಪ್ರಸನ್ನರಾಗಿ ಆತನಿಗೆ ವರ ಕೊಟ್ಟ ಸಮಯದಿಂದ ನಿಮ್ಮ ವಚನವನ್ನು ಗೌರವಿಸಲ್ಪೋಸುಗ ನಾವೆಲ್ಲರೂ ಎಲ್ಲವನ್ನೂ ಸಹನೆ ಮಾಡುತ್ತಿದ್ದೇವೆ.” ಆ ದುರ್ಮತಿಯು ತೈಲೇಕ್ಕವನ್ನು ಬೀಜಿಸುತ್ತಿದ್ದು ಸ್ವಾಂಧಿ ಪತಿಯಾದ ಇಂದ್ರನನ್ನು ಜಯಿಸುವ ಅಭಿಲಾಷೆಯನ್ನಿಟ್ಟುಕೊಂಡಿದ್ದಾನೆ.”

ಖುಣಿಸ್ಯಕ್ಷಾಸ್ಯಗಂಧವಾಸ್ಯಃಷಾಸಂಸೂಕ್ತಾ |

ಅತಿಕ್ಷಮತಿ ದುಧಾಷೋ ವರದಾನೇನ ಹೋಹಿತಃ ॥೬॥

“ನಿಮ್ಮ ವರದಾನದಿಂದ ನಿಭಿರ್ತನಾದ ಈ ರಾಕ್ಷಸನನ್ನು ಯಾರೂ ಸೋಲಿಸುವಂತಿಲ್ಲ. ಹೀಗಾಗಿ ಈತನು ಖುಣಿ, ಗಂಧವ್, ಯಕ್ಷ, ಬ್ರಾಹ್ಮಣ ಮತ್ತು ಅಸುರರನ್ನು ಕಡೆಗಳಿಸುತ್ತಿದ್ದಾನೆ.”

ದೇವತೆಗಳ ಪ್ರಾರ್ಥನೆಯನ್ನು ಕೇಳಿ ಬ್ರಹ್ಮದೇವನು ಕೊಂಬಕಾಲ ಅಲೋಚಿಸಿ ಈ ರೀತಿ ಅಂದನು: “ಆ ದುರಾತ್ಮನನ್ನು ವಧಿಸುವ ಒಂದು ಉಪಾಯವು ನನಗೆ ತೋಚಿದೆ.

ತೇನ ಗಂಧವಯಕ್ಷಾಣಾಂ ದೇವತಾನಾಂ ಚ ರಕ್ಷಾಶಾಮ್ |

ಅವಧ್ಯೋಽಖ್ಯಾತಿ ವಾಗುಕ್ತಾ ತಥೇತ್ವಕ್ತೇ ಚ ತಸ್ಮಿಯಾ ॥೭॥

ನಾಕೀರ್ತಯದವಜ್ಞಾನಾತ್ಮದ್ವಕ್ಷೋ ಮಾನುಷಾಂಸ್ತಾ |

ತಸ್ಮಾತ ಮಾನುಷಾದ್ವಧ್ಯೋ ಮೃತ್ಯುನಾಸ್ಯೋಽಷ್ಟ ವಿಧ್ಯತೇ ॥೮॥

“‘ಗಂಧವ್, ಯಕ್ಷ, ದೇವತೆಗಳು ಮತ್ತು ರಾಕ್ಷಸರು ಇವರಿಂದ ನನಗೆ ಸಾವು ಇರಬಾರದು’ ಎಂದು ಆತನು ವರವನ್ನು ಬೇಡಿದಾಗ ನಾನು ‘ತಥಾಸ್ತ’ ಎಂದೆನು. ರಾಷಣಿಗೆ ಮಾನವರ ಪರಿವೆ ಇರದ ಕಾರಣ ವರವನ್ನು ಬೇಡುವಾಗ ಆತನು ಮಾನವರ ಉಲ್ಲೇವಿವನ್ನು ಮಾಡಲಿಲ್ಲ; ಆದ್ದರಿಂದ ಮಾನವನಿಂದ ಅವನ ವಧೆಯಾಗುವ ಸಾಧ್ಯತೆ ಇದೆ. ಅವನನ್ನು ವಧಿಸುವದು ಬೇರೆ ಯಾರಿಗೂ ಸಾಧ್ಯವಿಲ್ಲ.” ಬ್ರಹ್ಮದೇವನ ಮಾತುಗಳನ್ನು ಕೇಳಿ ದೇವತೆಯರೆಲ್ಲರೂ ಸಂತೋಷ ಗೊಂಡರು. ಅವರು ವಿಷ್ಣುವನ್ನು ಸ್ತುತಿಸಿ ಇಂತೆಂದರು: “ಲೋಕಹಿತಕ್ಷಾಗಿ ನಾವು ಪ್ರಾರ್ಥಿಸುತ್ತಿದ್ದೇವೆ. ನೀವು ಮಾನವಾವತಾರವನ್ನು ಧರಿಸಿ ಸಂಗ್ರಾಮದಲ್ಲಿ ರಾಷಣನನ್ನು ವಧಿಸಬೇಕು! ಇನ್ನಿತರಿಂದ ಅವನು ಸಾಯಂವಂತಿಲ್ಲ; ಕೇವಲ ಮನುಷ್ಯರಿಂದ ಮಾತ್ರ ಆತನ ಮರಣವಿದೆಯೆಂದು ಬ್ರಹ್ಮದೇವನು ಹೇಳಿದ್ದಾನೆ:”

### ಬಾಲಕಾಂಡ/೧೯

ರಾವಣನು ಪೂರ್ವದಲ್ಲಿ ಬಹುಕಾಲದವರೆಗೆ ಘೋರ ತಪಶ್ಚಯೋಯನ್ನು ಆಚರಿಸಿದ್ದನು.

ಯೇನ ತಮ್ಮೋಭವದೊಬ್ಬಾ ಲೋಕಕ್ಕೆಲ್ಲೋಕಪೂರ್ವಜಃ ॥೪॥

ಸಂತುಷ್ಟಃ ಪ್ರದದೋ ತಸ್ಮೈ ರಾಕ್ಷಸಾಯ ವರಂ ಪ್ರಭುಃ ।

ನಾನಾವಿಧಿಭೋ ಭೂತೇಭ್ಯೇ ಭರ್ಯಂ ನಾನ್ಯತ್ ಮಾನುಷಾತ್ ॥೫॥

ಅವಜ್ಞಾತಾಃ ಪುರಾ ತೇನ ವರದಾನೇ ಹಿ ಮಾನವಾಃ ।

ಏವಂ ಪಿತಾಮಹಾತ್ಮಾದ್ವರದಾನೇನ ಗರ್ವಿತಃ ॥೬॥

ಉತ್ಸಾಹಯತಿ ಲೋಕಾನ್ ಸ್ತೀನಿತಿ ಯಶಪ್ಯಪರಷ್ಟತಿ ।

ತಸ್ಮಾತ್ಸ್ವ ವಧೋ ದೃಷ್ಟೋ ಮಾನವೇಭ್ಯಃ ಪರಂತಪ ॥೭॥

ಆಗ ಲೋಕಗಳ ಆದ್ಯಜನಕವಾದ ಬ್ರಹ್ಮದೇವನು ಪ್ರಸನ್ನನಾಗಿ “ಮನುಷ್ಯನನ್ನು ಬಿಟ್ಟಿ ಬೇರೆ ಯಾವ ಪ್ರಾಣಿಯಿಂದಲೂ ನಿನಗೆ ಭಯವಿಲ್ಲ!” ಎಂಬ ವರವನ್ನು ಆತನಿಗೆ ಕೊಟ್ಟನು; ಏಕೆಂದರೆ ಆ ರಾಕ್ಷಸನು ವರವನ್ನು ಬೇಡುವಾಗ ಮನುಷ್ಯನನ್ನು ಲೆಕ್ಕಿಸಿರಲಿಲ್ಲ; ಈ ರೀತಿ ವರವನ್ನು ಬ್ರಹ್ಮನಿಂದ ಪಡೆದನಂತರ ಈ ರಾಕ್ಷಸನು ಗರ್ವಿಸುವಾಗಿ ಮೂರು ಲೋಕಗಳನ್ನೂ ದ್ಂಢಂಸಗೋಳಿಸುತ್ತಿದ್ದು ಪರರ ಸೀಯರನ್ನೂ ಈತನು ಎಳಿದೊಯ್ದಿಲಾರಂಭಿಸಿದ್ದಾನೆ. ಹೀಗಿರುವದರಿಂದ, ಹೇ ಶತ್ರುತಾಪನೇನೇ, ಮನುಷ್ಯನಿಂದಲೇ ಆತನ ವರ್ದನೆ ನಡೆಯುವದು ಖಿಂಡಿತ.”

### ಉತ್ತರಕಾಂಡ/೧೦

ರಾಮನು ಕೇಳಿದ ಕಾರಣ ಅಗಸ್ಯಮುನಿಯು, ರಾವಣನ ತಪಶ್ಚಯೋಯಿ ಬಗ್ಗೆ ಆತನಿಗೆ ವಿವರಿಸುತ್ತಿದ್ದಾನೆ.

ಯಾವ ಆಹಾರಪಾನೀಯಗಳನ್ನೂ ಸೇವಿಸದೆ ರಾವಣನು ಹತ್ತು ಸಾವಿರ ವರ್ಷಗಳ ಕಾಲ ತಪಸ್ಯನ್ನು ಆಚರಿಸಿದನು. ಒಂದು ಸಹಸ್ರ ವರ್ಷದ ತಪಸ್ಸಿಗೊಮ್ಮೆ ಅಗ್ನಿದೇವತೆಗೆ ತನ್ನ ಒಂದು ಶೀರವನ್ನು ಹವನ ಮಾಡುತ್ತಿದ್ದನು. ಈ ರೀತಿ ಒಂಬತ್ತು ಸಾವಿರ ವರ್ಷಗಳು ಮುಗಿದಾಗ ತನ್ನ ಒಂಬತ್ತು ಶೀರಗಳನ್ನು ಅರ್ಪಿಸಿದ್ದನು. ಹತ್ತುಸಾವಿರ ವರ್ಷಗಳು ಪೂರ್ತಿಗೊಂಡಾಗ ರಾವಣನು ತನ್ನ ಹತ್ತನೆಯ ಶೀರವನ್ನು ಅಗ್ನಿದೇವತೆಗೆ ಅರ್ಪಿಸಲು ಸಿದ್ಧನಾದನು. ಆಗ ಸಕಲ ದೇವತೆಗಳ

ಸಮೇತ ಬ್ರಹ್ಮದೇವನು ರಾವಣನ ಎದುರು ಪ್ರಕಟನಾಗಿ “ಹೇ ದಶಗ್ರೀವನೇ, ನಾನು ಪ್ರಸನ್ನನಾಗಿದ್ದೇನೆ” ಎಂದನು.

ಶೈಕ್ಷಣಿ ವರಯ ಧರ್ಮಜ್ಞ ವರೋ ಯಸ್ತ್ವೇಖಿಕಾಂತ್ಯಃ ।

ಕಂ ತೇ ಕಾಮಂ ಕರೋಮ್ಯಧ್ಯ ನ ವೃಘಾ ತೇ ಪರಿಶ್ರಮಃ ॥೧೭॥

“ಹೇ ಧರ್ಮಜ್ಞನೇ, ನಿನಗೆ ಇಷ್ಟವಾದ ವರವನ್ನ ಸತ್ಯರವಾಗಿ ಬೇಡಿಕೊ! ನಿನ್ನ ಪರಿಶ್ರಮವು ವ್ಯಧವಾಗದಂತೆ ನಿನ್ನ ಯಾವ ಮನೋರಥವನ್ನ ನಾನು ಈಡೇರಿಸಲಿ?”

ಸಂತೋಷಗೊಂಡ ರಾವಣನು ಶಿರಬಾಗಿ ಬ್ರಹ್ಮದೇವನಿಗೆ ಈ ರೀತಿ ಎಂದನು:

ಭಗವನ್ನಾಣಿನಾಂ ನಿತ್ಯಂ ನಾಸ್ಯತ್ ಮರಣಾರ್ಥ ಭಯಮ್ ।

ನಾಸ್ತಿ ಮೃತ್ಯುಸಮಃ ಶತ್ರುರಮರತ್ತಮಹಂ ವೃಕ್ಷೇ ॥೧೮॥

“ಹೇ ಭಗವಾನ್, ಮರಣಾಕ್ಷಿಂತ ಹೆಚ್ಚಿನ ಭಯವು ಪ್ರಾಣಿಮಾತ್ರಿಗಿಲ್ಲ. ಮೃತ್ಯುವಿನಂತಹ ಶತ್ರು ಬೇರೆ ಯಾರೂ ಇಲ್ಲ; ಆ ಕಾರಣ ನಾನು ಅಮರತ್ವವನ್ನ ಬೇಡುತ್ತೇನೆ.”

“ಪೂರ್ಣ ಅಮರತ್ವವು ದೊರಕುವದು ಸಾಧ್ಯವಿಲ್ಲ! ನೀನು ಇನ್ನೊಂದು ವರವನ್ನ ಬೇಡು!” ಎಂದು ಬ್ರಹ್ಮನು ಹೇಳಿದಾಗ ರಾವಣು ಕರಾಂಜಲಿಬಧನಾಗಿ ಈ ರೀತಿ ಕೇಳಿದನು:

ಸುಪರ್ಣನಾಗಯಿಕ್ಷಾಣಾಂ ದೃತ್ಯಾದಾಸವರಕ್ಷಾಸಾಮ್ ।

ಅವಧೋಽಹಂ ಪ್ರಜಾಧ್ಯಕ್ಷ ದೇವತಾನಾಂ ಚ ಶಾಶ್ವತ ॥೧೯॥

ನಹಿ ಚಿಂತಾ ಮರಾಸ್ಯೇಷು ಪ್ರಾಣಿಷ್ಪತ್ಯಮರಪೂರಿತ ।

ತ್ಯಾಂಭಾತ ಹಿ ತೇ ಮಸ್ಯೇ ಪ್ರಾಣಿನೋ ಮಾನುಷಾದಯಃ ॥೨೦॥

“ಹೇ ಪ್ರಜಾಧಿಪತಿಯೇ, ಹೇ ಸನಾತನನೇ, ಗರುಡ, ನಾಗ, ಯಾಕ್ಷ, ದೃತ್ಯ, ದಾನವ, ರಾಕ್ಷಸ ಮತ್ತು ದೇವತೆಗಳಿಂದ ನನ್ನ ವಥೆ ನಡೆಯಕೂಡದು! ಹೇ ದೇವಗಣಿನೇ, ಇನ್ನಿತರ ಪ್ರಾಣಿಗಳ ಭಯ ನನಗಿಲ್ಲ, ಮನುಷ್ಯಾದಿ ಪ್ರಾಣಿಗಳು ನನಗೆ ಕಸದ ಸಮಾನ” ಎಂದನು. ಆಗ ಬ್ರಹ್ಮನು, “ನೀನು ಕೇಳಿದುದೆಲ್ಲವೂ ಆಗುವದು!” ಎಂಬ ಆಶ್ವಾಸನೆಯನ್ನಿತನು.

ಆಗ ದೇವತೆಗಳು, ಯಹ್ನ, ರಾಕ್ಷಸ, ಅರ್ಜಿ, ಮಾನವಾದಿ ಸಮೂಹಗಳಲ್ಲಿ ಈ ವರದ ಬಗ್ಗೆ ಭಿನ್ನಭಿನ್ನ ಪ್ರತಿಕ್ರಿಯೆಗಳು ಪ್ರಕಟವಾದವೆಂದು ಕಂಡುಬಂದಿದೆ.

ಈ ಮೇಲಿನ ವರದ ಬಗ್ಗೆ ಪ್ರಕಟವಾದ ಅನೇಕರ ವಿವಿಧ ಪ್ರತಿಕ್ರಿಯೆಗಳು

### ರಾಮ

#### ಯುದ್ಧಕಾಂಡ/೩೨

ವಿಭೀಷಣನಿಂದ ರಾವಣನ ದುಷ್ಪತ್ಯಗಳ ಪಟ್ಟಿಯನ್ನೇ ಕೇಳಿದ ರಾಮನು ಯೋಚಿಸಿ, ಒಂದು ಯೋಜನೆಯನ್ನು ಆತನ ಮುಂದಿಡುತ್ತಾರೆ:

ಲಂಕೆಯ ಪೂರ್ವದ್ವಾರದಲ್ಲಿ ನೀಲನು, ದ್ವಾರಾದ್ವಾರದಲ್ಲಿ ಅಂಗದನು, ಪಶ್ಚಿಮದ್ವಾರದಲ್ಲಿ ಅಲಕ್ಷ್ಯರೂಪದಲ್ಲಿ ಹನುಮಂತನು, ಈ ರೀತಿ ಅನೇಕ ವಾನರರ ಸಹಿತವಾಗಿ ರಾಕ್ಷಸರ ಮೇಲೆ ಏರಿಹೋಗಬೇಕು!

ದೃತ್ಯಾನವಸಮಫಾನಾಮೃಷೀಕಾಂ ಚ ಮಹಾತ್ಮನಾಮ್ |

ವಿಪ್ರಕಾರಪ್ರಿಯಃ ಕ್ಷಮೋ ವರದಾನಬಲಾನ್ವಿತಃ ॥೨೮॥

ಪರಿಕ್ರಮತಿಯಃ ಸರ್ವಾಂಲೋಕಾನ್ವಂತಾಪಯಸ್ವಜಾಃ ।

ತಸ್ಯಾಹಂ ರಾಕ್ಷಸೇಂದ್ರಸ್ಯ ಶ್ವಯಮೇವ ವಥೇ ಧೃತಃ ॥೨೯॥

ವರಪ್ರಾಪ್ತಿಯಾದ್ವರಿಂದ ಬಲಗೊಂಡ ಆ ನೀಚನು, ದೃತ್ಯ, ದಾನವ ಮತ್ತು ಮಹಾತ್ಮರಾದ ಖುಷಿಗಳನ್ನೂ ಹೀಡಿಸುವದರಲ್ಲಿ ಆನಂದಪಡೆಯುತ್ತಾನೆ. ಪ್ರಿಂಗಳಿಗೆ ದುಃಖವನ್ನುಂಟುಮಾಡಿ ಅವರ ಪ್ರದೇಶಗಳನ್ನು ವಶಮಾಡಿಕೊಳ್ಳುತ್ತಾನೆ. ಆ ರಾಕ್ಷಸಾಧಿಪತಿಯಾದ ರಾವಣನನ್ನು ವಧಿಸುವ ಪ್ರತಿಜ್ಞೆಯನ್ನು ನಾನು ಮಾಡಿದ್ದೇನೆ. ಸ್ಯನ್ಯಮೋಡನೆ ರಾವಣನು ಇರುವ ನಗರದ ಉತ್ತರದ್ವಾರದ ಮೇಲೆ ದಾಳಿ ಮಾಡಿ ಲಕ್ಷ್ಮಣಮೋಡನೆ ನಾನು ಒಳಗೆ ಪ್ರವೇಶಿಸುವೆ.

#### ಯುದ್ಧಕಾಂಡ/೪೧

ರಾಕ್ಷಸರನ್ನು ಕೊಲ್ಲಲು ರಾಮನು ಸ್ಯನ್ಯವನ್ನು ಸಜ್ಜಗೊಳಿಸಿದನು. ಯುದ್ಧವನ್ನು ಪ್ರಾರಂಭಿಸುವ ಮೊದಲು, ರಾಮನು ಮಾತುಕತೆಗೆಂದು ಅಂಗದನನ್ನು ರಾವಣನ ಬಳಿಗೆ ಕಳುಹಿದನು. “ಸಮುದ್ರವನ್ನು ದಾಟಿ ನಿಭರ್ಯನಾಗಿ ನಾನು ನಿನ್ನ ಲಂಕಾನಗರಕ್ಕೆ ಬಂದಿದ್ದೇನೆ” ಎಂದು ರಾವಣನಿಗೆ ತಿಳಿಸೆಂದು ಹೇಳಿದನು.

ಮುಂಜಿಕಾಂ ದೇವತಾನಾಂ ಚ ಗಂಥವಾಸಪ್ನರಾಂ ತಥಾ ।  
 ನಾಗಾನಾಮಧ ಯಕ್ಷಾಳಾಂ ರಾಜಾಳಂ ಚ ರಜನೀಚರ ॥೫೬॥  
 ಯಕ್ಷ ಪಾಪಂ ಕೃತಂ ಹೋಹಾದವಲಿಪೈನ ರಾಕ್ಷಸ ।  
 ನೂನಂ ತೇ ವಿಗತೋ ದರ್ಶಾಃ ಶ್ವಯಂಭೂವರದಾನಜಃ ।  
 ತಕ್ಷ ಪಾಪಸ್ಯ ಸಂಪ್ರಾಪ್ತಾ ಘೃಣಿರದ್ಯ ದುರಾಸದಾ ॥೫೭॥

“ಹೇ ನಿಶಾಚರನೇ, ಬ್ರಹ್ಮದೇವನ ವರದಿಂದ ಮುಕ್ತನಾಗಿದ್ದ ನೀನು, ಮೂರ್ವಿತೆಯಿಂದ ಮುಷಿ, ದೇವತೆ, ಗಂಥವ, ಅಪ್ಸರೆಯರು, ನಾಗ, ಯಕ್ಷ ಮತ್ತು ರಾಜರುಗಳನ್ನು ಹೀಡಿಸಿರುವೆ. ಬ್ರಹ್ಮದೇವನ ವರದಿಂದ ಉಂಟಾದ ನಿನ್ನ ಅಹಂಕಾರವು ನಿಜವಾಗಿಯೂ ಇಂದು ನಾಶವಾಗುವದು.”

### ಯುದ್ಧಕಾಂಡ/೧೭

ಸುಗ್ರೀವ, ವಿಭೀಷಣ, ಅನೇಕ ವಾನರರು, ಮುಕ್ತ (ಕರಡಿ) ಮುಂತಾದವರನ್ನು ಕೂಡಿಕೊಂಡು, ರಾಮನು ಸೀತೆಯ ಸಹಿತ ಕುಬೇರನ ಪುಷ್ಟಕವಿಮಾನವನ್ನು ಏರಿದನು. ಆತನ ಅಪ್ಪಕೆಯಂತೆ ಆ ವಿಮಾನವು ಆಕಾಶದಲ್ಲಿ ಸಂಚರಿಸ ಲಾರಂಭಿಸಿತು; ಆಗ ರಾಮನು ಸೀತೆಯನ್ನು ಕುರಿತು “ಪ್ಯೇದೇಹಿ, ಇತ್ತು ಅವಲೋಕಿಸು! ಕೃಲಾಸಶಿಲಿರದಂತೆ ಭಾಸವಾಗುವ ಈ ತ್ರಿಕುಟಾಚಲದ ಶಿಲಿರದ ಮೇಲೆ, ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟ ಈ ಲಂಕಿಯನ್ನು! ಅದೇ ರೀತಿ ವಾನರರು ಮತ್ತು ರಾಕ್ಷಸರಲ್ಲಿ ನಡೆದ ಫೋರ ಹತ್ಯಾಕಾಂಡದಿಂದಾದ ರಕ್ತ-ಮಾಂಸಗಳ ಕೆಸರಿನ ಮಡುವುಗಳನ್ನು ಅವಲೋಕಿಸು!”

ಏಷ ದತ್ತಪರಂ ತೇತೇ ಪ್ರಮಾಧಿ ರಾಕ್ಷಸೇಶ್ವರಃ ।

ತವ ಹೇಗೋವಿಶಾಲಾಕ್ಷಿ ನಿಹತೋ ರಾವಕೋ ಮಯಾ ॥೫೮॥

“ಹೇ ವಿಶಾಲನಯನೇ, ವರ ಪಡೆದು ಮಹಾಬಲಾಢ್ಯನಾದ ರಾಕ್ಷಸಾಧಿಪತಿ ರಾವಣನು ನಿನ್ನ ಕಾರಣದಿಂದ ಇಲ್ಲಿಯೇ ವಧಿಸಲ್ಪಟ್ಟ ಭೂಮಿಗೆರಗಿದನು.”

### ದೇವತೆಗಳು

#### ಉತ್ತರಕಾಂಡ/೧೮

ವೇದವತೀಯು ಅಗ್ನಿಪ್ರವೇಶವನ್ನು ಮಾಡಿದನಂತರ, ರಾವಣನು ಪುಷ್ಟಕ ವಿಮಾನದಲ್ಲಿ ಕುಳಿತು ಪೃಥಿವೀಯ ಪರ್ಯಾಟನಕ್ಕೆ ಹೊರಟನು. ‘ಉತ್ತಿರಬೀಜ’ವೆಂಬ

ದೇಶದಲ್ಲಿ ಮರುತರಾಜನು ದೇವತೆಗಳ ಸಹಿತಾಗಿ ಯಜ್ಞವನ್ನು ಮಾಡುತ್ತಿರುವದನ್ನು ರಾವಣನು ಕಂಡನು. ಬೃಹಸ್ಪತಿಯ ಬಂಧುವಾದ ಸಂವರ್ತ ಮಹಷೀಯು ಅಲ್ಲಿ ಪ್ರಯೋಧಿತಾಗಿದ್ದನು,

ಧೃತ್ಯಾ ದೇವಾಸ್ತು ತಪ್ರಕ್ಷೋ ವರದಾನೇನ ದುರಜಯಮ್ |  
ತಿಯಾಗ್ಯೋನಿಂ ಸಮಾವಿಷ್ಯಾಕ್ಷಾ ಘರ್ಜಣಾಭೀರವಃ ॥೪॥

ವರಪ್ರಾಣಿಯ ಮೂಲಕ ಜಯಿಸಲಸಾಧ್ಯವಾದ ಆ ರಾಕ್ಷಸನನ್ನು ಕಂಡ ಕೂಡಲೇ ಆತನಿಂದ ಹಲ್ಲೆ ನಡೆಯಬಹುದೆಂಬ ಭಯದಿಂದ ದೇವತೆಗಳು ಪ್ರಕ್ಷಿಗಳ ರೂಪವನ್ನು ಧರಿಸಿದರು. ಇಂದ್ರನು ನವಿಲುಪ್ರಕ್ಷಿಯಾದನು; ಯಮನು ಕಾಗೆಯಾದನು; ಧನಾಧ್ಯಕ್ಷನಾದ ಕುಬೇರನು ಓತಿಕೇತರೂಪವನ್ನು ಧರಿಸಿದನು. ವರುಣನು ಹಂಸರೂಪವನ್ನು ಸ್ವೀಕರಿಸಿದನು.

### ಮರುತರಾಜ

#### ಉತ್ತರಕಾಂಡ/ಗಲ

ಯಜ್ಞಮಂಟಪದಲ್ಲಿ ಪ್ರವೇಶಿಸಿ ರಾವಣನು ಮರುತರಾಜನಿಗೆ “ಯುದ್ಧಕ್ಕೆ ಸಜ್ಜಾಗು! ಅಥವಾ ಪರಾಭವವನ್ನು ಒಪ್ಪಿಕೊ!” ಎಂದು ಆಹ್ವಾನಿಸಿದನು. ಆಗ ಮರುತರಾಜನು “ನೀನು ಯಾರು?” ಎಂದು ಖೇಳಿದಾಗ ಗಪೋನನೈತನಾದ ರಾವಣನು ತಾನು ರಾಕ್ಷಸಶ್ರೇಷ್ಠನಿದ್ದು, ಬಂಧುವಾದ ಕೂಬೇರನನ್ನು ಸೋಲಿಸಿ ಆತನ ಪುಷ್ಟಕೆವಿಮಾನವನ್ನು ಕಸಿದುತ್ತಿದ್ದೇನೆಂದು ಹೇಳಿ, ತನ್ನಂಥ ಬಲಾಧ್ಯ ರಾಕ್ಷಸಾಧಿಪತಿಯನ್ನು ಗುರುತಿಸದಿರುವ, ಮರುತರಾಜನ ಅಪಹಾಸವನ್ನು ಮಾಡಿದನು. ಆಗ ಮರುತರಾಜನು, “ಹಿರಿಯ ಬಂಧುವನ್ನು ರಣರಂಗದಲ್ಲಿ ಗೆದ್ದ ನೀನು ಧನ್ಯನು! ನಿನ್ನಂತೆ ಸ್ತುತಿಗೆ ಯೋಗ್ಯರು ಬೇರೆ ಯಾರೂ ಇರಲಿಕ್ಕಿಲ್ಲ!” ಎಂದನು.

ಕಂ ಶ್ವಂ ಪ್ರಾಕ್ಷೇವಲಂ ಧರ್ಮಂ ಜರಿತ್ವಾ ಲಭ ವಾಷ್ಪರಮ್ ||೧||

“ಈ ಮೊದಲು ಕೇವಲ ತಪಸ್ಸನಾಚರಿಸಿ ಅದೆಂಥ ವರವನ್ನು ಪಡೆದು ಕೊಂಡಿರುವೆ? ಈಗ ನೀನು ತೋರಿಬರುವ ಹಾಗೆ ಈ ಮೊದಲು ಎಂದೂ ಕಂಡು ಬಂದಿಲ್ಲ. ಎಲ್ಲೆ ದುಬ್ಯಾದ್ವಿಯೇ, ನನ್ನ ಕೈಯಿಂದ ನೀನು ಇಂದು ಜೀವಿತವಾಗಿ ಹಿಂದಿರುಗಲಾರೆ! ನನ್ನ ತೀಕ್ಷ್ಣಾಬಾಣಗಳಿಂದ ನಾನು ನಿನ್ನನ್ನು ಯಾಮಸದನಕ್ಕಿಟ್ಟಿರುವೆನು.”

ಹೀಗೆಂದು ಮರುತ ರಾಜನು ಯುದ್ಧಕ್ಕೆ ಸಿದ್ಧನಾದನು. ಆಗ ಪುರೋಹಿತನಾದ ಸಂವರ್ತನು ಆತನನ್ನು ಪರಾವೃತ್ತಗೊಳಿಸಿದನು; ಏಕೆಂದರೆ ಯಜ್ಞದೀಕ್ಷೆಯನ್ನು ಶ್ವಿಕರಿಸಿದವನಿಗೆ ಯುದ್ಧದ ಅಧಿಕಾರ ಉಳಿಯುವದಿಲ್ಲ. ಗುರುವಿನ ಆಚ್ಚೆಯನ್ನು ಮನ್ನಿಸಿ ಆ ಮರುತರಾಜನು ಧನಸ್ವನ್ನು ಬಿಂಜಿಹಾಕಿದನು.

ಬ್ರಹ್ಮದೇವ

ಉತ್ತರಕಾಂಡ/೨೨

ಧರ್ಮರಾಜ ಯಮ ಮತ್ತು ರಾಜಣ ಇವರಲ್ಲಿ ಯುದ್ಧ ನಡೆದಾಗ ರಾಕ್ಷಸನನ್ನು ನಿಮೂಲಗೊಳಿಸಲು ಯಮನು ಅಮೋಫವಾದ ಕಾಲದಂಡವನ್ನು ಎತ್ತಿಕೊಂಡನು. ಕೇವಲ ದೃಷ್ಟಿಕೇಪದಿಂದ ಪ್ರಾಣಾಪಹರಣವನ್ನು ಮಾಡುವ ತಕ್ಷಿಯು ಆ ಕಾಲದಂಡದಲ್ಲಿತ್ತು. ಅಂತಹ ಕಾಲದಂಡದಿಂದ ರಾಜಣನನ್ನು ದಂಡಿಸಲು ಯಮನು ಸಿದ್ಧನಾದಾಗ ಬ್ರಹ್ಮದೇವನು ಪ್ರತ್ಯಕ್ಷಣಾಗಿ ಈ ರೀತಿ ಅಂದನು-

ವೈವಸ್ತತ ಮಹಾಭಾರೋ ನ ಲಿಲ್ಲಮಿತವಿಕ್ರಮ |

ನ ಹಂತವ್ಯಸ್ತಯೈತೇನ ದಂಜೇನ್ಯೇಷ ನಿಶಾಚರಃ ॥೫೮॥

ವರಃ ವಿಲು ಮಯ್ಯತಸ್ಯೈ ದತ್ಸಿದಶಪುಂಗವ |

ಸ ತ್ವಯಾ ನಾನ್ಯತಃ ಕಾಯೋ ಯನ್ಯಯಾ ವ್ಯಾಪ್ಯತಂ ವಚಃ ॥೫೯॥

“ಹೇ ಮಹಾಪರಾಕ್ರಮಿಯಾದ ವೈವಸ್ತತನೇ, ಹೇ ಅತುಲವಿಕ್ರಮನೇ, ಈ ದಂಡದಿಂದ ನೀನು ಈ ರಾಕ್ಷಸನನ್ನು ವಧಿಸಬೇಡ! ಎಲ್ಲೆ ಸುರಶ್ವನೇ, ಹೀಗೆ ಮಾಡುವದರಿಂದ ನಾನು ನಿಜವಾಗಿ ರಾಜಣಿಗೆ ಕೊಟ್ಟ ವರವು ಅಸತ್ಯವೆನಿಸುವದು.

“ನನ್ನ ವಚನವನ್ನು ಅಸತ್ಯಗೊಳಿಸುವವನು ದೇವತೆಯೇ ಆಗಿರಲಿ, ಮಾನವನೇ ಆಗಿರಲಿ, ಆತನು ತೈಲೋಕ್ಯವನ್ನು ಅಸತ್ಯಗೊಳಿಸಿದ ಪಾಪಕ್ಕೆ ಗುರಿಯಾಗುವನು. ಈ ದಂಡದ ಏಟಿನಿಂದ ಯಾರೂ ಕ್ಷಣಾತ್ಮಕವೂ ಬದುಕಿರ ಲಾರರು; ಆದ್ದರಿಂದ ನೀನು ರಾಜಣನ ತಲೆಯ ಮೇಳೆ ಈ ದಂಡದ ಪ್ರಹಾರವನ್ನು ಮಾಡಬೇಡ! ಇದರಿಂದ ರಾಕ್ಷಸನು ಸತ್ತರೆ ಇಲ್ಲವೇ ಒಂದುವೇಳೆ ಸಾಯಂದ್ವರೂ ನನ್ನ ವಚನವು ಸುಳಾಗುವದು ಖಂಡಿತ; ಆದ್ದರಿಂದ ನೀನು ಈ ದಂಡವನ್ನು ಹಿಂತೆಗೆದುಕೊ!” ಬ್ರಹ್ಮದೇವನ ವಿನಂತಿಯ ಮೇರೆಗೆ ಯಮನು ಕಾಲದಂಡವನ್ನು ಹಿಂದೆ ತೆಗೆದುಕೊಂಡನು. ಬ್ರಹ್ಮದೇವನಿಗೆ ಯಮನು ಈ ರೀತಿ ಹೇಳಿದನು-

ಕಿಂ ತ್ವಿದಾನೀಂ ಮಯಾ ಶತ್ಯಂ ಕತುಂ ರಣಗತೇನ ಹಿ ।  
ನ ಮಯಾ ಯದ್ಯಯಂ ಶಕ್ಯೋ ಹಂತಂ ವರಪುರಶ್ಚತಃ ॥೪೮॥

“ನೀವು ನಮ್ಮ ಅಧಿಪತಿಗಳ; ಈಗ ಈ ರಾಕ್ಷಸನಿಗೆ ವರ ಸಿಕ್ಕಿರುವುದರಿಂದ ನನ್ನಿಂದ ಈತನ ವಧೆಯಾಗುವಂತಿಲ್ಲ; ಆದ್ದರಿಂದ ಸಂಗ್ರಹದಲ್ಲಿ ನಾನು ನಿಂತು ಮಾಡಬಹುದಾದರೂ ಏನು? ನಾನು ಈ ರಾಕ್ಷಸನಿಂದ ಕಣ್ಣರೆಯಾಗುತ್ತೇನೆ.”

ಇಂದ್ರ ಮತ್ತು ವಿಷ್ಣು  
ಉತ್ತರಕಾಂಡ/೨೨

ಕೈಲಾಸಪರ್ವತವನ್ನು ದಾಟಿ ರಾವಣನು ಸ್ವೇಂದ್ರ-ವಾಹನ ಸಮೇತನಾಗಿ ಇಂದ್ರಲೋಕವನ್ನು ತಲುಪಿದನು. ಇಂದ್ರನು ಅವನನ್ನು ನೋಡಿ ಭಯಗೊಂಡನು. ವಸು, ರುದ್ರ, ಆದಿತ್ಯಾದಿ ದೇವತೆಗಳಿಗೆ ರಾವಣನೋಡನೆ ಯುದ್ಧಕ್ಕೆ ಸಿದ್ಧರಾಗಲು ಹೇಳಿದನು. ವಿಷ್ಣುವನ್ನು ಸಮೀಪಿಸಿ “ನಾನು ರಾವಣನ ವಿಷಯದಲ್ಲಿ ಏನು ಮಾಡಬೇಕು?” ಎಂದು ಪ್ರಶ್ನಿಸಿದನು.

ವರಪುರಾಣದ್ವಾರಾ ಬಲವಾನ್ನು ಖಿಲ್ಲುನ್ನೇನ ಹೇತುನಾ ।

ತತ್ತು ಸತ್ಯಂ ವಚಃ ಕಾರ್ಯಂ ಯದುಕ್ತಂ ಪದ್ಯಯೋನಿನಾ ॥೮॥

“ಕೇವಲ ವರ ದೋರೆತ ಮೂಲಕ ಆತನು ಬಲಾಧ್ಯನಾಗಿದ್ದಾನೆ. ಏನೇ ಇದ್ದರೂ ಬ್ರಹ್ಮದೇವನ ವಚನವು ಸತ್ಯಗೊಳಿಬೇಕು. ನೀವು ಈಗ ರಾವಣನ ವಧೆಯ ಉಪಾಯವನ್ನು ನನಗೆ ತಿಳಿಸಿರಿ!” ಎಂದು ಇಂದ್ರನು ವಿಷ್ಣುವಿಗೆ ವಿನಂತಿಸಿದನು. “ನೀವು ಸ್ವತಃ ರಾವಣನೋಡನೆ ಖಿಡ್ರ ಮತ್ತು ಚಕ್ರಪಾಣಿಯಾಗಿ ಯುದ್ಧವನ್ನು ಮಾಡುವಿರಾ?” ಎಂದು ಕೇಳಿದನು. ಇಂದ್ರನ ಬಿನ್ನಹವನನು ಕೇಳಿ ವಿಷ್ಣುವು, “ಭಯ ಪಡುವ ಕಾರಣವಿಲ್ಲ” ಎಂದು ಹೇಳಿದನು.

ನ ತಾವರೇಷ ದುಷ್ಪಾತ್ರಾ ಶಕ್ಯೋ ಜೇತುಂ ಸುರಾಸುರ್ಯಃ ।

ಹಂತುಂ ಜಾಪಿ ಸಮಾಸಾಧ್ಯ ವರದಾನೇನ ದುರ್ಜಯಃ ॥೮॥

ದೇವ-ದೃತ್ಯರಿಂದ ಈ ದುರಾತ್ಮನ ಪರಾಭವಾಗಲೀ, ವಧೆಯಾಗಲೀ ಆಗುವ ಸಂಭವವಿಲ್ಲ. ವರ ಪಡೆದ ಈತನು ಯಾರಿಗೂ ಸೋಲುವಂತಿಲ್ಲ. ವಿಷ್ಣುವು ಸ್ವತಃ ತಾನು ರಾವಣನೋಡನೆ ಯುದ್ಧಮಾಡುವುದಿಲ್ಲವೆಂದು ಸ್ವಷ್ಟಪಡಿಸಿದನು ಏಕೆಂದರೆ-

ನಾ ಹತ್ತಾ ಸಮರೇ ಶತ್ತುಂ ವಿಷ್ಣುಃ ಪ್ರತಿವಿಶತ್ತೇ |  
ದುರ್ಬಂಭಜ್ಞೈವ ಕಾಮೋಽದ್ಯ ವರಗುಪ್ರಾಣಿ ರಾವಣಾತ್ ||೧||

“ಸಂಗ್ರಹಮದಲ್ಲಿ ಶತ್ತುವನ್ನು ವರ್ಧಿಸದೇ ವಿಷ್ಣುವು ಹಿಂತಿರುಗುವದಿಲ್ಲ. ವರಪ್ರಾಪ್ತಿಯಿಂದ ರಕ್ಷಿತನಾದ ರಾವಣನೊಡನೆ ಯುದ್ಧ ನಡೆದರೆ ಈ ಸಂಕಲ್ಪವು ಈದೇರುವದು ದುಸ್ತರವಾಗುತ್ತದೆ. ಹೀಗಿರುವದರಿಂದ ಆ ರಾಕ್ಷಸನಿಗೆ ಆತನ ಮೃತ್ಯುವಿನ ಕಾರಣವನ್ನು ತಿಳಿಸಿ, ತಕ್ಕ ಕಾಲದಲ್ಲಿ ಆತನ ವಥೆಯನ್ನು ನಾನೇ ಪೂರ್ವೇ ದೇವದಾನವರನ್ನು ಸಂತೋಷಗೊಳಿಸುವೆನೆಂದು ಇಂದ್ರನಿಗೆ ವಿಷ್ಣುವು ಆಶ್ಚರ್ಯನೆಯನ್ನಿತ್ತನು. ಸದ್ಯ ಭಯರಹಿತನಾಗಿ ದೇವತೆಗಳನ್ನು ಕೂಡಿಕೊಂಡು ರಾವಣನೊಡನೆ ಯುದ್ಧ ಮಾಡಲು ಹೇಳಿದನು.

### ಉತ್ತರಕಾಂಡ/೨೯

ರಾವಣನೊಡನೆ ಯುದ್ಧ ನಡೆದಾಗ ಇಂದ್ರನು ದೇವತೆಗಳಿಗೆ ಈ ರೀತಿ ನುಡಿದನು: “ರಾಜಣನನ್ನು ನೀವು ಜೀವಿತವಾಗಿ ಸೇರಿಹಿಡಿಯಿರಿ! ಗಾಳಿವೇಗದಿಂದ ಚಲಿಸುವ ರಥದ ಸಹಾಯದಿಂದ ಈ ಅತಿಬಲಾಧ್ಯ ರಾಕ್ಷಸನು ಸ್ವೇಷಣಿದಿಂದ ಹೊರಟು ಹೋಗಬಹುದು.

ನಷ್ಟೇಷ ಹಂತುಂ ಶಕ್ಯೋಽದ್ಯ ವರದಾನಾತ್ಮನಿಭಾಯಃ |  
ತದ್ ಗ್ರಹಿಷ್ಯಾಮಹೇ ರಕ್ಷೋ ಯತ್ತಾ ಭವತ ಸಂಯುಗೇ ||೧||

“ವರಪ್ರಾಪ್ತಿಯಿಂದ ಈತನಿಗೆ ಭಯವಿಲ್ಲದಾಗಿದೆ: ಆದ್ದರಿಂದ ಈಗ ಈತನ ವಥೆಯಾಗುವಂತಿಲ್ಲ. ನೀವು ರಣರಂಗಕ್ಕೆ ಸಿದ್ಧವಾಗಿರಿ! ನಾವು ಆ ರಾಕ್ಷಸರನ್ನು ನಿಗ್ರಹಿಸೋಣಾ!”

### ಸಹಸ್ರಾಜುಂನ ಉತ್ತರಕಾಂಡ/೩೨

ಸಹಸ್ರಾಜುಂನ ಮತ್ತು ರಾವಣ ಇವರಲ್ಲಿ ಗದಾಯುದ್ಧವಾಗುತ್ತಿದ್ದಾಗ ಕ್ರೋಧಗೊಂಡ ಸಹಸ್ರಾಜುಂನನು ತನ್ನ ಗದೆಯನ್ನು ರಾವಣನ ಹರವಾದ ಎದೆಯ ಮೇಲೆ ಚೆಲ್ಲಿದನು. ಆದರೆ-

ವರದಾನಕ್ತತತ್ತ್ವಾಂಕೇ ಸಾ ಗದಾ ರಾವಣೋರಸಿ ।  
ದುರ್ಬಾಲೀವ ಯಥಾ ವೇಗಂ ದ್ವಿಧಾಭೂತಾಪತಿಶ್ಚಾತ್ಮಾ ॥೪೮॥

ವರದಾನದಿಂದ ರಕ್ಷಿತನಾಗಿದ್ದ, ಆ ರಾವಣನ ಎದೆಯ ಮೇಲೆ ಆ ಗದೆಯು ಪ್ರಹಾರ ಮಾಡಲು ಅಸಮರ್ಥವಾಯಿತು; ತನ್ನ ವೇಗದ ಪ್ರಭಾವದಿಂದ ಯಾವ ಪರಿಣಾಮವನ್ನುಂಟುಮಾಡಲೂ ಅಗಲಿಲ್ಲ. ಆ ಗದೆಯೇ ಇಬ್ಬಾಗುವಾಗಿ ಮುರಿದು ಭೂಮಿಗೆ ಬಿದ್ದಿತು. ಗದೆಯ ಏಟಿನಿಂದ ರಾವಣನು ಕಳವಳಗೊಂಡನು; ಆಗ ಸಹಸ್ರಾಯನನು ರಾವಣನ ಮೇಲೆ ಎರಗಿ ಆತನನ್ನು ಕಟ್ಟಿಹಾಕಿದನು. ರಾಕ್ಷಸರ ವಿರೋಧವನ್ನು ಲೇಕ್ಕಿಸದೆ ಅವರನ್ನು ದಿಕ್ಕೇಡುಮಾಡಿ ರಾವಣನನ್ನು ತನ್ನ ನಗರಕ್ಕೆ ಹೊಂದೊಯ್ದನು.

### ಮಾಲ್ಯವಾನ ಯುದ್ಧಕಾಂಡ/೫೫

ರಾವಣನ ಅಜ್ಞನಾದ ಮಾಲ್ಯವಾನನು ಅತಿಬುದ್ಧಿವಂತನಾಗಿದ್ದನು. ರಾವಣನು ರಾಮನೋಡನೆ ಒಪ್ಪಂದವನ್ನು ಮಾಡಿಕೊಳ್ಳಬೇಕೆಂದು ಆತನ ಅನಿಸಿಕೆ ಇತ್ತು. ತನ್ನ ಅನಿಸಿಕೆಯನ್ನು ರಾವಣನು ಮನ್ಮಿಸಬೇಕೆಂದು ಪ್ರಯತ್ನಿಸಿದನು. ರಾವಣನಿಗೆ ಈ ರೀತಿ ನುಡಿದನು—

ದೇವದಾನವಯಕ್ಕೇಖ್ಯೋ ಗೃಹಿತತ್ವ ವರಕ್ಷಾಯಾ ।  
ಮನುಷ್ಯ ವಾನರಾ ಮೂಕ್ಷಾ ಗೋಲಾಂಗೂಲ ಮಹಾಬಲಾಃ ।  
ಬಲವಂತ ಇಹಾಗಮ್ಯ ಗಜಂತಿ ದೃಢವಿಕ್ರಮಾಃ ॥೫೯॥

ದೇವತೆಗಳು—ದಾನವರು—ಯಕ್ಷರು ಇವರಿಂದ ಸಾವು ಬಾರದಂತೆ ನೀನು ಬ್ರಹ್ಮನಿಂದ ವರವನ್ನು ಪಡೆದಿರುವೆ; ಆದರೆ ಬಲಾಢ್ಯರಾದ ಮನುಷ್ಯರು, ವಾನರರು, ಕರಡಿಗು, ಗೋಲಾಂಗೂಲಗಳು ಇವರೆಲ್ಲ ಇಲ್ಲಿ ಆಗಮಿಸಿದ್ದಾರೆ. ಆ ಮಹಾ ಪರಾಕ್ರಮಿಗಳಾದ, ಬಲಾಢ್ಯರಾದ ಮನುಷ್ಯ ಮುಂತಾದವರು ಇಲ್ಲಿಗೆ ಬಂದು ಆಭರಣಿಸುತ್ತಿದ್ದಾರೆ. ಇದು ರಾಕ್ಷಸರ ವಿನಾಶಕಾಲವು ಸಮೀಪಿಸಿದ ಅಪಾಯದ ಚಿಹ್ನೆಯೆಂದು ಮಾಲ್ಯವಾನನು ಸೂಚಿಸಿದನು. ಅಹಂಕಾರದಿಂದ ಮದವೇರಿದ ರಾವಣನಿಗೆ ಅದು ಹಿಡಿಸಲಿಲ್ಲ.

**ಹನುಮಾನ  
ಯುದ್ಧಕಾಂಡ/೩೬**

ಮೌಲ್ಯಮಾನನು ಸಳಜೀಸಿದಂತೆ ಹನುಮಂತನು ಸಹ ರಾವಣಿಗೆ ಆತನ ವರದ ಮಿತಿ ಮೇರೆಗಳ ಅರಿವನ್ನು ಮಾಡಿಕೊಟ್ಟಿದ್ದಾನೆ. ಬಣಗಳ ಸುರಿಮಳೆಯಿಂದ ಲಕ್ಷ್ಮಣನನ್ನು ಸುತ್ತುವರೆದ ರಾವಣನನ್ನು ಎದುರಿಸಿ, ಹನುಮಂತನು ಹೀಗೆಂದನು:  
 ದೇವದಾನಗಂಧವೈರ್ಯಫ್ರೆಶ್ ಸಹ ರಾಕ್ಷಸ್ಯೇಃ ।  
 ಅವಧ್ಯತ್ವಂ ತ್ವಯಾ ಪ್ರಾಪ್ತಂ ವಾನರೇಭ್ಯಾಸ್ತ ತೇ ಭಯಾಮ್ ॥೩೬॥

ದೇವ, ದಾನವ, ಗಂಧವರ, ಯಕ್ಷ ಮತ್ತು ರಾಕ್ಷಸರಿಂದ ನಿನಗೆ ಮರಣದ ಭಯವಿರದಿದ್ದರೂ ವಾನರರಿಂದ ನಿನಗೆ ಮೃತ್ಯುವಿನ ಭಯವಿದೆ.

**ವಿಭೀಷಣ  
ಯುದ್ಧಕಾಂಡ/೧೬**

ಶರಣಾಗತನಾದ ವಿಭೀಷಣನಿಗೆ ರಾಮನು ಅಭಯವನ್ನಿತ್ತನು. ರಾಕ್ಷಸರ ಬಲಾಬಲ ಎಷ್ಟಿದೆ ಎಂಬುದನ್ನು ನಿಜ ಹೇಳಬೇಕೆಂದು ರಾಮನು ವಿಭಿಷಣನನ್ನು ವಿನಂತಿಸಿದಾಗ ವಿಭೀಷಣನು ಈ ರೀತಿ ಹೇಳಿದನು:

ಅವಧ್ಯಃ ಸರ್ವಭೂತಾನಾಂ ಗಂಧಪೋರ್ಗರರಪಕ್ಷಿಖಾಮ್ ।  
 ರಾಜಪುತ್ರ ದಶಗ್ರೀವೋ ವರದಾನಾತ್ಮಯಂಭುವಃ ॥೬॥

“ಹೇ ರಾಜಪುತ್ರನೇ, ‘ಗಂಧವರ, ಉರಗ, ಪಕ್ಷಿ ಮುಂತಾದ ಯಾವ ಪ್ರಾಣಿಗಳಿಂದಲೂ ರಾವಣನು ಸಾಯುವಂತಿಲ್ಲ’ ಎಂಬ ವರವು ಬ್ರಹ್ಮನಿಂದ ರಾವಣಿಗೆ ದೊರೆತಿದೆ.” ಇದನ್ನು ಹೇಳಿ ವಿಭೀಷಣನು ಇನ್ನಿತರ ರಾಕ್ಷಸರ ಸಾಮಧ್ಯದ ಬಗ್ಗೆ ಯಥಾಸ್ಥಿತವಾಗಿ ವಿವರಿಸಿದನು.

**ರಾವಣ ಉದ್ದಿಗ್ನತೇ  
ಯುದ್ಧಕಾಂಡ/೪೦**

ರಾಮನ ಶರಗಳಿಂದ ಗ್ರಹಿಸಿದ ರಾವಣನು ಇತರ ರಾಕ್ಷಸರಿಗೆ ಇಂತೆಂದನು— “ಮಹೇಂದ್ರನಿಗೆ ಸಾಟಿಯಾದ ನನ್ನನ್ನು ಈ ಮಾನವನು ಪರಾಭವಗೊಳಿಸಿದ್ದಾನೆ. ನಾನ ಅಚರಿಸಿದ ತಪಸ್ಸು ವ್ಯಧವಾಯಿತು. ಮಾನವರಿಂದ

ನಿನಗೆ ಭಯವಿದೆ; ಎಚ್ಚರಿಕೆ! ಎಂದು ಬ್ರಹ್ಮದೇವನು ನುಡಿದ ಮಾತು ಈಗ ನಿಜವಾಗುವ ಪ್ರಸಂಗವು ನನ್ನ ಮೇಲೆ ಒಂದಿದೆ.”

ದೇವದಾನವಗಂಧಜ್ಯೇ ಯಾಕ್ರಾಕ್ರಕಪನ್ನಸ್ಯಃ ।

ಅವಧ್ಯತ್ವಂ ಮಯಾ ಶ್ರೋತ್ರಂ ಮಾನುಷ್ಯೇಭೌರ್ ನ ಯಾಚಿತಮ್ ॥೩॥

“ದೇವತೆಗಳು, ದಾನವರು, ಯಕ್ಷ, ರಾಕ್ಷಸರು, ಗಂಥರ್ವರು, ನಾಗರು ಇವರಿಂದ ನನ್ನ ವಢೆಯಾಗಕೂಡದೆಂದು ನಾನು ಬೇಡಿಕೊಂಡೆ; ಆದರೆ ಮಾನವನಿಂದ ವಢೆಯಗಬಾರದೆಂಬ ವರವನ್ನು ಬೇಡಿಕೊಂಡಿಲ್ಲ” ಎಂದು ರಾವಣನು ಈಗ ಉದ್ದಿಗ್ನಾಗಿದ್ದಾನೆ.

### ಯುದ್ಧಕಾಂಡ/೯

ಮೇಘನಾದನ (ಇಂದಜಿತು) ವಢೆಯಾದ್ದರಿಂದ ಅತ್ಯಂತ ಸಂತಾಪ ಕೊಳ್ಳಬಾಗಿ ರಾವಣನು, ತನ್ನ ರಾಕ್ಷಸರು ದಿಕ್ಕೆಡಬಾರದೆಂಬ ಉದ್ದೇಶದಿಂದ ಅವರಿಗೆ ಈ ರೀತಿ ಎಂದನು—“ಸಹಸ್ರಾರು ವರ್ಣಗಳವರೆಗೆ ಅತಿ ಉಗ್ರವಾದ ತಪಸ್ಸನಾಜರಿಸಿ ಬ್ರಹ್ಮದೇವನನ್ನು ಆಗಾಗ ಪ್ರಸನ್ನಗೊಳಿಸಿದ್ದೇನೆ.”

ತಸ್ಯೇವ ತಪಸೋ ಪ್ಯಾಷ್ಟಾ ಪ್ರಸಾದಾಷ್ಟ ಸ್ವಯಂಭುವಃ ।

ನಾಸುರೇಭೌರ್ ನ ದೇವೇಭೌರ್ ಭಯಂ ಮಮ ಕದಾಚನ ॥೨೯॥

“ಆ ತಪಸ್ಸನಿಂದಲೇ ನನಗೆ ಬ್ರಹ್ಮದೇವನ ಪ್ರಸಾದವು ಪ್ರಾಪ್ತವಾಯಿತು. ಆ ಪ್ರಸಾದದಿಂದ ‘ಅಸುರ ಮತ್ತು ದೇವತೆಗಳಿಂದ ನನಗೆ ಎಂದಿಗೂ ಭಯವುಂಟಾಗ ಲಾರದು’ ಎಂಬ ವರವು ನನಗೆ ದೊರಕಿತು.

“ಬ್ರಹ್ಮದೇವನಿಂದ ಪಡೆದ ಕವಚವನ್ನು ಧರಿಸಿ ಸಂಗ್ರಾಮದಲ್ಲಿ ರಥಾ ರೂಢನಾದ ನನ್ನ ಮೇಲೆ ಏರಿಬರುವ ಸಾಮಧ್ಯವು ಪ್ರತಿಕ್ರಿಯೆ ಇಂದ್ರನಿಗೂ ಇರುವದಿಲ್ಲ. ಸುರಾಸುರರ ಯುದ್ಧದ ಪ್ರಸಂಗದಲ್ಲಿ ಇಂದ್ರನು ನನಗೆ ಕೊಟ್ಟ ಪ್ರಚಂಡ ಬಿಲ್ಲನ್ನು ರಾಮ-ಲಕ್ಷ್ಮಿರನ್ನು ವಧಿಸಲೋಸುಗ ನೀವು ಎತ್ತಿ ಹಿಡಿಯಿರಿ!”

**ರಾಕ್ಷಸ-ಸ್ತ್ರೀಯರು  
ಯುದ್ಧಕಾಂಡ/೬೪**

ಇಂದ್ರಜಿತುವಿನ ವರ್ಣನೆಯಾದ್ದನೆ ಲಂಕೆಯಲ್ಲಿ ಹಾಹಾಕಾರವುಂತಾಯಿತು. ರಾಕ್ಷಸ ಸ್ತ್ರೀಯರು ಭಯಭೀತರಾದರು. ಯುದ್ಧದಲ್ಲಿ ಅವರ ಬಂಧುಬಳಗದವರು ಕೊಲ್ಲಿಪಟ್ಟ ಕಾರಣ ಅವರು ಅತಿ ದುಃಖಗಳಿಂದ ರೋದಿಸಹತ್ತಿದರು. “ರುದ್ರ, ವಿಷ್ಣು, ಮಹೇಂದ್ರ ಇಲ್ಲವೇ ಪ್ರಕ್ಷೇತ ಮೃತ್ಯುಮೇ ರಾಮನ ದೂಪದಲ್ಲಿ ನಮ್ಮ ವರ್ಣಯನ್ನು ಕೈಚೊಂಡಿದ್ದಾನೆ. ರಾಮನು ನಮ್ಮ ವೀರರನ್ನು ಕೊಂಡ ಕಾರಣ ಇನ್ನು ಬದುಕಿರುವ ಆಸೆ ನಮ್ಮಲ್ಲಿ ಉಳಿದಿಲ್ಲ. ಈ ಭಯವು ಕೊನೆಗಾಲಿವ ಚಿಹ್ನೆಗಳೂ ಇರುವದಿಲ್ಲ.”

ರಾಮಹಸ್ತಾದ್ಧಶಗ್ರೀವಃ ಶಾರೋ ದತ್ತಮಹಾವರಃ ।

ಇದಂ ಭಯಂ ಮಹಾಫೋರಂ ಸಮುತ್ತಸ್ಯಂ ನ ಬುದ್ಧಾತೇ ॥೨೬॥

“ಬ್ರಹ್ಮದೇವನಿಂದ ದೊಡ್ಡ ವರವನ್ನು ಪಡೆದ ಈ ಶಾರ ರಾವಣನಿಗೆ, ರಾಮನಿಂದ ಉಂಟಾಗಿರುವ ಈ ಮಹಾಫೋರ ವಿಪತ್ತಿನ ಅರ್ಥವಾಗುತ್ತಿಲ್ಲ” ಎಂದು ರಾಕ್ಷಸಿಯರಿಗೆ ಅನಿಸುತ್ತಿತ್ತು. ರಾವಣನ ಪ್ರತಿ ಸಂಗ್ರಹದಲ್ಲಿ ಒಂದಿಲ್ಲಿಂದು ಉತ್ತಾತಗಳು ಕಂಡುಬರಹತ್ತಿವೆ. ದೇವ, ಗಂಧರವ, ಪಿಶಾಚಿ ಮತ್ತು ರಾಕ್ಷಸರು ಒಂದಾಗಿ ಅತನನ್ನು ರಕ್ಷಿಸಲು ಯತ್ಸಿಸಿದರೂ ಅವರಿಗೆ ಯತ ದೊರೆಯಲಾರದು; ಏಕೆಂದರೆ—

ಪಿತಾಮಹೇನ ಪ್ರೀತೇನ ದೇವದಾನವರಾಕ್ಷಸ್ಯಃ ।

ರಾವಣಾಭಯಂ ದತ್ತಂ ಮನಷ್ಯೇಭೋ ನ ಯಾಜಿತಮ್ ॥೨೭॥

ಬ್ರಹ್ಮದೇವನು ಪ್ರಸನ್ನನಾಗಿ ರಾವಣನಿಗೆ ದೇವ, ದಾನವ ಮತ್ತು ರಾಕ್ಷಸರಿಂದ ಅಭಯವನ್ನು ಕೊಟ್ಟಿದ್ದಾನೆ; ಆದರೆ, ಮನುಷ್ಯರಿಂದ ಅಭಯವಿರಬೇಕೆಂಬ ವರವನ್ನು ರಾವಣನು ಬೇಡಲಿಲ್ಲವಾದ್ದರಿಂದ ಬ್ರಹ್ಮದೇವನು ಅದನ್ನು ಕೊಟ್ಟಿಲ್ಲವೆಂಬುದು ರಾಕ್ಷಸ ಸ್ತ್ರೀಯರಿಗೆ ಗೊತ್ತಿತ್ತು.

**ಸುಮಾಲಿ**

**ಉತ್ತರಕಾಂಡ/೧೧**

ನಿಶಾಚರಿಗೆ ವರವು ದೊರಕಿದೆ ಎಂಬುದನ್ನು ಅರಿತು ಸುಮಾಲಿ ರಾಕ್ಷಸನು ನಿಭರಯನಾಗಿ ತನ್ನ ಅನುಯಾಯಿಗಳೊಡನೆ ರಸಾತಳದಿಂದ ಹೊರಬಂದನು.

ರಾಕ್ಷಸರಲ್ಲಿಯ ಶೈಷ್ವರೆನಿಸುವ ಮಂತ್ರಿಗಳ ಸಮೀಕ್ಷೆ ಸುಮಾಲಿಯ ರಾಖಣನ ಬಳಗೆ ಹೋದನು. ರಾಖಣನು ಆನಂದದಿಂದ ಅಷ್ಟಿಕೊಂಡು ಇಂತೆಂದನು—

ದಿಷ್ಟ್ಯ ತೇ ವಶ್ ಸಂಪೂರ್ಣಿಂತಿಕೋಯಂ ಮನೋರಥಃ ।  
ಯಸ್ಸುಂ ತ್ರಿಭುವನಶ್ರೇಷ್ಠಾಲಭ್ ವಾಸ್ಸರಮುತ್ತಮವ್ ॥೪॥

“ಹೇ ವಶನೇ, ತ್ರೈಲೋಕದಲ್ಲಿ ಶೈಷ್ವರೆನಿಸುವ ಬ್ರಹ್ಮನಿಂದ ನಿನಗೆ ಉತ್ತಮ ವಾದ ವರವು ದೊರಕಿದೆ. ಬಹುದಿನದಿಂದ ಇದ್ದ ನಮ್ಮ ಮನೋವಾಂಧಿತವನ್ನು ನೀನು ಪಡೆದಿರುವಿ. ವಿಷ್ಣುವಿನ ಭಯದಿಂದ ನಾವು ರಸಾತಳದಲ್ಲಿ ಅಡಗಿದ್ದೇವು. ಇನ್ನು ಆ ಭಯವು ಉಳಿಯಲಿಲ್ಲ. ವಿಶ್ವಪ್ರಯತ್ನವನ್ನಾದರೂ ಮಾಡಿ ಲಂಕಾ ನಗರವನ್ನು ಕುಬೇರನಿಂದ ಪಡೆದುಕೊಳ್ಳಬೇಕು!” ಎಂದು ಸುಮಾಲಿಯ ರಾಖಣನಿಗೆ ಸಲಹೆ ಇತ್ತನು.

### ವಿಶ್ವಾಮಿತ್ರ ಬಾಲಕಾಂಡ/೨೦

ಯಜ್ಞದಲ್ಲಿ ವಿಷ್ಣುಗಳನ್ನುಂಟುಮಾಡುತ್ತಿದ್ದ ರಾಕ್ಷಸರನ್ನು ಸದೆಬಡೆಯಲು ರಾಮನನ್ನು ಸಹಾಯಕೂಗಿ ಕಳುಹಿಸಬೇಕೆಂದು ವಿಶ್ವಾಮಿತ್ರನು ದಶರಥನಿಗೆ ಬಿನ್ನವಿಸಿದನು. ಮೊದಲು ಅನುಮತಿಯನ್ನು ಕೊಟ್ಟಿದ್ದರೂ ವಿಶ್ವಾಮಿತ್ರನ ಪ್ರತ್ಯೇಕ ಈ ಬೇಡಿಕೆಯನ್ನು ಕೇಳಿ ದಶರಥನ ಮನಸ್ಸು ವಿಚಲಿತವಾಯಿತು. ಆತನು ಇದೊಂದನ್ನು ಬಿಟ್ಟು ಬೇರೆ ಯಾವದನ್ನಾದರೂ ಬೇಡಬಹುದೆಂದು ವಿನಯ ಪೂರ್ವಕವಾಗಿ ವಿಶ್ವಾಮಿತ್ರನಿಗೆ ಹೇಳಿದನು. ದಶರಥನ ಮಾತುಗಳನ್ನು ಕೇಳಿ ವಿಶ್ವಾಮಿತ್ರನು ಹೀಗೆಂದನು—

ಪೌಲಸ್ಯ ವಂಶಪ್ರಭವೋ ರಾವಣೋ ನಾಮ ರಾಕ್ಷಸಃ ।  
ಸ ಬ್ರಹ್ಮಾ ದತ್ತಪರಸ್ಯಲೋಕ್ಯಂ ಭಾಧತೇ ಭೃತಮ್ ॥೧೮॥

“ರಾಖಣನೆಂಬ ರಾಕ್ಷಸನು ಪೌಲಸ್ಯವಂಶದಲ್ಲಿ ಜನಿಸಿದ್ದಾನೆ. ಬ್ರಹ್ಮ ದೇವನಿಂದ ವರವನ್ನು ಪಡೆದು ಆತನು ತ್ರೈಲೋಕವನ್ನು ಅತಿಶಯವಾಗಿ ಹೀಡಿಸುತ್ತಿದ್ದಾನೆ. ಆತನು ವಿಶ್ವವಾ ಮನಿಯ ಪ್ರತ್ಯಾಗಿದ್ದು ಕುಬೇರನ ತಮ್ಮನಾಗಿದ್ದಾನೆ. ಈ ರಾಖಣನು ಅತಿ ಬಲಾಢನಾಗಿದ್ದುದರಿಂದ ತಾನು ಸ್ಥಂತಿ ಯಜ್ಞದಲ್ಲಿ ವಿಷ್ಣುಗಳನ್ನು ತರುವದು ಕನಿಷ್ಠ ಭಾವವೆಂದು ಭಾವಿಸಿ, ಅಂಥ ಕೆಲಸಗಳನ್ನು ಸುಭಾಯ,

ಮಾರೀಚ ಮೊದಲಾದ ರಾಕ್ಷಸರಿಂದ ಮಾಡಿಸುತ್ತಿದ್ದಾನೆ; ಆದ್ದರಿಂದ ಅವರ ಪಾರುಪತ್ಯ ಮಾಡಲು ನೀನು ರಾಮನನ್ನು ನನ್ನ ಜೋತೆ ಕಳುಹಿಸು!”

### ಉತ್ತರಕಾಂಡ/೧೪

ಅಹಂಕಾರದಿಂದ ಉನ್ನತಿನಾದ ರಾವಣನು ತನ್ನ ಆರು ಜನ ಅಮಾತ್ಯರೊಡನೆ ಕೈಲಾಸಪರ್ವತಕ್ಕೆ ಹೋದನು. ಅಲ್ಲಿ ಆತನ ಅಣ್ಣನಾದ ಧನಾಧ್ಯಕ್ಷಕುಬೇರನು ರಾಜ್ಯವನ್ನಾಳುತ್ತಿದ್ದನು. ರಾವಣನನ್ನು ಪ್ರತಿಭಟಿಸಲು ಆತನು ಯಕ್ಕಿಸ್ತೇನ್ನು ಕಳುಹಿಸಿದನು. ರಾವಣನು ಅವರೆಲ್ಲರನ್ನು ಸೋಲಿಸಿದನು. ಅನಂತರ ರಾವಣನು ಪ್ರವೇಶ ದ್ವಾರದ ಬಳಿ ಬಂದಾಗ ಅಲ್ಲಿದ್ದ ದ್ವಾರಪಾಲಕರು ತಡೆದರೂ ರಾವಣನು ಅವರನ್ನು ಲೀಕ್ಕಿಸಲಿಲ್ಲ.

ತತ್ಸೇತೋ ರಣಮುತ್ತಾಷ್ಟ ತೇನ ಯಕ್ಕೇಣ ತಾಡಿತಃ ।

ರುಧಿರಂ ಪ್ರಸ್ವಪನ್ನಾತಿ ಶೈಲೋ ಧಾತುಪ್ರಯೋವ ॥೨೨॥

ಸ ಶೈಲ ಶಿವಿರಾಭೇಣ ತೋರಣೇನ ಸಮಾಹತಃ ।

ಜಗಾಮ ನ ಕ್ಷತಿಂ ವೀರೋ ವರದಾನ್ನಯಂಭುವಃ ॥೨೩॥

ಆಗ ದ್ವಾರದ ಬಳಿಯಲ್ಲಿದ್ದ ದಂಡವನ್ನೆತ್ತಿಕೊಂಡು ಆ ಯಕ್ಕನು ರಾವಣನಿಗೆ ಹೊಡೆದನು. ರಾವಣನ ದೇಹದಿಂದ ರಕ್ತಸ್ತಾವವು ಶುರುವಾಯಿತು. ಆಗ ರಾವಣನು ಧಾತುಸ್ತಾವದಿಂದ ಶೋಭಿಸುವಂತಹ ಪರವತದಂತೆ ಕಂಗೊಳಿಸಿದನು. ಪರವತಶಿವಿರದಪ್ಪ ಗಾತ್ರದ ದಂಡದಿಂದ ಹೊಡೆದಿದ್ದರೂ ಬ್ರಹ್ಮದೇವನ ವರದಿಂದ ಆ ವೀರನಿಗೆ ಗಾಯದ ಕಲೆ ಕೂಡ ಆಗಲಿಲ್ಲ; ಇಷ್ಟೇ ಅಲ್ಲದೆ ರಾವಣನು ಅದೇ ದಂಡವನ್ನು ತಾನ್ನ ಎತ್ತಿಕೊಂಡು ಆ ಯಕ್ಕನಿಗೆ ಹೊಡೆದು ನುಚ್ಚಿಸಾರು ಮಾಡಿದನು. ರಾವಣನಿಗೆ ಯಾರಿಂದ ಮರಣಭಯವಿಲ್ಲ ಎಂಬುದರ ಬಗ್ಗೆ ಬ್ರಹ್ಮ ದೇವನ ವರದಲ್ಲಿ ಉಲ್ಲೇಖಿವಿದೆ. ಮೇಲೆ ಕೊಟ್ಟ ಶೈಲೋಕಗಳಲ್ಲಿ ತುಸು ಭಿನ್ನತೆಯು ಕಂಡುಬರುತ್ತದೆ. ಎಲ್ಲ ಪ್ರಾಣಿಗಳ ಉಲ್ಲೇಖಿವು ಎಲ್ಲಿಡೆಯಲ್ಲಿ ಸಮಾನವಾಗಿಲ್ಲ. ಮನುಷ್ಯ, ವಾನರರು, ಕರಡಿ ಇವರ ಉಲ್ಲೇಖಿವು ಮಾತ್ರ ಎಲ್ಲಿಯೂ ಇಲ್ಲ. ವರ ಪಡೆಯಬೇಕೆಂಬ ಉದ್ದೇಶವನ್ನಿಟ್ಟುಕೊಂಡು ತಪಸ್ಸನ್ನು ಕೈಕೊಂಡ ಕಾರಣ, ರಾವಣನಿಗೆ ದೊರೆತ ವರವು ‘ಯಾಚಿತೆ’ ವರವಾಗಿದೆ.

ಈ ವರವನ್ನು ಹೊರತುಪಡಿಸಿ ಇನ್ನು ಎರಡು-ಮೂರು ವರಗಳು ಬ್ರಹ್ಮ ದೇವನಿಂದ ರಾವಣನಿಗೆ ದೊರೆತದ್ದು ಕಂಡುಬರುತ್ತದೆ.

### ಉತ್ತರಕಾಂಡ/೯

ರಾವಣನ ತಾಯಿಯಾದ ಕೈಕೆಸಿಯು, ವೈಶ್ರವಣನಂತೆ ಆಗಲು ರಾವಣನಿಗೆ ಯುತ್ತಿಸಲು ಉಪದೇಶಿಸಿದಳು. ತಾಯಿಯ ಉಪದೇಶಕ್ಕೆ ತಲೆಬಾಗಿ ಅವಳ ಇಚ್ಛೆಯನ್ನು ಗೌರವಿಸುವಂತೆ ಪ್ರತಿಜ್ಞೆಯನ್ನು ರಾವಣನು ಮಾಡಿದನು. ಬ್ರಹ್ಮದೇವನನ್ನು ಪ್ರಸನ್ನಗೊಳಿಸಲು ಗೋಕರ್ಣಕ್ಕೆ ಹೊಗಿ ಘೋರ ತಪಸ್ಸನ್ನು ಆಚರಿಸಬೇಕೆಂದು ನಿಶ್ಚಯಿಸಿದನು.

ಸ ರಾಕ್ಷಸಸ್ತು ಸಹಾನುಜಸ್ತು ತಪತ್ವಭಾರಾಪುಲಮುಗ್ರವಿಕ್ರಮಃ ।

ಅಂತೇಷ ಯಜ್ಞಾಪಿ ಪಿತಾಮಹಂ ವಿಷುಂ ದದ್ವೇ ಸ ತಪಸ್ಸಾಪರಾಜ್ಯಾಮಾಪಹಾನ್ ॥೫॥

ಒಂಧುಗಳನ್ನೊಳಗೊಂಡು ಆ ಪರಾಕ್ರಮಿಯಾದ ರಾಕ್ಷಸನು, ಅಲ್ಲಿ ಘೋರ ತಪಸ್ಸಾನ್ಯಾಚರಿಸಿ ಬ್ರಹ್ಮದೇವನನ್ನು ಪ್ರಸನ್ನಗೊಳಿಸಿದನು. ಸಂತೋಷಗೊಂಡ ಬ್ರಹ್ಮದೇವನು ರಾವಣನಿಗೆ ಜಯಪ್ರದವಾದ ವರಗಳನ್ನು ಕೊಟ್ಟನು.

### ಉತ್ತರಕಾಂಡ/೧೦

ಗರುಡ, ನಾಗ, ಯಕ್ಷ, ದೃತ್ಯ, ದಾನವ, ರಾಕ್ಷಸ ಮತ್ತು ದೇವತೆಯರಿಂದ ತನಗೆ ಮರಣ ಬರಬಾರದೆಂದು ವರವನ್ನು ರಾವಣನು ಬ್ರಹ್ಮನ ಬಳಿ ಬೇದಿದಾಗ ಆ ವರವನ್ನು ಕೊಡಲಾಯಿತು. ಅದಲ್ಲದೆ-

ಶ್ರುತಿ ಚಾಪಿ ವರೋ ಭೂಯಂ ಪ್ರೀತಸ್ಯೇಹ ಶುಭೋ ಮಮ ।

ಮುತಾನಿ ಯಾನಿ ಶೀಷಾಣಿ ಪೂರ್ವಮಾಗ್ನಿ ತ್ವಯಾನಫ ॥೨೫॥

ಪುನಸ್ತಾನಿ ಭವಿಷ್ಯಂತಿ ತಧ್ಯೇವ ತವ ರಾಕ್ಷಸ ।

ವಿತರಾಮಿಹ ತೇ ಸೌಮ್ಯ ವರಂ ಚಾನ್ಯಂ ದುರಾಸದಮ್ ॥೨೬॥

ಭಂದತಸ್ತವ ರೂಪಂ ಚ ಮನಸ್ಯಾ ಯದ್ಯಧೇಪ್ಸಿತಮ್ ॥೨೭॥

“ನಿನ್ನಲ್ಲಿ ಪ್ರಸನ್ನನಾದ ನಾನು ಇನ್ನೊಂದು ವರವನ್ನು ಕೊಡುತ್ತೇನೆ: ಕೇಣು! ಹೇ ನಿಷ್ಪಾಪನೇ, ಈ ಮೊದಲು ನೀನು ನಿನ್ನ ಶಿರಗಳನ್ನು ಅಗ್ನಿಯಲ್ಲಿ ಸಮರ್ಪಿಸಿರುವೆ; ಆ ಶಿರಗಳ ನಿನಗೆ ಮೊದಲಿದ್ದಂತೆ ಪ್ರಾಪ್ತಮಾಗುವವು! ಹೇ ವಿನಯಸಂಪನ್ನನೇ, ನೀನು, ನಿನ್ನ ಇಚ್ಛೆಯನುಸಾರ, ನಿನಗೆ ಇಷ್ಟಾದ್ಯರೂಪವನ್ನು ಧರಿಸಬಹುದಾದ ಇನ್ನೊಂದು ದುರ್ಲಭವಾದ ವರವನ್ನು ನಾನು ನಿನಗೆ ಕೊಡುತ್ತಿದ್ದೇನೆ” ಎಂದು ಬ್ರಹ್ಮದೇವನು ಹೇಳಿದನು.

ಇದು ‘ಅಯಾಚಿತ’ ವರವಾಗಿದೆ.

### ಉತ್ತರಕಾಂಡ/ಪ್ರಕ್ಷಿಪ್ತ ಲಿ

ಚಂದ್ರಕಿರಣಗಳಿಂದ ಭಯವುಂಟಾದಾಗ ಕ್ಲೋಧಗೆಂದ ರಾವಣನು ‘ನಾರಾಜ್’ ಎಂಬ ಬಾಣದಿಂದ ಚಂದ್ರನಿಗೆ ಗುರಿಯಿಟ್ಟನು. ಆಗ ಬ್ರಹ್ಮದೇವನು ಚಂದ್ರಲೋಕಕ್ಕೆ ಹೋಗಿ ರಾವಣನಿಗೆ— “ನೀನು ಇಲ್ಲಿಂದ ಮರಳಿ ಹೋಗು! ಚಂದ್ರನಿಗೆ ಪೀಡಿಸಬೇಡ! ಅವನು ಲೋಕಕ್ಕೆ ಹಿತಕಾರಿಯಾಗಿದ್ದಾನೆ. ನಾನು ನಿನಗೆ ಒಂದು ಮಂತ್ರವನ್ನು ಹೊಡುವೆ; ಪ್ರಾಣ ಹೋಗುವ ಪ್ರಸಂಗ ಉಂಟಾದಾಗ ಯಾವ ಪ್ರರುಷನು ಈ ಮಂತ್ರವನ್ನು ಜಪಿಸುವನೋ ಅವನಿಗೆ ಮರಣದ ಭಯವಿರಲಾರದು.” ಈಡಲೇ ರಾವಣನು ಆ ಮಂತ್ರವನ್ನು ಹೊಡಲು ಕೇಳಿದನು. ಬ್ರಹ್ಮದೇವನು ರಾವಣನಿಗೆ ಕೆಲವು ಮಹತ್ವದ ಸೂಚನೆಗಳನ್ನು ಹೊಟ್ಟನು. ಪ್ರಾಣಾಪಾಯವಿದ್ಧಾಗ ಮಾತ್ರ ಇದನ್ನು ಜಪಿಸಬೇಕು; ಇತರ ಕಾಲದಲ್ಲಿ ಜಪಿಸಬಾರದು! ಮಂತ್ರವನ್ನು ಜಪಿಸಿದ ಹೊರತು ಸಿದ್ಧಿಯು ಸಾಧ್ಯವಿರುವದಿಲ್ಲ; ಆದ್ದರಿಂದ ಶಿರೋಮಂತ್ರವನ್ನು ಜಪಿಸಲು ರಾವಣನಿಗೆ ಹೇಳಿ ಮಂತ್ರವನ್ನು ತಿಳಿಸಿದನು.

ಮಯಾ ಪ್ರೌಕ್ಷಮಿದಂ ಪುಣ್ಯಂ ನಮಾಷ್ಟತಮುತ್ತಮಮಾ |

ಸರ್ವಪಾಪಹರಂ ಪುಣ್ಯಂ ಶರಣಂ ಶರಣಾಧಿಸಾಮಾ |

ಜಪಮೇತದ್ದಶ್ರೀವ ಕರ್ಯಾಚಂತ್ರಪ್ರವಿನಾಶನಮಾ ॥೩೦॥

“ಹೇ ರಾವಣನೇ, ನಾನು ತಿಳಿಸಿದ, ಪವಿತ್ರವಾದ, ಉತ್ತಮವಾದ ನಾಮಾಷ್ಟರ ಶರ್ತವು, ಸರ್ವಪಾಪನಾಶಕವೂ ಪುಣ್ಯಕಾರಕವೂ ಆಗಿದೆ; ಶರಣರನ್ನು ಬಯಸುವ ವರಿಗೆ ಆಸರೆ ಯೋಗ್ಯವಾಗಿದೆ. ಇದನ್ನು ಜಪಿಸಿದರೆ ಶತ್ರುವಿನ ನಾಶವಾಗುತ್ತದೆ” ಎಂದು ಬ್ರಹ್ಮದೇವನು ನುಡಿದನು.

### ಉತ್ತರಕಾಂಡ/ಪ್ರಕ್ಷಿಪ್ತ ಓ

ದತ್ತಾತ್ರ ರಾವಣಸ್ಯೇವಂ ಸ ಕಮಲೋದಾಭವಂ ॥೧॥

ಈ ರೀತಿ ವರವನ್ನು ಅನುಗ್ರಹಿಸಿ ಪಿತಾಮಹನಾದ ಬ್ರಹ್ಮದೇವನು ಬ್ರಹ್ಮಲೋಕಕ್ಕೆ ತೆರಳಿದನು.  
ಇದು ‘ಅಯಾಚಿತೆ’ ವರವಾಗಿದೆ.

ಜಿ. ವಿಶ್ವ < ದೇವತೆಗಳು

ಬಾಲಕಾಂಡ/೧೫

ಏಷ್ಯಾರ್ಥಿಗ ಮನಿಯ, ದಶರಥರಾಜನ ಪ್ರತಿಕಾಮೇಷ್ವಿ ಯಜ್ಞದ ಅಶ್ವಿಜ ನಾಗಿದ್ದನು. ಆತನು ಪ್ರತಿಪೂರ್ತಿಗೆ ಸಾಧನಕಾರಕವಾದ ಇಷ್ಟಿಯನ್ನು ಪ್ರಾರಂಭಿಸಿದಾಗ ದೇವ, ಸಿದ್ಧ, ಮಹಷೀ ಇವರೆಲ್ಲರೂ ಪ್ರತಿಗ್ರಹವನ್ನು ಮಾಡಲು ತಮ್ಮ ಆಂತರಿಕ ಶಕ್ತಿಯಿಂದ ಯಾರ ದೃಷ್ಟಿಗೂ ಬೀಳದಂತೆ ಯಜ್ಞಮಂಟಪದಲ್ಲಿ ಬಂದು ಸೇರಿದರು. ಅವರು ಬ್ರಹ್ಮದೇವನಿಗೆ “ಹೇ ಭಗವನ್, ತಮ್ಮ ಪ್ರಸಾದದಿಂದ ರಾಘಣನೆಂಬ ರಾಕ್ಷಸನು ಮದೋನೈತನಾಗಿ ತನ್ನ ಬಲದಿಂದ ನಮ್ಮೆಲ್ಲರನ್ನೂ ಹೀಡಿಸುತ್ತಿದ್ದಾನೆ. ಅವನಿಗೆ ಶಿಕ್ಷಿಸುವುದು ನಮ್ಮಿಂದಾಗದು; ನೀವು ಪ್ರಸನ್ನರಾಗಿ ಆತನಿಗೆ ವರ ಕೊಟ್ಟ ಕಾಲದಿಂದ, ನಿಮ್ಮ ವಚನವನ್ನು ಗೌರವಿಸಲು ನಾವೆಲ್ಲರೂ ಎಲ್ಲ ಕಾಟವನ್ನೂ ಸಹಿಸುತ್ತಿದ್ದೇವೆ. ದುರ್ಮಿತಿಯಾದ ರಾಘಣನು ತ್ರೈಲೋಕವನ್ನು ಹೀಡಿಸುತ್ತಿದ್ದು, ಸ್ವಾರ್ಥಧರಪತಿಯಾದ ಇಂದ್ರನನ್ನು ಜಯಿಸುವ ಇಚ್ಛೆಯನ್ನಿಟ್ಟುಕೊಂಡಿದ್ದಾನೆ. ನಿಮ್ಮ ವರದಾನದಿಂದ ಅವನಿಗೆ ಯಾವ ಮಿತಿಮೇರೆಗಳೂ ಉಳಿದಿಲ್ಲ. ಹೀಗಾಗಿರು ವುದರಿಂದ ನೀವು ಅತನನ್ನು ವರಿಸುವ ಉಪಾಯವನ್ನು ಯೋಚಿಸಬೇಕು!” ದೇವತೆಗಳ ವಿನಂತಿಯನ್ನು ಕೇಳಿ ಯೋಚನೆಯಲ್ಲಿ ಶೋಡಗಿದ ಬ್ರಹ್ಮದೇವನಿಗೆ, ರಾಘಣನನ್ನು ವಧಿಸುವ ಒಂದು ಉಪಾಯವು ಹೋಳಿಯಿತು. ವರವನ್ನು ಬೇಡುವಾಗ ರಾಘಣನು ಗಂಧರ್ವ, ಯಕ್ಷ, ರಾಕ್ಷಸ, ದೇವತೆಗಳಿಂದ ತನ್ನ ವರ್ಧ ಸಾಧ್ಯವಾಗಬಾರದೆಂದು ಬೇಡಿಕೊಂಡಿದ್ದನು. ಅದರಲ್ಲಿ ಮನುಷ್ಯರ ಉಲ್ಲೇಖ ವಿರಲಿಲ್ಲ; ಏಕೆಂದರೆ ರಾಘಣನಿಗೆ ಮನುಷ್ಯರ ಭಯ-ಪರಿವೆ ಕಿಂಚಿತ್ತೂ ಇರಲಿಲ್ಲ. ಅವನ ವರ್ಧಯು ಮನುಷ್ಯರಿಂದ ಸಾಧ್ಯ! ಎಂಬುದು ಬ್ರಹ್ಮದೇವನ ಗಮನಕ್ಕೆ ಬಂದಿತು. ಆಗ ದೇವತೆಗಳೆಲ್ಲರೂ ಸೇರಿ ವಿಷ್ಣುವನ್ನು ಈ ರೀತಿ ವಿನಂತಿಸಿದರು— “ಹೇ ವಿಷ್ಣೋ, ಲೋಕಹಿತಕಾಗಿ, ನಾವು ನಿಮ್ಮನ್ನು ಒಂದು ಕಾರ್ಯಾರ್ಥ ಯೋಚಿಸಬೇಕೆಂದಿದ್ದೇವೆ. ದಶರಥ ರಾಜನ ಮೂರು ಮಡದಿಯರಲ್ಲಿ, ನೀವು ಸ್ವಂತದ ನಾಲ್ಕು ಅಂಶಗಳ ರೂಪದಲ್ಲಿ ಅವನ ಪ್ರತೆರೆಂದು ಅವಶರಿಸಬೇಕು; ಮತ್ತು ದೇವತೆಗಳಿಂದಲೂ ಮರಣವಿರದ ಮದೋನೈತ ರಾಘಣನನ್ನು ನೀವು ಸಂಹರಿಸಬೇಕು! ನಮ್ಮೆಲ್ಲರಿಗೂ ನೀವೇ ಆಧಾರಭೂತರು. ದೇವತೆಗಳ ಶತ್ರುವನ್ನು ಕೊಲ್ಲಲು ಮಾನವಲೋಕದಲ್ಲಿ ಅವಶರಿಸುವ ಮನಸ್ಸು ಮಾಡಬೇಕು! ದೇವತೆಗಳ ವಿನಂತಿಯನ್ನು ಕೇಳಿ ವಿಷ್ಣುವು ಹೀಗೆ ನುಡಿದನು—

ಭಯಂ ತ್ವಜತ ಭದ್ರಂ ಹೋ ಹಿತಾಧ್ಯಂ ಯುಧಿ ರಾವಣಮ್ |  
 ಸಪ್ತತ್ವಾತ್ತಂ ಸಾಮಾತ್ಯಂ ಸಮಂತ್ರಿತಾತ್ತಿಬಾಂಥವಮ್ ||೨೮||  
 ಹತ್ಯಾ ಕೂರಂ ದುರಾಧರ್ಜೆಂ ದೇವರ್ಜೀಜಾಂ ಭಯಾವಹಮ್ |  
 ದಶವರ್ಜೆಸಹಸ್ರಾಂ ದಶವರ್ಜೆಶತಾನಿ ಚ ||೨೯||  
 ವತ್ಸಮಿ ಮಾನುಷೇ ಲೋಕೇ ಪಾಲಯನ್ ಪೃಥಿಮೀಮಿಮಾಮ್ |  
 ಏವಂ ದತ್ತಾ ವರಂ ದೇಹೋ ದೇವಾನಾಂ ವಿಷ್ಣುರಾತ್ಮವಾನ್ ||೩೦||

“ನಿಮಗೆ ಶುಭವಾಗಲಿ! ಭಯಪಡಬೇಡಿರಿ! ದೇವ-ಖಂಡಗಳಿಂದಲೂ ಸೋಲದ ಈ ಭಯಂಕರ ರಾವಣನನ್ನ ಆತನ ಪುತ್ರತ್ವಾತ್, ಅಮಾತ್ಯ, ಮಂತ್ರಿ, ಆಪ್ತಬಾಂಥವರೊಂದಿಗೆ ಸಂಹರಿಸುವೆನು. ನಿಮ್ಮ ಹಿತರಕ್ಷಣೆಗಾಗಿ ಆತನನ್ನು ಕಾಳಗದಲ್ಲಿ ವಧಿಸಿ, ಆ ನಂತರ ಹನ್ನೊಂದು ಸಾವಿರ ವರ್ಜಗಳವರೆಗೆ ಮನುಷ್ಯ ಲೋಕದಲ್ಲಿ ವಾಸಿಸುವೆನು” ಎಂಬ ವರವನ್ನು ದೇವತೆಗಳಿಗೆ ಅನುಗ್ರಹಿಸಿದನು.

ದೇವತೆಗಳ ಕೋರಿಕೆಯ ಮೇರೆಗೆ ಮನುಷ್ಯಲೋಕದಲ್ಲಿ ಜನ್ಮತಾಳಲು ಅನುರೂಪರಾದವರೆಂದರೆ ದಶರಥರಾಜನ ಪತ್ತಿಯರು ಎಂದು ಮನದಲ್ಲಿ ನಿರ್ಧರಿಸಿ ತನ್ನ ನಾಲ್ಕು ಅಂಶಗಳ ಪಿತನಾಗಲು ದಶರಥನು ಯೋಗ್ಯನೆಂದು ನಿರ್ಧರಿಸಿದನು.

ಇದು ‘ಯಾಚಿತ’ ವರವಾಗಿದೆ.

### ೬. ? < ಜಯಾ, ಸುಪ್ರಭಾ ಬಾಲಕಾಂಡ/೨೧

ವಸಿಷ್ಠ ಮುನಿಯು ದಶರಥನಿಗೆ ವಿಶ್ವಾಮಿತ್ರನ ಸಾಮರ್ಥ್ಯದ ಬಗ್ಗೆ ಹೇಳಿ, ಕೊಟ್ಟಿ ವಚನವನ್ನು ನಿಜಗೊಳಿಸಲು ಆತನಿಗೆ ಪ್ರೇರಿಸುತ್ತಾನೆ.

ಮಾರೀಚ ಹಾಗೂ ಸುಭಾಯ ಎಂಬ ಜಬ್ಬರು ರಾಕ್ಷಸರು, ವಿಶ್ವಾಮಿತ್ರನ ಯುಜ್ಞದಲ್ಲಿ ವಿಷ್ಣುಗಳನ್ನು ತಂದು ನಾಶಗೊಳಿಸುತ್ತಿದ್ದರು. ಅವರ ಪಾರುಪತ್ಯವು ವಿಶ್ವಾಮಿತ್ರನಿಗೆ ಅಸಾಧ್ಯವಿರಲಿಲ್ಲ; ಆದರೆ ಯುಜ್ಞದೀಕ್ಷೆಯನ್ನು ಸ್ವೀಕರಿಸಿದಾತನಿಗೆ ಕೆಲವು ನೀತಿ ಬಂಧನಗಳಿರುತ್ತವೆ. ತನ್ನ ಯುಜ್ಞವು ನಿರ್ವಿಷ್ಣುವಾಗಿ ನೆರವೇರಬೇಕೆಂದು ದಶರಥನ ಬಳಿ ವಿನಂತಿಸಲು ವಿಶ್ವಾಮಿತ್ರನು ಹೋದನು. ವಿಶ್ವಾಮಿತ್ರನ ವಿನಂತಿಯನ್ನು ಕೇಳಿಕೊಳ್ಳುವ ಮುನ್ನುವೇ ದಶರಥನು ಅದನ್ನು ಪೂರ್ತಿಗೊಳಿಸುವ ವಚನವನ್ನು ನುಡಿದನು. ಆಗ ವಿಶ್ವಾಮಿತ್ರನು ಯುಜ್ಞವನ್ನು ರಕ್ಷಿಸಲು ಮತ್ತು

ರಾಕ್ಷಸರಿಂದ ಯಜ್ಞದ ಸಮಯಕ್ಕಾಗುವ ಉಪಟಳವನ್ನು ತಡೆಯಲು, ರಾಮನನ್ನು ತನ್ನ ಜೊತೆಗೆ ಕಳುಹಬೇಕೆಂದು ಕೇಳಿಕೊಂಡನು. ಇದನ್ನು ಕೇಳಿ ದಶರಥರಾಜನಿಗೆ ದುಃಖವಾಯಿತು. ಅನೇಕ ಹರ್ಯಾಚಯಗಳನ್ನು ಸೂಚಿಸಿ ರಾಮನನ್ನು ಆತ್ಮೋಡನೆ ಕಳುಹಿಸಲು ಹಿಂದುಮುಂದೆ ನೋಡಹತ್ತಿದನು. ಇದನ್ನು ಗಮನಿಸಿದ ವಿಶ್ವಾಮಿತ್ರನಿಗೆ ವಿಪರೀತ ಸಿಟ್ಟು ಬಂದಿತು. ಇಕ್ಷ್ವಾಕು ವಂಶದವರಿಗೆ ಪ್ರತಿಜ್ಞೆಯ ಭಂಗವು ಶೋಭಿಸುವುದಿಲ್ಲವೆಂದು ನುಡಿದು ವಿಶ್ವಾಮಿತ್ರನು ಹೊರಟು ನಿಂತನು. ವಿಶ್ವಾಮಿತ್ರನ ಕೋಪವು ವಿಪರೀತಕ್ಕೆ ಹೋಗಬಾರದೆಂದು ದಶರಥನು ತನ್ನ ವಚನವನ್ನು ಪಾಲಿಸಬೇಕೆಂದು, ವಸಿಸ್ತು ಮುಷಿಯು, ದಶರಥನಿಗೆ ಉಪದೇಶಲು ಈ ರೀತಿ ನುಡಿದನು— “ದಶರಥನೇ, ಧರ್ಮಾರ್ಥಕ್ಕನೆಂದು ನಿನ್ನ ಖ್ಯಾತಿಯು ಮೂರೂ ಲೋಕದಲ್ಲಿದೆ. ವಿಶ್ವಾಮಿತ್ರನ ವಿನಂತಿಯನುಸಾರ ಆತನ ಯಜ್ಞವನ್ನು ರಕ್ಷಿಸಲು ನೀನು ರಾಮನನ್ನು ಕಳುಹಿಸಿಕೊಡು! ಹುತಿಕಪ್ರತ್ಯರು ಬೆಂಬಲಕ್ಕಿರುವಾಗ, ರಾಕ್ಷಸರು ರಾಮನನ್ನು ಮುಟ್ಟುವಂತಿಲ್ಲ. ವಿಶ್ವಾಮಿತ್ರನಂತಹ ತಪಸ್ಸಿಗಳು ತ್ರೈಲೋಕದಲ್ಲಿಲ್ಲ. ಆತನಿಗೆ ಅನೇಕ ವಿದ್ಯೆಗಳು ಜ್ಞಾತವಿವೆ; ಆತನು ಅಸ್ತರ್ಥ ಜ್ಞಾನಿಯೂ ಆಗಿದ್ದಾನೆ. ಆತನದಲ್ಲಿದ್ದಪ್ಪು ಅಸ್ತ್ರವಿದ್ಯೆಯು ಇನ್ನಾರಿಗೂ ದೊರೆಯುವ ಸಂಭವವಿಲ್ಲ. ಈ ವಿಶ್ವಾಮಿತ್ರನು ಹೊದಲು ರಾಜ್ಯವನ್ನಾಳುತ್ತಿದ್ದಾಗ ಶಿವನು, ಅತ್ಯಂತ ಧಾರ್ಮಿಕವಾದ ‘ಕುಶಾಭಜಪ್ತು’ವೆಂದೆನಿಸುವ ಎಲ್ಲ ಪ್ರಕಾರದ ಅಸ್ತಗಳನ್ನೂ ಆತನಿಗೆ ಕರುಣೀಸಿರುವನು.

ಜಯಾ ಚ ಸುಪ್ರಭಾ ಜೈವ ದಕ್ಷಕನ್ಯೇ ಸುಮಧ್ಯಮೇ ।

ತೇ ಸೂತೇಸ್ತಾಂ ಶಸ್ತಾಂ ಶತಂ ಪರಮಭಾಸ್ತರಮ್ ॥೧೩॥

ಪಂಚಾತತಂ ಸುತಾಂಲ್ಯಾಭಃ ಜಯಾ ಲಬ್ಧವರಾ ವರಾನಃ ।

ವಧಾಯಾಸುರ-ಸೈನ್ಯನಾಮಪ್ರಮೇಯಾನರೂಪಿಣಃ ॥೧೪॥

ಸುಪ್ರಭಾಜನಯಚ್ಚಾಪಿ ಪುತ್ರಾನ್ ಪಜ್ಞಾತತಂ ಪುನಃ ।

ಸಂಹಾರಾನ್ಯಾಘ ದುರ್ಧರಾಂದುರಾಕ್ರಮಾನ್ಯಲೀಯಸಃ ॥೧೫॥

ಜಯಾ ಮತ್ತು ಸುಪ್ರಭಾ ಇವರಿಬ್ಬರು ಸೌಂದರ್ಯವತೀಯರಾಗಿದ್ದು, ದಕ್ಷಪುಜಾಪತಿಯ ಕಸ್ಯೇಯರಾಗಿದ್ದರು. ಇವರಿಗೆ ಪ್ರತ್ಯರೂಪದಲ್ಲಿ ಅತ್ಯಂತ ತೇಜಸ್ಸಿಷ್ಟ ನೂರು ಅಸ್ತರ್ಥಗಳು, ಶಸ್ತರ್ಥಗಳು ದೊರೆತವು. ವರವನ್ನು ಪಡೆದ ಜಯಾ ಇವಳಿಗೆ ರಾಕ್ಷಸಸೈನ್ಯವನ್ನು ಸಂಹರಿಸಲು ‘ಅಚಿಂತ್ಯ’ ಮತ್ತು ‘ಅದ್ಯಷ್ಟ’ ಎಂಬ ಐವತ್ತು ಶೇಷೆ ಪುತ್ರರು ಪ್ರಾಪ್ತರಾದರು. ಸುಪ್ರಭಾ ಇವಳಿಗೆ, ಬೇರೆಯವರು ತಾಳಿಕೊಳ್ಳಲಾರದಂಧ

‘ಅಶಕ್ತ’ ಮತ್ತು ‘ಅಜಿಂಕೆ’ ಎಂಬ ಸಂಹಾರನಾಮಕ ಐವತ್ತು ಪುತ್ರರಾದರು. ದಕ್ಷಕನ್ಯೆಯರಿಗೆ ಹುಟ್ಟಿದ ಆ ಪುತ್ರರು ಅತಿ ತೇಜಸ್ಸುಳ್ಳವರೂ, ವಿಜಯಶಾಲಿಗೂ ಮತ್ತು ಮಹಾವೀರರೂ ಆಗಿದ್ದರು; ಇದಲ್ಲದೆ ಹಲವು ಪ್ರಕಾರದ ರೂಪಗಳನ್ನು ಧರಿಸುವ ಶಕ್ತಿಯು ಅವರಲ್ಲಿತ್ತ. ಈ ಎಲ್ಲ ಕುಶಿಕಪುತ್ರರೆಂದೆನಿಸುವ ಅಸ್ತ್ರಗಳನ್ನು ವಿಶ್ವಾಮಿತ್ರನು ಯಥಾವತ್ತಾಗಿ ಅರಿತ್ತಿದ್ದನು. ಅಪೂರ್ವ ಅಸ್ತ್ರಗಳನ್ನು ನಿರ್ಮಿಸುವ ಸಾಮಧ್ಯವೂ ಆತನ ಬಳಿ ಇತ್ತು. “ಆ ಮಹಾತೇಜಸ್ಸಿ, ಮಹಾವೀರನಾದ ವಿಶ್ವಾಮಿತ್ರ ಮುನಿಯು ರಾಮನನ್ನು ಕರೆದೋಯ್ದಿತ್ತಿರುವದರಿಂದ ನಿನಗೆ ಯಾವ ಸಂದೇಹವೂ ಬೇಡ! ನಿನ್ನ ಪುತ್ರನಿಗೆ ಅನುಗ್ರಹಿಸಲೆಂದು ಈತನು ನಿನ್ನ ಬಳಿ ವಿನಂತಿಸಿದ್ದಾನೆ.” ಈ ರೀತಿ ವಸಿಷ್ಠರು ದಶರಥನಿಗೆ ಉಪದೇಶಿಸಿದ್ದರಿಂದ ಅದು ಅವನಿಗೆ ಸರಿಯೆನಿಸಿತು.

ಜಯಾ ಮತ್ತು ಸುಪ್ರಭಾ ಇವರಿಗೆ ಯಾರು ವರಗಳನ್ನು ಹೊಟ್ಟಿರು? ಯಾವ ಕಾರಣಕ್ಕಾಗಿ ಹೊಟ್ಟಿರು? ಎಂಬುದು ಸ್ವಷ್ಟವಾಗಿಲ್ಲ. ಆದ್ದರಿಂದ ಈ ವರಕ್ಕೆ ‘ಯಾಚಿತೆ’ ವರ ಇಲ್ಲವೇ ‘ಅಯಾಚಿತೆ’ ವರವೆಂದು ನಿಷ್ಣಿತವಾಗಿ ಹೇಳಲು ಬರುವಂತಿಲ್ಲ.

## ೩. ಇಂದ್ರ < ಮಲದ, ಕರುಷ ಬಾಲಕಾಂಡ/ಶಿಳಿ

ವಿಶ್ವಾಮಿತ್ರ ಖುಷಿಯ ಯಜ್ಞದ ರಕ್ಷಣೆಗೆಂದು ರಾಮ-ಲಕ್ಷ್ಮಣರು ಆತನೊಡನೆ ಹೋಗುತ್ತಿದ್ದಾಗಿ, ರಾಮನ ಇಷ್ಟದಂತ ವಿಶ್ವಾಮಿತ್ರನು ಸರಯೂ ನದಿಯ ಉತ್ತರೆ, ತಾಟಕವನ ಇತ್ಯಾದಿ ವಿಷಯಗಳನ್ನು ಕುರಿತು ಅವರಿಗೆ ಹೇಳುತ್ತಾನೆ—

ಪೂರ್ವದಲ್ಲಿ ದೇವತೆಗಳ ಪ್ರಯತ್ನದಿಂದ ‘ಮಲದ’ ಹಾಗೂ ‘ಕರುಷ’ ಈ ದೇಶಗಳು ನಿರ್ಮಿತವಾದವು. ಆ ದೇಶಗಳು ಬಹಳ ಸಮೃದ್ಧವಾಗಿದ್ದವು. ವೃತ್ತಾಸುರನ ಸಂಹಾರದ ಸಮಯದಲ್ಲಿಯ ಅಶುದ್ಧ ಆಜರಣೆಯಿಂದ ಮತ್ತು ಕ್ಷಿಧೆಯಿಂದ ಗ್ರಹನಾದ ಇಂದ್ರನಿಗೆ ಬ್ರಹ್ಮಹತ್ಯೆಯು ತಗುಲಿತು. ಆಗ ಕಲ್ಪಗೋಂಡ ಇಂದ್ರನನ್ನು, ದೇವತೆಗಳು ಹಾಗೂ ಖುಷಿಗಳು ಗಂಗಾಜಲದಿಂದ ಸ್ವಾನ ಮಾಡಿಸಿ ಆತನ ಕಲ್ಪವನ್ನು ಕಳೆದರು. ಈ ಭೂಪ್ರದೇಶದಲ್ಲಿ ದೇವತೆಗಳು ಮಹೇಂದ್ರನ ಕಲ್ಪವನ್ನೂ, ಶರೀರದಲ್ಲಿಯ ಕೊಳೆಯನ್ನೂ, ಕ್ಷಿಧೆಯನ್ನೂ ವಿಸರ್ಜಿಸಿದರು. ಇಂದ್ರನು ಶುಧ್ಯನಾದನು. ಆತನ ದೋಷಗಳನ್ನು ಈ ಭೂಪ್ರದೇಶಗಳು ಸ್ವೀಕರಿಸಿದ್ದರಿಂದ ಇಂದ್ರನು ಈ ದೇಶಗಳ ಮೇಲೆ ಸಂತುಷ್ಟನಾದನು.

ತತೋ ದೇಶಸ್ಯ ಸುಖೀತೋ ವರಂ ಪ್ರಾಧಾದನುತ್ತಮಮ್ |  
ಇಮೌ ಜನಪದೌ ಸ್ವಿತೋ ಖ್ಯಾತಿಂ ಲೋಕೇ ಗಮಿಷ್ಯತಃ ॥೨೭॥

“ನನ್ನ ದೇಹದ ಕೊಳೆಯನ್ನು ಮತ್ತು ಹಸಿವನ್ನು ಇಂಗಿಸಿದ ಈ ಪ್ರದೇಶಗಳು ‘ಮಲದ’ ಮತ್ತು ‘ಕರುಷ’ವೆಂದು ಖ್ಯಾತಿಪಡೆದು ಸಮೃದ್ಧಗೊಳ್ಳುವವು; ಮತ್ತು ಪೃಥ್ವಿಯಲ್ಲಿ ಇವು ಪ್ರಸಿದ್ಧಿಯನ್ನು ಪಡೆಯುವವು” ಎಂಬ ಅತ್ಯುತ್ತಮ ವರವನ್ನು ಇಂದ್ರನು ಕೊಟ್ಟನು. ಆ ದೇಶಗಳಲ್ಲಿ ಗೌರವಿಸಿದ ಸಂಗತಿಯನ್ನು ದೇವತೆಗಳು ಕಂಡು ಇಂದ್ರನಿಗೆ ಅನುಮೋದಿಸಿದರು.

ಇದು ‘ಅಯಾಚಿತ್’ ವರವಾಗಿದೆ.

### ರ. ಬ್ರಹ್ಮದೇವ < ಸುಕೇತು, ತಾಟಕಾ ಬಾಲಕಾಂಡ/೨೫ಿ

ವಿಶ್ವಾಮಿತ್ರನು ರಾಮನಿಗೆ ತಾಟಕಿಯ ವೃತ್ತಾಂತವನ್ನು ಹೇಳುತ್ತಿದ್ದಾನೆ.  
ಪೂರ್ವದಲ್ಲಿ ಸುಕೇತು ಎಂಬ ದೊಡ್ಡ ಯಕ್ಷನು ಆಗಿಹೋದನು. ಆತನು ವೀರನಾಗಿದ್ದರೂ ಆತನಿಗೆ ಸಂತತಿಯಿರಲಿಲ್ಲ. ಸದಾಚಾರಿಯಾದ ಆ ಯಕ್ಷನು ಮಕ್ಷಳನ್ನು ಪಡೆಯಬೇಕೆಂದು ಮಹಾತಪಸ್ನನ್ನು ಆಚರಿಸಿದನು. ಆಗ ಸಂತೋಷಗೊಂಡ ಬ್ರಹ್ಮದೇವನು ಯಕ್ಷಾಧಿಪತಿಗೆ ತಾಟಕಿ ಎಂದು ಖ್ಯಾತಿಗೊಂಡ ಕನ್ಯೇಯನ್ನು ಕೊಟ್ಟನು.

ವರದಾಸಕ್ತತಂ ವೀಯಂ ಧಾರಯತ್ತಬಿಲಾ ಬಲಮ್ ॥೪॥

ಈ ಅಬಲೆಯು ವರಪ್ರದಾನದಿಂದ ಇಂಥ ಬಲ ಮತ್ತು ವೀಯವನ್ನು ಧರಿಸುತ್ತಿದ್ದಾರೆ.

ದದೌ ನಾಗಸಹಸ್ರಸ್ಯ ಬಲಂ ಚಾಸ್ಯಃ ಪಿತಾಮಹಃ ॥೫॥

ಸಾವಿರ ಆನೆಗಳ ಬಲವನ್ನು ಕೊಟ್ಟನು.

ಬ್ರಹ್ಮದೇವನು ಯಕ್ಷಾಧಿಪತಿಗೆ ಕೇವಲ ಕನ್ಯಾರತ್ವವನ್ನು ಕೊಟ್ಟನೇ ಹೊರತು ಪ್ರತಿರಕ್ಷವನ್ನು ಕರುಣಿಸಲಿಲ್ಲ. ಪ್ರತಿನಿಷ್ಠೆ ಕೊಟ್ಟಿದ್ದರೆ ಆತನು ಜನರಿಗೆ ಅತಿಯಾಗಿ ಪೀಡಿಸಬಹುದಿತ್ತು; ಕನ್ಯೇಯಿಂದಲೂ ಪೀಡೆ ಕಡಿಮೆಯಾಯಿತೆಂತಲ್ಲ; ಕೊನೆಗೆ ಅವಳನ್ನು ವಧಿಸುವ ಉಪಾಯವನ್ನು ಬ್ರಹ್ಮನೇ ಕಂಡುಹಿಡಿಯಬೇಕಾಯಿತು.

ಸಂತತಿಯಾಗಬೇಕೆಂಬ ಉದ್ದೇಶವನ್ನಿಟ್ಟುಕೊಂಡು ತಪಸ್ಸನ್ನು ಆಚರಿಸಿದ ಕಾರಣ ಅದು ಉದ್ದೇಶಪೂರಿತವಾಗಿದೆ. ಹೀಗಿರುವುದರಿಂದ ಸುಕೇತುವಿಗೆ ದೊರೆತ ವರವು ‘ಯಾಚಿತ್’ ವರವಾಗಿದೆ. ತಾಕಿಯು ವರವನ್ನು ಬೇಡಿಕೊಂಡು ಉಲ್ಲೇಖಿಸಿದೆ. ಅವಳಿಗೆ ದೊರೆತ ವರವು ‘ಅಯಾಚಿತ್’ವಾಗಿದೆ.

### ೬. ವಿಷ್ಣು < ಕಶ್ಯಪ ಬಾಲಕಾಂಡ/೨೯

ವಿಶ್ವಾಮಿತ್ರನು ರಾಮನಿಗೆ ಸಿದ್ಧಾಶ್ರಮದ ಕಥೆಯನ್ನು ಹೇಳುತ್ತಿದ್ದಾನೆ.

ಜನರ ಮನಸ್ಸು ತಪಸ್ಸಿನತ್ತೆ ಪ್ರಯೋಜನಿಕೆಗೆ ಕಂಡು, ದೇವತೆಗಳಿಗೆ ಪೂಜ್ಯನಾದ ಮಹಾತಪಸ್ಸಿಯಾದ ವಿಷ್ಣುವು ಈ ಆಶ್ರಮದಲ್ಲಿ ಬಹು ವರ್ಷಗಳವರೆಗೆ ತಪಸ್ಸನ್ನು ಚರಿಸಿದನು. ನೂರಾರು ಯುಗಗಳನ್ನು ಇಲ್ಲಿ ವಾಸಿಸಿ ಕಳೆದನು. ವಾಮನಾವತಾರವನ್ನು ಶಾಖುವ ಮೊದಲು ವಿಷ್ಣುವು ಈ ಆಶ್ರಮವನ್ನು ಸ್ವೀಕರಿಸಿದ್ದನು. ಆತನು ತಪಶ್ಚಯೋಯಲ್ಲಿ ತೊಡಗಿದಾಗ ವಿರೋಚನನ ಪ್ರತ್ಯನಾದ ಬಲಿಯು ಇಂದ್ರ ಹಾಗೂ ಮರುತ್-ಗಣ ಇವರನ್ನು ಗೆದ್ದು ಇಂದ್ರಪದವನ್ನು ಪಡೆಯಲು ಯಶ್ವಿಸಿದನು. ಬಲಿಯು ಒಂದು ಮಹಾಯಾಗವನ್ನು ಮಾಡಿದನು. ಆಗ ಅಗ್ನಿ ಮೊದಲಾದ ಎಲ್ಲ ದೇವತೆಗಳು ವಿಷ್ಣುವು ವಾಸವಿದ್ದ ಆಶ್ರಮಕ್ಕೆ ಬಂದರು. ಬಲಿಯ ಪ್ರತ ಪೂರ್ತಿಗೊಳ್ಳುವ ಮೊದಲೇ ದೇವತೆಗಳ ಒಳಿತಿಗಾಗಿ, ವಾಮನಾವತಾರವನ್ನು ಶಾಳಿ ಬಲಿಯನ್ನು ನಿಯಂತ್ರಿಸಬೇಕೆಂದು ಬೇಡಿಕೊಂಡರು. ಆಗ ಅಗ್ನಿಯಂತೆ ಪ್ರವಿರನಾಗಿದ್ದ ಭಗವಾನ್ ಕಶ್ಯಪನು ಅದಿತಿಯೊಡನೆ ಅಲ್ಲಿಗೆ ಬಂದನು. ಆತನು ವಿಷ್ಣುವನ್ನು ಸ್ತುತಿಸಿ ಈ ರೀತಿ ಎಂದನು: “ನಾನು ಆಚರಿಸಿದ ತಪದ ಪ್ರಭಾವದಿಂದ ನಿನ್ನ ದೇಹದಲ್ಲಿ ಸಮಸ್ತ ಜಗತ್ತನ್ನು ಕಾಣುತ್ತಿದ್ದೇನೆ. ನೀನು ಅನಾದಿಯೂ ಅತಕ್ರನೂ ಇರುವೆ. ನಾನು ನಿನಗೆ ಶರಣು ಬಂದಿದ್ದೇನೆ.”

ವರಂ ವರಯ ಭದ್ರಂ ತೇ ವರಾಹೋಽಸಿ ಮತೋ ಮಮ ॥೧೭॥

“ವರವನ್ನು ಬೇಡಿಕೊ! ನಿನಗೆ ಮಂಗಳವಾಗಲಿ! ನೀನು ವರವನ್ನು ಬೇಡಲು ಯೋಗ್ಯನಿರುವೆ” ಎಂದು ಶ್ರೀಹರಿಯ ಪ್ರಸನ್ನನಾಗಿ ಪಾಪವಿಮೋಚಿತನಾದ ಕಶ್ಯಪನಿಗೆ ನುಡಿದನು. ಆಗ ಕಶ್ಯಪ ಮುನಿಯು—

ಅದಿತ್ಯ ದೇವತಾನಾಂ ಚ ಮಮ ಶ್ವಿವಾನಯಾಚಿತಮ್ ॥೧೮॥

ವರಂ ವರದ ಶ್ವಿತೋ ದಾತುಮಹಾಸಿ ಮಪ್ತತ ।

ಪುತ್ರತ್ವಂ ಗಚ್ಛ ಭಗವನ್ನದಿತ್ಯಾ ಮಮ ಚಾನಷ್ಟ ॥೧೩॥  
 ಭೂತಾ ಭವ ಯವೀಯಾಂತ್ಸ್ವಂ ಶತ್ರುಘ್ನಾಪುರಮೂಡನ ।  
 ಶೋಕಾಶಾಸಾಂ ತು ದೇವಾಸಾಂ ಸಾಹಾಯ್ಯಂ ಕರುಂಮಹಂ ॥೧೪॥  
 ಅಯಂ ಸಿದ್ಧಾಶ್ರಮೋ ನಾಮ ಪ್ರಾಧಾದಾತ್ರೇ ಭವಿಷ್ಯತಿ ॥೧೫॥

“ಹೇ ವರಪ್ರದನೇ, ಅದಿತಿಯ, ದೇವತೆಯರು ಮತ್ತು ನಾನು ಕೂಡಿ, ಪ್ರಾರ್ಥಿಸಿದ ವರವನ್ನು ನೀವು ಪ್ರಸನ್ನರಾಗಿ ನನಗೆ ಕೊಡಿರಿ! ಹೇ ಸುಪುತ್ರನೇ, ಹೇ ಭಗವನ್, ಹೇ ಪಾಪರಹಿತನೇ, ನೀವು ನನ್ನ ಮತ್ತು ಅದಿತಿಯ ಪುತ್ರನಾಗಿ ಜನಿಸಿರಿ! ಹೇ ದೃತ್ಯನಾಶಕನೇ, ನೀವು ಇಂದ್ರನ ತಮ್ಮನೆಂದು ಆಗಿರಿ! ಮತ್ತು ಶೋಕಗ್ರಸ್ತರಾದ ದೇವತೆಗಳಿಗೆ ಸಹಾಯವನ್ನು ನೀಡಿರಿ! ನಿಮ್ಮ ಕರುಣೆಯಿಂದ ಈ ಪ್ರದೇಶವು ಸಿದ್ಧಾಶ್ರಮವೆಂದು ಖ್ಯಾತಿಗೊಳ್ಳುವದು.” – ಈ ರೀತಿ ನುಡಿದನು.

ಕ್ಯಾಪ ಮನಿಯ ಪ್ರಾರ್ಥನೆಯನುಸಾರ ವಿಷ್ಣುವು ಅದಿತಿಯ ಹೊಣೆಯಲ್ಲಿ ಹುಟ್ಟಿದನು. ‘ವಾಮನ’ನಾಗಿ ಬಲಿಯನ್ನು ಪಾತಾಳಕ್ಕೆ ಅದುಮಿದನು.

ಇದು ‘ಯಾಜಿತ’ ವರವಾಗಿದೆ.

## ೧೦. ಕೂಲಿ < ಸೋಮದಾ

ಬಾಲಕಾಂಡ/ಇಂ

ಕುಶನಾಭನು ತನ್ನ ಕನ್ನೆಯರಿಗೆ ತಿಳಿಸಿ, ಹೇಳಿ ಅವರ ವಿವಾಹವನ್ನು ಬ್ರಹ್ಮ ದತ್ತನೊಡನೆ ಮಾಡಿಕೊಟ್ಟ ಕಂಬೆಯನ್ನು ವಿಶ್ವಾಮಿತ್ರನು ರಾಮನಿಗೆ ಹೇಳುತ್ತಿದ್ದಾನೆ.

ಒಮ್ಮೆ ಕುಶನಾಭನ ನೂರು ಕನ್ನೆಯರು ಉತ್ತಮ ಅಲಂಕಾರಗಳನ್ನು ಧರಿಸಿ ಒಂದು ಉಪವನದಲ್ಲಿ ನೃತ್ಯ-ಗಾಯನಾದಿಗಳಲ್ಲಿ ಹೊಡಗಿದ್ದಾಗ ವಾಯುವು ಅವರನ್ನು ಕಂಡನು. ಅವರ ತಾರುಣ್ಯಕ್ಕೆ ಸೌಂದರ್ಯಕ್ಕೆ ಮೋಹಿತನಾದ ವಾಯುವು ಅವರನ್ನು “ನನ್ನ ಭಾರ್ಯಾಯರಾಗಿ!” ಎಂದು ವಿನಂತಿಸಿದನು. ಆ ಕನ್ನೆಯರು ಅದನ್ನು ನಿರಾಕರಿಸಿದರು. ಆಗ ಕೊಪಗೊಂಡ ವಾಯುವು ಅವರ ಅಂಗಭಂಗ ಮಾಡಿದ್ದರಿಂದ ಅವರ ರೂಪ ಲಾವಣ್ಯವು ನಶಿಸಿ ಅವರು ಕುಬ್ಜೆಯರಾದರು.

ಹೀಗೆ ಅಂಗಭಂಗದಿಂದ ಲಜ್ಜೆಗೊಂಡ, ಭಯಭಿತರಾದ ಆ ಕುಶಕನ್ನೆಯರು ನಡೆದುಳ್ಳವನ್ನೂ ತಮ್ಮ ತಂಡಗೆ ಹೇಳಿದರು. ಅವರ ಕರುಣಾಜನಕ ಸ್ಥಿತಿಯನ್ನು ಕಂಡು ಕುಶನಾಭನಿಗೂ ವ್ಯಧೆಯಾಯಿತು. ಕುಶಕನ್ನೆಯರಲ್ಲಿ ಶಾಪ ಕೊಡುವ

ಸಾಮಧ್ಯ-ವಿದ್ವರೂ ಅವರು ತೋರಿದ ಕ್ಷಮಾತೀಲವೃತ್ತಿಯನ್ನು ತುಂಬ ಶ್ಲಾಘಿಸಿದನು. ದಾನ, ಸತ್ಯ, ಯಜ್ಞ ಯಶ ಮತ್ತು ಧರ್ಮ ಇವೆಲ್ಲವೂ ಕ್ಷಮೆಯಲ್ಲಿ ಅಂತಭೂತವಾಗಿರುವದರಿಂದ, ಕ್ಷಮೆಯು ಜಗತ್ತಿನ ಪ್ರಮುಖ ಆಧಾರವೆಂಬ ಶ್ರದ್ಧೆಯು ಕುಶನಾಭನದಾಗಿತ್ತು. ಅವನು ತನ್ನ ಪೃತಿಯರಿಗೆ ಸಮಾಧಾನ ಹೇಳಿದನು. ಆತನು ಮಂತ್ರಿಮಂಡಲದವರೊಡನೆ ವಿಚಾರವಿನಿಮಯ ಮಾಡಿ, ಕನ್ಯೆಯರಿಗಾಗಿ ತಕ್ಷ ವರಸಂಶೋಧನೆಯನ್ನು ಪ್ರಾರಂಭಿಸಿದನು. ಆಗ ಮಹಾ ತೇಜಸ್ಸುಳ್ಳ, ಉಂಟ್ಟಿರ್ತನಾದ, ಸದಾಚಾರಸಂಪನ್ಮೂಲಾದ ‘ಜೂಲಿ’ ಎಂಬ ಮಹಷ್ಟಿಯು ಬ್ರಹ್ಮಪ್ರಾಪ್ತಿಗಾಗಿ ತಪಸ್ಸನ್ನಾಗೆ ಚರಿಸುತ್ತಿದ್ದನು. ಅವಳ ಸೌಜನ್ಯ ಗಂಧರ್ವಯೋಬ್ಜಳು ಆತನಿಗೆ ಅನನ್ಯ ಸೇವೆಯನ್ನು ಸಲ್ಲಿಸುತ್ತಿದ್ದಳು. ಅವಳ ಸೌಜನ್ಯತೀಲ, ನಿಷ್ಣಾಪೂರ್ಣ ಸೇವೆಯಿಂದ ಈ ಮುನಿಯ ಪ್ರಸನ್ನನಾಗಿ ಆಕೆಗೆ ಹೀಗೆಂದನು—

ಪರಿಶೋಷಣೆ ಭದ್ರಂ ತೇ ಕರಂ ಕರೋಮಿ ತವ ಪ್ರಿಯಮಾ ॥೧೬॥

“ನಿನಗೆ ಮಂಗಳವಾಗಲಿ! ನಿನಗೆ ಪ್ರಿಯವಾಗಿರುವ ಯಾವುದನ್ನು ಮಾಡಲಿ?” ಮುನಿಯು ಈ ರೀತಿ ಸಂತುಷ್ಟಿರುವದನ್ನು ಕಂಡು ಅವಳು ಈ ರೀತಿ ನುಡಿದಳು—

ಲಕ್ಷ್ಯ ಸಮುದ್ರತೋ ಬಾಹ್ಯಾ ಬ್ರಹ್ಮಭಾತೋ ಮಹಾತಪಾ: |  
ಬ್ರಾಹ್ಮೇಣ ತಪಸಾ ಯುಕ್ತಂ ಪುತ್ರಮಿಭಾಮಿ ಧಾಮಿಕಮಾ ॥೧೬॥  
ಅಪತ್ತಿಶ್ವಾಸ್ಮಿ ಭದ್ರಂ ತೇ ಭಾಯ್ ಚಾಸ್ಮಿ ನ ಕಸ್ಯಾಚಿತ್ |  
ಬ್ರಾಹ್ಮೇಣೋಪಗತಾಯಾಜ್ಞ ದಾತಪರಹಸಿ ಮೇ ಸುತಮಾ ॥೧೭॥  
ತಸ್ಮಾ: ಪ್ರಸನ್ನೋ ಬ್ರಹ್ಮಾರ್ಥದರ್ಶಾ ಬ್ರಾಹ್ಮಮನಸ್ತಮಮಾ |  
ಬ್ರಹ್ಮದತ್ತ ಇತಿ ಶ್ವಾತಂ ಮಾನಸಂ ಚೂಲಿಸಃ ಸುತಮಾ ॥೧೮॥

“ಹೇ ಮಹಾತಪಸ್ಸಿ, ನೀವು ನಿಮ್ಮ ಬ್ರಹ್ಮತೇಜದಿಂದ ಕೇವಲ ಬ್ರಹ್ಮ ಸ್ವರೂಪ ರಾಗಿರುವಿರಿ; ಅದಕ್ಕಾಗಿ ಬ್ರಹ್ಮತಪದಿಂದ ಯುಕ್ತನಾದ ಧಾಮಿಕ ಪುತ್ರನು ಆಗಬೇಕೆಂಬ ಇಚ್ಛೆಯು ನನ್ನದಿದೆ. ಹೇ ಮುನಿಯೇ, ದೇವರು ನಿಮಗೆ ಒಳತನ್ನು ಮಾಡಲಿ! ನನಗೆ ಪತಿ ಇರುವದಿಲ್ಲ; ಈ ನಂತರವೂ ಹೀಗೆಯೇ ಉಳಿಯಬೇಕೆಂದು ಬಯಸುತ್ತೇನೆ. ನಾನು ಯಾರೋಬ್ಜರ ಪತ್ನಿಯಾಗಬಯಸುವುದಿಲ್ಲ. ಹೀಗಿರುವ ನನಗೆ ಬ್ರಹ್ಮ ಸಂಬಂಧಿತ ಉಪಾಯದಿಂದ ಒಬ್ಬ ಪುತ್ರನನ್ನು ಪಡೆಯುವಂತೆ

ಮಾಡಿರಿ! ನಾನು ನಿಮಗೆ ಶರಣ ಬಂದಿದ್ದೇನೆ.”

ಅವಳ ಪ್ರಾರ್ಥನೆಯನ್ನು ಕೇಳಿ, ಆ ಮಹಿಳೆಯು ಬ್ರಹ್ಮವಿಷಯದ ತಪಸ್ಸಿದ್ದಿಯಿಂದ ‘ಬ್ರಹ್ಮದತ್ತ’ನೆಂಬ ಮಾನಸಪುತ್ರನ್ನು ಆಕೆಗೆ ಕೊಟ್ಟಿನು. ಜೊಲಿಯು ಈ ಯಾಚಿತ ವರವನ್ನು ಸೋಮದೇಗೆ ಪ್ರಸನ್ನನಾಗಿ ಕೊಟ್ಟಿದ್ದಾನೆ. ಅವನು ಅವಳಿಗೆ ವರವನ್ನು ಬೇಡಲು ಹೇಳಿದನು.

೧೧. ಭೃಗು < ಸಗರ, ಕೇಶಿನಿ, ಸುಮತಿ

ಬಾಲಕಾಂಡ/ಶಿಲ್ಪ

ವಿಶ್ವಾಮಿತ್ರನ ರಾಮನಿಗೆ ಸಗರ ರಾಜನ ವೃತ್ತಾಂತವನ್ನು ಹೇಳುತ್ತಿದ್ದಾನೆ—  
ಪೂರ್ವದಲ್ಲಿ ‘ಸಗರ’ನೆಂಬ ಧರ್ಮಾತ್ಮಕನು ಅಯೋಧ್ಯೆಯ ರಾಜನಾಗಿದ್ದನು; ಆತನಿಗೆ ಮಕ್ಕಳಿರಲಿಲ್ಲವಾದ್ದರಿಂದ ಸಂತಾನಪೂರ್ವಿಗಾಗಿ ತುಂಬ ಹಂಬಲಿಸುತ್ತಿದ್ದನು. ಧರ್ಮ ನಿಷ್ಪೇಯುಳ್ಳ, ಸತ್ಯವಚನಿಯಾದ, ವಿದ್ಬರ್ಥರಾಜಕನ್ಯೆಯಾದ ಕೇಶಿನಿಯು ಆತನ ಹಿರಿಯ ಮದದಿಯಾಗಿದ್ದಳು. ‘ಅರಿಷ್ಟನೇಮಿ’ಯ ಕನ್ಯೆಯಾದ ಸುಮತಿಯು ಆತನ ಎರಡನೆಯ ಮದದಿಯಾಗಿದ್ದಳು. ಈ ಈರಾಜನೂ ಕೂಡಿಕೊಂಡು ಸಗರರಾಜನು, ಹಿಮಾಲಯದ ಸಮೀಪದಲ್ಲಿರುವ ‘ಭೃಗು-ಪ್ರಸ್ವರಣ’ ಪರ್ವತದ ಮೇಲೆ ತಪಸ್ಸನಾಗಿಕೆರಿಸಿದನು. ಒಂದು ನೂರು ವರ್ಷಗಳ ತಪಸ್ಸನಾಗಿಕೆರಿಸಿದ ನಂತರ ಭೃಗುಮುನಿಯು ಸಂತುಪ್ಣನಾಗಿ ಇಂತೆಂದನು—

ಸಗರಾಯ ವರಂ ಪ್ರಾದಾದ್ ಭೃಗುಃ ಸತ್ಯವತಾಂ ವರಃ ॥೩॥

ಅಪತ್ಯಲಾಭಃ ಸುಮಹಾನ್ವಿಷ್ಟಾತಿ ತವಾನಫಃ ।

ಕೇಶಿಂ ಚಾಪ್ರತಿಮಾಂ ಲೋಕೇ ಪ್ರಾಪ್ತಸೇ ಪುರಾಷಷಭ ॥೪॥

ವಿಕಾ ಜನಯಿತಾ ತಾತ ಪ್ರತ್ಯಂ ವಂಶಕರಂ ತವ ।

ಷಷ್ಟಿ ಪುತ್ರಸಹಸ್ರಾಂ ಅಪರಾ ಜನಯಿಷ್ಟಾತಿ ॥೫॥

ಸತ್ಯವನ್ನು ನುಡಿಯುವದರಲ್ಲಿ ಶ್ರೀಪಣಾಗಿದ್ದ ಭೃಗು ಮಹಿಳೆಯ ಸಗರ ರಾಜನಿಗೆ ಈ ರೀತಿ ವರವನ್ನು ಕೊಟ್ಟಿನು: “ಹೇ ಪಾಪರಹಿತನೇ, ನಿನಗೆ ಒಳ್ಳೆಯ ಸಂತಾನವಾಗುವದು. ಲೋಕದಲ್ಲಿ ನಿನಗೆ ಅಪ್ರತಿಮ ಕೇಶಿಯು ದೋರೆಯುವದು. ಹೇ ಸಗರನೇ, ನಿನ್ನ ಓರ್ವ ಪತ್ನಿಗೆ ವಂಶತಾರಕ ಮಗನು ಜನಿಸುವನು, ಇನ್ನೊಬ್ಬಳಿಗೆ ಅರವತ್ತು ಸಾವಿರ ಗಂಡುಮಕ್ಕಳಾಗುವರು.”

ಭ್ರಗು ಮುನಿಯ ವಚನವನ್ನು ಕೇಳಿ ಸಂತುಪ್ತರಾದ ಸಗರಪತ್ತಿಯರು, ಒಬ್ಬ ಮಗನು ಅವರೀವರಲ್ಲಿ ಯಾರಿಗೆ ಹುಟ್ಟಿವನು? ಅರವತ್ತು ಸಾವಿರ ಪುತ್ರರು ಯಾರಿಗೆ ಹುಟ್ಟಿಲಿರುವರು? ಎಂಬುದನ್ನು ಅರಿತುಕೊಳ್ಳುವ ಆಸೀಯನ್ನು ವ್ಯಕ್ತಪಡಿಸಿದರು. ಆಗ ಮುನಿಯು ಅವರಿಬ್ಬರ ಜಿಂಜಿಗೆ ಬಗ್ಗೆ ವಿಚಾರಿಸಿದನು.

ಏಕೋ ವಂಶಕೋ ವಾಸ್ತು ಬಹಪೋ ವಾ ಮಹಾಬಲಾಃ ।

ಕೇತಿಮಂತೋ ಮಹೋತ್ಸಾಹಾಂ ಕಾ ವಾ ಕಂ ಪರಮಿಷ್ಠತಿ ॥೧॥

ವಂಶತಾರಕ ಪುತ್ರನು ಬೇಕಿದ್ದರೆ ಒಬ್ಬನೇ ಹುಟ್ಟಿವನು. ಕೇತಿಕರ, ಉತ್ಸಾಹವುಳ್ಳ ಮಹಾಬಲಾಢ್ಯ ಪುಷ್ಟಿ ಪುತ್ರರು ಹುಟ್ಟಿವರು.

ಕೇಶಿನಿಯ ವಂಶತಾರಕ ಒಬ್ಬ ಪುತ್ರನನ್ನು ಬೇಡಿಕೊಂಡಳು. ಸುಮತಿಯು ಅರವತ್ತು ಸಾವಿರ ಪುತ್ರರನ್ನು ಬೇಡಿಕೊಂಡಳು. ಕೇಶಿನಿಗೆ 'ಅಸಮಂಜಸ'ನೆಂಬ ಒಬ್ಬ ಮಗನು ಹುಟ್ಟಿದನು. ಸುಮತಿಗೆ ಒಂದು 'ಗರ್ಭತುಂಬ'ವಾಯಿತು. ಆ ತುಂಬವು ಒಡೆದು ಅದರಿಂದ ಅರವತ್ತು ಸಾವಿರ ಪುತ್ರರು ಹೊರಬಂದರು.

ಇದು 'ಯಾಚಿತ' ವರವಾಗಿದೆ.

## ೧೨. ಬ್ರಹ್ಮದೇವ < ಭಗೀರಥ

ಬಾಲಕಾಂಡ/೪೨

ಗಂಗೆಯನ್ನು ದೊರಕಿಸಲು ಭಗೀರಥನು ಆಚರಿಸಿದ ತಪಸ್ಸಿನ ಬಗ್ಗೆ ವಿಶ್ವಾಮಿತನು ರಾಮನಿಗೆ ತಿಳಿಸುತ್ತಿದ್ದಾನೆ.

ಧರ್ಮನಿಷ್ಪನಾದ ಭಗೀರಥನಿಗೆ ಸಂತಾನವಿಲ್ಲದ ಕಾರಣ ಆತನು ತನ್ನ ರಾಜ್ಯವನನು ಮತ್ತು ಪ್ರಜಾಗಳನ್ನು ಮಂತ್ರಿಗಳ ಆಡಳಿತಕ್ಕೆ ಒಪ್ಪಿಸಿ. ಗಂಗೆಯನ್ನು ಪಡೆದು ಹಿತ್ಯಗಳಿಗೆ ಸರ್ಗವನ್ನು ದೊರಕಿಸಿಕೊಡಬೇಕೆಂಬ ಉದ್ದೇಶಿದಿಂದ ಗೋಕರ್ಣದಲ್ಲಿ ದೀರ್ಘತಪಸ್ಸನ್ನಾರಂಭಿಸಿದನು. ಪಂಚಾಗ್ನಿ ಸಾಧನೆಯನ್ನು ಕ್ಯಾಕೊಂಡು ಆತನು ತಿಂಗಳಿಗೊಂದು ಸಲ ಮಾತ್ರ ಆಹಾರವನ್ನು ಭಗವಂತನಾದ ಬ್ರಹ್ಮದೇವನು ಪ್ರಸನ್ನನಾಗಿ ದೇವಗಣ ಸಮೇತನಾಗಿ ಭಗೀರಥನ ಭೇಟಿಗಾಗಿ ಬಂದು ಈ ರೀತಿ ಎಂದನು-

ಭಗೀರಥ ಮಹಾರಾಜ ಶ್ರೀತತ್ವೇವಹಂ ಜನಾಧಿಪ ।

ತಪಸಾ ಚ ಸುತಪ್ಪೇನ ವರಂ ವರಯ ಸುಪ್ರತ ॥೧೬॥

“ಹೇ ಪ್ರಜಾಧಿಪತಿ ಭಗೀರಥ ಮಹಾರಾಜನೆ, ಉತ್ಸಂಪ್ರವಾಗಿ ಆಚರಿಸಲ್ಪಟ್ಟ ನಿನ್ನ ತಪದ ಪ್ರಭಾವದಿಂದ ನಾನು ನಿನಗೆ ಪ್ರಸನ್ನನಾಗಿದ್ದೇನೆ. ಹೇ ಸದಾಚರೋ ಸಂಪನ್ಮೂಲಪಶ್ಚೈಷ್ಯಾನೇ, ನಿನಗೆ ಅಪೇಕ್ಷಿತವಾದ ವರವನ್ನು ಬೇಡಿಕೊ!”

ಬ್ರಹ್ಮದೇವನ ನುಡಿಗಳನ್ನು ಕೇಳಿ ಮಹಾತೇಜಸ್ಸುಷ್ಟ ಮಹಾಪರಾಕ್ರಮಿಯಾದ ಭಗೀರಥನು ಕರಗಳೆರಡನ್ನೂ ಜೋಡಿಸಿ ಇಂತೆಂದನು—

ಯಾದಿ ಮೇ ಭಗವಾಸ್ತುತೋ ಯಮದೃಸಿಃ ತಪಸಃ ಘಲಮ್ |

ಸಗರಸ್ತುತಜಾಃ ಸರ್ವೋ ಮತ್ತಃ ಸಲೀಲಮಾಪ್ಯಾಯುಂ ||೧||

ಗಂಗಾಯಾಃ ಸಲೀಲಾಸ್ತೇಸ್ಯೇ ಭಸ್ಯಸ್ಯೇಷಾಂ ಮಹಾತ್ಮನಾಮ್ |

ಸ್ವರ್ಗಂ ಗಜ್ಞೀಯುರತ್ಯಂತಂ ಸರ್ವೋ ಚ ಪ್ರಪಿತಾಮಹಾಃ ||೨||

ದೇವ ಯಾಚೇ ಹ ಸಂತತ್ಯೈ ನಾವಸೀದೇತ್ಯಾಲಂ ಚ ನಃ |

ಇಕ್ಷ್ವಾಕು ಕೂಣಾಂ ಕುಲೇ ದೇವ ಏಷ ಮೇಽಸ್ತ ಪರಃ ಪರಃ ||೩||

“ಹೇ ಭಗವನ್, ತಾವು ನನಗೆ ಪ್ರಸನ್ನರಾಗಿದ್ದರೆ, ನನ್ನ ತಪಸ್ಸಿನ ಫಲವು ನನಗೆ ಲಭಿಸುವಂತಿದ್ದರೆ, ಸಗರಪುತ್ರೇಲ್ಲರ ಉತ್ತರಕ್ಷಯಿಯು ನನ್ನಿಂದ ಆಗಬೇಕು. ಈ ಮಹಾತ್ಮರ ಭಸ್ಯವು ಗಂಗಾಜಲದಲ್ಲಿ ಬೆರೆಯಿತೆಂದರೆ, ಆ ಪ್ರಪಿತಾಮಹರಿಗೆ ಅಕ್ಷಯಸ್ವರ್ಗ ದೊರೆಯುವದು. ಹೇ ದೇವರೇ, ನಮ್ಮ ಕುಲವು ಉಚ್ಛವಾಗಬಾರ ದೆಂದು ನಾನು ಸಂತಾನವನ್ನು ಬೇದುತ್ತಿದ್ದೇನೆ. ಹೇ ದೇವ, ಇಕ್ಷ್ವಾಕು ವಂಶಜರಲ್ಲಿ ಹುಟ್ಟಿದ ನನಗೆ ಈ ದ್ವಿತೀಯ ವರವು ನಿಮ್ಮಿಂದ ದೊರೆಯಬೇಕು.”

ಭಗೀರಥನ ವಿನಂತಿಯನ್ನು ಆಲಿಸಿ ಬ್ರಹ್ಮದೇವನು ಹೀಗೆ ನುಡಿದನು—

ಮನೋರಥೋ ಮಹಾನೇಷ ಭಗೀರಥ ಮಹಾರಥ |

ಏವಂ ಭವತು ಭದ್ರಂ ತಪ ಇಕ್ಷ್ವಾಕುಹುಲವರ್ಧನ ||೪||

“ಹೇ ಮಹಾರಧಿಯೆ, ಈ ನಿನ್ನ ಇಚ್ಛೆ ದೊಡ್ಡದಾಗಿದೆ. ಹೇ ಇಕ್ಷ್ವಾಕು ಕುಲವದ್ವನೇ, ನೀನು ನುಡಿದಂತೆ ಆಗಲಿ! ಅದಕ್ಕಾಗಿ ಹಿಮಾಲಯದ ಜ್ಯೇಷ್ಠ ಪುತ್ರಿಯಾದ ಗಂಗೆಯನ್ನು ಧರಿಸಲು ಶಂಕರನನ್ನು ನಿಯೋಜಿಸಬೇಕು. ಗಂಗೆಯ ಪ್ರಪಾತವನ್ನು ಪೃಥ್ವಿಯ ತಡೆಯಲಾರಳು. ಗಂಗೆಯನ್ನು ಧರಿಸುವ ಸಾಮರ್ಥ್ಯವು ಶಂಕರನ ಹೊರತು ಬೇರೆ ಯಾರಲ್ಲಿ ಇಲ್ಲ.” ಈ ರೀತಿ ಹೇಳಿ, ಭಗೀರಥನಿಗೆ ಯೋಗ್ಯ ಸಮಯದಲ್ಲಿ ಅನುಗ್ರಹಿಸಲು ಗಂಗೆಗೆ ತಿಳಿಸಿದನು.

ಬ್ರಹ್ಮದೇವನನ್ನು ಪ್ರಸನ್ನಗೊಳಿಸಿ ವಿಶ್ವಗಳಿಗೆ ಸ್ವರ್ಗವನ್ನು ದೊರಕಿಸಿ ಕೊಡುವದು ಮತ್ತು ನಾನು ಮಕ್ಕಳನ್ನು ಪಡೆಯುವದು ಈ ಉದ್ದೇಶಗಳಿಂದ ಕಾರಣ ಈ ವರದೂ ವರಗಳು ‘ಯಾಚಿತ್’ವಾಗಿವೆ.

ರಜಿ. ಕಶ್ಯಪ < ದಿತಿ

ಬಾಲಕಾಂಡ/ಇತಿ

ವಿಶ್ವಾಮಿತ್ರ ಶುಷ್ಟಿಯ ರಾಮನಿಗೆ ಮರುದ್ಭಾಗಳ ಜನ್ಮವ್ಯತಾಂತವನ್ನು ಹೇಳುತ್ತಿದ್ದಾನೆ.

ದಿತಿ ಮತ್ತು ಅದಿತಿಯರು ಕಶ್ಯಪನ ಭಾಯೀಯರಾಗಿದ್ದರು. ದಿತಿಯ ಪುತ್ರರೆಂದರೆ ದೃತ್ಯರು ಮತ್ತು ಅದಿತಿಯ ಪುತ್ರರೆಂದರೆ ದೇವತೆಗಳು. ಅಮೃತಮಂಥನದ ಕಾಲದಲ್ಲಿ ದೇವ-ದಾನವರಲ್ಲಿ ನಡೆದ ಯುದ್ಧದಲ್ಲಿ ದೇವತೆಗಳು ದೃತ್ಯರನ್ನು ವಧಿಸಿದರು. ದಿತಿಯು ಆಗ ದುಃಖಿತಳಾಗಿ ಪತಿಗೆ ಈ ರೀತಿ ಎಂದಳು- “ಭಾಗವನ್, ನಿಮ್ಮ ಪರಾಕ್ರಮಿಗಳಾದ ಪುತ್ರರು ನನ್ನ ಮಕ್ಕಳನ್ನು ಕೊಂದಿದ್ದಾರೆ. ಉಗ್ರ ತಪಸ್ಸನ್ನಾಚರಿಸಿ ಇಂದ್ರನನ್ನು ಘಾತಿಸುವಂಥ ಪುತ್ರನನ್ನು ನಿಮ್ಮಿಂದ ನಾನು ಹೊಂದಬೇಕೆಂಬ ಇಚ್ಛೆ ನನಗಿದೆ. ನಾನು ತಪಸ್ಸನ್ನು ಆಚರಿಸುವೆ. ನನಗೆ ಗಭರ್ ದಾನವನ್ನು ಮಾಡಿರಿ!”

ಇಂದ್ರನನ್ನು ವಧಿಸುವ ಪುತ್ರನನ್ನು ಪಡೆಯಲೋಸುಗ ತಪಸ್ಸನ್ನು ಕೈಹೊಳ್ಳಲು ಅನುಜ್ಞೆಯನ್ನು ಅವಳು ಬೇಡಿದಾಗ ಕಶ್ಯಪ ಮುನಿಯು ಹೀಗೆಂದನು-

ಏವರ ಭವತು ಭದ್ರಂ ತೇ ಶುಚಿಭರವ ತಪೋಧನೇ ।

ಜನಯಿಷ್ಯಸಿ ಪುತ್ರಂ ತವಂ ಶ್ರವಂತಾರಮಾಹವೇ ॥೩॥

ಪೂರ್ವಾ ವರ್ಣಸಹಸ್ರೇ ತು ಶುಚಿಯಾದಿ ಭವಿಷ್ಯಸಿ ।

ಪುತ್ರ ತ್ರೈಲೋಕ್ಯಹಂತಾರಂ ಮತ್ತಸ್ಯಂ ಜನಯಿಷ್ಯಸಿ ॥೪॥

“ಹೇ ತಪೋಧನಳೆ, ನಿನಗೆ ಶುಭವಾಗಲಿ! ನೀನು ಶುಚಿಭೂತಳಾಗಿರು! ಎಂದರೆ ಇಂದ್ರನನ್ನು ಯುದ್ಧದಲ್ಲಿ ಜಯಿಸುವ ಪುತ್ರನು ನಿನಗೆ ಹುಟ್ಟಿವನು. ಒಂದು ಸಾವಿರ ವರ್ಷಗಳವರೆಗೆ ಶುಚಿಭೂತಳಾಗಿ ನೀನು ಉಳಿದರೆ ತ್ರೈಲೋಕ್ಯದಿಪತಿಯಾದ ಇಂದ್ರನನ್ನು ಕೊಲ್ಲುವ ಮಗನು ನಿನ್ನಿಂದ ನಿನಗೆ ಹುಟ್ಟಿವನು.”

ಹೀಗೆ ನುಡಿದು ಮಹಾತೇಜಸ್ಸಿಯಾದ ಕಶ್ಯಪನು ಅವಳ ಮೈಸಿರಿಯನ್ನು ಸ್ತೋತ್ರಿಸಿದನು. ಸಮಾಗಮದ ನಂತರ ‘ಶುಭವಾಗಲಿ!’ ಎಂದು ಹಾರ್ಯಸಿ ಆತನು ತಪಸ್ಸಿಗಾಗಿ ತೆರಳಿದನು.

ದಿತಿಗೆ ಅತಿಶಯ ಆನಂದವಾಯಿತು. ಅವಳು ಉಗ್ರತಪಸ್ಸನ್ನು ಕೈಗೊಂಡಳು. ಆ ಸಮಯದಲ್ಲಿ ಇಂದ್ರನು ದಿತಿಗೆ ಉತ್ಸುಷ್ಟಿಸೇವೆಯನ್ನು ಸಲ್ಲಿಸಿದನು. ಸಾವಿರ ವರ್ಷಗಳ ತಪಸ್ಸು ಪೂರ್ಣವಾಗಲು ಕೇವಲ ಹತ್ತು ವರ್ಷಗಳು ಉಳಿದಾಗ ಆಕೆಯು ಸಂತೋಷಭರಿತಾಗಿ ಇಂದ್ರನಿಗೆ ಇಂತೆಂದಳು – “ಹೇ ಸುರಶ್ರೇಷ್ಠನೇ, ನಿನ್ನ ಸೇವೆಯಿಂದ ನಾನು ಸಂತೋಷಗೊಂಡಿದ್ದೇನೆ. ನಿನ್ನನ್ನು ವಧಿಸಲೆಂದು ಬಯಸಿದ ಪುತ್ರನು ಹುಟ್ಟದೇ ನಿನಗೆ ಜಯವನ್ನುಂಟುಮಾಡುವ ಪುತ್ರನು ನನಗೆ ಆಗಲಿ!”

ವರೇ ವರ್ಷಸಹಸ್ರಾಂತೇ ಮಮ ದತ್ತಃ ಸುತಂ ಷ್ಟುತಿ ॥೧೩॥

ಮಹಾತ್ಮನಾದ ನಿನ್ನ ಪಿತನಿಗೆ ಪ್ರಾರ್ಥಿಸಿಕೊಂಡಾಗ ಆತನು “ಸಾವಿರ ವರ್ಷಗಳ ನಂತರ ನಿನಗೆ ಪುತ್ರನು ಹುಟ್ಟುವನು!” ಎಂಬ ವರವನ್ನು ಕೊಟ್ಟಿದ್ದಾನೆ.

ಹೀಗಿರುವಾಗ ಒಂದು ಮಧ್ಯಾಹ್ನದ ಸಮಯದಲ್ಲಿ ಸೂರ್ಯನು ನಡುಸೆತ್ತಿಯ ಮೇಲೇರಿದಾಗ ದಿತಿಯು ತಲೆದಿಂಬಿನತ್ತ ಪಾದಗಳನ್ನಿರಿಸಿ ನಿದ್ರೆ ಹೋದಳು. ಈ ವರ್ತನೆಯಿಂದ ಅವಳಲ್ಲಿಯ ಶುಚಿಭೂತತನವು ಇಲ್ಲದಾಯಿತು. ಇದರಿಂದ ಇಂದ್ರನಿಗೆ ಆನಂದವಾಗಿ, ಆತನು ಆಕೆಯ ಶರೀರದಲ್ಲಿ ಜಾಗರೂಕತೆಯಿಂದ ಪ್ರವೇಶಿಸಿ ಅವಳ ಗರ್ಭವನ್ನು ಏಳು ಭಾಗಗಳಲ್ಲಿ ತುಂಡರಿಸಿದನು. ಆಗ ಆ ಗರ್ಭವು ಅಳತೊಡಗಿತು. ಆ ರೋದನವನ್ನು ಕೇಳಿ ದಿತಿಯು ‘ಮಾರುದಿ! ’ ‘ಮಾರುದಿ! ’ ಎಂದಳು. ಗರ್ಭವನ್ನು ನಾಶಪಡಿಸಬಾರದೆಂದು ಅವಳು ಇಂದ್ರನಿಗೆ ಹೇಳಿದನು. ಆಗ ಆತನು ಅವಳ ದೇಹದಿಂದ ಹೊರಗೆ ಬಂದು ಈ ರೀತಿ ನುಡಿದನು – “ಪಾದಗಳನ್ನಿಡುವ ಜಾಗದಲ್ಲಿ ನೀನು ತಲೆ ಇಟ್ಟು ಮಲಗಿದ ಕಾರಣ ನಿನ್ನಲ್ಲಿ ಅಶುಚಿಯಂಟಾಯಿತು. ನಿನ್ನ ಈ ನೂನತೆಯನ್ನು ಗಮನಿಸಿ ಯಾದ್ಧದಲ್ಲಿ ನನ್ನನ್ನು ವಧಿಸಬಹುದಾದ ನಿನ್ನ ಪುತ್ರನನ್ನು ನಾನು ಏಳು ಭಾಗಗಳಲ್ಲಿ ತುಂಡರಿಸಿರುವೆನು; ಅದಕ್ಕೆ ಕ್ಷಮಿಸು!”

ಇದನ್ನು ಕೇಳಿದ ನಂತರ ದಿತಿಯು ಇಂದ್ರನಿಗೆ ಹೀಗೆಂದಳು:

“ನೀನು ಮಾಡಿದ ಸಂಗತಿಯು ಇಬ್ಬರಿಗೂ ಹಿತಕರವಾಗಬೇಕು; ಈ ಏಳು ಪುತ್ರರು ಏಳು ಮರುದ್ದಳಿರ ಸ್ಥಾನವನ್ನು ಕಾಪಾಡಲಿ.” ಈ ಇಚ್ಛೆಯನ್ನು

ಇಂದ್ರನು ಮನ್ಮಹಿದನು. ಈ ಏಳು ಪುತ್ರರು ಮಾರುತ್ತಾರೆಂದು ಖ್ಯಾತಿ ಪಟ್ಟರು.

ಇದು ಕಟ್ಟಳೆಯ ‘ಯಾಚಿತ್’ ವರವಾಗಿದೆ.

ಉಳಿ. ಶಂಕರ < ವಿಶ್ವಾಮಿತ್ರ

ಬಾಲಕಾಂಡ/ಜಿಜಿ

ವಿಶ್ವಾಮಿತ್ರನಿಗೆ ಯಾವ ರೀತಿಯಲ್ಲಿ ಅಸ್ತಗಳು ದೊರೆತವೆಂಬ ಒಗ್ಗೆ ಶತಾನಂದನು ರಾಮನಿಗೆ ಹೇಳುತ್ತಿದ್ದಾನೆ.

ವಸಿಷ್ಠನ ಕಾಮಧೇನುವನ್ನು ವಿಶ್ವಾಮಿತ್ರನು ಬಲವಂತದಿಂದ ಎಳೆದೊಯ್ದಾಗ ಕಾಮಧೇನುವಿನ ‘ಅಂಬಾ; ಎಂಬ ಕರೆಯಿಂದ ಕಾಂಬೋಜ ಹಾಗೂ ಅವಳ ಆವಯವಗಳಿಂದ ಬಬರ, ಯವನ, ಶಕ ಮತ್ತು ಮ್ಲೇಷ್ಣ, ಹಾರಿತ, ಶಿರಾತ ಮುಂತಾದವರು ಉಂಟಾಗಿ ವಿಶ್ವಾಮಿತ್ರನ ಸ್ಯೇನ್ಯಾಪ್ಲವನ್ನೂ ನಾಶಗೊಳಿಸಿದರು. ಆಗ ಕೋಪಗೊಂಡ ವಿಶ್ವಾಮಿತ್ರನ ಪುತ್ರರು ವಸಿಷ್ಠನ ಮೇಲೆ ಏರಿಯೋದರು. ಆಗ ವಸಿಷ್ಠನು ಕೇವಲ ತನ್ನ ಹೊಂಕಾರದಿಂದಲೇ ಅವರನ್ನು ಸುಟ್ಟುಹಾಕಿದನು. ಸ್ಯೇನ್ಯಾ ಹಾಗೂ ಮಕ್ಕಳು ನಾಶಗೊಂಡಿದ್ದನ್ನು ನೋಡಿ ವಿಶ್ವಾಮಿತ್ರನು ನಾಚಿಕೆಯಿಂದ ಕಳೆಹೀನನಾದನು. ರಾಜನನ್ನು ತನ್ನ ಒಬ್ಬ ಮಗನಿಗೆ ಒಪ್ಪಿಸಿ ವಿಶ್ವಾಮಿತ್ರನು ತಪಶ್ಚಯೆಗಾಗಿ ವನಕ್ಕೆ ತೆರಳಿದನು. ಶಿವನನ್ನು ಪ್ರಸನ್ನಗೊಳಿಸಲು ಆತನು ಉಗ್ರತಪಸ್ಸನ್ನು ಆಚರಿಸಿದನು. ಪ್ರಸನ್ನನಾದ ಶಂಕರನು ಆತನಿಗೆ ದರ್ಶನವನ್ನು ಕೊಟ್ಟು ಇಂತೆಂದನು—

ಕಿಮಧಾಂ ತಪ್ಯಸೇ ರಾಜನ್ಮಾತ್ರಿ ಯತ್ತೇ ವಿಪಕ್ಷಿತಮ್ |

ವರದೋಸ್ಯಿ ವರೋ ಯಸ್ತೇ ಕಾಂಕ್ಷಿತಃ ಸೋಽಭಿಧೀಯತಾಮ್ ||೧೪||

“ಹೇ ರಾಜನೇ, ಏತಕ್ಕಾಗಿ ನೀನು ತಪಸ್ಸನಾಜರಿಸುತ್ತಿರುವೆ? ನಿನಗೆ ಏನು ಬೇಕಾಗಿದೆ? ನಾನು ವರವನ್ನು ಕೊಡಲು ಸಿದ್ಧನಾಗಿದ್ದೇನೆ. ಇಷ್ವರಾದಂಥ ವರವನ್ನು ಬೇಡಿಕೊ!”

ಯದಿ ತಪ್ಯೋ ಮಹಾದೇವ ಧನುವ್ಯಾದೋ ಮಮಾನಫ |

ಸಾಂಗೋಜಾಂಗೋಜನಿಷದಃ ಸರಹಸ್ಯಃ ಪ್ರಾದೀಯತಾಮ್ ||೧೫||

ಯಾನಿ ದೇವೇಷು ಭಾಸ್ತಾಣಿ ದಾನವೇಷು ಮಹಷಿಷ |

ಗಂಧರ್ವಾಯಕ್ಕರಕ್ಕಿಂತು ಪ್ರತಿಭಾಂತು ಮಮಾನಫ ||೧೬||

ತವ ಪ್ರಸಾದಾದ್ಭವತು ದೇವದೇವ ಮಹೇಶ್ವಿತಮ್ ॥  
ಏವಮಹಿಷಿ ದೇವೇಶೋ ವಾಕ್ಯಮುಕ್ತಾ ಗತಸ್ಥದಾ ॥೧೮॥

‘ಹೇ ಮಹದೇವರೇ, ಹೇ ಪಾಪರಹಿತರೇ, ನೀವು ಸಂತುಪ್ತರಾಗಿದ್ದರೆ, ಅಂಗ, ಪ್ರತ್ಯಂಗ, ಮಂತ್ರ ಮತ್ತು ರಹಸ್ಯ ಇವಗಳನ್ನು ಒಳಗೊಂಡ ಧನುಷೇದವನ್ನು ನನಗೆ ಕರುಣೆಸಿರಿ! ಹೇ ಪಾಪರಹಿತರೇ, ದೇವತೆಗಳು, ದಾನವರು, ಮಹಣಿಗಳು, ಗಂಧರವರು, ಯಕ್ಷರು ಮತ್ತು ರಾಕ್ಷಸರು ಇವರ ಬಳಿಯಿದ್ದ ಅಸ್ತಗಳ ಸ್ಥಾತ್ರಿಂಯು ನನಗಾಗಲಿ! ಭೋ ದೇವಾಧಿದೇವರೆ, ನಿಮ್ಮ ಕೃಪಾಪ್ರಸಾದದಿಂದ ನನ್ನ ಇಚ್ಛೆಯು ಈದೇರಲಿ! ’

ಆಗ ಶಿವನು ‘ತಥಾಸ್ತ’ ಎಂದು ನುಡಿದು ಸಮೃತಿಸಿದನು.

ಈ ವರವನ್ನು ಪಡೆದ ನಂತರ ವಸಿಷ್ಠರ ನಾಶವಾಯಿತೆಂದು ವಿಶ್ವಾಮಿತ್ರನು ಭಾವಿಸಿದನು. ದಹಿಸುವಂತಹ ಅಸ್ತಗಳನ್ನು ಪ್ರಯೋಗಿಸಿ ವಸಿಷ್ಠರ ಆಶ್ರಮಕ್ಕೆ ತೊಂದರೆ ಕೊಡಲಾರಂಭಿಸಿದನು. ಆಗ ವಸಿಷ್ಠರ ಆಶ್ರಮದಲ್ಲಿಯ ಸಕಲ ಪ್ರಾಣಿಮಾತ್ರರು ಭಯದಿಂದ ದಿಕ್ಕುಪಲಾಗಿ ಓಡತೋಡಿದರು. ತುಸುಕಾಲದಲ್ಲಿಯೇ ವಸಿಷ್ಠರ ಆಶ್ರಮವು ನೀರವವಾಯಿತು.

ಇದು ‘ಯಾಜಿತೆ’ ವರವಾಗಿದೆ.

## ೧೬. ಬ್ರಹ್ಮದೇವ < ವಿಶ್ವಾಮಿತ್ರ ಬಾಲಕಾಂಡ/ಇಂ

ವಿಶ್ವಾಮಿತ್ರನಿಗೆ ಬ್ರಹ್ಮಿಂ ಪದವು ಹೇಗೆ ಲಭಿಸಿತೆಂಬುದನ್ನು ಕುರಿತು ಶತಾನಂದನು ರಾಮನಿಗೆ ಹೇಳುತ್ತಿದ್ದಾನೆ.

ಕೃತ್ಯೇಜಸ್ಸಿಂತ ಬ್ರಹ್ಮತೇಜಸ್ಸು ಹೆಚ್ಚು ಪ್ರಭಾವಶಾಲಿಯಾದದ್ದು ಎಂಬುದನ್ನು ಅರಿತುಕೊಂಡ ನಂತರ, ತಾನೂ ಬ್ರಹ್ಮಿಂ ಯಾಗಬೇಕೆಂಬ ಉದ್ದೇಶದಿಂದ ವಿಶ್ವಾಮಿತ್ರನು ಹೇಳಿರ ತಪಸ್ಸನ್ನು ಕೈಗೊಂಡನು. ವರೋನವ್ರತಸ್ಥನಾಗಿ ಶಾಸ್ಮೋಚ್ಚಾದನವನ್ನು ಅವರೋಧಿಸಿ ಒಂದು ಸಾವಿರ ವರ್ಷಗಳ ತಪಸ್ಸನ್ನು ಆಚರಿಸಿದ ನಂತರ ಆತನ ಶಿರಸ್ಸಿನಿಂದ ಹೊಗೆಯು ಹೊರಬರಹತ್ತಿತು. ಆ ಹೊಗೆಯಿಂದ ಮೂರೂ ಲೋಕಗಳು ಗೊಂದಲಕ್ಷೀಡಾದವು. ದೇವತೆಗಳು, ಶಿಂಗಳು, ಗಂಧರವರು, ಪನ್ನಗರು, ಉರಗಳು, ರಾಕ್ಷಸರು, ಎಲ್ಲರೂ ತಪಸ್ಸಿನ ಶೇಜಸ್ಸಿನಿಂದ ದಂಗುಬಡೆದು ಮೋಹಿತರಾದರು. ಸೂರ್ಯನು ಕಳೆಗುಂದಿದನು.

ಆಗ ಎಲ್ಲರೂ ಬ್ರಹ್ಮನ ಬಳಿಗೆ ಹೋಗಿ ಇಂತೆಂದರು: “ತಪಸ್ಸಿನ ಪ್ರಭಾವದಿಂದ ವಿಶ್ವಾಮಿತ್ರನ ಮಹಾತ್ಮವು ವರ್ಧಿಸುತ್ತಿವೆ. ಕಾಮಕ್ಷೋಧಾದಿ ಲೋಪದೋಷಗಳು ವಿಶ್ವಾಮಿತ್ರನಲ್ಲಿ ಕಂಡುಬರುತ್ತಿಲ್ಲ. ಹೀಗಿರುವಾಗ ಆತನ ಮನಸ್ಸಿನಲ್ಲಿಯ ಇಚ್ಛೆಯು ಈಡೇರದಿದ್ದರೆ, ಸಕಲ ಪ್ರಾಣಿಗಳನ್ನು ಸಮಸ್ತ ಸಾಧವರ-ಜಂಗಮ ತ್ಯೋಕ್ಷಯ ನಾಶಕ್ಕೆಡಾಗಬಹುದು. ಈ ಅಗ್ನಿಸಮನಾದ ಮುನಿಯನ್ನು ಹೇಗಾದರೂ ಮಾಡಿ ಪ್ರಸನ್ನಗೊಳಿಸಬೇಕು. ಆತನಿಗೆ ದೇವಲೋಕವು ಬೇಕಿದ್ದರೆ ಅದನ್ನು ಸಹ ಕೊಟ್ಟಿ ಬಿಡಬೇಕು. ತ್ಯೋಕ್ಷಯ ಆಗಬಹುದಾದ ನಾಶವನ್ನು ತಡೆಯಬೇಕು.” ದೇವತೆಗಳೆಲ್ಲರ ವಿನಂತಿಯನ್ನು ಮನ್ಮಿಷಿ ಬ್ರಹ್ಮಾದಿ ಸಕಲರು ವಿಶ್ವಾಮಿತ್ರನಿಗೆ ಈ ರೀತಿ ನುಡಿದರು.

ಬ್ರಹ್ಮಂ ಸ್ವಾಗತಃ ತೇಽಸ್ತ ತಪಸಾ ಸ್ತ ಸುತೋಷಿತಾಃ ॥೧೯॥  
ಬ್ರಾಹ್ಮಣಂ ತಪಸೋಗ್ರೇಣ ಪ್ರಾಪ್ತವಾನಸಿ ಕೌಶಿಕ ।  
ದೀರ್ಘಮಾಯುಷ್ಯ ತೇ ಬ್ರಹ್ಮಸ್ಥಾದಾಮಿ ಸಮರ್ಥಣಾಃ ॥೨೦॥  
ಸ್ವಾತಿ ಪ್ರಾಪ್ತಾಂಬಿ ಭದ್ರಂ ತೇ ಗಢ ಶಾಮ್ಯ ಯಥಾಸುಮಾ ॥೨೧॥

“ಹೇ ಬ್ರಹ್ಮಂ, ನಿನಗೆ ಸುಸ್ವಾಗತ! ನಿನ್ನ ತಪಸ್ಸಿನಿಂದ ನಾವು ತುಂಬಾ ಸಂತೋಷಗೊಂಡಿದ್ದೇವೆ. ಹೇ ಕುಶಿಕ ವಂಶಜನೇ, ನಿನ್ನ ಉಗ್ರ ತಪಸ್ಸಿನಿಂದ ನಿನಗೆ ಬ್ರಾಹ್ಮಣಾಶ್ವವು ದೂರಿತಿದೆ. ಹೇ ಬ್ರಹ್ಮಾ, ಮರುದ್ಭಣಸಮೀತರಾಗಿ ನಿನಗೆ ದೀರ್ಘ ಆಯುಸ್ಸನ್ನು ಕೊಡುತ್ತೇವೆ. ಹೇ ಸತ್ಯಗುಣಸಂಪನ್ಮುಖಿ, ನಿನಗೆ ಸುಖವು ದೂರೆಯಲಿ! ನಿನಗೆ ಶುಭವಾಗಲಿ! ತಪಶ್ಚಯಿರುತ್ತಿರುತ್ತಿನ್ನು ಕೊನೆಗೊಳಿಸಿ ನಿನಗೆ ಇಷ್ಟವಿದ್ದ ಕಡೆಗೆ ಪ್ರಯಾಣ ಮಾಡು!” ಇದನ್ನು ಆಲ್ಯಸಿದ ವಿಶ್ವಾಮಿತ್ರನು ಬಹಳ ಸಂತೋಷಭರಿತನಾದನು. ದೇವತೆಗಳಿಗೆ ವಂದಿಸಿ ಹೀಗೆಂದನು-

ಬ್ರಾಹ್ಮಣಂ ಯದಿಮೇ ಪ್ರಾಪ್ತಂ ದೀರ್ಘಮಾಯಂಸ್ತಾಷ್ಯವ ಚ ॥೨೨॥  
ಷಂಕಾರರೋಽಧ ವರ್ಣಂ ಕಾರೋ ವೇದಾಷ್ಟ ವರಯಂತು ಮಾಮಾ ।  
ಕ್ಷತ್ರವೇದಾವಿದಾಂ ಶೇಷೋ ಬ್ರಹ್ಮವೇದವಿದಾಮಪಿ ॥೨೩॥  
ಬ್ರಹ್ಮಭೂತೋ ವಸಿಷೋ ಮಾಮೇವಂ ವದತು ದೇವತಾಃ ।  
ಯದ್ಯೇವಂ ಪರಮಃ ಕಾಮಃ ಕೃತೋ ಯಾಂತು ಸುರಪರಭಾಃ ॥೨೪॥

“ಬ್ರಾಹ್ಮಣವು ಮತ್ತು ದೀರ್ಘಾಯಸ್ಸು ನನಗೆ ಪ್ರಾಪ್ತವಾಗಿದ್ದಲ್ಲಿ ಷಂಕಾರ” ವರ್ಣಂ ಕಾರ ಮತ್ತು ವೇದಗಳು ನನಗೆ ವರಪ್ರಾಪ್ತವಾಗಲಿ! ಸಾರಾಂಶದಲ್ಲಿ,

ಅಧ್ಯಾಪನವನ್ನು ಮಾಡುವ ಯಜ್ಞಯಾಗಗಳನ್ನು ನೆರವೇರಿಸುವ ಅಧಿಕಾರವು ನನಗೆ ಪ್ರಾಪ್ತವಾಗಲಿ! ಇದಲ್ಲದೆ, ಧನುರ್ವಿಂದ್ಯೇಯನ್ನು ಅರಿತವರಲ್ಲಿ ಶೈಷ್ವನೆನಿಸಿ ಕೊಂಡ ಬ್ರಹ್ಮಪುತ್ರನಾದ ವಸಿಷ್ಠನು ನನಗೆ ‘ಭಾಷ್ಯಣಿ’ನೆಂದು ಸಂಖೋಧಿಸಲಿ. ಈ ರೀತಿ ನನ್ನ ಮನೋರಥವು ಸಾಧಕವಾಗಿದ್ದರೆ, ಸುರಶೈಷ್ವರೇ, ನೀವು ನಿಮ್ಮ ಸಾಫಾನಗಳಿಗೆ ಮರಳಬಹುದು.”

ವಸಿಷ್ಠನು ವಿಶ್ವಾಮಿತ್ರನನ್ನು ‘ಬ್ರಹ್ಮಣಿ’ ಎಂದು ಕರೆಯಬೇಕೆಂದು ದೇವತೆಗಳು ಸಾಕಷ್ಟು ಪ್ರಯತ್ನಪಟ್ಟರು. ಆಗ ವಸಿಷ್ಠನು, ಅವರ ವಿನಂತಿಯನ್ನು ಮನ್ನಿಸಿ ವಿಶ್ವಾಮಿತ್ರನೋಡನೆ ಮಿಶ್ರತ್ವವನ್ನು ಸಂಪಾದಿಸಿದನು.

ಬ್ರಹ್ಮಣಿಸ್ತ್ವಂ ನ ಸಂದೇಹಃ ಸರ್ವಂ ಸಂಪದ್ಯತೇ ತವ ॥೨೬॥

“ನೀನು ಬ್ರಹ್ಮಣಿಯಾದೆ. ಇದರಲ್ಲಿ ಯಾವ ಸಂದೇಹವೂ ಇಲ್ಲ. ಭಾರ್ಯಣಿಶ್ವವನ್ನು ಹೊಂದಲು ಆವಶ್ಯಕವಿದ್ದ ಎಲ್ಲ ಸಂಗತಿಗಳೂ ನಿನಗೆ ಲಭ್ಯವಾಗಿವೆ” ಎಂದು ವಿಶ್ವಾಮಿತ್ರನಿಗೆ ಹೇಳಿ ದೇವತೆಗಳು ಸ್ವಸ್ಥಾನಕ್ಕೆ ತೆರಳಿದರು.

ಇದು ‘ಯಾಚಿತ’ ವರವಾಗಿದೆ.

## ೧೨. ಕೃಕೇಯಿ < ಮಂಧರೆ

### ಅಯೋಧ್ಯಾಕಾಂಡ/೨

‘ರಾಮನಿಗೆ ಯುವರಾಜ್ಯ ಅಭಿಷೇಕ ನಡೆಯಲಿದೆ’ ಎಂಬ ದುಷ್ಪ ವಾರ್ತೆಯನ್ನು ಕೃಕೇಯಿಗೆ ತಿಳಿಸಿ, ಆಕೆಯನ್ನು ಸಕಾಲದಲ್ಲಿ ಎಚ್ಚರಿಸುವ ಪ್ರಯತ್ನವನ್ನು ಮಂಧರೆಯು ಮಾಡಿದಳು. ಅದು ವಿಫಲವಾಯಿತು. ಈ ವಾರ್ತೆಯನ್ನು ಕೇಳಿ ಕೃಕೇಯಿಗೆ ತುಂಬಾ ಸಂತೋಷವಾಯಿತು. ಕೃಕೇಯಿಯ ಮುಂದಿನ ಜೀವನದ ಬಗ್ಗೆ ಯೋಚಿಸಿದರೆ ಈ ವಾರ್ತೆಯು ಎಷ್ಟೂಂದು ಆರಂಭವಾಗಿದೆ? ಭಯಾನಕವಾಗಿದೆ? ಯಾವ ರೀತಿ ಕೃಕೇಯಿಯ ಜೀವನವನ್ನು ಹಾಳುಮಾಡುವಂತಹದಿದೆ? ಎಂಬೇಲ್ಲ ಸಂಗತಿಗಳನ್ನು ತಿಳಿಸಿ ಹೇಳಲು ಮಂಧರೆಯು ಪ್ರಯಾಸಪಟ್ಟಳು. ಕೃಕೇಯಿಗೆ ಅವಳ ಹಿತದ ನಾಲ್ಕು ಮಾತುಗಳನ್ನು ಪರಿಪರಿಯಾಗಿ ಹೇಳಿದಳು; ಆದರೆ ಕೃಕೇಯಿಗೆ ಯಾವ ಮಾತೂ ಹಿಡಿಸಲಿಲ್ಲ. ಅಷ್ಟೇ ಅಲ್ಲದೆ, ಈ ಒಳ್ಳೆಯ ವಾರ್ತೆಯನ್ನು ಕೇಳಿಕೊಂಡು ಮಂಧರೆಗೆ ‘ಶುಭ’ ಎಂಬ ದಿವ್ಯ ಆಭರಣವನ್ನು ಕೊಟ್ಟಳು. ಇನ್ನೂ ಏನಾದರೂ ಕೊಡಬೇಕೆಂಬ ಸಮಸ್ಯೆ ಸಹ ಕೃಕೇಯಿಯ ಮುಂದೆ ಇತ್ತು. ರಾಮ ಮತ್ತು ಭರತ ಇವರಲ್ಲಿ

ಯಾವ ಭೇದಭಾವವೂ ಅವಳಲ್ಲಿರಲಿಲ್ಲ. ರಾಮನಿಗೆ ಯುವರಾಜ್ಯಾಭಿಪ್ರೇಕವಾಗಲಿದೆ ಎಂಬ ಸಂಗತಿಯನ್ನು ತಿಳಿದು ಕೈಕೇಯಿಯು ಸಂತೋಷಗೊಂಡು ಮಂಧರೆಗೆ ಈ ರೀತಿ ಎಂದಳ್ಳು—

ನ ಹೇ ಪರಂ ಕಂಚಿದಿತೋ ಪರಂ ಪುನಃ ।  
ಪ್ರಿಯಂ ಪ್ರಿಯಾಹೋ ಸುವಚಂ ವಚೋವ್ಯತಮ್ ।  
ತಥಾ ಹೃಪೋಽಕಸ್ಯಾಮತಃ ಪ್ರಿಯೋತ್ತರಂ ।  
ಪರಂ ಪರಂ ತೇ ಪ್ರದದಾಮಿ ತಂ ವೃಣಾ ॥೩೬॥

“ಎಲ್ಲೆ ದಾನಯೋಗ್ಯಾಶಾದ ಪ್ರಿಯ ಮಂಧರೆಯೇ, ಈಗ ನೀನು ತಂದ ಪ್ರಿಯವಾರೆಗಿಂತ ಇನ್ನು ಬೇರೆ ಯಾವ ಸಂಗತಿಯೂ ನನಗೆ ಹೆಚ್ಚು ಸಂತೋಷ ಕಾರಕವಾಗಿಲ್ಲ. ಅದ್ವೈತ್ಯಾ ಸಮವಾದ ಈ ವಾರ್ತೆಯನ್ನು ನೀನು ನನಗೆ ತಿಳಿಸಿರುವೆ. ಹೀಗಿರುವುದರಿಂದ ಈ ಸಂತೋಷದ ಸುದ್ದಿಯನ್ನು ಕೇಳಿ, ನಾನು ನಿನಗೆ ಶ್ರೇಷ್ಠ ವರವನ್ನು ಕೊಡಲಿರುವೆ. ನೀನು ಬೇಡಿಕೊ!!”

ನಿಜದಲ್ಲಿ ಈ ವರವನ್ನು ಕೈಕೇಯಿಯು ಕೊಡಲಿಲ್ಲ. ಮಂಧರೆಯು ಅದನ್ನು ಸ್ವೀಕರಿಸಲೂ ಇಲ್ಲ. ವರವನ್ನು ಮಂಧರೆಯು ಬೇಡದೇ ಇದ್ದರೂ ಸಂತೋಷ ಗೊಂಡ ಕೈಕೇಯಿಯು ಅದನ್ನು ಕೊಡಬಯಸಿದ್ದಳು; ಆದ್ದರಿಂದ ಇದು ‘ಅಯಾಚಿತ್’ ವರವಾಗಿದೆ. ಕೈಕೇಯಿಯು ಮಂಧರೆಗೆ ಕೊಟ್ಟ ‘ಶುಭ’ವೆಂಬ ಆಭರಣವು ಅನುಗ್ರಹವಾಗಿದೆ; ವರವಲ್ಲ.

### ಗ್ರ. ಅಲಕ್ $<$ ಅಂಧಭ್ರಾಹ್ಮಣ ಅಯೋಧ್ಯಾಶಾಂಡ/೧೨

ಒಮ್ಮೆ ವಚನವನ್ನು ಕೊಟ್ಟ ನಂತರ ಅದನ್ನು ಪೂರ್ಯಸಲು ಯಾವ ತಾಗವನ್ನು ಮಾಡಲು ಸಿದ್ಧರಿರಬೇಕು ಎಂಬುದನ್ನು ಮನವರಕೆ ಮಾಡಿಕೊಳ್ಳಲು ಕೈಕೇಯಿಯು ದಶರಥನಿಗೆ ಹಲವು ಉದಾರಹಣೆಗಳನ್ನು ಹೇಳುತ್ತಿದ್ದಾಳೆ.

ದೇವ-ದಾನವರಲ್ಲಿ ನಡೆದ ಸಂಗ್ರಾಮದಲ್ಲಿ ರಥದ ಗಾಲಿಯ ಅಚ್ಚು ಮುರಿದಿತ್ತು. ಆಗ ಕೈಕೇಯಿಯು ತನ್ನ ಸ್ವಂತದ ಕೈಯನ್ನು ಅಲ್ಲಿ ಸೇರಿಸಿ ದಶರಥನಿಗೆ ಜಯವಾಗುವಷ್ಟು ಸಹಾಯವನ್ನು ಮಾಡಿದ್ದಳು. ಆಗ ಸಂತೋಷ ಗೊಂಡ ದಶರಥನು ಕೊಡಬಯಸಿದ ಏರಡು ವರಗಳನ್ನು ‘ಸಮಯ ಬಂದಾಗ ಕೇಳಿಕೊಳ್ಳುವೆ’ ಎಂದು ಕೈಕೇಯಿಯು ಹೇಳಿದ್ದಳು. ರಾಮನಿಗೆ ಯುವರಾಜ್ಯಾ

ಭಿಷೇಕವನ್ನು ದಶರಥನು ಗೊತ್ತುಪಡಿಸಿದಾಗ ಮಂಧರೆಯ ಕೃಕೇಯಿಯ ಮತ್ತರವನ್ನು ಕೆರಳಿಸಿದಳು. ಪೂರ್ವದಲ್ಲಿ ಕೊಡಬಯಸಿದ ಎರಡು ವರಗಳನ್ನು ಬೇರಿಕೊಳ್ಳಲು ಇದೇ ತಕ್ಕ ಸಮಯವೆಂದು ಕೃಕೇಯಿಯ ಭಾವಿ ದಶರಥನ ಬಳಿ ವರಗಳನ್ನು ಬೇಡುವದೆಂದು ನಿರ್ಧರಿಸಿದಳು. ವರಗಳನ್ನು ಬೇಡುವ ಮೊದಲು ವಚನವನ್ನು ಪೂರಿಯಸುವ ಶಪಥವನ್ನು ದಶರಥನಿಂದ ಮಾಡಿಸಿದಳು. ಅಷ್ಟೇ ಅಲ್ಲದೆ, ಸತ್ಯಪ್ರತಿಜ್ಞನೂ, ಮಹಾತೇజಸ್ಸಿಯೂ, ಧರ್ಮಜ್ಞನೂ, ಸತ್ಯ ವಚನಿಯೂ, ಶುದ್ಧಾಚರಣೆಯುಳ್ಳವನೂ ಆದ ರಾಜನು ನನಗೆ ವರವನ್ನು ಕೊಡಲಿದ್ದಾನೆಂದು ಎಲ್ಲ ದೇವತೆಗಳೆಂದು ಸಾರಿ ಹೇಳಿದಳು. ಕಾಮಮೋಹಿತ ನಾಗಿ, ವರಗಳನ್ನು ಕೊಡಲು ಉದ್ಯೋಕ್ತಾದ ರಾಜನನ್ನು ಮೊದಲು ವಚನ ಬದ್ಧನನ್ನಾಗಿ ಮಾಡಿ, ಆಮೇಲೆ ರಾಮನಿಗೆ ವನವಾಸ ಮತ್ತು ಭರತನಿಗೆ ಯುವ ರಾಜ್ಯಾಭಿಷೇಕ ಎಂಬೆರಡು ವರಗಳನ್ನು ಬೇರಿಕೊಂಡಳು. ಕೃಕೇಯಿಯ ಆದಿದ ನುಡಿಗಳನ್ನು ಕೇಳಿ ದಶರಥ ರಾಜನು ಮೂರ್ಖ ಹೋದನು. ಪ್ರತ್ಯೇ ಮರಳಿದಾಗ ದಶರಥರಾಜನ ಕೃಕೇಯಿಯ ಮೇಲೆ ಕೋಪಗೊಂಡು ಅತಿಯಾಗಿ ತೆಗಳಿದನು. ಆಕೆಗೆ ವರಗಳನ್ನು ಕೊಟ್ಟಿದ್ದಕ್ಕಾಗಿ ಪರಮಪಶ್ಚಾತ್ತಪಟ್ಟನು. ಹಲವಾರು ರೀತಿಯಿಂದ ಆಕೆಯ ಮನವೋಲಿಸಲು ಪ್ರಯತ್ನಪಟ್ಟು ವಿಫಲಗೊಂಡನು. ಅವನ ಮಾತುಗಳ ಎಳ್ಳಷ್ಟು ಪರಿಣಾಮವು ಕೃಕೇಯಿಯ ಮೇಲೆ ಆಗಲಿಲ್ಲ. ಇದಕ್ಕೆ ಪ್ರತಿಯಾಗಿ ಕೊಟ್ಟ ವಚನವನ್ನು ಪಾಲಿಸಿದರುವ ದಶರಥನನ್ನು ಬಿರುನುಡಿಗಳಿಂದ ಈ ರೀತಿ ಧಿಕ್ಕರಿಸಿದಳು—

“ಸತ್ಯಪ್ರತಿಜ್ಞರಾದ ಪುರಿಷರು ಕೊಟ್ಟ ವಚನವನ್ನು ಪಾಲಿಸಲು ಎಷ್ಟೂಂದು ಅಪೂರ್ವ ತ್ಯಾಗವನ್ನು ಮಾಡಿದ್ದಾರೆ ಎಂಬುದನ್ನು ಅವಳು ಉದಾಹರಣೆಗಳನ್ನು ಕೊಟ್ಟ ಹೇಳಿದಳು. ವಚನಭಂಗವು ಕುಲಕ್ಕೆ ಕಲಂಕವನ್ನು ತರುವಂತಹದು ಎಂದು ನಿಖಿರವಾಗಿ ಹೇಳಿದಳು. ಈ ಸಂದರ್ಭದಲ್ಲಿ ಅವಳು ‘ಶಿಬಿರಾಜ’, ‘ಸಮುದ್ರ’ ಮತ್ತು ‘ಅಲಕ್ಷ’ ರಾಜನ ಉದಾಹರಣೆಗಳನ್ನು ಕೊಟ್ಟಳು.

ಅಲಕ್ಷರಾಜನು ಒಬ್ಬ ಕುರುಡನಾದ ಬ್ರಾಹ್ಮಣನಿಗೆ ವರವನ್ನು ಕೊಡ ಬಯಸಿದನು. ಆಗ ಆ ಅಂಧನಾದ ಬ್ರಾಹ್ಮಣನು ರಾಜನ ಕಣ್ಣಗಳನ್ನೇ ಬೇಡಿದನು. ಆಗ—

ಅಲಕ್ಷಶ್ಚಕುಷೀ ದತ್ತಾತ್ರೇ ಜಗಾಮ ಗತಿಮುತ್ತಮಾಮ್ ||೩೩||

ಅಲಕ್ಷ ರಾಜನು ತನ್ನ ವಚನವನ್ನು ಪೂರ್ಯಸಲು ತನ್ನ ಕಣ್ಣಗಳನ್ನು ಆ ಬ್ರಾಹ್ಮಣನಿಗೆ ಕೊಟ್ಟ ಸದೃತಿಯನ್ನು ಪಡೆದನು.

ಇದು ‘ಅಯಾಚಿತ’ ವರವಾಗಿದೆ.

ಗಣ. ಮುಷಿ < ಕೈಕೆಯಿ  
ಅಯೋಧ್ಯಾಕಾಂಡ/ಇಂ

ರಾಮನನ್ನು ವನವಾಸಕ್ಕೆ ಕಲುಹಿಸಲೇಬೇಕೆಂದು ಕೈಕೆಯಿಯು ಹಟಕಿಡಿದಳು. ಆಗ ಸುಮಂತ್ರನು ಅವಳನ್ನು ಅತ್ಯಂತ ಕಟುವಾಗಿ ಜರಿಯುತ್ತಿದ್ದಾನೆ.

ಪರಿಣಾಮಗಳ ಪರಿವೆಯಿಲ್ಲದೆ ಕೈಕೆಯಿಯು ತನ್ನ ವರಗಳ ಪರಿಪೂರ್ಣ ಗಾಗಿ ಹಟಕಿಡಿದಾಗ ದಶರಥ, ಲಕ್ಷ್ಮಣ, ವಸಿಷ್ಠಾದಿಗಳು ಆಕೆಗೆ ತಿಳಿಹೇಳುವ ಸಾಕಷ್ಟು ಪ್ರಯತ್ನಗಳನ್ನು ಮಾಡಿದರು. ಆಕೆಯನ್ನು ಹಳಿದರು. ಇಷ್ಟಾದರೂ ಅವಳ ದುರಾಗ್ರಹವು ಕಳೆಯಲಿಲ್ಲ. ಸುಮಂತ್ರನಿಗೆ ತಡೆಯಲಾಗದ ಕೋಪ ಬಂದಿತು. ಅವನು ಅವಳ ಅಂತರಂಗಕ್ಕೆ ತಾಗುವಂಥ ಮಾತುಗಳನ್ನು ಈ ರೀತಿ ನುಡಿದನು—

“ಎಲ್ಲೆ ಕೈಕೆಯಿ, ನೀನು ನಿನ್ನ ಪತಿಯ ಮತ್ತು ಸಮಸ್ತ ಕುಲದ ಘ್ರಂಧನಿಯಾಗಿರುವೆ. ನಿನ್ನ ನಡತೆಯಿಂದ ನೀನು ದಶರಥನನ್ನು ದಳ್ಳುರಿಯಲ್ಲಿ ಹಾಕಿರುವೆ. ವಯಸ್ಸಿನ ಕ್ರಮವನ್ನು ಅನುಸರಿಸಿ ರಾಜನ ಮೃತ್ಯುವಿನ ನಂತರ ಆತನ ಮಕ್ಕಳಿಗೆ ರಾಜ್ಯಗಳು ದೊರೆಯುತ್ತಿರುತ್ತವೆ; ಆದರೆ ಇಕ್ಕೂ ಕುಲೋತ್ಸವನಾದ ದಶರಥ ರಾಜನ ಜೀವಿತವಿದ್ದರೂ ಆ ಕ್ರಮವನ್ನು ತಪ್ಪಿಸುವ ಇಚ್ಛೆ ನನಗಿದೆ. ನಿನ್ನ ಮಗನಾದ ಭರತನು ರಾಜನಾಗಿ ಪ್ರಾಣಿಯನ್ನು ಪರಿಪಾಲಿಸಲಿ! ಆದರೆ ಎಲ್ಲಿ ರಾಮನಿರುವನೋ ಅಲ್ಲಿಗೆ ನಾವೆಲ್ಲರೂ ಹೋಗುತ್ತೇವೆ. ನಿನ್ನ ದೇಶ ಯಾವ ಬ್ರಾಹ್ಮಣನೂ ವಾಸವಿರಲು ಯೋಗ್ಯವೇನಿಸದ್ದು; ಅಂಥ ಕುಕರ್ಮವನ್ನು ನೀನು ಮಾಡುತ್ತಿರುವೆ. ಕಹಿಬೇವಿನ ಮರದಿಂದ ಜೀನು ತೊಟಕಲಾರದು— ಎಂಬುದೇ ನಿಜ. ನಿನ್ನ ಕುಲೀನತೆಯು ನಿನ್ನ ತಾಯಿಯಂತೆಯೇ ಇರುವದೆಂಬುದನ್ನು ನಾನು ಬಲ್ಲೆ; ನಿನ್ನ ತಾಯಿಯ ಪಾಪಕರ್ಮದ ಆಸಕ್ತಿಯನ್ನು ಸಂಪೂರ್ಣವಾಗಿ ಕೇಳಿ ತಿಳಿದಿರುವೆನು.

ಒತ್ತುಸ್ತೇ ವರದಃ ಕಶ್ಚಿದ್ದಽ ವರಮನುತ್ತಮವರ್ ||೧೮||

ಸರ್ವಭೂತರುತಂ ತಸ್ಮಾತ್ಸಂಜಚ್ಚೇ ವಸುಧಾಧಿಪಃ |

ತೇನ ತೀಯಕಗ್ಗತಾನಾಂ ಚ ಭೂತಾನಾಂ ವಿದಿತಂ ಪಚಃ ||೧೯||

“ಒಮ್ಮೆ ಒಬ್ಬ ಮುಷಿಯು ನಿನ್ನ ತಂದೆಗೆ ಒಂದು ಅನುಪಮವಾದ ವರವನ್ನು ಕೊಟ್ಟಿನು. ಆ ವರದ ಪ್ರಭಾವದಿಂದ ಎಲ್ಲ ಪ್ರಾಣಿಗಳ ಭಾಷೆಯ ಅರ್ಥವು ಆತನಿಗೆ ತಿಳಿದು ಬರಹತ್ತಿತು. ಎಲ್ಲ ಪಶುಪಕ್ಷಿಗಳ ಸಂಭಾಷಣೆಯು ಆತನಿಗೆ ಅರ್ಥವಾಗುತ್ತಿತ್ತು.

“ಅಂತಹ ನಿನ್ನ ತಂದೆಯಾದ ಕೈಕೀಯನು ಹಾಸಿಗೆಯ ಮೇಲೆ ಮಲಗಿದ್ದಾಗ, ಬಹಳ ತೇಜಸ್ಸುಭ್ರಜಿ ಜೃಂಭ ಪಕ್ಷಿಜೋಡಿಯ ಸಂಭಾಷಣೆಯು ಆತನಿಗೆ ಕೇಳಿ ಬಂದಿತು. ಆತನಿಗೆ ಆ ಪಕ್ಷಿಗಳ ಧ್ವನಿಯ ಅಭಿಪೂರ್ಯವು ತಿಳಿಯಿತು. ಆಗ ಆತನು ಒಂದೇ ಸಮನೆ ನಗಲಾರಂಭಿಸಿದನು. ನಿನ್ನ ಶಾಯಿಯು ನಗುವ ಕಾರಣವನ್ನು ಹೇಳಬೇಕೆಂದಳು. ಆಗ ಕೈಕೀಯನು ಅವಳಿಗೆ- ‘ನಾನು ಏತಕ್ಕಾಗಿ ನಗುತ್ತಿರುವೆನು ಎಂಬುದನ್ನು ನಿನಗೆ ತಿಳಿಸಿದರೆ ನಾನು ತಕ್ಷಣ ಮರಣಹೊಂದುವೇ’ ಎಂದನು. ಆಗ ಪತಿಯ ಮೃತ್ಯುವನ್ನು ಬಯಸುವ ನಿನ್ನ ಶಾಯಿಯು ಹೋಪಗೊಂಡು ‘ನೀನು ಬದುಕಿರು ಇಲ್ಲವೇ ಸತ್ಯಮೋಗು; ನನಗೆ ನಿನ್ನ ನಗುವಿನ ಕಾರಣವು ತಿಳಿಯಲೇಬೇಕು!’ ಎಂದು ಹತ ತೊಟ್ಟಳು. ಆಗ ಕೈಕೀಯ ರಾಜನು ಆ ವರವನ್ನು ಕೊಟ್ಟ ಖುಷಿಯ ಬಳಿಗೆ ಹೋಗಿ ನಡೆದ ವೃತ್ತಾಂತವನ್ನೆಲ್ಲ ಅರುಹಿದನು. ಆ ಖುಷಿಯ ಅಪ್ರಾಣಿಯಂತೆ ಆತನು ತನ್ನ ಹೆಂಡತಿಯನ್ನು ಅರಮನೆಯಿಂದ ಹೊರಗೆ ಹಾಕಿದನು.”

ಈ ಸಂಗತಿಯನ್ನು ಸುಮಂತ್ರನು ಕೈಕೀಯಿಗೆ ತಿಳಿಸಿ “ನಿನ್ನ ನಡತೆಯೂ ನಿನ್ನ ಶಾಯಿಯಂತೆಯೇ ಇದೆ. ನೀನು ನಿನ್ನ ದುರಾಗ್ರಹವನ್ನು ಬಿಟ್ಟುಕೊಡು; ಪತಿಯ ಇಚ್ಛೆಯಂತೆ ವರ್ತಿಸು ಮತ್ತು ಜನರ ಹಿತರಕ್ಷಣೆ ಮಾಡು!” ಎಂದನು.

ವರವನ್ನು ಕೊಟ್ಟ ಖುಷಿಯ ಹೆಸರು ಮತ್ತು ಯಾವ ಕಾರಣದಿಂದ ಈ ವರವನ್ನು ಕೊಟ್ಟಿದ್ದನು ಎಂಬುದು ಸ್ವಷ್ಟವಿಲ್ಲ. ಹೀಗಿರುವುದರಿಂದ ಈ ವರವು ಯಾಚಿತವೋ ಅಥವಾ ಅಯಾಚಿತವೋ ಎಂಬುದನ್ನು ನಿಶಿರವಾಗಿ ಹೇಳಲು ಬರುವಂತಿಲ್ಲ.

## ೨೦. ಜ್ಯಾವನಭಾಗ್ರವ < ಕಾಲೀಂದಿ

ಅಯೋಧ್ಯಾಕಾಂಡ/೧೧೦

ವಸಿಸ್ತೇ ಖುಷಿಯು ರಾಮನಿಗೆ ರಥುವಂಶದ ಪುರುಷರ ಘನವಂತಿಕೆಯನ್ನು ಹೇಳುತ್ತಿದ್ದಾನೆ.

ಭರತರಾಜನ ಮಗನು ಅಸಿತ. ಈತನನ್ನು ಕಾಳಗಿದಲ್ಲಿ ಹೃಹಯ, ತಾಲಜಂಫ, ಶೂರಶಶಬಿಂದು ಎಂಬ ಶತ್ರುಗಳನ್ನು ಪರಾಜಿತನನ್ನಾಗಿ ಮಾಡಿದನು. ಅನಂತರ ಆ ರಾಜಷ್ರೀಯು ಒಂದು ಪರ್ವತದ ಮೇಲೆ ಹೋಗಿ ಮರಣ ಹೊಂದಿದನು. ಆಗ ಆತನ ಇಬ್ಬರು ಮಡದಿಯರು ಗಭವತಿಯರಾಗಿದ್ದರು. ‘ಕಾಲೀಂದಿ’ ಎಂಬ ಭಾಯ್ರೀಯು ತನಗೆ ಉತ್ತಾಪ್ತ ಪುತ್ರನು ಮಟ್ಟಬೇಕೆಂಬ ಇಚ್ಛೆಯನ್ನು ಹೊಂದಿ,

ಹಿಮಾಲಯ ಪರ್ವತದಲ್ಲಿ ವಾಸವಾಗಿದ್ದ ದೇವಸಮನಾದ, ತೇಜಸ್ಸಿಯಾದ,  
ಭಗವಾನ್ ಭಾಗವತಮನಿಗೆ ವಂದಿಸಿದಳು, ಆಗ-

ಶ ತಾಮಭ್ಯವದತ್ತೀತೋ ವರೇಷ್ಣಂ ಪ್ರತಿಜನ್ಮಿ  
ಪ್ರತ್ಯೇ ಭವಿತಾ ದೇವೀ ಮಹಾತ್ಮಾ ಲೋಕವಿಶ್ವತಃ ॥೧॥  
ಧಾರ್ಮಿಕಕ್ಷ್ಯ ಸುಭೀಮಷ್ಟ ವಂಶಕರ್ತಾರಿಸೂದನಃ ।  
ಶ್ರುತ್ವಾ ಪ್ರದಕ್ಷಿಣಂ ಕೃತ್ವಾ ಮನಿಂ ತಮನುಮಾನ್ಯ ಚ ॥೨॥

ಪ್ರತಿನನ್ನ ಪಡೆಯುವ ವರವನ್ನ ಇಚ್ಛಿಸುವ ಆ ಕಾಲಿಂದಿಗೆ ಮನಿಯ  
ಈ ರೀತಿ ನುಡಿದನು- “ಎಲ್ಲೇ ರಾಣಿಯೇ, ನೀನು ಒಬ್ಬ ಮಹಾತ್ಮನಿಸುವ,  
ಜಗದಲ್ಲಿ ಖ್ಯಾತಿ ಹೊಂದಲಿರುವ, ಧಾರ್ಮಿಕನಾಗಲಿರುವ, ವಂಶವನ್ನ ಮುಂದೆ  
ನಡೆಯಿಸುವ, ಶತ್ರುಗಳನ್ನ ದಮನಿಸಲಿರುವ ಪ್ರತಿನನ್ನ ಪಡೆಯುವೆ.” ಮನಿಯ  
ಈ ನುಡಿಗಳನ್ನು ಆಲಿಸಿ ಕಾಲಿಂದಿಯ ಮನಿಗೆ ಪ್ರದಕ್ಷಿಣ ಹಾಕಿ ಆತನ  
ಅನುಮತಿಯನ್ನು ಪಡೆದು ಸ್ವಸ್ಥಾನಕ್ಕೆ ಮರಳಿದಳು.

ಯಥಾಕಾಲ ಅವಳು ಪ್ರಸೂತಳಾಗಿ ಗಂಡು ಮಗುವನ್ನು ಪಡೆದಳು.  
ಇವಳು ಬಸುರಿ ಯಿದ್ದಾಗ ಈಕೆಯ ಸವತಿಯ ಈ ಗರ್ಭವು ನಾಶವಾಗ  
ಲೆಂದು ಈಕೆಗೆ ವಿಷವನ್ನು ಕೊಟ್ಟಿದ್ದಳು. ಈ ವಿಷದಿಂದ ಗರ್ಭದ  
ಮೇಲೆ ಯಾವ ಪರಿಣಾಮವೂ ಆಗಲಿಲ್ಲ. ಕಾಲಿಂದಿಯ ಮಗನು ಈ ಪರಿಯ  
ಗರ(ವಿಷ) ಸಹಿತ ಜನ್ಮ ತಾಳಿದನೆಂದು ಆತನ ಹೆಸರನ್ನು ‘ಸಗರ’ನೆಂದು  
ಇಡಲಾಯಿತು.

ಸಗರನ ಜನ್ಮದ ಕಥೆಯು ಬಾಲಕಾಂಡದ ಸರ್ಗ ೪೦/ಇಂ/ಇಂರಲ್ಲಿ  
ಬಂದಿದೆ. ಅದರಲ್ಲಿ ಪ್ರತಿನನ್ನ ಪಡೆಯುವ ಇಚ್ಛೆಯಿಂದ ಅಭಿವಂದಿಸಿದ ಕಾಲಿಂದಿಗೆ  
ಜ್ಯವನಾಯಿಯು ಈ ರೀತಿ ಎಂದನು-

ಶ ತಾಮಭ್ಯವದದ್ವಿಪ್ರಃ ಪ್ರತ್ಯೇಷ್ಣಂ ಪ್ರತಿಜನ್ಮಿ  
ತವ ಹಕ್ಕೊ ಮಹಾಭಾಗೇ ಸುಪ್ರತಃ ಸಮಹಾಬಲಃ ॥೩॥  
ಮಹಾವೀಯೋ ಮಹಾತೇಜಾ ಅಚಿರಾತ್ಮಂಜನಿಷ್ಯತಿ ।  
ಗರೇಣ ಸಹಿತಃ ಶ್ರೀಮಾನ್ಯ ಶುಚಃ ಕಮಲೇಕ್ಷಣೇ ॥೪॥

“ಹೇ, ಮಹಾಭಾಗ್ಯವತಿಯೇ, ಅತಿ ಬಲಾಧ್ಯನಾದ, ಮಹಾವೀರನಾದ,  
ಮತ್ತು ಮಹಾ ತೇಜಸ್ಸಿಯಾದ ಒಬ್ಬ ವೈಭವಸಂಪನ್ನನಾದ ಸತ್ಯತಮು ವಿಷಸಹಿತವಾಗಿ

ನಿನ್ನ ಉದರದಿಂದ ಜನಿಸುವನು. ಎಲ್ಲೆ ಕಮಲನಯನೇ, ನೀನು ಶೋಕಿಸಬೇಡ!”  
ಈ ಉದ್ದಾರಗಳು, ವರವೋ? ಆಶೀರ್ವಾದವೋ? ಎಂಬುದನ್ನು ವಾಲ್ಯೇಕಿಯು  
ಸ್ವಷ್ಟವಾಗಿ ಉಲ್ಲೇಖಿಸಿಲ್ಲ. ಅಯೋಧ್ಯಾ ಕಾಂಡದಲ್ಲಿ ‘ವರೆಷ್ಟಂ’ ಎಂಬ ಸ್ವಷ್ಟ  
ನಿರ್ದೇಶವಿದೆ. ಹೀಗಿರುವುದರಿಂದ ಇದು ವರವೇ ಸರಿಯನಿಸುತ್ತದೆ.  
ಆಶೀರ್ವಾದವಾಗಿರುವುದಿಲ್ಲ.  
ಇದು ‘ಯಾಚಿತ್’ ವರವಾಗಿದೆ.

## ೨೮. ಅನಸೂಯೆ < ಸೀತಾ

### ಅಯೋಧ್ಯಾಕಾಂಡ/ಗಂಗ

ರಾಮ, ಲಕ್ಷ್ಮಣ ಮತ್ತು ಸೀತೆ ಈ ಮೂವರು ಕಾಡಿನಲ್ಲಿ ಸಂಚರಿಸುತ್ತೇ  
‘ಅತ್ಯಿ’ ಮಣಿಯ ಆಶ್ರಮಕ್ಕೆ ಬಂದರು. ಮಣಿಯು ಅವರನ್ನು ಮಹ್ಯಳಂತೆ ಬರಮಾಡಿ  
ಕೊಂಡನು. ತನ್ನ ಪತ್ನಿಯಾದ ಅನಸೂಯೆಗೆ ಸೀತೆಯನ್ನು ಬರಮಾಡಿಕೊಳ್ಳಲು  
ಹೇಳಿದನು. ಮಣಿಯು ಅನಸೂಯೆಯು ಮಾಡುತ್ತಿದ್ದ ತಪಸ್ಸಿನ ಬಗ್ಗೆ ರಾಮನಿಗೆ  
ಹೇಳಿದ್ದನು. ರಾಮನು ಸೀತೆಗೆ ಅನಸೂಯೆಯತ್ತ ಹೋಗಲು ಅನುಮತಿಯನ್ನು  
ಕೊಟ್ಟನು. ಸೀತೆಯು ಅನಸೂಯೆಗೆ ಅಭಿವಂದಿಸಿದಳು. ಅನಸೂಯೆಯು  
ಸೀತೆಯು ಕ್ಷೇಮ, ಕುಶಲ, ಆರೋಗ್ಯದ ಬಗ್ಗೆ ಕೇಳಿಕೊಂಡು ಅವಳಿಗೆ ಸೀಥಮ್,  
ಕರ್ತವ್ಯವಗಳನ್ನು ಉಪದೇಶಿಸಿದಳು. ಈ ಉಪದೇಶವು ಸೀತೆಗೆ ತುಂಬಾ  
ಹಿಡಿಸಿತು. ಆಗ ಸೀತೆಯು ತನ್ನ ಆಚರಣೆಯ ರೀತಿ, ಪತಿಯ ಬಗ್ಗೆ ತನಗಿದ್ದ  
ನಿಷ್ಠೆ ಇವುಗಳನ್ನು ವಿವರಿಸಿ ಹೇಳಿದಳು. ಅದನ್ನು ತಿಳಿದುಕೊಂಡು ಅನಸೂಯೆಗೆ  
ಸಂಶೋಷವಾಯಿತು. ಆಗ ಸೀತೆಯ ತಲೆಯನ್ನು ಆಘ್ರಾಣಿಸಿ ಅನಸೂಯೆಯು  
ಇಂತೆಂದಳು—

ನಿಯಮ್ಯೈವಾವಿಧ್ಯೇರಾಪ್ತಂ ತಪ್ಸೋ ಹಿ ಮಹದಸ್ತಿ ಮೇ |  
ತಪ್ಸಂತ್ರಿತ್ಯ ಬಲಂ ಸೀತೇ ಭಂದಯೇ ತಾಂ ಶುಚಿಪ್ರತೇ ||೧೪||  
ಉಪಪನ್ನಂ ಚ ಯುತ್ತಂ ಚ ವಚನಂ ತಪ ಮೈಧಿಲಿ |  
ಪ್ರೀತಾ ಭಾಸ್ಯೈ ಬಿತಾಂ ಸೀತೇ ಕರವಾಣಿ ಪ್ರಿಯಂ ಚ ಕಿಮ್ ||೧೫||

“ಹಲವಾರು ಬಗೆಯ ನಿಯಮಗಳನ್ನಾಚರಿಸಿ ನಾನು ಮಹಾತಪಸ್ಸಿನ  
ಬಲವನ್ನು ಸಂಪಾದಿಸಿದ್ದೇನೆ. ಆ ತಪ್ಸೋಬಲದ ಆಧಾರದಿಂದ ನೀನು ನನ್ನ  
ಹತ್ತಿರ ವರವನ್ನು ಬೇಡಿಕೊಳ್ಳಬೇಕೆಂದು ನನ್ನ ಇಚ್ಛೆಯಾಗಿದೆ. ಎಲ್ಲೆ ಮೈಧಿಲಿಯೇ,

ನಿನ್ನ ಸಂಭಾಷಕೆಯು ಅರ್ಥಪೂರ್ಣವಾಗಿಯೂ ಯೋಗ್ಯವಾಗಿಯೂ ಇದೆ.  
ನಿನಗೆ ಬ್ರಿಯವಾದ ಯಾವುದನ್ನು ನಾನು ಮಾಡಲಿ? ಹೇಳು!”

ಅನಸೂಯೆಯ ನುಡಿಯನ್ನು ಕೇಳಿ ಸೀತೆಗೆ ವಿಸ್ತರಿಸಿದ್ದಾರೆ. ಆಕೆಯು ಈ ರೀತಿ ಉತ್ತರಿಸಿದಳು: “ನಿಮ್ಮ ಕೃಪೆಯಿಂದ ಎಲ್ಲವೂ ಸರಿಯಾಗಿದೆ. ನನಗೆ ಯಾವ ಕೊರತೆಯೂ ಇಲ್ಲ.” ಸೀತೆಯು ಈ ಮಾತನ್ನು ಕೇಳಿ ಅನಸೂಯೆಯು ಪ್ರಸನ್ನಾಗಿ ಸೀತೆಗಾಗಿ ಶ್ರೇಷ್ಠವಾದ ಮಾಲೆ, ವಸ್ತುಗಳು, ಆಭಾಷಣಗಳು, ಲೇಪನ, ಚಂದನ ಮುಂತಾದ ಬಹು ಮೂಲ್ಯ ವಸ್ತುಗಳನ್ನು ಕೊಟ್ಟಳು.

ಅಯಾಚಿತವಾದ ವರವನ್ನು ಅನಸೂಯೆಯು ಹೊಡಬಯಸಿದಳು; ಅದನ್ನು ಸ್ವೀಕರಿಸಬೇಕೆಂದು ಸೀತೆಗೆ ಬಲವಂತಿಸಿದಳು; ಆದರೆ ಸೀತೆಯು ಅದನ್ನು ಸ್ವೀಕರಿಸಲಿಲ್ಲ. ಸೀತೆಗೆ ದೊರೆತ ದಿವ್ಯಮಾಲೆ, ವಸ್ತುಲಂಕಾರ, ಆಭರಣ, ಚಂದನ, ಲೇಪನ ಇವೆಲ್ಲವೂ ಅನುಗ್ರಹಸ್ವರೂಪದವಾಗಿವೆ.

ಇದು ವರವಲ್ಲ.

## ೨೨. ಬ್ರಹ್ಮದೇವ < ವಿರಾಧ ಅರಣ್ಯಕಾಂಡ/೨

ರಾಮ ಲಕ್ಷ್ಮಣ ಸೀತೆಯರು ದಂಡಕಾರಣದಲ್ಲಿ ಸಂಚರಿಸುತ್ತಿದ್ದಾಗ ಒಬ್ಬ ರಾಕ್ಷಸನನ್ನು ಕಂಡರು. ಆ ರಾಕ್ಷಸನು ಅತಿ ಪ್ರಕಂಡನೂ, ಅಕ್ರಾಣವಿಕ್ರಾಣ ರೂಪಿಯೂ, ಭೀಭತ್ಸನೂ, ಕುರೂಪಿಯೂ ಆಗಿದ್ದನು. ಆತನ ಮುಖಿಚಯೆ ಭಯಂಕರವಿತ್ತು. ಕೆಲ್ಲಾಗಳು ಒಳಗೆ ಹೊಗಿದ್ದವು. ಮೊಟ್ಟೆಯು ವಿಶಾಲವಾಗಿತ್ತು. ರಾಮಲಕ್ಷ್ಮಣರು ತಪಸ್ಸಿಗಳ ವೇಷದಲ್ಲಿದ್ದರು; ಆದರೆ ತಸ್ಯಗಳನ್ನು ಕ್ಯೆಯಲ್ಲಿ ಧರಿಸಿದ್ದರು. ಇದನ್ನು ಕಂಡು ಆ ರಾಕ್ಷಸನು ಕುದ್ದನಾದನು. ದರ್ಪದಿಂದ ರಾಮಲಕ್ಷ್ಮಣರಿಗೆ ಈ ರೀತಿ ನುಡಿದನು: “‘ಮುನಿವೇಪಕ್ಕೆ ನೀವು ಕ್ಯೆಯಲ್ಲಿ ಹಿಡಿದ ಆಯುಧಗಳು ತೋಬಿಸುವದಿಲ್ಲ. ನೀವಿಬ್ಬರೂ ಈ ಒಬ್ಬಳೇ ಸ್ತೀಯಲ್ಲಿ ಅನುರಕ್ತರಾದಂತಿದೆ. ನೀವು ಅಧರ್ಮನಿಷ್ಟ ಪಾಪಿಗಳು; ಮುನಿಗಳ ಹೆಸರಿಗೆ ಕಲಂಕವನ್ನು ತರುವವರಾಗಿದ್ದೀರಿ! ನೀವು ಯಾರು? ನಾನು ‘ವಿರಾಧ’ನೆಂಬ ರಾಕ್ಷಸನಿದ್ದೇನೆ. ಖುಷಿಗಳ ಮಾಂಸವನ್ನು ಭಕ್ತಿಸಿ ಇರುತ್ತೇನೆ. ಮುದುವೆಗೆ ತಕ್ಷವಳಾದ ಈ ನಾರಿಯು ನನ್ನ ಭಾಯೆಯಾಗುವಳು, ಯಿದ್ದದಲ್ಲಿ ಪಾಪಿಷ್ಟರಾದ ನಿಮ್ಮಿಬ್ಬರ ರಕ್ತಪ್ರಾಶನವನ್ನು ನಾನು ಮಾಡುವೆ” ಎಂದು ಕಿರಿಚಿ ಭಯಂದಿಂದ ಕಂಪಿಸುತ್ತಿದ್ದ ಸೀತೆಯನ್ನು ಎಳೆದು ತನ್ನ ತೊಡೆಯಮೇಲೆ ಕುಳಿರಿಸಿಕೊಂಡನು. ಅದನ್ನು ಕಂಡು, ರಾಮನಿಗೆ ಅತೀವ

దుఃఖవాయితు. రామన ముఖప్ర బాడితు. సితేగే పరపురుషన స్వర్ఫవాదుదన్న కండు పరమవ్యథయాయితు. రాక్షసన ఈ హిన కృతియిందుఃఖితనాద రామనన్న కోపగేండ లక్ష్మణను సంతృషి. రాక్షసన పారిపత్య మాడలు సజ్ఞాదను. ఆగ విరాధను పునః “నీవు యారు? ఎల్లిగే హోరచిరువిరి?” ఎందు ప్రతీసిదను. రామను, తాను ఇక్కాపు కులోత్సన్నవిద్దేనే ఎందు హేళి “నీను యారు?” ఎందు ప్రతీసిదను. అదన్న కేళి విరాధను-

ಪ್ರತ್ಯಾ: ಕಿಲ ಜವಸ್ಕಾಹಂ ಮಾತಾ ಮಮ ಶತಪ್ಥಾ |

విరాధ ఇతి మామాహః ప్యాద్రివ్యాం సప్చరాక్షసాః ॥३॥

ತಪ್ಪಾ ಚಾಬಿ ಸಂಪ್ರಾಪ್ತಾ ಬ್ರಹ್ಮಣೋ ಹಿ ಪ್ರಸಾದಚಾ

ಶಸ್ತೀಣಾವದ್ಯತಾ ಲೋಕೇಣಭೇದಾಂ ಭೇದ್ಯತ್ವಮೇವ ಚ ||೬||

“నాను ‘జవ’నేంబ రాక్షసన పుత్రునాగిద్ద నన్న మాతేయ హసరు ‘శతక్కుడా’. ఈ భూమియల్నిన ఎల్ల రాక్షసరూ నన్నన్న ‘పిరాధ’నేందు కెరియుతారే. నాను తపస్సనింద బ్రుద్ధేవసన్ను ప్రసన్నగొళిసిధ్వని. ఆనింద పడేద వరదింద ననగే యావ శస్త్రగళూ నాటలారవు; నన్నన్న థేదిస లారవు; నన్నన్న తుండరిసలారవు. నీవు జీవదానవన్న బయసుత్తిద్దరే ఈ శ్రీయన్న ఇల్లియే బిట్టు తెరళిరి!” ఎందు నుడియుత్తలే, రామను ఆ రాక్షసన మేలే తిక్క బాణగళన్న బిట్టను. లక్ష్మణు కూడ అవన మేలే బాణగళ సురిమళగరేదను; ఆదరే బాణగళల్ల రాక్షసన దేహదింద కేళగే ఉదురి బీళహతిదవ. ఏకండరే-

స్తుతాత్మీ వరదానేన ప్రాణానంయోధ్మ రాక్షసః ॥१२॥

“వరదానపన్న హోంద్దరింద రాక్షసిగే తీవ్ర వేదనేయాగుత్తిడ్డరూ ఆతన పాలాపు హోగలిల్ల.”

ವಿರಾಧನು ಆನಂತರ ರಾಮನಿಗೆ ಶರ್ಶಳ ಬಂದನು. ತನ್ನ ಸಾಮಿನ ಉಪಾಯವನ್ನು ತಾನೇ ರಾಮಲ್ಕಷ್ಟ್ಯಾರಿಗೆ ಹೇಳಿದನು. ಆ ರಾಕ್ಷಸನ ಹೇಳಿಕೆಯಂತೆ ಆತನನ್ನು ಬಂದು ಆಳವಾದ ಗುಂಡಿಯಲ್ಲಿ ಹಾತು ಸಾಯಿಸಿದರು.

ಇದು ‘ಯಾಚಿತ’ ವರವಾಗಿದೆ.

## ೨೨. ಇಂದ್ರ < ಶರಭಂಗ

ಅರಣ್ಯಾಂಡ/ಖಿ

ವಿರಾಧನನ್ನು ವರಿಸಿದ ನಂತರ ರಾಮ ಲಕ್ಷ್ಮಣ ಸೀತೆಯರು ಶರಭಂಗ ಮಣಿಗೆಳ ಆಶ್ರಮಕ್ಕೆ ಬಂದರು. ತುಂಬಾ ಕ್ಷೇತರಕರ ಹಾಗೂ ನಿಗರಮವಾದ ಕಾಡಿನಲ್ಲಿ ವಾಸಿಸುವ ಅನುಭವವು ಅವರಿಗೆ ಇರಲಿಲ್ಲ. ಈ ಆಶ್ರಮವನ್ನು ಸಮೀಪಿಸುತ್ತಿದ್ದಂತೆ ಒಂದು ಸೋಜಿಗದ ಸಂಗತಿಯು ರಾಮನಿಗೆ ಕಂಡುಬಂದಿತು. ಅನೇಕ ಮಹಾತ್ಮರನೊಳಗೂಡಿಕೊಂಡು ಇಂದ್ರನು ತನ್ನ ದಿವ್ಯ ರಥದಲ್ಲಿ ಈ ಮಣಿಯ ಆಶ್ರಮಕ್ಕೆ ಬರುತ್ತಿದ್ದನು. ರಾಮನು ಇಂದ್ರನನ್ನು ಗುರುತಿಸಿದನು. ರಥಾರೂಢನಾದ ಇಂದ್ರನನ್ನು ಲಕ್ಷ್ಮಣನಿಗೆ ತೋರಿಸಿದನು. ಶರಭಂಗ ಮಣಿ ಯೋಜನೆ ಇಂದ್ರನ ಮಾತುಕತೆ ನಡೆದಾಗ ರಾಮನು ಅಲ್ಲಿಗೆ ಬರುತ್ತಿದ್ದ ವಿಷಯವು ಇಂದ್ರನಿಗೆ ತಿಳಿಯಿತು. ಆಗ ಆತುರದಲ್ಲಿ ಶರಭಂಗ ಮಣಿಯು ಅಪ್ಪಣಿಯನ್ನು ಪಡೆದು ಇಂದ್ರನು ಸುರಲೋಕಕ್ಕೆ ತೆರಳಿದನು. ರಾಮನನ್ನು ಅಲ್ಲಿ ಭೇಟಿಯಾಗುವದು ಇಂದ್ರನಿಗೆ ಇಷ್ಟವಿರಲಿಲ್ಲ. ರಾಮನು ರಾವಣನನ್ನು ಸೋಲಿಸಿದ ನಂತರ ಇಂದ್ರನು ರಾಮನನ್ನು ಕಾಣಬಯಸಿದ್ದನು. ಶರಭಂಗ ಮಣಿಗೆ ರಾಮಲಕ್ಷ್ಮಣ ಸೀತೆಯರು ವಂಡಿಸಿದರು. ಮುನಿಯು ಅವರಿಗೆ ಭೋಜನಾದಿ ಆತಿಧ್ಯವನ್ನು ಸಲ್ಲಿಸಿ ಅವರ ವಾಸಕ್ಕೆ ಏಪಾಟನ್ನು ಮಾಡಿದನು. ಇಂದ್ರನು ಆಗಮಿಸಿದ ಬಗ್ಗೆ ರಾಮನು ಕೇಳಿದಾಗ ಶರಭಂಗ ಮುನಿಯು ಈ ರೀತಿ ಉತ್ತರಿಸಿದನು—

ಮಾಮೇಷ ವರದೋ ರಾಮ ಬ್ರಹ್ಮಲೋಕಂ ನಿನೀಷತಿ ।

ಜಿತಮುಗ್ರೇಣ ತಪಸಾ ದುಷ್ಪಾಪಮಕ್ಷತಾತ್ಭೂಃ ॥೨೮॥

“ಎಲ್ಲೆ ರಾಮನೇ, ಜಿತ್ತಶುದ್ಧಿಯನ್ನು ಮಾಡಿಕೊಳ್ಳಿರುವ ಪುರುಷರಿಗೆ ದುರ್ಭ ವಾದಂಥ ಬ್ರಹ್ಮಲೋಕವನ್ನು ಉಗ್ರತಪಸ್ಸಿನಿಂದ ನಾನು ಸಂಪಾದಿಸಿಟ್ಟಿದ್ದೇನೆ. ಆ ಬ್ರಹ್ಮಲೋಕಕ್ಕೆ ನನ್ನನ್ನು ಕರೆದೊಯ್ದಿಯಿಸಿ ಆ ವರವನ್ನಿತ್ತ ಇಂದ್ರನು ಆಗಮಿಸಿದ್ದನು.” ಅದರೆ ರಾಮನಂಥ ಅತಿಧಿಯು ಆಶ್ರಮದ ದ್ವಾರದಲ್ಲಿ ಬಂದುದನ್ನು ಕಂಡು ಶರಭಂಗನು ಬ್ರಹ್ಮಲೋಕಕ್ಕೆ ಹೋಗುವ ವಿಚಾರವನ್ನು ಮುಂದೂಡಿದನು.

ಇಂದ್ರನಿಗೆ ಇಲ್ಲಿ ವರದನೆಂದು ವಿಶೇಷವನ್ನು ಕೊಟ್ಟಿದ್ದರೂ ಆತನ ವರದ ಬಗ್ಗೆ ಸ್ವಷ್ಟವಾದ ಉಲ್ಲೇಖಿವಿಲ್ಲ.

### ೨೪. ಶರಭಂಗ < ರಾಮ

ಅರಣ್ಯಕಾಂಡ/೩೫

ಇಂದ್ರ < ಶರಭಂಗ-ವರ ಕ್ರಮಾಂಕ ೨೩ ನೇಂದರಿ.

ಸಾಕ್ಷಾತ್ ಇಂದ್ರನು ಬ್ರಹ್ಮಲೋಕಕ್ಕೆ ಕರೆದೊಯ್ಯಲು ಬಂದಿದ್ದರೂ, ರಾಮನಂತಹ ಅತಿಥಿಯು ಬರುತ್ತಿದ್ದುದನ್ನು ಕಂಡು ಶರಭಂಗ ಖಚಿತ್ಯಾ ಇಂದ್ರನೊಡನೆ ತೆರಳಲು ನಿರಕರಿಸಿದನು. “ನಿನ್ನಂತಹ ಧರ್ಮ-ತತ್ವರ ಮಹಾತ್ಮನನ್ನು ಕಂಡು ಅನಂತರವೇ ನಿಕೃಷ್ಟವಾದ ಸ್ವರ್ಗ ಮತ್ತು ಉತ್ಕೃಷ್ಟವಾದ ಬ್ರಹ್ಮಲೋಕಕ್ಕೆ ಹೋಗುವದೆಂದು ನಿರ್ಧರಿಸಿದ್ದೇನೆ.”

ಅಕ್ಷಯ ನರಶಾದೂಲ ಜಿತಾ ಲೋಕಾ ಮಯಾ ಶಭಾಃ ।

ಬ್ರಾಹ್ಮಾಷ್ಟ ನಾಕಪ್ಯಾಷ್ಟಾಷ್ಟ ಪ್ರತಿಗೃಹೀಷ್ಟ ಮಾಮಕಾನಾ ॥೩೧॥

“ಹೇ ಪುರುಷೋತ್ತಮನೇ, ನಾನು ತಪೋಬಲದಿಂದ ಅಕ್ಷಯವಾದ ಶಭವಾದ ಬ್ರಹ್ಮಲೋಕವನ್ನೂ ಸ್ವರ್ಗಲೋಕವನ್ನೂ ಪಡೆದುಕೊಂಡಿದ್ದೇನೆ. ಆ ಲೋಕಗಳನ್ನು ನೀನು ಸ್ವೀಕರಿಸು!” ಇದನ್ನು ಕೇಳಿ ರಾಮನು ಆ ಮುನಿಗೆ ಇಂತೆಂದನು—

ಅಹಮೇವಾಹರಿಷ್ಯಾಮಿ ಸವಾರ್ಲೋಕಾನ್ತಹಾಮುನೇ ।

ಆವಾಸಂ ತ್ವಾಹಮಿಚ್ಯಾಮಿ ಪ್ರದಿಷ್ಟಮಿಹ ಕಾನನೇ ॥೩೨॥

“ಹೇ ಮಹಾಮನಿಯೇ, ನಾನೇ ತಪಸ್ಸನಾಜರಿಸಿ ಎಲ್ಲ ಲೋಕಗಳನ್ನೂ ಸಂಪಾದಿಸುವೆ. ನೀವು ಈ ಅರಣ್ಯದಲ್ಲಿ ನಮಗೆ ವಾಸಕ್ಕೆ ಯೋಗ್ಯವಾದ ಸ್ಥಳವನ್ನು ಮಾತ್ರ ತೋರಿಸಬೇಕೆಂಬ ಇಚ್ಛೆ ನನ್ನದಾಗಿದೆ.”

ಅಗ ಶರಭಂಗ ಖಚಿತ್ಯಾ ರಾಮನಿಗೆ ‘ಸುತೀಕ್ಷ್ಣ’ ಮುನಿಯ ಆಶ್ರಮಯಕ್ಕೆ ಹೋಗಲು ಹೇಳಿದನು.

ಈ ವರವು ‘ಅಯಾಜಿತ್’ವಿದೆ ಮತ್ತು ಅಸ್ವೀಕೃತವೂ ಆಗಿದೆ.

### ೨೫. ಬ್ರಹ್ಮದೇವ < ಮಾರೀಚ

ಅರಣ್ಯಕಂಡ/೩೬

ಸೀತೆಯನ್ನು ಅಪಹರಿಸುವ ಕಾರ್ಯದಲ್ಲಿ ಸಹಾಯವನ್ನು ಕೋರಿದ ರಾವಣನಿಗೆ ಮಾರೀಚನು ಹಿತೋಪದೇಶವನ್ನು ಮಾಡುತ್ತಾನೆ.

“ರಾಮನೊಡನೆ ಶತ್ರುವವನ್ನು ಕಟ್ಟಿಕೊಳ್ಳುವದು; ಆತನ ಸ್ತ್ರೀಯನ್ನು ಅಪಹರಿಸುವದು; ಈ ಸಂಗತಿಗಳು ಸ್ವಂತ ರಾವಣನಿಗಾಗಲೇ ಆತನ ಬಂಧುಗಳಿಗಾಗಲೇ ಒಳಿಗಾಗಿ ಆಗಲಾರವು!” ಎಂದು ಮಾರೀಚನು ರಾವಣನಿಗೆ ಪರಿಪರಿಯಾಗಿ ಹೇಳುತ್ತಾನೆ. ರಾಮನ ಶಕ್ತಿ ಸಾಮರ್ಥ್ಯಗಳ ಅರಿವು ಅನುಭವದಿಂದ ಮಾರೀಚನಿಗಾಗಿದೆ. ರಾಮನಿಂದ ತನಗಾದ ದುರವಸ್ಥೆಯನ್ನು ರಾವಣನೆಡುರು ವಿವರವಾಗಿ ಹೇಳುತ್ತಾನೆ: ಮಾರೀಚನನ್ನು ವಿನಾಶ ಗೊಳಿಸಲು ಯಾವ ರೀತಿ ವಿಶ್ವಾಮಿತ್ರನು ದಶರತನ ಬಳಿಗೆ ಹೋಗಿ ಯಜ್ಞದ ರಕ್ಷಣೆಗೆಂದು ರಾಮನನ್ನು ಕರೆತಂದಿದ್ದನು; ರಾಕ್ಷಸರನ್ನು ಸದೆಬಡಿಯಲು, ರಾಮನ ಹೊರತುಪಡಿಸಿ ಬೇರೆ ಯಾರಲ್ಲೂ ಸಾಮರ್ಥ್ಯವಿಲ್ಲವೆಂಬುದನ್ನು ವಿಶ್ವಾಮಿತ್ರನು ತಿಳಿದುಕೊಂಡಿದ್ದಾರು. ಮಾರೀಚನು ಸ್ವಂತದ ಬಗ್ಗೆ ಈ ರೀತಿ ಹೇಳುತ್ತಾನೆ—

ತತೋಽಹಂ ಮೇಘಸಂಕಾಶಸ್ವಪ್ಳಕಾಂಜನಹಂಡಃ ।

ಬಲೇ ದತ್ತವರೋ ದಪಾದಾಜಗಾಮಾಶಮಾಂತರವಾ ॥೧೪॥

“ಆನಂತರ ಮೇಘಸಮನಾದ, ಶುದ್ಧ ಜಿನ್ನದ ಕುಂಡಲಗಳನ್ನು ಧರಿಸಿದ ಮಹಾ ಬಲಾಢ್ಯನಾದ ನಾನು ದೇವರಿಂದ ಕೂಡ ವಧಿಸಲ್ಪಡಿರುವ ವರವನ್ನು ಬ್ರಹ್ಮದೇವನಿಂದ ಪಡೆದ ಕಾರಣ ಅಹಂಕಾರದಿಂದ ಆ ಆಶಮಕ್ಕೆ ತಲುಪಿದೆನು.

“ಪರಿಫಾಸಂಜ್ಞಕವೆಂಬ ಆಯುಧವನ್ನು ಹಿಡಿದುಕೊಂಡ ನನ್ನನ್ನು ರಾಮನು ಮೊದಲು ಗಮನಿಸಲಿಲ್ಲ; ಆದರೆ ನನ್ನನ್ನು ನೋಡಿದ ಕ್ಷಣವೇ ಸ್ವಲ್ಪ ಕೂಡ ಅಂಜದೆ ಆತನು ತನ್ನ ಬಿಲ್ಲಿಗೆ ಪ್ರತ್ಯೇಂಜಿಯನ್ನು ಏರಿಸಿದನು. ಅವನೊಬ್ಬ ಬಾಲಕನೊಬ್ಬ ಬಗೆದು ನಾನು ವೇದಿಯತ್ತ ಧಾವಿಸಿದೆ. ಆಗ ರಾಮನು ಒಂದು ತೀಕ್ಷ್ಣವಾದ ಬಾಣದಿಂದ ನನ್ನನ್ನು ಸಮುದ್ರದಲ್ಲಿ ನೂರು ಯೋಜನೆಗಳಪ್ಪು ದೂರ ಹಾಕಿಸಿ ಎಸೆದನು” ಎಂದು ಸ್ವಂತ ಮಾರೀಚನೇ ಒಪ್ಪಿಕೊಂಡನು. ತನ್ನನ್ನು ಕೊಲ್ಲುವ ಇಚ್ಛೆ ರಾಮನದಾಗಿರಲಿಲ್ಲವಾದ್ದರಿಂದಲೇ ತಾನು ಬದುಕಿಕೊಂಡಿರುವ ದೆಂದು ಸಹ ಹೇಳಿದನು.

ರಾಮನೊಡನೆ ಕಲಹವನ್ನು ನಡೆಯಿಸಿದರೆ ಘೋರ ಆಪತ್ತಿ ಒದಗಿ ನಿನ್ನ ನಾಶವು ಕೂಡಲೇ ಆಗುವದೆಂದು ಕೂಡ ರಾವಣನಿಗೆ ಎಚ್ಚರಿಸಿದನು.

ಈ ಮಾರೀಚನಿಗೆ ವರವು ಏಕೆ, ಯಾವ ರೀತಿ ದೊರೆಯಿತೆಂಬ ಬಗ್ಗೆ ನಿಷ್ಕಳವಾದ ಉಲ್ಲೇಖವಿಲ್ಲ. ಇದು ಯಾಚಿತ ವರವೋ ಅಯಾಚಿತ ವರವೋ ಎಂಬುದನ್ನು ವಿಚಿತವಾಗಿ ಹೇಳಲಾಗುವುದಿಲ್ಲ.

### ೭೯. ಇಂದ್ರ < ಸೀತಾ

#### ಅರಣ್ಯಾಂಡ/ಷಟ್ಕಾಂಡ/ಶಿಂಗರ ನಂತರ

ರಾವಣನು ಸೀತೆಯನ್ನು ಬಲವಂತವಾಗಿ ಅಪಹರಿಸಿ ಲಂಕೆಯ ಅಶೋಕ ವನದಲ್ಲಿ ರಾಕ್ಷಸಿಯರ ಕಣ್ಣೆದುರು ಭದ್ರಕಾವಲಿನಲ್ಲಿ ಇಟ್ಟಿದ್ದನು. ಆಗ ಸೀತೆಯು ಜೀವನಾವಶ್ಯಕವಾದ ಅನ್ನಪಾನೀಯಗಳನ್ನು ತ್ಯಜಿಸಿದಳು. ಇದರಿಂದು ಬ್ರಹ್ಮದೇವನಿಗೆ ಬಹಳೇ ಜಿಂತೆಯಂಟಾಯಿತು. ಸೀತೆಯು ಉಪವಾಸವಿದ್ದ ಪ್ರಾಣವಿದ್ದು ತ್ಯಜಿಸಬಾರದೆಂದು ಆತನು ಇಂದ್ರನನ್ನು ಲಂಕೆಗೆ ಹೋಗಲು ಪ್ರೇರೇಷಿಸಿದನು. ಅಲ್ಲಿಗೆ ಹೋಗಿ ಉತ್ತೇಷ್ಟವಾದ ಹವಿಷ್ಯಾನ್ನವನ್ನು ಸೀತೆಗೆ ಅರ್ಪಿಸಲು ಎಲ್ಲ ವಿಧದ ಪ್ರಯತ್ನಗಳನ್ನು ಮಾಡಬೇಕೆಂದು ಹೇಳಿದನು. ಇಂದ್ರನು ತನ್ನ ಜೊತೆಗೆ ನಿದ್ರಾದೇವಿಯನ್ನು ಕರೆದೊಯ್ದು ಅಲ್ಲಿಯ ರಾಕ್ಷಸಿಯರಿಗೆ ಮೋಹನಿದ್ರೆ ಬರಿಸುವಂತೆ ಆಜ್ಞಾಪ್ರಾಪ್ತಿಸಿದನು. ಕಾವಲಿದ್ದ ರಾಕ್ಷಸಿಯರಲ್ಲಿ ಹೋಹ ನಿದ್ರೆಯ ವಶರಾದ ನಂತರ ಇಂದ್ರನು ಸೀತೆಯನ್ನು ಭೇಟಿಮಾಡಿದನು; ತನ್ನ ಆಗಮನದ ಉದ್ದೇಶವನ್ನು ವಿವರಿಸಿದನು. ದೇವತಾಕಾರ್ಯಕ್ಷಾಗಿ ರಾಮನ ಯೋಜನೆಯಾಗಿದೆ. ಆತನಿಗೆ ಸರ್ವರಿಂದ ಸಕಲ ರೀತಿಯಲ್ಲಿ ಸಹಾಯವು ದೊರೆಯಲಿರುವದು ಮತ್ತು

ಮತ್ತುಸಾಧಾತಮುದ್ರಂ ಸ ತರಿಷ್ಯತಿ ಬಲ್ಯಃ ಸಹ ॥೧೫॥

“ನನ್ನ ಅನುಗ್ರಹದಿಂದ ರಾಮನು ಸೈನ್ಯಸಮೇತನಾಗಿ ಸಮುದ್ರವನ್ನು ಸದಚಿ ಬರುವನು” ಎಂಬ ಆಶ್ವಾಸನೆಯನ್ನು ಕೊಟ್ಟನು. “ರಾಕ್ಷಸಿಯರು ಮೋಹನಿದ್ರೆಯ ಅಧಿನರಾಗಬೇಕೆಂದು ನಾನು ನಿದ್ರಾದೇವಿಯನ್ನು ಜೊತೆಗೆ ತಂದಿದ್ದೇನೆ. ಈ ಹವಿಷ್ಯಾನ್ನವನ್ನು ನಿನಗಾಗಿ ತಂದಿದ್ದೇನೆ.”

ಪತದಪ್ಪಸ ಮದ್ದಸ್ತಾನ್ ತ್ವಾಂ ಬಾಧಿಷ್ಯತೇ ಶಂಖೇ ।

ಕ್ಷಾಧಾ ತ್ವಾ ಚ ರಂಭೋರು ವಾರ್ಷಾಜಾಮಯುತ್ಯರಪಿ ॥೧೬॥

“ಎಲ್ಲೆ ಕಲ್ಯಾಣೇ, ನೀನು ಇದನ್ನು ಸೇವಿಸಿದರೆ ಲಕ್ಷ್ಮಿವರ್ಷಗಳವರೆಗೆ ನಿನಗೆ ಹಸಿವೆ ನೀರಡಿಕೆಗಳು ಬಾಧಿಸಲಾರವು.”

ಭೇಟಿಯಾಗಲು ಬಂದವನು ಇಂದ್ರನೇ ಇರುವ ಬಗ್ಗೆ ಮನವರಿಕೆ ಮಾಡಿಕೊಳ್ಳಲು ರಾಮಲಕ್ಷ್ಮಿರಲ್ಲಿ ಅವಳು ಕಂಡಿದ್ದ ದೇವತಾಸ್ತರೂಪ ಜಿಹ್ಯೆಗಳನ್ನು ಇಂದ್ರನು ತನ್ನಲ್ಲಿ ತೋರಿಸಬೇಕೆಂದು ವಿನಂತಿಸಿದಳು. ಇಂದ್ರನು

ಸೀತೆಗೆ ಅದನ್ನು ಖಚಿತಪಡಿಸಿದ ನಂತರ ಹವಿಷ್ಯಾನ್ನವನ್ನು ಸ್ವೀಕರಿಸಲು ಅನುಮತಿಸಿದಳು.

ಇದಕ್ಕೆ ವರವೆನ್ನಬೇಕೋ? ಅಥವಾ ಇಂದ್ರನ ಶಕ್ತಿಯ ಪ್ರಭಾವವೆನ್ನಬೇಕೋ? ವರವಾಗಿದ್ದರೆ, ಇದು ಅಯಾಚಿತ ವರವಿದೆ. ಹವಿಷ್ಯಾನ್ನವು ದೊರೆಯುವದು ಅನುಗ್ರಹ ಸ್ವರೂಪವಾಗಿದೆ.

## ೨೨. ತಪಸ್ಸಿ < ಶಬ್ದಿ

ಅರಣ್ಯಕಾಂಡ/೨೪

ಕಬಂಧನು ತೋರಿಸಿದ ಮಾರ್ಗವನ್ನು ಅನುಸರಿಸಿ ಪಂಪಾಸರೋವರದತ್ತ ಸಾಗುತ್ತಿದ್ದ ರಾಮಲಕ್ಷ್ಮಣರಿಗೆ ಶಬರಿಯ ಆಶ್ರಮವು ಕಾಣಿಸಿತು. ಅಸಂಖ್ಯೆ ವೃಕ್ಷಗಳಿಧ್ದ ಪ್ರಕೃತಿ ಸೌಂದರ್ಯದಿಂದ ಕಂಗೋಳಿಸುತ್ತಿದ್ದ ಆ ಆಶ್ರಮವು ಅತ್ಯಂತ ರಮಣೀಯವಾಗಿತ್ತು. ಅವರು ಶಬರಿಯ ಸಮೀಪ ಹೋದಾಗ ಅವಳಿಗೆ ತುಂಬಾ ಸಂತೋಷವಾಯಿತು. ಶಬರಿಯು ಅತ್ಯಂತ ವಿನಯಪೂರ್ವಕವಾಗಿ ಕರಗಳೇ ರದನ್ನೂ ಜೋಡಿಸಿ ವಂದಿಸಿದಳು. ಪಾದ್ಯ ಅಚಮನಗಳಿಂದ ಯಥೋಽಚಿತ ಸ್ವಾಗತವನ್ನಿತ್ತಳು. ಆಕೆಯ ತಪಸ್ಸಿನ ಬಗ್ಗೆ, ಅದರಲ್ಲಿ ವಿಷ್ಣುವನ್ನು ತರುವ ಷಡ್ರಿಪುಗಳ ದಮನದ ಬಗ್ಗೆ, ಕೋಪನಿಗ್ರಹ, ನಿಯಂತ್ರಿತ ಆಹಾರ, ನಿಯಮಪಾಲನೆ ಇವೆಲ್ಲವುಗಳ ಬಗ್ಗೆ ರಾಮನು ಶಬರಿಯನ್ನು ಪ್ರಶ್ನಿಸಿ ತಿಳಿದುಕೊಂಡುದಲ್ಲದೆ, ಆಕೆಯ ಕ್ಷೇಮಸಮಾಜಾರವನ್ನು ವಿಚಾರಿಸಿಕೊಂಡನು. ಅವಳು ರಾಮನಿಗೆ ವಿನಯದಿಂದ ಈ ರೀತಿ ನುಡಿದಳು—

“ನಿನ್ನ ದರ್ಶನದಿಂದ ನನ್ನ ತಪವು ಇಂದು ಘಲಿಸಿತು. ನನ್ನ ಜನ್ಮವು ಸಾಧಕವಾಯಿತು. ಗುರುಜನರ ಉತ್ಸಾಹ ಸೇವೆಯನ್ನು ಸಲ್ಲಿಸಿದ ಘಲವು ಇಂದು ಲಭಿಸಿದಂತಾಯಿತು. ನಿನ್ನಂದ ಪುರುಷತ್ವಪ್ರಾಪ್ತಿನನ್ನು ನಾನು ಪೂಜಿಸಿದ್ದರಿಂದ ನನಗೆ ಇನ್ನು ಸ್ವರ್ಗ ಪ್ರಾಪ್ತಿಯಾಗುವದು. ನಿನ್ನ ಮನೋಹರದೃಷ್ಟಿಯಿಂದ ಇಂದು ನಾನು ಪವಿತ್ರಳಾದೆನು. ನಿನ್ನ ಕೃಪಾಪ್ರಸಾದದಿಂದ ನನಗೆ ಅಕ್ಷಯಲೋಕಗಳು ಲಭಿಸಲಿವೆ.”

ಒತ್ತುಕೂಟಂ ತ್ವಯಿ ಪ್ರಾಪ್ತೇ ಏಮಾನ್ಯೇರತುಲಪ್ತಭ್ಯಃ ।

ಜತಸ್ಮೀ ದಿವಮಾರೂಢಾ ಯಾನಹಂ ಪಯಂಚಾರಿಷಮ್ | ೧೪||

ತ್ಯಾಖಾಹಮುಕ್ತಾ ಧರ್ಮಾಜ್ಞಿಮ್ಹಾಭಾಗ್ಯಮಹಜಿಂಭಃ ।

ಆಗಮಿಷ್ಯತಿ ತೇ ರಾಮಃ ಸುಪುಣಿಮಿಮ ಮಾಶ್ರಮಮ್ | ೧೫||

ಸ ತೇ ಷ್ಟತಿ ಗ್ರಹಿತವ್ಯಃ ಸೌಮಿತ್ರಿಸಹಿತೋಽಭಿಃ ।  
ತಂ ಚ ದೃಷ್ಟಾಂ ವರಾಂತೆಲ್ಲಾಂಕಾನಕ್ಷಯಾಂಕ್ಷಾಂ ಗಮಿಷ್ಯತಿ ॥१४॥

“ನೀನು ಚಿತ್ತಕೂಟ ಪರ್ವತವನ್ನು ತಲುಪಿದ ಕೊಂಡೇ, ನಾನು ಸೇವ್ಯೇದ ತಪಸ್ಸಿಗಳು ಕಾಂತಿಮಯ ವಿಮಾನದ ಸಹಾಯದಿಂದ ಸ್ವರ್ಗದತ್ತ ಸಾಗಿದರು. ಹೋಗುವಾಗ ಆ ಧರ್ಮಜ್ಞ ಮಹಾಭಾಗ್ಯವಾನರಾದ ಮಹಿಂಗಳು ನಗನೇ: ‘ಈ ನಿನ್ನ ಪುಣ್ಯಭೂಮಿಯಲ್ಲಿ ಲಕ್ಷ್ಮಿನೇಡಗೂಡಿ ರಾಮನು ಬರಲಿರುವನು; ನೀನು ಆತನಿಗೆ ಸಾಗತಿಸು! ಆತನ ದರ್ಶನದಿಂದ ನಿನಗೆ ಅಕ್ಷಯವಾದ ಉತ್ತಮ ಲೋಕಗಳು ಪ್ರಾಪ್ತವಾಗುವವು.’ ”

ಹೀಗೆ ಅವರು ಹೇಳಿದ್ದರಿಂದ ರಾಮನ ಸ್ವಾಗತಕ್ಕಾಗಿ ಅನೇಕ ವಸ್ತುಪದಾರ್ಥಗಳನ್ನು ಸಂಗ್ರಹಿಸಿಟ್ಟಿದ್ದನ್ನು ಆತನಿಗೆ ತಿಳಿಸಿ ಅವುಗಳನ್ನು ಸ್ವೀಕರಿಸಬೇಕೆಂದು ವಿನಂತಿಸಿದಳು.

ಶಬರಿಯು ಅರ್ಪಿಸಿದ ಕಾಡಿನ ಘಲಗಳನ್ನು ಸ್ವೀಕರಿಸಿ ರಾಮನು ಅವಳಿಗೆ ಈ ರೀತಿ ನುಡಿದನು: “ಹೇ ಕಲ್ಯಾಣಿ, ನೀನು ನನ್ನನ್ನು ಪೂಜಿಸಿರುವೆ. ಈಗ ನಿನ್ನ ಮನೋರಥವು ವಿನಾಯಾಸವಾಗಿ ಪೂರ್ಣಗೊಳ್ಳುವದು.” ರಾಮನ ಅನುಜ್ಞಯನ್ನು ಪಡೆದು ಶಬರಿಯು ಅಗ್ನಿಯಲ್ಲಿ ತನ್ನ ಹವನವನ್ನು ಪೂರ್ಯಸಿ ಸ್ವರ್ಗವನ್ನು ಸೇರಿದಳು. ಆಗ ದಿವ್ಯಾಲಂಕಾರ, ದಿವ್ಯಪುಷ್ಟ, ದಿವ್ಯಚಂದನ ಮತ್ತು ದಿವ್ಯವಸಗಳಿಂದ ಅವಳು ಶೋಭಿತಳಾಗಿದ್ದಳು.

ತಪಸ್ಸಿಗಳ ಹೇಳಿಕೆಯು ಸದಿಜ್ಞಯೋ? ವರಪೋ? ವರವಾಗಿದ್ದರೆ ‘ಅಯಾಚಿತ’ವಾಗಿದೆ. ದಿವ್ಯಪುಷ್ಟ, ಚಂದನ ಮತ್ತು ವಸ್ತುಗಳು ವರದಿಂದ ದರೆತವೆಂತಲೂ; ಇವು ಅನುಗ್ರಹವೆನಿಸುತ್ತವೆ.

ಅ. ? < ದುಂಡಬಿ

ಕಂಪಿಂಧಾಕಾಂಡ/೧೧

ವಾಲಿಯ ಅತುಲನೀಯ ಸಾಮರ್ಥ್ಯದ ಬಗ್ಗೆ ಸುಗ್ರೀವನು ರಾಮನಿಗೆ ಹೇಳುತ್ತಿದ್ದಾನೆ.

“ಸೂರ್ಯೋದಯವಾಗುವ ಮೊದಲು ಬ್ರಾಹ್ಮಿಮುಹೂರ್ತದಲ್ಲಿ ವಾಲಿಯು ಪ್ರತಿನಿತ್ಯವೂ ಪಶ್ಚಿಮ ಸಮುದ್ರದಿಂದ ಪೂರ್ವ ಸಮುದ್ರದವರೆಗೆ ಮತ್ತು ದಕ್ಷಿಂಗಾ ಸಮುದ್ರದಿಂದ ಉತ್ತರ ಸಮುದ್ರದವರೆಗೆ ಸ್ವಲ್ಪಕೂಡ ಆಯಾಸವೆನಿಸದೆ

ನಡೆದುಕೊಂಡು ಹೋಗುತ್ತಾನೆ. ಪರವರ್ತಾರೋಹಣವನ್ನು ಮಾಡಿ ಅತಿವೇಗದಿಂದ ಧುಮುಕಿ ಆಶನು ಪರವರ್ತಗಳ ಶಿಖರಗಳೊಡನೆ ಜೆಂಡಿನಂತೆ ಆಟವಾಡುತ್ತಾನೆ. ವಿಶಾಲ ವ್ಯಕ್ತಿಗಳನ್ನು ತನ್ನ ಕೈಗೆಂಂದ ಮುರಿದು ಹಾಕುತ್ತಾನೆ” ಎಂದು ವಾಲಿಯ ಬಗ್ಗೆ ಹೇಳಿದನು.

ಕೈಲಾಸಪರವರ್ತದ ಶಿಖರದಂತೆ ಹೋಳಪ್ಪಳ್ಳಿ ಒಂದು ಕೋಣನ ರೂಪವನ್ನು ಧರಿಸಿದ ‘ದುಂದುಭಿ’ ಎಂಬ ದೃಶ್ಯನು ಇದ್ದನು. ಆಶನಲ್ಲಿ ಒಂದು ಸಹಸ್ರ ಆನೆಗಳ ಬಲವಿತ್ತು.

ಈ ಯೋಜ್ಯತ್ವಕ್ಕೆಕದ್ವಾತ್ಮಾ ವರದಾನೇನ ಹೋಹಿತಃ ॥೮॥

ವರವನ್ನು ಪಡೆದುದರಿಂದ ಗಪೋಣನ್ನತ್ತನಾಗಿ, ವೀರತ್ವದ ಅಹಂಕಾರದಿಂದ ದುರಾತ್ಮನಾದ ಆ ದುಂದುಭಿ ದೃಶ್ಯನು ಸಮುದ್ರದ ಬಳಿಗೆ ಹೋಗಿ ಯುದ್ಧಕ್ಕೆ ಆಹ್ವಾನಿಸಿದನು. ಆಗ ಸಮುದ್ರನು ಯುದ್ಧ ಮಾಡಲು ತಾನು ಅಸಮರ್ಥನೆಂದು ಹೇಳಿ ದುಂದುಭಿಗೆ ಹಿಮವಾನ ಪರವರ್ತದ ಬಳಿ ಹೋಗಲು ತಿಳಿಸಿದನು. ಹಿಮವಾನನು ತಾನ ರಣರಂಗದಲ್ಲಿ ಪ್ರವೀಣನಲ್ಲವೆಂದು ಒಪ್ಪಿಕೊಂಡು, ವಾಲಿಯತ್ತ ಹೋಗಲು ಹೇಳಿದನು. ವಾಲಿಯ ದುಂದುಭಿಯನ್ನು ಕೊಂಡುಬಿಟ್ಟನು.

ದುಂದುಭಿಗೆ ಯಾರಿಂದ ವರವು ದೂರೆಯಿಲು? ಎಂಬುದರ ಸ್ವಷ್ಟ ಉಲ್ಲೇಖವಿಲ್ಲ. ಅದನ್ನು ಅವನು ತಪಸ್ಸಿನಿಂದ ಪಡೆದುದರಿಂದ ಅದು ‘ಯಾಚಿತೆ’ ವರವಾಗಿದೆ.

### ೨೯. ಆದಿತ್ಯ (ಸೂರ್ಯ) < ಮೇರು

#### ಕಿಷ್ಮಿಂಧಾಕಾಂಡ/೪೨

ಸುಗ್ರೀವನು ಸೀತೆಯ ಶೋಧಾರ್ಥಕ್ಕಾಗಿ ಕಷಿಶ್ರೇಷ್ಠರನ್ನು ಅನೇಕ ವಾನರರ ಸಮೇತ ಎಲ್ಲ ದಿಕ್ಕುಗಳತ್ತ ಕಳುಹಿಸಿದನು. ಪಟ್ಟಿಮು ದಿಕ್ಕಿನತ್ತ ಹೋಗಿ ಶೋಧ ನಡೆಸಲು ಮರೀಚಿ ಮಹಾರ್ಷಿಯ ಪ್ರತ್ಯನನ್ನು ಯೋಜಿಸಿದನು. ಆ ಗುಂಪಿನಲ್ಲಿ ಪ್ರಮುಖನಾದ ‘ಅರ್ಚಿಷ್ವನ್’ಗೆ ಸುಗ್ರೀವನು ಚಿಕ್ಕಪುಟ್ಟ ಸಂಗತಿಗಳ ವಿವರಣೆಯನ್ನು ಕೊಟ್ಟು ಮಾರ್ಗದರ್ಶನವನ್ನು ಮಾಡುವಾಗ ‘ಮೇರು’ ಪರವರ್ತದ ಬಗ್ಗೆ ವಿವರಿಸುತ್ತಾನೆ.

ಅನೇಕ ಪರವರ್ತಗಳನ್ನು ದಾಟಿಹೋದ ನಂತರ ಇಂದ್ರನಿಂದ ರಕ್ಷಿಸಲ್ಪಡುತ್ತಿದ್ದ ಒಂದು ಪರವರ್ತವು ಕಂಡುಬರುವುದು. ಅದರಾಚಿ ಅರವತ್ತು ಸಾವಿರ ಪರವರ್ತಗಳ

ಒಮದು ಸಮೂಹವಿದೆ. ಆ ಸಮಸ್ತ ಪರ್ವತಶ್ರೇಣಿಯ ಎಳೆಯ ಸೂರ್ಯ ಕಿರಣಗಳ ಹೊನ್ನಿನ ಕಾಂತಿಯಂತೆ ಬೆಳಗುತ್ತಿರುವದು. ಆ ಪರ್ವತಶ್ರೇಣಿಯ ಮಧ್ಯ ಭಾಗದಲ್ಲಿ ಪರ್ವತಾಜನಾದ ‘ಮೇರು’ ಎಂಬ ಪರ್ವತವಿದೆ.

ಅದಿತ್ಯೇನ ಪ್ರಸನ್ನೇನ ಶೈಲೋ ದತ್ತವರಃ ಪುರಾ ॥೩೬॥

ತೇನ್ಯೇವಮುಕ್ತಃ ಶೈಲೇಂದ್ರಃ ಸರ್ವ ಏವ ತ್ವದಾಶ್ರಯಾಃ ।

ಮತ್ತುಸಾದಾದೋಭವಿಷ್ಯಂತಿ ದಿವಾ ರಾತ್ರೈ ಚ ಕಾಂಚನಾಃ ॥೩೭॥

ತ್ವಯಿ ಯೇ ಚಾಪಿ ಮತ್ತೀಂತಿ ದೇವಗಂಧವರ್ದಾನವಾಃ ।

ತೇ ಭವಿಷ್ಯಂತಿ ಭಕ್ತಾಷ್ಟ ಪ್ರಭಯಾ ಕಾಂಚನಾಪ್ರಭಾಃ ॥೩೮॥

ಪೂರ್ವದಲ್ಲಿ ಪ್ರಸನ್ನಾದ ಸೂರ್ಯನು ವರವನ್ನು ಕೊಡುವಾಗ ಆ ಪರ್ವತಕ್ಕೆ ಇಂತೆಂದನು: “ಹಗಲಿರುಳೂ ನಿನ್ನ ಆಶ್ರಯಕ್ಕಿರುವ ಎಲ್ಲರೂ ನನ್ನ ಕೃಪೆಯಿಂದ ಸುವರ್ಣ ಕಾಮತಿಯರಾಗುವರು. ನಿನ್ನಲ್ಲಿ ವಾಸಿಸುವ ದೇವತೆಗಳು, ಗಂಧವರ್ದ ಮತ್ತು ದಾನವರು ನನ್ನ ಭಕ್ತರಾಗಿ ಹೊನ್ನಿನಂತೆ ಪ್ರಭೇಯಿಳ್ಳವರಾಗುವರು.”

ಸ್ವಷ್ಟವಾದ ಉಲ್ಲೇಖವು ಇರದ ಕಾರಣ ಈ ವರವು ಯಾಚಿತವೋ ಅಯಾಚಿತವೋ? ಎಂಬುದನ್ನು ನಿಶ್ಚಿತವಾಗಿ ಹೇಳಲಾಗುವುದಿಲ್ಲ.

## ೩೦ ಬ್ರಹ್ಮದೇವ < ಮಯ

ಕಿಷ್ಮಿಂಧಾಕಾಂಡ/ಫಿರ

ಹನುಮಂತನ ವಿನಂತಿಯನುಸಾರ ಸ್ವಯಂಪ್ರಭೇಯು ‘ಖುಕ್ಕಬಿಲ’ದ ವೃತ್ತಾಂತವನ್ನು ಹೇಳುತ್ತಾಳೆ.

ಮಯೋ ನಮ ಮಹಾತೇಜಾ ಮಾಯಾವೀ ವಾನರರಷಭ ॥೧೦॥

ತೇನೇದಂ ನಿರ್ಮಿತಂ ಸರ್ವಂ ಮಾಯಾಯಾ ಕಾಂಚನಂ ವನಮ್ ।

ಪುರಾ ದಾನವಮಿಶ್ಯಾನಾಂ ವಿಶ್ವಕರ್ಮಾ ಬಭೂವ ಹ ॥೧೧॥

ಯೇನೇದಂ ಕಾಂಚನಂ ದಿವ್ಯ ನಿರ್ಮಿತಂ ಭವನೋತ್ತಮಮ್ ।

ಸ ತು ಪರ್ವತಸಹಸ್ರಾಂತಿ ತಪಸ್ತಪ್ರಾ ಮಹಧ್ವನೇ ॥೧೨॥

ಷಿತಾಮಹಾಧ್ವರಂ ಲೇಭೇ ಸರ್ವವೌಶನಸಂ ಧಮನ್ ॥೧೩॥

“ಹೇ ವಾನರರ್ಥೇಷ್ಟನೇ, ‘ಮಯ’ನೆಂಬ ಮಹಾತೇಜಸ್ಸಿ ಮಾಯಾವಿಯೋಬ್ಬ ನಿದ್ವಾನೆ. ಆತನು ತನ್ನ ಮಾಯೆಯಿಂದ ಸುವರ್ಣವನವನ್ನು ನಿರ್ಮಿಸಿದ್ವಾನೆ.

ಪೂರ್ವದಲ್ಲಿ ಈತನು ಶ್ರೇಷ್ಠರೆನಿಸಿದ ದಾನವರ ಶಿಲ್ಪಿಯಾಗಿದ್ದನೆಂದು ಪ್ರಸಿದ್ಧವಾಗಿದೆ. ಆತನೇ ಈ ದಿವ್ಯವಾದ ಸರ್ವೋತ್ತಮಾದ ವಸತಿಸಾಧಾನವನ್ನೂ ನಿರ್ಮಿಸಿದ್ದಾನೆ. ಮಹಾರಣದಲ್ಲಿ ಸಾಮಿರಾರು ವರ್ಣಗಳ ತಪಸ್ಸನ್ನು ಆಚರಿಸಿದ ನಂತರ ಬ್ರಹ್ಮವಿಂದ ಆತನಿಗೆ ವರ ಪ್ರಾಪ್ತವಾಯಿತು. ಇದಲ್ಲದೆ ‘ಉಶನ’ (ಶುಕ್ರಾಚಾರ್ಯ) ಮಹಷ್ರೀಯಿಂದ ರಚಿಸಲ್ಪಟ್ಟ ಎಲ್ಲ ‘ಶಿಲ್ಪಶಾಸ್ತ’ದ ಸ್ವರೂಪದ ಧನವು ಈತನಿಗೆ ಉಭಿಸಿತು.”

ಬೇಕುಬೇಕಾದ ಭೋಗ್ಯ ಪದಾರ್ಥಗಳನ್ನು ನಿರ್ಮಿಸುವ ಶಕ್ತಿಯನ್ನು ಹೊಂದಿದ್ದ ಈ ಬಲಾಧ್ಯ ದಾನವನಾದ ಮಯನು ಇದನ್ನೇಲ್ಲ ನಿರ್ಮಿಸಿ ಕೆಲವು ಕಾಲದವರೆಗೆ ಸುಖದಿಂದ ಬಾಳಿದನು. ಈ ನಂತರ ‘ಹೇಮಾ’ ಎಂಬ ಅಪ್ಸರೆಯೊಡನೆ ಲಂಪಟನಾದ್ದರಿಂದ ಇಂದ್ರನು ವಚ್ಚಾತದಿಂದ ಸಾಯಿಸಿದನು. ಇದು ‘ಯಾಚಿತೆ’ ವರವಾಗಿದೆ.

### ೩೧. ಹೇಮಾ ಸ್ವಯಂಪ್ರಭಾ

ಕಷ್ಟಿಂಧಾಕಾಂಡ/ಖಿರ

ಸ್ವಯಂಪ್ರಭೇಯ ಹನುಮಂತನಿಗೆ ಖುಕ್ಕ-ಬಿಲದ ವೃತ್ತಾಂತವನ್ನು ಅರುಹುತ್ತಾಣ.

ಸೀತೆಯ ಶೋಧಾರ್ಥಕ್ಕಾಗಿ ಅರಣ್ಯವನನು ಸುತ್ತುತ್ತಿದ್ದ ಹನುಮಂತ ಮುಂತಾದ ವಾನರರು ಖುಕ್ಕ-ಬಿಲವನ್ನು ಪ್ರವೇಶಿಸಿದರು. ಅಲ್ಲಿಯ ಅಪೂರ್ವ ಸೌಂದರ್ಯವನ್ನು ಕಂಡು ಅವರು ಆಶ್ಚರ್ಯಜಿತರಾದರು. ಅಲ್ಲಿ ಓರ್ವ ವಲ್ಲು-ಕೃಷ್ಣಾಜಿನಗಳನ್ನು ಧರಿಸಿದ್ದ ತಪಸ್ಸಿನಿಯ ಕಂಡುಬಂದಳು. ಆಕೆಯು ಇವರೆಲ್ಲರಿಗೂ ಯೋಗ್ಯವಾದ ಆದರಾತಿಧ್ಯವನ್ನು ಸಲ್ಲಿಸಿದಳು. ಆನಂತರ ಹನುಮಂತನ ವಿನಂತಿಯನುಸಾರ ‘ಖುಕ್ಕ-ಬಿಲ’ದ ವೃತ್ತಾಂತವನ್ನು ಹೇಳಿದಳು. ಮಯನು ಈ ಸುವರ್ಣವನವನ್ನು, ಎಂದಿಗೂ ಕಡಿಮೆಯಾಗಲಾರದ ಭೋಗ್ಯವಸ್ತುಗಳನ್ನು ನಿರ್ಮಿಸಿ, ಈ ಸುವರ್ಣಮಯ ವಸತಿಸಾಧಾನವನ್ನು ರಚಿಸಿದ್ದನ್ನು ಇಂದ್ರನು ಈ ಮಯವನ್ನು ಸಾಯಿಸಿದನಂತರ ಬ್ರಹ್ಮದೇವನು, ಈ ಎಲ್ಲವನ್ನೂ ಮಯನ ಭಾಯ್ಯಾಯಾದ ‘ಹೇಮಾ’ ಎಂಬ ಅಪ್ಸರೆಗೆ ಕೊಟ್ಟನು. ಇದನ್ನು ತಿಳಿಸಿ ಸ್ವಯಂಪ್ರಭೇಯ ತನ್ನ ವೃತ್ತಾಂತವನ್ನು ಹೇಳುತ್ತಾಲೆ—

ದಹಿತಾ ಮೇರುಕಾವಣ್ಣೇರಹಂ ತಸ್ಯಾಃ ಸ್ವಯಂಪ್ರಭಾ ॥೧೬॥

ಇದಂ ರಕ್ಷಾಮಿ ಭವನಂ ಹೇಮಾಯಾ ವಾನರೋತ್ತಮ ।

ಮಮ ತ್ವಿಯಸರೀ ಹೇಮಾ ಸೃಶ್ಯಿತವಿಶಾರದಾ ॥೧೬॥  
ತಯಾ ದತ್ತಪರಾ ಚಾಸ್ಯಿ ರಕ್ಷಾಮಿ ಭವನಂ ಮಹತ್ ॥೧೭॥

“ನಾನು ಮೇರುಸಾವರ್ಚಿಯ ಸ್ವಯಂಪ್ರಭೇ ಹೆಸರಿನ ಕನ್ಯೇಯಾಗಿದ್ದೇನೆ. ಈ ವಸತಿ ಸಾಫನವು ಹೇಂಟ ಅಪ್ಸರೇಯದಿದೆ ಅದನ್ನು ನಾನು ರಕ್ಷಿಸುತ್ತಿದ್ದೇನೆ. ಸೃಶ್ಯ ಮತ್ತು ಸಂಗೀತದಲ್ಲಿ ನಿಪುಣಿಳಾದ ಹೇಮಾ ನನ್ನ ಗೆಳತಿಯಾಗಿದ್ದಾಳೆ. ಇದನ್ನು ರಕ್ಷಿಸುವ ಸಾಮಧ್ಯವನ್ನು ವರವಾಗಿ ಹೇಮಾ ನನಗೆ ಕೊಟ್ಟಿದ್ದಾಳೆ. ಆ ಕಾರಣ, ಈ ಪ್ರೇಚಂಡ ಗೃಹದ ಸಂರಕ್ಷಣೆಯನ್ನು ನಾನು ಮಾಡುತ್ತಲಿರುವೆನು.”

ಆನಂತರ ಅವಳು ಹನುಮಂತನಿಗೆ ಆತನ ಆಗಮನದ ಕಾರಣವನ್ನು ಕೇಳಿ ಈ ದುರ್ಗಾಮವಾದ ವನವು ಅವರ ದೃಷ್ಟಿಗೆ ಹೇಗೆ ಕಂಡುಬಂದಿತು? ಎಂಬುದನ್ನು ತಿಳಿಸಲು ಹೇಳಿದಳು. ಇದು ‘ಅಯಾಚಿತೆ’ ವರವಿರಬಹುದು.

### ೩೨. ಹನುಮಾನ < ಸ್ವಯಂಪ್ರಭಾ

#### ಕಂಜಿಂಧಾಕಾಂಡ/ಭಿಂ

ಹೇಮಾ ಅಪ್ಸರೇಯ ಸವಿಯಾದ ಸ್ವಯಂಪ್ರಭೇಯು ಖುಕ್ಕ-ಬಿಲವನ್ನು ಸಂರಕ್ಷಿಸುತ್ತಿದ್ದಳು. ಆಗ ಅಲ್ಲಿ ಪ್ರವೇಶಿಸಿದ ಹನುಮಾನ ಮುಂತಾದ ವಾನರರಿಗೆ ಅವರ ವೃತ್ತಾಂತವನ್ನು ಹೇಳಬೇಕೆಂದು ಪ್ರಾರ್ಥಿಸಿದಳು. ಸೀತೆಯ ಶೋಧವನ್ನು ಮಾಡಲು ಅಲೆಯುತ್ತ ಆ ಸ್ಥಳಕ್ಕೆ ಹೇಗೆ ತಲುಪಿದರು ಎಂಬುದರ ಬಗ್ಗೆ ಹನುಮಂತನು ವಿಸ್ತರಿಸಿ ಹೇಳಿದನು. ಅವನು ಕೃತಜ್ಞತಾಪೂರ್ವಕಾಗಿ ಈ ರೀತಿ ಎಂದನು:

ತ್ವಾಂ ಚ್ಯಾಪೋಪಗತಾಃ ಸರ್ವೇ ಪರಿದ್ಯೌನಾ ಬಭುಕ್ಕಿತಾಃ ।  
ಅತಿಧ್ಯಾದಮರದತ್ತಾನಿ ಮೂಲಾನಿ ಚ ಘಲಾನಿ ಚ ॥೧೮॥  
ಅಸ್ಯಾಭಿರುಪಯುಕ್ತಾನಿ ಬುಭುಕ್ಷಾಪರಿಸೀಡಿತ್ಯಃ ।  
ಯತ್ತರೂ ರಕ್ಷಿತಾಃ ಸರ್ವೇ ಮ್ಯಾಹಾಕಾ ಬುಭುಕ್ಷಯಾ ॥೧೯॥  
ಬ್ರಾಹ್ಮಿ ಪ್ರತ್ಯೇಪಕಾರಾಧಾಂ ಕಿಂ ತೇ ಕುವರಂತು ವಾನರಾ ॥೨೦॥

“ನಾವೆಲ್ಲರೂ ಹಸಿದು ಬಳಲೀದವರಾಗಿದ್ದೇವು. ಆಗ ನಿನ್ನ ಬಳಿಗೆ ಬಂದೆವು. ನಮ್ಮನ್ನು ಅತಿಧಿಗಳಿಂದ ಬಗೆದು ನೀವು ಕೊಟ್ಟ ಹಣ್ಣಿಹಂಪಲುಗಳನ್ನು ಹಸಿವೆಯಿಂದ ವ್ಯಾಪುಲರಾದ ನಾವು ಭಕ್ತಿಸಿದ್ದೇವೆ. ಹಸಿವೆಯಿಂದ ಬಳಲಿ

మరణవన్న సమీపిసుత్తిద్ద వానరరాద నమ్మన్న నీను రళ్ళిసిరువే  
యాద్దరింద ఆ లుపకారవన్న తీరిసలు నమ్మింద నిన్న యావ కాయ్  
వాగబేశాగిదే ఎంబుదన్న హేళు!”

ఆగ స్వయంప్రభేయు వానరప్రముఖినాద హనుమంతనిగే ఈ రీతి  
లుత్తరిసిదఱు:

చచోషాం పరితుష్టాః వానరాణాం తరస్సినామ్ ॥१९॥

జరంత్య మమ ధమోఽా న కాయ్మివ కేనఃత్తా ॥२०॥

“ఎల్ల బలశాలిగళాద వానరర బగేగూ నాను ప్రసన్నాగిద్దేనే.  
ధమ్మనిరతళాద ననగే యారిందలూ యావ బగేయ కాయ్మాపేక్షేయూ  
లుళిదిల్ల.”

‘వర’ ఎంబ స్వష్ట లాల్మేఖివు వాల్మీశియింద మాడల్పట్టిల్.  
‘ప్రత్యుపకారాధమ్’— ఈ తిట్టవన్న బళిసిరువదరింద కృతజ్ఞతేయు  
వ్యక్తవాగుత్తదే. ఇదక్క వర ఎన్నపుదాదరే ఇదు అయాజితపూ మత్త  
అస్మీకృతపూ ఆగిదే.

### ఒక. నిశాకర < సంపాతి

#### శశిందాకాండ/ట్ల, ట్ల

సంపాతియు వానరరిగే తన్న పూవచ్చుతాంతవన్న హేళుత్తిద్దానే.

భగవాన నిశాకర మునియ వినంతియనుసార సంపాతియు తన్న  
రక్షేగళు హేగే సుట్టుహోదవు ఎంబుదర బగ్గ విస్తారవాగి హేళుత్తిద్దానే.  
ఒమ్మ హేమ్మేయింద కొబ్బద అవను మత్తు ఆతన తమ్మునాద జటాయు  
ఇవరల్లి యారు బమదూర హారబల్లరో అవరే శ్రేష్ఠరు, ఎందు  
తీళియబేంబ స్వధ్య శురువాయితు. అవరిబ్బరూ హారి, ఆనేక  
ప్రదేశగళన్న, నది పవతగళన్న దాటి తుంబ ఎత్తరక్కే తలుపిదరు.  
ఆగ అవరిగే దిశ్ముగళ ప్రజ్ఞేయూ ఉళయలీల్ల. తుంబా హారి దణిదు  
సోతరు, భయగోండరు. తావు అగ్నియింద దణిస్వదుత్తిద్దేవే ఎంబ  
అనుభవవు అవరిగే ఆగహత్తితు. సూయ్మనత్త నోడిదాగ సూయ్మను  
అతిమోద్దమనాగి కాణహత్తిదను. ఆగ ఇదక్కిద్దంతే జటాయువ ధరణియత్త

ಹುಸಿದನು. ರೆಕ್ಕೆಗಳನ್ನು ಹರಡಿ ಸಂಪಾತಿಯ ಆಶನ ಮೇಲೆ ನೆರಳನ್ನುಂಟು ಮಾಡಿದನು. ಅದ್ದರಿಂದ ಜಟಾಯುವ ಸುಟ್ಟುಹೋಗಲಿಲ್ಲ; ಆದರೆ ಶಾಖಿದಿಂದ ಸಂಪಾತಿಯ ರೆಕ್ಕೆಗಳಿರಡೂ ಸುಟ್ಟುಹೋಗಿ ಸಂಪಾತಿಯ ವಿಂದ್ಯಪವರ್ತತದ ಮೇಲೆ ಒಂದು ಮುದ್ದೆಯಾಗಿ ಬಿದ್ದನು. ಸಂಪಾತಿಗೆ ಈ ರೀತಿ ತಮ್ಮನಾದ ಜಟಾಯುವಿನಿಂದ ವಿಯೋಗವಾಯಿತು; ರಾಜ್ಯವಿಲ್ಲದಂತಾಯಿತು. ರೆಕ್ಕೆಗಳಿಲ್ಲದೆ ಪರಾಕ್ರಮವಿಲ್ಲದಂತಾಗಿ ಅತೀವ ದುಃಖವಾಗಿ ಮರಣವನ್ನಪ್ಪುವ ವಿಚಾರದಿಂದ ಪವರ್ತತದಿಂದ ಕೆಳಗೆ ಧುಮುಕಬೇಕೆಂಬ ತನ್ನ ಇಚ್ಛೆಯನ್ನು ಆಶನು ನಿಶಾಕರ ಮುನಿಯ ಬಳಿ ಪ್ರಕಟಿಸಿದನು. ಆಗ ನಿಶಾಕರ ಮುನಿಯು ನುಡಿದದ್ದೇನೆಂದರೆ “ಮುಂಬರುವ ಕಾಲದಲ್ಲಿ ನಡೆಯಲಿರುವ ಒಂದು ಮಹತ್ವದ ಕಾರ್ಯದ ಬಗ್ಗೆ ಪುರಾಣದಿಂದ ಕೇಳಿದ್ದಲ್ಲದೆ, ತಪಸ್ಸಾಮಧ್ಯಾದಿಂದಲೂ ಅದನ್ನು ಅವರೊಳಿಸಿದ್ದೇನೆ. ಸಿರೆಯನ್ನು ಮಾಡುಕುತ್ತ ಬರಲಿರುವ ವಾನರರಿಗೆ ಒಂದು ಮಹತ್ವದ ವಿಷಯವನ್ನು ನೀನು ಅರುಹಬೇಕಾಗಿದೆ. ಹೀಗಿರುವುದರಿಂದ ಈ ಸ್ಥಳವನ್ನು ಬಿಟ್ಟು ನೀನು ಕದಲಾವದು ಯೋಗ್ಯವಾಲಾರದು.”

ಪಕ್ಷೋಚ ತೇ ಪ್ರಪಕ್ಷೋ ಚ ಪುನರನ್ಯೋ ಭವಿಷ್ಯತಃ ।  
ಚಕ್ಷುಹೋ ಜ್ಯೇವ ಪ್ರಾಣಾಶ್ಚ ವಿಕ್ರಮಾಶ್ಚ ಬಲಂ ಚ ತೇ ॥೨॥

“ನಿನ್ನ ಮುಖ್ಯ ರೆಕ್ಕೆಗಳು ಮತ್ತು ಉಪರೆಕ್ಕೆಗಳು ಮತ್ತೆ ಮೂಡ ಲಿರುವವು; ಅದೇ ರೀತಿ ದೃಷ್ಟಿ ಪ್ರಾಣ, ಪರಾಕ್ರಮ ಇವೆಲ್ಲವೂ ನಿನ್ನಲ್ಲಿ ಸಂವರ್ಧಿಸ ಲಿರುವವು.”

ದೇಶಕಾಲೋ ಪ್ರತೀಕ್ಷಾಷ್ಟ ಪಕ್ಷೋ ತ್ವಂ ಪ್ರತಿಪತ್ಸ್ವಸೇ ॥೨॥

“ದೇಶ ಮತ್ತು ಸಮಯದ ಪ್ರತೀಕ್ಷೆಯಲ್ಲಿರು; ನಿನಗೆ ತಾನಾಗಿ ರೆಕ್ಕೆಗಳು ಮಾಡುವವು.”

ಆ ನಿಶಾಕರ ಮುನಿಯು ಇನ್ನೂ ನುಡಿದದ್ದೆಂದರೆ- “ನಾನು ಇಂದೇ ನಿನಗೆ ರೆಕ್ಕೆಗಳನ್ನು ಅನುಗ್ರಹಿಸಬಹುದಿಲ್ಲ; ಆದರೆ, ಒಮ್ಮೆ ರೆಕ್ಕೆಗಳು ಪ್ರಾಪ್ತವಾದ ನಂತರ ನೀನು ಈ ಸ್ಥಳದಲ್ಲಿ ಇರದೇ ಇದನ್ನು ಬಿಟ್ಟುಹೋಗುವ ಸಂಭವವಿದೆ; ಮತ್ತು ಮುಂದೆ ನಿನ್ನಿಂದ ನಡೆಯಬೇಕಾದ ದೇವತಾಕಾರ್ಯವು ಆಗಲಾರದು; ಆದ್ದರಿಂದ ಸಾಂಪ್ರತು ನಾನು ನಿನಗೆ ರೆಕ್ಕೆಗಳನ್ನು ಕೊಡುತ್ತಿಲ್ಲ.”

ನಿಶಾಕರ ಮುನಿಯ ಹೇಳಿಕೆಯಂತೆ ಸಂಪಾತಿಯು, ವಾನರರು ಬರುವ ದಾರಿ ಕಾಯುತ್ತ ಕಾಲಕ್ರಮಿಸಹತ್ತಿದನು. ವಾನರರ ಸಮೂಹವು ಬಂದ ನಂತರ ಅವರಿಗೆ ತನ್ನ ಪೂರ್ವವೃತ್ತಾಂತವನ್ನು ಶಿಳಿಸುತ್ತಿದ್ದಾಗಿ:

ಉತ್ತೇತಪುಸ್ತಾ ಪಕ್ಷಿ ಸಮ್ಮಾಂ ವಸಚಾರಿಕಾಮ್ |

ನ ದೃಷ್ಟಿ ಸ್ಥಾನ ತನುಂ ಪಕ್ಷಿರುದ್ದಾಗತ್ಯರರುಣಿಭಜ್ಯಂ ||

ಸರ್ಗ ೬೩-೯

ಆ ವಾನರರ ಸಮ್ಮಾನವೇ ಸಂಪಾತಿಗೆ ರಕ್ಷಣೆ ಮೂಡಿಬಂದವು. ತಮ್ಮ ಶರೀರವು ನೂತನ ಕೆಂಪುವರ್ಣಾದ ರಕ್ಷಣೆಂದ ಯುಕ್ತವಾಗಿದೆ— ಎಂಬುದನ್ನು ಅವಲೋಕಿಸಿ ಸಂಪಾತಿಗೆ ಬಹಳ ಆನಂದವಾಯಿತು.

ಇದು ‘ಅಯಾಚಿತೆ’ ವರದಾಗಿದೆ.

### ಒಳಿ. ಬ್ರಹ್ಮದೇವ < ಹನುಮಾನ

#### ಕಂಪಿಂಧಾಕಾಂಡ/೬೩

ಜಾಂಬವಂತನು ಹನುಮಂತನಿಗೆ ಆತನ ಜನ್ಮದ ವೃತ್ತಾಂತವನ್ನು ಹೇಳುತ್ತಿದ್ದಾನೆ.

ಅಂಜನಿಯ ಅನುಪಮ ಲಾವಣ್ಯವನ್ನು ಕಂಡು ಕಾಮಪೀಡಿತನಾದ ವಾಯುವು ಆಕೆಯನ್ನು ಆಲಿಂಗಿಸಿ ತನ್ನ ತೇಜಸ್ಸನ್ನು (ವೀರ್ಯ) ಆಕೆಯಲ್ಲಿ ಸ್ಥಾಪಿಸಿದನು. ತನ್ನ ಪಾತಿವೃತ್ಯವು ಯಾರಿಂದಲೋ ಭ್ರಷ್ಟವಾಗುತ್ತಿದ್ದುದನ್ನು ಅರಿತು ಅವಳು ಬೆಜ್ಜಿಬಿದ್ದಳು. ಆಗ ವಾಯುವು ಆಕೆಗೆ ಈ ರೀತಿ ನುಡಿದನು: “ಹೇ, ಸುಂದರಿಯೇ, ನಾನು ನಿನ್ನನ್ನು ಭ್ರಷ್ಟಗೊಳಿಸುತ್ತಿಲ್ಲ. ನೀನು ಭಯಪಡದಿರು. ನಾನು ನಿನ್ನನ್ನು ಆಲಿಂಗಿಸಿ ಮಾನಸಿಕ ಭೋಗದಿಂದ ನನ್ನ ತೇಜಸ್ಸನ್ನು ನಿನ್ನಲೀಟಿದ್ದೇನೆ. ನಿನಗೆ ಇದರಿಂದ ಏರನಾದ, ಬುದ್ಧಿವಂತನಾದ ಮಗನು ಹುಟ್ಟಿವನು. ಆ ಪ್ರತ್ಯನು ಬಹಳ ಶಾರನೂ, ತೇಜಸ್ಸಿಯೂ, ಪರಾಕ್ರಮಿಯೂ ಆಗುವವನಿದ್ದು. ಮಾರ್ಗವನ್ನು ಉಲ್ಲಂಘಿಸುವದರಲ್ಲಿ ಆತನು ನನಗೆ ಸರಿಸಮಾನನಾಗುವನು. ವಾಯುವಿನ ನುಡಿಗಳನ್ನು ಕೇಳಿ ಅಂಜನಿಯ ಸಂತೋಷಗೊಂಡಳು. ಬಂದು ಗುಹೆಯಲ್ಲಿ ಅವಳು ಪ್ರಸೂತಿಖಾಗಿ ಅವಳಿಗೆ ಹನುಮಾನನು ಮತ್ತಿದನು. ಆ ಸಮಯಕ್ಕೆ ಸರಿಯಾಗಿ ಅದೇ ಮೂಡಿದ ಸೂರ್ಯನನ್ನು ಕಂಡ ಹನುಮಾನನು ಅದೊಂದು ಘಲವಿರಬೇಕೆಂದು ಗ್ರಹಿಸಿ ಅದನ್ನು ತಿನ್ನಲೆಂದು ಆಕಾಶದಲ್ಲಿ ಮುನ್ನೊಯ್ದು

ಯೋಜನೆಗಳಷ್ಟು ಎತ್ತರಕ್ಕೆ ಜಿಗಿದನು. ಇದನ್ನು ಕಂಡ ಇಂದ್ರನಿಗೆ ಆಶ್ಚರ್ಯವದು ದಲ್ಲದ ಕೋಪವೂ ಉಂಟಾಗಿ ಆತನು ಹನುಮಾನನ ಮೇಲೆ ವಚ್ಚಾಯುಧದ ಪ್ರಹಾರವನ್ನು ಮಾಡಿದನು. ಅದರಿಂದ ಹನುಮಂತನು ‘ಹನು’ ಅಂದರೆ ‘ಗದ್ದ’ರ ಎಡಭಾಗವು ಮುರಿಯಿತು. ಆಗಿನಿಂದ ಈತನಿಗೆ ಹನುಮಾನನೆಂಬ ಹೆಸರು ಬಂದಿತು. ಹೀಗೆ ಹನುಮಂತನ ಮೇಲೆ ವಚ್ಚಾಯುಧವನ್ನು ಇಂದ್ರನು ಎಸೆದನೆಂದು ವಾಯುವಿಗೆ ಕೋಪ ಬಂದಿತು. ವಾಯುವು ಸಮಸ್ತ ಮೂರೂ ಲೋಕಗಳ ತನ್ನ ಸಂಚಾರವನ್ನು ನಿಲ್ಲಿಸಿಬಿಟ್ಟಿನು. ಆಗ ಉಸಿರುಗಟ್ಟಿದಂತಾಗಿ ಮೂರೂ ಲೋಕಗಳಲ್ಲಿಯ ದೇವತೆಗಳು ಹೆದರಿಕೊಂಡು ವಾಯುವನ್ನು ಸುತ್ತಿಸಿ ಪ್ರಸನ್ನಗೊಳಿಸಲು ಉದ್ದ್ಯುಕ್ತಾರಾದರು.

ಪ್ರಾಣಾದಿತೇ ಚ ಪವನೇ ಬ್ರಹ್ಮಾ ತುಭ್ಯಂ ಪರಂ ದದೌ |  
ಅಶ್ವವಧ್ಯಾತಾಂ ತಾತ ಸಮರೇ ಸತ್ಯವಿಕ್ರಮ ॥೨೮॥

“ದೇವತೆಗಳು ವಾಯುವನ್ನು ಪ್ರಸನ್ನಗೊಳಿಸಿದರು. “ಸಂಗ್ರಾಮ ಭೂಮಿಯಲ್ಲಿ ಶಸ್ತರಗಳಿಂದ ನಿನ್ನ ವಧೆಯಾಗಲಾರದು!”– ಎಂಬ ವರವನ್ನು ಬ್ರಹ್ಮದೇವನು ಕೊಟ್ಟಿನು.

ಇದು ‘ಅಯಾಚಿತೆ’ ವರವಾಗಿದೆ.

ಃಿ. ಇಂದ್ರ < ಹನುಮಾನ  
ಕಿಷ್ಯಂಧಾಕಾಂಡ/೫೯

ಬ್ರಹ್ಮದೇವ < ಹನುಮಾನ-ವರಕ್ರಮಾಂಕ ಇಂ ನೋಡಿ.

ಜಾಂಬವಂತನು ಹನುಮಂತನಿಗೆ ಆತನು ಜನ್ಮ ವೃತ್ತಾಂತವನ್ನು ಹೇಳುತ್ತಿದ್ದಾನೆ. ಈ ಮೊದಲು ಬ್ರಹ್ಮನು ಹನುಮಂತನಿಗೆ ಕೊಟ್ಟ ವರದ ಬಗ್ಗೆ ಉಲ್ಲೇಖ ಮಾಡಿಯಾಗಿದೆ. ವರ ಕ್ರಮಸಂಖ್ಯೆ ಇಂ.

ವಚ್ಚ್ಯ ಚ ನಿಪಾತೇನ ವಿರುಜಂ ತ್ವಂ ಸಮೀಕ್ಷ್ಯ ಚ |

ಸಹಸ್ರನೇತ್ರಃ ಪ್ರೀತಾತ್ಮಾ ದದೌ ತೇ ವರಮುತ್ತಮಮ್ರಾ ॥೨೯॥

ಸ್ವಭಂದತ್ವೈ ಮರಣಿಂ ತಪ ಸ್ಯಾದಿತಿ ಚೈ ಪ್ರಭೋ ॥೨೯॥

“ವಚ್ಚಾಯುಧದ ಪೆಟ್ಟಿನಿಂದಲೂ ಹನುಮಂತನಿಗೆ ಯಾವ ಗಾಯವೂ ಆಗಲೀಲ್ಲ ಎಂಬುದನ್ನು ಕಂಡು ಇಂದ್ರನ ಮನಸ್ಸು ಪ್ರಸನ್ನಗೊಂಡಿತು.

“ನೀನು ಸ್ನೇಚ್ಯಾಮರಣೆಯಾಗುವೆ” ಎಂಬ ಉತ್ಸಾಹ ವರವನ್ನು ಇಂದ್ರನು ಹನುಮಾನನಿಗೆ ಕೊಟ್ಟನು.

ಇದು ‘ಅಯಾಚಿತೆ’ ವರವಾಗಿದೆ.

### ಇಂಡ < ಮೈನಾಕ

ಸುಂದರಕಾಂಡ/೮

ಸಮುದ್ರವನ್ನು ಲಂಭಿಸಿ ಲಂಕೆಗೆ ಹೋಗುತ್ತಿರುವ ಹನುಮಾನನಿಗೆ ಸಹಾಯ ಮಾಡುವ ಇಚ್ಛೆಯಿಂದ ಸಾಗರನು, ತನ್ನ ಉದರದಲ್ಲಿ ಅಡಗಿದ ಮೈನಾಕ ಪರವತಕ್ಕೆ ಮೇಲೆ ಎದ್ದು ಬರಲು ಹೇಳಿದನು. ಹನುಮಂತನು ಕೆಲವು ಸಮಯ ಮೈನಾಕ ಪರವತದ ಮೇಲೆ ವಿಶ್ರಮಿಸುವ ವ್ಯವಸ್ಥೆಯನ್ನು ಮಾಡಲು ಮೈನಾಕ ಪರವತಕ್ಕೆ ಅಪ್ಪಣಿಯಿತನು. ಆ ರೀತಿ ಮೈನಾಕ ಪರವತವು ಮುದ್ರಿತ ನೀರಿನ ಮೇಲ್ಭಾಗಕ್ಕೆ ಬಂದಿತು. ಅದನ್ನು ಕಂಡ ಹನುಮಾನನು ತನ್ನ ಮಾರ್ಗದಲ್ಲಿ ವಿಘ್ನಪೂರ್ಣಾಯಿತೆಂದು ಭಾವಿಸಿ ಮೈನಾಕ ಪರವತಕ್ಕೆ ತನ್ನ ಎದೆಯಿಂದ ಧಿಕ್ಕೆ ಹೊಡೆದನು; ಆ ಪರವತವನ್ನು ಸಮುದ್ರದಲ್ಲಿ ಉರುಳಿಸಿದನು. ಹನುಮಂತನ ಬಲವನ್ನು ಅನುಭವಿಸಿದ ಮೈನಾಕನು ಸೋಜಿಗಪಟ್ಟನಲ್ಲದೇ ಸಂತೋಷಗೊಂಡನು. ಮನುಷ್ಯರೂಪವನ್ನು ಧರಿಸಿ ಪುನಃ ಮೇಲೆ ಬಂದು ಹನುಮಂತನಿಗೆ ಈ ರೀತಿ ಎಂದನು: “ಹೇ ಕಪಿಶ್ರೇಷ್ಟನೇ, ನೀನು ದುಸ್ತರವಾದ ಕೆಲಸವನ್ನು ಮಾಡಿದೆ; ಇನ್ನೂ ನಿನಗೆ ನೂರು ಯೋಜನೆಗಳಪ್ಪು ದೂರ ಕ್ರಮಿಸುವದಿದೆ. ನನ್ನ ಪರವತದ ಶಿವಿರದಲ್ಲಿ ನಿನಗೆ ವಿಶ್ರಮಿಸು! ರಾಮನ ಹಿತವನ್ನು ಬಯಸುವ ಸಾಗರ ರಾಜನು ನಿನಗೆ ಈ ರೀತಿ ವಿನಂತಿಸಿದ್ದಾನೆ.” ನಂತರ ಮೈನಾಕನು ಹನುಮಂತನನ್ನು ಸ್ತುತಿಸಿ ತನ್ನ ಪೂರ್ವದ ಸಂಬಂಧಗಳನ್ನು ವಿವರಿಸಿದನು: “ಪೂರ್ವದಲ್ಲಿ ಪರವತ ಗಳಿಗೆ ರೆಕ್ಕೆಗಳಿದ್ದವು. ಆಗ ಪರವತಗಳು ಇಚ್ಛೆ ಬಂದಂತೆ ಸಂಚರಿಸಬಹುದಿತ್ತು. ಒಮ್ಮೆ ಈ ರೀತಿ ಸಂಚರಿಸುತ್ತಿದ್ದಾಗ, ಆ ಪರವತಗಳು ತಮ್ಮ ಮೇಲೆ ಕುಸಿಯ ಬಹುದೆಂಬ ಸಂದೇಹವು ದೇವತೆಗಳಿಗೆ ಉಂಟಾಯಿತು. ಆಗ ಕೋಪಗೊಂಡ ಇಂದ್ರನು ವಜ್ರಾಯುಧದಿಂದ ಪರವತಗಳ ರೆಕ್ಕೆಗಳನ್ನು ಕತ್ತಲಿಸಿದನು. ಆ ಸಮಯದಲ್ಲಿ ಇಂದ್ರನು, ನನ್ನತ್ತ ಬರುವದನ್ನು ಕಂಡು ನಿನ್ನ ಪಿತನಾದ ವಾಯುವು ನನ್ನನ್ನು ಆಕಾಶದಲ್ಲಿ ಹಾರಿಸಿ ನನ್ನ ರಕ್ಷಣೆ ಮಾಡಿದನು; ಆದ್ದರಿಂದ ನೀನು ನನಗೆ ಪ್ರಾಜ್ಯನಾಗಿರುವು!” ಹನುಮಂತನು ಮೈನಾಕನ ಮನೋಭಾವವನ್ನರಿತು ಆತನನ್ನು ಹಸ್ತಗಳಿಂದ ಸ್ವರ್ತಿಸಿ ತನ್ನ ಸಂತೋಷವನ್ನು ವ್ಯಕ್ತಪಡಿಸಿದನು. ತಾನು

ಸಮುದ್ರವನ್ನು ಲಂಭಿಸುವಾಗ ಎಲ್ಲಿಯೂ ವಿಶ್ವಮಿಸುವದಿಲ್ಲವೆಂದು ಪ್ರತಿಜ್ಞೆಯನ್ನು ಮಾಡಿರುವದಾಗಿ ತಿಳಿಸಿ, ಪರ್ವತಶಿಖರದಲ್ಲಿ ಎಲ್ಲಿಯೂ ವಿಶ್ವಮಿಸಲು ನಿರಾಕರಿಸಿದನು.

ರಾಮನ ಸೇವೆಯ ಕಾರ್ಯದಲ್ಲಿ ಮೈನಾಕ ಪರ್ವತವು ಸಹಾಯ ಮಾಡಲು ಸಮುದ್ರದ ಮೇಲಕ್ಕೆ ಬಂದದ್ದನ್ನು ನೋಡಿ ಇಂದ್ರನು ಸಂತೋಷಪಟ್ಟನು. ಮೈನಾಕ ಪರ್ವತಕ್ಕೂ ಸಾಧಕವೆನಿಸಿತು. ಇಂದ್ರನು ಆ ಪರ್ವತಕ್ಕೆ ಈ ರೀತಿ ನುಡಿದನು-

ಹಿರಣ್ಯನಾಭ ಶೈಲೇಂದ್ರ ಪರಿಷ್ಣೋಽಃಃಿ ತೇ ಭೃತಮ್ |

ಅಭಯಂ ತೇ ಪ್ರಯಚಾಮಿ ಗಂಭ್ರೇ ಸೌಮ್ಯ ಯಥಾಸುಖಮ್ ||೧೮||

“ಎಲ್ಲೆ ಸುವರ್ಣಕಾಂತಿಯ ಪರ್ವತರಾಜನೇ, ನಾನು ನಿನ್ನ ಮೇಲೆ ಪರಮ ಸಂತುಷ್ಟನಾಗಿದ್ದೇನೆ. ನಾನು ನಿನಗೆ ಅಭಯವನ್ನು ಹೊಡುವೆ. ಹೇ ವಿನಯ ಸಂಪನ್ಮನೇ, ನೀನು ನಿಶ್ಚಿಂತೆಯಿಂದ ಇರು!”

ಈ ವರವು ದೊರೆತ ನಂತರ ಮೈನಾಕ ಪರ್ವತವು ಮೊದಲಿನಂತೆ ನೀರಿನಲ್ಲಿ ಮುಳುಗಿತು.

ಸ ವೈ ದತ್ತಪರಃ ಶೈಲೋ ಬಭೂವಾವಸ್ಥಿತಸ್ತದಾ ||೧೯||

ಇದು ‘ಅಯಾಚಿತ ವರವಾಗಿದೆ.

## ೧೨. ಬ್ರಹ್ಮದೇವ < ಸುರಸಾ

### ಸುಂದರಕಾಂಡ/೧

ಎಷ್ಟೇ ಸಂಕಷ್ಟಗಳು ಎದುರಾದರೂ ಅವುಗಳನ್ನು ನಿವಾರಿಸಿ, ರಾಕ್ಷಸರಾಜನಾದ ರಾಜಾನನ್ನು ಹಡೆಮುರಿಗೆ ಕಟ್ಟಿ, ಸೀತೆಯ ಸಹಿತಾಗಿ ಮರಳುವ ಪ್ರತಿಜ್ಞೆಯನ್ನು ಮಾಡುವ ಹನುಮಾನನ ಶಕ್ತಿಸಾಮಧ್ಯವನ್ನು ಪರೀಕ್ಷೆಸುವ ಉದ್ದೇಶದಿಂದ ದೇವತೆಗಳು, ಗಂಧರ್ವರು, ಸಿದ್ಧರು, ಮಹಾರ್ಣಗಳು ಸುರಸೆಯನ್ನು ಪ್ರಾರ್ಥಿಸುತ್ತಿದ್ದಾರೆ.

“ಈ ವಾಯುಪುತ್ರನು ಸಮುದ್ರವನ್ನು ದಾಟುತ್ತಿರುವಾಗ ಎಲ್ಲೆ ಸುರಸೇ, ನೀನು ಪರ್ವತಪೂರ್ಯವಾದಂಥ ಭಯುಂಕರ ರೂಪವನ್ನು ಧರಿಸು! ಆಕಾಶವನ್ನೇ ಸ್ವರ್ತಿಸುವಪ್ಪು ವಿಶಾಲವಾಗಿ ಬಾಯ್ತಿರೆದು ನೀನು ಕ್ಷಣಿಕಾಲ ಆತನಿಗೆ ವಿಷ್ಣುವನ್ನುಂಟುಮಾಡು!” ಎಂದು ಮನವಿ ಮಾಡಿದರು. ಆಗ ಘೋರ ರೂಪವನ್ನು

ತಾಳಿ ಸುರಸೆಯು ಹನುಮಂತನನ್ನು ಮಾರ್ಗದಲ್ಲಿ ತಡೆದು ಆತನಿಗೆ ಈ ರೀತಿ ಎಂದೆಳು:

ಮಮ ಭಕ್ತ್ಯಾಗಿ ಪ್ರದಿಷ್ಟಾಪಿತ್ಯಾಪ್ಯೇವಾಸರಪರಬ್ |  
 ಅಹಂ ತ್ವಾಂ ಭಕ್ತ್ಯಾಯಾಮಿ ಪ್ರವಶೇದಂ ಮಮಾನನಮಾ ॥೧೫೦॥  
 ವರ ಏಷ ಪುರಾ ದತ್ತೋ ಮಮ ಧಾತ್ರೇತಿ ಸತ್ಯರಾ  
 ವ್ಯಾದಾಯ ವಕ್ತ್ವ ವಿಪುಲಂ ಸ್ಥಿತಾ ಸಾ ಮಾರುತೇಃ ಪುರಃ ॥೧೫೧॥

“ಹಾನರಶ್ರೇಷ್ಠಾದ ನಿನ್ನನ್ನು ನನ್ನ ಆಹಾರವೆಂದು ಈಶರನು ಯೋಚಿಸಿದ್ದಾನೆ. ಅದಕ್ಕಾಗಿ ನಾನು ನಿನ್ನನ್ನು ಭಕ್ತಿಸುವೆ. ಈ ನಿನ್ನ ವಿಶಾಲವಾದ ಬಾಯಿಯನ್ನು ಪ್ರವೇಶಿಸಲೇ ಬೇಕು— ಎಂಬ ವರವನ್ನು ಬ್ರಹ್ಮದೇವನಿಂದ ನಾನು ಪಡೆದಿದ್ದೇನೆ” ಎಂದು ಹೇಳಿ ಸುರಸೆಯು ತನ್ನ ಬಾಯಿಯನ್ನು ವಿಶಾಲಗೊಳಿಸಿದೆಂತು. ಹನುಮಂತನು ಆಗ, ತಾನು ಕೈಗೊಂಡ ಕಾರ್ಯವು ಎಷ್ಟು ಮಹತ್ವದಾಗಿದೆ ಎಂಬುದನ್ನು ಶಾಂತಸಿತ್ಯದಿಂದ ವಿವರಿಸಿದನು. ರಾಮನ ಕಾರ್ಯದಲ್ಲಿ ನೇರವಾಗಿ ತನ್ನ ಬಿಡುಗಡೆ ಮಾಡಬೇಕೆಂದು ಪ್ರಾರ್ಥಿಸಿಕೊಂಡನು. ಈ ಬಿನ್ನಹವನ್ನು ಮನ್ನಿಸಲು ಸಾಧ್ಯವಿರಿದಿದ್ದರೆ, ಸೀತೆ ಹಾಗೂ ಉದಾರಕಾರ್ಯನಿರತನಾದ ರಾಮನನ್ನು ಅವಲೋಕನ ಮಾಡಿ ಮರಳಿ ಬರುವೆನೆಂದು ಪ್ರತಿಜ್ಞೆ ಮಾಡಿ ಹೇಳಿದನು. ಇಷ್ಟೆಲ್ಲ ಹೇಳಿದರೂ ಬೇಕುಬೇಕಾದ ರೂಪವನ್ನು ಧರಿಸಬಲ್ಲ ಸುರಸೆಯು ಆತನಿಗೆ—

ಅಬ್ರವೀನಾತಿವರ್ತೇನಾಮು ಕಶ್ಮಿದೇಷ ವರೋ ಮಮ ॥೧೫೨॥

“ನನ್ನನ್ನು ತಪ್ಪಿಸಿ ಯಾರೂ ಮುಂದೆ ಹೋಗುವಂತಿಲ್ಲ— ಎಂಬ ವರವು ನನಗೆ ದೊರೆತಿದೆ” ಎಂದು ಹೇಳುತ್ತಿದ್ದರೂ ಹನುಮಾನನು ಮುಂದೆ ಸಾಗ ಹತ್ತಿದನು. ಆಗ ಹನುಮಾನನ ಬಲದ ಪರೀಕ್ಷೆಯನ್ನು ಮಾಡಲು ಆಕೆಯು ಅವನಿಗೆ—

ನಿವಿಷ್ಟ ವದನಂ ಮೇಂಡ್ಯ ಗಂತಪ್ಯಂ ವಾನರೋತ್ತಮ ।  
 ವರ ಏಷ ಪುರಾ ದತ್ತೋ ಮಮ ಧಾತ್ರೇತಿ ಸತ್ಯರಾ ॥೧೫೩॥

“ನನ್ನಿಂದ ಪಾರಾಗುವದು ಯಾರಿಗೂ ಸಾಧ್ಯವಾಗಬಾರದೆಂಬ ವರವನ್ನು ನಾನು ಪಡೆದಿದ್ದೇನೆ” ಎಂದು ನುಡಿದು ತನ್ನ ಬಾಯಿಯನ್ನು ಇನ್ನೊಷ್ಟು ವಿಶಾಲ

ಗೊಳಿಸಿದನು. ಆಗ ಹನುಮಂತನು ಹೀಗೆಂದನು: “ನೀನು ನನ್ನನ್ನು ನುಂಗಬಹುದು; ಅಪ್ಪು ವಿಶಾಲವಾಗಿ ನಿನ್ನ ಬಾಯಿಯನ್ನು ತೇರೆ.”

ಆಗ ಸುರಸೆಯು ಇನ್ನಷ್ಟು ಹೆಚ್ಚಾಗಿ ತನ್ನ ಬಾಯಿಯನ್ನು ತೇರೆದಳು. ಆಗ ಹನುಮಂತನು ತನ್ನ ಆಕಾರವನ್ನು ಕಿರಿದಾಗಿ ಮಾಡಿ ಕ್ಯಾಯ ಹೆಚ್ಚಿರಣಿನಪ್ಪು ಗಾತ್ರದವನಾಗಿ ಆಕೆಯ ಬಾಯಿಯನ್ನು ಪ್ರವೇಶಿಸಿ, ತತ್ತ್ವಾರ್ಥಾರ್ಥಿ ಹೋರಿಗೆ ಬಂದು ಬಿಟ್ಟಿನು. ಆನಂತರ ಅಂತರಿಕ್ಷದಲ್ಲಿ ಸ್ಥಿರವಾಗಿ ಉಳಿದು ಅವಳಿಗೇ ಈ ರೀತಿ ಎಂದನು—

ಸುವಿಷ್ಣೋಽಸ್ಮಿ ಹೀ ವಕ್ತಂ ದಾಕ್ಷಾಯಿಃ ನಮೋಽಷ್ಟೋ |

ಗಮಷ್ಠೇ ಯತ್ ಪ್ರೇರೋ ಸತ್ಯಾಷಾಸಿದಾ ವರಸ್ತುವ ॥೧೭೮॥

“ಹೀ ದಾಕ್ಷಾಯಿಃ, ನಮೋನಮಃ, ನಿನ್ನ ಹೇಳಿಕೆಯಂತೆ ನಾನು ನಿನ್ನ ಬಾಯಿಯಲ್ಲಿ ಪ್ರವೇಶಿಸಿದ್ದೇನು. ಈಗ ವಿದೇಹರಾಜನ ಕಸ್ಯೇಯು ಎಲ್ಲಿರುವಳೋ ಅಲ್ಲಿಗೆ ಹೋಗುವೆ. ನಿನಗೆ ದೊರೆತ ವರವು ನಿಜವಾದಂತಾಯಿತು.

ಸುರಸೆಯು ತನ್ನ ಪೂರ್ವರೂಪವನ್ನು ತಾಳಿ ಈ ರೀತಿ ಎಂದಳು: “ನೀನು ಈಗ ನಿನ್ನ ಕಾರ್ಯಕ್ರ್ಮ ನಿರಾತಂಕವಾಗಿ ಹೋರಿದು! ಮಹಾತ್ಮನಿಸಿದ ರಘುಕುಲದ ರಾಮನೋದನೆ ಸೀತೆಯ ಭೇಟಿಯನ್ನು ಮಾಡಿಸು!”

ವಾನರರಿಗೆ, ಹನುಮಂತನು ತನ್ನ ಲಂಕಾಪ್ರಯಾಣದ ವೃತ್ತಾಂತವನ್ನು ಹೇಳುತ್ತಿದ್ದಾಗ ಸುರಸೆಯ ವರದ ಉಲ್ಲೇಖವನ್ನು ಮಾಡುತ್ತಾನೆ. “ಕಾರ್ಯ ಪೂರ್ತಿರ್ಭಾಯ ನಂತರ ಸುರಸೆಯ ಹೇಳಿಕೆಯಂತೆ ಅವಳ ಬಾಯಿಯನ್ನು ಪ್ರವೇಶಿಸುವೆ” ಎಂದು ಪ್ರತಿಜ್ಞಾಪೂರ್ವಕವಾಗಿ ಹೇಳಿದರೂ ಅವಳು ನನ್ನ ವಿನಂತಿಯನ್ನು ಮನ್ನಿಸಲಿಲ್ಲ.”

ಅಬ್ರವೀನಾಂತಿವರ್ತೇನಾಂ ಕಶ್ಚಿದೇಷ ವರೋ ಮಮ ॥೧೭೯॥

“ಈ ರೀತಿ ದೊರೆತ ವರವನ್ನು ವಿಫಲಗೊಳಿಸುವ ಸಾಮರ್ಥ್ಯವು ಯಾರಿಗೂ ಇಲ್ಲ” ಎಂದು ಸುರಸೆಯು ಹೇಳಿದ್ದನ್ನು ಹನುಮಾನನು ವಿವರಿಸಿದನು.

ಸುರಸೆಗೆ ವರವು ಏಕೆ? ಮತ್ತು ಯಾವ ರೀತಿ ದೊರಕಿತು? ಎಂಬುದರ ಸ್ವಷ್ಟ ಉಲ್ಲೇಖವಿಲ್ಲ. ಹೀಗಿರುವುದರಿಂದ ಇದು ಯಾಚಿತ ವರವೋ ಅಯಾಚಿತ ವರವೋ ಎಂದು ನಿಶ್ಚಿಂತವಾಗಿ ತಿಳಿದುಬಂದಂತಿಲ್ಲ.

## ಬ್ರಹ್ಮದೇವ < ಲಂಕಾದೇವಿ

ಸುಂದರಕಾಂಡ/೩

ಲಂಕಾದೇವಿಯು ಹನುಮಾನನಿಗೆ ತನ್ನ ಕಥೆಯನ್ನು ತಿಳಿಸುತ್ತಾಲೆ:

ಲಂಕೆಯನ್ನು ಪ್ರವೇಶಿಸುತ್ತಿದ್ದ ಹನುಮಾನನನ್ನು ಲಂಕಾದೇವಿಯು ವಿರೋಧಿಸಿದಳು. ಹನುಮಂತನು ತನ್ನ ಉದ್ದೇಶವನ್ನು ತಿಳಿಸಿದ್ದರೂ ಆಕೆಯು ಬಲು ದರ್ಶಕಿಂದ ಹನುಮಾನನೊಡನೆ ಮಾತನಾಡುತ್ತಿದ್ದಳು. ಅವಳು ಹನುಮಾನನಿಗೆ ಒಂದು ಬಲವಾದ ಏಟನ್ನು ಕೊಟ್ಟಳು. ಆಗ ಹನುಮಾನನು ಅವಳು ಓವರ್ ಸ್ಟೀರ್ಯಾಡ್‌ರಿಂದ ಅವಳಿಗೆ ಬಲವಾಗಿ ಹೊಡೆಯದೇ ತನ್ನ ಶಕ್ತಿಯನ್ನು ಅವಳಿಗೆ ಮನವರಿಕೆ ಮಾಡಿಕೊಡುವಪ್ಪು ಒಂದು ಸೌಮ್ಯವಾದ ಏಟನ್ನು ಕೊಟ್ಟಿನು. ಅಷ್ಟೇ ಪೆಟ್ಟಿನಿಂದ ಅವಳು ಭೂಮಿಗೆ ಕುಸಿದಳು. ಅವಳಿಗಿದ್ದ ಕೊಬ್ಬಿ ಒಮ್ಮೆಲೇ ಇಳಿಯಲು. ಬಿಕ್ಕಿ ಬಿಕ್ಕಿ ಅಳುತ್ತ ಅವಳು ಹನುಮಾನನಿಗೆ ಈ ರೀತಿ ಸುಧಿದಳು: “ಹೇ ವಾನರಶೇಷ್ಯನೇ, ನೀನು ಪ್ರಸನ್ನಾಗಿ ನನ್ನನ್ನು ಕಾಪಾಡು! ಸತ್ಯಶೀಲರಾದ, ಪರಾಕ್ರಮವುಳ್ಳ ಪುರುಷರು ಶಾಸ್ತ್ರಮಯಾದೆಯನ್ನು ಅನುಸರಿಸಿ ವರ್ತಿಸುತ್ತಾರೆ. ಆ ರೀತಿ ನೀನು ನನ್ನನ್ನು ಕ್ರಮಿಸು!”

ಅಹಂ ತು ನಗರೀ ಲಂಕಾ ಸ್ವಯಮೇವ ಜ್ಞವಂಗಮ |

ನಿಜಃತಾಹಂ ಶ್ವರ್ಯಾ ವೀರ ವಿಕ್ರಮೇಣ ಮಹಾಬಲ ||೪೫||

ಇದಂ ಚ ತಣ್ಣಂ ಶೈಲಾ ಮೇ ಬ್ರಹ್ಮಂತಾ ಪ್ಯ ಹರೀಶ್ವರ |

ಸ್ವಯಂ ಸ್ವಯಂಭುವಾ ದತ್ತಂ ವರದಾನಂ ಯಥಾ ಮಮ ||೪೬||

ಯದಾ ತಾಂ ವಾನರ: ಕಷ್ಟಾಧಿಕ್ರಮಾದ್ಧರಮಾನರೀತ್ |

ತದಾ ಶ್ವರ್ಯಾ ಹಿ ವಿಜ್ಞೇಯಂ ರಕ್ಷಾಂ ಭಯಮಾಗತಮ್ ||೪೭||

ಸ ಹಿ ಮೇ ಸಮಯ: ಸೌಮ್ಯ ಪ್ರಾಪ್ತೋಽದ್ಯ ತವ ದರ್ಶನಾತ್ ||೪೮||

“ಹೇ ಮಹಾಬಲಾಢ್ಯ ವೀರನೇ, ನಾನು ಸ್ವತಃ ಲಂಕೆಯಾಗಿದ್ದೇನೆ. ನೀನು ನನ್ನನ್ನು ಸೋಲಿಸಿರುವೆ. ಹೇ ವಾನರಾಧಿಪತನೇ, ನಿನಗೆ ಒಂದು ಗುಟ್ಟನ್ನು ಹೇಳುವೆ. ‘ಪರಾಕ್ರಮವುಳ್ಳ ಒಬ್ಬ ವಾನರನು ಎಂದು ನನ್ನನ್ನು ಸೋಲಿಸುವನೋ ಅಂದೇ ರಾಕ್ಷಸ ಕುಲಕ್ಕೆ ಅಳಿಗಾಲದ ಭಯವು ಒದಗಿದೆ’ ಎಂದು ತಿಳಿಯಬೇಕೆಂದು ಬ್ರಹ್ಮದೇವನು ನನಗೆ ವರವನ್ನು ಕೊಟ್ಟಿದ್ದನು. ಬ್ರಹ್ಮದೇವನು ಮುನ್ನಾಚಿಸಿದ ಆ ಸಮಯವು ನಿನ್ನ ದರ್ಶನದಿಂದ ಇಂದು ಪ್ರಾಪ್ತವಾಗಿದೆ.” ಹೀಗೆಂದು ಅವಳು

ಹನುಮಾನನಿಗೆ ಲಂಕಾನಗರವನ್ನು ಪ್ರವೇಶಿಸಲು ದಾರಿ ಮಾಡಿಕೊಟ್ಟಳು. ತನ್ನ ಇಷ್ಟದಂತೆ ಕಾರ್ಯಗಳನ್ನು ಪೂರ್ಣಸೀಕೋಳ್ಳಲು ಸಮೃತಿಸಿದಳು.

ಈ ವರವು ಯಾಚಿತವೋ ಅಯಾಚಿತವೋ ಎಂದು ನಿರ್ಧಾರದಿಂದ ಹೇಳಲು ಬರುವಂತಿಲ್ಲ. ಈ ವರದ ಕಾರಣಗಳು ಸಹ ಸ್ವಪ್ನವಾಗಿಲ್ಲ.

### ೩೯. ಬ್ರಹ್ಮದೇವ < ಹನುಮಾನ ಸುಂದರಕಾಂಡ/೪೫

ಹನುಮಾನನು ಉದ್ಯಾನಗಳನ್ನು, ರಾಕ್ಷಸರನ್ನು ಮತ್ತು ಆಕರ್ಷಕ ಪ್ರಾಸಾದಗಳನ್ನು ಧ್ವಂಸಗೊಳಿಸಿದನು. ಮಂತ್ರಿಗಳ ಪ್ರತ್ಯಾದ ಜಂಬುಮಾಲಿ, ವಿರೂಪಾಕ್ಷ ಅಕ್ಷಯ ಮುಂತಾದವರನ್ನು ಯಮಸದನಕ್ಕೆ ಅಟ್ಟಿದ್ದಾನೆ ಎಂಬುದನ್ನು ತಿಳಿದು ಹೊಳೆಗೊಂಡ ರಾವಣನು ಹನುಮಾನನನ್ನು ನಿಯಂತ್ರಿಸಲು ಇಂದ್ರಜಿತುವಿಗೆ ಆಜ್ಞಾಪ್ರಸಿದನು. ಇಂದ್ರಜಿತು ಹಾಗೂ ಹನುಮಾನ ಇವರು ಸಮಬಲರಾಗಿದ್ದರು. ಪರಸ್ಪರ ಬಲದ ಅರಿವು ಅವರಿಭ್ರಿಗೂ ಇತ್ತು.

ಅವರಿಭ್ರಿರಲ್ಲಿ ನಡೆದ ಯುದ್ಧವು ಎಲ್ಲರೂ ಬೆರಗಾಗುವಂತೆ ನಡೆಯಿತು. ವಾನರನನ್ನು ಸೋಲಿಸಲಾಗುವುದಿಲ್ಲವೆಂದು ಇಂದ್ರಜಿತುವು ಧರ್ಮಬಲದಿಂದ ತಿಳಿದುಕೊಂಡಿದ್ದನು. ಇಂದ್ರಜಿತುವಿನ ಅಸ್ತ್ರಜ್ಞಾನವು ಉತ್ತಮವಿತ್ತು. ಆತನು ಹನುಮಾನನ ಮೇಲೆ ಬ್ರಹ್ಮಾಸ್ತವನ್ನು ಬಿಟ್ಟನು. ಬ್ರಹ್ಮಾಸ್ತಕ್ಷೂ ಹನುಮಾನನು ಮರೀಯುತ್ತಿಲ್ಲವೆಂದು ತಿಳಿದ ಇಂದ್ರಜಿತುವು ಹನುಮಾನನನ್ನು ಬ್ರಹ್ಮಾಸ್ತದಿಂದ ಬಂಧಿಸಿದನು. ಆಗ ಹನುಮಾನನು ಭೂಮಿಯ ಮೇಲೆ ನಿಶ್ಚೇಷ್ಣನಾಗಿ ಬಿದ್ದನು. ಪ್ರಭುವಿನ ಕೃಪೆಯಿಂದ ಈ ಅಸ್ತ್ರದಿಂದ ಹನುಮಾನಿಗೆ ಯಾವ ಅಪಾಯವೂ, ಯಾತನೆಯೂ ಆಗಲಿಲ್ಲ. ಏಕೆಂದರೆ—

ತತಃ ಸ್ವಾಯಂಭುವೈರ್ಮಂತ್ರೈತ್ಯಬ್ರಹ್ಮಾಸ್ತಂ ಚಾಭಿಮಂತ್ರಿತಮ್ |

ಹನುಮಾಂತ್ಯಿಂತಯಾಮಾಸ ವರದಾನಂ ಪಿತಾಮಹಾತ್ ||೪೧||

ಬ್ರಹ್ಮವಿಷಯಕ ಮಂತ್ರಗಳಿಂದ ಅಭಿಮಂತ್ರಿಸಲ್ಪಟ ಬ್ರಹ್ಮಾಸ್ತದ ಬಂಧನದಲ್ಲಿ ತಾನು ಸಿಲುಕಿದ ವಿಷಯವನ್ನು ತಿಳಿದ ಹನುಮಾನನು “ನೆನ್ನ ಅಸ್ತದಿಂದ ನೀನು ಒಂದು ಕ್ಷಣಿದಲ್ಲಿ ಮುಕ್ತನಾಗುವೆ?” ಎಂದು ಬ್ರಹ್ಮದೇವನು ಕೊಟ್ಟ ವರದ ಸೃಷ್ಟಿಯನ್ನು ಮಾಡಿದನು.

ಬ್ರಹ್ಮದೇವನ ಅನುಗ್ರಹವನ್ನು ಮತ್ತು ಅಸ್ತಬಂಧನದಿಂದ ಮುಕ್ತನಾಗಲು ಬೇಕಾಗಿದ್ದ ತನ್ನ ಸಾಮಧ್ಯವನ್ನು ಕ್ಷಣಿಕಾಲ ಮನದಲ್ಲಿ ಆಲೋಚಿಸಿ, ಬ್ರಹ್ಮದೇವನ

ಆಜ್ಞೆಯನ್ನು ಅವಲಂಬಿಸಿದನು. ಮನದಲ್ಲಿ ನಿಶ್ಚಯಿಸಿ ಹನುಮಾನನು ಜೀತನ ಇಲ್ಲದಂತೆ ಬಿದ್ಧಕೊಂಡನು. ಆಗ ರಾಕ್ಷಸರು ಮರದ ತೋಗಟಿಗಳಿಂದ, ಸೌಭಿನಹಗ್ಗಲಿಂದ ಆತನನ್ನು ಕಟ್ಟಿಹಾಕಿದರು. ರಾಷಣನೊಡನೆ ಮಾತನಾಡುವ ಇಂಧೆಯು ಹನುಮಾನನಿಗೆ ಇತ್ತು; ಆದ್ದರಿಂದ ರಾಕ್ಷಸರಿಂದ ನಡೆದ ಅಪಹಾಸ್, ಅಪಮಾನಗಳನ್ನು ಆತನು ಇತ್ತು; ಆದ್ದರಿಂದ ರಾಕ್ಷಸರಿಂದ ನಡೆದ ಅಪಹಾಸ್, ಅವಮಾನಗಳನ್ನು ಆತನು ಸುಮೃದ್ಧಿಸಿದನು.

ಈ ಬಧಕ್ಕೇನ ವಲ್ಯೇನ ವಿಮುಕ್ತೋಕ್ಕ್ಷೇಣ ಏಂರ್ಥವಾನ್ ।

ಅಸ್ತ್ರಭಂಧಃ ಸ ಚಾಸ್ಯಂ ಹಿ ನ ಬಂಧಮನುವರ್ತತೇ ॥೪೮॥

ಆ ಏರ ಹನುಮಾನನನ್ನು ಮರಗಳ ತೋಗಟಿಗಳಿಂದ ಕಟ್ಟಿಹಾಕಿದ್ದರಿಂದ, ಅಸ್ತ್ರಗಳ ಬಂಧನಪ್ರಭಾವವು ಇಲ್ಲದಾಯಿತು. ಇದಕ್ಕೆ ಕಾರಣವೆಂದರೆ, ಎರಡನೆಯ ಬಂಧನವು ಪ್ರಾಪ್ತವಾದಾಗ ಮೊದಲನೆಯ ಅಸ್ತದ ಬಂಧನವು ಇಲ್ಲದಾಗುತ್ತದೆ.

ಈ ಸಂಗತಿಯು ಇಂದ್ರಜಿತುವಿನ ಗಮನಕ್ಕೆ ಬಂದಿತು. ಆತನಿಗೆ ಚಿಂತೆಯಂಟಾಯಿತು. ಆತನ ಅಸ್ತಪ್ರಭಾವವನ್ನು ರಾಕ್ಷಸರು ವಿಫಲಗೊಳಿಸಿದ್ದರು. ಒಮ್ಮೆ ವ್ಯಾಘರವಾದ ನಂತರ ಪುನಃ ಅದೇ ಅಸ್ತವನ್ನು ಬಳಸುವಂತಿರುವದಿಲ್ಲ. ಇಂದ್ರಜಿತುವಿಗೆ ಈ ಸಂಗತಿಯು ಗೂತ್ತಿತ್ತು. ಹೀಗಾಗಿ ಜಯದ ಬಗ್ಗೆ ಸಂದೇಹವು ಆತನಲ್ಲಿ ಮೂಡಿತು.

ರಾಷಣನನ್ನು ಕಾಣುವ ಜೀತ್ಸುಕ್ಕೆವಿದ್ದ ಹನುಮಾನನು ಅಸ್ತಬಂಧನದಿಂದ ಮುಕ್ತ ನಾಗಿದ್ದರೂ ರಾಕ್ಷಸರಿಗೆ ಅದನ್ನು ತೋರಿಗೊಡಲಿಲ್ಲ. ರಾಕ್ಷಸರು ಅವನನ್ನು ಎಳೆದು ರಾಷಣ ಸಭೆಗೆ ತಂದರು. ರಾಮನ ಆಜ್ಞೆಯಂತೆ ಹನುಮಂತನು ಸೀತೆಯ ಶೋಧಕ್ಕಾಗಿ ಲಂಕೆಗೆ ಹೋಗಿ ಅತಿ ಪರಾಕ್ರಮವನ್ನು ಮಾಡಿದನು. ‘ಆಕ್ಷ’ ಎಂಬ ರಾಷಣನ ಪ್ರತ್ಯನನ್ನು ಸಂಹರಿಸಿದನು. ಇಂದ್ರಜಿತುವಿನ ಬ್ರಹ್ಮಪಾಶಕ್ಕೆ ತಾನಾಗಿ ಅಧಿನಾಧನಾದನು.

ಅಸ್ತ್ರೋಽನ್ಮತಮಾತ್ಮಾನಂ ಜಾತ್ವಾ ಪ್ರತಾಮಹಾಜ್ಞರಾತ್ ।

ಮಂಜಾಯನಾಕ್ಷಾಷಾಷ್ಟಿಂದೋ ಯಂತ್ರಿಷಾಷ್ಟಾಷ್ಟಾಷ್ಟಾಷ್ಟಯಾ ॥೪೯॥

ಬ್ರಹ್ಮದೇವನು ಕೊಟ್ಟ ವರದಿಂದ, ಅಸ್ತಗಳಿಂದ ಬಿಡುಗಡೆ ಹೊಂದ ಬಹುದೆಂದು ಹನುಮಾನನು ಅರಿತಿದ್ದರೂ ಹೆಡೆಮುರಿಗೆ ಕಟ್ಟಿ ಎಳೆದೊಯ್ಯುವ ರಾಕ್ಷಸರನ್ನು ಆ ಸಮಯಕ್ಕೆ ಕ್ಷಮಿಸಿದನು.

### ಸುಂದರಕಾಂಡ/ಜಿಂ

ರಾಕ್ಷಸರು ಹನುಮಂತನನ್ನು ರಾವಣನ ಸಭಾಗೃಹಕ್ಕೆ ತಂದಾಗ ರಾವಣನು ಆಶನಿಗೆ ಅನೇಕ ಪ್ರಶ್ನೆಗಳನ್ನು ಹೇಳಿದನು. “ನಿಜ ಹೇಳಿದರೆ ನಿನ್ನನ್ನು ಬಿಟ್ಟಬಿಡುವೇ; ಸುಳ್ಳನ್ನು ಆಡಿದರೆ ನೀನು ಬದುಕಿರುವದು ಕಷ್ಟ” ಎಂಬ ಬೆದರಿಕೆಯನ್ನು ಹಾಕಿದನು. ಆಗ ಹನುಮಂತನು ಯಾವ ಭಯವೂ ಇಲ್ಲಿದೆ ಈ ರೀತಿ ನುಡಿದನು— “ನಾನು, ಇಂದ್ರನು, ಯಾವನ ಅಥವಾ ವರುಣ ಇವರ ರೂಪ ತಾಳಿ ಬಂದಿರುವದಿಲ್ಲ. ಹುಬೇರನು ನನ್ನ ಸ್ವೇಂಧಿತನಲ್ಲ; ವಿಷ್ಣುವು ನನ್ನನ್ನು ಇಲ್ಲಿಗೆ ಕಳುಹಿಸಿಲ್ಲ. ನಾನು ಜಾತಿಯಿಂದ ವಾನರನೇ ಇರುವೆ. ವಾನರನಾಗಿಯೇ ರಾಕ್ಷಸರ ರಾಜನನ್ನು ಕಾಣಲೇಂದು ಬಂದಿರುವೆನು. ಈ ದುರ್ಲಭ ದರ್ಶನವಾಗಬೇಕೆಂದು ನಾನು ಉದ್ಯಾನವನಗಳನ್ನು ದ್ವಂಡಗೊಳಿಸಿದೆನು. ಆಗ ಬಲಾಧ್ಯರಾದ ರಾಕ್ಷಸರು ನನ್ನ ಮೈಮೇಲೇ ಧಾವಿಸಿ ಬಂದರು.

ರಕ್ಷಣಾಧಾರಂ ಜ ದೇಹಸ್ಯ ಪ್ರತಿಯುದ್ಧ ಮಯಾ ರಣೀ |  
ಅಸ್ತ್ರಪಾಶ್ಯೇನ ಶಕ್ತೋಽಹಂ ಬದ್ಧಂ ದೇವಾಸುರೈರಪಿ ||೧೬||  
ಪಿತಾಮಹಾದೇವ ವರೋ ಮಮಾಪಿ ಹಿ ಸಮಾಗತಃ:  
ರಾಜಾನಂ ದ್ರುಷ್ಟಿಕಾಮೇನ ಮಯಾಸ್ತಮನುವರ್ತಿತಮ್ ||೧೭||

“ನನ್ನ ದೇಹದ ರಕ್ಷಣೆಗಾಗಿ ನಾನು ಸಂಗ್ರಾಮದಲ್ಲಿ ಅವರೋದನೆ ಕಾದಾಡಬೇಕಾಯಿತು. ದೇವ, ಅಸುರ ಇವರು ಯಾರೂ ನನ್ನನ್ನು ಅಸ್ತ್ರಪಾಶಗಳಿಂದ ಬಂಧಿಸಲಾರಲು. ಅಂತಹ ವರವನ್ನು ನಾನು ಬ್ರಹ್ಮದೇವನಿಂದ ಪಡೆದಿದ್ದೇನೆ. ರಾಕ್ಷಸರಾಜನ ದರ್ಶನವಾಗಬೇಕೆಂದು ನಾನು ಈ ಅಸ್ತಕೆ ಮಯಾರ್ಥದೆಯನ್ನು ಕೊಟ್ಟಿರುವೆನು.”

ಈ ವರವು ಯಾಚಿತವೋ ಅಯಾಚಿತವೋ ಎಂಬ ಬಗ್ಗೆ ಸ್ವಷ್ಟ ಕಲ್ಪನೆ ಬರುವದಿಲ್ಲ.

೪೦. ಬ್ರಹ್ಮದೇವ < ಮೈಂದ, ದ್ವಿವಿದ (ಅಶ್ವಿನೀಕುಮಾರ ಪುತ್ರರು)  
ಸುಂದರಕಾಂಡ/೬೦

ಲಂಕೆಯಿಂದ ಮರಳಿಬಂದ ನಂತರ ಹನುಮಂತನು ಅಂಗದಸಮೇತರಾದ ಎಲ್ಲ ವಾನರರಿಗೆ ತನ್ನ ವೃತ್ತಾಂತವನ್ನು ಹೇಳಿದನು. ಆನಂತರ ಯಾವ ಕಾರ್ಯವನ್ನು

ಕ್ಯಾಗೊಳ್ಳಬೇಕು? ಎಂಬ ಬಗ್ಗೆ ವಿಚಾರವಿನಿಮಯ ನಡೆದಾಗ ಅಂಗದನು ಈ ರೀತಿ ಎಂದನು-

ಅಶ್ವಿಪುತ್ರು ಮಹಾವೇಗೌ ಬಲವಂತೌ ಪ್ಲವಂಗವೌ ॥१॥  
 ಪಿತಾಮಹವರೋತ್ಸೇಕಾಭ್ಯರಮಂ ದರ್ಷಮಾಸಿತೌ ।  
 ಅಶ್ವಿನೋಮಾನನಾಧ್ಯಂ ಹಿ ಸರ್ವಾಲೋಕಪಿತಾಮಹಃ ॥२॥  
 ಸರ್ವಾವಧ್ಯಾಭ್ಯಮಲಮನಯೋದರತ್ತವಾಸ್ಪುರಾ ।  
 ವರೋತ್ಸೇಕೇನ ಮತ್ತೂ ಚ ಪ್ರಮಣ್ಯ ಮಹತೀಂ ಚಮಾಮ್ ॥३॥

“ಶೀಥಗತಿಯವರಾಗಿದ್ದ ಈ ಅಶ್ವಿನೀಕುಮಾರ ಪ್ರತ್ಯರಾದ ಮೈಂದ, ದ್ವಿವಿದರು ಮಹಾವೀರರಾದ ವಾನರರಾಗಿದ್ದಾರೆ. ಬ್ರಹ್ಮದೇವನ ವರದಿಂದ ಅವರು ತುಂಬ ಗರ್ವಿಷ್ಟರಾಗಿದ್ದಾರೆ. ಅಶ್ವಿನೀಕುಮಾರರಿಗೆ ಸನ್ನಾನಿಸಲು, ಸರ್ವಾಲೋಕಾಧಿ ಪತಿಯಾದ ಬ್ರಹ್ಮದೇವನು ಇವರಿಗೆ ಈ ಮೊದಲು ‘ನಿಮಗೆ ಯಾರಿಂದಲೂ ಹೀಡೆ ಯಾಗಲಾರದು’ ಎಂಬ ಉತ್ತರಮ ವರವನ್ನು ಕೊಟ್ಟಿರುವದರಿಂದ, ಆ ವರದಿಂದ ಮದವೇರಿದ ಇವರು ಪ್ರಕಂಡ ಸೇನೆಯನ್ನು ಪರಾಭವಗೊಳಿಸಿ ಈ ಮಹಾಬಲಾಢ್ಯ ವಾನರವೀರರು ದೇವತೆಗಳ ಬಳಿಯ ಅಮೃತವನ್ನು ಪ್ರಾಣಿಸಿದ್ದಾರೆ.”

ಹೀಗಿರುವರಿಂದ ಏಕೆಲ್ಲ ವಾನರರು ಬಿದಿಗೆ ಉಳಿದುಕೊಂಡರೂ “ಇವರಿಬ್ಬರೇ ಲಂಕೆಯಲ್ಲಿಯ ಅಶ್ವ, ಗಜ, ರಘು ಸಮೀತ ಪೂರ್ಣಲಂಕೆಯನ್ನೇ ನಾಶಗೊಳಿಸಲು ಸಮರ್ಪಣರಾಗಿದ್ದಾರೆ. ಹೀಗಿರುವದರಿಂದ ಕಿಷ್ಟಿಂಥಿಗೆ ಮರಳುವದು ಬೇಡ; ಎಲ್ಲರೂ ಲಂಕೆಗೆ ಹೋಗಿ ರಾಕ್ಷಸರನ್ನು ನಾಶಗೊಳಿಸೋಣ; ಸೀತೆಯನ್ನು ಜೋತಿಗೆ ಕರೆದುಕೊಂಡು ರಾಮನತ್ತ ಮರಳಿ ಹೋಗೋಣ!” ಎಂದು ಅಂಗದನು ಸೂಚಿಸಿದನು.

ಈ ವರವು ಯಾಚಿತವೋ ಅಯಾಚಿತವೋ ಎಂಬುದನ್ನು ನಿಶ್ಚಯಾಗಿ ಹೇಳಲಾಗುವುದಿಲ್ಲ.

ಇಗ. ? < ಕಾಲಕೇಯ

ಯುಧಕಾಂಡ/೨

ರಾಮನು ಲಂಕೆಯತ್ತ ಸಾಗಿ ಬರುತ್ತಿರುವದನ್ನು ಅರಿತ ರಾವಣನು ಮಹಾಬಲಾಢ್ಯರಾದ ತನ್ನ ರಾಕ್ಷಸರನ್ನು ಒಟ್ಟಿಗೆ ಕರೆಯಿಸಿ ಅವರೊಡನೆ ವಿಚಾರ ವಿನಿಮಯ ಮಾಡಿದನು. ಆಗ ಅವರೆಲ್ಲವೂ ರಾವಣನ ಪೂರ್ವಪರಾಕ್ರಮವನ್ನು

ಹೊಗಳುತ್ತ “ನಿನಗೆ ಜಯವು ನಿಶ್ಚಿತವಿದೆ. ಚಿಂತೆಗೆ ಯಾವ ಕಾರಣವೂ ಇಲ್ಲ! ಪೂರ್ವದಲ್ಲಿ ಪಾತಾಳದ ಭೋಗವತಿ ಪಟ್ಟಣದಲ್ಲಿಯ ಭುಜಂಗಗಳ, ಕುಬೇರನ, ವಾಸುಕಿಯ, ತತ್ಕಾ ಮುಂತಾದ ಅನೇಕರ ಪರಾಭವವನ್ನು ನೀನು ಮಾಡಿರುವೆ. ಇಷ್ಟೇ ಅಲ್ಲದೇ-

ಅಷ್ಟಯಾ ಬಲವಂತತ್ವ ಶೂರಾ ಲಭ್ಯವರಾಃ ಪ್ರಸಃ ।

ತತ್ವಯಾ ಸಂಪತ್ತರಂ ಯುದ್ಧಾ ಸಮರೇ ದಾನವಾ ವಿಭೋ ॥೧೦॥

“ಪ್ರೀಣಿಸದ, ಬಲಾಧ್ಯರಾದ, ಶೂರ ಹಾಗೂ ವರವನ್ನು ಪಡೆದಂಥ ಕಾಲಕೇಯ ದಾನವರೊಡನೆ ರಣರಂಗದಲ್ಲಿ ಒಂದು ಸಂಪತ್ತರದವರೆಗೆ ಯುದ್ಧ ಮಾಡಿ ನಿನ್ನ ಸ್ವಂತ ಬಲದಿಂದ ಅವರನ್ನು ಪಾದಾಕ್ರಾಂತಗೊಳಿಸಿರುವೆ.”

ಕಾಲಕೇಯನಿಗೆ ಯಾರು, ಯಾವ ಕಾರಣದಿಂದ, ಯಾವ ವರವನ್ನು ಯಾವಾಗ ಕೊಟ್ಟರೆಂಬುದು ಸ್ವಷ್ಟವಿಲ್ಲ. ಕೇವಲ ವರ ದೋರೆತ ಉಲ್ಲೇಖ ಮಾತ್ರ ಬಂದಿದೆ.

### ಇ. ? < ಇಂದ್ರಜಿತು ಯುದ್ಧಕಾಂಡ/६

ಲಂಕೆಯತ್ತ ರಾಮನು ಸಾಗಿಬರುತ್ತಿರುವದನ್ನು ಅರಿತ ರಾವಣನು ತನ್ನ ಮಹಾಬಲಾಧ್ಯ ರಾಕ್ಷಸರನ್ನು ಒಟ್ಟಿಗೆ ಕರೆಯಿಸಿ ಅವರೊಡನೆ ವಿಚಾರವಿನಿಮಯ ನಡೆಯಿಸಿದನು. ಆಗ ಆ ರಾಕ್ಷಸರು, ರಾವಣನ ಸಾಮಧ್ಯವನ್ನು ಮತ್ತು ಆತನ ಮೊದಲಿನ ಪರಾಕ್ರಮಗಳನ್ನು ಬಳಸ್ತೇ ರಾವಣನಿಗೆ ಈ ರೀತಿ ನುಡಿಯುತ್ತಾರೆ-

“ಪೂರ್ವದಲ್ಲಿ ನೀನು ಅನೇಕ ಬಲಾಧ್ಯ ಶತ್ರುಗಳನ್ನು ಸಂಗ್ರಹದಲ್ಲಿ ತುಲನೆಯಿಲ್ಲದ ನಿನ್ನ ಪರಾಕ್ರಮದಿಂದ ಸೋಲಿಸಿರುವೆ. ಇಂಥ ನೀನು ರಾಮನ ಭಯವನ್ನು ಇಟ್ಟುಕೊಳ್ಳಬಾರದು. ನಿನಗೆ ವಿಜಯವು ಖಂಡಿತ.” ಈ ರಾಕ್ಷಸರು ಇಂದಜಿತುವಿನಿಂದ ಪರಾಭೂತರಾದವರೆಲ್ಲರ ಹೆಸರುಗಳನ್ನು ನಿರ್ದೇಶಿಸಿ, ಆತನ ಎಣೆಯಿಲ್ಲದ ಸಾಮಧ್ಯದ ಬಗ್ಗೆ ಗೌರವದಿಂದ ಮಾತನಾಡಿದರು. ಇಂದ್ರಜಿತು ಪೊಬ್ಬನೇ ರಾಮನನ್ನು, ಆತನ ವಾನರ ಸೇನೆಯನ್ನು ಸದೆಬಿಡಿಯಲು ಶಕ್ತಿ ನಿದ್ವಾನೆಂದು ಹೊಗಳಿ-

ಅನೇನ ಚ ಮಹಾರಾಜ ಮಾಹೇಶ್ವರಮನುತ್ತಮಮ್ ।

ಇಷ್ಟಾ ಯಜ್ಞಾ ಪರೋ ಲಚ್ಚೋ ಲೋಕೇ ಪರಮದುರ್ಬಂಘಃ ॥೧೧॥

“ಹೇ ಮಹಾರಾಜನೇ, ಈ ಇಂದ್ರಜಿತುವು ಅಶ್ವಂತ ಉತ್ತಮವಾದ ಮಾಹೇಶ್ವರೀ ಯಾಗವನ್ನು ಮಾಡಿ ಜಗತ್ತಿನಲ್ಲಿ ಶ್ರೇಷ್ಠವಾದ ವರವನ್ನು ಸಂಪಾದಿಸಿದ್ದಾನೆ” ಎಂದರು.

ಹೀಗಿರುವದರಿಂದ ರಾಮನನ್ನು ನಾಶಗೊಳಿಸಲು ಇಂದ್ರಜಿತುವನ್ನೇ ನಿಯಮಿಸಬೇಕು.

ಇಂದ್ರಜಿತುವಿಗೆ ಯಾರು ವರವನ್ನು ಕೊಟ್ಟಬೇಂಬುದಕ್ಕೆ ಆಧಾರವಿರದಿದ್ದರೂ ಅದನ್ನು ಬಹುತ್ತಃ ಶಂಕರನೇ ಕೊಟ್ಟಬಿರಹುದು. ಇಂದ್ರಜಿತುವು ಆಚರಿಸಿದ ಏಳು ಯಜ್ಞಗಳಲ್ಲಿ ಮಾಹೇಶ್ವರೀ ಯಾಗವು ಒಂದಾಗಿದ್ದು, ತೀವ್ರಪ್ರಸಾದದಿಂದ ಆತನಿಗೆ ದ್ವ್ಯಾರಘಗಳು, ಬಿಲ್ಲುಬಾಣಗಳು, ಶಸ್ತರಗಳು, ತಾಮಸೀ ಮಾಯ್ಯಾ ವಿದ್ಯೆ ಇವೆಲ್ಲವೂ ಪ್ರಾಪ್ತವಾದವು. ವಾಸ್ತವದಲ್ಲಿ ಇದೊಂದು ಅನುಗ್ರಹವೇ ಹೊರತು ವರವೆನಿಸದು. ವಾಲ್ಯೋಚಿಯು ‘ವರ’ ಶಬ್ದವನ್ನು ಬಳಸಿದ್ದಾನೆ.

ಹೀಗೆ ಇಲ್ಲಿ ವರದ ಉಲ್ಲೇಖ ಮಾತ್ರವಿದೆ.

ನೋಡಿ: ವರ ಕ್ರಮಸಂಖ್ಯೆ ೪೪-ಮಾಹೇಶ್ವರ < ಮೇಘನಾದ (ಇಮದ್ರಜಿತು).

### ಉಳಿ. ರಾಮ < ಮರು ಪ್ರದೇಶ

#### ಯುದ್ಧಕಾಂಡ/೨೨

“ಇಂದು ನಾನು ಸಮುದ್ರವನ್ನು ದಾಟಬೇಕು; ಇಲ್ಲವೇ ನನ್ನಿಂದ ಈ ಸಮುದ್ರ ರಾಜನ ಕೊನೆಯಾಗಬೇಕು!” ಎಂಬ ಪ್ರತಿಜ್ಞೆಯನ್ನು ಮಾಡಿ ರಾಮನು ಸಮುದ್ರರಾಜನಿಗೆ ಕೈ ಮುಗಿದು, ದಭ್ಯೇಯ ಹಾಸುಗೆಯನ್ನು ಮಾಡಿ ಅದರಲ್ಲಿ ಒರಗಿಕೊಂಡನು. ರಾಮನು ಸಮುದ್ರರಾಜನನ್ನು ಸತ್ಯರಿಸಿ ಮೂರು ರಾತ್ರಿಗಳು ಕಳೇದರೂ ಸಾಗರರಾಜನ ದರ್ಶನವಾಗಲಿಲ್ಲ. ಸಾಗರರಾಜನು ಮಂದಬುದ್ಧಿ ಯವನಿದ್ದನು. ಅವನಿಗೆ ತುಂಬ ಅಹಂಕಾರವಿತ್ತು. ಸಾಗರರಾಜನ ಮೇಲೆ ರಾಮನಿಗೆ ತುಂಬ ಕೋಪ ಬಂದಿತು. ರಾಮನು ತೀಕ್ಷ್ಣ ಬಾಣಗಳನ್ನು ಬಿಟ್ಟು ಸಾಗರನನ್ನು ಕೆರಳಿಸಿದನು. ರಾಮನ ಬಾಣಗಳಿಂದ ಸಮುದ್ರದ ಜಲಚರ ಪ್ರಾಣಿಗಳೂ, ಪಾತಾಳದಲ್ಲಿಯ ದಾನವರೂ ತೊಂದರೆಗೆ ಈಡಾದರು. ಸಾಗರನು ಭೋಗರೆ ಯಲಾರಂಭಿಸಿನು. ಎಲ್ಲೆಡೆಯಲ್ಲಿಯೂ ಹಾಹಾಕಾರ ಉಂಟಾಯಿತು. ಆಗ ಲಕ್ಷ್ಮಣನು ರಾಮನಿಗೆ “ಇಂಥ ಅನಧಿಕವನ್ನು ಮಾಡಬೇಡ” ಎಂದು ಪ್ರಾರ್ಥಿಸಿದನು. ರಾಮನು ಸಾಗರನನ್ನು ಕುರಿತು- “ನನ್ನ ಬಾಣಗಳಿಂದ ನಿನ್ನಲ್ಲಿಯ ಜಲವನ್ನು

ಬತ್ತಿಸುವೆ. ನಿನ್ನ ಉದರದಲ್ಲಿಯ ಜಲಚರಗಳೆಲ್ಲ ನನ್ನಿಂದ ಹತವಾಗುವವು.” ಹೀಗೆ ನುಡಿದು ರಾಮನು ಬ್ರಹ್ಮಸ್ತದಿಂದ ಅಭಿಮಂತ್ರಿಸಿದೆ ಬಂದು ಬಾಣವನ್ನು ಧನಸ್ಯಿಗೆ ಹೂಡಿರನು. ಬಾಣವನ್ನು ಬಿಟ್ಟುಕೊಂಡೇ ಸ್ವರ್ಗ ಹಾಗೂ ಪೃಥ್ವಿಯಲ್ಲಿಯೆ ಜರಾಚರಸ್ಯಾಸ್ಯಿಗೆ ನಡುಕವುಂಟಾಗಿ ಬಿನ್ನವಿಚ್ಛಿನ್ನವಾಗಬಹುತ್ತಿತು. ಮಹಾಸಾಗರದಲ್ಲಿ ಅಲ್ಲೋಲಕಲ್ಲೋಲವಾಯಿತು. ಆಗ ಜಲಾಶಯದ ಮಧ್ಯದಿಂದ ಸಾಗರರಾಜನು ಮೇಲಕ್ಕೆ ಎದ್ದು ಬಂದು ವಿನಯಪೂರ್ವಕವಾಗಿ ರಾಮನಿಗೆ ಇಂತೆಂದನು:

“ಹೇ ಸೌಮ್ಯರಾಮನೇ, ಈ ಪೃಥ್ವಿ ವಾಯು, ಆಕಾಶ, ಜಲ ಮತ್ತು ಅಗ್ನಿ ಇವು ಅನಾದಿ ಕಾಲದಿಂದಲೂ ತಮ್ಮ ತಮ್ಮ ಧರ್ಮಕ್ರಮವನ್ನು ಅನುಸರಿಸುತ್ತಿಲ್ಲವೆ. ನಾನು ಅಪಾರನಾಗಿದ್ದೇನೆ. ನನ್ನನ್ನು ದಾಟಿವದು ಯಾರಿಗೂ ಸಾಧ್ಯವಿಲ್ಲ. ಇದುವೇ ನನ್ನ ಧರ್ಮ; ಅಸ್ಥಿರತೆಯು ನನ್ನ ಪ್ರಮುಖ ವಿಕಾರವಾಗಿದೆ. ಅಭಿಲಾಷೆ, ಲೋಭಭಯ, ಅನುರಾಗಗಳನ್ನು ಹೊಂದಿದ ಜಲಚರದಿಂದ ತುಂಬಿದ ಈ ನನ್ನ ಉದರವನ್ನು ಎಂದಿಗೂ ಸ್ತಬ್ಗಸೋಳಿಸಲಾರೆನು. ಹೀಗಿದ್ದರೂ ನೀನು ದಾಟಿ ಹೋಗಲು ಏಪಾರಣನ್ನು ಮಾಡುವ. ನಿನ್ನ ಸೇನೆಯು ದಾಟಿ ಹೋಗುವವರೆಗೆ ಮೊಸಳೆ ಮುಂತಾದ ಜಲಚರ ಪ್ರಾಗೀಳು ವಾನರರ ಮೇಲೆ ದಾಳಿ ಮಾಡಲಾರ ವೆಂದು ನಾನು ಲಿಂಡಿತವಾಗಿ ಹೇಳುತ್ತೇನೆ.”

ಆಗ ರಾಮನು “ಈ ಅಮೋಘವಾದ ಬಾಣವನ್ನು ಯಾವ ಪ್ರದೇಶದಲ್ಲಿ ಎಸೆಯಲಿ?” ಎಂದು ಸಾಗರರಾಜನನ್ನು ಕೇಳಿದನು.

ಸಾಗರರಾಜನು ರಾಮನಿಗೆ, “ದ್ರುವತ್ತಲ್ಯವೆಂದು ಜಗತ್ತಿನಲ್ಲಿ ಪ್ರಸಿದ್ಧವಾದ, ಪವಿತ್ರವಾದ ನನ್ನ ಒಂದು ಸ್ಥಳವು ಉತ್ತರದಿಕ್ಕಿನಲ್ಲಿದೆ. ಅಲ್ಲಿ ಅಭೀರ ಪ್ರಭೃತಿ ಮುಂತಾದ ದುಷ್ಪಿ ದಸ್ಯುಗಳು ನನ್ನ ಜಲವನ್ನು ಸೇವಿಸಿ ವಾಸವಿರುತ್ತಾರೆ. ಅವರು ಬಹು ಸಂಶ್ಯಯಲ್ಲಿದ್ದಾರೆ. ಅವರ ಮುಖಿಗಳು ಭಯಂಕರವಿದ್ದಪ್ರೇ ಅವರ ಕೃತ್ಯಗಳೂ ಭಯಂಕರವಾಗಿವೆ. ಇಂಥ ಪಾಪಿಗಳ ಸ್ವರ್ವವು ನನಗೆ ಹಿಡಿಸುವದಿಲ್ಲ. ಹೀಗಿರುವದರಿಂದ ನಿನ್ನ ಉತ್ತರಪ್ರಭಾಂದ ಸದುಪಯೋಗವನ್ನು ನೀನು ಆ ಸ್ಥಳದತ್ತ ಮಾಡು!” ಎಂದು ತಿಳಿಸಿದನು.

ಸಾಗರನ ಹೇಳಿಕೆಯಂತೆ, ರಾಮನು ಆ ತೇಜಸ್ಸುಳ್ಳ ಬಾಣವನ್ನು ‘ಮರುಕಾಂತಾರ’ವೆಂಬ ಪ್ರದೇಶದ ಮೇಲೆ ಬಿಟ್ಟನು. ಆಗ ಆ ಬಾಣದಿಂದ ತತ್ತರಿಸಿದ ಪೃಥ್ವಿಯ ಗೋಳಿಟ್ಟಿತು. ಬಾಣ ತಗುಲೀದ ಸ್ಥಳದಲ್ಲಿ ಪೃಥ್ವಿಗೆ ಒಂದು ರಂಧ್ರವುಂಟಾಗಿ ಅಲ್ಲಿಯ ರಸಾತಳದಿಂದ ಒಮ್ಮೆಲೇ ನೀರು ಹೊರಚಿಮ್ಮಿತು. ಅಲ್ಲಿ ‘ವರಣ’ವೆಂಬ ಬಾವಿಯು ನಿಮಾರ್ಣಿಗೊಂಡಿತು. ಸುತ್ತುಮುತ್ತಿಲಿನ

ಜಲಾಶಯಗಳ ನೀರು ಬತ್ತಿಮೋಣಿಯಿತು. ಈ ರೀತಿ ಆ ‘ಮರುಕಾಂತಾರ’ ಪ್ರದೇಶವನ್ನು ಬರಡು ಮಾಡಿದನಂತರ-

ವರಂ ತಸ್ಮೈ ದದೌ ವಿದ್ಧಾಷ್ಟರವೇಮರಿತಮಃ ॥೪೮॥  
ಪಶ್ವಷಾಷ್ಟಲೋಗಷ್ಟ ಘಲಮೂಲರಕಾಯುತಃ ॥  
ಬಹಸ್ಸೇಮೋ ಬಹಸ್ತೀರಃ ಸುಗಂಧಿವಿವಿಧೌಜಧಿಃ ॥೪೯॥  
ವಿವರೇತ್ಯಷ್ಟ ಸಂಯಕ್ತೋ ಬಹಬಿಃ ಸಂಯುತೋ ಮರುಃ ।  
ರಾಮಸ್ಯ ವರದಾನಾಷ್ಟ ತಿಃ ಪಂಥಾ ಬಬೂವ ಹ ॥೫೦॥

ದೇವಸಮನಾದ, ಪರಾಕ್ರಮಿಯಾದ, ದಶರಥಪುತ್ರನಾದ, ಜಾಣಿಯಾದ ರಾಮನು ಆ ಮರುಪ್ರದೇಶಕ್ಕೆ ಈ ರೀತಿ ವರವನ್ನು ಕೊಟ್ಟನು:

“ಪಶುಗಳಿಗೆ ಹಿತಕರವಾಗಬೇಕು, ಅಲ್ಲಿ ರೋಗರುಜಿನಗಳು ಕಡಿಮೆಯಾಗಿರ ಬೇಕು; ಘಲ, ಮೂಲಗಳು, ರಸಗಳು, ವಿಪುಲಸ್ವಿಗ್ರಹಿತೆಯಿದ್ದ ಸಂಗತಿಗಳು, ಹಾಲು, ಹೃನ, ಸುಗಂಧ ಮತ್ತು ನಾನಾ ಪ್ರಕಾರದ ಜೈಷಧಿಗಳಿಂದ ಈ ದೇಶವು ಸಮೃದ್ಧವಾಗಲಿ!”

ರಾಮನಿಂದ ಈ ವರವನ್ನು ಪಡೆದನಂತರ ಈ ಮರುಪ್ರದೇಶವು ಮೇಲೆ ತಿಳಿಸಿದ ಗುಣಗಳಿಂದ ಸಂಪನ್ಮಾಯಿಯಿತು. ರಾಮನು ಈ ವರದಿಂದ ಆ ಪ್ರದೇಶವು ಶಭಕಾರಕವಾಯಿತು.

ಇದು ‘ಅಯಾಚಿತೆ’ ವರವಾಗಿದೆ.

ಉಳಿ. ವಿಶ್ವಕರ್ಮ < ನಲ (ವಾನರ)

ಯುದ್ಧಕಾಂಡ/೨೨

ಸಾಗರರಾಜನು ರಾಮನಿಗೆ, ವಿಶ್ವಕರ್ಮನ ಪುತ್ರನಾದ ‘ನಲ’ವಾನರನ ಸಾಮಧ್ಯವನ್ನು ಅರುಹುತ್ತಿದ್ದಾನೆ. ರಾಮನು ಮರುಪ್ರದೇಶಕ್ಕೆ ವರವನ್ನು ಕೊಟ್ಟ ಕಾರಣ ಸಂತೋಷಗೊಂಡ ಸಾಗರನು, ರಾಮನಿಗೆ ಈ ರೀತಿ ಹೇಳುತ್ತಾನೆ:

ಅಯಂ ಶಾಮ್ಯ ನಲೋ ನಾಮ ತನಯೋ ವಿಶ್ವಕರ್ಮಣಃ ।  
ಪಿತ್ರಾ ದತ್ತಪರಃ ಶ್ರೀಮಾನ್ವಿತಮಾನಿಷಕರ್ಮಣಃ ॥೫೧॥

“ಹೇ ವಿನಯಸಂಪನ್ನ ರಾಮನೇ, ಈ ನಲನೆಂಬ ವಾನರನು ವಿಶ್ವಕರ್ಮನ ಪುತ್ರನಾಗಿದ್ದಾನೆ. ನಿನ್ನಲ್ಲಿ ಈತನು ಶ್ರದ್ಧೆಯನ್ನಿಟ್ಟಕೊಂಡಿದ್ದಾನೆ. ಈ ನೆಲದಲ್ಲಿ

ಇಷ್ಟವಸ್ತುವನ್ನು ನಿರ್ಮಿಸುವ ಶಕ್ತಿ ಇದೆ. ಈ ಪ್ರಕಾರದ ವರವನ್ನು ವಿಶ್ವಕರ್ಮನು ಆತನಿಗೆ ಕೊಟ್ಟಿದ್ದಾನೆ.”

“ಅತ್ಯಂತ ಉತ್ಸಹಪುಣ್ಯ ಈ ವಾನರನು ನನ್ನ ಮೇಲೆ ಸೇತುವೆಯನ್ನು ಕಟ್ಟಲಿ! ತನ್ನ ಪಿತನಂತೆ ನಲನು ಕುಶಲನಿಧ್ಯ ಕಾರಣನು ಆತನು ನಿರ್ಮಿಸಿದ್ದ ಸೇತುವೆಗೆ ನಾನು ಆಧಾರಪ್ರಾಯನಾಗುವೆ” ಎಂದು ಹೇಳಿ ಸಾಗರ ರಾಜನು ಅದೃಶ್ಯನಾದನು. ನಲನು ವಾನರರ ಸಹಾಯದಿಂದ ಸೇತುವೆಯನ್ನು ನಿರ್ಮಿಸಲಾರಂಭಿಸಿದನು.

“ನನ್ನ ಪಿತನು ನನ್ನ ತಾಯಿಗೆ ಕೊಟ್ಟ ವರದಿಂದ ನಾನು ನನ್ನ ತಂದೆಯಂತೆ ಶಿಲ್ಪ ವಿದ್ಯೆಯಲ್ಲಿ ಪ್ರವೀಣನಾಗಿದ್ದೇನೆ” ಎಂದು ನಲನು ಸ್ವತಃ ರಾಮನಿಗೆ ಹೇಳುತ್ತಾನೆ.

ವರವನ್ನು ಕೊಟ್ಟ ಕಾರಣವು ಸ್ವಷ್ಟವಿಲ್ಲ. ಇದು ‘ಅಯಾಚಿತೆ’ ವರವಾಗಿರ ಬೇಕು.

### ಉಳಿ. ವಿಶ್ವಕರ್ಮ < ನಲ (ವಾನರನ) ತಾಯಿ ಯುದ್ಧಕಾಂಡ/೨೨

ನಲವಾನರನು ರಾಮನಿಗೆ ತನ್ನ ಸ್ವಂತದ ಬಗ್ಗೆ ಹೇಳುತ್ತಿದ್ದಾನೆ.

“ಮಹಾಸಾಗರನು ನನ್ನ ಬಗ್ಗೆ ನುಡಿದದ್ದು ನಿಜವಿದೆ. ನನ್ನ ತಂದೆಯ ಸಾಮಧ್ಯವು ನನ್ನಲ್ಲಿರುವದರಿಂದ ನಾನು ಈ ವಿಸ್ತೀರ್ಣವಾದ ಸಮುದ್ರದಲ್ಲಿ ಸೇತುವೆಯನ್ನು ಕಟ್ಟುವೇನು. ಈ ಪ್ರಪಂಚದಲ್ಲಿ ‘ದಂಡ’ ಮಾರ್ಗದಿಂದಲೇ ಪ್ರಯುಷನು ತನ್ನ ಕಾರ್ಯವನ್ನು ಸಾಧಿಸಬಹುದು ಎಂದು ನನಗೆ ಅನ್ನಿಸುತ್ತದೆ. ಈ ಕೃತಜ್ಞನಿರ್ದ ದವನ ಬಗ್ಗೆ ಸಾಮ, ದಾನ ಮತ್ತು ಕ್ಷಮೆ ಇವುಗಳ ಪ್ರಯೋಗವು ನಿರಧರಿಸಾಗರನೆಂದರೆ ಪ್ರಚಂಡ ಜಲರಾಶಿ; ಇಂಥ ಮಹಾಸಾಗರಕ್ಕೆ ಈಗ ದಂಡದ ಭಯವೋದಗಿದೆ. ತನ್ನ ಮೇಲೆ ಕಟ್ಟಡಲ್ಪಡಲಿರುವ ಸೇತುವೆಯನ್ನು ಕಾಣುವ ತವಕ ಆತನಿಗೆ ಉಂಟಾಗಿದೆ. ಹೀಗಿರುವದರಿಂದಲೇ ಸೇತುವೆಯನ್ನು ಕಟ್ಟಲು ಅವಕಾಶವನ್ನು ಕೊಡಲು ಸಿದ್ಧನಾಗಿದ್ದಾನೆ.”

ಮಮ ಮಾತುವರೋ ದತ್ತೋ ಮಂದರೋ ವಿಶ್ವಕರ್ಮಾಣಾ ।

ಮಯಾ ತು ಸದ್ಯತಃ ಪುತ್ರಸ್ವಾದ ದೇವಿ ಭವಿಷ್ಯತಿ ॥೩೮॥

“ಹೇ ದೇವಿಯೆ, ನಿನಗಾಗಲಿರುವ ಪ್ರತ್ಯನು ನನ್ನಂತೆಯೇ ಆಗುವನು” ಎಂದು ವಿಶ್ವಕರ್ಮನು ಮಂದರವೆಂಬ ಪರವರ್ತದ ಮೇಲೆ ನನ್ನ ಮಾತೆಗೆ ವರವನ್ನು ಕೊಟ್ಟಿದ್ದನು.

“ನಾನು ಆತನ ಸ್ವಂತ ಮಗನಿದ್ದ ಶಿಲ್ಪಿದ್ಯೇಯಲ್ಲಿ ಆತನಷ್ಟೇ ನಿಪುಣ ನಿದ್ದೇನೆ. ನೀವು ಕೇಳಿದೇ ಇದ್ದರೆ ನಾನಾಗಿ ನನ್ನ ಗುಣಗಳನ್ನು ನಿಮ್ಮ ಮುಂದೆ ಹೇಳಲಾರೆನು. ನಾನು ಸಮುದ್ರದಲ್ಲಿ ಸೇತುವೆಯನ್ನು ಕಟ್ಟಲು ಕ್ಷಮತೆಯುಳ್ಳವನಿದ್ದೇನೆ.”

ಇಲ್ಲಿ ವರವನ್ನು ಕೊಡಲು ಇದ್ದ ಕಾರಣವು ಸಷ್ಟವಿಲ್ಲ. ಇದು ‘ಅಯಾಚಿತ’ ವರವಿರ ಬೇಕು.

ಮಾತೆಯ ಹೆಸರಿನ ಉಲ್ಲೇಖವು ಇರದೇ ಇದ್ದರೂ ಅವಳು ಬಹುಶಃ ಘೃತಾಚಿ ಎಂಬ ಅಪ್ಪರೆಯಾಗಿರಬೇಕು.

#### ೪೫. ಇಂದ್ರ < ಜಾಂಬವಾನ

##### ಯುದ್ಧಕಾಂಡ/೨೧

ರಾವಣನ ಅಮಾತ್ಯನಾದ ಸಾರಣನು ರಾಮನ ಬೆಂಬಲಕ್ಕಿದ್ದ ವೀರಸೇನಾ ಪತಿಗಳ ಶಕ್ತಿ ಸಾಮರ್ಥ್ಯದ ಬಗ್ಗೆ ರಾವಣನಿಗೆ ಅರುಹುತಿದ್ದಾನೆ.

ಸಮುದ್ರದ ಮೇಲೆ ಸೇತುವೆಯನ್ನು ಕಟ್ಟಿ ವಾನರರ ಸೈನ್ಯದೊಡನೆ ರಾಮನು ಲಂಕೆಗೆ ಬಂದನು. ಆಗ ಆತನ ಸೈನ್ಯ ಬಲವನ್ನು ನಿರೀಕ್ಷಿಸಲೆಂದು ರಾವಣನು, ಶುಕ, ಸಾರಣರೆಂಬ ತನ್ನ ಅಮಾತ್ಯರನ್ನು ಕಳುಹಿದನು. ರಾಮನನ್ನು ಕಂಡು ಅವರು ತುಂಬ ಭಯಗೊಂಡರು. ಅವರು ರಾವಣನ ಗುಪ್ತಚಾರಾರಿದ್ದ ಬಗ್ಗೆ ವಿಭೀಷಣನು ರಾಮನಿಗೆ ತಿಳಿಸಿದನು. ರಾಮನು, ಆ ಶುಕ, ಸಾರಣರಿಗೆ ‘ನಿಮ್ಮ ನಿರೀಕ್ಷಣಾಕಾರ್ಯವು ಪ್ರಾರ್ಥಿಗೊಂಡಿದ್ದರೆ ನಿಭರ್ಯಾಗಿ ಮರಳಹೋಗಿರೆಂದು ಹೇಳಿದನು. ಸೀತೆಯನ್ನು ಅಪಹರಿಸಿಕೊಂಡು ಹೋದ ರಾವನನಿಗೆ, ಮರುದಿನ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲು ಹೇಳಿ ಕಳುಹಿಸಿದನು. ಸಾರಣನು, ವಾನರವೀರರ, ಸೇನಾಪತಿಗಳ ವರ್ಣನೆಯನ್ನು ರಾವಣನ ಮುಂದೆ ಮಾಡುತ್ತಿದ್ದಾನೆ. ಜಾಂಬವಂತನ ಬಗ್ಗೆ ಈ ರೀತಿ ಕಥನ ಮಾಡುತ್ತಿದ್ದಾನೆ:

“ಇಮ್ಮುಕ್ವಾನ ಪರವರ್ತದ ಮೇಲೆ ವಾಸವಿದ್ದ ‘ಧೂಮ್ರ’ ಎಂಬ ಸೇನಾ ನಾಯಕನು ಇಮ್ಮುಕ್ರ ಅಧಿಪತಿಯಾಗಿದನು. ಆತನ ತಮ್ಮನು ರೂಪದಲ್ಲಿ ಅಣ್ಣನನ್ನೇ ಹೋಲುತ್ತಿದ್ದರೂ, ಪರಾಕ್ರಮದಲ್ಲಿ ಅಣ್ಣನಿಗೆ ಏಗಿಲಾದವನಿದ್ದನು. ಆ ತಮ್ಮನ

ಹೆಸರು ‘ಜಾಂಬವಾನ್’, ಈತನು ಸ್ವಭಾವದಿಂದ ಶಾಂತನಾಗಿದ್ದನು. ಅಣ್ಣನ ಮಾತಿನಂತೆ ವಶಿಸುತ್ತಿದ್ದನು.

ಇತೆನ ಕಾಷ್ಟಂ ತು ಮಹತ್ಕೃತಂ ಶಕ್ತಿ ಧೀಮತಾ ।

ದೇವಾಷ್ಮರೇ ಜಾಂಬವತಾ ಲಬಧಾ ಬಹವೋ ವರಾಃ ॥೧॥

ಸುರಾಸುರದಲ್ಲಿ ಯುದ್ಧವು ನಡೆದಾಗ ಈ ಬುದ್ಧಿವಂತನಾದ ಜಾಂಬವಂತನು ಇಂದ್ರನಿಗೆ ಸಹಾಯ ಮಾಡಿ ಅನೇಕ ವರಗಳನ್ನು ಪಡೆದುಕೊಂಡಿದ್ದಾನೆ.

ಅನೇಕ ವರಗಳನ್ನು ಪಡೆದುಕೊಂಡ ಉಲ್ಲೇಖಿಸಿದೆ. ಪ್ರತ್ಯೇಕದಲ್ಲಿ ಯಾವ ವರಗಳು ದೊರೆತಿದ್ದವೆಂಬುದು ತಿಳಿದುಬರುವದಿಲ್ಲ.

## ೪೨. ? < ಕುಂಭಕರ್ಣ-

### ಯುದ್ಧಕಾಂಡ/೪೨

ವಿಭೀಷಣನು ರಾಮನಿಗೆ ಕುಂಭಕರ್ಣನ ವಿಷಯವನ್ನು ಹೇಳುತ್ತಿದ್ದಾನೆ.

ಸುದ್ಧಾರಾಯನಾದ, ಮೇಘವರ್ಣದ ಕಾಂತಿಯಳ್ಳಿ ಕುಂಭಕರ್ಣನನ್ನು, ಆತನು ಧರಿಸಿದ ಸುವರ್ಣಾಲಂಕಾರಗಳನ್ನೂ ಕೀರಿಟವನ್ನೂ ಕಂಡು ವಾನರ ಸೇನೆಯು ಭಯಗೊಂಡಿತು. ಈತನು ಯಾರು? ಎಂಬುದನ್ನು ಅರಿತುಕೊಳ್ಳುವ ಉತ್ಸರ್ಕತೆಯು ರಾಮನಿಗೆ ಹುಟ್ಟಿತು. ಆಗ ವಿಭೀಷಣನನ್ನು ಕೇಳಿದಾಗ ಆತನು ಇಂತೆಂದನು:

“ಇವನು ಯಮ ಮತ್ತು ಇಂದ್ರನನ್ನು ಯುದ್ಧದಲ್ಲಿ ಪರಾಭವಗೊಳಿಸಿದ ವಿಶ್ವವಸನ ಪ್ರತಾಪಶಾಲಿಯಾದ ಪುತ್ರ, ಕುಂಭಕರ್ಣನು; ಪನತೆಯಲ್ಲಿ ಈತನನ್ನು ಮೀರಿಸಬಲ್ಲ ರಾಕ್ಷಸರಿಲ್ಲ. ಸಾವಿರಾರು ದೇವತೆಗಳನ್ನು, ದಾನವರನ್ನು ಯಕ್ಷ, ಭೂಜಂಗ, ರಾಕ್ಷಸ, ಗಂಧವರ, ವಿದ್ಯಾರ್ಥರ, ಪನ್ನಗ ಇವರನ್ನು ಯುದ್ಧದಲ್ಲಿ ಧಳಿಸಿದ್ದಾನೆ. ಉಗ್ರವಾದ ಕಣ್ಣಗಳುಳ್ಳ ಈತನು ಕೈಯಲ್ಲಿ ಶೂಲವನ್ನು ಹಿಡಿದು ಕೊಂಡಿರುತ್ತಾನೆ. ಈ ಪರಿಯ ಬಲಾಢ್ಯ ಕುಂಭಕರ್ಣನನ್ನು ವಧಿಸುವುದು ದೇವತೆಗಳಿಗೂ ಸಾಧ್ಯವಾಗಿಲ್ಲ.”

ಪ್ರಕೃತ್ಯಾ ಹೈಷ ತೇಜಸ್ಸಿ ಕುಂಭಕರ್ಣೋ ಮಹಾಬಲಃ ।

ಆನ್ಮೇಷಾಂ ರಾಕ್ಷಸೇಂದ್ರಾಷಾಂ ಪರದಾಸಕೃತಂ ಬಲಮ್ ॥೨॥

ಈ ಮಹಾವೀರನಾದ ಕುಂಭಕರ್ಣನು ಹುಟ್ಟಿನಿಂದಲೇ ರಾಕ್ಷಸಾಧಿಪತಿ ಗಳಿಗಿಂತ ಹೆಚ್ಚು ತೇಜಸ್ಸುಳ್ಳವನಾಗಿದ್ದಾನೆ; ವರಗಳನ್ನು ಪಡೆದನಂತರ ಇನ್ನುಷ್ಟು ಬಲಗೊಂಡಿದ್ದಾನೆ.

ಇವನಿಗೆ ವರ ಕೊಟ್ಟವರು ಯಾರು? ವರಗಳ ಸ್ವರೂಪವೇನಿತ್ತು ಎಂಬುದು ಸ್ವಷ್ಟವಿಲ್ಲ. ವರದಾನದ ಉಲ್ಲೇಖ ಮಾತ್ರ ಬಂದಿದೆ.

### ೪೮. ಬ್ರಹ್ಮದೇವ < ಅತಿಕಾಯ ಯುದ್ಧಕಾಂಡ/೫೯

ಕುಂಭಕರ್ಣ ವಥಿಯಾದನಂತರ ರಾವಣನು ಶೋಕಾರ್ತನಾಗಿ ರೋದಿಸ ಹತ್ತಿದನು. ಆಗ ‘ತ್ರಿಶಿರಾ’ ಎಂಬಾತನು ಆತನನ್ನು ಸಂತ್ಯೇಸಲು ಈ ರೀತಿ ನುಡಿದನು:

“ಹೀ ರಾಜನೇ, ನಿನ್ನಂಥ ಶೂರಪುರುಷರು ರೋದಿಸುವದು ಸರಿಯಲ್ಲ; ನಿನ್ನ ಬಳಿ ಬ್ರಹ್ಮನಿಂದ ಕೊಡಲ್ಪಟ್ಟ ಶಕ್ತಿ, ಕವಚ, ಧನುಸ್ಸು, ಬಾಣ, ರಥ ಇವೆಲ್ಲ ಇವೆ. ಈ ಮೌದಲು ನೀನು ಅನೇಕ ಸಲ ದೇವದಾನವರನ್ನು ಈ ಅಸ್ತಗಳಿಂದ ಭಿನ್ನವಿಚ್ಛಿನ್ನಗೊಳಿಸಿರುವೆ. ರಾಮನಿಗೆ ತಕ್ಕ ಶಾಸ್ತ್ರಯನ್ನು ಮಾಡುವದು ನಿನ್ನ ಕರ್ತವ್ಯವಾಗಿದೆ” ಎಂದು ನುಡಿದು, ತ್ರಿಶಿರಾ ಈತನು “ನೀನು ಸುಮೃದ್ಧಿ ನೋಡುತ್ತಿರು; ಇಂದು ನನ್ನಿಂದ ಯುದ್ಧದಲ್ಲಿ ರಾಮನು ಹತನಾಗಿ ರಣರಂಗದಲ್ಲಿ ಬಿದ್ದಿರುವದನ್ನು ನೀನು ನೋಡುವೆ” ಎಂಬ ಪ್ರತಿಜ್ಞೆಯನ್ನು ರಾವಣನೇದುರು ಮಾಡಿದನು.

ತ್ರಿಶಿರಾ ಈತನ ಪ್ರತಿಜ್ಞೆಯನ್ನು ಕೇಳಿ, ದೇವಾಂತಕ, ನರಾಂತರ ಮತ್ತು ಅತಿಕಾಯರೆಂಬ ಮಹಾಶೂರರಾದ ರಾವಣನ ಪ್ರತಿರು ಯುದ್ಧಕ್ಕೆ ಸಿದ್ಧರಾದರು. ಅವರೆಲ್ಲರೂ ಮಹಾಮಾಯಾವಿಗಳಾಗಿದ್ದು, ಯುದ್ಧದಲ್ಲಿ ಹಿಮ್ಮೈಟ್ಟದ ಕಡುಗಲಿ ಗಳಾಗಿದ್ದರು. ಆಂತರಿಕ್ಷದಲ್ಲಿ ಸಂಚರಿಸುವ ಬಲಾಢ್ಯರಾದ ದೇವತಗಳ ದರ್ಪಾವನ್ನು ಇರಿಸಿದ ಕೀರ್ತಿಯನ್ನು ಹೊಂದಿದವರಾಗಿದ್ದರು.

ದೇವೈರಪಿ ಸಗಂಧವ್ಯೇಃ ಸಕಿಷ್ಣರಮಹೋರಗ್ಯಃ ।

ಸರ್ವೇಸ್ತವಿದುಷೋ ವೀರಾಃ ಸರ್ವೇ ಯುದ್ಧವಿಶಾರದಾಃ ॥

ಸರ್ವೇ ಪ್ರಪರವಿಚಳ್ಳಾಃ ಸರ್ವೇ ಲಭ್ಯಪರಾಸ್ತಫಾ ॥೧೬॥

“ದೇವ, ಗಂಥವ, ಕಿನ್ನರ ಹಾಗೂ ಮಹೋರಗ ಇವರೊಡನೆ ನಡೆದ ಕಾಳಗದಲ್ಲಿ ಈ ಮೂವರೂ ಎಂದೂ ಪರಾಭವವನ್ನು ಪಡೆದಿರಲಿಲ್ಲವೆಂಬ ವಾರ್ತೆಯು ಎಲ್ಲರಿಗೂ ಗೊತ್ತಿತ್ತು, ಎಲ್ಲರೂ ಅಸ್ತಗಳನ್ನು ಬಲ್ಲವರಿದ್ದು ಯುದ್ಧ ನಿಪುಣಿರಿದ್ದರು. ಈ ಮೂವರೂ ಮಹಾಜ್ಞಾನಿಗಳಾಗಿದ್ದರು; ಮತ್ತು ಎಲ್ಲರಿಗೂ ವರಗಳು ದೊರೆತಿದ್ದವು.”

ಈ ವರಗಳನ್ನು ಯಾರು ಕೊಟ್ಟರು? ಏಕೆ ಕೊಟ್ಟರು? ಅವುಗಳ ಸ್ವರೂಪ ಯಾವುದು? ಎಂಬ ಯಾವ ಸಂಗತಿಯೂ ಸ್ವಷ್ಟವಿಲ್ಲ. ಕೇವಲ ‘ವರಗಳು ದೊರೆತಿದ್ದವು’ ಎಂಬ ಉಲ್ಲೇಖ ಮಾತ್ರ ಇದೆ.

### ಯುದ್ಧಕಾಂಡ/೨೧

ರಣಭೂಮಿಯಲ್ಲಿ ವಾಲೀಪುತ್ರನಾದ ಅಂಗದನು ನರಾಂತರಕನನ್ನು ಮತ್ತು ಹನುಮಂತನು ದೇವಾಂತರಕನನ್ನು ವಧಿಸಿದರು. ತನ್ನ ಪ್ರಜಂಡ ಸ್ಯೇನ್ಯದ ದುರಂತವನ್ನು ಕಂಡು ಇಂದ್ರಸಮರಾದ ಬಂಧುಭಾಂಧವರ ವಧೆಯಾದುದನ್ನು ಕಂಡು ಅತಿಕಾಯನು ಬಹಳೇ ರೋಷಗೊಂಡನು.

ಚಕೋಷ ಚ ಮಹಾತೇಜಾ ಬ್ರಹ್ಮದತ್ತಪರೋ ಯಥಿ ।

ಅತಿಕಾಯೋದ್ವಿಕಂಕಾಶೋ ದೇವದಾಸವದಪರಾ ॥೩॥

ಈ ಅತಿಕಾಯನು ಬ್ರಹ್ಮದೇವನಿಂದ ವರವನ್ನು ಪಡೆದಿದ್ದನು. ಪರವರ್ತದಮ್ಮು ವಿಶಾಲ ಶಾರೀರಪುಷ್ಟಪನಾಗಿದ್ದ ಆತನು ದೇವದಾಸವರ ಗರ್ವವನ್ನು ಭಂಗಗೊಳಿಸು ವವನಾಗಿದ್ದನು.

ಇಲ್ಲಿಯೂ ಬ್ರಹ್ಮದೇವನು ಅತಿಕಾಯನಿಗೆ ಯಾವ ಬಗೆಯ ವರವನ್ನು ಕೊಟ್ಟನೆಂಬುದರ ಮಾಹಿತಿ ಇಲ್ಲ. ವರವನ್ನು ಕೊಟ್ಟ ಉಲ್ಲೇಖ ಮಾತ್ರ ಬಂದಿದೆ.

ಈ ಅತಿಕಾಯನನ್ನು ಕಂಡ ಕ್ಷಣವೇ ವಾನರರು ಹೆದರಿಕೊಂಡರು; ಅವರ ಜಂಫಾಬಲವೇ ಉಡುಗಿತು. ಅವರು ರಾಮನಿಗೆ ಶರಣ ಹೋದರು. ಈ ಅತಿಕಾಯನನ್ನು ಕಂಡ ರಾಮನಿಗೂ ವಿಸ್ತೃಯವೆನಿಸಿತು. ರಾಮನು ಈತನ ಬಗ್ಗೆ ವಿಭಿಂಷಣನಿಗೆ ಕೇಳಿದನು. ಆಗ ವಿಭಿಂಷಣನು: “ಶಕ್ತಿಬಲದಲ್ಲಿ ರಾವಣನಿಗೆ ಈತನು ಸರಿಸಮಾನವಾದ ‘ಅತಿಕಾಯ’ ಹೆಸರಿನ ರಾವಣನ ಪುತ್ರನಾಗಿದ್ದಾನೆ. ಈತನು ಅಸ್ತಪಾರಂಗತದಲ್ಲಿ ಶ್ರೇಷ್ಠನಾಗಿದ್ದಾನೆ. ಶಕ್ತಿ ಬಲದಲ್ಲಿ ಬಲದಲ್ಲಿ ಖಾತನಿದ್ದಾನೆ. ಈತನು ಯುದ್ಧ ನಿಪುಣಿದ್ದಾನೆ.

ವತ್ತೇನಾರಾಧಿತೋ ಬ್ರಹ್ಮ ತಪಸಾ ಭಾವಿತಾತ್ಮಣ |  
 ಅಸ್ತಾಣಿ ಚಾಷ್ಟವಾಪ್ತಾನಿ ರಿಪವಷ್ಟು ಪರಾಚಿತಾಃ ॥೩೮॥  
 ಶುರಾಕುರೈಪದ್ಯತ್ತಂ ದತ್ತಮಸ್ಯ ಸ್ವಿಂಬಂಭಾ |  
 ವತಿಷ್ಟ ಕವಚಂ ದಿವ್ಯಂ ರಥಷ್ಟು ರವಿಭಾಷ್ಟರಃ ॥೩೯॥

“ತಪಃ ಪ್ರಭಾವದಿಂದ ಅಂತಃಕರಣವನ್ನು ನಿರ್ಮಲಗೊಳಿಸಿದ ಈ ರಾವಣ ಪುತ್ರನು, ಬ್ರಹ್ಮದೇವನವನ್ನು ಆರಾಧಿಸಿ, ಅನೇಕ ಅಸ್ತಿಗಳನ್ನು ಪಡೆದಿದ್ದಾನೆ; ಮತ್ತು ಅನೇಕ ಶಶಿಗಳನ್ನು ಪರಾಜಯಗೊಳಿಸಿದ್ದಾನೆ. ‘ನಿನ್ನನ್ನು ವಧಿಸುವದು ದೇವ ದೃಕ್ಕರಿಂದಾಗದು’ ಎಂಬ ವರವನ್ನು ಬ್ರಹ್ಮದೇವನು ಈತನಿಗೆ ಕೊಟ್ಟಿದ್ದಾನೆ. ದಿವ್ಯ ಕವಚವನ್ನೂ ಸೂರ್ಯನಂತೆ ತೇಜಸ್ಸುಳ್ಳ ರಥವನ್ನೂ ಕೊಟ್ಟಿದ್ದಾನೆ’ ಎಂದನು.

ಲಕ್ಷ್ಮಣ ಮತ್ತು ಅತಿಕಾಯ ಇವರಲ್ಲಿಯ ಕಾಳಗದಲ್ಲಿ ಲಕ್ಷ್ಮಣನ ಬಾಣಗಳ ಸುರಿಮಳೆಯಿಂದ ಅತಿಕಾಯನ ಮೇಲೆ ಯಾವ ಪರಿಣಾಮವೂ ಆಗಲಿಲ್ಲ. ಆಗ ವಾಯುವು ಲಕ್ಷ್ಮಣನಿಗೆ ಇಂತೆಂದನು:

ಬ್ರಹ್ಮದತ್ತವರೋ ಹೀಂಪ ಅವಧ್ಯಕವಚಾವೃತಃ |  
 ಬಾಷ್ಟ್ವಾಸ್ತ್ರೋ ಭಿಂಧ್ಯೇನಮೇಪ ವಧೋರೈ ಹಿ ನಾನ್ಯಥಾ ||  
 ಅವಧ್ಯ ಏಪ ಹೃನ್ಯೇಷಾಮಸ್ತಾಕಾಂ ಕವಚೀ ಬಲೀ ॥೧೦೫॥

“ಅಭೇದ್ಯವಾದ ಕವಚವನ್ನು ಕೊಟ್ಟಿರುವ ಈ ಅತಿಕಾಯನು ಬ್ರಹ್ಮದೇವನಿಂದ ವರವನ್ನು ಪಡೆದುಕೊಂಡಿದ್ದಾನೆ. ಅದಕ್ಕಾಗಿ ನೀನು ಬ್ರಹ್ಮಸ್ತದಿಂದ ಅವನನ್ನು ವಧಿಸು. ಇನ್ನು ಬೇರೆ ಅಸ್ತಿಗಳಿಂದ ಈತನ ವಧೆಯಾಗುವಂತಿಲ್ಲ. ಕವಚವನ್ನು ಧರಿಸಿದ ಈ ಬಲಾಧ್ಯನಾದ ಅತಿಕಾಯನನ್ನು ಇತರ ಅಸ್ತಿಗಳಿಂದ ಕೊಲ್ಲುವುದು ಸಾಧ್ಯವಿಲ್ಲ.”

ಬ್ರಹ್ಮಸ್ತದಿಂದ ಅಭಿಮಂತ್ರಿಸಿದ ಬಾಣವನ್ನು ಅತಿಕಾಯನ ಮೇಲೆ ಬಿಟ್ಟು ಲಕ್ಷ್ಮಣನು ಆತನನ್ನು ವಧಿಸಿದನು.

ಇದು ಯಾಚಿತ ವರವಿದ್ದು ಆತನಿಗೆ ದೊರೆತ ದಿವ್ಯಕವಚ ಮತ್ತು ತೇಜಸ್ಸುಳ್ಳ ರಥ ಇವು ಅನುಗ್ರಹರೂಪವಾಗಿವೆ.

ಇಂದ್ರ < ರಾಮ  
ಯುದ್ಧಕಾಂಡ/೧೦೨

ರಾಮ ರಾವಣರಲ್ಲಿಯ ಯುದ್ಧಪ್ರಸಂಗದಲ್ಲಿ ರಾವಣನು ರಥಾರೂಡ ನಾಗಿದ್ದನು. ರಾಮನು ಭೂಮಿಯ ಮೇಲೆ ನಿಂತು ರಾವಣನತ್ತೆ ಬಾಣ ಗಳನ್ನು ಬಿಡುತ್ತಿದ್ದನು. ದೇವ, ಗಂಧರ್ವ ಕಿನ್ನರರು ಇದನ್ನು ಅವಲೋಕಿಸಿ ಇಂದ್ರನಿಗೆ:

“ಭೂಮಿಯ ಮೇಲೆ ನಿಂತು ಯುದ್ಧ ಮಾಡುವ ರಾಮ ಮತ್ತು ರಥಾ ರೂಡನಾಗಿದ್ದ ರಾಕ್ಷಸ ಇವರಲ್ಲಿಯಿಯುದ್ಧವು ಸರಿಸಮಾನವಲ್ಲ” ಎಂದರು. ಆಗ ಇಂದ್ರನು ತನ್ನ ಸಾರಧಿಯಾದ “ಮಾತಲಿ”ಗೆ “ನನ್ನ ರಥವನ್ನು ತೆಗೆದುಕೊಂಡು ಭೂಮಿಯಮೇಲೆ ರಥುವಂಶದ ಶ್ರೇಷ್ಠ ರಾಮನಿದ್ದಲ್ಲಿಗೆ ಕೂಡಲೇ ನೀನು ಹೋಗು! ಆತನನ್ನು ಬರಮಾಡಿಕೊಂಡು ದೇವತೆಗಳ ಹಿತವನ್ನು ಸಾಧಿಸು!” ಎಂದನು.

ಇಂದ್ರನ ಸುಸಚ್ಚಿತ ವಿಜಯಶಾಲಿಯಾದ ರಥವನ್ನು ತೆಗೆದುಕೊಂಡು ‘ಮಾತಲಿ’ ಸಾರಧಿಯ ರಣರಂಗಕ್ಕೆ ಬಂದು ಕೃಗಳನ್ನು ಮುಗಿದು ರಾಮನಿಗೆ ಇಂತೆಂದನು:

ಸಹಸ್ರಾಂಕೆ ಕಾಕುತ್ತಿರುತ್ತೇ ರಥೋಯಂ ವಿಜಯಾಯ ತೇ ।

ದತ್ತಸ್ವಪ ಮಹಾಕತ್ತಾ ಶ್ರೀಮಂಶತ್ತನಿಬರ್ವಣಾ ॥೧೪॥

ಇದಮೈಂದಂ ಮಹಕ್ಕಾಪಂ ಕವಚಂ ಚಾಗ್ನಿಸಂಸಿಭವ್ಯ ।

ಶರಾಶ್ವತಿಷ್ಟಸಂಕಾಶಾ ಶಕ್ತಿಕ್ಕ ವಿಮಲಾ ಶಿವಾ ॥೧೫॥

“ಹೇ, ಮಹಾಸಹಸ್ರಶಾಲಿಯೇ, ಕಾಕುತ್ತಿರುತ್ತನ್ನನೇ, ಶತ್ರುಸಂಹಾರಕನೆ, ಇಂದ್ರನು ಈ ರಥವನ್ನು ನಿನಗೆ ಜಯವಾಗಲಿ ಎಂದು ಕಳುಹಿದ್ದಾನೆ. ಆ ಪ್ರೇಚಂಡ ಧನುಸ್ಸನ್ನು, ಅಗ್ನಿಯಂತೆ ಹೊಳೆಯುತ್ತಿರುವ ಕವಚವನ್ನು, ಸೂರ್ಯ ಕಿರಣಗಳಂತೆ ತೇಜಸ್ಸಿಳ್ಳ ಬಾಣಗಳನ್ನು ಮತ್ತು ಶುಭಕಾರಕವಾದ ನಿರ್ಮಲ ಶಕ್ತಿಯನ್ನು ನಿನಗಾಗಿ ಕಳುಹಿದ್ದಾನೆ. ನೀನು ಈ ರಥವನ್ನೇರು! ನಾನು ನಿನ್ನ ಸಾರಧಿಯಾಗುತ್ತೇನೆ. ನೀನು ಈ ರಾಕ್ಷಸನಾದ ರಾವಣನನ್ನು ವಧಿಸು!”

ರಾಮನು ಇಂದ್ರನಿಂದ ದೊರೆತ ಎಲ್ಲ ಸಾಮಗ್ರಿಗಳನ್ನು ಸ್ವೀಕರಿಸಿ ರಥಾ ರೂಡನಾದನು.

ಇದಕ್ಕೆ ವರವನ್ನಬೇಕೋ? ಅಥವಾ ಯುದ್ಧಕ್ಕಾಗಿ ದೊರೆತ ಸಹಾಯವನ್ನು ಬಹುದೋ? ವರವಿದ್ದರೆ ‘ಅಯಾಚಿತ್’ವೆಂದೆನ್ನಬೇಕಾಗುತ್ತದೆ. ರಥ, ಧನಸ್ಸು, ಕವಚ, ಭಾಣ ಮತ್ತು ಶತ್ರು ಇವೆಲ್ಲವೂ ಅನುಗ್ರಹರೂಪವಾಗಿವೆ.

### ಯುದ್ಧಕಾಂಡ/೧೨೦

ರಾವಣನ ವಧೆಯಾದ ನಂತರ ಮತ್ತು ಸೀತೆಯು ಅಗ್ನಿದಿವ್ಯವನ್ನು ಮಾಡಿದ ನಂತರ ಸಂತೋಷಗೊಂಡ ಇಂದ್ರನು ರಮನಿಗೆ ಆತನ ಇಷ್ಟಾರ್ಥಗಳನ್ನು ಪೂರ್ತಿಗೊಳಿಸುವ ವಚನವನ್ನು ಹೊಟ್ಟಿ ವರವನ್ನು ಬೇಡಲು ಹೇಳಿದನು. ಆಗ ರಾಮನು ಆನಂದದಿಂದ ಹೀಗೆಂದನು:

ಯದಿ ಪ್ರೀತಿ: ಸಮುಖನ್ನಾ ಮಯಿ ತೇ ವಿಭುಧೇಶ್ವರ |  
 ವಕ್ಷ್ಯಾಮಿ ಕರು ಮೇ ಸತ್ಯಂ ವಚನಂ ವದತಾಂ ವರ ||೪||  
 ಮಮ ಹೇತೋಃ ಪರಾಕ್ರಾಂತಾ ಯೇ ಗತಾ ಯಮಸಾದನವರ್  
 ತೇ ಸರ್ವೋ ಜೀವಿತಂ ಪ್ರಾಪ್ತ ಸಮುತ್ತಿಷ್ಟಂತು ವಾನರಾಃ ||೫||  
 ಮತ್ತು ತೇ ವಿಪ್ರಯುಕ್ತಾ ಯೇ ಪ್ರತ್ಯೇಕಾರ್ಯಜ್ಞ ವಾನರಾಃ |  
 ತಾನ್ವಿತಮನಸಃ ಸರ್ವಾಸ್ತಾಪ್ಯಮಿಚಾಮಿ ಮಾನದ ||೬||  
 ವಿಕಾಂತಾಶ್ಚಾಪಿ ಶೂರಾಶ್ಚ ನ ಮೃತ್ಯಂ ಗಣಯಂತಿ ಚ |  
 ಕೃತಯತ್ವಾ ವಿಪನ್ಯಾಶ ಜೀವಯೈತಾಸ್ಪರಂದರ ||೭||  
 ಮತ್ತಿಯೇಪ್ಪಬಿರಕ್ತಾಶ್ಚ ನ ಮೃತ್ಯಂ ಗಣಯಂತಿ ಯೇ |  
 ತ್ವತ್ಸಾದಾಶಪೇರುಸ್ತೇ ವರಮೇತಮಹಂ ವೃಣೇ ||೮||  
 ನೀರುಜೋಃ ನಿಪ್ರಾಣಾಂಶ್ಚ ಸಂಪನ್ಯಾಲಪೌರಪಾನ್ |  
 ಗೋಲಾಂಗೂಲಾಂಸ್ತಾಂಶ್ಚ ದ್ರುವಷ್ಟಾಮಿಚಾಮಿ ಮಾನದ ||೯||  
 ಅಕಾಲೇ ಭಾಪಿ ಪ್ರಪಾಣೇ ಮೂಲಾನಿ ಚ ಘಲಾನಿ ಚ |  
 ನದ್ಯಾಶ್ಚ ವಿಮಲಾಸ್ತತ್ತ ತಿಷ್ಯೇಂಮುಯುತ್ತ ವಾನರಾಃ ||೧೦||

“ಹೇ ದೇವತೆಗಳ ರಾಜನಾದ ಇಂದ್ರನೇ, ನೀನು ನಿಜವಾಗಿ ನನ್ನ ಮೇಲೆ ಪ್ರಸನ್ನಗೊಂಡಿದ್ದರೆ ನನ್ನ ಕೇಳಿಕೆಯನ್ನು ನಿಜಗೊಳಿಸಬೇಕು! ನನಗಾಗಿ ಯುದ್ಧದಲ್ಲಿ ಪರಾಕ್ರಮವನ್ನು ಮಾಡಿ ಮಡಿದ ವಾನರರೆಲ್ಲರೂ ಪ್ರನಃ ಜೀವಿತರಾಗಲಿ. ಹೇ ಮಾನ್ಯ ವರನೇ, ನನಗಾಗಿ ಯಾವ ವಾನರರು ತಮ್ಮ ಹೆಂಡತಿ ಮಕ್ಕಳನ್ನು ಆಗಲಿರುವರೋ ಅವರೆಲ್ಲರೂ ಪ್ರಸನ್ನಚಿತ್ತರಾಗಬೇಕೆಂಬ ಇಚ್ಛೆ ನನ್ನದಾಗಿದೆ.

ಹೇ ಪುರಂದರನೇ, ಪರಾಕ್ರಮಿಗಳಾದ, ಏರರಾದ, ಮೃತ್ಯುವಿನ ಭಯವನ್ನಿರಿಯದ ಈ ವಾನರರು ಯುದ್ಧದಲ್ಲಿ ಶ್ರಮಿಸಿ ಮರಣವನ್ನಾಗಿದ್ದಾರೆ; ಅಂಥ ಇವರನ್ನು ನೀನು ಸಜೀವಗೋಳಿಸು! ನನಗೆ ಇಷ್ಟವಿದ್ಧುದನ್ನು ಮಾಡಲು ಆಶುರರಾಗಿದ್ದ ಮತ್ತು ಮರಣವನ್ನೆದುರಿಸಿದ ಈ ವಾನರರು ನಿನ್ನ ಕೃಪೆಯಿಂದ ಸ್ವಭಾಂಧವರನ್ನು ಕಾಳಿವಂತೆ ಆಗಲಿ. ಈ ಒಗೆಯ ವರವನ್ನು ನಾನು ಬೇಡುತ್ತಿದ್ದೇನೆ. ಹೇ ಸನ್ಯಾಸ್ಯನೇ, ಗೋಲಾಂಗುಲ ಮತ್ತು ಖಿಕ್ಕ ಇವರಿಗೆ ಯಾವ ಪೀಡೆಯೂ ಇರಕೂಡದು. ಇವರಿಗೆ ಯಾವ ಪ್ರಣಗಳೂ ಆಗಬಾರದು. ಇವರೆಲ್ಲರೂ ಬಲ ಮತ್ತು ಪರಾಕ್ರಮ ಗಳಿಂದ ಸಂಪನ್ಮೂಲಾಗಿರುವದನ್ನು ಕಾಣಬೇಕೆಂಬ ಆಸೆ ನನ್ನದಿದೆ. ವಾನರರು ವಾಸವಾಗಿದ್ದ ಪ್ರದೇಶದಲ್ಲಿ ಸದಾವಕಾಲದಲ್ಲಿ ಹೂ, ಹಣ್ಣ, ಕಂದಮೂಲಗಳು ವಿಪುಲವಾಗಿರಬೇಕು. ನಿಮುಳ ಜಲದ ನದಿಗಳು ಹರಿಯುತ್ತಿರಬೇಕು.

ಈ ಬೇಡಿಕೆಯನ್ನು ಕೇಳಿಕೊಂಡ ಇಂದ್ರನು: “ರಘೇತ್ತಮನೇ, ನೀನು ಇಚ್ಛಿಸುವ ವರವು ಬಹು ದೊಡ್ಡದಾಗಿದೆ. ಹೀಗಿದ್ದರೂ ನಾನು ಮಾತು ಹೊಟ್ಟಿರುವದರಿಂದ ಅದನ್ನು ನಿರಾಕರಿಸಲಾರೆನು. ನಿನ್ನ ಇಷ್ಟಾರ್ಥವು ಪೂರ್ತಿಗೊಳ್ಳುವುದು” ಎಂದನು.

“ವರಮೇತಮಹಂ ವೃಷ್ಣೇ”— “ಈ ವರವನ್ನು ನಾನು ಬೇಡುತ್ತಿದ್ದೇನೆ” ಎಂದು ರಾಮನು ನುಡಿದಿದ್ದರೂ ಈ ವರವು ‘ಅಯಾಚಿತ’ವಾಗಿದೆ. ಇಂದ್ರನೇ ರಾಮನಿಗೆ ಈ ವರವನ್ನು ಬೇಡಲು ಹೇಳಿದ್ದನು.

### ಯುದ್ಧಕಾಂಡ/೧೬

ವನವಾಸವನ್ನು ಪೂರ್ಯಸಿದ ನಂತರ ರಾಮನು ಭರದ್ವಾಜ ಮುನಿಯ ಆಶ್ರಮಕ್ಕೆ ಬಂದಾಗ ರಾಮನು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಭರದ್ವಾಜನು ಈ ರೀತಿ ಉಲ್ಲೇಖಿಸಿದ್ದಾನೆ.

ಯಥಾ ಚ ನಿಹತೇ ತಸ್ಮಿನ್ನಾವಣೇ ದೇವಕಂಟಕೇ ।

ಸಮಾಗಮಣ ತ್ರಿದಶ್ಯಯಥಾ ದತ್ತಾ ತೇ ವರಃ ॥೧೫॥

“ದೇವತೆಗಳಿಗೆ ಕಂಟಕಪ್ರಾಯನಾದ ರಾಷಣನ್ನು ನೀನು ವಧಿಸಿದ ನಂತರ ದೇವತೆಗಳು ನಿನ್ನನ್ನು ಭೇಟಿಯಾಗಿ ವರಗಳನ್ನು ಹೊಟ್ಟಿ ವಿಷಯವನ್ನು ತಪಸ್ಸಿನ ಬಲದಿಂದ ನಾನು ಅರಿತುಕೊಂಡೆನು” ಎಂದು ಆ ಮುನಿಯ ಹೇಳಿದನು.

ಇಲ್ಲಿ ಉಲ್ಲೇಖಿಸಲ್ಪಟ್ಟ ವರ ಮತ್ತು ಇಂದ್ರನು ರಾಮನಿಗೆ ಕೊಟ್ಟ ವರವು ಒಂದೇ ಇರಬಹುದೋ ಅಥವಾ ಬೇರೆಬೇರೆಯಾಗಿರಬಹುದೋ? ದೇವತೆಗಳಿಂದ ದೂರಿತ ವರವು ಬೇರೆ ಇರಬಹುದು. ಏಕೆಂದರೆ ‘ದೇವತೆಗಳಿಂದ’ ಎಂಬ ಬಹುವಚನದ ಉಲ್ಲೇಖವಿದೆ. ಇಂದ್ರನಿಂದ ದೂರಿತ ವರ ಬೇರೆ ಇರಬಹುದು. ಇಲ್ಲಿ ವರದ ಸ್ವರೂಪವು ಸ್ವಷ್ಟವಿಲ್ಲ. ಇದು ಕೂಡ ‘ಅಯಾಚಿತ’ ವರವಿರಬೇಕು.

### ಯುದ್ಧಕಾಂಡ/೧೭

ರಾಮನು ಹನುಮಂತನನ್ನು ಅಯೋಧ್ಯೆಯತ್ತ ಮುಂಚೊಣಿಯಲ್ಲಿ ಕಳುಹಿಸಿ, ತನ್ನ ಕುಶಲವನ್ನು ಅಯೋಧ್ಯಾವಾಸಿಗಳಿಗೆ ತಿಳಿಸಿ ಅವರನ್ನು ಸಂಕೋಷಪಡಿಸಲು ಹೇಳಿದನು. ಸೀತಾಪರಣ, ಸ್ವರ್ಗವನೋದನೆ ಮಿಶ್ರತ್ವ, ವಾಲಿಯ ವರ್ಧ, ಸಮುದ್ರವನ್ನು ಕಂಡಿದ್ದು, ಸೇತುವಿನ ನಿರ್ಮಾಣ, ನಂತರ ನಡೆದ ರಾವಣನ ವರ್ಧ ಇವೆಲ್ಲವನ್ನೂ ವಿವರವಾಗಿ ತಿಳಿಸಲು ರಾಮನು ಶೂಚಿಸುತ್ತಿದ್ದಾಗ, ಈ ಕೆಳಗಿನ ಉಲ್ಲೇಖವು ಬಂದಿದೆ.

ವರದಾನಂ ಮಹೇಂದ್ರೇಣ ಬ್ರಹ್ಮಣಾ ವರುಣೇನ ಚ ।

ಮಹಾದೇವಪ್ರಾದಾಷ್ಟ ಪಿತ್ರಾ ಮಮ ಸಮಾಗಮಮಾ ॥೧೧॥

“ಇಂದ್ರ, ಬ್ರಹ್ಮ, ವರುಣ ಇವರು ಯಾವ ವರಗಳನ್ನು ಕರುಣಿಸಿದರು? ಮತ್ತು ಮಹಾದೇವನ ಕೃಪೆಯಿಂದ ನನ್ನ ತಂದೆಯಾದ ದಶರಥನ ಭೇಟಿ ಯಾವ ರೀತಿಯಾಯಿತು? ಎಂಬುದನ್ನು ಹೇಳಿ, ನಾನು ಇಲ್ಲಿಗೆ ಸಮೀಪಿಸಿದ್ದೇನೆಂದು ನೀನು ಭರತನಿಗೆ ತಿಳಿಸು.”

ವರದಾನಂ ಮಹೇಂದ್ರೇಣ ಬ್ರಹ್ಮಣಾ ವರುಣೇನ ಚ ।

ಮಹಾದೇವಪ್ರಾದಾಷ್ಟ ಪಿತ್ರಾ ಮಮ ಸಮಾಗಮಮಾ ॥೧೧॥

“ಇಂದ್ರ, ಬ್ರಹ್ಮ, ವರುಣ ಇವರು ಯಾವ ವರಗಳನ್ನು ಕರುಣಿಸಿದರು? ಮತ್ತು ಮಹಾದೇವನ ಕೃಪೆಯಿಂದ ನನ್ನ ತಂದೆಯಾದ ದಶರಥನ ಭೇಟಿ ಯಾವ ರೀತಿಯಾಯಿತು? ಎಂಬುದನ್ನು ಹೇಳಿ, ನಾನು ಇಲ್ಲಿಗೆ ಸಮೀಪಿಸಿದ್ದೇನೆಂದು ನೀನು ಭರತನಿಗೆ ತಿಳಿಸು.”

ಹೀಗೆ, ಇಲ್ಲಿ ಇಂದ್ರನ ಉಲ್ಲೇಖದೊಡನೆ ಬ್ರಹ್ಮ ಮತ್ತು ವರುಣ ಇವರು ಕೊಟ್ಟ ವರಗಳ ಉಲ್ಲೇಖ ಸಹ ಬಂದಿದೆ. ಇಂದ್ರನು ಕೊಟ್ಟ ವರದ ಸ್ವರೂಪವು ಸರ್ಗ ರ್ವಾಣಿ ಸ್ವಷ್ಟವಾಗಿದೆ.

### ಯುದ್ಧಕಾಂಡ/೧೨೯

ಹನುಮಂತನಿಂದ ರಾಮನ ಸುವಾರ್ತೆಯನ್ನು ಕೇಳಿದ ಭರತನಿಗೆ ಅತಿಶಯ ಆನಂದವಾಯಿತು. ಆತನು ಇನ್ನೂ ಹೆಚ್ಚಿಗೆ ವಿವರಿಸಲು ವಿನಂತಿಸಿದನು. ಹನುಮಂತನು ವಿವರಿಸಿದ ಸಂಗತಿಯಲ್ಲಿ ಈ ಉಲ್ಲೇಖವು ಬಂದಿದೆ.

ಸ ಶ್ರೇಣಿ ಸಮಾಗಮ್ಯ ಯಮೇನ ವರುಣೇನ ಚ |  
 ಮಹೇಶ್ವರ ಸ್ವಯಂಭೂಭ್ಯಾಂ ತಥಾ ದಶರಥೇನ ಚ ||೫೧||  
 ತೇಜ್ಯ ದಶತರಃ ಶ್ರೀಮಾನ್ಯಂಭಿಷ್ಠ ಸಮಾಗತ್ಯೇಃ |  
 ಸುರಷ್ಣಿಭಿಷ್ಠ ಕಾಕುತ್ಸಾಂ ವರಾಂಲ್ಲೇಭೇ ಪರಂತಪಃ ||೫೨||

‘ಇಂದ್ರ, ಯಮ, ವರುಣ, ಮಹೇಶ್ವರ, ಬ್ರಹ್ಮದೇವ ಹಾಗೂ ದಶರಥ ಇವರೆಲ್ಲರ ಭೇಟಿಯಾದ ನಂತರ ಅವರು ಹಾಗೂ ಅಲ್ಲಿದ್ದ ಮುಖಿಗಳು ಆ ವ್ಯೇಭವಸಂಪನ್ಮೂಲಾದ ನಂತರ ಅವರನ್ನಿತ್ತರು. ಆ ಶತ್ರುಘಾಪನ, ಕಾಕುತ್ಸಾಂ ಕುಲೋತನ್ನು ರಾಮನಿಗೆ ದೇವ, ಮುಖಿಗಳಿಂದಲೂ ವರವು ದೊರಕಿತು.’

ಇಲ್ಲಿ ಇಂದ್ರನಂತೆ ಇತರ ದೇವತೆಗಳು ಮತ್ತು ಮುಖಿಗಳು ಸಹ ರಾಮನಿಗೆ ವರವನ್ನು ಕೊಟ್ಟ ಉಲ್ಲೇಖವಿದೆ. ರಾಜುಭಿಷ್ಠೇಕವನ್ನು ಮಾಡಿ ರಾಮನು ಕೃತ್ಯನಾದನು. ರಾಮನು ಮಾಡಿದ್ದರಿಂದ ಸಂತೋಷಗೊಂಡ ಅಲ್ಲಿ ಉಪಸ್ಥಿತಿರಿದ್ದ ದೇವತೆಗಳು, ಮುಖಿಗಳು ರಾಮನಿಗೆ ವರವನ್ನಿತ್ತರು. ಸಾರಾಂಶದಲ್ಲಿ, ಈ ಎಲ್ಲ ವರಗಳೂ ‘ಅಯಾಚಿತ’ವಾಗಿದೆ.

### ಬಾಲಕಾಂಡ/೧

ಲಂಕೆಯಲ್ಲಿ ವಿಭೀಷಣನಿಗೆ ರಾಜ್ಯಾಭಿಷೇಕವನ್ನು ಮಾಡಿ ರಾಮನು ಕೃತ್ಯನಾದನು.

ದೇವತಾಭೋ ವರಂ ಪ್ರಾಣ ಸಮುತ್ಥಾಪ್ಯ ಚ ವಾಸರಾನೋ |  
 ಅಯೋಧ್ಯಾಂ ಪ್ರಸಿತೋ ರಾಮಃ ಪುಷ್ಟಕೋ ಸುಹೃದ್ವಾಪೃತಃ ||೨೩||

“ಯುದ್ಧದಲ್ಲಿ ಮಜಿದ ವಾನರರು ನಿದ್ರೆಯಿಂದ ಎಚ್ಚತ್ವವರಂತೆ ಜೀವಂತ ವಾಗಿರಲಿ” ಎಂಬ ವರವನ್ನು ದೇವತೆಗಳಿಂದ ಪಡೆದುಕೊಂಡ ನಂತರ ವಾನರರನ್ನು ಎಚ್ಚರಿಸಿ ಸ್ವಜನಪರಿವಾರದಿಂದೊಡಗೊಡಿದ ರಾಮನು, ಪುಷ್ಟಕವಿಮಾನದಲ್ಲಿ ಕುಳಿತು ಅಯೋಧ್ಯೆ ನಗರದತ್ತ ಸಾಗಿದನು.

ಈ ಸಂದರ್ಭದಲ್ಲಿ ವರ ಕೊಟ್ಟವರು ಅನೇಕ ದೇವತೆಗಳಿಂದ ಉಲ್ಲೇಖಿವಿದೆ.

### ಝಿಂ. ಭರದ್ವಾಜ < ರಾಮ

ಯುದ್ಧಕಾಂಡ/೧೭

ವನವಾಸದ ಹದಿನಾಲ್ಕು ವರ್ಷಗಳನ್ನು ಕಳೆದ ನಂತರ ರಾಮನು ಭರದ್ವಾಜು ಶಿಷ್ಯರಿಯ ಆಶ್ರಮಕ್ಕೆ ಬಂದು ಅವನನ್ನು ವಂದಿಸಿದನು. ಅಯೋಧ್ಯೆಯ ಕ್ಷೇಮ ಕುಶಲವನ್ನು ವಿಚಾರಿಸಿಕೊಂಡನು. ಮುನಿಯು ಸಂತೋಷದಿಂದ ಎಲ್ಲ ವೃತ್ತಾಂತವನ್ನೂ ಬಿಶ್ವರಿಸಿ ಹೇಳಿದನು. ಆಜ್ಞಾಧಾರಿಯಾದ ಭರತನು ರಾಮನ ಪಾದಕೆಗಳನ್ನು ಪೂಜಿಸುತ್ತ, ಅಯೋಧ್ಯೆಯನ್ನು ಸರಿಯಾಗಿ ಪರಿಪಾಲಿಸುತ್ತಿದ್ದಾನೆಂದು ತಿಳಿಸಿದನು. ತಪಸ್ಸಿನ ಸಾಮಧ್ಯದಿಂದ ವನವಾಸದಲ್ಲಿ ನಡೆದ ಎಲ್ಲ ಸಂಗತಿಗಳನ್ನೂ ಭರದ್ವಾಜ ಮುನಿಯು ಅರಿತಿದ್ದನು. ದೇವತೆಗಳಿಂದ ರಾಮನಿಗೆ ವರಗಳು ದೊರೆತ ಸಂಗತಿಯು ಜ್ಞಾತವಿತ್ತು. ರಾಮನ ಪರಾಕ್ರಮ ಮತ್ತು ಚಾರಿತ್ರ್ಯಪೂರ್ವ ವರ್ತನೆಯಿಂದ ಸಂತೋಷಗೊಂಡ ಮುನಿಯು ಇಂತೆಂದನು:  
ಅಹಮಷ್ಟತ್ತ ತೇ ದಧಿ ವರಂ ಶಸ್ತ್ರಭ್ರಾಂ ವರ ॥೧॥

“ಹೇ ಶಸ್ತ್ರಧಾರಿಗಳಲ್ಲಿಯ ಶ್ರೇಷ್ಠನೆ, ನಾನು ಸಹ ನಿನಗೆ ವರವನ್ನು ಕೊಡುತ್ತೇನೆ. ನೀನು ಅದನ್ನು ಸ್ವೀಕರಿಸಿ ಅನಂತರ ಅಯೋಧ್ಯೆಯತ್ತ ಹೋಗು!”

ರಾಮನು ಭರದ್ವಾಜ ಮುನಿಯ ಹೇಳಿಕೆಯನ್ನು ತಲೆಬಾಗಿ ಮನ್ನಿಸಿ ಮುದದಿಂದ ವರವನ್ನು ಬೇಡಿಕೊಂಡನು.

ಅಕಾಲಪ್ರಲಿನೋ ವರಕ್ಷಾಃ ಸರ್ವೇಜಾಪಿ ಮಥುರ್ವಾಃ ।

ಫಲಾನ್ಯಷ್ಯತಗಂಧಿಣಿ ಬಹಾನಿ ವಿವಧಾನಿ ಚ ॥೧೮॥

ಭವಂತು ಮಾರ್ಗೇ ಭಗವನ್ ಯೋಧ್ಯಾಂ ಪ್ರತಿಗಢತಃ ॥೨೦॥

“ಹೇ ಭಗವನ್, ಅಯೋಧ್ಯೆಯ ದಾರಿಯ ಇಕ್ಕೆಲಗಳಲ್ಲಿ ಎಲ್ಲ ಗಿಡಮರಗಳು ಯೋಗ್ಯ ಕಾಲವಿರದಿದ್ದರೂ ಜೇನಿನಷ್ಟು ಸವಿಯಾದ ಮಥುರ ಫಲಗಳಿಂದ

ತುಂಬಿರಲಿ; ಅವೃತದಂಥ ರುಚಿಯಾದ ಸುವಾಸನಾಯುಕ್ತ ಘರಗಳು ಸದಾಕಾಲವೂ ಲಭಿಸಲಿ!”

ರಾಮನ ಇಚ್ಛೆಯನ್ನಿರುತ್ತ ಮುನಿಯ ‘ತಥಾಸ್ತ’ ಎಂದನು. ಎಲ್ಲ ಮರಗಿಡಗಳೂ ಜಿಗುರು, ಹೂ-ಹಣ್ಣಗಳ ಭಾರದಿಂದ ತಲೆಬಾಗುವಂತಾದವು.

ಇದು ‘ಅಯಾಚಿತ್’ ವರವಾಗಿದೆ.

### ಇಗ. ಬ್ರಹ್ಮದೇವ < ವೈಶ್ರವಣ ಉತ್ತರಕಾಂಡ/೩

ರಾವಣನ ಕುಲ, ಆತನ ಜನ್ಮವೃತ್ತಾಂತ, ಆತನಿಗೆ ದೊರೆತ ವರಗಳ ಬಗ್ಗೆ ತಿಳಿದುಕೊಳ್ಳುವ ಇಚ್ಛೆಯನ್ನು ರಾಮನು ವ್ಯಕ್ತಪಡಿಸಿದ್ದರಿಂದ, ಅಗಸ್ತ್ಯಮುನಿಯು ರಾಮನಿಗೆ ವಿವರಿಸುತ್ತಿದ್ದಾನೆ.

ವೈಶ್ರವಣನು ಒಂದು ತಪೋವನದಲ್ಲಿ ವಾಸವಾಗಿದ್ದನು. ಧರ್ಮವೇ ಅಂತಿಮ ಗುರಿ ಎಂದು ಬಗೆದ ಆತನು ಶ್ರೇಷ್ಠವೆನಿಸುವ ಧರ್ಮವನ್ನು ಪಾಲಿಸಬೇಕೆಂಬ ಉತ್ತರ ಇಚ್ಛೆಯನ್ನು ಹೊಂದಿದವನಾಗಿದ್ದನು. ಜಿತೇಂದ್ರಿಯನಾಗಿದ್ದ ಆತನು ವಿವಿಧ ಯಾಮ-ನಿಯಮಗಳನ್ನು ಕೂಲಂಕಶವಾಗಿ ಅನುಸರಿಸುತ್ತಿದ್ದನು. ಈ ರೀತಿಯಾಗಿ ಒಂದು ಸಾವಿರ ವರ್ಷಗಳವರೆಗೆ ಉಗ್ರ ತಪಸ್ಸನ್ನು ಕೈಗೊಂಡನು. ಆತನ ತಪಸ್ಸಿನಿಂದ ಪ್ರಸನ್ನನಾದ ಬ್ರಹ್ಮದೇವನು ಇಂದ್ರಾದಿ ದೇವತೆಗಳನ್ನೊಂದು ಈ ಮುನಿಯ ಆಶ್ರಮಕ್ಕೆ ಬಂದನು. ಮತ್ತು—

ಪರಿತುಷ್ಟೋಽಸ್ಮಿ ತೇ ವತ್ತ ಕರ್ಮಕಾನೇನ ಸುಪ್ರತ ॥೧೪॥

ವರಂ ವೃಷೋಷ್ಟ ಭದ್ರಂ ತೇ ವರಾಹಸ್ಯಂ ಮಹಾಮತೇ ॥೧೫॥

“ಪತ್ನೀ, ಸದಾಚಾರಸಂಪನ್ಮೂಲೀ, ಈ ನಿನ್ನ ಆಚರಣೆಯಿಂದ ನಾನು ಪ್ರಸನ್ನನಾಗಿದ್ದೇನೆ. ಹೀ ಮಹಾಮತಿಯೇ, ವರವನ್ನು ಪಡೆಯಲು ನೀನು ಅಹಾನಾಗಿರುವೆ; ನೀನು ಈಗ ವರವನ್ನು ಕೇಳು! ನಿನಗೆ ಶುಭವಾಗಲಿ.” ಈ ರೀತಿಯ ಬ್ರಹ್ಮದೇವನ ಮಾತುಗಳನ್ನು ಕೇಳಿ ವೈಶ್ರವಣನು ಹೀಗೆ ಉತ್ತರಿಸಿದನು:  
ಭಗವಂತೋಕಪಾಲತ್ವಮಿಛೀಯಂ ಲೋಕರಕ್ಷಣಮಾ ॥೧೬॥

“ಭಗವಂತನೇ ಲೋಕರಕ್ಷಣವು ಯಾವುದರಿಂದ ಸಾಧ್ಯವೋ ಅಂತಹ ಲೋಕಪಾಲಕ ಸಾಧನವು ನನಗೆ ಪ್ರಾಪ್ತವಾಗಬೇಕು! ಎಂಬ ಇಚ್ಛೆ

ನನ್ನದಾಗಿದೆ” ಎಂದನು. ಆಗ ಬ್ರಹ್ಮದೇವನು ಸಂತೋಷಗೊಂಡು ಹೀಗೆ ಮಾತನಾಡಿದನು.

ಅಹಂ ವೈ ಲೋಕಪಾಲಾನಾಂ ಚತುರ್ಭಾಂ ಶ್ರುಷ್ಟಿಮುದ್ಯತಃ ॥೧೨॥  
 ಯಮೇಂದ್ರಪರಾಣಾಂ ಚ ಪದಂ ಯತ್ತವ ಚೇಸ್ವಿತಮಾ ।  
 ತದಾಗಭ್ರ ಬತ ಧರ್ಮಾಜ್ಞಾ ನಿಧಿಶತ್ತಮಾಪ್ಯಾಹಿ ॥೧೩॥  
 ಶಕ್ರಾಂಬುಪಯಮಾನಾಂ ಚ ಚತುರ್ಭಾಷ್ವಂ ಭವಿಷ್ಯಾಸಿ ।  
 ವತಷ್ಟ ಪ್ರಷ್ಟಕಂ ನಾಮ ವಿಮಾನಂ ಸೂರ್ಯಸಂಸಿಭಮ್ ॥೧೪॥  
 ಪ್ರತಿಗೃಹರೋಷ್ಟ ಯಾನಾಭ್ರಂ ತ್ರಿದರ್ಶಿಃ ಸಮತಾಂ ಪ್ರಜ ।  
 ಸ್ವಸ್ತಿ ತೇಽಸ್ತಿ... ॥೧೦॥

“ನಾಲ್ಕನೆಯ ಲೋಕಪಾಲನೊಬ್ಬನನ್ನು ನೇಮಿಸಲು ನಾನು ಉದ್ಯುಕ್ತ ನಾಗಿದ್ದೇನೆ. ಯಮ, ಇಂದ್ರ, ವರುಣಾದಿಗಳಿಗೆ ಪ್ರಾಪ್ತವಾದಂತೆ ನಿನಗೆ ಲೋಕಪಾಲ ನಾಗುವ ಸಂಧಿಯ ಒದಗಿದೆ. ನಿನ್ನ ಬೇರೆ ಇಚ್ಛೆ ಆಕಾಂಕ್ಷೆಗಳು ಕೂಡ ಸಿದ್ಧಿಸುವವು. ಹೇ ಧರ್ಮವನ್ನರಿತವನೇ, ನೀನು ಹೊರಡು! ನಿನಗೆ ‘ನಿಧಿಶತ್ತ’ವು ದೊರೆಯಲಿದೆ. ಇಂದ್ರ, ವರುಣಾದಿಗಳಂತೆ ನೀನು ನಾಲ್ಕನೆಯ ಲೋಕಪಾಲನಾಗುವೆ! ಸೂರ್ಯನಂತೆ ಧಳಧಳಿಸುವ ಈ ಪ್ರಷ್ಟಕವಿಮಾನದಲ್ಲಿ, ನೀನು ಪ್ರಯಾಣ ಮಾಡು! ನೀನು ದೇವತೆಗಳಿಗೆ ಸರಿಸಮಾನನಾಗುವೆ! ನಿನಗೆ ಶುಭವಾಗಲಿ!” ಎಂದನು.

ವೈಶ್ರಣಿನು ಬ್ರಹ್ಮ ಬಳಿ ವರವನ್ನು ಬೇಡಿರಲಿಲ್ಲ. ಬ್ರಹ್ಮದೇವನು ಪ್ರಸನ್ನನಾಗಿ ವರವನ್ನು ಬೇಡಿಕೊಳ್ಳಲು ತಿಳಿಸಿದಾಗ, ವೈಶ್ರಣಿನು ತನ್ನ ಇಷ್ಟಾರ್ಥವನ್ನು ವ್ಯಕ್ತಮಾಡಿದ ಕಾರಣ ಇದು ‘ಅಯಾಚಿತ’ ವರವೆನಿಸುತ್ತದೆ. ‘ನಿಧಿಶತ್ತ’ ಮತ್ತು ಪ್ರಷ್ಟಕವಿಮಾನ ಇವು ದೊರೆಯಬೇಕೆಂದು ಆತನು ವ್ಯಕ್ತಪಡಿಸದೇ ಇದ್ದರೂ ಬ್ರಹ್ಮದೇವನು ಅವುಗಳನ್ನು ತಾನಾಗಿಯೇ ಕರುಣಿಸಿದನು. ಹೀಗಿರುವದರಿಂದ ಈ ವರವು ‘ಅಯಾಚಿತ’ವಾಗಿದೆ. ಪ್ರಷ್ಟಕವಿಮಾನದ ಪ್ರಾಪ್ತಿಯು ವರವಾಗಿರದೆ ಅನುಗ್ರಹವಾಗಿದೆ.

### ಓ. ಶಂಕರ < ಸುಕೀತ

ಉತ್ಕಾಂಡ/ಉ

ರಾಮನು ವಿಚಾರಿಸಿದ ಕಾರಣ ಅಗಸ್ತ್ಯಮನಿಯು, ರಾಕ್ಷಸರು ಹೇಗೆ ನಿರ್ಮಿತರಾದರೂ ಎಂಬುದನ್ನು ವಿವರಿಸುತ್ತಾನೆ. ಪ್ರಜಾಪತಿಯು ಮೊಟ್ಟಮೊದಲ

ಜಲವನ್ನು ನಿರ್ಮಿಸಿದನು: ಮತ್ತು ಅದನ್ನು ರಕ್ಷಿಸಲೋಸುಗ ಪ್ರಾಣಿಗಳನ್ನು ಸೃಷ್ಟಿಸಿದನು. ಹಂತಿನಲ್ಲಿ, ಬಾಯಾರಿಕೆ ಮತ್ತು ಭಯ ಇವುಗಳಿಂದ ಪ್ರಾಣಿಗಳು ಸಂಕಟಕ್ಕೆ ಒಳಗಾದಾಗ ‘ನಾವು ಯಾವ ರೀತಿ ವರ್ತಿಸಬೇಕು?’ ಎಂದು ಪ್ರಜಾಪತಿಯನ್ನು ಪ್ರಶ್ನಿಸಿಯಾಯಿತು. ಆಗ ಪ್ರಜಾಪತಿಯು ಅವರಿಗೆ “ನೀವು ಉದಕದ ರಕ್ಷಣೆಯನ್ನು ಮಾಡಿರಿ!” ಎಂದು ಹೇಳಿದನು. ‘ರಕ್ಷಣೆ’ ಎಂದು ಉತ್ತರಿಸಿದವರು ರಾಕ್ಷಸರಾದರು; ‘ಯಕ್ಷಣೆ’ ಎಂದವರು ಯಕ್ಷರಾದರು.

ಹೇಳಿ ಮತ್ತು ಪ್ರಹೇಳಿ ಎಂಬ ರಾಕ್ಷಸಾಧಿಪತಿಗಳಿದ್ದರು. ಧರ್ಮನಿಷ್ಠನಿದ್ದ ಪ್ರಹೇಳಿಯು ತಪೋವನಸ್ಕೇ ಹೋದನು. ‘ಹೇಳಿ’ಯು ಕಾಲನ ತಂಗಿಯಾದ ‘ಮಾಯಾ’ ಇವಳನ್ನು ವಿವಾಹವಾದನು. ಈ ದಂಪತೀಗಳ ಪುತ್ರನಿಂದರೆ ‘ವಿದ್ಯುತ್ತೇಶ’. ಈ ವಿದ್ಯುತ್ತೇಶನು ಯೋವನಸಂಪನ್ಮೂಲ ನಂತರ ಈತನ ವಿವಾಹವನ್ನು ‘ಸಂಧ್ಯಾ’ ಕ್ಷಣೆಯಾದ ‘ಸಾಲಕಟಂಕಟ್’ ಇವಳೊಡನೆ ಮಾಡಿದರು. ಈ ವಿದ್ಯುತ್ತೇಶ ರಾಕ್ಷಸನು ಅವಳೊಡನೆ ಇಂದ್ರನಂತೆ ಸರಸವಾಡುತ್ತಿದ್ದನು. ಅವಳು ಗಭ್ರವತಿಯಾದ ನಂತರ ಯಥಾಕಾಲ ಮಂದಾರ ಪರವತದ ಮೇಲೆ ಪ್ರಸೂತಳಾದಳು; ಮತ್ತು ಆ ಕಂದನನ್ನು ಅಲ್ಲಿಯೇ ಬಿಟ್ಟು ಪುನಃ ತನ್ನ ಪತಿಯೊಡನೆ ಸರಸಸಲ್ಲಾಪ ರತ್ನಿಗಳಲ್ಲಿ ಕಳೆಯಹತ್ತಿದಳು. ಆಗ ಆಕಾಶಮಾರ್ಗದಿಂದ ಉಮೆಯೊಡನೆ ಸಂಚರಿಸುತ್ತಿದ್ದ ಶಂಕರನಿಗೆ ಈ ಶೈಟಿಸಲ್ಪಟ್ಟ ಬಾಲಕನ ಅಳುವ ದ್ವಿನಿಯು ಕೇಳಿಬಂದಿತು; ಪಾರ್ವತಿಗೂ ಕನಿಕರವೆನಿಸಿತು. ಅವಳು ಶಂಕರನಿಗೆ ಪ್ರಾಧಿಸಿದಳು. ಆಗ-

ತಂ ರಾಕ್ಷಸಾತ್ಮಜಂ ಚಕ್ರೇ ಮಾತುರೇವ ವಯಃಸಮವಾ ।

ಅಮರಂ ಚೈವ ತಂ ಕೃತ್ವಾ ಮಹಾದೇವೋಕ್ಷರೋಽಪ್ಯಯಃ ॥೨೭॥

“ಸ್ವಂತದ ಗೌರವಕ್ಕೆ ಕುಂದನ್ನು ಬರಗೊಡದ, ಅವಿನಾಶಿಯಾದ ಮಹಾ ದೇವನು ಆ ರಾಕ್ಷಸಪುತ್ರನಿಗೆ ಅಮರಶ್ವವನ್ನು ಕೊಟ್ಟನು; ತತ್ತ್ವಾ ಆ ಎಳೆಯ ಮಗುವಿನ ಪ್ರಾಯವು ತಾಯಿಯಪ್ಪೇ ಆಗುವಂತೆ ಮಾಡಿದನು.” ಅದಲ್ಲದೇ ಪಾರ್ವತಿಯನ್ನು ಸಂತೋಷಗೊಳಿಸಲು ಆತನಿಗೆ ಆಕಾಶದಲ್ಲಿ ಸಂಚರಿಸುವ ನಗರವನ್ನು ಕೊಟ್ಟನು. ಈ ರೀತಿ ಶೈಟಿಸಲ್ಪಟ್ಟ ಕಂದನೆಂದರೆ ರಾಕ್ಷಸಪುತ್ರನಾದ ಸಂಕೇಶನು.

ಆಕಾಶದಲ್ಲಿ ಸಂಚರಿಸುವ ನಗರವು ಮಹಾದೇವನ ಅನುಗ್ರಹವಿದ್ದು ಅದು ವರಸ್ವರೂಪವಲ್ಲ.

### ಉತ್ತರಕಾಂಡ/ಜಿ

ಮಹಿಳೆ ಧಾರ್ಮಿಕ ದೃಷ್ಟಿ ವರಲಭ್ಯಂ ಚ ರಾಕ್ಷಸಮ್ |  
ಗ್ರಾಮೀಣೇನಾಮ ಗಂಥವೈರ್ ವಿಶ್ವಾಸಮಸ್ತಭಃ ॥೨॥

“ಸುಕೇಶ ರಾಕ್ಷಸನಿಗೆ ವರವು ದೊರೆತಿದೆ ಹಾಗೂ ಆತನು ಧರ್ಮನಿಷ್ಠೆ ನಿದ್ಯಾನೆ” ಎಂಬುದನ್ನು ಅವಲೋಕಿಸಿ, ವಿಶ್ವಾಸಮುದ್ರಿನ ಹಾಗೆ ಪ್ರಭೇಯಿಳ್ಳ ‘ಗ್ರಾಮಣಿ’ ಎಂಬ ಗಂಥವನು ತನ್ನ ಸುಂದರ ಕಸ್ಯೇಯಾದ ದೇವವತಿಯನ್ನು ಆತನಿಗೆ ಧಾರೆಯೇರೆದು ಕೊಟ್ಟಿನು.

ವರದಾನಕ್ಕುತ್ತೇರ್ಯೈರ್ ಸಾ ತಂ ಪ್ರಾಪ್ತಃ ಪತಿಂ ಪ್ರಿಯಮ್ ॥೩॥  
ಅಸೀರ್ ದೇವವತೀ ತುಷ್ಣಾ ಧನಂ ಪ್ರಾಪತ್ಯೈವ ನಿರ್ಧಾಸಃ ॥೪॥

ವರದಾನವೆಂಬ ಐಶ್ವರ್ಯವು ಪ್ರಾಪ್ತವಾದಂತ ಪ್ರಿಯ ಪತಿಯನ್ನು ಪಡೆದು ಕೊಂಡ ನಂತರ ದೇವವತಿಯು, ಧನಿಕನಾಗಿ ಸಂತೋಷಗೊಂಡ ಮೊದಲು ದರಿದ್ರನಿದ್ಯ ಪುರುಷನಂತೆ ಅತ್ಯಂತ ಆನಂದಭರಿತಳಾದಳು.

ಇದು ‘ಅಯಾಚಿತೆ’ ವರವಾಗಿದೆ.

ಬ್ರಹ್ಮದೇವ < ಮಾಲ್ಯವಾನ, ಸುಮಾಲೀ ಮಾಲಿ, ವರ ಕಮಾಂಕ ಖಿಲಿ ನೋಡಿ.

### ಖಿ. ಉಮಾ < ರಾಕ್ಷಸಿ

### ಉತ್ತರಕಾಂಡ/೪

ನೋಡಿರಿ: ವರ ಶಂಕರ < ಸಂಕೇಶ ವರಕ್ರಮಸಂಖ್ಯೆ ೫೨  
ಉಮಾಯಾಪಿ ಪರೋ ದತ್ತೋ ರಾಕ್ಷಸೀನಾಂ ಸೃಪಾತ್ಮಜ ॥೨೦॥  
ಪದ್ಮೋಪಲಭಿಗರ್ಭಸ್ಯಃ ಪ್ರಸೂತಿಃ ಸದ್ಯ ಏವ ಚ |  
ಸದ್ಯ ಏವ ವಯಃಪ್ರಾಪ್ತಿ ಮಾತುರೇವ ವಯಃಸಮಮ್ ॥೨೧॥

“ಹೇ ರಾಜಪುತ್ರನೇ, ಸಮಾಗಮವಾಗುತ್ತಲೇ ಗರ್ಭದಾರಣೆ, ಗರ್ಭದಾರಣೆಯಾದ ಕ್ಷೇಣವೇ ಪ್ರಸೂತಿ, ಮಗು ಜನಿಸಿದೊಡನೆ ಅದು ಕೊಡಲೇ ಮಾತೆಯ ವಯಸ್ಸಿನಷ್ಟು ಪ್ರಾಯಕ್ಕೆ ಬರುವದು” ಎಂಬ ವರವನ್ನು ಉಮೆಯು ಆ ರಾಕ್ಷಸಿಯಿರಿಗೆ ಕೊಟ್ಟಿಳು.

ರಾಕ್ಷಸಿಯರಿಗೆ ವರವನ್ನು ಏಕೆ ಕೊಡಲಾಯಿತು ಎಂಬುದರ ಸ್ವಷ್ಟಿ  
ಉಲ್ಲೇಖವಿಲ್ಲ.

ಇದು ‘ಅಯಾಚಿತೆ’ ವರವಾಗಿದೆ.

### ಜಿಳಿ. ಬ್ರಹ್ಮದೇವ < ಮೌಲ್ಯವಾನ, ಸುಮಾಲೀ, ಮಾಲೀ ಲುತ್ತರಕಾಂಡ/ಜಿ

ರಾಮನು ಕೇಳಿದ ಕಾರೋ ಅಗಸ್ತ್ಯಿಮುಷಿಯು ರಾಕ್ಷಸರ ಉತ್ಪತ್ತಿ, ಸುಕೇಶನ  
ಪ್ರತ್ಯ ಹಾಗೂ ಆತನ ಸಂತತಿಯ ಬಗ್ಗೆ ವಿವರಿಸುತ್ತಾನೆ.

ದೇವವತಿಯಿಂದ ಸುಕೇಶನಿಗೆ ಮಲ್ಯವಾನ, ಸುಮಾಲಿ ಹಾಗೂ ಮಾಲಿ  
ಎಂಬ ಮೂರು ತೇಜಸ್ಸುಳ್ಳ ಮಕ್ಕಳಾದರು. ತಪೋಬಲದಿಂದ ತಮ್ಮ ತಂಡೆಗೆ  
ವರಪ್ರಾಣಿಯಾಗಿ ಐಶ್ವರ್ಯ ಒದಗಿದ್ದನ್ನು ಕಂಡ ಈ ಮೂವರೂ ಸಹೋದರರು  
ಮೇರುಪರ್ವತದ ಮೇಲೆ ಫೋರ ತಪಸ್ಸಿಗಾರಂಭಿಸಿದರು. ಅವರ ತಪಸ್ಸಿನಿಂದ  
ಬ್ರಹ್ಮದೇವನು ಪ್ರಸನ್ನನಾದನು ಮತ್ತು ‘ವರದೋಃಸ್ಮಿತ್ಯಭಾಷತೆ’ – ‘ನಾನು ನಿಮಗೆ  
ವರ ಕೊಡಲಿರುವೆನು’ ಎಂದನು.

ಆಗ ಅವರು ಬ್ರಹ್ಮದೇವನಿಗೆ ಕರಗಳನ್ನು ಜೋಡಿಸಿ–

ತಪಸಾಽರಾಧಿಷೋ ದೇವ ಯದಿ ಸೋ ದಿಶೋ ವರಮಾ ॥೧೪॥

ಅಜೇಯಾಃ ಶತ್ರುಹಂತಾರಕ್ಷಧೈವ ಚಿರಜೇವಿನಃ ।

ಪ್ರಭವಿಷ್ಯಾಂತ್ಯಾ ಭವಾಮೇತಿ ಪರಸ್ಪರಮನಪ್ರತಾಃ ॥೧೫॥

ಏವಂ ಭವಿಷ್ಯಧೈತ್ಯಾಕ್ಷಾ ಸುಕೇಶತನಯಾನ್ವಿಭುಃ ॥೧೬॥

“ಹೇ ಬ್ರಹ್ಮದೇವನೇ, ಪ್ರಸನ್ನನಾದ ನೀನು ನಿಮಗೆ ವರಗಳನ್ನು ಕೊಡುವದಿದ್ದರೆ  
ನಿಮಗೆ ಯಾರಿಂದಲೂ ಸೋಲು ಬರಬಾರದು; ನಾವು ಶತ್ರುಫಾತಕರಾಗಿರಬೇಕು;  
ಚಿರಂಜೀವಿಗಳಾಗಿರಬೇಕು; ಒಡೆಯಾಗಿರಬೇಕು; ಮತ್ತು ಪರಸ್ಪರಲ್ಲಿ  
ಪ್ರೀತಿಯಳ್ಳಿವರಾಗಿರಬೇಕು! ಈ ವರಗಳನ್ನು ಕರುಣೀಸು” ಎಂದರು. ಆಗ  
ಬ್ರಹ್ಮದೇವನು ಸುಕೇಶಪುತ್ರಿಗೆ ‘ತಥಾಸು’ ಎಂದನು.

ಈ ರೀತಿ ಬ್ರಹ್ಮದೇವನಿಂದ ವರವನ್ನು ಪಡೆದು ನಿಭಯರಾಗಿದ್ದ ಆ  
ನಿಶಾಚರರು ದೇವತೆಗಳಿಗೂ ಅಸುರರಿಗೂ ಪೀಡಿಸಹತ್ತಿದರು. ‘ಸುವೇಲ’ ಎಂಬ  
ಪರ್ವತದ ಶಿಲಿರದ ಮೇಲೆ ವಿಶ್ವಕರ್ಮನಿಂದ ತಮಗಾಗಿ ಒಂದು ಗೃಹವನ್ನು  
ರಚಿಸಿಕೊಂಡರು.

ಬ್ರಹ್ಮದೇವನು ಸಂತುಪ್ಯನಾಗಿ ತಾನಾಗಿ ವರವನ್ನು ಕೊಟ್ಟಿದ್ದರೂ ವರದ ಉದ್ದೇಶವನ್ನಿಟ್ಟುಕೊಂಡು ತಪಸ್ಸನ್ನಾಗುಜರಿಸಿದ್ದರಿಮದ ಇದು ‘ಯಾಚಿತ’ ವರವಾಗಿದೆ ಎಂದು ತಿಳಿದುಕೊಳ್ಳಬೇಕು.

### ಉತ್ತರಕಾಂಡ/೬

ದೇವತೆಗಳನ್ನು ಮತ್ತು ತಪೋಧನ ಯುಷಿಗಳನ್ನು ಸುಕೇಶನ ಪ್ರತ್ಯರು ವಧಿಸಲು ಹವಣಿಸಿದಾಗ ದೇವತೆಗಳು ಮತ್ತು ಯುಷಿಗಳು ಮಹೇಶ್ವರನ ಬಳಿಗೆ ಶರಣುಹೋಗಿ ಈ ರೀತಿ ನುಡಿದರು—

ಮಕೇಶಪುತ್ರೈಭರ್ಗವನ್ನಿತಾಮಹವಿರೋಧಃ್ಯಃ ।  
ಪ್ರಜಾಧ್ವಕ್ ಪ್ರಜಾಃ ಸವಾ ಬಾಧ್ಯಂತೇ ರಿಪುಬಾಧಸ್ಯಃ ॥೪॥

“ಭಗವಂತನೇ, ಹೇ ಪ್ರಜಾಧಿಪತಿಯೇ, ಬ್ರಹ್ಮದೇವನ ವರದಿಂದ ಕೊಬ್ಬಿದ ಈ ಸುಕೇಶಪ್ರತ್ಯರು ಎಲ್ಲ ಪ್ರಜಿಗಳನ್ನೂ ಹಿಂಸಿಸುತ್ತಿದ್ದಾರೆ.”

“ನಮ್ಮ ಆಶ್ರಮಗಳನ್ನು ಅವರು ಹಾಳುಮಾಡಿದ್ದಾರೆ. ದೇವತೆಗಳನ್ನು ಸ್ವರ್ಗದಿಂದ ಹೊರಗಟ್ಟಿ ಇವರು ದೇವತೆಗಳಂತೆ ಅಲ್ಲಿ ಕ್ರೀಡಾಸಕ್ತರಾಗಿದ್ದಾರೆ. ತಾವು ಈಗ ಕರೋರ ರೂಪವನ್ನು ತಾಳಿ ಆ ದೇವಕಂಟಕರನ್ನು ನಿಮೂಲಗೊಳಿಸಬೇಕು.”

ದೇವತೆಗಳ ಈ ಪ್ರಾರ್ಥನೆಯನ್ನು ಶರ್ಕರನು ಆಲಿಸಿದನು. ಹೀಗಿದ್ದರೂ ಸಂಕೇಶನ ಬಗ್ಗೆ ಆತನ ಕೃಪಾದ್ವಿಷಯಿದ್ದುದರಿಂದ, ಆತನು ‘ಇವರನ್ನು ವಧಿಸುವದು ನನಗೆ ಅಸಾಧ್ಯ. ನಾನು ವಧಿಸಲಾರೆನು; ಆದರೆ ಅವರ ವಧೆಯು ಒಂದು ಉಪಾಯವನ್ನು ನಿಮಗೆ ಸುಚಿಸುವೆನು’ ಎಂದು ನುಡಿದು, ‘ನೀವೆಲ್ಲರೂ ವಿಷ್ಣುವಿಗೆ ಶರಣ ಹೋದರೆ ಆತನಿಂದ ಇವರ ವಧೆಯಾಗಬಹುದು’ ಎಂದು ಸಲಹೆಯಿತುನು. ಆಗ ಆ ದೇವತೆಗಳು ವಿಷ್ಣುವಿಗೆ ಶರಣಹೋಗಿ ಇಂತಂದರು—

ಮಕೇಶತನಯ್ಯೇವ ತ್ರಿಭಿಸ್ತೇತಾಗ್ನಿಸಂನಿಷ್ಟಃ ॥  
ಅಕ್ರಮ್ಯ ವರದಾನೇನ ಶಾಖಾನ್ಯಪರ್ವತಾನಿ ನಃ ॥೮॥

“ಹೇ ದೇವನೇ, ಅಗ್ನಿಹೋತ್ರುದಿ ಶ್ರೀತಕಮ್ ಸಂಬಂಧದಲ್ಲಿ ಅಗ್ನಿಯಂತೆ ಪ್ರಖಿರರಿದ್ದ ಆ ಸುಕೇಶಪ್ರತ್ಯರು ವರದಾನದಿಂದ ನಮ್ಮ ಶಾಖಾಗಳನ್ನು ಅಪಹರಿಸಿಕೊಂಡಿದ್ದಾರೆ. ಮದೋನತ್ತರಾದ ಈ ರಾಕ್ಷಸರನ್ನು ಕೊಂಡು ನೀವು

ನಮ್ಮ ಭಯವನ್ನು ಹೋಗಲಾಡಿಸಬೇಕು. ಆಗ ದೇವತೆಗಳಿಗೆ ಅಭಯವನ್ನಿತ್ತು ವಿಷ್ಣುವು ಇಂತೆಂದು ನುಡಿದನು- “ನೀವು ಇನ್ನು ಯೋಚಿಸಬೇಡಿರಿ; ನಾನು ಅವರನ್ನು ವಧಿಸುತ್ತೇನೆ.”

ದೇವತೆಗಳ ಈ ಚೆಟುವಟಿಕೆಗಳು ಗಮನಕ್ಕೆ ಬಂದ ತಕ್ಷಣವೇ ‘ಮಾಲ್ಯವಾನ್’ ರಾಕ್ಷಸನು ತನ್ನ ಸಹೋದರರಿಗೆ ಹಿಗೆಂದನು- “ದೇವತೆಗಳು ಹಾಗೂ ಮಷಿಗಳು ಸೇರಿಕೊಂಡು ತಿವನ ಬಳಿ ಹೋಗಿ ಈ ರೀತಿ ಹೇಳಿದ್ದಾರೆ.

ಸಕೇಶತನಯಾ ದೇವ ವರದಾನಬಲೋಧ್ವತಃಃ ।

ಬಾಧಂತೇಷ್ಣಾನಷ್ಟಮುದ್ರಾಧ್ವಪ್ತಾ ಘೋರರೂಪಾಃ ಪದೇ ಪದೇ ॥೨೫॥

“ವರದಾನದಿಂದ ವುದವೇರಿದ ಸುಕೇಶಪ್ರತ್ರರು ತುಂಬಾ ಅಹಂಕಾರಿಗಳಾಗಿದ್ದಾರೆ. ಸತತವಾಗಿ ನಮ್ಮನ್ನೆಲ್ಲ ಹಿಡಿಸುತ್ತಿದ್ದಾರೆ- ಎಂದು ಶಿವನಿಗೆ ತಿಳಿಸಿದ್ದಾರೆ. ಅಲ್ಲದೆ, ಶಂಕರನು ಸುಕೇಶ ಪ್ರತ್ರರನ್ನು ವಧಿಸಬೇಕೆಂದು ಪ್ರಾರ್ಥಿಸಿಕೊಂಡಾಗ, ಅವನು ತಾನು ವಧಿ ಮಾಡುವುದಿಲ್ಲವೆಂದು ಹೇಳಿದ್ದಾನೆ. ಆದರೆ ವಧಿಸುವ ಉಪಾಯವನ್ನು ಅವರಿಗೆ ತಿಳಿಸಿದ್ದಾನೆ.”

ಸುಮಾಲೀ ವರಲಬ್ಧಂಸ್ತ ಜಾತ್ವಾ ಜ್ಯಾತಾನಿಶಾಚರಾನ್ ।

ಉದತ್ತಿಷ್ಠಾಭಯಂ ತ್ವಾಷಾಸಾನಗಃ ಸ ರಷಾತಲಾತ್ ॥೧೧-೧॥

ನಿಶಾಚರಿಗೆ ಬ್ರಹ್ಮದೇವನು ಮರವನ್ನು ಕೊಟ್ಟ ಸಂಗತಿಯನ್ನು ಕೇಳಿ ಸುಮಾಲಿಯ ನಿಭಯನಾಗಿ ತನ್ನ ಅನುಚರರೊಂದಿಗೆ ರಷಾತಳದಿಂದ ಹೊರಬಿದ್ದನೆಂಬ ಉಲ್ಲೇಖವು ಉತ್ತರಕಾಂಡ ೧೧-೧ರಲ್ಲಿ ಬಂದಿದೆ.

ಇಂ. ಬ್ರಹ್ಮದೇವ < ವಿಭಿಂಫಣ

ಉತ್ತರಕಾಂಡ/೧೦

ರಾವಣ ಹಾಗೂ ಆತನ ಸಹೋದರರು ಕೃಗೋಂಡ ತಪಸ್ಸಿನ ಬಗ್ಗೆ, ಪಡೆದ ವರಗಳ ಬಗ್ಗೆ ಅಗಸ್ತ್ಯಮುನಿಯು ರಾಮನಿಗೆ ಹೇಳುತ್ತಿದ್ದಾನೆ.

ರಾವಣ ಮತ್ತು ಆತನ ಸಹೋದರರು ಜಿತೇಂದ್ರಿಯರಾಗಿದ್ದುಕೊಂಡು ಅನೇಕ ತರಹದ ಧರ್ಮವಿಧಿಗಳನ್ನು ಆಚರಿಸಿದರು. ವಿಭಿಂಫಣನು ಒಂಟಿಗಾಲಿನಲ್ಲಿ ಎದ್ದು ನಿಂತು ಇದು ಸಾವಿರ ವರ್ಷಗಳ ಕಾಲ ತಪಸ್ಸನ್ನು ಮಾಡಿದನು. ಶಿರ ಮತ್ತು ಬಾಹುಗಳಿರಡನ್ನೂ ಮೇಲೆ ಆಕಾಶದತ್ತ ಎತ್ತರಿಸಿ ಇನ್ನೂ ಇದು ಸಾವಿರ

ವರ್ಣಗಳ ಪರ್ಯಂತ ವೇದಾಧ್ಯಯನದಲ್ಲಿ ತೊಡಗಿ ಧರ್ಮಾರ್ತ್ಯನಾದ ವಿಭೀಷಣಾನು ಸೂರ್ಯನ ತಪಸ್ಸನಾನ್ನಿಚರಿಸಿದನು. ವಿಭೀಷಣನ ತಪಸ್ಸಿನಿಂದ ಪ್ರಸನ್ನನಾದ ಬ್ರಹ್ಮದೇವನು—

ಪರಿತುಜ್ಞೋಽಖಿ ಧರ್ಮಾರ್ತ್ಯಸ್ವರಂ ವರಯ ಸುಪ್ರತ ॥೨೮॥

“ನಿನ್ನ ಬಗೆ ನನಗೆ ಸಂತೋಷವಾಗಿದೆ. ಹೇ ಸದಾಚರಣಾಸಂಪನ್ಮೂಲ ಧರ್ಮನಿಷ್ಪತ್ನೇ, ನೀನು ವರವನ್ನು ಕೇಳ!” ಎಂದನು. ಆಗ ವಿಭೀಷಣನು ಕರಗಳಿರದನ್ನೂ ಜೋಡಿಸಿ, “ಪ್ರತ್ಯೇಕದಲ್ಲಿ ಜಗದೀಶನೇ ಪ್ರಸನ್ನನಾಗಿರುವದರಿಂದ ನಾನು ಕೃತಾರ್ಥನಾದೆ” ಎಂದನು.

ತ್ವೀತೇನ ಯದಿ ದಾತಪ್ರೋ ವರೋ ಮೇ ಶ್ರುತಿ ಸುಪ್ರತ ।  
ಪರಮಾಪದ್ಗತಸ್ಯಾಪಿ ಧರ್ಮೋ ಮಮ ಮತಿಭರವೇತ್ ॥೨೯॥  
ಅಶ್ಚಿತಂ ಚ ಬ್ರಹ್ಮಾಸ್ತಂ ಭಗವಸ್ತುತಿಭಾತು ಮೇ ।  
ಯಾ ಯಾ ಮೇ ಜಾಯತೇ ಬುದ್ಧಿಯೋಮ ಯೇಷಾತ್ಪರೇಮ ಚ ॥೩೦॥  
ಂ ಸಾ ಭವತು ಧರ್ಮಾಪ್ತಾ ತಂ ತಂ ಧರ್ಮಂ ಚ ಪಾಲಯೇ ।  
ವಿಪ ಮೇ ಪರಮೋದಾರೋ ವರಃ ಪರಮಾಂ ಮತಃ ॥೩೧॥

“ನೀವು ಪ್ರಸನ್ನರಾಗಿ ನನಗೆ ವರವನ್ನು ಕೊಡುತ್ತಿದ್ದರೆ ಹೇ ಸುಪ್ರತರೇ, ನನ್ನ ಮಾತುಗಳನ್ನು ಆಲಿಸಿರಿ! ನಾನು ಎಷ್ಟೇ ಸಂಕಟದಲ್ಲಿ ಸಿಲುಕಿದ್ದರೂ ನನ್ನ ಒಲವು ಧರ್ಮದತ್ತ ಇರಬೇಕು. ಭಗವಂತನೇ, ಬ್ರಹ್ಮಾಸ್ತದ ಪ್ರತಿಭೇಯು ನನಗೆ ಉಪದೇಶವಿರದೇ ದೊರೆಯಬೇಕು! ಯಾವ ಆಶ್ರಮದಲ್ಲಿ ನಾನು ಇದ್ದರೂ ನನ್ನಲ್ಲಿ ಧರ್ಮಬುದ್ಧಿ ಇರಬೇಕು! ನಾನು ಧರ್ಮನಾನ್ನಿಚರಿಸುತ್ತ ಇರಬೇಕು! ಹೇ ಪರಮ ಉದಾರನೇ, ಇಂಥ ವರವು ನನಗೆ ಅತ್ಯಂತ ತ್ವಿಯವೆನಿಸುವದು.”

ಧರ್ಮನಿಷ್ಪರಾದವರಿಗೆ ಈ ಜಗತ್ತಿನಲ್ಲಿ ಯಾವ ಸಂಗತಿಯೂ ದುರ್ಲಭ ವಾಗಿರುವದಿಲ್ಲ ಎಂಬುದನ್ನು ಅರಿತ ವಿಭೀಷಣನ ಭಾವಣಾವನ್ನು ಕೇಳಿ ಬ್ರಹ್ಮದೇವನು ಹೀಗೆಂದನು—

ಯಾಶ್ವಾದ್ರಾಕ್ಷಸಯೋನೌ ತೇ ಜಾತಾಪ್ಯಾಮಿತ್ರನಾಶನ ॥೩೨॥  
ನಾಧರೋ ಜಾಯತೇ ಬುದ್ಧಿರಮರತ್ವಂ ದದಾಮಿ ತೇ ॥೩೩॥

“ರಾಷ್ಟ್ರಸರ ಕುಲದಲ್ಲಿ ನೀನು ಜನ್ಮ ಪಡೆದಿದ್ದರೂ ನಿನ್ನ ಮತಿಯು ಅಥಮರ್ದತ್ತ ಹೋಗುತ್ತಿಲ್ಲವಾದ್ದರಿಂದ ನಿನಗೆ ಅಮರಶ್ವಪು ಪ್ರಾಪ್ತವಾಗುವದು ಎಂದು ಬ್ರಹ್ಮ ದೇವನು ವರವನ್ನುತ್ತನ್ನು.”

ಪ್ರಸನ್ನನಾದ ಬ್ರಹ್ಮದೇವನು ವಿಭಿಂಘಣನಿಗೆ ವರವನ್ನು ಬೇಡಿಕೊಳ್ಳಲು ಹೇಳಿದ ಕಾರಣ, ಅವನು ಬೇಡಿಕೊಂಡ ವರವು ಯಾಚಿತವಾಗಿಲ್ಲ. ತಪಸ್ಸಿನಿಂದ ಪ್ರಸನ್ನಗೋಳಿಸಿಕೊಂಡಿರುವದರಿಂದ ವರದ ಅಪೇಕ್ಷೆ ಇರಬಹುದು ಎಂದು ಭಾವಿಸಿದರೂ ಬ್ರಹ್ಮದೇವನು ಅಮರಶ್ವದ ವರವನ್ನು ತಾನಾಗಿ ಕೊಟ್ಟ ಕಾರಣ ಈ ವರವು ‘ಅಯಾಚಿತ’ವಾಗಿದೆ.

### ಃ೫. ಬ್ರಹ್ಮದೇವ < ಕುಂಭಕರ್ಣ

ಉತ್ತರಕಾಂಡ/೮೦

ರಾವಣ ಮತ್ತು ಆತನ ಸಹೋದರರು ಆಚರಿಸಿದ ತಪಸ್ಸು ಹಾಗೂ ಪಡೆದ ವರಗಳ ಬಗ್ಗೆ ಅಗಸ್ತ್ಯಮನಿಯು ರಾಮಿನಗೆ ಹೇಳುತ್ತಿದ್ದಾನೆ-

“ರಾವಣ ಹಾಗೂ ವಿಭಿಂಘಣ ಇವರ ತಪಸ್ಸಿನಿಂದ ಸಂತುಷ್ಟನಾಗಿ ಬ್ರಹ್ಮದೇವನು ಅವರಿಗೆ ವರಗಳನ್ನು ಕೊಟ್ಟ ನಂತರ ಕುಂಭಕರ್ಣನಿಗೆ ಸಹ ವರ ಹೊಡಲು ಸಿದ್ಧನಾದಾಗ ದೇವತೆಗಳಿಲ್ಲರೂ ಕ್ಯೊ ಮುಗಿದು ಈ ರೀತಿ ಬ್ರಹ್ಮದೇವನಿಗೆ ಪ್ರಾರ್ಥಿಸಿಕೊಂಡರು. ‘ನೀವು ಕುಂಭಕರ್ಣನಿಗಾದರೂ ಈ ರೀತಿಯ ವರವನ್ನು ಹೊಡಬೇಡಿರಿ! ಈ ದುಬ್ಬಾದಿಯು ಜನರನ್ನು ಯಾವ ರೀತಿ ಪೀಡಿಸುತ್ತಾನೆ ಎಂಬುದು ನಿಮಗೆ ತಿಳಿದ ವಿಷಯ. ಏಷು ಅಪ್ಯಾಯರನ್ನೂ, ಮಹೇಂದ್ರನ ಹತ್ತು ಸೇವಕರನ್ನೂ, ಅನೇಕ ಮಾನವರನ್ನೂ ಮತ್ತು ಖುಷಿಗಳನ್ನೂ ಇವನು ತಿಂದುಹಾಕಿದ್ದಾನೆ. ವರ ದೊರೆಯುವ ಮುನ್ನವೇ ಈತನ ವರ್ತನೆಯು ಈ ಪರಿಯದಿರುವಾಗ, ವರ ಪಡೆದನಂತರ ಈತನು ತ್ರೈಲೋಕ್ಯವನ್ನೇ ಭಕ್ತಿಸಬಹುದು. ನೀವು ವರವನ್ನು ಹೊಡುವ ಆಸೆ ಮಟ್ಟಿಸಿ ಆತನಿಗೆ ಮೋಹವತ ಮಾಡಿರಿ! ಆಗ ಅದು ಜನರ ಹಿತಕ್ಕಾಗಿ ಆಗುವದು; ಅಲದೆ, ಕುಂಭಕರ್ಣನ ಪ್ರಾರ್ಥನೆಯನ್ನು ಮನ್ಮಿಸಿದಂತೆ ಸಹ ಆಗುವದು. ದೇವತೆಗಳ ಈ ಕೋರಿಕೆಯನ್ನು ಕೇಳಿ ಬ್ರಹ್ಮ ದೇವನು, ಸರಸ್ವತಿಯನ್ನು ಸೃಜಿಸಿದನು. ಆಗ ಸರಸ್ವತಿಯು ಅಲ್ಲಿ ಬಂದು ನಿಂತಳು. ‘ಯಾವ ಕಾರ್ಯವಾಗಬೇಕಿದೆ?’ ಎಂದು ಪ್ರಶ್ನಿಸಿದಳು. ಆಗ ಬ್ರಹ್ಮದೇವನು ದೇವತೆಗಳ ಇಚ್ಛೆಯಂತೆ ಮಾಡಬೇಕೆಂದು ಹೇಳಿದನು. ಸರಸ್ವತಿಯು ಒಪ್ಪಿಕೊಂಡಳು. ಆಗ ಬ್ರಹ್ಮದೇವನು ಕುಂಭಕರ್ಣನಿಗೆ

ಕುಂಭಕರ್ಣ ಮಹಾಭಾರೋ ವರಂ ವರಯ ಯೋ ಮತಃ ॥೪೪॥

“ಹೇ ಮಹಾಪರಾಕ್ರಮಿ ಕುಂಭಕರ್ಣನೆ, ನಿನಗೆ ಇಷ್ಟವಿದ್ದ ವರವನ್ನು ಬೇಡು!” ಎಂದನು.

ಇದನ್ನು ಕೇಳಿ ಕುಂಭಕರ್ಣನು—

ಸ್ವಷ್ಟಂ ವಾಸಾಣ್ಯನೇಕಾನಿ ದೇವದೇವ ಮಹೇಷಿತಮ್ ॥೪೫॥

“ಹೇ ದೇವಾಧಿದೇವನೇ, ಬಹುವರ್ಚ ಪರಮಂತ ನಾನು ನಿದಿಸುತ್ತಿರು ಬೇಕೆಂಬ ಇಷ್ಟೇ ನನ್ನದಾಗಿದೆ” ಎಂದನು. ಬ್ರಹ್ಮದೇವನು ತಥಾಸ್ತ ಎಂದು ಹೇಳಿ ಹೊರಟಿದ್ದೀರು. ದೇವತೆಗಳಿಗೆ ಇಷ್ಟವಿದ್ದ ಮಾತುಗಳನ್ನು ಕುಂಭಕರ್ಣನಿಂದ ನುಡಿಸಿ ಸರಸ್ಯತಿಯು ಕುಂಭಕರ್ಣನನ್ನು ಬಿಟ್ಟಿಹೊದಳು. ಕುಂಭಕರ್ಣನಿಗೆ ಪ್ರಜ್ಞಾ ಬಂದನಂತರ ಈ ವಿಚಿತ್ರ ವರವನ್ನು ಬೇಡಿಹೊಂಡ ಕಾರಣ ತುಂಬ ದುಃಖಕ್ಕೆ ಒಳಗಾದನು

ಇದು ‘ಅಯಾಚಿತ’ ವರವಾಗಿದೆ.

## ಓಟ. ಶಂಕರ < ರಾವಣ

### ಉತ್ತರಕಾಂಡ/೧೬

ದಶಾ—ನನನಿಗೆ ರಾವಣನೆಂಬ ಹಳಸರು ಹೇಗೆ ಬಂದಿತು? ಶಂಕರನು ಅವನಿಗೆ ಯಾವ ವರಗಳನ್ನು ಕೊಟ್ಟನು? ಎಂಬ ಬಗ್ಗೆ ಅಗಸ್ತ್ಯಮುನಿಯು ರಾಮನಿಗೆ ವಿವರಿಸುತ್ತಾನೆ.

“ಶಂಕರನ ಬಗ್ಗೆ ಅತ್ಯಂತ ಪೂರ್ಜ ಭಾವನೆಯನ್ನು ಹೊಂದಿದ್ದ ನಂದಿಯ ಎದುರು ರಾವಣನು ಉದ್ದಾಮನಾಗಿ ಪರ್ತಿಸಿದ್ದನು; ಉದ್ದಂಟನದಿಂದ ಮಾತನಾಡಿದ್ದನು. ಆಗ ನಂದಿಯು ಅವನಿಗೆ ಶಾಪವನ್ನು ಕೊಟ್ಟನು. ನಂದಿಯ ಮಾತುಗಳತ್ತ ಗಮನೀಯದೇ ರಾವಣನು, ಶಂಕರಪಾರ್ವತಿಯರು ಕ್ಷೇಡೆಯಲ್ಲಿ ಹೊಡಗಿದ್ದ ಪರವತವನ್ನೇರಿ ಹೋಗಲು ಅಪೇಕ್ಷಿಸಿದನು. ಆಗ ಪುಪ್ಪುಕವಿಮಾನದ ಗಳಿಯು ಕುಂತಿತವಾಯಿತು. ಆಗ ರಾವಣನು ರೊಚ್ಚಿಗೆದ್ದು ಆ ಪರವತವನ್ನು ಕಿಟ್ಟು ಎಸೆಯಲು ಯಾತ್ರಿಸಿದನು. ಶಂಕರನು ತನ್ನ ಪಾದದ ಹೆಬ್ಬೆರಳಿನಿಂದ ಆ ಪರವತವನ್ನು ಕೆಳಕ್ಕೆ ಅಡುವಿಂದನು. ಆಗ ಅದರಿಂದಲ್ಲಿ ರಾವಣನ ಕೈಗಳಿರಡೂ ಸಿಲುಕಿಕೊಂಡವು. ರಾವಣನು ಕ್ಷೋಧಗೊಂಡು ಗಜ್‌ಸಹತಿದನು. ಆತನ

ಅವಾತ್ಯರು ರಾವಣನಿಗೆ ಶಂಕರನನ್ನು ಒಲಿಸಿಕೊಳ್ಳುವಂತೆ ಸಲಹೆಯಿತ್ತರು. ಆಗ ರಾವಣನು ಹಲವಾರು ರೀತಿಯಲ್ಲಿ ಶಿವನನ್ನು ಸ್ತುತಿಸಿ ಆಶನಿಗೆ ಶರೀರ ಹೋದನು. ಕೈಗಳಿರಡೂ ಅದುಮಿಕೊಂಡಿದ್ದ ಸ್ಥಿತಿಯಲ್ಲಿ ರಾವಣನು ಒಂದು ಸಹಸ್ರ ವರ್ಷಗಳವರೆಗೆ ಶಿವನನ್ನು ಸ್ತುತಿಸಿದ ನಂತರ ಆಶನ ಕೈಗಳು ಬಿಡುಗಡೆ ಹೊಂದಿದವು. ಶಿವನು ಸಂತೋಷಗೊಂಡನು. ರಾವಣನ ಎರಡೂ ಕೈಗಳು ಪರವರ್ತದದಿಯಲ್ಲಿ ಸಿಲುಕಿಕೊಂಡಾಗ ಆಶನ ಅತಿ ಭಯಂಕರ ಆಕ್ಷೋಶದಿಂದ ತ್ಯಾಗಿಕ್ಕೇವೆಲ್ಲ ರಾವಿತವಾಯಿತು. (ನಿನಾದಿಸಿತು). ಆ ಕಾರಣ ಇನ್ನು ಮುಂದೆ ‘ನೀನು ರಾವಣನೆಂದು ಖಾತಿಪಡೆಯುವೇ’ ಎಂದು ಶಂಕರನು ಹೇಳಿದನು. ‘ಇನ್ನು ನೀನು ಸಾಫ್ತನಕ್ಕೆ ಮರಳು’ ಎಂದು ಅಪ್ಪಣೆಯಿತ್ತನು. ಆಗ ರಾವಣನು ಶಂಕರನಿಗೆ—

ಪ್ರೇತೋ ಯದಿ ಮಹಾದೇವ ವರಂ ಮೇ ದೇಹಿ ಯಾಚತಃ ॥೪೧॥

ವರವನ್ನು ಮಹಾದೇವನೇ, ನೀನು ಪ್ರಸನ್ನನಾಗಿದ್ದರೆ ಯಾಚಕನಾದ ನನಗೆ ಒಂದು ವರವನ್ನು ಕರುಣಿಸು! ದೇವ, ಗಂಧರ್ವ, ದಾನವ, ರಾಕ್ಷಸ, ಗುಹ್ಯಕ, ನಾಗ ಮತ್ತು ಇನ್ನಿತರ ಬಲಾಢ್ಯ ಪ್ರಾಣಿಗಳಿಂದ ನನಗೆ ಯಾವ ಭಯವೂ ಇರುವದಿಲ್ಲ ಎಂಬ ವರವನ್ನು ಪಡೆದಿದ್ದೇನೆ. ಹೇ ದೇವನೇ, ಮನುಷ್ಯರಂದು ಕ್ಷುದ್ರಜೀವಿಗಳ ಪರಿವೆ ನನಗೆ ಇರುವದಿಲ್ಲ. ಬ್ರಹ್ಮದೇವನಿಂದ ನಾನು ದೀರ್ಘ-ಆಯುಸ್ಸನ್ನು ಪಡೆದುಕೊಂಡಿದ್ದೇನೆ. ಆದರೆ—

ವಾಂಭಿತಂ ಚಾಯಃ ಶೇಷಂ ಶಸ್ತಂ ಶ್ವಂ ಚ ಪ್ರಯಂಚ್ಚ ಮೇ ॥೪೨॥

“ಇನ್ನು ಮಿಕ್ಕಿ ಉಳಿದ ಆಯುಸ್ಸನ್ನು ನಾನು ಪೂರ್ಣ ಉಪಭೋಗಿಸಬೇಕು; ಶಾಪಾದಿಗಳ ಮೂಲ ಅದು ಕಡೆಯೆಯಾಗಬಾರದು ಎಂಬ ಇಚ್ಛೆಯು ನನ್ನದಾಗಿದೆ. ಈ ರೀತಿಯ ಅವಶಿಷ್ಟ ಆಯುಸ್ಸನ್ನು ಮತ್ತು ಶಸ್ತವನ್ನು ನನಗೆ ಕೊಡು!”

ಈ ಬಗೆಯ ರಾವಣನ ಯಾಚನೆಯನ್ನು ಶಂಕರನು ಒಳಿಕೊಂಡು ರಾವಣನಿಗೆ “ಚಂದ್ರಹಾಸ”ವೆಂಬ ಖಿಡ್ವನನ್ನು ಕೊಟ್ಟಿನು. ಆಶನ ಕೋರಿಕೆಯ ಆಯುಸ್ಸನ್ನೂ ಕೊಟ್ಟಿನು. ಶಂಕರನು ಮುಂದೆ ಈ ರೀತಿ ನುಡಿದನು: “ನೀನು ಈ ಶಸ್ತಕ್ಕೆ ಅವಮಾನಿಸಬೇಡಿ! ನಿನ್ನಿಂದ ಅವಮಾನ ನಡೆದರೆ ಈ ದ್ಯೇಧಿಪ್ಯಮಾನ ಖಿಡ್ವವು ನನ್ನತ್ತ ಮರಳಿ ನನ್ನ ಕೈಸೇರುವುದೆಂಬುದರಲ್ಲಿ ಸಂಶಯವಿಲ್ಲ.”

ಇದು ಯಾಚಿತ ವರವಾಗಿದೆ. ಚಂದ್ರಹಾಸ ಖಡ್ಡವು ಅನುಗ್ರಹರೂಪದಲ್ಲಿ ಲಭಿಸಿದೆ.

### ಃಲ. ಇಂದ್ರ < ಮಯೂರ ಉತ್ತರಕಾಂಡ/ಗರ

ಅಗಸ್ತ್ಯಮುನಿಯು ರಾಮನಿಗೆ ಮರುತ್ತರಾಜನ ಯಾಗದ ವೃತ್ತಾಂತವನ್ನು ಹೇಳುತ್ತಿದ್ದಾನೆ:

ಉತ್ತೀರಬೀಜ ಎಂಬ ದೇಶದಲ್ಲಿ ಮರುತ್ತರಾಜನು ದೇವತೆಗಳ ಸಹಿತ ಯಾಗವನ್ನು ಕೈಗೊಂಡಿದ್ದನು. ಬರಹಸ್ಪತಿಯ ಸಹೋದರನಾದ ಧರ್ಮ ವಿದನಾದ ಸಂಪರ್ಕ ಎಂಬಾತನು ಆತನ ಪುರೋಹಿತನಾಗಿದ್ದನು. ರಾಷಣನು ಈ ಯಜ್ಞವು ಇಲ್ಲಿ ನಡೆದಿದೆ ಎಂದನ್ನು ಅರಿತಿದ್ದಾನೆ ಎಂಬ ಸಂಗತಿಯು ಈ ಯಜ್ಞ ಮಾಡುವವರಿಗೆ ತಿಳಿದುಬಂದಿತು. ಆಗ ರಾಷಣನು ಇಲ್ಲಿಗೆ ಬಂದು ಹಲ್ಲೆ ನಡೆಯಿಸಬಹುದು ಎಂಬ ಭೀತಿಯನ್ನು ತಾಳಿ ದೇವತೆಗಳಿಲ್ಲರೂ ಒಬ್ಬೊಬ್ಬರಾಗಿ ತಿಯುಂಗ್ರೋ ಯೋನಿಯನ್ನು (ಪ್ರಾರ್ಥಿ-ಪ್ರಕ್ಷಿಗಳ ರೂಪ) ಪ್ರವೇಶಿಸಿದರು. ಇಂದ್ರನು ನವಿಲಿನ ರೂಪ ತಾಳಿದನು. ಧರ್ಮರಾಜ ಯಮನು ಕಾಗೆಯಾದನು; ವರುಣನು ಹಂಸರೂಪವನ್ನು ಸ್ವೀಕರಿಸಿದನು. ಧನಾಧ್ಯಕ್ಷನಾದ ಕುಬೇರನು ಓತಿಕೇತನಾದನು. ಇನ್ನಿತರ ದೇವತಾದಿಗಳು ಅನ್ಯ ಪಶುಪಕ್ಷಿಗಳ ರೂಪವನ್ನು ತಾಳಿದರು. ರಾಷಣನು ಆ ಯಜ್ಞಮಂಟಪವನ್ನು ಪ್ರವೇಶಿಸಿ ಮರುತ್ತರಾಜನನ್ನು ಯುದ್ಧಕ್ಕೆ ಆಹ್ವಾನಿಸಿದನು. ಮರುತ್ತರಾಜನು ಅಂಜಿಕೆಯಿಲ್ಲದ ‘ನೀನು ಯಾರು?’ ಎಂದು ರಾಷಣನಿಗೆ ಪ್ರಶ್ನಿಸಿದನು. ರಾಷಣನು ಆಗ ತನ್ನ ಪೌರುಪವನ್ನು ತಾನೇ ಬಣ್ಣಿಸಿಕೊಂಡನು ಅದನ್ನು ಕೇಳಿ ಮರುತ್ತರಾಜನು ಯುದ್ಧಕ್ಕೆ ಸಜ್ಜಾದನು. ಆದರೆ ಆತನ ಪುರೋಹಿತರು ಆತನನ್ನು ತಡೆದರು. ‘ಈ ಮಾಹೇಶ್ವರ ಯಾಗವು ಮುಗಿಯುವವರಿಗೆ ದೀಕ್ಷೆಯನ್ನು ತೆಗೆದುಕೊಂಡವನಿಗೆ ಯುದ್ಧಮಾಡುವ ಅಧಿಕಾರವಿರುವುದಿಲ್ಲ. ಪ್ರಯಾರ ಮಾಡುವದು ಈಗ ಸರಿಯಲ್ಲ; ಮಾಡಿದಲ್ಲಿ ಕುಲದ ನಾಶವಾಗುವದು; ಅಲ್ಲದೆ, ಈ ಯುದ್ಧದಲ್ಲಿ ವಿಜಯದ ಸಾಧ್ಯತೆ ಕಡಿಮೆ; ಏಕೆಂದರೆ ರಾಷಣನಿಗೆ ಯಾರಿಂದಲೂ ಸೋಲು ಬರುವಂತಿಲ್ಲ’ ಎಂದರು.

ಮರುತ್ತರಾಜನು ಪುರೋಹಿತರ ಸೂಚನೆಯ ಪ್ರಕಾರ ಯುದ್ಧದ ವಿಚಾರವನ್ನು ಬಿಟ್ಟುಬಿಟ್ಟನು. ರಾಷಣನಿಗೆ ಜಯವಾಯಿತೆಂದು ಶುಕರಾಕ್ಷಸನು ಘೋಷಿಸಿದನು. ಯಜ್ಞಕ್ಕಾಗಿ ಬಂದ ಮಹಣಿಗಳನ್ನು ಭಕ್ತಿಸಿ ರಾಷಣನು ಪುನಃ ಪೃಥ್ವಿಯ

ಮೇಲೆ ಸಂಚರಿಸಹತ್ತಿದನು. ಅವನು ಹೊರಟುಹೋದನಂತರ ದೇವತೆಗಳು ತಮ್ಮ ತಮ್ಮ ನಿಜರೂಪಗಳನ್ನು ಪಡೆದರು. ಆ ಎಲ್ಲ ಪಕ್ಷಿ-ಪೂರ್ಣಿಗಳಿಗೆ ವರಗಳನ್ನಿತ್ತರು.

**ಯರ್ಷಾರ್ತದಾಖ್ಯಾದಿಂದೇರ್ಮೋ ಮಯೂರಂ ನೀಲಬಹಿರಣಮ್ ।**

**ಪ್ರೀತೋಽಸ್ಯಿ ತವ ಧರ್ಮಜ್ಞಭುಜಂಗಾಧಿ ನ ತೇ ಭಯಮ್ ॥೨೨॥**

ಇದಂ ನೇತ್ರ ಸಹಸ್ರ ತು ಯತ್ತದೂಬಹೇ ಭವಿಷ್ಯತ್ ।

**ವರ್ಷಮಾಸೇ ಮಯಿ ಮುದಂ ಪ್ರಾಪ್ತಃಂ ಪ್ರೀತಿಲಕ್ಷಣಾಮ್ ॥೨೩॥**

**ವರಮಿಂದೇರ್ಮೋ ವರಂ ಪ್ರಾದಾಸ್ಯಮೂರಸ್ಯ ಸುರೇಶ್ವರಃ ॥೨೪॥**

ನೀಲವರ್ಣದ ಗರಿಗಳಿಳ್ಳ ನವಿಲಿಗೆ ಇಂದ್ರನು ಆನಂದದಿಂದ ಇಂತೆಂದನು-

“ಹೇ ಧರ್ಮಜ್ಞನೇ, ನಾನು ನಿನ್ನ ಮೇಲೆ ಪ್ರಸನ್ನನಾಗಿದ್ದೇನೆ. ಸಪರಾಗಳ ಭಯವು ನಿನಗೆ ಇರಲಾರದು. ನನ್ನ ಸಾವಿರ ಕಳ್ಳುಗಳು ನಿನ್ನ ಗರಿಗಳ ಮೇಲೆ ಸಾಫಿತವಾಗುವವು. ನಾನು ಮಳೆಗರೆಯತ್ತಿದ್ದಾಗ ನಿನಗೆ ಪ್ರೇಮಸೂಚಕ ಆನಂದವು ಆಗುವದು.” ಈ ರೀತಿ ದೇವೇಂದ್ರನು ಮಯೂರಪಕ್ಷಿಗೆ ವರವನ್ನು ಕೊಟ್ಟನು.

ಈ ಮೊದಲು ನವಿಲಿನ ಗರಿಗಳು ಕೇವಲ ನೀಲವರ್ಣದವಿದ್ದವು. ಈ ವರದಿಂದ ಅವುಗಳ ಮೇಲೆ ನೇತ್ರಗಳ ಮೂಡಿದವು.

ಇದು ‘ಅಯಾಜಿತೆ’ ವರವಾಗಿದೆ.

**ಃಿಂ. ಯಮ < ಕಾಗೆ**

**ಉತ್ತರಕಾಂಡ/೧೮**

ಅಗಸ್ತ್ಯಮುನಿಯು ರಾಮನಿಗೆ ಮರುತ್ತರಾಜನ ಯಾಗದ ವಿಷಯದ ಬಗ್ಗೆ ಹೇಳುತ್ತಿದ್ದಾನೆ.

ವರ ಕ್ರಮಸಂಖ್ಯೆ ಇಲ್ಲ ಇಂದ್ರ < ಮಯೂರ- ನೋಡಿ.

**ಧರ್ಮರಾಜೋಭ್ರವೀದ್ರಾಮ ಪ್ರಾಗ್ಂತೇ ವಾಯಸಂ ಪ್ರತಿ ।**

**ಪಕ್ಷಿಸ್ತಾಸ್ಯಿ ಸುಪ್ರಿತಃ ಪ್ರೀತಿಸ್ಯ ವಚನಂ ಶ್ರಣಿ ॥೨೫॥**

ಯಥಾನ್ಯೇ ವಿವಿಧೈ ರೋಗೈ: ಪೀಷ್ಯಂತೇ ಪ್ರಾಣಿಸೋ ಮಯಾ ।

ತೇ ನ ತೇ ಪ್ರಭವಿಷ್ಯಂತಿ ಮಯಿ ಪ್ರೀತೇ ನ ಸಂಶಯಃ ॥೨೬॥

ಮೃತ್ಯುತಸ್ಯೇ ಭಯಂ ನಾಸ್ತಿ ವರಾಸ್ಯಮ ವಿಹಂಗಮ ।

ಯಾವತ್ತಾಂ ನ ವಿಭಿಷ್ಯಂತಿ ನರಾಸ್ತಾಪದ್ಭವಿಷ್ಯತಿ ॥೨೭॥

ಯೇ ಜ ಮಧ್ವಿಷಯಸ್ಥಾ ಪೈ ಮಾನವಾ: ಕ್ಷಾಧ್ಯರೂಪಾದಿತಾಃ ।

ತ್ವಂಯಿ ಭಕ್ತೇ ಸುತ್ಪಾತ್ಮೇ ಭವಿಷ್ಯಂತಿ ಸಬಾಂಥವಾಃ ॥೧೯॥

ಪ್ರಾಗ್ನಂಶವನಾಶ್ವರ್ಯಾಸಿ ಕುಲತ ಕಾಗೆಯನ್ನು ಕುರಿತು ಯಮಧರ್ಮರಾಯನು ಹೀಗೆಂದನು- “ಹೇ ಪಣ್ಣಿಯೇ ನಾನು ನಿನ್ನಮೇಲೆ ಪ್ರಸನ್ನನಾಗಿದ್ದೇನೆ. ಪ್ರಸನ್ನನಾದ ನಿನ್ನ ಮಾತುಗಳನ್ನು ಆಲಿಸು! ಇನ್ನಿತರ ಪ್ರಾಣಿಗಳಿಗೆ ನಾನು ಹಲವು ವ್ಯಾಧಿಗಳಿಂದ ಏಡಿಸುತ್ತಿರುತ್ತೇನೆ; ಆದರೆ, ನಾನು ನಿನ್ನಲ್ಲಿ ಸಂತೋಷ ಹೊಂದಿದ ಕಾರಣ ನಿನಗೆ ರೋಗದ ಹೀಡೆಯೇ ಇಲಾರದು. ಯಾವವರೆಗೆ ಮನುಷ್ಯರಿಂದ ಇಲ್ಲವೇ ಇತರ ಪ್ರಾಣಿಗಳಿಂದ ನಿನ್ನ ಹತ್ಯೆಯಾಗುವದಿಲ್ಲವೇ ಆವರೆಗೆ ನೀನು ಬದುಕಿರುವೆ. ಯಮಲೋಕದಲ್ಲಿ ಹಸಿವೆ ಬಾಯಾರಿಕೆಗಳಿಂದ ಬಳಲುತ್ತಿರುವವರಿಗೆ, ನಿನಗೆ ಆಹಾರ ಭೋಜನಾದಿಗಳು ದೊರೆತಾಗ, ಅವರು ತಮ್ಮ ಸ್ವಭಾಂಥವ ರೊಂದಿಗೆ ತೃಪ್ತತೆಯನ್ನು ಹೊಂದುವರು” ಎಂಬ ವರವನ್ನು ಯಮನು ಕಾಗೆ ಹೊಟ್ಟಿಸು.

ಇದು ‘ಅಯಾಚಿತ್’ ವರವಾಗಿದೆ.

## ೩೦. ವರುಣ < ಹಂಸ

### ಉತ್ತರಕಾಂಡ/೧೮

ಅಗಸ್ತ್ಯಮುನಿಯ ರಾಮನಿಗೆ ಮರುತ್ತರಾಜನ ಯಾಗದ ವೃತ್ತಾಂಶವನ್ನು ಹೇಳುತ್ತಿದ್ದಾನೆ.

ವರ ಕ್ರಮಸಂಖ್ಯೆ ಇಲ್ಲ ಇಂದ್ರ < ಮಯೂರ- ಪರಿಶೀಲಿಸಿ.

ವರುಣಸ್ವಾಬ್ರಿವಿಧಂಂ ಗಂಗಾತೋಯವಿಖಾರಿಣಮ್ |

ಶ್ಲೋಯತಾಂ ಪ್ರೀತಿಸಂಯುಕ್ತಂ ವಚಃ ಪತ್ರರಘೇಶ್ವರ ॥೩೦॥

ವಣೋರ್ ಮನೋರಮಃ ಸೌಮ್ಯಶ್ವಂದ್ರಮಂಡಲಸಂನಿಭಃಃ ।

ಭವಿಷ್ಯತಿ ತಪೋದಗ್ರಃ ಶುದ್ಧಫೇನಸಮಪ್ರಭಃ ॥೩೧॥

ಮಜ್ಞರೀರಂ ಸಮಾಶಾದ್ಯ ಕಾಂತೋ ನಿತ್ಯಂ ಭವಿಷ್ಯಸಿ ।

ಪ್ರಾಪ್ಸಸೇ ಚಾತುಲಾಂ ಪ್ರೀತಿಮೇತನ್ಯೇ ಪ್ರೀತಿಲಕ್ಷಣಮ್ ॥೩೨॥

ಗಂಗೋದಕದಲ್ಲಿ ವಿಹರಿಸುತ್ತಿದ್ದ ಪಣ್ಣಿರಾಜನಾದ ಹಂಸಕ್ಕೆ ವರುಣನು ಇಂತೆಂದನು: “ನನ್ನ ತ್ರಿಯ ಭಾಷಣವನ್ನು ನೀನು ಆಲಿಸು! ಶುಭ ನೋರೆಯಂತೆ ಪ್ರಭೆಯುಳ್ಳ, ಚಂದ್ರಮಂಡಲದಂತೆ ಕಾಂತಿಯುಳ್ಳ ಹಾಗೂ ಮನೋಹರ

ಸೌಮ್ಯವಾದ ಉತ್ತಮ ವರ್ಣವು ನಿನ್ನ ಶರೀರದ ಕಾಂತಿಯಾಗಲಿ! ನನ್ನ ರೂಪವಿದ್ದ ಜಲಾಶಯದಲ್ಲಿ ನೀನು ಯಾವಾಗಲೂ ಮನೋಹರನಾಗಿ ಕಂಗೊಳಿಸುತ್ತಿರು! ನೀನು ನನ್ನ ಪರಿಃತಿಯ ಕುರುಹಾಗಿ ಸದಾಕಾಲವೂ ಆನಂದದಲ್ಲಿರುವೆ.”

ಈ ಮೊದಲು ಹಂಸಪಕ್ಷಿಯ ವರ್ಣವು ಬಿಳಿಯದಾಗಿರಲಿಲ್ಲ. ಆ ಪಕ್ಷಿಯ ರೆಕ್ಕಿಗಳ ತುದಿಗಳು ನೀಲವರ್ಣವಿದ್ದವು ಮತ್ತು ಎದೆಯ ಭಾಗವು ಎಳಿಸಾದ ಹುಲ್ಲಿನ ವರ್ಣದ್ವಾಗಿರುತ್ತಿತ್ತು.

ಇದು ‘ಅಯಾಚಿತ’ ವರವಾಗಿದೆ.

### ೪. ವೈಶ್ರವಣ < ಕೃಕಲಾಸ (ಒತ್ತಿಕೇತ)

ಉತ್ತರಕಾಂಡ/೧೮

ಅಗಸ್ತ್ಯ ಮುನಿಯ ರಾಮನಿಗೆ ಮರುತ್ತರಾಜನ ಯಾಗದ ಬಗ್ಗೆ ಹೇಳುತ್ತಾನೆ. ವರ ಕ್ರಮಸಂಖ್ಯೆ ಶಿಲ್ಪ ಇಂದ್ರ < ಮಯೂರ- ಪರಿಶೀಲಿಸಿರಿ.

ಅಥಾಬ್ರವೀದ್ವೈಶ್ರವಣಃ ಕೃಕಲಾಸಂ ಗಿರೋ ಸ್ಥಿತಮ್ |

ಹೈರಣ್ಯಂ ಸಂಪ್ರಯಿಷಾಮಿ ವರಾಂ ಪ್ರೀತಸ್ವಾಷ್ಯಹಮ್ ||೫೪||

ಸದ್ರುವ್ಯಂ ಚ ಶಿರೋ ನಿತ್ಯಂ ಭವಿಷ್ಯತಿ ತವಾಕ್ಷಯಮ್ |

ಏವ ಕಾಂಚನಕೋ ಪರ್ಕೋಂ ಮತ್ತೀತ್ಯಾ ತೇ ಭವಿಷ್ಯತಿ ||೫೫||

ಪರವತದ ಮೇಲೆ ನೆಲೆಸಿದ್ದ ಕೃಕಲಾಸ(ಒತ್ತಿಕೇತ)ಕ್ಕೆ ವೈಶ್ರವಣನು ಇಂತೆಂದನು- “ನಾನು ನನಗೆ ಪ್ರಸನ್ನನಾಗಿದ್ದೇನೆ. ನಾನು ನಿನಗೆ ಹೊನ್ನಿನ ವರ್ಣವನ್ನು ದಯಪಾಲಿಸುತ್ತೇನೆ. ನಿನ್ನ ಶಿರದ ಭಾಗವು ಯಾವಾಗಲೂ ಸುವರ್ಣವಾಗಿ ಉಳಿಯುವದು. ಸ್ವಲ್ಪದರಲ್ಲಿ ಹೇಳಬೇಕೆಂದರೆ ನಿನ್ನ ವರ್ಣವು ನನ್ನ ತ್ರೀತಿಯ ದ್ಯೂತಕವಾಗುವದು.”

ಇದು ‘ಅಯಾಚಿತ’ ವರವಾಗಿದೆ.

### ೫. ಬ್ರಹ್ಮದೇವ < ನಿವಾತ್ಸಕವಚ

ಯುದ್ಧಕಾಂಡ/೨೨

ಅಗಸ್ತ್ಯಮುನಿಯ ರಾಮನಿಗೆ ರಾವಣನ ಪರಾಕ್ರಮವನ್ನು ಬಣ್ಣಿಸುತ್ತಿದ್ದಾನೆ.

ಯಮನನ್ನು ಸೋಲಿಸಿದ ನಂತರ ಮಾರೀಚ ಪ್ರಭೃತಿರಾಕ್ಷಸರೋಂದಿಗೆ ರಾವಣನು ಪುಟ್ಟಕವಿಮಾನದಿಂದ ಸಾಗರದಲ್ಲಿ ಪ್ರವೇಶಿಸಿ ಮಾತಾಳಕ್ಕೆ ಹೋದನು.

ವಾಸುಕಿಯಿಂದ ರಕ್ಷಿಸಲಿದ್ದತ್ತಿದ್ದ ‘ಭೋಗವತಿ’ ಎಂಬ ಪಟ್ಟಣಕ್ಕೆ ಹೋಗಿ ಆತನು ನಾಗಜನರನ್ನು ಗೆದ್ದುಕೊಂಡನು. ಅಲ್ಲಿಂದ ಮುಂದೆ ಅವನು ಮಣಿಮಯಿ ಎಂಬ ನಗರಕ್ಕೆ ಹೋದನು.

ನಿವಾತಕವಚಾಸ್ತ್ರತ್ವದ್ಯಾತ್ಮಾ ಲಭವರಾ ವಸನ್ ॥५॥

ಅಲ್ಲಿ, ಬ್ರಹ್ಮದೇವನಿಂದ ವರವನ್ನು ಪಡೆದ ನಿವಾತಕವಚರೆಂಬ ದೃಶ್ಯರು ವಾಸವಿದ್ದರು.

ರಾವಣನು ಅವರಿಗೆ ಯುದ್ಧಕ್ಕೆ ಆಹ್ವಾನಿಸಿದನು. ಒಂದು ವರ್ಷದವರೆಗೆ ಯುದ್ಧವು ನಡೆಯಿತು; ಆದರೆ ಯಾವ ಪಕ್ಷಕ್ಕೂ ಜಯ ಸಿಗಲಿಲ್ಲ. ಆಗ ಬ್ರಹ್ಮದೇವನು ಏಮಾನರೂಢನಾಗಿ ಅಲ್ಲಿಗೆ ಬಂದು-

“ಈ ರಾವಣನನ್ನು ಯುದ್ಧದಲ್ಲಿ ಸೋಲಿಸುವದು ದೇವ-ದೃಶ್ಯರಿಗೂ ಸಾಧ್ಯವಿಲ್ಲ. ಆತನು ನಿಮ್ಮನ್ನು ಸೋಲಿಸುವದು ಕರಿಣವಾಗಿದೆ. ಹೀಗಿರುವುದಿಂದ ನೀವು ರಾವಣನೊಡನೆ ಸ್ನೇಹವನ್ನು ಬೆಳೆಸಿರಿ” ಎಂದು ನಿವಾತಕವಚರಿಗೆ ಉಪದೇಶಿಸಿದನು. ಆ ಪ್ರಕಾರ ರಾವಣ ಮತ್ತು ನಿವಾತಕವಚರು ಮಿಶ್ರಿತಾದರು.

ಇಲ್ಲಿ ವರದ ಸ್ವರೂಪವು ಸ್ವಷ್ಟವಾಗಿಲ್ಲ. ವರ ದೂರೆತ ಉಲ್ಲೇಖ ಮಾತ್ರ ಬಂದಿದೆ.

### ೩೨. ರುದ್ರ < ಮಾಂಧಾತಾ ಉತ್ತರಕಾಂಡ/ಪ್ರಕ್ಷಿಪ್ತ/ಇ

ಅಗಸ್ಯ ಮುನಿಯ ರಾಮನಿಗೆ ರಾವಣ ಮತ್ತು ಮಾಂಧಾತಾ ಇವರಲ್ಲಿಯ ಯುದ್ಧದ ವೃತ್ತಾಂತವನ್ನು ತಿಳಿಸುತ್ತಿದ್ದಾರೆ.

“ನೇರ ಪ್ರದೇಶಗಳನ್ನು ಗೆದ್ದುಕೊಳ್ಳುತ್ತ ರಾವಣನು ಸೋಮಲೋಕಕ್ಕೆ ಬಂದಾಗ ಅಲ್ಲಿ ವಿಲಾಸದಲ್ಲಿ ಹೊಡಗಿದ್ದ ಪುಣ್ಯವಂತರನ್ನು ಕಂಡನು. ‘ಪರ್ವತ’ ಎಂಬ ಮುನಿಯ ಆತನಿಗೆ ಅವರ ಮಾಹಿತಿಯನ್ನು ತಿಳಿಸಿದನು. ಅವರು ಯುದ್ಧಸಕ್ತಿ ರಿರಲಿಲ್ಲ; ಸ್ವರ್ಗವನ್ನು ಬಯಸುವವರಾಗಿದ್ದರು. ಯುದ್ಧವನ್ನು ಅಪೇಕ್ಷಿಸುವವರು ಇಲ್ಲಿ ಯಾರಿದ್ದಾರೆ? ಎಂಬ ರಾವಣನ ಪ್ರಶ್ನೆಗೆ ಮುನಿಯು, ಮಾಂಧಾತರಾಜನ ಹೆಸರನ್ನು ನುಡಿದನು. ಅವನನ್ನು ಸೋಲಿಸಬೇಕೆಂದು ರಾವಣನು ಯುದ್ಧಕ್ಕೆ ಸಿದ್ಧನಾದಾಗ, ಸಪ್ತದ್ವಿಪ ಮತ್ತು ಸಮುದ್ರಸಹಿತ ಪೃಥಿವ್ಯನ್ನು ಗೆದ್ದುಬಂದ ಮಾಂಧಾತನು ಅಲ್ಲಿಗೆ ತಲುಪಿದನು. ರಾವಣನು ಯುದ್ಧಕ್ಕೆ ಆಹ್ವಾನಿಸಿದಾಗ ‘ನಿನಗೆ

ನಿನ್ನ ಪ್ರಾಣವು ಬೇಡಾಗಿದ್ದರೆ ನನ್ನೊಡನೆ ಯುದ್ಧ ಮಾಡು!' ಎಂದು ಮಾಂಧಾತ ರಾಜನು ಪ್ರತ್ಯೇತಿಸಿದನು. ಇಬ್ಬಿಗೂ ತಮ್ಮಲ ಯುದ್ಧವು ನಡೆಯಿತು. ವಿವಿಧ ಪ್ರಕಾರದ ಶಸ್ತ್ರಾಸ್ತ್ರಗಳನ್ನು ಇಬ್ಬರೂ ಬಳಸಿದರು. ಸಮಸ್ತ ಪ್ರಾಣಿಮಾತ್ರಕ್ಕೂ ಭಯಂಕಾರಿ ಯಾದ ದಿವ್ಯ, ಪ್ರಚಂಡ ಪಾಶುಪತಾಸ್ತವನ್ನು ಅಭಿಮಂತ್ರಿಸಲು ಮಾಂಧಾತನು ಆರಂಭಿಸಿದಾಗ, ಆ ಅಸ್ತವನ್ನು ಕಂಡ ಪ್ರಾಣಿಗಳೆಲ್ಲ ದಿಕ್ಕಿಟ್ಟಿವು."

ವರದಾನಾತ್ತು ರುದ್ರಸ್ಯ ತಪಾಸಾರಾಧಿತಮ್ ಮಹತ್ |

ತತಃ ಸಂಕಂಪತೇ ಸರ್ವ ತ್ಯುಲೋಕ್ಯಂ ಸಚರಾಚರಮ್ ||೩೫||

ದೇವಾ� ಸಂಕಂಪಿತಾಃ ಸರ್ವೇ ಲಂಯಂ ನಾಗಾಷ್ಟ ಸಂಗತಾಃ ||೩೬||

ತಪಸ್ಸಿನಿಂದ ರುದ್ರನ ವರವನ್ನು ಪಡೆದ ಕಾರಣ ಮಾಂಧಾತನಿಗೆ ಆ ಶಸ್ತ್ರವು ಲಭಿಸಿತ್ತು. ಈ ಪ್ರತಿರವಾದ ಅಸ್ತ್ರ ಪ್ರಭಾವದಿಂದ ಎಲ್ಲ ಚರಾಚರ ಪ್ರಾಣಿಗಳನ್ನು ಜೀವಿಸಿದ್ದರು. ಈ ಶಸ್ತ್ರವು ನಡುಗಹತ್ತಿತು; ಅಲ್ಲದೆ ನಾಗಾದಿಗಳು ಲಯವಾಗಹತ್ತಿದರು.

ಪುಲಸ್ಯ ಮತ್ತು ಗಾಲವ ಎಂಬ ಶ್ರೇಷ್ಠ ಮುನಿಗಳು ಸಮಾಧಿಬಲದಿಂದ ಈ ಸ್ಥಿತಿಯನ್ನು ಅರಿತುಕೊಂಡು ಮಾಂಧಾತರಾಜನನ್ನು ನಿರೋಧಿಸಿದರು. ರಾಕ್ಷಸಶ್ರೇಷ್ಠ ರಾಷಣಿಗೂ ಹಲವಾರು ರೀತಿಯಲ್ಲಿ ನಿಭರತನೆ ಮಾಡಿ ಆತನಿಗೂ ಯುದ್ಧದಿಂದ ಪರಾವೃತ್ತಿಗೊಳಿಸಿದರು.

ಈ ಸಂದರ್ಭದಲ್ಲಿ ವರ ದೋರೆತ ಉಲ್ಲೇವಿ ಮಾತ್ರವಿದೆ. ರುದ್ರನು ಯಾವ ವರವನ್ನು ಕೊಟ್ಟದನೆಂಬುದು ನಿಷ್ಳಿಷ್ಟವಿಲ್ಲ. ತಪೋಬಲದಿಂದ ವರ ದೋರೆತ ಕಾರಣ ಇದು 'ಯಾಚಿತ' ವರವಿರಬೇಕು.\*

### ३.४. ಮಹೇಶ್ವರ < ಮೇಘನಾದ (ಇಂದ್ರಜಿತು)

ಉತ್ತರಕಾಂಡ/ಇಂ

ಅಗಸ್ಯ ಮುನಿಯು ರಾಮನಿಗೆ, ಮೇಘನಾದನಿಗೆ ಮಹೇಶ್ವರನಿಂದ ದೋರೆತ ವರದ ಸಮಾಚಾರವನ್ನು ಹೇಳುತ್ತಿದ್ದಾನೆ.

\* ಈ ಸರ್ವ ಗೀತಾ ಪ್ರೇಸ್ (ಗೋರಬಿಪುರ) ಪ್ರತಿಯಲ್ಲಿ ಇರುವದಿಲ್ಲ. ಸರ್ವ ಇಂ. ಇಂರಲ್ಲಿ ಏದು ಪ್ರತಿಪ್ರತಿ ಸರ್ವಗಳ ಅನುವಾದವನನು ಕ್ಯಾ.ಕಾಶಿನಾಥಶಾಸ್ತ್ರೀ ಲೀಲೆಯವರು ಕೊಟ್ಟಿದ್ದಾರೆ.

“ಲಂಕೆಯ ಸಮೀಪದಲ್ಲಿ ‘ನಿಕುಂಭಿಲಾ’ ಹೆಸರಿನ ಒಂದು ಉತ್ತಮವಾದ ಉದ್ಯಾನವಿದೆ. ಒಂದು ಸಲ ರಾವಣನು ತನ್ನ ಅನುಯಾಯಿಗಳೊಂದಿಗೆ ಅಲ್ಲಿಗೆ ತಲುಪಿದಾಗ ಆತನಿಗೆ ಒಂದು ಯಜ್ಞಪು ಸಾಂಗವಾಗುತ್ತಿರುವದು ಕಂಡಿತು. ಕೃಷ್ಣಾಜಿನವನ್ನು ತೊಟ್ಟಿ ಕೆಮಂಡಲ ಮತ್ತು ದಂಡವನ್ನು ಧರಿಸಿದ ಆತನ ಪುತ್ರನಾದ ಮೇಘನಾದನು ಅಲ್ಲಿ ದೃಷ್ಟಿಗೆ ಬಿದ್ಧನು. ಆಗ ರಾವಣನು ಆತನ ಬಳಿ ಹೋಗಿ ಅಪ್ಪಿಕೊಂಡು ಇಂತೆಂದನು: ವಶನೇ, ನೀನು ಇಲ್ಲಿ ಏನು ಮಾಡುತ್ತಿರುವೆ ಎಂಬುದನ್ನು ನನಗೆ ನಿಜವಾಗಿ ಹೇಳಿ!

“ಆಗ ಮೇಘನಾದನ ಯಜ್ಞಪು ಸಫಲಗೊಳ್ಳಬೇಕೆಂದು ದ್ವಿಜಶ್ರೇಷ್ಠನಾದ ‘ಲಂಕಾ’ ಎಂಬ ತಪಸ್ಸಿಯ ರಾವಣಿಗೆ: ‘ರಾಜನೇ, ನಾನು ನಿನಗೆ ನಿಜ ಸಂಗತಿಯನ್ನು ಅರುಹುವೆ; ನೀನು ಅದನ್ನು ಕೇಳಿ! ಅಗ್ನಿಪೂರ್ವಮ, ಅಶ್ವಮೇಧ, ಬಹು ಸುವರ್ಣಕ ಯಜ್ಞ, ರಾಜಸೂಯ, ಗೋಮೇಧ, ವೈಷ್ಣವ ಹಾಗೂ ಮಾಹೇಶ್ವರ ಎಂಬ ಏಳು ಯಜ್ಞಗಳನ್ನು ನಿನ್ನ ಪುತ್ರನು ಪೂರ್ತಿಗೊಳಿಸಿದ್ದಾನೆ.’”

ಮಾಹೇಶ್ವರೇ ಪ್ರಪೂರ್ತೇ ತು ಯಜ್ಞ ಪುಂಭಿಃ ಸುದುರಾಭೋಃ ।

ವರಾಂಸ್ತೇ ಲಭ್ಯವಾಸ್ತಃ ಸಾಕ್ಷಾತ್ಪಶಪರತೇರಿಹ ॥೭॥

ಕಾಮಗಂ ಸ್ವಂದನಂ ದಿವ್ಯಮಂತರಿಕ್ಷಚರಂ ಧ್ರುವಮ್ ।

ಮಾಯಾಂ ಚ ತಾಮಸೀಂ ನಾಮ ಯಂಯಾ ಸಂಪದ್ಯತೇ ತಮಃ ॥೮೦॥

ವಿತಯಾ ಕಿಲ ಸಂಗ್ರಹೇ ಮಾಯಯಾ ರಾಕ್ಷಸೇಶ್ವರ ।

ಪ್ರಯುಕ್ತಯಾ ಗತಃ ಶಕ್ಯಾ ನಹಿ ಜಾತುಂ ಸುರಾಸುರ್ಯಃ ॥೮೧॥

ಅಕ್ಷಯಾವಿಪುರ್ವಿ ಬಾಕ್ಯಶ್ವರಪಂ ಜಾಪಿ ಸದುಜಾಯಮ್ ।

ಅಸ್ತಂ ಚ ಬಲವಾಜಾಂಭತ್ವಪಿಧ್ವಂಸನಂ ರಜೇ ॥೮೨॥

ವಿತಾನ್ವಾಸಸ್ತರಾಂಲಭಾಜ ಚ ತ್ವಾಂ ದಿಷ್ಟಕ್ಷಿಫ್ತೋ ಹೃಹಮ್ ॥೮೩॥

“ಅತಿ ಕರಿಣವಾದ ಮಾಹೇಶ್ವರ ಯಜ್ಞಪು ನಡೆದಾಗ ಸಾಕ್ಷಾತ್ ಪಶುಪತಿ ಯಾದ ನಿನ್ನ ಪುತ್ರನು ವರಗಳನ್ನು ಪಡೆದುಕೊಂಡಿದ್ದಾನೆ. ಇಚ್ಛೆಯಂತೆ ಚಲಿಸುವ, ಅಂತರಿಕ್ಷದಲ್ಲಿ ಸರಿ ಹೋಗಬಲ್ಲ ದಿವ್ಯರಥವನ್ನು ಪಡೆದಿದ್ದಾನೆ. ಅಲ್ಲದೇ ಅಧಿಕಾರ ವನ್ನು ನಿರ್ಮಿಸಬಲ್ಲ ತಾಮಸೀ ಮಾಯಾವಿದ್ಯೆಯನ್ನು ಪಶುಪತಿಯ ದಾನವಾಗಿ ಕೊಟ್ಟಿ ಈ ರೀತಿ ನುಡಿದಿದ್ದಾನೆ: ‘ಹೇ ರಾಕ್ಷಸಾಧಿಪತಿಯೇ, ಸಂಗ್ರಾಮದಲ್ಲಿ ಈ ಮಾಯಾವಿದ್ಯೆಯನ್ನು ಬಳಿಸಿದರೆ ದೇವ-ದೃತ್ಯರಿಗೂ ನಿನ್ನ ಚಲನವಲನವು ಕಾರ್ಣಿಸಲಾರದು. ಸದಾಕಾಲವೂ ತುಂಬಿರುವ ಬತ್ತಳಿಕೆ, ಪರಾಜಯವೆಂಬುದು

ಗೊತ್ತಿರದ ಈ ಧನಸ್ಸು ಮತ್ತು ರಣರಂಗದಲ್ಲಿ ಶತ್ರುವನ್ನು ಧ್ವಂಸಗೊಳಿಸುವ ಒಂದು ಪ್ರಚಂಡ ಅಸ್ತ್ರ- ಇವೆಲ್ಲವೂ ವರದಾನವಾಗಿ ನಿನಗೆ ದೊರೆತಿವೆ” ಎಂದನು.

“ಈಗ ಮೇಘನಾದನು ನಿನ್ನ ಆಗಮನವನ್ನು ಕಾಯುತ್ತಿದ್ದಾನೆ. ನನ್ನ ಉದ್ದೇಶವೂ ಇದೇ ಆಗಿದೆ” ಎಂದು ಉತ್ತರಾ ತಪಸ್ಸಿಯು ರಾಷಣನಿಗೆ ತಿಳಿಸಿದನು.

ಮೇಘನಾದನ ಕಾಯಕವು ರಾಷಣನಿಗೆ ಅಷ್ಟೂದು ಹಿಡಿಸಲೀಲ್ಲ. ಏಕೆಂದರೆ ಯಜ್ಞ ಮಾಡುವಾಗ ದ್ರವ್ಯರೂಪದಿಂದ ಇಂದ್ರಪ್ರಭೃತಿ ಶತ್ರುಗಳನ್ನು ಪೂಜಿಸಿದಂತಾಯಿತು! ಆದರೂ ಆದದ್ದು ಆಗಿಮೋಯಿತು ಎಂದು ರಾಷಣನು ತನ್ನಷ್ಟು ಸಮಾಧಾನ ಮಾಡಿಕೊಂಡನು.

ವರಪ್ರಾಣಿಗಂದು ಯಜ್ಞಕರ್ಮವನ್ನು ಆಚರಿಸಿದ ಕಾರಣ ಈ ವರವು ‘ಯಾಚಿತ’ ವರವಾಗಿದೆ. ದಿವ್ಯರಥ, ಯಾವಾಗಲೂ ಬಾಣಗಳಿಂದ ತುಂಬಿದ ಬತ್ತಳಿಕೆ, ಧನಸ್ಸು ಇವುಗಳು ವರವಾಗಿರದೆ ಅನುಗ್ರಹರೂಪವೆಂದೆನ್ನಬಿಹುದು. ವಾಲ್ಯೇಕಿಯು ಮಾತ್ರ ಇವುಗಳಿಗೆ ವರವೆಂದಿದ್ದಾನೆ.

### ೪೩. ಬ್ರಹ್ಮದೇವ < ಮೇಘನಾದ (ಇಂದ್ರಜಿತು)

#### ಉತ್ತರಕಾಂಡ/೫೧

ಮೇಘನಾದನಿಗೆ ಇಂದ್ರಜಿತು ಎಂಬ ನಾಮಾಭಿದಾನವು ಹೇಗಾಯಿತು? ಮತ್ತು ಇಂದ್ರನನ್ನು ಮುಕ್ತಗೊಳಿಸಲು ಬ್ರಹ್ಮದೇವನು ಮೇಘನಾದನಿಗೆ ಯಾವ ವರವನ್ನು ಕೊಟ್ಟನು? ಎಂಬುದನ್ನು ಅಗಸ್ತ್ಯಮುನಿಯ ರಾಮನಿಗೆ ಹೇಳುತ್ತಿದ್ದಾನೆ.

“ಇಂದ್ರನನ್ನು ಯುದ್ಧದಲ್ಲಿ ಪರಾಭವಗೊಳಿಸಿ ಆತನನ್ನು ಮೇಘನಾದನು ಲಂಕೆಗೆ ಸೆರೆಯೋಯ್ದನು. ಆಗ ಇಂದ್ರನನ್ನು ಮುಕ್ತಗೊಳಿಸಲೋಂದು ಗಂಡೆವತೆಗಳೆಲ್ಲರೂ ಬ್ರಹ್ಮದೇವನ ಹಿರಿತನದಲ್ಲಿ ಲಂಕೆಗೆ ಹೋದರು. ಪುತ್ರ ಹಾಗೂ ಬಾಂಧವರನೇಲ್ಲಾಗೊಂಡ ರಾಷಣನನ್ನು ಕಂಡು ಬ್ರಹ್ಮದೇವನು ಅತಿಸೋಮ್ಯ ಶಬ್ದಗಳಲ್ಲಿ ರಾಷಣನಿಗೆ ಈ ರೀತಿ ಕೇಳಿದನು. ‘ಹೇ ವತ್ಸ ರಾಷಣ, ರಣರಂಗದಲ್ಲಿ ನಿನ್ನ ಪುತ್ರನ ಶೂರತನವನ್ನು ಕಂಡು ನಾನು ಬಲು ಸಂತೋಷಗೊಂಡಿದ್ದೇನೆ. ಈ ನಿನ್ನ ಪುತ್ರನು ನಿನಗೆ ಸಮಬಲನಾಗಿರುವನು. ಸ್ವಸಾಮಧ್ಯದಿಂದ ನೀನು ಮೂರು ಲೋಕಗಳನ್ನು ಜಯಿಸಿ ನಿನ್ನ ಪ್ರತಿಜ್ಞೆಯನ್ನು ಸಫಲ ಮಾಡಿಕೊಂಡಿರುವೆ. ಹೀಗಿರುವದರಿಂದ ಪುತ್ರನ ಸಮೇತ ನಿನ್ನ ಬಗ್ಗೆ ಹೆಮ್ಮೆಯಿಂದ ಪ್ರಸನ್ನನಾಗಿದ್ದೇನೆ.’”

ಅಯಂ ಚ ಪುತ್ತೋಽಪಿಬಲಸ್ವವ ರಾವಣ ವೀರ್ಯವಾನ್ |  
ಜಗತೀಂದ್ರ ಜಿದಿಕ್ಯೇವ ಪರಿಖ್ಯಾತೋ ಭವಿಷ್ಯತ್ ||೫||

“ಈ ನಿನ್ನ ವೀರನಾದ ಅಶಿಬಲಾಧ್ಯನಾದ ಪುತ್ತನು ಜಗತ್ತಿನಲ್ಲಿ ‘ಇಂದ್ರಜಿತು’ ಎಂಬ ಹೆಸರಿನಿಂದ ಖ್ಯಾತಿಗೊಳ್ಳುವನು.” ಯಾರನ್ನು ಆಶ್ರಯಿಸಿ ರಾವಣನು ದೇವತೆಗಳನ್ನು ಸೋಲಿಸಿದನೋ ಆ ರಾಕ್ಷಸನು (ಇಂದ್ರಜಿತು) ಯಾರಿಂದಲೂ ‘ಸೋಲುವಂತಿಲ್ಲ’ ಎಂದು ನುಡಿದು, ಇಂದ್ರನನ್ನು ಮುಕ್ತಗೊಳಿಸಬೇಕೆಂದು ವಿನಂತಿಸಿದನು. ಇಷ್ಟೇ ಅಲ್ಲದೆ, ಇಂದ್ರನನ್ನು ಬಿಟ್ಟುಕೊಡಲು ಏನನ್ನು ಕೊಡಬೇಕು ಎಂದು ಸ್ವಷ್ಟವಾಗಿ ರಾವಣನಿಗೆ ವಿಚಾರಿಸಿದನು. ಆಗ ಮೇಘನಾದನು ಬ್ರಹ್ಮ ದೇವನಿಗೆ-

ಅಮರಶ್ವಪುಂ ದೇವ ವೃಷ್ಣೇ ಯದ್ಯೇಷಮುಷ್ಟೇ ||೬||

“ಹೇ ದೇವನೇ, ಇಂದ್ರನನ್ನು ಬಿಟ್ಟುಕೊಡಬೇಕೆಂದರೆ ‘ನಾನು ಅಮರನಾಗ ಬೇಕೆಂದು ವರವನ್ನು ಬೇಡುತ್ತೇನೆ’ ಎಂದನು.

ಆಗ ಬ್ರಹ್ಮದೇವನು-

ನಾಷ್ಟಿ ಸರಾಸರಶ್ವಂ ಹಿ ಕಸ್ಯಾಜಿತ್ವಾಧಿಸೋಃ ಭುವಿ ||೭||

“ಭೂಲೋಕದಲ್ಲಿನ ಯಾವ ಪ್ರಾಣಿಯೂ (ಪೆಕ್ಕಿ, ಚತುಷ್ಪಾದ ಮತ್ತು ಇತರ ಮಹಾ ತೇಜಸ್ಸಿನ ಭೂತಪ್ರಾಣಿಗಳು) ಸಂಪೂರ್ಣ ಅಮರಶ್ವವನ್ನು ಹೊಂದುವಂತಿಲ್ಲ” ಎಂದನು.

ಬ್ರಹ್ಮದೇವನ ಮಾತನ್ನು ಕೇಳಿ ಮೇಘನಾದನು-

ಶ್ರುಯತಾಂ ವಾ ಭವೇತ್ತಿದ್ದಃ ಶತಕ್ರತುವಿಮೋಕ್ಷಣೇ ||೮||

ಮಮೇಷ್ಟಂ ನಿತ್ಯಶೋ ಹಷ್ಟೇಷುಂತತ್ತ್ವಃ ಸಂಪೂರ್ಜ್ಞ ಪಾವಕಮ್ |

ಸಂಗ್ರಾಮವತಪುರಂ ಚ ಶತ್ರುನಿಜರಯಕಾಂಕ್ಷಿಣಃ ||೯||

ಅಶ್ವಯುಕ್ತೋ ರಥೋ ಮಹ್ಯಮುತ್ತಿಷ್ಟೇತ್ತು ವಿಭಾವಸೋಃ |

ತತ್ತ್ವಃ ಸ್ವಾಮರತಾ ಸ್ಯಾಸ್ಯೇ ಏಷ ಮೇ ನಿಶ್ಚಿತೋ ವರಃ ||೧೦||

ತತ್ಸ್ವಿಸ್ಯಾದ್ಯಸಮಾಪ್ತೇ ಚ ಜಪ್ಯಮೋಮೇ ವಿಭಾವಸೋ |

ಯುದ್ಧೇಯಂ ದೇವ ಸಂಗ್ರಾಮೇ ತದಾ ಮೇ ಸ್ಯಾದ್ವಿನಾಶನಮ್ ||೧೧||

“ಹೀಗಿದ್ದರೆ, ಇಂದ್ರನನ್ನು ಬಿಡುಗಡೆ ಮಾಡಲು ನಾನು ಕೇಳುವ ಬೇರೆ ವರವೆಂದರೆ, ಶತ್ರುಗಳ ಪರಾಭವವನ್ನು ಬಯಸುವ ನಾನು, ಮಂತ್ರಸಿದ್ಧ ಹವನ ದ್ರವ್ಯಗಳಿಂದ ನಿಶ್ಚಯ ನಡೆಸುವ ಅಗ್ನಿಪೂರ್ಜಾಕರ್ಮವನ್ನು ಪೂರ್ಯೇಸಿ ಸಂಗ್ರಾಮಕ್ಕೆ ತೆರಳುವದು ಇಷ್ಟ; ಇದಕ್ಕಾಗಿ ಸಂಗ್ರಾಮಕ್ಕೆ ಹೊರಡಲಿರುವ ಕಾಲಕ್ಕೆ ಅಗ್ನಿಯ ಅಶ್ವಯುಕ್ತ ರಥವು ನನಗಾಗಿ ಸಿದ್ಧವಿರಬೇಕು; ಒಮ್ಮೆ ನಾನು ರಥಾರೂಢನಾದೆ ನೆಂದರೆ ಆಗ ಅಮರಶ್ವವಿರಬೇಕು! ನನಗೆ ಈ ವರವು ಬೇಕು ಎಂದು ನಿಶ್ಚಯಿಸಿದ್ದೇನೆ. ಅಗ್ನಿ ಸಂಬಂಧಿತ ಜಪ ಮತ್ತು ಹೋಮಗಳನ್ನು ಪೂರ್ತಿಗೊಳಿಸದೇ ನಾನು ಯುದ್ಧಕ್ಕೆ ಕಾಲಿಟ್ಟರೆ ಆಗ ನನ್ನ ನಾಶವಾಗಬೇಕು ಎಂಬುದನ್ನು ನಾನು ಒಪ್ಪುತ್ತೇನೆ” ಎಂದು ಹೇಳಿ ಮತ್ತೆ ಈ ರೀತಿ ನುಡಿದನು:

ಸರ್ವೋ ಹಿ ತಪಸಾ ದೇವ ವೃಕ್ಷೋತ್ಸಮರತಾಂ ಪ್ರಮಾಣಾ ।

ವಿಕ್ರಮೇಣ ಮಯಾ ತ್ವೇತದಮರಶ್ವಂ ಪ್ರವರ್ತಿತಮಾ ॥೧೫॥

“ಹೇ ದೇವನೇ, ಎಲ್ಲ ಪ್ರರುಷರೂ ತಪಸ್ಸಿನ ಬಲದಿಂದ ಅಮರಶ್ವವನ್ನು ಬೇದಿ ಕೊಳ್ಳುತ್ತಾರೆ. ನಾನು ಮಾತ್ರ ಈ ಅಮರಶ್ವವನ್ನು ಪರಾಕ್ರಮದಿಂದ ಸಂಪಾದಿಸುತ್ತಿದ್ದೇನೆ.”

‘ತಥಾಸ್ತ’ ಎಂದು ಬ್ರಹ್ಮದೇವನು ನುಡಿದ ನಂತರ ಮೇಘನಾದನು ಇಂದ್ರನನ್ನು ಬಿಟ್ಟುಕೊಟ್ಟನು. ಆನಂತರ ದೇವತೆಗಳೆಲ್ಲರೂ ಸ್ವರ್ಗಕ್ಕೆ ಹೋದರು.

### ಯುದ್ಧಕಾಂಡ/೪೪

ವಾಸರರು ಹಾಗೂ ರಾಕ್ಷಸರು ಇವರಲ್ಲಿ ನಡೆದ ಘನಘೋರ ಯುದ್ಧದಲ್ಲಿ ಅಂಗದನು ಇಂದ್ರಜಿತವನ್ನು ತುಂಬಾ ಕೆಪ್ಪಕ್ಕೆ ಸಿಲುಕಿಸಿದನು. ಇಂದ್ರಜಿತುವಿನ ಸಾರಧಿಯನ್ನು ಮತ್ತು ಅಶ್ವಗಳನ್ನು ಕೊಂಡುಹಾಕಿದನು. ಆಗ ಇಂದ್ರಜಿತುವಿಗೆ ತುಂಬಾ ಕ್ರೋಧವುಂಟಾಯಿತು. ಈ ಸಂದರ್ಭದಲ್ಲಿ ಬ್ರಹ್ಮದೇವನು ಇಂದ್ರಜಿತುವಿಗೆ ಕೊಟ್ಟ ವರದ ಉಲ್ಲೇಖವು ಈ ಕೆಳಗಿನಂತೆ ಇದೆ.

ಸೌಂತರ್ಯಾಸಂಗತಃ ಪಾಪೋ ರಾಷಣೀ ರಣಕ್ರಿಯತಃ ।

ಬ್ರಹ್ಮದತ್ತಪರೋ ವೀರೋ ರಾಷಣಃ ಕ್ರೋಧಮೂಳಿತಃ ॥೧೬॥

“ರಣರಂಗದಲ್ಲಿ ತುಂಬಾ ಇಕ್ಕಟ್ಟಿನಲ್ಲಿ ಸಿಲುಕಿದ್ದಿಂದ ಕ್ರೋಧಾಯುಕ್ತನಾದ ಹಾಗೂ ಬ್ರಹ್ಮದೇವನಿಂದ ವರವನ್ನು ಹೊಂದಿದ ಪಾಷಿಯಾದ ಇಂದ್ರಜಿತುವು ಮಾಯವಾದನು.”

ಈ ರೀತಿ ಮಾಯಾವಿದ್ಯೆಯನ್ನು ಆಶ್ರಯಿಸಿ ಯಾರ ಕಣ್ಣಿಗೂ ಬೀಳದೆ ಇಂದ್ರಜಿತುವು ನಾಗಪಾಶದಿಂದ ಅಭಿಮಂತ್ರಿಸಿದ ಶರಗಳಿಂದ ರಾಮ-ಲಕ್ಷ್ಮಿಣಿರನ್ನು ಕಚ್ಚಿಹಾಕೆದನು.

### ಯುದ್ಧಕಾಂಡ/೧೫

ಇಂದ್ರಜಿತುವಿನ ನಾಗಪಾಶದಿಂದ ಬಂಧನಕ್ಕೊಳ್ಳಬಾದ ರಾಮ-ಲಕ್ಷ್ಮಿಣಿರನ್ನು, ಗರುಡನು ಆ ಪಾಶವನ್ನು ಕಿರು ಮುಕ್ತಗೊಳಿಸಿದನು. ಆಗ ವಾನರರು ಪ್ರಜಂಡ ಘರ್ಜನೆ ಮಾಡಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ವಾನರರ ಘರ್ಜನೆಯನ್ನು ಕೇಳಿ ರಾವಣನಿಗೆ ಮಾತ್ರ ಚಿಂತೆಯೆನಿಸಿತು. ರಾವಣನು ತನ್ನ ಭೀತಿಯ ಕಾರಣವನ್ನು ವ್ಯಕ್ತಪಡಿಸುವಾಗ, ಇಂದ್ರಜಿತು ಪಡೆದುಕೊಂಡ ವರದ ಬಗ್ಗೆ ಈ ಕೆಳಗಿನಂತೆ ಉಲ್ಲೇಖಿಸಿದ್ದಾನೆ.

ಫೋರ್ಯೆದ್ರಾತ್ಮವರ್ಯೆಭಾದ್ರಾ ಶರ್ವರಾತೀವಷೋಪಮ್ಯಃ ।

ಅಮೋಫ್ಯಃ ಸೂರ್ಯಸಂಕಾಶ್ಯಃ ಪ್ರಮಧ್ಯೇಂದ್ರಜಿತಾ ಯುಧಿ ॥೧೫॥

“ಬಹುಕಾಲದವರೆಗೆ ಫೋರ ತಪಸ್ಸನಾಜರಿಸಿದ್ದರಿಂದ, ವರರೂಪವಾಗಿ (ಇಂದ್ರಜಿತು) ಮೇಘನಾದನಿಗೆ ದೊರೆತ, ಸರ್ವದಂತೆ ವಿಷಪೂರಿತ ತೀಕ್ಷ್ಣಾ ಬಾಣಗಳಿಂದ ರಾಮ ಲಕ್ಷ್ಮಿಣಿರನ್ನು ಘಾಸಿಗೊಳಿಸಿ ಬಂಧಿಸಲಾಗಿತ್ತು. ಅಂಥ ಶತ್ರುಗಳು ಈಗ ಪುನಃ ಬಂಧನಮುಕ್ತರಾಗಿರುವದರಿಂದ ನನ್ನ ಸೈನ್ಯವು ಕಂಗೆಟ್ಟು ಹೋಗುವದು.”

ಈ ವರವನ್ನು ಯಾರು ಕೊಟ್ಟರು? ಈ ಬಗ್ಗೆ ಸ್ವಷ್ಟ ಉಲ್ಲೇಖವಿಲ್ಲ. ಬ್ರಹ್ಮದೇವನಿಂದ ಇಂದ್ರಜಿತು ಕೇಳಿ ಪಡೆದ ವರದಲ್ಲಿ ರಥದ ಉಲ್ಲೇಖವಿದೆ; ಬಾಣಗಳ ಉಲ್ಲೇಖವಿಲ್ಲ. ಮಾಹೇಶ್ವರೀ ಯಜ್ಞದ ನಂತರ ವರರೂಪವಾಗಿ ಧನಸ್ಸು ಬಾಣಗಳು ದೊರೆತವೆಂಬ ಉಲ್ಲೇಖವು ಯುದ್ಧಕಾಂಡದ ಒನೇ ಸರ್ವದಲ್ಲಿದೆ.

ವರ ಕ್ರಮಸಂಖ್ಯೆ ಇವಿ. ? < ಮೇಘನಾದ, ಪರಿಶೀಲಿಸಿ.

### ಯುದ್ಧಕಾಂಡ/೨೨

ಲಕ್ಷ್ಮಿಣಿನು ಅತಿಕಾಮನನ್ನು ವಧಿಸಿದ ನಂತರ ಶೋಕಾಕುಲ ಹಾಗೂ ಉದ್ದಿಗ್ನನಾಗಿದ್ದ ರಾವಣನು ಈ ಕೆಳಗಿನಂತೆ ಉದ್ದಾರಗಳನ್ನು ತೆಗೆದಿದ್ದಾನೆ.

ತೋ ಭೂತರೋ ತದಾ ಬದ್ಧೋ ಘೋರ್ಯೈದಸತ್ತವರ್ಯೋ ಶರ್ಯೋ ।  
ಯನ್ನ ಶಕ್ತಂ ಸುರ್ಯೋ ಸವ್ಯೋರಸುರ್ಯೋವಾ ಮಹಾಬಲ್ಯೋ ॥೫॥

“ಬಲ ಮತ್ತು ಸಾಹಸಗಳಲ್ಲಿ ಖ್ಯಾತಿ ಪಡೆದ ನನ್ನ ಮಗನಾದ ಇಂದ್ರಜಿತು ವರವಾಗಿ ಪಡೆದ ಘೋರ ಬಾಣಗಳಿಂದ ಆ ಸಹೋದರರನ್ನು ಬಂಧಿಸಿದ್ದನು. ದೇವತೆಗಳಿಗೆ, ಮಹಾಬಲಶಾಲಿಯಾದ ಅಸುರರಿಗೆ (ಯಕ್ಷ, ಗಂಥವ, ಪನ್ನಗ) ಇಂಥ ಬಂಧನದಿಂದ ಬಿಡುಗಡೆಯಾಗುವದು ಅಸಾಧ್ಯವಿತ್ತು. ಆದರೆ ರಾಮ-ಲಕ್ಷ್ಮಣರು ಈ ಬಂಧನದಿಂದ ಮುಕ್ತರಾದರು. ಇದು ಮಾಯೋ ಪ್ರಭಾವವೋ, ಸಂಪೋಹವೋ ನನಗೆ ಯಾವದೊಂದೂ ಅರ್ಥವಾಗುತ್ತಿಲ್ಲ.”

### ಯುದ್ಧಕಾಂಡ/೭೯

ಇಂದ್ರಜಿತು ಪಡೆದುಕೊಂಡಿದ್ದ ಬ್ರಹ್ಮಾಸ್ತದ ಭಯವನ್ನು ರಾಮನು ಲಕ್ಷ್ಮಣನ ಮುಂದೆ ವ್ಯಕ್ತಪಡಿಸಿದನು.

“ರಾಮ-ಲಕ್ಷ್ಮಣರನ್ನು ನನ್ನ ಶರಗಳಿಂದ ಇಂದು ಭಿದ್ರಭಿದ್ರವಾಗಿ ಮಾಡಿ ಮುಗಿಸುವೇ” ಎಂಬ ಘೋರ ಪಣವನ್ನು ಇಂದ್ರಜಿತು ರಾವಣನ ಎದುರಿನಲ್ಲಿ ತೊಟ್ಟನು. ಇಂದ್ರಜಿತುವಿನ ಬಾಣಗಳಿಂದ ವಾನರರು ಪ್ರಾಸಿಗೊಂಡರು. ಆತನು ಅನೇಕ ವಾನರರನ್ನು ಬಲಿ ತೆಗೆದುಕೊಂಡನು.

ಸುಗ್ರೀವಮೃಷಭಂ ಚ್ಯಾವ ಸೋಂಗದಂ ದ್ವಿವಿದಂ ತಥಾ ॥೪೮॥  
ಘೋರಯದಸತ್ತವರ್ಪ್ರಸ್ತೇಚ್ಯಾನಿಪ್ರಾಣಾನಕರೋತ್ತದಾ ॥೪೯॥

ಇದಲ್ಲದೆ, ತನಗೆ ವರವಾಗಿ ದೊರೆತ ತೀಕ್ಷ್ಣಬಾಣಗಳಿಂದ, ಸುಗ್ರೀವ, ಮರುಭು, ಅಂಗದ ಮತ್ತು ದ್ವಿವಿದ- ಈ ವಾನರರನ್ನು ಧಳಿಸಿ ಹಣ್ಣುಗಾಯಿ ನೀರುಗಾಯಿ ಮಾಡಿದನು. ರಾಮ-ಲಕ್ಷ್ಮಣರ ಮೇಲೂ ಬಾಣಗಳನ್ನು ಸುರಿಸಿದನು. ಆಗ ರಾಮನು ಲಕ್ಷ್ಮಣನಿಗೆ:

ಸ್ವಯಂಭುವಾ ದತ್ತವರೋ ಮಹಾಧ್ರಾ ಸಮಾಹಿತೋಽಽತಪೀತಭೀಮಕಾಯಃ ।  
ಕಥಂ ತ ಶಕ್ತೋ ಯಾಧಿ ನಷ್ಟದೇಹೋ ನಿಹಂತಮದ್ಯೋಂದ್ರಜಿಮಧ್ಯತಾಸ್ತಃ ॥೯೦॥

“ಮತ್ತೆ ಈಗ ಈ ರಾಕ್ಷಸಾಧಿಪತಿಯು, ಇಂದ್ರನ ಶತ್ರುವು, ಮಹತ್ತದ ಬ್ರಹ್ಮಾಸ್ತದ ಬಲದಿಂದ ವಾನರಸೈನ್ಯವನ್ನು ಮಣಿಮುಕ್ತಿಸಿದ್ದಾನೆ ಮತ್ತು ತೀಕ್ಷ್ಣ

ಬಾಣಗಳಿಂದ ನಮ್ಮೆನ್ನು ಹಿಂಸಿಸುತ್ತಿದ್ದಾನೆ. ಬ್ರಹ್ಮದೇವನು ಈ ಮಹಾತ್ಮನಿಗೆ ವರವನ್ನಿತ್ತಿದ್ದಾನೆ. ಈ ರಾಕ್ಷಸನು ತನ್ನ ಪ್ರಚಂಡ ಶರೀರವು ಕಾಣದಂತೆ ಮಾಡಿಕೊಂಡು, ಮಾಯಾವೀ ರೀತಿಯಲ್ಲಿ ಎಚ್ಚರಿಕೆಯಿಂದ ಯುದ್ಧವಾಡುತ್ತಿದ್ದಾನೆ. ಅದ್ವೈತಾಗಿ ಶಸ್ತ್ರವನ್ನು ಬಳಸುತ್ತಲೀರುವ ಈ ಇಂದ್ರಜಿತುವನ್ನು ಕಾಳಗದಲ್ಲಿ ಇಂದು ವರ್ಧಿಸುವದೆಂತು?” ಈ ಪರಿಯಾಗಿ ರಾಮನು ಲಕ್ಷ್ಮಣನಿಗೆ ಸುದಿದನು.

### ಯುದ್ಧಕಾಂಡ/೮೦

ರಾಮಲಕ್ಷ್ಮಣರನ್ನು ವರ್ಧಿಸುವ ಪಣವನ್ನು ತೊಟ್ಟಿ ಇಂದ್ರಜಿತು ಕಲ್ಪಮಳೆ ಸುರಿಸಿದಂತೆ ಬಾಣಗಳ ಮಳೆಗರೆದನು. ಈ ಸಂದರ್ಭದ ಉಲ್ಲೇಖವು ಈ ಕೆಳಗಿನಂತೆ ಇದೆ.

ಈ ರಾಮಂ ಸೂರ್ಯಸಂಕಾಶ್ಯಃ ಶರ್ವದಾತ್ಮವರ್ಯಭೂಪರ್ಮಾ ।  
ವಿವ್ಯಾಧ ಸಮರೇ ಕುದ್ಧಃ ಸರ್ವಗಾತ್ಮೇಷು ರಾವಣಃ ॥೮೦॥

ಕೋಪಾವಿಷ್ಣುನಾದ ಆ ರಾಣಾಪುತ್ರನು ವರವಾಗಿ ಪಡೆದ ಸೂರ್ಯನಪ್ಪು ಪ್ರವಿರವಾದ ಬಾಣಗಳಿಂದ ರಾಮನ ಸರ್ವಾಯವಗಳನ್ನೂ ಭೇದಿಸಿದನು.

### ಯುದ್ಧಕಾಂಡ/೮೧

“ಇಂದ್ರಜಿತು ಸೀತೆಯನ್ನು ವರ್ಧಿಸಿದನು” ಎಂಬ ಹನುಮಂತನ ಹೇಳಿಕೆಯನ್ನು ಕೇಳಿದ ಕ್ಷಣಾವೇ ರಾಮನು ಎಚ್ಚರತಪ್ಪಿದನು. ಲಕ್ಷ್ಮಣನು ಈ ಸುದ್ದಿಯನ್ನು ನಂಬಿರಲಿಲ್ಲ. ವಾನರರ ಪರಾಕ್ರಮವನ್ನು ಕುಗ್ರಿಸುವ ಉದ್ದೇಶದಿಂದ ಇಂರಜಿತುವು ಈ ಮಾಯಾವೀ ಜಾಲವನ್ನು ಹಾಡಿರಬಹುದೆಂದು ಲಕ್ಷ್ಮಣನ ಅನಿಸಿಕೆಯಾಗಿತ್ತು. ಲಕ್ಷ್ಮಣ ಮತ್ತು ವಿಭೀಷಣರು ಹಲವಾರು ರೀತಿಯಲ್ಲಿ ರಾಮನಿಗೆ ಸಮಾಧಾನ ಹೇಳಿದರು. ನಿಹಂಬಿಲಾ ದೇವಾಲಯಕ್ಕೆ ಹೋಮ ಮಾಡಲು ಹೋದ ಇಂದ್ರಜಿತುವಿನ ಮೇಲೆ ದಾಳಿ ಮಾಡಲು ಲಕ್ಷ್ಮಣನನ್ನು ತತ್ಕಷಣ ಕಳುಹಿಸಬೇಕೆಂದು ವಿಭೀಷಣನು ರಾಮನಿಗೆ ಪ್ರಾರ್ಥಿಸಿದನು. ಒಮ್ಮೆ ಇಂದ್ರಜಿತುವು ಈ ಹವನವನ್ನು ಪುಂಜಿಗೊಳಿಸಿದರೆ, ಆತನು ಎಲ್ಲರನ್ನೂ ವರ್ಧಿಸುವನೆಂಬ ನಿಜವಾದ ಭೀತಿಯು ಎಲ್ಲರನ್ನೂ ಕಾಡುತ್ತಿತ್ತು. ಇಂದ್ರಜಿತುವು ಬ್ರಹ್ಮದೇವನಿಂದ ಬ್ರಹ್ಮಾಸ್ತವನನ್ನೂ ಮತ್ತು ಇಚ್ಛೆಯನುಸಾರವಾಗಿ ಚಲಿಸುವ ಅಶ್ವಗಳನ್ನೂ

ಪಡೆದಿದಾನೆಂಬುದು ವಿಭೀಷಣನಿಗೆ ತಿಳಿದಿತ್ತು. ಹೀಗಿದ್ದುದರಿಂದ ಆತನು ಇಂದ್ರಜಿತುವು ಪಡೆದ ವರಗಳ ಒಗ್ಗೆ ರಾಮನಿಗೆ:

ನಿಕುಂಭಿಲಾಮಕಂಪ್ಯಾಸ್ತಪುಕ್ತಾಗಿಂ ಚ ಯೋ ರಿಪುಃ ।

ತಾಷಾಮಾತತಾಯಿನಂ ಹವ್ಯಾದಿಂದ್ರತತೋ ಸ ತೇ ವಧಃ ॥೧೪॥

ವರೋ ದತ್ತೋ ಮಹಾಬಾಹೋ ಸರ್ವಾಲೋಕೇಶ್ವರೇಽಂ ಷ್ಯೈ ।

ಇತ್ಯೇವಂ ವಿಹಿತೋ ರಾಜಸ್ವಧಸ್ತಷ್ಟೈಷಣ ಧೀಮಂತಃ ॥೧೫॥

“ಎಲ್ಲ ಇಂದ್ರಜಿತುವೇ, ನೀನು ನಿಕುಂಭಿಲಾಗೆ ಹೋಗಿ ಹವನವನ್ನು ಪೂರ್ತಿಗೊಳಿಸುವ ಮೊದಲು, ಯಾವ ಶತ್ರುವು ಶಸ್ತ್ರ ಧರಿಸಿದ ನಿನ್ಮೋಡನೆ ಯುದ್ಧ ಮಾಡುವನೋ ಆತನಿಂದ ನಿನ್ನ ವಧೆಯಾಗುವದು ಎಂಬ ವರವನ್ನು ಸರ್ವಾಲೋಕಾಧಿಪತಿಯಾದ ಬ್ರಹ್ಮದೇವನು ಆತನಿಗೆ ಕೊಟ್ಟಿದ್ದಾನೆ. ಬುದ್ಧಿವಂತನಾದ ಇಂದ್ರಜಿತುವಿನ ವಧೆಯು ಈ ರೀತಿಯಾಗಿಯೇ ನಡೆಯಬೇಕೆಂದು ಬ್ರಹ್ಮದೇವನ ನಿಶ್ಚಯವಾಗಿದೆ” ಎಂದು ತಿಳಿಸಿದನು.

ಸ್ವಂತದ ವಧೆಯು ವರದ ವಿಷಯವಾಗಲಾರದು. ತನ್ನ ವಧೆಯಾಗಬೇಕೆಂದು ಯಾರೂ ವರವನ್ನು ಬೇಡಿಕೊಳ್ಳುವದಿಲ್ಲ. “ನಿನ್ನ ವಧೆಯು ಈ ರೀತಿ ನಡೆಯ ಲಿರುವದು” ಎಂಬ ಅಭದ್ರವಾಣಿಯು, ಪ್ರಸನ್ನನಾದ ದೇವತೆಯಿಂದ ಉಜ್ಜ್ವಲಿಸಲ್ಪಡವದಿಲ್ಲ. ಹೀಗಿರುವಾಗ ಈ ವರದ ಸಮರ್ಪಕತೆಯನ್ನು ಅರಿತುಕೊಳ್ಳುವದು ಹೇಗೆ? ಎಂಬುದು ಸ್ವಾಭಾವಿಕ ಸಮಸ್ಯೆಯಾಗುವದು. ಇಲ್ಲಿ ಈ ವರದಂತೆ ಒಂದು ವಿಶಿಷ್ಟ ಪರಿಸ್ಥಿತಿಯಲ್ಲಿ. ವಿಶಿಷ್ಟ ಸನ್ವೇಶವಿರುವಾಗ ಮಾತ್ರ ವಧೆಯಾಗುವದು; ಹೊರತು ವಧೆಯಾಗಲಾರದು. ‘ಈ ಪರಿಸ್ಥಿತಿ ಇರದೇ ಇದ್ದಾಗ ಅಮರತ್ವ’ ಎಂದು ಅರ್ಥಮಾಡಿಕೊಳ್ಳಬೇಕು. ಬ್ರಹ್ಮದೇವನು ಇದೇ ರೀತಿಯ ಒಂದು ವರವನ್ನು ಸುಂದೋಪಸುಂದರಿಗೆ ಕೊಟ್ಟಿದ್ದನು.

ಈ ವರದ ಬಾಬತ್ತಿನಲ್ಲಿ ಯಾಚಿತ ಇಲ್ಲವೇ ಅಯಾಚಿತ ಶಬ್ದಗಳು ಸರಿ ಹೊಗುವದಿಲ್ಲ. ಬ್ರಹ್ಮದೇವ ಮತ್ತು ಇಂದ್ರಜಿತು ಇವರಲ್ಲಿಯ ಇಂದ್ರನ ಬಿಡುಗಡೆಯ ಮಾತುಗಳು ಕೇವಲ ವ್ಯಾವಹಾರಿಕವಾಗಿ ಕೊಡತೆಗೆದುಕೊಳ್ಳುವ ಮಟ್ಟದವಾಗಿವೆ. ಇಂದ್ರನನ್ನು ಬಿಟ್ಟುಕೊಡಲು ನೀನು ಏನು ಪ್ರತಿಯಾಗಿ ಬೇಡುವೇ? – ಎಂದು ಸ್ವತಃ ಬ್ರಹ್ಮದೇವನು ಮೇಘನಾದನಿಗೆ ಬೇಡುವ ಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ. ಆಗ ಮೇಘನಾದನು ಸಂಪೂರ್ಣ ಅಮರತ್ವವನ್ನು ಬೇಡಿದನು; ಆದರೆ ಭೂಲೋಕದಲ್ಲಿ ವಾಸವಿದ್ದ ಯಾವ ಪ್ರಾಣಿಗೂ ಪೂರ್ಣ ಅಮರತ್ವವು ಸಿಗಲಾರದು

ಎಂದು ಅರಿತುಕೊಂಡ ನಂತರ ಮೇಘನಾದನು ‘ಒಂದು ವಿಶಿಷ್ಟ ಸನ್ನಿಹಿತ, ಪರಿಸ್ಥಿತಿಯಲ್ಲಿ ಮಾತ್ರ ನನಗೆ ಮರಣವು ಬರಬೇಕು; ಅನ್ಯಥಾ ಅಮರತ್ವವಿರಬೇಕು’ ಎಂಬ ಕರಾರುಮಾಕ್ಷಾದ ವರವನ್ನು ಎರಡನೇಯ ಬೇಳಿಕೆಯಾಗಿಟ್ಟಿನು. ಹೀಗೆ ಬ್ರಹ್ಮದೇವನನ್ನು ಮಾತಿನ ಕಟ್ಟು-ಬಂಧನಕ್ಕೆ ಸಿಲುಕೆಸಿ ತನಗೆ ಇಪ್ಪವಿದ್ದ ವರವನ್ನು ಸಾಧಿಸಿಕೊಂಡನು.

ಎಲ್ಲರಂತೆ ತಪಸ್ಸನಾನ್ನಿಚರಿಸಿ, ದೇವತೆಗಳನ್ನು ಪ್ರಸನ್ನಗೊಳಿಸಿ ವರಗಳನ್ನು ಯಾಚಿಸುವ, ರೂಢಿವಾಗಿದ್ದ ಪ್ರಕಾರವು ಮೇಘನಾದನಿಗೆ ಹಿಡಿಸುವದಿಲ್ಲ. ಸ್ವಸಾಮರ್ಥ್ಯದಿಂದ ವರಗಳನ್ನು ದೊರಕಿಸಿಕೊಲ್ಲುವ ಜಾಜ್ವಲ್ಯ ಅಹಂಕಾರವು ಆತನಲ್ಲಿತ್ತು. ಈ ಸಂದರ್ಭದಲ್ಲಿ ‘ಮದಾಯತ್ತಂ ತು ಪೌರುಷಮಾ’ ಎಂಬ ಮಹಾಭಾರತದಲ್ಲಿಯ ಕಣಣ ಉದ್ದಾರದ ನೇನಪಾಗುತ್ತದೆ.

## ೪೬. ಸೂರ್ಯ < ಮೇರು

### ಲುತ್ತರಕಾಂಡ/ಇಂ

ರಾಮನು ಪ್ರಶ್ನಿಸಿದ್ದರಿಂದ ಅಗಸ್ತ್ಯಮುನಿಯು ಹನುಮಂತನ ಬಾಲ್ಯವಸ್ಥೆಯ ವೃತ್ತಾಂತವನ್ನು ಅರುಹುತಿದ್ದಾನೆ.

ಹನುಮಂತನ ಬಲವು ರಾಮಣ, ವಾಲಿಯರ ಸಾಮರ್ಥ್ಯಕ್ಕಿಂತ ಏಗಿಲಾದದ್ದು ಎಂಬ ವಿಶ್ವಾಸ ರಾಮನದಾಗಿತ್ತು. ಅಷ್ಟೇ ಅಲ್ಲದೆ, ಹನುಮಂತನಲ್ಲಿ ಅನೇಕ ಸದ್ಯಾಗಳು ಸೇರಿಕೊಂಡಿದ್ದವು. ಅವನು ಶೌರ್ಯ, ದಕ್ಷತೆ, ಬುದ್ಧಿವಂತಿಕೆ, ರಾಜನೀತಿ, ರಾಜಕೀಯ ಕೃತ್ಯಾಗಳನ್ನು ಸಾಧ್ಯಗೊಳಿಸಿಕೊಳ್ಳುವ ಸ್ವೇಪುಣಿ, ಪರಾಕ್ರಮ, ಪ್ರಭಾವ ಇತ್ಯಾದಿ ಗುಣಗಳ ಖಣಿಯಾಗಿದ್ದನು. ಹನುಮಾನನ ಬಗ್ಗೆ ರಾಮನಿಗೆ ವಿಲಕ್ಷಣವಾದ ಆದರಭಾವವು ಇದ್ದುದರಿಂದ ಆತನ ಬಾಲ್ಯವನ್ನು ಅರಿತುಕೊಳ್ಳುವ ತವಕ ರಾಮನಿಗೆ ಉಂಟಾಗಿತ್ತು.

ಅಗಸ್ತ್ಯ ಮುನಿಯು ರಾಮನಿಗೆ ಹೇಳುತ್ತಾನೆ: “ಹೇ ರಘುವಂಶ ತಿಲಕೋತ್ತಮನೇ, ಬಲ, ಗತಿ ಮತ್ತು ಮತಿ ಇವುಗಳ ಬಗ್ಗೆ ಹನುಮಾನನಿಗೆ ಸರಿಸಮಾನರು ಯಾರೊಬ್ಬರೂ ಇಲ್ಲ. ‘ಹನುಮಾನನು ಬಲಶಾಲಿಯಿದ್ದರೂ ತನ್ನ ಸ್ವಾ-ಬಿಲವನ್ನು ಅರಿಯಲಾರನು’– ಈ ರೀತಿಯ ಶಾಪವು ಆತನಿಗಿತ್ತು. ಹನುಮಾನನ ಬಾಲ್ಯದಲ್ಲಿಯ ಪರಾಕ್ರಮಗಳು ಅತುಲನೀಯವಾಗಿವೆ.”

ಸೂರ್ಯದತ್ತಪರಸ್ಪರಣಃ ಸುಮೇರುನಾಂಮ ಪರಾತಃ ॥೧೯॥

ಸೂರ್ಯನ ವರದಿಂದ ಸುವರ್ಣರೂಪವನ್ನು ಪಡೆದ ಸುಮೇರು ಪರವರ್ತದಲ್ಲಿ ಹನುಮಂತನ ಷಿತನಾದ ಕೇಸರಿಯು ತನ್ನ ಪತ್ನಿಯಾದ ಅಂಜನಿ ಯೋಜನೆ ವಾಸವಿದ್ವನು. ಒಮ್ಮೆ ಅಂಜನಿಯು ಹಣ್ಣಹಂಪಲುಗಳನ್ನು ತರಲು ವನಕ್ಕೆ ಹೋದ ಸಮಯದಲ್ಲಿ, ಹಸಿವೆಯಿಂದ ವ್ಯಾಕುಲನಾದ ಹನುಮಾನನು ಅದೇ ಉದಯಿಸುತ್ತಿದ್ದ ಸೂರ್ಯನನ್ನು ಫಲವೆಂದು ಭಾವಿಸಿ ಅದನ್ನು ಹಿಡಿಯುತ್ತಿರುತ್ತಿದ್ದರು.

ಸೂರ್ಯನು ಮೇರುಪರವರ್ತಕ್ಕೆ ವರವನ್ನು ಏಕೆ ಕೊಟ್ಟಿದ್ದನೆಂಬುದರ ಸರಿಯಾದ ಮಾಹಿತಿ ಇಲ್ಲ. ವರ ದೊರೆತ ಉಲ್ಲೇವಿ ಮಾತ್ರ ಇದೆ.

## ೩೨. ಇಂದ್ರ < ಹನುಮಾನ

### ಉತ್ತರಕಾಂಡ/ಇಂ

ಅನೇಕ ದೇವತೆಗಳಿಂದ ಹಲವಾರು ವರಗಳು ಹನುಮಾನನಿಗೆ ದೊರೆತ ವಿಷಯದ ಬಗ್ಗೆ ಅಗಸ್ತ್ಯಮುನಿಯು ರಾಮನಿಗೆ ವಿವರಿಸುತ್ತಾನೆ.

ಅತೀವೇಗದಿಂದ ಆಕಾಶದತ್ತ ಸೆಗೆದು ಸೂರ್ಯನ ಸಮೀಪ ಹನುಮಂತನು ಬರುತ್ತಿರುವದನ್ನು ಕಂಡು ರಾಮವಿಗೆ ಬಲು ಸಿಟ್ಟುಬಂದಿತು. ಇಂದ್ರನ ಬಳಿ ಹೋಗಿ ಆತನು ಇಂತೆಂದನು: “ನನ್ನ ಹಸಿವೆಯನ್ನು ನೀಗಿಸಲು ನನಗೆ ಅರ್ಜಿಸಿದ ಸೂರ್ಯ ಚಂದ್ರರನ್ನು ನೀನು ಮತ್ತೆ ಬೇರೆಯವರಿಗೆ ಹೊಡಲಿರುವ ಅರ್ಥವೇನು? ನಾನು ಈ ಅಮಾವಾಸ್ಯೆಯ ದಿನದಂದು ಸೂರ್ಯನನ್ನು ನುಂಗುವ ಉದ್ದೇಶದಿಂದ ಬಂದಿರುವಾಗ ಈ ಬೇರೆ ರಾಮವು ಆತನನ್ನು ಮುತ್ತಿಕೊಂಡಿದ್ದಾನೆ.” ರಾಮವಿನ ಈ ಮಾತುಗಳನ್ನು ಕೇಳಿ ಇಂದ್ರನು ಗೊಂದಲಕ್ಷೀಡಾದನು. ಆತನು ರಾಮವನ್ನು ಕರೆದುಕೊಂಡು ಸೂರ್ಯನತ್ತೆ ನಡೆದನು. ರಾಮವನ್ನು ಕಂಡ ಕ್ಷಾಲವೇ ಹನುಮಾನನು ಸೂರ್ಯನನ್ನು ಬಿಟ್ಟು ರಾಮವಿನ ಬೆನ್ನು ಹತ್ತಿದನು. ಆಗ ಭಯಗೊಂಡ ರಾಮವು ಇಂದ್ರನ ನರವನ್ನು ಹೊರಿದನು. ಹೊಪಗೊಂಡ ಇಂದ್ರನು ಹನುಮಾನನ ಮೇಲೆ ವಜ್ರಪೂರಾರ ಮಾಡಿದನು. ಹನುಮಾನನ ಗದ್ದಕ್ಕೆ ಪೆಟ್ಟು ತಗಲಿ ಆತನು ಪರವರ್ತದ ಮೇಲೆ ಪ್ರಜ್ಞ ತಪ್ಪಿ ಬಿದ್ದನು. ವಜ್ರಾಯುಧದ ಏಟಿನಿಂದ ನರಭುತ್ತಿರುವ ತನ್ನ ಮಗನನ್ನು ಕಂಡು ವಾಯುವಿಗೆ ಇಂದ್ರನ ಮೇಲೆ ಕೋಪವುಂಟಾಯಿತು. ವಾಯುವು ಜಗತ್ತಿನಲ್ಲಿಯ ತನ್ನ ಸಮಚಾರವನ್ನೇ ನಿಲ್ಲಿಸಬಿಟ್ಟನು. ತನ್ನ ಪ್ರತ್ಯನನ್ನು ಎತ್ತಿಕೊಂಡು ಒಂದು ಗುಹೆಯಲ್ಲಿ ಕುಳಿತನು. ಈ ರೀತಿ ವಾಯುವು ಕ್ಷೋಧಿತನಾದ

ಕಾರಣ ಜಗತ್ತಿನ ಎಲ್ಲ ಪ್ರಾಣಿಮಾತ್ರರ ಉಸಿರಾಟವು ಕರಿಣವಾಗಿ ಬದುಕಿರುವದೇ ಕಷ್ಟಸಾಧ್ಯವಾಯಿತು. ಆಗ ಗಂಥವ್, ದೇವ, ಅಸುರ ಹಾಗೂ ಮಾನವರು ಬ್ರಹ್ಮದೇವನತ್ತ ಧಾರಿಸಿದರು; ತಮ್ಮ ದುರವಸ್ಥೀಯನ್ನು ಆತನ ಮುಂದೆ ತೋಡಿಕೊಂಡು ಸಂಕಟ ನಿವಾರಣೆಯನ್ನು ಮಾಡಬೇಕೆಂದು ಪ್ರಾರ್ಥಿಸಿದರು. ಬ್ರಹ್ಮದೇವನು ಎಲ್ಲವನ್ನೂ ತಿಳಿದುಕೊಂಡು ಅವರೊಡನೆ ವಾಯುವಿದ್ದಲ್ಲಿಗೆ ತೆರಳಿದನು. ಪ್ರಜ್ಞತಪ್ಪಿದ ಪುತ್ರನನ್ನು ತೊಡೆಯಮೇಲೆ ಜುರಿಸಿಕೊಂಡು ಕುಳಿತ ವಾಯುವನ್ನು ಕಂಡು ಎಲ್ಲರಿಗೂ ಕನಿಕರವುಂಟಾಯಿತು. ಬ್ರಹ್ಮದೇವನ ದಶನ ವಾದೊಡನೆ ವಾಯುವು ಸಾಷ್ಟಾಂಗ ನಮಸ್ಕಾರ ಹಾಕಿದನು. ಬ್ರಹ್ಮದೇವನು ಹನುಮಾನನ ಮೃಮೇಲೆ ಕ್ಷೇತ್ರದಲ್ಲಿ ಆಡಿಸಿದ ತಕ್ಷಣ ಆತನು ಜೀತರಿಸಿಕೊಂಡನು. ಆಗ ವಾಯುವು ತನ್ನ ಸಂಚಾರವನ್ನು ಪುನಃ ಪ್ರಾರಂಭಿಸಿದನು. ಎಲ್ಲ ಪ್ರಜೆಗಳಿಗೂ ಆನಂದವಾಯಿತು.

ವಾಯುವಿನ ಹಿತವನ್ನು ಹೋರುವ ಬ್ರಹ್ಮದೇವನು ದೇವತೆಗಳಿಗೆ ಈ ರೀತಿ ನುಡಿದನು: “ಹೇ ಇಂದ್ರ, ಅಗ್ನಿ, ವರುಣ ದೇವತೆಗಳಿರಾ, ಹೇ ಶಿವಾ, ಕುಬೇರ, ಪ್ರಭೃತಿ ದೇವತೆಗಳಿರಾ, ನೀವು ಎಲ್ಲವನ್ನೂ ಅರಿತಿರುವಿರಿ. ಆದರೂ ನಾನು ನಿಮಗೆ ಒಂದು ಹಿತದ ಮಾತನ್ನು ಹೇಳಬಯಸುತ್ತೇನೆ. ಈ ಬಾಲಕನಿಂದ ನಿಮ್ಮ ಒಂದು ಕಾರ್ಯವನ್ನು ಮಾಡಿಸಿಕೊಳ್ಳುವದಿದೆ. ಆದ್ದರಿಂದ ಈ ವಾಯುವಿಗೆ ಸಂತೋಷವೇನಿಸುವಂತೆ ನೀವು ಹನುಮಾನನಿಗೆ ವರಗಳನ್ನು ಕರುಣೆಸಿರಿ!”

ತತಃ ಸಹಸ್ರನಿಯನಃ ತ್ವೈತಿರುಕ್ತಃ ಶುಭಾನನಃ ।  
ಪುಶೇಶಯಮಯೀಂ ಮಾಲಾಮುತ್ತೈಽಷ್ಟೇದಂ ಪಚೋಣಬುವೀತಾ ॥೧೦॥  
ಮತ್ತಯೋತ್ಸಾಪಜ್ಞೇಣ ಹನುರಸ್ಯ ಯಥಾ ಹತಃ ।  
ನಾಮಾಂ ಷ್ಯ ಕರ್ಣಿಶಾದೂಲೋ ಭವಿತಾ ಹನುಮಾನಿತಿ ॥೧೧॥  
ಅಹಮಸ್ಯ ಪ್ರದಾಸ್ಯಾಮಿ ಪರಮಂ ಪರಮಾಧ್ಯತಮ್ ।  
ಇತಃಪ್ರಭೃತಿ ಪಜ್ಞಸ್ಯ ಮಾಮಾಪಧ್ಯೋ ಭವಿಷ್ಯತಿ ॥೧೨॥

ಇದನ್ನು ಕೇಳಿ ಸಂತೋಷಗೊಂಡ, ಶುಭಕರನಾದ, ಸಹಸ್ರನೇತ್ರ ಇಂದ್ರನು ತನ್ನ ಸುವರ್ಚಾಕಮಲದ ಮಾಲೆಯನ್ನು ತೆಗೆದು ಹನುಮಾನನಿಗೆ ತೋಡಿಸಿ ಈ ರೀತಿ ನುಡಿದನು: “ನನ್ನ ಪಜ್ಞಾಯಿಧದಿಂದ ಈತನ ಗಢವು ಭಗ್ನವಾಗಿದೆ. ಇಂದಿನಿಂದ ಈ ಕರ್ಣಿಶಾಪನು ಹನುಮಾನನೆಂಬ ಹೆಸರಿನಿಂದ ಶಿಶ್ಯತಿಗೊಳ್ಳುವನು.

ನಾನು ಒಂದು ಅದ್ಭುತ ವರವನ್ನು ಈತನಿಗೆ ಕೊಡುವೆನು. ಇನ್ನುಮೇಲೆ ನನ್ನ ವಚ್ಚಾಯುಧದಿಂದ ಈತನ ವಧೆಯಾಗಲಾರದು.”

ಇದು ‘ಅಯಾಚಿತೆ’ ವರವಾಗಿದೆ.

### ೪೮. ಸೂರ್ಯ < ಹನುಮಾನ

ಉತ್ತರಕಾಂಡ/ಇತಿ

ಅನೇಕ ದೇವತೆಗಳಿಂದ ಹನುಮಂತನಿಗೆ ಹಲವು ವರಗಳು ಪ್ರಾಪ್ತವಾದವು. ಈ ವರಗಳನ್ನು ಕುರಿತು ಅಗಸ್ತ್ಯಮುನಿಯು ರಾಮನಿಗೆ ತಿಳಿಸುತ್ತಿದ್ದಾನೆ.

ವರ ಕ್ರೈಸಂಖ್ಯೆ ಇಲ್ಲ, ಇಂದ್ರ < ಹನುಮಾನ – ಪರಿಶೀಲಿಸಿ.

ಮಾರ್ತಂಡಸ್ತುಬ್ರಿಹಿತ್ತತ್ವ ಭಗವಾಂಸ್ಥಿಮಿರಾಪಹಃ ।

ತೇಜಸೋಽಸ್ಯ ಮದೀಯಸ್ಯ ದದಾಮಿ ಶತಿಕಾಂ ಕಲಾಮ್ ॥೧೫॥

ಯದಾ ಚ ಶಾಸ್ತ್ರಾಧ್ಯೇತುಂ ಶತೀರಸ್ಯ ಭವಿಷ್ಯತ್ ।

ತದಾಸ್ಯ ಶಾಸ್ತ್ರಂ ದಾಕ್ಯಾಮಿ ಯೇನ ವಾಗ್ಣಿ ಭವಿಷ್ಯತ್ ॥

ನ ಚಾಸ್ಯ ಭವಿತಾ ಕಶ್ಚಿತ್ಸದ್ಯತಃ ಶಾಸ್ತ್ರದರ್ಶನೇ ॥೧೬॥

ಭಗವಾನ ಸೂರ್ಯನು ಹನುಮಾನನಿಗೆ ಇಂತೆಂದನು: “ನಾನು ನನ್ನ ತೇಜಸ್ಸಿನ ನೂರನೆಯ ಒಂದು ಅಂಶವನ್ನು ನಿನಗೆ ಕೊಡುತ್ತೇನೆ. ನೀನು ಶಾಸ್ತ್ರಾಧ್ಯಯನ ಮಾಡುವ ಸಮಯ ಒದಗಿದಾಗ ನಾನು ಸಕಲಶಾಸ್ತ್ರಗಳನ್ನೂ ನಿನಗೆ ಅರ್ಪಿಸುವೆ; ನೀನು ಅದರಿಂದ ಖ್ಯಾತ ಭಾಷಣಕಾರನಾಗುವೆ; ನಿನಗೆ ಸರಿಸಮಾನರು ಯಾರೂ ಇರಲಾರರು.”

ಇದು ‘ಅಯಾಚಿತೆ’ ವರವಾಗಿದೆ.

### ೪೯. ವರುಣ < ಹನುಮಾನ

ಉತ್ತರಕಾಂಡ/ಇತಿ

ಅನೇಕ ದೇವತೆಗಳಿಂದ ಹನುಮಾನನು ಹಲವು ವರಗಳನ್ನು ಪಡೆದುಕೊಂಡನು. ಅವುಗಳ ಬಗ್ಗೆ ಅಗಸ್ತ್ಯಮುನಿಯು ರಾಮನಿಗೆ ವಿವರಿಸುತ್ತಿದ್ದಾನೆ.

ಇಂದ್ರ < ಹನುಮಾನ, ವರ ಕ್ರೈಸಂಕ್ರಿಯೆ ಇಲ್ಲ – ನೋಡಿ.

ವರುಣಿಷ್ಟ ವರಂ ಪ್ರಾಣಾನ್ವಾಸ್ಯ ಮೃತ್ಯುಭ್ರಾವಿಷ್ಯತ್ ।

ವರಾಂಯುತಶತೇನಾಪಿ ಮತ್ತಾಶಾದುದಕಾದಪಿ ॥೧೭॥

ವರುಣನು, “ಹತ್ತು ಹತ್ತು ಸಾಮಿರ ವರ್ಷಗಳ ಆವರ್ತನಗಳು ನೂರು ಸಲ ಕಳೇದುಹೋದರೂ ನನ್ನ ಪಾಶದಿಂದ ಅಧವಾ ನೀರಿನಿಂದ ಹನುಮಾನನ ಮೃತ್ಯುವಾಗಲಾರದು” ಎಂದು ವರವನ್ನು ಹೊಟ್ಟಿಸು.

ಇದು ‘ಅಯಾಚಿತೆ’ ವರವಾಗಿದೆ.

## ೨೦. ಯಮ < ಹನುಮಾನ

ಉತ್ತರಕಾಂಡ/ಖಿಟ್

ಅನೇಕ ದೇವತೆಗಳಿಂದ ಹನುಮಾನಿಗೆ ಹಲವು ವರಗಳು ದೊರೆತವು.

ಅಪುಗಳನ್ನು ಕುರಿತು ಅಗಸ್ತ್ಯಮುನಿಯು ರಾಮನಿಗೆ ತಿಳಿಸುತ್ತಿದ್ದಾನೆ.

ಇಂದ್ರ < ಹನುಮಾನ, ವರ ಕ್ರಮಾಂಕ ೬೨- ನೋಡಿ.

ಯಮೋ ದಂಡಾದವಧ್ಯತ್ವಮರೋಗತ್ವಂ ಚ ದತ್ತಪಾನೋ ।

ವರಂ ದದಾಮಿ ಸಂತುಷ್ಟ ಅವಿಷಾದಂ ಚ ಸಂಯುಗೇ ॥೧೬॥

ಯಮನು ಹನುಮಾನಿಗೆ ಒಳ್ಳಿಯ ಆರೋಗ್ಯ ಹಾಗೂ ಯಮದಂಡದಿಂದ ಸಹ ಮರಣವು ಬಾರದೆಂಬ ವರವನ್ನಿತ್ತನು. ಸಂಗ್ರಾಮದಲ್ಲಿ ಈತನಿಗೆ ದಣಿವು ಆಗಲಾರದು! ಎಂದೂ ನುಡಿದನು.

ಇದು ‘ಅಯಾಚಿತೆ’ ವರವಾಗಿದೆ.

## ೨೧. ಕುಬೇರ < ಹನುಮಾನ

ಉತ್ತರಕಾಂಡ/ಖಿಟ್

ಇಂದ್ರ < ಹನುಮಾನ, ವರ ಕ್ರಮಾಂಕ ೬೨- ನೋಡಿ.

ದೇವತೆಗಳಿಂದ ಹನುಮಾನಿನಿಗೆ ಅನೇಕ ವರಗಳು ದೊರೆತವೆಂಬ ಬಗ್ಗೆ ಅಗಸ್ತ್ಯ ಮುನಿಯು ರಾಮನಿಗೆ ಹೇಳುತ್ತಿದ್ದಾನೆ.

ಗದೇಯಂ ಮಾಮಿಕಾ ಸ್ವೇನಂ ಸಂಯುಗೇಷು ವಧಿಷ್ಯತಿ ।

ಇತ್ಯೇವಂ ಧನದಃ ಪ್ರಾಪ ತದಾ ಹ್ಯೇಕಾಷ್ಟ ಪಿಂಗಲಃ ॥೧೭॥

“ಈ ನನ್ನ ಗದೆಯಂದ ಕಾಳಗಡಲ್ಲಿ ಹನುಮನನ ವರ್ಧಯಾಗಲಾರದು!” ಎಂಬ ವರವನ್ನು ಏಕಾಷ್ಟ ಪಿಂಗಲ ಕಣ್ಣಿನ ಕುಬೇರನು ಹೊಟ್ಟಿಸು.

ಇದು ‘ಅಯಾಚಿತೆ’ ವರವಾಗಿದೆ.

### ೨೭. ಶಂಕರ < ಹನುಮಾನ

ಉತ್ತರಕಾಂಡ/ಖಿಣಿ

ಇಂದ್ರ < ಹನುಮಾನ, ವರ ಕ್ರಮಾಂಕ ಈಲಿ- ನೋಡಿ.  
ದೇವತೆಗಳಿಂದ ಹನುಮಾನನು ಹಲವು ವರಗಳನ್ನು ಪಡೆದನು. ಅವುಗಳ ಬಗ್ಗೆ ಅಗಸ್ತ್ಯಮುನಿಯು ರಾಮನಿಗೆ ಹೇಳುತ್ತಿದ್ದಾನೆ.  
ಮತ್ತೊಂದು ಮದಾಯುಧಾನಾಂ ಚ ಅವಷ್ಯೋಯಂ ಭವಿಷ್ಯತಿ ।  
ಇತ್ಯೇವಂ ಶಂಕರೇಣಾಪಿ ದರ್ಶಿತ್ವಂ ಪರಮೋ ವರಃ ॥೧೮॥

“ನನ್ನಿಂದ ಅಥವಾ ನನ್ನ ಆಯುಧಗಳಿಂದ ಈತನ ವರ್ಧಿಯಾಗಲಾರದು”  
ಎಂಬ ಸರ್ವೋತ್ತಮ ವರವನ್ನು ಶಂಕರನು ಹನುಮಾನನಿಗೆ ಕೊಟ್ಟಿನು.  
ಇದು ‘ಅಯಾಚಿತೆ’ ವರವಾಗಿದೆ.

### ೨೯. ವಿಶ್ವಕರ್ಮ < ಹನುಮಾನ

ಉತ್ತರಕಾಂಡ/ಖಿಣಿ

ಇಂದ್ರ < ಹನುಮಾನ, ವರ ಕ್ರಮಾಂಕ ಈಲಿ- ನೋಡಿ.  
ಅಗಸ್ತ್ಯಮುನಿಯು ರಾಮನಿಗೆ ದೇವತೆಗಳಿಂದ ಹನುಮಾನನಿಗೆ ದೊರೆತ ವರಗಳ ಬಗ್ಗೆ ವಿವರಿಸಿ ಹೇಳುತ್ತಿದ್ದಾನೆ.  
ವಿಶ್ವಕರ್ಮಾ ಚ ದೃಷ್ಟಿಯಂ ಬಾಲಸೂರೋಪಮಂ ಶಿಶುಮಾ ।  
ಶಿಲ್ಪಿನಾಂ ಪ್ರವರಃ ಪ್ರಾದಾದ್ವರಮಸ್ಯ ಮಹಾಮತಃ ॥೧೯॥  
ಮತ್ತುತ್ತಾನಿ ಚ ಶರಾಂತಿ ಯಾನಿ ದಿವ್ಯಾನಿ ತಾನಿ ಚ ।  
ತ್ವರವಧ್ಯತ್ವಮಾಪನ್ನತ್ವಿರಜೀವಿ ಭವಿಷ್ಯತಿ ॥೨೦॥

ಬಾಲರವಿಯಂತೆ ಅರುಣಕಾಂತಿಯಳ್ಳಿ ಆ ಕಂದನನ್ನು ಕಂಡು ಶಿಲ್ಪ ಶ್ರೇಷ್ಠನಾದ ಮಹಾಮತಿ ವಿಶ್ವಕರ್ಮನು, “ನನ್ನಿಂದ ಸೃಷ್ಟಿಸಲಿಟ್ಟ ಯಾವ ದಿವ್ಯ ಶಸ್ತರಗಳಿಂದಲೂ ಈ ಹನುಮಾನನ ವರ್ಧಿಯಾಗದೆ ಈತನು ಜಿರಂಜೀವಿ ಯಾಗುವನು” ಎಂಬ ವರವನ್ನು ಕೊಟ್ಟಿನು.

ಇದು ‘ಅಯಾಚಿತೆ’ ವರವಾಗಿದೆ.

## ೨೬. ಬ್ರಹ್ಮದೇವ < ಹನುಮಾನ

ಉತ್ತರಕಾಂಡ/ಇಂ

ಅನೇಕ ದೇವತೆಗಳಿಂದ ಒಹು ವಿಧವಾದ ವರಗಳು ಹನುಮಾನನಿಗೆ ದೊರೆತವೆಂಬ ಬಗೆ ಅಗಸ್ತ್ಯಮುನಿಯು ರಾಮನಿಗೆ ತಿಳಿಸುತ್ತಿದ್ದಾನೆ.

ವರ ಕರಮಸಂಖ್ಯೆ ೫೯. ಇಂದರ < ಹನುಮಾನ – ಪರಿಶೀಲಿಸಿ.

ದೀರ್ಘಾರ್ಥಯುಷ್ಟ ಮಹಾತ್ಮಾ ಚ ಬ್ರಹ್ಮಾ ತಂ ಪ್ರಾಪ್ತುವೀಧ್ಯಾಚಃ ।

ಸರ್ವೇಷಾಂ ಬ್ರಹ್ಮದಂಡಾನಾಮವಧ್ಯೋಽಯಂ ಭವಿಷ್ಯತ್ ॥೨೧॥

ದೀರ್ಘಾರ್ಥಯುಷ್ಟ ಮಹಾತ್ಮಾದ ಬ್ರಹ್ಮದೇವನು ಇಂತೆಂದನು – “ಈ ನಿನ್ನ ಮಗನಾದ ಹನುಮಾನನು ಶತ್ರುಗಳಿಗೆ ಅರಿಭಯಿಂಕರನೆನಿಸುವನು; ಮತ್ತು ರಭಯನಿವಾರಕನು; ಇಷ್ಟವಿದ್ದ ರೂಪವನ್ನು ಪಡೆಯುವಂಥವನು; ಸ್ವೇಜ್ಯಾಲಿಂದ ವರ್ತಿಸುವವನು; ಇಷ್ಟವಿದ್ದ ಕಡೆಗೆ ಸಂಚರಿಸುವ ಕ್ಷಮತೆಯುಳ್ಳವನೂ ಆಗಿ ಕೇರ್ಮಾ ಹೊಂದುವನು. ಈ ನಿನ್ನ ವಾನರ ಶ್ರೇಷ್ಠ ಪುತ್ರನ ವೇಗವು ಕುಂತಿತವಾಗಲಾರದು. ಕಾಳಗದಲ್ಲಿ ಈತನಿಂದ ರಾಷಣಿಗೆ ಭಯ, ಪೀಡೆ ಮಟ್ಟಸುವಂಥ ಕಾರ್ಯಗಳನ್ನು ಎಸಗುವನು. ಈ ಕಾರ್ಯಕರ್ಗಳಿಂದ ರಾಮನಿಗೆ ಆನಂದ, ರೋಮಾಂಚನ ವಾಗುವುದು.” ಈ ರೀತಿ ಬ್ರಹ್ಮದೇವನು ಹನುಮಾನನಿಗೆ ವರ ಕೊಟ್ಟಿದ್ದನ್ನು ವಾಯುವಿಗೆ ಹೇಳುತ್ತಾನೆ. ಬ್ರಹ್ಮದೇವನ ಈ ನುಡಿಗಳು ಆಶೀರ್ವಾದ ರೂಪವಾಗಿವೆ.

ಇದು ‘ಅಯಾಚಿತ್’ ವರವಾಗಿದೆ.

## ೨೭. ರಾಮ < ಸೀತಾ

ಉತ್ತರಕಾಂಡ/ಇಂ

ಸೀತೆಯು ಗಭ್ರವತಿಯಾಗಿದ್ದಾಗ ಒಮ್ಮೆ ರಾಮನು –

“ಪ್ರಸವಿಸುವ ಸಮಯವು ಈಗ ಸಮೀಕ್ಷಿಸುತ್ತಿದೆ. ನಿನ್ನ ಬಯಕೆ ಏನಾದರೂ ಇದ್ದರೆ ಹೇಳು!” ಎಂದನು. ಆಗ ಸಂತೋಷಗೊಂಡ ಸೀತೆಯು “ಹೇ ರಾಘವನೇ, ಪವಿತ್ರವಾದ ತಪೋವನಗಳನ್ನು ಅವಲೋಕಿಸುವ ಹಾಗೂ ಘಲಮೂಲಗಳನ್ನು ಭಕ್ತಿಸಿ, ಗಂಗಾತೀರದಲ್ಲಿ ವಾಸವಿದ್ದ ಮಹಾತೇಜಸ್ಸೀ ಮಂಷಿಗಳ ಸಾನ್ವಿದ್ಯದಲ್ಲಿ ಇರುವ ಬಯಕೆ ನನಗಾಗಿದೆ. ಅಲ್ಲಿ ಒಂದು ರಾತ್ರಿಯನ್ನಾದರೂ ಕಳೆಯಬೇಕೆಂದು ಆಸೆ ನನ್ನದಾಗಿದೆ” ಎಂದಳು ರಾಮನು “ನಾಳೆಯ ದಿನ ಶಿಚಿತವಾಗಿ ನೀನು ಅಲ್ಲಿಗೆ ಹೋಗುವೆ!” ಎಂದು ಸೀತೆಗೆ ಆಶ್ಚರ್ಯನೆಯನ್ನಿತ್ತನು.

ಲೋಕಾಪವಾದವನ್ನು ಕೇಳಿಕೊಂಡು ಸೀತೆಯ ಶ್ಯಾಮವನ್ನು ಮಾಡುವದೆಂದು ರಾಮನು ನಿಶ್ಚಯಿಸಿದನು. ತನ್ನ ನಿರ್ಧಾರವನ್ನು ಸಹೋದರರಿಗೆ ಸ್ವಷ್ಟಪಡಿಸಿದನು. ಸೀತೆಯನ್ನು ವನದಲ್ಲಿ ಬಿಟ್ಟು ಬರುವ ದುಸ್ತರ ಕಾರ್ಯವನ್ನು ಲಕ್ಷ್ಮಣನಿಗೆ ಒಷ್ಟಿಸಿದನು. ರಾಜಾಜ್ಞೆ ಎಂದು ಬಗೆಯ ಲಕ್ಷ್ಮಣನು ಅದನ್ನು ಅತಿಕಷ್ಟದಿಮದ ಸ್ವೀಕರಿಸಿದನು. ಸುಮಂತ್ರನು ರಥವನ್ನು ಸಿದ್ಧಗೊಳಿಸಿದಾಗ ಲಕ್ಷ್ಮಣನು ಅರಮನೆಯಲ್ಲಿದ್ದ ಸೀತೆಯನ್ನು ಸಮೀಪಿಸಿ ಹೀಗೆಂದನು-

ಶ್ವಯಾ ಕಂತೈಪ ಸೃಪತಿವರಂ ವೈ ಯಾಚಿತಃ ಪ್ರಭುಃ ।

ಸುಪೋ ಚ ಪ್ರತಿಜ್ಞಾತಮಾಜ್ಞಾತಾಪ್ರಮಂ ಪ್ರತಿ ॥२॥

ಗಂಗಾತೀರೇ ಮಯಾ ದೇವಿ ಮಷಿಕಾಮಾತ್ರಮಾಂಶಭಾನ್ ।

ಶೈಘ್ರಂ ಗತ್ವಾ ತು ವೈದೇಹಿ ಶಾಸನಾತ್ಮಾಧಿವಸ್ಯ ನಃ ॥३॥

“ಶಿಷ್ಟಿಗಳ ಆಶ್ರಮದತ್ತ ಹೋಗಬೇಕೆಂದು ನೀನು ರಾಜನ ಬಳಿ ವರವನ್ನು ಬೇಡಿಕೊಂಡಿರುವೆ; ಅದನ್ನು ಒಪ್ಪಿಕೊಂಡು ರಾಜನು ನನಗೆ ಅಪ್ಪುತ್ತೇ ಮಾಡಿದ್ದಾನೆ. ಹೇ ವೈದೇಹಿ, ರಾಜನ ಆಜ್ಞೆಯ ಮೇರೆಗೆ ಗಂಗಾತೀರದ ಅರಣ್ಯಗಳಲ್ಲಿಯ ಮಷಿಗಳಿರುವ ಶುಭ ಆಶ್ರಮಗಳಿಗೆ ನಿನ್ನನ್ನು ತಲುಪಿಸುತ್ತೇನೆ.”

ರಾಮನು ಕೇಳಿದ ಕಾರಣ ಸೀತೆಯು ತನ್ನ ಬಯಕೆಯನ್ನು ಪ್ರಕಟಿಸಿದಳು. ಆದಕಾರಣ ಇದು ‘ಅಯಾಚಿತ’ ವರವಾಗಿದೆ.

ಇಲ್ಲಿ ವರವೆಂಬ ಶಬ್ದವನ್ನು ಬಳಸಿದ್ದರೂ ಅದು ಸೀತೆಯ ಇಚ್ಛೆಯನ್ನು ಗೇಲಿ ಮಾಡಿದಂತಿದೆ; ಅವಳಿಗೆ ಮೋಸ ಮಾಡಿದಂತಿದೆ. ಸೀತೆಯ ದೃಷ್ಟಿಯಿಂದ ಇದು ವರವಾಗಿರದೆ ಶಾಪವೇ ಆಗಿ ಪರಿಣಮಿಸಿದೆ.

## ೨೬. ದೇವ < ನಿಮಿರಾಜ

### ಉತ್ತರಕಾಂಡ/೫೨

ರಾಮನು ನಿಮಿರಾಜನ ಕಥೆಯನ್ನು ಲಕ್ಷ್ಮಣನಿಗೆ ಹೇಳುತ್ತಿದ್ದಾನೆ.

ಶಾಪ ಕ್ರಮಸಂಖ್ಯೆ ೫೦, ವಸಿಷ್ಠ < ನಿಮಿರಾಜ – ಪರಿಶೀಲಿಸಿ.

ನಿಮಿರಾಜನು ವಸಿಷ್ಠನ ಶಾಪದಿಂದ ಅಚೇತನಗೊಂಡನು. ಆಗ ನಿಮಿರಾಜನು ಕ್ಯೇಗೊಂಡ ಧರ್ಮದೀಕ್ಷೆಯನ್ನು ಮುಂದುವರೆಸಿ ಅಲ್ಲಿ ಸೇರಿದ ಮಷಿಗಳು ಆ ಯಾಗವನ್ನು ನಡೆಯಿಸಿದರು. ಮತ್ತು ರಾಜನ ಕಳೇಬರವನ್ನು ರಕ್ಷಿಸಿದರು. ಯಜ್ಞವು ಪೂರ್ತಿಗೊಂಡ ನಂತರ ಭೃಗುಮನಿಯು ಇಂತೆಂದನು:

ಅನಯಿಪ್ಪಾಮಿ ತೇ ಚೇತಕ್ತಮ್ಹೋಃಸ್ಮಿ ತವ ಹಾಧಿರವ ॥೧॥

“ರಾಜನೇ, ನಾನು ನಿನ್ನಲ್ಲಿ ಸಂತುಷ್ಟಾಗಿದ್ದೇನೆ. ಆದುರಣ ನಿನ್ನ ದೇಹದಲ್ಲಿ ಚೈತನ್ಯವನ್ನುಂಟಿಮಾಡುವೆನು.”

ಸುತ್ತೀತಾಜ್ಞ ಸುರಾಂ ಸರ್ವೇ ನಿಮೇಶೈತಸ್ತದಾಬ್ಲಿವನ್ |

ವರಂ ವರಯ ರಾಜಜ್ಯೇ ಕ್ಷ ತೇ ಚೈತೋ ನಿರೂಪ್ಯಾತಾವ್ | ॥೨॥

ವವಮುತ್ತೈ ಸ್ಯಾಃ ಸರ್ವೇನಿಮೇಶೈತಸ್ತದಾಬ್ಲಿವಿತ್ |

ನೇತ್ರೈಮು ಸರ್ವಾಭೂತಾನಾಂ ಪಸೇಯಂ ಸುರಸುತ್ತಮಾಃ ॥೩॥

ತ್ವಾತ್ತೈ ಚ ನಿಮಿಷ್ಯಂತಿ ಚಕ್ಷೂಂಷಿ ಪೃಥಿವೀಪತೇ |

ವಾಯುಭೂತೇನ ಚರತಾ ವಿಶ್ವಾಮಾಧರಂ ಮುಹುಮುಂಹಃ ॥೪॥

ಅನಂತರ ದೇವತೆಗಳೆಲ್ಲರೂ ಸುಪ್ರಸನ್ನರಾಗಿ ಈ ರೀತಿ ಉದ್ಗರಿಸಿದರು: “ಹೇ ರಾಜಷಿಯೇ, ನೀನು ವರವನ್ನು ಬೇಡು! ನಿನ್ನ ಚೈತನಾಪ್ತಿಇವು ಎಲ್ಲಿರುವದೆಂಬುದನ್ನು ತಿಳಿಸು.” ದೇವತೆಗಳೆಲ್ಲರೂ ಈ ರೀತಿ ಕೇಲಿದಾಗ ನಿಮಿರಾಜನ ಜೀವಾತ್ಮನು ಈ ರೀತಿ ನುಡಿದನು: “ಹೇ ಶ್ರೀಷ್ಠ ದೇವತೆಗಳಿರಾ, ಸಕಲಪ್ರಾಣಿಮಾತ್ರರ ನೇತ್ರಗಳಲ್ಲಿ ನಾನು ವಾಸವಿರುವೆ.” ಇದನ್ನು ಕೇಳಿ ದೇವತೆಗಳೆಲ್ಲರೂ “ಎಲ್ಲ ಪ್ರಾಣಿಗಳ ನೇತ್ರಗಳಲ್ಲಿ ನೀನು ವಾಯುರೂಪವಾಗಿ ಸಂಚರಿಸುವೆ! ಮತ್ತು ಈ ರೀತಿ ವಾಯುರೂಪವನ್ನು ಹೊಂದಿ ಸಂಚರಿಸುವ ನಿನಗೆ ಆಗಾಗ ವಿಶ್ವಾಂತಿ ಸಿಗಬೇಕೆಂದು ಎಲ್ಲ ಪ್ರಾಣಿಮಾತ್ರರ ಕಣ್ಣಗಳೂ ಸತತ ಎವೆಯಿಕ್ಕು ತ್ತಿರುವವು.”

ಈ ರೀತಿ ನುಡಿದು ದೇವತೆಗಳು ಮರಳಿದರು. ನಿಮಿರಾಜನಿಗೆ ಪ್ರತ್ನಾಗಬೇಕೆಂದು ಯಂತಿಗಳು ಆತನ ಜೈತನವಿಲ್ಲದ ದೇಹವನ್ನು ‘ಅರಣಿ’ ಎಂದು ಪ್ರಯೋಜಿಸಿ ಮಂತ್ರ ಸಹಿತವಾಗಿ ಹೋಮಪೂರ್ವಕವಾಗಿ, ತಮ್ಮ ಬಲದಿಂದ ಅದನ್ನು ಉಜ್ಜಿದರು. ಹೀಗೆ ಅರಣಿಯ ಮಂಥನವು ಒಬ್ಬ ಮಹಾಪುರುಷನು ಪ್ರಕಟನಾದನು. ಹೀಗೆ ಮಂಥನಕ್ಕಿಯೆಯಿಂದ ಈತನು ಉದ್ಘವಿಸಿದ್ದರಿಂದ ಆತನಿಗೆ ‘ಮಿತಿ’ ಎಂಬ ಹೆಸರು ಬಂದಿತು.

ಇದು ‘ಅಯಾಚಿತೆ’ ವರವಾಗಿದ್ದ ದೇಹವನ್ನು ತ್ಯಜಿಸಿದ ಜೀತಾತ್ಮಕೈ ಈ ವರದು ದೊರೆತಿದೆ.

## ೨೨. ರುದ್ರ < ಮಧುದೃತ್ಯೈ ಲೂತ್ತರಕಾಂಡ/೫೧

ರಾಮನು ಜ್ಯೇಷ್ಠ, ಭಾಗವ ಮುಂತಾದ ಖುಷಿಗಳನ್ನು ಅತಿ ಆದರದಿಂದ ಒರವೊಡಿಕೊಂಡನು; ಮತ್ತು ಆಗಮನದ ಲಾದ್ದೀಶವನ್ನು ಕೇಳಿದನು. ಆಗ ಅವರು ರಾಮನಿಗೆ ಲವಣಾಸುರನಿಂದ ಅವರಿಗೆ ಆಗುತ್ತಿದ್ದ ಹೀಡೆ ಮತ್ತು ಅವಗಳ ಕಾರಣಗಳನ್ನು ವಿವರಿಸಿ, ಖುಷಿಗಳ ರಕ್ಷಣೆಯನ್ನು ಮಾಡಬೇಕೆಂದು ಪ್ರಾರ್ಥಿಸಿದನು.

ಕೃತಯುಗದಲ್ಲಿ ದಿತಿ ಕುಲದಲ್ಲಿ ‘ಮಧು’ ಎಂಬ ಹೆಸರಿನ ಒಬ್ಬ ಮಹಾದೃತ್ಯನಾಗಿ ಹೋದನು. ಆತನು ಬ್ರಾಹ್ಮಣರಲ್ಲಿ ಭಕ್ತಿಯಳ್ಳವನಾಗಿದ್ದರಿಂದ ಮತ್ತು ದಯಾಳುವಾಗಿದ್ದರಿಂದ ಅವನೊಂದನೆ ದೇವತೆಗಳು ಮಿಶ್ರಿತಾದರು.

ಸ ಮಧುವೀರ್ಯಸಂಪನ್ಮೋಽಧರ್ಮಂ ಚ ಸುಸಮಾಪಿತಃ ।

ಬಹುಮಾನಾಷ್ಟ ರುದ್ರೇಣ ದತ್ತಸ್ತಸ್ಯಾಧ್ಯತೋಽ ವರಃ ॥೩॥

ಶೂಲಂ ಶೂಲಾದ್ವಿನಿಷ್ಪತ್ಯ ಮಹಾವೀರ್ಯಂ ಮಹಾಪ್ರಭಮ್ ।

ದದೌ ಮಹಾತ್ಯಾ ಸುಪ್ರೀತೋಽ ವಾಕ್ಯಂ ಜೀತದುವಾಚ ಹ ॥೪॥

ಶೈಯಾಯಮತುಲೋಽಧರೋಽ ಮತ್ತುಸಾದಕರಃ ಕೃತಃ ।

ಪೀತ್ಯಾ ಪರಮಯಾ ಯಮ್ಕೋಽ ದಾರಮ್ಯಾಯಧಮುತ್ತಮಮ್ ॥೫॥

ಯಾವಪ್ಸೂರೈಶ್ಚ ವಿಪ್ತ ಶ್ವ ವಿರುದ್ಧೇಮಹಾಸುರ ।

ಆವಜ್ಞಾಲಂ ತವೇದಂ ಸ್ಯಾದನ್ಯಧಾ ನಾಶಮೇಷ್ಯತಿ ॥೬॥

ಯಶ್ಚ ತ್ವಾಪಭಿಯಂಜೀತ ಯುದ್ಧಾಯ ವಿಗತಜ್ಞರಃ ।

ತಂ ಶೂಲೋಽಭಸ್ಯಾಷ್ಟಾತ್ ಪ್ರಸರೇಷ್ಯತಿ ತೇ ಕರಮ್ ॥೭॥

ಮಧುದೃತ್ಯನು ಪರಮವೀರನೂ, ಬುದ್ಧಿವಂತನೂ, ಧರ್ಮನಿಷ್ಟನೂ ಆಗಿದರಿಂದ ಆತನನ್ನು ಬಹುಮಾನಿಸಲು ರುದ್ರನು ಅವನಿಗೆ ಅದ್ವಿತವರವನ್ನು ಕೊಟ್ಟನು. ರುದ್ರನು ತನ್ನ ಶೂಲದಿಂದ ಇನ್ನೊಂದು ಪ್ರಜಂಡ ಶಕ್ತಿಯಳ್ಳ ಶೂಲವನ್ನು ಹೊರತೆಗೆದು ಮಧುದೃತ್ಯನಿಗೆ ಅರ್ಪಿಸಿದನು. ರುದ್ರನು ಸಂತೋಷದಿಂದ ನಂತರ ನುಡಿದದ್ದೇನೆಂದರೆ, “ನಾನು ಪ್ರಸನ್ನಗೊಳ್ಳುವಂತಹ ಕಾರ್ಯಕವನ್ನು ನೀನು ಮಾಡಿರುವೆ; ಅದಕ್ಕಾಗಿ ಸಂತೋಷದಿಂದ ಈ ಆಯುಧವನ್ನು ನಿನಗೆ ಅರ್ಪಿಸುತ್ತೇನೆ. ಆದರೆ ಹೀ ಮಹಾ ಅಸುರನೇ, ನೀನು ದೇವತೆ ಹಾಗೂ ಬ್ರಾಹ್ಮಣರೊಂದನೆ ವಿರೋಧವನ್ನು ಮಾಡದೇ ಇರುವವರೆಗೆ ಮಾತ್ರ ಈ ಶೂಲವು ನಿನ್ನ ವಶದಲ್ಲಿ

ಉಳಿಯುವದು ವಿರೋಧ ಮಾಡಿದ ಕ್ಷಣಾವೇ ಈ ಶೂಲವು ಇಲ್ಲದಂತಾಗುವದು. ನಿಭರ್ಯಯತೆಯಿಂದ ಯಾರಾದರೂ ನಿನ್ನನ್ನು ಯುದ್ಧಕ್ಕೆ ಆಹ್ವಾನಿಸಿದರೆ ಈ ಶೂಲವು ಅವರನ್ನು ಸುಟ್ಟಿಹಾಕಿ ಮರಳಿ ನಿನ್ನ ಕ್ಷೇತ್ರದು.”

ಏವಂ ರುದ್ರಾಷ್ಟರಂ ಲಬ್ಧಾ ಭೂಯ ಏವ ಮಹಾಸುರಃ ।

ಪ್ರಣಿಪತ್ಯ ಮಹಾದೇವಂ ವಾಕ್ಯಮೇತದುವಾಚ ಹ ॥೧೦॥

ಭಗವನ್ನಾದು ವಂಶಸ್ಯ ಶೂಲಮೇತದನ್ತಮಾ ।

ಭವೇತ್ತು ಸತತಂ ದೇವ ಸುರಾಜಾಮೀಷ್ಠಮೋ ಹೃಸಿ ॥೧೧॥

ರುದ್ರನಿಂದ ವರವನ್ನು ಪಡೆದ ನಂತರ ಮಥುರ್ಯತ್ಯನು ಮಹಾದೇವನಿಗೆ ವಂದಿಸಿ ಈ ರೀತಿ ನುಡಿದನು: “ಹೇ ಭಗವಂತನೇ, ನೀವು ದೇವತೆಗಳ ಒಡೆಯ ರಾಗಿರುವಿರಿ; ಆದ್ದರಿಂದ ಈ ಶೂಲವು ನನ್ನ ವಂಶದಲ್ಲಿಯೇ ಇರಬೇಕು.”

ಪುತ್ರುವಾಚ ಮಹಾದೇವೋ ಸ್ನೇತದೇವಂ ಭವಿಷ್ಯತಿ ॥೧೨॥

ಮಾ ಭೂತ್ಯೇ ವಿಫಲಾ ವಾಣೀ ಮತ್ತುಸಾದಕ್ಯತಾ ತುಭಾ ।

ಭವತಃ ಪುತ್ರಮೇಕಂ ತು ಶೂಲಮೇತದ್ವಿಷ್ಯತಿ ॥೧೩॥

ಯಾವತ್ತರಸಃ ಶೂಲೋಽಯಂ ಭವಿಷ್ಯತಿ ಸುತಸ್ಯ ತೇ ।

ಅವಧ್ಯಃ ಸರ್ವಭೂತಾನಾಂ ಶೂಲಹಸ್ತೋ ಭವಿಷ್ಯತಿ ॥೧೪॥

ಸುರಶ್ರೇಷ್ಠ ಶಂಕರನು ಆ ಮಥುರ್ಯತ್ಯನಿಗೆ— “ಈ ನೀತಿ ನಿನ್ನ ಇಜ್ಞ್ಯಯಂತೆ ಆಗಲಾರದು! ಹೀಗಿದ್ದರೂ ನಾನು ಪ್ರಸನ್ನಗೊಂಡಿರುವದರಿಂದ ನಿನ್ನ ಶುಭೇಚ್ಯಯನ್ನು ವ್ಯಘರ್ಗಗೊಳಿಸಲಾರೆನು. ನಿನ್ನ ಒಬ್ಬ ಪುತ್ರನ ಬಳಿ ಈ ಶೂಲವು ಉಳಿಯುವದು. ನಿನ್ನ ಪುತ್ರನ ಕ್ಯೇಯಲ್ಲಿ ಶೂಲವಿರುವವರೆಗೆ ನಿನ್ನ ಶೂಲ ಪಾಣಿಯಾದ ಪುತ್ರನನ್ನು ಯಾರೂ ವಧಿಸಲಾರರು!” ಎಂದು ತಿಳಿಸಿದನು.

ಮಥುರ್ಯತ್ಯನು ಇಹಲೋಕವನ್ನು ಬಿಟ್ಟು ವರುಣಲೋಕಕ್ಕೆ ತೆರಳುವಾಗ ಆ ಶೂಲವನ್ನು ಲವಣನೆಂಬ ಆತನ ಮಗನಿಗೆ ಕೊಟ್ಟನು. ಆ ಶೂಲದ ಅಧ್ಯತ ಪ್ರಭಾವದಿಂದ ಲವಣನು ಮೂರು ಲೋಕದವರಿಗೂ, ಅದರಲ್ಲೂ ವಿಶೇಷವಾಗಿ ತಪಸ್ಸನ್ನು ಆಚರಿಸುವವರನು ಏಜಿಸಹತೀದನು. ಶತ್ರುಘ್ನನು ಲವಣಾಸುರನನ್ನು ವಧಿಸಿದನರಿಂತರ ಆ ಶೂಲವು ರುದ್ರನ ಬಳಿ ಮರಳಿಹೋಯಿತು.

ಇದು ‘ಅರ್ಯಾಚಿತ’ ವರವಾಗಿದೆ. ಮಥುರ್ಯತ್ಯನಿಗೆ ರುದ್ರನಿಂದ ಅನುಗ್ರಹರೂಪವಾಗಿ ಈ ಶೂಲವು ದೂರೆಯಿತು. ವಾಲ್ಯೋಕಯು ‘ವರ’ ಎಂಬ

ಶಬ್ದವನ್ನು ಬಳಸಿದ್ದಾನೆ. ಲವಣಿಗೆ ತನ್ನ ತಂದೆಯ ಪುಣ್ಯದಿಂದ ಶೂಲವು ದೊರಕಿತ್ತು. ಅದರೆ ಲವಣ ದುಷ್ಪವರ್ತನೆಯಿಂದ ಅದು ಅವನ ಬಳಿ ಉಳಿಯಲ್ಲ. ಹೀಗಿರುವದರಿಂದ ಇದು ಲವಣಿಗೆ ದೊರೆತ ವರವಲ್ಲ. ಕೇವಲ ತಂದೆಯಿಂದ ದೊರೆತ ವರದ ಬಾಧ್ಯತೆ ಎಂದೆನ್ನಬಹುದು.

## ೨೮. ವಸಿಷ್ಠ < ಕಲ್ಯಾಂಪಾದ (ಸೌಧಾಸರಾಜ)

### ಉತ್ತರಕಾಂಡ/೪೫

ರಾಮನು ಶತ್ರುಘ್ನನಿಗೆ ಅಭಿಪ್ರೇಕ ಮಾಡಿ ಲವಣಾಸುರನ ವಧೆಗೆಂದು ಕೆಳುಹಿಸಿದನು. ಶತ್ರುಘ್ನನು ವಾಲ್ಯೇಕಿಯ ಆಶ್ರಮದಲ್ಲಿ ಒಂದು ರಾತ್ರಿಯನ್ನು ಕೆಳೆದನು. ಅಲ್ಲಿಯೇ ಹತ್ತಿರದಲ್ಲಿ ಸಂಗ್ರಹಿಸಿಟ್ಟ ಯಜ್ಞಸಾಮಗ್ರಿಗಳನ್ನು ನೋಡಿ ಶತ್ರುಘ್ನನು ವಾಲ್ಯೇಕಿಯನ್ನು ಕೇಳಿದಾಗ, ಆತನು ಸೌಧಾಸರಾಜನ ಕಥೆಯನ್ನು ನಿರೂಪಿಸಿದನು.

ಶಾಪ ಕ್ರಮಸಂಖ್ಯೆ, ೫೮, ವಸಿಷ್ಠ < ಸೌಧಾಸ:

ಶಾಪ ಕ್ರಮಸಂಖ್ಯೆ ೫೮, ಸೌಧಾಸ < ವಸಿಷ್ಠ – ಪರಿಶೀಲಿಸಿ.

ಸೌಧಾಸರಾಜನು ಕಲ್ಯಾಂಪಾದನಾಗಿ ಪರಿವರ್ತಿತನಾದ ನಂತರ ಆತನು ಪತ್ತಿಯನ್ನೂಡಗೂಡಿ ವಸಿಷ್ಠನಿಗೆ ಆಗಾಗ ವಂದಿಸಿ, ಬ್ರಾಹ್ಮಣವೇಷವನ್ನು ತಾಳಿದ ಮಾಯಾವೀ ರಾಕ್ಷಸನು ಆಡಿದ ನುಡಿಗಳನ್ನು ಅವನಿಗೆ ವಿವರಿಸಿದನು. ಆಗ ಮಾಯಾವೀ ರಾಕ್ಷಸನಿಂದ ನಡೆದ ಅನಧರವು ವಸಿಷ್ಠನಿಗೆ ತಿಳಿಯಿತು. ಆತ ಆತನು ಸೌಧಾಸರಾಜನಿಗೆ –

ಮಾಯಾ ರೋಷಪರಿತೇನ ಯದಿದಂ ವ್ಯಾಪ್ತತಂ ವಚಃ ।

ಸ್ವೇತಕ್ಷಯ್ಯಂ ವ್ಯಧಾ ಕರ್ತುಂ ಪ್ರದಾಸ್ಯಾಮಿ ಚ ತೇ ವರಮ್ ॥೫೬॥

ಕಾಲೋ ದ್ವಾದಶವರಾಜಾಂ ಶಾಪಸ್ಯಾಂತೋ ಭವಿಷ್ಯತಿ ।

ಮತ್ತಸಾದಾಷ್ಟ ರಾಜೀಂದ್ರ ಅತೀತಂ ನ ಸೃಷ್ಟಿಷಿ ॥೫೭॥

“ನಾನು ಕೋಪಗೊಂಡು ಆಡಿದ ನುಡಿಯು ಎಂದಿಗೂ ಸುಳಾಗಲಾರದು. ಈಗ ನಾನು ನನಗೆ ಒಂದು ವರವನ್ನು ಕೊಡುತ್ತೇನೆ. ಹನ್ನೆರಡು ವರಗಳು ಕೆಳೆದ ನಂತರ ಈ ಶಾಪವು ಇಲ್ಲವಾದಿತು. ಹೇ ರಾಜನೇ, ನನ್ನ ಪ್ರಸಾದದಿಂದ ನಿನಗೆ ಪೂರ್ವದ ಸೃಷ್ಟಣೆ ಉಳಿಯಲಾರದು!” ಎಂದನು.

ಶಾಪದ ಅವಧಿಯು ಮುಗಿದನಂತರ ರಾಜನಿಗೆ ಪುನಃ ರಾಜ್ಯವು ದೊರಕಿತು. ಆತನು ಪ್ರಜೆಗಳನ್ನು ಯಥಾಯೋಗ್ಯವಾಗಿ ಪರಿಪಾಲಿಸಿದನು. ಅಲ್ಲಿದ್ದ ಯಜ್ಞ ಸಾಮಗ್ರಿಯು ಸೌದಾಸರಾಜನದಾಗಿತ್ತು.

ಈ ವರವು ಇನ್ನಿತರ ವರಗಳಿಗಂತ ಬೇರೆ ರೀತಿಯದಾಗಿದೆ. ಶಾಪ ವಿಮೋಜನೆಗಾಗಿ ವರವನ್ನು ಕೊಡಲಾಗಿದೆ. ಕಲಾಪವಾದನು ಮೇಲಿಂದ ಮೇಲೆ ಪ್ರಾಧಿಕಸಿದ ಕಾರಣದಿಂದ ಈ ವರವು ದೊರೆತಿರುವದರಿಂದ ಇದು ‘ಯಾಚಿತ’ ವರವಾಗಿದೆ.

## ೨೯. ದೇವತೆಗಳು < ಶತ್ರುಘ್ನ

ಉತ್ತರಕಾಂಡ/೨೦

ಶತ್ರುಘ್ನನು ಲವಣಾಸುರನನ್ನು ವಧಿಸಿದ್ದರಿಂದ ಮೂರು ಲೋಕಗಳಲ್ಲಿದ್ದ ಭಯವು ಇಲ್ಲದಾಯಿತು. ದೇವತೆಗಳು, ಮಣಿ, ಗಂಧವರ್, ಪನ್ನಗ, ಅಪ್ಸರೆಯರು ಶತ್ರುಘ್ನನಿಗೆ ಜಯ ಜಯಕಾರ ಹಾಕಿದರು. ಇಂದ್ರ, ಅಗ್ನಿ, ಮೋದಲಾದ ದೇವತೆಗಳು ಶತ್ರುಘ್ನನಿಗೆ ಈ ರೀತಿ ಮಾತನಾಡಿದರು: “ವತ್ಸ, ನಿನಗೆ ಜಯವು ಲಭಿಸಿತು. ಲವಣಾಸುರನ ವಧೆಯು ನಿನ್ನಿಂದ ನಡೆದ ಒಂದು ಶುಭಕರ ಫಟನೆಯಾಗಿದೆ. ಹೇ ಸದಾಚಾರಸಂಪನ್ನು ಪುರುಷ ಶ್ರೇಷ್ಠನೇ, ನೀನು ಈಗ ವರವನ್ನು ಬೇಡು! ನಿನಗೆ ವಿಜಯವನ್ನು ಕೋರಿ ನಾವೆಲ್ಲರೂ ಇಲ್ಲಿಗೆ ಆಗಮಿಸಿದ್ದೇವೆ. ನಮ್ಮ ದರ್ಶನವು ವ್ಯಾಧವಾಗಲಾರದು!”

ದೇವತೆಗಳಾಡಿದ ಮಾತುಗಳನ್ನು ಕೇಳಿ ಶತ್ರುಘ್ನನು ಕೈಚೋಡಿಸಿ ಹೀಗೆಂದನು:

ಇಯಂ ಮಥುಪುರೀ ರಮಾ ಮಥುರಾ ದೇವನಿಮಿತ್ತಾ ।

ನಿವೇಶಂ ಪ್ರಾಣ್ಯಯಾಢ್ಯೇಗ್ರಮೇಷ ಮೇಷ್ತು ವರಃ ಪರಃ ॥೩೩॥

“ಮಥುದೃತ್ಯನ ಈ ಮಥುರಾನಗರವು ದೇವನಿಮಿತ ಮನೋಹರ ನಗರವಾಗಿದೆ. ಇದು ಕೂಡಲೇ ನನ್ನ ನಿವಾಸದ ರಾಜಧಾನಿಯಾಗಲಿ ಎಂಬ ವರವು ಬೇಕು!” ಆಗ ದೇವತೆಗಳು “ಈ ನಗರವು ರಮಣೀಯವಾಗಿರುವದ ರೊಂದಿಗೆ ಶೂರಸೇನೆಯ ಸ್ಥಾನವೂ ಆಗುವದು” ಎಂಬ ವರವನ್ನು ಕೊಟ್ಟರು.

ದೇವತೆಗಳು ಹೇಳಿದ್ದರಿಂದ ವರವನ್ನು ಬೇಡಲಾಗಿದೆ. ಹೀಗಿರುವ ಕಾರಣ ಇದು ‘ಅಯಾಚಿತ’ ವರವಾಗಿದೆ.

### ೧೦. ದೇವತೆಗಳು < ಬ್ರಹ್ಮಹತ್ಯೆ ಉತ್ತರಕಾಂಡ/ಲ್ಯಾ

ಲಕ್ಷ್ಮಿನು ರಾಮನಿಗೆ ವೃತ್ತಾಸುರನ ವಥೆಯ ವೃತ್ತಾಂಶವನ್ನು ವಿವರಿಸುತ್ತಿದ್ದಾನೆ. ತಪೋಬಲದಿಂದ ವೃತ್ತಾಸುರನು ಸಮಸ್ತ ಲೋಕಗಳನ್ನಾಗಿ ತನ್ನ ವಶ ಮಾಡಿಕೊಂಡ ಕಾರಣ ಇಂದ್ರಾದಿ ದೇವತೆಗಳಿಗೆ ಅಪಾರ ದುಃಖವಾಯಿತು. ಅವರಲ್ಲರೂ ವಿಷ್ಣುವಿನ ಬಳಿಗೆ ಹೋಗಿ ವೃತ್ತಾಸುರನನ್ನು ಸಂಹರಿಸಿ ದೇವತೆಗಳನ್ನು ರಕ್ಷಿಸಬೇಕೆಂದು ವಿನಂತಿಸಿದರು. ವಿಷ್ಣು ಹಾಗೂ ವೃತ್ತಾಸುರ ಇವರಲ್ಲಿ ಪ್ರೇಮ ವಿಶ್ವಾಸಗಳು ಮೊದಲಿನಿಂದಲೂ ಇದ್ದ ಕಾರಣ ಆ ಅಸುರನ ವಥೆ ಮಾಡುವದನ್ನು ವಿಷ್ಣು ನಿರಾಕರಿಸಿದನು. ಆದರೆ, ಇಂದ್ರನು ಆತನ ವಥೆ ಮಾಡಲು ಸಿದ್ಧನಾದರೆ, ತನ್ನ ಮೂರನೆಯ ಒಂದು ಭಾಗದಷ್ಟು ತೇಜಸ್ಸನ್ನು ಇಂದ್ರನಿಗೆ ಕೊಡುವದಾಗಿ ಒಳ್ಳಿದನು. ಆಗ ಇಂದ್ರನು ತನ್ನ ವಚನಾಯಿರಬನ್ನು ವೃತ್ತಾಸುರನ ತಲೆಗೆ ಹೊಡೆದನು. ವೃತ್ತಾಸುರನ ತಲೆಯು ಭೂಮಿಗೆ ಬೀಳುತ್ತಿರುವಾಗ ಈ ಜಗತ್ತೆಲ್ಲ ತೊಂದರೆ ಗೀಡಾಯಿತು. ವೃತ್ತಾಸುರನ ವಥೆ ಅನುಚಿತವಾಯಿತೆಂದು ತಿಳಿದು ಇಂದ್ರನು ತ್ಯುಲೋಕವನ್ನು ಸಂಚರಿಸಿದನು. ಆತನನ್ನು ಬ್ರಹ್ಮಹತ್ಯೆಯು ಬೆನ್ನಟ್ಟಿತು. ಕೊನೆಗೆ ಬ್ರಹ್ಮಹತ್ಯೆಯು ಇಂದ್ರನಿಗೆ ತಟಿತು. ಇಂದ್ರನಿಗೆ ಅತೀವ ದುಃಖವಾಯಿತು. ದೇವತೆಗಳಲ್ಲಿರೂ ಪುನಃ ವಿಷ್ಣುವಿನ ಬಳಿಗೆ ಹೋದರು. ವಿಷ್ಣುವಿಗೆ ನುಡಿದದ್ದೇ ನೆಂದರೆ: “ನೀವೇ ನಿಮ್ಮ ತೇಜಸ್ಸನ್ನು ಕೊಟ್ಟು ಇಂದ್ರನಿಂದ ವೃತ್ತಾಸುರನ ವಥೆಯಾಗುವಂತೆ ಮಾಡಿರುವಿರಿ; ಮತ್ತು ನಮ್ಮ ರಕ್ಷಣೆಯನ್ನು ಮಾಡಿರುವಿರಿ. ಈಗ ಬ್ರಹ್ಮಹತ್ಯೆಯು ಇಂದ್ರನ ಬೆನ್ನುತ್ತಿ ಆತನಿಗೆ ಕೆಷ್ಟವನ್ನು ಕೊಡುತ್ತಿದೆ. ಆದ್ದರಿಂದ ಈ ಬ್ರಹ್ಮಹತ್ಯೆಯಿಂದ ಇಂದ್ರನ ಬಿಡುಗಡೆಯಾಗುವಂತೆ ಒಂದು ಉಪಾಯವನ್ನು ಮಾಡಿರಿ!” ಎಂದರು. ಆಗ ವಿಷ್ಣುವು, ಇಂದ್ರನಿಂದ ಒಂದು ವಿಷ್ಣುಯಾಗವು ನಡೆಯುವಂತೆ ಮಾಡಲು ಹೇಳಿದನು. ಹೀಗಾದಲ್ಲಿ ಇಂದ್ರನು ಬ್ರಹ್ಮಹತ್ಯೆಯಿಂದ ಮುಕ್ತನಾಗುವನು ಎಂಬ ಆಶ್ವಾಸನೆಯನ್ನು ಸಹ ಕೊಟ್ಟನು.

ಇಂದ್ರನು ವಿಷ್ಣುಯಾಗವನ್ನಾಗಿ ಮತ್ತು ವಿಷ್ಣುವನ್ನು ಉದ್ದೇಶಿಸಿ ಅಶ್ವಮೇಧವನ್ನಾಗಿ ಪೂರ್ತಿಗೊಳಿಸಿದನು. ಯಜ್ಞ ಸಮಾಪ್ತಿಯಾಗುತ್ತಲೇ ಬ್ರಹ್ಮಹತ್ಯೆಯು ದೇವತೆಗಳ ಬಳಿಗೆ ಹೋಗಿ, ಹೀಗೆ ನುಡಿಯಿತು: “ನೀವು ನನಗೆ ಎಲ್ಲಿ ವಾಸಸ್ಥಾನವನ್ನು ಕೊಡಲಿರುವಿರಿ?” ಆಗ ದೇವತೆಗಳು ಬ್ರಹ್ಮಹತ್ಯೆಗೆ ನಾಲ್ಕು ಭಾಗಗಳಾಗಲು ತಿಳಿಸಿದರು. ಬ್ರಹ್ಮಹತ್ಯೆಯ ಇರುವಿಕೆಯು ಬಲು ಕ್ಷೇತರವಾದದ್ದು:

ಇಂಥ ಬ್ರಹ್ಮಹತ್ಯೆಯು ಇಂದ್ರನನ್ನು ಬಿಟ್ಟು ಬೇರೆ ವಸತಿಸಾಧಿಸುವನ್ನು ಬೇಡಿಕೊಂಡಿತು.  
ಆಗ ದೇವತೆಗಳಿಗೆ ಬ್ರಹ್ಮಹತ್ಯೆಯೂ ಹೀಗೆಂದಿತು:

ವಕೆನಾಂತೇನ ವತ್ಸಮಿ ಶ್ರೋಕೇದಾಸು ನದೀಷು ವೈ ।  
ಚತುರೋ ವಾರ್ಷಿಕಾನ್ನಾಸಾದ್ಧಪರಭ್ರೋ ಕಾಮಚಾರಿಃೇ ॥೧೫॥  
ಭೂಮ್ಯಾಮಹಂ ಸರ್ವಕಾಲಮೇಕೇನಾಂತೇನಾ ಸರ್ವದಾ ।  
ವಸಿತ್ಯಾಮಿ ನ ಸಂದೇಹಃ ಶತ್ಯೇನೈತರೋಬ್ರುವೀಮಿ ವಃ ॥೧೬॥  
ಯೋಽಯಂಪುಂಶಸ್ತತೀಯೋ ಮೇ ಸ್ತೀಷಿ ಯೋವನಶಾಲಿಪು ।  
ತ್ರಿರಾತ್ರಂ ದರ್ಪಂಪೂಜಾಸು ವಸಿಷ್ಯೇ ದರ್ಪಂಫಾತಿನೀ ॥೧೭॥  
ಹಂತಾರೋ ಬ್ರಾಹ್ಮಣಾಷ್ಯೇ ತು ಮೃಷಾಪೂರ್ವಾಮದೂಷಕಾನ್ ।  
ತಾಂಶ್ಚಪುಢೇನ ಭಾಗೇನ ಸಂಶ್ಯಾಯಿಷ್ಯೇ ಸುರರ್ಜಭಾಃ ॥೧೮॥  
ತ್ವತ್ಷಾಖಿಷ್ಯಾಂ ತತೋ ದೇವಾ ಯಥಾ ವದಸಿ ದುರ್ವಾಸೇ ।  
ತಥಾ ಭವತು ತತ್ವಂ ಸಾಧಯಸ್ತ ಯದೀಪಿತರ್ವ ॥೧೯॥

“ನೀರಿಗಿದ್ದ ಗರ್ವವನ್ನು ಅಡಗಿಸುವ, ಸ್ವೇಚ್ಛಾವತೀರ್ಥ ಬ್ರಹ್ಮಹತ್ಯೆಯಾದ ನಾನು, ಮಳೆಗಾಲದ ನಾಲ್ಕು ತಿಂಗಳವರೆಗೆ ತುಂಬಿ ಹರಿಯುವ ನದಿಗಳಲ್ಲಿ ವಾಸವಾಗಿರುವೆನು. ನನ್ನ ಕಾಲುಭಾಗವು ಸದಾಕಾಲವೂ ಭೂಮಿಯಲ್ಲಿ ‘ಉಪರ್’ ರೂಪದಿಂದ ಇರುವದು. ಇದು ನನ್ನ ಸತ್ಯವಚನವಾಗಿದೆ. ಇನ್ನು ಮೂರನೆಯ ಕಾಲುಭಾಗವು ವಿಷಯವಾಸನಾಯುಕ್ತ ತರುಣ ಸ್ತೀಯರಲ್ಲಿ, ಪ್ರತಿಮಾಸದ ಮೂರು ದಿನಗಳ ಕಾಲ ವಾಸವಿರುವದು. ಈ ಕಾಲದಲ್ಲಿ ನಾನು ಅವರಲ್ಲಿಯ ಸಮಾಗಮ ಸುಖಿವನ್ನು ಇಲ್ಲದಂತೆ ಮಾಡುವೆನು. ಸುರಶ್ರೇಪ್ತರೇ, ಅದೇ ರೀತಿ ನಿರಪರಾಧಿಗಳಾದ ಬ್ರಾಹ್ಮಣಾರ ಮೇಲೆ ವೃಥಾ ಆರೋಪವನ್ನು ಮಾಡುವವರಲ್ಲಿ ಇಲ್ಲವೇ ಅವರ ಹತ್ಯೆಗೆ ಕಾರಣೀಭೂತರಾದವರಲ್ಲಿ ನನ್ನ ಇನ್ನುಳಿದ ನಾಲ್ಕುನೆಯ ಕಾಲುಭಾಗವು ಉಳಿಯುವದು.”

ಆಗ ದೇವತೆಗಳು “ಎಲ್ಲೆ ದುರ್ವಾಸ ಬ್ರಹ್ಮಹತ್ಯೇಯೇ, ನಿನ್ನ ಇಚ್ಛೆಯಂತಾಗಲಿ! ನಿನ್ನ ಇಚ್ಛೆಯಿದ್ದಂತೆ ನೀನು ವಾಸವಿರು!” ಎಮದು ನುಡಿದರು. ಇಂದ್ರನಿಗಿದ್ದ ಬ್ರಹ್ಮಹತ್ಯೆಯ ಪಾತಕವು ತೊಲಗಿದ್ದರಿಂದ ದೇವತೆಗಳು ನಿಶ್ಚಿಂತರಾದರು.

ಇಲ್ಲಿ ವರವೆಂಬ ಶಬ್ದ ಬಂದಿರದಿದ್ದರೂ, ಇದು ‘ಯಾಚಿತೆ’ ವರವಾಗಿದೆ.

ರಗ. ಶಂಕರ, ಪಾರ್ವತಿ < ಇಲರಾಜ

ಉತ್ತರಕಾಂಡ/೮೨

ರಮನು ಇಲರಾಜನ ಕಥೆಯನ್ನು ಲಕ್ಷ್ಮಿನಿಗೆ ಹೇಳುತ್ತಿದ್ದಾನೆ.

ಕಮರ್ದ ಪ್ರಜಾಪತಿಯ ಪ್ರತಿನಾದ 'ಇಲ' ಎಂಬಾತನು ಧಾರ್ಮಿಕ ವೃತ್ತಿಯವನಿದ್ದು ಭಾಷ್ಟಿಕ ದೇಶದ ರಾಜನಾಗಿದ್ದನು. ಆತನು ತುಂಬಾ ಶೂರನಾಗಿದ್ದು, ಇಡೀ ಪ್ರಾಣಿಯನ್ನೇ ಪಾದಾಕ್ರಾಂತ ಮಾಡಿದ್ದನು. ಆತನು ತನ್ನ ರಾಜ್ಯವನ್ನು ಸ್ವಂತ ಮಗನಪ್ಪ ಪ್ರೀತಿಯಿಂದ ಕಾಪಾಡುತ್ತಿದ್ದನು. ಒಮ್ಮೆ ಆತನು ರಥ, ತುರಗ, ಸೈನ್ಯ, ಸೇವಕರೊಂದಿಗೆ ಬೇಕೆಗೆಂದು ಕಾಡಿಗೆ ಹೋದನು. ಹತ್ತು ಸಾವಿರ ಮೃಗಗಳ ಬೇಕೆ ಮಾಡಿದರೂ ಆತನಿಗೆ ತೈಪ್ಪಿಯಾಗಲಿಲ್ಲ. ಕಾರ್ತಿಕೇಯನ ಜನ್ಮ ಸ್ಥಳದತ್ತ ಈ ರಾಜನು ನಡೆದಾಗ, ಅಲ್ಲಿ ಶಂಕರನು ಪಾರ್ವತಿಯೊಡನೆ ಸರಸ ಸಲ್ಲಾಪಗಳಲ್ಲಿ ತೊಡಗಿದ್ದನ್ನು ಕಂಡನು. ಆ ಉಪವನವನ್ನು ಪ್ರವೇಶಿಸುವ ಯಾವ ಪುಲ್ಲಿಂಗ ಪ್ರಾಣಿಯೂ ಅಲ್ಲಿ ಸೇರಿದೊಡನೆಯೇ ಸೀರೂಪದ್ವಾಗುತ್ತಿತ್ತು. ಇದು ಆ ಉಪವನದ ವೈಶಿಷ್ಟ್ಯವಾಗಿತ್ತು. ಪಾರ್ವತಿಯೊಡನೆ ಸರಸವಾಡುತ್ತಿದ್ದ ಶಂಕರನು ಸಹ ಸೀರೂಪವನ್ನು ಧರಿಸಿದ್ದಾನೆ. ಇಲರಾಜನು ಅಲ್ಲಿ ತಲುಪುತ್ತಲೇ ಸೈನ್ಯ ಸೇವಕರೊಂದಿಗೆ ಈತನಿಗೆ ಸೀರೂಪವು ಬಂದಿತು. ತನಗುಂಟಾದ ಸೀರೂಪವನ್ನು ಕಂಡು ರಾಜನಿಗೆ ಅತಿಶಯ ದುಃಖವಂಟಾಯಿತು. ಹೀಗಾಗಲು ಶಂಕರನ ಪ್ರಭಾವ ವಿರಬೇಕೆಂಬದನ್ನು ಅರಿತಾಗ ಭಯಗೊಂಡನು. ಸೈನ್ಯಸೇವಕರ ಸಮೀತ ಆತನು ಶಂಕರನಿಗೆ ಶರಣಾದನು. ಆಗ ಪಾರ್ವತಿ ಪರಮೇಶ್ವರನು ವರವನ್ನು ಕೊಡಬಿಯಸಿದನು. ಶಿವನು ನಕ್ಕು ರಾಜನಿಗೆ ಇಂತೆಂದನು:

ಪುರುಷತ್ವಮೇತೇ ಸೌಮ್ಯ ವರಂ ವರಯ ಸುವ್ರತ ॥೧೦॥

"ಹೇ ಸೌಮ್ಯನೇ, ಸದಾಚಾರಸಂಪನ್ಸನ್ನೇ, ಪುರುಷತ್ವ ಒಂದನ್ನುಳಿದು ಬೇರೆ ನಿನಗೆ ಇಷ್ಟವಿದ್ದ ವರವನ್ನು ಕೇಳು!" ಎಂದನು. ರಾಜನಿಗೆ ಪುರುಷತ್ವವೇ ಬೇಕಿತ್ತು. ಅದನ್ನು ಶಂಕರನು ಕೊಡಲು ಒಪ್ಪಲಿಲ್ಲವಾದ್ದರಿಂದ ಆತನಿಗೆ ದುಃಖವನಿಸಿ ಶಂಕರನ ಬಳಿ ಆತನು ಯಾವ ವರವನ್ನೂ ಯಾಚಿಸಲಿಲ್ಲ. ಆನಂತರ ಆತನು ದೇವಿಯಾದ ಪಾರ್ವತಿಗೆ ಶರಣ ಹೋದನು ಮತ್ತು ಪ್ರಾಧಿಕ ಸಿಹಿಗೆಂದನು:

ಈಶೇ ವರಾಣಾಂ ವರದೇ ಲೋಕನಾಮಸಿ ಭಾರ್ಮನೇ ॥೧೧॥

ಅಮೋಽಧರ್ಷನೇ ದೇವಿ ಭಜ ಸೌಮ್ಯೇನ ಚಕ್ಷುಷಾ ॥೧೨॥

“ಹೇ ವರಾಧಿಷ್ಠಾತ್ಮಿಯೇ, ಹೇ ವರವನ್ನು ಕೊಡುವ ದೇವಿಯೇ, ತ್ಯಂತೋಕ್ಯದಲ್ಲಿ ಸ್ತೀ ಎಂದರೆ ನೀನಾಗಿರುವೆ. ಹೇ ದೇವಿಯೇ, ನಿನ್ನ ದರ್ಶನವು ವ್ಯಧಿವಾಗಲಾರದು. ಆ ಕಾರಣ ನೀನು ನನ್ನ ಮೇಲೆ ಕೃಪಾದೃಷ್ಟಿಯವಳಾಗು!”

ಪಾರ್ವತಿಯು ರಾಜನ ಹೃದಯದಾಸೆಯನ್ನು ಅರಿತು ಈ ರೀತಿ ನುಡಿದಳು:

ಅರ್ಥಸ್ಯ ದೇವೋ ವರದೋ ವರಾರ್ಥಸ್ಯ ತವ ಹೃಷಮ ॥೨೪॥  
ತಃಾದಧಂ ಗೃಹಾಣ ತ್ವಂ ಸ್ತೀಪುಂಮೋಯಾವದಿಭ್ರಷಿ ॥೨೫॥

“ನಿನಗೆ ಅರ್ಥ ವರವನ್ನು ಕೊಡುವವನು ದೇವನಿದ್ದು ಅರ್ಥ ವರವನ್ನು ಕೊಡುವವಳು ನಾನಾಗಿದ್ದೇನೆ. ಆದ್ದರಿಂದ ಸ್ತೀ ಪುರುಷರಾದ ನಮ್ಮಿಭ್ರಿಂದ ನಿನ್ನ ಆಸೆಯಂತೆ ಅರ್ಥ ಅರ್ಥ ವರವನ್ನು ಪಡೆದುಕೊ!”

ದೇವಿಯ ಈ ಅನುಪಮ ಅಧ್ಯತ್ವವರವನ್ನು ಕೇಳಿ ಇಲರಾಜನು ಸಂತೋಷಗೊಂಡು—

ಯದಿ ದೇವಿ ಪ್ರಸನ್ನಾ ಮೇ ರೂಪೇಷಾಪ್ತಿಮಾ ಭುವಿ ॥೨೬॥  
ಮಾಸಂ ಸ್ತೀಷ್ವಪುಷ್ಪಾಶಿತ್ವಾ ಮಾಸಂ ಸ್ಯಾಂ ಪುರುಷಃ ಪುನಃ ॥೨೭॥

“ಹೇ ದೇವಿಯೇ, ನೀನು ನನ್ನ ಮೇಲೆ ಪ್ರಸನ್ನಾಗಿದ್ದರೆ ಮತ್ತು ಪೃಥಿವೀಯಲ್ಲಿ ನೀನು ಅಪ್ರತಿವಂ ರೂಪವಶಿಯಾಗಿದ್ದಲ್ಲಿ, ನಾನು ನಿನ್ನಂತೆ ಒಂದು ತಿಂಗಳು ಸೀಯಾಗಿದ್ದು ಪುನಃ ಒಂದು ತಿಂಗಳು ಪುರುಷನಾಗಬೇಕು! ಎಂಬ ವರವನ್ನು ಕರುಣೈಸು” ಎಂದನು.

ಇಲರಾಜನ ಇಚ್ಛೆಯನ್ನರಿತು ಪಾರ್ವತಿಯು ಹೀಗೆಂದು ನುಡಿದಳು:

ಪ್ರತ್ಯಾಖ ಶಭಂ ವಾಕ್ಯಮೇವಮೇವ ಭವಿಷ್ಯತಿ ।  
ರಾಜಸ್ವರುಷಭಾತಷ್ಟುಂ ಸ್ತೀಭಾವಂ ನ ಸೃರಿಷ್ಯಸಿ ॥೨೮॥  
ಸ್ತೀಭಾತಷ್ಟ ಪರಂ ಮಾಸಂ ನ ಸೃರಿಷ್ಯಸಿ ಪೌರುಷಮ್ ॥೨೯॥

“ನಿನ್ನ ಇಚ್ಛೆಯಿದ್ದಂತೆ ನಡೆಯುವದು! ರಾಜನೇ, ನೀನು ಪುರುಷನಾಗಿದ್ದಾಗ ಸೀತ್ವದ ಸೃಜನೆಯು ನಿನಗೆ ಉಳಿಯಲಾರದು! ಸ್ತೀಯಾದ ನಂತರ ಪೌರುಷದ ಸೃಜನೆ ಇರಲಾರದು!”

ಈ ರೀತಿ ಕರ್ದವನ ಮಗನಾದ ಇಲರಾಜನು ಒಂದು ತಿಂಗಳು ಪುರುಷನಾಗಿದ್ದು ಮರುತಿಂಗಳು ‘ಇಲ’ ಎಂಬ ತ್ಯೇಲೋಕ್ಸುಂದರಿಯಾಗುತ್ತಿದ್ದಳು.

### ಉತ್ತರಕಾಂಡ/೯೦

ಇಲನಿಗೆ ಉಂಟಾದ ದುಃಖಿತಿಯನ್ನು ಶಂಕರನ ಹೊರತಾಗಿ ಯಾರೂ ನಿವಾರಿಸಲಾರಲು ಎಂದು ಕರ್ದವನ ನಂಬಿಕೆಯಿತ್ತು. ಶಂಕರನಿಗೆ ಪ್ರಿಯವಿದ್ದ ಅಶ್ವಮೇಧ ಯಜ್ಞವನ್ನು ಕೈಗೊಂಡು ಬ್ರಹ್ಮಹತ್ಯೆಯ ಪಾತಕವನ್ನು ಸಹ ಕಳೆದುಕೊಳ್ಳಬಹುದು. ಈ ಕಾರಣದಿಂದ ಇಲರಾಜನಿಗೋಸ್ತರ ಅಶ್ವಮೇಧ ಯಜ್ಞವನ್ನು ಮಾಡಬೇಕೆಂದು ಕರ್ದವನು ನುಡಿದನು. ಆಗ ಸಂವರ್ತನಪ್ರಮುಖ ರಾಜಾರ್ಥಿ ಶಿಷ್ಯನಾದ ಮರುತ್ತನು ರಾಜನ ಸಲುವಾಗಿ ರುದ್ರನನ್ನು ಆರಾಧಿಸಲು ಅಶ್ವಮೇಧಯಜ್ಞವನ್ನು ಮಾಡಿದನು. ಯಜ್ಞಪೂರ್ವಿಕಾಯ ನಂತರ ಸಂತೋಷಗೊಂಡ ಉಮಾಪತಿ ಶಂಕರನು, “ನಿಮ್ಮ ಭಕ್ತಿಯುತ ಯಜ್ಞದಿಂದ ನಾನು ಪ್ರಸನ್ನನಾಗಿದ್ದೇನೆ. ಇಲರಾಜನಿಗೆ ಪ್ರಿಯವಿರುವ ಯಾವದನ್ನು ನಾನು ಮಾಡಲಿ?” ಎಂದನು. ಆಗ ಯಜ್ಞಕ್ಕಾಗಿ ನೇರೆದ್ದ ಎಲ್ಲ ದ್ವಿಜರು “ಇಲರಾಜನಿಗೆ ಪುರುಷತ್ವವು ಪ್ರಾಪ್ತವಾಗಬೇಕು” ಎಂದು ಶಂಕರನಿಗೆ ಪ್ರಾರ್ಥಿಸಿದರು.

ಮಹಾದೇವನು ಪ್ರಸನ್ನನಾಗಿ ಇಲನಿಗೆ ಪುರುಷತ್ವವನ್ನು ಮರಳಿ ಕೊಟ್ಟನು.

ಇನ್ನಿತರ ವರಗಳಿಗಂತ ಈ ವರವು ಭಿನ್ನವಾಗಿದು, ವೃತೀಷ್ವಪೂರ್ಣವಾಗಿದೆ. ಪಾರ್ವತಿಯು ಇಲರಾಜನಿಗೆ ಕೊಟ್ಟ ವರವು ರಾಮಾಯಣದಲ್ಲಿ ಉಲ್ಲೇಕಿತವಾಗಿರುವ ಒಂದೇ ಅರ್ಥವರವಾಗಿದೆ.

ಶಂಕರನು ಇಲನಿಗೆ ಕೊಡಬಯಸಿದ ವರವು ಅಯಾಚಿತವಿದ್ದು, ಅಸ್ವೀಕೃತವಾಗಿದೆ. ಪಾರ್ವತಿಯು ಕೊಟ್ಟ ವರವು ಯಾಚಿತವಿದ್ದರೂ ಅದರಲ್ಲಿಯ ವಿಸ್ತಾರಣೆಯ ಭಾಗವು ಅಯಾಚಿತವಾಗಿದೆ. ಸೀತ್ತ ಬಂದಾಗ ಪುರುಷತ್ವದ ಮತ್ತು ಪುರುಷತ್ವ ಬಂದಾಗ ಸೀತನದ ವಿಸ್ತೃತಿಯಾಗಬೇಕೆಂಬ ಇಚ್ಛೆಯನ್ನು ಇಲನು ವ್ಯಕ್ತಪಡಿಸಿರದಿದ್ದರೂ ಪಾರ್ವತಿಯು ಅದನ್ನು ಕರುಣೆಸಿದ್ದಾಳೆ.

### ೨೨. ರಮ < ಪ್ರಜಾಜನರು

### ಉತ್ತರಕಾಂಡ/೧೦೧

ಲಕ್ಷ್ಮಣನ ಆತ್ಮಸಮರ್ಪಣೆಯ ನಂತರ ರಾಮನು ಬಹಳ ಶೋಕಾಸುಲ ನಾದನು. ಪುರೋಣಿತರು, ಮಂತ್ರಿಗಳು ಹಾಗೂ ಪುರವಾಸಿಗಳನ್ನು ಉದ್ದೇಶಿಸಿ

ಆತನು ನುಡಿದದ್ದೇನೆಂದರೆ: “ಧರ್ಮಾರ್ಥಕ್ಕನಾದ ಏರ ಭರತನಿಗೆ ಇಂದು ನಾನು ಅಯೋಧ್ಯಾಪತಿಯಾಗಿ ರಾಜ್ಯಾಭಿಷೇಕವನ್ನು ಮಾಡಿ ಅನಂತರ ಅರಣ್ಯಕ್ಕೆ ಹೋಗುವೆನು. ಲಕ್ಷ್ಯಾಳನು ಹಿಡಿದ ಮಾರ್ಗವನ್ನೇ ನಾನೂ ಹಿಡಿಯುವೆನು.” ರಾಮನ ಈ ನಿರ್ಣಯವನ್ನು ಕೇಳಿದ ಪ್ರಜೆಗಳಲ್ಲರೂ ದುಃಖವರವಶಾದರು. ಪ್ರಜೆಗಳ ಜೀವನವೇ ಅಳಿದುಹೋಯಿತು. ಭರತನಿಗೂ ಅತ್ಯಂತ ಅಸ್ವಸ್ಥಿ ಉಂಟಾಯಿತು. ಆತನು ರಾಮನಿಗೆ, “ನನಗೆ ರಾಜ್ಯಾಭಿಲಾಷೆ ಅಥವಾ ಸ್ವರ್ಗದ ಅಭಿಲಾಷೆ ಇರುವದಿಲ್ಲ. ಕುಶ-ಲವ ಇವರಿಗೆ ರಾಜ್ಯಾಭಿಷೇಕವನ್ನು ಮಾಡಬೇಕು; ಶತ್ರುಘ್ನನಿಗೆ ಕೂಡಲೇ ದೂತರಿಂದ ಹೇಳಿಕಳುಹಿಸಿ ನಿಮ್ಮ ಗಮನದ ವಾತೆಯನ್ನು ತಿಳಿಸಿರಿ!” ಎಂದನು. ವಸಿಷ್ಠಮನಿಯ ಮುಖವನ್ನು ಮೇಲೆತ್ತದೆ “ವಶ್ ರಾಮನೇ, ಭೂಮಿಯಲ್ಲಿರುವ ಈ ಪ್ರಜೆಗಳನ್ನು ಲಕ್ಷ್ಯಿಸು! ಪ್ರಜೆಗಳ ಇಷ್ಟದಂತೆ ನೀನು ವರ್ತಿಸು! ಅವರ ಇಚ್ಛೆಯನ್ನು ಅಲ್ಲಾಗಳೆಯಬೇಡ!” ಎಂದನು. ಆಗ ರಾಮನು ಪ್ರಜೆಗಳಿಗೆ “ನಾನು ಯಾವ ರೀತಿ ವರ್ತಿಸಲಿ?” ಎಂದು ಪ್ರಶ್ನಿಸಿದನು. ಆಗ ಪ್ರಜೆಗಳು—

ಗಳ್ಭಂತಮನುಗಳ್ಭಾಮೋ ಯತ್ರ ರಾಮ ಗಮಷ್ಣಿ ॥೧॥  
ಷಾರೇಮ ಯದಿ ತೇ ಪ್ರೀತಿಯಾದಿ ಸ್ವೇಹೋ ಹೃಸುತ್ತಮಃ ।  
ಸಪ್ತತ್ವದಾರಾಃ ಕಾಪುಷಾ ಸಮಂ ಗಳ್ಭಾಮ ಸತ್ತಭರ್ಮಾ ॥೨॥  
ತಪೋವನಂ ವಾ ದುರ್ಗಂ ವಾ ನದೀಮಂಭೋನಿಧಿಂ ತಥಾ ।  
ವಯಂ ತೇ ಯದಿ ನ ತ್ಯಾಜ್ಯಾಃ ಸವಾನೋಽಂ ನಯ ಈಶ್ವರ ॥೩॥  
ವಿಷಾ ನಃ ಪರಮಾ ಪ್ರೀತಿರೇಷ ನಃ ಪರಮೋ ವರಃ ।  
ಹೃದ್ಯತಾ ನಃ ಸದಾ ಪ್ರೀತಿಸ್ತವಾನುಗಮನೇ ನೃಪ ॥೪॥

“ರಾಜನೇ, ನೀನು ಹೋದತ್ತ ನಾವೆಲ್ಲರೂ ಹಿಂಬಾಲಿಸುವೆವು. ಪ್ರಜೆಗಳ ಮೇಲೆ ನಿನ್ನ ಪ್ರೀತಿ ಇದ್ದಲ್ಲಿ, ಅವರಲ್ಲಿ ದೃಢ ಸ್ವೇಹವಿದ್ದಲ್ಲಿ, ನಮ್ಮನ್ನು ಬಿಟ್ಟು ಕೊಡಬಾರದೆಂದು ಅನಿಸುತ್ತಿದ್ದಲ್ಲಿ, ನಾವೆಲ್ಲರೂ ನಮ್ಮ ಮುದದಿ ಮಕ್ಕಳೊಂದಿಗೆ, ಸ್ವರ್ಗ, ತಪೋವನ ದುರ್ಗಮಾರಣ, ನದಿ ಮತ್ತು ಸಾಗರ, ಹೀಗೆ ನೀನು ಎತ್ತ ಸಾಗುವಿಯೋ ಅಲ್ಲಿಗೆ ನಾವೆಲ್ಲರೂ ಹಿಂಬಾಲಿಸುವೆವು. ಹೇ ಈಶ್ವರನೇ, ನೀನು ನಮ್ಮೆಲ್ಲರನ್ನೂ ಜೊತೆ ಕರೆದುಕೊಂಡು ಹೋಗು! ಇದರಿಂದ ನಮಗೆ ಹಿಡಿಸಲಾರದಪ್ಪು ಆನಂದವಾಗುವದು. ಇದು ನಮಗೆ ಬೇಕಾದ ಮುಖ್ಯ

ವರವಾಗಿದೆ. ನಿನ್ನ ಜೊತೆಗೆ ಬರಲು ನಮಗೆ ಸದಾಕಾಲವೂ ಆನಂದವಾಗುತ್ತದೆ”  
ಎಂದು ಹೇಳಿದರು.

ಪ್ರಜೀಗಳ ಮನೋರಘವನ್ನು ಅರಿತುಕೊಂಡು ಕುಶ-ಲವರಿಗೆ ರಾಮನು  
ಈ ದಿನವೇ ರಾಜ್ಯಾಭಿಷೇಕವನ್ನು ಪೂರ್ಯಸಿದನು.

ಶತ್ರುಘ್ನನನ್ನು ಕರೆತರಲು ದೂತರಿಗೆ ಅಪ್ಪಣಿ ಮಾಡಿದನು.

\* \* \* \*

ಆಶೀರ್ವಾದ, ಹರಕೆಗಳು

ಇಂಡೀ

ವಾಲ್ಯೇಕೆ ರಾಮಾಯಣ : ಶಾಪ ಮತ್ತು ವರಗಳು

## ಇ. ಕೌಶಲ್ಯೆಯ ಆತೀವಾದ ಅಯೋಧ್ಯಾಕಂಡ/೨೫

ಕೌಶಲ್ಯೆಯು ಬಲು ಕಷ್ಟದಿಂದ ರಾಮನಿಗೆ ವನವಾಸಕ್ಕೆ ಹೋಗಲು ಅನುಮತಿಯನ್ನು ಹೊಟಪಳು. ರಾಮನಿಗೆ ಶುಭವಾಗಲಿ ಎಂಬ ಭಾವನೆಯಿಂದ ತನ್ನ ಮಂಗಲಕರ ಆತೀವಾದವನ್ನು ಈ ರೀತಿ ಹೊಟಪಳು: “ಹೇ ರಘುವಂಶ ರಾಜಶ್ರೇಷ್ಠನೇ, ಯಾವ ಧರ್ಮದ ಪಾಲನೆಯನ್ನು ನೀನು ಇಷ್ಟೊಂದು ಶ್ರದ್ಧೆಯಿಂದ, ನಿಶ್ಚಯದಿಂದ ಮಾಡುತ್ತಿರುವಿಯೋ ಆ ಧರ್ಮವು ಎಲ್ಲ ರೀತಿಯಲ್ಲಿ ನಿನ್ನನ್ನು ರಕ್ಷಿಸಲು! ಹೇ ಪೃತ್ರನೇ, ದೇವಾಲಯದಲ್ಲಿಯ ಯಾವ ದೇವರನ್ನು ನೀನು ಅಚ್ಚಿಸುತ್ತಿರುವಿಯೋ, ಆ ದೇವರು ಮಹಣಿಗಳಿಂದನೇ ಅರಣ್ಯದಲ್ಲಿ ನಿನ್ನನ್ನು ಕಾಪಾಡಲಿ! ಏವೇಕಸಂಪನ್ಮೂರಾದ ವಿಶ್ವಾಮಿತ್ರ ಮುನಿಗಳು ನಿನಗೆ ಯಾವ ಅಸ್ತಿಗಳನ್ನು ಕರುಣೆಸಿದ್ದಾರೆಯೋ ಅವು ಗುಣಸಂಪನ್ಮೂರಾದ ನಿನ್ನನ್ನು ರಕ್ಷಿಸಲಿ! ಹೇ ಪರಾಕ್ರಮಿಯಾದ ಮಗನೇ, ಪಿತ್ರಸೇವೆ ಮಾತ್ರಸೇವೆ ಹಾಗೂ ಸತ್ಯನಿರತನಾದ ನೀನು ಜಿರಂಜೀವಿಯಾಗಿ! ಹೇ ನರಪಂಗವನೇ, ದಭೇಂ, ಕುಶ, ಸಮಿಥೆ, ಯಜ್ಞವೇದಿಕೆ, ದೇವಸ್ಥಾನ, ವಿಪ್ರಸ್ಥಾನ, ಪರವತ, ವೃಕ್ಷ, ಮೊಟಕಾದ ರೆಂಬಿಗಳ ಮರಗಳು, ಸರೋವರ, ಪಕ್ಷಿ, ಸರ್ವಗಳು ಹಾಗೂ ಸಿಂಹ ಮೊದಲಾದವುಗಳಿಂದ ನಿನ್ನ ರಕ್ಷಕೆಯಾಗಲಿ! ಇಂದ್ರಪುಷ್ಟಿಗಳ ಸಮೇತ ಎಲ್ಲ ಲೋಕಪಾಲರು, ಹನ್ಸರದು ಮಾಸಗಳು, ಆರು ಮುತುಗಳು, ಸಂಪತ್ತರಗಳು, ರಾತ್ರಿ-ಹಗಲುಗಳು, ಮುಹಾರ್ತಕಾಲಗಳು ನಿನ್ನನ್ನು ಕಾಪಾಡಲಿ! ಹೇ ಪೃತ್ರನೇ, ಶ್ರುತಿ, ಸೃತಿ ಮತ್ತು ಧರ್ಮವು ನಿನ್ನನ್ನು ರಕ್ಷಿಸಲಿ! ಗಿರಿ, ಸರ್ವಸಮುದ್ರಗಳು, ವರುಣರಾಜ, ಸ್ವರ್ಗ, ಆಂತರಿಕ್ಷ, ಭೂಮಿ, ಚರಾಚರರನ್ಮೋಳಗೊಂಡ ವಾಯು, ಸಕಲ ನಕ್ಷತ್ರಗಳು, ಅಧಿದೇತ ಪ್ರತ್ಯಾಧಿದೇವತೆಗಳ ಸಮೇತ ಸಕಲಗಳಾದ ಹಗಲಿರುಳು, ಉಷಿಕಾಲ, ಸಂಧ್ಯಾಕಾಲ, ಕಾಡನ್ನು ಆಶ್ರಯಿಸಿರುವ ನಿನಗೆ ಅಭಯವನ್ನು ನೀಡಲಿ! ಮುನಿವೇಷ ಧಾರಿಯಾಗಿ ಘನಘೋರ ಅರಣ್ಯವಾಸಿಯಾದ ನಿನಗೆ ದೇವ ಮತ್ತು ದೃತ್ಯರು ಸುವಿದಾಯಕರಾಗಲಿ! ಎಲ್ಲ ಪೃತ್ರನೇ, ಘೋರಕುಕರ್ಮಿಗಳಾದ ರಾಕ್ಷಸ ಹಾಗೂ ಪಿಶಾಚಿ ಮೊದಲಾದ ನರಭಕ್ಷಕರಿಂದ ನಿನಗೆ ಭಯವಾಗದಿರಲಿ! ನರಭಕ್ಷ

ರೆಂದೆನಿಸಿಸುವ ಯಾವ ವರ್ಗಸಮೂಹಗಳನ್ನು ನಾನು ಪೂಜಿಸಿರುವೆನೋ  
ಅಂಥವರು ನಿನ್ನನ್ನು ಹಿಂಸಿಸದಿರಲಿ!

ಆಗಮಾಸ್ತೇ ತಿಥಾಃ ಸಂತು ಶಿಧಂತು ಚ ಪರಾಕ್ರಮಾಃ ।  
ಸರ್ವಾಸಂಪತ್ತಯೋ ರಾಮ ಸ್ವಾಮಾನಿಭ್ರ ಪುತ್ರಕೆ ॥೨೧॥  
ಸ್ವಾಸಿ ತೇಽಸ್ತ್ವಂತರಿಷ್ಯೇಭ್ಯಃ ಪಾಧಿಂವೇಭ್ಯಃ ಪುನಃ ಪುನಃ ।  
ಸರ್ವೇಭ್ಯೇಷ್ಠ ದೇವೇಭ್ಯೋ ಯೇ ಚ ತೇ ಪರಿಪಂಧಿನಃ ॥೨೨॥  
ಶುಕ್ರಃ ಹೋಮಶ್ಚ ಸೂರ್ಯಾಂಶ್ಚ ಧನದೋಽಧ ಯಮಸ್ತಥಾ ।  
ಪಾಂತು ತ್ವಾಘಮಚಿತಾ ರಾಮ ದಂಡಕಾರಣ್ಯಾವಾಸಿನಮ್ ॥೨೩॥  
ಅಗ್ನಿವಾರ್ಯಾಯಸ್ತಥಾ ಧೂಮೋ ಮಂತ್ರಾಶ್ಚಿರಮುಖಿಷ್ಯತಾಃ ।  
ಉಪಸ್ತರ್ಣಸಕಾಲೇ ತು ಪಾಂತು ತ್ವಾಂ ರಘುನಂದನ ॥೨೪॥  
ಸರ್ವಾಲೋಕಪ್ರಭುಬ್ರಹ್ಮಾಂಜಾ ಭೂತಕರ್ಮಾ ತಥಾಷಾಯಃ ।  
ಯೇ ಚ ಶೇಷಾಃ ಸುರಾಸ್ತೇ ತು ರಕ್ಷಂತು ವನವಾಸಿನಮ್ ॥೨೫॥

“ನಿನ್ನ ಮಾರ್ಗವು ನಿನಗೆ ಸುಗಮ ಮತ್ತು ಕಲ್ಯಾಣಕಾರಕವಾಗಲಿ!  
ಪರಾಕ್ರಮದಲ್ಲಿ ನೀನು ಸಫಲನಾಗು! ಎಲ್ಲ ಬಗೆಯ ಇಷ್ಟಾಧಿಗಳೂ ಕಾಡಿನಲ್ಲಿ  
ನಿನಗೆ ಸಮುದ್ರವಾಗಿ ದೊರೆಯಲಿ. ನೀನು ಶುಭಸಂಪನ್ನನಾಗಿ ಹೊರಡು!  
ಆಕಾಶ ಮತ್ತು ಪೃಥ್ವಿ ಇವುಗಳಲ್ಲಿ ವಾಸವಿರುವ ಸಕಲ ಪ್ರಾಣಿಮಾತ್ರರಿಂದ,  
ದೇವತೆಗಳಿಂದ, ಅಲ್ಲದೆ ನನಗಿರುವ ಶತ್ರುಗಳಿಂದ ಕೂಡ ನಿನಗೆ ಶುಭವಾಗಲಿ!  
ರಮನೇ, ಶುಕ್ರ, ಜಂದ್ರ, ಸೂರ್ಯ, ಕುಂಭ ಮತ್ತು ಯಮ ಇವರನ್ನು ನಾನು  
ಪೂಜಿಸಿದ್ದೇನೆ. ನೀನು ದಂಡಕಾರಣ್ಯಾದಲ್ಲಿ ವಾಸವಿದ್ವಾಗ ಅವರಲ್ಲರೂ ನಿನ್ನನ್ನು  
ರಕ್ಷಿಸಲಿ! ಹೇ ರಘುನಂದನನೇ, ಅಗ್ನಿ, ವಾಯು, ಧೂಮ ಮತ್ತು ಮುಣಿಗಳ  
ಮುಖೋಧ್ಯತ ಮಂಧ್ರಗಳು ಸ್ವಾನದ ಸಮಯದಲ್ಲಿ ನಿನ್ನನ್ನು ಕಾಪಾಡಲಿ!”

ನಂತರ ಕೊಸಲ್ಯೇಯ ದೇವಸಮೂಹವನ್ನು ಪೂಜಿಸಿದಳು. ಬ್ರಾಹ್ಮಣರಿಂದ  
ಯಥಾವಿಧಿ ಹವನವನ್ನು ಮಾಡಿಸಿದಳು. ರಾಮನಿಗೆ ಆರೋಗ್ಯ ಲಭಿಸಬೇಕೆಂದು  
ಉಪಾಧ್ಯಾಯರಿಂದ ಹೋಮವನ್ನು ಪೂರ್ಣಿಸಿದಳು. ಅವಶೀಷ ಹವಿದ್ರ್ವವ್ಯಗಳಲ್ಲಿಯ  
ಶೇಷಭಾಗವನ್ನು ಲೋಕಪಾಲಕಾದಿಗಳಿಗೆ ಬಲಿಯಾಗಿ ಅರ್ಪಿಸಿದಳು. ರಾಮನಿಗೆ  
ಮಂಗಲಕರವಾಗಬೇಕೆಂದು ಪುಣ್ಯಾಹವಾಚನವನ್ನು ಮಾಡಿಸಿ ಬ್ರಾಹ್ಮಣರಿಗೆ  
ದಕ್ಷಿಣೆಯನ್ನು ಕೊಟ್ಟಳು.

ಯನ್ನಂಗಲಂ ಸಹಸ್ರಾಷ್ಟೇ ಸರ್ವದೇವನಮಸ್ಯತೇ ।  
 ವೃತನಾಶೇ ಸಮಭವತ್ತತೇ ಭವತು ಮಂಗಲಮ್ ॥೩೨॥  
 ಯನ್ನಂಗಲಂ ಸುಪರ್ಣಾಷ್ಯ ವಿನತಾಕಲ್ಯಾಂತರಾ ।  
 ಅಮೃತಂ ಪ್ರಾಧರಂಯಾನಸ್ಯ ತತ್ತೇ ಭವತು ಮಂಗಲಮ್ ॥೩೩॥  
 ಅಮೃತೋತ್ಸಾದನೇ ದೃತ್ಯಾಷ್ಟಾಂತೋ ವಚ್ಚಧರಣ್ಯ ಯತ್ ।  
 ಅದಿತ್ಯಾಂಗಲಂ ಪ್ರಾಧಾತ್ತತೇ ಭವತು ಮಂಗಲಮ್ ॥೩೪॥  
 ಶ್ರೀವಿಶ್ವಾಸ್ತುಕಮತೋ ವಿಷ್ಣೋರಪುಲತೇಜಃ ।  
 ಯದಾಸೀನ್ಯಂಗಲಂ ರಾಮ ತತ್ತೇ ಭವತು ಮಂಗಲಮ್ ॥೩೫॥  
 ಮಷಯಃ ಸಾಗರಾ ದ್ವೀಪಾ ವೇದಾ ಲೋಕಾ ದಿಶಾಷ್ಟ ತೇ ।  
 ಮಂಗಲಾನಿ ಮಹಾಬಾಹೋ ದಿಶಂತು ಶಭಮಂಗಲಮ್ ॥೩೬॥

“ಸರ್ಕಲ ದೇವತೆಗಳಿಗೆ ಪೂಜ್ಯನಾದ ಇಂದ್ರನಿಗೆ ವೃತ್ರಾಸುರನ ವರ್ದಯನ್ನು ಮಾಡಿದ ಸಮಯಕ್ಕೆ ಮಂಗಲ ಕೋರಿದಂತೆ ನಿನಗೆ ಶುಭವಾಗಲಿ! ಅಮೃತವನ್ನು ತರಲು ಹೊರಟು ನಿಂತ ಗರುಡನಿಗೆ ವಿನತೆಯು ಮಂಗಲವನ್ನು ಕೋರಿದಂತೆ ನಿನಗೆ ಮಂಗಲವಾಗಲಿ! ಅಮೃತ ಮಂಧನದ ಕಾಲದಲ್ಲಿ ದೃತ್ಯಾರಿಗೆ ಘಾತ ಮಾಡಿದ ವಚಪಾಣಿಯಾದ ಇಂದ್ರನಿಗೆ ಅದಿತಿಯು ಕೋರಿದ ಮಂಗಲವು ನಿನಗೆ ಪ್ರಾಪ್ತವಾಗಲಿ, ಎಲ್ಲೆ ಮಹಾಪರಾಕ್ರಮಿಯಾದ ರಾಮನೇ, ಶುಷ್ಕಿ, ಸಾಗರ, ದ್ವೀಪಗಳು, ವೇದಗಳು, ಲೋಕಗಳು, ದಿಶಗಳು ನನಗೆ ಮಂಗಲವನ್ನೇ ಕೋರುತ್ತಿರಲಿ! ಇಷ್ಟೇ ಅಲ್ಲದೆ ಶುಭದ ಶುಭವು ನಿನಗೆ ದೊರೆಯಲಿ!”

ಇಷ್ಟಕಾರ್ಯವನ್ನು ಪೂರ್ತಿಎಗೊಳಿಸಲು ರಾಮನು ವನವಾಸಕ್ಕೆ ಹೋಗಬೇಕೆಂದು ಕೌಸಲ್ಯೆಯು ನುಡಿದಳು. ವನವಾಸದಲ್ಲಿ ರಾಮನು ಸುಖಿಸಂಪನ್ನು ನಾಗಿಧ್ಯ ಮರಳಿ ಬಂದನಂತರ ತನ್ನ ಮತ್ತು ಸೋಸೆಯ ಇಷ್ಟಾರ್ಥವನ್ನು ಸಫಲಗೊಳಿಸೆಂದಳು.

ಮಯಾರ್ಥಿತಾ ದೇವಗಳಾಃ ಶಿವಾದಯೋ  
 ಮಹಷ್ಯಯೋ ಭೂತಗಳಾಃ ಸುರೋರಗಾಃ ।  
 ಅಭಿಪ್ರಯಾತಸ್ಯ ವನಂ ಚರಾಯ ತೇ ।  
 ಹಿತಾನಿ ಕಾಂಕ್ಷಂತು ದಿಶಾಷ್ಟ ರಾಘವ ॥೪೭॥

“ಹೇ ರಾಘವನೇ, ನಾನು ಪೂಜಿಸಿದ ಶಿವಾದಿ ದೇವತೆಗಳು, ಮಹಣಿಗಳು, ಭೂತ ಗಣಾದಿಗಳು, ಇತರ ದೇವತೆಗಳು, ಪನ್ನಗ ಮತ್ತು ದಿಕ್ಷುಗಳು, ಕಾಡಿನಲ್ಲಿ ಹೋಗಲಿರುವ ನಿನ್ನ ಹಿತವನ್ನು ಬಯಸಿ ಚಿರಕಾರ ರಕ್ಷಣೆಯನ್ನೀಯಲಿ!

### ೨. ಸುಮಿತ್ರೆಯ ಆಶೀರ್ವಾದ

ಅಯೋಧ್ಯಾಕಾಂಡ/೪೦

ರಾಮನೊಡನೆ ವನವಾಸಕ್ಕೆ ತೆರಳಲು ಸಿದ್ಧನಾದ ಲಕ್ಷ್ಮಣನು ಸುಮಿತ್ರೆಯನ್ನು ನಮಸ್ಕರಿಸಲು ಹೋದಾಗ ಆಕೆಯು ಆತನ ತಲೆಯನ್ನು ಆಘ್ರಾಣಿಸಿ ಕಂಬನಿ ಸುರಿಸಿದಳು.

ಸೃಷ್ಟಿಂ ವನವಾಸಾಯ ಸ್ಥಾನರಕ್ತಃ ಸುಹೃಜ್ಞನೇ ।  
ರಾಮೇ ಪ್ರಮಾದಂ ಮಾ ಕಾಣಿಃ ಪುತ್ರ ಭೂತರಿ ಗಳ್ಭತಿ ॥೩೩॥  
ವ್ಯಾಸನೀ ವಾ ಸಮೃದ್ಧೋ ವಾ ಗತಿರೇಷ ತವಾನಭಃ ।  
ಏಷ ಲೋಕೇ ಸತಾಂ ಧರ್ಮಾ ಯಜ್ಞೇಷ್ವವಶಗೋ ಭವೇತಾ ॥೩೪॥  
ಇದಂ ಹಿ ವೃತ್ತಮಾಚಿತಂ ಹುಲಸ್ಯಾಸ್ಯ ಸನಾತನಮಾ ।  
ದಾನಂ ದೀಕ್ಷಾ ಜ ಯಜ್ಞೇಷು ತನುತ್ಯಾಗೋ ಮೃಧೇಷು ಹಿ ॥೩೫॥  
ಲಕ್ಷ್ಮಣಂ ಶೈವಮುಕ್ತಾಸ್ತಾ ಸಂಸಿದ್ಧಂ ಪ್ರಿಯರಾಘವಮಾ ।  
ಸುಮಿತ್ರಾ ಗಳ್ಭ ಗಳ್ಭೀತಿ ಪುನಃ ಪುನರುವಾಚ ತಮಾ ॥೩೬॥  
ರಾಮಂ ದಶರಥಂ ವಿಧಿ ಮಾಂ ವಿಧಿ ಜನಕಾತ್ಮಜಾಮಾ ।  
ಅಯೋಧ್ಯಾಮಣವೀಂ ವಿಧಿ ಗಳ್ಭ ತಾತ ಯಥಾಸಖಿಮಾ ॥೩೭॥

“ಹೇ ಪುತ್ರನೇ, ಸುಹೃದಯನಾದ ರಾಮನನ್ನು ನೀನು ಬಹು ತ್ವೀತಿಸುವೆ; ಆ ಕಾರಣ ವನವಾಸಕ್ಕೆ ಹೋಗುವ ಅನುಮತಿಯನ್ನು ನಾನು ಹೊಡುತ್ತೇನೆ. ನಿನ್ನ ಭೂತ್ವಾದ ರಾಮನು ಎಲ್ಲಿಗಾದರೂ ಹೊರಟಾಗ ನೀನು ತುಂಬಾ ಎಚ್ಚರಿಕೆಯನ್ನು ವಹಿಸು. ಎಲ್ಲೆ ನಿವಾಪಪರುಷನೇ, ರಾಮನು ಸಂಕಟದಲ್ಲಿರಲೆ, ಸುಖಿಸಮೃದ್ಧನಿರಲಿ, ಅವನೇ ನಿನಗೆ ಗತಿಯಾಗುವನು. ಹಿರಿಯಣಿನನ್ನು ಹೊಂದಿಕೊಂಡಿರುವದು ಈ ಜಗತ್ತಿನಲ್ಲಿಯ ಸಜ್ಜನರ ಧರ್ಮವಾಗಿದೆ. ಆತನನ್ನು ಅನುಸರಿಸಿ ಆಚರಿಸುವದು ನಮ್ಮ ಕುಲಕ್ಕೆ ಹೋಗ್ಗೆವಿದ್ಯ ಪರಂಪರಾಗತವಾಗಿ ನಡೆದುಬಂದಿದೆ. ಜಾನ್, ಯಜ್ಞದೀಕ್ಷೆ ಮತ್ತು ಯುದ್ಧದಲ್ಲಿ ದೇಹತ್ಯಾಗ, ಇವೆಲ್ಲವೂ ಕ್ಷಮಿಯಕುಲಕ್ಕೆ ಗೌರವಯುಕ್ತವಾಗಿವೆ. ಹೊರಡು! ಹೊರಡು!” ಎಂದು ಪುನಃ

ಪುನಃ ಸುಮಿತ್ರೇಯು ಲಕ್ಷ್ಮಣನಿಗೆ ಹೇಳುತ್ತ “ಹೇ... ಲಕ್ಷ್ಮಣನೆ, ರಾಮನು ನಿನಗೆ ದಶರಥನ ಸಮಾನ, ನಾನು ಜನಕಕನ್ಸೇಗೆ ಸಮಾನಜು. ಅರಣ್ಯವೇ ಅಯೋಧ್ಯೆಯೆಂದು ತಿಳಿದುಕೊಂಡು ನಿಶ್ಚಿಂತೆಯಾಗಿ ಹೊರಡು!!” ಎಂದಳು.

### ಃ. ಶ್ರಾವಣನಿಗೆ ತಂದೆಯಾದ ಅಶ್ರೀವಾದ

ಅಯೋಧ್ಯಾಕಾಂಡ/೪೭

ಶ್ರಾವಣನ ಮೃತ್ಯುವಿನ ದುಸಹನೀಯವಾದ ವಾರ್ತೆಯನ್ನು ಕೇಳಿ ಅತ್ಯಂತ ಶೋಕಾಕುಲನಾದ ಆತನ ತಂದೆಯು ಮಗನಿಗೆ ಸಂಸ್ಕಾರಪೂರ್ವಕವಾಗಿ ಜಲಾಂಜಲಿಯನ್ನು ಕೊಡುವ ಮೊದಲು ಮಗನನ್ನು ಈ ರೀತಿ ಅಶ್ರೀವರ್ವಾದಿಸಿದನು:

ಅಪಾಪೋಽಸಿ ಯಥಾ ಪ್ರತ್ಯ ನಿಹತಃ ಪಾಪಕರ್ಮಣಾ ।

ತೇನ ಸತ್ಯೇನ ಗಚ್ಛಾಶು ಯೇ ಲೋಕಾಸ್ತುತ್ಯೋಧಿನಾಮ ॥೪೧॥

ಯಾಂ ಹಿ ಶಾರಾ ಗತಿಂ ಯಾಂತಿ ಸಂಗ್ರಹೇಷ್ಠಿವತೀನಃ ।

ಹತಾಸ್ತುಭಿಮುಖಾಃ ಪ್ರತ್ಯ ಗತಿಂ ತಾಂ ಪರಮಾಂ ಪ್ರಜ ॥೪೨॥

ಯಾಂ ಗತಿಂ ಸಗರಃ ಶೈಬೋಽ ದಿಲೀಪೋ ಜನಮೇಜಯಃ ।

ನಹಷೋ ಧುಂಧುಮಾರಶ್ಯ ಪ್ರಾಪ್ತಾಸ್ತಾಂ ಗಢ ಪ್ರತ್ಯಕ ॥೪೩॥

ಯಾ ಗತಿಃ ಸರ್ವಭೂತಾನಾಂ ಸ್ವಾಧ್ಯಾಯಾತ್ಪರಸಶಯಾ ।

ಭೂಮಿದಸ್ಯಾಹಿತಾಗ್ನೇಷ್ಟ ಏಕಪತ್ತೀವೃತಸ್ಯ ಚ ॥೪೪॥

ಗೋಹಸ್ತಪ್ರದಾತೋಽಮಣಾಂ ಗುರುಕೇವಾಭೃತಾಮಪಿ ।

ದೇಹನ್ಯಾಸ ಕೃತಾಂ ಯಾ ಚ ತಾಂ ಗತಿಂ ಗಢ ಪ್ರತ್ಯಕ ॥೪೫॥

ನ ಹಿ ತ್ವಸ್ಸಿನ್ಮಳೇ ಜಾತೋ ಗಢತ್ವಕುಶಲಾಂ ಗತಿಷ್ಠಾ ॥೪೬॥

“ನೀನು ನಿರಪರಾಧಿಯಾಗಿದ್ದರೂ ಪಾಪಕರ್ಮ ಎಸಗುವವನಿಂದ ನಿನ್ನ ವಧೆಯಾಗಿದೆ. ಇದು ನಿಜವಿದ್ದಲ್ಲಿ ಅಸ್ತಯಿದ್ದದಲ್ಲಿ ಮಡಿದವರಿಗೆ ದೂರಕುವ ಶೋಕವು ನಿನಗೆ ಸಿಗಲಿ! ರಳಿರಂಗದಿಂದ ಹಿಂಜರಿಯದೆ ಕಾದು ಮಡಿದ ಏರರಿಗೆ ದೂರೆಯುವ ಉತ್ತೇಷ್ಟ ಗತಿಯನ್ನು ನೀನು ಹೊಂದು! ಸಗರ, ಶೈಬ್ಯ, ದಿಲೀಪ, ಜನಮೇಜಯ, ನಹಷ, ಧುಂಧುಮಾರ, ಮೊದಲಾದವರಿಗೆ ಪ್ರಾಪ್ತವಾದ ಸದ್ಗತಿಯು ನಿನಗೆ ದೂರೆಯಲಿ! ಪ್ರಾಣಿಮಾತ್ರರ ಆಶ್ರಯವೆಂದರೆ ಬ್ರಹ್ಮ; ಅದು ನಿನ್ನದಾಗಲಿ! ವೇದಾಧ್ಯಯನ, ತಪ ಮತ್ತು ಪೃಥ್ವೀದಾನ ಮಾಡುವವರು, ಅಹಿತಾಗ್ನಿಗಳು, ಏಕಪತ್ತೀವೃತಸ್ಯರು, ಸಹಸ್ರ ಗೋಪುಗಳ ದಾನಿಗಳು, ಗುರು

ಸೇವಾಸಕ್ತರು, ಮಹಾಪ್ರಸಾಧನ ಮುಂತಾದ ಸಾಧನೆಯಿಂದ ಪರಲೋಕವನ್ನು ಇಚ್ಛಿಸಿ ದೇಹತ್ವಾಗ ಮಾಡುವವರು, ಇವರಿಗೆಲ್ಲ ಯಾವ ಸದ್ಗುರ್ತಿಯು ದೊರಕುತ್ತದೆಯೋ ಆ ಗತಿಯನ್ನು ನೀನು ಹಡೆ! ನಮ್ಮ ಕುಲದಲ್ಲಿ ಹುಟ್ಟಿದಂಥ ನಿನಗೆ ಎಂದಿಗೂ ದುರ್ಗತಿಯು ಬರಲಾರದು!”

#### ೪. ಸ್ವರ್ಗಸ್ಥನಾದ ದಶರಥನ ಆಶೀರ್ವಾದಗಳು ಯುದ್ಧಕಾಂಡ/ರಿಂಗ

ಈ ಮೊದಲೇ ಸ್ವರ್ಗಸ್ಥನಾದ ದಶರಥನ ದರ್ಶನವನ್ನು ಮಹೇಶ್ವರನು ರಾಮನಿಗೆ ಮಾಡಿಸಿದನು. ಆಗ ದಶರಥನಿಗೆ ಬಹಳ ಆನಂದವಾಯಿತು. “ಕರ್ಮೋಲ ಎಂಬ ಬ್ರಾಹ್ಮಣನ ಪ್ರತ್ಯನು ತನ್ನ ತಂದೆಯನ್ನು ಉದ್ಧರಿಸಿದಂತೆ ಸತ್ಯತ್ವನಾದ ನೀನು ನನ್ನನ್ನು ಉದ್ಧರಿಸಿರುವೆ” ಎಂದು ದಶರಥನು ರಾಮನಿಗೆ ನುಡಿದನು. ಕೃಕೇರಿಯ ಕಚುವಾದ ಭಾಷಣ, ಅದರಿಂದ ರಾಮ ಲಕ್ಷ್ಮಣ ಸೀತೆಯರಿಗಾದ ವನವಾಸ, ಆ ವಾಸದಲ್ಲಿ ಅವರು ಪಟ್ಟ ಕಷ್ಟ ಸಂಕಷ್ಟಗಳು ದಶರಥನನ್ನು ಕೊರೆಯುತ್ತಿದ್ದವು. ಅದನ್ನೆಲ್ಲ ರಾಮನಿಗೆ ವಿವರಿಸಿ ಆತನು ರಾಮನಿಗೆ ಆಶೀರ್ವದಿಸಿದನು.

ನಿವೃತ್ತ ವನವಾಮೋಹಿ ಪ್ರತಿಜ್ಞಾ ಪೂರಿತಾ ತ್ವಯಾ ।  
ರಾವಣಂ ಚ ರಣಕೇ ಹತ್ಯಾ ದೇವತಾಃ ಪರಿಶೋಷಿತಾಃ ॥೨೫॥  
ಕೃತಂ ಕರ್ಮ ಯತಃ ಶಾಖ್ಯಂ ಪ್ರಾಪ್ತಂ ತೇ ಶತ್ರುಮಾದನ ।  
ಭೂತಭಿಃ ಸಹ ರಾಜ್ಯಸ್ಥೋ ದೀರ್ಘವಾಯುರವಪ್ಯಹಿ ॥೨೬॥

“ಈಗ ನಿನ್ನ ವನವಾಸವು ಪೂರ್ಣಗೊಂಡಿದೆ. ನೀನು ನಿನ್ನ ಪ್ರತಿಜ್ಞೆಯನ್ನು ಪೂರ್ಣಗೊಳಿಸಿರುವೆ. ಸಂಗ್ರಹಮದಲ್ಲಿ ರಾವಣನನ್ನು ಕೊಂಡು ದೇವತೆಗಳಿಗೆ ಸಂತೋಷವನ್ನುಂಟುಮಾಡಿರುವೆ. ಎಲ್ಲೆ ಶತ್ರುನಾಶಕನೇ, ಪ್ರಶಂಸನೀಯ ಕಾರ್ಯವನ್ನು ಮಾಡಿ ನೀನು ಕೀರ್ತಿಯನ್ನು ಪಡೆದಿರುವೆ. ರಾಜ್ಯರೂಢನಾದ ನೀನು ಬಂಧುಭಾಂಧವರ ಸಮೀತ ದೀರ್ಘಾಯುವಾಗು!” ಆಗ ರಾಮನು ದಶರಥನಿಗೆ ಕೃಕೇರಿ ಹಾಗೂ ಭರತ ಇವರ ಮೇಲೆ ಕೃಪೆ ತೋರಬೇಕೆಂದು ಕೇಳಿಕೊಂಡನು. ಆಗ ದಶರಥನು ಅದಕ್ಕೆ ಒಪ್ಪಿದನು. ಲಕ್ಷ್ಮಣನಿಗೆ ರಾಮನ ಸೇವೆಯಲ್ಲಿರಬೇಕೆಂದು ಉಪದೇಶಿಸಿ ದಶರಥನು ಆತನಿಗೆ ಆಶೀರ್ವಾದವನ್ನು ಕೊಟ್ಟನು.

ಧರ್ಮಂ ಪ್ರಾಪ್ತಃಷಿ ಧರ್ಮಜ್ಞ ಯಶಃ ವಿಷುಲಂ ಭುವಿ ।  
ರಾಮೇ ಪ್ರಸನ್ನೇ ಸ್ವರ್ಗಂ ಚ ಮಹಿಮಾನಂ ತಫೋತ್ಮಮರ್ ॥೨೭॥

“ಹೇ ಧರ್ಮಜ್ಞನೇ, ನಿನಗೆ ಧರ್ಮವು ಪ್ರಾಪ್ತವಾಗುವದು. ಈ ಭೂಲೋಕದಲ್ಲಿ ನಿನ್ನ ಕೇರಿಯ ಹರಡುವದು. ರಾಮನು ಪ್ರಸನ್ನನಾಗುವದರಿಂದ ನಿನಗೆ ಸ್ವರ್ಗಪ್ರಾಪ್ತಿಯಾಗಿ ನಿನ್ನ ಕರ್ತಿಕೆಯು ಉತ್ತಮವಾಗುವದು. ಎಲ್ಲೆ ಸುಮಿತ್ರಾನಂದನನೇ, ನಿನಗೆ ಶುಭವಾಗಲಿ” ಎಂದು, ಆನಂತರ ಸಿತೆಯನ್ನದ್ದೇಶಿಸಿ ಅಶೀವಾದಿಸುತ್ತ ಇಂತೆಂದನು—

ಕರ್ತವ್ಯೋ ನ ತು ವೈದೇಹಿ ಮನುಷ್ಯಾಗಮಿಮಂ ಪ್ರತಿ ।  
ರಾಮೇಷೇದಂ ವಿಶುದ್ಧಾರ್ಥಂ ಕೃತಂ ವೈ ತ್ವದಿತ್ಯೇಷಿಣಾ ॥೨೮॥  
ಮಹಷ್ಯರಮಿದಂ ಪ್ರತಿ ತವ ಜಾರಿತ್ರಲಕ್ಷಣಮ್ ।  
ಕೃತಂ ಯತ್ತೇನ್ನನಾರೀಣಾಂ ಯಶೋಯ್ಯಭಿಭವಿಷ್ಯತಿ ॥೨೯॥  
ನ ಶ್ವಂ ಕಾಮಂ ಸಮಾಧೇಯಾ ಭರ್ತಾಶಶಾಂತಿಣಾಂ ಪ್ರತಿ ।  
ಅವಶ್ಯಂ ತು ಮಯಾ ವಾಚ್ಯಮೇಷ ತೇ ದೈವತಂ ಪರಮ್ ॥೩೦॥

“ಎಲ್ಲೆ ಸಿತೆಯೇ, ಈ ಮೊದಲು ರಾಮನು ನಿನ್ನನ್ನು ತ್ಯಜಿಸಿದ್ದಕ್ಕಾಗಿ ಆತನಲ್ಲಿ ಕೋಪವನ್ನಿಟ್ಟುಕೊಳ್ಳಬೇದ! ನಿನ್ನ ಹಿತವನ್ನೇ ಲಕ್ಷಿಸಿ ರಾಮನು ನಿನ್ನ ಶುದ್ಧತೆಯನ್ನು ವೈಕರಿಸಲು ಈ ರೀತಿ ಮಾಡಿದನು. ಎಲ್ಲೆ ಮಗಳೇ, ನಿನ್ನ ಆಜರಣೆಯ ಬಲು ದುಸ್ರವಾದದ್ದು. ಈ ನನ್ನ ಆಜರಣೆಯ ಮಿಕ್ಕೆಲ್ಲ ಪರಿಪೂರ್ತಿಯರ ಕೇರಿಯನ್ನು ಮೀರಿಸಿದೆ. ಪತಿಸೇವೆಯ ಬಗ್ಗೆ ನಾನು ನಿನಗೆ ಹೇಳಬೇಕೆಂತಿಲ್ಲ. ರಾಮನೇ ನಿನ್ನ ಮುಖ್ಯ ದೈವತವೆಂಬುದನ್ನು ಹೇಳಬಯಸುತ್ತೇನೆ.

### ಖಿ. ಪುಷ್ಟಕವಿಮಾನಕ್ಕೆ ರಾಮನ ಅಶೀವಾದ ಉತ್ತರಕಾಂಡ/ಇಗ

ಕುಬೇರನ ಆಜ್ಞೆಯಂತೆ ಪುಷ್ಟಕವಿಮಾನವು ರಾಮನ ಬಳಿಗೆ ಬಂದಿತು. ಕುಬೇರನ ವಿನಂತಿಯನುಸಾರ ರಾಮನು ಅದನ್ನು ಸ್ವಾಗತಿಸಿ ಸ್ವೀಕರಿಸಿದನು. ಭತ್ತದ ಅರಳು, ಹೊಗಳು, ಸುಗಂಧದ್ರವ್ಯಗಳಿಂದ ಅದನ್ನು ಪೂಜಿಸಿ ರಾಮನು ಹೀಗೆಂದನು—

ಗಮ್ಯತಾಮತಿ ಯೋವಾಚ ಆಗಷ್ಟ ತ್ವಂ ಸ್ಕರೇ ಯದಾ |  
 ಸಿದ್ಧಾನಾಮ ಚ ಗತೋ ಸೌಮ್ಯ ಮಾ ವಿಷಾದೇನ ಯೋಜಯ ||೧೪||  
 ಶ್ರುತಿಫಾತಶ್ಚ ತೇ ಮಾ ಭೂದ್ಯಫೇಷ್ಟಂ ಗಷ್ಟತೋ ದಿತಃ ||೧೫||

“ಈಗ ಹೋಗು! ನಾನು ಸೃಂಗಿದಾಗ ಮರಳಿ ಬಾ! ಹೇ ಶಾಂತ ವಿಮಾನವೇ, ಆಕಾಶಮಾರ್ಗದಲ್ಲಿ ನೀನು ಸುಖವಾಗಿರು! ನಿನಗೆ ಇಷ್ಟವಿದ್ದತ್ತ ಚಲಿಸುವಾಗ ನಿನಗೆ ಯಾರಿಂದಲೂ ಆತಂಕವುಂಟಾಗಲಾರದು!”

### ೩. ಗಂಗೆಗೆ ಮಾಡಿಕೊಂಡ ಹರಕೆ

#### ಅಯೋಧ್ಯಾಕಾಂಡ/ಜಿಂ

ಗುಹನನ್ನು ಬೀಳೆಗ್ರಂಥನಂತರ ರಾಮ ಲಕ್ಷ್ಮಣ ಸೀತೆಯರು ಗಂಗಾನದಿಯನ್ನು ದಾಟಲೋಸುಗ ನೋಕೆಯಲ್ಲಿ ಕುಳಿತರು. ತಮ್ಮ ಕಲ್ಯಾಣಕ್ಕಾಗಿ ರಾಮನು ಒಂದು ಸೂಕ್ತವಾದ ಮಂತ್ರವನ್ನು ಜಪಿಸಿದನು. ಆಚಮನ ಮಾಡಿ ಎಲ್ಲರೂ ಗಂಗೆಗೆ ನಮಸ್ಕರಿಸಿದರು. ಆಗ ಅಂಬಿಗನು ನೋಕೆಯನ್ನು ಸಾಗುಮಾಡಿದನು ನೋಕೆಯು ಭಾಗಿರಧಿಯ ಮಧ್ಯಭಾಗಕ್ಕೆ ಬಂದಾಗ ಸೀತೆಯು ಕೃಜೋಡಿಸಿ ಗಂಗೆಯನ್ನು ಪ್ರಾರ್ಥಿಸಿದಳು.

ಪುತ್ರೋ ದಶರಥಸ್ಯಾಯಂ ಮಹಾರಾಜಸ್ಯ ಧೀಮತಃ:  
 ನಿದೇಶಂ ಪಾಲಯತ್ಸ್ವೇನಂ ಗಂಗೇ ತ್ವದಭರಕಿತಃ ||೧೬||  
 ಚತುರ್ವರ್ತ ಹಿ ವರಣಾಂತಿ ಸಮಗ್ರಾಣ್ಯಃ ಕಾನನೇ |  
 ಭ್ರಾತ್ರಾ ಸಹ ಮಯಾ ಜೀವ ಪ್ರಾನಃ ಪ್ರತಾಗಮಿಷ್ಯತಿ ||೧೭||  
 ತತಸ್ಯಾಂ ದೇವ ಸುಭಗೇ ಕ್ಷೇಮೇಣ ಪ್ರನರಾಗತಾ |  
 ಯತ್ಸ್ಯೇ ಪ್ರಮುದಿತಾ ಗಂಗೇ ಸರವಾಕಾಮಸಮೃದ್ಧಿನೀ ||೧೮||  
 ತ್ವಂ ಹಿ ತ್ರಿಪಥಗೇ ದೇವ ಬ್ರಹ್ಮಲೋಕಂ ಸಮಕ್ಕಸೇ |  
 ಭಾಯಾ ಜೋದಧಿರಾಜಸ್ಯ ತೋಕೇಣಿಸ್ವಂಪ್ರದುಶ್ಯಸೇ ||೧೯||  
 ಸಾ ಸ್ಯಾಂ ದೇವ ನಮಸ್ಯಾಮಿ ಪ್ರಶಂಸಾಮಿ ಚ ಶೋಭನೇ |  
 ಪ್ರಾಪ್ತರಾಜ್ಯೇ ನರವ್ಯಾಪ್ತೇ ತಿವೇನ ಪ್ರನರಾಗತೇ ||೨೦||  
 ಗವಾಂ ಶತಕದಸ್ತಂ ಚ ವಸ್ತುಣಿನ್ನಂ ಚ ಹೇಶಲಮೋ |  
 ಭ್ರಾಹ್ಮಕೇಭ್ಯಃ ಪ್ರದಾಸ್ಯಾಮಿ ತಪ ಶ್ರಿಯಚಿಕೇಷಣಯಾ ||೨೧||  
 ಸುರಾಘಣಪಹಸ್ಯೇಣ ಮಾಂಸಭೂತೋದದೇನ ಚ |

ಯಕ್ಕೇ ತಾಂ ಸ್ತೀಯತಾಂ ದೇವಿ ಪುರೀಂ ಪುನರುಪಾಗತಾ ॥೮॥  
 ಯಾನಿ ಕ್ಷತ್ತಿರವಾಸಿನಿ ದೈವತಾನಿ ಚ ಸಂತಿ ಹಿ ।  
 ತಾನಿ ಶಾರಾನೇ ಯಕ್ಕ್ಯಾಮಿ ಶೀಥಾನಾನ್ಯಾಯತನಾನಿ ಚ ॥೯॥  
 ಪುನರೆವ ಮಹಾಬಾಹಮರ್ಯಾ ಭೂತ್ತಾ ಚ ಸಂಗತಃ ।  
 ಅಯೋಧ್ಯಾಂ ವನವಾಸಾತ್ಮು ಪ್ರಮಿಶ್ರಣಃಫೋನಫೋ ॥೧೦॥

“ಹೇ ಗಂಗೆಯೇ, ದಶರಥ ಮಹಾರಾಜನ ಈ ವಿಚಾರವಂತ ಪುತ್ರನನ್ನು ನೀನು ರಸ್ಸಿಸುತ್ತಿರುವಾಗ ಈತನಿಂದ ಹಿತನ ಆಜ್ಞೆಯು ಪೂರ್ತಿಗೊಳ್ಳಲಿ! ಹೇ ದೇವಿ, ಹೇ ಭಾಗ್ಯವಂತಯಾದ ಗಂಗೆಯೇ, ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಆತನು ಬಂಧುವಾದ ಲಕ್ಷ್ಮಣ ಹಾಗೂ ನನ್ನ ಸಮೀತ ಮರಳಿ ಬರುವನು. ಆಗ ನನ್ನ ಮನೋರಘಗಳೆಲ್ಲ ಪರಿಪೂರ್ಣವಾಗಿ ನಾನು ಸುವಿರುಪವಾಗಿ ಮರಳಿ ಬಂದ ನಂತರ, ಅಶೀವ ಆನಂದ ಹರ್ಷಗಳಿಂದ ನಾನು ಪೂರ್ಜಿಸುವೆನು. ಎಲ್ಲೆ ಶ್ರೀಲೋಕ್ಯಾಮಿನೀದೇವಿ, ನೀನು ಬ್ರಹ್ಮಲೋಕವನ್ನು ವ್ಯಾಪಿಸಿರುವೇ; ನೀನು ಮಹಾಸಾರದ ಭಾರ್ಯೆ ಇರುವದು ಈ ಲೋಕದ ದೃಷ್ಟ್ಯಾಪ್ತಿಯಾಗಿದೆ. ಹೇ ದೇವಿ, ಶುಭಕಾರಿಯೇ, ಪುರುಷಶ್ರೇಷ್ಠನಾದ ನನ್ನ ಪತಿಯು ವನದಿಂದ ಮರಳಿ ರಾಜ್ಯಭಾರವನ್ನು ಕೈಗೊಂಡ ನಂತರ ನಾನು ನಿನಗೆ ನಮಸ್ಕರಿಸಿ, ನಿನ್ನನ್ನು ಸಂತೋಷಗೊಳಿಸಲು ಒಂದು ಲಕ್ಷ್ಮಣೋವುಗಳನ್ನೂ, ವಸ್ತ್ರಾಲಂಕಾರ ಗಳನ್ನೂ, ಉತ್ತಮ ಭೃತ್ಯಭೋಜನಾದಿಗಳನ್ನೂ ಬ್ರಾಹ್ಮಣರಿಗೆ ಅರ್ಪಿಸುವೆನು. ಇಷ್ಟೇ ಅಲ್ಲದೆ, ನಾನು ಅಯೋಧ್ಯೆಯನ್ನು ತಲುಪಿದನಂತರ ಒಂದು ಸಾವಿರ ಕೊಡಗಳಪ್ಪು ಮದ್ಯವನ್ನೂ, ಮಾಂಸಮಿಶ್ರಿತಾನ್ನವನ್ನೂ ನಿನಗೆ ಬಲಿಯಾಗಿ ಅರ್ಪಿಸುವೆನು. ಹೇ ಗಂಗೆಯೇ, ನೀನು ನನಗೆ ಪ್ರಸನ್ನಾಗು! ನಿನ್ನ ತೀರದಲ್ಲಿರುವ ದೇವತಗಳನ್ನೂ, ಶೀಥಾನಾಗಳನ್ನೂ, ಕ್ಷೇತ್ರಗಳನ್ನೂ ನಾನು ಅಚ್ಯಾಸುವೆನು. ಹೇ ಪಾಪರಹಿತ ಗಂಗೆಯೇ, ನಾನು, ನನ್ನ ನಿಷ್ಪಾಪ ಪತಿ ಹಾಗೂ ಅವನ ಬಂಧು ಲಕ್ಷ್ಮಣ ಮರಳಿ ಅಯೋಧ್ಯೆಯನ್ನು ಪ್ರವೇಶಿಸಲಿ!”

## ೨. ಯಮುನಾ ನದಿಗೆ ಬೇಡಿಕೊಂಡ ಹರಕೆ ಅಯೋಧ್ಯಾಕಾಂಡ/ಖಿಜಿ

ಭರದ್ವಾಜ ಮುನಿಯ ಆಶ್ರಮದಲ್ಲಿ ಒಂದು ರಾತ್ರಿ ಕಳೆದ ನಂತರ ಜಿತ್ತುಕೊಟಿ ಪರವತದತ್ತ ಸಾಗುವ ದಾರಿಯನ್ನು ಮುನಿಯು ರಾಮನಿಗೆ ಹೇಳಿ, ಅಶೀವದಿಸಿ

ಆ ಮೂರವನ್ನೂ ಬೀಳೆಳ್ಳಿಟ್ಟನು. ಯಾರು ನಿನಿಂದಿಸಿ ದಾಟಿಹೋಗಲು ಅಲ್ಲಿ ನೋಕೆಯಿರಲಿಲ್ಲ. ಆಗ ಒಣಗಿದ ಕಾಷ್ಟಗಳನ್ನು ಜೋಡಿಸಿ ಒಂದು ಪೆಟ್ಟಿಗೆಯಾ ಕಾರವನ್ನು ರಚಿಸಿದರು. ಅದರಲ್ಲಿ ಮರದ ಎಲೆಗಳನ್ನು ಹರಡಿ ಕುಲಿತುಕೊಳ್ಳಲು ಆಗುವಂತೆ ಮಾಡಿದರು. ಸೀತೆಯನ್ನು ಮೊದಲು ಅದರಲ್ಲಿ ಕುಳಿರಿಸಿ, ರಾಮ-ಲಕ್ಷ್ಮಣರು ನಂತರ ಅದರಲ್ಲಿ ಕುಳಿತ್ತರು. ತೇಲುವ ದೋಷಿಯಂತೆ ಆ ಪೆಟ್ಟಿಗೆಯು ಯಾರು ನಿನಿಂದಿಸಿ ಪ್ರವಾಹದ ಮಧ್ಯವನ್ನು ತಲುಪಿದಾಗ ಸೀತೆಯು ಯಾರು ನಿನಿಂದಿಸಿ ನಮಸ್ಕರಿಸಿ ಈ ರೀತಿ ನುಡಿದಳು—

ಸ್ವಾಮಿ ದೇವ ತರಾಮಿ ತ್ವಾಂ ಪಾರಯೇಸ್ಯೇ ಪತಿವ್ರತವ್ |೧೯||

ಯಕ್ಷೀ ತ್ವಾ<sup>१</sup> ಗೋಸಹಸ್ರೀಽ ಸುರಾಘಟಶತೇನ ಚ |

ಸ್ವಾಮಿ ಪ್ರತ್ಯಾಗತೇ ರಾಮೇ ಪುರೀಮಿಕಾಪ್ರಪಾಲಿತಾವ್ |೨೦||

“ಹೇ ದೇವಿಯೇ, ನಾನು ನಿನ್ನನ್ನು ದಾಟಿ ಹೋಗುತ್ತಿದ್ದೇನೆ. ನನ್ನ ಪತಿಯು ಕೈಗೂಂಡ ವ್ರತವು ಪೂರ್ಣಗೊಳ್ಳಲಿ! ಇಕ್ಷ್ವಾಕುವಂಶಜರಿಂದ ರಕ್ಷಿಸಲ್ಪಟ್ಟ ಅಯೋಧ್ಯಾನಗರಕ್ಕೆ ರಾಮನು ಸುಲಿರೂಪವಾಗಿ ಮರಳಿದ ನಂತರ ನಾನು ಒಂದು ಸಹಸ್ರ ಹಸುಗಳನ್ನು ಮತ್ತು ಒಂದುನೂರು ಕೊಡದಷ್ಟು ಮಧ್ಯವನ್ನು ನಿನಗೆ ಅರ್ಪಿಸಿ ನಿನ್ನನ್ನು ಪೂಜಿಸುವೆ.”

\* \* \* \*

ವ್ಯಾಕ್ ವಿಶೇಷ

ಇತ್ಯ

ವಾರ್ಯಾಕಿ ರಾಮಾಯಣ : ಶಾಪ ಮತ್ತು ವರಗಳು

## ೧. ಅಗಸ್ಟ್‌

ಅಗಸ್ಟ್‌ನು ವಸಿಷ್ಠನಂತೆ ಮಿತ್ರ-ವರುಣಿರಿಂದ ಜನಿಸಿದ ಪ್ರತ್ಯೇಕ ಉವರ್ಚಿಯು ವರುಣನೊಡನೆ ಸಂಖೋಗವನ್ನು ನಿರಾಕರಿಸಿದ ಕಾರಣ ಆತನು ತನ್ನ ತೇಜಸ್ಸನ್ನು (ವೀರ್ಯವನ್ನು) ಒಂದು ಕುಂಭದಲ್ಲಿ ಹಾಕಿದನು. ಮಿತ್ರನಿಗೆ ಈ ಸಂಗತಿಯು ತೀಳಿದುಬಂದಿತು. ಆಗ ಮಿತ್ರನು ಉವರ್ಚಿಗೆ ಶಾಪ ಕೊಟ್ಟ ತನ್ನ ತೇಜಸ್ಸನ್ನು ಕುಂಭದಲ್ಲಿ ವಿಸರ್ಚಿಸಿದನು. ಆ ಕುಂಭದಿಂದ ತೇಜಸ್ಸಿಗಳಾದ ಇಬ್ಬರು ಶ್ರೇಷ್ಠ ಮಹಿಂಗಳು ಹೊರಬಂದರು. ಅವರಲ್ಲಿ ಮೊದಲಿನವನು ಅಗಸ್ಟ್‌, ಎರಡನೆಯವನು ವಸಿಷ್ಠ. ಅಗಸ್ಟ್‌ನು, ಮಿತ್ರನಿಗೆ ನಾನು ನಿನ್ಮಾಬ್ಜನ ಪ್ರತ್ಯನ್ನಲ್ಲಿದೆ ಹೇಳಿದನು. ಇವರ ಜನ್ಮದ ಬಗೆಗಿನ ಇನ್ನೊಂದು ಕಢೆಯ ಪ್ರಕಾರ ಉವರ್ಚಿಯನ್ನು ಕಂಡಂತೆ ಮಿತ್ರ ಮತ್ತು ವರುಣರ ವೀರ್ಯವು ಕಮಲದಲ್ಲಿ ಬಿಡ್ಡಿತು; ಅದರಿಂದ ಅಗಸ್ಟ್‌-ವಸಿಷ್ಠರು ಜನ್ಮ ತಾಳಿದರು. ಲೋಪಮುದ್ರೆ ಎಂಬಾಕೆಯು ಅಗಸ್ಟ್‌ನ ಪತ್ತಿಯಾಗಿದ್ದಳು. ಅವಳು ರಾಜಕ್ಷೇಯಾಗಿದ್ದಳು. ಅವಳ ಬಲವು ಇತ್ಯಾಯಾದತ್ತ ಇತ್ತು. ಅಗಸ್ಟ್‌ನು ವಿರಕ್ತನಾಗಿದ್ದರೂ ತನ್ನ ಹೆಂಡತಿಯನ್ನು ಸಂತೋಷಗೊಳಿಸಲು ಆತನು ‘ಇಲ್ಲಲ್’ ಎಂಬಾತನ ಸಂಪತ್ತನ್ನು ಪಡೆದುಕೊಂಡನು. ಸಮುದ್ರದಲ್ಲಿದ್ದ ಕಾಲಕೆಯರು ಜನರನ್ನು ಹೀಡಿಸಲು ಪ್ರಾರಂಭಿಸಿದಾಗ ಅಗಸ್ಟ್‌ನು ಇಡೀ ಸಮುದ್ರದ ನೀರನ್ನು ಪ್ರಾಶ್ನಿಸಿದನು. ನಮಷನು ಅಗಸ್ಟ್‌ನನ್ನು ಪಲ್ಲಕ್ಕಿಯನ್ನು ಎತ್ತಿಕೊಂಡು ನಡೆಯುವ ವಾಹಕನನ್ನಾಗಿ ಮಾಡಿದನು. ಆಗ ಕೋಪಗೊಂಡ ಅಗಸ್ಟ್‌ನು ತನ್ನ ಜಡೆಯ ಒಂದು ಕೂದಲನ್ನು ಭ್ರಗುವಿನ ಶಾಪದಿಂದ ಅಭಿಮಂತ್ರಿಸಿ ನಹುಷನತ್ತ ಎಸೆದಾಗ, ನಹುಷನು, ಹತ್ತು ಸಾವಿರ ವರ್ಷಗಳ ಕಾಲ ಸರ್ವದ ರೂಪದಲ್ಲಿ ಬಿದ್ಧಕೊಳ್ಳಬೇಕಾಯಿತು. ಅಗಸ್ಟ್‌ನು, ಚಿನ್ನ ವೈಘಾಯಿಂಗಳಿಂದ ಖಿಡಿತವಾದ ಧನುಷನ್ನು, ಅಮೋಷವಾದ ಶರಗಳನ್ನು ಹಾಗೂ ಶರ ತುಂಬಿದ ಅಕ್ಷಯ ಬತ್ತಳಿಕೆಯನ್ನು ಕೊಟ್ಟನು. ಯಜ್ಞಪಶುವೆಂದು ಮರುತನ ಸಲುವಾಗಿ ತಂದ ಪಶುವನ್ನು ಇಂದ್ರನು ಅಪಹರಿಸಿದನು. ಆಗ ಮರುತನು ಇಂದ್ರನನ್ನು, ಹೊಡೆಯಲು ಧಾವಿಸಿದನು. ಆಗ ಅಗಸ್ಟ್‌ನು ಮರುತನನ್ನು ಶಾಂತಗೊಳಿಸಿ, ಇಂದ್ರನೊಡನೆ ಮಿತ್ರತ್ವವನ್ನುಂಟುಮಾಡಿಕೊಟ್ಟನು. ಹತ್ತು ವರ್ಷಗಳ ಒಂದು ಯಾಗವನ್ನಾರಂಭಿಸಿ, ಪಶುಹಿಂಸೆ ಇರದೇ ಇದ್ದರೂ ಇಂದ್ರನು ಮಳಿಗರೆಯವಂತೆ

ಮಾಡಿದನು. ಅಗಸ್ತ್ಯನ ಸಂಬಂಧವು ದಕ್ಷಿಣಭಾಗದೊಡನೆ ಹೆಚ್ಚಿಗಿ ಇದ್ದದರಿಂದ ಈತನನ್ನು ದಕ್ಷಿಣದ ಸ್ಥಾನೀಯ ಎಂದೆನ್ನುತ್ತಾರೆ. ಈತನಿಂದ ಲೋಪಾಮುದ್ರೆಯು ಇಧ್ವಾಹ (ದೃಢಸ್ವ) ಎಂಬ ಪ್ರತಿನನ್ನು ಪಡೆದಳು. ಈ ವರದು ಹೆಸರಿನ ಇಬ್ಬರು ಪ್ರತಿರಿಯವ ಸಂಭವವೂ ಇದೆ. ಅಗಸ್ತ್ಯ ಹೆಸರಿನ ಒಂದು ಚುಕ್ಕೆಯು ಭಾದ್ರಪದ ಮಾಸದಲ್ಲಿ ದಕ್ಷಿಣ ದಿಕ್ಕಿನಲ್ಲಿ ಕಾಣಿಸಿಕೊಳ್ಳುತ್ತದೆ. ಆಗ ನೀರು ದೋಷರಹಿತವಾಗುತ್ತದೆ ಎಂಬ ತಿಳಿವಳಿಕೆ ಇದೆ. ಅದಕ್ಕೆ ಅಗಸ್ತ್ಯನ ಸಂಬಂಧವಿದೆ ಎನ್ನುತ್ತಾರೆ.

ಅಗಸ್ತ್ಯ ಮುಷಿಯ ಹೆಸರಿನಲ್ಲಿ ಸಾಕಷ್ಟು ಗ್ರಂಥರಚನೆಯಿದೆ. ಅಗಸ್ತ್ಯ ಹೆಸರಿನ ಗೋತ್ರವೂ ಕೂಡ ಇದೆ.

## ೨. ಅಂಗದ

ಈತನು ವಾಲಿ ಮತ್ತು ತಾರೆಯರ ಪ್ರತ್ಯೆ; ವಾಲಿಯ ಬಲುತ್ತೀರಿಯ ಮಗ; ಅತ್ಯಂತ ಪರಾಕ್ರಮಿ ಕೂಡ. ಮರಣೋನ್ನಾಖಿನಾದಾಗ ವಾಲಿಯು ಅಂಗದನನ್ನು ಸುಗ್ರೀವನಿಗೆ ಒಪ್ಪಿಸಿ, ಅವನನ್ನು ತನ್ನ ಸ್ವಂತ ಮಗನೆಂದೇ ತಿಳಿಯಲು ಹೇಳಿದನು. ಸುಗ್ರೀವನನ್ನು ಅನುಸರಿಸಿ ವರ್ತಿಸಬೇಕೆಂದು ಅಂಗದನಿಗೆ ಹೇಳಿದನು. ಇಷ್ಟಾದರೂ ಸುಗ್ರೀವನ ಬಗ್ಗೆ ಅಂಗದನ ಮನಸ್ಸಿನಲ್ಲಿ ಸಂದೇಹ ಉಳಿದಿತ್ತು. ರಾಮನಿಗೆ ನೇರವಾಗಬೇಕೆಂದು ಬೃಹಸ್ಪತಿಯು ಅಂಶರೂಪವಾಗಿ ಅಂಗದನೆಂದು ಜನ್ಮ ತಾಳಿದ್ದರಿಂದ ಅಂಗದನು ಬಹು ಬುದ್ಧಿವಂತನಾಗಿದ್ದನು. ವಾಲಿಯ ವರ್ಣಾಯ ನಂತರ ರಾಮನು ಸುಗ್ರೀವನಿಗೆ ಕಿಷ್ಟಿಂಧಯ ಪಟ್ಟ ಕಟ್ಟಿದನು. ಅದೇ ಸಮಯಕ್ಕೆ ಸುಗ್ರೀವನಿಂದ ಅಂಗದನಿಗೆ ಯೋವರಾಜ್ಯಾಭಿಷೇಕವನ್ನು ಮಾಡಿಸಿದನು. ಸೀತೆಯ ಶೋಧಾರ್ಥಕ್ಕಾಗಿ ದಕ್ಷಿಣದಿಕ್ಕಿನತ್ತ ಹೋದ ವಾನರರ ತಂಡದ ನಾಯಕ ಅಂಗದ ನಾಗಿದ್ದನು. ಅವನು ಒಬ್ಬ ಅಸುರನಿಗೆ ರಕ್ತವನ್ನು ಕಾರುವಂತೆ ಮಾಡಿದನು. ನಿರ್ದಿಷ್ಟ ಸಮಯದೊಳಗೆ ಸೀತೆಯ ಸುಳಿವು ಸಿಗಿದ್ದರಿಂದ, ಈ ಅಂಗದನ ಗುಂಪಿನವರಿಗೆ ಸುಗ್ರೀವನ ಭಯವೆನಿಸಿ, ಆತನತ್ತ ಮರಳಿ ಹೋಗದ ವಾನರರೆಲ್ಲರೂ ಪ್ರಾಯೋಪವೇಶ ಮಾಡಿ ಮರಣವನ್ನಪ್ಪುವುದೆಂದು ನಿಶ್ಚಯಿಸಿದರು. ಆಗ ಸಂಪಾತಿಯಿಂದ ಸೀತೆಯಿದ್ದ ಸ್ಥಾನವು ತಿಳಿದುಬಂದ ನಂತರ ಸಮುದ್ರವನ್ನು ದಾಟುವದೆಂತು? ಯಾರು ದಾಟಬಲ್ಲರು? – ಎಂಬ ಚಿಂತೆಯು ಹುಟ್ಟಿಕೊಂಡಿತ್ತು. ಆಗ ಒಂದೇ ನಗೆತದಲ್ಲಿ ನೂರು ಯೋಜನಗಳನ್ನು ದಾಟುವ ಮನೋಬಲವನ್ನು ಅಂಗದ ವೃಕ್ಷಪಡಿಸಿದನು. ರಾಘಣನೊಡನೆ ಯುದ್ಧವನ್ನು ತಡೆಯಲು,

ಸಾಮೋಪಚಾರದ ಮಾತುಕತೆಗಾಗಿ, ರಾಮನ ರಾಜದೂತನೆಂದು ಅಂಗದನನ್ನು ನಿಶ್ಚಯಿಸಲಾಯಿತು. ಅಂಗದನು ಇಂದ್ರಜಿತುವಿನೊಡನೆ ಯುದ್ಧಮಾಡಿ ಆತನನ್ನು ಸದೆಬಿಡು; ನಾರಾತಕ, ಮಹಾಪಾತ್ರ, ವಜ್ರದಂಡ್ರರಂಭ ಬಲಶಾಲಿ ರಾಷ್ಟ್ರಸರನ್ನು ಯಾಮಸದನಕ್ಕೆ ಅಟ್ಟಿದನು. ಕುಂಭಕರ್ಣನ ವಿಶಾಲವಾದ ಶರೀರವನ್ನು ಕಂಡು ಭಯಗೊಂಡು ತತ್ತರಿಸಿದ ವಾನರಭಟರನ್ನು ಅಂಗದನು ಹರಿದುಂಬಿಸಿದನು. ಅಂಗದನ ಸಾಟಯಿಲ್ಲದ ಈ ಪರಾಕ್ರಮವನ್ನು ಅವಲೋಕಿಸಿ ರಾಮನು ಸಂತೋಷಗೊಂಡನು. ರಾಜ್ಯಾಭಿಷೇಕದ ಸಮಯದಲ್ಲಿ ರಾಮನು ತನ್ನ ಬಾಹುಭೂಷಣಗಳನ್ನು ಅಂಗದನಿಗೆ ಕೊಟ್ಟಿ ಗೌರವಿಸಿದನು. ಅಂಗದನನ್ನು ತನ್ನ ಬಳಿ ಕುಳಿರಿಸಿಕೊಂಡು ರಾಮನು ಸುಗ್ರೀವನಿಗೆ “ನಿನ್ನ ಮಗನಾದ ಈ ಅಂಗದನು ಸಪ್ತತ್ರಣಾಗಿದ್ದಾನೆ. ಸಲಹೆ, ವಿಚಾರವಿನಿಮಯಚತುರನಿದ್ದು, ನನ್ನ ಹಿತಾಸ್ತ್ರಿಯಲ್ಲಿ ತಂಬಾ ದ್ವಾರಿದ್ದಾನೆ” ಎಂದು ನುಡಿದನು. ಸುಗ್ರೀವನು ಅಂಗದನಿಗೆ ರಾಜ್ಯಾಭಿಷೇಕವನ್ನು ನಡೆಯಿಸಿ ಕಂಪಿಂಧೆಯ ರಾಜ್ಯವನ್ನು ಆತನಿಗೆ ಕೊಟ್ಟನು.

### ೩. ಅಂಜನಾ

ಇವಳಿಗೆ ‘ಅಂಜನಿ’ ಎಂದುಕೊಂಡ ಅನ್ನುತ್ತಾರೆ. ಪುಂಜಿತಸ್ಥಳೆ ಎಂಬ ಅಪರೆಯು ಖುಷಿಗಳ ಶಾಪದಿಂದ ಕುಂಜರನೆಂಬ ವಾನರನ ಕಸ್ಯೇಯಾದಳು. ಶಿವಶತರುದ್ರಸಂಹಿತೆಯಲ್ಲಿ ಈ ಕಸ್ಯೇಯು ಗೌತಮ ಖುಷಿಯ ಮಗಳೆಂದು ಉಲ್ಲೇಖಿಸಿದೆ. ಇವಳು ಕೇಸರಿ ಎಂಬ ವಾನರನ ಪತ್ತಿಯಾಗಿದ್ದಳು. ವಾಯುವಿನ ಪ್ರಸಾದದಿಂದ ಇವಳಿಗೆ ಹನುಮಾನನೆಂಬ ಪುತ್ರನಾದನು- ಎಂದು ಸ್ಥಂದಪುರಾಣದಲ್ಲಿ ಉಲ್ಲೇಖಿಸಿದೆ. ಮತಂಗಿಖುಷಿಯು ಹೇಳಿದರಿಂದ ಇವಳು ಪತಿಯೋಡನೆ ವೆಂಕಟಾಚಲಪವಂತದ ಮೇಲೆ ಹೋಗಿ ಅಲ್ಲಿಯ ಪುಷ್ಟರಣಿಯಲ್ಲಿ ಸ್ಥಾನ ಮಾಡಿದಳು. ಅಲ್ಲಿಯ ವರಾಹ ಮತ್ತು ವೆಂಕಟೇಶರನ್ನು ವಂದಿಸಿದಳು. ಆಕಾಶಗಂಗೆ ಎಂಬ ತೀರ್ಥದಲ್ಲಿ ವಾಯುವನ್ನು ಆರಾಧಿಸಿದಳು. ಒಂದು ಸಾವಿರ ವರ್ಷಗಳ ತಪಸ್ಸು ಪೂರ್ಣವಾದ ನಂತರ ವಾಯುವು ಪ್ರಸನ್ನನಾಗಿ ವರವನ್ನು ಬೇಡಲು ಹೇಳಿದನು. ಆಗ ಅಂಜನಿಯು ಪುತ್ರನನ್ನು ಬೇಡಿಕೊಂಡಳು. ಅವನೇ ಹನುಮಾನನಾದನು. ಇವಳು ‘ಕಾಮರೂಪಧರೆ’ಯಾಗಿದ್ದಳು. ಈ ಅಂಜನಿಗೆ ‘ಮಾಜರಾ’ ಹೆಸರಿನ ಸವತಿಯೊಬ್ಬಳಿದ್ದಳು.

### ೪. ಅತಿಕಾಯ

ಅತಿಕಾಯನು ರಾವಣ ಹಾಗೂ ಧಾನ್ಯಮಾಲಿನಿ ಇವರ ಮಗನು. ಅವನು ಹೆಸರಿನಂತೆ ಬಹುದೊಡ್ಡ ದೇಹದವನಿದ್ದನು. ಬ್ರಹ್ಮದೇವನನ್ನು ಪ್ರಸನ್ನಗೊಳಿಸಿ, ಅಸ್ತ, ಕವಚ, ದಿವ್ಯರಥಗಳನ್ನು ಪಡೆದುದಲ್ಲದೆ ಸುರಾಸುರರಿಂದ ತನ್ನ ವಧೆಯಾಗ ಕೊಡದೆಂಬ ವರವನ್ನು ಸಹ ಇವನು ಹೊಂದಿದ್ದನು. ಈತನು ಇಂದ್ರ ಮತ್ತು ವರುಣರನ್ನು ಸೋಲಿಸಿದ್ದನು. ಹಂಭಕರ್ಣನ ವಧೆಯಾದ ನಂತರ ಈತನು ರಣಾಂಗಣಕ್ಕೆ ಇಳಿದನು. ಅವನ ಆಭರಣದಿಂದ ತತ್ತ್ವರಿಸಿದ ವಾನರರು ರಾಮನ ಆಶ್ರಯಕ್ಕೆ ಧಾವಿಸಿದರು. ಅತಿಕಾಯನು ಭೀಮಪರಾಕ್ರಮಿಯಾಗಿದ್ದನು. ಆತನು ತುಲನೆ ಇಲ್ಲದ ಬಲವುಳ್ಳ, ಅಸ್ತಜಾಣಿಯಾದ, ಗಜಾರೋಹಣ-ಅಶ್ವಾರೋಹಣ ಗಳಲ್ಲಿ ಖ್ಯಾತನಾದ, ವಿಢ್ಳ, ಧನುಸ್, ಬಾಣ ಮುಂತಾದ ಶಸ್ತ್ರಸರ್ವಾಳ್ಲಿ ನಿಪುಣನಾದ, ಸಾಮರ್ಥಯಾದಿ ರಾಜನೀತಿಯಲ್ಲಿ ಮರ್ಜನಾದ ವೀರನಾಗಿದ್ದನೆಂದು ರಾಮನಿಗೆ ಅತಿಕಾಯನ ಪರಿಚಯವನ್ನು ವಿಭಿಂಫಣನು ಮಾಡಿಕೊಟ್ಟಣು. ‘ಯಾವ ಸಾಮಾನ್ಯ ವೀರನೊಡನೆಯೂ ನಾನು ಯುದ್ಧವನ್ನು ಇಚ್ಛಿಸುವದಿಲ್ಲ; ಯಾರ ಬಳಿ ಸಾಮರ್ಥ್ಯವಿದೆಯೋ ಅವನು ನನ್ನೋಡನೆ ಯುದ್ಧಕ್ಕೆ ನಿಲ್ಲಬೇಕು’ ಎಂದು ಅತಿಕಾಯನು ರಾಮನಿಗೆ ನುಡಿದಿದ್ದನು. ಅತಿಕಾಯ-ಲಕ್ಷ್ಮಣ ಇವರಲ್ಲಿಯ ಯುದ್ಧದಲ್ಲಿ, ಅತಿಕಾಯನು ಲಕ್ಷ್ಮಣನಿಂದ ಕೊಳ್ಳಲುಪಟ್ಟನು.

### ೫. ಅದಿತಿ

ಅದಿತಿಯು ಪ್ರಾಚೀತಸ ದಕ್ಷ ಹಾಗೂ ಅಸಿಕ್ಕಿ ಇವರ ಪುತ್ರಿ. ಇವಳು ಕಶ್ಯಪನ ಪತ್ನಿಯಾಗಿದ್ದು ಮಿತ್ರ-ವರುಣರ ತಾಯಿಯಾಗಿದ್ದಳು. ಇವಳಿಗೆ ಬಲಶಾಲಿಗಳಾದ ಎಂಟು ಮಕ್ಕಳು ಜನಿಸಿದರು. ವೇದಗಳಲ್ಲಿ ಇವಳನ್ನು ವಿಷ್ಣುಪತ್ನಿ ಎಂದು ಉಲ್ಲೇಕಿಸಲಾಗಿದೆ. ದ್ಯೌಹಾಗೂ ಪೃಥ್ವಿಯಂತಯೇ ಇವಳನ್ನು ಬಗೆಯ ಲಾಗುತ್ತದೆ. ಮೃಣಾಕ ಪರವತದ ಶಿವಿರದ ಮೇಲೆ ಇವಳು ‘ಚರು’ವನ್ನು ಬೆರಿಯಿಸಿದ್ದಳು. ಒಂಟಿಗಾಲಿನಲ್ಲಿ ನಿಂತು ಅವಳು ತಪಸ್ಯನ್ನಾಚರಿಸಿದ್ದರಿಂದ ಇವಳ ಉದರದಿಂದ ವಿಷ್ಣುವು ಜನ್ಮತಾಳಿದನು. ಅದಿತಿಗೆ ಹನ್ಸರಡು ಪುತ್ರರಿದ್ದರೆಂಬ ಒಂದು ಉಲ್ಲೇಖವಿದೆ. ತೈತ್ತಿರೀಯ ಸಂಹಿತೆಯಲ್ಲಿ ಇವಳಿಗೆ ಎಂಟೇ ಪುತ್ರರಿದ್ದ ರೆಂದು ಹೇಳಲಾಗಿದೆ. ಏಳು ಪುತ್ರರನ್ನು ಮಾತ್ರ ಇವಳು ಬಯಸಿದ್ದಳು; ಆದ್ದರಿಂದ ಎಂಟನೆಯ ಗಭರವನ್ನು ಇವಳು ಒಡೆದೆಲ್ಲ; ಅದರಿಂದ ‘ಮಾತಾಂಡ’ ಅಥವಾ ‘ವಿವಸ್ಥಾನ’ನು ಜನ್ಮತಾಳಿದನು; ನರಕಾಸುರನು ಇವಳ ಕರ್ಣಕುಂಡಲಗಳನ್ನು

ಅಪಹರಿಸಿದ್ದನು; ಆಗ ಕೃಷ್ಣನು ನರಕಾಸುರನನ್ನು ಗೆದ್ದು ಈ ಕಣಕುಂಡಲಗಳನ್ನು ಅದಿತಿಗೆ ಮರಳಿ ತಂದುಕೊಟ್ಟನು— ಎಂದು ಮಹಾಭಾರತದ ಉದ್ಯೋಗವರ್ವ ಹೇಜುತ್ತದೆ.

ಇವಳು ಓವರ್ ವೈದಿಕ ದೇವತೆಯಾಗಿದ್ದ ಹನ್ನೆರಡು ಆದಿತ್ಯರ ಮಾತೆಯಾಗಿದ್ದಾಳೆ. ಮಗ್ನೇದರಲ್ಲಿ ಇವಳಿಗೆ ವಿಶ್ವಮಾತೆ ಎಂದು ಸಂಬೋಧಿಸಿದ್ದಾರೆ. ಇವಳು ಆದಿತ್ಯರ ಮಾತೆಯಾಗಿದ್ದರಿಂದ ಇವಳ ತೇಜಸ್ಸನ್ನು ಗೌರವಿಸಿದ್ದಾರೆ.

## ೩. ಅನರಣ್ಯ

ಅನರಣ್ಯನು ಇಕ್ಷ್ವಾಕು ಕುಲದಲ್ಲಿಯ ಒಬ್ಬ ರಾಜ. ಈತನು ಬಾಣನೆಂಬಾತನ ಮಗನಾಗಿದ್ದು, ಇವನು ಪ್ರಥಮವಿನ ಪಿತನಿದ್ದನು— ಎಂದು ವಾಲ್ಯೇಕಿಯು ಬಾಲಕಾಂಡ ೧೦/ ೨೨-೨೩ ಸರ್ಗದಲ್ಲಿ ಹೇಳಿದ್ದಾನೆ. ಅನರಣ್ಯನು ತ್ರೈಸ್ಯವಿನ ಮಗನೆಂದು ಭಾಗವತದಲ್ಲಿದೆ; ಈತನು ಸಂಭೂತನ ಮಗನೆಂದು ಕೆಲವು ಪುರಾಣಗಳಲ್ಲಿಯ ಮತವಿದೆ. ಈತನು ಅಯೋಧ್ಯೆಯನ್ನು ಆಳುತ್ತಿದ್ದಾಗ ರಾವಣನು ಯುದ್ಧಮಾಡಿ ಈತನ ಸ್ಯೇಸ್ಯವನ್ನೆಲ್ಲ ಚದುರಿಸಿದನು. ಹಾಗೆ ನೋಡಿದರೆ ಅನರಣ್ಯನು ವೀರನೂ ಪರಾಕ್ರಮಿಯೂ ಆಗಿದ್ದನು; ಏಕೆಂದರೆ, ಈತನು ಮಾರೀಚ, ಸಾರಣ, ಶುಕ, ಪ್ರಹಸ್ತ ಮುಂತಾದ ರಾವಣನ ಅಮಾತ್ಯರನ್ನು ಪರಾಜಯಗೊಳಿಸಿದ್ದನು. ಹೀಗಿದ್ದರೂ ರಾವಣನ ತನ್ನ ಅಂಗ್ಯೇಯಿಂದ ಅನರಣ್ಯನ ತಲೆಗೆ ಕೊಟ್ಟಿ ಬಂದೇ ಏಟಗೆ ಈತನು ರಥದಿಂದ ಭೂಮಿಯತ್ತ ಕೆಳಗುರುಳಿದನು. ಮುಮುಕ್ಷು ಅವಸ್ಥೆಯಲ್ಲಿರುವಾಗ ಅನರಣ್ಯನು ರಾವಣನಿಗೆ ಶಾಪವನ್ನು ಕೊಟ್ಟನು. ಈತನು ಯುದ್ಧವನ್ನು ತೃಜಿಸಿ ತಪಸ್ಸಿನಲ್ಲಿ ತೊಡಗಿದಾಗ ರಾವಣನು ಇವನನ್ನು ವಧಿಸಿದನು. ಮರಣಪೂರ್ವದಲ್ಲಿ ಅನರಣ್ಯನು ಶಾಪವನ್ನು ಕೊಟ್ಟನೆಂದು ಕೂಡ ಒಂದು ಉಲ್ಲೇಖವಿದೆ. ವಾಲ್ಯೇಕಿರಾಮಾಯಣದಲ್ಲಿ ಮಾತ್ರ ಇದಕ್ಕೆ ಆಧಾರ ದೊರೆಯುತ್ತಿಲ್ಲ. ಇದಕ್ಕೆ ಪ್ರತಿಯಾಗಿ ‘ಎಲ್ಲೆ ರಾಕ್ಷಸನೇ, ನಾನು ಎಂದಿಗೂ ಯುದ್ಧವನ್ನು ಬಿಟ್ಟು ಹಿಂಜರಿದಲ್ಲ; ಯುದ್ಧ ಮಾಡುತ್ತಿರುವಾಗಲೇ ನೀನು ನನ್ನನ್ನು ವಧಿಸಿರುವೆ’ ಎಂಬ ಉಲ್ಲೇಖವಿದೆ (ಉತ್ತರಕಾಂಡ ೧೯/೨೫)

## ೪. ಅನಸೂಯಾ

ಇವಳು ಕರ್ದವ ಹಾಗೂ ದೇವಹೂತಿ ದಂಪತೀಗಳ ಕನ್ಯೆಯಾಗಿದ್ದ ಸ್ವಾಯಂಭೂತ ಮತ್ತು ವೈವಾಹಿಕ ಮನ್ಯಂತರದ ಬ್ರಹ್ಮಮಾನಸಪುತ್ರನಾದ ಅತ್ಯಿಮುನಿಯ

ಭಾಯ್ದೆಯಾಗಿದ್ದಳು. ಹೌರಾಣಿಕ ವಾಜ್ಯಯದಲ್ಲಿ ‘ಪತಿವ್ರತೆ’ ಎಂದು ಇವಳಿನ್ನು ಉಲ್ಲೇಖಿಸಲಾಗಿದೆ. ಮೂರು ನೂರು ವರ್ಷಗಳ ಕಾಲ ಯಾವ ಆಹಾರವನ್ನು ಸೇವಿಸದೆ ತಪಸ್ಸನಾಡುತ್ತಿರಿಸಿ ಶಂಕರನ ಕೃಪಾಪ್ರಸಾದವನ್ನು ಈಕೆ ಪಡೆದಳು. ಆಗ ಇವಳಿಗೆ ದತ್ತಾತ್ರೇಯ, ದುರ್ವಾಸ ಹಾಗೂ ಜಂದ್ರ ಎಂಬ ಮೂರು ಮಕ್ಕಳು ಹುಟ್ಟಿದರು. ಜಿತ್ತುಕೊಟಿದ ಮೇಲೆ ಹರಿಯುವ ಗಂಗೆಯನ್ನು ಇವಳು ಪ್ರವೃತ್ತಿಸುತ್ತಿರಿಸಿದಳು. ಮಾಂಡವ್ಯ ಖುಷಿಯನ್ನು ಶೂಲಕ್ಷೇರಿಸಿದ ಸಮಯದಲ್ಲಿ, ಆ ಶೂಲಕ್ಷೇ ಕತ್ತಲೆಯಲ್ಲಿ ಓರ್ವ ಖುಷಿಪತ್ತಿಯ ಧಕ್ಕೆ ತಗುಲಿತು. ಆಗ ಮಾಂಡವ್ಯನು ಆ ಖುಷಿಪತ್ತಿಗೆ ‘ಸೂರ್ಯೋದಯವಾಗುತ್ತಿಲೇ ನೀನು ವಿಧವೆಯಾಗುವೆ’ ಎಂಬ ಶಾಪವನ್ನಿತ್ತನು. ಅನಸೂಯೆಯು ಆ ಖುಷಿಪತ್ತಿಯ ಗೆಳತಿಯಾದ್ದರಿಂದ ಸೂರ್ಯೋದಯವಾಗದಂತೆ ಮಾಡಿದಳು. ಹೀಗಾದ್ದರಿಂದ ಲೋಕದ ವ್ಯವಹಾರ ಗಳು ನಿಂತುಹೋದವು. ಆ ಖುಷಿಪತ್ತಿಯ ಚೈಫಾವು ಶಾಪವನಿವಾರಣೆಯಾದ ನಂತರ ಸೂರ್ಯೋದಯವಾಗಲು ಅನಸೂಯೆಯು ಅವಕಾಶ ಕೊಟ್ಟಳು. ಅನಸೂಯೆಯು ದಕ್ಷಕನ್ಯೆಯಾಗಿದ್ದಳು ಎಂಬೊಂದು ಉಲ್ಲೇಖಿಸುತ್ತಾನೆ.

ಅನಸೂಯೆಯ ಪತಿಯಾದ ಅತಿಮುನಿಯು ಇವಳಿ ಬಗ್ಗೆ ಗೌರವದಿಂದ ಉದ್ದರಿಸಿದ್ದಾನೆ. ಅವನು ರಾಮನಿಗೆ ‘ಹೇ ರಾಮನೇ, ಹತ್ತು ವರ್ಷಗಳ ಕಾಲ ಮಳೆಯಾಗದ ಜನರು ಸತತವಾಗಿ ಪರಿತಪಿಸುತ್ತಿದ್ದಾಗ ಈ ಅನಸೂಯೆಯು ಘಲಮೂಲಗಳನ್ನು ನಿರ್ಮಿಸಿದಳು; ಈ ಆಶ್ರಮದತ್ತ ಗಂಗೆಯನ್ನು ತರಿಸಿದಳು. ಇವಳಿ ಕರ್ಮಾರ ತಪವನ್ನು ಆಚರಿಸುವವಳಾಗಿದ್ದ ಕೆಲವು ಕಟ್ಟುನಿಯಮಗಳಿಂದ ಭೂಷಿತಳಾಗಿದ್ದಾಳೆ. ಇವಳಿ ಹತ್ತು ಸಾವಿರ ವರ್ಷಗಳ ಉಗ್ರತಪಸ್ಸನ್ನು ಪೂರ್ವಿಗೊಳಿಸಿದ್ದಾಳೆ. ಈ ಅನಸೂಯೆಯ ಪ್ರತಿಗಳ ಬಲದಿಂದ ಖುಷಿಗಳು ಮಾಡುತ್ತಿರುವ ತಪಸ್ಸಿನಲ್ಲಿ ಬರುವ ವಿಷ್ಣುಗಳು ಇಲ್ಲದಂತಾಗಿವೆ. ದೇವಕಾರ್ಯಕ್ಕಿಂದು ಹೆಣಗುತ್ತಿದ್ದಾಗ ಹತ್ತು ರಾತ್ರಿಗಳನ್ನು ಒಂದೇ ರಾತ್ರಿಯನ್ನಾಗಿ ಮಾಡಿದ ಅನಸೂಯೆಯು ನಿನಗೆ ಮಾತೆಯ ಸಮಾನನಾಗಿದ್ದಾಳೆ’ ಎಂದು ಹೇಳಿದನು.

ಇವಳಿ ಸತೀತ್ವದ ಬಗ್ಗೆ ಮತ್ತರವನ್ನು ಹೊಂದಿ, ಉಮಾ ಲಕ್ಷ್ಮಿ ಮತ್ತು ಸಾವಿತ್ರೀಯರು ತಮ್ಮ ಪತಿಯರನ್ನು ಅನಸೂಯೆಯ ಪಾತಿಪ್ರತ್ಯವನ್ನು ಕಳೆಯಲು ಕಳುಹಿದರು. ಬ್ರಹ್ಮ, ವಿಷ್ಣು, ಮಹೇಶ- ಈ ಮೂರರೂ ಅನಸೂಯೆಯತ್ತ ಬಂದು ‘ನೀನು ನಗ್ನಳಾಗಿ ನಮಗೆ ಭಿಕ್ಷೆ ನೀಡು!’ ಎಂದು ಬೇಡಿದರು. ಆಗ ಅನಸೂಯೆಯು ತನ್ನ ಪತಿಯ ಚರಣತೀರ್ಥವನ್ನು ಇವರ ಮೇಲೆ ಸಿಂಪಡಿಸಿದಳು. ಕೂಡಲೇ ಈ ಮೂರರೂ ಅಭರ್ತಕರಾದರು. ಆಗ ಅನಸೂಯೆಯು ನಗ್ನಳಾಗಿ

ಈ ಮೂವರಿಗೂ ಮೊಲೆಯುಣಿಸಿದಳು. ಈ ತ್ರಿಮೂತಿಗಳು ನಂತರ ಅಂಶ ರೂಪವಾಗಿ ದತ್ತಾತ್ರೇಯ, ದುರ್ವಾಸ ಮತ್ತು ಚಂದ್ರ ಎಂಬ ಮೂರು ಪುತ್ರರಾದ ಮಾಹಿತಿ ಇದೆ.

### ೮. ಅಂಬರೀಷ

ತ್ರಿಶಂಕುವಿನ ಇಬ್ಬರು ಮಕ್ಕಳಲ್ಲಿ ಅಂಬರೀಷನು ಒಕ್ಕುವನು. ಆತನಿಗೆ ಶ್ರೀಮತಿ ಎಂಬ ಓರ್ವ ಕನ್ಯೆಯಿದ್ದಳು. ‘ನಾರದ ಮತ್ತು ಪರವತ ಇವರಲ್ಲಿಯ ವಾದವಿವಾದದಲ್ಲಿ, ವಿಷ್ಣುವು ಈ ಕನ್ಯೆಯನ್ನು ಪಡೆದುಕೊಂಡನು’— ಎಂಬ ಉಲ್ಲೇಖವು ಅಧ್ಯತರಾಮಾಯಣದಲ್ಲಿದೆ. ಒಮ್ಮೆ ಕಾರ್ತಿಕಮಾಸದ ಏಕಾದಶಿಯ ಪ್ರತಿವಿದ್ಭಾಗ ದ್ವಾದಶಿಯ ದಿನದಂದು ದುರ್ವಾಸಾಯಿಯು ಅತಿಥಿಯೆಂದು ಬಂದನು. ದುರ್ವಾಸನು ನಡಿಗೆ ಸ್ವಾನಕ್ಷೇತ್ರದು ಹೋಗಿ ಪ್ರಾತಃಕರ್ಮಗಳನ್ನು ಪೂರ್ಯಸಿ ಮರಳಿ ಬರುವವರೆಗೆ ದ್ವಾದಶಿಯ ಸಮಯವು ಏರಿಯೊಗುತ್ತದೆ ಎಂದು ತಿಳಿದು ಅಂಬರೀಷನು ನೈವೇದ್ಯವನ್ನು ಮಾಡಿ ತೀರ್ಥ ಪ್ರಾಶನ ಮಾಡಿ ಪಾರಣೆಯನ್ನು ಪೂರ್ಯಸಿದನು. ಇದನ್ನರಿತ ದುರ್ವಾಸನು ಹೋಪಗೊಂಡು ತನ್ನ ಜಟಿಯಿಂದ ‘ಕೃತ್ಯೈಯನ್ನು ನಿರ್ಮಿಸಿ ಅಂಬರೀಷನ ಮೇಲೆ ಬಿಟ್ಟನು. ವಿಷ್ಣುವು ಸುದರ್ಶನ ಚಕ್ರದಿಂದ ಆ ಕೃತ್ಯೈಯನ್ನು ನಾಶಗೊಳಿಸಿದ ನಂತರ, ಆ ಚಕ್ರವು ದುರ್ವಾಸನ ಬೆನ್ನುಹತ್ತಿತು. ವಿಷ್ಣುವು ದುರ್ವಾಸನಿಗೆ ಸಂರಕ್ಷಣೆಯನ್ನು ನಿರಾಕರಿಸಿ, ಆತನಿಗೆ ಅಂಬರೀಷನ ಬಳಿ ಹೋಗಲು ಹೇಳಿದನು. ದುರ್ವಾಸನಿಗೆ ಅಂಬರೀಷನ ಬಳಿ ಬರಲು ಒಂದು ವರ್ಷದ ಸಮಯ ಹಿಡಿಯಿತು. ಆವರೆಗೆ ಅಂಬರೀಷನು ಉಪವಾಸವಿದ್ದನು. ಆತನು ದುರ್ವಾಸನನ್ನು ಸ್ವಾಗತಿಸಿ, ಆ ಚಕ್ರವನ್ನು ಸ್ತುತಿಯಿಂದ ಪ್ರಾರ್ಥಿಸಿದ ನಂತರ ಅದು ಮರಳಿ ವಿಷ್ಣುವಿನತ್ತ ಹೋಯಿತು. ಅಂಬರೀಷನು ಯಾಷಿಗೆ ಉತ್ತಮ ಭೋಜನವನ್ನು ಕೊಟ್ಟನೆಂದು ಭಾಗವತದಲ್ಲಿದೆ. ಅಂಬರೀಷನು ‘ಪಕ್ಷವರ್ಧಿನಿ’ ಏಕಾದಶಿಯ ಪ್ರತಿವನ್ನು ಕೃಗೊಂಡಿದ್ದನು; ಹಾಗೂ ಯೋಗ್ಯ ಸಮಯಕ್ಕೆ ದ್ವಾದಶಿಯನ್ನು ಪೂರ್ಯಸಿದ್ದರಿಂದ ವಿಷ್ಣುವಿಗೆ ಪ್ರಿಯನಾದನೆಂದು ಪದ್ಧತುರಾಣದಲ್ಲಿದೆ. ಅಂಬರೀಷನು ಸ್ವರ್ಗವನ್ನು ಸೇರಿದಾಗ ಅಲ್ಲಿ ಸುದೇವನೆಂಬ ಸೇನಾಪತಿಯನ್ನು ಕಂಡನು. ರಣಾಂಗಣದಲ್ಲಿ ವೀರಮರಣವನ್ನು ಹೊಂದಿದ್ದರಿಂದ ಆತನಿಗೆ ಸ್ವರ್ಗವು ದೊರಕಿದೆ ಎಂದು ಇಂದ್ರನು ತಿಳಿಸಿದನು. ಅಂಬರೀಷನಿಗೆ ಮೂವರು ಪುತ್ರರಿದ್ದರು.

ಕ್ರಮಸಂಖ್ಯೆ ಐಲ್, ಯಚಿಂಕ- ಪರಿಶೀಲಿಸಿ.

### ೯. ಅರಚಾ

ಅರಚಾ ಉಶನಸ ಶುಕ್ರನ ಪೃಥಿ, ಇವಳ ಲಾವಣ್ಯಕ್ಕೆ ಮನಸೋತು ಕಾಮಮೋಹಿತನಾಗಿ ದಂಡರಾಜನು ಇವತನ್ನು ಬಲಾತ್ಕರಿಸಿ ಸಂಭೋಗಿಸಿದನು. ಈ ಸಂಗತಿಯು ಭಾಗ್ಯವನಿಗೆ ತಿಳಿದಾಗ ಆತನು ದಂಡರಾಜ ಮತ್ತು ದಂಡಕಾರಣ ಇವರಿಗೆ ಶಾಪವನ್ನು ಕೊಟ್ಟು ತನ್ನ ಕನ್ನೆಯನ್ನು ಕುರಿತು, ‘ನೀನು ಜಾಗರೂಕಳಾಗಿ ಇದೇ ಆಶ್ರಮದಲ್ಲಿರು! ನೀನು ಭಯರಹಿತಳಾಗಿ, ಈ ಉದ್ದ-ಅಗಲ ಒಂದು ಯೋಜನವಿರುವ ವಿಶಾಲ ಸರೋವರವನ್ನು ಉಪಭೋಗಿಸಿಕೊಂಡಿರು! ನೀನು ಇಲ್ಲಿ ಸಮಯಪ್ರತೀಕ್ಷೇಯಲ್ಲಿರು! ಒಂದು ರಾತ್ರಿಯಲ್ಲಿ ಈ ಪ್ರದೇಶದಲ್ಲಿ ಧೂಲಿವೃಷ್ಟಿಯಾಗುವುದಿದೆ. ಆ ರಾತ್ರಿಯಲ್ಲಿ ನಿನ್ನ ನಿಕಟದಲ್ಲಿರುವವರ ವಧೆಯು ಆ ಧೂಲಿವೃಷ್ಟಿಯಿಂದ ಆಗಲಾರದು!’ ಎಂದು ತಿಳಿಸಿ ಅವಳನ್ನು ಅಲ್ಲಿಯೇ ಬಿಟ್ಟು ಬೇರೆದೆಗೆ ಹೋದನು. ಶುಕ್ರಭಾಗ್ಯವನ ಈ ಆಷ್ಟೇಯನ್ನು ಕೇಳಿ ಅರಚಾ ಬಲು ದುಃಖಿತಳಾದಳು.

### ೧೦. ಅಲಕ್ಷ

ಅಲಕ್ಷನು ಕಾಶಿಯ ದಿವೋದಾಸ ರಾಜನ ಮರಿಮಗನಾಗಿದ್ದನು. ಈತನು ಕಾಶಿಯಲ್ಲಿ ಅರವತ್ತಾರು ಸಾವಿರ ವರ್ಷಗಳ ಕಾಲ ರಾಜ್ಯವನ್ನಾಗಿದನು. ಲೋಪಾಮುದ್ರೆಯ ಕೃಪೆಯಿಂದ ಈತನಿಗೆ ದೀರ್ಘಾಯುಸ್ಸು ದೊರಕಿತ್ತು. ಇವನು ಜಿರತರೂನಾಗಿದ್ದನು. ನಿಹಂಭನ ಶಾಪದಿಂದ ವಾರಣಾಸಿಯು ಜನರಹಿತವಾಗಿತ್ತು. ಅಲಕ್ಷನು ಕ್ಷೇಮಕನನ್ನು ಕೊಂಡು ಪ್ರನೇಃ ಇದನ್ನು ಸ್ಥಾಪಿಸಿದನು; ಧನುರ್ವಿದ್ವಯ ಬಲದಿಂದ ಸಮಗ್ರ ಭೂಲೋಕವನ್ನು ಗೆದ್ದುಕೊಂಡನು. ಅನಂತರ ಅಲಕ್ಷನ ಮನಸ್ಸು ಸೂಕ್ಷ್ಮಪ್ರಭೃತ್ಯದತ್ತ ಒಲಿಯಿತು. ಈತನಿಗೆ ‘ಸಂತತಿ’ ಎಂಬ ಒಬ್ಬ ಪುತ್ರನಿದ್ದನು. ತಾಯಿಯ ಇಚ್ಛೆಯನುಸಾರ ಈತನು ರಾಜ್ಯವನ್ನು ತ್ಯಜಿಸಿದ ಇತ್ಯಾದಿ ಮಾಹಿತಿಗಳು ಬೇರೆ ಬೇರೆ ಗ್ರಂಥಗಳಿಂದ ತಿಳಿದು ಬರುತ್ತವೆ.

### ೧೧. ಅಸಮಂಜ

ಅಸಮಂಜನು ಸಗರ-ಕೇಶಿನಿ ದಂಪತೀಗಳ ಪ್ರತ್ಯ. ಈತನು ತನ್ನ ಮಲತಾಯಿಯ ಮಕ್ಕಳನ್ನು ನದಿಯ ನೀರಿನಲ್ಲಿ ತಳ್ಳುತ್ತಿದ್ದನು; ಮತ್ತು ಅವರು ಮುಳುಗಹತ್ತಿದಾಗ ನಗುತ್ತಿದ್ದನು. ಈತನು ಪೂರ್ವಜನ್ನದಲ್ಲಿ ಯೋಗಿಯಾಗಿದ್ದು, ಆಗಿನ ದುಷ್ಪಜನರ ಸಂಪರ್ಕದಿಂದ ಯೋಗಭ್ರಷ್ಟಾಗಿದ್ದನು. ರಾಜನು ಈತನನ್ನು

ಹೊರಗೆ ಅಟ್ಟಿದಾಗ ಇವನು ಕಾಡಿಗೆ ಹೋದನು. ಹೀಗೆ ವನಕ್ಕೆ ಹೋಗುವಾಗ ಈತನು, ತಾನು ನೀರಿನಲ್ಲಿ ಮುಖಗಿಸಿದ ಎಲ್ಲರನ್ನೂ ಯೋಗಬಲದಿಂದ ಜೀವಿತಗೊಳಿಸಿದನು. ಈತನು ಶಿವಭಕ್ತನಾಗಿದ್ದನು. ಈತನಿಗೆ ‘ಅಂಶಮಾನ’ ಎಂಬ ಮಗನಿದ್ದನು.

### ೧೨. ಅಹಲ್ಯೆ

ಇವಳು ಬ್ರಹ್ಮದೇವನ ವಾನಸಪುತ್ರಿಯಾಗಿದ್ದಳು. ಈಕೆಯ ತಂದೆಯ ಹೆಸರು ಭಾಗವತದಲ್ಲಿ ‘ಮುದಗಲ’ ಎಂತಿದ್ದರೆ ಹರಿವಂಶದಲ್ಲಿ ‘ವರ್ಷಾಭ್ರಾತ್’ ಎಂದಿದೆ. ಇವಳಲ್ಲಿ ರೂಪಹೀನತೆಯ (ಹಲ್ವ) ಲವಲೇಶವೂ ಇರಲೀಲಾವಾದ್ದರಿಂದ ಬ್ರಹ್ಮದೇವನು ಇವಳನ್ನು ‘ಅಹಲ್ಯೆ’ ಎಂದು ಕರೆದನು. ಇವಳು ಅತಿರೂಪವತಿ ಯಾಗಿದ್ದಳು. ಚಿಕ್ಕವಳಿದ್ದಾಗ ಬ್ರಹ್ಮದೇವನು ಈಕೆಯನ್ನು ಗೌತಮನ ಬಳಿ ಮುದುಪಾಗಿ ಇಟ್ಟಿದ್ದನು. ಪ್ರಾಯಕ್ಕೆ ಬಂದನಂತರ ಇವಳನ್ನು ಗೌತಮನು ಬ್ರಹ್ಮ ದೇವನತ್ತ ಮರಳಿ ಕಳುಹಿಸಿದನು. ಗೌತಮನ ಜಿತೇಂದ್ರಿಯಶ್ವವನ್ನೂ ಮತ್ತು ಆತನಲ್ಲಿದ್ದ ಸಿದ್ಧಿಯನ್ನೂ ಕಂಡ ಬ್ರಹ್ಮದೇವನಿಗೆ, ಗೌತಮನು ಅಹಲ್ಯೆಯನ್ನು ಭಾರ್ಯೆಯಾಗಿ ಸ್ನೇಹಕರಿಸಬೇಕು ಎಂದೆನಿಸಿತು. ಪೃಥ್ವಿಯ ಪ್ರದಕ್ಷಿಣೆಯನ್ನು ಪೂರ್ಯಸೀ ಮೋದಲು ಬರುವವನ ಜೊತೆ ಇವಳ ವಿವಾಹವನ್ನು ಮಾಡುವದೆಂದು ನಿಣಾಯಿಸಿದನು. ದೇವ, ದಾನವ, ರಾಕ್ಷಸರಿಗೂ ಸಹ ಈ ರೂಪ ಲಾವಣ್ಯ ಸಂಪನ್ಮೂಲಿಯಾದ ಅಹಲ್ಯೆಯು ಬೇಕಿದ್ದಳು. ಮಿಕ್ಕ ದೇವತೆಗಳೊಡನೆ ಇಂದ್ರನು ಕೂಡ ಪೃಥ್ವಿಯ ಪ್ರದಕ್ಷಿಣೆಯಲ್ಲಿ ತೊಡಗಿದನು. ಕರುವನ್ನು ಈಯುತ್ತಿರುವ ಸ್ಥಿತಿಯಲ್ಲಿಯ ಹಸುವು, ಅರ್ಥಪ್ರಸೂತಿಯ ವೇಳೆಗೆ, ಪೃಥ್ವಿಗೆ ಸಮರ್ಪಿತುದೆ ಎಂದು ಮನುಷ್ಯರೆ ಇದ್ದರಿಂದ ಗೌತಮನು ಅಂಥ ಹಸುವಿಗೆ ಪ್ರದಕ್ಷಿಣೆ ಮಾಡಿ ಬ್ರಹ್ಮದೇವನ ಪಣವನ್ನು ಪೂರ್ತಿಗೊಳಿಸಿದನು. ಅಹಲ್ಯೆಯೊಡನೆ ಗೌತಮನು ವಿವಾಹಬಧನಾದನು. ಪೃಥ್ವಿಯ ಪ್ರದಕ್ಷಿಣೆಯನ್ನು ಮಾಡಿ ಬಂದ ದೇವತೆಗಳಿಗೆ, ಗೌತಮ-ಅಹಲ್ಯೆಯರ ವಿವಾಹದ ವಿಷಯವು ತಿಳಿದಾಗ ಅವರೆಲ್ಲರೂ ಅತಿ ದುಃಖಿತರಾದರು. ಇಂದ್ರನು ಅಹಲ್ಯೆಯ ಬಗ್ಗೆ ತುಂಬ ಅಭಿಲಾಷೆಯನ್ನು ಇಟ್ಟು ಕೊಂಡಿದ್ದರಿಂದ ಆತನು ಬಲು ಖಿನ್ನನಾದನು. ಒಮ್ಮೆ ಗೌತಮನು ಮನೆಯಲ್ಲಿ ಇಲ್ಲದನ್ನು ನೋಡಿ ಇಂದ್ರನು ಗೌತಮನ ವೇಷವನ್ನು ಧರಿಸಿ ಅಹಲ್ಯೆಯನ್ನು ಸಮೀಕ್ಷಿಸಿ ಸಮಾಗಮದ ಇಳಿಷ್ಯಯನ್ನು ವ್ಯಕ್ತಪಡಿಸಿದನು. ವಾಲ್ಯೇಕಿ ರಾಮಾಯಣದ ಭಾಲಕಾಂಡದ ಪ್ರಕಾರ ಇಂದ್ರನು ಗೌತಮನ ವೇಷವನ್ನು ಧರಿಸಿಬಂದ ವಿಷಯವನ್ನು

ಅಹಲ್ಯೆಯು ಅರಿತಿದ್ದರೂ, ಅವಳಿಗೆ ಇಂದ್ರನೋಡನೆ ಸುಖದ ಇಚ್ಛೆಯಿತು. ಸಮಾಗಮವಾದನಂತರ ‘ನಾನು ಕೃತಾರ್ಥಿಳಾದೆನು; ನೀನು ಇಲ್ಲಿಂದ ಬೇಗ ಹೊರಡು!’ ಎಂದು ಇಂದ್ರನಿಗೆ ಸೂಚಿಸಿದಳು. ಗೌತಮನಿಂದ, ತನ್ನ ಹಾಗೂ ಇಂದ್ರನ ರಕ್ಷಣೆಯಾಗುವಂತೆ ಮಾಡಬೇಕೆಂದು ಇಂದ್ರನಿಗೆ ಹೇಳಿದಳು. ಅಹಲ್ಯೆಗೆ ಇಂದ್ರನು ಮೋಸ ಮಾಡಿದ ವಿಷಯ ಗೊತ್ತಾಗದೆ ಅವಳಿಂದ ಪ್ರಮಾದ ನಡೆಯಿತೆಂದು ಉತ್ತರಕಾಂಡದಲ್ಲಿ ಹೇಳಲಾಗಿದೆ. ಇಂದ್ರನು ಅಹಲ್ಯೆಯ ಬಳಿ ಮೇಲಿಂದ ಮೇಲೆ ಬರುತ್ತಿದ್ದನೆಂದು ಬ್ರಹ್ಮ-ಪುರಾಣದಲ್ಲಿದೆ. ಗೌತಮನು ಇಲ್ಲಾಗ ಇಂದ್ರನು ಬರುತ್ತಿದ್ದ ಸಂಗತಿಯನ್ನು ಗೌತಮನ ಶಿಷ್ಯರು ಆತನಿಗೆ ತಿಳಿಸಿದರು. ಆಗ ಗೌತಮನು ಇಂದ್ರ ಮತ್ತು ಅಹಲ್ಯೆ ಇಬ್ಬರನ್ನೂ ಶೆಷಿಸಿದನು. ಅಹಲ್ಯೆಗೆ ದೊರೆತ ಶಾಪದ ಸ್ವರೂಪವು ಬೇರೆಬೇರೆ ಗ್ರಂಥಗಳಲ್ಲಿ ಬೇರೆಬೇರೆಯಾಗಿದೆ. ‘ನೀನು ಯಾರ ದೃಷ್ಟಿಗೂ ಬೀಳಲಾರೆ! ಕೇವಲ ವಾಯುವನ್ನು ಸೇವಿಸಿ ಬಾಳುವೆ! ನೀನು ರೂಪಹೀನಳಾಗುವೆ!’ ಎಂಬ ಶಾಪವು ವಾಲ್ಯೇಕಿರಾಮಾಯಣದಲ್ಲಿದೆ. ಆನಂದ ರಾಮಾಯಣ, ಸ್ವಂದಪುರಾಣ ಹಾಗೂ ಗಣೇಶಪುರಾಣಗಳನುಸಾರ ‘ನೀನು ಶಿಲ್ಪಿಯಾಗುವೆ’ ಎಂಬ ಶಾಪದ ಉಲ್ಲೇಖವಿದೆ. ‘ನಿನ್ನ ದೇಹವು ಕೇವಲ ಅಸ್ತಿಚರ್ಮ ಪುಳ್ಳದ್ವಾಗುವದು; ಜೀವಿತ ಪ್ರಾಣಿಗಳಲ್ಲಿ ಮಾಂಸ, ಉಗುರುಗಳು ಬೆಳೆಯುವಂತೆ ನಿನ್ನಲ್ಲಿ ಬೆಳೆಯಲಾರವು; ನಿನ್ನ ಈ ವಿದ್ವಾಪತೆಯಿಂದ ಸ್ತೀಯರಿಗೆ ಪಾಪಕರ್ಮದ ಬಗ್ಗೆ ಭಯವುಂಟಾಗುವದು’ ಎಂಬ ಶಾಪದ ವಿವರವನ್ನು ಪದ್ಧಪುರಾಣದಲ್ಲಿ ಬಣ್ಣಿಸಿದ್ದಾರೆ. ಇದೇ ರೀತಿ ಉಃಶಾಪಗಳಲ್ಲಿಯೂ ಭಿನ್ನತೆಯು ಕಂಡುಬರುತ್ತದೆ. ‘ದರಶರಥಪುತ್ರನಾದ ದುರ್ಘಟ ರಾಮನು ಈ ಘೋರ ಅರಣ್ಯಕ್ಕೆ ಬಂದಾಗ ಲೋಭಮೋಹರಹಿತಳಾದ ನೀನು ಆತನನ್ನು ಸತ್ಯರೂಪವದರಿಂದ ಶುದ್ಧಳಾಗುವೆ; ಅನಂತರ ಶುದ್ಧಿಗೊಂಡ ನೀನು ನಿನ್ನ ನಿಜರೂಪ ಪಡೆದು ನನ್ನನ್ನು ಸಮೀಕ್ಷಿಸುವೆ’ ಎಂದು ವಾಲ್ಯೇಕಿಯು ಹೇಳಿದ್ದಾನೆ. ಸ್ವಂದ ಪುರಾಣದಲ್ಲಿ ‘ಗೌತಮನು ಇವಳಿ ಮುಕ್ತಿಗಾಗಿ ಕೋಟಿತೀರ್ಥದಲ್ಲಿ ತಪಸ್ವನ್ನಾಚರಿಸಿದನು; ಆಗ ಅಹಲ್ಯೆಯು ಮುಕ್ತಳಾದಳು; ಅಲ್ಲಿ ಅಹಲ್ಯೆ ಸರೋವರವು ನಿಮಾಣವಾಯಿತು’ ಎಂಬ ಉಲ್ಲೇಖವಿದೆ.

ತಪಸ್ಸಿನಿಂದ ಪರಿಶಿಶುದ್ಧಳಾದ ನಂತರ ಗೌತಮನೋಡನೆ ಪುನರ್ಮಿಲನ ವಾಯಿತು. ಬ್ರಹ್ಮಪುರಾಣದಲ್ಲಿ ಅಹಲ್ಯೆಯನ್ನು ‘ಗೌತಮ’ ಎಂದು ಉಲ್ಲೇಖಿಸಲಾಗಿದೆ. ಇಂದ್ರನೋಡನೆ ಸಂಬಂಧ ಬರುವ ಮೊದಲೇ ಈಕೆಗೆ ಗೌತಮನಿಂದ ‘ಶತಾನಂದ’ ಎಂಬ ಮಗನು ಮಟ್ಟಿದ್ದನು. ಗೌತಮನ ಶಿಷ್ಯನಾದ ಉತ್ತಂಕನಿಗೆ

ಅಹಲ್ಯೆಯು ಸೌದಾಸನ ರಾಣಿಯ ಕರ್ಣಕುಂಡಲಗಳನ್ನು ತಂದು ಗುರುದ್ವಿಷ್ಟೆಯಾಗಿ ಕೊಡಲು ಹೇಳಿದ್ದಳು.

### ಗ್ರ. ಆದಿತ್ಯ (ಸೂರ್ಯ)

ಇದು ವೈವಸ್ತ್ವತ ಮನ್ಸೂಂತರದಲ್ಲಿಯ ದೇವತೆಗಳ ಸಮೂಹದ ಹೆಸರು. ಮಗ್ನೀದದಲ್ಲಿ ಇದರ ಬಗ್ಗೆ ಅರು ಸೂಕ್ತಗಳಿವೆ. ಆದಿತ್ಯರ ಸಂಖ್ಯೆ ಹನ್ಸೇರಡು ಇದ್ದು, ಅವು ಹನ್ಸೇರಡು ಮಾಸಗಳನ್ನು ದರ್ಶಿಸುತ್ತವೆ. ಇಂದ್ರನು ಅದಿತ್ಯ ಮಗನಾದ್ವರಿಂದ ಆತನು ಆದಿತ್ಯರಲ್ಲಿ ಒಬ್ಬನಾಗಿದ್ದಾನೆ. ಹೀಗಿದ್ದರೂ ಹನ್ಸೇರಡು ಆದಿತ್ಯರನ್ನು ಹೊರತುಪಡಿಸಿದ್ದಾನೆ. ಆದಿತ್ಯರ ವರ್ಣನೆಯು, ಇನ್ನಿತರ ದೇವತೆಗಳ ಸಾಮಾನ್ಯವರ್ಣನೆಯಂತಿದ್ದರೂ ಅವರಲ್ಲಿ ಪ್ರಮುಖಿರಾದ ಮಿತ್ರವರುಳಿಗಿಂತ ಭಿನ್ನವಾಗಿದೆ: ಸರ್ವಾಧಾರ, ಸರ್ವಪಾಲಕ, ಮನದ ಅಂತರಂಗದ ವಿಚಾರಗಳನ್ನು ಅರಿತುಕೊಳ್ಳುವ, ಪಾರೀ ಜನರನ್ನು ಶಿಕ್ಷಿಸುವ, ರೋಗಗಳನ್ನು ಇಲ್ಲದಂತೆ ಮಾಡುವ, ದೀಪಾಂತರ್ಯಸ್ವನ್ನು ದಯಪಾಲಿಸುವ, ಎಂಬ ವರ್ಣನೆಯು ಕಂಡುಬರುತ್ತದೆ. ತನ್ನ ಉದರದಿಂದ ಸಾಧ್ಯದೇವತೆಗಳು ಮಟ್ಟಬೇಕೆಂದು ಬ್ರಹ್ಮನನ್ನು ಉದ್ದೇಶಿಸಿ ಓದನವನ್ನು (ಅನ್ನ) ಅದಿತ್ಯ ಬೇಯಿಸಿದ್ದಳು. ಆಹತಿಯನ್ನು ಕೊಟ್ಟು ಮುಕ್ತ ಅನ್ನವನ್ನು ತಿಂದ ಕಾರಣ ಅದಿತ್ಯ ಧಾತಾ ಮತ್ತು ಅರ್ಯಮಾ ಎಂಬ ಇಬ್ಬರು ಅವಳಿಜವಳಿ ಮುಕ್ತಳಾದರು. ಎರಡನೆಯ ಬಾರಿಗೆ ಮಿತ್ರ ಹಾಗೂ ವರುಣ, ಮೂರನೆಯ ಸಲ ಅಂಶ ಹಾಗೂ ಭಗ ಮತ್ತು ನಾಲ್ಕನೆಯ ವೇಳೆಗೆ ಇಂದ್ರ ಹಾಗೂ ವಿವಸ್ವನ ಎಂಬ ಮುಕ್ತಳು ಮಟ್ಟಿದರು. ಅದಿತ್ಯ ಹನ್ಸೇರಡು ಗಂಡು ಮುಕ್ತಳೆಂದರೆ ದ್ವಾದಶಾದಿತ್ಯ ಅಥವಾ ‘ಸಾಧ್ಯ’ ಹೆಸರಿನ ದೇವತೆಗಳಾಗಿದ್ದಾರೆ.

### ಗ್ರ. ಇಂದ್ರ

‘ಇಂದ್ರ’ವೆಂಬುದು ಒಂದು ಪದವಿಯಾಗಿದೆ. ನೂರು ಯಜ್ಞಗಳನ್ನು ಮಾಡಿ ಇದನ್ನು ಸಂಪಾದಿಸಬಹುದು. ಪ್ರಜೆಗಳ ಸಂರಕ್ಷಣೆ ಆತನ ಪ್ರಮುಖ ಕಾರ್ಯ ವಾಗಿರುತ್ತದೆ. ಬೇರೆ ಬೇರೆ ಮನ್ಸೂಂತರಗಳಲ್ಲಿ ಬೇರೆಬೇರೆ ಇಂದ್ರಾರ್ಥಿರ್ದಾರೂ ಅವರ ಗುಣಗಳು ಮತ್ತು ಕಾರ್ಯ ಒಂದೇ ಆಗಿರುತ್ತದೆ. ಸಪ್ತಷಿಂಗಳು ಇಂದ್ರನ ಸಲಹಿಗಾರರು. ಗಂಧರ್ವ, ಅಪ್ಸರೆಯರು ಎಂದರೆ ಇಂದ್ರನ ಇಶ್ವರ್ಯ. ಇಂದ್ರ ನಾದವರು ವಜ್ರಪಾಣಿ, ಸಹಸ್ರಾಕ್ಷ, ಪುರಂದರ ಹಾಗೂ ಮಘವಾನ ಆಗಿರುತ್ತಾರೆ.

ನಹುಷ, ಹಿರಣ್ಯಕಶೀಪು, ಬಲಿ, ಪ್ರಹ್ಲಾದ- ಇವರೆಲ್ಲರೂ ಕೆಲವು ಕಾಲ ಇಂದ್ರ ರಾಗಿದ್ದರು. ಇಂದ್ರನು ಮಳೆಯ ದೇವತೆಯಾಗಿದ್ದಾನೆ.

ರಾಮಾಯಣ, ಮಹಾಭಾರತ ಮೊದಲಾದ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟ ಇಂದ್ರನೆಂದರೆ ಅದಿತಿಪುತ್ರನಾದ ಶಕ್ತನಾಗಿದ್ದಾನೆ. ಈತನು ದೇವತೆಗಳ ರಾಜನಿದ್ದು ಇಂದ್ರಾಃಿ ಶಚಿಯು ಆತನ ಪಶ್ಚಿಯಿಗಿರುತ್ತಾಳೆ. ನೂರು ಯಜ್ಞಗಳನ್ನು ವ್ಯಾಧಿದರೆ ಇಂದ್ರಪದವು ದೊರೆಯೆಂದುತ್ತಿದ್ದು ದರಿಂದ ಅಪ್ಯಾಯ ಯಜ್ಞಗಳು ಪೂರ್ಣವಾಗುವ ಮೊದಲೇ ಇವನು ಅಶ್ವಮೇಧಯಾಗದ ಕುದುರೆಯನ್ನು ಅಪವರಿಸಿ ಯಜ್ಞದಲ್ಲಿ ವಿಷ್ಣುವನ್ನುಂಟುಮಾಡುತ್ತಿದ್ದನು. ಯಾರಾದರೂ ಉಗ್ರ ತಪಸ್ಸನ್ನು ಕ್ರಿಗೋಂಡಾಗ ಅವರ ತಪೋಭಂಗವನ್ನು ಮಾಡಲು ಅಪ್ಸರೆಯನ್ನು ಕಳುಹಿಸಿದ್ದನು. ಯಿಮನ ತಪಸ್ಸನ್ನು ಹಾಳುಮಾಡಲು ಅವನು ರಂಭೆಯನ್ನು ಕಳುಹಿಸಿದ್ದನು. ಯಿಮನ ತಪಸ್ಸನ್ನು ಹಾಳುಮಾಡಲು 'ಗಣೀಕಾ' ಎಂಬ ಅಪ್ಸರೆಯನ್ನು ನೇಮಿಸಿದನು. ಗೌತಮಿಷಿಯ ವೇಷದಲ್ಲಿ ಬಂದು ಅಹಲ್ಯೆಯನ್ನು ಸಂಭೋಗಿಸಿದನು. ಆಗ ಗೌತಮನ ಶಾಪದಿಂದ ವೃಷಣ ಹೀನನಾದನು. ಗೌತಮನ ತಪಸ್ಸನ್ನು ಹರಣ ಮಾಡುವದು ಒಂದು ದೇವತಾ ಕಾರ್ಯವೆಂದು ತಾನು ಈ ಕೃತ್ಯವನ್ನು ಮಾಡಿದ್ದರಿಂದ ತನಗೆ ವೃಷಣಗಳು ಪುನಃ ದೊರಕಬೇಕು ಎಂಬ ಇಜ್ಯೆಯನ್ನು ಇಂದ್ರನು ಪ್ರಕಟಿಸಿದಾಗ, ಪಿತ್ರದೇವತೆ ಗಳೆಲ್ಲರೂ ಸೇರಿ ಈತನಿಗೆ 'ಮೇಷವೃಷಣ'ನನ್ನಾಗಿ ಮಾಡಿದರು. ವಾಚಕ್ವಾಮಿ ಮನಿಯ 'ಮುಕುಂದಾ' ಹೆಸರಿನ ಪಶ್ಚಿಯ ರುಕ್ಖಾಂಗದನಲ್ಲಿ ಮೋಹಿತಳಾಗಿದ್ದಳು. ಆಗ ಇಂದ್ರನು ರುಕ್ಖಾಂಗದನ ವೇಷವನ್ನು ತಾಳಿ ಅವಳನ್ನು ಉಪಭೋಗಿಸಿದನು. ಈ ಘಟನೆಯು ಅಹಲ್ಯೆಯ ಸಂದರ್ಭದ ಘಟನೆಯಂತಿದೆ. ಹಿರಣ್ಯಕ ಹಾಗೂ ಹಿರಣ್ಯಕಶೀಪು ಇವರ ವಧೆಯನ್ನು ಇಂದ್ರನು ಮಾಡಿಸಿದನು. ಆಗ ದಿತಿಯು ಕಶ್ಯಪನಿಂದ ಇಂದನನ್ನು ಕೊಲ್ಲುವಂಥ ಪ್ರತನನ್ನು ಬೇಡಿಕೊಂಡಳು. ಆಗ ಕಶ್ಯಪನು ಒಂದು ಷರತ್ತನ್ನು ದಿತಿಯ ಮುಂದಿಟ್ಟನು. ದಿತಿಯಿಂದ ಆ ಷರತ್ತಿನ ಪಾಲನೆಯಾಗಲಿಲ್ಲ. ಆಗ ಇಂದ್ರನು ದಿತಿಯ ಉದರವನ್ನು ಪ್ರವೇಶಿಸಿ, ಅಲ್ಲಿದ್ದ ಗರ್ಭವನ್ನು ಏಳು ಭಾಗಗಳನ್ನಾಗಿ ತುಂಡರಿಸಿದನು. ದುವಾರಸಮಿಷಿಯು ಇಂದನಿಗೆ ಒಂದು ಕೊರಳ ಮಾಲೆಯನ್ನು ಕೊಟ್ಟಿದ್ದನು. ಅದನ್ನು ಅನಾದರಿಸಿದ ಕಾರಣ ದುವಾರಸನು ಇಂದನಿಗೆ ಶಾಪವನ್ನು ಕೊಟ್ಟನು. ವಿಶ್ವಾಮಿತ್ರನ ನೆರವಿನಿಂದ ಸ್ವರ್ಗವನ್ನು ಸೇರಿದ ತ್ರೀಶಂಕವನ್ನು ಇಂದ್ರನು ತಲೆಕೆಳಗಾಗುವಂತೆ ಮಾಡಿ ನೂಕಿ ಭೂಮಿಯತ್ತ ತಳ್ಳಿದನು. ಶರಭಂಗ ಮಷಿಯನ್ನು ಬ್ರಹ್ಮಲೋಕಕ್ಕೆ ಕರೆದೊಯ್ದಲು

ಸ್ವತಃ ಇಂದ್ರನೇ ಬಂದಿದ್ದನು. ಅದೇ ರೀತಿ ರಾಮ-ರಾಘಣರಲ್ಲಿಯ ಯಥ್ರಧರ ಸಮಯಕ್ಕೆ ರಾಮನಿಗೆ ನೆರವಾಗಲು ತನ್ನ ರಥದೊಂದಿಗೆ ಸಾರಧಿಯಾದ ಮಾತಲಿಯನ್ನು ಸಹ ಕಳುಹಿದ್ದನು. ಕುಂಭಕರನು ಇಂದ್ರನನ್ನು ಯಥ್ರಧರಲ್ಲಿ ಪರಾಭವಗೊಳಿಸಿದ್ದನು. ಮೇಘನಾದನು ಇಂದ್ರನನ್ನು ಗೆದ್ದ ಈತನನ್ನು ಹಿಡಿದು ಲಂಕೆಗೆ ಒಯ್ದಿದ್ದನು. ಇಂದ್ರನನ್ನು ಮುಕ್ತಗೊಳಿಸಲು ಬ್ರಹ್ಮದೇವನು ಮೇಘನಾದನಿಗೆ ಕಟ್ಟಳೆಯ ವಥಯಾಗದ ವರವನ್ನು ಕೊಟ್ಟನು; ಅದಲ್ಲದೆ, ಅಗ್ನಿಯ ಅಶ್ವಯುಕ್ತ ರಥವನ್ನು ಕೊಟ್ಟಿದ್ದನು. ಬ್ರಹ್ಮದೇವನ ಹೇಳಿಕೆಯಂತೆ ಇಂದ್ರನು ಒಂದು ವೈಷ್ಣವಯಾಗವನ್ನು ಮಾಡಿದನು. ಈತನ ವಜ್ರಪ್ರಹಾರದಿಂದ ವಾಯುಪುತ್ರನ 'ಹನು' ಅಂದರೆ ಗದ್ದವು ಭಗ್ನವಾಯಿತು. ಆಗ ಆ ವಾಯುಪುತ್ರನಿಗೆ ಹನುಮಾನನೆಂಬ ಹೆಸರು ಬಂದಿತು. ವಿಷ್ಣುವಿನ ಆಜ್ಞೆಯ ಮೇರೆಗೆ ಈತನು ಅಶ್ವಮೇಧಯಾಗವನ್ನು ಮಾಡಿದನು.

ಇಂದ್ರನು ಬ್ರಹ್ಮದೇವನ ವಿನಂತಿಯನುಸಾರ ನಿದ್ರಾದೇವಿಯನ್ನು ಲಂಕೆಗೆ ಕರೆದೊಯ್ದನು. ಅಲ್ಲಿ ಸೀತೆಯನ್ನು ಭೇಟಿಯಾದಾಗ ಅವಳು ಅನ್ನಪಾನೀಯಗಳನ್ನು ಸೇವಿಸದಿದ್ದರೂ ಅವಳು ಜೀವಿತವಿರಬೇಕೆಂದು ಅವಳಿಗೆ ಹವಿಷ್ಯಾನ್ನವನ್ನು ಕೊಟ್ಟನು. ಶ್ವಾಸನ ಪುತ್ರನಾದ ವೃತ್ರಾಸುರನನ್ನು ಇಂದ್ರನು ವಧಿಸಿದ ಕಾರಣ ಬ್ರಹ್ಮ ಹತ್ಯೆಯು ಇವನ ಬೆನ್ನಾಟಿತು. ರಾಮನ ಸಹಾಯಕ್ಕಾಗಿ ಇಂದ್ರನು ಮೈನಾಕಪರ್ವತಕ್ಕೆ ವರವನ್ನು ಕೊಟ್ಟು ಸಮುದ್ರದಲ್ಲಿ ಇರಿಸಿದ್ದನು. ಸಮುದ್ರವನ್ನು ಉಲ್ಲಂಘಿಸಿ ಲಂಕೆಯನ್ನು ತಲುಪುವಾಗ ಹನುಮಾನನಿಗೆ ವಿಶ್ರಾಂತಿಯ ಸಿಗಬೇಕೆಂಬ ಉದ್ದೇಶ ಆತನದಿತ್ತ. ಕೆಬಂಧ ರಾಕ್ಷಸನು ಮೈಮೇಲೇರಿಬಂದಾಗ ಇಂದ್ರನು ವಜ್ರಘಾತದಿಂದ ಆತನನ್ನು ಮುದುಡೆ ಮಾಡಿಬಿಟ್ಟನು. ಅನಂತರ ಕಬಂಧನ ಪ್ರಾರ್ಥನೆಯಂತೆ ಆತನ ಉದರನಿರ್ವಹಣಣಾಗಿ ಬಹುದೀಪರ್ವತಾದ ಬಾಹುಗಳನ್ನು ಕರುಳಿಸಿದನು. ಶುನಃಶೇಪನ ಸ್ತುತಿಗೆ ಮಾರು ಹೋಗಿ ಇಂದ್ರನು ಆತನಿಗೆ ದೀಪರ್ವತ ಆಯುಸ್ಸನ್ನು ಕೊಟ್ಟನು.

ಶರೀರದಲ್ಲಿಯ ಮಲ ಹಾಗೂ ಹಸಿವನ್ನು ಚೆಲ್ಲಿದ ಮತ್ತು ಈ ರೀತಿ ತಾನು ಶುಧವಾಗಲು ಸಹಾಯಕ್ಕೆ ಬಂದ ಪ್ರದೇಶಗಳಿಗೆ ಇಂದ್ರನು 'ಮಲದ', 'ಕರುಷ' ಎಂಬ ಹೆಸರುಗಳನ್ನು ಕೊಟ್ಟು ಆ ಪ್ರದೇಶಗಳಿಗೆ ವರಗಳನ್ನು ಕೊಟ್ಟು ಅವನ್ನು ಸಮುದ್ರಗೊಳಿಸಿದನು. ಕಶ್ಯಪನು ವಿಷ್ಣುವಿಗೆ ಅದಿತಿಯ ಹೊಟ್ಟೆಯಲ್ಲಿ ಜನ್ಮತಾಳಲು ವಿನಂತಿಸಿದನು. ಅದನ್ನು ಮನ್ಮಿಸಿ ವಿಷ್ಣುವು ವಾಮನಾವಶಾರವನ್ನು ತಾಳಿ ಬಲಿಯನ್ನು ಹತ್ತಿಕ್ಕಿ, ಇಂದ್ರನನ್ನು ಪುನಃ ತೈಲೋಕ್ಯಾಧಿಪತಿಯನ್ನಾಗಿ

ಮಾಡಿದನು. ಖಕ್ಕಪಟ್ಟಿಯಾದ ವಿರಚಿ ಎಂಬಾಕೆಗೆ ಇಂದ್ರನಿಂದ ವಾಲಿಯೆಂಬ ಮಗನು ಹುಟ್ಟಿದನು.

### ೧೯. ಇಲ, ಇಲಾ

ಇಲರಾಜನು ಕರ್ದಮ ಪ್ರಜಾಪತಿಯ ಮಗನಾಗಿದ್ದು ಬಾಹ್ಲೀಕ ಎಂಬ ದೇಶವನ್ನು ಆಳುತ್ತಿದ್ದನು. ಶಿವ-ಪಾರ್ವತಿಯರ ವರದನುಸಾರವಾಗಿ ಆತನಿಗೆ ಒಂದು ತಿಂಗಳು ಸ್ತೀರ್ಷವೂ ನಂತರದ ಒಂದು ತಿಂಗಳಲ್ಲಿ ಪುರುಷತ್ವವೂ ಪ್ರಾಪ್ತ ವಾಗುತ್ತಿತ್ತು. ಈತನ ಮಗನೆಂದರೆ ಪುರೂರವ. ಇವನು ವ್ಯೇವಸ್ಥಾತಮನು (ಶ್ರಾದ್ಧದೇವ) ಮತ್ತು ಶ್ರದ್ಧಾ ಇವರ ಪುತ್ರ. ಇವರು ಪುತ್ರಪ್ರಾಪ್ತಿಗಾಗಿ ಮಿತ್ರ-ವರುಣರನ್ನು ಕುರಿತು ಪುತ್ರಕಾರ್ಮೇಷ್ಟಿಯಜ್ಞವನ್ನು ವಸಿಸ್ತುರಿಂದ ಮಾಡಿಸಿದರು. ಅವರಿಗೆ ‘ಇಲಾ’ ಎಂಬ ಕಸ್ಯೇಯು ಹುಟ್ಟಿದಳು. ಆಗ ಮಗುವಿನ ಇಚ್ಛೆಯನುಸಾರ ವಸಿಸ್ತುರು ಆಕೆಯನ್ನು ಪುರುಷನನ್ನಾಗಿ ಮಾಡಿದರು. ಶಂಕರನ ಶಾಪವಿದ್ದ ಶರವನದಲ್ಲಿ ಇಲರಾಜನು ಬೇಟಿಗೆಂದು ಹೋದಾಗ ಆತನಿಗೆ ಪರಿವಾರಸಮೇತ ಸೀರಾಪವು ದೊರಕಿತು. ವಸಿಸ್ತುನ ಕೃಪೆಯಿಂದ, ಒಂದು ತಿಂಗಳ ‘ಸ್ತೀರ್ಷ’ದ ನಂತರ ಒಂದು ತಿಂಗಳ ‘ಪುರುಷತ್ವ’ವು ಕ್ರಮವಾಗಿ ಬರುವಂತಾಯಿತೆಂದು ಮತ್ತೆ ಹಾಗೂ ಪದ್ಧಪುರಾಣಗಳಲ್ಲಿ, ಹೇಳಲಾಗಿದೆ.

ಸದಾಕಾಲವೂ ಪುರುಷತ್ವವಿರಬೇಕೆಂದು ಮರುತ್ತನು ಶಂಕರನಿಗೆ ಪ್ರಿಯವಾಗಿದ್ದ ಅಶ್ವಮೇಧಯಜ್ಞವನ್ನು ಮಾಡಿದನು. ಆಗ ಪ್ರಸನ್ನನಾದ ಶಂಕರನು ಆತನಿಗೆ ನಿರಂತರ ಸ್ವರೂಪದ ಪುರುಷತ್ವವನ್ನು ಕೊಟ್ಟನೆಂದು ರಾಮಾಯಣದಲ್ಲಿದೆ (ಉತ್ತರಕಂಡ/೯೦). ಸ್ವಂದಪುರಾಣದಲ್ಲಿ ಅರುಣಾಚಲೇಶ್ವರನ ಉಪಾಸನೆಯಿಂದ ಅದು ಲಭಿಸಿತೆಂದು ಹೇಳಿದ್ದಾರೆ. ಬ್ರಹ್ಮಪುರಾಣದಲ್ಲಿ ಗೌತಮೀ ನದಿಯಲ್ಲಿ ಸ್ವಾನ ಮಾಡಿದ್ದರಿಂದ ಪುರುಷತ್ವ ಪ್ರಾಪ್ತವಾಯಿತೆಂದು ಉಲ್ಲೇಖಿವಿದೆ.

ಈತನು ‘ಇಲಾ’ ಎಂಬ ಸೀರಾಪದಲ್ಲಿದ್ದಾಗ ಬುಧನಿಂದ ಪುರೂರವ ಎಂಬ ಪುತ್ರನು ಹುಟ್ಟಿದನು. ಇವನ ಹೋರತು ಆತನಿಗೆ ಇನ್ನೂ ಮೂರು ಜನ ಮಕ್ಕಳಿದ್ದರು.

### ೨೦. ಉಮಾ

ಇವಳು ಹಿಮಾಲಯ ಹಾಗೂ ಮೈನಾ ಇವರ ದ್ವಿತೀಯ ಕಸ್ಯೇಯಿದ್ದು, ರುದ್ರನ ಪಟ್ಟಿಯಾಗಿದ್ದಾಳೆ. ಪಾರ್ವತಿಯು ಸೌಮ್ಯರೂಪದವರು; ಶಕ್ತಿದೇವತೆಯೂ

ಹೂಡ. ಇವಳು ಮೊದಲು ಗೌರಾಂಗಿಯಾಗಿದ್ದಳು. ನಿಶಾದೇವಿಯ ಸ್ವರ್ಚಾದಿಂದ ಇವಳು ಕಪ್ಪಾದಳು. ಅಂದಿನಿಂದ ಇವಳ ಬಗ್ಗೆ ಇದ್ದ ಪತಿಯ ವ್ಯಾಮೋಹವು ಕಡಿಮೆಯಾಗಿ, ಮುನಿಸುಂಟಾಯಿತು. ಪ್ರನಃ ಗೌರಕಾಂತಿಯನ್ನು ಹೊಂದಲು ಅವಳು ತಪಸ್ಸನ್ನು ಕೈಗೊಂಡಳು. ಅನಂತರ ಅವಳಿಗೆ ಗೌರವಣವು ಪ್ರಾಪ್ತವಾಯಿತು. ರುದ್ರನಿಂದ ಈಕೆಗೆ ಸಂತಾನವಾಗಲಿಲ್ಲ. ಶಿವ ಮತ್ತು ಆಕಾಶಗಂಗೆ ಇವರಿಂದ ಹುಟ್ಟಿವ ಮಗನು ಗಂಗಾ ಮತ್ತು ಉಮಾ ಇವರಿಭೂರಿಗೂ ಆಕ್ಷರೆಯವ ನಾಗುವನೆಂದು ಬ್ರಹ್ಮದೇವನು ಹೇಳಿದನು.

## ೧೨. ಉವರ್ಚಿ

ಉವರ್ಚಿಯ ಉಲ್ಲೇಖವು ಶುಗ್ರೇದದಲ್ಲಿ ಅನೇಕ ಕಡೆಗಳಲ್ಲಿ ಬಂದಿದೆ. ಇವಳು ಓವರ್ ಲಾವಣ್ಯವತಿಯಾದ ಅಪ್ಸರೆಯಾಗಿದ್ದಳು. ಒದರಿಕಾಶ್ರಮದಲ್ಲಿ ನರನಾರಾಯಣರು ತಪಸ್ಸನ್ನು ಕೈಗೊಂಡಾಗ ಇಂದ್ರನಿಗೆ ತನ್ನ ಪದವಿಯು ಕೈಬಿಡುವ ಭಯವನಿಸಿತು. ನರನಾರಾಯಣರ ಮನಸ್ಸನ್ನು ವಿಚಲಿತಗೊಳಿಸಲು ಇಂದ್ರನು ರಂಭಾ, ಮೇನಕಾ, ತಿಲೋತ್ಮಾ ಮೊದಲಾದ ಹದಿನಾರು ಸಾವಿರದ ಐವತ್ತು ಅಪ್ಸರೆಯರನ್ನು ಕಳುಹಿಸಿದನು; ಆದರೆ ಯಾವ ಪ್ರಯೋಜನವೂ ಅಗಲಿಲ್ಲ. ಪತಿಯಾಗಿ ನಾರಾಯಣನ ತೊಡೆಯಿಂದ ಹದಿನಾರು ಸಾವಿರದ ಐವತ್ತೊಂದು ಅಪ್ಸರೆಯರು ನಿರ್ಮಿತರಾದರು. ಅವರಲ್ಲಿ ಅತ್ಯಂತ ಲಾವಣ್ಯ ವತಿಯಾದ ಅಪ್ಸರೆ ಎಂದರೆ ಉವರ್ಚಿ. ಉರು ಅಂದರೆ ತೊಡೆ; ತೊಡೆಯಿಂದ ಹುಟ್ಟಿದವೆಂದು ಉವರ್ಚಿ ಎಂಬ ಹೆಸರು ಬಂದಿತು. ನರನರಾಯಣರು ಈ ಉವರ್ಚಿಯನ್ನು ಇಂದ್ರನಿಗೆ ಉಡುಗೊರೆಯಾಗಿ ಕೊಟ್ಟು ಕಳುಹಿಸಿದರು. ಈ ಕಥೆಯು ಪದ್ಮಪುರಾಣದಲ್ಲಿದೆ.

ಸೂರ್ಯನ ಆರಾಧನೆಗೆಂದು ಹೊರಟಾಗ ಉವರ್ಚಿಯು ಮಿತ್ರ ಆದಿತ್ಯನಿಗೆ ‘ನಾನು ನಿನ್ನನ್ನು ವರಿಸುವೆ’ ಎಂಬ ಆಶ್ವಾಸನೆಯನ್ನು ಕೊಟ್ಟಳು. ಅನಂತರ ಭೇಟಿಯಾದ ವರುಣನು ತನ್ಮೋಽಜನೆ ವಿವಾಹವಾಗಲು ಉವರ್ಚಿಗೆ ಕೇಳಿಕೊಂಡನು. ಆಗ ಉವರ್ಚಿಯು ‘ನಾನು ಈ ಮೊದಲೇ ಮಿತ್ರನನ್ನು ವರಿಸಿದ್ದೇನೆ’ ಎಂದು ಹೇಳಿದಳು. ಆದರೆ ತನ್ನ ಪ್ರೇಮವನ್ನು ವರುಣನಿಗೆ ಕೊಟ್ಟಳು. ಆಗ ವರುಣನು ಇವಳನ್ನು ಕುರಿತು ಉಂಟಾದ ತನ್ನ ತೇಜಸ್ಸನ್ನು (ವೀರುವನ್ನು) ಬಂದು ಕುಂಭದಲ್ಲಿ ಹಾಕಿದನು. ಈ ಸಂಗತಿಯು ಮಿತ್ರನಿಗೆ ತಿಳಿದಾಗ ಆತನು ಬಲು ಸಿಟ್ಟಾಗಿ ಉವರ್ಚಿಗೆ ‘ನೀನು ಮೃತ್ಯುಲೋಕದಲ್ಲಿ ಪುರೂರವನ ಪತ್ತಿಯಾಗು!’

ಎಂಬ ಶಾಪವನ್ನು ಕೊಟ್ಟನು; ಮತ್ತು ತನ್ನ ವೀರ್ಯವನ್ನು ಒಂದು ಕುಂಭದಲ್ಲಿ ಹಾಕಿದನು. ಈ ಕುಂಭಗಳಿಂದ ಅಗಸ್ತ್ಯ ಮತ್ತು ವಸಿಷ್ಠರು ಜನ್ಮತಾಳಿದರು. ಉವರ್ಚಿಯು ಕಣ್ಣಿಗೆ ಜೀಳುತ್ತಲೇ ಮಿಶ್ರನ ವೀರ್ಯ ಪತನವಾಯಿತು; ಶಾಪದ ಭೀತಿಯಿಂದ ಆತನು ಅದನ್ನು ಪಾದದ ಕೆಳಗೆ ಅಡಗಿಸಿದನು; ಆಗ ವಸಿಷ್ಠನು ಜನ್ಮತಾಳಿದನೆಂದು ವಿಷ್ಣು ಪುರಾಣದಲ್ಲಿದೆ.

ನಾರದನು ಬಣ್ಣೇಸಿದ್ದರಿಂದು ಉವರ್ಚಿಯು ಪುರೂರವನತ್ತು ಆಕರ್ಷಿತಳಾದಳು. ಹೀಗಾಗಿ ಲಕ್ಷ್ಮೀಸ್ವರ್ಯಂವರವೆಂಬ ಪ್ರಬಂಧದಲ್ಲಿ ಇವಳ ಪದನ್ಯಾಸ, ಭಾವಮುದೇಗಳು ತಪ್ಪಿದವು. ಆಗ ಭರತಮನಿಯ ಶಾಪ ತಗುಲಿ ಉವರ್ಚಿಯು ಇಪ್ಪತ್ತೇದು ವರ್ಷಗಳ ಕಾಲ ಬಳಿಯಾಗಿ ಬದುಕಿದಳು. ಶಾಪವಿಮೋಚನೆಯಾದ ನಂತರ ಪುರೂರವನತ್ತು ಹೋಗುತ್ತಿದ್ದಾಗ ದಾರಿಯಲ್ಲಿ ಕೇಶಿ ಎಂಬ ದೃಶ್ಯನು ಅವಳನ್ನು ಅಪಹರಿಸಲು ಮಾಡಿದ ಪ್ರಯತ್ನವು ವಿಫಲವಾಯಿತು. ಪುರೂರವನು ಇವಳನ್ನು ಆ ದೃಶ್ಯನಿಂದ ಬಿಡಿಸಿದನು. ಪುರೂರವನಿಗೆ ಉವರ್ಚಿಯು ಮೂರು ಶರತ್ತುಗಳನ್ನು ಹಾಕಿ, ಆತನ ಬಳಿ ಇರಲು ಸಮೂತ್ತಿಸಿದಳು. ಆ ಶರತ್ತುಗಳೆಂದರೆ:

೧. ಅವಳು ಸಾಕಿದ್ದು, ಮಕ್ಕಳಂತೆ ಜೋಪಾನ ಮಾಡಿದ್ದ ಎರಡು ಕುರಿಗಳಿಗೆ ರಕ್ಷಣೆಯನ್ನೀಯಬೇಕು;

೨. ಅವಳು ಯಾವಾಗಲೂ ಘೃತವನ್ನೇ ಆಹಾರವಾಗಿ ಸೇವಿಸುವವ ಇಾದ್ದರಿಂದ ಈ ಬಗೆಗಿನ ವ್ಯವಸ್ಥೆಯಾಗಬೇಕು; ಮತ್ತು

೩. ಮೈಥುನನ ಸಮಯವನ್ನು ಹೊರತುಪಡಿಸಿ ಪುರೂರವನು ನಗ್ನ ಸ್ಥಿತಿಯಲ್ಲಿ ಅವಳ ದೃಷ್ಟಿಗೆ ಬೀಳಕೂಡದು.

ಈ ಮೂರೂ ಶರತ್ತುಗಳನ್ನು ಕೂಲಂಕಷವಾಗಿ ಪಾಲಿಸಿ ಆತನು ಉವರ್ಚಿಯನ್ನು ಅರವತ್ತೊಂದು ಸಾವಿರ ವರ್ಷಗಳವರೆಗೆ ಉಪಭೋಗಿಸಿದನು. ಒಮ್ಮೆ ಆತನಿಂದ ಮೂರನೆಯ ಶರತ್ತಿನ ಭಂಗವಾದ್ದರಿಂದ ಅವಳು ಪುರೂರವನ್ನು ಬಿಟ್ಟ ದೇವಲೋಕಕ್ಕೆ ಮರಳಿದಳು.

ಮಹಾಭಾರತದಲ್ಲಿಯೂ ಉವರ್ಚಿಯ ಉಲ್ಲೇಖವು ಅನೇಕ ಸಲ ಬಂದಿದೆ. ಇವಳು ಯಾವಾಗಲೂ ಕುಬೇರನ ಸೇವೆಯಲ್ಲಿದ್ದವಳು. ಅಜುವನನು ಜನ್ಮ ತಾಳಿದಾಗ ಸಂಗೀತವನ್ನು ಹಾಡುವ ಹನ್ನೊಂದು ಅಪ್ಸರೆಯಲ್ಲಿ ಇವಳೂ ಒಬ್ಬಳಾಗಿದ್ದಳು. ಅಜುವನನು ವಿದ್ಯಾಭ್ಯಾಸಕ್ಕೆಂದು ಇಂದ್ರಲೋಕಕ್ಕೆ ಹೋದಾಗ ಆತನು ಉವರ್ಚಿಯತ್ತ ಆದರಭಾವದಿಂದ ಸೋಂಡುತ್ತಿದ್ದರೂ, ಇಂದ್ರನಿಗೆ ಅಜುವನನು

ನೋಟವು ಕಾಮಭಾವನೆಯದೆಂದನಿಸಿತು. ಜಿತ್ತಸೇನಗಂಧರವರನ್ನು ಕರೆಯಿಸಿ ಇಂದ್ರನು ಆತನೊಡನೆ ವಸ್ತಾಲಂಕಾರ ಭೂಷಿತಳಾದ ಉವರ್ತಿಯನ್ನು ಅರ್ಜುನನ್ತೆ ಹೋಗಲು ಹೇಳಿಕಳುಹಿದನು. ಆಕೆಯು ಅರ್ಜುನನ ಬಳಿ ಹೋದಳು. ಆಗ ಅರ್ಜುನನು ತನ್ನ ದೃಷ್ಟಿಕೋನವನ್ನು ಆಕೆಗೆ ತಿಳಿಸಿದನು. ಹೀಗೆ ಅವಳ ಇಚ್ಛಾಭಂಗವಾದ್ದರಿಂದ ‘ಒಂದು ವರ್ಷದವರೆಗೆ ನೀನು ಷಂಥನಾಗಿರು!’ ಎಂದು ಅರ್ಜುನನಿಗೆ ಶಾಪಕೊಟ್ಟಳು. ‘ಉವರ್ತಿತೀರ್ಥ’ ಎಂಬ ಹೆಸರಿನ ಒಂದು ಪವಿತ್ರ ತೀರ್ಥಸ್ಥಾನವಿದೆ.

## ೧೮. ಮುಚೀಕ

ಖುಚೀಕನು ಭಾಗ್ಯವಕುಲದಲ್ಲಿ ಜನಿಸಿದ ಒಬ್ಬ ಪ್ರಶ್ನಾತ್ಮಕ ಮುಖಿಯಾಗಿದ್ದನು. ಬ್ರಹ್ಮಾಂಡಪುರಾಣದ ಪ್ರಕಾರ ಇವನು ಜೈವರ್ಥನೆಂಬಾತನ ತೊಡೆಯೊಡೆದು ಹೊರಗೆ ಬಂದ ಪ್ರತ್ಯ. ಬಾಲ್ಯದಿಂದ ಈತನ ಒಲವು ವೇದಾನುಷ್ಠಾನ, ತಪಸ್ಸುಗಳತ್ತೆ ಇತ್ತು. ತೀರ್ಥಾಟನೆಯನ್ನು ಮಾಡುತ್ತ ನಡೆದ ಈತನು, ವಿಶ್ವಾಮಿತ್ರಿ ಎಂಬ ನದಿಯಲ್ಲಿ ಸ್ವಾನ ಮಾಡುತ್ತಿದ್ದ ಗಾಧಿಕಸ್ಯೇಯಾದ ಸತ್ಯವತಿಯನ್ನು ಕಂಡನು. ಅವಳ ಲಾಖಾಳುಕ್ಕೆ ಮನಸೋತು ಖುಚೀಕನು ಗಾಧಿಯನ್ನು ಸತ್ಯವತಿಗಾಗಿ ಕೇಳಿದನು. ಆಗ ಗಾದಿಯು, ಒಂದು ಸಾವಿರ ಕವ್ಚಕವಿಗಳಳ್ಳ ಕುದುರೆಗಳನ್ನು ಕನ್ಯಾಶುಲ್ಕವಾಗಿ ಖುಚೀಕನಿಗೆ ತರಲು ಹೇಳಿದನು. ಆಗ ವರುಣನನ್ನು ಪ್ರಾರ್ಥಿಸಿ ಅಪ್ಣಿ ಕುದುರೆಗಳನ್ನು ದೊರಕಿಸಿಕೊಂಡು ಸತ್ಯವತಿಯನ್ನು ಪಡೆದನು. ಸತ್ಯವತಿಯು ಪ್ರತಿಪ್ರಾಪ್ತಿಯ ಅಭಿಲಾಷೆಯಿಂದ ತನಗಾಗಿ ಮತ್ತು ತನ್ನ ತಾಯಿಗೆಂದು ವರಗಳನ್ನು ಬೇಡಿಕೊಂಡಳು. ಆಗ ಖುಚೀಕನು ಅಭಿಮಂತ್ರಿಸಿದ ಎರಡು ‘ಜರು’(ಪ್ರಸಾದಾನ್ವ) ಗಳನ್ನು ಸತ್ಯವತಿಯ ಕೈಗೆ ಕೊಟ್ಟನು. ಯಾವ ರೀತಿ, ಯಾರು, ಯಾವ ಜರುವನ್ನು ಭಕ್ತಿಸಬೇಕು ಎಂಬ ಬಗ್ಗೆ ಸೂಚಿಸಿದನು. ಪ್ರತ್ಯಕ್ಷದಲ್ಲಿ ಈ ಜರುಗಳ ಬದಲಾವಣೆ ನಡೆದುಹೋಯಿತು. ಹೀಗಾದ್ದರಿಂದ ಸತ್ಯವತಿಗೆ ಜಮದಗ್ನಿ ಮುಂತಾದ ಒಂದು ನೂರು ಪ್ರತಿರಾದರು; ಗಾಧಿಗೆ ವಿಶ್ವಾಮಿತ್ರಾದನು. ಪೃಥ್ವಿಯನ್ನು ಕೆತ್ತಿಯ ರಹಿತವಾಗಿ ಮಾಡಿದ ಪರಶುರಾಮನು ಈತನ ಮೊಮ್ಮೆಗನು. ಈ ಖುಚೀಕನನ್ನು, ಅಂಬರಿಷನು ಭೃಗುತುಂಗ ಪರವತದ ಮೇಲೆ ಭೇಟಿಯಾದಾಗ ಒಂದು ಲಕ್ಷ ಗೋಪಗಳನ್ನು ತೆಗೆದುಕೊಂಡು ಒಬ್ಬ ಮಗನನ್ನು ನರಬಲಿಯಾಗಲು ಕೊಡಲು ಕೇಳಿದ್ದನು. ಖುಚೀಕನು ಸಮೃತಿಸಲಿಲ್ಲ.

## ೧೯. ಐರಾವತ

ಈತನು ಇರಾವಾನನ ಮಗನು. ಪುರಾಣಾಭಾಷ್ಯಯದಲ್ಲಿ ಈತನಿಗೆ ಇಂದ್ರನು ಆನೆ ಎಂದಿದ್ದಾನೆ. ಈತನು ಸಮುದ್ರಮಥನದಿಂದ ಉತ್ಸನ್ನನಾಗಿ ಇಂದ್ರನ ವಾಹನನಾದನು. ಈ ಐರಾವತವು ಬಿಳಿಯ ಬಣ್ಣದಿಧ್ಯಾದ್ಯ ಇದಕ್ಕೆ ನಾಲ್ಕು ದಂತಗಳಿವೆ. ಇಂದ್ರನು ಈ ಐರಾವತವನ್ನು ಪೂರ್ವದಿಕ್ಕಿನ ಅಧಿಪತಿಯನ್ನಾಗಿ ಮಾಡಿದನು. ಇಂದ್ರ-ಕೃಷ್ಣರಲ್ಲಿಯ ಯುದ್ಧದಲ್ಲಿ ಗರುಡನು ಈ ಐರಾವತವನ್ನು ಸೋಲಿಸಿದನು.

## ೨೦. ಕಂಡು

ಈತನು ಸತ್ಯವಾದಿಯೂ ತಪೋಭಲವಿದ್ದ ಮಹಿಂದ್ರಯೂ ಆಗಿದ್ದನು. ಈತನು ಬಲು ಸಿದುಕೊಂಡನು. ಕಚ್ಚುನಿಟ್ಟಿನಿಂದ ನಿಯಮಗಳನ್ನು ಪಾಲಿಸುವದರಲ್ಲಿ ಯಾರೂ ಇವನನ್ನು ಮೀರಿಸುವಂತೆ ಇರಲಿಲ್ಲ. ಈತನು ಬ್ರಹ್ಮಾಚರಿಯಾಗಿದ್ದನು. ಈತನ ತಪೋಭಂಗವನ್ನು ಮಾಡಲು ಇಂದ್ರನು ‘ಪ್ರಮ್ಲೇಚಾ’ ಹೆಸರಿನ ಓರ್ವ ಅಪ್ಸರೆಯನ್ನು ಕಳುಹಿಸಿದನು. ಕೌಸಲ್ಯೇಯನ್ನು ಸಂತ್ಯುಸುವಾಗ ರಾಮನು ಹಿತನ ವಚನವನ್ನು ಪಾಲಿಸುವದೇ ಮಗನ ಕರ್ತವ್ಯವೆಂದು ಹೇಳುವಾಗ ಕಂಡುವಿನ ಉದಾಹರಣೆಯನ್ನು ಹೊಟ್ಟಿದ್ದಾನೆ. ತಂದೆಯ ಆಜ್ಞೆಯನ್ನು ಪಾಲಿಸುವದಕಾಗಿ ಗೋವಢೆಯನ್ನು ಮಾಡಿದನು (ಅಯೋಧ್ಯಾಕಾಂಡ/೨೧-೨೨). ಈತನ ಹತ್ತುವರ್ಷದ ಮಗನು ಒಂದು ಅರಣ್ಯದಲ್ಲಿ ಮೃತನಾದನು; ಆಗ ಕಂಡವು ತನ್ನ ಶಾಪದಿಂದ ಆ ಅರಣ್ಯವನ್ನು ಶ್ರೋರಹಿತ, ವ್ಯಕ್ತರಹಿತ, ನೀರೂ ಸಹ ಇರದ ರಣಭಾರಿಯನ್ನಾಗಿ ಮಾಡಿದನು.

## ೨೧. ಕಬಂಧ

ಈತನು ದಂಡಕಾರಣ್ಯದಲ್ಲಿದ್ದ ರಾಕ್ಷಸನಾಗಿದ್ದನು. ಇಂದ್ರನ ವಜ್ರದ ಏಟಿನಿಂದ ಈತನ ತೊಡೆಗಳು ಮತ್ತು ಶೀರವು ಶರೀರದಲ್ಲಿ ಸಿಕ್ಕಿಕೊಂಡ ಕಾರಣ ಇವನು ಶಿರವಿಲ್ಲದವನಾದನು. ಅಂದಿನಿಂದ ಈತನಿಗೆ ಕಬಂಧನೆಂಬ ಹೆಸರು ಬಂದಿತು. ಹೊಟ್ಟೆಯನ್ನು ತುಂಬಿಸಲು ಇವನು ಯೋಜನದಪ್ಪು ಉದ್ದವಾದ ಕೈಗಳನ್ನು ಪಡೆದುಕೊಂಡನು. ಆ ಪರಿಸರದಲ್ಲಿ ಸಂಚರಿಸುವ ಪ್ರಾಣಿಗಳನ್ನು ಹಿಡಿದುಇವನು ಭಕ್ತಿಸುತ್ತಿದ್ದನು. ‘ರಾಮನಿಂದ ಸಾವು ಬಂದನಂತರ ನೀನು ಮೊದಲಿನ ರಾಪವನ್ನು ಪಡೆಯುವೆ’ ಎಂದು ಇಂದ್ರನು ಇವನಿಗೆ ಹೇಳಿದ್ದನು. ಈ ರೀತಿ ದಿನೇದಿನೇ

ಆಹಾರವನ್ನು ಶೋಧಿಸುತ್ತಿರುವಾಗ ಒಂದಿಲ್ಲ ಒಂದು ದಿನ ರಾಮನು ಭೇಟಿಯಾಗುತ್ತಾನೆ ಎಂಬ ವಿಶ್ವಾಸವು ಕಬಂಧನಿಗೆ ಮೂಡಿಬಂತು. ರಾಮಲಕ್ಷ್ಮಣರು ಕೈಸೇರಿದಾಗ ಇವನಿಗೆ ಬಹಳ ಸಂತೋಷವಾಯಿತು. ರಾಮನು ಕಬಂಧನ ಎಡಗೈಯನ್ನೂ, ಲಕ್ಷ್ಮಣನು ಅವನ ಬಲಗೈಯನ್ನೂ ಕತ್ತರಿಸಿಹಾಕಿದರು. ಆಗ ಕಬಂಧನ ದೇಹದಿಂದ ತೇಜಸ್ಸುಳ್ಳ ಒಬ್ಬ ಪುರುಷನು ಗೋಚರಿಸಿ ಆಕಾಶದಲ್ಲಿ ವಿಲೀನನಾದನು. ಈತನನ್ನು ರಾಮನು ಪ್ರತ್ಯೇಕಿಸಿದಾಗ ತಾನು 'ವಿಶ್ವಾಸವು' ಎಂಬ ಗಂಧವನಿದ್ದನೆಂದು ಕಬಂಧನು ತಿಳಿಸಿದ್ದನು. ಬ್ರಾಹ್ಮಣನ ಶಾಪದಿಂದ ಕಬಂಧ ರಾಕ್ಷಸನಾಗಿದ್ದನು. ಕಬಂಧನಿಗೆ ದಿವ್ಯಜ್ಞಾನವಿರಲಿಲ್ಲ; ಕಾರ್ಣಾ, ಸೀತೆಯನ್ನು ಯಾರು ಅಪರಿಸಿದರೆಂಬುದನ್ನು ಹೇಳಲು ಆತನಿಗೆ ಸಾಧ್ಯವಾಗಲಿಲ್ಲ. ತನ್ನ ಮರಣದನಂತರ ರಾಮನಿಗೆ ಸಹಾಯಮಾಡುವದಾಗಿ ವಚನವನ್ನಿತ್ತನು; ಸುಗ್ರೀವನ ಬಳಿಗೆ ಹೋಗಿ ಸಹಾಯವನ್ನು ಹೊರಬೇಕೆಂದೂ ಸೂಚಿಸಿದನು. ಸುಗ್ರೀವನತ್ತೆ ಹೋಗುವ ಮಾರ್ಗವನ್ನು ರಾಮನಿಗೆ ತಿಳಿಸಿ ಕಬಂಧನು ಪ್ರಾಣೋಕ್ಕಷ್ಟ ತೆರಳಿದನು.

## ೨೨. ಕಶ್ಯಪ

ಕದೆರುವನ ಕಸ್ಯೇಯಾದ ಮತ್ತು ಮರೀಚಿಯ ಪತ್ನಿಯಾದ ಕಲಾ ಇವಳಿಗೆ ಕಶ್ಯಪ ಹಾಗೂ ಪೂರ್ಣಿಮಾ ಎಂಬ ಎರಡು ಮತ್ತುಳಾದರು. ಕಶ್ಯಪನು ಜೀವ್ಯ ಪ್ರತ್ಯಾನಾಗಿದ್ದನು. ಇವನಿಗೆ ತಾಕ್ಷ್ಯ ಮತ್ತು ಅರಿಷ್ಟನೇಮೀ ಎಂಬ ಎರಡು ಹೆಸರುಗಳಿದ್ದವೆಂದು ಕಂಡುಬರುತ್ತದೆ. ಕಶ್ಯಪನು ಸಪ್ತಷಿಂಗಳಲ್ಲಿ ಒಬ್ಬನಾಗಿದ್ದು ಆತನು ಪ್ರಜಾಪತಿಯೂ ಆಗಿದ್ದನು. ವಾಯುಪುರಾಣದಲ್ಲಿ ಈತನಿಗೆ ಆರು ಜನ ಮಲತಾಯಿಯರಿಂದ ಜನಿಸಿದ ಸಹೋದರರಿದ್ದರೆಂದು ಹೇಳಿದೆ. ಇವನು ಬ್ರಹ್ಮದೇವನ ಮಾನಸಪ್ರತ್ಯಾನಾಗಿದ್ದನು. ಪರಶುರಾಮನು ಇಪ್ಪತ್ತೊಂದು ಸಲ ಪೃಥ್ವಿಯನ್ನು ಕ್ಷತ್ರಿಯರಿಂತ ಮಾಡಿದನಂತರ ಆತನು ಸರಸ್ವತೀ ನದಿಯ ತೀರದಲ್ಲಿ ಕೈಗೊಂಡ ಯಜ್ಞದ ಅಧ್ಯಯುವಾಗಿ ಕಶ್ಯಪನಿದ್ದನು. ಕಶ್ಯಪನಿಗೆ ದಕ್ಷಿಣೆಯ ರೂಪದಲ್ಲಿ ಪೃಥ್ವಿಯ ದಾನವಾಗಿ ದೋರೆಯಿತು. ಉಳಿದ ಕ್ಷತ್ರಿಯರು ನಾಶವಾಗ ಬಾರದೆಂದು ಕಶ್ಯಪನು ಪರಶುರಾಮನಿಗೆ ತನ್ನ ಗಡಿಯಾಚೆ ಇರಲು ಹೇಳಿದನು. ಆ ಪ್ರಕಾರ ಪರಶುರಾಮನು ತಾನು ನಿಮಿಸಿದ ಶೂಪಾರಕ(ಕೊಂಕಣ)ವೆಂಬ ಪ್ರದೇಶದಲ್ಲಿ ವಾಸಿಸಿದನು. ಪೃಥ್ವಿಯನ್ನು ಬ್ರಾಹ್ಮಣಿಗೆ ಒಬ್ಬಿಸಿ ಕಶ್ಯಪನು ವನವನ್ನು ಆಶ್ರಯಿಸಿದನು. ಪ್ರತ್ಯಾಷ್ಟಿಗೆಂದು ಯಜ್ಞವನ್ನು ಆಚರಿಸುತ್ತಿದ್ದಾಗ ದೇವತೆಗಳು,

ಮುಷಿಗಳು, ಗಂಧರ್ವರು ಈತನಿಗೆ ಸಹಾಯ ಮಾಡಿದರು. ಇಂದ್ರನು 'ವಾಲಭಿಲ್ಯ'ರನ್ನು ಅವಮಾನಿಸಿದ ಕಾರಣ ಅವರು ದೊಚ್ಚಿಗೆದ್ದರು. ಆಗ ಅವರಿಂದ ರಕ್ಷಣೆ ಮಾಡಿಕೊಳ್ಳಲು ಇಂದ್ರನು ಕಶ್ಯಪನಿಗೆ ಶರಣಹೋದನು. ಕಶ್ಯಪನು ಬಲುಚಾತುರ್ಯದಿಂದ ವಾಲಭಿಲ್ಯರನ್ನು ಸಂತೃಪ್ತಿಸಿದನು. ಅವರ ಕಶ್ಯಪೀಯಿಂದ ಕಶ್ಯಪನಿಗೆ ಗರುಡ ಮತ್ತು ವರುಣ ಎಂಬ ಇಬ್ಬರು ಪುತ್ರರು ಹುಟ್ಟಿದರು. ನೂತನ ಇಂದ್ರನಿಗಾಗಿ ಮಾಡಿದ ತಪಸ್ಸಿನ ಫಲವನ್ನು ವಾಲಭಿಲ್ಯರು ಕಶ್ಯಪನಿಗೆ ಕೊಟ್ಟಿ ಕಾರಣ ಇಂದ್ರನಿಗೆ ಭಯವಿಲ್ಲದಂತಾಯಿತು.

ಕಶ್ಯಪನು 'ಅರ್ಬಿದ' ಪರಮತದಲ್ಲಿ ದೀರ್ಘತಪಸ್ಸನ್ನು ಮಾಡಿದನು. ಶಂಕರನಿಂದ ಗಂಗೆಯನ್ನು ಪಡೆದುಕೊಂಡನು. ಗರುಡನಿಗೆ ನಾರಾಯಣ ಮಹಾತ್ಮೀಯನ್ನು ಹೇಳಿದನು. ಇವನಿಗೆ ಕಪಿಲಾ, ಇರಾ, ಕರ್ಮ, ಅದಿತಿ, ವಿನತಾ ಎಂಬ ಅನೇಕ ಮಡದಿಯರಿದ್ದರು; ಅನೇಕ ಮಕ್ಕಳಿದ್ದರು. 'ಕಶ್ಯಪ' ಎಂಬ ಈತನ ಹೆಸರಿನ ಗೋತ್ರವು ಇರುತ್ತದೆ. ದೇವರ್ದ್ಯುತ್ತರ ಉತ್ತಮಿಯು ಈತನಿಂದಾಯಿತು.

### ೨೨. ಕಾರ್ತಿಕೇಯ (ಸ್ಥಂದ)

ಶಂಕರನ ತೇಜಸ್ಸನ್ನು ಪೃಥ್ವಿಯು ಅಂಗೀಕರಿಸಿದಳು. ಅದರಲ್ಲಿ ಅಗ್ನಿಯ ಪ್ರಪೇಶವಾದನಂತರ ಆ ಶ್ವೇತಪರಮಾಪ ತೇಜಸ್ಸನಿಂದ ಕಾರ್ತಿಕೇಯನು ಹುಟ್ಟಿದನು. ಕೃತಿಕೆಯರು ಈತನಿಗೆ ಹಾಲುಣಿಸಿ ಬೆಳೆಸಿದರೆಂದು ಅವನಿಗೆ 'ಕಾರ್ತಿಕೇಯ' ಎಂಬ ಹೆಸರು ಬಂದಿತು. ಕೃತಿಕೆಯರು ಆರು ಜನರಿದ್ದರು. ಈ ಆರು ಜನರೂ ಕಾರ್ತಿಕೇಯನನ್ನು ಮಗನೆಂದು ಭಾವಿಸಿದ ಕಾರಣ ಇವನಿಗೆ ಷಣ್ಣಿಖಿ, ಷಣ್ಣಾತುರ್, ಷಡಾನನ ಎಂಬ ಹೆಸರುಗಳೂ ಬಂದುವು. ದಾನವರನ್ನು ಈತನು ಸ್ಥಂದಿಸಿದನಾಗಿ (ಕೊಂದನಾಗಿ) ಅಥವಾ ಸ್ಥಂಧೀಯದಿಂದ ಈತನು ಜನ್ಮತಾಳಿದ್ದರಿಂದಾಗಿ ಈತನನ್ನು ಸ್ಥಂದನೆಂತಲೂ ಕರೆಯುತ್ತಾರೆ. ತನ್ನ ಶೂರತನದಿಂದ ದಾನವರನ್ನು ಸದೆಬಡಿದ ಕಾರಣ, ದೇವತೆಗಳು ಈತನನ್ನು ತಮ್ಮ ಸೇನಾಪತಿಯನ್ನಾಗಿ ಮಾಡಿಕೊಂಡರು. ಸಪ್ತಷಿಂಗಳ ಯುಜ್ಞಕಾಲದಲ್ಲಿ ಅರುಂಧತಿಯೊಬ್ಬಳನ್ನು ಬಿಟ್ಟು ಇನ್ನಿತರ ಆರು ಜನ ಶುಷ್ಪಿಪತ್ತಿಯರಲ್ಲಿ ಈ ಅಗ್ನಿಯು ಕಾಮಾಸಕ್ತನಾದನು. ಅಗ್ನಿಯ ಅಪ್ರಿಯಿಳಿದ್ದ 'ಸ್ವಾಹಾ' ಎಂಬವಳಿಗೆ ಈ ಬಳ್ಳಿಯ ಸಂಧಿಯ ಅರಿವಾಗಿ, ಆಕೆಯು ಈ ಆರು ಶುಷ್ಪಿಪತ್ತಿಯರ ವೇಷತಾಳಿ ಸಂಭೋಗನನ್ನು ಪಡೆದು ದೊರೆತ ವೀರ್ಯವನನ್ನು ಒಂದು ಕುಂಡದಲ್ಲಿ ಶೇವಿರಿಸಿಟ್ಟಳು. ಅದರಿಂದ ಸ್ಥಂದನ ಜನ್ಮಾಯಿತೆಂದು ಮಹಾಭಾರತದ

ವನಪರ್ವದಲ್ಲಿ ಉಲ್ಲೇಖಿಸಿದೆ. ಈತನು ಅಮಾವಾಸ್ಯೆಯ ದಿನ ಹುಟ್ಟಿದನು. ವಿಶ್ವಾಮಿತ್ರನು ಈತನ ಉಪನಯನವ್ಯಾಮಾಡಿದನು. ವಿಷ್ಣುಪು ಈತನಿಗೆ ಗರುಡ, ಮಹಿಂದ್ರ, ಕುಕ್ಕಿಟ ಮುಂತಾದ ವಾಹನಗಳನ್ನು ಕೊಟ್ಟಿಸು. ವಾಯುಪು ಧ್ವಜವನವ್ಯಾಸರ್ಸುತ್ತಿಯು ಏಣೆಯನ್ನೂ ಬ್ರಹ್ಮದೇವನು ಹೋತವನ್ನೂ ಮತ್ತು ಶಂಭವು ಒಂದು ಕುರಿಯನ್ನೂ ಕೊಟ್ಟಿರು. ಸ್ತೀಯರು ಈತನ ದರ್ಶನವನ್ನು ತೆಗೆದು ಕೊಳ್ಳುವುದಿಲ್ಲ. ಇದಕ್ಕೆ ಪುರಾಣದಲ್ಲಿ ಯಾವ ಆಧಾರವೂ ಇಲ್ಲ. ‘ಶಿವಲೀಲಾಮೃತ’ ಎಂಬ ಪುರಾಣದಲ್ಲಿ ತನ್ನ ದರ್ಶನವನ್ನು ಪಡೆದ ಸ್ತೀಯರು ಏಳು ಜನ್ಮಗಳ ಕಾಲ ವಿಧವೆಯರಾಗುವರು! ಎಂಬ ಶಾಪವನ್ನು ಇವನು ಕೊಟ್ಟಿರುವನೆಂದಿದೆ. ಚಿಕ್ಕಮಕ್ಕಳ ಆರೋಗ್ಯರಕ್ಷಕಣಗಾಗಿ ಈತನನ್ನೂ, ಸಪ್ತಮಾತೆಯರನ್ನೂ ಪ್ರಾಜಿಸುವ ರೂಢಿಯಿದೆ. ತಾರಕಾಸುರನನ್ನು ವಧಿಸಲು ಈತನು ಜನ್ಮತಾಳುವನೆಂದು ಬ್ರಹ್ಮದೇವನು ವರವನ್ನು ಕೊಟ್ಟಿದ್ದನು. ಜನ್ಮತಾಳಿದ ಏಳು ದಿನಗಳಲ್ಲಿ ಈತನು ತಾರಕಾಸುರನನ್ನು ವಧಿಸಿದನೆಂದು ಪದ್ಧತಿಪುರಾಣ ಮತ್ತು ಮತ್ತು ಪುರಾಣದಲ್ಲಿ ಹೇಳಿದೆ.

### ಅಂ. ಕಾಲ

ಬಹುದೀರ್ಘಕಾಲದವರೆಗೆ ರಾಜ್ಯವನ್ನಾಳುತ್ತಿದ್ದ ರಾಮನಿಗೆ ತಪಸ್ಸಿಯ ವೇಷವನ್ನು ಧರಿಸಿ ಕಾಲನು, ‘ಕೇವಲ ನಿನ್ನಾಡನೇ ಮಾತಾಡುವದಿದೆ’ ಎಂದು ತಿಳಿಸಿದನು. ರಾಮನು ಆತನಿಗೆ ಸ್ವಾರ್ಥವನ್ನು ಕೋರಿ ಏಕಾಂತದಲ್ಲಿ ಭೇಟಿಯಾದನು. ಅವನು ರಾಮನಿಗೆ ‘ನಾನು ಬ್ರಹ್ಮದೇವನ ದೂತನಾಗಿದ್ದೇನೆ. ವಿಷ್ಣುವಿನ ರೂಪದಲ್ಲಿಯ ನಿನ್ನ ಪ್ರತ್ಯಾಂತ ಕಾಲನು ನಾನು. ಪೃಥ್ವಿಯ ಮೇಲೆ ವಾಸವಿರುವ ನಿನ್ನ ಸಮಯವು ಮುಗಿದಿದೆ ಎಂಬುದನ್ನು ತಿಳಿಸಲು ಬಂದಿದ್ದೇನೆ’ ಎಂದು ಹೇಳಿದನು.

### ಅಂ. ಕಾಲಕೇಯ

ಕಾಲಕಾ ವೃತ್ಯಾನರನೆಂಬ ದಾನವನ ಕಸ್ಯೆಯಾಗಿದ್ದು ಪ್ರಜಾಪತಿ ಕಶ್ಯಪನ ಮಡದಿಯಾಗಿದ್ದಳು. ಈಕೆಗೆ ಕಾಲಕೇಯ (ಕಾಲಖಿಂಡ) ಹಸರಿನ ಅಸಂಖ್ಯೆ ಮಕ್ಕಳಾದರು. ಅವರಿಗೆ ಕಾಯಕೇಯರನ್ನುತ್ತಾರೆ.

## ೧೯. ಕಾಲಿಂದಿ

ಅಸಿತರಾಜನ ಇಬ್ಬರು ರಾಣಿಯರಲ್ಲಿ ಕಾಲಿಂದಿಯೂ ಒಬ್ಬಳು. ಅವರಿಬ್ಬರೂ ಗಭರವತಿಯರಾಗಿದ್ದಾಗ ರಾಜನು ಮೃತಪಟ್ಟನು. ಆಗ ಸವತಿಯು ಕಾಲಿಂದಿಗೆ ವಿಷ ಬೆರೆಸಿದ ಆಹಾರವನ್ನು ಕೊಟ್ಟಳು. ಆಗ ಕಾಲಿಂದಿಯು ಹಿಮಾಲಯ ಪರವತದಲ್ಲಿ ವಾಸವಿದ್ದ ಚ್ಯಾವನಭಾಗವನ ಬಳಿಗೆ ಹೋದಳು. ಆತನಿಗೆ ನಮಸ್ಕರಿಸಿ ತನಗೆ ಒಂದು ಗಂಡು ಮಗುವಾಗಬೇಕೆಂದು ಪ್ರಾರ್ಥಿಸಿದಳು. ‘ವಿಷವನ್ನು ಅರಗಿಸಿಕೊಂಡ ಒಬ್ಬ ಉತ್ಸಾಹ ಮಗನನ್ನು ಪಡೆಯುವೆ!’ ಎಂದು ಭಾಗವನು ಆಶೀರ್ವದಿಸಿದನು. ಅವಳಿಗೆ ಹುಟ್ಟಿದ ಮಗನೆಂದರೆ ‘ಸಗರ’.

## ೨೧. ಕುಂಭಕರ್ಣ

ಈತನು ಪ್ರಲಕ್ಷ್ಯನ ಮಗನಾದ ವಿಶ್ವಮಾ ಖುಷಿ ಹಾಗೂ ಕೃಕಸಿಗೆ ಜನಿಸಿದ ಪುತ್ರನು. ಕೃಕಸಿಗೆ ಹುಟ್ಟಿದ ನಾಲ್ಕು ಗಂಡುಮಕ್ಕಳಲ್ಲಿ ಈತನು ಎರಡನೆಯವನು. ಭಾಗವತಪುರಾಣದಲ್ಲಿ ಈತನು ತಾಯಿಯ ಹೆಸರು ಕೇಶಿನಿ ಎಂದಿದೆ. ಇವನು ರಾಷಣ ತಮ್ಮ. ಈತನು ಹುಟ್ಟಿದ ಕ್ಷಣವೇ ಸಾವಿರಾರು ಜನರನ್ನು ನುಂಗಿ ಹಾಕಿದನು. ಆಗ ಜನರೆಲ್ಲರೂ ಇಂದ್ರನಿಗೆ ದೂರು ಕೊಟ್ಟರು. ಇಂದ್ರನು ಹೋಪಗೊಂಡು ಕುಂಭಕರ್ಣನ ಮೇಲೆ ತನ್ನ ಆಯುಧವಾದ ವಜ್ರವನ್ನೆಸೇದನು. ಅದರಿಂದ ರೊಚ್ಚಿಗೆದ್ದ ಕುಂಭಕರ್ಣನು ಜನರನ್ನು ಇನ್ನಷ್ಟು ಕಾಡಹತ್ತಿದನು. ಐರಾವತದ ಒಂದು ದಂತವನ್ನು ಕಿತ್ತು ಇಂದ್ರನ ಮೇಲೆ ಎಸೆದು ಅವನನ್ನು ಗಾಯಗೊಳಿಸಿದನು. ಬ್ರಹ್ಮದೇವನು ಕುಂಭಕರ್ಣನಿಗೆ ‘ನೀನು ಯಾವಾಗಲೂ ನಿದ್ರೆಯಲ್ಲಿ ಮುಳುಗಿರು!’ ಎಂಬ ಶಾಪವನ್ನು ಹೊಂಡಿದನು. ರಾಷಣ ವಿನಂತಿಯಿಂದ ಕುಂಭಕರ್ಣನಿಗೆ ಉಳಿಶಾಪವು ದೂರಕಿ, ಆರು ತಿಂಗಳ ಗಾಢನಿದ್ರೆಯ ನಂತರ ಒಂದು ದಿನದ ಮಣಿಗೆ ಎಚ್ಚರಾಗಿರುವ ಅವಕಾಶವನ್ನು ಪಡೆದನು. ಕುಬೇರನೊಡನೆ ಸ್ವರ್ಧಿಸಲು ಆತನು ಹತ್ತು ಸಾವಿರ ವರ್ಷಗಳ ತಪಸ್ಸನ್ನು ಮಾಡಿದನು. ಬ್ರಹ್ಮದೇವನು ವರ ಕೊಡಲು ಸಿದ್ಧನಾದಾಗ ದೇವತೆಗಳು ಅದನ್ನು ವಿರೋಧಿಸಿದರು. ಇದಕ್ಕೆ ಕಾರಣ ಕುಂಭಕರ್ಣನೇ ಆಗಿದ್ದನು. ಆತನು ನಂದನವನದಲ್ಲಿಯ ಏಳು ಅಪ್ಸರೆಯರನ್ನೂ, ಇಂದ್ರನ ಹತ್ತು ಸೇವಕರನ್ನೂ, ಮತ್ತು ಅನೇಕ ಖುಷಿಗಳು ಮತ್ತಿತರರನ್ನೂ ತಿಂದುಹಾಕಿದ್ದನು. ದೇವತೆಗಳ ಬಯಕೆಯನ್ನು ಪೂರ್ಣಗೊಳಿಸಲು ಬ್ರಹ್ಮದೇವನು ಸರಸ್ವತಿಯಿಂದ ಕುಂಭಕರ್ಣನು ವರವನ್ನು ಬೇಡಿಕೊಳ್ಳುವಂತೆ ಮಾಡಿದನು. ಆಗ ಕುಂಭಕರ್ಣನು ದೀರ್ಘಕಾಲ ನಿದ್ರೆಯ ವರವನ್ನು ಬೇಡಿ

ಕೊಂಡನು. ಬ್ರಹ್ಮದೇವನು ಅದಕ್ಕೆ ಒಷ್ಟಿಕೊಂಡನು. ನಿದ್ರೆಯ ವರವನ್ನು ಬೇಡಿಕೊಂಡಿದ್ದಕ್ಕೆ ಕುಂಭಕರ್ಣನಿಗೆ ಪಶ್ಚಾತ್ತಾಪವಾಯಿತು. ಕುಬೇರನ ಲಂಕಾ ಸಗರವನ್ನು ರಾವಣನು ದೋಷಿಕೊಂಡ ನಂತರ ಕುಂಭಕರ್ಣನು ಕೂಡ ಲಂಕೆಯಲ್ಲಿ ಉಳಿದನು. ವಿರೋಜನಪ್ರತ್ಯನೆಂದರೆ ಬಲಿರಾಜ. ಈತನ ಮೊಮ್ಮೆಗಳು ವಜ್ರಜ್ಞಾಲಾ. ಕುಂಭಕರ್ಣನ ವಿವಾಹವು ವಜ್ರಜ್ಞಾಲೆಯೊಡನೆ ನಡೆಯಿತು. ಈತನು ನಿದ್ರೆಯಿಂದ ಎಚ್ಚರಿಕ್ಕಿದ್ದ ದಿನದಂದು ರಾವಣನ ಸಭೆಗೆ ಹಾಜರಾಗಿರುತ್ತಿದ್ದನು. ಸೀತಾಪರಣ ಮಾಡಿದುದಕ್ಕಾಗಿ ಈತನು ರಾವಣನನ್ನು ದೂಷಿಸಿದನು. ಏನಿದ್ದರೂ ರಾವಣನಿಗೆ ಎಲ್ಲ ವಿಧವಾಗಿ ನೇರವಾಗುವುದಾಗಿ ವಚನವನ್ನಿತ್ತತ್ವನು. ಅನೇಕ ಏರಭಟರನ್ನು ವಧಿಸಿ ರಾಮನು ರಾವಣನನ್ನು ಪರಾಜಯಗೊಳಿಸಿದನು. ಆ ಸಮಯದಲ್ಲಿ ಕುಂಭಕರ್ಣನ್ನು ಎಚ್ಚರಿಸಲು ತುಂಬಾ ಪ್ರಯತ್ನ ಮಾಡಿದರು. ಕೊನೆಗೆ ಕುಂಭಕರ್ಣನು ಎಚ್ಚತ್ತು ಯುದ್ಧಕ್ಕೆ ಸಜ್ಜಾದನು. ರಾವಣನಿಗೆ ಹಿತವಚನಗಳನ್ನಾಡಿದನು ‘ಮಹೋದರ’ನೆಂಬಾತನು ರಾವಣನ ವಧೆಯಾಯಿತೆಂಬ ಸುಳ್ಳ ಸುದ್ದಿಯನ್ನು ಹರಡಿಸಿ, ಸೀತೆಯನ್ನು ವಶಪಡಿಸಿಕೊಳ್ಳಬೇಕೆಂದು ಅವನಿಗೆ ಸೂಚಿಸಿದನು. ಕುಂಭಕರ್ಣನು ಈ ಸೂಚನೆಯನ್ನು ತಿರಸ್ಕರಿಸಿದನು. ಕುಂಭಕರ್ಣನು ಯುದ್ಧಕ್ಕೆ ನಿಂತಾಗ, ಅವನನ್ನು ದೃಷ್ಟಿಸಿದ ವಾನರರೆಲ್ಲರೂ ಅಂಜಿ ದಿಕ್ಕೆಟ್ಟು ಓಡತೋಡಿದರು. ಅಂಗದನು ಆ ವಾನರರಿಗೆ ಧೈರ್ಯಕೊಟ್ಟು ಅವರನ್ನು ಪ್ರನಃ ಒಟ್ಟುಗೂಡಿಸಿದನು. ಕುಂಭಕರ್ಣನು ಹನುಮಂತನಿಗೆ ಗಾಯಮಾಡಿದನು. ಖುಪಭ, ಶರಭ, ನೀಲ, ಗವಾಕ್ಷ– ಇವರೆಲ್ಲರೂ ನೆತ್ತರನ್ನು ಕಾರುವಂತಾದರು. ಕುಂಭಕರ್ಣನು ಎಸೆದ ಶೂಲದಿಂದ ಅಂಗದನು ಬಲು ಚಾತುಯ್ಯ ದಿಂದ ತಪ್ಪಿಸಿಕೊಂಡನು. ಅನಂತರ ಅಂಗದನು ಕುಂಭಕರ್ಣನ ಎದೆಗೆ ಬಲು ಬಿರುಸಾದ ಏಟನ್ನು ಕೊಟ್ಟು ಆತನನ್ನು ಮೂರ್ಖೆಗೊಳಿಸಿದನು. ಪ್ರಜ್ಞೆ ಬಂದ ನಂತರ ಕುಂಭಕರ್ಣನು ಅಂಗದನನ್ನು ಮೂರ್ಖೆಗೊಳಿಸಿದನು. ಸುಗ್ರೀವನನ್ನು ಕರೆದುಕೊಂಡು ಕುಂಭಕರ್ಣನು ಲಂಕೆಯತ್ತ ನಡೆದಾಗ ಸುಗ್ರೀವನು ಕುಂಭಕರ್ಣನ ಕಿವಿಮೂಗುಗಳನ್ನು ಕತ್ತರಿಸಿಬಿಟ್ಟನು. ರಾಮನು ಶರಗಳಿಂದ ಕುಂಭಕರ್ಣನ ಕಾಲುಗಳನ್ನು ಕತ್ತರಿಸಿದನು. ಆಗ ಕುಂಭಕರ್ಣನು ಭೂಮಿಗೆ ಹುಸಿದನು. ಈ ಅವಸ್ಥೆಯಲ್ಲಿಯೂ ಆತನು ರಾಮನತ್ತ ನುಗ್ಗಿ ಬರಲು ಯತ್ತಿಸುತ್ತಿದ್ದಾಗ ರಾಮನು ಬಂದ್ರಬಾಣಗಳಿಂದ ಕುಂಭಕರ್ಣನ ಶರವನ್ನು ಹಾರಿಸಿದನು. ಕುಂಭಕರ್ಣನು ಮೃತನಾದನು. ಈತನಿಗೆ ಕುಂಭ–ನಿಶುಂಭರೆಂಬ ಇಬ್ಬರು ಬಲಶಾಲಿಗಳಾದ ಪ್ರತ್ಯುದ್ಧರು. ಏಭೀಷಣ ಮತ್ತು ಶಾಪಣವಿ ಕುಂಭಕರ್ಣನ ಏರತ್ತವನ್ನು ಬಹುವಾಗಿ ವರ್ಣಿಸಿದ್ದಾರೆ.

## ೨೮. ಕುಬೇರ (ವೈಶ್ರವಣ)

ಕುಬೇರನು ವಿಶ್ವವಸುಮುನಿ ಮತ್ತು ದೇವವರ್ಣನಿ ಇವರ ಮಗ, ಇವನ ರೂಪವು ರಾಕ್ಷಸನಂತೆ ಮತ್ತು ಬಲವು ಅಸುರರಂತೆ ಇತ್ತು. ಇವನಿಗೆ ಮೂರು ಕಾಲುಗಳು, ಬಹುದೊಡ್ಡ ಶರೀರ, ಭಾರವಾದ ತಲೆ, ದೀರ್ಘ ಗಢ್ಣ, ಎಂಟು ಹಲ್ಲುಗಳು, ಬೂದುವರ್ಣದ ಕೂದಲು, ಶಂಕುವಿನಂತಿದ್ದ ಕಿವಿಗಳು, ಕೆಂಪು ವರ್ಣದ ದಪ್ಪವಾದ ಭುಜಗಳು ಇದ್ದವು. ಈ ಕೆಂಜಗನಂತಿದ್ದ, ಕ್ರಾರಿಯೆನಿಸುತ್ತಿದ್ದ ಕುಬೇರನು ವೈಶ್ರವೇಚಾಣಿಸಂಪನ್ಮೂಲ ಇದ್ದು, ಹುಟ್ಟಿನಿಂದ ಜ್ಞಾನಿಯಾಗಿದ್ದನು ಈತನ ಶರೀರವು ಹೇಳಿಗೆ ತರುವಂತಿದ್ದ ಕಾರಣ ಈತನಿಗೆ ಕುಬೇರ ಎಂಬ ಹೆಸರು ಬಂದಿತಂದು ಬ್ರಹ್ಮಾಂಡಪುರಾಣದಲ್ಲಿದೆ. ಈತನು ತನ್ನ ತಂಡೆಯನ್ನು ಹೋಲುತ್ತಿದ್ದುದರಿಂದ ಪಿತಾಮಹನಾದ ಪುಲಸ್ತ್ಯನು ಈತನಿಗೆ ವೈಶ್ರವಣನೆಂದು ಹೆಸರಿಟ್ಟಿನು; ಹಾಗೂ ಇವನು ಧನಾಧ್ಯಕ್ಷನಾಗುವನೆಂದು ಭವಿಷ್ಯವಾಗೇಯನ್ನು ಸಹ ನುಡಿದಿದ್ದನು ಎಂದು ಹೇಳುತ್ತಾರೆ. ಕುಬೇರನ ತಾಯಿಯ ಹೆಸರು ಬೇರೆಬೇರೆ ಗ್ರಂಥಗಳಲ್ಲಿ ಬೇರೆಬೇರೆಯಾಗಿದೆ. ಈತನು ತಪೋಬಲದಿಂದ ಬ್ರಹ್ಮದೇವನನ್ನು ಪ್ರಸನ್ನಗೊಳಿಸಿ ಆತನಿಂದ ಯಕ್ಷರ ಅಧಿಪತ್ಯ, ರಾಜರಾಜತ್ವ, ಧನೇಶತ್ವ, ಅಮರತ್ವ ರುದ್ರನ ಸ್ವೇಧ ಮತ್ತು ನಲಕೂಬರನಂಥ ಪುತ್ರ, ಮುಂತಾದವುಗಳನ್ನು ಗಳಿಸಿ ಕೊಂಡನು. ರಾವಣನು ಲಂಕೆಯನ್ನು ಬೇಡಿದಾಗ, ತಂಡೆಯ ಹೇಳಿಕೆಯನ್ನು ಮನ್ಯಿಸಿ, ಕುಬೇರನು ಲಂಕೆಯನ್ನು ರಾವಣನಿಗೆ ಬಿಟ್ಟುಕೊಟ್ಟಿನು. ರಾವಣನು ಕುಬೇರನನ್ನು ಸೋಲಿಸಿ ಆತನ ಪ್ರಪ್ರಕವಿಮಾನವನ್ನು ಅಪಹರಿಸಿದನು. ಕುಬೇರನು ಪಾರ್ವತಿಯತ್ತ ಓರ್ಗಣ್ಣನಿಂದ ಸೋಡಿದ ಕಾರಣ ಅವನ ಆ ಕಣ್ಣ ಸುಟ್ಟು ಹೋಯಿತು; ಮತ್ತು ಬಲಗಣ್ಣ ಕೆಂಜುಬಣ್ಣದ್ವಾರಾಯಿತು. ಹೀಗಾಗೆ ಈತನಿಗೆ ಏಕಾಕ್ಷ, ಕೆಂಜುಗಣ್ಣನವ ಎಂಬ ಹೆಸರು ಬಂದಿತು. ಈತನ ಸಭೆಗೆ ಕುಬೇರ ಸಭೆ ಎಂದೆನ್ನುತ್ತಿದ್ದರು. ಈತನಿಗೆ ನೂರಕ್ಕೂ ಹೆಚ್ಚಾಗಿ ಮುಡದಿಯಿರಿದ್ದರು. ಕುಬೇರನ ರಾಜಧಾನಿಯ ಹೆಸರು ಅಲಕಾವತಿ ಎಂದಿದ್ದು ಅವನು ಗಂಥಮಾದನ ಪರವತದ ಮೇಲೆ ವಾಸವಿದ್ದನು. ಇವನು ‘ಸೌಗಂಧಿಕ’ ಎಂಬ ಹೆಸರಿನ ಉದ್ಯಾನವನವನ್ನು ನಿರ್ಮಿಸಿದ್ದನು. ಮಹಾಭಾರತದಲ್ಲಿ ಇದರ ಉಲ್ಲೇಖವು ಹಲವಾರು ಕಡೆ ಬಂದಿದೆ. ಈತನು ಗಂಥಮಾದನರೆಂಬ ವಾಸರರನ್ನು ಸೃಷ್ಟಿಸಿದನು. ದೂತನ ಮುಖಾಂತರ ರಾವಣನಿಗೆ ಹಿತವಚನಗಳನ್ನು ಹೇಳಲು ಯತ್ನಿಸಿದನು; ಆದರೆ ರಾವಣನಿಗೆ ಅದು ಹಿಡಿಸಲಿಲ್ಲ. ಕುಬೇರನು ತಂಬುರುವಿಗೆ ಶಾಪ ನಂತರ ಉಃಶಾಪವನ್ನು ಕೊಟ್ಟಿದ್ದನು. ಸೀತೆಯ ಅಗ್ನಿಪರೀಕ್ಷೆಯ ಕಾಲದಲ್ಲಿ ಕುಬೇರನು ರಾಮನಿಗೆ ತಿಳಿಯ

ಹೇಳಲು ಪ್ರಯತ್ನಿಸಿದನು. ತನ್ನ ಸರಿಸಾಟೆಯಿಲ್ಲದ ಗದೆಯನ್ನು ಈತನು ಹನುಮಂತನಿಗೆ ಕೊಟ್ಟನು.

### ೨೯. ಕುಶನಾಭ, ಕುಶಕಸ್ಯೇಯರು

ಕುಶನಾಭನು ಬ್ರಹ್ಮನ ಪುತ್ರನಾಗಿದ್ದನು. ಈತನು ಕುಶರಾಜನಿಗೆ ವಿದರ್ಭಕಸ್ಯೇಯಿಂದ ಜನಿಸಿದ ನಾಲ್ಕನೆಯ ಮಗ. ಈತನು ಘೃತಾಚಿ ಎಂಬ ಅಪ್ಸರೆಯಿಂದ ನೂರು ಕಸ್ಯೇಯರನ್ನು ಪಡೆದನು. ಅವರಲ್ಲರೂ ಅನುಪಮ ಸುಂದರಿಯರಾಗಿದ್ದರು. ಅವರ ರೂಪಕ್ಕೆ ಬಲಿಯಾಗಿ ವಾಯುವು ಕಾಮ ಮೋಹಿತನಾಗಿ, ಅವರೊಡನೆ ವಿವಾಹವಾಗುವ ಪ್ರಸ್ತಾಪವನ್ನಿಟ್ಟನು. ಆದರೆ ಆ ಕುಶಕಸ್ಯೇಯರು ಈತನ ಬೇಡಿಕೆಯನ್ನು ನಿರಾಕರಿಸಿದರು. ಅದರಿಂದ ಕೋಪಗೊಂಡ ವಾಯುವು ಆ ಕಸ್ಯೇಯರ ಅಂಗಾಂಗಳಲ್ಲಿ ಪ್ರಮೇಶಿಸಿ ಅವರನ್ನು ಭ್ರಷ್ಟೋಳಿಸಿದನು. ಆ ಕಸ್ಯೇಯರ ರೂಪವು ನಷ್ಟವಾಗಿ ಅವರು ಕುಂಭೀಯರಾದರು. ಕುಶನಾಭನು ಅವರ ವಿವಾಹವನ್ನು ‘ಸೋಮದಾ’ ಎಂಬ ಗಂಥವಿಯ ಮಗನಾದ ಬ್ರಹ್ಮದತ್ತ ನೊಡನೆ ಮಾಡಿಕೊಟ್ಟನು. ಪತಿಯ ಪ್ರಥಮ ಸ್ವರ್ತದಿಂದ ಅವರ ಕುರೂಪತ್ವವು ಇಲ್ಲದಂತಾಗಿ ಅವರು ಮೊದಲಿನಂತೆ ಸೌಂದರ್ಯಸಂಪನ್ಯೇಯರಾದರು. ಆ ದೇಶಕ್ಕೆ ‘ಕಾಸ್ಯಕುಭ್ಜ’ವೆಂಬ ಹೆಸರು ಬಂದಿತು. ಕುಶನಾಭನು ‘ಮಹೋದಯ’ವೆಂಬ ಪಟ್ಟಣವನ್ನು ಸಾಫಿಸಿದನು.

### ೩೦. ಕುಶ-ಲವ

ರಾಮನು ಲೋಕಪವಾದಕ್ಕೆ ಅಂಜಿ ಸೀತೆಯನ್ನು ಬಿಟ್ಟುಕೊಟ್ಟನು. ರಾಮನ ಆಜ್ಞೆಯನುಸಾರ ಲಕ್ಷ್ಮಣನು ಆಕೆಯನ್ನು ತಮಸಾ ನದಿಯ ತೀರದಲ್ಲಿದ್ದ ಒಂದು ಆಶ್ರಮದ ಬಳಿ ಬಿಟ್ಟುಬಂದನು. ಶಿಷ್ಯರಿಂದ ಇದನ್ನು ಅರಿತ ವಾಲ್ಯೇಕಿಯ ತನ್ನ ಆಶ್ರಮದಲ್ಲಿ ಸೀತೆಗೆ ಅವಶ್ಯವಿದ್ದ ವ್ಯವಸ್ಥೆಯನ್ನು ಮಾಡಿದನು. ಸೀತೆಯು ಅಲ್ಲಿ ಪ್ರಸೂತಳಾಗಿ, ಅವಳಿಗೆ ಹುಟ್ಟಿದ ಮಕ್ಕಳಿಂದರೆ ಕುಶ-ಲವರು, ಇವರು ಹುಟ್ಟಿದ ದಿನದಂದು ಶತ್ರುಭೂನು ವಾಲ್ಯೇಕಿಯ ಆಶ್ರಮದಲ್ಲಿಯೇ ಇದ್ದನು. ದಭ್ರ ಮತ್ತು ಮೆದೆ(ಒಂದು ಪ್ರಕಾರದ)ಯಿಂದ ಈ ಮಕ್ಕಳ ಮೇಲೆ ಪ್ರೋಕ್ಷಣೆ ಮಾಡಿದ್ದರಿಂದ ಇವರಿಗೆ ಕುಶ-ಲವ ಎಂಬ ನಾಮಾಭಿಮಾನವಾಯಿತು. ವಾಲ್ಯೇಕಿಯು ಈ ಬಾಲಕರಿಗೆ ಒಳ್ಳೆಯ ಸಂಸಾರಗಳನ್ನು ಮಾಡಿದನು. ಅವರನ್ನು ವೇದ, ಧನುವೇದ, ಕಾಶ್ತ್ರ ವಿದ್ಯೆಗಳಲ್ಲಿ ಪರಿಣತರನಾಗಿ ಮಾಡಿದನು. ವೇದಗಳ ದೃಢೀಕರಣಕಾಗಿ

ಅವರಿಗೆ ರಾಮಾಯಣವನ್ನು ಕಲಿಸಿದನು. ರಾಮಾಯಣ ಕಾವ್ಯವನ್ನು ಹಾಡಿ ತೋರಿಸುವ ನೇವದಲ್ಲಿ ಕುಶ-ಲವರ ಮತ್ತು ರಾಮನ ಭೇಟಿ ನಡೆಯಿತೆಂದು ವಾಲ್ಯೇಕಿರಾಮಾಯಣದಲ್ಲಿ ಹೇಳಿದ್ದಾರೆ. ಅಶ್ವಮೇಧಯಜ್ಞರ ಸಮಯದಲ್ಲಿ ರಾಮನು ಇವರಿಬ್ಬರನ್ನೂ ಅಯೋಧ್ಯೆಗೆ ಕರೆದುಕೊಂಡು ಹೋಗಿದ್ದನು. ಎಳ್ಳಷ್ಟೂ ಧನದ ಅಪೇಕ್ಷೆಯನ್ನು ಇಟ್ಟುಕೊಳ್ಳಿದೆ, ಈ ಬಾಲಕರು ಸುಶ್ರಾವುವಾಗಿ ತಾಳ-ಲಯಬಢವಾಗಿ 'ರಾಮಾಯಣ' ಮಹಾಕಾವ್ಯದ ಇಪ್ಪತ್ತು ಸಗರಗಳನ್ನು ಪ್ರತಿದಿನ ಹಾಡುತ್ತಿದ್ದರು. ಆಗ ಇವರು ವಾಲ್ಯೇಕಿ ಪ್ರತ್ಯರೆಂದನಿಸಿ ಹೊಳ್ಳುತ್ತಿದ್ದರು. ರಾಮನು ಅನಂತರ ಇವರು ತನ್ನ ಪ್ರತ್ಯರೆಂದು ಅರಿತುಕೊಂಡನು. ಲವನಿಗೆ ಕೋಶಲ ದೇಶದ ರಾಜ್ಯವನ್ನೂ, ಕುಶನಿಗೆ ಉತ್ತರಕೋಶಲ ದೇಶವನ್ನೂ ಕೊಟ್ಟಿನು. ಸುಮತಿ ಮತ್ತು ಕುಂಚಾನನಾ ಎಂಬ ಇಬ್ಬರು ಮದದಿಯರು ಅವನಿಗಿದ್ದರು. ಕುಶನ ಹೆಂಡತಿಯ ಹೆಸರು ಚಂಪಕಾ ಎಂದಿತ್ತು. ರಾಮನ ಅಶ್ವಮೇಧದ ಕುದುರೆಯನ್ನು ಲವ-ಕುಶರು ಸೆರೆಹಿಡಿದರು. ಕುದುರೆಯನ್ನು ಮರಳಿ ಪಡೆಯಲು ಶತ್ರುಘ್ನ, ಲಕ್ಷ್ಮಿ, ಭರತ, ಹನುಮಂತ ಇವರಷ್ಟೇ ಅಲ್ಲದೇ, ಸ್ವತಃ ರಾಮನೂ ಲವ-ಕುಶರೊಡನೆ ಯುದ್ಧಕ್ಕೆ ನಿಂತಾಗ, ಲವ-ಕುಶರು, ರಾಮನೊಬ್ಬನನ್ನುಳಿದು ಮಿಕ್ಕೆಲ್ಲವರನ್ನೂ ಸೋಲಿಸಿದರು. ಲವ-ಕುಶರು ತನ್ನ ಸ್ವಂತ ಮಕ್ಕಳು ಎಂದು ತಿಳಿದುಬಂದ ರಾಮನ ಕ್ಯಾಲಿಂಡ ಧನಸ್ಸು ಕಳಚಿಬಿಡಿತು. ಎಲ್ಲರನ್ನೂ ಗದ್ದುಕೊಂಡ ಲವ-ಕುಶರು ಸೀತೆಯ ಬಳಿ ಬಂದರು. ಸೀತೆಯು ಅವರೆಲ್ಲರನ್ನೂ ಬಿಟ್ಟುಕೊಡಲು ಲವ-ಕುಶರಿಗೆ ಹೇಳಿದಳು. ಆಗ ಕುಶ-ಲವರು ಆ ಕುದುರೆಯ ಸಂರಕ್ಷಕರಾದರು. ರಾಮನ ಯಜ್ಞವು ಪೂರ್ಣಗೊಂಡಿತು. ಮೇಲೆ ವಿವರಿಸಿದ ಕಥೆಯು ಜೀರೆ ಗ್ರಂಥಗಳಲ್ಲಿ ಕಂಡುಬಂದರೂ ವಾಲ್ಯೇಕಿ ರಾಮಾಯಣದಲ್ಲಿಲ್ಲ.

## ೩೧. ಕೃಶಾಶ್ವ

ಈ ಹೆಸರಿನ ಒಬ್ಬ ಖುಷಿಯಿದ್ದನು. ಆತನು ಪ್ರಜಾಪತಿಯಾಗಿದ್ದನು. ಪ್ರಾಚೀತಸದ್ವನು ತನ್ನ ಅರವತ್ತುಸಾವಿರ ಕಸ್ಯೇಯರಲ್ಲಿ ಇಬ್ಬರನ್ನು ಇವನಿಗೆ ವಿವಾಹ ಮಾಡಿಕೊಟ್ಟಿದ್ದನು. ಎಲ್ಲ ಅಸ್ತಗಳಿಂದರೆ ಕೃಶಾಶ್ವನ ಪುತ್ರರು. ತಾಟಕಿಯ ವಧೆಯಾದ ನಂತರ ದೇವತೆಗಳು ಸಂತೋಷಗೊಂಡು ಎಲ್ಲ ಅಸ್ತಗಳನ್ನೂ, ಅಂದರೆ, ಕೃಶಾಶ್ವಪ್ರಜಾಪತಿಯ ಪುತ್ರರನ್ನು ರಾಮನಿಗೆ ಕೊಡಬೇಕೆಂದು ವಿಶ್ವಾಮಿತ್ರಿಗೆ ಹೇಳಿದರು. ವಿಶ್ವಾಮಿತ್ರನು ಈ ಅಸ್ತಗಳನ್ನು ರಾಮನಿಗೆ ಕೊಟ್ಟಿನು.

### ೨೧. ಕೇಕರು

ಈತನು ಕೇಕರು ದೇಶದ ರಾಜನಾಗಿದ್ದನು. ಈತನಿಗೆ ‘ಅಶ್ವಪತಿ’ ಎಂಬುದು ಅಡ್ಡ ಹೆಸರು (ಲಾಪನಾಮ) ಎಂದೆನಿಸುತ್ತದೆ. ಇವನಿಗೆ ಯುಧಾಚಿತ ಮತ್ತು ಕೈಕೆಯಿಲ್ಲ ಎಂಬ ಇಟ್ಟರು ಮಕ್ಕಳಿದ್ದರು. ಇವನೆ ಹೆಂಡಿಯಿ ಬಲು ಧ್ವೇಯವಂತೆ; ಯಾರ ಪರಿವೇಯೂ ಇವಳಿಗಿರಲ್ಲಿಲ್ಲ.

### ೨೨. ಕೇಶಿನಿ

ಇವಳು ವಿದಭಾದೇಶದ ರಾಜಕನ್ನೇ ಮತ್ತು ಸಗರನ ಹಿರಿಯ ಹೆಂಡತಿ. ಇವಳ ಮಗನ ಹೆಸರು ಅಸಮಂಜ.

### ೨೩. ಕೇಶರಿ

ಈತನು ಒಬ್ಬ ವಾರಪ್ರಮುಖನಾಗಿದ್ದು, ಅಂಜನಿಯ ಪತಿಯಾಗಿದ್ದನು. ಸುಮೇರು ಎಂಬ ಪರ್ವತದ ಮೇಲೆ ಇವನ ವಾಸ. ಶುಷ್ಣಿಗಳಿಗೆ ಕಾಟ ಕೊಡುವ ಶಂಬಸಾದನ ಎಂಬ ಅಸುರನನ್ನು, ಶುಷ್ಣಿಗಳ ಆಜ್ಞೆಯ ಮೇರೆಗೆ ಇವನು ಕೊಂಡು ಬಿಟ್ಟನು. ಇದರಿಂದ ಸಂತೋಷಗೊಂಡ ಶುಷ್ಣಿಗಳು ‘ನಿನಗೆ ಸುಸ್ಥಿಭಾವದವನಾದ, ಭಗವದ್ಧಕನೇನಿಸುವ, ಬಲಶಾಲಿಯಾದ ಒಬ್ಬ ಮಗನು ಹುಟ್ಟಿವನು’ ಎಂದು ಆಶೀರ್ವದಿಸಿದರು. ಈ ಪುತ್ರನೇ ಹನುಮಾನನು. ಇಂದ್ರಜಿತು ಇವನ ಮೇಲೆ ಏರಿಹೋಗಿ ಕೆಡವಿದನು. ಯುದ್ಧವು ಕೊನೆಗೊಂಡನಂತರ ರಾಮನು ಇವನನ್ನು ಸತ್ಯರಿಸಿದನು.

### ೨೪. ಕೃಕ್ಷಿ

ಈಕೆಯು ಸುಮಾಲಿ ರಾಕ್ಷಸನ ಕನ್ನೆ ಮತ್ತು ವಿಶ್ವವಸನ ಹೆಂಡತಿ. ಇವಳ ಮದುವೆಯ ಅನೇಕ ಪ್ರಸ್ತಾಪಗಳು ಬಂದರೂ ಸುಮಾಲಿಯು ಒಪ್ಪುತ್ತಿರಲ್ಲಿಲ್ಲ. ಹೀಗಾಗಿ ಈಕೆಯ ಮದುವೆಯ ಬೇಡಿಕೆಗಳೇ ಬರದಂತಾದವು; ಅವಳ ಮದುವೆಯ ಪ್ರಾಯವು ಬೆಳೆಯುತ್ತಲೇ ಹೋಯಿತು. ಸುಮಾಲಿಯು ಆಗ ಕೃಕ್ಷಿಗೆ ‘ನೀನು ವಿಶ್ವವನನ್ನು ಮದುವೆಯಾಗು!’ ಎಂದು ಹೇಳಿದನು. ಹೊತ್ತು ಸಮಯವನ್ನು ಯೋಜಿಸದೆ ಕೃಕ್ಷಿಯು ಪಿತನ ಹೇಳಿಕೆಯಂತೆ ಕೆಟ್ಟ ಗಳಿಗೆಯ ಸಂಚಯಲ್ಲಿ ವಿಶ್ವವನ ಮುಂದೆ ಹೋಗಿ ನಿಂತಳು. ಅಗ್ನಿಹೋತ್ರವು ನಡೆದ ಆ ಗಳಿಗೆಯು ಕ್ಷಾರವಾಗಿತ್ತು. ಮುನಿಯು ಅವಳ ಬರುವಿಕೆಯ ಇಂಗಿತಾರ್ಥವನ್ನು ಅರಿತು

ಕೊಂಡನು. ‘ನೀನು ಬಂದ ಸಮಯವು ಕೂರವಿರುವದರಿಂದ ನಿನಗೆ ಕೂರಿಗಳೂ ಭಯಂಕರರೂ ಅದ ಮಕ್ಕಳಾಗುವರು!’ ಎಂದು ವಿಶ್ರವನು ಅವಳಿಗೆ ಹೇಳಿದನು. ಅಂಥ ಮಕ್ಕಳಾಗಬಾರದೆಂದು ಕೈಕೀಯು ಪ್ರಾರ್ಥಿಸಿಕೊಂಡಳು. ಆಗ ವಿಶ್ರವನು ‘ಕೊನೆಯ ಪ್ರತಿನು ನಮ್ಮ ಕುಲಕ್ಕೆ ತಕ್ಷಂತೆ ಧರ್ಮಾರ್ತ್ಯನಾಗಲಿರುವನು’ ಎಂದು ನುಡಿದನು. ಅವನೇ ವಿಭೀಷಣ. ಇನ್ನುಇದ ರಾವಣ, ಕುಂಭಕರ್, ಶೂಪರ್ ನಿಲಿ ಇವರು ಮೊದಲ ಮೂರು ಮಕ್ಕಳು. ತಂದೆಯನ್ನು ಭೇಟಿಮಾಡಲು ಪ್ರಷ್ಟಕ ವಿವಾನದಲ್ಲಿ ಆಗಮಿಸಿದ ವೈಶ್ರವಣನ ತೇಜಸ್ಸನ್ನು ಕಂಡು ‘ಈತನಂತೆ ಆಗು!’ ಎಂದು ದಶಗ್ರೀವನಿಗೆ ಉಪದೇಶ ಮಾಡಿದಳು. ‘ಕೇತಿನಿ’ ಎಂಬ ಹೆಸರೂ ಇವಳದೇ ಆಗಿರಬೇಕು.

### ೨೬. ಕೃಕೇಯಿ

ಕೃಕೇಯು ಕೇಕಯ ದೇಶದ ಅಶ್ವಪತಿರಾಜನ ಕನ್ನೆ ಮತ್ತು ದಶರಥನ ಪತ್ನಿ. ದಶರಥ ಮತ್ತು ಕೃಕೇಯಿ ಇವರ ಪ್ರಾಯದಲ್ಲಿ ಬಹಳ ಅಂತರವಿತ್ತು. ಕೃಕೇಯಿ—ದಶರಥರ ಮದುವೆಯ ಸಂದರ್ಭದಲ್ಲಿ ಕೃಕೇಯಿಗೆ ಹುಟ್ಟಿವ ಮಗನಿಗೆ ರಾಜ್ಯವನ್ನು ಕೊಡಬೇಕೆಂಬ ತರತ್ತನ್ನು ಇವಳ ತಂದೆಯು ದಶರಥನಿಗೆ ಹಾಕಿದ್ದನು. ದಶರಥನು ಈ ತರತ್ತನ್ನು ಒಪ್ಪಿಕೊಂಡಿದ್ದನು. ಕೃಕೇಯಿಗೆ ಈ ವಿಷಯ ಗೊತ್ತಿರಲ್ಲ. ದೇವದಾನವರಲ್ಲಿ ನಡೆದ ಕಾಳಗದಲ್ಲಿ ದಶರಥನು ದೇವತೆಗಳ ಪರವಾಗಿ ಕಾದುತ್ತಿದ್ದಾಗ, ಅವನ ರಥದ ಗಾಲಿಯ ಅಚ್ಚು ಮುರಿದುಹೋಯಿತು. ಆಗ ಅದಕ್ಕೆ ಪ್ರತಿಯಾಗಿ ಕೃಕೇಯಿಯು ತನ್ನ ಕೈಯನ್ನೇ ಬಳಸಿ ದಶರಥನನ್ನು ಕಾಪಾಡಲು ಹೆಣಗಿ ಯಶಸ್ವಿಯಾದಳು. ಸಂತುಷ್ಟಾದ ದಶರಥನು ಎರಡು ವರಗಳನ್ನು ಕೃಕೇಯಿಗೆ ಕೊಡಲಿಚ್ಚಿಸಿದನು. ಆ ವರಗಳನ್ನು ಕೃಕೇಯಿಯು ಆಗಲೇ ಬೇಡಿಕೊಳ್ಳದೆ ಸಮಯ ಒದಗಿದಾಗ ಕೇಳಿಕೊಳ್ಳುವುದಾಗಿ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದಳು. ದಶರಥನು ಅದಕ್ಕೆ ಒಪ್ಪಿಕೊಂಡನು. ರಾಮನಿಗೆ ಯೋವ ರಾಜ್ಯಾಭಿಷೇಕವಾಗಲಿದೆ ಎಂಬ ವಾರ್ತೆಯು ಇವಳಿಗೆ ತಿಳಿದುಬಂದಾಗ, ದಾಸಿಯಾದ ಮಂಧರೆಯು ಇವಳ ಮತ್ತುರಭಾವವನ್ನು ಕೆರಳಿಸಿದಳು. ಭರತನಿಗೆ ಯೋವರಾಜ್ಯಾಭಿಷೇಕ ಮತ್ತು ರಾಮನಿಗೆ ಹದಿನಾಲ್ಕು ವರ್ಷದ ವನವಾಸ ಎಂಬ ಎರಡು ವರಗಳನ್ನು ದಶರಥನಿಂದ ಕೃಕೇಯಿಯು ಪಡೆಯುವಂತೆ ಮಂಧರೆಯು ಅವಳನ್ನು ಪ್ರಜೋದಿಸಿದಳು.

ರಾಮನು ವನವಾಸಕ್ಕೆ ಹೋದನಂತರ, ಭರತನು ಇವಳನ್ನು ಭೇಟಿಯಾದಾಗ ಕೈಕೆಯಿಯು ಬಲು ಆನಂದದಿಂದ ಭರತನಿಗೆ ರಾಜ್ಯಾಭಿಷೇಕವಾಗಲಿದೆ ಎಂಬ ವಾರ್ತೆಯನ್ನು ತಿಳಿಸಿದಳು. ಅಪ್ಪೇ ಅಲ್ಲದೆ, ಮೊದಲು ದಶರಥರಾಜನ ಉತ್ತರ ಶ್ರೀಯೆಯನ್ನು ಪೂರ್ಯೇ ಅನಂತರ ರಾಜ್ಯಾಭಿಷೇಕವನ್ನು ಹೊಂದು! ಎಂದು ದುಗುಡದಿಂದ ಆಜ್ಞೆ ಮಾಡಿದಳು. ಇದನ್ನು ಕೇಳಿ ಭರತನಿಗೆ ದುಃಖವಾಯಿತು. ಕಟುವಾದ ಶಬ್ದಗಳಲ್ಲಿ ಭರತನು ಕೈಕೆಯಿಯನ್ನು ತೆಗಳಿದನು. ಕೈಕೆಯಿಯು ಆತ್ಮಕಾಮಿ, ಸದಾಚಂಡಿ, ಕೇಂದ್ರವುಳ್ಳವಳು, ತಾನೊಬ್ಬಳೇ ಜಾಣೆ ಎಂದು ತಿಳಿದುಕೊಂಡವಳು ಎಂದು ಮುಂತಾಗಿ ಭರತನು ಈಕೆಯನ್ನು ಜರ್ದಿದ್ದಾನೆ. ವನವಾಸದಲ್ಲಿ ಭರದ್ವಾಜರ ಆಶ್ರಮದಲ್ಲಿದ್ದಾಗ ವಿನ್ನನಾದ ರಾಮನು, ‘ನೀನು ಅಯೋಧ್ಯೇಗೆ ಮರಳಿ ಮಾತೆಯರನ್ನು ರಕ್ಷಿಸು!’ ಎಂದು ಲಕ್ಷ್ಮಣನಿಗೆ ಆಜಾಳಿಸಿದನು. ಮಾತ್ರವಲ್ಲದೆ, ‘ಇಶ್ವರ್ಯದ ಮದವೇರಿದ ಕೈಕೆಯಿಯು, ಕೌಸಲ್ಯೆ ಮತ್ತು ಸುಮಿತ್ರೆಯರನ್ನು ಪೀಡಿಸಬಹುದು; ಕುದ್ರಬುದ್ಧಿಯವಳಾದ್ದರಿಂದ ದ್ವೇಷದಿಂದ ಅವರಿಗೆ ಅನ್ಯಾಯ ಮಾಡಬಹುದು. ಒಂದುವೇಳೆ ಅವರಿಗೆ ವಿಷವನ್ನೂ ಹಾಕಬಹುದು!’ ಎಂಬ ತನಿಗಿದ್ದ ಭೀತಿಯನ್ನು ಲಕ್ಷ್ಮಣನೆಡುರು ವ್ಯಕ್ತಪಡಿಸಿದನು. ಕೌಸಲ್ಯೆಗೂ ಸಹ ಕೈಕೆಯಿಯ ಬಗ್ಗೆ ಇದೇ ಭೀತಿಯಿತ್ತು. ದಶರಥನು ತನ್ನ ಮನಸ್ಸಿನ ವ್ಯಾಧೆಯನ್ನು ಈ ರೀತಿ ವ್ಯಕ್ತನೊಳಿಸಿದ್ದಾನೆ: ‘ಬೂದಿ ಮುಜ್ಜಿದ ಕೆಂಡದಂತೆ ಇದ್ದ ಈ ಶ್ರೀಯ ಕಪಟನಾಟಕಕ್ಕೆ ನಾನು ಮೋಸಹೋದೆ. ನನ್ನನ್ನು ಮುಟ್ಟಬೇಡ! ವಿಧವೆಯಾಗಿ ರಾಜ್ಯವನ್ನಾಳು!’ ಪತಿಭಾತಿನಿ, ಕುಲಭಾತಿನಿ ಎಂಬ ವಿಶೇಷಣಾಗಳಿಂದ ಸುಮಂತ್ರನು ಆಕೆಯನ್ನು ಸಂಭೋಧಿಸಿದ್ದಾನೆ. ಶತ್ರುಘ್ನನು ಈಕೆಯನ್ನು ಅತಿ ತೀಕ್ಷ್ಣ ಶಬ್ದಗಳಲ್ಲಿ ತೆಗಳಿದ್ದಾನೆ. ಲೋಕನಿಂದಗೆ ಗುರಿಯಾದ ಕೈಕೆಯಿಯು ಭರದ್ವಾಜಮನಿಯ ಕಾಲಿಗರಗಿದಾಗ ಭರತನು ಇವಳ ಬಗ್ಗೆ ಈ ರೀತಿ ನುಡಿದನು: ‘ಇವಳಿಂದ ರಾಮ-ಲಕ್ಷ್ಮಣರ ಆಯುಸ್ಸು ನಪ್ಪವಾಯಿತು. ದಶರಥರಾಜನು ಪ್ರತ್ಯುಷಿಣಿನಾಗಿ ಸ್ವರ್ಗವಾಸಿಯಾದನು. ಕೋಪ, ಅವಿವೇಕ, ಗರ್ವ, ಇಶ್ವರ್ಯದ ಲೋಭ, ಇವನ್ನೆಲ್ಲ ಹೊಂದಿದ ಇವಳು ಆಯ್ದಿದ್ದರೂ, ಅನಾಯಾಗಿರುವಳು. ದುರ್ಬ್ರವದಿಂದ ಇಂಥವಳು ನನ್ನ ಮಾತೆಯಾಗಿದ್ದಾಳೆ!’

## ೩೨. ಕೌಸಲ್ಯೆ

ಕೌಸಲ್ಯೆಯು ಕೋಸಲ ದೇಶದ ಭಾನುಮಾನನೆಂಬ ರಾಜನ ಪುತ್ರಿ; ದಶರಥರಾಜನ ಪಟ್ಟದ ರಾಣಿ, ತವರಿನಿಂದ ಇವಳಿಗೆ ಒಂದು ಸಹಸ್ರ ಗ್ರಾಮಗಳು

ಸೀರೆನವಾಗಿ ದೊರೆತಿದ್ದವು. ಪಾಯಸದ ಅರ್ಥವನ್ನು ದಶರಥನು ಇವಳಿಗೆ ಕೊಟ್ಟಿನು. ತನ್ನ ಪುತ್ರನಾದ ರಾಮನಿಗೆ ಯೋವರಾಜ್ಯಾಭಿಷೇಕವಾಗಲಿದೆ ಎಂಬುದನ್ನು ಕೇಳಿ ಅವಳಿಗೆ ಎಪ್ಪು ಸಂತೋಷವಾಯಿತೋ, ಅಪ್ಪೇ ದುಃಖಿವು ರಾಮನು ವನವಾಸಕ್ಕೆ ಹೋಗಬೇಕಾಗಿದೆ ಎಂಬುದನ್ನು ತಿಳಿದಾಗ ಕೊಸಲ್ಯೇಗೆ ಉಂಟಾಯಿತು. ಇವಳಿಗೆ ಪತಿಯಿಂದ ಹೆಚ್ಚಾಗಿ ಸುಖಿವು ಲಭಿಸಲಿಲ್ಲ. ಹೀಗಿರುವಾಗ, ತನ್ನ ಪುತ್ರ ಸುಖಿವೂ ಇಲ್ಲದಾಗುತ್ತಿದೆ ಎಂಬ ಕಲ್ಪನೆಯನ್ನು ಕೊಡ ಅವಳಿಗೆ ಸಹಿಸಲಿಕ್ಕಾಗಲಿಲ್ಲ. ರಾಮನು ವನವಾಸಕ್ಕೆ ಹೋಗಬಾರದು, ಹಾಗೆ ಹೋಗುವುದಾದರೆ ತನ್ನನ್ನೂ ಜೊತೆಗೆ ಕರೆದುಕೊಂಡೇ ಹೋಗಬೇಕೆಂದು ಅವಳು ರಾಮನಿಗೆ ಪರಿಪರಿಯಾಗಿ ಹೇಳಿ, ಇಲ್ಲದಿದ್ದರೆ ಪ್ರಾಣತ್ಯಾಗ ಮಾಡುವ ತನ್ನ ನಿರ್ಧಾರವನ್ನು ಘ್ರಾತ್ಮಾದಿದಳು. ಆಗ ರಾಮನು ಅವಳನ್ನು ಸಂತ್ಯೇಸಿ ಅಯೋಧ್ಯೆಯಲ್ಲಿಯೇ ಇರಲು ಹೇಳಿದನು. ಕೈಕೇಯಿಯು ಇವಳಿಗೆ ಯಾವಾಗಲೂ ಹೊಂಕುಮಾತುಗಳನ್ನಾಡುತ್ತಿದ್ದಳು; ಆದರೆ ಕೊಸಲ್ಯೇಯು ಮಾತ್ರ ಕೈಕೇಯಿಯೊಡನೆ ಅಕ್ಷಯನಂತೆಯೇ ವರ್ತಿಸುತ್ತಿದ್ದಳು. ಭರತನ ಒಗ್ಗೆ ಇವಳಿಗೆ ಸಂದೇಹವುಂಟಾಗಿತ್ತಾದರೂ ಅವನ ವರ್ತನೆಯಿಂದ ಅದು ದೂರವಾಯಿತು. ತಾನು ಅಯೋಧ್ಯೆಯಲ್ಲಿ ಇರದ ಕಾಲದಲ್ಲಿ ಕೊಸಲ್ಯೇಗೆ ತಾಪತ್ರಯ ವಾಗಿಬಹುದು ಎಂಬುದರ ಕಲ್ಪನೆ ರಾಮನಿಗಿತ್ತು. ಪಿತನನ್ನು ನಿಗ್ರಹಿಸಿ ರಾಜ್ಯವನ್ನು ಕೆಬಳಿಸುವ ಸಲಹೆಯನ್ನು ಲಕ್ಷ್ಯಾನು ಕೊಟ್ಟಿನು; ಆಗ ಪುತ್ರವಾತ್ಮಲ್ಯಾದಿಂದ ಅಂಥಳಾದ ಕೊಸಲ್ಯೇಯು ಅದಕ್ಕೆ ಸಮೃತಿಸಿದಳು. ರಾಮನು ವನಕ್ಕೆ ತೆರಳಿದ ನಂತರ ಈಕೆಯು ದಶರಥನಿಗೆ ಚುಚ್ಚುಮಾತನಾಡವತ್ತಿದಳು. ದಶರಥನು ಆಗ ಅಕ್ಷಯ ದೀನನಾಗಿ ಕೊಸಲ್ಯೇಗೆ ಕೈಜೋಡಿಸಿದನು. ಇದರಿಂದಾಗಿ ತಾನು ಈ ರೀತಿ ನುಡಿಯುವದು ತಪ್ಪೆಂದು ಆಕೆಗೆ ಎನಿಸಿತು. ಅತಿಯಾದ ಪುತ್ರಶೋಕದಿಂದ ತಾನು ಈ ರೀತಿ ನುಡಿದೆನೆಂದು ಕರಗಳನ್ನು ಜೋಡಿಸಿ ತಪ್ಪೊಪ್ಪಿಕೊಂಡಳು. ಇವಳು ಮೃದುಸ್ಥಭಾವದವರಳು; ತುಂಬಾ ಖಿನ್ನವಾದ ಅವಸ್ಥೆಯಲ್ಲಿದ್ದವರಳು; ಉದಾಸೀನಭಾವ ತಳೆಯಬೇಕಾಗಿ ಬಂದವರಳು.

## ೩೮. ಗಾಲವ

ಗಾಲವನು ವಿಶ್ವಾಮಿತ್ರನ ಶಿಷ್ಯ; ಗುರುಸೇವೆಯನ್ನು ನಿಷ್ಪೇಯಿಂದ ಮಾಡಿ ಗುರುಕೃಪೆಯನ್ನು ಸಂಪಾದಿಸಿದ್ದನು. ಈತನ ತೀವ್ರಬ್ರಹ್ಮಿಕೆಯಂತೆ ವಿಶ್ವಾಮಿತ್ರನು ಇವನಿಗೆ ಎಂಟುನೂರು ಶಾಮಕರ್ಣಗಳಿಂದ ಅಶ್ವಗಳನ್ನು ಗುರುದಕ್ಷಿಣೆಯಾಗಿ ತರಲು ಹೇಳಿದನು. ಇಷ್ಟೊಂದು ಗುರುದಕ್ಷಿಣೆಯನ್ನು ಕೊಡಲು ಆತನಿಗೆ

ಸಾಧ್ಯವಿರಲ್ಲ. ಆಗ ಗಾಲವನು ವಿಷ್ಣುವನ್ನು ಆರಾಧಿಸಿದನು. ಈತನ ಭಕ್ತಿಭಾವಕ್ಕೆ ಮೆಚ್ಚಿ ವಿಷ್ಣುವು ಗರುಡನಿಗೆ ಗಾಲವನ ಇಚ್ಛೆಯನ್ನು ನಡೆಸಿಕೊಡಲು ಹೇಳಿದನು. ಗರುಡನು ಗಾಲವನನ್ನು ಯಂತಾತಿಯ ಬಳಿಗೆ ಕರೆದುಕೊಂಡು ಹೋದನು. ಈ ಎಂಟುನೂರು ಶ್ಯಾಮಕನ್ ಕುದುರೆಗಳನ್ನು ಕೊಡುವದು ಯಂತಾತಿಗೂ ಸಾಧ್ಯವಿರಲ್ಲ. ಹೀಗಿದ್ದರೂ ಯಂತಾತಿಯ ತನ್ನ ಮಗಳಾದ ಮಾಧವಿಯನ್ನು, ಅವಳಿಂದ ಆಗುವ ಪ್ರತ್ಯರ ಮೇಲೆ ಬಾಧ್ಯತೆಯನ್ನುಟ್ಟುಕೊಂಡು ಗಾಲವನಿಗೆ ಒಪ್ಪಿಸಿದನು. ಮಾಧವಿಯ ಮೂಲಕ ಗಾಲವನು ತನ್ನ ಗುರುದಕ್ಷಿಣೆಯನ್ನು ಪೂರ್ತಿಗೊಳಿಸಿದನು.

ವಿಶ್ವಾಮಿತ್ರನ ಒಬ್ಬ ಪ್ರತ್ಯನ ಹೆಸರು ಸಹ ಗಾಲವನೆಂದಿದೆ. ಬರಗಾಲವು ಬಂದೊದಗಿದಾಗ ಹೆಂಡತಿಮಕ್ಕಳ ಹೊಟ್ಟೆಯ ಪಾಡನ್ನು ಗಮನಿಸದೆ, ವಿಶ್ವಾಮಿತ್ರನು ತಪಸ್ಸಿಗಾಗಿ ಹೊರಟಿಹೋದನು. ವಿಶ್ವಾಮಿತ್ರನ ಹೆಂಡತಿಯು ಅತ್ಯಂತ ಭೀಕರ ಪರಿಸ್ಥಿತಿಯನ್ನೆದುರಿಸಿ ಮಕ್ಕಳ ರಕ್ಷಣೆಯ ಯತ್ನ ಮಾಡಿದಳು. ಉದರ ನಿರ್ವಹಣೆಗೆ ಏನು ಸಿಗದಿದ್ದುದರಿಂದ ಮಕ್ಕಳು ಹಸಿಪೆಯಿಂದ ಕಸಿವಿಸಿಗೊಂಡರು. ಆಗ ಅವಳು ಈ ಮಕ್ಕಳನ್ನು ಮಾರಲು ಯೋಚಿಸಿದಳು. ಸತ್ಯವ್ಯತ್ನನು ಇವಳ ಕುಶಲವನ್ನು ವಿಚಾರಿಸಿಕೊಂಡು ವಿಶ್ವಾಮಿತ್ರನು ಮರಳಿ ಬರುವವರೆಗೆ ಇವರ ನಿರ್ವಹಣೆಯನ್ನು ತುಸುಮಟ್ಟಿಗೆ ವಹಿಸಿಕೊಂಡನು.

## ೫. ಗೌತಮ

ಇವನು ಬೃಹಸ್ಪತಿಯ ಶಾಪದಿಂದ ಹುಟ್ಟುಕುರುಡನಾಗಿದ್ದ, ಅಂಗೀರಸ ಕುಲದಲ್ಲಿ ಜನಿಸಿದ. ದೀರ್ಘ ತಮಾ ಮತ್ತು ಪ್ರದ್ಯೇಷಿ ಇವರ ಮಗನಾಗಿದ್ದನು. ಇವನು ವ್ಯೇವಸ್ಥತ ಮನ್ವಂತರದಲ್ಲಿಯ ಸಪ್ತಷಿಂಗಳಲ್ಲಿ ಒಬ್ಬನು, ಬ್ರಹ್ಮದೇವನ ಮಾನಸಪ್ತತ್ಯಿಯಾದ ಅಹಲ್ಯೆಯು ಗೌತಮನ ಪತ್ನಿಯಾಗಿದ್ದಳು. ಇವಳಿಂದ ಹುಟ್ಟಿದ ಮಗನಾದ ಶತಾನಂದನು ಜನಕರಾಜನ ಪುರೋಹಿತನಾಗಿದ್ದನು. ಅವನ ಶಿಷ್ಯನಾದ ಉತ್ತಂಕನನ್ನು ತನ್ನ ಅಳಿಯನನ್ನಾಗಿ ಮಾಡಿಕೊಂಡನು. ಮಿಂದಿಲಾ ಪಟ್ಟಣದ ಸಮೀಪದ ವನದಲ್ಲಿ ಪಾರಿಯಾತ್ರ ಪರವತದ ಹತ್ತಿರ ಗೌತಮನ ಆಶ್ರಮವಿತ್ತು. ಈತನು ಅರವತ್ತು ಸಾವಿರ ವರ್ಷಗಳ ಕಾಲ ತಪಸ್ಯನ್ನು ಆಚರಿಸಿದನೆಂದು ಹೇಳಿತ್ತಾರೆ. ತಪಸ್ಸಿನಿಂದ ಶಿಕರನು ಪ್ರಸನ್ನನಾಗಿ ಗೌತಮನಿಗೆ ಗಂಗೆಯನ್ನು ಅಪಿಸಿದನು. ಅವಳೇ ಗೌತಮಿ ಎಂಬ ಹೆಸರಿನಿಂದ ಪ್ರಸಿದ್ಧಳಾಗಿದ್ದಳೇ. ಕ್ಷಮಬಂದಾಗ ಮಣಿಗಳಿಗೆ ಉಂಟ ಹಾಕಿ ಅವರನ್ನು ಬದುಕಿಸಿದನು. ಇವನೊಬ್ಬ

ಧರ್ಮಶಾಸ್ತ್ರಕಾರ. ‘ಗೌತಮಸ್ಥಿ’ ಎಂಬ ಈತನು ಬರೆದ ಗ್ರಂಥವು ಪುಸಿದ್ಧವಿದೆ. ಇದಲ್ಲದೆ, ಅಸ್ತಿಕಸೂತ್ರ, ಖಿತ್ಯಮೇಧಸೂತ್ರ, ದಾನಚಂದ್ರಿಕಾ, ಗೌತಮೀಶಿಕ್ಷಾ, ನ್ಯಾಯಸೂತ್ರ ಮೊದಲಾದ ಗ್ರಂಥಗಳನ್ನು ಈತನು ಬರೆದಿದ್ದಾನೆ.

### ೪೦. ಗ್ರಾಮಣಿ, ದೇವವತಿ

ಖುಷಭಪರ್ವತದಲ್ಲಿಯ ಗಂಧದ ವನವನ್ನು ರಕ್ಷಿಸಲು ಇವರು ಗಂಧವನ್ನಿಂದ್ದರು. ದೇವವತಿಯು ಅವರಲ್ಲಿಯ ಒಬ್ಬ ಗಂಧವನ್ನು ಮಾಡಿ. ಇವಳು ಸುಕೇಶ ರಾಕ್ಷಸನ ಪತ್ತಿಯಾಗಿದ್ದಳು. ಈಕೆಗೆ ಮಾಲ್ಯವಾನ. ಸುಮಾಲಿ ಮತ್ತು ಮಾಲಿ ಎಂಬ ಮಕ್ಕಳಿದ್ದರು.

### ೪೧. ಘೃತಾಚಿ

ಕೃತಪನ ಪತ್ತಿಯ ಹೆಸರು ಪ್ರಾಧಾ ಎಂದಿತ್ತು. ಇವಳಿಗೆ ಹುಟ್ಟಿದ ಅಪ್ಪರೆಯಲ್ಲಿ ಘೃತಾಚಿಯೂ ಒಬ್ಬಳು. ಘೃತಾಚಿಯನ್ನು ಕಂಡಕ್ಕಣವೇ ಭರದ್ವಾಜನ ಏಿಯರ್ ಸ್ವಲನವಾಯಿತು. ಈ ಏಿಯರ್ ದಿಂದಲೇ ದ್ರೋಣಾಚಾರ್ಯನು ಹುಟ್ಟಿದನು. ಇವಳಿಗೆ ವ್ಯಾಸನಿಂದ ಶುಕನು ಜನಿಸಿದನು. ಪ್ರಯತಿ ಖುಷಿಯಿಂದ ಇವಳಿಗೆ ‘ರುರು’ ಎಂಬ ಪುತ್ರನಾದನು. ಇವಳಿಗೆ ಒಟ್ಟು ಹತ್ತು ಗಂಡುಮಕ್ಕಳಾದರು. ವಿಶ್ವಾಮಿತ್ರನು ಇವಳಲ್ಲಿ ಆಸಕ್ತನಾಗಿದ್ದನು. ಘೃತಾಚಿಯು ಸಹವಾಸದಲ್ಲಿ ಕಳೆದ ಹತ್ತು ವರ್ಷಗಳ ಕಾಲವೂ ಒಂದು ದಿನದಂತೆ ಮಾತ್ರ ಭಾಸವಾಯಿತೆಂದು ವಿಶ್ವಾಮಿತ್ರನಿಗೆನಿಸಿತೆಂಬ ಉಲ್ಲೇಖವು ಕಿಷ್ಟಿಂಧಾಕಾಂಡ(ಇಂ/೨)ದಲ್ಲಿದೆ.

ವಿಶ್ವಕರ್ಮನೋಡನೆ ಇವಳ ಸಂಪರ್ಕವು ಬಂದಾಗ ಅವನು ‘ನೀನು ಪ್ರದ್ವಿಯಲ್ಲಿ ಶೂದ್ರರ ಮನೆಯಲ್ಲಿ ಹುಟ್ಟುವೆ!’ ಎಂಬ ಶಾಪವನ್ನಿತ್ತನು. ಆ ಪ್ರಕಾರ ಅವಳು ಗೋಪನ ಮನೆಯಲ್ಲಿ ಜನ್ಮಹೊಂದಿದಳು. ಪೂರ್ವಜನ್ಮದ ಸ್ತರಕ್ಕ ಇವಳಿಗೆ ಇದ್ದುದರಿಂದ ಇವಳು ವಿವಾಹವಾಗಲಿಲ್ಲ. ವಿಶ್ವಕರ್ಮನು ಬ್ರಹ್ಮದೇವನ ಕೃಪೆಯಿಂದ ಬ್ರಾಹ್ಮಣರ ಮನೆಯಲ್ಲಿ ಜನಿಸಿದನು. ವಿಶ್ವಕರ್ಮ ಮತ್ತು ಘೃತಾಚಿ ಇವರ ಭೇಟಿಯು ಗಂಗಾನದೀ ತೀರದಲ್ಲಿ ಪ್ರಯಾಗದಲ್ಲಿ ಆಯಿತು. ಪೂರ್ವಜನ್ಮದ ಸ್ತರಕ್ಕ ಇವರಿಬ್ಬಿಗೂ ಇತ್ತು. ಇವರಿಗೆ ತೋಟಗಾರ, ಬಳಗಾರ, ಶಿಂಬಿಗ, ಕುಂಬಾರ, ಅಕ್ಷಸಾಲಿಗ, ಕಲ್ಲುಕುಟಿಗ, ಬಡಗಿ ಮೊದಲಾದವರು ಹುಟ್ಟಿದರೆಂದು ಘೃವಸ್ಸತಪ್ತರಾಣದಲ್ಲಿ ಉಲ್ಲೇಖಿಸಿದೆ.

### ೪೨. ಚೂಲಿ

ಇವನೊಬ್ಬ ಬ್ರಹ್ಮಣಿ. ಸೋಮದಾ ಎಂಬ ಗಂಥವಿಂ ಚೂಲಿಯು ತಪಸ್ಸನಾಜರಿಸುತ್ತಿದ್ದ ಕಾಲದಲ್ಲಿ ಉತ್ತಮವಾಗಿ ಸೇವೆ ಮಾಡಿದಳು. ಚೂಲಿಯು ಸಂತೋಷಗೊಂಡು ಸೋಮದೆಗೆ ಒಬ್ಬ ಮಾನಸಪುತ್ರನನ್ನು ಹೊಟ್ಟನು. ಆತನ ಹೆಸರು ಬ್ರಹ್ಮದತ್ತನೆಂದಿತ್ತು.

### ೪೩. ಚ್ಯಾವನ-ಭಾಗವ

ಜ್ಯೋತಿಂ ಯಾರು ಪ್ರತಿಯ ಹೆಸರು ಪ್ರಲೋಮೆ ಎಂದಿತ್ತು.

ಜ್ಯೋತಿನ ವೀರ್ಯದಿಂದ ಅವಳ ಉದರದಲ್ಲಿ ಗರ್ಭಸಂಭವವಾಯಿತು. ಯಾರು ಮಿಂದುಬರಲು ಜಲಾಶಯಕ್ಕೆ ಹೋದಾಗ ಈತನ ಆಶ್ರಮಕ್ಕೆ ಪ್ರಲೋಮನೆಂಬ ರಾಕ್ಷಸನು ಬಂದನು. ಪ್ರಲೋಮೆಯ ಲಾಘಣಕ್ಕೆ ಹೋಹಿತನಾಗಿ ಅವನು ಆಕೆಯನ್ನು ಅಪಹರಿಸಿದನು. ರಾಕ್ಷಸನ ಭೀತಿಯಿಂದ ಅವಳು ದಾರಿಯಲ್ಲಿ ಪ್ರಸೂತಳಾದಳು. ಆ ಮಗುವಿನ ಹೆಸರು ಚ್ಯಾವನ. ಈ ಚ್ಯಾವನನ ತೇಜಸ್ಸಿನಿಂದ ಆ ರಾಕ್ಷಸನು ಸುಟ್ಟಿಹೋದನು. ಪ್ರಲೋಮೆಯು ಮಗುವಿನ ಸಹಿತ ಆಶ್ರಮಕ್ಕೆ ಹಿಂತಿರುಗಿದಳು. ಚ್ಯಾವನನು ವೇದಪಾರಂಗತ ನಾಗಿದ್ದನು. ಈತನ ಉಗ್ರ ತಪಸ್ಸನಾಜರಿಸಿದನು. ಈ ಚ್ಯಾವನನ ದೇಹದ ಮೇಲೆ ಹುತ್ತಿ ಬೆಳೆದರೂ ತಪಸ್ಸಿನಲ್ಲಿದ್ದ ಆತನಿಗೆ ಅದರ ಪರಿವೆಯೇ ಇರಲಿಲ್ಲ. ಇದೇ ಕಾಡಿಗ ಶಯಾರ್ಥಿ ಎಂಬ ವ್ಯವಸ್ಥತ ಮನು ನ ಪ್ರತ್ಯನು ತನ್ನ ಪರಿವಾರದೊಂದಿಗೆ ಕ್ರೀಡೆಗಾಗಿ ತಲುಪಿದನು. ಶಯಾರ್ಥಿಯ ಮಗಳಾದ ಸುಕನ್ಯೆಯು ತನ್ನ ಸವಿಯರೊಂದಿಗೆ ಆ ಹುತ್ತದ ಸಮೀಪಕ್ಕೆ ಬಂದಳು. ಆ ಹುತ್ತದೊಳಗೆ ಹೋಳಿಯುತ್ತಿರುವ ಹಾಗೆ ಏನೋ ಅವಳಿಗೆ ಕಂಡಿತು. ಅದು ಏನಿರಬಹುದೆಂಬ ಉತ್ಸುಕತೆಯಿಂದ ಅವಳು ಹುತ್ತದಲ್ಲಿ ಹೋಳಿಯುವ ಭಾಗಕ್ಕೆ ಮುಳ್ಳುಕಡ್ಡಿಯನ್ನು ತಿಂದಿತ್ತು. ಆ ಮುಳ್ಳನಿಂದ ಯಾರು ಕಣ್ಣು ಒಡೆಯಿತು. ಆಗ ಕೋಪಗೊಂಡ ಯಾರು ತಪೋಬಲದಿಂದ ರಾಜನ ಪರಿವಾರದವರೆಲ್ಲರ ಮಲ-ಮೂತ್ರ ಕೀರ್ತಿಯನ್ನು ನಿರೋಧಿಸಿದನು. ಆಗ ಆ ರಾಜನ ಚ್ಯಾವನನಿಗೆ ಶರಣಾದನು. ಚ್ಯಾವನನು ‘ಸುಕನ್ಯೆಯೊಡನೆ ನನ್ನ ವಿವಾಹವನ್ನು ನಡೆಯಿಸಿಕೊಡು!’ ಎಂದು ಪ್ರಸ್ತಾಪವಿಟ್ಟನು. ಚ್ಯಾವನನು ವರ್ಯೋವೃದ್ಧನಾಗಿದ್ದರೂ ರಾಜನು ತನ್ನ ಮಗಳಾದ ಸುಕನ್ಯೆಯ ಮದುವೆಯನ್ನು ಚ್ಯಾವನನೊಡನೆ ಮಾಡಿಕೊಟ್ಟನು. ಒಂದು ಸಲ ಸುಕನ್ಯೆಯು ಅಶ್ವಿನೀಕುಮಾರರ ಕಣಿಗೆಬಿಡ್ಡಳು. ಅವರು ತಮ್ಮೊಡನೆ ಬರಲು ಸುಕನ್ಯೆಗೆ ಹೇಳಿದರು. ಸುಕನ್ಯೆಯು ತನ್ನ ಮಾತಿಪ್ರತ್ಯದಿಂದ

ಅವರನ್ನು ಬೆರಗುಗೊಳಿಸಿ, ತನ್ನ ಗಂಡನಿಗೆ ಯೋವನವನ್ನು ದೊರಕಿಸಿಕೊಟ್ಟಳು. ಪ್ರತ್ಯುಪಕಾರಾಧ್ಯವಾಗಿ ಜ್ಯವನ ಖುಷಿಯು ಮಾವನ ಮನೆಗೆ ಹೋಗಿ ಒಂದು ಯಜ್ಞವನ್ನು ಆಚರಿಸಿ, ಅಶ್ವಿನಿಕುಮಾರರಿಗೆ ಹವಿಭಾಗವನ್ನು ಅರ್ಪಿಸಿದನು. ಇಂದ್ರನಿಗೆ ಈ ಸಂಗತಿಯು ಹಿಡಿಸಲಿಲ್ಲ. ಜ್ಯವನನನ್ನು ವರ್ಧಿಸಬೇಕೆಂದು ಇಂದ್ರನು ವರಜ್ಞಾಯಿಧವನ್ನು ಕೈಗೆತ್ತಿ ಹೊಂಡಾಗ ಜ್ಯವನನು ಹೊಡಲೇ ಮದ ಎಂಬ ರಾಕ್ಷಸನನ್ನು ನಿರ್ಮಿಸಿದನು. ಇದನ್ನು ಕಂಡ ಇಂದ್ರನು ಭಯಗೊಂಡನು. ಹವಿಭಾಗವನ್ನು ಅಶ್ವಿನಿ ಕುಮಾರರಿಗೆ ಅರ್ಪಿಸಲು ಅನಂತರ ವಿರೋಧಿಸಲಿಲ್ಲ. ಪ್ರಯಾಗ ಕ್ಷೇತ್ರದಲ್ಲಿ ಹಗಲಿರುಳು ನೀರಿನಲ್ಲಿ ನಿಂತು ‘ಉದವಾಸ’ ಎಂಬ ಪ್ರತವನ್ನು ಜ್ಯವನನು ಆಚರಿಸಿದನು. ಆಗ ಬೆಸ್ತ್ರರವನೊಬ್ಬ ನೀರಿನಲ್ಲಿ ಬಿಟ್ಟ ಬಲೆಗೆ ಮೇನುಗಳ ಜೊತೆಗೆ ಈ ಖುಷಿಯೂ ಸಿಕ್ಕಿಕೊಂಡನು; ಇದನ್ನು ಕಂಡ ಬೆಸ್ತ್ರರು ಭಯಗೊಂಡು, ನಮಷರಾಜನ ಬಳಿ ಹೋಗಿ ನಡೆದುದೆಲ್ಲವನ್ನೂ ತಿಳಿಸಿದರು. ನಮಷರಾಜನು ಜ್ಯವನಖುಷಿಯನ್ನು ಮೋಡಬೋಪಚಾರದಿಂದ ಪೂಜಿಸಿ, ಜ್ಯವನನ ಇಷ್ಟಾರ್ಥವನ್ನು ಕೇಳಬಯಸಿದನು. ಆಗ ಜ್ಯವನನು ತನ್ನ ಮೌಲ್ಯದಷ್ಟು ಹಣವನ್ನು ಬೆಸ್ತ್ರರಿಗೆ ಹೊಡಲು ತಿಳಿಸಿದನು. ನಮಷನು ತನ್ನ ಸಮಸ್ತ ರಾಜ್ಯವನ್ನೇ ಅರ್ಪಿಸಿದರೂ ಯೋಗ್ಯವಾದ ಬೆಲೆಯಾಗಲಿಲ್ಲ. ಆಗ ಒಬ್ಬ ಖುಷಿಯು ಗೋಧನವನ್ನು ಅರ್ಪಿಸಲು ಹೋಳಿದನು. ಆಗ ಬೆಲೆಯು ಸರಿಹೋಯಿತು. ತನ್ನ ಕುಲಕ್ಕೆ ಭಿನ್ನಜಾತಿಯ ದೋಷವು ತಗಲುವದಿದೆ ಎಂಬ ಭವಿಷ್ಯವನ್ನು ಜ್ಯವನನು ಅರಿತಿದ್ದನು. ಅದಕ್ಕೆ ಕುಶಿಕನು ಕಾರಣಾಗಲಿರುವನು ಎಂಬ ಸಂಗತಿಯೂ ಗೊತ್ತಿತ್ತು. ಆ ಕಾರಣ ಕುಶಿಕನನ್ನು ನಾಶಗೊಳಿಸಲು ಆತನಿಗೆ ವಿಪರೀತ ಹಿಂಸೆ ಮಾಡಲಾಯಿತು; ಆದರೆ ಪ್ರಯೋಜನವಾಗಲಿಲ್ಲ. ತದ್ದಿರುಧ್ವ ಇವನ ಸೇವೆಯಿಂದ ಕುಶಿಕನು ಸಂತುಪ್ಣನಾಗಿ ‘ನಿನ್ನ ಕುಲದಲ್ಲಿ ಬ್ರಾಹ್ಮಣನು ಹುಟ್ಟಿವನು’ ಎಂಬ ವರವನ್ನು ನೀಡಿ, ಆತನಿಗೆ ಸ್ವರ್ಗಸುಖದ ದಾರಿ ಮಾಡಿಕೊಟ್ಟನು. ಮನುವಿನ ಕಸ್ಯೇಯಾದ ಅರುಷಿಯಿಂದ ಈತನಿಗೆ ಜೀವನೆಂಬ ಮಗನಾದನು. ಅವನು ಒಳ್ಳೆಯ ಭಾವಣಾಕಾರ, ಮಂತ್ರಕಾರನಾಗಿದ್ದನು. ಈತನನ್ನು ಸಪ್ತಷ್ಟಿಗಳಲ್ಲಿ ಒಬ್ಬನೆಂದು ಎಣಿಸಲಾಗುತ್ತದೆ.

#### ಭಾಷಾ, ಸ್ವಪ್ನಭಾ

ಇವರಿಬ್ಬರೂ ದಕ್ಷಪ್ರಜಾಪತಿಯ ಕಸ್ಯೇಯರಾಗಿದ್ದರು. ರಾಕ್ಷಸರನ್ನು ಸಂಹರಿಸಲೋಸುಗ, ಜಯಿಳಿಗೆ, ಇಷ್ಟವಿದ್ದ ಹಾಗೆ ಅದೃಶ್ಯರಾಗಬಲ್ಲ ಇವತ್ತು

ಗಂಡುಮಕ್ಕಳು ವರದಿಂದ ಹುಟ್ಟಿದರು. ಸ್ವಂದಪುರಾಣದಲ್ಲಿ ಇವಳು ಕುಶಾಶ್ವ ಪ್ರಜಾಪತಿಯ ಮಗಳಾಗಿದ್ದ ಪಾರ್ವತಿಯ ದಾಸಿಯಾಗಿದ್ದಳೆಂಬ ಉಲ್ಲೇಖವಿದೆ. ವಾಮನಪುರಾಣ ಹಾಗೂ ಪದ್ಮಪುರಾಣಗಳಲ್ಲಿ ಇವಳು ಪಾರ್ವತಿಯ ಗೆಳತಿಯಾಗಿದ್ದಳೆಂದು ಹೇಳಿದೆ. ಸುಪ್ರಭೆಯು ಎವತ್ತು ಶಸ್ತ್ರಾಸ್ತಗಳನ್ನು ಹಡೆದಳು.

### ೪೫. ಜಾಂಬವಾನ

ಇವನು ಬ್ರಹ್ಮದೇವನ ಆಕಳಿಕೆಯಿಂದ ಹುಟ್ಟಿದನು— ಎಂದು ವಾಲ್ಯಿಕಿಯ ಹೇಳಿದ್ದಾನೆ. ಈತನು ಪ್ರಜಾಪತಿ ಹಾಗೂ ರಕ್ಷಾ ಇವರ ಮಗನೆಂದು ಬ್ರಹ್ಮಾಂಡ ಪುರಾಣದಲ್ಲಿದೆ. ಜಾಂಬವಾನನ ಪತ್ನಿಯ ಹೆಸರು ವ್ಯಾಖ್ಯಾ, ಈತನ ಮಗಳ ಹೆಸರು ಜಾಂಬವತಿ ಎಂದಿತ್ತು. ಈತನು ಖುಕ್ಕ ಅಂದರೆ ಕರಡಿಗಳಿಗೆ ರಾಜನಾಗಿದ್ದನು. ಸೀತೆಯ ಶೋಧವನ್ನು ಮಾಡುವಾಗ ರಾಮನು ಈತನ ನೇರವನ್ನು ಪಡೆದನು. ರಾವಣನ ವಧೆಯನಂತರ ರಾಮನಿಗಾದ ವಿಜಯವನ್ನು ಈತನು ತಮ್ಮಜ್ಞತ್ವ-ತಾಳ ಬಾರಿಸಿ ಘೋಷಿಸಿದನು. ವ್ಯಾಖ್ಯಾನಾಗಿದ್ದರೂ ತೊಂಬತ್ತು ಯೋಜನದಪ್ಪು ದೂರ ನೆಗೆಯುವ ಶಕ್ತಿ ಈತನಲ್ಲಿತ್ತು. ಹನುಮಾನನಿಗೆ ಸ್ವಾಸಾಮಧ್ಯದ ನೆನಪನ್ನು ಜಾಂಬವಾನನು ಮಾಡಿಕೊಟ್ಟ ಕಾರಣ ಅವನು ಲಂಕೆಯತ್ತ ಲಂಫಿಸಲು ಪ್ರವೃತ್ತನಾದನು. ಏಭೀಷಣನ ಬಗ್ಗೆ ಎಚ್ಚರಿಕೆ ವಹಿಸಿರಬೇಕೆಂಬ ಸಲಹೆಯನ್ನು ಇವನು ಕೊಟ್ಟಿದ್ದನು. ದೇವಾಸುರರ ಸಂಗ್ರಹದಲ್ಲಿ ಈತನು ಇಂದ್ರನಿಗೆ ನೇರವಾಗಿದ್ದನು. ರಾಮ-ರಾವಣರ ಯುದ್ಧದಲ್ಲಿ ರಾಮನಿಗೆ ಸಹಾಯ ಮಾಡಿದನು. ರಾಜ್ಯಾಧಿಕ್ರೋಷದ ಸಮಯಕ್ಕೆ ನೂರು ನದಿಗಳ ಮತ್ತು ಸಮುದ್ರದ ನೀರನ್ನು ಈತನು ತಂದು ಪೂರ್ಣಿಸಿದನು. ರಾಜಸೂಯಯಜ್ಞದ ಕಾಲಕ್ಕೆ ಶತ್ರುಘ್ನನ ಜೂತೆಗೂಡಿ ಈತನು ಅಶ್ವರಕ್ಷಣೆಯ ಕಾರ್ಯವನ್ನು ನೆರವೇರಿಸಿದನು. ರಾಮನು ಇವನಿಗೆ ಅಮೂಲ್ಯವಾದ ಆಭರಣಗಳನ್ನು ಕೊಟ್ಟಿ ಸತ್ಯರಿಸಿದನು.

### ೪೬. ತಾಟಕಿ

ಇವಳು ಸುಕೇತು ಎಂಬ ಯಕ್ಕನ ಮಗಳು. ಈಕೆಯು ಜಂಭಪುತ್ರ ಸುಂದನ ಹೆಂಡತಿ. ಸುಕೇತುವಿಗೆ ಬ್ರಹ್ಮದೇವನು ಕೊಟ್ಟ ವರದಿಂದ ಇವಳು ಹುಟ್ಟಿದಳು. ಇವಳಲ್ಲಿ ಸಹಸ್ರ ಆನಗಳ ಶಕ್ತಿಯಿದ್ದಿತು. ತನ್ನ ಇಚ್ಛೆಯಂತೆ ಅವಳು ಹಲವು ರೂಪಗಳನ್ನು ಧರಿಸಬಹುದಿತ್ತು. ಈಕೆಗೆ ಮಾರೀಚ, ಸುಭಾಮ ಎಂಬ ಇಬ್ಬರು

ಗಂಡುಮಕ್ಕಳಾದರು. ಅಗಸ್ತ್ಯನು ಸುಂದನನ್ನು ವರ್ಧಿಸಿದ ಕಾರಣ ಇವರು ಮಕ್ಕಳ ಸಹಿತ ಅಗಸ್ತ್ಯನ ಮೇಲೆ ಏರಿಹೋದಳು. ಆಗ ಅಗಸ್ತ್ಯನು ಇವಳಿಗೆ ಮತ್ತು ಇವರು ಮಕ್ಕಳನ್ನು ತಪಿಸಿದನು. ಈ ಶಾಪದಿಂದ ತಾಟಕಿಯು ಕುರಳೆಗೊಂಡು ರಾಕ್ಷಸಿಯಾದಳು. ಶಾಪ ತಗುಲಿದ ಸಮಯದಿಂದ ಅವಳು ಮಲದ ಮತ್ತು ಕರುಷ ಎಂಬ ಪ್ರದೇಶದಲ್ಲಿ ವಾಸವಿದ್ದಳು. ಆ ಪ್ರದೇಶವು ಬಂಜರು ಭೂಮಿಯಾಗಿ ತಾಟಕಾವನವೆಂದು ಕರೆಯಲ್ಪಟ್ಟಿತು. ವಿಶ್ವಾಮಿತ್ರನ ಆಶ್ರಮವು ಈ ವನದ ಸಮೀಪದಲ್ಲಿಯೇ ಇತ್ತು. ವಿಶ್ವಾಮಿತ್ರನು ಕೈಗೊಂಡ ಯಜ್ಞಗಳಲ್ಲಿ ತಾಟಕಿಯ ಮಕ್ಕಳು ವಿಷ್ವವನನ್ನುಂಟುಮಾಡುತ್ತಿದ್ದರು. ತನ್ನ ಯಜ್ಞದ ರಕ್ಷಣೆಗಾಗಿ ವಿಶ್ವಾಮಿತ್ರನು ರಾಮಲಕ್ಷ್ಮಿರನನ್ನು ಅಯೋಧ್ಯೆಯಿಂದ ಕರೆತೆಂದನು. ವಿಶ್ವಾಮಿತ್ರನ ಹೇಳಿಕೆಯನುಸಾರ ರಾಮನು ತಾಟಕಿಯ ಅವಯವಗಳನ್ನು ಕತ್ತರಿಸಿ ಆಕೆಯನ್ನು ಹೊಂದುಹಾಕಿದನು.

## ೪೨. ತಾರ

ತಾರನೆಂದರೆ ಬೃಹಸ್ಪತಿಯಿಂದ ಹುಟ್ಟಿದ ವಾನರಪುತ್ರ. ಇವನು ಬಿಲಬುದ್ಧವಂತನಿದ್ದು ವಾನರಪ್ರಮಾಣಿಕಾದನು. ಈತನ ಮಗಳಾದ ರುಮೆಯು ಸುಗ್ರಿವನ ಪತ್ರಿ. ಇದುಕೋಟಿ ವಾನರರನ್ನು ಜೊತೆಗೂಡಿಸಿಕೊಂಡು ಈತನು ಸುಗ್ರಿವನ ಸೇನೆಯಲ್ಲಿ ದಾಖಿಲಾದನು. ಸೀತೆಯನ್ನು ಹುಡುಕಲು ಇವನು ಜಾಂಬವಂತನ ಜೊತೆಗೆ ದಕ್ಷಿಣ ದಿಕ್ಕಿನತ್ತ ಹೋದನು. ಇತರ ವಾನರರೊಂದಿಗೆ ಈತನು ಮಕ್ಕಳುಹೆಯಲ್ಲಿ ಪ್ರವೇಶಿಸಿದನು. ವಾಲಿಯ ಶಕ್ತಿ-ಬಲಗಳನ್ನು ಇವನು ರಾವಣನಿಗೆ ನಿಶ್ಚಿತವಾಗಿ ಹೇಳಿದ್ದನು.

## ೪೩. ತುಂಬುರು

ಇವನು ಕಶ್ಯಪ ಹಾಗೂ ಪ್ರಾಥಾ ಇವರ ಮಕ್ಕಳಲ್ಲಿ ಒಬ್ಬ. ಈತನು ಜ್ಯೇಶ್ವರಮಾಸದ ಧಾತಾ ಎಂಬ ಸೂರ್ಯನೊಡನೆ ಇರುತ್ತಾನೆ. ರಂಭೆಯು ಇವನ ಹೆಂಡತಿ. ಬ್ರಹ್ಮಸಭೆಯಲ್ಲಿ ಈತನು ನಾರದನ ಸಮೇತ ಸಂಗೀತವನ್ನು ಹೇಳಿ ಭಗವಂತನನ್ನು ಸ್ತುತಿಸಿದ್ದನು. ಇವನು ರಂಭೆಯಲ್ಲಿ ಆಸ್ತಕ್ಕಾದ್ವರಿಂದ ಕುಬೇರನು ಇವನಿಗೆ ಶಾಪಕೊಟ್ಟು ‘ವಿರಾಧ’ ರಾಕ್ಷಸನನ್ನಾಗಿ ಮಾಡಿದನು. ಇದನ್ನೇಲ್ಲ ಗಮನಿಸಿದರೆ, ರಂಭೆಯು ಈತನು ಪತ್ನಿಯಾಗಿರಲಾರಳು ಎಂದು ಸ್ವಷ್ಟ ವಾಗುತ್ತದೆ.

ಭರತನನ್ನು ಸತ್ಯರಿಸುವ ಸಂದರ್ಭದಲ್ಲಿ ಭರದ್ವಾಜನು ಇವನನ್ನು ಕರೆಯಿಸಿ ಕೊಂಡಿದ್ದನು.

### ೪೯. ಶೈಳಬಿಂದು

ಶೈಳಬಿಂದು ಒಬ್ಬ ರಾಜಾ. ಭಾಗವತಪುರಾಣ ಹಾಗೂ ವಾಯುಪುರಾಣಗಳ ಪ್ರಕಾರ ಈತನು ಬಂಧುರಾಜನ ಮಗ. ಈತನಿಗೆ ವಿಶಾಲ, ಶೂನ್ಯಬಂಧು, ಧೂಮ್ರಕೇತು, ಇಡವಿಡಾ ಎಂಬ ನಾಲ್ಕು ಮಕ್ಕಳಿದ್ದರು. ರಾಮಾಯಣ ಹಾಗೂ ವಿಷ್ಣುಪುರಾಣದ ಅನುಸಾರವಾಗಿ ಇವನು ಬುಧರಾಜನ ಮಗನೆಂದು ತಿಳಿದುಬರುತ್ತದೆ. ಇವನ ಪಶ್ಚಿಯ ಹೆಸರು ಆಲಂಬುಷಾ ಎಂದಿತ್ತು. ಇವನಿಗೆ ವಿಶಾಲ ಮತ್ತು ಇಲವಿಲಾ ಎಂಬ ಎರಡು ಮಕ್ಕಳಿದ್ದ ಉಲ್ಲೇಖವಿದೆ.

ಪುಲಸ್ಯಮನಿಯ ಶಾಪದ ಕಲ್ಪನೆ ಇರದ ಶೈಳಬಿಂದುವಿನ ಮಗಳಾದ ಇಲವಿಲೆಯು ಪುಲಸ್ಯನ ತಪಸ್ಥಾನದ ಬಳಿ ಹೋದಳು. ಆತನ ಶಾಪದ ಪ್ರಭಾವದಿಂದ ಇಲವಿಲೆಗೆ ಗರ್ಭಧಾರಣೆಯಾಯಿತು. ಅವಳು ಕೂಡಲೇ ತನ್ನ ತಂದೆಯಾದ ಶೈಳಬಿಂದುವಿಗೆ ನಡೆದ ವಿಷಯವನ್ನು ತಿಳಿಸಿದಳು. ಅವನು ಧ್ಯಾನಸಾಧನೆಯಿಂದ ನಡೆದ ಸಂಗತಿಯ ಕಾರಣವನ್ನು ಅರಿತುಕೊಂಡು, ಪುಲಸ್ಯನ ಬಳಿಗೆ ಹೋಗಿ ತನ್ನ ಕಸ್ಯೇಯನ್ನು ಮದುವೆಯಾಗಲು ವಿನಂತಿಸಿದನು. ಶೈಳಬಿಂದುವಿನ ಈ ಕಸ್ಯೇಯ ಹೆಸರು ‘ಗೋ’ ಎಂತಲೂ ಇತ್ತು.

### ೫೦. ತ್ರಿಶಂಕು

ಇವನ ನಿಜವಾದ ಹೆಸರು ಸತ್ಯಪ್ರತ ಎಂದಿತ್ತು. ಶಾಪಪೂರ್ವದರ ಪರಿಣಾಮವಾಗಿ ಇವನಿಗೆ ತ್ರಿಶಂಕು ಎಂಬ ಹೆಸರು ಬಂದಿತು. ಈತನ ತಂದೆಯ ಹೆಸರು ನಿಬಂಧನ; ಕೆಲವು ಗ್ರಂಥಗಳಲ್ಲಿ ತಂದೆಯ ಹೆಸರು ‘ತ್ರಯ್ಯಾರೂಣ’ ಇಲ್ಲವೇ ‘ಅರೂಣ’ ಎಂದಿದೆ. ತ್ರಿಶಂಕುವು ಪೌರಾಣಿಕ ಕಾಲದವನಲ್ಲವಂದು ಹೋರುತ್ತದೆ. ಇವನು ಬ್ರಹ್ಮಜ್ಞ, ಸರ್ವಜ್ಞ ಎಂದೂ ಎನಿಸಿಕೊಳ್ಳುತ್ತಿದನು. ಈತನ ಆಚರಣೆಯು ಸರಿ ಇರದ ಕಾರಣ ಇವನ ಬಗ್ಗೆ ಜನರು ಒಳ್ಳೆಯ ಅಭಿಪ್ರಾಯ ಹೊಂದಿರಲಿಲ್ಲ. ಆತನು ಒಬ್ಬ ಬ್ರಾಹ್ಮಣಸೀಯನ್ನು ಅಪಹರಿಸಿದ್ದರಿಂದ ಇವನ ತಂದೆಯು ಇವನನ್ನು ಗಡಿಯಾಚೆ ತೆಳ್ಳಿದನು. ಆಗ ಅವನು ವಿಶ್ವಾಮಿತ್ರನ ಬಳಿ ಇರಹತ್ತಿದನು. ಒಮ್ಮೆ ಮಾಂಸಾಹಾರವು ಸಿಗದಿದ್ದಾಗ ತ್ರಿಶಂಕುವು ವಸಿಷ್ಠ ಶಿಷ್ಯಿಯ ಕಾಮಧೇನುವನ್ನು ಕೊಂಡನು. ಗೋವಧ, ಸ್ತೀ ಅಪಹರಣ ಮತ್ತು ಈತನ ತಂದೆಯ ಕ್ಷೋಧ- ಈ

ತ್ರಿವಿಧ ಶಂಕುಗಳು ನಿನ್ನ ತಲೆಯ ಮೇಲೆ ಹುಟ್ಟಿವವು ಮತ್ತು ನೀನು ಏಷಾಚಿಯಾಗುವೇ!” ಎಂಬ ಶಾಪವನ್ನು ವಸಿಷ್ಟನು ಇವನಿಗೆ ಕೊಟ್ಟನು. ದೇವಿಯ ಕೃಪೆಯಿಂದ ಈತನ ಏಷಾಚಿಸ್ವರೂಪವು ಇಲ್ಲದಾಯಿತು. ತಂದೆಯು ಇವನನ್ನು ಪಟ್ಟಕ್ಕೆ ಕೂಡಿಸಿದನು. ವಿಶ್ವಾಮಿತ್ರನು ಇವನಿಂದ ಯಜ್ಞವನ್ನು ಮಾಡಿಸಿ, ದೇವಸಹಿತ ಸ್ವರ್ಗವನ್ನು ಸೇರಬೇಕೆಂಬ ಈತನ ಇಚ್ಛೆಯನ್ನು ಪೂರ್ತಿಗೊಳಿಸಿದನು. ವಿಶ್ವಾಮಿತ್ರನು ಈತನ ಯಜ್ಞಕ್ಕೆ ಅಳ್ಳಾಯ್ವಾಗಿದ್ದನು. ಆದ್ದರಿಂದ ದೇವತೆಗಳನ್ನು ಆಹ್ವಾನಿಸಿದ್ದರೂ ಅವರು ಬಂದಿರಲಿಲ್ಲ. ಆಗ ವಿಶ್ವಾಮಿತ್ರನು ತನ್ನ ತಪೋಬಲದಿಂದ ತ್ರಿಶಂಕುವನ್ನು ಸ್ವರ್ಗಕ್ಕೆ ಕೊಳಿಸಿದನು. ಆಗ ಇಂದನು ತ್ರಿಶಂಕುವನ್ನು ಅಲ್ಲಿಂದ ಕೆಳಗೆ ನೂಕಿಟಿಟ್ಟನು. ‘ತ್ರಾಂ! ತ್ರಾಂ!’ ಎಂದು ಜೀರುತ್ತ, ತ್ರಿಶಂಕು ತಲೆಕೆಳಗಾಗಿ ಬೀಳುತ್ತಿದ್ದಾಗ ವಿಶ್ವಾಮಿತ್ರನು ಕೋಪಗೊಂಡು ‘ನಿಲ್ಲು! ನಿಲ್ಲು!’ ಎಂದು ಕೂಗಿದನು. ತನ್ನ ಪ್ರತಿಜ್ಞೆಯು ಸುಭಾಗಬಾರದೆಂದು ವಿಶ್ವಾಮಿತ್ರನು ನಷ್ಟತ್ತ, ದೇವತೆಗಳ ನೂಳಿಗೊಂಡ ಪ್ರತಿಸ್ಯಾಂತಿಯನ್ನೇ ನಿರ್ವಿಸಲಾರಂಭಿಸಿದನು. ವಿಶ್ವಾಮಿತ್ರನು ತನ್ನ ಸ್ವರ್ಗದಲ್ಲಿ ಇಂದನಿರಲೇಭಾರದು. ಇದ್ದರೆ ತಾನೇ ಬೇರೆ ಇಂದನನ್ನು ಸೃಷ್ಟಿಸುವು ದೆಂದು ನಿರ್ಧರಿಸಿದನು. ಆಗ ದೇವತೆಗಳಲ್ಲಿ ದೊಡ್ಡ ಗೊಂದಲವುಂಟಾಯಿತು. ತ್ರಿಶಂಕುವ ಗುರುಪಾಶದಿಂದ ದಗ್ಧನಾದ್ದರಿಂದ ಸದೇಹ ಸ್ವರ್ಗವನ್ನು ಸೇರಲು ಯೋಗ್ಯವಿರಲಿಲ್ಲವಾದರೂ ದೇವತೆಗಳು ಅದನ್ನು ಮನ್ಯಿಸಿದನು.

ಸುಂದಪುರಾಣದಲ್ಲಿ ಈ ಕಥೆಯನ್ನು ಭಿನ್ನವಾಗಿ ಹೇಳಿದ್ದಾರೆ. ಹರಿವಂಶದಲ್ಲಿ ಈತನ ಪತ್ನಿಯ ಹೆಸರನ್ನು ಸತ್ಯರಥಾ ಎಂದು ಹೇಳಿದ್ದಾರೆ. ಇವಳಿಂದ ತ್ರಿಶಂಕುವಿಗೆ ಸುಪ್ರಸಿದ್ಧನಾದ ಹರಿಶ್ವಂದನು ಹುಟ್ಟಿದನು. ವಿಶ್ವಾಮಿತ್ರನು ತ್ರಿಶಂಕುವಿನ ಧಾರ್ಮಿಕ ವೃತ್ತಿಯನ್ನು ಪ್ರಶಂಸಿಸಿದ್ದಾನೆ. ವನವಾಸದಲ್ಲಿದ್ದಾಗ ಈತನ ಆಚರಣೆಯು ಪರಿಶುದ್ಧವಿತ್ತು. ಇವನು ನೂರು ಯಜ್ಞಗಳನ್ನು ಸಾಂಗಗೊಳಿಸಿದನು; ವಿಶ್ವಾಮಿತ್ರನ ಮಕ್ಕಳ ರಕ್ಷಣೆಯನ್ನು ಮಾಡಿದನು.

ದೇಹಸಹಿತವಾಗಿ ಸ್ವರ್ಗವನ್ನು ಸೇರಬೇಕೆಂಬ ಈತನ ಇಚ್ಛೆಯು ಏಚಿತ್ರ ವಿದ್ದರೂ ಅಸಾಧ್ಯವಿರಲಿಲ್ಲ. ವಸಿಷ್ಟ-ವಿಶ್ವಾಮಿತ್ರಾದಿ ಮಹಿಗಳು ದೇಹಸಹಿತ ಸ್ವರ್ಗಕ್ಕೆ ಆಗಾಗ ಹೋಗಿಬರುತ್ತಿದ್ದರು. ಮಹಾಭಾರತದಲ್ಲಿ ಅರ್ಜುನನು ಸ್ವರ್ಗಕ್ಕೆ ಹೋಗಿ ಇಂದ್ರನ ಅತಿಧಿಸತ್ಯಾರವನ್ನು ಪಡೆದುಕೊಂಡು ಮರಳಿದ್ದ ಜಾತ ವಿಷಯವಾಗಿದೆ. ವಿಶ್ವಾಮಿತ್ರನ ಬಲವಂತದಿಂದ ತ್ರಿಶಂಕುವು ಎಂದಿಗೂ ತಲೆಕೆಳಗಾಗಿ ನಷ್ಟಗಳಲ್ಲಿ ಹೊಳೆಯುತ್ತ ಉಳಿಯವನು ಎಂದು ದೇವತೆಗಳು ಆಶಾಸಿಸಿದರು.

### ಒಗ. ತೃತೀರ

ಈತನು ರಾವಣನ ಒಬ್ಬ ಮಗನಾಗಿದ್ದನು. ಕುಂಭಕರ್ಣನ ವಥೆಯಿಂದ ಶುಂಭಾ ವ್ಯಾಧಿತನಾದ ರಾವಣನಿಗೆ ಇವನು ಸಮಾಧಾನ ಹೇಳಿ ರಾಮನ ಪಾರಿಪತ್ಯವನ್ನು ಮಾಡುವ ಪ್ರತಿಜ್ಞೆಯನ್ನು ತೊಟ್ಟನು. ತೀವ್ರ ಶೊಲವೋಂದನ್ನು ಎತ್ತಿಕೊಂಡು, ಬಿಳಿಯ ವೃಷಭವನ್ಸೇರಿ ರಣರಂಗದತ್ತ ಧುಮುಕಿದನು. ಈತನು ಮೂರು ಕಿರೀಟಗಳನ್ನು ಧರಿಸಿದ್ದನು. ನರಾಂತರನು ವಥೆಗೊಂಡಾಗ ಇವನು ವಿಲಾಪ-ಆಕ್ಷೇತ ಮಾಡಿದನು. ಈತನು ಅಂಗದ ಹಾಗೂ ಹನುಮಾನನೊಡನೆ ಯುದ್ಧ ಮಾಡಿದನು; ಹನುಮಾನನಿಂದ ಹತನಾದನು.

ತೃತೀರ ಎಂಬ ಹೆಸರಿನ ಇನ್ನೊಬ್ಬ ರಾಕ್ಷಸನು ಜನಸ್ಥಾನದಲ್ಲಿದ್ದನು. ಆತನು ವಿರನ ಸೇನಾಪತಿಯಾಗಿದ್ದನು. ರಾಮನು ಆತನನ್ನು ವಧಿಸಿದನು.

### ಒಂ. ದನು

ಇವಳು ದಕ್ಷನ ಮಗಳಾಗಿದ್ದು ಕರ್ತೃಪನ ಭಾಯೆಯಾಗಿದ್ದಳು. ಇವಳು ಅಶ್ವಗ್ರೀವನನ್ನು ಹೆತ್ತೆಳು. ಇವಣಿಂದ ದಾನವರ ಉತ್ಪತ್ತಿಯಾಯಿತು. ವೃತ್ತನೂ ಸಹ ಈಕೆಯ ಮಗನೇ.

### ಒ೩. ದಂಡಕ

ಇವನು ಇಕ್ಕೊಷ್ಟ ಕುವಿನ ನೂರು ಪುತ್ತರಲ್ಲಿ ತೀರಾ ಚಿಕ್ಕವನು. ಇವನು ಅತ್ಯಂತ ಶೂರನೂ, ಬುದ್ಧಿವಂತನೂ ಆಗಿದ್ದನು; ಆದರೆ ‘ಫೋರ್’ ಎಂಬ ದೋಷವು ಇವನೆಲ್ಲಿದ್ದುದರಿಂದ ಈತನು ಮೂಡನೂ ವಿದ್ಯುತೀನನೂ ಉನ್ನತನೂ ಆಗಿದ್ದನು. ದೂರಪ್ರದೇಶದಲ್ಲಿಯ ವಿಂದ್ಯ ಹಾಗೂ ಶೈಬಿಲ ಪರ್ವತದಲ್ಲಿಯ ರಾಜ್ಯವನ್ನು ಇಕ್ಕೊಷ್ಟ ಕುವು ಈತನಿಗೆ ವಿಚಾರ ಮಾಡಿಯೇ ಕೊಟ್ಟಿದ್ದನು. ವಿಂದ್ಯಪರವತದ ಏರಡು ಶಿವಿರಗಳ ಮಧ್ಯ ಇವನು ಮಥುಮತ್ತ ಅಥವಾ ಮಥುಮಂತ ಎಂಬ ನಗರವನ್ನು ನಿರ್ಮಿಸಿದನು. ಉತನಸ್ ಶುಕ್ರನು ಈತನ ಪುರೋಹಿತನಾಗಿದ್ದನು. ಗುರುಕನ್ಯೇಯಾದ ‘ಅರಜಾ’ಳೊಡನೆ ಇವನು ಬಲಾತ್ಮಾರದ ಸಂಭೋಗವನ್ನು ಮಾಡಿದನು. ಆಗ ಕೋಪಗೊಂಡ ಭಾಗವ(ಶುಕ್ರ)ನು ಇವನಿಗೆ ಮತ್ತು ಇವನ ಪ್ರದೇಶವಾದ ದಂಡಕಾರಣಕ್ಕೆ ಶಾಪವಿಶ್ವನು. ಈತನಿಗೆ ದಂಡಕನೆಂಬ ಹೆಸರೂ ಇತ್ತೆಂದು ತಿಳಿದುಬರುತ್ತದೆ.

ಶಾಪ ಕ್ರಮಸಂಖ್ಯೆ ೩೬ ಭಾಗವ < ದಂಡ; ೬೦ ಭಾಗವ < ದಂಡಕಾರಣ್ಯ—ನೋಡಿರಿ.

### ೩೬. ದಶರಥ

ದಶರಥನು ಇಕ್ಕಾವುಕುಲೋತ್ಪನ್ನ ಅಜ ರಾಜನ ಮಗ. ಇವನು ಅಯೋಧ್ಯೇಯ ರಾಜ. ಪದ್ಮಪುರಾಣದಲ್ಲಿ ಈತನ ತಂದೆಯ ಹೆಸರು ಪ್ರಜಾ ಪಾಲನೆಂದಿದೆ. ಈತನು ವೇದಜ್ಞನೂ, ಸರ್ವಸಂಗ್ರಹಿಯೂ, ದೂರಧೃಷ್ಟಿಯವನೂ, ಲೋಕಪ್ರಿಯನೂ, ಪರಾಕ್ರಮಿಯೂ, ಶಿಷ್ಟಸರಿಸಮಾನನೂ, ಜಿತೇಂದ್ರಿಯನೂ, ಧನಧಾನ್ಯಗಳ ವಿಪುಲಸಂಗ್ರಹ ಹೊಂದಿದವನೂ, ಅಲ್ಲದೆ ಮನುವಿನಂತೆ ಸಕಲ ರೀತಿಯಲ್ಲಿ ಪ್ರಜಾಪರಿಪಾಲಕನೂ ಆಗಿದ್ದನು. ಈತನ ರಾಜ್ಯದಲ್ಲಿ ನಾಲ್ಕು ವರ್ಣದವರೂ ಸಹಿಷ್ನುತ್ತೆಯಂದ ಬಾಳುತ್ತಿದ್ದರು. ಗುಣವಂತ ಅಮಾತ್ಯರ ಸಹಾಯದಿಂದ ಮತ್ತು ಗೂಡಾಚಾರರ ಸೇವೆಯಿಂದ ಇವನು ಮನುವಿರ್ವಾದ ಅಯೋಧ್ಯಾನಗರವನ್ನೂ ಅದರ ವ್ಯಾಖ್ಯವವನ್ನೂ ವ್ಯಾಧಿಗೊಳಿಸಿದನು. ಕೌಸಲ್ಯೆ, ಸುಮಿತ್ರೆ, ಕೃಕೇಯಿ ಇವರೆಲ್ಲ ಇವನ ರಾಣಿಯರೆಂದು ಸುಪರಿಚಿತರಾಗಿದ್ದಾರೆ. ಪದ್ಮಪುರಾಣದಲ್ಲಿ ಕೃಕೇಯಿಯ ಉಲ್ಲೇಖಿವಿಲ್ಲ; ಸುರೂಪಾ ಮತ್ತು ಸುವೇಷಾ ಎಂಬ ಇನ್ನೆರಡು ಹೆಸರುಗಳ ಉಲ್ಲೇಖಿವಿದ್ದು. ಅವರಿಭೂತಿಗೂ ಒಬ್ಬೊಬ್ಬ ಮಗನಿದ್ದನೆಂದು ತಿಳಿಸಲಾಗಿದೆ. ದಶರಥನು ಅತ್ಯಂತ ವಿಷಯಲಂಪಟನಿದ್ದನು. ಆದ್ದರಿಂದಲೇ ವ್ಯಾಧಾಪ್ಯ ಕಾಲದಲ್ಲಿಯೂ ಈತನು ಕೃಕೇಯಿಯೊಡನೆ, ಕೃಕೇಯಿಯ ಮಗನಿಗೆ ರಾಜ್ಯ ಕೊಡಬೇಕೆಂಬ ಅವಳ ತಂದೆಯ ಶರತ್ತನ್ನು ಮನ್ನಿಸಿ, ಮದುವೆ ಮಾಡಿಕೊಂಡನು. ಅನಂತರ ದಶರಥನು ಅಶ್ವಮೇಧಯಜ್ಞವನ್ನು ಮಾಡಿದನು. ಇವನಿಗೆ ಬಹಳ ಕಾಲದವರೆಗೆ ಮಕ್ಕಳಾಗಲಿಲ್ಲ. ಆದ್ದರಿಂದ ಇವನು ಪ್ರತಿಕಾರೇಷ್ಪಿಯಜ್ಞವನ್ನು ಮಾಡಿದನು. ಈ ಯಜ್ಞಕ್ಕೆ ಶುಷ್ಪಶೃಂಗನ ಸಹಾಯವು ಆಶ್ವಕವಿತ್ತು. ದಶರಥನು ತನ್ನ ಕನ್ನೆಯಾದ ಶಾಂತಾ ಇವಳನ್ನು ಶುಷ್ಪಶೃಂಗನಿಗೆ ಮದುವೆ ಮಾಡಿಕೊಟ್ಟನು.

ಕೃಕೇಯಿಗೆ ವರವನ್ನು ಮೊದಲು ಕೊಟ್ಟಿದ್ದರಿಂದ, ರಾಮನಿಗೆ ಯೋವ ರಾಜ್ಯಾಭಿಷೇಕವನ್ನು ಮಾಡಬೇಕೆಂಬ ಇವನ ಮನೋರಥವು ಭಗ್ನವಾಯಿತು. ರಾಮನ ಬಗ್ಗೆ ದಶರಥನಿಗೆ ಬಹಳ ಶ್ರೀತಿ ಇತ್ತು. ರಾಮನ ಯೋವರಾಜ್ಯಾಭಿಷೇಕಕ್ಕೆ ಭರತನಿಂದ ಅಡಚಣೆ ಬರಬಹುದೆಂಬ ಕಳ್ಳನೆಯು ದಶರಥನಿಗೆ ಇತ್ತು. ಹೀಗಿದ್ದುದ ರಿಂದ ಭರತನು ತನ್ನ ತಾತನ ಮನೆಗೆ ಹೋದಾಗ ಯೋವರಾಜ್ಯಾಭಿಷೇಕವನ್ನು

ಪೂರ್ವಸರ್ಬೇಕೆಂಬ ಆಶುರತೆ ಈತನಿಗೆ ಇತ್ತು. ಕೈಕೇಯಿಯು ವರಗಳನ್ನು ಬೇಡಿಕೊಂಡ ಕಾರಣ ಈತನ ಯೋಜನೆಯು ಮಣ್ಣಪಾಲಾಯಿತು. ಶ್ರವಣನ ಶಾಪದ ಧೀರ್ಜಿಯು ದಶರಥನನ್ನು ಹಗಲಿರುಳೂ ಕಾಡುತ್ತಿತ್ತು. ಈಗ ಈ ವರದಿಂದ ಅದು ನಿಜವೆನಿಸಿತು. ಕೊಡಬೇಕಾದ ವರಗಳ ಬಗ್ಗೆ ಕೈಕೇಯಿಯಿಂದ ಅರಿತುಕೊಳ್ಳದೆ, ಅದನ್ನು ಪೂರ್ವಿಗೊಳಿಸುವ ವಚನವನ್ನು ದಶರಥನು ಕೊಟ್ಟಿನು. ಹೀಗಾದ್ದರಿಂದ ಆ ವರಗಳು ಎಷ್ಟೇ ಕಟುವಾಗಿದ್ದರೂ ದಶರಥನಿಗೆ ವಿಧಿಯಿಲ್ಲದಂತಾಯಿತು. ಅವನು ಕೈಕೇಯಿಗೆ ಪರಿಪರಿಯಾಗಿ ಸಮಜಾಯಿಸಲು ಯಶ್ವಿಸಿದನು; ಪ್ರಾರ್ಥಿಸಿದನು, ಬೆದರಿಕೆಯನ್ನು ಹಾಕಿದನು. ಆದರೆ, ಯಾವ ಪ್ರಯೋಜನವೂ ಆಗಲಿಲ್ಲ. ದಶರಥನು ಕೈಕೇಯಿಯ ಕಾಲಿಗೆ ಬಿದ್ದನು. ಇಷ್ಟಾದರೂ ಕೈಕೇಯಿಯು ತನ್ನ ಹಟವನ್ನು ಬಿಡಲೇ ಇಲ್ಲ. ರಾಮನು ಪಿತನ ಆಜ್ಞೆಯನ್ನು ಯಥಾರ್ಥವಾಗಿ ಪಾಲಿಸುವ ನಿರ್ಧಾರವನ್ನು ಮಾಡಿದ್ದರಿಂದ ಈತನಿಗೆ ಪ್ರತ್ಯುಷಿಯೋಗವು ತಪ್ಪದಂತಾಯಿತು. ಪ್ರತ್ಯೇ ವಿರಹವನ್ನು ಸಹಿಸುವ ಮನೋಭಲ ತನ್ನಲ್ಲಿರದ ಕಾರಣ ದಶರಥನು ಮೃತನಾದನು. ಭರತನು ಅಯೋಧ್ಯೆಗ ಮರಳುವವರೆಗೆ ಇವನ ಪಾರ್ಥಿವ ದೇಹವನ್ನು ಎಣ್ಣೆಯಲ್ಲಿಟ್ಟು ರಕ್ಷಿಸಲಾಯಿತು. ವಸಿಷ್ಠನು ಹೇಳಿದ ಪ್ರಕಾರ ಭರತನು ದಶರಥನ ಅಂತ್ಯಕ್ಕಿಯೆಯನ್ನು ನೇರವೇರಿಸಿದನು. ವರವನ್ನು ಕೈಕೇಯಿಗೆ ಕೊಟ್ಟಿದ್ದಕ್ಕಾಗಿ ದಶರಥನು ಪಶ್ಚಾತ್ಯಾಪ ಪಡಬೇಕಾಯಿತು. ಕೈಕೇಯಿ ಯೋಜನೆ ಇದ್ದ ಎಲ್ಲ ಸಂಬಂಧಗಳನ್ನೂ ತೋರೆದುಬಿಟ್ಟಿನು.

ಸೀತೆಯು ಅಗ್ನಿದಿವ್ಯವನ್ನು ಮಾಡಿದನಂತರ ಮಹೇಶ್ವರನ ಕೈಪೆಯಿಂದ ಸ್ವರ್ಗಸ್ಥಾನಾದ ದಶರಥನು ಭೂಲೋಕಕ್ಕೆ ಬಂದು ರಾಮನಿಗೆ ದರ್ಶನವನ್ನಿತ್ತನು. ‘ನೀನು ನನ್ನನ್ನು ಉದ್ಧರಿಸಿದೆ!’ ಎಂಬ ಧನ್ಯೋದ್ಯಾರಗಳನ್ನು ನುಡಿದನು. ರಾಮನ ವಿನಂತಿಯನುಸಾರ ಕೈಕೇಯಿ ಹಾಗೂ ಭರತರ ಬಗ್ಗೆ ಅನುರಾಗ-ತ್ವೀತಿಗಳನ್ನು ತೋರಿಸುವುದಾಗಿ ದಶರಥನು ಹೇಳಿದನು; ಸೀತೆಗೆ ಆಶೀರ್ವದಿಸಿ ಉಪದೇಶಿಸಿದನು. ರಾಮನು ಸೀತೆಯನ್ನು ತೃಜಿಸಲಿರುವನೆಂಬ ಭವಿಷ್ಯವನ್ನು ದುವಾಸನು ಈ ಹೊದಲೇ ದಶರಥನಿಗೆ ಹೇಳಿದನು.

### ಝಿ. ದಿತಿ

ಇವಕ್ಕು ಪ್ರಾಚೀನೆಸ ದಕ್ಷಪ್ರಜಾಪತಿ ಮತ್ತು ಅಸಿಕ್ಕಿ ಇವರ ಪ್ರತ್ಯುಷಿಯಾಗಿದ್ದ ಕಶ್ಯಪನ ಓವರ್ ಪತ್ತಿಯಾಗಿದ್ದಳು. ಇವಕ್ಕು ಮಕ್ಕಳಿಂದರೆ ದೃಶ್ಯರು. ದೇವತೆಗಳಿಂದರೆ ಕಶ್ಯಪನ ಇನ್ನೊಬ್ಬ ಪತ್ತಿಯಾದ ಅದಿತಿಯ ಮಕ್ಕಲು. ಅವರು ದೃಶ್ಯರ

ಶತ್ರುಗಳು ಮಗ್ನೇದದಲ್ಲಿ ಇವಳ ಉಲ್ಲೇಖವು ಎರಡು ಬಾರಿ ಬಂದಿದೆ; ಒಂದು, ಅದಿತೀಯೊಡನೆ; ಇನ್ನೊಂದು, ಅಗ್ನಿ, ಸವಿತಾ ಹಾಗೂ ಭಗ ಇವರೊಡನೆ. ಅಥವವೇದದಲ್ಲಿ ಇವಳ ಮಕ್ಕಳ ಉಲ್ಲೇಖವಿದೆ. ದಿತಿಯು ವಿರೋಧಿಸಲು ಬಂದಂತಿದ್ದಾಳೆ.

### ೫೯. ದುಂಡುಭಿ

ದುಂಡುಭಿಯು ಮಯಾಸುರ ಮತ್ತು ಅಪ್ಸರೆಯಾದ ಹೇಮಾ ಇವರ ಎರಡನೆಯ ಮಗ. ದೀರ್ಘ ತಪಸ್ಸನ್ನಾಗೆರಿಸಿ ಈತನು ಸಹಸ್ರ ಆನೆಗೆಳ ಶಕ್ತಿಯನ್ನು ಪಡೆದುಕೊಂಡಿದ್ದನು. ಇವನಿಗೆ ತನ್ನ ಬಲದ ಅವಂಕಾರವಿತ್ತು. ವಾಲಿಯು ಇವನನ್ನು ಹೊಂದು ದೂರ ಎಸೆದಾಗ ಇವನ ರಕ್ತವು ಮತಂಗಿಯಷಿಯ ಆಶ್ರಮದಲ್ಲಿ ಸಿಡಿಯಿತು. ರಾಮ-ಸುಗ್ರೀವರಲ್ಲಿ ಸ್ನೇಹವಾದನಂತರ, ತನ್ನ ಸಾಮಧ್ಯವನ್ನು ಸುಗ್ರೀವನಿಗೆ ತೋರಿಸಿಕೊಡಲು ರಾಮನು ದುಂಡುಭಿಯ ಭಾರವಾದ ಅಷ್ಟಪಂಚರವನ್ನು ತನ್ನ ಕಾಲಿನ ಹೆಚ್ಚೆರಳಿನಿಂದ ಹತ್ತು ಯೋಜನೆಗಳಷ್ಟು ದೂರಕ್ಕೆ ಚಿಮ್ಮಿದ್ದನು. ದುಂಡುಭಿಯು ಹದಿನಾರು ಸಾವಿರ ಸ್ತೀಯರನ್ನು ಬಂಧನದಲ್ಲಿಟ್ಟಿದ್ದನು. ಒಂದು ಲಕ್ಷ ಸ್ತೀಯರನ್ನು ಏಕಕಾಲಕ್ಕೆ ಮದುವೆಯಾಗುವ ಇಚ್ಛೆ ಈತನಿದಿತ್ತು. ಈತನಿಗೆ ಮಾಯಾವಿ ಎಂಬ ಮಗನಿದ್ದನು.

### ೬೦. ದುವಾಸ

ಇವನು ಅತ್ಯಿಮುಖ ಹಾಗೂ ಅನಸೂಯೆ ಇವರ ಮಗ. ಶಿವಶತರುದ್ರ ಸಂಹಿತೆ ಮತ್ತು ಮಹಾಭಾರತದ ಅನುಶಾಸನಪವಂದಲ್ಲಿಯ ಈತನ ಜನ್ಮದ ಬಗೆಗಿನ ಕಥೆಗಳು ಭಿನ್ನವಾಗಿವೆ. ಅತ್ಯಿಮುಖಿಯ ಶಿರದಿಂದ ಮೂಡಿದ ತೇಜಃ ಪೂರ್ಣ ಜ್ಞಾಲೆಯಿಂದ ದುವಾಸನು ಜನ್ಮತಾಳಿದನೆಂದು ಶಿವಶತರುದ್ರ ಸಂಹಿತೆಯಲ್ಲಿ ಹೇಳಿದೆ. ತ್ರಿಪುರಾಸುರನ ನಾಶಕ್ಕಿಂದು ಬಿಟ್ಟ ಶರವು ಚಿಕ್ಕ ಮಗುವಿನ ರೂಪ ತಾಳಿ ಶಂಕರನ ತೋಡೆಯಮೇಲೆ ಬಂದು ಕುಳಿತಿತು. ಆತನೇ ದುವಾಸನೆಂದು ಮಹಾಭಾರತದಲ್ಲಿ ಬಣ್ಣಿಸಲಾಗಿದೆ. ದುವಾಸನೆಂದರೆ ಶಿವನ ಅವಶಾರವೆಂದು ಭಾವಿಸುವದುಂಟು. ದುವಾಸನು ಅತ್ಯಂತ ಶೀಪ್ಸೈಕೋಪಿ ಯಾಗಿದ್ದನು. ಇಡೀ ಪ್ರಾಣಿಯಲ್ಲಿಯೇ ಎತ್ತರವಾಗಿ ಬೆಳೆದ ಈತನು ಸದಾಕಾಲವೂ ಜನರನ್ನು ಓಡಿಸುತ್ತಿದ್ದನು. ಇವನ ಕ್ಷೋಧದ ಅನೇಕ ಕಥೆಗಳು ಪುರಾಣಗಳಲ್ಲಿವೆ. ಇಂದ್ರನಿಗೆ ಕೊಟ್ಟ ಮಾಲೆಯು ಇರಾವತದ ಕಾಲಿನಡಿಯಲ್ಲಿ ತುಳಿಯಲ್ಪಟ್ಟ ಕಾರಣ

ಕ್ರೋಧಗೊಂಡ ದುರ್ವಾಸನು ‘ನಿನ್ನ ಎಲ್ಲ ಇಶ್ವರ್ಯವೂ ನಷ್ಟವಾಗಲಿ!’ ಎಂಬ ಶಾಪವನ್ನು ಇಂದ್ರನಿಗೆ ಕೊಟ್ಟಿನು. ಇಂದ್ರನು ಉಃಶಾಪಕ್ಕಾಗಿ ಪ್ರಾರ್ಥಿಸಿದರೂ ದುರ್ವಾಸನು ಕೊಡಲಿಲ್ಲ. ದುರ್ವಾಸನು ಅಂಭರಿಷನನ್ನು ಕಾರ್ಯವಿಲ್ಲದೆ ಕಾಡಿದನು. ಆಗ ವಿಷ್ಣುವಿನ ಸುದರ್ಶನ ಚಕ್ರವನ್ನು ಬಿಡುಗಡೆ ಹೊಂದಲು ದುರ್ವಾಸನು ಅಂಭರಿಷನಿಗೆ ಶರಣಹೋಗಬೇಕಾಯಿತು. ಪದ್ಮಪುರಾಣದಲ್ಲಿ ರಾಮನ ಅಶ್ವಮೇಧರ್ಯಜ್ಞದಲ್ಲಿಯ ಕುದುರೆಯ ವೇಷದಲ್ಲಿ ದುರ್ವಾಸನಿಂದ ಶಾಪ ಪಡೆದ ಒಬ್ಬ ಡಾಂಭಿಕ ಬ್ರಾಹ್ಮಣನಿದ್ದನೆಂದಿದೆ.

ದುರ್ವಾಸನು ಒಮ್ಮೆ ಒಂದು ಸಾವಿರ ವರ್ಷಗಳ ಕಾಲ ಉಪವಾಸವಿದ್ದನು. ಉಪವಾಸವನ್ನು ಪ್ರೌತ್ತಿಕಗೊಳಿಸಲು ದುರ್ವಾಸನು ರಾಮನ ಬಳಿಗೆ ಹೋದನು. ಆಗ ‘ಶಾಲ’ನು ಏಕಾಂತದಲ್ಲಿ ರಾಮನ ಜೊತೆ ಮಾತನಾಡುತ್ತಿದ್ದನು. ರಾಮನ ಅಜ್ಞಯಿ ಮೇರೆಗೆ ‘ರಾಮನನ್ನು ತಕ್ಷಣ ಭೇಟಿಯಾಗುವದು ಸಾಧ್ಯವಿಲ್ಲ’ ಹೆಂದು ಲಕ್ಷ್ಮಣನು ದುರ್ವಾಸನಿಗೆ ತಿಳಿಸಿದನು. ಆಗ ದುರ್ವಾಸನು, ‘ನಿಮ್ಮೆಲ್ಲರನ್ನೂ ಶರಿಸುವೆ’ ಎಂಬ ಬೆದರಿಕೆಯನ್ನು ಲಕ್ಷ್ಮಣನಿಗೆ ಹಾಕಿದನು. ಲಕ್ಷ್ಮಣನು ದುರ್ವಾಸನಿಗೆ ರಾಮನ ಭೇಟಿ ಮಾಡಿಸಿದನು. ರಾಮನು ಅವನು ಇಷ್ಟಪಟ್ಟಿ ಭೋಜನವನ್ನು ಕೊಟ್ಟು ತ್ಯಾಪ್ತಗೊಳಿಸಿದನು. ದುರ್ವಾಸನು ಮುದ್ದಲನ ಸತ್ಯಪರೀಕ್ಷೆ ಮಾಡಿ, ‘ನೀನು ದೇಹಸಹಿತ ಸ್ವರ್ಗವನ್ನು ಸೇರುವೆ’ ಎಂಬ ವರವನ್ನು ಅವನಿಗೆ ಕೊಟ್ಟಿನು. ದುರ್ವಾಸನು ‘ಶ್ರೀಕೃಷ್ಣನಿಗೆ ವರವನ್ನು ಕೊಟ್ಟಂತೆ ರುಕ್ಖಿಯಿಗೆ ಶಾಪವನ್ನು ಕೊಟ್ಟಿದ್ದನೆ’ ಎಂಬ ಉಲ್ಲೇಖವು ಸ್ವಂದಪುರಾಣದಲ್ಲಿದೆ. ಈತನು ಶಿವರಾಧನೆಯಲ್ಲಿದ್ದಕೊಂಡು ಬಹಳಪ್ಪು ತಪವನ್ನು ಆಚರಿಸಿದನು. ಶಂಕರನು ಪ್ರಸನ್ನನಾಗುತ್ತಿಲ್ಲವೆಂದು ಹೋರಿಬಂದಾಗ ದುರ್ವಾಸನು ಶಿವನನ್ನು ಶರಿಸಲು ಹವಣಿಸಿದನು. ಓರ್ವ ಯಂತ್ರಿಪುತ್ರಿಯಾದ ಕಂದಲಿ ಈತನ ಪತ್ನಿ ಕ್ರೋಧಾವೇಶದಲ್ಲಿ ಈತನು ತನ್ನ ಪತ್ನಿಯನ್ನೇ ಶರಿಸಿ ಅವಳನ್ನು ಸುಟ್ಟಿ ಬೂದಿ ಮಾಡಿದನು.

ದುರ್ವಾಸನು ಅನೇಕ ಗ್ರಂಥಗಳನ್ನು ರಚಿಸಿದ್ದಾನೆ. ಈತನು ಕುಂತಿಗೆ ‘ದೇವಹೂತಿ’ ಎಂಬ ವಿಧೇಯನ್ನು ಕೊಟ್ಟಿದ್ದನು. ಈ ವಿಧೇಯಿಂದ ಕುಂತಿಯು ಇಂದ್ರ, ವರುಣ, ಯಮ, ಅಶ್ವಿನಿಂತಹ ಮತ್ತು ಸೂರ್ಯ ಇವರಿಂದ ಮಕ್ಕಳನ್ನು ಪಡೆಯುವಂತಾದಳು. ಕೆಲವರ ಅಭಿಪ್ರಾಯದಂತೆ ದುರ್ವಾಸನು ಪಾಂಡವರ ಹಿತ.

### ಇಲ. ದೇವಯಾನಿ

ಇವಳು ದೈತ್ಯಗುರುವಾದ ಶುಕ್ರಾಚಾರ್ಯನ ಮಗಳು. ದೇವತೆಗಳ ಗುರುವಾದ ಬ್ರಹ್ಮಸ್ತಂಖ ಪ್ರತಿನಾದ ಕಚನು ಸಂಜೀವಿನಿವಿದ್ಯೆಯನ್ನು ಕಲಿಯಲು ಶುಕ್ರಾಚಾರ್ಯನ ಬಳಿಗೆ ಬಂದಾಗ ದೇವಯಾನಿಯು ಕಚನಲ್ಲಿ ಮೋಹಿತಳಾಗಿ ಅವನನ್ನು ವಿವಾಹವಾಗಲು ಬಯಸಿದಳು. ಆದರೆ ಗುರುಕನ್ಯೆಯಾದ ದೇವಯಾನಿಯನ್ನು ಮದುವೆಯಾಗಲು ಕಚನು ಒಪ್ಪಲಿಲ್ಲ. ಆಗ ದೇವಯಾನಿಯು ಅವನಿಗೆ ‘ನಿನ್ನ ವಿದ್ಯೆಯು ನಿನಗೆ ಘಲಪ್ರದವಾಗಲಾರದು!’ ಎಂಬ ಶಾಪವನ್ನು ಹೊಟ್ಟಳು. ಶರ್ಮಿಷ್ಟೆಯನ್ನು ಒಂದು ಭಾವಿಯಲ್ಲಿ ತಳ್ಳಿಬಿಟ್ಟಳು. ಯಂತ್ರಾತಿಯು ಶರ್ಮಿಷ್ಟೆಯನ್ನು ಹೊರಕ್ಕೆ ತೆಗೆದನು. ಅವಳು ತನ್ನ ಪರಿಚಯವನ್ನು ಯಂತ್ರಾತಿಗೆ ಹೇಳಿಹೊಂಡಬು. ಯಂತ್ರಾತಿಯು ಈಕೆಯನ್ನು ಪತ್ತಿಯೆಂದು ಸ್ವೀಕರಿಸಿದನು. ಶುಕ್ರಾಚಾರ್ಯನ ಹೋಪದ ಅಂಚಿಕೆಯಿಂದ ಮತ್ತು ಸ್ವಜಾತಿಯ ಒಳಿತಿಗಾಗಿ ಶರ್ಮಿಷ್ಟೆ ದೇವಯಾನಿಯ ದಾಸಿಯಾಗಿ, ಯಂತ್ರಾತಿಯು ಬಳಿಗೆ ಹೋದಳು. ದೇವ ಯಾನಿಯು ಯಂತ್ರಾತಿಯಿಂದ ‘ಯದು’ ಮತ್ತು ‘ಪುರಾಣ’ ಎಂಬ ಎರಡು ಗಂಡುಮಕ್ಕಳನ್ನು ಪಡೆದಳು. ರಾಮಾಯಣದಲ್ಲಿ ಯದುವಿನ ಉಲ್ಲೇಖ ಮಾತ್ರವಿದೆ. ಶರ್ಮಿಷ್ಟೆಯೋಡನೆ ಶಯನಸುಖಿವನ್ನು ಪಡೆಯಬಾರದೆಂದು ಶುಕ್ರಾಚಾರ್ಯನು ನಿಶಿರವಾಗಿ ಹೇಳಿದ್ದರೂ, ಶರ್ಮಿಷ್ಟೆ ಮನುವಾದುದನ್ನು ತಿಳಿದ ಶುಕ್ರಾಚಾರ್ಯನು ಯಂತ್ರಾತಿಗೆ ವಾರ್ಧಕ್ಯದ ಶಾಪವನ್ನು ಹೊಟ್ಟನು.

### ಇಂ. ದೇವಾಂತಕ

ರಾಣಿನ ಮಗನಾದ ದೇವಾಂತಕನು, ಕುಂಭಕರ್ಣನು ಹತನಾದಾಗ ಬಹಳ ಶೋಕಾಪುಲನಾದನು. ತ್ರಿಶಿರನ ಹುರಿದುಂಬಿಸುವ ಭಾಷಣದಿಂದ ನರಾಂತರಕನಂತೆ ಇವನೂ ಯುದ್ಧಕ್ಕೆ ಸಜ್ಜಾದನು. ಯುದ್ಧದಲ್ಲಿ ನರಾಂತರಕನು ಹತನಾದುದನ್ನು ಕಂಡು ಈತನು ರೂಪಗೊಂಡು ಅಂಗದನ ಮೇಲೆ ಏರಿಹೊದನು. ಹನುಮಾನನು ಇವನನ್ನು ವಧಿಸಿದನು.

### ಈ. ದ್ವಿವಿದ

ದ್ವಿವಿದನು ಸುಷೇಣನೆಂಬ ವಾನರನ ಮಗ. ಸುಗ್ರೀವನಿಗೆ ಪಟ್ಟ ಕಟ್ಟಲು ಇವನು ಪ್ರಯತ್ನಿಸುತ್ತಿದ್ದನು. ಈತನು ನಂತರ ಸುಗ್ರೀವನ ಮಂತ್ರಿಯಾದನು.

ದ್ವಿವಿದನು ಮೈಂಥನ ಸಮೋದರ. ಈತನ ಎಪ್ಪತ್ತು ಯೋಜನಗಳಷ್ಟು ದೂರದವರೆಗೆ ನೆಗೆಯುವ ಶಕ್ತಿಯಷ್ಟುವನಾಗಿದ್ದನು. ಎಲ್ಲ ವಾಸರರೊಡನೆ ಈತನು ಖಚಿತವಾಗಿ ಗುಹೆಯನ್ನು ಪ್ರಮೇಶಿಸಿದನು. ಯಾರಿಂದಲೂ ವರ್ಧೆಯಾಗದ ವರವು ಈತನಿಗೆ ಬ್ರಹ್ಮನಿಂದ ದೊರೆತಿತ್ತು. ‘ಕಾಳಗದಲ್ಲಿ ಈತನನ್ನು ಮೀರಿಸುವವರು ಯಾರೂ ಇಲ್ಲ’ ಎಂದು ಶುಕನು ಇವನ ಪರಾಕ್ರಮವನ್ನು ರಾಷಣನ ಮುಂದೆ ಬಣ್ಣಿಸಿದ್ದನು. ‘ಅಶನಿಪ್ರಭ’ ಮತ್ತು ‘ಸಮಪ್ರಭ’ ಎಂಬ ರಾಕ್ಷಸರನ್ನು ಇವನು ವರ್ಧಿಸಿದನು. ಹುಂಭಕೋನ ಮೇಲೆ ಇವನು ಪರ್ವತವೊಂದನ್ನು ಏಸೆದಾಗ ಅನೇಕ ರಾಕ್ಷಸರು, ಕುದುರೆಗಳು, ರಥಗಳು ಅದರಡಿಯಲ್ಲಿ ಸಿಕ್ಕು ಪ್ರತಿಪ್ರತಿಯಾದವು. ಅತಿಕಾಯ ರಾಕ್ಷಸನ ಮೇಲೆ ಈತನು ಮಾಡಿದ ಹಲ್ಲೆಯು ನಿಷ್ಫಲವಾಯಿತು. ಶೋಣಿತನೆಂಬ ರಾಕ್ಷಸನನ್ನು ಇವನು ಕೊಂಡನು. ಕಲಿಯಾಗದವರೆಗೆ ಜೀವಿತವಿರಲು ರಾಮನು ಈತನಿಗೆ ಹೇಳಿದ್ದನು.

ಈತನು ಕಷಿಂಧಾಪತಿಯಾದನು. ರಾಜಸೂಯಯಜ್ಞದ ಸಮಯಕ್ಕೆ ಈತನು ಸಹದೇವನಿಗೆ ರಾಜ್ಯಭಾರವನ್ನು ವಹಿಸಿಕೊಟ್ಟ ಉಲ್ಲೇಖವು ಮಹಾ ಭಾರತದಲ್ಲಿದೆ.

## ೪೮. ನಂದಿಶ್ವರ

ನಂದಿಶ್ವರನು ಶಾಲಂಕಾಯನನ ಮೊಮ್ಮೆಗು; ಶಿಲಾದನ ಮಗ. ಶಿಲಾದನಿಗೆ ಸಂತಾನವಿರದಾಗ ಮಗಳನ್ನು ಪಡೆಯಲು ತಪಸ್ಸನ್ನು ಕೈಗೊಂಡನು. ಶಂಕರನು ಪ್ರಸನ್ನನಾಗಿ ಇಚ್ಛಾಪೂರ್ತಿಯ ವರವನ್ನು ಕೆರುಣಿಸಿದನು. ಯಜ್ಞಕ್ಕೆಂದು ಒಮ್ಮೆ ಭೂಮಿಯನ್ನು ಉಳ್ಳತ್ತಿದ್ದಾಗ, ಮೂರು ಕ್ಷೇತ್ರಗಳುಳ್ಳ, ನಾಲ್ಕು ಕೃಗಳುಳ್ಳ, ಜಟಾ ಮಕುಟಧಾರಿಯಾದ ಶಂಕರರೂಪನಾದ ಬಾಲಕಮೋಭ್ರನನ್ನು ಶಿಲಾದನು ಕಂಡನು. ಅವನನ್ನು ಮನಸೆಗೆ ಕರೆತೆಂದ ನಂತರ ಆ ಬಾಲಕನು ಸಾಮಾನ್ಯ ಹುಡುಗನಂತೆ ಆದನು. ಆ ಬಾಲಕನೇ ನಂದಿಶ್ವರನು. ಈತನು ಎಂಟು ಪರ್ವ ಪ್ರಾಯಿದವ ನಾದಾಗ ಮಿತ್ರ-ವರುಣರು, ಈ ಹುಡುಗನು ಅಲ್ಲಾಯಾಗಿರುವನೆಂದು ನುಡಿದರು. ಅಪಮೃತ್ಯುವನ್ನು ತಡೆಯಲು ಇವನು ಶಂಕರನನ್ನು ಆರಾಧಿಸಿ ಪ್ರಸನ್ನಗೊಳಿಸಿ ಕೊಂಡನು. ಶಂಕರನಿಂದ ಈತನಿಗೆ ಅಮರತ್ವವು ದೊರೆಯಿತು. ಅಪ್ಪೇ ಅಲ್ಲದೆ, ಶಂಕರನು ಇವನನ್ನು ಪ್ರತಿನಂತೆ ಭಾವಿಸಿ ಇವನಿಗೆ ತನ್ನ ಪಾಶ್ಚಾಗಣಾದಲ್ಲಿ ಸಾಫನವನ್ನು ಕೊಟ್ಟನು. ಈತನ ವಿವಾಹವು ಮರುತನ ಕಸ್ಯೇಯಾದ ಸುಯಶಾಳೊಡನೆ ನಡೆಯಿತು. ದಕ್ಷಯಜ್ಞಧಂಸದ ಸಮಯದಲ್ಲಿ ಈತನು

ಭಗನೆಂಬ ಏಮ್ಮೆಜನನ್ನು ಬಂಧಿಸಿಟ್ಟನು; ಹಾಗೂ ದಕ್ಷನಿಗೆ ಶಾಪವನ್ನಿತ್ತನು. ರಾಮನ ಅಶ್ವಮೇಧ ಯಜ್ಞದ ಸಮಯಕ್ಕೆ ಈತನು ಹನುಮಾನನೊಡನೆ ಕಾಡಾಡಿದನೆಂದು ಪದ್ಧತಿರಾಳದ ಪಾಠಾಲಖಿಂಡದಲ್ಲಿ ಹೇಳಲಾಗಿದೆ. ಈತನು ರಾವಣನಿಗೆ ಶಾಪವನ್ನು ಕೊಟ್ಟಿದ್ದನು.

### ೩೨. ನರಾಂತರ

ಇವನು ರಾವಣನ ಮಗನಾಗಿದ್ದ ಅಗ್ನಿಯಂತೆ ಪ್ರತಿರನೂ, ಪರಮತತೀವಿರಗಳೊಡನೆ ಸೇಂಸಾದುವವನೂ ಆಗಿರುವನೆಂದು ವಿಭೀಷಣನು ರಾಮನಿಗೆ ವಿವರಿಸುತ್ತಾನೆ. ಕುಂಭಕರನು ಯುದ್ಧದಲ್ಲಿ ಮುಡಿದನಂತರ ನರಾಂತರನು ಸಿಟ್ಟಿಗೆದ್ದ ರಣರಂಗಕ್ಕೆ ಇಳಿದನು. ತ್ರಿಶಿರನ ಭಾಷಣದಿಂದ ಸ್ವಾತಿತ್ರಗೊಂಡು ಈತನು ವಾನರಸೈನ್ಯದಲ್ಲಿ ನುಗ್ಗಿ ಅವರನ್ನು ಸಂಹರಿಸಿದನು. ಅಂಗದನೊಡನೆ ನಡೆದ ಯುದ್ಧದಲ್ಲಿ ಈತನು ಕೊಲ್ಲಲ್ಪಟ್ಟನು.

### ೩೩. ನಲ (ವಾನರ)

ಇವನು ವಿಶ್ವಕರ್ಮ ಮತ್ತು ಘೃತಾಚಿ ಎಂಬ ಅಪ್ಸರೆಯ ಮಗನು, ಮತು ದ್ವಿಜನೆಂಬ ಮುನಿಯ ಶಾಪದಿಂದ ಈತನಿಗೆ ವಾನರರೂಪವು ಬಂದಿತು. ಇವನು ವಾನರರ ಸೇನೆಯಲ್ಲಿಯ ಪ್ರಮುಖಿರಲ್ಲಿ ಒಬ್ಬನಾಗಿದ್ದನು. ಇಷ್ಟವಿದ್ದ ವಸ್ತುಗಳನ್ನು ತೆಕ್ಕಣ ನಿರ್ಮಿಸುವ ಶಕ್ತಿಯ ವರವನ್ನು ಈತನು ತನ್ನ ತಂಡೆಯಿಂದ ಪಡೆದಿದ್ದನು. ರಾಮನ ಆಜ್ಞೆಯನುಸಾರ ಇವನು ಸೇತುವೆಯನ್ನು ನಿರ್ಮಿಸಿದನು. ಲಂಕೆಯ ಪ್ರಾಕಾರದಲ್ಲಿ ನುಗ್ಗಲು ಕಿಂಡಿಯನ್ನು ತೋಡುವದರಲ್ಲಿ ಇವನದು ಪ್ರಮುಖ ಪಾತ್ರವಿತ್ತು. ‘ನಿನ್ನ ಕೈಯಿಂದ ನೀರಿನಲ್ಲಿ ಬಿಡಲಾದ ಕಲ್ಲುಗಳು ತೇಲುವವು’ ಎಂಬ ವರವನ್ನು ಇವನು ಒಬ್ಬ ಬ್ರಾಹ್ಮಣನಿಂದ ಪಡೆದಿದ್ದನು. ಇದರಿಂದ ನಲನಿಗೆ ಸೇತುವೆಯನ್ನು ಕಟ್ಟಿಪುಡು ಸಾಧ್ಯವಾಯಿತು. ನಲನು ಪ್ರತಿಪನ, ಅಕಂಪನ, ಪ್ರಹಸ್ತ ಮೊದಲಾದವರೊಡನೆ ಯುದ್ಧ ಮಾಡಿ ತನ್ನ ಶೌರ್ಯಸಾಹಸಗಳನ್ನು ಪ್ರತಿರ್ಪಿಸಿದನು. ಅಶ್ವಮೇಧಯಜ್ಞದ ಕಾಲಕ್ಕೆ ಯಜ್ಞದ ಕುದುರೆಯನ್ನು ರಕ್ಷಿಸಲು ಈತನು ಶತ್ರುಘ್ನನೊಡನೆ ಇದ್ದನು. ಇಂದ್ರಜಿತುವು ಇವನನ್ನು ಬಾಣಗಳಿಂದ ಗಾಯಗೊಳಿಸಿದನು. ರಾಜ್ಯಾಭಿಷೇಕದ ಸಮಯಕ್ಕೆ ರಾಮನು ಇವನನ್ನು ಸತ್ಯರಿಸಿದನು. ಕುಶ-ಲವರು ಇವನನ್ನು ಸೋಲಿಸಿದರು.

### ೪೭. ನಲಕೂಬರ

ಇವನು ವೈಶ್ವಾಣಿನ ಮಗ ಮತ್ತು ವಾಣಿಗ್ರೀವನ ಸಹೋದರ. ಒಮ್ಮೆ ಕೈಲಾಸ ಪರ್ವತದ ಗಂಗಾತೀರದಲ್ಲಿಯ ಉಪವನದಲ್ಲಿ ಸ್ತೀಯರೊಡನೆ ಕೊಡಿ ಮದ್ಯಪಾನ ಮಾಡಿ ರತ್ನೀಡೆಯಲ್ಲಿ ಈ ಸಹೋದರರಿಭ್ರಮೂ ತೊಡಗಿದ್ದರು. ಎಲ್ಲರೂ ವಸ್ತುರಹಿತರಾಗಿದ್ದರು. ನಾರದನು ಇದನ್ನೆಲ್ಲ ದೃಷ್ಟಿಸಿದಾಗ ಆತನು ಶಾಪ ಕೊಡಬಹುದೆಂಬ ಭಯದಿಂದ ಸ್ತೀಯರೆಲ್ಲರೂ ತಮ್ಮ ತಮ್ಮ ವಸ್ತುಗಳನ್ನು ಕೊಟ್ಟುಕೊಂಡರು. ಈ ಸಹೋದರರಿಭ್ರಮೂ ಮದ್ಯದ ಮತ್ತಿನಲ್ಲಿ ನಗ್ನರಾಗಿಯೇ ಉಳಿದರು. ನಾರದನು ಇವರನ್ನು ಶೀಕ್ಷಿಸಲು ಇವರಿಗೆ ನೂರು ವರ್ಷಗಳ ಕಾಲ ದಿವ್ಯ ವೃಕ್ಷಗಳಾಗಿ ನಿಲ್ಲುವ ಶಾಪವನ್ನು ಕೊಟ್ಟಿನು. ಅಂಥ ಸ್ಥಿತಿಯಲ್ಲಿಯೂ ನಾರದನ ಕೃಪೆಯಿಂದ ಪೂರ್ವ ಸ್ವರಣೆಯು ಅವರಿಗೆ ಇತ್ತು. ಕೃಷ್ಣನ ಸಾನ್ವಿಧ್ಯದಿಂದ ಇವರು ಶಾಪದಿಂದ ಮುಕ್ತರಾದರು. ನಂತರ ಇವರು ಕೃಷ್ಣನ ಭಕ್ತರಾದರೆಂದು ಮಹಾಭಾರತದ ಸಭಾಪರಾಜ್ಯ ಉಲ್ಲೇಖಿಸಿದೆ.

ರಂಭೆಯಲ್ಲಿ ನಲಕೂಬರನು ಬಹಳ ಪ್ರೀತಿಯುಳ್ಳವನಾಗಿದ್ದನು. ರಂಭೆಗೆ ನಲಕೂಬರನೆಂದರೆ ಪಂಚಪ್ರಾಣದಂತಿದ್ದನೆಂದು ವಾಲ್ಯೇಕ ರಾಮಾಯಣದಲ್ಲಿದೆ. 'ನಲಕೂಬರನು ಧರ್ಮದಲ್ಲಿ ಬಾಹ್ಯಣನಂತೆ, ಶೌರ್ಯಸಾಹಸಗಳಲ್ಲಿ ಕೃತಿಯನಂತೆ, ಹೋಧದಲ್ಲಿ ಅಗ್ನಿಯಂತೆ ಮತ್ತು ಕರ್ಮಾವೃತ್ತಿಯಲ್ಲಿ ಪ್ರಾಣಿಯಂತಿದ್ದನೇ' ಎಂದು ರಂಭೆಯು ರಾವಣನ ಮುಂದೆ ಉದ್ದರಿಸಿದ್ದಳು. ಸಂಕೇತದನುಸಾರವಾಗಿ ರಂಭೆಯು ಒಮ್ಮೆ ಸವಾರಲಂಕಾರಭೂಷಿತಳಾಗಿ ಶೃಂಗರಿಸಿಕೊಂಡು ನಲಕೂಬರನ ಭೇಟಿಗೆ ನಡೆದಿದ್ದಳು. ರಾವಣನು ಮಾರ್ಗದಲ್ಲಿ ಮಧ್ಯ ಬಂದು ಅವಳನ್ನು ಬಲಾತ್ಕರಿಸಿ ಉಪಭೋಗಿಸಿದನು. ಈ ವಿಷಯವನ್ನು ರಂಭೆಯು ನಲಕೂಬರಿಗೆ ತಿಳಿಸಿದಾಗ ಆತನು ರೂಜ್ಜಿಗೆದ್ದು ಕೈಯಲ್ಲಿ ಉದಕವನ್ನು ಹಿಡಿದು ರಾವಣನಿಗೆ ಶಾಪವಿತ್ತನು.

### ೪೮. ನಹುಪ

ಇವನು ಪುರಾರವನ ಮೊಮ್ಮೆಗ್, ಆಯುವಿನ ಪುತ್ರ, ಯಾಯಾತಿಯ ಪಿತ, ಬೇರೆಬೇರೆ ಪುರಾಣಗಳಲ್ಲಿ ಇವನ ತಾಯಿಯ ಹೆಸರು ಬೇರೆಬೇರೆಯಾಗಿದೆ. ತನ್ನ ಹೊಟ್ಟೆಯಿಂದ ಹುಟ್ಟಿವ ಮಗನು ಷಿತ್ಯಘಾತಕನಾಗಲಿರುವನು!— ಎಂಬ ಭವಿಷ್ಯವನ್ನು ಇವನ ತಾಯಿಯು ಗಭರಧರಿಸಿದಾಗಲೇ ತಿಳಿದುಕೊಂಡಿದ್ದಳು. ಹೀಗಾದ್ದರಿಂದ ಹುಟ್ಟಿದಂದಿನಿಂದ ನಹುಪನು ಸಂಕಟದಲ್ಲಿ ಸಿಲುಕಿದ್ದನು. ವಸಿಷ್ಠಮು

ದಿವ್ಯದೃಷ್ಟಿಯಿಂದ ಎಲ್ಲವನ್ನೂ ಅರಿತುಕೊಂಡು, ನಮುಷನನ್ನು ರಕ್ಷಿಸಿದನು. ವಸಿಷ್ಠನು ಈತನ ಉಪನಯನ ವಿಧಿಯನ್ನು ಪೂರ್ತಿ ವಾಡಿ, ವೇದಗಳನ್ನೂ ಧನುರ್ವಿದ್ಯೆಯನ್ನೂ ಹೇಳಿಕೊಟ್ಟನು. ಈತನು ಬೆಸ್ತರ ಬಲೆಯಲ್ಲಿ ಸಿಲುಕಿಕೊಂಡ ಜ್ಯೋತಿಷನಾಮುನಿಯ ಬಿಡುಗಡೆ ಮಾಡಿದನು. ಬೆಸ್ತರಿಗೆ ಗೋವುಗಳನ್ನು ಕೊಟ್ಟಿನು. ತ್ವಾಷಣನ್ನು ಸನಾತ್ನಿಸಲು ಗೋವಧೀಯನ್ನು ಮಾಡಿದನು. ಬ್ರಹ್ಮಹತ್ಯೆಯ ಪಾತಕವು ನಡೆದ ಕಾರಣ ಇಂದ್ರನ ಇಂದ್ರಪದವು ಕಳೆದುಹೋಗಿತ್ತು. ಆಗ ದೇವತೆಗಳು ಮತ್ತು ಖುಷಿಗಳೆಲ್ಲರೂ ಸೇರಿ ತಮ್ಮ ತಪಸ್ಸಾಮಧ್ಯೇಯನ್ನು ನಮುಷನಿಗೆ ಕೊಟ್ಟು ಆತನಿಗೆ ಇಂದ್ರಪದವನ್ನು ಕೊಟ್ಟರು ಮತ್ತು 'ನೀನು ಯಾರನ್ನು ದೃಷ್ಟಿಸುವೆಂದೋ ಅವರ ತೇಜಹರಣಾವಾಗುವದು' ಎಂಬ ವರವನ್ನು ಕೊಟ್ಟರು. ಕೆಲವು ಕಾಲದವರೆಗೆ ಇವನು ಧರ್ಮದಿಂದ ರಾಜ್ಯವನ್ನಾಳಿದನು. ಆದರೆ ಬರಬರುತ್ತ ಈತನಿಗೆ ಅಹಂಕಾರವು ಹೆಚ್ಚಾಗಿ, ಬುದ್ಧಿಯೂ ಕೆಟ್ಟು, ವಿಷಯಲಂಪಟಿನಾದನು. ಒಮ್ಮೆ ಇಂದ್ರಾಣಿಯು ಈತನ ಕೆಣ್ಣಿಗೆ ಬಿದ್ದಳು. ಇವನು ಅವಳ ಸೌಂದರ್ಯವನನು ಕಂಡು ಕಾಮಾಸಕ್ತನಾದನು. ಆಕೆಯನ್ನು ತನ್ನ ಬಳಿ ಕರೆತರಲು ದೇವತೆಗಳಿಗೆ ಹೇಳಿದನು. ಆಗ ಇಂದ್ರಾಣಿಯು ಇಂದ್ರನೊಡನೆ ವಿಚಾರವಿನಿಮಯ ನಡೆಸಿದಳು. ನಂತರ 'ಸಪ್ತಷ್ಟಿಗಳು ಹೊತ್ತುತ್ತಂದ ಪಲ್ಲಕ್ಷಯಲ್ಲಿ ಕುಳಿತು ಬಂದರೆ ಸ್ವಾಗತಿಸುವೆ' ಎಂದು ಇಂದ್ರಾಣಿಯು ನಮುಷನಿಗೆ ಹೇಳಿಕಳುಹಿದಳು. ನಮುಷನಿಗೆ ಇದು ಬಹುಸುಲಭವಾದ ಸಂಗತಿ ಎನಿಸಿತು. ನಮುಷನು ಸಪ್ತಷ್ಟಿಗಳು ಹೊತ್ತು ತಂದ ಪಲ್ಲಕ್ಷಯಲ್ಲಿ ಕುಳಿತು ಇಂದ್ರಾಣಿಯತ್ತ ನಡೆದನು. ಪಲ್ಲಕ್ಷಯಲ್ಲಿ ಕುಳಿತ ನಮುಷನ ಪಾದವು, ಪಲ್ಲಕ್ಷಯನ್ನು ಹೊತ್ತ ಅಗಸ್ತ್ಯ ಖುಷಿಯ ತಲೆಗೆ ತಗುಲಿತು. ಆಗ ಅಗಸ್ತ್ಯನು ನಮುಷನಿಗೆ ಶಾಪವನ್ನು ಕೊಟ್ಟ ಕಾರಣ ನಮುಷನು ಸರ್ವವಾಗಿ ಬಿದ್ದನು. ಈ ನಮುಷನು ಅಗಸ್ತ್ಯನತ್ತ ದೃಷ್ಟಿ ಆತನ ತೇಜಹರಣಾವನ್ನು ಮಾಡಿದ್ದರೂ ಅಗಸ್ತ್ಯರ ಪ್ರಭಾವವು ಕಡಿಮೆಯಾಗಿರಲಿಲ್ಲ. ಏಕೆಂದರೆ ಅಗಸ್ತ್ಯನ ಜಟಿಯಲ್ಲಿ ಭ್ರಾಗುವು ಕುಳಿತಿದ್ದನು. ನಮುಷನು ಅವನನ್ನು ಗಮನಿಸಿರಲಿಲ್ಲ. ಆದ್ದರಿಂದಲೇ ಅವನಿಗೆ ಶಾಪವು ತಗುಲಿತು. ಯುಧಿಷ್ಠಿರನು ನಮುಷನನ್ನು ಈ ಶಾಪದಿಂದ ಮುಕ್ತಗೊಳಿಸಿದನು.

ಈತನ ಮಕ್ಕಳ ಬಗ್ಗೆ ಬೇರೆಬೇರೆ ಗ್ರಂಥಗಳಲ್ಲಿ ಉಲ್ಲೇಖವಿದೆ. ಯತಿ, ಯಯಾತಿ, ಸಂಯಾತಿ ಮತ್ತು ಅಯಾತಿ ಎಂಬ ಹೆಸರುಗಳ ಉಲ್ಲೇಖವು ಅನೇಕ ಗ್ರಂಥಗಳಲ್ಲಿದೆ.

### ೬೬. ನಿಮಿರಾಜ

ಅಯೋಧ್ಯಾಪತಿಯಾದ ಇಕ್ಷ್ವಾಕುವಿನ ಹನ್ನೆರಡನೆಯ ಪ್ರತ್ಯ ನಿಮಿರಾಜ. ಈತನು ಶ್ರೀಯರೋಡನೆ ದ್ಯುತವಾಡುತ್ತಿದ್ದ ವೇಳಿಗೆ ವಸಿಷ್ಠನು ಅಲ್ಲಿಗೆ ಬಂದನು. ರಾಜನು ವಸಿಷ್ಠನಿಗೆ ಯೋಗ್ಯವಾದ ಆಸನ, ಅತಿಥಿಸತ್ತಾರ ನೀಡದೇ ಇದ್ದ ಕಾರಣ ವಸಿಷ್ಠನು ಕೋಪಗೊಂಡು ನಿಮಿರಾಜನಿಗೆ ಶಾಪಕೊಟ್ಟಿನು. ನಿಮಿರಾಜನು ವಸಿಷ್ಠನಿಗೆ ಪ್ರತಿಶಾಪವನ್ನು ಕೊಟ್ಟನೆಂದು ಪಡ್ಡಪುರಾಣದಲ್ಲಿ ಬರೆದಿದೆ. ವಸಿಷ್ಠನ ಶಾಪದಿಂದ ಜ್ಯೇಶಸ್ವಹೀನವಾಗಿದ್ದ ನಿಮಿರಾಜನ ದೇಹವನ್ನು ಸುಗಂಧದ್ವಯಗಳನ್ನು ಬಳಸಿ ರಚ್ಚಿಡಲಾಗಿತ್ತು. ನಿಮಿರಾಜನ ಯಜ್ಞಕ್ಷೇತ್ರದಲ್ಲಿ ಬಂದ ಯಾಂಗಿಗಳು ಯಜ್ಞವನ್ನು ಮುಂದುವರಿಸಿದರು. ಕೊನೆಗೆ ಹವಿಭಾಗವನ್ನು ಒಯ್ಯಲು ಬಂದ ದೇವತೆಗಳು ಯುಜಮಾನನನ್ನು ಆಶೀರ್ವದಿಸಬೇಕೆಂದು ವಿನಂತಿಸಲಾಯಿತು. ‘ದೇಹ ಮತ್ತು ಜೀವ- ಇವುಗಳ ವಿಯೋಗವೆಂದರೆ ಬಲು ದುಃಖಕರ ಸಂಗತಿ. ಆದ್ದರಿಂದ ನಾನು ದೇಹವನ್ನು ಧರಿಸದೆಯೇ ಎಲ್ಲರ ನೇತ್ರಗಳಲ್ಲಿರುವದನ್ನು ಇಚ್ಛಿಸುತ್ತೇನೆ’ ಎಂದು ನಿಮಿರಾಜನು ತಿಳಿಸಿದನು. ನಿಮಿರಾಜನು ಈ ರೀತಿ ಬಯಸಿದ್ದರಿಂದ, ದೇವತೆಗಳು ಈತನನ್ನು ಎಲ್ಲ ಪ್ರಾಣಿಗಳ ಕೊಳ್ಳಿರ್ಪೆಗಳನ್ನು ತೆರೆಯುವದು- ಮುಜ್ಜ್ವಲದನ್ನು ಮಾಡುತ್ತವೆಂದು ಕೆಲವು ಗ್ರಂಥಗಳಲ್ಲಿದೆ. ಕಣ್ಣಿವೆಗಳನ್ನು ಮುಜ್ಜ್ವಲತ್ವದಿಂದ ನಿಮಿರಾಜನಿಗೆ ಕಣ್ಣಿನ ರೆಪ್ಪೆಗಳ ಮೇಲಿರಲು ಹೇಳಿದನೆಂದು ಮತ್ತು ಪುರಾಣದಲ್ಲಿದೆ. ನಿಮಿರಾಜನಿಗೆ ಸಂತಾನವಿರಲಿಲ್ಲವಾದ್ದರಿಂದ ಈತನು ತನ್ನ ದೇಹವನ್ನು ‘ಅರಣಿ’(ಬೆಂಕಿಯನ್ನು ಮಟ್ಟಿಸುವ)ಯಂತೆ ಉಜ್ಜಿ ಮಂತ್ರ ಸಹಿತವಾಗಿ ಹೋಮ ಮಾಡಿ ಮಂಥನ ಮಾಡಲು ಕೊಟ್ಟಿನು. ಇದರಿಂದ ಉತ್ತನ್ನವಾದ ತೇಜಸ್ಸುಳ್ಳ ಪ್ರಾರುಷನೆಂದರೆ ‘ಮಿಧಿ’ ಎಂದಿದೆ. ಈ ರೀತಿ ಮಿಧಿಯು ಮಾತೆಯಿಂದ ಜನ್ಮತಾಳದೆ ಪಿತನಿಂದ ಜನ್ಮ ತಾಳಿದನು. ಆದ್ದರಿಂದ ಮಿಧಿಗೆ ‘ನಿಮಿಜನಕ’ ಎಂದು ಕೂಡ ಎನ್ನುತ್ತಾರೆ; ಅಲ್ಲದೆ ದೇಹರಹಿತ ನಿಮಿರಾಜನಿಂದ ಮಟ್ಟಿದ ಕಾರಣ ಮಿಧಿಗೆ ‘ವೈದೇಹ’ ಎಂಬ ಹೆಸರು ಸಹ ಬಂದಿದೆ ಎಂದು ವಾಲ್ಯೇಕಿಯು ಉತ್ತರಕಾಂಡ ಸರ್ಗ ಇರಲಿಲ್ಲ ಎವರಿಸಿದ್ದಾನೆ.

ಶಾಪ ಕ್ರಮಸಂಖ್ಯೆ ೫೧ ವಸಿಷ್ಠ < ನಿಮಿರಾಜ; ಶಾಪ ಕ್ರಮಸಂಖ್ಯೆ ೫೧ ನಿಮಿರಾಜ < ವಸಿಷ್ಠ; ಮತ್ತು ವರ ಕ್ರಮಸಂಖ್ಯೆ ೪೬ ದೇಹ < ನಿಮಿರಾಜ ಇವುಗಳನ್ನು (ಹೆಚ್ಚಿನ ವಿವರಗಳಿಗೆ) ನೋಡಿ.

### ೩೨. ನಿವಾತಕವಚ

ಇದೊಂದು ರಾಕ್ಷಸರ ಗುಂಪು. ಪ್ರಹ್ಲಾದನ ಸಹೋದರನಾದ ಸಂಹಾದನ ಮಗನ ಹೆಸರು ಕೂಡ ನಿವಾತಕವದನೆಂದಿತ್ತು. ಇವರೆಲ್ಲರೂ ರಾವಣಿಗೆ ಮಿಶ್ರರಾಗಿದ್ದರು. ಇಂದ್ರನು ಕೂಡ ಇವರನ್ನು ಸೋಲಿಸುವಂತಿರಲಿಲ್ಲ. ಅರವತ್ತು ಸಾವಿರ ಅಧವಾ ಎಪ್ಪತ್ತಾಲ್ಯಾಸಾವಿರದಪ್ಪ ಸಂಖ್ಯೆ ಇವರದಾಗಿರಬಹುದು. ಬ್ರಹ್ಮದೇವನಿಂದ ಇವರಿಗೆ ವರವು ದೋರೆತಿತ್ತು. ಇವರು ಪಾತಾಳದಲ್ಲಿಯ ಮನೀಮಯ ನಗರದಲ್ಲಿ ವಾಸವಾಗಿದ್ದರು.

### ೩೩. ನಿಶಾಕರ

ಈತನು ವಿಂಧ್ಯಪರ್ವತದ ಒಂದು ಆಶ್ರಮದಲ್ಲಿ ವಾಸವಿದ್ದ ಏಷಿ. ಸಂಪಾತಿ ಹಾಗೂ ಜಟಾಯ ಇಬ್ಬರೂ ಬಹುಕಾಲ ಈ ಏಷಿಯ ಸೇವೆಯನ್ನು ಮಾಡಿದರು. ಸೂರ್ಯನ ಕಿರಣಗಳಿಂದ ರೇಕ್ಕಿಗಳು ಸುಟ್ಟು ಸಂಪಾತಿಯ ಈ ಏಷಿಯ ಆಶ್ರಮದ ಬಳಿ ಬಿದ್ಧಿದ್ವಾಗ 'ನಿನಗೆ ಹೋಸ ರೇಕ್ಕಿಗಳು, ನೇತ್ರಗಳು, ಪ್ರಾಣ ಇವೆಲ್ಲ ದೋರೆಯವು' ಎಂಬ ವರವನ್ನು ಕೊಟ್ಟನು. ಅಲ್ಲದೆ ಸೀತಾಪರಮಣದ ಭವಿಷ್ಯ ವಾರ್ತೆಯನ್ನು ತಿಳಿಸಿ, 'ಅಲ್ಲಿಯವರಿಗೆ ಸಮಯದ ಪ್ರತೀಕ್ಷೇಯಲ್ಲಿರು!' ಎಂದು ನುಡಿದು ಈ ಏಷಿಯ ಮಹಾಪ್ರಸಾಧನ ಮಾಡಿ ಸ್ವರ್ಗಕ್ಕೆ ಹೋದನು.

### ೩೪. ನಿಷಾದ

'ನಿಷದ್ಯತೇ ಗ್ರಾಮೇಷಸೀಮಾಯಾಮ್' – 'ಯಾರು ಗ್ರಾಮದ ಸೀಮೆಯ ಅಂಚಿನಲ್ಲಿ ವಾಸಿಸುತ್ತಾನೋ ಅವನು ನಿಷಾದನು' ಎಂಬ ಶಬ್ದೋತ್ಪತ್ತಿ ಇದೆ. 'ಜತ್ವಾರೋ ವಣಾಃ ಪಂಚಮೋ ನಿಷಾದಃ' ಎಂಬಂತೆ ಇದು ತರಹದ ಜನರಿಂದ ಕೂಡಿದ ಭಾರತೀಯ ಸಮಾಜದಲ್ಲಿ ಚಾತುರ್ವಣ್ಯದವರನ್ನು ಹೊರತುಪಡಿಸಿ, ಇನ್ನುಳಿದ ಐದನೆಯ ಭಾಗದವರೆಲ್ಲರನ್ನೂ ನಿಷಾದರೆಂದುಪರಿಗಳಿಸುತ್ತಿದ್ದಿರ ಬಹುದು. ಬೌದ್ಧಾಯಿನ ಹಾಗೂ ಮಹಾಭಾರತ ಗ್ರಂಥಗಳನುಸಾರ ಒಬ್ಬ ಬ್ರಾಹ್ಮಣಪುರುಷ ಮತ್ತು ಓರ್ವ ಶೂದ್ರಸೀ ಇವರ ಸಂಬಂಧದಿಂದ ನಿಷಾದ ಜಾತಿಯ ಮುಟ್ಟಿರುವದೆಂದಿದೆ. ನಿಷಾದರ ವಿಷಯವು ಬತರೇಯ ಬ್ರಾಹ್ಮಣದಲ್ಲಿ ಪ್ರಸಾಪವಿದೆ. ನಮ್ಮ ಸಮಾಜವ್ಯವಸ್ಥೆಯಲ್ಲಿ ನಿಷಾದರಿಗೆ ಗೌಣಸಾಫನವನ್ನು ಕೊಡಲಾಗಿದ್ದರೂ ಅವರಿಗೆ ಕೆಲವು ಧಾರ್ಮಿಕ ಅಧಿಕಾರಗಳೂ ಇದ್ದವು. ನಿಷಾದರು ಮೀನುಗಾರಿಕೆ ಮತ್ತು ಬೇಟೆಯನ್ನು ಅವಲಂಬಿಸಿರುತ್ತಿದ್ದರು. ಪ್ರಾಚೀನ ಕಾಲದಲ್ಲಿ

ನಿಷಾದರು ದೋಃಗಳಿಂದ ಸಾಗಾಣಕೆಯನ್ನು ಮಾಡುತ್ತಿದ್ದಿರಬಹುದು. ವನವಾಸಕ್ಕೆ ಹೊರಟ ರಾಮನಿಗೆ ಗಂಗಾನದಿಯನ್ನು ದಾಟಲು ನೆರವಾದ ಗುಹಕನೂ ಒಬ್ಬ ನಿಷಾದನೇ ಆಗಿದ್ದನು.

ಶಾಪ ಪಡೆದ ನಿಷಾದನ ಉಲ್ಲೇಖವು ವಾಲ್ಯೈಕಿ ರಾಮಾಯಣದಲ್ಲಿ ‘ಮಾ ನಿಷಾದ’ ಎಂಬ ಬಾಲಕಾಂಡ ೨/೭೫ ಶೈಲೇಕದನಂತರ ಎಲ್ಲಿಯೂ ಬಂದಿಲ್ಲ. ಬೇಂಚೆಯು ನಿಷಾದರ ಬದುಕಿನ ಹಾದಿಯಾಗಿರುವುದರಿಂದ ಕ್ರೊಂಚಪೆಕ್ಕಿಯ ವಥೆಯು ಅವರ ದೃಷ್ಟಿಯಿಂದ ಪಾಪಕರ್ಮವನಿಸಲಾರದು. ಹೀಗಿದ್ದರೂ ಆ ಕ್ರೊಂಚಪೆಕ್ಕಿಯ ಜೋಡಿಯು ಮೈಥುನದಲ್ಲಿ ತೊಡಗಿದಾಗ ಬಾಣಬಿಡುವದು ಸರಿಯಲ್ಲ, ಅದೊಂದು ಹೇಯ ಕೆಲಸವಾದ್ದರಿಂದ ನಿಷಾದನಿಗೆ ಶಾಪ ದೊರೆಯಿತು.

ಶಾಪ ಕ್ರಮಸಂಖ್ಯೆ ೧ ವಾಲ್ಯೈಕಿ < ನಿಷಾದ- ಟಿಪ್ಪಣಿಯನ್ನು ನೋಡಿ.

## ೨೦. ನೀಲ

ನೀಲನು ಅಗ್ನಿಯಿಂದ ಜನಿಸಿದ ಒಬ್ಬ ವಾನರಪ್ರಮುಖಿ. ಇವನು ತೀಕ್ಷ್ಣ ಬುದ್ಧಿಯವನಿದ್ದು ಸತತವಾಗಿ ಕಾರ್ಯದಲ್ಲಿ ತೊಡಗಿರುತ್ತಿದ್ದನು. ಸುಗ್ರೀವನ ವಿನಂತಿಯ ಮೇರೆಗೆ ಇವನು ಹತ್ತುಕೋಟಿ ವಾನರರ ಸ್ಯೇನ್ಯ ಸಹಿತ ಬಂದನು. ಈತನು ವಾನರಸೇನೆಯ ಸೇನಾಧಿಪತಿಯಾಗಿದ್ದನು. ಸಮುದ್ರವನ್ನು ವ್ಯವಸ್ಥಿತವಾಗಿ ದಾಟಿಸಿ, ಇಡೀ ವಾನರಸ್ಯೇನ್ಯವನ್ನು ಇವನು ಲಂಕೆಯತ್ತ ಸಾಗಿಸಿದನು. ರಾಮನ ಆಜ್ಞೆಯಿಂತ ಪ್ರಹಸನನ್ನು ಎದುರಿಸಲು ಇವನು ಲಂಕೆಯ ಪೂರ್ವದ ದ್ವಾರದಲ್ಲಿ ಅನೇಕ ವಾನರರೊಂದಿಗೆ ಕಾರ್ಯಕ್ರೋಣಿಸಿದ್ದನು. ನಿಕುಂಭನು ತೀಕ್ಷ್ಣ ಶರಗಳಿಂದ ಯುದ್ಧದಲ್ಲಿ ಇವನನ್ನು ಗಾಯಗೊಳಿಸಿದನು. ಆಗ ಇವನು ನಿಕುಂಭನ ಸಾರಧಿಯ ಶಿರವನ್ನು ಕತ್ತಲಿಸಿ ಭೂಮಿಗೆ ಕಡವಿದನು. ಇಂದ್ರಜಿತುವನ್ನು ಹುಡುಕುತ್ತಿದ್ದಾಗ್, ಅವನ ಬಾಣಗಳಿಂದ ನೀಲನು ಕೆಳಗೆ ಉರುಳಿದನು. ಪ್ರಹಸನ ಜೊತೆ ಯುದ್ಧಮಾಡಿ ಅವನನ್ನು ಯಮಸದನಕ್ಕೆ ಅಳ್ಟಿದನು. ಇದರಿಂದ ರಾಮನಿಗೆ ಪರಮಾನಂದವಾಯಿತು. ಅಗ್ನಿಯ ಅಸ್ತವನ್ನು ಪ್ರಯೋಗಿಸಿ ರಾವಣನು ನೀಲನನ್ನು ಕೆಳಗೆ ಉರುಳಿಸಿದರೂ ಅವನು ಸಾಯಲಿಲ್ಲ. ಸೇನೆಯ ವ್ಯಾಹವನ್ನು ಉತ್ತೇಷಿಸಿ ರಚಿಸಿ ನೀಲನು ಕುಂಭಕರ್ಣನ ಮೇಲೆ ಪರವತೆಶಿಖಿರವನ್ನು ಎಸೆದನು. ಕುಂಭಕರ್ಣನ ಈತನಿಗೆ ಮೊಣಕಾಲಿನಿಂದ ತಿವಿದು ಒದ್ದನು. ರಾಕ್ಷಸರಿಂದ ಸುತ್ತುಗಟ್ಟಿಲ್ಪಟ್ಟ ಅಂಗದನ ಸಹಾಯಕ್ಕೆ ಈ ನೀಲನು ಮುಂದಾದನು.

ಮಹೋದರನೊಡನೆ ಯುದ್ಧಮಾಡಿ ಆತನನ್ನು ಕೊಂಡುಹಾಕಿದನು. ಅಂತಿಕಾಯನು ಮಾತ್ರ ಇವನನ್ನು ಸೋಲಿಸಲು ಸಾಧ್ಯವಾಯಿತು. ಯುದ್ಧಸಮಾಪ್ತಿಯಾದನಂತರ ರಾಮನು ನೀಲನನ್ನು ಸತ್ಯರಿಸಿದನು. ರಾಮನ ಅಶ್ವಮೇಧಯಜ್ಞರ ಸಮಯದಲ್ಲಿ ಅಶ್ವರಕ್ಷಣೆಗಾಗಿ ನೀಲನೂ ಸಹ ಶತ್ರುಘ್ನನೊಡನೆ ಇದ್ದನು.

## ೨೮. ಸೃಗ

ಒಂದು ಕೋಟಿ ಸಂಖ್ಯೆಯಲ್ಲಿ ಕರುಗಳೊಂದಿಗಿದ್ದ ಗೋವುಗಳನ್ನು ನೃಗನು ಪ್ರತ್ಯೇಕ ತೀಥರ್ವದಲ್ಲಿ ಬ್ರಾಹ್ಮಣರಿಗೆ ದಾನವಾಗಿ ಕೊಟ್ಟಿನು. ಒಬ್ಬ ಅಹಿತಾಗ್ನಿ ಬ್ರಾಹ್ಮಣನ ಹಸುವು, ಹೀಗೆ ದಾನಕೊಟ್ಟ ಹಸುಗಳ ಹಿಂಡಿನೊಡನೆ ಕಣ್ಣತಪ್ಪಿ ಹೋಗಿಬಿಟ್ಟಿತು. ಆ ಬ್ರಾಹ್ಮಣನು ಕಳೆದುಹೋದ ತನ್ನ ಹಸುವಿಗಾಗಿ ತುಂಬ ಹುಡುಕಾಡಿದನು. ಆಗ ಅದು ಇನ್ನೊಂದು ಬ್ರಾಹ್ಮಣನ ಬಳಿ ಇರುವದು ಕಂಡುಬಂದಿತು. ಈ ಇಬ್ಬರು ಬ್ರಾಹ್ಮಣರಲ್ಲಿ ಹಸುವಿಗಾಗಿ ವ್ಯಾಜ್ಯವುಂಟಾಯಿತು. ನ್ಯಾಯವನ್ನು ಪಡೆಯಲು ಇವರಿಬ್ಬರೂ ನೃಗರಾಜನ ಅರಮನೆಯ ಬಾಗಿಲಿಗೆ ಹೋದರು. ಇವರಿಬ್ಬರೂ ಅಲ್ಲಿ ಅನೇಕ ದಿನಗಳವರೆಗೆ ಕಾಯ್ದುಕೊಂಡಿದ್ದರೂ ನೃಗರಾಜನು ವ್ಯಾಜ್ಯದ ಇತ್ಯರ್ಥ ಮಾಡಲಿಲ್ಲ. ಆಗ ಕೋಪಗೊಂಡ ಇಬ್ಬರೂ ಬ್ರಾಹ್ಮಣರು ‘ನೀನು ಓಿಕೇತನಾಗು!’ ಎಂದು ನೃಗರಾಜನಿಗೆ ಶಪಿಸಿದರು. ‘ಕಲಿಯುಗದಲ್ಲಿ ಶಾಪಮುಕ್ತನಾಗುವೇ!’ ಎಂಬ ಉಃಶಾಪವನ್ನು ಕೊಟ್ಟರು. ಆಗ ನೃಗರಾಜನು ‘ಪಸು’ ಎಂಬ ತನ್ನ ಪ್ರತ್ಯನಿಗೆ ರಾಜ್ಯಾಭಿಪ್ರೇಕ ಮಾಡಿ, ತಾನು ಒಂದು ಬಿಲದಲ್ಲಿ ಸೇರಿಕೊಂಡು ಶಾಪವನ್ನು ಅನುಭವಿಸತೋಡಿದನು. ನೃಗರಾಜನು ಉಃಶಾಪವನ್ನು ಪ್ರಾರ್ಥಿಸಿದಾಗ ‘ಶ್ರೀಕೃಷ್ಣನಿಂದ ನಿನ್ನ ಉದ್ಧಾರ ವಾಗುವದು!’ ಎಂಬ ಉಃಶಾಪವು ದೊರೆಯಿತೆಂಬ ಉಲ್ಲೇಖಿತ ಕೆಲವೆಡೆಯಲ್ಲಿದೆ.

## ೨೯. ಪರವತ

ಇವನು ಒಬ್ಬ ದೇವರ್ಷಿಯಾಗಿದ್ದನು. ‘ಮಾಂಧಾತ ಎಂಬ ರಾಜನು ನಿನ್ನ ಯುದ್ಧದ ತೀಚೆಯನ್ನು ಇಂಗಿಸುವನು!’ ಎಂದು ಇವನು ರಾಷಣಿಗೆ ಹೇಳಿದ್ದನು.

## ೩೦. ಪ್ರಂಜಿಕಣ್ಣರ್ಥ

ಇವಳೋವ ಶ್ರೀಷ್ಠ ಅಪ್ಸರೆ. ಇವಳು ಲಾವಣ್ಯಸಂಪನ್ನೆಯಾಗಿದ್ದಳು. ಒಬ್ಬ ಅನಾಮಿಕ ಮಣಿಯ ಶಾಪದಿಂದ ಇವಳಿಗೆ ಕೋತಿಯ ಜನ್ಮವು ಬಂದಿತು.

ಆಗ ಇವಳು ಕೇಸರಿ ಎಂಬ ವಾನರನ ಪಶ್ಚಿಯಾದಳು. ವಾನರಜನ್ಮವನ್ನು ತಾಳಿದ್ದರೂ ಉಃಶಾಪದಿಂದ ಇವಳು ಇಷ್ಟವಿದ್ದಾಗಿ ಮನುಷ್ಯರೂಪವನ್ನು ತಾಳಿವ ಸಾಮರ್ಥ್ಯವನ್ನು ಪಡೆದುಕೊಂಡಿದ್ದಳು. ಇವಳ ರೂಪಕ್ಕೆ ವಾಯುವು ಮೋಹಗೊಂಡನು. ಇವಳನ್ನು ಆಲಿಂಗಿಸಿ, ಮಾನಸಿಕವಾಗಿ ಸಮಾಗಮವನ್ನು ಸಾಧಿಸಿದನು. ವಾಯುವು ಪುಂಜಿಕಸ್ಥಲೆಗೆ ಭಯ ಪಡುವ ಕಾರಣವಲ್ಲವೆಂದು ಆಶ್ವಾಸನೆಯನ್ನಿತ್ತು, ‘ನಿನಗೆ ಬಬ್ಬ ಬುದ್ಧಿವಂತ ಧೀಮಂತ ಮಗನು ಹುಟ್ಟುವನು’ ಎಂದು ಹೇಳಿದನು. ಈ ಪುತ್ರನೇ ಹನುಮಾನನು.

## ೪೫. ಪುರೂರವ

ಈತನು ಬಂಧ ಮತ್ತು ಇಲೆ ಇವರ ಮಗನಾಗಿದ್ದನು. ಇವನು ಸೋಮವಂತದ ಮೂಲಪುರುಷ, ಮತ್ಸ್ಯಪುರಾಣದ ಪ್ರಕಾರ ಪ್ರತಿಷ್ಠಾನಪುರಿಯ ಈತನ ರಾಜಧಾನಿಯಾಗಿತ್ತು. ಇವನು ನೂರು ಅಶ್ವಮೇಧಯಜ್ಞಗಳನ್ನು ಆಚರಿಸಿದ್ದನು. ಮಿತ್ರ-ವರುಣರ ಶಾಪ ತಗುಲಿ ಉರ್ವಶಿಯ ಪ್ರದ್ವಿಗೆ ಬಂದಳು. ಪುರುವು ಈಕೆಯನ್ನು ಕೇಶಿರಾಕ್ಷಸನ ಕ್ಯಾಯಿಂದ ಬಿಡಿಸಿದನು. ಇವಳು ಪುರೂರವನ ಗುಣಗಳನ್ನು ಮೆಚ್ಚಿದಳು. ಉರ್ವಶಿಯ ಸೌಂದರ್ಯಕ್ಕೆ ಮೋಹಾಸಕ್ತನಾದ ಪುರುವು ಆಕೆಗೆ ಮದುವೆಯ ಪ್ರಸ್ತಾಪವನ್ನಿಟ್ಟನು. ಆಗ ಉರ್ವಶಿಯು ಆತನಿಗೆ ಮೂರು ಶರತ್ತುಗಳನ್ನು ಹಾಕಿದಳು. ‘ಈ ಶರತ್ತುಗಳ ಪಾಲನೆಯಾಗುವವರೆಗೆ ಮಾತ್ರ ನಾನು ನಿನ್ನ ಪಶ್ಚಿಯಾಗಿ ಉಳಿಯುವೆ’ ಎಂದು ಮಾತು ಕೊಟ್ಟಳು. ಪುರುವಿನಿಂದ ಒಂದು ಶರತ್ತಿನ ಭಂಗವಾಯಿತು. ಆಗ ಇವಳು ಪುರುವನ್ನು ಬಿಟ್ಟು ಹೊರಟುಮೋದಳು. ಇವಳಿಂದ ಪುರುವು ಆರು ಪುತ್ರರನ್ನು ಪಡೆದನು. ಒಮ್ಮೆ ಧರ್ಮ, ಅರ್ಥ, ಕಾಮ, ಇವು ಮನುಷ್ಯರೂಪವನ್ನು ತಾಳಿ ಈತನನ್ನು ಪರೀಕ್ಷೆಸಲು ಬಂದಾಗ ಪುರುವು ಧರ್ಮಕ್ಕೆ ಪ್ರಾಧಾನ್ಯವನ್ನು ಕೊಟ್ಟ ಕಾರಣ, ಅರ್ಥ ಮತ್ತು ಕಾಮ ‘ಲೋಭದಿಂದ ನಿನ್ನ ನಾಶವಾಗುವದ್ದು’ ಎಂಬ ಶಾಪವನ್ನು ಕೊಟ್ಟರು. ತುಂಬಿರು ಪುರೂರವನನ್ನು ಶಪಿಸಿದ ಉಲ್ಲೇಖವು ಸ್ಥಂದಪುರಾಣ ದಲ್ಲಿದೆ. ಪುರೂರವನು ಕ್ಷತ್ರಿಯನಾಗಿದ್ದರೂ ಮಂತ್ರಕಾರನಾಗಿದ್ದನು. ಜಾತುರ್ವಜ್ಞಾದ ಬಗ್ಗೆ ಈತನು ಕಶ್ಯಪ ಹಾಗೂ ವಾಯುವಿನೊಡನೆ ವಾದವಿವಾದವನ್ನು ಮಾಡಿದನು.

ವ್ಯಕ್ತಿವಿಶೇಷ ಕ್ರಮಸಂಖ್ಯೆ ೧೨ ನೋಡಿರಿ.

### ೧೫. ಪುಲಸ್ತ್ಯ

ಪುಲಸ್ತ್ಯನು ಕದಮ್ಯನಿಂದ ಕ್ರಮಶಃ ಹನ್ನೊಂದನೆಯ ಪ್ರಚಾಪತಿ; ಬ್ರಹ್ಮದೇವನ ಮಾನಸಪುತ್ರ; ಪ್ರತ್ಯೇಕ ಬ್ರಹ್ಮದೇವನಂತೆ ದೇವತೆಗಳಿಗೂ, ಜನರಿಗೂ ಶಿಯವಾದವನಾಗಿದ್ದನು. ವಿಶ್ವವನು ಈತನ ಮಾನಸಪುತ್ರ. ದೇವವರ್ಣೀಯಿಂದ ಈತನಿಗೆ ಹುಟ್ಟಿದ ಮಗನು ಧನಾಧ್ಯಕ್ಷನಾಗುವನೆಂಬ ಭವಿಷ್ಯವನ್ನು ಈ ಮಗನಿವನ ಲಕ್ಷಣಗಳಿಂದ ಹೇಳಲಾಗಿತ್ತು. ಆದ್ದರಿಂದ ಆ ಮಗನಿಗೆ ವೈಶ್ರವಣನೆಂಬ ಹೆಸರನ್ನು ಇಡಲಾಯಿತು; ಮಾಂಧಾತ ಮತ್ತು ರಾವಣ ಇವರಲ್ಲಿ ಸ್ನೇಹವನ್ನು ಗಾಲವ ಖುಷಿಯ ನೇರವಿನಿಂದ ಮಾಡಿಸಿದನು. ಬ್ರಹ್ಮಾಂಡಪುರಾಣದ ಪ್ರಕಾರ ಪುಲಸ್ತ್ಯನು ಬ್ರಹ್ಮದೇವನ ಉದಾನದಿಂದ ಹುಟ್ಟಿದವನು; ಸ್ವಾಯಂಭುವ-ದಕ್ಷನ ಅಳಿಯ, ಶಂಕರನ ಷಟ್ಕಕ. ದಕ್ಷನು ಅವಮಾನಿಸಿದ್ದರಿಂದ ಶಂಕರನು ಇವನನ್ನು ಸುಟ್ಟಿ ಭಸ್ಸು ಮಾಡಿದನು. ದಕ್ಷಕಸ್ಯೇಯಾದ ತ್ರೀತಿಯು ಪುಲಸ್ತ್ಯನ ಹೆಂಡತಿ ಯಾಗಿದ್ದಳು. ಇವಳಿಂದ ದಾನಾಗ್ನಿ ಎಂಬ ಮಗನು ಹುಟ್ಟಿದನು. ಇವನಲ್ಲದೆ ದೇವಭಾಮ ಮತ್ತು ಅತ್ಯ ಎಂಬ ಎರಡು ಗಂಡುಮಕ್ಕಳೂ, ಸದ್ಗತಿ ಎಂಬ ಮಗಳೂ ಹುಟ್ಟಿದರು. ಮಹಾಭಾರತ, ವಾಯುಪುರಾಣ ಮತ್ತು ಮತ್ಸ್ಯಪುರಾಣಗಳ ಪ್ರಕಾರ ಪುಲಸ್ತ್ಯನು ಬ್ರಹ್ಮದೇವನ ಮಾನಸಪುತ್ರ, ಈತನು ಬ್ರಹ್ಮದೇವನ ಕಿವಿಯಿಂದ ಹೊರಬಂದವ ನೆಂದೂ ಉಲ್ಲೇಖಿಸಿದೆ. ಬ್ರಹ್ಮದೇವನು ನಿರ್ಮಾಸಿದ ಪ್ರಚಾಪತಿಗಳಲ್ಲಿ ಇವನೂ ಒಬ್ಬನಾಗಿದ್ದನೇ. ಕದಮನ ಕಸ್ಯೇಯಾದ ಹವಿಭೂವಾ ಈತನ ಪತ್ನಿಯಾಗಿದ್ದಳು. ಈಕೆಗೆ ಅಗಸ್ತ್ಯ ಮತ್ತು ವಿಶ್ವವಾ ಎಂಬ ಇಬ್ಬರು ಮಕ್ಕಳಾದರು. ಅಗಸ್ತ್ಯನು ತ್ರೀತಿಯ ಪ್ರತ್ಯಾಗಿದ್ದನೆಂದು ವಿಷ್ಣುಪುರಾಣದಲ್ಲಿ ಹೇಳಿದೆ. ಮಹಾದೇವನ ಶಾಪದಿಂದ ಮೃತಪಟ್ಟ ಬ್ರಹ್ಮದೇವನ ಮಾನಸಪುತ್ರರಲ್ಲಿ ಇವನೂ ಒಬ್ಬನಾಗಿದ್ದನು.

ಈ ರೀತಿ ಮೃತಪಟ್ಟ ಮಾನಸಪುತ್ರರನ್ನು ಬ್ರಹ್ಮದೇವನು ವೈವಸ್ತತ ಮಸ್ಸಂತರದಲ್ಲಿ ಪುನಃ ಸೃಷ್ಟಿಸಿದನು. ಆಗ ಈತನು ಅಗ್ನಿಯ ಕೆಂಜುವಣಿದ ಕೂದಲಿನಿಂದ ಹುಟ್ಟಿದನೆಂದು ಹೇಳಲಾಗಿದೆ. ‘ಗಮನವಿರದೆ ತಪಸಿಗೆ ವಿಷ್ಣುವನ್ನುಂಟುಮಾಡುವ ಕಸ್ಯೇಯರು ಕಣಿಗೆ ಬೀಳುತ್ತಲೇ ಅವರಿಗೆ ಗಭದಾರಣೆಯಾಗುವದು!’ ಎಂಬ ಶಾಪವನ್ನು ಪುಲಸ್ತ್ಯನು ಕೊಟ್ಟ ಕಾರಣ, ತ್ಯಾಂಬಿಂದುವಿನ ಕಸ್ಯೇಯ ಗಭದಾರಣೆಯಾದಳು. ತ್ಯಾಂಬಿಂದುವಿನ ಪ್ರಾಧನೆಯ ಮೇರೆಗೆ ಪುಲಸ್ತ್ಯನು ಈ ಕಸ್ಯೇಯನ್ನು ವಿವಾಹವಾದನು. ಇವಳಿಂದ ವಿಶ್ವವಾ ಎಂಬ ಮಗನು ಹುಟ್ಟಿದನು ಎಂದು ವಾಲ್ಯೇಕಿರಾಮಾಯಣದ ಉತ್ತರಕಾಂಡದಲ್ಲಿದೆ. ಪದ್ಧಪುರಾಣದ ಪ್ರಕಾರ ಬ್ರಹ್ಮದೇವನ ಪ್ರಷ್ಟರತೀರ್ಥದಲ್ಲಿಯ ಯಜ್ಞದಲ್ಲಿ ಪುಲಸ್ತ್ಯನು ಅಧ್ಯಯುರ್

ವಾಗಿದ್ದನು. ಯಾಜ್ಞವಲ್ಕ್ಯನು ಇವನನ್ನು ಸ್ತುತಿಕಾರನೆಂದು ಗೌರವಿಸಿದ್ದಾನೆ. ‘ಪೌಲಸ್ಟ್ಯಸ್ತುತಿ’ ಮೊದಲಾದ ಗ್ರಂಥಗಳನ್ನು ನಾಲ್ಕನೆಯ ಇಲ್ಲವೆ ಏಳನೆಯ ಶತಮಾನದ ಸಮಯದಲ್ಲಿ ಬರೆದಿರಬಹುದೆಂದು ಉಹಿಸಬಹುದು.

## ೧೯. ಪ್ರಹಸ್ತ

ಪ್ರಹಸ್ತನು ಸುಮಾಲಿರಾಕ್ಷಸ ಮತ್ತು ಕೇಶಮತ್ತಿ ಇವರ ಮಗ. ಇವನು ರಾಜಣನ ಸೋದರಮಾವ ಹಾಗೂ ಆತನ ಮಂತ್ರಿಯಾಗಿದ್ದನು. ಈತನು ಬಲು ಶೂರನಾಗಿದ್ದು, ರಾಜಣನ ಸೇನೆಯ ಅಧಿಪತ್ಯ ಇವನದಾಗಿತ್ತು. ಕೈಲಾಸ ಪರವತದ ಮೇಲೆ ಪ್ರಹಸ್ತನು ಮಣಿಭದ್ರನನ್ನು ಪರಾಭವಗೊಳಿಸಿದ್ದನು. ರಾಮ-ರಾಜಣರ ಯಥ್ರದಲ್ಲಿ ಈತನು ಅತುಲ ಸಾಹಸ-ಶಾಯಿಗಳನ್ನು ತೋರಿದನು. ಹಿಂದೆ ಲಂಕೆಯ ದವಸದ ಕಾಲಕ್ಕೆ ಹನುಮಾನನು ಇವನ ಗೃಹಕ್ಕೆ ಬೆಂಕಿ ಹಚ್ಚಿದಾಗ, ‘ಈ ಪೃಥ್ವಿಯಲ್ಲಿಯ ಎಲ್ಲ ವಾನರರನ್ನೂ ನಿಮೂಕಲಗೊಳಿಸುವೆನು’ ಎಂಬ ಪಣಾವನ್ನು ಪ್ರಹಸ್ತನು ಮಾಡಿದ್ದನು. ರಾಮನೊಡನೆ ಸ್ವೇಹವನ್ನು ಮಾಡಿ ಹೊಳ್ಳಬೇಕೆಂದು ರಾಜಣಿಗೆ ಹೊಟ್ಟಿ ವಿಭಿಣಣನ ಸಲಹೆಯನ್ನು ಪ್ರಹಸ್ತನು ತಳ್ಳಿಹಾಕಿದ್ದನು. ಕುಬೇರನು ಮೊದಲು ಲಂಕಾಪತಿಯಾಗಿದ್ದಾಗ, ಲಂಕೆಯು ತನಗೆ ದೂರೆಯಬೇಕೆಂದು ಒತ್ತಾಯಿಸಿ ರಾಜಣನು ಪ್ರಹಸ್ತನನ್ನು ದೂತನಾಗಿ ಕೆಳುಹಿಡ್ದನು.

ನರಾಂತರಕ ವಢೆಯಾದನಂತರ ಇವನು ನೀಲನ ಮೇಲೆ ಸಾಗಿಮೋದನು; ಆದರೆ ನೀಲನು ಇವನನ್ನು ಹೊಂದುಬಿಟ್ಟನು.

## ೨೦. ಬಲಿ

ಪ್ರಹ್ಲಾದನ ಮಗನಾದ ವಿರೋಜನ ಎಂಬುವನಿಗೆ ದೇವಿ ಎಂಬ ಪತ್ನಿಯಿದ್ದಳು. ಇವರಿಬ್ರಂ ಮಗನೇ ಬಲಿ. ಇವನು ದೃತ್ಯರ ಮಗನಾಗಿದ್ದನು. ಇವನು ಅಶ್ವಂತ ಬಲಾಢ್ಯ ರಾಜನಾಗಿದ್ದನು. ಬಲಿಯ ಹೆಂಡತಿಯ ಹೆಸರು ವಿಂಧ್ಯಾವಲಿ. ಇವನ ಎರಡನೆಯ ಪತ್ನಿಯ ಹೆಸರು ಆಶನಾ ಎಂದಿತ್ತು. ಇವಳಿಂದ ಬಲಿರಾಜನಿಗೆ ಬಾಣ ಮೊದಲಾದ ನೂರು ಗಂಡುಮಕ್ಕಳಾದರು. ಬಲಿಯು ವಿಷ್ಣುವಿನ ಭಕ್ತನಾಗಿದ್ದನು. ಶುಕ್ರಾಜಾಯಿನ ಸಲಹೆಯಂತೆ ಬಲಿಯು ಸ್ವರ್ಗದ ಮೇಲೆ ದಾಳಿಮಾಡಿದನು. ಆಗ ದೇವತೆಗಳು ತಮ್ಮ ವೇಷವನ್ನು ಬದಲು ಮಾಡಿ, ಮುಖ ಮರೆಯಿಸಿ ಅವಿತುಕೊಂಡರು. ‘ನೀನು ಧರ್ಮದಿಂದ ರಾಜ್ಯವನ್ನಾಳು!

ದೇವತೆಗಳಿಗೆ ಹೀಡೆ ಕೊಟ್ಟರೆ ನೀನು ಕೂಡಲೇ ನಾಶಹೋಂದುವೆಂಬ ಉಪದೇಶವನ್ನು ಪ್ರಹಳಾದನು ಬಲಿರಾಜನಿಗೆ ಕೊಟ್ಟು, ನಂತರದ ಶಾಪವನ್ನು ಕೊಟ್ಟಿದ್ದಾನೆ. ಬಲಿಯು ಒಹುಕಾಲದವರಿಗೆ ರಾಜ್ಯವನ್ನಾಗಿದನು. ದೇವದಾನವ ರಲ್ಲಿಯ ಯಥ್ರದಲ್ಲಿ ಇಂದ್ರನು ಎಸೆದ ವಜ್ರಾಯಧರಿಂದ ಇವನು ಮಾಡಿದನು. ಶುಕ್ರಾಚಾರ್ಯನ ಸ್ವರ್ತದಿಂದ ಮತ್ತು ಮಂತ್ರಭಲದಿಂದ ಬಲಿಯು ಪ್ರಾನಃ ಜೀವಿತನಾದನು. ಶುಕ್ರಾಚಾರ್ಯನು ಈತನಿಂದ ವಿಶ್ವಜಿತಯಜ್ಞವನ್ನು ಮಾಡಿಸಿದನು. ಆಗ ಯಜ್ಞಾರಾಯಣನು ಪ್ರಸನ್ನಾಗಿ, ಬಲಿಗೆ ಇಂದ್ರನಂತಹ ದಿವ್ಯರಥವನ್ನೂ, ಹೇರಳ ಸುವರ್ಣವನ್ನೂ, ಧನಸ್ವನ್ನೂ, ಅಕ್ಷಯ ಬತ್ತಳಿಕೆಯನ್ನೂ, ದಿವ್ಯ ಕವಚಗಳನ್ನೂ ಕೊಟ್ಟನು. ಪ್ರಹಳಾದನು ಬಲಿಗೆ ಎಂದೂ ಬಡದೇ ಇರುವ ಹೂಮಾಲೆಯನ್ನೂ ಶುಕ್ರಾಚಾರ್ಯನು ದಿವ್ಯಶಂಖವನ್ನೂ ಮತ್ತು ಬ್ರಹ್ಮದೇವನು ಒಂದು ಹೇರಳ ಮಾಲೆಯನ್ನೂ ಕೊಟ್ಟರು. ಬಲಿಯು ಸ್ವರ್ಗವನ್ನು ಪ್ರಾನಃ ಗೆದ್ದುಕೊಂಡನು; ನೂರು ಅಶ್ವಮೇಧ ಯಜ್ಞಗಳನ್ನು ಮಾಡಿದನು.

ನಮ್ರದಾನದಿಯ ಉತ್ತರತೀರದ ಭಗ್ನಕಚ್ಚ ಎಂಬ ಪ್ರದೇಶದಲ್ಲಿ ಬಲಿಯ ಕೊನೆಯ ಅಶ್ವಮೇಧಯಜ್ಞ ನಡೆದಾಗ, ವಿಷ್ಣುವು ವಾಮನರೂಪವನ್ನು ತಾಳಿ ಬಲಿಯ ಬಳಿ ಬಂದು, ಮೂರು ಹೆಜ್ಜೆಗಳಪ್ಪು ಭೂಮಿಯನ್ನು ದಾನವಾಗಿ ಬೇಡಿದನು. ಬಂದವನು ಶ್ರೀವಿಷ್ಣು ಎಂದು ಶುಕನು ಅರಿತಿದ್ದನು; ಭೂಮಿಯನ್ನು ಕೊಡಕೊಡದೆಂದು ಬಲಿಗೆ ಸೂಚಿಸಿದನು. ಆದರೆ, ಬಂದ ಅತಿಧಿಯನ್ನು ಬರಿಗೈಯಿಂದ ಕಳುಹಬಾರದೆಂಬ ಪ್ರತವು ಬಲಿಯಿದ್ದೆತ್ತು. ಹೀಗಿದ್ದುದರಿಂದ ಶುಕ್ರಾಚಾರ್ಯನ ಸಲಹೆಯನ್ನು ಬಲಿಯು ಮನ್ವಸಲಿಲ್ಲ. ಆಗ ಹೋಧಗೋಂಡ ಶುಕ್ರಾಚಾರ್ಯನು ಇವನಿಗೆ ಶಾಪವನ್ನಿತ್ತನು. ವಾಮನನು ವಿಶಾಲ ರೂಪವನ್ನು ಧರಿಸಿ ಎರಡೇ ಹೆಜ್ಜೆಗಳಲ್ಲಿ ಸಮಸ್ತ ಬ್ರಹ್ಮಾಂಡವನ್ನೇ ವ್ಯಾಪಿಸಿ, ಮೂರನೆಯ ಹೆಜ್ಜೆಯನ್ನು ಬಲಿಯ ತಲೆಯ ಮೇಲಿಟ್ಟು ಆತನನ್ನು ಪಾತಾಳಕ್ಕೆ ಮೆಟ್ಟಿದನು. ಬಲಿರಾಜನಿಗೆ ಬ್ರಹ್ಮದೇವನು ಅನೇಕ ವರಗಳನ್ನು ಕೊಟ್ಟಿದ್ದನೆಂಬ ಉಲ್ಲೇಖವು ಹರಿವಂಶ ಮತ್ತು ಮತ್ತೆಪುರಾಣಗಳಲ್ಲಿದೆ. ಬಲಿಯ ರಾಜ್ಯದಲ್ಲಿ ದೇವತೆಗಳು, ಬ್ರಾಹ್ಮಣರು ಮತ್ತು ಭೂಮಿ ಇವರೆಲ್ಲರಿಗೂ ವಿಲಕ್ಷಣ ತೊಂದರೆ ಯಾಗಹತ್ತಿದ್ದರಿಂದ ದೇವತೆಗಳೆಲ್ಲರೂ ವಿಷ್ಣುವಿಗೆ ಶರಣ ಹೋದರು. ವಿಷ್ಣುವು ಬಲಿಯನ್ನು ನಿರೋಧಿಸಲು ವಾಮನಾವಶಾರವನ್ನು ತಳೆದನು.

## ೨೮. ಬಾಣಾಸುರ

ಇವನೊಬ್ಬ ಅಸುರ, ಶಂಕರನು ಇವನಿಗೆ ಅನೇಕ ವರಗಳನ್ನು ಕೊಟ್ಟಿದ್ದನು. ಪಾರ್ವತಿಯ ತನ್ನನ್ನು ಮಗನೆಂದು ಸ್ವೀಕರಿಸಬೇಕೆಂಬ ವರವನ್ನು ಸಹ ಇವನು ಶಂಕರನಿಂದ ಪಡೆದುಕೊಂಡಿದ್ದನು. ಕಾರ್ತಿಕೇಯನು ಜನಿಸಿದ ಪ್ರದೇಶದ ಆಧಿಪತ್ಯವು ಇವನಿಗೆ ಜಿರವಾಗಿ ದೊರೆಯಿತು. ಬಾಣಾಸುರನು ಅತ್ಯಂತ ಪ್ರಬಲನಾಗಿದ್ದು, ಯಾವಾಗಲೂ ಯಥಾಕ್ಷೇತ್ರದಲ್ಲಿಯೇ ಹಾತೋರೆಯುತ್ತಿದ್ದನು. ಬಾಣಾಸುರನು ಇಟ್ಟ ಸ್ಥಿತಿಯಲ್ಲಿಯೇ ವಿಧಿಯಲ್ಲದ ದೇವತೆಗಳು ಇರಬೇಕಾಯಿತು. ಇವನಿಗೆ ಸಹಸ್ರ ಭಾಮಗಳಿದ್ದವು; ಅವುಗಳಲ್ಲಿ ಎರಡನ್ನು ಮಾತ್ರ ಉಳಿಸಿ, ಮುಕ್ತವನ್ನು ಕೃಷ್ಣನಿಗೆ ಕತ್ತರಿಸಿಹಾಕಿದನು. ಬಾಣಾಸುರನು ಅನಿರುದ್ಧನನ್ನು ಬಂಧನದಲ್ಲಿಟ್ಟು ಕಾರಣಕ್ಕಾಗಿ, ಕೃಷ್ಣನು ಅವನನ್ನು ವಧಿಸಬಹುದಿತು. ಆದರೆ ಕೃಷ್ಣನು ಪ್ರಹ್ಲಾದನಿಗೆ ‘ನಿನ್ನ ವಂಶದಲ್ಲಿಯ ಯಾರನ್ನೂ ನಾನು ಕೊಲ್ಲುವದಿಲ್ಲ’ ಎಂಬ ವರವನ್ನು ಕೊಟ್ಟಿದ್ದನು. ಬಾಣಾಸುರನು ನಂತರ ತನ್ನ ಕಸ್ಯೇಯಾದ ರೂಪವತಿ ಉಷಾ ಇವಳ ವಿವಾಹವನ್ನು ಅನಿರುದ್ಧನೋಡನೆ ಮಾಡಿಕೊಟ್ಟನು. ಬಾಣಾಸುರನು ಶಂಕರನ ಸೇವಕರ ಅಗ್ರಣಿಯಾಗಿದ್ದನು. ಉಷಾ ಮತ್ತು ಅನಿರುದ್ಧರ ಮಗನಿಗೆ ಇವನು ತನ್ನ ರಾಜ್ಯವನ್ನು ಕೊಟ್ಟನು. ಹೀಗಿರುವದರಿಂದ ಬಾಣಾಸುರನಿಗೆ ಪ್ರತ್ಯಾರ್ಥಿಲ್ಲ ಎಂದು ತೋರುತ್ತದೆ. ಬ್ರಹ್ಮಾಂಡಪುರಾಣದಂತೆ ಬಾಣಾಸುರನಿಗೆ ತೋಹಿನಿ ಎಂಬ ಸ್ತ್ರೀಯಿಂದ ಇಂದ್ರಧನ್ಯನ್ ಎಂಬ ಮಗನಾದನೆಂದು ಉಲ್ಲೇಖಿಸಿದೆ.

## ೨೯. ವಿಭೀಷಣ

ಇವನು ವಿಶ್ರವಸ ಮತ್ತು ಕೃಕ್ಷಸಿ- ಇವರ ಮಗ. ವನಪರವದಲ್ಲಿ ಈತನ ತಾಯಿಯ ಹೆಸರು ಮಾಲಿನಿ ಎಂದು ಉಲ್ಲೇಖಿಸಲಾಗಿದೆ; ಭಾಗವತದಲ್ಲಿ ಕೇಶಿನಿ ಎಂದಿದೆ. ವಿಭೀಷಣನು ಒಳ್ಳೆಯ ಸ್ವಭಾವದವನು. ಉಗ್ರತಪಸ್ಸನ್ನಾಚರಿಸಿ ಇವನು ಬ್ರಹ್ಮದೇವನನ್ನು ಸಂತುಷ್ಟಿಸಿದನು. ‘ನನ್ನ ಬುದ್ಧಿಯು ಸದಾಕಾಲವೂ ಧರ್ಮದತ್ತ ಇರಲಿ’ ಎಂಬ ವರವನ್ನು ಬೇಡಿಕೊಂಡನು. ಬ್ರಹ್ಮದೇವನು ಇವನಿಗೆ ಅಮರತ್ವವನ್ನೂ, ಬ್ರಹ್ಮಸ್ತವನ್ನೂ ಕರುಣಿಸಿದನು. ಶೈಲೂಷ ಎಂಬ ಗಂಧರ್ವನ ಮಗಳಾದ ಸರಪೆಯು ಅವನ ಭಾರ್ಯೆ, ಪದ್ಮಪುರಾಣದಲ್ಲಿ ಈತನ ಮಡದಿಯ ಹೆಸರು ಮಹಾ ಮೂರ್ತಿ ಎಂದಿದೆ.

ವಿಭೀಷಣನು ಲಂಕೆಯಲ್ಲಿಯೇ ವಾಸವಿದ್ದರೂ ರಾಣಾನೋಡನೆ ಅಷ್ಟೂಂದು ಹೊಂದಾರೆಕೆ ಇರಲಿಲ್ಲ. ಸೀತೆಯನ್ನು ರಾಮನಿಗೆ ಒಪ್ಪಿಸಿ ಆತನೋಡನೆ ಸ್ನೇಹವಿಟ್ಟು

ಕೊಳ್ಳಬೇಕೆಂದು ರಾವಣನಿಗೆ ಪದೇ ಪದೇ ವಿಭೀಷಣನು ಹೇಳುತ್ತಲೇ ಇದ್ದನು. ಆಗಾಗ ರಾವಣನಿಗೆ ಉಪದೇಶಿಸುತ್ತಿದ್ದನು; ಸಲಹೆ ಕೊಡುತ್ತಿದ್ದನು. ‘ದೂತನನ್ನು ಹೇಗೆ ಕಾಣಬೇಕು?’ ಎಂಬ ಬಗ್ಗೆ ನೀತಿಯ ಮಾತುಗಳನ್ನಾಡಿದನು. ‘ರಾಮನ ಬಲದ ಮುಂದೆ ಮಾತಿನ ಮಲ್ಲರಾದ ರಾಕ್ಷಸರ ಆಟವು ನಡೆಯಲಾರದು! ನೀನೂ ಪಾರಾಗುವದು ಅಸಾಧ್ಯ!’ ಎಂದು ತುಂಬಿದ ರಾಜಸಭೆಯಲ್ಲಿ ರಾವಣನಿಗೆ ವಿಭೀಷಣನು ಸ್ವಷ್ಟವಾಗಿ ನುಡಿದನು. ರಾವಣನು ಇವನ ಮಾತಿಗೆ ಎಳ್ಳಷ್ಟ್ವು ಬೆಲೆ ಕೊಡಲಿಲ್ಲ; ಬದಲಾಗಿ ಅವನನ್ನು ಧಿಕ್ಕರಿಸಿದನು. ಆಗ ವಿಭೀಷಣನು ರಾವಣನನ್ನು ಬಿಟ್ಟುಹೋಗಲು ನಿರ್ಧರಿಸಿದನು. ಇಂದಜಿತುವಿನಿಂದ ಸೆರೆ ಹಿಡಿಯಲ್ಪಟ್ಟ ಹನುಮಾನನನ್ನು ರಾವಣನು ವರ್ಧಿಸಲು ಹೊರಟಾಗ ವಿಭೀಷಣನು ಹನುಮಾನನನ್ನು ಬದುಕಿಸಿದನು. ರಾಮನೊಡನೆ ಆಗಬಹುದಾದ ಯಥ್ರವನ್ನು ತಪ್ಪಿಸಿ, ಲಂಕೆಯನ್ನು ರಕ್ಷಿಸಬೇಕೆಂದು ರಾವಣನಿಗೆ ಪ್ರನಃಪ್ರನಃ ವಿನಂತಿಸಿದನು. ಆದರೆ ರಾವಣನು ಎಲ್ಲವನ್ನೂ ಕಡೆಗಾಣಿಸಿದನು. ಆಗ ವಿಭೀಷಣನು ರಾಮನಿಗೆ ಶರಣ ಹೋದನು. ರಾಮ-ರಾವಣರಲ್ಲಿಯ ಸಂಗ್ರಾಮದಲ್ಲಿ ವಿಭೀಷಣನು ತನ್ನ ಪರಾಕ್ರಮವನ್ನು ಪ್ರದರ್ಶಿಸಿ, ಧೂಮಾಕ್ತ, ಪ್ರಹಸ್ತಾದಿ ರಾಕ್ಷಸರನ್ನು ಕೊಂಡನು. ತನ್ನ ಮಂತ್ರಿಗಳನ್ನು ಗುಪ್ತರೀತಿಯಲ್ಲಿ ಲಂಕೆಯಲ್ಲಿರಿಸಿ ರಾಮನಿಗೆ ಆವಶ್ಯಕವಿದ್ದ ಮಾಹಿತಿಯನ್ನು ಕಾಲಕಲಕ್ಕೆ ಒದಗಿಸಿದನು. ಇಂದಜಿತುವಿನಿಂದ ಯಂಜ್ಞವು ಪೂರ್ಣವಾಗುವ ವೋದಲೇ ಆತನನ್ನು ವರ್ಧಿಸಬೇಕೆಂಬ ಸಲಹೆಯನ್ನು ಲಕ್ಷ್ಮಣನಿಗೆ ಕೊಟ್ಟನು. ಆ ಸಲಹೆಯಂತೆ ಲಕ್ಷ್ಮಣನು ಇಂದ್ರಜಿತುವನ್ನು ವರ್ಧಿಸಿದನು. ರಾಮನಿಂದ ರಾವಣನು ಕೊಲ್ಲಲ್ಪಟ್ಟ ನಂತರ ಮಾತ್ರ ವಿಭೀಷಣನು ಅಣ್ಣನ ಸಾವಿಗಾಗಿ ತುಂಬ ಶೋಕಪಟ್ಟನು. ರಾಮನ ಸೂಜನೆ ಯಂತೆ ರಾವಣನ ಉತ್ತರಕ್ಕಿಯ-ಕರ್ಮಗಳನ್ನು ಪೂರ್ಣಿಸಿದನು. ರಾಮನು ಲಕ್ಷ್ಮಣನಿಂದ ವಿಭೀಷಣನಿಗೆ ಲಂಕೆಯ ರಾಜ್ಯಾಭಿಷೇಕವನ್ನು ಮಾಡಿಸಿದನು. ರಾವಣನ ತರುವಾಯ ವಿಭೀಷಣನು ಲಂಕಾಧಿಪತಿಯಾದನು. ರಾಮನೊಡನೆ ಪುಷ್ಟ ವಿಮಾನದಲ್ಲಿ ಅಯೋಧ್ಯೆಗೆ ಹೋದನು. ರಾಜ್ಯಾಸನಾಧಿಷ್ಟ ರಾಮನಿಗೆ ಇವನು ಚಾಮರ ಬೀಸಿದನು. ರಾಮನು ಈತನಿಗೆ ರತ್ನಾದಿಗಳನ್ನರ್ಹಿಸಿ ಸತ್ಯರಿಸಿದನು. ರಾಮನಿಗೆ ನೆರವು ನೀಡಿದುಕೂಗಿ ಭರತನು ವಿಭೀಷಣನಿಗೆ ಧನ್ಯವಾದಗಳನ್ನು ಅರ್ಪಿಸಿದನು.

ವಿಭೀಷಣನು ಅತ್ಯಂತ ಧರ್ಮಪರಾಯಣನೂ ಜಿತೇಂದ್ರಿಯನೂ ಸ್ವಾಧ್ಯಾಯದಲ್ಲಿ ಮಗ್ನಾದವನೂ ಮತ್ತು ಮಿತಾಹಾರಿಯೂ ಆಗಿದ್ದನು. ರಾಕ್ಷಸರ

ಹಲಳ್ಳಲಿ ಜನಿಸಿದ್ದರೂ ಈತನ ಒಲವು ಅಥಮಾದತ್ತ ಇರಲಿಲ್ಲ. ಆದ್ದರಿಂದಲೇ ಬ್ರಹ್ಮದೇವನು ಇವನಿಗೆ ಅಮರತ್ವಾನ್ವಯ ಕರುಣೆಸಿದನು. ವಿಭಿಂಘಣನು ಸಪ್ತ ಚಿರಂಜೀವಿಗಳಲ್ಲಿ ಒಬ್ಬನಾದನು. ಅಶ್ವಮೇಧಯಜ್ಞಕ್ಕೆ ರಾಕ್ಷಸರೊಂದಿಗೆ ಬರ ಬೇಕೆಂದು ರಾಮನು ವಿಭಿಂಘಣನನ್ನು ಆಮಂತ್ರಿಸಿದ್ದನು. ಆತನ ಆಜ್ಞೆಯಂತೆ ವಿಭಿಂಘಣನು ನಡೆದುಕೊಂಡನು.

### ೮೦. ಬುಧ

ಈತನು ಬೃಹಸ್ಪತಿಯ ಪತ್ತಿಯಾದ ತಾರೆಗೆ ಚಂದ್ರನಿಂದ ಹುಟ್ಟಿದ ಮಗ. ಇವನು ಚಂದ್ರವಂಶೋತ್ಸಾದಕನೆಂದೂ, ಬೃಹಸ್ಪತಿಯ ಪತ್ತಿಯ ಮಗನೆಂದೂ ಖಚಿತವಿದಾದ್ದನೆ. ಭವಿಷ್ಯಪುರಾಣದಂತೆ ಬುಧನು ಚಂದ್ರ ಹಾಗೂ ರೋಹಿಣಿ ಇವರ ಪುತ್ರ. ಬೃಹಸ್ಪತಿಯು ಬುಧನ ಜಾತಕಮಾರ್ಗದಿಗಳನ್ನು ಮಾಡಿಸಿದನು. ಬುಧನು ಮಹಾವಿದ್ಘಾಂಸನಾಗಿದ್ದು ಹಸ್ತಿಶಾಸ್ತರದಲ್ಲಿ ಪ್ರವೀಣನಾಗಿದ್ದನು. ಇವನು ಗ್ರಹಮಾಲೆಯಲ್ಲಿ ಶುಕ್ರನಿಂದ ಎರಡು ಲಕ್ಷ ಯೋಜನಗಳಷ್ಟು ದೂರದಲ್ಲಿದ್ದಾನೆ; ಅನಾವೃಷ್ಟಿ ಮೊದಲಾದ ಅರಿಷ್ಟಗಳು ಸಂಭವಿಸುವ ಸೂಚನೆ ದೂರೆಯುತ್ತದೆ. ಬುಧನು ಸರೋವರದಲ್ಲಿದ್ದಕೊಂಡು ಕರೋರ ತಪಸ್ಸನಾಜರಿಸಿದನು. ಇಲಾ ಎಂಬ ರೂಪತೀಗೆ ಈತನು ಮೋಹಿತನಾದನು. ಇವಳಿಂದ ಬುಧನಿಗೆ ಪುರೂರವ ಎಂಬ ಮಗನು ಹುಟ್ಟಿದನು. ಪದ್ಮಪುರಾಣದ ಪ್ರಕಾರ ಸೋಮವಂಶದ ಮೂಲ ಪುರಣನೇ ಪುರೂರವ.

### ೮೧. ಬ್ರಹ್ಮದತ್ತ

ಇವನು ಉಮೀರಾ ಎಂಬ ಗಂಧರ್ವಿಯ ಮಗಳಾದ ಸೋಮದರ್ಗೆ ಜೊಲೀ ಮಹಣಿಯ ಕೃಪೆಯಿಂದ ಹುಟ್ಟಿದ ಪುತ್ರ. ಸೋಮದರ್ಯ ಸೇವಯಿಂದ ಸಂತೋಷಗೊಂಡ ಜೊಲಿಯು ಇವಳಿಗೆ ಈ ಮಾನಸಪುತ್ರನನ್ನು ಕೊಟ್ಟನು. ಬ್ರಹ್ಮದತ್ತನು ಕಾಂಪಿಲ್ಯ ಪಟ್ಟಣದ ರಾಜನಾಗಿದ್ದನು. ವಾಯುವಿನ ಕೋಪದಿಂದ ಕುಬ್ಜೆಯರಾದ ಕುಶನಾಭನ ನೂರು ಕಸ್ಯೇಯರನ್ನು ಈತನು ಮದುವೆಯಾಗಿದ್ದನು. ಬ್ರಹ್ಮದತ್ತನ ಪ್ರಥಮ ಸ್ವರ್ವದಿಂದ ಆ ಕಸ್ಯೇಯರ ವಿರೂಪವು ಇಲ್ಲದಂತಾಗಿ ಅವರು ಮೊದಲಿನಂತೆ ರೂಪಸಂಪನ್ಮೂಲರಾದರು.

## ೮೨. ಬ್ರಹ್ಮನ್, ಬ್ರಹ್ಮದೇವ

ಬ್ರಹ್ಮನ್ ಎಂದರೆ ಸೃಷ್ಟಿಯ ಆದಿತತ್ವವೆಂದು ಪರಿಗಣಿಸಲಾಗುತ್ತದೆ. ಈತನು ಸಕಲಸೃಷ್ಟಿಯನ್ನಿಂದ ಗೊಳಿಸುವ ಮೊದಲೇ ಅವಶರಿಸಿದವನು. ಭಗವಂತನು ಸೃಷ್ಟಿಯ ಪ್ರಾಣಿಯ ರೂಪದ ಕರುಲದಲ್ಲಿ ಬ್ರಹ್ಮನು ಹುಟ್ಟಿದನೆಂದು ಮತ್ತು ಪುರಾಣದಲ್ಲಿದೆ. ವಿಷ್ಣುವು ಸೃಷ್ಟಿಯ ಬಗ್ಗೆ ವಿಚಾರ ಮಾಡುತ್ತಿದ್ದಾಗ ಯಾವ ಅಹಂಕಾರವು ಮೂಡಿತೋ ಅದರಿಂದ ಬ್ರಹ್ಮದ ಉತ್ಪತ್ತಿಯಾಯಿತೆಂದು ಮಹಾಭಾರತದಲ್ಲಿದೆ. ವಿಶ್ವದ ಶಕ್ತಿ ಎಂದರೆ ಭಗವಂತ; ಆತನೆಂದರೆ ಬ್ರಹ್ಮ ಸ್ವಂದ ಪುರಾಣದಂತೆ, ಒಂದು ಬೃಹದಾಕಾರದ ಮೊಟ್ಟಿಯು ನಿಮಾಣ ಗೊಂಡಿತು; ಅದರಿಂದ ಬ್ರಹ್ಮನಾದನು ಎಂದಿದೆ. ಇಂಥ ಬ್ರಹ್ಮನು ಮೊಟ್ಟ ಮೊದಲು ತಮೋಗುಣವನ್ನು ಹೊಂದಿದ ಪ್ರಜೀಗಳನ್ನು ನಿರ್ಮಿಸಿ ನಂತರ ರಚೋಗುಣಯುತ್ತ ಮತ್ತು ಆಮೇಲೆ ಸತ್ಯಸಂಪನ್ಮರನ್ನು ನಿರ್ಮಿಸಿದನು. ಬ್ರಹ್ಮನು ಎಲ್ಲ ವೇದ-ವೇದಾಂತಗಳ ಅಧಿಷ್ಯಾನವಿಧ್ಯ ಈತನಿಂದಲೇ ಗಾಯತ್ರಿಯು ಪ್ರಕಟಳಾದಳು. ಈ ಈರ್ವರೂ ಸಾಕ್ಷಾದಾಕಾರಸಹಿತವಾಗಿ ಇಲ್ಲವೇ ಅಮೂರ್ಖ ರೂಪವಾಗಿಯೂ ಇರಬಲ್ಲರು. ಗಾಯತ್ರಿಯು ಬ್ರಹ್ಮನಿಂದ ಎಂದೂ ದೂರವಾಗ ಲಾರಳು. ಬ್ರಹ್ಮನು ವೇದರಾಶಿಯಾಗಿದ್ದ ಸಾವಿತ್ರಿಯು ಅದರಲ್ಲಿ ವಿರಾಜಿಸಿದ್ದಾಳೆ. ಈ ಕಾರಣದಿಂದ ಬ್ರಹ್ಮನಿಗೆ ಸಾವಿತ್ರೀಗಮನದ ದೋಷವಿಲ್ಲವೆಂದು ಮತ್ತೊ ಪುರಾಣದ ಮತವಿದೆ.

ಬ್ರಹ್ಮನು ಮೂಲತಃ ಒಂದೇ ಮುಖಿದವನಿದ್ದರೂ ಇವನನ್ನು ಚರ್ಚಮೂರ್ಚಿ ನೆಂದು ವರ್ಣಿಸುತ್ತಾರೆ. ಇವನು ತನ್ನ ಅವಯವಗಳಿಂದ ಶತರೂಪಾ ಎಂಬ ಲಾವಣ್ಯವತ್ತಿಯಾದ ಸ್ತ್ರೀಯನ್ನು ಸೃಷ್ಟಿಸಿದನು. ಇವಳು ಬ್ರಹ್ಮನಿಗೆ ಪ್ರದಕ್ಷಿಣ ಹಾಕಲು ಪ್ರಾರಂಭಿಸಿದಾಗ ಬ್ರಹ್ಮನ ಸುತ್ತಲೂ ಮಾನಸಪುತ್ರರು ಕುಳಿತುಕೊಂಡಿದ್ದ ಕಾರಣ ಅವಳತ್ತೆ ನೋಡಲು ಬ್ರಹ್ಮನಿಗೆ ಸಂಕೋಚನೆಸಿತು; ಆದರೆ ಶತರೂಪೆಯತ್ತ ನೋಡುವ ಆಸೆಯನ್ನು ತಡೆಯುವದು ಅಸಾಧ್ಯವಾಯಿತು. ಆಗ ಇವನು ನಾಲ್ಕು ದಿಕ್ಕುಗಳತ್ತ ಒಂದೊಂದು ಮುಖಿವನ್ನು ನಿರ್ಮಿಸಿಕೊಂಡನು. ನಂತರ ಆ ಶತರೂಪೆಯು ಆಕಾಶದತ್ತ ಮೇಲಕ್ಕೆ ಹೊರಟಾಗ ಈ ನಾಲ್ಕು ಮುಖಗಳ ಮೇಲೆ ಐದನೆಯ ಮುಖವೊಂದು ಉದ್ದೇಷಿಸಿತು. ಆ ಮುಖವನ್ನು ಶಂಕರನು ಕತ್ತಲಿಸಿಹಾಕಿದನು. ಶತರೂಪೆಯತ್ತ ನೋಡಿದ ಕಾರಣ ಪುತ್ರಪುತ್ರಿಗಾಗಿ ಇವನು ಆಚರಿಸಿದ ತಪಸ್ಸು ನಷ್ಟವಾಯಿತು. ಯಾದ್ದಂತೆ ತನ್ನ ಕನ್ಯೆಯಾದ ಸಂಧ್ಯಾಳಿಂದ ಬ್ರಹ್ಮನನ್ನು ಮೋಹಗೊಳಿಸಿದನು; ನಂತರ ಬ್ರಹ್ಮನ ಮತ್ತು ಮುಂದೆ ಅವನನ್ನು ಅವಮಾನಿತನನ್ನಾಗಿ ಮಾಡಿದನು. ಆಗ ಬ್ರಹ್ಮನು ಶಂಕರನನ್ನು ಮೋಹಗೊಳಿಸುವ

‘ಸತಿ’ಯನ್ನು ನಿರ್ಮಿಸಿ, ನಂತರ ದಕ್ಷವಿಂದ ರುದ್ರನನ್ನು ಅವಮಾನಗೊಳಿಸಿದನು.

ಬ್ರಹ್ಮದೇವನು ವರ ನೀಡುವದರಲ್ಲಿ ಅತ್ಯಂತ ಉದಾರಿಯಾಗಿದ್ದನು. ವಾಲ್ಯೇಚಿ ರಾಮಾಯಣದ ಪ್ರಕಾರ ಇವನು ಇಪ್ಪತ್ತು ವರಗಳನ್ನು ಕೊಟ್ಟಿರುವನೆಂದು ಕಂಡುಬರುತ್ತದೆ. ಬ್ರಹ್ಮದೇವನು ಕೊಟ್ಟಿ ವರದ ಕಾರಣದಿಂದಲೇ ವಾಲ್ಯೇಚಿಯು ರಾಮಾಯಣವನ್ನು ಬರೆಯಲು ಪ್ರವೃತ್ತನಾದನು. ಒಂದು ಸಾವಿರ ವರ್ಷಗಳ ತಪಸ್ಸನ್ನು ಮಾಡಿದನೆಂದು ವಿಶ್ವಾಮಿತ್ರನಿಗೆ ಬ್ರಹ್ಮನು ಮೊದಲು ರಾಜಷ್ಟ್ರ ಎಂದೂ ನಂತರದ ವಿಶ್ವಾಮಿತ್ರನ ಪ್ರತಿ ಸಾವಿರ ವರ್ಷಗಳ ತಪಸ್ಸು ಪೂರ್ಣಗೊಂಡಾಗ ಅವನಿಗೆ ಶುಷ್ಕಿ, ಮಹಣ್ಣ ಮತ್ತು ಬ್ರಹ್ಮಣ್ಣ ಎಂಬ ಪದವಿಗಳನ್ನೂ ಕೊಟ್ಟಿನು. ರಾವಣ, ಕುಂಭಕರ್ಣ, ಮೇಘನಾದ, ಮಾಲಿ, ಸುಮಾಲಿ, ಮೌಲ್ಯಾನ, ಸುಕೇತು, ತಾಟಕಾ, ವಿರಾಧ, ಮಾರೀಚ, ಮಯ, ನಿವಾತಕವಚ ಮೊದಲಾದ ಅನೇಕ ರಾಕ್ಷಸರಿಗೆ ಈತನು ವರಗಳನ್ನು ಕೊಟ್ಟಿದ್ದಾನೆ. ಪಿತರಿಗೆ ಶ್ವರ್ಗವನ್ನು ದೊರಕಿಸಿಕೊಡುವ ಕಾರ್ಯವು ಭಗೀರಥನಿಗೆ ಬ್ರಹ್ಮನಿಂದಲೇ ಸಾಧ್ಯವಾಯಿತು. ದೇವತೆಗಳ ಕಾರ್ಯಕ್ರಾಗಿ ಮುಂದೆ ಹನುಮಾನನ ಉಪಯೋಗವಾಗಲಿದೆ ಎಂಬುದನ್ನು ಲಕ್ಷ್ಮಿಸಿ ಬ್ರಹ್ಮದೇವನು ಹನುಮಾನನಿಗೆ ವರಗಳನ್ನು ಕೊಟ್ಟಿದ್ದನು. ಅಷ್ಟೇ ಅಲ್ಲದೆ, ಬೇರೆ ದೇವತೆಗಳಿಂದಲೂ ಹನುಮಾನನಿಗೆ ವರ ಸಿಗುವಂತೆ ಮಾಡಿದನು. ಕುಂಭಕರ್ಣನಿಗೆ ದೀರ್ಘನಿದೇಯ ವರವನ್ನೂ ಮತ್ತು ರಾವಣನಿಗೆ ಮಯಾದಿತ ಸಂದರ್ಭದಲ್ಲಿ ಸಾವು ಇರದಂಢ ವರವನ್ನೂ ಕೊಟ್ಟಿನು. ಮೇಘನಾದನು ಇಂದ್ರನನ್ನು ಸೋಲಿಸಿ ಆತನನ್ನು ಬಂಧಿಸಿ ತಂದಾಗ ಬ್ರಹ್ಮದೇವನು ಇಂದ್ರನನ್ನು ಬಿಡಿಸಲು ಏನನ್ನು ಮಾಡಲೂ ಸಿದ್ಧನಾದನು. ಭೂಲೋಕದಲ್ಲಿ ಯಾರಿಗೂ ಸಂಪೂರ್ಣವಾಗಿ ಅಮರತ್ವಪು ಸಿಗಲಾರದು; ಆದ್ದರಿಂದ ಅದನ್ನು ಹೊರತುಪಡಿಸಿ ಮೇಘನಾದನು ಬೇಡಿದ ಎಲ್ಲ ವರಗಳನ್ನೂ ಬ್ರಹ್ಮದೇವನು ಕೊಟ್ಟಿನು. ‘ಹೋಮವನ್ನು ಪೂರ್ತಿಗೊಳಿಸುವ ಮೊದಲು ನಿಕುಂಭಿಗೆ ಬಂದು, ಯಾವ ಶಸ್ತ್ರಧಾರಿಯ ನಿನ್ಮಾಡನೆ ಯುದ್ಧ ಮಾಡುವನೋ ಆತನಿಂದ ನಿನ್ನ ವಧೆಯಾಗುವದ್ದು! ಎಂಬ ಶಾಪಸಮವಾದ ವರವನ್ನು ಬ್ರಹ್ಮನು ಮೇಘನಾದನಿಗೆ ಕೊಟ್ಟಿನು. ಮೈಂದ, ದ್ವಿವಿದ, ಈ ವಾನರರಿಗೂ ಬ್ರಹ್ಮನಿಂದ ವರಗಳು ದೊರೆತವು. ವರಗಳನ್ನು ಕರುಳಿಸಿದಂತೆಯೇ ಬ್ರಹ್ಮನು ಶಾಪಗಳನ್ನೂ ಕೊಟ್ಟಿದ್ದಾನೆ. ಆದರೆ ಈ ಶಾಪಗಳನ್ನು ಕೇವಲ ರಾವಣ ಮತ್ತು ಕುಂಭಕರ್ಣರಿಗೆ ಮಾತ್ರ ಕೊಟ್ಟಿದ್ದಾನೆ. ವರದಿಂದ ಹೊಂದಿದ ಸಾಮಧ್ಯವನ್ನು, ಉನ್ನತನಾದ ರಾವಣನು ದುರುಪಯೋಗಿಸಿ ಪ್ರುಜೆಗಳನ್ನು ಟೀಡಿಸಹತೀದನು. ಸ್ತೀಯರ ಮೇಲೆ ಬಲಾತ್ಮಾರ

ನಡೆಸಿದನು. ಆಗ ರಾಷಣಿಗೆ ಶಾಪವನ್ನು ಕೊಡಲೇಬೇಕಾಯಿತು. ಕುಂಭಕರನ ಅಪಾರಸಾಮಧ್ಯವನ್ನು ಪ್ರತಿಭಟಿಸಲು ಆಶನಿಗೆ ಫೋರನಿದ್ದೇರು ಶಾಪವನ್ನು ಕೊಡಬೇಕಾಯಿತು. ತಾನು ಕೊಟ್ಟ ವರಗಳು ಸುಳ್ಳು ಎಂದಾಗಬಾರದೆಂದು ಬ್ರಹ್ಮನು ಬಹಳ ಎಚ್ಚರಿಕೆ ವಹಿಸುತ್ತಿದ್ದನು. ರಾಷಣ ಮತ್ತು ಯಮ ಇವರಲ್ಲಿ ಯಂಥ ನಡೆದಾಗ ಯಮನು ರಾಷಣನನ್ನು ಸಾಯಿಸಲು ಕಾಲದಂಡನನ್ನೇ ಎತ್ತಿಕೊಂಡನು. ಕಾಲದಂಡದಿಂದ ರಾಷಣನ ಸಾಪು ನಿಶ್ಚಿತವಿತ್ತು. ಆಗ ಬ್ರಹ್ಮನು ತಾನು ರಾಷಣಿಗೆ ಕೊಟ್ಟ ವರವು ಸುಳ್ಳಾಗಬಾರದೆಂದು ಯಮನಿಗೆ ಕಾಲ ದಂಡವನ್ನು ಹಿಂತೆಗೆದುಕೊಳ್ಳಲು ಹೇಳಿದನು. ರಾಷಣ ಮತ್ತು ನಿವಾತಕವಚ ಈ ಇಬ್ಬರಿಗೂ ಕೊಟ್ಟ ವರದಂತೆ ಇವರಿಬ್ಬರಲ್ಲಿ ಸ್ವೇಹವನ್ನುಂಟುಮಾಡಿದನು.

ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟ ಪ್ರಷ್ಟಕವಿಮಾನವನ್ನು ಬ್ರಹ್ಮದೇವನು ಕುಬೀರನಿಗೆ ಹೊಟ್ಟನು. ಇಂದ್ರನಿಗೆ ವೃಷ್ಣಿಯಮಾಗವನ್ನು ಮಾಡಿಸಿದನು. ಜಂದ್ರನಿಗೆ ಕಾಟ ಹೊಡುತ್ತಿದ್ದ ರಾಷಣಿಗೆ ಒಂದು ಮಂತ್ರವನ್ನು ಹೊಟ್ಟು ಸುಮೃದ್ಧಿಸಿದನು. ದೇವತೆಗಳ ಕಾರ್ಯವನ್ನು ಸಾಧ್ಯಮಾಡಿಕೊಳ್ಳಲು, ವಿಷ್ಣುವು ಮಾನವ ಅವಶಾರವನ್ನು ತಾಳಬೀಕೆಂದು ದೇವತೆಗಳಿಂದ ಪ್ರಾಧಿಕಸಿಲ್ಪಟನು. ಆಹಾರಪಾನೀಯಗಳನ್ನು ತೈಜಿಸಿದ ಸೀತೆಯು ಬದುಕಿ ಉಳಿಯಬೇಕೆಂದು, ಹವಿಷ್ಯಾನ್ವಯವನ್ನು ಆಕೆಗೆ ತಲುಪಿಸಲು ಇಂದ್ರನಿಗೆ ಸೂಚಿಸಿದನು; ಮತ್ತು ಇಂದನನ್ನು ಈ ಕೆಲಸಕ್ಕಾಗಿಯೇ ಲಂಕೆಗೆ ಕಳುಹಿದನು. ಮಹಾಪ್ರಸಾಧನದ ನಂತರ ವಿಷ್ಣುವಿನ ತೇಜಸ್ಸಿನಲ್ಲಿ ವಿಲೀನವಾಗುವ ರಾಮನನ್ನು ಈತನು ಸ್ವಾಗತಿಸಿದನು.

## ೮೩. ಬ್ರಹ್ಮಹತ್ಯೆ

ಬ್ರಹ್ಮದೇವನ ರುಂಡವನ್ನು ಭ್ಯಾರವನು ತುಂಡರಿಸಿದಾಗ, ಶಂಕರನು ಓವ್ರ ಸ್ತೀಯನ್ನು ಸೃಷ್ಟಿಸಿದನು. ಇವಳೇ ಬ್ರಹ್ಮಹತ್ಯೆ ಈ ಬ್ರಹ್ಮಹತ್ಯೆಗೆ ಭ್ಯಾರವನನ್ನು ಬೆನ್ನೆಟ್ಟಲು ಶಿವನು ಆಜ್ಞಾಪಿಸಿದನು.

## ೮೪. ಭಗೀರಥ

ಇವನು ದಿಲೀಪರಾಜನ ಮಗ. ಕಪಿಲಮುನಿಯ ಕೋಪದಿಂದ ಸಗರನ ಅರವತ್ತು ಸಾವಿರ ಪುತ್ರರು ಒಮ್ಮೆಲೇ ಕಪಿಲಮುನಿಯ ಹೇಳಿಕೆಯಂತೆ ಅಂಶಮಾನ ಹಾಗೂ ದಿಲೀಪ ತಪಸ್ಸನಾಚರಿಸಿದರು. ಆದರೆ, ಅವರ ಪ್ರಯತ್ನವು ಅರ್ಥಕ್ಕೇ ನಿಂತಿತು. ಅನಂತರ ಭಗೀರಥನು ಹಿಮಾಲಯಕ್ಕೆ ಹೋಗಿ ಗಂಗೆಯನ್ನು ತರಲು

ಅತ್ಯಂತ ಕರೋರವಾದ ತಪಸ್ಸನ್ನು ಕೈಗೊಂಡನು. ಇವನ ಯಶ್ವವು ಸಫಲವಾಗಿ ಗಂಗೆ ಇವನಿಗೆ ದರ್ಶನವನ್ನು ಹೊಟ್ಟಿಳು. ಗಂಗೆಯು ಸ್ವರ್ಗದಿಂದ ಪೃಥ್ವಿಯತ್ತ ಜೀಕುವ ತನ್ನ ಪ್ರವಾಹವನ್ನು ತಡೆಯಲು ಶಂಕರನನ್ನು ಪ್ರಸನ್ನಗೊಳಿಸಬೇಕೆಂದು ನುಡಿದಳು. ಭಗೀರಥನು ಶಂಕರನನ್ನು ಆರಾಧಿಸಿ ಸಂತೋಷಗೊಳಿಸಿದನು. ಶಂಕರನು ತನ್ನ ಜಟಾಜಾಟದಲ್ಲಿ ಗಂಗೆಯನ್ನು ಧರಿಸಲು ಸಿದ್ಧನಾದನು. ಹಾಗೂ ತನ್ನ ಜಟಿಯಲ್ಲಿಯ ಒಂದು ಕೂದಲನ್ನು ತೆಗೆದು ಗಂಗೆಗೆ ದಾರಿಮಾಡಿ ಹೊಟ್ಟಿಸು. ಅಂದಿನಿಂದ ಗಂಗೆಯ ಪ್ರವಾಹಕ್ಕೆ ಅಲಕನಂದಾ ಎಂಬ ಹೆಸರು ಬಂದಿತು.

ಭಗೀರಥನು ಗಂಗೆಗೆ ತನ್ನನ್ನು ಹಿಂಬಾಲಿಸಲು ಹೇಳಿದನು. ಕಪಿಲ ಮುನಿಯಿಂದ ಸುಟ್ಟು ಬೂದಿಯಾಗಿ ತನ್ನ ಪಿತರು ಬಿಂದ್ದ ಸ್ಥಳದತ್ತ ಗಂಗೆಯು ಹರಿಯವಂತೆ ಮಾಡಿ ಅವರೆಲ್ಲರನ್ನೂ ಉದ್ಧರಿಸಿದನು. ಭಗೀರಥನು ಗಂಗೆಯನ್ನು ಪೃಥ್ವಿಗೆ ತಂದಿದ್ದರಿಂದ ಗಂಗೆಗೆ ಭಾಗೀರಥಿ ಎಂಬ ಹೆಸರು ಬಂದಿತು. ಈ ನಂತರ ಭಗೀರಥನು ಮೊದಲಿನಂತೆ ರಾಜ್ಯವನ್ನಾಳಿದನು. ಈತನು ಅತ್ಯಂತ ಧಾರ್ಮಿಕ ವೃತ್ತಿಯಳ್ಳಿವನೂ, ದಾನಶೂರನೂ ಆಗಿದ್ದನು. ಇವನಿಗೆ ನಾಭಾಗ ಮತ್ತು ಶ್ರುತೆ ಎಂಬ ಪುತ್ರರೂ ಮತ್ತು ಹಂಸಿ ಎಂಬ ಕಸ್ಯೇಯೂ ಇದ್ದರು. ಈ ಕಸ್ಯೇಯನ್ನು ಇವನು ಕೌಶಿ ಎಂಬ ಬಾಹ್ಯಣಿಗೆ ದಾನವಾಗಿ ಹೊಟ್ಟಿಸು. ಇವನು ಗಂಗಾನದಿಯ ಶೀರಕ್ಕೆ ಸಾಲುಮೆಟ್ಟಿಲುಗಳನ್ನು ಕಟ್ಟಿಸಿದನು. ಸಾವಿರಾರು ಸಾಲಂಕೃತ ಕಸ್ಯೇಯರನ್ನು ಬಾಹ್ಯಣಿಗೆ ದಾನವಾಗಿ ಹೊಟ್ಟಿಸು. ಯಜ್ಞ ಮಾಡಿ ಇವನು ವಿಪುಲದಕ್ಷಿಣೆಯನ್ನು ಅರ್ಪಿಸುತ್ತಿದ್ದನು. ಈತನು ಮಾಡಿದ ಯಜ್ಞಕ್ಕೆ ದೇವತೆಗಳೂ ಆಗಮಿಸುತ್ತಿದ್ದರು. ಸಾವಿರಾರು ಗೋಪುಗಳನ್ನು ಈತನು ದಾನ ಮಾಡಿದನೆಂಬ ಉಲ್ಲೇಖವು ಮಹಾಭಾರತದಲ್ಲಿದೆ. ವಾಲ್ಯೇಕಿರಾಮಾಯಣದಲ್ಲಿ ಭಗೀರಥನ ಮಗನ ಹೆಸರು ಕರುತ್ತಿರುತ್ತಿದೆ.

### ೮೫. ಭರತ

ಈತನು ದಶರಥ ಹಾಗೂ ಕೈಕೀಯಿಯ ಪುತ್ರ. ಇವನಿಗೆ ವಿಷ್ಣುವಿನ ನಾಲ್ಕನೆಯ ಅಂಶವೆನ್ನುತ್ತಾರೆ. ಭರತ-ಶತ್ರುಘ್ನರಲ್ಲಿ ಪರಸ್ಪರ ಗಾಢಪ್ರೀತಿಯಿತ್ತು. ಜನಕರಾಜನ ತಮ್ಮನಾದ ಕುಶದ್ವಜನ ಮಗಳಾದ ಮಾಂಡವಿಯು ಭರತನ ಪತ್ನಿಯಾಗಿದ್ದಳು. ದಶರಥನು ರಾಮನಿಗೆ ಯೋವರಾಜ್ಯಾಭಿಷೇಕ ಮಾಡುವದನ್ನು ನಿಶ್ಚಯಿಸಿದನು. ಆಗ ಭರತನು ಅಯೋಧ್ಯೆಯಲ್ಲಿರಲಿಲ್ಲ. ಶತ್ರುಗ್ನನೊಡನೆ ಆತನು

ತನ್ನ ಸೋದರಮಾವನ ಮನೆಗೆ ಹೋಗಿದ್ದನು. ‘ಭರತನು ಧರ್ಮಾಶ್ಚನಿದ್ದ ಎಲ್ಲರ ಸಂಗಡ ಒಳ್ಳೆಯದಾಗಿ ಮಾತನಾಡುವವನು’ ಎಂದು ರಾಮನು ಕೊಸಲ್ಯೇಗೆ ಭರತನ ಬಗ್ಗೆ ಹೇಳಿದ್ದಾನೆ. ವಸಿಷ್ಠನು ಸಹ ‘ಭರತನು ರಾಮನ ಹಾಗೆ ವಲ್ಮಿಗಳನ್ನುಟ್ಟ ವನವಾಸಕ್ಕೆ ಹೋಗುವನು. ಓತನಿಂದ ದೂರೆಯದ ರಾಜ್ಯವನ್ನಾಳಲು ಭರತನು ಇಳ್ಳಿಸುವದಲ್ಲಿ’ ಎಂದು ನಿವಿರವಾಗಿ ನುಡಿದ್ದನು. ಭರತನು ಅಯೋಧ್ಯೇಗೆ ಕೊಡಲೇ ಬರಬೇಕೆಂದು ಹೇಳಿ ದೂತರನ್ನು ಕಳುಹಿಸಲಾಗಿತ್ತು. ಆ ದೂತರು ತಲುಪುವ ಮುನ್ನಾರೇ ಅಶುಭಸೂಚಕ ಕನಸುಗಲನ್ನು ಭರತನು ಕಂಡನು. ಅಯೋಧ್ಯೇಗೆ ಮರಳಿದ ನಂತರ ನಡೆದ ಸಂಗತಿಗಳು ಆತನಿಗೆ ತಿಳಿದವು. ಆಗ ಭರತನು ಕೃಕೇಯಿಯ ಮೇಲೆ ಸಿಟ್ಟುಬೆಂಕಿಯಾದನು. ಆತನು ಅತಿ ಕರ್ಮಾರಶಬ್ದಗಳಲ್ಲಿ ಕೃಕೇಯಿಯನ್ನು ಜರೆದನು. ‘ಮಾತೆಯ ರೂಪ ದಲ್ಲಿಯ ಪೈರಿಣಿಯೇ ನೀನು! ನೀನು ನರಕಕ್ಕೆ ಹೋಗು! ನೀನು ನನ್ನ ಓತನ ಹುಲವನ್ನು ಹಾಳುಮಾಡಿದೆ!’ ಎಂದನು. ಹೀಗೆ ನುಡಿದು, ತನಗೆ ರಾಜ್ಯದ ಆಕಾಂಕ್ಷೆಯು ಎಳ್ಳಷ್ಟು ಇಲ್ಲವೆಂದು ಮಂತ್ರಿಗಳಿಗೆ ಸ್ವಷ್ಟವಾಗಿ ತಿಳಿಸಿದನು. ಕೊಸಲ್ಯೇ ಗುಹ ಹಾಗೂ ಭರದ್ವಾಜ- ಇವರಿಗೆ ಭರತನ ಬಗ್ಗೆ ಸಂದೇಹ ಮೂಡಿತ್ತು. ಭರತನು ನನ್ನ ವರ್ತನೆಯಿಂದ ಮತ್ತು ಶಪಥ ಮಾಡಿ ಅದನ್ನು ನಿವಾರಿಸಿದನು. ದಶರಥನ ಉತ್ತರಕ್ರಿಯಾ-ಕರ್ಮಾಗಳನ್ನು ಭರತನಿಂದ ಮಾಡಿಸಿದಂತಹ ವಸಿಷ್ಠನು, ‘ರಾಜ್ಯವನ್ನು ಸ್ವೀಕರಿಸು!’ ಎಂದು ಭರತನಿಗೆ ಹೇಳಿದನು. ಭರತನು ಅದಕ್ಕೆ ಒಪ್ಪಲಿಲ್ಲ.

ರಾಮನನ್ನು ಅಯೋಧ್ಯೇಗೆ ಮರಳಿ ಕರೆತರಲು ವಸಿಷ್ಠ ಹಾಗೂ ಮಾತೆಯರೊಡನೆ ಭರತನೂ ರಾಜ್ಯವನ್ನು ಸ್ವೀಕರಿಸಲು ಭರತನು ಎಷ್ಟೇ ಬಲವಂತ ಮಾಡಿದರೂ ರಾಮನು ತನ್ನ ನಿಶ್ಚಯದಿಂದ ಪರಾವೃತ್ತನಾಗಲಿಲ್ಲ. ಅಷ್ಟೇ ಅಲ್ಲದೆ, ಭರತನಿಗೆ ಆತನ ಕರ್ತವ್ಯದ ಅರಿವನ್ನು ಮಾಡಿಕೊಟ್ಟಿನು. ರಾಮನ ಪಾದಕೆಗಳನ್ನು ತೆಗೆದುಕೊಂಡು ಭರತನು ಅಯೋಧ್ಯೇಗೆ ಮರಳಿದನು. ಈ ಪಾದಕೆಗಳನ್ನು ಸಿಂಹಾಸನದಲ್ಲಿಟ್ಟು ರಾಜ್ಯವನ್ನಾಳುತ್ತ ಸನ್ಯಾಸವೃತ್ತಿಯನ್ನು ಅಂಗೀಕರಿಸಿದನು. ವನವಾಸ ಮುಗಿದೊಡನೆ ಅಯೋಧ್ಯೇಗೆ ಮರಳುವ ಭರವಸೆಯನ್ನು ರಾಮನು ಕೊಟ್ಟಿದ್ದನು. ಈ ಆಶ್ವಸನೆಯಂತೆ ನಡೆಯಿದ್ದಲ್ಲಿ ‘ನಾನು ಅಗ್ನಿಪ್ರವೇಶ ಮಾಡುವೆ’ ಎಂದು ಭರತನು ರಾಮನಿಗೆ ಹೇಳಿದ್ದನು. ರಾಮನು ವನವಾಸದನರಂತರ ಮರಳಿ ಅಯೋಧ್ಯೆಯ ಸಮೀಪ ಬಂದಾಗ, ಭರತನನ್ನು ಭೇಟಿಯಾಗಲು ಮೊದಲಿಗೆ ಹನುಮಾನನನ್ನು ಕಳಿಸಿದನು. ಅನಂತರ ರಾಮನನ್ನು ಯಥಾ ಯೋಗ್ಯವಾಗಿ

ಸತ್ಯರಿಸಿ ಭರತನು ಆತನ ರಾಜ್ಯವನ್ನು ಅವನಿಗೆ ಒಪ್ಪಿಸಿದನು. ಲಕ್ಷ್ಮಣನು ಯೋವರಾಜ್ಯಪದವನ್ನು ನಿರಾಕರಿಸಿದ್ದರಿಂದ, ಅದನ್ನು ಭರತನು ಸ್ವೀಕರಿಸಬೇಕಾಯಿತು. ಭರತನು ಲವಣಾಸುರನನ್ನು ಕೊಲ್ಲಲು ಹವಣಿಸಿದ್ದನು; ಆದರೆ ಇದನ್ನು ಶತ್ರುಘ್ನನು ವಹಿಸಿಕೊಂಡನು. ಭರತನಿಗೆ ತಕ್ಷ ಹಾಗೂ ಪುಷ್ಟಿ ಎಂಬ ಎರಡು ಗಂಡುಮಕ್ಕಳಿದ್ದರು, ತಕ್ಷನಿಗೆ ತಕ್ಷಶಿಲಾ ಎಂಬ ಪಟ್ಟಣವನ್ನೂ, ಪುಷ್ಟಿನಿಗೆ ಪುಷ್ಟಿಲಾವಕ್ರ ಎಂಬ ಪಟ್ಟಣವನ್ನೂ ಸ್ಥಾಪಿಸಿಕೊಟ್ಟಿರುತ್ತಾನೆ. ಲಕ್ಷ್ಮಣನ ಪ್ರತಿರಿಗಾಗಿ ಎರಡು ಪಟ್ಟಣಗಳನ್ನು ನೆಲೆಸಿಕೊಟ್ಟಿರುತ್ತಾನೆ. ರಾಮನು ಮಹಾಪ್ರಸಾಧನಕ್ಕಾಗಿ ನಡೆದಾಗ ಭರತನೂ ಅವನನ್ನು ಹಿಂಬಾಲಿಸಿದನು.

### ೨೬. ಭರದ್ವಾಜ

ಇವನು ವಾಲ್ಮೀಕಿ ಮುಖಿಯ ಶಿಷ್ಯರಲ್ಲಿಬ್ಬ, ವಾಲ್ಮೀಕಿಯ ಮುಖಿದಿಂದ ‘ಮಾ ನಿಷಾದ’ ಎಂಬ ಶಾಪವಾಸಿ ಹೊರಬಂದಾಗ ಭರದ್ವಾಜನು ಅಲ್ಲಿಯೇ ಇದ್ದನು. ಇವನು ಪ್ರಯಾಗದಲ್ಲಿರುತ್ತಿದ್ದನು. ದಂಡಕಾರಣದತ್ತ ಹೋಗುವ ರಾಮನನ್ನು ಇವನು ದರ್ಶನ ಮಾಡಿ ಯೋಗ್ಯವಾಗಿ ಸತ್ಯರಿಸಿ ಆಶ್ರಮದಲ್ಲಿ ತಂಗಲು ಹೇಳಿದನು. ಅಯೋಧ್ಯೆ ತೀರ ಸಮೀಪವಾದ್ದರಿಂದ ಸುರಕ್ಷಿತವಾದ ಇನ್ನೊಂದು ಸ್ಥಳವನ್ನು ಸೂಚಿಸಲು ರಾಮನು ಭರದ್ವಾಜನನ್ನು ಕೇಳಿದಾಗ, ಭರದ್ವಾಜನು ಅವನಿಗೆ ಚಿತ್ರಕೂಟದಲ್ಲಿ ವಾಸವ್ಯಾಯಲು ಹೇಳಿದನು. ರಾಮನನ್ನು ಅಯೋಧ್ಯೆಗೆ ಮರಳ ಕರೆದೊಯ್ಯಲು ಸೈನ್ಯಸಮೇತನಾಗಿ ಬಂದ ಭರತನನ್ನು ಕಂಡು ಭರದ್ವಾಜನಿಗೆ ಸಂದೇಹಪೂರ್ಣಾಯಿತು; ಆದರೆ ಕಂಬನಿಗಳಿಂದ ಭರತನು ಎಲ್ಲವನ್ನೂ ತಿಳಿಸಿ ಹೇಳಿದ ನಂತರ ಭರತನಿಗೆ ಭರದ್ವಾಜನು ಯೋಗ್ಯ ಸ್ವಾರ್ಗವನ್ನು ಬಯಸಿದನು. ರಾಮನಿಧ್ಯ ವಾಸಸ್ಥಳದ ಮಾರ್ಗವನ್ನು ನಿರೂಪಿಸಿದನು. ರಾಮನು ವನನಾಸರದಿಂದ ಮರಳುವಾಗ ಮಾರ್ಗದಲ್ಲಿ ಪುನಃ ಭರದ್ವಾಜನ ದರ್ಶನವನ್ನು ಪಡೆದನು. ಭರದ್ವಾಜನು ಆಗ ರಾಮನನ್ನು ಅಭಿನಂದಿಸಿ ವರವನ್ನು ಕೊಟ್ಟಿರುತ್ತಾನೆ. ಅಶ್ವಮೇಧಯಜ್ಞದ ನಂತರ ಮತ್ತೊಮ್ಮೆ ರಾಮನು ಭರದ್ವಾಜನನ್ನು ಕಾಣಲು ಬಂದಿದ್ದನು.

ಪುಲಸ್ತ್ಯನ ವಿಸ್ತ್ರಾ ಎಂಬ ತಪಸ್ಯಿಪುತ್ರನಿಗೆ ಭರದ್ವಾಜನು ದೇವವರ್ಣ ಎಂಬ ತನ್ನ ಕಸ್ಯೇಯನ್ನು ಮದುವೆ ಮಾಡಿಕೊಟ್ಟಿರುತ್ತಾನೆ.

## ೨೨. ಭೃಗು

ಭೃಗು ಹೆಸರಿನ ಅನೇಕ ವೈಕಿಗಳಿದ್ದ ಬೇರೆ ಬೇರೆ ಗ್ರಂಥಗಳಲ್ಲಿ ಅವರ ಬಗ್ಗೆ ಭಿನ್ನ ಭಿನ್ನ ಮಾಹಿತಿಯ ದೊರೆಯುತ್ತದೆ. ಪ್ರಜಾಪತಿಯ ಏಂರ್ಯಾದಲ್ಲಿ ಮೂರು ಭಾಗಗಳಾಗಿ ಆದಿತ್ಯ, ಭೃಗು ಮತ್ತು ಅಂಗೀರಸರು ಜನ್ಮ ಪಡೆದರೆಂದು ಇತರೆಯ ಬಾಹ್ಯಣದಲ್ಲಿದೆ. ತೈತ್ತಿರೀಯ ಉಪನಿಷತ್ತಿನಲ್ಲಿ ಭೃಗುವು ವರುಣ ಪ್ರತ್ಯನೆಂಬ ಉಲ್ಲೇಖವಿದೆ. ವರುಣನಿಂದ ಈತನು ಬ್ರಹ್ಮಜ್ಞಾನವನ್ನು ಪಡೆದುಕೊಂಡ ಕಾರಣ ಇವನಿಗೆ ವಾರುಣಿಭೃಗು ಎಂದು ಕರೆಯಲ್ಪಟ್ಟಾರೆ. ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಲೋಸುಗ ತಪಸ್ಸನಾಳಿಕರಿಸುತ್ತಿದ್ದಾಗ ಅವನ ಮೃಯ ಬೆವರು ಭೂಮಿಗೆ ಬಿದ್ದಿತು. ಆ ಬೆವರಿನಲ್ಲಿ ತನ್ನ ಸ್ವಂತ ಪ್ರತಿಬಿಂಬವನ್ನು ಕಂಡು ಈತನ ಏಂರ್ಯಾಸ್ವಲನ ವಾಯಿತು. ಈ ಏಂರ್ಯಾದಲ್ಲಿ ಎರಡು ಭಾಗಗಳಾದವು. ಒಂದು ಭಾಗವು ಸೌಮ್ಯವೂ ಸ್ವಾದಿಷ್ಟವೂ ಆದ ಪಾನಿಯವಾಯಿತು. ಇನ್ನೊಂದು ಭಾಗವು ಕ್ಷಾರಯುಕ್ತವಾಗಿದ್ದು, ಕುಡಿಯಲು ಬಾರದಂಥ, ರುಚಿಯಲ್ಲಾದಾಯಿತು. ಈ ಎರಡು ಭಾಗಗಳಿಂದ ಅನುಕ್ರಮವಾಗಿ ಭೃಗು ಮತ್ತು ಅಂಗೀರಸ- ಇವರು ಹುಟ್ಟಿದರೆಂದು ಗೋಪಧಬ್ರಾಹ್ಮಣದಲ್ಲಿ ಉಲ್ಲೇಖಿಸಲಾಗಿದೆ.

ಬ್ರಹ್ಮನ ಹೃದಯದಿಂದ ಹುಟ್ಟಿದ ಭೃಗು ಮನುವಿನ ಅಳಿಯ; ಶಂಕರನ ಷಡ್ಕ. ದಕ್ಷನ ಯಜ್ಞದ ಕಾಲಕ್ಕೆ ಶಿವನಿಗೆ ಅವಮಾನವಾಯಿತು. ಆಗ ಶಿವನನ್ನು ನಿಂದಿಸಿದವರಲ್ಲಿ ಭೃಗುವೂ ಒಬ್ಬನಾಗಿದ್ದನು. ಏರಭದ್ರನು ದಕ್ಷನ ಯಜ್ಞವನ್ನು ದ್ಷಂಸಗೊಳಿಸುತ್ತಿದ್ದಾಗ, ಭೃಗುವಿನ ಗಡ್ಡವನ್ನು ಸುಟ್ಟಿನು. ಶಂಕರನನ್ನು ಸ್ತುತಿಸಿದ ನಂತರ ಅವನು ಪ್ರಸನ್ನನಾಗಿ ಭೃಗುವಿಗೆ ಹೋತದ ಗಡ್ಡವನ್ನು ಅಂಟಿಸಿದನೆಂದು ಭಾಗವತದಲ್ಲಿ ಹೇಳಿದ್ದಾರೆ. ದಕ್ಷನಿಂದ ಅವಮಾನಗೊಂಡ ಶಂಕರನು ಭೃಗುವನ್ನು ಸುಟ್ಟಿಹಾಕಿದನೆಂದು ಒಮದೆಡೆ ಉಲ್ಲೇಖಿಸಿದೆ. ದೇವ-ದೃತ್ಯರ ಕಾಳಗದಲ್ಲಿ ದೇವತೆಗಳ ಕ್ಯೇಮೇಲಾದಾಗ ಸಂಜೀವಿನೀ ಮಂತ್ರವನ್ನು ಪಡೆಯಲು ಶುಕ್ರನು ಹೊರಟಿನು. ಭೃಗುವ ತಪಸ್ಸನ್ನು ಆರಂಭಿಸಿದನು. ಭೃಗುಪತ್ತಿಯ ದೇವತೆಗಳೊಡನೆ ಕಾದಾಡಹತ್ತಿದಳು. ಈಕೆ ಓರ್ವ ಸೀ ಇರುವಳೆಂಬಾದನ್ನು ಗಮನಿಸದೆ, ವಿಷ್ಣುವು ತನ್ನ ಚಕ್ರವನ್ನು ಆಕೆಯ ಮೇಲೆ ಬಿಟ್ಟು ಅವಳನ್ನು ವಧಿಸಿದನು. ಭೃಗುವು ಸಂಜೀವಿನೀಮಂತ್ರದಿಂದ ಅವಳನ್ನು ಜೀವಿತಗೊಳಿಸಿದನು. ವಿಷ್ಣುವಿಗೆ ‘ನೀನು ಗಭರವಾಸದ ದುಃಖವನ್ನು ಅನುಭವಿಸುವು! ಪೃಥ್ವಿಯಲ್ಲಿ ಅವಶರಿಸುವು!’ ಎಂಬ ಶಾಪವನ್ನು ಕೊಟ್ಟನೆಂದು ದೇವೀಭಾಗವತದಲ್ಲಿದೆ.

ತಾಟಕೆಯ ವರ್ಧನೆಯ ಕಾಲದಲ್ಲಿ ‘ವಿಶ್ವ ಪ್ರಸಂಗದಲ್ಲಿ ಸೀರ್ವರ್ ದೋಷಾ ಸ್ಪದವಲ್ಲ’ ಎಂಬುದನ್ನು ಸ್ಪಷ್ಟಪಡಿಸಲು ವಿಶ್ವಾಮಿತ್ರನು ರಾಮನಿಗೆ ಈ ಮೇಲಿನ ಕಥೆಯನ್ನು ಉದಾಹರಿಸಿದ್ದಾನೆ. ಭೃಗುವು ವಿಷ್ಣುವಿಗೆ ಶಾಪ ಕೊಟ್ಟಿ ಇನ್ನೊಂದು ಕಥೆಯು ಪದ್ಯಪುರಾಣದ ಭೂಮಿವಿಂಡದಲ್ಲಿದೆ. ಭೃಗುವಿನ ಯಜ್ಞವನ್ನು ರಕ್ಷಿಸುವೆನೆಂದು ವಿಷ್ಣುವು ಆಶ್ವಸನೆಯನ್ನು ಕೊಟ್ಟಿದ್ದಾನು; ಆದರೆ ಇಂದ್ರನಿಂದ ಕರೆಬಂದ ಕಾರಣ ವಿಷ್ಣುವು ತನ್ನ ಮಾತಿನಂತೆ ನಡೆಯದೆ ಇಂದ್ರನತ್ತ ಹೊರಟಿಹೋದನು. ವಿಷ್ಣುವು ಇರದೇ ಇದ್ದದನ್ನು ಲಕ್ಷ್ಯಿಸಿ ದೈತ್ಯರು ಭೃಗುವಿನ ಯಜ್ಞವನ್ನು ಹಾಳುಮಾಡಿದರು. ಆಗ ‘ಭೂಲೋಕದಲ್ಲಿ ಹತ್ತು ಬಾರಿ ಜನ್ಮ ತಾಳುವೇ!’ ಎಂಬ ಶಾಪವನ್ನು ಭೃಗುವು ವಿಷ್ಣುವಿಗೆ ಕೊಟ್ಟಿನು. ಬ್ರಹ್ಮ, ವಿಷ್ಣು, ಮಹೇಶ್ವರ ಈ ಮೂರಂತ್ರಿ ಯಾರು ಶೈವರು?— ಎಂಬುದನ್ನು ತೀರ್ಮಾನಿಸುವ ಸಂದರ್ಭವು ಭೃಗುವಿಗೆ ಒಂದಿತು. ಆಗ ಭೃಗುವು ನಿದ್ರಿಸುತ್ತಿದ್ದ ವಿಷ್ಣುವಿನ ಎದೆಗೆ ಒದ್ದುಬಿಟ್ಟಿನು. ಆಗಲೂ ವಿಷ್ಣುವು ಕೋಪಗೊಳ್ಳಲಿಲ್ಲ. ಆಗ ಭೃಗುವಿಗೆ ವಿಷ್ಣುವಿನ ಹಿರಿಮೆ ಅರ್ಥವಾಯಿತು. ಭೃಗುವಿನ ಒದೆಯ ಕಾರಣದಿಂದ ವಿಷ್ಣುವಿನ ಎದೆಯ ಮೇಲೆ ಉಂಟಾದ ಕಲೆಯನ್ನು ವಿಷ್ಣುವು ತನ್ನ ವಕ್ಷಃಸ್ಥಲದ ಮೇಲೆ ‘ಶ್ರೀವತ್ಸಲಾಂಭನ’ ಎಂದು ಧರಿಸಿದನು.

ಭೃಗುವಿಗೆ ದಿವ್ಯಾ ಮತ್ತು ಪುಲೋಮೆ ಎಂಬ ಇಬ್ಬರು ಹೆಂಡತಿಯಿರಿದ್ದರು. ದಿವ್ಯಾಂದ ಶುಕ್ರ ಮತ್ತು ಇತರ ಹನ್ಸರಿಂದ ಪುತ್ರರಾದರು. ಪುಲೋಮೆಯ ಮಗನ ಹೆಸರು ಜ್ಯಾವನನೆನಂದಿದೆ. ಭೃಗುವು ಭೃಗುಸ್ತೃತಿ, ಭೃಗುಗೀತಾ, ಭೃಗುಸೂತ್ರ ಮುಂತಾದ ಗ್ರಂಥಗಳನ್ನು ಬರೆದಿದ್ದಾನೆ. ವಾಸ್ತುಶಿಲ್ಪಶಾಸ್ತ್ರದ ಬಗ್ಗೆಯೂ ಇವನು ಗ್ರಂಥವನ್ನು ಬರೆದಿದ್ದಾನೆ.

ಇಕ್ಕೆ ಕುಕುಲದ ಪುರೋಚಿತನಾದ ವಸಿಷ್ಠನ ತರುವಾಯ ನಿಮಿರಾಜನು ಅತ್ಯಿ ಮತ್ತು ಅಂಗೀರಸದಂತೆ ಭೃಗುವನ್ನೂ ಮತ್ತಿಜನನಾಗಿ ಮಾಡಿದನು.

## ೪೮. ಮತಂಗ

ಇಷ್ಟಮೂರ್ಕಿಪರ್ವದ ಸಮೀಪದಲ್ಲಿ ಪಂಪಾನದಿಯ ಪಶ್ಚಿಮತೀರದಲ್ಲಿ ಒಂದು ಕಾಡಿತ್ತು. ಅದು ಮತಂಗವನವೆಂದು ಗುರುತಿಸಲ್ಪಡುತ್ತಿತ್ತು. ಮತಂಗ ಮನಿಯ ಶಾಪದಿಂದ ವಾಲಿಯು ಇಲ್ಲಿ ಪ್ರಮೇಶಿಸುವುದು ಸಾಧ್ಯವಿರಲಿಲ್ಲವಾದ್ದರಿಂದ ಸುಗ್ರೀವನು ಇಲ್ಲಿ ನಿಭರಯನಾಗಿರುತ್ತಿದ್ದಾನು. ಮತಂಗಿಯಷಿಯ ಶಿಷ್ಯರು ಕಟ್ಟಿಗೆಯ ಹೊರೆಗಳನ್ನು ತರಲು ಹೋಡಾಗ ಅವರ ಮೃಬೆವರಿನ ಹನಿಗಳು ಬಿಡ್ಡ ಸ್ಥಳದಲ್ಲಿ

ಹೂವುಗಳು ಅರಳಿದವು. ಆ ಹೂವುಗಳು ಎಂದೂ ಬಾಡಲಾರದಂತಹವಿದ್ದವು. ರಾಮನಿಗೆ ಹಣ್ಣಗಳನ್ನು ಅರ್ಚಿಸಿದ ಶಬರಿ ಇಲ್ಲಿಯೇ ಇರುತ್ತಿದ್ದಳು. ಮತಂಗನು ಶಬರಿಯ ಗುರುವಾಗಿದ್ದನು.

ಬ್ರಾಹ್ಮಣತ್ವವು ಜನ್ಮವನ್ನು ಅವಲಂಬಿಸಿರುತ್ತದೆ ಎಂಬುದನ್ನು ಸ್ವಷ್ಟಪಡಿಸಲು ಮಹಾಭಾರತದ ಅನುಶಾಸನಪರವರದಲ್ಲಿ ಮತಂಗನ ಕಥೆ ಇದೆ. ತಂದೆಯ ಯಜ್ಞಕೂಗಿ ಸಮಿಧೆ ಮತ್ತು ದಭೇಯನ್ನು ತರಲು ಒಂದು ಬಂಡಿಗೆ ಅದರ ಒಂದು ಬಂಡಿಗೆ ಹೆಣ್ಣಕತ್ತೆಯನ್ನೂ, ಇನ್ನೊಂದು ಬಂಡಿಗೆ ಮರಿ ಗಂಡುಕತ್ತೆಯನ್ನೂ ಹೂಡಿದನು. ಗಂಡುಕತ್ತೆಯ ಬಂಡಿಯನ್ನು ಸರಿಯಾಗಿ ಎಳೆಯಲ್ಲಿದೆ. ಆಗ ಮತಂಗನು ಅದರ ಮೂಗಿನ ಮೇಲೆ ಚಾಟಿಯಿಂದ ಹೊಡೆದನು. ಆಗ ಅದನ್ನು ಕಂಡ ತಾಯಿಕತ್ತೆಯು ಮರಿಕತ್ತೆಗೆ ತಿಳಿಸಿದ ಸಂಗತಿಯ ಆಶಯವು ಮತಂಗನಿಗೆ ತಿಳಿದುಬಂದಿತು. ಈ ಬಗ್ಗೆ ಮತಂಗನು ಕೇಳಿದ್ದರಿಂದ ಆ ಹೆಣ್ಣ ಕತ್ತೆಯು, ಮತಂಗನು ಚಾಂಡಾಲನು ಏಕಾದನು ಎಂಬ ಬಗ್ಗೆ ವಿವರಿಸಿತು. ಮತಂಗನ ತಾಯಿಯು ಬ್ರಾಹ್ಮಣಾಗಿದ್ದರೂ ತಂದೆಯು ಕ್ಷೋರಿಕನಾಗಿದ್ದನು. ಆದ್ದರಿಂದ ಮತಂಗನಿಗೆ ಬ್ರಾಹ್ಮಣತ್ವ ಇಲ್ಲವಾಗಿದೆ ಎಂದಿತು. ಇದನ್ನು ಕೇಳಿಕೊಂಡ ಮತಂಗನು ಯಜ್ಞದ ಸಿಧ್ಧತೆಯನ್ನು ಮಾಡುವುದನ್ನು ಬಿಟ್ಟು ತಪಸ್ಸಿಗಾರಂಭಿಸಿದನು. ಅವನಿಗೆ ಇಂದನು ಪ್ರಸನ್ನನಾದನು. ಚಾಂಡಾಲಯೋನಿಯಲ್ಲಿ ಜನಿಸಿದವನಿಗೆ ಬ್ರಹ್ಮಣತ್ವ ಸಿಗುವುದು ಅಶಕ್ಯವೆಂದು ಇಂದನು ಹೇಳಿದನು. ಅನಂತರ ಮತಂಗನು ಒಂಟಿ ಕಾಲಿನಲ್ಲಿ ನಿಂತು ನೂರು ವರ್ಷಗಳ ಕಾಲ ತಪಸ್ಸನ್ನಾಗಿಸಿದನು. ಇಂದ್ರನು ಅವನಿಗೆ ಅಸಾಧ್ಯ ಸಂಗತಿಗಳ ಆಸೆ ಇಟ್ಟಿಕೊಳ್ಳಬಾರದೆಂದು ಹೇಳಿದನು. ಬ್ರಾಹ್ಮಣತ್ವವು ಸಹಜಸಾಧ್ಯವಿರದೆ ಅನೇಕ ಜನ್ಮಗಳ ನಂತರ ದೊರಕುತ್ತದೆ ಎಂದು ತಿಳಿಸಿದಾಗ, ಮತಂಗನು ಇನ್ನೂ ಒಂದು ಸಾಮಿರ ವರ್ಷಗಳ ತಪಸ್ಸನ್ನು ಮಾಡಿದನು. ಆಗ ಇಂದನು ಮತಂಗನಿಗೆ ಬ್ರಾಹ್ಮಣತ್ವವನ್ನು ಹೊರತುಪಡಿಸಿ, ಕಾಮವಿಹಾರಿ, ಕಾಮ ರೂಪಿ, ಆಕಾಶಗಾಮಿ, ಅಕ್ಷಯಕೀರ್ತಿ ಉಳ್ಳವನಾಗಬೇಕೆಂಬ ವರಗಳನ್ನು ಕೊಟ್ಟನು. ಮತಂಗನು ದೇಹತ್ವಾಗ ಮಾಡಿ ವರಗಳಿಂದ ದೊರೆತ ಸ್ಥಾನಕ್ಕೆ ತಲುಪಿದನು.

### ೮೮. ಮದಯಂತಿ

ಜೀವಳು ಸೌದಾಸ (ಕಲಾಷಪಾದ) ರಾಜನ ಪತ್ತಿಯಾಗಿದ್ದಳು. ಪುರೋಣಿತೆ ನಾದ ವಸಿಷ್ಟನು ರಾಜನಿಗೆ ಶಾಪವನ್ನು ಕೊಟ್ಟ ನಂತರ, ಸೌದಾಸರಾಜನು ವಸಿಷ್ಟನಿಗೆ ಪ್ರತಿಶಾಪವನ್ನು ಕೊಡಲು ಸಿಧನಾಗಿದ್ದನು. ಆಗ ಮದಯಂತಿಯು

ಈ ರೀತಿ ಮಾಡುವುದು ಸರಿಯಲ್ಲವೆಂದು ತಿಳಿಸಿ ಸೌದಾಸನನನ್ನು ಪರಾಪೃತ್ತ ಗೊಳಿಸಿದ್ದಳು. ಮದಯಂತಿಗೆ ಅಶ್ವಕನೆಂಬ ಒಬ್ಬ ಮಗನಿದ್ದನು.

### ೩೦. ಮಥುಚ್ಛಂದ

ಇವನು ವಿಶ್ವಾಮಿತ್ರನ ಐವತ್ತೇರಡನೆಯ ಮಗ. ಮೊದಲಿನ ಐವತ್ತು ಮಕ್ಕಳು ಶುನಿಸೇವನನ್ನು ಅಣ್ಣನೆಂದು ಬಗೆಯಲು ಒಟ್ಟಿಕೊಳ್ಳಲಿಲ್ಲ. ಒಟ್ಟಿಕೊಂಡವರಲ್ಲಿ ಮಥುಚ್ಛಂದನೇ ಪ್ರಮುಖನಿದ್ದನು. ವಿಶ್ವಾಮಿತ್ರನು ಇದರಿಂದ ಪ್ರಸನ್ನಗೊಂಡು ಮಥುಚ್ಛಂದನಿಗೆ ಉತ್ತಮ ಆರ್ಥಿಕಾದವನ್ನು ಹೊಣಿಸು. ಯಾಗ್ನೇದದ ಮೊದಲನೆಯ ಮಂಡಲದಲ್ಲಿಯ ಮೊದಲಿನ ಹತ್ತು ಸೂಕ್ತಗಳನ್ನು ಮಥುಚ್ಛಂದನು ರಚಿಸಿದ್ದಾನೆ. ಈತನು ಶರ್ಯಾಂತಿಯ ಪ್ರರೋಹಿತನಾಗಿದ್ದನು.

### ೩೧. ಮಥುಧೃತ್ಯೇ

ಈತನು ಕೃತಯುಗದ ದಿತಿಯ ಮಗ. ರಾವಣನ ಚಿಕ್ಕಮೃನ್ ಮಗಳ ಹೆಸರು ಕುಂಭಿನಸಿ ಎಂದಿತ್ತು. ಮಥುದೃತ್ಯನು ಈಕೆಯನ್ನು ಅಪಹರಿಸಿದಾಗ ಇವನ ಪಾರುಪತ್ಯ ಮಾಡಲು ರಾವಣನು ಸೈನ್ಯಸಮೇತನಾಗಿ ಸಚ್ಚಾದನು. ಆಗ ಕುಂಭಿನಸಿಯು ಮಥುದೃತ್ಯನೇ ತನ್ನ ಪತಿ ಎಂದು ಹೇಳಿ ರಾವಣನಿಗೆ ಸಹಾಯ ಮಾಡಲು ಹೇಳಿದಳು. ಮಥುದೃತ್ಯನು ಜ್ಞಾನಿಯೂ ಬುದ್ಧಿನಿಷ್ಟನೂ ಆಗಿದ್ದನು; ದೇವತೆಗಳೊಡನೆ ಮಿಶ್ರತ್ವವನಿಷ್ಟಕೊಂಡಿದ್ದನು. ಶಂಕರನಿಂದ ಇವನಿಗೆ ಒಂದು ತ್ರಿಶಾಲವು ವರವಾಗಿ ದೊರೆತಿತ್ತು. ಈತನು ದೇವತೆ-ಬಾಹ್ಯಾಂಶೋಡನೆ ವೈರಜ್ಯವನ್ನು ತಾಳದೇ ಇರುವವರೆಗೆ ಮಾತ್ರ ಈ ಜಿರವಾಗಿರಬೇಕೆಂಬ ಇಚ್ಛೆಯು ಮಥು ದೃತ್ಯನಿದಿತ್ತು. ಶಂಕರನ ಬಳಿ ಈ ಇಚ್ಛೆಯನ್ನು ಅವನು ವ್ಯಕ್ತಪಡಿಸಿದನು. ‘ಈ ಇಚ್ಛೆಯು ಪೂರ್ಣವಾಗಲಾರದು; ಕೇವಲ ಒಬ್ಬ ಪುತ್ರನಿಗೆ ಮಾತ್ರ ಅದು ದೊರಕುವುದು; ಮತ್ತು ಈ ಶೂಲವು ಕ್ಯಾಯಲ್ಲಿರುವವರೆಗೆ ಆ ಪುತ್ರನನ್ನು ಯಾರೂ ವಧಿಸುವಂತಿಲ್ಲ!’ ಎಂದು ಶಂಕರನು ಹೇಳಿದನು. ಮಥುದೃತ್ಯನ ಮಗನಾದ ಲವಣನಿಗೆ ಈ ಶೂಲವು ವಾರಸಾಗಿ ದೊರೆಯಿತು.

### ೩೨. ಮಯ

ಇವನು ದಸುವಿನ ಪ್ರತ್ಯಾದ ದಾನವರಲ್ಲಿ ಒಬ್ಬನಿದ್ದನು. ರಾಮಾಯಣದಲ್ಲಿ ಇವನನ್ನು ದಿತಿಯ ಪ್ರತ್ಯನೆಂದು ಉಲ್ಲೇಖಿಸಿದ್ದ ಸರಿಯಲ್ಲ. ಈತನಿಗೆ ನಮುಕಿ

ಎಂಬ ಸಹೋದರನಿದ್ದನು. ಮಯನ ಪಶ್ಚಿಯರು ಮತ್ತು ಮಕ್ಕಳ ಬಗ್ಗೆ ವಿವಿಧ ಗ್ರಂಥಗಳಲ್ಲಿ ಭಿನ್ನಭಿನ್ನ ಮಾಹಿತಿ ಇದೆ. ಹೇಮಾ ಎಂಬ ಅಪ್ಸರೆಯ ಈತನ ಮಜಂಡಿಯಾಗಿದ್ದ ಇವಳಿಂದ ಮಯನಿಗೆ ಮಂಡೋದರಿ ಎಂಬ ಕನ್ಸೆಯಾದಳು. ಅವಳ ಮದುವೆಯು ರಾಷಣನೊಡನೆ ನಡೆಯಿತೆಂದು ವಾಲ್ಯೇಕ ರಾಮಾಯಣ ದಲ್ಲಿದೆ. ಮಂಡೋದರಿಯಂತೆ, ಮಾಯಾವಿನ ಮತ್ತು ದಂದುಭಿ ಎಂಬ ಇನ್ನೇರಡು ಮಕ್ಕಳ ಉಲ್ಲೇಖವೂ ಸಹ ಇದೆ. ಮಂಡೋದರಿಯ ಜೊತೆ ಕುಹಾ ಮತ್ತು ಉಪದಾನವಿ ಎಂಬ ಇನ್ನೇರಡು ಕನ್ಸೆಯರ ಹೆಸರುಗಳೂ ಕಂಡುರಬುತ್ತವೇ— ಎಂದು ಮತ್ತುಪುರಾಣದಲ್ಲಿದೆ. ಬ್ರಹ್ಮಾಂಡಪುರಾಣದಲ್ಲಿ ರಂಭೇಯಿಂದ ಮಯನು ಆರು ಮಕ್ಕಳನ್ನು ಹೊಂದಿದನು ಎಂದು ತಿಳಿದುಬರುತ್ತದೆ. ಇಮಕ್ಕಾಗುಹೆಯಲ್ಲಿ, ಮಾಯಾವೀ ಶಿಲ್ಪಕಾರನಾದ ಈ ಮಯನೆಂಬ ದಾನವನು ಒಂದು ಸುವರ್ಣ ಭವನವನ್ನು ನಿರ್ಮಿಸಿದನು. ಬ್ರಹ್ಮದೇವನ ವರದಿಂದ ಉತ್ಸನಸ ಎಂಬುವನ ಸಂಪತ್ತೆಲ್ಲವೂ ಮಯನಿಗೆ ಲಭಿಸಿತು. ಮಯನು ಹೇಮಾ ಎಂಬುವಳೋಡನೆ ಲಂಪಣನಾದ್ದಿರಿಂದ ಇಂದ್ರನು ಮಯನನ್ನು ವಧಿಸಿದನೆಂದು ವಾಲ್ಯೇಕ ರಾಮಾಯಣದಲ್ಲಿದೆ. ನಮುಕಿಯ ವಥೆಯಿಂದ ಉಂಟಾದ ವ್ಯೇರತ್ವವು ಕೊನೆಗೊಂಡು ಇಂದ್ರ ಮತ್ತು ಮಯ ಇವರಲ್ಲಿ ಸ್ವೇಹ ಬೆಳೆಯಿತೆಂದೂ, ಪರಸ್ಪರರು ತಮ್ಮ ಮಾಯಾವೀ ವಿದ್ಯೇಗಳನ್ನು ಹಂಚಿಕೊಂಡರೆಂದೂ ಬ್ರಹ್ಮ ಪುರಾಣದಲ್ಲಿದೆ. ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರಗಳನ್ನು ಕುರಿತು ಮಯನು ಗ್ರಂಥಗಳನ್ನು ರಚಿಸಿದ್ದಾನೆ.

## ೯. ಮಂಧರೆ

ಮಂಧರೆಯು ಕೈಕೇಯಿಯ ತವರಿನಿಂದ ಬಂದ ದಾಸಿಯಾಗಿದ್ದಳು. ಪೂರ್ವಜನ್ಯದಲ್ಲಿ ಇವಳು ದಂದುಭಿ ಎಂಬ ಗಂಧರ್ವಯಾಗಿದ್ದಳು. ಕೃಷ್ಣಾವ ತಾರದಲ್ಲಿ ಇವಳು ಕುಬ್ಜೀಯಾಗಿದ್ದಳು. ಇವಳಿಗೆ ಗೂನು ಇತ್ತು. ಕೈಕೇಯಿಯು ರಾಮನ ಬಗ್ಗೆ ಅತಿಶಯವಾದ ಪ್ರೀತಿಯನ್ನು ಇಟ್ಟಿಕೊಂಡಿದ್ದಳು. ಆದರೂ ಮಂಧರೆಯು ರಾಮನ ಬಗ್ಗೆ ಕೈಕೇಯಿಯ ಮನಸ್ಸಿನಲ್ಲಿ ಮತ್ತುರವನ್ನು ಜಾಗೃತ ಗೊಳಿಸಿದಳು. ರಾಮನ ಯೋವರಾಜ್ಯಾಭಿಷೇಕದ ಸಮಯದಲ್ಲಿಯೇ, ದಶರಥನು ಕೈಕೇಯಿಗೆ ಕೊಡಬೇಕೆಂದು ಎರಡು ವರಗಳನ್ನು ಬೇಡಿಕೊಳ್ಳಬೇಕೆಂದು ಮಂಧರೆಯು ಒತ್ತಾಯಿಪಡಿಸಿದಳು. ಭರತನಿಗೆ ಯೋವರಾಜ್ಯಾಭಿಷೇಕ ಮತ್ತು ರಾಮನಿಗೆ ಹದಿನಾಲ್ಕು ವರ್ಷಗಳ ವನವಾಸವಾಗಬೇಕೆಂದು ಕೈಕೇಯಿಗೆ ಒಟ್ಟಿಗೆಯಾಗುವಂತೆ ಹೇಳಿದಳು.

ಮಂಧರೆಯು ತನ್ನ ದುಡ್ಪಳುದ್ದಿಲ್ಲಿಂದ ಕೈಕೇಯಿಯ ಬುದ್ಧಿಗೆಸಿದಳು. ಶತ್ರುಘ್ನ ಹಾಗೂ ಭರತ ಇವರು ಮಾತನಾಡುತ್ತಿದ್ದಾಗ, ಶೃಂಗರಿಸಿಕೊಂಡು ಬಾಗಿಲಿನಲ್ಲಿ ನಿಂತಿದ್ದ ಮಂಧರೆಯನ್ನು ಕಂಡು ಶತ್ರುಘ್ನನಿಗೆ ತಡೆಯಲಾರದ ಕೋಪ ಬಂದಿತು. ಇವಳಿಗೆ ಸರಿಯಾದ ಶಿಕ್ಷೆ ಮಾಡಬೇಕೆಂದು ಉದ್ಯುಕ್ತನಾದ ಶತ್ರುಘ್ನನನ್ನು ಭರತನು ತಡೆದನು. ಮಂಧರೆಯು ಗೋಳಿಡುತ್ತ ಕೈಕೇಯಿಯ ಬಳಿ ಹೋದಾಗ ಕೈಕೇಯಿಯು ಅವಳನ್ನು ಸಂತೃಪ್ತಿಸಿದಳು.

#### ೬೭. ಮಂಡೋದರಿ

ಇವಳು ಮಯಾಸುರನ ಮಗಳಾಗಿದ್ದಳು. ರಾವಣನ ಭಯದಿಂದ ಮಯನು ತನ್ನ ಕನ್ನೆಯಾದ ಇವಳನ್ನು ಅವನಿಗೆ ಒಟ್ಟಿಸಿ ಅವನೊಡನೆ ಸ್ವೇಹವನ್ನು ಸಂಪಾದಿಸಿದನೆಂದು ಹಾಲ್ಕಿರಿಕಾಮಾಯಣದ ಯಥ್ರಾಕಾಂಡ ೩/೧ರಲ್ಲಿದೆ. ಸೀತೆಯ ಶೋಧಾರ್ಥವಾಗಿ ಅಲೆಯುತ್ತಿದ್ದ ಹನುಮಾನನಿಗೆ ಲಂಕೆಯ ಅರಮನೆಯಲ್ಲಿ, ಆಭರಣಗಳನ್ನು ಧರಿಸಿದ, ಗೌರಾಂಗಿಯಾದ. ಓವರ್ ರೂಪಸಂಪನ್ನೆ, ಅಂತಃಪುರದ ಸ್ವಾಮಿನಿಯನಿಸುತ್ತಿದ್ದ ಮಂಡೋದರಿಯು ಕಂಡುಬಂದಳು (ಸುಂದರಕಾಂಡ, ೧೦/ಇಂ-ಖಿಲಿ).

ಸುಂದಪುರಾಣದಲ್ಲಿ ರಂಭೇ ಇಲ್ಲವೆ ಹೇಮಾ, ಈ ಅಪ್ಸರೆಯಿಂದ ಮಯಾ ಸುರನಿಗೆ ಹುಟ್ಟಿದ ಕನ್ನೆ, ಮಂಡೋದರಿ ಎಂದಿದೆ. ಬ್ರಹ್ಮಾಂಡಪುರಾಣದಲ್ಲಿಯೂ ಇದೇ ರೀತಿಯ ಉಲ್ಲೇಖವಿದೆ. ‘ಸೀತೆಯು ಇವಳ ಕನ್ನೆಯಾಗಿದ್ದಳು’ ಎಂಬ ಅಭಿಪ್ರಾಯವೂ ಕಂಡುಬರುತ್ತದೆ. ಮೇಘನಾದನು ಮಂಡೋದರಿಯ ಮಗ.

ಪಂಚಪತ್ರತೆಯರಲ್ಲಿ ಮಂಡೋದರಿ ಒಬ್ಬಳಾಗಿದ್ದಳೆ. ‘ಅಹಲ್ಯಾ ದ್ರೌಪದಿ ಸೀತಾ ತಾರಾ ಮಂಡೋದರಿ ತಥಾ’ ಎಂದಿದೆ.

#### ೬೮. ಮರುತ್ತು

ಈ ರಾಜಜ್ಞಿಯು ಸಂವರ್ತನಾಮಣಿಯ ಶಿಷ್ಯ. ಐತರೇಯಬ್ರಾಹ್ಮಣದ ಪ್ರಕಾರ ಈತನು ಕಾಮಪೂನ ವಂಶಜನಾಗಿದ್ದನು. ಬೃಹಸ್ಪತಿಯು ಇವನಿಗೆ ಪುರೋಹಿತ ನಾಗಿದ್ದನು. ಇಂದ್ರ ಮತ್ತು ಮರುತ್ತು ಯಾವಾಗಲೂ ಸ್ವರ್ವ ನಡೆಯುತ್ತಿತ್ತು. ಮರುತ್ತನ ಮುಂದೆ ಇಂದ್ರನ ಆಟವು ನಡೆಯುತ್ತಿರಲ್ಲಿ. ಆಗ ಇಂದ್ರನು ಬೃಹಸ್ಪತಿಗೆ ಮರುತ್ತನ ಹೌರೋಹಿತ್ಯವನ್ನು ಬಿಡಲು ಹೇಳಿದನು. ನಾರದನ ಹೇಳಿಕೆಯಂತೆ ಮರುತ್ತನು ಸಂವರ್ತನ ಬಳಿಗೆ ಹೋಗಿ, ಯಜ್ಞದ ಶುತ್ತಿಜ್ಞವನ್ನು ಸ್ವೀಕರಿಸ

ಬೇಕೆಂದು ವಿನಂತಿಸಿದನು. ಸಂವರ್ತನು ಈತನ ಯಜ್ಞದ ಖುಟ್ಟಿಜತ್ವವನ್ನು ಸ್ವೀಕರಿಸಿ ಪ್ರಯತ್ನಿಸಿದನು. ಆದರೆ ಸಂವರ್ತನ ಬೆಂಗಾವಲಿನಿಂದ ಇಂದ್ರನ ಕುಚೇಷ್ಯಗಳು ವ್ಯಘರಾದವು. ಮರುತ್ತನು ಇಂದ್ರ, ಬೃಹಸ್ಪತಿ ವೇದಲಾದ ದೇವತೆಗಳನ್ನು ಸನ್ಯಾನಪೂರ್ವಕವಾಗಿ ಯಜ್ಞಕ್ಕೆ ಆಮಂತ್ರಿಸಿ, ಹವನ ಮಾಡಿದ ಸೋಮವನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸಿದನು. ಅನಂತರ ಇಂದ್ರ ಮತ್ತು ಮರುತ್ತರಲ್ಲಿ ಸ್ನೇಹವು ಬೆಳೆಯಿತು.

ರಾವಣನು ಮರುತ್ತನ ಯಜ್ಞದಲ್ಲಿ ವಿಶ್ವವನ್ನಂಟು ಮಾಡಿದನು. ಆಗ ಮರುತ್ತನು ಅವನೊಡನೆ ಯುದ್ಧ ಮಾಡಲು ಸಜ್ಜಾದನು. ‘ಯಜ್ಞದೀಕ್ಷೆಯನ್ನು ಹೊಂದಿದವನು ಯುದ್ಧ ಮಾಡುವಂತಿಲ್ಲ’ ಎಂದು ಹೇಳಿ ಸಂವರ್ತನು ಆತನನ್ನು ಪರಾವೃತ್ತಗೊಳಿಸಿದನು. ಆಗ ರಾವಣನು ತನಗೆ ಜಯವಾಯಿತು ಎಂದು ಘೋಷಿಸಿಕೊಂಡು ಹೊರಟುಹೋದನು. ಮರುತ್ತನ ಯಜ್ಞವು ಅಭಿತ ಪೂರ್ವವಾಯಿತು. ಮರುತ್ತನ ಗಣದವರೆಲ್ಲರೂ ಸಂತೋಷಗೊಂಡರು. ಮರುತತನು ಬ್ರಾಹ್ಮಣಗಂಧವಾದಿಗಳಿಗೆ ಹೇರಳ ದ್ರವ್ಯವನ್ನು ಕೊಟ್ಟನು. ಗುರುವಿನ ಆಜ್ಞೆಯ ಮೇರೆಗೆ ಯಜ್ಞವನ್ನು ಪೂರ್ಣಗೊಳಿಸಿದ ನಂತರ ಇವನು ರಾಜ್ಯವನ್ನಾಳಿದನು. ಮರುತ್ತನಿಗೆ ದಮ ಎಂಬ ಹೆಸರಿನ ಒಬ್ಬ ಮಗನಿದ್ದನು.

## ೬೬. ಮಹಾಪಾಠ್ಯ

ಇವನು ವಿಶ್ವವ ಮತ್ತು ಪುರುಷೋತ್ತಮಾ ಇವರ ಪುತ್ರ. ಇವನಿಗೆ ‘ಮತ್ತ’ನೆಂತಲೂ ಹೆಸರಿತ್ತು. ಇವನು ರಾವಣನ ಅಮಾತ್ಯರಲ್ಲಿ ಒಬ್ಬನಾಗಿದ್ದನು. ಹನುಮಾನನು ಲಂಕಾ ದಹನದ ಕಾಲಕ್ಕೆ ಇವರ ಮನೆಗೆ ಬೆಂಕಿಯಿಟ್ಟನು. ಯುದ್ಧದಲ್ಲಿ ರಾಮನು ಇವನನ್ನು ಒಡಿಸಿದನು. ಮಹಾಪಾಠ್ಯನು ವಾನರರ ಸೇನೆಯನ್ನು ಅಪರಿಮಿತವಾಗಿ ಸಂಹರಿಸಿದನು; ಜಾಂಬವಾನ ಹಾಗೂ ಗವಾಕ್ಷ ಇವರಿಗೆ ಗಾಯಗಳನ್ನು ಉಂಟುಮಾಡಿದನು. ಅಂಗದನಿಂದ ಇವನ ವಥಯಾಯಿತು.

## ೬೭. ಮಾತಲಿ

ಇವನು ಇಂದ್ರನ ಸಾರಥಿ; ಇವನ ಪತ್ನಿ ಸುಧಮೇ. ಇವಳಿಂದ ಮಾತಲಿಗೆ ಏರಡು ಮಕ್ಕಳಾದವು. ರಾಮ-ರಾವಣರ ಯುದ್ಧದಲ್ಲಿ ಇಂದ್ರನ ಸೂಚನೆಯಿಂತೆ ಇವನು ರಥ, ಧನುಸ್, ಬಾಳ, ಕವಚಸಿಹಿತನಾಗಿ ರಾಮನ ನೆರವಿಗೆ ಬಂದನು. ರಾಮನ ಸಾರಥ್ಯವನ್ನು ಬಹಳ ಕುಶಲತೆಯಿಂದ ಮಾಡಿ ರಾವಣನನ್ನು

ವಧಿಸುವುದರಲ್ಲಿ ರಾಮನಿಗೆ ನೆರವಾದನು. ರಾಣಿನನ್ನು ವಧಿಸಲು ಬ್ರಹ್ಮದೇವನು ಕೊಟ್ಟ ಅಸ್ತಗಳನ್ನು ಉಪಯೋಗಿಸಬೇಕೆಂದು ರಾಮನಿಗೆ ಜಾಖ್ಯಿಸಿದನು. ರಾಣಿನ ವಥೆಯಾದನಂತರ ರಾಮನು ಮಾತಲಿಯನ್ನು ಗೌರವಿಸಿದನು.

ಅರ್ಜುನನನ್ನು, ಇಂದ್ರನ ಆಜ್ಞೆಯನುಸಾರ ಸ್ವರ್ಗಕ್ಕೆ ಕರೆತಂದವನು ಮಾತಲಿ.

### ೯೮. ಮಾಂಧಾತ

ಇವನು ಯಂವನಾಶ್ವ ಎಂಬ ರಾಜನ ಮಗ. ರಾಜ್ಯದಲ್ಲಿ ಬರಗಾಲ ವೃಂಣಾದಾಗ ಈತನು ಉಗ್ರತಪಸ್ಸನ್ನು ಕ್ಯುಗೊಂಡು ‘ಪದ್ಮ’ ಎಂಬ ಏಕಾದಶೀ ವ್ರತವನ್ನಾಚಿರಿಸಿ ಬರಗಾಲದ ನಿವಾರಣೆ ಮಾಡಿದನು. ಪಾಪಾಚರಣೆಯನ್ನು ಮಾಡಿದ ಶ್ರಮಣ ಎಂಬುವನಿಗೆ ಇವನು ಕರಿಣಾಶ್ವಿಕ್ಕೆ ವಿಧಿಸಿದನೆಂದು ರಾಮನು ವಾಲಿಗೆ ಹೇಳಿದ್ದನು. ಮಾಂಧಾತನಿಗೆ ನೂರು ಜನ ಹೆಂಡತಿಯರಿದ್ದರೂ ಮಕ್ಕಳಾಗಲಿಲ್ಲ. ಅದಕ್ಕಾಗಿ ಇವನು ತುಂಬಾ ಹೊರಗುತ್ತಿದ್ದನು. ಪುತ್ರ ಪ್ರಾತ್ಯಾಗಿ ಇವನು ಖುಷಿಗಳಿಂದ ಯಜ್ಞವನ್ನು ಮಾಡಿಸಿದನು. ಖುಷಿಗಳು ರಾಣಿಯರಿಗೆ ಪುತ್ರಪ್ರಾತ್ಯಾಯಾಗಬೇಕೆಂದು ಸಿದ್ಧಪಡಿಸಿದ ಜಲವನ್ನು (ಪೃಷ್ಟರಾಜು) ಮಾಂಧಾತನು ಬಾಯಾರಿಕೆಯಾಯಿತೆಂದು ಹುಡಿದನು. ಆಗ ಇವನಿಗೆ ಗಭ್ರದಾರಣೆಯಾಯಿತು. ಗಭ್ರವು ಚೆನ್ನಾಗಿ ಉದರದಲ್ಲಿ ಬೆಳೆದಾಗ, ಖುಷಿಗಳು ಈತನ ಕುಕ್ಕಿಯನ್ನು ಭೇದಿಸಿ ಬಾಲಕನನ್ನು ಹೊರತೆಗೆದರು. ಇಂದ್ರನು ತನ್ನ ಹೆಬ್ಬೆರಳನ್ನು ಮಗುವಿನ ಬಾಯಿಗೆ ಜೀವಲು ಕೊಟ್ಟು ಆ ಬಾಲಕನನ್ನು ಸಂರಕ್ಷಿಸಿದನು. ಮಾಂಧಾತನು ತುಂಬಾ ಬಲಶಾಲಿ ಮತ್ತು ವಿದ್ಯಾಪ್ರಮೀಳಾ. ತಪೋಬಲದಿಂದ ಇವನಿಗೆ ಹಲವಾರು ಶಸ್ತ್ರಾಸ್ತಗಳು ಲಭಿಸಿದ್ದವು. ಸಕಲ ಭೂಲೋಕವನ್ನೂ ಗೆದ್ದುಕೊಂಡು ಇವನು ರಾಜಸೂಯ, ಅಶ್ವಮೇಧಾರಿ ಯಜ್ಞಗಳನ್ನು ನೆರವೇರಿಸಿದನು. ಅನಂತರ ಇವನಿಗೆ ತನ್ನ ಪರಾಕ್ರಮದ ಗರ್ವವುಂಟಾಯಿತು; ಇಂದ್ರನ ಅರ್ಥಸಿಂಹಾಸನವು ದೊರೆಯ ಬೇಕೆಂಬ ಅಭಿಲಾಷೆಯು ಇವನಿಗಾಯಿತು. ಇಂದ್ರನು ಇವನನ್ನು ಯುದ್ಧಕ್ಕೆ ಆಹ್ವಾನಿಸಿ, ಲವಣಾಸುರನೊಡನೆ ಯುದ್ಧ ಮಾಡಲು ಹೇಳಿದನು. ಈ ಯುದ್ಧದಲ್ಲಿ ಮಾಂಧಾತನು ಮಡಿದನು. ಮಾಂಧಾತನು ಕ್ಷತ್ರಿಯನಾಗಿ ಹುಟ್ಟಿದ್ದರೂ ಬ್ರಾಹ್ಮಣ ನಾದನು. ಇವನು ರಾಣಿನನ್ನು ಸೋಲಿಸಿದ್ದನು. ‘ಶರಬಿಂದು’ವಿನ ಕಸ್ಯೆಯಾದ ಬಿಂದುಮತಿಯೊಡನೆ ಈತನ ವಿವಾಹವಾಗಿತ್ತು. ಇವಳಿಂದ ಮುಚುಕುಂದ, ಅಂಬರಿಷೆ, ಪುರುಕ್ತ ಎಂಬ ಮೂರು ಜನ ಪುತ್ರರು ಹುಟ್ಟಿದರು. ಅಲ್ಲದೆ ಇವನಿಗೆ ಇವತ್ತು ಮಂದಿ ಕಸ್ಯೆಯರಿದ್ದರು. ಒಮ್ಮೆ ಒಬ್ಬ ಖುಷಿಯು ಮಾಂಧಾತನಿಗೆ

ಓವರ್ ಕನ್ಸೆಯ ಮದುವೆಯ ಪ್ರಸ್ತಾಪವಿಟ್ಟನು. ಈ ಖಚಿತ್ಯ ತೀರ ವೃದ್ಧ ನಾದ್ವರಿಂದ ತನ್ನ ಕನ್ಸೆಯನ್ನು ಕೊಡಲು ಮಾಂಧಾತನ ಮನಸ್ಸಿಗೆ ಸರಿಯೆನಿಸಲಿಲ್ಲ. ಆಗ ಮಾಂಧಾತನು ಅಂತರ್ಗ್ರಹಕ್ಕೆ ಹೋಗಿ ‘ಯಾವ ಕನ್ಸೆಯು ಈ ವೃದ್ಧ ಖಚಿತೊಡನೆ ಮದುವೆಯಾಗಲು ಇಷ್ಟಪಡುವಳೋ ಅವಳಿಗೆ ಆತನೊಡನೆ ಮದುವೆ ಮಾಡುವೆನು; ಎಂದು ಹೇಳಿದನು. ವೃದ್ಧನು ರೂಪವನ್ನು ಕಂಡನಂತರ ಯಾವ ಕನ್ಸೆಯೂ ಒಪ್ಪಲಾರಳೆಂಬ ನಂಬಿಕೆ ರಾಜನಿಗಿತ್ತು. ಈ ಕವಟವನ್ನು ರಿತ ಆ ವೃದ್ಧ ಖಚಿತ್ಯ ಅಶಿಸುಂದರ ರೂಪವನ್ನು ತಾಳಿ ಅಂತರ್ಗ್ರಹದಲ್ಲಿ ಪ್ರವೇಶಿಸಿದನು. ಆಗ ಅಲ್ಲಿದ್ದ ಪ್ರತಿಯೊಬ್ಬ ಕನ್ಸೆಯೂ ತನಗೆ ಈತನೇ ಪರಿಯಾಗಿರ ಬೇಕೆಂದು ದೃಢವಾಗಿ ಹೇಳಿದಳು. ಹೀಗಾದ್ದರಿಂದ ಮಾಂಧಾತನು ತನ್ನ ಎಲ್ಲ ಕನ್ಸೆಯರನ್ನೂ ಈ ಖಚಿಗೆ ಮದುವೆ ಮಾಡಿಕೊಟ್ಟನೆಂಬ ಕಥೆಯು ಪದ್ಯ ಪುರಾಣ, ವಿಷ್ಣುಪುರಾಣ ಮತ್ತು ಗರುಡಪುರಾಣಗಳಲ್ಲಿದೆ.

### ೬೬. ಮಾರೀಚ, ಸುಭಾಮು

ಮಾರೀಚ-ಸುಭಾಮು ಇವರು ತಾಟಕಿ ಮತ್ತು ಸುಂದರ ಇವರ ಮಕ್ಕಳು. ಇಬ್ಬರೂ ತುಂಬಾ ಬಲಶಾಲಿಗಳೂ, ಸುಶಿಕ್ಷಿತರೂ ಆಗಿದ್ದರೆಂದು ವಿಶ್ವಾಮಿತ್ರನು ಹೇಳಿದ್ದಾನೆ. ಮಾರೀಚನು ಈ ಮೊದಲು ಯಕ್ಷನಾಗಿದನು. ಅಗಸ್ತ್ಯನ ಶಾಪದಿಂದ ಅವನು ರಾಕ್ಷಸನಾದನು. ಸೀತೆಯನ್ನು ಅಪಹರಿಸಬಾರದೆಂದು ಈತನು ರಾಷಣಿಗೆ ಮತ್ತೆ ಮತ್ತೆ ಹೇಳಿದನು. ರಾಮನ ಸಾಮಧ್ಯದ ಅನುಭವವು ಮಾರೀಚನಿಗೆ ಇತ್ತಾದರೂ, ರಾಷಣನು ಈತನನ್ನು ಕೊಂಡುಹಾಕುವ ಬೆದರಿಕೆ ಹಾಕಿದ ಕಾರಣ ಅನಿವಾರ್ಯವಾಗಿ ಇವನು ‘ಸುವರ್ಣಾಮೃಗ’ವಾಗಿ ರಾಷಣಿಗೆ ಸೀತಾಪಹರಣ ಕಾರ್ಯದಲ್ಲಿ ನೆರವಾದನು. ಮಾರೀಚನಿಗೆ ಹತ್ತು ಸಹಸ್ರ ಆನೆಗಳ ಬಲವಿತ್ತು. ಸುಮಾಲಿ ರಾಕ್ಷಸನ ಬಳಿಯ ನಾಲ್ಕು ಅಮಾತ್ಯರಲ್ಲಿ ಇವನು ಒಬ್ಬ.

ವಿಶ್ವಾಮಿತ್ರನ ಯಜ್ಞದಲ್ಲಿ ಮಾರೀಚ ಹಾಗೂ ಸುಭಾಮು ತುಂಬ ವಿಷ್ಣು ಗಳನ್ನುಂಟುಮಾಡುತ್ತಿದ್ದರು. ರಾಮನು ಸುಭಾಮುವನ್ನು ವಧಿಸಿದನು. ಮಾರೀಚನು ಬಾಳಿಗಳ ಹೊಡೆತದಿಂದಾಗಿ ಸಮುದ್ರದಲ್ಲಿ ಬಿದ್ದನು; ಲಂಕೆಗೆ ಹೋಗಿ ರಾಷಣನ ಆಶ್ರಯವನ್ನು ಆಗ ಪಡೆದ್ದನು. ಮಾರೀಚನು ಸುವರ್ಣಾಮೃಗದ ರೂಪವನ್ನು ಧರಿಸಿದಾಗ ಇವನನ್ನು ಬೆನ್ನಟ್ಟಿದ ರಾಮ ಇವನನ್ನು ಕೊಂಡನು. ಬ್ರಹ್ಮದೇವನಿಂದ ಈತನಿಗೆ ಯಾರಿಂದಲೂ ವಥೆಯಾಗದ ವರವಿತ್ತು.

## ೧೦೦. ಮಾಲಿ

ಸುಕೇಶ ರಾಕ್ಷಸ ಮತ್ತು ದೇವವತಿ ಇವರ ಮೂರನೆಯ ಮಗನೇ ಮಾಲಿ. ಇವನು ಮಾಲ್ಯಾವಾನ ಮತ್ತು ಸುಮಾಲಿ ಎಂಬ ತನ್ನ ಸಹೋದರರೆಂದನೆ ತಪಸ್ಸ ಮಾಡಿ ಬ್ರಹ್ಮದೇವನನ್ನು ಸಂತಪ್ನೋಳಿಸಿದನು. ಬ್ರಹ್ಮದೇವನ ವರದಿಂದ ಸದಾ ವಿಜಯವನ್ನೂ ಚಿರಂಜಿವಿಶ್ವನ್ನೂ ಪಡೆದುಕೊಂಡನು. ಇವನು ಬಂಧುಗಳ ಸಮೀಕ್ಷೆ ದೇವತೆಗಳನ್ನು ಹೀಡಿಸತ್ತೊಡಗಿದಾಗ ವಿಷ್ಣುವು ಇವನನ್ನು ವಧಿಸಿದನು. ವಸುಧಾ ಎಂಬ ಗಂಥವಿರಯ ಇವನ ಪಕ್ಷಿ. ಇವಳಿಂದ ಅನಲ, ಅನಿಲ, ಹರ ಮತ್ತು ಸಂಪಾತಿ ಎಂಬ ಗಂಡುಮಕ್ಕಳಾದರು. ವಿಭೀಷಣನು ಇವರಿಗೆ ಮಂತ್ರಿ ಪದವನ್ನು ಕೊಟ್ಟನು.

## ೧೦೧. ಮಾಲ್ಯಾವಾನ (ಮಾಲ್ಯಾವತ್)

ಸುಕೇಶರಾಕ್ಷಸ ಮತ್ತು ದೇವವತಿಯರ ಹಿರಿಯ ಮಗ. ತನ್ನ ತಂದೆಯಾದ ಸುಕೇಶನು ತಪೋಬಲದಿಂದ ಐಶ್ವರ್ಯವನ್ನು ಪಡೆದನೆಂಬುದನ್ನು ಕೇಳಿ ಎಮಾಲ್ಯಾವಾನನು ತನ್ನ ಜಿಬ್ಬರು ತಮ್ಮಂದಿರೊಡನೆ ಕರಿಣ ತಪಸ್ಸನ್ನು ಆಚರಿಸಿದನು. ಪ್ರಸನ್ನನಾದ ಬ್ರಹ್ಮನಿಂದ ವರಗಳನ್ನು ಪಡೆದುಕೊಂಡನಂತರ ಎಲ್ಲರೊಡನೆ ಲಂಕೆಯಲ್ಲಿ ವಾಸವಿದ್ದ ದೇವತೆಗಳನ್ನು ಹೀಡಿಸಹತ್ತಿದನು. ಆಗ ವಿಷ್ಣುವು ದೇವತೆಗಳಿಗೆ ಅಭಯ ನೀಡಿ, ಮಾಲ್ಯಾವಾನನನ್ನು ವಧಿಸುವ ಪ್ರತಿಜ್ಞೆಯನ್ನು ಮಾಡಿದನು. ವಿಷ್ಣುವು ಮಾಲಿಯನ್ನು ವಧಿಸಿದನಂತರ ಭಯಗೊಂಡ ಮಾಲ್ಯಾವಾನನು, ಸುಮಾಲಿಯ ಜೊತೆಗೂಡಿ ಪಾತಾಳಕ್ಕೆ ಹೋಗಿ ತಂಗಿದನು. ಪ್ರನಃ ಈತನು ಮತ್ತು ಲೋಕಕ್ಕೆ ಬಂದಾಗ ವೈಶ್ರವಣ ಐಶ್ವರ್ಯವನ್ನು ಕಂಡು ಬೆರಗಾದನು. ಇವನು ತನ್ನ ಕನ್ನೆಯಾದ ಕೈಕಸಿಯನ್ನು ವೈಶ್ರವಣನಿಗೆ ಕೊಟ್ಟಿ ಮದುವೆ ಮಾಡಿದನು. ಈಕೆಯಿಂದ ರಾವಣ ಮೊದಲಾದವರು ಹುಟ್ಟಿದರು. ನರ್ಮದಾ ಎಂಬ ಗಂಥವಿರಯ ಹಿರಿಯ ಮಗಳಾದ ಸುಂದರಿಯ ಮಾಲ್ಯಾವಾನ ಹೆಂಡತಿ. ಅವಳಿಂದ ಮಾಲ್ಯಾವಾನನಿಗೆ ಏಳು ಪ್ರತರೂ, ಓವರ್ ಕನ್ನೆಯೂ ಹುಟ್ಟಿದರು. ರಾವಣನು ಸೀತಾಪಹರಣವನ್ನು ಮಾಡಿದ ಸಂಗತಿಯು ಮಾಲ್ಯಾವಾನನಿಗೆ ಹಿಡಿಸಲಿಲ್ಲ. ಸೀತೆಯನ್ನು ರಾಮನಿಗೆ ಮರಳಿ ಒಪ್ಪಿಸಿ, ಅಥಮರ್ದಿಂದ ದೂರಾಗಿರಬೇಕೆಂದು ರಾವಣನಿಗೆ ಉಪದೇಶಿಸಿದನು.

## ೧೦೭. ಏತು

ವರುಣಪದಕ್ಕೆ ಸಂಬಂಧವಿದ್ದ ಒಂದು ದೇವತೆ. ಈತನು ಹನ್ಸೇರಡು ಆದಿತ್ಯರಲ್ಲಿ ಒಬ್ಬ ಇವನಿಗೆ ರೇವತಿ ಎಂಬ ಸ್ತೀಯಿಂದ ಉತ್ಸರ್ಗ, ಅರಿಷ್ಟ ಮತ್ತು ಪಿಪ್ಪಲ ಎಂಬ ಮೂವರು ಪ್ರತ್ಯರಾದರು. ಇವನು ವರುಣಪದದ ಅಧಿಕಾರದಲ್ಲಿದ್ದಾಗ ಉರ್ವಾಶಿಗೆ ತನೆನ್ನಡನೆ ಮದುವೆಯಾಗಲು ಕೇಳಿದ್ದನು. ಉರ್ವಾಶಿಯು ಅದಕ್ಕೆ ಸಮ್ಮಾನಿಸಿದ್ದಳು. ನಂತರ ಉರ್ವಾಶಿಯನ್ನು ವರುಣನು ಕಂಡಾಗ ಈತನ ಕಾಮಭಾವನೆಯು ಕೆರಳಿ, ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಕೇಳಿದನು. ಆಗ ಉರ್ವಾಶಿ ‘ನಾನು ಮೊದಲು ಮಿತ್ರನಿಗೆ ಮಾತುಕೊಟ್ಟಿದ್ದೇನೇ; ನನ್ನ ದೇಹವು ಅವನ ಅಧಿಕಾರದಾಗಿದೆ’ ಎಂದು ನುಡಿದು ಕೇವಲ ತನ್ನ ಪ್ರೇಮವನ್ನು ಹೊಟ್ಟಳು. ಆಗ ವರುಣನು ತನ್ನ ಕಾಮೋದೇಕವನ್ನು ತಡೆಯಲರದೆ, ಉರ್ವಾಶಿಗಾಗಿದ್ದ ತನ್ನ ತೇಜಸ್ಸನ್ನು ಒಂದು ಕುಂಭದಲ್ಲಿ ವಿಸರ್ಜಿಸಿದನು. ಈ ಸಮಾಚಾರವು ಮಿತ್ರನಿಗೆ ತಿಳಿದುಬಂದಾಗ ಅವನು ಕೋಪಗೊಂಡು ಉರ್ವಾಶಿಗೆ ಶಾಪವನ್ನಿತ್ತು, ತನ್ನ ವೀರ್ಯವನ್ನು ಅದೇ ಕುಂಭದಲ್ಲಿ ವಿಸರ್ಜಿಸಿದನು. ಆ ಕುಂಭದಿಂದ ಅಗಸ್ತ್ಯ ಮತ್ತು ವಸಿಷ್ಠರು ಜನ್ಮಿತಾಳಿದರು. ‘ನಾನು ಕೇವಲ ನಿನ್ನೊಬ್ಬನ ಮಗ ಮಾತ್ರವಲ್ಲ’ ಎಂದು ಅಗಸ್ತ್ಯನು ಮಿತ್ರನಿಗೆ ಹೇಳಿ ಅವನನ್ನು ತ್ಯಜಿಸಿದನು.

## ೧೦೮. ಮೇಘನಾದ (ಇಂದ್ರಜಿತು)

ಇವನು ರಾವಣ ಮತ್ತು ಮಂಡೋದರಿಯ ಹಿರಿಯ ಮಗ. ಹುಟ್ಟದ ಕ್ಷಣವೇ ಇವನು ಮೇಘದರಂತೆ ಘರ್ಜಿಸಿದನಾಗಿ ಇವನಿಗೆ ಮೇಘನಾದನೆಂಬ ಹೆಸರು ಬಂದಿತು. ಪ್ರಾಯಕ್ಕೆ ಒಂದ ನಂತರ ಇವನು ಶುಕ್ರಾಯರ ಸಹಾಯದಿಂದ ಅಶ್ವಮೇಧ, ಅಗ್ನಿಷ್ಟೋಮ, ಬಹುಸುವಣಕ, ರಾಜಸೂಯ, ಗೋಮೇಧ, ವೃಷಣ ಮತ್ತು ಮಹೇಶ್ವರಿ ಎಂಬ ಏಳು ಯಜ್ಞಗಳನ್ನು ನಿಕುಂಭಿಲೆಯಲ್ಲಿ ನೆರವೇರಿಸಿದನು. ಆಗ ಶಿವನಿಂದ ಮೇಘನಾದನಿಗೆ ದಿವ್ಯವಾದ ರಥ, ತಾಮಸೀ ಮಾಯಾವಿದ್ಯೆ, ಶಸ್ತರಗಳು, ಧನಮ್ಸ, ಬಾಣಗಳು, ಇವೆಲ್ಲ ಪ್ರಾಪ್ತವಾದವು. ಬ್ರಹ್ಮದೇವನು ಇವನಿಗೆ ಮರ್ಯಾದಿಕ ಸಂದರ್ಭಗಳಲ್ಲಿ ಮದೆಯಾಗಲಾರದೆಂಬ ವರ ಕೊಟ್ಟಿದ್ದನು. ಮೇಘನಾದನು ಬಲು ಶೂರ; ಇಂದ್ರನನ್ನು ಜಯಿಸಿದವನು. ಇಂದ್ರನ ಬಿಡುಗಡೆಗಾಗಿ ಬ್ರಹ್ಮದೇವನು, ಇವನಿಗೆ ಅಮರತ್ವವನ್ನು ಹೊರತುಪಡಿಸಿ ಏನು ಬೇಕಾದರೂ ಬೇಡಿಕೊಳ್ಳಲು ಹೇಳಿದನು.

ಬ್ರಹ್ಮದೇವನು ಇವನನ್ನು ಇಂದ್ರಜಿತನೆಂದು ಸನ್ಯಾಸಿಸಿದನು. ಈತನ ಪಕ್ಷಿಯ ಹೆಸರು ಸುಲೋಚನಾ ಎಂದಿತ್ತು. ‘ನಿಕುಂಭಿಲೆಯಲ್ಲಿಯ ಮೇಘನಾದನ ಹೋಮಗಳ್ಲಿ ಪೂರ್ಣಿಗೊಂಡು ಆತನು ಹೊರಗೆ ಯುದ್ಧಕ್ಕೆ ನಿಂತರೆ ಎಲ್ಲರ ವಥೆಯಾಗುವದು ಖಂಡಿತವೆಂದು ವಿಭೀಷಣನು ಅರಿತಿದ್ದು. ಈ ಬಗ್ಗೆ ರಾಮನಿಗೆ ಮುನ್ಸೂಚನೆಯನ್ನೂ ಕೊಟ್ಟಿದ್ದನು. ಆ ಪ್ರಕಾರ, ಇಂದ್ರಜಿತುವಿನ ಹೋಮವು ಪೂರ್ಣಿಗೊಳ್ಳುವ ಮೊದಲೇ ಲಕ್ಷ್ಮಿಣಿನು ಅದನ್ನು ದ್ವಂಡ ಮಾಡಿದನು. ಯುದ್ಧ ನಡೆದಾಗ ಲಕ್ಷ್ಮಿಣಿನು ಇಂದ್ರಜಿತುವನ್ನು ವಧಿಸಿದನು. ಆಗ ಇಂದ್ರಜಿತುವಿನ ಪಕ್ಷಿಯಾದ ಸುಲೋಚನೆಯು ಸತಿಹೋದಳು.

ಇಂದ್ರಜಿತು ಬಹುಪರಾಕ್ರಮಿಯಾಗಿದ್ದ ಯಾರಿಗೂ ಸೋಲುವಂತಿರಲಿಲ್ಲ. ರಾಮ-ರಾಘವ ಯುದ್ಧದಲ್ಲಿ ಇವನು ತೋರಿದ ಶೌರ್ಯಸಾಹಸಗಳು ಅನುಪಮ ವಾಗಿದ್ದವು. ಅನೇಕ ವಾನರವೀರರನ್ನು ಇವನು ಯಮಸದನಕ್ಕೆ ಅಟ್ಟಿದನು. ಹನುಮಾನ ಮನಸ್ಸಿನಲ್ಲಿ ಭಯವನ್ನುಂಟುಮಾಡಲು ‘ಹೇ ರಾಮ, ಹೇ ರಾಮ!’ ಎಂದು ಆಕ್ಷೋಶಿಸುತ್ತಿದ್ದ ಮಾಯಾವೀ ಸೀತೆಯನ್ನು ಈತನು ಸೃಷ್ಟಿಸಿ, ಅವಳನ್ನು ಹನುಮಾನನ ಎದುರಿಗೆ ತಂದು ಅವಳ ವಥೆಯನ್ನು ಮಾಡುವದಾಗಿ ಘೋಷಿಸಿದನು. ಖಿಡ್ಗವನ್ನು ಹಿರಿದು ಈ ಮಾಯೆಯ ಸೀತೆಯನ್ನು ವಧಿಸಿದನು. ಇದನ್ನು ಕಂಡ ವಾನರರೆಲ್ಲರೂ ದುಃಖಗೊಂಡು ಜೆಲ್ಲಾಪಿಲ್ಲಿಯಾಗಿ ಓಡ ತೊಡಗಿದರು. ಶತ್ರುವನ್ನು ಸದೆಬಡಿಯಲು ಮೇಘನಾದನು, ತನ್ನ ಪರಾಕ್ರಮದ ಜೊತೆಗೆ, ವರದಿಂದ ತಾನು ಪಡೆದ ಶಸ್ತರಗಳನ್ನೂ ಮಾಯಾವೀ ವಿದ್ಯೇಯನ್ನೂ ಪುಷ್ಟಿಪೂರ್ವಕವಾಗಿ ಬಳಸಿದನು. ಇಂದ್ರಜಿತುವು ಹನುಮಾನನ ಮೇಲೆ ಬ್ರಹ್ಮಸ್ತವನ್ನು ಉಪಯೋಗಿಸಿದನು. ಆದರೆ, ಇತರ ರಾಕ್ಷಸರು ಆಗ ಹನುಮಾನನನ್ನು ಹಗ್ಗಿ ಮೊದಲಾದ ಇತರ ಬಂಧನಗಳಿಂದ ಹಡುಮುರಿಗೆ ಕಟ್ಟಿದ್ದರಿಂದ ಬ್ರಹ್ಮಸ್ತವ ವಿಫಲಗೊಂಡಿತು. ಇಂದ್ರಜಿತು ತನ್ನ ಶರಗಳಿಂದ ರಾಮ-ಲಕ್ಷ್ಮಿಣಿರನ್ನು ನಿಶ್ಚೇಷ್ಟಗೊಳಿಸಿ, ನಾಗಪಾಶದಿಂದ ಬಂಧಿಸಿದ್ದನು. ಇಂದ್ರಜಿತು ಅದ್ಯತ್ಯಾನಾಗುವ ಮಾಯಾವಿದ್ಯೇಯನ್ನು ಅರಿತಿದ್ದರಿಂದ ಯುದ್ಧದಲ್ಲಿ ಇವನು ಸತತವಾಗಿ ಜಯ ಪಡೆಯುತ್ತಿದ್ದನು.

## ೧೦೪. ಮೈಂದ

ಇವನು ಸುಷೇಣನೆಂಬ ವಾನರನ ಜ್ಯೇಷ್ಠಪುತ್ರ; ದ್ವಿಪಿದನೆಂಬ ವಾನರನ ಅಣ್ಣಿ ಅರವತ್ತು ಲಕ್ಷ ಯೋಜನೆಗಳಷ್ಟು ದೂರ ನೆಗೆಯುವ ಬಲ ಈತನಲ್ಲಿತ್ತು.

ಇವನು ರಾಮನಿಗೆ ನೆರವಾಗಿ, ಯುದ್ಧದಲ್ಲಿ ವಜ್ರಮಣಿ ಹಾಗೂ ಯೂಪಾಕ್ಸರೆಂಬ ರಾಕ್ಷಸರನ್ನು ವಧಿಸಿದನು. ವಾಲಿಯ ವಧೆಯಾದನಂತರ ಸುಗ್ರೀವನು ಸೀತೆಯ ಶೋಧಾರ್ಥಕ್ಕಾಗಿ ಕಳಿಂದ ವಾನರರಲ್ಲಿ ಮೈಂದನೂ ಒಬ್ಬನಾಗಿದ್ದನು. ಬ್ರಹ್ಮದೇವನು ಈತನಿಗೆ ಮಯಾದಿತ ಸಂದರ್ಭದಲ್ಲಿ ವಧೆಯಾಗಲಾರದೆಂಬ ವರವನ್ನು ಕೊಟ್ಟಿದ್ದನು. ಕಲಿಯುಗದವರೆಗೆ ಜೀವಿಸಿರಬೇಕೆಂದು ರಾಮನು ಮೈಂದನಿಗೆ ಹೇಳಿದ್ದನು.

## ೧೦೫. ಯದು

ಇವನು ಯಾತಾತಿ ಹಾಗೂ ದೇವಯಾನಿಯರ ಮಗ. ಯಾತಾತಿ ಮತ್ತು ಆತನ ಎರಡನೇ ಹೆಂಡತಿಯಾದ ಶಮಿಕಣ್ಣೆಯ ಜ್ಯೇಷ್ಠಪುತ್ರನಾದ ಪುರು ಯಾತಾತಿಗೆ ತುಂಬಾ ಮೇಚ್ಚಿಗೆಯವನಾಗಿದ್ದನು. ಇದು ಯದುವಿನ ಕೊರಗಿಗೆ ಕಾರಣವಾಯಿತು. ಯದುವಿಗೆ ಪುರು ಬಗ್ಗೆ ಮತ್ತು ರವಿದ್ದು ತಂದೆಯಾದ ಯಾತಾತಿಯ ಬಗ್ಗೆ ಒಂದು ರೀತಿಯ ತಿರಸ್ಯಾರವಿತ್ತು. ದೃತ್ಯರ ಗುರುವಾದ ಶುಕ್ರಾಯನ ಶಾಪದಿಂದ ಪ್ರಾಪ್ತವಾದ ಮುಪ್ಪನ್ನು ಕೆಲವು ಕಾಲದವರೆಗೆ ಮಗನು ಸ್ವೀಕರಿಸಿ, ತನ್ನ ತಾರುಣ್ಯವನ್ನು ತಂದೆಗೆ ಕೊಡಬೇಕೆಂಬ ಅಪೇಕ್ಷೆಯು ಯಾತಾತಿಯದಾಗಿತ್ತು. ಈ ಮುಪ್ಪನ್ನು ಸ್ವೀಕರಿಸಲು ಯದುವಿಗೆ ಯಾತಾತಿಯು ಹೇಳಿದಾಗ ಅವನು ನಿರಾಕರಿಸಿದನು. ಇದಕ್ಕೆ ಯದುವು ಕೊಟ್ಟ ಕಾರಣಗಳು ಅನೇಕವಾಗಿವೆ. ಯಾತಾತಿಯು ಯದುವನ್ನು ಪ್ರೀತಿಮಮತೆಗಳಿಂದ ಕಾಣುತ್ತಿರುತ್ತಾನೆ ಎಂಬುದೂ ಒಂದು ಕಾರಣವಾಗಿತ್ತು. ಅದಲ್ಲದೆ, ಯದುವು ಒಬ್ಬ ಬ್ರಾಹ್ಮಣನಿಗೆ ಏನಾದರೂಂದನ್ನು ಕೊಡುವ ವಚನವನ್ನು ಕೊಟ್ಟಿದ್ದನು. ಮುಪ್ಪನ್ನು ಒಟ್ಟಿಕೊಂಡಿದ್ದರೆ ಅದರಲ್ಲಿ ಯದುವಿಗೆ ಅಡಚಣೆ ಬರುವ ಸಂಭವವಿತ್ತು. ಇದಕ್ಕಿಂತ ಮಹತ್ವದ ಕಾರಣವೆಂದರೆ, ತನ್ನ ತಾರುಣ್ಯವನ್ನು ಸ್ವೀಕರಿಸಿದ ತಂದೆಯು ತನ್ನ ತಾಯಿಯೊಡನೆ ರತಿ ಕ್ರೀಜೆಯಲ್ಲಿ ತೊಡಗುವದರಿಂದ ಮಾತ್ರಗಮನದ ಪಾಪವು ತನಗೆ ತಾಗುವದೆಂಬ ಭಯವು ಯದುವಿಗೆ ಇತ್ತು. ಕಾರಣಗಳು ಏನೇ ಇದ್ದರೂ, ಯಾತಾತಿಯು ಯದುವಿನ ಮೇಲೆ ಕೋಪಗೊಂಡು ಅವನಿಗೆ ‘ನೀನು ಒಬ್ಬ ಭಯಂಕರ ರಾಕ್ಷಸನಾಗು! ನೀನು ಯಾತುಧಾನವನ್ನು ಉಂಟುಮಾಡು! ಸೋಮಕುಲದಲ್ಲಿಯ ನಿನ್ನ ದುಷ್ಪಸಂತತಿಯು ಬಾಳಲಾರದು! ನಿನ್ನಂತೆಯೇ ನಿನ್ನ ವಂಶಜರೂ ಉಧ್ಬಟರಾಗುವರು!’ ಎಂಬ ಶಾಪವನ್ನು ಕೊಟ್ಟನು. ಯಾತಾತಿಯ ತರುವಾಯ ರಾಜ್ಯದ ಹಕ್ಕುದಾರನು ಜ್ಯೇಷ್ಠಪುತ್ರನಾದ ಯದುವೇ

ಇದ್ದರೂ ಯಾರೂ ಅವನಿಗೆ ರಾಜ್ಯವನ್ನು ಕೊಡಲು ಒಪ್ಪಲ್ಲ. ಯಾರುವು ರಾಜ್ಯದ ಹಾಗೂ ಸಾರ್ವಭೌಮ ಪದದ ತೋಭವನ್ನು ತೋರೆದು ಯಾರೂ ಅಂದ ದೇಶರೆತ ಚಿಕ್ಕ ರಾಜ್ಯವೋಂದನ್ನು ಸ್ವೀಕರಿಸಿದನು. ಯಾರುವಿನಿಂದ ಯಾರುವಂತಹವು ನಿರ್ಮಾಣಗೊಂಡಿತು. ಯಾದವರ ಅಂತಃಕಲಹದ ಒನಕೆ (ಮೌಸಲ) ಯುದ್ಧದಲ್ಲಿ ಪರಸ್ಪರರನ್ನು ಸಂಹರಿಸಿದ್ದರಿಂದ ಯಾರುವಂತಹ ಸಂಹಾರವಾಯಿತು.

## ೧೦೬. ಯಮ

ಖ್ಯಾದದಲ್ಲಿ ಈತನ ತಂದೆಯು ವಿವಸ್ತಾತನೆಂದೂ, ತಾಯಿಯು ‘ಸರಣ್ಯು’ ಎಂದೂ ಇದೆ. ಹರಿವಂಶ, ಮಾರ್ಕಂಡೇಯ, ಪದ್ಮ, ವಿಷ್ಣು, ಮತ್ಸ್ಯ, ವರಾಹ ಮುಂತಾದ ಪುರಾಣಗಳಲ್ಲಿ ಈತನ ತಾಯಿಯ ಹೆಸರು ‘ಸಂಚಾಳ್ಳ’ ಎಂದಿದೆ. ಸಂಚಾಳ್ಳಿಗೆ ಸೂರ್ಯನ ಪ್ರವಿಶತೆಯನ್ನು ಸಹಿಸಲು ಆಗುತ್ತಿರಿಲಲ್ಲ. ಆ ಕಾರಣ ಅವಳು ಸೂರ್ಯನ ಎದುರಿನಲ್ಲಿ ನಿಂತಾಗ ಕಣ್ಣಗಳನ್ನು ಮುಚ್ಚಿಕೊಳ್ಳುತ್ತಿದ್ದಳು. ಅದ್ದರಿಂದ ‘ನಿನಗೆ ಪ್ರಜೆಗಳನ್ನು ಸಂಹರಿಸುವ ಯಮನು ಹುಟ್ಟಿದೆನು!’ ಎಂಬ ಶಾಪವನ್ನು ಸೂರ್ಯನು ಕೊಟ್ಟನು. ಯಮ ಮತ್ತು ಯಮಿ ಇವರಿಬ್ಬರೂ ಅವಳಿ ಮಕ್ಕಳಾಗಿ ಹುಟ್ಟಿದರು. ಇವರಿಬ್ಬರಲ್ಲಿಯ ಸಂಭೋಗ, ಪ್ರಾಧನೆ, ಸಂವಾದ ಇವುಗಳ ಉಲ್ಲೇಖವು ಖ್ಯಾದದಲ್ಲಿದೆ. ಮಲತಾಯಿಯಾದ ಭಾಯಾಳನ್ನು ಯಮನು ಒದ್ದ ಕಾರಣದಿಂದ ‘ನಿನ್ನ ಬಲಗಾಲು ಕಳಚಿ ಬಿದ್ದ ಹೋಗಲಿ!’ ಎಂಬ ಶಾಪವನ್ನು ಭಾಯೀಯ ಯಮನಿಗೆ ಕೊಟ್ಟಳು. ಆಗ ಯಮನ ತಂದೆಯು ಉಳಿತಾಪವನ್ನು ಇವನಿಗೆ ಕೊಟ್ಟನು. ಯಮನು ತಪಸ್ಸು ಮಾಡಿದಾಗ ಬ್ರಹ್ಮನು ಪಿತೃಜನರ ಸ್ಥಾಮಿತ್ವವನ್ನು ಇವನಿಗೆ ವಹಿಸಿ, ಜಗತ್ತಿನಲ್ಲಿ ನಡೆಯುವ ಪಾಪ ಪುಣ್ಯಗಳ ಮೇಲ್ಮೀಕಾರಕನೆಂದು ನೇಮಿಸಿದನು. ನಿರಪರಾಧಿಯಾದ ಮಾಂಡವ್ಯ ಯುಷಿಯನ್ನು ಗಲ್ಲಿಗೇರಿಸಲಾಯಿತು. ಆಗ ಸಾಯುವ ಮುಂಚೆ ಆ ಯುಷಿಯು ‘ನೀನು ಶೂದ್ರನಾಗಿ ಜನ್ಮತಾಳುವೆ?’ ಎಂದು ಯಮನಿಗೆ ಶಪಿಸಿದನು. ಕುಂತಿ ಇವನನ್ನು ಉದ್ದೇಶಿಸಿ ಮಂತ್ರೋಚ್ಚಾರಣ ಮಾಡಿದ್ದರಿಂದ ಅವಳಿಗೆ ಯುಧಿಷ್ಠಿರನು ಹುಟ್ಟಿದನು. ಧರ್ಮ ಮತ್ತು ಯಮ ಇವರಲ್ಲಿ (ಯಕ್ಷಪುತ್ರೇಯ ಸಮಯದಲ್ಲಿ) ಸಂವಾದವು ನಡೆದಾಗ ಧರ್ಮರಾಜ-ಯುಧಿಷ್ಠಿರನು ಸಮರ್ಪಕವಾಗಿ ಉತ್ತರಿಸಿದ್ದರಿಂದ ಯಮನು ಸರೇಂದರದ ಬಳಿ ಮೃತರಾಗಿ ಬಿದ್ದಿದ್ದ ಉಳಿದ ಪಾಂಡವರನ್ನು ಜೀವಿತಗೊಳಿಸಿದನು. ಯಮನು ಧರ್ಮಶಾಸ್ತರನಾಗಿದ್ದನು.

ಇವನು ದಕ್ಷಿಣ ದಿಕ್ಕಿನ ಅಧಿಪತಿ. ಕುಂಭಕರನು ಇವನನ್ನು ಪರಾಭವ ಗೊಳಿಸಿದ್ದನು. ರಾವಣನ ಅಂಜಿಕೆಯಿಂದ ಈತನು ಕಾಗೆಯಾಗಿ ಅವಿತು ಕೊಂಡಿದ್ದನು. ರಾವಣನು ಹೊರಟಿಹೋದನಂತರ ಇವನು ಕಾಗೆಗಳಿಗೆ ‘ನಿಮಗೆ ರೋಗಗಳು ಬರಲಾರವು; ಮತ್ತು ನಿಮ್ಮ ವಂಶದವರಿಗೆ ಸ್ವಾಭಾವಿಕ ಮರಣವು ಬರಲಾರವು; ಯಾರಾದರೂ ನಿಮ್ಮನ್ನು ಕೊಂದರೆ ಮಾತ್ರ ನಿಮಗೆ ಮರಣ! ಇಲ್ಲವಾದರೆ ನೀವು ಜೀವಿತವಾಗಿಯೇ ಉಳಿಯುವಿರಿ!’ ಎಂಬ ವರವನ್ನು ಕೊಟ್ಟನು. ಯಮ ಮತ್ತು ರಾವಣರಲ್ಲಿ ಏಳು ರಾತ್ರಿಗಳವರೆಗೆ ಯುದ್ಧ ನಡೆದಿತ್ತು. ಕೊನೆಗೆ ಯಮನು ಕಾಲದಂಡವನ್ನು ಎತ್ತಿಕೊಂಡನು. ಆಗ ಬ್ರಹ್ಮದೇವನು ಅದನ್ನು ಪ್ರಯೋಗಿಸಬಾರದೆಂದು ಯಮನಿಗೆ ಹೇಳಿ ತಡೆದನು. ಏಕೆಂದರೆ ಇದರಿಂದ ಬ್ರಹ್ಮದೇವನು ರಾವಣನಿಗೆ ಕೊಟ್ಟ ವರವನ್ನು ವಿರೋಧಿಸಿದಂತಾಗುತ್ತಿತ್ತು. ‘ನನ್ನ ಕಾಲದಂಡದಿಂದ ನೀನು ಸಾಯಿಲಾರೆ! ನೀನು ರೋಗಮುಕ್ತನಾಗಿರುವಿ’ ಎಂಬ ವರವನ್ನು ಯಮನು ಹನುಮಾನನಿಗೆ ಕೊಟ್ಟಿದ್ದನು.

## ೧೦೨. ಯಯಾತಿ

ಈತನು ಇಕ್ಕಾವುಕುಲದ ನಹುಷರಾಜನ ಮಗ. ದೃತ್ಯೇರ ಗುರುವಾದ ಶುಕ್ರಾಜಾರ್ಥನ ಮಗಳಾದ ದೇವಯಾನಿ ಈತನ ಭಾರ್ಯೆಯಾಗಿದ್ದಳು. ದೃತ್ಯೇರಾಜನಾದ ವ್ಯಷ್ಟಪರವನ ಕಸ್ಯೇಯಾದ ಶರ್ಮಿಸ್ತೇಯೂ ಸಹ ಈತನ ಹೆಂಡತಿಯಾಗಿದ್ದಳು. ಶರ್ಮಿಸ್ತೇಯ ದೇವ ಯಾನಿಯ ದಾಸಿಯಾಗಿ ಮದುವೆಯ ಸಂತರ ಯಯಾತಿಯ ಬಳಿಗೆ ಬಂದಿದ್ದಳು. ಆಗ ಶುಕ್ರಾಚಾರ್ಯನು ಯಯಾತಿಗೆ ‘ನೀನು ಶರ್ಮಿಸ್ತೇಯ ಶಯನಸೇವೆಯನ್ನು ಪಡೆಯಿಕೊಡು!’ ಎಂದು ಹೇಳಿದ್ದರೂ ಯಯಾತಿಯಿಂದ ಶರ್ಮಿಸ್ತೇಗೆ ಮೂರು ಮಕ್ಕಳಾದರು. ದೇವಯಾನಿಗೆ ಇಬ್ಬರೇ ಮಕ್ಕಳಾಗಿದ್ದರು. ಈ ಕಾರಣ ದೇವಯಾನಿಗೆ ತಡೆಯಲಾಗದ ಕೋಪವುಂಟಾಯಿತು. ಅವಳು ತಂದೆಯಾದ ಶುಕ್ರಾಚಾರ್ಯನಿಗೆ ದೂರುಕೊಟ್ಟಳು. ಆಗ ಶುಕ್ರಾಚಾರ್ಯನು ಯಯಾತಿಗೆ ‘ನೀನು ಜರಾಜರ್ಯಾಗಿ ದುರ್ಬಲನಾಗುವೆ’ ಎಂಬ ಶಾಸನವನ್ನು ಉಸುರಿದನು. ‘ನಿನ್ನ ವಾರ್ಧಕ್ಯವನ್ನು ಯಾರಾದರೂ ಸ್ವೀಕರಿಸಿದರೆ ಅವರ ತಾರುಣ್ಯವು ನಿನಗೆ ಪ್ರಾಪ್ತವಾಗುವದು’ ಎಂಬ ಸಂಗತಿಯನ್ನು ತಿಳಿಸಿದನು, ಯಯಾತಿ ತನ್ನ ಮುಷ್ಟಿಯನ್ನು ಸ್ವೀಕರಿಸಲು ತನ್ನ ಪ್ರತ್ಯರಿಗೆ ವಿನಂತಿಸಿದನು. ಪ್ರರೂಪವನು ಅದಕ್ಕೆ ಒಪ್ಪಿ ಸ್ವೀಕರಿಸಿದನು. ಇನ್ನುಳಿದ ಮಕ್ಕಳು ನಿರಾಕರಿಸಿದರು. ಅಂಧ ಮಕ್ಕಳಿಗೆ ಯಯಾತಿ ಹಲವು ಬೇರೆ ಬೇರೆ ಶಾಪಗಳನ್ನು ಕೊಟ್ಟನು. ಯಯಾತಿ

ಅಶ್ಯಂತ ಕಾಮುಕನಿದ್ದನು. ಸಾವಿರಾರು ವರ್ಷಗಳನ್ನು ಭೋಗವಿಲಾಸ ಗಳಲ್ಲಿ ಕಳೆದಿದ್ದರೂ ಅವನಿಗೆ ಶೈಲಿಯಾಗಿರಲಿಲ್ಲ. ಆತನು ಧರ್ಮಿಷ್ಟನಾಗಿದ್ದನು. ಪುರುನಿಗೆ ಕೊಟ್ಟ ತನ್ನ ವಾರ್ಷಕ್ಯವನ್ನು ಇವನು ಪುನಃ ಪಡೆದು ಪುರುವಿನ ಯೌವನವನ್ನು ಅವನಿಗೆ ಮರಳಿ ಕೊಟ್ಟನು. ಸ್ವರ್ಗದಲ್ಲಿಯೂ ಇವನ ಅಹಂಕಾರವು ಈತನಿಗೆ ಅಡಚಣೆಗೊಳಿಸಾಡಿತು. ಇಂದ್ರನು ಸ್ವರ್ಗದಿಂದ ಇವನನ್ನು ಪುನಃ ಭೂಮಿಗೆ ತಳ್ಳಿದನು. ಇವನು ಅನೇಕ ಯಜ್ಞಯಾಗಾಗಳನ್ನು ಸಾಕಾರಗೊಳಿಸಿದನು. ರಾಜನೀತಿಯನ್ನು ಅನುಸರಿಸಿ ಪ್ರಬ್ರಹ್ಮ-ಪೋಷಣೆಗಳನ್ನು ಮಾಡಿದನು. ಬ್ರಾಹ್ಮಣಾರಿಗೆ ಸಹಸ್ರಾರು ಗೋವುಗಳನ್ನು ದಾನವಾಗಿ ಕೊಟ್ಟನು; ಖಾತ ದಾನಿ ಎನಿಸಿದನು. ದೇವಯಾನಿಯಿಂದ ಇವನಿಗೆ ಯದು-ತುರ್ವಾ ಎಂಬ ಮಕ್ಕಳಾದರು. ಶರ್ಮಿಷ್ಟೆಯಿಂದ ದ್ಯುಮೃತ್ಯು. ಅನು ಮತ್ತು ಪುರು ಎಂಬ ಮಕ್ಕಳಾದರು. ಯಾಯಾತಿಗೆ ಮಾಥಿ ಮತ್ತು ಸುಕನ್ಯೆ ಎಂಬ ಇಬ್ಬರು ಕನ್ಯೆಯರಿದ್ದರೆಂಬ ಉಲ್ಲೇಖ ಕೆಲವು ಗ್ರಂಥಗಳಲ್ಲಿದೆ. ಸುಕನ್ಯೆ ಯಾಯಾತಿಯ ಮಗಳಿರದೇ ಶಯಾರ್ಥಿಯ ಮಗಳಿರಬೇಕೆಂಬ ಉಹೆ ಇದೆ.

ಯಾಯಾತಿಯ ವೃತ್ತಾಂತ ಬೇರೆ ಬೇರೆಯಾಗಿದೆ.

## ೧೦.೮ ರಂಭೆ

ಇವಳು ಒವರ್ ಅಶ್ಯಂತ ಸುಂದರಿಯಾದ ಅಪ್ಪರೆ. ಇವಳು ಕಶ್ಯಪ ಹಾಗೂ ಪ್ರಾಧಾ ಇವರ ಮಗಳು. ಕುಬೇರನ ಪುತ್ರನಾದ ನಲಕೂಬರನೊಡನೆ ಇವಳು ಪತ್ನಿಯಂತೆ ಇರುತ್ತಿದ್ದಳು. ಒಮ್ಮೆ ಇವಳು ವಸ್ತ್ರಾಲಂಕಾರಭಾಷಿತಳಾಗಿ ಹೊರಟಾಗ ರಾವಣನ ಕಣ್ಣಿಗೆ ಬಿದ್ಧಳು. ಆಗ ರಾವಣನು ಇವಳಲ್ಲಿ ಕಾಮಮೋಹಿತನಾಗಿ ರತಿಸುವಿವನ್ನು ಅಪೇಕ್ಷಿಸಿದನು. ಆಗ ರಂಭೆ ‘ನಾನು ನಲಕೂಬರನನ್ನು ತ್ರೀಕ್ಷಿಸುತ್ತೇನೆ, ನಾನು ಅವನ ಸಮಾಗಮವನ್ನು ಬಯಸಿ ಹೊರಟಿರುವೆನು; ನಾನು ನಿನ್ನ ಸೋಸೆಯಾಗಿದ್ದೇನೆ’ ಎಂದು ರಾವಣನಿಗೆ ತಿಳಿಸಿದಳು. ರಾಮನು ಅವಳ ಹೇಳಿಕೆಯನ್ನು ಕಿವಿಗೆ ಹಾಕಿಕೊಳ್ಳಿದೇ ಬಲಾತ್ಮರಿಸಿ ಅವಳನ್ನು ಉಪಭೋಗಿಸಿದನು.

ಶ್ವೇತಮುನಿ ಹಾಗೂ ಓವರ್ ರಾಕ್ಷಸಿ, ಇವರಲ್ಲಿ ಯುದ್ಧವು ನಡೆದಾಗ, ವಾಯುವ ಅಸ್ತುದ ಪ್ರಭಾವದಿಂದ ವಿಶ್ವಮಿತನ ಶಾಪದಿಂದ ಶಿಲೆಯಾದ ರಂಭೆ ಹಾಗೂ ಈ ರಾಕ್ಷಸಿ ಇಬ್ಬರೂ ಕಷಿತೀರ್ಥದಲ್ಲಿ ಬಿದ್ಧರು. ಆಗ ಇವರಿಬ್ಬರ ಉದ್ಧಾರವಾಯಿತು. ಮಹಾಭಾರತ ಉದ್ಯೋಗ ಪರ್ವದಲ್ಲಿಯ ಉಲ್ಲೇಖದಂತೆ

ರಂಭೆಯು ತುಂಬರುವಿನ ಸ್ತೀಯಾಗಿದ್ದಳು. ಇವಜೊಡನೆ ಸಂಬಂಧವನ್ನಿಷ್ಟು ಕೊಂಡ ಕಾರಣ ಈತನಿಗೆ ಶಾಪ ತಗುಲೀ ವಿರಾಧ ರಾಕ್ಷಸನಾದನೆಂಬ ಕಥೆಯಿದೆ. ಹೀಗಾಗಿರುವದರಿಂದ ತುಂಬರು ರಂಭೆಯ ಪತಿಯಾಗಿರಲಿಲ್ಲವೆಂದು ತಿಳಿದು ಬರುತ್ತದೆ.

## ೧೦೯. ಶ್ರೀರಾಮ

ಅಯೋಧ್ಯೆಯ ರಾಜನಾದ ದಶರಥನು ಪುತ್ರಕಾಮೇಷ್ಠಿ ಯಜ್ಞವನ್ನು ಮಾಡಿದಾಗ ಯಜ್ಞಪೂರುಷನು ಪಾಯಸವನ್ನು ಕರುಣಿಸಿದನು. ಈ ಪಾಯಸವನ್ನು ಸೇವಿಸಿದ ನಂತರ ದಶರಥನ ಮೂವರು ರಾಣಿಯರಿಗೆ ನಾಲ್ಕು ಪುತ್ರರಾದರು. ಅವರಲ್ಲಿ ಕೌಸಲ್ಯೆಗೆ ಹುಟ್ಟಿದ ರಾಮನು ಹಿರಿಯವನಾಗಿದ್ದನು. ರಾಮನಿಗೆ ವಿಷ್ಣುವಿನ ಅವತಾರವೆಂದೆನ್ನುತ್ತಾರೆ. ಬ್ರಹ್ಮದೇವನು ರಾವಣನಿಗೆ ಒಂದು ಮಯಾದಿತ ಸಂದರ್ಭದಲ್ಲಿ ವಧೆಯಾಗಲಾರದೆಂಬ ವರವನ್ನು ಕೊಟ್ಟಿದ್ದನು. ಅದರಲ್ಲಿ ಮಾನವರ ಉಲ್ಲೇಖವಿರಲಿಲ್ಲ; ಆದ್ದರಿಂದ ದೇವತೆಗಳ ವಿನಂತಿ ಯನುಸಾರ ವಿಷ್ಣುವು ರಾಮಾವತಾರವನ್ನು ತಾಳಿದನು. ರಾಜಪುರೋಹಿತನಾದ ವಸಿಷ್ಠವಿನಿಂದ ಶಸ್ತೀಶಾಸ್ತಾಭ್ರಾಸಗಳನ್ನು ರಾಮನು ಕಲಿತುಕೊಂಡನು. ವಿಶ್ವಾಮಿತನು ತನ್ನ ಯಜ್ಞವನ್ನು ರಕ್ಷಿಸಲು ರಾಮನನ್ನು ಕಳಿಹಿಸಬೇಕೆಂದು ದಶರಥನಿಗೆ ಬೇಡಿಕೊಂಡನು. ರಾಮನು ವಿಶ್ವಾಮಿತನಿಂದ ಅನೇಕ ವಿದ್ಯೆಗಳನ್ನು, ಅಸ್ತುಗಳನ್ನು, ಕಥೆಗಳನ್ನು ಅರಿತುಕೊಂಡನು. ತಾಟಕಾ ಮತ್ತು ಸುಭಾಮ ಇವರನ್ನು ವಧಿಸಿದನು; ಮಾರೀಚನನ್ನು ದೂರಕ್ಕೆ ಹಾರಿಸಿದನು. ರಾಮನು ಮಿಥಿಲೆಯ ಜನಕರಾಜನಲ್ಲಿದ್ದ ಶಿವಧನುಭಾಗವನ್ನು ಮಾಡಿ, ಜನಕಸ್ನೇಯಾದ ಜಾನಕಿಯನ್ನು ಮದುವೆಯಾದನು. ರಾಮನ ಯೌವರಾಜ್ಯಾಭಿಪ್ರೇಕವು ನಿಶ್ಚಿತವಾದಾಗ, ಕೈಕೇಯಿ ದಶರಥನಿಂದ ಮೊದಲಿನ ಎರಡು ವರಗಳನ್ನು ಬೇಡಿಕೊಂಡಳು. ಆ ಪ್ರಕಾರ ರಾಮನಿಗೆ ಹದಿನಾಲ್ಕು ವರ್ಷ ವನವಾಸವಾಯಿತು. ರಾಮನೊಡನೆ ಲಕ್ಷ್ಮಿಣ ಮತ್ತು ಸೀತೆ ಇವರೂ ವನವಾಸಕ್ಕೆ ಹೋದರು. ಕೂಡಲೇ ಪುತ್ರವಿಯೋಗದಿಂದ ದಶರಥ ಮರಣಹೊಂದಿದನು. ರಾಮನನ್ನು ವನವಾಸಕ್ಕೆ ಕಳುಹಿದಾಗ ಭರತನು ಅಯೋಧ್ಯೆಯಲ್ಲಿರಲಿಲ್ಲ. ಆತನು ಅಯೋಧ್ಯೆಗೆ ಬಂದಾಗ ನಡೆದ ಸಮಾಜಾರವನ್ನರಿತು ದುಃಖಿತನಾದನು. ತನ್ನ ತಾಯಿಯ ಹಟ್ಟದಿಂದ ಇಷ್ಟೆಲ್ಲ ನಡೆಯಿತೆಂದು ಅವಳನ್ನು ಬಿರುನುಡಿಯಿಂದ ಜರೆದನು. ರಾಮನನ್ನು ಮರಳಿ ಅಯೋಧ್ಯೆಗೆ ಕರೆದು ತರುವ ಭರತನ ಪ್ರಯತ್ನ ವಿಫಲಗೊಂಡಿತು. ರಾಮನ

ಪಾದುಕೆಗಳನ್ನು ಅಯೋಧ್ಯೆಗೆ ತಂದು ತಾನು ಸನ್ಯಾಸವೃತ್ತಿಯನ್ನು ತಳೆದು ರಾಮನ ಹೆಸರಿನಲ್ಲಿ ರಾಜ್ಯಭಾರವನ್ನು ನಡೆಯಿಸಿದನು.

ರಾಮನು ವನವಾಸದಲ್ಲಿದ್ದಾಗ ಅನೇಕ ಕಷ್ಟಗಳನ್ನು ಏರುರಿಸಬೇಕಾಯಿತು. ಕಾಂಚನ ಮೃಗದ ಆಸೆಯನ್ನು ತೋರಿಸಿ ರಾವಣನು ಸೀತೆಯನ್ನು ಅಪಹರಿಸಿ ಲಂಕೆಗೆ ಒಯ್ದನು. ತನ್ನ ಪಶ್ಚಿಮಾಗು ಎಂದು ಸೀತೆಗೆ ಅನುನಯಿಸಿದನು; ಏಂದಿಸಿದನು; ಆದರೆ ಸೀತೆ ರಾವಣಿಗೆ ವಶಳಾಗಲಿಲ್ಲ. ರಾಮನು ಸೀತೆಯನ್ನು ಮುಡುಕಲು ಲಕ್ಷ್ಮಿನೊಡನೆ ತುಂಬಾ ಕಷ್ಟಪಟ್ಟನು. ಸುಗ್ರೀವನೊಡನೆ ಸ್ವೇಹಬೆಳೆಸಿ ವಾಲಿಯನ್ನು ವರಧಿಸಿದನು. ರಾಮನಿಗೆ ನಿಷ್ಣಾವಂತನಾದ ಹನುಮಾನನಂತಹ ಸುಹೃದ್ರು ಬಂಟನು ದೊರೆತನು. ವಿಭೀಷಣನನ್ನು ಆಶ್ರೀಯನನ್ನಾಗಿ ಮಾಡಿಕೊಂಡು ವಾನರರ ಬೆಂಬಲದಿಂದ ಲಂಕೆಯ ಮೇಲೆ ಏರಿ ಹೋದನು. ರಾವಣನನ್ನು ವರ್ಧಿಸಿ ಸೀತೆಯನ್ನು ಮುಕ್ತಗೊಳಿಸಿದನು. ಅಗ್ನಿದಿವ್ಯದ ಮೂಲಕ ಸೀತೆಯ ಶುದ್ಧಿತೆಯನ್ನು ಪ್ರತ್ಯಕ್ಷಬಂಧಿಸಿ ಆಕೆಯನ್ನು ಸ್ವೀಕರಿಸಿದನು. ಲಂಕಾರಾಜ್ಯವನ್ನು ವಿಭೀಷಣಿಗೆ ಹೊಟ್ಟು ಅಯೋಧ್ಯೆಗೆ ಮರಳಿದನು. ಭರತನು ರಕ್ಷಿಸಿಟ್ಟ ರಾಜ್ಯವನ್ನು ಸ್ವೀಕರಿಸಿದನು. ಲೋಕಾಪವಾದವನ್ನು ಕಳೆಯಲು, ಸೀತೆಯು ಆಗ ಗಭಿರಣೆಯಿಲಿದ್ದರೂ ಅವಳನ್ನು ರಾಮನು ತೃಜಿಸಿದನು. ವಾಲ್ಯೈಕ ಖಾಷಿಯ ಆಶ್ರಮದಲ್ಲಿ ಸೀತೆಯು ಲವ-ಕುಶರನ್ನು ಹೆತ್ತಳು. 'ರಾಮನ ಅವತಾರಕಾರ್ಯ ಮುಗಿದಿದೆ' ಎಂಬ ಸೂಚನೆಯನ್ನು ಕಾಲನು ಹೊಟ್ಟನಂತರ ರಾಮನು ಮಹಾಪ್ರಸಾಂಕ್ಷೇಪಿತ ತೆರಳಿದನು. ರಾಮನು ಸತ್ಯವಚನಿ. ಪಿತನ ಆಜ್ಞೆಯನ್ನು ಪಾಲಿಸಲು ರಾಜ್ಯಾಧಿಕಾರವನ್ನು ತೃಜಿಸಿ, ಆನಂದದಿಂದ ವನವಾಸವನ್ನು ಸ್ವೀಕರಿಸಿದನು. ಸೀತೆಯ ಮೇಲೆ ಇವನಿಗೆ ಅಪಾರ ಪ್ರೀತಿಯಿತ್ತು. ಅವಳ ಚಾರಿತ್ರ್ಯವು ಶುದ್ಧವಿದೆ ಎಂದು ಗೊತ್ತಿದ್ದರೂ ಅವಳಿಂದ ಅಗ್ನಿದಿವ್ಯ ಮಾಡಿಸಿ ನಂತರ ಅವಳನ್ನು ಸ್ವೀಕರಿಸಿದನು. ರಾಜನ ಚಾರಿತ್ರ್ಯವು ಕಲಂಕರಹಿತವಾಗಿರಬೇಕೆಂದು, ಲೋಕಾಪವಾದವನ್ನು ಗಮನಿಸಿ, ಸೀತೆಯನ್ನು ತೃಜಿಸಿದನು. ರಾಮನು ಏಕಪಶ್ಚಿಮವನ್ನು ಬಲು ಕಟ್ಟುನಿಟ್ಟನ ನಿಷ್ಠೆಯಿಂದ ಪಾಲಿಸಿ ಸಮಾಜಕ್ಕೆ ಒಂದು ಆದರ್ಶವನ್ನು ಕಲ್ಪಿಸಿದನು. ದುಷ್ಪರನ್ನು ದಂಡಿಸುವಾಗ ಸಜ್ಜನರ ರಕ್ಷಣೆಯ ಹೊಣೆಯನ್ನು ಅಂಗೀಕರಿಸಿದನು.

ರಾಮನು ಕರ್ತವ್ಯದಕ್ಷನಿದ್ದಪ್ಪೇ ಕರ್ತವ್ಯಕರೋರನಾಗಿದ್ದನು. ಲಕ್ಷ್ಮಿನ ಮೇಲೆ ಇವನಿಗೆ ಬಲು ತ್ರೈತಿ. ಲಕ್ಷ್ಮಿನನ್ನು ಬಿಟ್ಟು ರಾಮನು ಒಂದು ಕ್ಷಣವೂ ಇರುತ್ತಿರಲಿಲ್ಲ. ಬಹಳ ಹೊಣೆಗಾರಿಕೆಯ ಹಾಗೂ ಕರಿಣ ಕಾರ್ಯಗಳನ್ನು ಲಕ್ಷ್ಮಿನಿಗೆ ಒಪ್ಪಿಸುತ್ತಿದ್ದನು. ಕಾಲನೊಡನೆ ರಾಮನು ಏಕಾಂತದಲ್ಲಿ ಮಾತಿನಲ್ಲಿದ್ದಾಗ

ಒಂದು ಉದಾತ್ಮದ್ವೇಯದಿಂದ ಲಕ್ಷ್ಮಣನು ಅಣ್ಣನ ಆಜ್ಞೆಯನ್ನು ಮೀರಿದನು. ನಂತರ ಈ ಕಾರಣದಿಂದಲೇ ರಾಮನು ಲಕ್ಷ್ಮಣನನ್ನು ಬಿಟ್ಟುಕೊಡಬೇಕಾಯಿತು. ಆಮೇಲೆ ತಾನು ಸಹ ಲಕ್ಷ್ಮಣನನ್ನು ಹಿಂಬಾಲಿಸಿ ಮಹಾಪ್ರಸಾಧನವನ್ನು ಕೈಗೊಂಡನು. ರಾಮನ ನಿಃಸ್ವಾರ್ಥತೆ ಅಪೂರ್ವವಾಗಿದೆ. ಶರಭಂಗ ಮತ್ತು ಸುತೀಕ್ಷ್ಣ ಮಷಿಗಳು ತಾವು ಸಂಪಾದಿಸಿದ್ದ ಬ್ರಹ್ಮಲೋಕ-ಸ್ವರ್ಗಲೋಕಗಳನ್ನು ರಾಮನಿಗೆ ಕೊಡಲು ಇಚ್ಛಿಸಿದಾಗ ರಾಮನು ಅವುಗಳನ್ನು ಬಹು ವಿನಯಪೂರ್ವಕವಾಗಿ ಬೇಡವೆಂದನು. ಭರದ್ವಾಜಮುನಿ ವರವನ್ನು ಕೊಡಲು ಬಯಸಿದಾಗ ‘ಅಂತೋಧ್ಯೇಯ ಮಾರ್ಗದಲ್ಲಿಯ ಗಿಡಮರಗಳು ಎಲ್ಲ ಖುತ್ತಗಳಲ್ಲಿಯೂ ಘಲ ಪ್ರಪಂಚಳಿಂದ ತುಂಬಿರಬೇಕು!’ ಎಂಬ ತನ್ನ ಇಚ್ಛೆಯನ್ನು ಆತನ ಮುಂದೆ ವೃಕ್ಷಮಾಡಿದನು. ಶಂಖಾಕನ ವಧೆಯಿಂದ ಸಂತೋಷಗೊಂಡ ದೇವತೆಗಳಿಗೆ ಭಾರಹಣನ ಪ್ರತಿನನ್ನು ಜಿವಿತಗೊಳಿಸಲು ಹೇಳಿದನು.

ಸೀತಾತ್ಯಾಗ ಹಾಗೂ ವಾಲಿಯ ವಧೆ— ಈ ಎರಡು ರಾಮನ ವರ್ತನೆಗಳು ಸರಿ ಎನಿಸುವದಿಲ್ಲ. ಶಂಖಾಕನ ವಧೆಯ ಬಾಬತ್ತಿನಲ್ಲಿಯೂ ಹಾಗೇ ಎನಿಸುತ್ತದೆ. ರಾಮನ ಸಂಪೂರ್ಣ ಜೀವನಚರಿತ್ರೆ, ವರ್ತನೆ ಆದರ್ಶಪೂರ್ಣವಾಗಿದೆ. ಇವನೊಬ್ಬ ಅಲೋಕಿಕ ಪುರುಷ, ಮರ್ಯಾದಾ ಪುರುಷೋತ್ತಮನೆಂದೆನ್ನಬಹುದು. ಕರ್ತವ್ಯ ಪೂರ್ಣಿಯೇ ಈತನ ಜೀವನ ನಿಷ್ಪೇಯಾಗಿತ್ತು. ಪುತ್ರ, ಪತಿ, ಬಂಧು, ಶಾಸಕ, ಮಿತ್ರ ಎಲ್ಲ ಸಂಬಂಧಗಳಲ್ಲಿಯೂ ತನ್ನ ಕರ್ತವ್ಯ ಕರ್ತೋರ ವರ್ತನೆಯಿಂದ ಸಮಾಜದ ಮುಂದೆ ಒಂದು ಆದರ್ಶವನ್ನಿಟ್ಟಿನು. ರಾಮನ ಅನೇಕ ತೀರ್ಮಾನಗಳು ಕೆಲವು ವೃಕ್ಷಗಳಿಗೆ ಅನ್ಯಾಯವೆಂದನಿಸಿದರೂ ಸಮಷ್ಟಿ ಕಲ್ಯಾಣದ ಅರಿವು ರಾಮನಿಗೆ ಸದಾಕಾಲವೂ ಇತ್ತು.

## ೧೧೦. ರಾವಣ

ಇವನು ಪುಲಸ್ತ್ಯನ ಮಗನಾದ ವಿಶ್ವಾ ಮತ್ತು ಸುಮಾಲಿ ರಾಕ್ಷಸನ ಮಗಳಾದ ಕೈಕಿ ಇವರ ಪ್ರತ್ಯಾಗಿ ಹುಟ್ಟಿದನು. ಈತನಿಗೆ ‘ಮಲತಾಯಿಯ ಮಗನಾದ ಕುಬೇರನಂತೆ ಆಗು!’ ಎಂದು ಕೈಕಿ ನುಡಿದಿದ್ದರಿಂದ ರಾವಣ ಗೋಕರ್ಣಕ್ಕೇತ್ತರಲ್ಲಿ ಹತ್ತು ಸಾವಿರ ವರ್ಷ ಉಗ್ರಪಸ್ಸನಾಜರಿಸಿದನು. ಪ್ರತಿಸಲ ಒಂದು ಸಾವಿರ ವರ್ಷಗಳು ಪೂರ್ಣಗೊಂಡಾಗ ಇವನು ತನ್ನ ಒಂದು ಶಿರವನ್ನು ಅಗ್ನಿಯಲ್ಲಿ ಹವನ ಮಾಡುತ್ತಿದ್ದನು. ಈ ಪ್ರಕಾರ ಹತ್ತನೆಯ ಶಿರವನ್ನು ಅರ್ಪಿಸಲು ಸಿದ್ಧನಾದಾಗ ಬ್ರಹ್ಮದೇವನು ಪ್ರಸನ್ನನಾಗಿ ‘ಮರ್ಯಾದಿತ ಸಂದರ್ಭದಲ್ಲಿ

ವಧೆಯಾಗಲಾಂದು!” ಎಂಬ ವರ ಕೊಟ್ಟನು. ಪದ್ಯಪುರಾಣದಲ್ಲಿ ಈ ವರವನ್ನು ಶಂಕರನು ಕೊಟ್ಟನೆಂದಿದೆ. ಬ್ರಹ್ಮದೇವನು ಇನ್ನೊಂದು ವರವನ್ನು ರಾವಣನಿಗೆ ಕೊಟ್ಟಿ, ಹವನಮಾಡಿದ ಎಲ್ಲ ಶಿರಗಳನ್ನು ರಾವಣನಿಗೆ ಮರಳಿಸಿದ್ದು. ಅಂದಿನಿಂದ ರಾವಣನು ಪುನಃ ದಶಾನನ ಅಥವಾ ದಶಗ್ರೀವನಾದನು. ಕುಬೇರನಿಂದ ಲಂಕೆಯನ್ನು ದೋಚಿಕೊಂಡು ರಾವಣನು ಸ್ವತಃ ಲಂಕಾಧೀಶನಾದನು. ಮಹಿನ ಮಗಳಾದ ಮಂಜೋದರಿ ಈತನ ಪತ್ನಿ, ಇವಳಿಲ್ಲದೆ ರಾವಣನಿಗೆ ಒಂದು ಸಾವಿರ ಸ್ತೀಯರಿದ್ದರು. ಮಂಜೋದರಿಯ ಮಗನೇ ಮೇಘನಾದ. ಅತಿಕಾಯ, ತ್ರಿಶಿರ, ನರಾಂತರ, ದೇವಾಂತಕರೆಂಬ ಇನ್ನೂ ಅನೇಕ ಗಂಡುಮಕ್ಕಳು ಇವನಿಗೆ ಇದ್ದರು. ಕುಂಭಕರ್ಣ, ವಿಭೀಷಣರು ಈತನ ಸಹೋದರರು. ಶೂರನವಿ ಇವನ ಸಹೋದರಿಯಾಗಿದ್ದಳು. ಪ್ರಹಸ್ತ, ಮಹೋದರ, ಮಾರೀಚ, ಶುಕ, ಸಾರಣ, ಮಹಾಪಾಶ್, ಧೂಮರ್ಹಕ್ ಹೊದಲಾದವರು ರಾವಣನ ಅಮಾತ್ಯರಾಗಿದ್ದರು. ರಾವಣನು ಅತಿಬಲಾಢ್ಯನಾಗಿದ್ದು ವರಗಳನ್ನು ಪಡೆದುಕೊಂಡಿದ್ದರಿಂದ ಯಾರಿಂದಲೂ ಸೋಲುವಂತಿರಲ್ಲ. ಕುಬೇರನ ಸಂಗಡ ಯುದ್ಧವಾಡಿ ಇವನು ಕುಬೇರನ ಪ್ರಪ್ರಕೆಮಾನವನ್ನು ಪಡೆದನು. ರಾವಣನು ಅನೇಕ ರಾಜರನ್ನು ಗೆದ್ದುಕೊಂಡಿದ್ದನು. ಶಂಕರನ ಬಗ್ಗೆ ಅನಾದರದ ಮಾತುಗಳನ್ನು ಈತನು ನುಡಿದಾಗ ನಂದಿಶರನು ಇವನಿಗೆ ಸರಿಯಾದ ಎಚ್ಚರಿಕೆಯನ್ನು ಕೊಟ್ಟನು. ಕಾಲಿನ ಹೆಚ್ಚೆರಳಿನಿಂದ ಪರ್ವತವನ್ನೇ ಎತ್ತಿಹಾಕುವ ಬಲವಿದ್ದ ರಾವಣನ ಕ್ಯಾಗಳೆರಡನ್ನೂ ಪರ್ವತದಿಯಲ್ಲಿ ಅದುಮಿ ಶಂಕರನು ರಾವಣನ ಗರ್ವಹರಣವನ್ನು ಮಾಡಿದನು. ಯಮನೂಡನೆ ನಡೆದ ಸಂಗ್ರಾಮದಲ್ಲಿ ರಾವಣನ ಮರಣವು ಸಮೀಪಿಸಿತ್ತು. ಆಗ ಬ್ರಹ್ಮದೇವನು ಮಧ್ಯಸ್ಥಿಕೆ ವಹಿಸಿ, ಯಮನನ್ನು ಯುದ್ಧದಿಂದ ಪರಾವೃತ್ತಗೊಳಿಸಿದನು. ನಿವಾತಕವಚನನ್ನು ರಾವಣನು ಸೋಲಿಸಲು ಸಾಧ್ಯವಿಲ್ಲವೆಂಬುದನ್ನು ಅರಿತ ಬ್ರಹ್ಮನು ಅವರಲ್ಲಿ ಸ್ವೇಚ ಬೆಳೆಯುವಂತೆ ಮಾಡಿದನು. ಮರುತ್ತನು ಯಜ್ಞ ದೀಕ್ಷೆಯನ್ನು ತೆಗೆದುಕೊಂಡಿದ್ದರಿಂದ ಯುದ್ಧವು ಆತನಿಗೆ ನಿಷೇಧಿಸಲಪಟ್ಟಿತ್ತು. ಹೀಗಾದರಿಂದ ಆಗ ರಾವಣನ ಪರಾಭವವು ತಪ್ಪಿತು. ವಾಲಿಯೋಡನೆ ರಾವಣನು ಯುದ್ಧಸನ್ನಿಧನಾದಾಗ ವಾಲಿಯು ಈತನನ್ನು ಕಂಪಳಲ್ಲಿ ಅದುಮಿಕೊಂಡು ಹೋಗಿದ್ದನು. ಆಗ ವಾಲಿಯ ಬಲವನ್ನರಿತು ರಾವಣ ಅಗ್ನಿಸೂಕ್ತಿಯಾಗಿ ವಾಲಿಯೋಡನೆ ಮಿತ್ರತ್ವವನ್ನು ಬೆಳೆಸಿದನು.

ಸ್ತೀಯರ ಮೇಲೆ ಬಲಾತ್ಮಾರ ಮಾಡುವದರಲ್ಲಿ ರಾವಣನದು ಎತ್ತಿದ ಕ್ಯಾ. ಅನೇಕ ಸಾಧ್ಯಯರ ಆಪ್ತಭಾಂದವರನ್ನು ಯಮಲೋಕಕ್ಕೆ ಅಟ್ಟಿ ಆ ಸ್ತೀಯರನ್ನು

ರಾವಣನು ಉಪಭೋಗಿಸಿದನು. ಪುಂಜಿಕಷ್ಠಲೆ ಮತ್ತು ರಂಭೆ ಈ ಅಪ್ಸರೆಯರನ್ನು ಬಲಾತ್ಕರಿಸಿದ್ದಕ್ಕಾಗಿ ಬ್ರಹ್ಮದೇವ ಹಾಗೂ ನಲಕೂಬರರು ರಾವಣನಿಗೆ ಶಾಪಕೊಟ್ಟಿರು. ವೇದವತಿಯೊಡನೆ ದುರ್ವರ್ತನೆ ಮಾಡಿದಾಗ, ಅವಳ ಶಃನಿಂದ ಭ್ರಾಹ್ಮಣಾಗುವ ಬದಲು ಆತ್ಮದಹನವೇ ಲೇಸೆಂದು ಆ ರೀತಿ ಮಾಡಿದಳು. ಆಗ ವೇದವತಿ ‘ನಿನ್ನನ್ನು ವಧಿಸಲು ಪುನಃ ಸ್ತ್ರೀಜನ್ಮ ತಾಣವೇ!’ ಎಂಬ ಪ್ರತಿಜ್ಞೆಯನ್ನು ಮಾಡಿದ್ದಳು. ಈ ವೇದವತಿಯೇ ನಂತರ ಸೀತೆಯಾಗಿದ್ದಳೆಂದು ನಂಬುತ್ತಾರೆ. ಸೀತಾಸ್ಯಯಂವರದ ಸಮಯದಲ್ಲಿ ರಾವಣನು ಅಲ್ಲಿಗೆ ಹೋಗಿದ್ದನು; ಆದರೆ ಶಿವಧನಸ್ಥನ್ನು ಎತ್ತುವದು ಅವನಿಂದಾಗಲಿಲ್ಲ. ರಾಮಲಕ್ಷ್ಮಣರ ಸಾಮಧ್ಯದ ಕಲ್ಪನೆಯನ್ನು ಮಾರೀಚನು ರಾವಣನಿಗೆ ಅರುಹಿದ್ದನು. ಆಗಲೂ ರಾವಣನು ಸೀತಾಪರವರಣದ ಕಾರ್ಯದಲ್ಲಿ ನೇರವಾಗಬೇಕೆಂದು ಮಾರೀಚನನ್ನು ಒತ್ತಾಯಿಪಡಿಸಿದನು. ಸಹಾಯ ಮಾಡಿದ್ದಲ್ಲಿ ಹೊಂದುಹಾಕುವ ಜೆದರಿಕೆಯನ್ನು ಮಾರೀಚನಿಗೆ ಹಾಕಿದ್ದನು. ವಿಭೀಷಣನು ಸೀತಾಪರವರಣದ ಬಗ್ಗೆ ರಾವಣನನ್ನು ತುಂಬಾ ನಿಂದಿಸಿದನು; ಆದರೆ, ರಾವಣನು ಯಾವುದನ್ನೂ ಕಿವಿಗೆ ಹಾಕಿಕೊಳ್ಳಲಿಲ್ಲ. ಸೀತೆಯನ್ನು ಅನುನಯಿಸಿ ರಾವಣನು ವಿಫಲನಾದಾಗ ಆತನು ಆಕೆಯನ್ನು ಹೊಂದುಹಾಕಬಹುದಿತ್ತು. ಆದರೆ, ಎಲ್ಲರೂ ಅತನನ್ನು ಈ ವಿಜಾರದಿಂದ ಪರಾವೃತಗೊಳಿಸಿದರು. ರಾಮನು ವಧೆಯಾದನೆಂದು ಒಂದು ಮಾಯಾವೀ ದೃಶ್ಯವನ್ನು ಸೀತೆಗೆ ತೋರಿಸಿದನು. ಅದರಿಂದಲೂ ಅವಳು ವಶಳಾಗಲಿಲ್ಲ ವಾದ್ವರಿಂದ ರಾವಣನಿಗೆ ಬಹಳ ವಿಫಲತೆ ಎನಿಸಿತು.

ಅನರಣ್ಯ, ಮಾಂಧಾತ- ಈ ರಾಜನನ್ನು ಸೋಲಿಸಿ ಇವನು ತನ್ನ ಸಾಮಧ್ಯವನನ್ನು ಸ್ಥಾಪಿಸಿದನು. ಹನುಮಾನನ ಬಾಲಕ್ಕೆ ಬೆಂಕಿಹಜ್ಜಿ ಸ್ವಹಸ್ತದಿಂದ ಲಂಕೆಯನ್ನು ಸುಟ್ಟುಕೊಂಡಂತೆ ಮಾಡಿಕೊಂಡನು. ಮಾನವರನ್ನು ತರಗೆಲ್ಗಳೆಂದು ತಿಳಿಯುತ್ತಿದ್ದ ರಾವಣನು ಯುದ್ಧದಲ್ಲಿ ರಾಮನನ್ನು ಸಹಜವಾಗಿ ಜಯಿಸಬಹುದೆಂಬ ಗರ್ವವನ್ನು ಹೊಂದಿದ್ದನು. ಆದರೆ, ಇವನ ಸೈನ್ಯದಲ್ಲಿಯ ಅತಿಕಾಯ, ಕುಂಭಕರ್ಣ ಈ ಮೊದಲಾದ ವಿರಾಗ್ರಹಿಗಳ ವಧೆಯಿಂದ ರಾವಣನ ದೈರ್ಯ ಕುಗ್ಗಿತು. ಇಂದ್ರಜಿತನ ವಧೆಯಿಂದ ರಾವಣನ ಜಂಘಾಬಲವೇ ಉಡುಗಿತು. ಕೆಲವೊಮ್ಮೆ ಯುದ್ಧದಲ್ಲಿ ಗೆಲವು ಗೋಚರವಾದರೂ ಇನ್ನು ಪರಾಭವವು ನಿಶ್ಚಿತವೆಂಬ ಅರಿವು ರಾವಣನಿಗೆ ಉಂಟಾಗತೊಡಗಿತು. ‘ಮರಣದ ನಂತರ ಶತ್ಯತ್ವವಿರದು’ ಎಂಬ ನುಡಿಯಂತೆ ರಾಮನು ರಾವಣನ ಅಂತ್ಯಸಂಸಾರಗಳೆಲ್ಲವನ್ನೂ ವಿಧಿಯಕ್ತವಾಗಿ ಮಾಡಿಸಿದನು. ಬ್ರಹ್ಮದೇವ ಹಾಗೂ ಶಂಕರ ಇವರಿಂದ

వరగళన్న పడేద కారణ రావణన అహంకార, లుద్ధటతన, క్రైయిక ఇవెల్ల హేచ్జ్సిగి ఈతనిగే యార పరివేయూ ఇల్లదంతాయితు. ఇవన దుష్టతనసేయు మితి మీరితు. యారిగూ అంజదే నిభ్రయనాగిద్దు రావణను బ్రహ్మదేవన శాపదింద భయగొండను. మహాపాత్మన ముందే ఈ మాతన్న అవను ఆడితోరిసిద్దను. ఈ శాపద భయదింద రావణను సింహియన్న స్ఫూర్తిసలు హింజరియుత్తిద్దను.

### గిగి. రుద్ర (మహాదేవ, హర, తివ)

రుద్రను కేంజుగూదలిన జటాధారియూ శత్రుసంహారకనూ పరాక్రమియూ ఆద దేవతేయాగిద్దానే. ప్రాణిగళ ప్రాణహరణవన్న మాచువ ఈతను రుద్రసేందు భీతిదాయకనీసుత్తానే. ఓషధివనస్ఫూర్తిగళింద రోగరుజినగళన్న వాసిగోళిసువ విడ్యే రుద్రనల్లిదే. బిల్లుబాణగళన్న మత్తు వజ్రాయుధగళన్న ధరిసిద దేవతే ఎంబ వణసే ముగ్గేదదల్లిదే. శతపథబ్రాహ్మణాదల్లి అగ్నిదేవతేగే రుద్రసేందూ, శవ, భవ హాగూ పతుపుతి ఎందూ ఈతనన్న సంబోధిసిద్దారే. ప్రజాపతియు దుహితృగమనమాడిద కారణ అవనిగే తిక్షే విధిసలు రుద్రము మట్టిదనేందు బ్రహ్మపురాణ, ఐతరేయ హాగూ శతపథబ్రాహ్మణగళల్లిదే. ఏష్టు పురాణదనుసార రుద్రన ఉత్సత్తియు బ్రహ్మదేవన మబ్బుగళింద నష్టదిదే. మత్తుపురాణదల్లి ఈతన వణసేయన్న అధ్వర్యనర-నారీచేషధారి ఎందు మాడిద్దారే. ప్రజీగళన్న స్ఫూర్తిసలు చింతిసుత్తిద్ద బ్రహ్మదేవనిగే మోదలు కేంపు వణాద, అనంతర నీలవణాదవనాద రుద్రను మట్టిదనేందు స్థందపురాణద మతపిదే. ఒట్టు హనేశ్వందు రుద్రరిద్ధు, బేరే బేరే గ్రంథగళల్లి అవర హసరుగళు బేరేబేరేయాగివే.

దశకస్నేయాద సతియు రుద్రన పతియాగిద్దఱు. ఈకే నంతర ఓమాలయద కస్యే పావంతియాగి (ఉమే) రుద్రసోడన వివాహవాదఱు. ఒమ్మె బ్రహ్మదేవను నిమిషిద అష్టరేయన్న కండు రుద్రను మోహగొండను. ఆగ పావంతియు హత్తిరదల్లి ఇద్ద కారణ ఆ అష్టరేయత్త తిరుగి సోడవుదు రుద్రనిగే సమస్యేయాయితు. ఆగ అవళన్న నోడలోసుగ రుద్రనిగే నాల్చ దిక్షినల్లి నాల్చ ములిగళు నిమిషితవాదవు. ఈ సంగతి పావంతిగే

ನಾರದನಿಂದ ತಿಳಿಯಿತು. ಆಗ ಪಾರ್ವತಿ ಈತನ ವರದು ಕೊಳ್ಳಬಳಿಸುವು ಮುಚ್ಚಿದಾಗ ರುದ್ರನಿಗೆ ಮೂರನೆಯ ಕಣ್ಣ ಮೂಡಿತು. ಏರಭದ್ರನಿಂದ ರುದ್ರನು ದಕ್ಷನ ಯಜ್ಞವನ್ನು ದೃಷ್ಟಿಸಿದನು. ಭೈರವನಿಂದ ಬ್ರಹ್ಮದೇವನ ಇದನೆಯ ಶಿರಸ್ಸನ್ನು ಕಡಿಸಿಹಾಕಿದ ಕಾರಣ ಈತನಿಗೆ ಬ್ರಹ್ಮಹತ್ಯೆಯು ಬೆನ್ನಟಿತು. ರುದ್ರನು ಭೂತ ಪಿಶಾಚಿಗಳಾಗಳ ಅಧಿಪತಿ ಏರಭದ್ರ ಮೊದಲಾದವರು ಈತನ ಪ್ರತ್ಯರಾಗಿದ್ದಾನೆ. ಅನೇಕ ಖುಷಿಗಳು ತಾಮಸಿಗಳಾಗುವದಕ್ಕೆ ರುದ್ರನೇ ಕಾರಣನಿರುತ್ತಾನೆ. ಬಾಣ, ಭಸ್ತಾಸುರ, ರಾವಣ ಇವರ ಬಾಬತ್ತಿನಲ್ಲಿ ಈತನು ತೋರಿಸಿದ ಒಳ್ಳೆಯತನವು ಖ್ಯಾತವಿದೆ. ಗಂಧಮಾದನ ಪರವತದ ಮೇಲೆ ಬೀಳುವ ಗಂಗೆಯನ್ನು ರುದ್ರನು ತನ್ನ ಶಿರದಲ್ಲಿಯ ಜಟಾಜೂಟದಲ್ಲಿ ಧರಿಸಿದನು. ಇದರಿಂದ ಗಂಗೆ ಎಂದರೆ ಈತನ ಪತ್ತಿ ಎಂತಲೂ ಎನ್ನುತ್ತಾರೆ. ಈತನ ವಾಸಸ್ಥಳದ ಬಗೆ ಬಹಳ ಮತಭೇದಗಳಿವೆ. ಮೇರುಪರವತ, ಉತ್ತರಧ್ರುವ, ಕೈಲಾಸ, ಹಿಮಾಲಯ ಎಂಬ ಅನೇಕ ಸ್ಥಳಗಳನ್ನು ಈತನ ವಸತಿಸ್ಥಾನಗಳಿಂದ ನಂಬಲಾಗಿವೆ. ಈತನನ್ನು ಮಹಾದೇವ, ಹರ, ಶಿವ, ಶಂಕರ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಸಂತಾನವಾಗಬೇಕೆಂಬ ಇಚ್ಛೆಯಿಂದ ಬಹುಕಾಲದವರೆಗೆ ಪಾರ್ವತಿಯೋದನೆ ಸರಸಸಲ್ಲಾಪದಲ್ಲಿ ಶಿವನು ನಿರತನಾದುದನ್ನು ಅವಲೋಕಿಸಿ, ದೇವತೆಗಳಿಗೆ ಜಿಂತೆಯುಂಟಾಯಿತು. ಆಗ ದೇವತೆಗಳು ಇವರ ರತ್ನಕ್ಷೇತ್ರದಲ್ಲಿ ವೃತ್ಯಾಯವನ್ನುಂಟುಮಾಡಿದ ಕಾರಣ ಪಾರ್ವತಿಯ ದೇವತೆಗಳಿಗೆ ಹಾಗೂ ಈ ದೇವತೆಗಳಿಗೆ ಅಪ್ರತ್ಯಕ್ಷವಾಗಿ ಸಹಾಯ ಮಾಡಿದ ಪೃಥಿವೀಗೆ ‘ನಿಮಗೆ ಸಂತಾನವಾಗದಿರಲಿ’ ಎಂಬ ಶಾಪವನ್ನು ಕೊಟ್ಟಳು. ಅನಂತರ ಮಹಾದೇವನು ಪರವತದ ಮೇಲೆ ಹೋಗಿ ತಪಾಜರಣೆಯಲ್ಲಿ ತೊಡಗಿದನು. ಭಗೀರಥನ ತಪಸ್ಸಿನಿಂದ ಪ್ರಸನ್ನನಾದ ಶಿವನು ಆತನ ಇಚ್ಛೆಯಿಂತೆ ಆಕಾಶದಿಂದ ಧುಮುಕುವ ಗಂಗೆಯನ್ನು ಶಿರದಲ್ಲಿ ಧರಿಸಿದನು. ಸಮುದ್ರ ಮಂಧನದಿಂದ ಹೋರಬಂದ ವಿಷವನ್ನು ಕುಡಿದನು. ಹನುಮಾನ ಮತ್ತು ಮಥುರ್ಯೆತ್ಯರಿಗೆ ವರಗಳನ್ನು ಕೊಟ್ಟಿನು. ರಾಮನಿಗೆ ಅಯೋಧ್ಯೆಯ ರಾಜ್ಯವನ್ನಾಳಲು ಹೇಳಿದನು. ಅಶ್ವಮೇಧಯಜ್ಞವನ್ನು ನೆರವೇರಿಸಲು ಹೇಳಿದನು. ಇಂದ್ರಲೋಕದಿಂದ ವಿಮಾನದಲ್ಲಿ ಬಂದ ದಶರಥನನ್ನು ಅಭಿವಾದಿಸಲು ರಾಮನಿಗೆ ಶಿವನೇ ಹೇಳಿದನು. ಒಮ್ಮೆ ಶಿವನು ಪಾರ್ವತೀ ಸಹಿತನಾಗಿ ಆಕಾಶಮಾರ್ಗದಿಂದ ಸಾಗಿದಾಗ ಸಾಲಕಟಕಟಾ ಇವಳು ತ್ಯಜಿಸಿದ ಸುಕೇಶನೆಂಬ ಬಾಲಕನನ್ನು ಕಂಡನು. ಕನಿಕರಪಟ್ಟು ಆ ಬಾಲಕನಿಗೆ ಅಮರತ್ವವನ್ನು ಕರುಣಿಸಿದನು. ಪಾರ್ವತಿಯತ್ತ ಓರೆಗಳ್ಳಿನಿಂದ ನೋಡಿದ ಕುಬೇರನಿಗೆ ಅವಳು

ಶಾಪಕೊಟ್ಟಳು. ಆಗ ಕುಬೇರನ ಒಂದು ಕಣ್ಣ ಸುಟ್ಟು ಬೂದಿಯಾಯಿತು. ಇನ್ನೊಂದು ಕಣ್ಣ ಕೆಂಜುಬಣ್ಣಾದ್ಯಾಯಿತು. ಆಗ ಕುಬೇರನು ಮಹಾದೇವನನ್ನು ಪ್ರಸನ್ನಗೊಳಿಸಿ ಆತನ ಮಿಶ್ರತ್ವವನ್ನು ಪಡೆದನು. ಒಮ್ಮೆ ಶಿವನು ಹಾರ್ಷಿಕಿಯೋಡನೆ ಪರವರ್ತದಲ್ಲಿ ಶ್ರೀಡಿಸುತ್ತಿದ್ದಾಗ ರಾವಣನು ಅಲ್ಲಿಗೆ ಆಗಮಿಸಿದನು. ನಂದಿಶ್ವರನು ರಾವಣನ ಪ್ರವೇಶವನ್ನು ತಡೆದನು. ಆಗ ಕೋಪಗೋಂಡ ರಾವಣನು ಆ ಪರವರ್ತವನ್ನೇ ಕಿಟ್ಟು ಎಸೆಯಲು ಉದ್ದೇಶನಾದನು. ಆಗ ಶಿವನು ತನ್ನ ಪಾದದ ಹೆಂಜೆರಳಿನಿಂದ ಪರವರ್ತವನ್ನು ಅದುಮಿ ರಾವಣನ ಕೈಗಳನ್ನು ಪರವರ್ತದಡಿಯಲ್ಲಿ ಸಿಲುಕುವಂತೆ ಮಾಡಿದನು. ಆಗ ರಾವಣನ ಉದ್ದಿಷ್ಟವು ವಿಘಲವಾಯಿತು. ರಾವಣನು ತಪಸ್ಸಿನಿಂದ ಶಿವನನ್ನು ಒಲಿಸಿಕೊಂಡನು. ಆಗ ಶಿವನು ಈತನಿಗೆ ಚಂದ್ರಹಾಸವೆಂಬ ಲಿಂಗವನ್ನು ಕೊಟ್ಟನು; ಅಲ್ಲದೇ ಕೆಲವು ನಿರ್ಬಂಧಗಳನ್ನು ಹಾಕಿ ಏಕ್ಕ ಆಯುಷ್ಯವನ್ನು ಭೋಗಿಸಲು ವರವನ್ನಿತ್ತನು. ಇಲನೆಂಬ ರಾಜನಿಗೆ ಸ್ತೀತ್ವವು ಉಂಟಾಗಿತ್ತು. ಆಗ ಕರ್ದಮನು ಶಿವನಿಗೆ ಶ್ರಿಯವಾಗಿರುವ ಅಶ್ವಮೇಧ ಯಜ್ಞವನ್ನು ಮಾಡಿ ಸಂತೋಷಗೊಳಿಸಿದನು. ಆಗ ಇಲನಿಗೆ ಪುನಃ ಪುರುಷತ್ವವು ದೊರಕಿತು.

## ೧೧೭. ಲಕ್ಷ್ಮಿ

ಲಕ್ಷ್ಮಿನು ದಶರಥ ಮತ್ತು ಸುಮಿತ್ರಾ ಇವರ ಹಿರಿಯ ಮಗನು ಮತ್ತು ಶತ್ರುವುನ ಸಹೋದರನಾಗಿದ್ದನು. ರಾಮನಲ್ಲಿ ಈತನಿಗೆ ವಿಶೇಷ ಭಕ್ತಿ. ಆದರ ಪ್ರೇಮಗಳಿದ್ದವು. ಸ್ವತಃದ ಸುಖಿದೂಃಖಿಗಳ ಪರಿವೇಯಲ್ಲಿದೇ ಈತನು ಸಂಪೂರ್ಣ ಆಯುಷನ್ನು ರಾಮನ ಏಕನಿಷ್ಟ ಸೇವೆಯಲ್ಲಿ ಕಳೆದನು. ಲಕ್ಷ್ಮಿನು ರಾಮನೊಡನೆ ವನವಾಸವನ್ನು ಸ್ವ-ಜಚ್ಚೆಯಿಂದ ಅಂಗೀಕರಿಸಿದನು. ಈತನ ಪತ್ನಿ ಉಮಿಂಳಿ. ಲಕ್ಷ್ಮಿನು ಶಸ್ತ್ರಾಸನಿಪುಣಿನಿದ್ದನು. ರಾಮ-ರಾವಣರ ಯುದ್ಧದಲ್ಲಿ ಈತನ ಶಾಯಿವು ಪ್ರಕಟವಾಯಿತು. ತನ್ನ ಯಜ್ಞರಕ್ಷಣೆಗೆಂದು ವಿಶ್ವಾಮಿತನು ರಾಮನೊಡನೆ ಲಕ್ಷ್ಮಿನನ್ನೂ ಕರೆದೊಯಿದ್ದನು. ತಾಟಕಿ, ಶಾರ್ವನಬಿ ಮತ್ತು ಅಯೋಮುಖಿ ಇವರ ಕಿರಿಮಾಗುಗಳನ್ನು ಕತ್ತರಿಸಿ ಆವರಿಗೆ ಅತಿಭಯವನ್ನುಂಟುಮಾಡಿದನು. ಅದೇ ರೀತಿ ಅತಿಕಾಯ, ವಿರಾಪಾಕ್ಷ ಮೊದಲಾದ ರಾಕ್ಷಸರನ್ನು ಯಮಸದನಕ್ಕೆ ಅಟ್ಟಿದನು. ಮೇಘನಾದನು ನಿಕುಂಭಿಲೆಯಲ್ಲಿ ಹೋಮವನ್ನು ಪೂರ್ಯಸಿ ಹೊರಬರುವ ಮೊದಲೇ, ವಿಭೀಷಣನ ಹೇಳಿಕೆಯಂತೆ, ಲಕ್ಷ್ಮಿನು ಆತನನ್ನು ವಧಿಸಿದನು. ಆನಂದರಾಮಾಯಣದಂತೆ ಅಯೋಧ್ಯೆಯನ್ನು ಬಿಟ್ಟ ಸಮಯದಿಂದ

ಹನ್ಸೇರದು ವರ್ಷಗಳವರೆಗೆ ಲಕ್ಷ್ಮಣನು ಆಹಾರನಿದ್ರೆಗಳನ್ನು ತೋರೆದಿದ್ದನು. ಆದ್ದರಿಂದಲೇ ಇಂದ್ರಜಿತನನ್ನು ವಧಿಸಲು ಲಕ್ಷ್ಮಣನೊಬ್ಬನಿಗೆ ಸಾಧ್ಯವಿತ್ತು. ಈ ರೀತಿಯ ವರವನ್ನು ಬ್ರಹ್ಮದೇವನು ಇಂದ್ರಜಿತನಿಗೆ ಕೊಟ್ಟಿದ್ದನು. ಲಕ್ಷ್ಮಣನಿಗೆ ಅನ್ಯಾಂಯವು ಎಳ್ಳಷ್ಟೂ ಸಹನೆಯಾಗುತ್ತಿರಲಿಲ್ಲ. ಕ್ಯುಕೇಯಿಂಯನನ್ನು ಸಂತೋಷವಾಗಿಡಲು ರಾಮನನ್ನು ವನವಾಸಕ್ಕೆ ಅಳ್ಳಿವ ತನ್ನ ತಂದೆ ದಶರಥನ ಬಗ್ಗೆಯೂ ಈತನಿಗೆ ಸಿಟ್ಟು ಬಂದು ದಶರಥನನ್ನು ವಧಿಸಲು ಬಗೆದಿದ್ದನು. ಅದೇ ರೀತಿ ಭರತನು ರಾಮನನ್ನು ಭೇಟಿಯಾಗಲು ಬಂದಾಗ ಭರತನ ಬಗ್ಗೆಯೂ ಲಕ್ಷ್ಮಣನು ಸಂದೇಹವನ್ನು ತಾಳಿದ್ದನು. ಆತನನ್ನು ಮತ್ತು ಕ್ಯುಕೇಯಿಂಯನ್ನು ವಧಿಸುವ ಇಚ್ಛೆ ಈತನಿದಿತ್ತ; ಆದರೆ ರಾಮನು ಇವನಿಗೆ ಬುದ್ಧಿ ಹೇಳಿದನು. ‘ಸುಗ್ರೀವನು ರಾಮನಿಗೆ ಕೊಟ್ಟಿ ವಚನವನ್ನು ಲಕ್ಷ್ಮಿಸದೇ ಸುಖವಿಲಾಸಗಳಲ್ಲಿ ಮಗ್ನಾಗಿ ಕಾಲಹರಣ ಮಾಡುತ್ತಿದ್ದಾನೆ’ ಎಂದು ತಿಳಿದುಬಂದಾಗ ಲಕ್ಷ್ಮಣನು ಕರೋರನುಡಿಗಳಲ್ಲಿ ಸುಗ್ರೀವನಿಗೆ ಎಚ್ಚರಿಕೆ ಕೊಟ್ಟಿನು. ಸೀತೆಯ ಪಾದಗಳನ್ನು ಮಾತ್ರ ಲಕ್ಷ್ಮಣನು ದೃಷ್ಟಿಸಿದ್ದನು; ಆಕೆಯ ಮುಖವನ್ನು ಎಂದೂ ನೋಡಿರಲಿಲ್ಲ. ಅಪ್ಪು ಮಯಾದೆಯಿಂದ ಲಕ್ಷ್ಮಣನು ಸೀತೆಯನ್ನು ಕಾಣುತ್ತಿದ್ದನು. ಅಂತ ಲಕ್ಷ್ಮಣನಿಗೆ ಸೀತೆಯು ಅತನ ಚಾರಿತ್ಯದ ಬಗ್ಗೆ ವ್ಯಧಾ ಆರೋಪವನ್ನು ಮಾಡಿದಾಗ ಲಕ್ಷ್ಮಣನು ಬಹಳ ವ್ಯಧಿತನಾದನು. ಹೀಗಿದ್ದರೂ ನಂತರದ ಸೀತಾಶೋಧದ ಕಾರ್ಯದಲ್ಲಿ ಇವನು ತನ್ನ ಪ್ರಾಣಗಳನ್ನು ಮುಡುಪಾಗಿಟ್ಟು ಶ್ರಮಿಸಿದನು. ಲಕ್ಷ್ಮಣನು ಆಗಾಗ ರಾಮನಿಗೆ ಸಲಹೆ ನೀಡುತ್ತಿದ್ದನು. ರಾಮನಿಗೆ ಬಂದ ಕೋಪವನ್ನು ಈತನು ಶಾಂತಗೊಳಿಸಿದ್ದನ್ನು ಕಂಡಾಗ ಲಕ್ಷ್ಮಣನು ಬುದ್ಧಿವಂತಿಕೆಯೂ, ನಿಜವಾದ ಶಾಂತವೃತ್ತಿಯೂ ಕಂಡುಬರುತ್ತದೆ. ಲಕ್ಷ್ಮಣನು ಬಲು ಚಾಳಾಕ್ಷಣಾಗಿದ್ದನು. ‘ಕಾಂಚನ ಮೃಗ’ವೆಂದರೆ ಒಬ್ಬ ಮಾಯಾವೀ ರಾಕ್ಷಸನೇ ಇರಬೇಕೆಂದು ಆತನು ಉಂಟಿಸಿ ರಾಮನನ್ನು ಎಚ್ಚರಿಸಿದ್ದನು.

ಮೇಘನಾದನು ಲಕ್ಷ್ಮಣನ ಮೇಲೆ ಶಕ್ತಿ ಅಸ್ತವನ್ನು ಬಳಸಿದಾಗ ಲಕ್ಷ್ಮಣನು ಮೂರ್ಖ ಹೋದನು. ಹನುಮಾನನು ತಂದ ಜೀವದಿಯಿಂದ ಈತನ ಪ್ರಜ್ಞ ಮರಳಿತು. ಲಕ್ಷ್ಮಣನು ರಾಮನಿಗೆ ಸಕಾಲಕ್ಕೆ ಶೊಡುತ್ತಿದ್ದ ಸಲಹೆಗಳು ‘ಪಿತನ ಸಲಹೆಗೆ ಸಮವಾಗಿವೆ’ ಎಂದು ರಾಮನು ಎಂದುಕೊಳ್ಳುತ್ತಿದ್ದನು. ಬಹಳೇ ಬಿಕ್ಕಟ್ಟಿನ, ಕರೋರ ಕಾರ್ಯಗಳನ್ನು ರಾಮನು ಲಕ್ಷ್ಮಣನಿಗೆ ಒಬ್ಬಸುತ್ತಿದ್ದನು. ಲಕ್ಷ್ಮಣನಿಗೆ ಅವು ಸರಿ ಎನಿಸಿದ್ದರೂ ಕೇವಲ ರಾಮನ ಆಜ್ಞೆ ಎಂದು ಶಿರಸಾವಹಿಸಿ ಆ ಕಾರ್ಯಗಳನ್ನು ನೆರವೇರಿಸಿದನು. ಗಭರವತಿಯಾಗಿದ್ದ ಸೀತೆಯನ್ನು ವನದಲ್ಲಿ

ಬಿಟ್ಟಬ್ಲಾರುವ ಕರಿಣಕಾಯ್ವವನ್ನು ಇವನೇ ಮಾಡಬೇಕಾಯಿತು. ರಾಮ ಹಾಗೂ ಕಾಲ ಇವರಲ್ಲಿ ಏಕಾಂತದ ಮಾತು ನಡೆದಾಗ ದುರ್ವಾಸಮನಿಯ ರಾಮನನ್ನು ತಕ್ಷಣ ಕಾಳಿಬೇಕೆಂದು ಕೋರಿ, ಅದನ್ನು ಪುರೋಸದೇ ಇದ್ದರೆ, ಶಾಪವನ್ನು ಕೊಡುವ ಬೆದರಿಕೆಯನ್ನು ಲಕ್ಷ್ಮಣನಿಗೆ ಹಾಕಿದನು. ಆಗ ಲಕ್ಷ್ಮಣನು ಪ್ರತ್ಯೇಕ ತನ್ನ ಮೃತ್ಯುವನ್ನೇ ಎದುರುಗೊಂಡು, ಕುಲದ ಸಂಹಾರವನ್ನು ತಡೆದನು. ಅವನ ತ್ಯಾಗವು ಅಮೂಲ್ಯವಾಗಿದೆ. ಲಕ್ಷ್ಮಣನು ಮಿತಭಾಷಿಯೂ, ಶಾಂತಸ್ಥಭಾವದವನೂ; ಆದರೆ ಪ್ರಸಂಗಾನುಸಾರ ಒಮ್ಮೆಲೇ ರೊಚ್ಚಿಗೇಬುತ್ತಿದ್ದನು; ತ್ಯಾಗಮೂರ್ತಿಯೂ ಶುದ್ಧಚಾರಿತ್ಯದವನೂ ಆಗಿದ್ದನು.

### ಗೀತಾ. ಲವಣ

ಲವಣನು ಮಥು ಹಾಗೂ ಕುಂಭಿನಸಿ ಇವರ ಪ್ರತ್ಯೇನಾಗಿದ್ದನು. ಚಿಕ್ಕಂದಿನಿಂದ ಈತ ಪಾಪಚಾರಿಯಾಗಿದ್ದನು. ಶಂಕರನ ವರದಿಂದ ಮಥುದ್ಯೇತ್ಯನು ಒಂದು ತ್ರಿಶೂಲವನ್ನು ಪಡೆದಿದ್ದನು. ಅದು ತನ್ನ ವಂಶದಲ್ಲಿಯೇ ಯಾವಾಗಲೂ ಉಳಿಯಬೇಕೆಂಬ ಇಚ್ಛೆ ಮಥುದ್ಯೇತ್ಯನದಾಗಿತ್ತು. ಶಂಕರನು ‘ಅದು ಕೇವಲ ಒಬ್ಬ ಮಗನ ಜೀವಿತ ಮಾತ್ರಕ್ಕೆ ಆತನ ಕೈಯಲ್ಲಿ ಉಳಿಯುವದು; ಮತ್ತು ಅದು ಕೈಯಲ್ಲಿರುವವರೆಗೆ ಯಾರೂ ಆತನನ್ನು ವಧಿಸಲಾರರು!’ ಎಂದು :ಎಳಿದನು. ಶಂದೆಯಿಂದ ಈ ಶೂಲವು ಲವಣನಿಗೆ ದೊರೆಯಿತು. ಈ ಶೂಲವು ಕೈಗೆ ಬಂದನಂತರ ಲವಣನು ಉನ್ನತನಾದನು. ರಾಮನು ಶತ್ರುಘ್ನನಿಂದ ಈತನ ವಧೆಯನ್ನು ಮಾಡಿಸಿದನು. ಲವಣನ ಬಳಿ ಶೂಲವಿರದೇ ಇದ್ದಾಗ ಶತ್ರುಘ್ನನು ಈತನನ್ನು ವಧಿಸಿದನು.

### ಗೀತಾ. ಪರುಣ

ಈತನು ಒಬ್ಬ ಮಂತ್ರದ್ರಷ್ಟಾರನಾಗಿದ್ದನು. ಈತನು ಅದಿತಿಯ ಮಗ, ಇವನು ಪಶ್ಚಿಮ ದಿಕ್ಕಿನ, ನಾಗಲೋಕದ ಮತ್ತು ಜಲದ ಅಧಿಪತಿಯಾಗಿದ್ದನು. ವಾರುಣಿ ಅಥವಾ ಗೌರಿ ಈತನ ಹೆಂಡತಿಯಾಗಿದ್ದು ಈತನಿಗೆ ‘ಗೋ’ ಎಂಬ ಮಗನಿದ್ದನು. ಸುನಾಭ ಎಂಬಾತನು ಈತನ ಮಂತ್ರಿಯಾಗಿದ್ದನು. ಶುಕ್ರಚಾರ್ಯನ ಮಗಳಾದ ಜ್ಯೇಷ್ಠಾ ಎಂಬಾಕೆ ಈತನ ದ್ವಿತೀಯ ಭಾಯ್. ಈಕೆಯಿಂದ ಬಲ, ಸುರಾ, ಅಥಮ್, ಪುಷ್ಟರ, ಬಂದಿನ ಎಂಬ ಪುತ್ರರಾದರು. ಸೋಮಕನ್ಯೇಯಾದ ಭದ್ರಾ ಇವಳ್ಳಾಡನೆ ಪರುಣನ ವಿವಾಹವಾಗುವದಿತ್ತು; ಆದರೆ ಅವಳ ವಿವಾಹವು

ಇನ್ನೊಬ್ಬನೋಡನೆ ನಡೆಯಿತು. ಆಗ ವರುಣನು ಇವಳಿನ್ನು ಓಡಿಸಿತಂದನು. ದೇವತೆಗಳು ಈತನಿಗೆ ಜಲಾಧಿಪತಿಯೆಂದು ಅಭಿಪ್ರೇಕ ಮಾಡಿದನು. ರಾವಣನು ಬಂಧನದಿಂದ ಮುಕ್ತಾಗಿ ಬಂದ ಸೀತೆ ನಿದೋಷಿಯಾಗಿದ್ದ ಬಗ್ಗೆ ವರುಣನು ರಾಮನಿಗೆ ಮನವರಿಕೆ ಮಾಡಿಕೊಟ್ಟಿನು. ರುದ್ರನ ಯಜ್ಞದಿಂದ ನಿಮಾಂಜಣಗೊಂಡ ಅಂಗೀರಸನನ್ನು ಈತನು ಪ್ರತಿನೆಂದು ಸ್ವೀಕರಿಸಿದನು. ಮಾನಸೋತ್ತರ ಪರವರ್ತದ ಹಿಂಭಾಗದಲ್ಲಿದ್ದ ನಿಮ್ಮೋಜನೆ ನಗರವು ಈತನದಾಗಿತ್ತು. ಈತನು ಓವರ್ ಆದಿತ್ಯ ದೇವತೆ.

ಶಾಪ ಕ್ರಮಸಂಖ್ಯೆ ೩೨ ಮಿತ್ರ < ಉವರ್ತಿ ಪರಿಶೀಲಿಸಿರಿ.

## ೧೧೫. ವಸಿಷ್ಠ

ಪ್ರಾಚೀನ ಗ್ರಂಥಗಳಲ್ಲಿ ‘ವಸಿಷ್ಠ’ ಹೆಸರಿನಲ್ಲಿ ಕಂಡುಬರುವ ಎಲ್ಲ ಉಲ್ಲೇಖಗಳು ಒಂದೇ ವ್ಯಕ್ತಿಯ ಬಗ್ಗೆ ಇರಲಿಕ್ಕಿಲ್ಲ. ವಸಿಷ್ಠ ಹೆಸರಿನ ಅನೇಕರಿಲು ಸಾಧ್ಯ. ವಸಿಷ್ಠನು ಖುಗ್ಗೇದದ ಏಳನೆಯ ಮಂಡಲದ ದ್ರಷ್ಟಾರನಿದ್ದು ಇವನು ಸೂಕ್ತವನ್ನು ರಚಿಸಿದನೆಂಬ ಉಲ್ಲೇಖ ಮಂತ್ರದಲ್ಲಿ ನಿರ್ದೇಶಿತವಾಗಿದೆ. ಉವರ್ತಿಯ ಕಾರಣದಿಂದ ಮಿತ್ರ-ವರುಣರ ಏಂರ್ಯವು ಕುಂಭ ಅಥವಾ ಕಮಲದಲ್ಲಿ ಬಿದ್ದುದರಿಂದ ಈತನು ಜನ್ಮತಾಳಿದನು. ವಸಿಷ್ಠ ವಿಶ್ವಾಮಿತ್ರರಲ್ಲಿಯ ವಾದವು ಖುಗ್ಗೇದದಲ್ಲಿಯೂ ಕಂಡುಬರುತ್ತದೆ. ಈತನು ಸುದಾಸನ ಪುರೋಹಿತನಾಗಿದ್ದನು. ಆದ್ದರಿಂದಲೇ ಇವರಿಬ್ಬರಲ್ಲಿ ವೈಮನಸ್ಯವು ಉಂಟಾಯಿತು. ಸ್ವಾಯಂಭುವ ಮನ್ಯಂತರದಲ್ಲಿಯ ಬ್ರಹ್ಮದೇವನ ಹತ್ತು ಮಾನಸಪುತ್ರರಲ್ಲಿ ವಸಿಷ್ಠನು ಒಬ್ಬನಾಗಿದ್ದಾನೆ. ಕರ್ದಮಪ್ರಜಾಪತಿಯ ಮಗಳಾದ ಅರುಂಧತಿಯು ಓವರ್ ಭಾರ್ಯೆಯಾಗಿದ್ದಾಳೆ. ಇನ್ನೋವರ್ ಭಾರ್ಯೆಯೆಂದರೆ ದಕ್ಷಕನ್ಯೆಯಾದ ಉಚಾರ. ಈತನ ಉತ್ಪತ್ತಿ ಬ್ರಹ್ಮದೇವನ ಪ್ರಾಣವಾಯುವಿನಿಂದ ಆಯಿತು. ವಸಿಷ್ಠನು ವಿಶ್ವಾಮಿತ್ರನನ್ನು ತನ್ನ ಆಶ್ರಮದಲ್ಲಿ ಕಾಮಧೇನುವಿನ ಬಲದಿಂದ ಬಹಳ ಉತ್ತಮವಾಗಿ ಉಪಚರಿಸಿದನು. ಆಗ ವಿಶ್ವಾಮಿತ್ರನು ಆ ಕಾಮಧೇನವನ್ನು ಕೊಡು! ಎಂದು ವಸಿಷ್ಠನನ್ನು ಬೇಡಿದನು. ವಸಿಷ್ಠನು ಒಪ್ಪಲಿಲ್ಲವಾದ್ದರಿಂದ ವಿಶ್ವಾಮಿತ್ರನು ಆ ಕಾಮಧೇನವನ್ನು ಬಲಾತ್ಮಾರದಿಂದ ಎಳೆದೊಯ್ಯಲು ಯತ್ನಿಸಿದನು. ಆಗ ಕಾಮಧೇನವಿನ ದೇಹದಿಂದ ಶಕ, ಪಲ್ಲವಾದಿ ಮ್ಲೇಚ್ಛರು ಉದ್ಘಾವಿಸಿದರು. ಅವರು ವಿಶ್ವಾಮಿತ್ರರನ್ನು ಸೋಲಿಸಿದರು. ಬ್ರಹ್ಮತೇಜವು ಕ್ಷಾತ್ರತೇಜಕ್ಕಿಂತ ಶೈಷ್ವರ್ಯವೆಂಬುದು ಖಚಿತವಾಯಿತು. ವಿಶ್ವಾಮಿತ್ರನು ಆ ಬ್ರಹ್ಮತೇಜವನ್ನು ಪಡೆಯಲು ಪ್ರಯತ್ನಪಟ್ಟಿನು. ಅಷ್ಟೇ ಅಲ್ಲದೆ,

ಅವನು ಪಡೆದ ಬ್ರಹ್ಮಾಚಿರ ಪದಕ್ಕೆ ವಸಿಷ್ಠನಿಂದ ಮನ್ಮಂತ್ರ ದೊರಕಿತು. ವಸಿಷ್ಠ ಸ್ವತ್ತಿ, ವಸಿಷ್ಠ ತಮತ್ತ, ವಸಿಷ್ಠ ಪುರಾಣಗಳನ್ನು ಈತನು ರಚಿಸಿರುವನೆಂದು ಕಂಡುಬರುತ್ತದೆ.

ವಸಿಷ್ಠನು ಇಕ್ಷವುಕುಕುಲದ ಪುರೋಹಿತನಾಗಿದ್ದನು. ಮಾರೀಚ ಮತ್ತು ಸುಭಾಹುಜವರಿಂದ ವಿಶ್ವಾಮಿತ್ರನ ಯಜ್ಞಕ್ಕೆ ಉಪಟಳವಾಗುತ್ತಿತ್ತು. ಅದನ್ನು ತಡೆಯಲು ವಿಶ್ವಾಮಿತ್ರನೂಡನೆ ರಾಮನನ್ನು ಕಳುಹಬೇಕೆಂಬ ಸಲಹೆಯನ್ನು ವಸಿಷ್ಠನು ದಶರಥನಿಗೆ ಕೊಟ್ಟಿದ್ದನು. ದೇಹಸಹಿತ ಸ್ವರ್ಗವನ್ನು ಸೇರಬಯಸುವ ಶಿಶಂಕುವಿನ ಯಜ್ಞಕ್ಕೆ ಹೋಗುವದನ್ನು ಈತನು ನಿರಾಕರಿಸಿದನು. ರಾಮನಿಗೆ ಯೌವರಾಜ್ಯಾಭಿಷೇಕದ ಪೂರ್ವ ದೀಕ್ಷೆಯನ್ನು ವಸಿಷ್ಠನೆ ಕೊಟ್ಟನು. ದಶರಥನ ಮರಣದ ನಂತರ ಭರತನನ್ನು ಕರೆಯಿಸಿ ಆತನಿಂದ ಅತ್ಯಂತ್ರೀಯಗಳನ್ನು ಮಾಡಿಸಿದನು. ಸಿತೆ ವನವಾಸಕ್ಕೆ ಹೊರಟಾಗ ಆಕೆ ನಾರಿನ ಬಟ್ಟಗಳನ್ನು ಧರಿಸಬೇಕೆಂದು ಕೈಕೆಯಿಯ ಆಗ್ರಹಿತ್ತು. ಆಗ ವಸಿಷ್ಠನು ‘ಬೇಡಿಕೊಂಡ ವರದಲ್ಲಿ ಸಿತೆಗೆ ವನವಾಸವಿಲ್ಲ’ ಎಂದು ನಿಖಿರವಾಗಿ ಹೇಳಿದನು. ರಾಮನನ್ನು ಕಾಣಲು ಭರತನೂಡನೆ ವಸಿಷ್ಠನು ಹೋಗಿದ್ದನು. ನಿಮಿರಾಜ ಮತ್ತು ಸೌದಾಸ ರಾಜಿರಿಗೆ ವಸಿಷ್ಠನು ಶಾಪಗಳನ್ನು ಕೊಟ್ಟಿದ್ದಾನೆ. ನಿಮಿಯ ಪ್ರತಿಶಾಪವು ಈತನಿಗೆ ತುಂಬಾ ತೊಂದರೆ ಮಾಡಿತು. ದುವಾಸ ಮುಷಿಯ ವಸಿಷ್ಠನ ಆಶಮದಲ್ಲಿ ಒಂದು ಸಂವತ್ಸರಕಾಲ ವಾಸವಿದ್ದನು. ದಶರಥನ ಕುಲದ ಎಲ್ಲಾ ಧಾರ್ಮಿಕ ವಿಧಿಗಳನ್ನು ವಸಿಷ್ಠನು ನೆರವೇರಿಸಿದನು. ರಾಮನ ಮಹಾಪ್ರಸಾಧನಾಕಾಲದಲ್ಲಿಯೂ ಧಾರ್ಮಿಕ ವಿಧಿಗಳನ್ನು ವಸಿಷ್ಠನೇ ಮಾಡಿದನು.

ವಸಿಷ್ಠನಿಗೆ ಮಹೋದಯ ಮುಂತಾದ ನೂರು ಪ್ರತ್ಯೇಕಿಸಿದರು. ಯಜ್ಞದ ಅಮಂತ್ರಣವನ್ನು ನಿರಾಕರಿಸಿದ್ದಕ್ಕಾಗಿ ವಿಶ್ವಾಮಿತ್ರನು ಅವರೆಲ್ಲರಿಗೂ ಶಾಪ ಕೊಟ್ಟನು.

## ೧೧೬. ವಸಿಷ್ಠಪುತ್ರ ಮಹೋದಯ

ವಸಿಷ್ಠನಿಗೆ ನೂರು ಗಂಡುಮಕ್ಕಳಿದರು. ಅವರೆಲ್ಲರೂ ಮಹಾತಪಸ್ಸಿಗಳಾಗಿದ್ದರು. ವಿಶ್ವಾಮಿತ್ರನು ಅವರೆಲ್ಲರಿಗೂ ಶಾಪವನ್ನು ಕೊಟ್ಟಿದ್ದನು. ಅವರಲ್ಲಿ ಮಹೋದಯನೂಬ್ಜನಾಗಿದ್ದನು.

ಶಾಪ ಕ್ರಮಸಂಖ್ಯೆ ೧೫ ವಿಶ್ವಾಮಿತ್ರ < ವಸಿಷ್ಠಪುತ್ರ, ಮಹೋದಯ ಪರಿಶೀಲಿಸಿರಿ.

## ೧೧೯. ವಾಯು

ವಾಯು ಮತ್ತು ಅಂಜನಿಯಿಂದ ಹನುಮಾನನು ಹುಟ್ಟಿದನು. ಕುಶನಾಭನ ನೂರು ಕಸ್ಯೇಯರಲ್ಲಿ ಅನುರಕ್ತನಾಗಿ ವಾಯುವು ಅವರಿಗೆ ತನ್ನ ಪಕ್ಷಿಯರಾಗಲು ವಿನಂತಿಸಿದನು. ಆ ಕಸ್ಯೇಯರು ನಿರಾಕರಿಸಿದಾಗ ವಾಯುವು ಅವರ ಅಂಗಭಂಗ ವನ್ನು ಮಾಡಿ ಅವರನ್ನು ಕುಬ್ಜೀಯರನ್ನಾಗಿ ಮಾಡಿದನು. ಇಂದ್ರನ ವಜ್ರದಿಂದ ಹನುಮಾನನ ಹನು ಭಗ್ನವಾದಾಗ ವಾಯುವು ಕೋಪಗೊಂಡು ತನ್ನ ತ್ಯುಲೋಕ್ಯ ಸಂಚಾರವನ್ನು ನಿಲ್ಲಿಸಿದನು. ಆಗ ಎಲ್ಲ ಪ್ರಾರ್ಥಿಮಾತ್ರರಿಗೆ ಉಸಿರಾಟ ಅಸಾಧ್ಯ ವಾಯಿತು. ದೇವತೆಗಳು ಈ ಸಂಗತಿಯನ್ನು ಬ್ರಹ್ಮದೇವನಿಗೆ ತಿಳಿಸಿದಾಗ ಆತನು ವಾಯುವನ್ನು ಸಂತೋಷಿಸಿದನು. ಗಾಯಗೊಂಡ ಹನುಮಾನನ ಮೈಮೇಲೆ ಕ್ಷಯಾಡಿಸಿ ಅವನನ್ನು ಗುಣಪಡಿಸಿದನು. ಅಷ್ಟೇ ಅಲ್ಲದೇ, ಹೀಗಾದನಂತರ ವಾಯು ತನ್ನ ಸಂಚಾರವನ್ನು ಮೊದಲಿನಂತೆ ಪ್ರಾರಂಭಿಸಿದನು.

## ೧೨೦. ವಾಲಿ

ಖುಕ್ಕಪತ್ನಿಯಾದ ವಿರಜಿ ಮತ್ತು ಇಂದ್ರ ಇವರ ಪ್ರತ್ಯನೇ ವಾಲಿ. ಈತನ ಜನ್ಮದ ಕಢೆ ಬಲುವಿಚಿತ್ರ, ಒಮ್ಮೆ ಖುಕ್ಕರಜಸ ಎಂಬ ವಾನರನು ಭಾಯಾರಿಕೆಯನ್ನು ತೆಂಜಲು ಒಂದು ಸರೋವರದ ಬಳಿ ಬಂದು, ನೀರಿನಲ್ಲಿ ತನ್ನ ಪ್ರತಿಬಿಂಬವನ್ನು ಕಂಡು, ತನ್ನ ಶತ್ರು ಅಲ್ಲಿರುವನೆಂದು ಭಾವಿಸಿ, ಆ ಸರೋವರದಲ್ಲಿ ಧುಮುಕಿದನು. ಅವನು ನೀರಿನ ಆಚೆ ಬಂದಾಗ ಮೊದಲಿನ ವಾನರನಾಗಿ ಉಳಿಯದೇ ಓವನ ಸೀಯಾಗಿದ್ದನು. ಅದೇ ಕಾಲಕ್ಕೆ ಅಂತರಿಕ್ಷದಲ್ಲಿ ಸಂಚರಿಸುತ್ತಿದ್ದ ಸೂರ್ಯ ಮತ್ತು ಇಂದ್ರರು ಈ ಸೀಯನ್ನು ಕಂಡು ಕಾಮಪರವಶರಾದರು. ಕಾಮೋದ್ರೇಕದಿಂದ ಇಂದ್ರನ ವೀರ್ಯವು ಆ ಸೀಯ ತಲೆಯ ಮೇಲೆ ಬಿಡ್ಡಿತು. ತಲೆಗೂದಲಿನ ಮೇಲೆ ಬಿಡ್ಡ ವೀರ್ಯದಿಂದ ವಾಲಿಯೂ ಮತ್ತು ಗ್ರೀವದ (ಕತ್ತಿನ) ಮೇಲೆ ಬಿಡ್ಡ ವೀರ್ಯದಿಂದ ಸುಗ್ರೀವನೂ ಜನ್ಮಹೊಂದಿದರು. ಅಂದಿನ ರಾತ್ರಿ ಕಳೆದನಂತರ ಈ ಸೀಯ ಮೊದಲಿನಂತೆ ವಾನರಭಾದ್ರಿ. ಆನಂದರಾಮಾಯಣದಲ್ಲಿ ರಾಮನು ವಾಲಿಯನ್ನು ವಧಿಸಿದ ಕಢೆ ಮತ್ತು ವಾಲಿ ಹಾಗೂ ಸರ್ವ ಇವರು ಪರಸ್ಪರರಿಗೆ ಶಾಪಗಳನ್ನು ಕೊಟ್ಟ ಕಢಗಳಿವೆ. ಪಂಚಮೇಷ್ಠಿ ಎಂಬ ರಾಕ್ಷಸನು ವಾಲಿಯನ್ನು ಸುಂಗಿದಾಗ ವೀರಭದ್ರನು ಆ ರಾಕ್ಷಸನನ್ನು ಸೀಳಿ ವಾಲಿಯ ಬಿಡುಗಡೆ ಮಾಡಿದನು. ವಾಲಿ ತನ್ನ ಸಾಮಧ್ಯದಿಂದ ರಾಷಣನನ್ನು ಬೆರಗುಗೊಳಿಸಿದನು; ಅವನೊಡನೆ ಸ್ವೇಹವನ್ನು ಬೆಳೆಸಿದನು. ತಾರ ಎಂಬಾತನು ಈತನ ಅಮಾತ್ಯನಾಗಿದ್ದನು. ತಾರನ

ಕನ್ನೆಯಾದ ‘ತಾರಾ’ ಎಂಬಾಕೆಯು ವಾಲಿಯ ಪತ್ತಿಯಾದಳು. ದುಂಡುಭಿಯ ಪುತ್ರನಾಗಿದ್ದ ಮಾಯಾವಿ ಮತ್ತು ವಾಲಿ ಇವರಲ್ಲಿ ಓವರ್ ಸ್ಟ್ರೀಯ ಕಾರಣದಿಂದ ವೈರಕ್ಕಾವಂಟಾಯಿತು. ಆಗ ವಾಲಿಯು ಮಾಯಾವಿಯನ್ನು ಕೊಂದನು. ಈ ರಾಕ್ಷಸನನ್ನು ಕೊಲ್ಲಲು ವಾಲಿ ಒಂದು ಗುಹೆಯಲ್ಲಿ ನುಗ್ಗಿದನು. ಆಗ ಗುಹೆಯ ದ್ವಾರಕಣೆಯನ್ನು ಸುಗ್ರೀವನು ಮಾಡುತ್ತಿದ್ದನು. ವಾಲಿಯು ಬಹಳ ದಿನಗಳಾದರೂ ಗುಹೆಯ ಹೋರಗೆ ಮರಳಲಿಲ್ಲ. ಅದೇ ಕಾಲಕ್ಕೆ ಗುಹೆಯಿಂದ ರಕ್ತದ ಪ್ರವಾಹ ಬರಲಾರಂಭಿಸಿತು. ಇದನ್ನು ಕಂಡು ವಾಲಿಯ ವಥೆಯು ರಾಕ್ಷಸನಿಂದಾಗಿರ ಬಹುದು ಎಂದು ಭಾವಿಸಿ ಸುಗ್ರೀವನು ಒಂದು ದೊಡ್ಡ ಕಲ್ಲುಬಂಡೆಯನ್ನು ಗುಹೆಯ ದ್ವಾರಕ್ಕಿಟ್ಟು ಮುಚ್ಚಿಟ್ಟಿನು. ನಂತರ ವಾಲಿಯ ಉತ್ತರಕ್ಕೆಯೆಗಳನ್ನು ಮುಗಿಸಿ ಸುಗ್ರೀವನು ಕಿಷ್ಟಿಂಥೆಗೆ ಬಂದನು. ಮಂತ್ರಿಗಳ ಆಗ್ರಹದ ಮೇರೆಗೆ, ಸ್ವಂತದ ಇಚ್ಛೆಯ ವಿರುದ್ಧ ಸುಗ್ರೀವನು ರಾಜ್ಯಾಭಿಷೇಕವನ್ನು ಮಾಡಿಸಿಕೊಂಡನು. ಅನಂತರ ಇತ್ತೇ ವಾಲಿಯು ಆ ರಾಕ್ಷಸನನ್ನು ಕೊಂಡು ಮರಳಿ ಬಂದನು. ಸುಗ್ರೀವನು ರಾಜನಾದದ್ದು ವಾಲಿಗೆ ಎಳ್ಳಾಮ್ಲ್ಯ ಹಿಡಿಸದೆ ಅವನು ಕೋಪಗೊಂಡನು. ಸುಗ್ರೀವನು ನಿಜಸಂಗತಿಯನ್ನು ತಿಳಿಸಿಹೇಳಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ವಾಲಿಯು ಸುಗ್ರೀವನ ಪತ್ತಿಯಾದ ರುಮೆಯನ್ನು ಅಪಹರಿಸಿ ಸುಗ್ರೀವನನ್ನು ರಾಜ್ಯದಾರೆ ತಳ್ಳಿಬಿಟ್ಟನು. ಆಗ ವಾಲಿ ಭಯದಿಂದ ಸುಗ್ರೀವನು ಖುಪ್ಪಮೂಕೆ ಪರವತದ ಮೇಲೆ ಹೋಗಿ ಇದ್ದುಬಿಟ್ಟನು. ರಾಮ-ಸುಗ್ರೀವರಲ್ಲಿ ಮಿಶ್ರತ್ವವು ಉಂಟಾದನಂತರ ವಾಲಿಯನ್ನು ವರ್ಧಿಸಲು ರಾಮನು ಸಿದ್ಧನಾದನು. ಸುಗ್ರೀವನಿಗೆ ರಾಮನ ಬೆಂಬಲವಿದ್ದರಿಂದ ಆತನೊಡನೆ ಯುದ್ಧ ಮಾಡಬಾರದೆಂದು ತಾರಾ ಗಂಡನಾದ ವಾಲಿಗೆ ಕಳಕಳಿಯಿಂದ ಹೇಳಿದಳು. ವಾಲಿ ಅದಕ್ಕೆ ಕಿವಿಗೊಡಲಿಲ್ಲ. ರಾಮನು ವಾಲಿಯ ವಕ್ಕೆಸ್ಥಳಕ್ಕೆ ಶರಾಫಾತಮಾಡಿ ಆತನನ್ನು ಭೂಮಿಗೆ ಉರುಳಿಸಿದನು. ತನ್ನನ್ನು ಅಧರ್ಮದಿಂದ ರಾಮನು ವರ್ಧಿಸಿದನೆಂದು ವಾಲಿಯು ರಾಮನನ್ನು ನಿಂದಿಸಿದನು. ಆಗ ರಾಮನು ತನ್ನ ವರ್ತನೆಯು ಧರ್ಮನುಸಾರವೇ ಇತ್ತೆಂಬುದನ್ನು ತಿಳಿಸಿಹೇಳಿದನು. ಸುಗ್ರೀವನು ಅಂಗದನನ್ನು ತನ್ನ ಸ್ವಂತ ಮಗನಂತೆ ನೋಡಿಕೊಂಡು ವಾಲಿಯ ಅಂತಿಮ ಇಚ್ಛೆಯನ್ನು ಪೂರ್ತಿಗೊಳಿಸಿದನು.

## ೧೧೯. ವಾಲ್ಯೇಕ

ಕೆತನು ಸಂಸ್ಕೃತಭಾಷೆಯ ಆದಿಕವಿ. ಈತನ ಚರಿತ್ರೆ ನಿಜಾರ್ಥದಲ್ಲಿ ಉಪಲಭ್ಯವಿಲ್ಲ. ಪ್ರಾಚೀನ ಸಾಹಿತ್ಯದಲ್ಲಿ ಭಾಗ್ಯವವಾಲ್ಯೇಕಿ, ದಸ್ಯವಾಲ್ಯೇಕಿ ಮತ್ತು

ಕವಿವಾಲ್ಯೇಕಿ ಈ ರೀತಿ ಮೂರು ವಾಲ್ಯೇಕಿಯರ ಉಲ್ಲೇಖ ಬರುತ್ತದೆ. ಇವರ ಕಥೆಗಳೂ ಭಿನ್ನಭಿನ್ನ.

ಈತನು ಒಬ್ಬ ಬ್ರಹ್ಮಾಣಿಕ. ಸುಮತಿ ಎಂಬ ಬ್ರಾಹ್ಮಣನ ಮಗನಾಗಿದ್ದನು. ಇವನು ಚಿಕ್ಕವನಾಗಿದ್ದಾಗಲೇ ಈತನ ತಾಯಿತಂದೆ ಈತನನ್ನು ಒಬ್ಬ ಬೇಡನ ಬಳಿ ಬಿಟ್ಟು ತಾವು ತಪಸ್ಸಿಗೆಂದು ಹೊರಟುಹೋದರು. ಮುಂದೆ ಈ ಮಗನು ತನ್ನ ಬ್ರಾಹ್ಮಣತ್ವವನ್ನು ಮರೆತುಬಿಟ್ಟತು. ದೊಡ್ಡವನಾದನಂತರ ಇವನು ಕಳ್ಳತನ ಮಾಡಲಾರಂಭಿಸಿದನು. ಜನರು ಇವನನ್ನು ಬೆಸ್ತ್ರರವನೆಂದು ತಿಳಿದರು. ಒಮ್ಮೆ ಕೆಲವು ಬ್ರಹ್ಮಾಣಿಗಳು ಇವನ ವಾಸಸ್ಥಾನದ ಬಳಿಯಿಂದ ಹೋಗುತ್ತಿದ್ದಾಗ ಇವನು ಅವರ ಲಾಟಿಯನ್ನಾರಂಭಿಸಿದನು. ಆಗ ಆ ಮುಷಿಗಳು ಇವನಿಗೆ ಉಪದೇಶವನ್ನು ಮಾಡಿದರು. ಅಂದಿನಿಂದ ವಾಲ್ಯೇಕಿಗೆ ಜ್ಞಾನೋದಯವಾಯಿತು. ಆ ಮುಷಿಗಳು ಹೇಳಿಕೊಟ್ಟ ಮಂತ್ರವನ್ನು ಜಪಿಸವತ್ತಿದನು. ಬಹುಕಾಲದವರೆಗೆ ಒಂದೇ ಸ್ಥಳದಲ್ಲಿ ಹುಳಿತು ತಪಸ್ಸನ್ನು ಕೈಗೊಂಡ ಈತನ ಸುತ್ತಲೂ ಹುತ್ತವು ಬೆಳೆಯಿತು. ನಂತರ ಆ ಮುಷಿಗಳು ಇವನ ದೇಹದ ಮೇಲೆ ಬೆಳೆದ ಮತ್ತನ್ನು ತೆಗೆದರು. ‘ವಾಲ್ಯೇಕಿ’ ಎಂದು ಹೆಸರಿಟ್ಟರು ಎಂಬ ಕಥೆ ಸ್ಥಂಧಪುರಾಣದಲ್ಲಿದೆ.

ಇನ್ನೊಂದು ಕಥೆ ಕೂಡ ಇದೇ ಸ್ಥಂಧಪುರಾಣದಲ್ಲಿದೆ. ಪೂರ್ವ ಕಾಲದಲ್ಲಿ ಕೇವು ಎಂಬ ಬ್ರಾಹ್ಮಣನಿದ್ದನು. ಆತನು ಬಹುಸಮಯದವರೆಗೆ ತಪಸ್ಸಾಚರಿಸಿದನು. ತಪಸ್ಸ ಮುಗಿದನಂತರ ಅವನಿಗೆ ಆತನ ಹೆಂಡತಿಯ ಸ್ತರಕೆಯಾಗಿ ವೀರ್ಯಸ್ವಲನ ವಾಯಿತು. ಅದನ್ನು ಒರ್ವ ವನಚರಿಯು ನುಂಗಿದಳು. ಆಗ ಆಕೆಗೆ ಒಬ್ಬ ಮಗನು ಮುಟ್ಟಿದನು. ಆ ಮಗನಿಗೆ ಮಹಣಿಗಳಿಂದ ಪ್ರಸಾದ ದೊರೆಯಿತು. ಆತನಿಗೆ ಬ್ರಾಹ್ಮಣತ್ವ ದೊರೆಯಿತು. ಆತನು ಮುಂದೆ ವಾಲ್ಯೇಕ ಎಂದು ಖ್ಯಾತಿಗೊಂಡನು. ತಮಾ ನದಿಯ ತೀರದಲ್ಲಿ ಆಶ್ರಮವನ್ನು ಸಾಫಿಸಿ ಅಧ್ಯಾಪನವನ್ನು ಪ್ರಾರಂಭಿಸಿದನು. ಅವನ ಶಿಷ್ಯಪರಿವಾರವು ದೊಡ್ಡದಾಗಿತ್ತು. ಅವರಲ್ಲಿ ಭರದ್ವಾಜನು ಪ್ರಮುಖ ಶಿಷ್ಯನಾಗಿದ್ದನು. ರಾಮನು ಸೀತೆಯ ತ್ಯಾಗ ಮಾಡಿದನಂತರ, ವಾಲ್ಯೇಕಿಯೇ ಸೀತೆಯನ್ನು ತನ್ನ ಆಶ್ರಮದಲ್ಲಿಟ್ಟುಕೊಂಡು ರಕ್ಷಿಸಿದನು. ಸೀತೆ ಆಗ ತುಂಬಿದ ಗಭೀರಣೆಯಾಗಿದ್ದಳು. ಯಥಾಕಾಲದಲ್ಲಿ ಸೀತೆಯು ಲವ-ಕುತ್ತ ಎಂಬ ಅವಳಿ ಮಕ್ಕಳನ್ನು ಹತ್ತಿತ್ತು. ಆ ಮಕ್ಕಳ ಆರ್ಥಿಕೆಯನ್ನು ಮಾಡಿ ಅವರನ್ನು ಬೆಳೆಸಿ, ಅವರ ವಿದ್ಯಾಭ್ಯಾಸವನ್ನು ಪೂರ್ವಿಸಿದವನು ವಾಲ್ಯೇಕಿಯೇ. ಈ ಬಾಲಕರಿಂದ ವಾಲ್ಯೇಕಿರಚಿತ ರಾಮಾಯಣವನ್ನು ಇಂಪಾಗಿ ಹಾಡಿಸಿದನು. ವಾಲ್ಯೇಕ ಒಬ್ಬ ಮುಷಿಯೋಡನೆ ಪಾಶಿಂಡವಾದ ಮಾಡಿದ್ದಕಾಗಿ ಬ್ರಹ್ಮಹತ್ಯೆಯ

ದೊಂಡನೆ ಅವನಿಗೆ ತಗುಲಿತು. ಅನಂತರ ಮಹಾದೇವನ ಉಪಾಸನೆಯಿಂದ ಅದರ ಪರಿಹಾರವಾಯಿತು.

ವಾಲ್ಯೋಚಿ ಖುಷಿಯು ಶೂದ್ರನಾಗಿದ್ದು ಖುಷಿಗಳ ಪ್ರಸಾದದಿಂದ ಅವನಿಗೆ ಬ್ರಾಹ್ಮಣಾಷ್ಟಕ ದೊರಕಿತು. ಆತನ ಮೊದಲನೆಯ ಹೆಸರು ‘ವಾಲ್ಯಾಬ್ಸ್ತಸ್ತ’ನಂದು ಇತ್ತು. ಈ ರೀತಿಯ ಪ್ರಜ್ಯಲಿತ ದಂತಕಥೆಗೆ ಅಧಾರವಿಲ್ಲ. ವಾಲ್ಯೋಚಿ ರಾಮಾಯಣದಲ್ಲಿ ಬಂದ ಎಲ್ಲೆಡೆಯಲ್ಲಿಯ ಉಲ್ಲೇಖಗಳಲ್ಲಿ ಈತನು ವಿದ್ಯಾನ್ವೋ ಬ್ರಾಹ್ಮಣನಿದ್ವಾನೆಯಂದು ನಮೂದಿಸಲಾಗಿದೆ. ‘ಪ್ರಾಚೀತಸೋಽಹಂ ದಶಮಃ ಪುತ್ರೋ ರಾಘನಂದನ’ (ಉತ್ತರಕಾಂಡ/೯೯-೧೧) ಈ ಶ್ಲೋಕದಲ್ಲಿ ವಾಲ್ಯೋಚಿಯೂ ತಾನಾಗಿ ಸ್ವಂತದ ಜನ್ಮದ ಕಢೆಯನ್ನು ಹೇಳಿದ್ದಾನೆ. ಬ್ರಹ್ಮದೇವನ ವರದಿಂದ ಇವನಿಗೆ, ರಾಮನು ಹುಟ್ಟುವ ಮೊದಲೇ, ಆತನ ಚರಿತ್ರೆಯನ್ನು ಬರೆಯುವದು ಸಾಧ್ಯವಾಯಿತೆಂಬ ನಂಬಿಕೆ ನಿರಾಧಾರವಾಗಿದೆ. ವಾಲ್ಯೋಚಿಯು ರಾಮನ ಸಮಾಲೀನ ಇಲ್ಲವೇ ಅನಂತರದ ಕಾಲವನಿರಬಹುದು.

‘ಹೇ ಮಹಿಂದ್ರಾ, ವರ್ತಮಾನ ಸ್ಥಿತಿಯಲ್ಲಿ ಈ ಭೂಲೋಕದಲ್ಲಿ ಬಹುಗುಣ ಸಂಪನ್ಮೂಲಾದವನು ಯಾರು? ಶೂರೀರನು, ಧರ್ಮರಹಸ್ಯವನ್ನು ಅರಿತವನು, ಕೃತ್ಯಾನು, ಸತ್ಯವಚನಿಯೂ, ಸ್ವೀಕರಿಸಿದ ವ್ರತವನ್ನು ಆಪತ್ತಾಲಂಡಲ್ಲಿಯೂ ಬಿಡದೇ ಧರ್ಮಕ್ಕಾಗಿ ಮುಂದುವರಿಸುವವನು, ಸದಾಚಾರಸಂಪನ್ಮೂಲ, ಪ್ರಾಣಿಮಾತ್ರರ ಹಿತಕ್ಕಾಗಿ ತತ್ತ್ವರನಾಗಿರುವವನು, ತತ್ತ್ವವೇತ್ತನು, ಸಮಧನ, ದರ್ಶನಾನಂದವನ್ನು ಬೀರುವವನು, ಮನೋನಿಗ್ರಹಿ, ಕ್ರೋಧಾದಿಗಳನ್ನು ಸಂಯುಕ್ತಿಸುವವನು, ತೇಜಃಪೂಜನು, ಪರರ ಉತ್ಸರ್ವದ ಬಗ್ಗೆ ಮತ್ತುರಭಾವವನ್ನು ತಾಳದವನು, ಯುದ್ಧಕಾಲದಲ್ಲಿ ಕ್ರೋಧಗೊಂಡಾಗ ದೇವತೆಗಳಿಗೂ ಭಯಂಕರ ನೆನಿಸುವ ಯಾವ ಪುರುಷನು ಈ ಭೂಲೋಕದಲ್ಲಿದ್ದಾನೆ?’ ಎಂದು ವಾಲ್ಯೋಚಿಯು ನಾರದಿಖಾಯನ್ನು ಕೇಳಿದಾಗ ಅವನು ಸಂಂಕಿಪ್ತದಲ್ಲಿ ಶ್ರೀರಾಮನ ಕಢೆಯನ್ನು ನಿರೂಪಿಸಿದನು. ‘ನಾರದನಿಂದ ಕೇಳಿಕೊಂಡಂತೆ ನೀನು ಆ ಬುದ್ಧಿಪ್ರೇರಕ ರಾಮನ ವೃತ್ತಾಂತವನ್ನು ಬರೆ! ಎಂದು ಬ್ರಹ್ಮದೇವನು ವಾಲ್ಯೋಚಿಗೆ ವಿಜಾಪ್ತಿಸಿದನೆಂಬ ಸ್ವಪ್ನ ಉಲ್ಲೇಖ ವಾಲ್ಯೋಚಿರಾಮಾಯಣದಲ್ಲಿದೆ.

ಕ್ರಿ.ಶ. ಪೂರ್ವ ಮೊದಲನೆಯ ಶತಕದಲ್ಲಿಯೂ, ವಾಲ್ಯೋಚಿಯು ದಶರಥ ರಾಮನ ಘಟನೆಗಳಿಗೆ ಸಮಾಲೀನನಿದ್ವಾನೆಂದು ತಿಳಿಯುತ್ತಿದ್ದರು. ಉತ್ತರ ಕಾಂಡವನ್ನು ರಚಿಸುವಾಗ ಅಯೋಧ್ಯೆಯ ರಾಜವಂಶದವರೋಡನೆ ಘನಿಷ್ಠ ಸಂಬಂಧವನ್ನು ವಾಲ್ಯೋಚಿಯು ಇಟ್ಟಕೊಂಡಿದ್ದನು. ಈತನು ದಶರಥರಾಜನ

ಮಿಶ್ರನಾಗಿದ್ದನು. ರಾಮನ ಅಶ್ವಮೇಧ ಯಜ್ಞಪ್ರಸಂಗದಲ್ಲಿ ವಲ್ಯೇಕಿಯು ಸೀತೆಯ ಶುದ್ಧಚಾರಿತ್ಯದ ಬಗೆ ಘೋಷಿಸಿದನು. ವಿಷ್ಣುಪುರಾಣದಲ್ಲಿ ವಾಲ್ಯೇಕಿಯನ್ನು ವಿಷ್ಣುವಿನ ಅವಶಾರವೆಂದೂ, ಇಪ್ಪತ್ತಾರ್ಥನೆಯ ವೇದವ್ಯಾಸನೆಂದೂ ಪರಿಗಣಿಸಲಾಗಿದೆ.

### ೧೫೦. ವಿಧ್ಯಭೇಷ

ಈತನು ಹೇಳಿ ಎಂಬ ರಾಕ್ಷಸನ ಹಾಗೂ ಕಾಲನ ಮಗಳಾದ ಭಯಾ ಎಂಬವರೆ ಪ್ರತಿನಾಗಿದ್ದನು. ಸಾಲಕಟಂಕಟಾ ಎಂಬಾಕೆ ವಿಧ್ಯಭೇಷನ ಪತ್ತಿ. ಇವರಿಗೆ ಸುಕೇಶನೆಂಬ ಮಗನಿದ್ದನು. ವಿಧ್ಯಭೇಷನಿಂದ ಸಾಲಕಟಂಕಚೆಯು ಗಭರವತಿ ಆದಾಗ ಆಕೆಯು ಆ ಗಭರವನ್ನು ಮಂದರ ಪರವತದ ಮೇಲೆ ಚೆಲ್ಲಿದಳು. ಶಂಕರನು ಅದನ್ನು ರೈಸ್ಸಿ ಪ್ರೋಷಿಸಿದನು.

### ೧೫೧. ವಿರಾಧ

ವಿರಾಧನು ಜಯ ಮತ್ತು ಶತಹೃದಾ ಎಂಬ ದಂಪತಿಗಳ ಪುತ್ರ. ಈತನು ಕ್ರೌಂಚಾವಟ ವನದಲ್ಲಿಯ ರಾಕ್ಷಸನಿದ್ದನು. ಬ್ರಹ್ಮದೇವನು ಕೊಟ್ಟ ವರದಿಂದ ಅವನಿಗೆ ಅವಧ್ಯತ್ವ, ಅಜ್ಞೇದ್ಯತ್ವ ಮತ್ತು ಅಭೇದ್ಯತ್ವ ಪ್ರಾಪ್ತವಾಗಿದ್ದವು. ರಾಮ-ಲಕ್ಷ್ಮಣರು ಈತನ ಕೈಕಾಲುಗಳನ್ನು ಬಿಗಿದು ಒಂದು ದೊಡ್ಡ ಗುಂಡಿಯಲ್ಲಿ ಮೂಡಬಿಟ್ಟರು. ಪೂರ್ವಜನ್ಮದಲ್ಲಿ ತನಗೆ ದೊರೆತ ಶಾಪದ ಉಲ್ಲೇಖವನ್ನು ವಿರಾಧನು ತನ್ನ ಪೂರ್ವಜ್ಯತಾಂತವನ್ನು ಹೇಳುವಾಗ ಮಾಡಿದ್ದಾನೆ. ಇವನು ಪೂರ್ವ ಜನ್ಮದಲ್ಲಿ ತುಂಬರು ಆಗಿದ್ದನು.

### ೧೫೨. ವಿರೋಚನ

ಈತನು ಪ್ರಹಳಾದನ ಮಗನಿದ್ದು ಈತನಿಗೆ ಬಲಿಯೆಂಬ ಮಗನಿದ್ದನು. ಕೆತ್ತಿನಿ ಎಂಬ ರಾಜಕಸ್ಯೇಯ ವಿರೋಚನ ಮತ್ತು ಸುಧನ್ಯಾ ಎಂಬ ಅಂಗೀರಸನ ಪುತ್ರರಿಬ್ಬರಲ್ಲಿ ಶ್ರೀಪ್ರಾನೆನಿಸಿದವನನ್ನು ಮದುವೆಯಾಗಬೇಕೆಂದು ನಿರ್ಧರಿಸಿದಳು. ಶ್ರೀಪ್ರತ್ಯಾವನನ್ನು ನಿಶ್ಚಯಿಸಲು ಅವರು ಪ್ರಹಳಾದ ಹಾಗೂ ಕಶ್ಯಪನ ಬಳಿಗೆ ಹೋದರು. ಸುಧನ್ಯಾನು ಶ್ರೀಪ್ರಾನೆಂದು ಕಶ್ಯಪನು ಸಾರಿದಾಗ ಕಶ್ಯಪನು ವಿರೋಚನನ ಪ್ರಾಣದ ಸ್ವಾಮಿಯಾದನು. ಆದರೆ ಪ್ರಹಳಾದನ ನಿಃಸ್ವಾಹತೆಯಿಂದ ಆತನು ತನ್ನ ಸ್ವಾಮಿತ್ವವನ್ನು ಬಿಟ್ಟುಕೊಟ್ಟನು. ವಿರೋಚನನು ಆತ್ಮಜಾಳವನನ್ನು ಪಡೆಯಲೋಸುಗ ಸತ್ಯಲೋಕಕ್ಕೆ

ಹೋಗಿದ್ದನು. ಇಂದ್ರನು ಸಹ ಅದೇ ಉದ್ದೇಶದಿಂದ ಅಲ್ಲಿಗೆ ಬಂದಿದ್ದನು. ಇಂದ್ರನಿಗೆ ಆತ್ಮಸಾಕ್ಷಾತ್ಕಾರವಾಯಿತು; ವಿರೋಚನನಿಗೆ ಆಗಲೀಲ್ಲ. ವಿರೋಚನನು ತನ್ನದೇ ಒಂದು ಸಿದ್ಧಾರ್ಥವನ್ನು ಮಂಡಿಸಿ ಅದನ್ನೇ ತನ್ನ ಅನುಯಾಯಿಗಳಲ್ಲಿ ಪ್ರಚಾರಗೊಳಿಸಿದನು.

ಸೂರ್ಯನನ್ನು ಆರಾಧಿಸಿ ವಿರೋಚನನು ಒಂದು ಮುಕುಟವನ್ನು ಪಡೆದು ಕೊಂಡನು. ‘ಈ ಮುಕುಟವು ಇನ್ನೊಬ್ಬರ ಕ್ಯೇಸೇರಬಾರದು! ಹಾಗೆ ಆದಲ್ಲಿ ನಿನ್ನ ನಾಶವಾಗುವದು!’ ಎಂದು ಸೂರ್ಯನು ಈ ಮುಕುಟವನ್ನು ಕೊಡುವಾಗ ಹೇಳಿದ್ದನು. ವಿರೋಚನನು ಜನರನ್ನು ಪೀಡಿಸಹತೀದಾಗ ವಿಷ್ಣು ಶೀರೂಪವನ್ನು ಧರಿಸಿ ಈತನನ್ನು ಮೋಹಗೊಳಿಸಿದನು. ಈತನ ಮುಕುಟವನ್ನು ವಶಪಡಿಸಿಕೊಂಡು ವಿರೋಚನನನ್ನು ನಾಶಗೊಳಿಸಿದನೆಂದು ಗಣೇಶಪುರಾಣದಲ್ಲಿದೆ. ವಿರೋಚನನು ಇಂದ್ರನನ್ನು ನಾಶಗೊಳಿಸಲೇಂದು ಅಳಿಯಾದಾಗ ತಾರಕಾಮಯ ಯುದ್ಧದಲ್ಲಿ ಇಂದ್ರನಿಂದ ಈತನ ನಾಶವಾಯಿತು. ಕುಂಭ, ನಿಕುಂಭರು ಈತನ ತಮ್ಮಂದಿರಾಗಿದ್ದರು.

### ೧೨೩. ವಿಶ್ರವ (ವಿಶ್ರವಸ್)

ವಿಶ್ರವನು ಬ್ರಹ್ಮನ ಮಾನಸಪುತ್ರನಾದ, ನಾಲ್ಕನೆಯ ಪ್ರಜಾಪತಿಯಾದ ಪುಲಸ್ಯನ ಮಾನಸಪುತ್ರನಾಗಿದ್ದನು (ಸುಂದರಕಾಂಡ, ೨೨/೬-೭). ತ್ಯಣಬಿಂದು ರಾಜನ ಮಗಳಿಗೆ ಪುಲಸ್ಯನಿಂದ ಜನಿಸಿದ ಪುತ್ರನಾಗಿದ್ದನು. ಪುಲಸ್ಯನು ವೇದಾಧ್ಯಯನವನ್ನು ಮಾಡುತ್ತಿದ್ದಾಗ ವಿಶ್ರವನ ತಾಯಿಯ ವೇದವನ್ನು ಕೇಳಿದ್ದಳು. ಆಗ ವಿಶ್ರವ ಗಭರ್ದಲ್ಲಿದ್ದನು. ಈತನು ಹುಟ್ಟಿದ ನಂತರ ‘ವಿಶ್ರವ’ ಎಂದು ನಾಮಕರಣವಾಯಿತು (ಉತ್ತರಕಾಂಡ, ೨/೫೧-೫೨). ಈತನು ಶ್ರುತಿವಂತನೂ, ಸಮದಶೀಯೂ, ಪ್ರತಿಷ್ಠನೂ ಆದ ಮುನಿಯಾಗಿದ್ದನು. ಭರದ್ವಾಜನ ಕಸ್ಯೇಯಾದ ದೇವವರ್ಶನಿ ಇವನ ಪತ್ನಿಯಾಗಿದ್ದಳು. ಅವಳಿಂದ ಸರ್ವಗುಣಸಂಪನ್ಮೂಲ, ಧರ್ಮಜ್ಞನಾದ ವೃತ್ತಿವಂಢಣ ಎಂಬ ಪುತ್ರನನ್ನು ಈತನು ಪಡೆದನು. ಸುಮಾಲಿ ರಾಕ್ಷಸನ ಕಸ್ಯೇಯಾದ ಕೈಕೆಸಿಯು ಇವನನ್ನು ಮನಸಾರೆ ಮದುವೆಯಾದಳು. ಸಾಯಂಕಾಲದಲ್ಲಿ ವಿಶ್ರವನು ಅಗ್ನಿಯಲ್ಲಿ ಹವನ ನಡೆಸಿದ ಕೂರಗಳಿಗೆಯಲ್ಲಿ ಇವಳು ವಿಶ್ರವನಿಗೆ ಸಂಭೋಗದ ಇಳ್ಳಿಯನ್ನು ವ್ಯಕ್ತಮಾಡಿದಳು. ಈ ಕಾರಣದಿಂದ ಇವಳಿಗೆ ರಾವಣ, ಕುಂಭಕರ್ಣ, ಶೂರಪನಭಿ ಮೊದಲಾದ ಕೂರ ಮಕ್ಕಳು ಹುಟ್ಟಿದರು. ಕೈಕೆಸಿಯ ಪ್ರಾರ್ಥನೆಯಂತೆ ಕೊನೆಯ ಪುತ್ರನಾದ ವಿಭೀಷಣನು

ಧರ್ಮಾರ್ಥನಾಗಿ ಹುಟ್ಟಿದನು. ಲಂಹಾಪಟ್ಟಣವನ್ನು ಕೊಡಲು ರಾವಣನು ಕುಬೇರನಿಗೆ ಹೇಳಿದನು. ಆಗ ವಿಶ್ರವನು ‘ಲಂಕೆಯನ್ನು ರಾವಣನಿಗೆ ಕೊಟ್ಟು ಕೈಲಾಸಪರವತಕ್ಕ ಹೋಗಿ ವಾಸಿಸು’ ಎಂದು ಕುಬೇರನಿಗೆ ಹೇಳಿದನು.

### ೧೭೫. ವಿಶ್ವಾಮಿತ್ರ

ಕುಶಿಕನು ತನಗೆ ಇಂದ್ರನಂತಹ ಪುತ್ರನು ಹುಟ್ಟಬೇಕೆಂದು ತಪಸ್ಸನ್ನು ಮಾಡಿದನು. ಇನ್ನೊಬ್ಬನು ತನ್ನಂತೆ ಇರಲೇಬಾರದೆಂದು ಬಗೆದು ಇಂದ್ರನು ತಾನೇ ಕುಶಿತನ ಮಗನಾಗುವದೆಂದು ನಿಶ್ಚಯಿಸಿದನು. ಕುಶಿಕನಿಗೆ ‘ಗಾಧಿನ್’ (ಗಾಧಿ) ಎಂಬ ಪುತ್ರನಾದನು. ಆ ಗಾಧಿನ್ನನ ಮಗನೇ ವಿಶ್ವಾಮಿತ್ರನಾಗಿದ್ದಾನೆ. ವಿಶ್ವಾಮಿತ್ರನು ಮುಂಗೋಷಿಯಾಗಿದ್ದರೂ ಹಿಡಿದ ಕಾರ್ಯವನ್ನು ಎಡಬಿಡದೇ ಪ್ರೌಢಸುವವನಾಗಿದ್ದನು. ಪ್ರತಿಸ್ವಾಷಿಯನ್ನು ನಿರ್ಮಿಸುವ ತಪೋಬಲವು ಈತನಲ್ಲಿತ್ತು. ವಸಿಷ್ಠನೋಡನೆ ಈತನ ವ್ಯಾಜ್ಯವಿತ್ತು. ವಿಶ್ವಾಮಿತ್ರನು ಒಂದು ಸಲ ವಸಿಷ್ಠನ ಆಶ್ರಮಕ್ಕೆ ಹೋದಾಗ ವಸಿಷ್ಠನು ಕಾಮಧೇನುವಿನ ಸಹಾಯದಿಂದ ವಿಶ್ವಾಮಿತ್ರನ್ನು ಉತ್ತಮವಾಗಿ ಉಪಚರಿಸಿದನು. ವಸಿಷ್ಠನ ಬಳಿ ಕಾಮಧೇನುವನ್ನು ಈತನು ಬೇಡಿದನು; ವಸಿಷ್ಠನು ಒಪ್ಪಲಿಲ್ಲ. ಆಗ ವಿಶ್ವಾಮಿತ್ರನು ಬಲಾತ್ಮಾರದಿಂದ ಕಾಮಧೇನುವನ್ನು ಎಳೆದೊಯ್ಯಿವಾಗ ಆ ಹಸುವಿನಿಂದ ಶತ್ರು, ಬಬರಾದಿಗಳ ಸೈನ್ಯವು ಪ್ರಕಟವಾಯಿತು. ಆ ಸೈನ್ಯವು ವಿಶ್ವಾಮಿತ್ರನ್ನು ಸೋಲಿಸಿತು. ಆಗ ಕ್ಷಾತ್ರ ತೇಜಕ್ಕಿಂತ ಬ್ರಹ್ಮತೇಜವೇ ಶೈಷ್ವರ್ವಂದು ಅರಿತು ವಿಶ್ವಾಮಿತ್ರನು ಅದನ್ನು ಅಲ್ಲಾಗಳೆಯಲು ಉಗ್ರತಪವನಾಜರಿಸಿದನು. ಬ್ರಹ್ಮಾಂಡವನ್ನು ಪಡೆದುಕೊಂಡು ಅದಕ್ಕೆ ವಸಿಷ್ಠನಿಂದಲೂ ಮಾನ್ಯತೆಯನ್ನು ದೊರಕಿಸಿಕೊಂಡನು. ವಿಶ್ವಾಮಿತ್ರನು ವಸಿಷ್ಠರ ಮಕ್ಕಳಿಗೆ ಶಾಪಕೊಟ್ಟಂತೆ ತನ್ನ ಮಕ್ಕಳಿಗೂ ಶಾಪವನ್ನು ಕೊಡಲು ಹಿಂಜರಿಯಲಿಲ್ಲ. ಸದೇಹಸ್ವರ್ಗವನ್ನು ಸೇರುವ ಇಂಜ್ಞಿ ತ್ರಿಶಂಕುವಿನದಾಗಿತ್ತು. ಅದನ್ನು ಹೊಂದಲು ಇವನು ಯಜ್ಞವನ್ನು ಮಾಡಿದನು. ವಿಶ್ವಾಮಿತ್ರನು ತ್ರಿಶಂಕವನ್ನು ಸ್ವರ್ಗಕ್ಕೆ ಕಳುಹಿದನು; ಆದರೆ ತ್ರಿಶಂಕವನ್ನು ಅಲೀಂದ ಕೆಳಗೆ ತಳ್ಳುಲಾಯಿತು. ಹೀಗೆ ವಿಶ್ವಾಮಿತ್ರನ ಪ್ರಯತ್ನ ಸಫಲವಾಗಲಿಲ್ಲ. ಅಂಬರೀಷನು ಶುನಃಶೇಪನನ್ನು ಯಜ್ಞಪಶುವಂದುಕೊಂಡನು. ಆತನನ್ನು ಕರೆದೊಯ್ಯುತ್ತಿದ್ದಾಗ ಸೋದರ ಮಾವನಾದ ವಿಶ್ವಾಮಿತ್ರನನ್ನು ಶುನಃಶೇಪನು ‘ಬಿಡಿಸು’ ಎಂದು ಪ್ರಾರ್ಥಿಸಿಕೊಂಡನು. ಆಗ ಸ್ವಂತದ ಒಬ್ಬ ಮಗನನ್ನು ಬಲಿಕೊಟ್ಟು ಶುನಃಶೇಪನನ್ನು ಬದುಕಿಸುವ ವಿಶ್ವಾಮಿತ್ರನ ಪ್ರಯತ್ನ ವಿಘಳಗೊಂಡಿತು. ಏಕೆಂದರೆ ಆತನ ಮಗನು ಬಲಿಹೋಗಲು

ಒಪ್ಪಲಿಲ್ಲ. ಆಗ ಆತನು ಶುನಿಸೇಪನಿಗೆ ಎರಡು ಮಂತ್ರಗಳನ್ನು ಹೇಳಿಕೊಂಡು ಅತನ ಪ್ರಾಣವನ್ನು ಲಿಸಿದನು. ವಿಶ್ವಾಮಿತ್ರನ ತಪೋಭಂಗವನ್ನು ಮಾಡಲು ಇಂದ್ರನು ರಂಭೆಯನ್ನು ಕಳುಹಿದ್ದಾಗ ವಿಶ್ವಾಮಿತ್ರನು ರಂಭಿಗೆ ಶಾಪ ಕೊಟ್ಟಿನು.

ಮಾರೀಚ ಹಾಗು ಸುಬಾಹು ಎಂಬ ಇಬ್ಬರು ರಾಕ್ಷಸರು ಇವನ ತಪಸ್ಸಿನಲ್ಲಿ ವಿಷ್ವಗಳನ್ನುಂಟುಮಾಡುತ್ತಿದ್ದರು. ತಪದ ಲೋಪವಾಗಬಾರದೆಂದು ವಿಶ್ವಾಮಿತ್ರನು ಅವರಿಗೆ ಶಾಪವನ್ನು ಕೊಡಲಿಲ್ಲ. ಅವರನ್ನು ದಂಡಿಸಲೆಂದು ದಶರಥನ ಬಳಿ ಹೋಗಿ ರಾಮನನ್ನು ಕರೆತಂದನು. ದಶರಥ ಮೊದಲು ಸಮೃತಿಸಿದ್ದರೂ ರಾಮನನ್ನು ಕಳುಹಲು ಹಿಂದುಮುಂದು ನೋಡಹತ್ತಿದನು. ಆಗ ವಸಿಷ್ಠನು ದಶರಥನಿಗೆ ಸಲಹೆಯನ್ನು ಕೊಟ್ಟ ಕಾರಣ ವಿಶ್ವಾಮಿತ್ರನೋಡನೆ ರಾಮನು ಹೋಗಲು ಅನುಕೂಲವಾಯಿತು. ವಿಶ್ವಾಮಿತ್ರ ಮಾರ್ಗದಲ್ಲಿ ರಾಮನಿಗೆ ಅನೇಕ ಕಥೆಗಳನ್ನು ಹೇಳಿದನು. ರಾಮಲಕ್ಷ್ಮಣರ ಪರಾಕ್ರಮದಿಂದ ಮತ್ತು ತಾಟಕಿಯನ್ನು ವರ್ಧಿಸಿದ್ದರಿಂದ ಆತನು ಪ್ರಸನ್ನನಾಗಿ ರಾಮನಿಗೆ ಬಲಾ ಮತ್ತು ಅತಿಬಲಾ ಎಂಬ ವಿಚೇಗಳನ್ನು ಮತ್ತು ಅನೇಕ ಪ್ರಭಾವಪೂರ್ಣ ಅಸ್ತಗಳನ್ನು ಕೊಟ್ಟಿನು. ರಾಮಲಕ್ಷ್ಮಣರನ್ನು ಜನಕ ರಾಜನಲ್ಲಿ ನಡೆಯುತ್ತಿದ್ದ ಯಜ್ಞಕ್ಕಾಗಿ ಮಿಥಿಲೆಗೆ ಕರೆದೊಯ್ದನು. ಜನಕನ ಪುರೋಹಿತನಾದ ಶತಾನಂದನು ವಿಶ್ವಾಮಿತ್ರನಂತಹ ಪಾಲಕನು ದೂರೆತದ್ದಕ್ಕಾಗಿ ರಾಮನನ್ನು ಅಭಿನಂದಿಸಿದನು. ರಾಮಲಕ್ಷ್ಮಣರ ವಿವಾಹಗಳನ್ನು ಏರ್ಜಿಸು ವದರಲ್ಲಿ ಈತನ ಪಾತ್ರ ಪ್ರಮುಖವಾಗಿದೆ.

ವಿಶ್ವಾಮಿತ್ರನ ಸಿದ್ಧಾಶ್ರಮವು ತಾಟಕಾವಸದ ಸಮೀಪದಲ್ಲಿತ್ತು. ಈತನಿಗೆ ನೂರು ಜನ ಮಕ್ಕಳಿದ್ದರು. ಅವರಲ್ಲಿ ಮಥುರ್ಜ್ಞಂದನು ಮಧ್ಯದವನಾಗಿದ್ದನು. ಖಗ್ಗೇದದ ಮೂರನೆಯ ಮಂಡಲವನ್ನು ಈತನು ಮತ್ತು ಈತನ ವಂಶಜರು ರಚಿಸಿದ್ದಾರೆ. ಅದಕ್ಕೆ ‘ಕುಶಿಕ’ವೆಂದೆನ್ನುತ್ತಾರೆ.

## ೧೧೬. ವಿಶ್ವಾಮಿತ್ರನ ಪುತ್ರರು

ವಿಶ್ವಾಮಿತ್ರನ ಪುತ್ರರ ಸಂಖ್ಯೆ ಬೇರೆ ಬೇರೆ ಗ್ರಂಥಗಳಲ್ಲಿ ಬೇರೆ ಬೇರೆ ಇದ್ದ ಬಗ್ಗೆ ಬರೆದಿದ್ದಾರೆ. ಅವನಿಗೆ ಒಂದುನೂರ ಒಂದು ಮಕ್ಕಳಿದ್ದರು. ಅವರಲ್ಲಿ ಮಥುರ್ಜ್ಞಂದನು ಮಧ್ಯದವನು. ಇವನು ಶುಃಶೇಪನನ್ನು ಹರಿಶ್ವಂದ್ರನ ಯಜ್ಞದಿಂದ ಬಿಡುಗಡೆ ಮಾಡಿದನು. ಆತನಿಗೆ ದೇವತಾರನೆಂಬ ಹೊಸ ಹೆಸರನ್ನಿಟ್ಟನು. ಶುನಿಸೇಪನನ್ನು ತಮ್ಮೆಲ್ಲರ ಅಣ್ಣನೆಂದು ತಿಳಿಯಬೇಕೆಂದು, ವಿಶ್ವಾಮಿತ್ರನು ತನ್ನ ಮಕ್ಕಳಿಗೆ ಹೇಳಿದನು. ಆಗ ಇವತ್ತು ಜನ ಮಕ್ಕಳು ಆ ಹೇಳಿಕೆಯನ್ನು ಒಬ್ಬಕೊಳ್ಳಲಿಲ್ಲ.

ಅದಕ್ಕಾಗಿ ಅವರಿಗೆ ‘ನೀವು ಮ್ಲೋಂಚರಾಗಿರಿ!’ ಎಂದು ವಿಶ್ವಾಮಿತ್ರನು ಶಾಪ ಕೊಟ್ಟನು. ಮಿಕ್ಕ ಏವತ್ತು ಪ್ರತಿರು ಶುನಿಸೇವನಿಗೆ ಯೋಗ್ಯ ಸನ್ಯಾಸವನ್ನು ಕೊಟ್ಟಿನು. ಕೊಡಲು ಒಪ್ಪಿದರು. ವಿಶ್ವಾಮಿತ್ರನು ಅವರಿಗೆ ಆಶೀರ್ವಾದವನ್ನು ಕೊಟ್ಟಿನು. ಹಿರಿಯ ಮಹುಳ ಗೋತ್ರಪು ವಿಶ್ವಾಮಿತ್ರವೆಂದಿದ್ದು ಮಿಕ್ಕ ಏವತ್ತು ಜಿಕ್ಕವರ ಗೋತ್ರಪು ‘ಕೌಶಿಕ’ವೆಂದಿದೆ ಎಂದು ಭಾಗವತಪುರಾಣದಲ್ಲಿ ಹೇಳಿದ್ದಾರೆ. ತನ್ನ ಇಚ್ಛೆಗೆ ವಿರುದ್ಧವಾಗಿ ವರ್ತಿಸಿದ ಮಹುಳನ್ನು ವಿಶ್ವಾಮಿತ್ರನು ಅಶ್ವ, ಪುಂಡ್ರ, ತಬರ, ಪುಲಿಂದ, ಮೂತಿಬರನ್ನಾಗಿ ಪರಿವರ್ತಿಸಿದನೆಂದು ಇತರೇಯ ಬಾಹ್ಯಣಿದಲ್ಲಿದೆ. ವಾಲ್ಯೇಕ ರಾಮಾಯಣದಲ್ಲಿ ದೃಢನೇತ್ರ, ಮಥುಷ್ಪಂದ, ಮಹಾರಥ ಹಾಗೂ ಹವಿಸ್ವಂದ ಇಷ್ಟೇ ಹೆಸರುಗಳು ಕಂಡುಬರುತ್ತವೆ (ಬಾಲಕಾಂಡ/ಜಿಂಬಿ).

## ೧೨. ವಿಷ್ಣು

‘ವಿಷ್ಣು’ ಎಂಬುದು ಅನಾದಿ ಅನಂತನಾದ ಪರಮೇಶ್ವರನ ಹೆಸರಾಗಿದೆ. ಸರ್ವರ ನಿರ್ಮಾರ್ಪಕನೂ ಸರ್ವಾರ್ಥಾರನೂ ಅಹುದು. ದುಷ್ಪರನ್ನು ಸಂಹರಿಸಿ ಸಜ್ಜನರನ್ನು ಸಂರಕ್ಷಿಸುವದೇ ಈತನ ಪ್ರಮುಖಿಕಾರ್ಯ. ಶಂಖ, ಚಕ್ರ, ಗದೆ, ಪದ್ಮ ಇವು ವಿಷ್ಣುವಿನ ಆಯುಧ-ಭೂಷಣಗಳಿದ್ದು, ಪೀಠಾಂಬರ, ವನಮಾಲೆ, ಕರೀಟಕುಂಡಲಗಳು, ಶ್ರೀವತ್ಸ ಇವೆಲ್ಲವೂ ಆಭೂತಾಂಶ, ಲಾಂಭನಗಳಾಗಿವೆ. ಇವನು ಇಂದ್ರನ ಸಂಬಂಧಿಕನಾಗಿದ್ದಾನೆ. ‘ಪರಿತ್ರಾಣಾಯ ಸಾಧ್ಯಾನಾಂ ವಿನಾಶಾಯ ಚ ದುಷ್ಪಾತಾಮಾ’ ಎಂಬ ಈತನ ನುಡಿಯನ್ನು ಸಿದ್ಧಪಡಿಸಲು ಈತನು ಆಗಾಗ ಅವಶಾರಗಳನ್ನು ಧರಿಸುತ್ತಾನೆ. ವಿಷ್ಣುವಿನ ದಶಾವಶಾರಗಳು ಪ್ರತ್ಯಾತ್ಮವಾಗಿವೆ. ಇವುಗಳಲ್ಲಿ ರಾಮಾವಶಾರವು ಏಳನೆಯ ಅವಶಾರ.

ರಾವಣನ ಮಿತಿಮೀರಿದ ಘೋರವರ್ತನೆಯಿಂದ ತೊಂದರೆಗೊಳಿಗಾದ ಮತ್ತು ಭಯಗೊಂಡ ಜನರ ಸಂಕಷ್ಟಗಳನ್ನು ಪರಿಹರಿಸಲು ವಿಷ್ಣುವು ಮಾನವಾವಶಾರವನ್ನು ತಳೆದನು. ಬ್ರಹ್ಮದೇವನ ವರದಂತೆ ಮಾನವನೊಬ್ಬನನ್ನು ಬಿಟ್ಟು ಇತರರಿಂದ ರಾವಣನು ಸಾಯುವಂತಿರಿಲ್ಲ. ದಶರಥನು ಪಿತನಾಗಲು ಅಹರನಿದ್ವಾನೆಂದು ತಿಳಿದು ರಾಮನೆಂದು ಅವನ ಪ್ರತ್ನಾಗಿ ವಿಷ್ಣುವು ಜನ್ಮ ತಾಳಿದನು. ಅಗಸ್ತ್ಯನು ರಾಮನಿಗೆ ಕೊಟ್ಟ ಧನಸ್ಸು ವಿಷ್ಣುವಿನದಾಗಿತ್ತು. ರಾವಣನು ಇಂದ್ರನ ಮೇಲೆ ದಾಳಿ ಮಾಡಿದಾಗ ವಿಷ್ಣುವು ‘ನಾನು ಯೋಗ್ಯಸಮಯದಲ್ಲಿ ರಾವಣನನ್ನು ವಧಿಸುವೆ’ ಎಂಬ ಆಶ್ವಾಸನೆಯನ್ನು ಕೊಟ್ಟಿದ್ದನು. ದೇವ-ದೃತ್ಯರಲ್ಲಿಯ ಕಾಳಗದಲ್ಲಿ ಭೃಗುವಿನ ಪತ್ತಿಯು ದೃತ್ಯರಿಗೆ ಆಶ್ರಯವನ್ನು ಕೊಟ್ಟ ಕಾರಣ ವಿಷ್ಣುವು ಅವಳ

ಶಿರಶ್ಯೇದವನ್ನು ಮಾಡಿದನು. ಆಗ ಈತನಿಗೆ ಭ್ರಗುವಿನಿಂದ ಶಾಪ ದೊರೆಯಿತು. ಹೀಗಿದ್ದರೂ ಈತನಿಗೆ ದೊರೆತ ಶಾಪವು ಲೋಕಕಲ್ಯಾಣದ ದೃಷ್ಟಿಯಲ್ಲಿ ಪರ ವೆಂದೆನಿಸಿತು. ವೃತ್ತಾಸುರ ರಾಕ್ಷಸನನ್ನು ವಧಿಸಲು ವಿಷ್ಣುವು ತನ್ನ ಒಂದು ಭಾಗವನ್ನು ಇಂದ್ರನಿಗೂ ತನ್ನ ಒಂದು ಅಂಶವನ್ನು ವಚ್ಚಾಯುಧಕ್ಕೂ ಇನ್ನೊಂದು ಅಂಶವನ್ನು ಭಾರಮಿಗೂ ಕೊಟ್ಟು ಇಂದ್ರನಿಂದ ಆತನ ವಥಯಾಗುವಂತೆ ಮಾಡಿದನು. ಈ ವಥಯಿಂದ ಬ್ರಹ್ಮಹತ್ಯೆಯು ಇಂದ್ರನ ಬೆನ್ನಟ್ಟತು. ಈ ಹಾಪದಿಂದ ಮುಕ್ತಿಪಡೆಯಲು ವಿಷ್ಣುಯಾಗವನ್ನು ಮಾಡಲು ಇಂದ್ರನಿಗೆ ಹೇಳಿದನು. ರಾಮನು ದೇಹ ಸಹಿತ ವಿಷ್ಣುವಿನ ತೇಜದಲ್ಲಿ ಐಕ್ಯನಾದನು. ಲಕ್ಷ್ಮಿಯು ವಿಷ್ಣುವಿನ ಪತ್ನಿ.

## ೧೨೮. ವೇದವತಿ

ಹುಶದ್ವಜನಾದ ಜನಕ ಮತ್ತು ಮಾಲವತಿ ಈ ದಂಪತಿಗಳ ಮಗಳಾಗಿ ವೇದವತಿ ಮಟ್ಟಿದಳು. ಇವಳು ಮಟ್ಟಿದ ಕ್ಷಣಾವೇ ವೇದಧ್ವನಿಯನ್ನು ಉಚ್ಚರಿಸಿದಳು. ಆ ಕಾರಣ ಇವಳಿಗೆ ವೇದವತಿ ಎಂಬ ಹೆಸರು ಬಂದಿತು. ಹುಶದ್ವಜನು ಇವಳ ವಿವಾಹವನ್ನು ವಿಷ್ಣುವಿನೊಡನೆ ಮಾಡಬೇಕೆಂದು ನಿಶ್ಚಯಿಸಿದ್ದನು. ಆದ್ದರಿಂದ ಬೇರೆ ವರಗಳಿಂದ ಬೇಡಿಕೆ ಬಂದರೂ ಅವನ್ನೆಲ್ಲ ನಿರಾಕರಿಸಹತಿದನು. ಶಂಭು ಎಂಬ ರಾಕ್ಷಸನಿಗೆ ಈ ರೀತಿ ನಿರಾಕರಿಸಿದಾಗ ಅವನು ಕೋಪಗೊಂಡು ಹುಶದ್ವಜನನ್ನು ಕೊಂಡುಹಾಕಿದನು. ಹುಶದ್ವಜನ ಹೆಂಡತಿ ಸತಿಹೋದಳು. ಆಗ ಪುಷ್ಟರತೀರ್ಥದಲ್ಲಿ ವೇದವತಿ ತಪಸ್ವನ್ನಾಚರಿಸಹತಿದಳು. ‘ಮುಂದಿನ ಜನ್ಮದಲ್ಲಿ ವಿಷ್ಣುವು ನಿನ್ನ ಪತಿಯಾಗುವನು’ ಎಂದು ಆಕಾಶವಾಣಿಯಾಯಿತು. ಅದೇ ಸಮಯಕ್ಕೆ ರಾವಣನು ವೇದವತಿಯನ್ನು ಮದುವೆಯಾಗಲು ವಿನಂತಿಸಿದನು. ಅವಳು ಈ ಇಚ್ಛೆಯನ್ನು ನಿರಾಕರಿಸಿದಳು. ಆಗ ರಾವಣನು ವೇದವತಿಯ ಕೇಶಪಾತನನ್ನು ಹಿಡಿದು ಎಳೆದನು. ಅದನ್ನು ಕಿತ್ತುಬಿಟ್ಟು ಬಿಡಿಸಿಕೊಂಡ ವೇದವತಿಯ ಅಗ್ನಿಪ್ರವೇಶವನ್ನು ಮಾಡಿದಳು. ತನ್ನ ತಪೋಬಲವು ಕಡಿಮೆಯಾಗಬಾರದೆಂದು ಅವಳು ರಾವಣನಿಗೆ ಶಾಪವನ್ನು ಉಚ್ಚರಿಸಲಿಲ್ಲ. ಆದರೂ ಅವಳು ರಾವಣನನ್ನು ಉದ್ದೇಶಿಸಿ ಆಡಿದ ನುಡಿಗಳು ಶಾಪಸಮನಾಗಿವೆ.

## ೧೨೯. ಶತಾನರಂಡ

ಇವನು ಗೌತಮನ ಮತ್ತು ಅಹಲ್ಯೆ ಇವರ ಜ್ಯೇಷ್ಠಪುತ್ರನು. ‘ನನ್ನ ತಂದೆತಾಯಿಗಳ ಕಥೆಯನ್ನು ನೀವು ರಾಮಲಕ್ಷ್ಮಣಿಗೆ ಹೇಳಿದೆಯಾ? ನನ್ನ

ತಾಯಿ ಮತ್ತು ತಂದೆ ಇವರು ಪುನಃ ಒಬ್ಬರನೊಬ್ಬಿರು ಕೊಡಿಕೊಂಡರೋ ಹೇಗೆ?' ಎಂದು ಅನೇಕ ಪ್ರಶ್ನೆಗಳನ್ನು ಶತಾನಂದನು ವಿಶ್ವಾಮಿತ್ರನನ್ನು ವಿಚಾರಿಸಿದನು. ವಿಶ್ವಾಮಿತ್ರನ ತಪದ ಸಾಮಧ್ಯವನ್ನು ಕುರಿತು ಶತಾನಂದನು ರಾಮನಿಗೆ ವಿವರಿಸಿ ಬಂಪ್ಪಿಸಿದನು. ಈತನು ಜನಕರಾಜನ ಪುರೋಹಿತನಾಗಿದ್ದನು. ಸೀತೆಯು ಪ್ರತಿಜ್ಞೆಯನ್ನು ಮಾಡುವ ಸಮಯದಲ್ಲಿ ಈತನು ಆ ಸಭೆಯಲ್ಲಿದ್ದನು. ರಾಮನ ಮದುವೆಯ ಪೌರೋಹಿತ್ಯವನ್ನು ಈತನೇ ಮಾಡಿದ್ದನು.

### ೧೫೦. ಶತ್ರುಘ್ನ

ಈತನು ದಶರಥ ಮತ್ತು ಸುಮಿತ್ರೆಯ ಪುತ್ರನಾಗಿದ್ದಾನೆ. ಭರತನ ಮೇಲೆ ಶತ್ರುಘ್ನನ ಪ್ರೀತಿ ಬಹಳವಿತ್ತು. ಇವನು ಯಾವಾಗಲೂ ಭರತನೊಡನೆ ಇರುತ್ತಿದ್ದನು. ಭರತನು ಸೋದರಮಾವನ ಮನೆಯಿಂದ ಅಯೋಧ್ಯೆಗೆ ಮರಳಿ ಬಂದಾಗ ರಾಮನ ವನವಾಸಕ್ಕೆ ಮಂಧರೆಯೇ ಮೂಲಕಾರಣವೆಂದು ತಿಳಿದುಬಂದು ಶತ್ರುಘ್ನನು ಕೋಪಾವೇಶದಲ್ಲಿ ಮಂಧರೆಯನ್ನು ದರದರನೇ ಎಳೆದು ಅವಳನ್ನು ಕೊಲ್ಲುವವನೇ ಇಂದ್ರನು. ಆಗ ಭರತನು ನಡುವೆ ಬಂದು ಮಂಧರೆಯನ್ನು ಬದುಕಿಸಿದನು. ಹೆಂಡತಿಯ ಮಾತಿಗೆ ಮರುಭಾಗಿ ಮಗನನ್ನು ವನವಾಸಕ್ಕೆ ಕಳುಹಿದ ತಂದೆಯಾದ ದಶರಥನನ್ನು ಶತ್ರುಘ್ನನು ಬಹಳವಾಗಿ ದೂಷಿಸಿದ್ದಾನೆ. ದಶರಥನ ಈ ವರ್ತನೆಯನ್ನು ಪ್ರತ್ಯೇಕದಲ್ಲಿ ಕಂಡ ಲಕ್ಷ್ಮಣನು ತೆಪ್ಪಗೆ ಕುಳಿತದ್ದಕ್ಕಾಗಿ ಆತನನ್ನು ಹಳ್ಳಿದಿದ್ದಾನೆ. ಶತ್ರುಘ್ನನು ಲವಣಾಸುರನ ಪಾರುಪತ್ಯವನ್ನು ಮಾಡಿ ಮಧುಪುರಿಯನ್ನು (ಮಧುರಾ-ಮಧುರೆ) ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಹನ್ನೆರಡು ವರ್ಷಗಳ ಕಾಲದಲ್ಲಿ ಶತ್ರುಘ್ನನು ಆ ಪ್ರದೇಶದಲ್ಲಿ ಸುವ್ಯವಸ್ಥೆ ಮಾಡಿ ರಾಮನ ಭೇಟಿಗೆಂದು ಬಂದನು; ಆತನ ಸಾನ್ವಿಧ್ಯದಲ್ಲಿರ ಬೇಕಂದು ಬಯಸಿದನು. ಆಗ ರಾಮನು ಅವನ ಮನವೊಲಿಸಿ ಪುನಃ ಶೂರಸೇನ ಪ್ರಾಂತಕ್ಕೆ ಕಳುಹಿಕೊಟ್ಟನು. ರಾಮನ ಅಶ್ವಮೇಧಯಜ್ಞದ ಸಮಯಕ್ಕೆ ಶತ್ರುಘ್ನನನ್ನು ಆಶ್ವರಕಣೆಗಾಗಿ ಯೋಜಿಸಲಾಗಿತ್ತು. ಆಗ ಇವನು ಅನೇಕ ಪ್ರಾಂತಗಳನ್ನು ವಶಪಡಿಸಿಕೊಂಡನು. ತನ್ನ ಅವಧಿ ಮುಗಿಯಲಿದೆ ಎಂದು ಅರಿತ ರಾಮನು ತನ್ನ ರಾಜ್ಯವನ್ನು ಕುಶ-ಲವರಿಗೆ ಒಬ್ಬಿಸಿದನು. ಅದೇ ರೀತಿ ಶತ್ರುಘ್ನನು ತನ್ನ ರಾಜ್ಯವನ್ನು ತನ್ನ ಇಬ್ಬರು ಮಕ್ಕಳಲ್ಲಿ ಪಾಲುಮಾಡಿಕೊಟ್ಟನು. ರಾಮನೊಡನೆ ಈತನೂ ಸರಯೂ ನದಿಯ ಗೋಪ್ತಾರತೀರ್ಥದಲ್ಲಿ ದೇಹಾವರಣೆ ಮಾಡಿದನು.

### ಒಟ್ಟಿಗೆ. ಶರೀರ

ಪಂಪಾಸರೋವರದ ಪಶ್ಚಿಮ ದಡದ ಮತಂಗವನದಲ್ಲಿಯ ಒಂದು ಆಶ್ರಮದಲ್ಲಿ ಶರೀರ ಹಾಸಪಾಗಿದ್ದಳು. ಇವರು ರಾಮನ ಭಕ್ತ. ಕಾಡಿನಲ್ಲಿಯ ಹಣ್ಣು ಹಂಪಲಗಳಿಂದ ರಾಮನನ್ನು ಸ್ವಾಗತಿಸಿದರು. ರಾಮನಿಗೆ ಆ ವನಪ್ರದೇಶವನ್ನು ತೋರಿಸಿದರು. ಅಗ್ನಿಯಲ್ಲಿ ಸ್ವಂತ ಹವನ ಮಾಡಿಕೊಂಡು ಸ್ವರ್ಗವನ್ನು ಸೇರಿದರು.

### ಒಟ್ಟಿಗೆ. ಶಂಬರ

ತಿಮಿಧ್ವಜನೆಂಬಾತನು ಶಂಬರನೆಂಬ ಹೆಸರಿನಿಂದ ಖ್ಯಾತನಿದ್ದನು. ದಂಡಕಾರಣದಲ್ಲಿಯ ವೈಜಯಿಂತ ಎಂಬ ಪಟ್ಟಣದ ರಾಜನಾಗಿದ್ದನು. ದೇವಾಸುರರಲ್ಲಿಯ ಸಂಗ್ರಹಮದಲ್ಲಿ ಈತನು ಅಸುರರೋಂದಿಗೆ ಕೂಡಿಕೊಂಡು ಇಂದ್ರನೊಡನೆ ಯುದ್ಧ ಮಾಡುತ್ತಿದ್ದನು. ಇಂದ್ರನು ತನ್ನ ನೆರವಿಗಾಗಿ ದಶರಥರಾಜನನ್ನು ಕರೆಯಿಸಿಕೊಂಡನು. ಈ ಯುದ್ಧದಲ್ಲಿ ದಶರಥನು ಗಾಯಗೊಂಧನು. ಕೃಕೇಯಿ ಬಲುಚಾತುಯ್ಯದಿಂದ ರಥವನ್ನು ಓಡಿಸಿ ತನ್ನ ಪತಿ ದಶರಥನ ಪ್ರಾಣರಕ್ಷಣೆ ಮಾಡಿದರು.

### ಒಟ್ಟಿಗೆ. ಶರಭಂಗ

ಈತನು ದಂಡಕಾರಣದಲ್ಲಿ ತಪಸ್ಸನ್ನಾಚರಿಸುತ್ತಿದ್ದ ಗೌತಮನ ಕುಲಕ್ಕೆ ಸೇರಿದ ಒಬ್ಬ ಬ್ರಹ್ಮಣಿಯಾಗಿದ್ದನು. ವಿರಾಧನನ್ನು ವಧಿಸಿದನಂತರ ಈ ಮುಷಿಯ ಆಶ್ರಮದತ್ತ ಬರುತ್ತಿರುವಾಗ ಪ್ರತ್ಯಕ್ಷ ಇಂದ್ರನು ಅಲ್ಲಿಗೆ ಬರುತ್ತಿರುವುದನ್ನು ಕಂಡನು. ಇಂದ್ರನ ರಥಾಶ್ವಗಳಿಂದ ಆತನ ಗುರುತು ಸಿಕ್ಕಿತ್ತಂದು ರಾಮನು ಸೀತೆ ಮತ್ತು ಲುಕ್ಕಣಾರಿಗೆ ತಿಳಿಸಿದನು. ಇಂದ್ರನು ಮುಷಿಯನ್ನು ಕಂಡು ಹೊರಟುಹೋದ ನಂತರ ರಾಮನು ಮುಷಿಗೆ ಇಂದ್ರನು ಬಂದ ಉದ್ದೇಶವನ್ನು ವಿಚಾರಿಸಿದನು. ಆಗ ಶರಭಂಗನು, ‘ತಪಸ್ಸನಿಂದ ನನಗೆ ಲಭಿಸಿದ ಬ್ರಹ್ಮಲೋಕಕ್ಕೆ ನನ್ನನ್ನು ಕರೆದೋಯಲು ಇಂದ್ರನು ಬಂದಿದ್ದನು. ಆದರೆ ನಿನ್ನಂತಹ ಅತಿಧಿಗಳು ನನ್ನನ್ನು ಕಾಣಲು ಬಂದಾಗ ಆತನೊಡನೆ ಹೋಗುವ ಇಚ್ಛೆ ನನಗಿರಲಿಲ್ಲ’ ಎಂದು ರಾಮನಿಗೆ ಹೇಳಿ ತಾನು ಸಂಪಾದಿಸಿದ ಲೋಕಗಳನ್ನು ರಾಮನಿಗೆ ಕೊಡ ಬಯಸಿದನು. ರಾಮನು ವಿನಯಪೂರ್ವಕವಾಗಿ ಬೇಡವೆಂದು ತಿಳಿಸಿ ತಾನು ಸ್ವಂತ ತಪಸ್ಸನಿಂದ ಪಡೆಯುವೆನೆಂದು ಹೇಳಿದನು. ರಾಮನು ಎದುರಿನಲ್ಲಿಯೇ ಶರಭಂಗನು ತನ್ನ ದೇಹವನ್ನು ಅಗ್ನಿಗೆ ಸಮರ್ಪಿಸಿ ಬ್ರಹ್ಮಲೋಕಕ್ಕೆ ತೆರಳಿದನು.

### ೧೫೪. ಶರ್ಮಿಸ್ತೇ

ಪೂರ್ವದಲ್ಲಿ ವೃಷ್ಪಪರ್ವನೆಂಬ ದೃತ್ಯಾರಾಜನಿದ್ದನು. ಶರ್ಮಿಸ್ತೇ ಈತನ ಮಗಳು. ದೃತ್ಯಾಗುರುವಾದ ಶುಕ್ರಾಚಾರ್ಯನ ಮಗಳಾದ ದೇವಯಾನಿಯು ಶರ್ಮಿಸ್ತೇಯ ಸವತಿಯಾಗಿದ್ದಳು. ಒಮ್ಮೆ ಇವರಿಬ್ಬರಲ್ಲಿ ಜಗತ್ವಾದಾಗ ಶರ್ಮಿಸ್ತೇ ದೇವಯಾನಿಯನ್ನು ಬಾಧಿಸಿದ್ದಳು. ಆಗ ಶುಕ್ರಾಚಾರ್ಯನು ಕೋಧಗೋಂಡನು. ತನ್ನ ಕುಲದ ಒಳಿತಿಗಾಗಿ ಇವಳು ದೇವಯಾನಿಯ ದಾಸ್ತಕ್ಕವನ್ನು ಅಂಗೀಕರಿಸಿದ್ದಳು. ದೇವಯಾನಿಯ ದಾಸಿಯಾಗಿ ಶರ್ಮಿಸ್ತೇ ಯಾಯಾತಿಯ ಬಳಿಗೆ ಹೋದಳು. ‘ಶರ್ಮಿಸ್ತೇಯೊಡನೆ ಶಯನ ಸುಖವನ್ನು ಪಡೆಯಕೂಡದ್ದು!’ ಎಂಬ ಕಟ್ಟಪ್ಪಣಿಯನ್ನು ಶುಕ್ರಾರ್ಯನು ಯಾಯಾತಿಗೆ ಮಾಡಿದ್ದನು. ಹೀಗಿದ್ದರೂ ಶರ್ಮಿಸ್ತೇಗೆ ಮೂರು ಮಕ್ಕಳಾದರು. ರಾಮಾಯಣದಲ್ಲಿ ಪ್ರಥಾ ಎಂಬ ಮಗನ ಹೆಸರನ ಉಲ್ಲೇಖ ಮಾತ್ರ ಬಂದಿದೆ. ಶರ್ಮಿಸ್ತೇ ಯಾಯಾತಿಗೆ ಮೆಚ್ಚಿನವಳಾಗಿದ್ದಳು.

ದೇವಯಾನಿ, ವ್ಯಕ್ತಿವಿಶೇಷ ಕ್ರಮಸಂಖ್ಯೆ ಐಲ ಪರಿಶೀಲಿಸಿರಿ.

### ೧೫೫. ಶಿಬಿರಾಜ

ಈತನು ಉತೀನರ ಮತ್ತು ಮಾಧವ ದಂಪತೀಗಳ ಪುತ್ರನಾಗಿದ್ದನು. ಮತ್ತೆ ಪುರಾಣ, ಬ್ರಹ್ಮಾಂಡಪುರಾಣ ಮತ್ತು ವಾಯುಪುರಾಣಗಳಲ್ಲಿ ಈತನ ತಾಯಿಯ ಹೆಸರು ಧೃತಃಪತಿ ಎಂದು ಕೊಡಲಾಗಿದೆ. ಈತನು ಮಂತ್ರದ್ರವ್ಯಾರ. ಇವನನ್ನು ಪರೀಕ್ಷಿಸಲೆಂದು ಅಗ್ನಿಯು ಪಾರಿವಾಳದ ಮತ್ತು ಇಂದ್ರನು ಗಿಡಗ ಪಕ್ಷಿಯ ರೂಪವನ್ನು ಧರಿಸಿದರು. ಗಿಡಗವು ಪಾರಿವಾಳದ ಬೆನ್ನಟಿದಾಗ ಆ ಪಾರಿವಾಳವು ಶಿಬಿರಾಜನಿಗೆ ಮೊರೆಹೋಯಿತು. ಶಿಬಿರಾಜನು ಆ ಪಾರಿವಾಳಕ್ಕೆ ಅಭಯವನ್ನಿತ್ತನು. ಆಗ ಗಿಡಗವು ಶಿಬಿಯನ್ನುದ್ದೇಶಿಸಿ ‘ನನ್ನ ಆಹಾರವಾದ ಪಾರಿವಾಳವನ್ನು ನನಗೆ ಒಷ್ಟಿಸು! ಇಲ್ಲವಾದರೆ ಆ ಪಾರಿವಾಳದ ತೂಕದಪ್ಪ ಮಾಂಸವನ್ನು ನಿನ್ನ ಶರೀರದಿಂದ ತೆಗೆದು ನನಗೆ ಕೊಡು!’ ಎಂದಿತು. ಆಗ ಇದಕ್ಕೆ ಒಬ್ಬಕೊಂಡ ಶಿಬಿರಾಜನು ತನ್ನ ಶರೀರದ ಸ್ವಂತಸ್ವಲ್ಪ ಭಾಗಗಳನ್ನು ಕತ್ತಲಿಸಿ ತೂಕಹಾಕಿ, ಕೊನೆಗೆ ತನ್ನ ಇಡೀ ಶರೀರವನ್ನೇ ಗಿಡಗನಿಗೆ ಕೊಟ್ಟು ಆ ಪಾರಿವಾಳವನ್ನು ರಕ್ಷಿಸಿದನು. ಆಗ ಅಗ್ನಿ ಮತ್ತು ಇಂದ್ರರು ತಮ್ಮ ಪಕ್ಷಿರೂಪವನ್ನು ತೈಜಿಸಿ ನಿಜರೂಪವನ್ನು ಪ್ರುಕಟಿಸಿದರು; ಶಿಬಿಯನ್ನು ಕೊಂಡಾಡಿದರು. ಶಿಬಿರಾಜನ ಹಿರಿಮೆಯ ಕಥಗಳು ಹಲವಾರು ಕಡೆಯಲ್ಲಿ ಕಂಡುಬರುತ್ತವೆ. ಇಂದ್ರನು ಕೆಲವು ಕಾಲದವರೆಗೆ ತನ್ನ

ಇಂದ್ರ ಪದವಿಯನ್ನು ಶಿಬಿರಾಜನಿಗೆ ಕೊಟ್ಟನು. ಶಿಬಿರಾಜನು ಸಂಪನ್ಮೂಲ, ಉದಾರಭುದ್ಧಿಯವನು, ಪರಾಕ್ರಮಿಯು ಅಷ್ಟೇ ಅಲ್ಲದೆ ಉತ್ಸುಪ್ತ ರಾಜನಾಗಿದ್ದನು. ಯಾರೂ ಈಗ ದೊರೆಯಲೆಂದು ಈತನು ಅವನಿಗೆ ಅಂತರಿಕ್ಷದ ಪ್ರದೇಶಗಳನ್ನು ಬಿಟ್ಟುಕೊಟ್ಟಿನು. ಪದ್ಯಪುರಾಣದನುಸಾರ ಈತನು ಬ್ರಹ್ಮದೇವನ ಯಜ್ಞದಲ್ಲಿ ಪ್ರತಿಷ್ಠಾತನಾಗಿದ್ದನು.

### ೧೧೬. ಶುಕ (ರಾಕ್ಷಸ)

ಈತನು ರಾವಣನ ಅಮಾತ್ಯನಾಗಿದ್ದನು. ಸಾರಣನ ಜೋತಿಗೆ ಇವನು ಗುಪ್ತಚರನ ಕಾರ್ಯವನ್ನು ಮಾಡಿದನು. ಇವನು ಹೊದಲು ಬ್ರಾಹ್ಮಣನಾಗಿದ್ದನು. ಒಮ್ಮೆ ಅಗಸ್ತ್ಯನು ಈತನ ಬಳಿ ಮಾಂಸದ ಉಣಿಯನ್ನು ಕೇಳಿದ್ದನ್ನು ವಜ್ರದುಪ್ಪನು ಕೇಳಿಸಿಹೊಂಡನು; ಮತ್ತು ಈತನ ಹೆಂಡತಿಯ ರೂಪವನ್ನು ಹೊಂದಿ ಅಗಸ್ತ್ಯನಿಗೆ ನರಮಾಂಸವನ್ನು ಬಡಿಸಿದನು. ಆಗ ಅಗಸ್ತ್ಯನು ಇವನಿಗೆ ರಾಕ್ಷಸನಾಗುವ ಶಾಪವನ್ನು ಕೊಟ್ಟನು. ಅನಂತರ ರಾಮನ ದರ್ಶನವಾದ ನಂತರ ಮತ್ತು ರಾವಣನಿಗೆ ಉಪದೇಶಿಸಿದ ನಂತರ ಉಃಶಾಪದಂತೆ ಈತನು ಮುಕ್ತನಾದನು. ರಾಮನ ಸ್ಯೇನ್ಯದ ಬಲಾಬಲವನ್ನು ಕಂಡುಕೊಳ್ಳಲು ಗುಪ್ತಚರನಾಗಿ ಶುಕನನ್ನು ರಾವಣನು ಕೆಳುಹಿಡ್ದನು. ಆಗ ಶುಕನು ರಾಮನ ಮತ್ತು ಸುಗ್ರೀವನ ಸ್ಯೇನ್ಯವನ್ನು ಕಂಡುಕೊಂಡು ತನ್ನ ಸ್ವಷ್ಟ ಅಭಿಪ್ರಾಯವನ್ನು ಗಾವಣನ ಮುಂದಿಟ್ಟನು. ಶುಕ ಗುಪ್ತಚರನೆಂದು ವಿಭಿಜನಿಗೆ ಗೊತ್ತಾಯಿತು. ಇದನ್ನು ತಿಳಿದುಕೊಂಡರೂ ರಾಮನು ತನ್ನ ಎಲ್ಲ ಸ್ಯೇನ್ಯವನ್ನು ನಿರೀಕ್ಷಿಸಲು ಶುಕನಿಗೆ ಅವಕಾಶವನ್ನು ಕೊಟ್ಟನು. ರಾವಣನಿಗೆ ಮರಣಕ್ಕೆ ಸಿದ್ಧನಾಗಿರಲು ಹೇಳಿಕಳುಹಿದನು. ಶುಕನು ರಾಮನ ಜಯಕಾರವನ್ನು ಮಾಡಿ, ರಾಮನನ್ನು ಗೆಲ್ಲುವದು ಎಪ್ಪು ದುಸ್ತರವಾಗಿದೆ ಎಂಬುದನ್ನು ರಾವಣನಿಗೆ ವಿವರಿಸಿದನು. ಆಗ ರಾವಣನು ಶುಕನನ್ನು ನಿಂದಿಸಿ ‘ಇಲ್ಲಿಂದ ತೊಲಗು!’ ಎಂದು ಶುಕನಿಗೆ ಹೇಳಿದನು.

### ೧೧೭. ಶುಕ್ರಾಜಾಯ (ಉಶನಸ, ಭಾಗವ)

ಮತ್ತೊಮ್ಮೆ ಹಾಗೂ ಬ್ರಹ್ಮಪುರಾಣಗಳ ಮತದಂತೆ ಶುಕ್ರಾಜಾಯನು ವಾರುಣಿ ಭೃಗು ಮತ್ತು ಪ್ರಲೋಮ್ಯಾ ಇವರ ಮಗನಿದ್ದಾನೆ. ಭೃಗುವಿನಿಂದ ದಿವ್ಯಾಗೆ ಜನಿಸಿದ ಶುಕ್ರನೆಂದರೂ ಈತನೇ ಎಂದು ಬ್ರಹ್ಮಾಂಡಪುರಾಣದಲ್ಲಿದೆ. ಬೇರೆಬೇರೆ ಗ್ರಂಥಗಳಲ್ಲಿ ಈತನ ಶಾಯಿ-ತಂದೆಯರ ಬಗ್ಗೆ ಬೇರೆಬೇರೆ ಮಾಹಿತಿ ಇದೆ.

ಉಶನಸ-ಶುಕ್ರಾಚಾರ್ಯ, ಕಾವ್ಯ-ಭಾಗ್ವತ ಇವರೆಲ್ಲರೂ ಒಂದೇ ಇದ್ದಾರೆ. ‘ಭಾಗ್ವತ’ ಎಂಬುದು ಕುಲದ ಹೆಸರೆಂದು ರಾಮಾಯಣದಲ್ಲಿ ಬಂದಿದೆ. ಈತನೇ ಶುಕ್ರಾಚಾರ್ಯ, ಶುಕ್ರಾಚಾರ್ಯನು ದಾನವರ ಪುರೋಹಿತನಾಗಿದ್ದನು. ಭೃಗುವಿನಿಂದ ಈತನಿಗೆ ಸಂಜೀವಿನೀವಿದ್ಯೆ ಪ್ರಾಪ್ತವಾಗಿತ್ತು. ದೇವದಾನವರ ಕಾಳಗದಲ್ಲಿ ಇದರ ಲಾಭವನ್ನು ದಾನವರು ಪಡೆದುಕೊಂಡರು.

ಬೃಹಸ್ಪತಿಯು ದೇವತೆಗಳ ಗುರುವಾಗಿದ್ದನು. ಈತನ ಮಗನೆಂದರೆ ಕಚ. ಕಚನು ಸಂಜೀವಿನೀ ವಿದ್ಯೆಯನ್ನು ಪಡೆದುಕೊಳ್ಳಲು ಶುಕ್ರಾಚಾರ್ಯನ ಬಳಿ ತಿಷ್ಣನಾಗಿ ಹೋದನು. ಕಚನಿಗೆ ವಿದ್ಯೆ ಲಭಿಸಿತು; ಆದರೆ, ದೇವಯಾನಿಯ ಶಾಪದಿಂದ ಅದು ಘಲಕಾರಿಯಾಗಲಿಲ್ಲ. ಬಲಿರಾಜನು ವಾಮನನಿಗೆ ಮೂರು ಪಾದಗಳಪ್ಪು ಭೂಮಿಯನ್ನು ದಾನ ಕೊಡುವಾಗ ಶುಕ್ರಾಚಾರ್ಯನು ಅದಕ್ಕೆ ಅಡ್ಡಿ ಮಾಡಲೆಂದು ಕ್ಯೇಮೋಲೆ ನೀರನ್ನು ಧಾರೆಯಾಗಿಸುವ ಪಾತ್ರೆಯ ಸೊಂಡಿಲಲ್ಲಿ ಆತಂಕವಾಗಿ ಹುಳಿತನು. ತನ್ನ ಕಸ್ಯೇಯಾದ ದೇವಯಾನಿಯೋಡನೆ ಆಕೆಯ ಗಂಡನಾದ ಯಂತ್ರಾತಿಯು ಸರಿಯಾಗಿ ವರ್ತಿಸುವದಿಲ್ಲವೆಂದು ಯಂತ್ರಾತಿಗೆ ಅಕಾಲದಲ್ಲಿ ವೃದ್ಧಾಪ್ಯದ ಶಾಪವನ್ನು ಶುಕ್ರಾಚಾರ್ಯನು ಕೊಟ್ಟನು.

ಈ ಶುಕ್ರಾಚಾರ್ಯನು ದಂಡರಾಜನ ಪುರೋಹಿತನಾಗಿದ್ದಾಗ ಆತನ ಕಸ್ಯೇಯಾದ ಅರಜಿಯನ್ನು ದಂಡರಾಜನು ಬಲಾತ್ಮಾರಮಾಡಿ ಉಪಭೋಗಿಸಿದನು. ಆಗ ಶುಕ್ರಾಚಾರ್ಯನು ದಂಡರಾಜನನ್ನು ಮತ್ತು ಆತನ ರಾಜ್ಯವಾದ ದಂಡಕಾರ್ಯವನ್ನು ಶರಿಸಿದನು. ಅಲ್ಲಿಯ ಆಶ್ರಮನಿವಾಸಿಗಳಿಗೆ ಅಲ್ಲಿಂದ ಹೋರಬೀಳಲು ಹೇಳಿ, ಒಂದು ವಾರದಲ್ಲಿ ಇಂದ್ರನಿಂದ ಧೂಲಿಯ ಮಳಿಗಾರೆಯಿಸಿ, ದಂಡಕಾರ್ಯವನ್ನು ಪಾಳುಗೆಡವಿ, ಈ ರಾಜನ ವಢೆಯನ್ನು ಮಾಡಿಸಿದನು.

ಶುಕ್ರಾಚಾರ್ಯನು ಕೆಲವು ಸೂತ್ರಗಳ ದ್ರಪ್ರಾರಣಾಗಿದ್ದಾನೆ. ಸಾವಿರಾರು ವರ್ಷಗಳವರೆಗೆ ತಪವನ್ನುಕೆರಿಸಿ ಇವನು ಶಂಕರನನ್ನು ಪ್ರಸನ್ನಗೊಳಿಸಿಕೊಂಡು, ಪ್ರಜೀಶತ್ತ, ಧನೇಶತ್ತ ಮತ್ತು ಅವಧೃತಪವನ್ನು ಬೇಡಿಕೊಂಡನು. ಈತನು ಧರ್ಮಶಾಸಕಾರ, ಉಶನಸ ಧರ್ಮಶಾಸ, ಜೀಶನಸ ಸ್ತುತಿ ಮೌದಲಾದ ಗ್ರಂಥಗಳನ್ನು ಬರೆದಿದ್ದಾನೆ. ಶುಕ್ರನೀತಿ ಎಂಬ ರಾಜಕಾರಣ ವಿಷಯದ ಗ್ರಂಥವು ಪ್ರಸಿದ್ಧವಿದೆ. ಶತಪಾಠ, ಆಂಗಿ, ಉಚ್ಚಾಸ್ತುತಿ, ಜಯಂತಿ, ಗೋ ಎಂಬ ಮತ್ತು ಇನ್ನೂ ಅನೇಕ ಪತ್ರಿಯರು ಆತನಿಗಿದ್ದರು. ದೇವಯಾನಿಯು ಜಯಂತಿ ಎಂಬಾಕೆಯ ಮಗಳು. ಶುಕ್ರಾಚಾರ್ಯನಿಗೆ ಇನ್ನೂ ಅನೇಕ ಮಕ್ಕಳಿದ್ದರು.

### ರಿಂ. ಶುನಃಶೇಪ

ಈತನು ಭ್ರಗುಕುಲೋತ್ಸಂಖ್ಯಾನಾದ ಮಂಜಿಕನ ನಡುವಿನ ಮಗ. ಹರಿಷ್ಣಂದ್ರನಿಗೆ ಗಂಡುಸಂತಾನವರಲಿಲ್ಲ. ‘ನನಗೆ ಪುತ್ರನು ಹುಟ್ಟಿದರೆ ನಿನಗೆ ಬಲಿಯನ್ನುಖಿಸುವೆ’ ಎಂದು ವರುಣನಿಗೆ ಹರಕೆ ಮಾಡಿಕೊಂಡಿದ್ದನು. ಈತನಿಗೆ ಪುತ್ರನು ಹುಟ್ಟಿದ ನಂತರ ಬಲಿ ಕೊಡುವ ಹರಕೆಯ ಬಗ್ಗೆ ಹಿಂದೇಟು ಹಾಕಿಕೊಡಗಿದನು. ಈತನ ಮಗನ ಹೆಸರು ರೋಹಿತನೆಂದಿತ್ತು. ಈ ಬಾಲಕನಿಗೆ ಹರಕೆಯ ಸಂಗತಿ ತಿಳಿದಾಗ ಆತನು ಮನೆ ಬಿಟ್ಟು ಓಡಿದನು. ಆಗ ಹರಿಷ್ಣಂದ್ರನಿಗೆ ಉದರರೋಗ ವ್ಯಂಟಾಯಿತು. ಇಂಥ ಸ್ಥಿತಿಯಲ್ಲಿ ರೋಹಿತನು ಮಂಜಿಕ (ಅಜೀಗರ್ತ) ಶಿಷ್ಯಿಯಿಂದ, ಬಲಿಕೊಡಲೆಂದು ಶುನಃಶೇಪನನ್ನು ಕೊಂಡುಕೊಂಡನು. ಈ ಶುನಃಶೇಪನನ್ನು ವಿಶ್ವಾಮಿತ್ರನು ಯಜ್ಞಸ್ಥಂಭದಿಂದ ಬಿಡಿಸಿಕೊಂಡು ಆತನನ್ನು ತನ್ನ ಮಗನೆಂದು ಮನ್ಸಿಸಿದನು. ಈತನಿಗೆ ದೇವರಾತನೆಂದು ನಾಮಕರಣವನ್ನು ಮಾಡಿದನು. ಈ ಮಾಹಿತಿಯು ಐತರೇಯ ಬ್ರಾಹ್ಮಣದಲ್ಲಿ ದೋರೆಯುತ್ತದೆ. ಬೇರೆ ಗ್ರಂಥಗಳಲ್ಲಿ ಈ ಕಥೆ ಸ್ವೇಚ್ಛ ವ್ಯಾಖ್ಯಾಸ ಹೊಂದಿದೆ.

ಶುನಃಶೇಪನು ಸೋದರಮಾವನಾದ ವಿಶ್ವಾಮಿತ್ರನಿಗೆ ತನ್ನ ಪ್ರಾಣವನ್ನುಳಿಸಲು ವಿನಂತಿಸಿದಾಗ ಅತನು ಶುನಃಶೇಪನಿಗೆ ಎರಡು ಗಾಢೆಗಳನ್ನು ಕಲಿಸಿಕೊಟ್ಟನು. ಬಲಿಯ ಯಜ್ಞನ ಕಂಬದ ಬಳಿ ಹೋದನಂತರ ಅಲ್ಲಿ ಈ ಗಾಢೆಗಳಿಂದ ಅಗ್ನಿಯನ್ನು ಸ್ತುತಿಸಲು ಹೇಳಿದನು. ಶುನಃಶೇಪನಿಗೆ ಕೆಂಪು ವಸ್ತ್ರಗಳನ್ನು ತೊಡಿಸಿ ಆತನನ್ನು ಯೂಪಕ್ಕೆ (ಯಜ್ಞದ ಕಂಬ) ಕಟ್ಟಿಹಾಕಲಾಯಿತು. ಶುನಃಶೇಪನು ಆಗ ಆ ಎರಡು ಗಾಢೆಗಳಿಂದ ಇಂದ್ರ ಮತ್ತು ವಿಷ್ಣುವನ್ನು ಕುರಿತು ಸ್ತುತಿಸಿದನು. ಆಗ ಪ್ರಸನ್ನಜಿತ್ತನಾದ ಇಂದ್ರನು ಶುನಃಶೇಪನಿಗೆ ದೀರ್ಘಾರ್ಥಯುಸ್ಸನ್ನು ಕೊಟ್ಟನು.

### ರಿಂ. ಶ್ರವಣ, ಶ್ರಾವಣ

ಶ್ರವಣನೆಂಬ ಒಬ್ಬ ಬ್ರಾಹ್ಮಣನು ಕುರುಜಾಂಗಲವೆಂಬ ದೇಶದಲ್ಲಿರುತ್ತಿದ್ದನು. ಆತನ ಪತ್ನಿಯ ಹೆಸರು ಕುಂಡಾ ಮತ್ತು ಮಗನ ಹೆಸರು ಶ್ರಾವಣನೆಂದಿತ್ತು. ಈತನ ಕುರಂಟಕನೆಂಬ ಸೋದರನು ಆಚಾರಹೀನನಾಗಿದ್ದನು. ಒಮ್ಮೆ ಒಂದು ಹಸುವನ್ನು ಕೆಸರಿನಿಂದ ಹೊರತೆಗೆದ ಕಾರಣ ಅವರೆಲ್ಲರೂ ಮುಕ್ತಾದರೆಂದು ಪದ್ಯಪುರಾಣದಲ್ಲಿ ಹೇಳಿದೆ. ವಾಲ್ಯೇಕಿ ರಾಮಾಯಣದಲ್ಲಿ ಶ್ರವಣನ ಉಲ್ಲೇಖಿವಿಲ್ಲ. ಬ್ರಹ್ಮಪುರಾಣದಲ್ಲಿ ಶ್ರವಣ ಎಂಬ ಹೆಸರಿನ ಉಲ್ಲೇಖಿ ಇದೆ. ಈತನು ಪುತ್ರ ಶೋಕದಲ್ಲಿದ್ದಾಗ ಮಗನಿಗೆ ‘ಬ್ರಾಹ್ಮಣ’ನೆಂದು ಅನ್ನದೇ ‘ಬ್ರಾಹ್ಮಣರಂತೆ’ ಎಂದು

ಎಂದಿದ್ದಾನೆ. ಅಂದಬಳಿಕ ಈತನು ಬ್ರಾಹ್ಮಣನಾಗಿರಲಿಕ್ಕಿಲ್ಲ, ಶ್ರಾವಣನು ಸಹ ತಾನು ಬ್ರಾಹ್ಮಣನಲ್ಲವೆಂದು ಸ್ವಷಟ್ಟಾಗಿ ನುಡಿದಿದ್ದಾನೆ. ಶ್ರಾವಣನಿಗೆ ಭಾಣದಿಂದ ಮಹಾರಾತವಾಗಿದೆ ಎಂದು ತಿಳಿದ ದಶರಥನು, ತನ್ನಿಂದ ಬ್ರಹ್ಮಹತ್ಯೆಯಾಯಿತೆಂದು ಭಾವಿಸಿ ಭಯಗೊಂಡಿದ್ದನು. ಆಗ ಶ್ರಾವಣನು:

ನ ದ್ವಿಜಾತಿರಹಂ ರಾಜನ್ಯಾಭೂತೇ ಮನಸೇ ಷ್ವಧಾ । (ಅಯೋಧ್ಯಾ, ೬೩-೫೦)

ಶೌದ್ರಯಾಮಸ್ಸಿ ವೈಶ್ವೇನ ಜಾತೋ ನರವರಾಧಿಪ ॥೬೩-೫೧ ॥

‘ರಾಜನೇ, ನಾನು ಬ್ರಾಹ್ಮಣನಲ್ಲ. ಬ್ರಹ್ಮಹತ್ಯೆಯ ಭಯವನ್ನು ನೀನು ಪಡಬೇಡ. ಹೇ ರಾಜಾಧಿರಾಜನೇ, ವೈಶ್ವನೋಬ್ಬನಿಂದ ಶೌದ್ರಸ್ತೀಯಲ್ಲಿ ಜನ್ಮ ತಾಳಿರುವೆ.’

### ೧೯೦. ಸಂಪಾತಿ

ಬ್ರಹ್ಮಾಂಡಪುರಾಣದಲ್ಲಿ ಈತನು ಅರುಣ ಹಾಗೂ ಗೃಹಿ ಇವರ ಮಗನೆಂದು ಹೇಳಲಾಗಿದೆ. ವಾಯುಪುರಾಣದಲ್ಲಿ ಇವನ ತಾಯಿ ಶ್ಯೇನಿ ಎಂಬಾಕೆಯಿದ್ದಾಳಿಂದಿದೆ. ಈತನು ಜಟಾಯುವಿನೊಡನೆ ನಿಶಾಕರ ಶುಷ್ಪಿಯ ಸೇವೆಯನ್ನು ಮಾಡುತ್ತಿದ್ದನು. ವೃತ್ತಾಸುರನನ್ನು ವಧಿಸಿ ಸ್ವರ್ಗಕ್ಕೆ ಮರಳುತ್ತಿದ್ದ ಇಂದ್ರನೊಡನೆ ಇವನು ಹೋರಾಡಿದನು. ಆಗ ಇಂದ್ರನು ವಚಾಪಾತದಿಂದ ಗಾಯಗೊಂಡನು. ಇನ್ನೊಮ್ಮೆ ಜಟಾಯು ಮತ್ತು ಸಂಪಾತಿ ಇವರಲ್ಲಿ ಬಹುದೂರ ಹಾರಿಹೋಗುವ ಸ್ವರ್ಧರ್ಥ ನಡೆಯಿತು. ಜಟಾಯು ಬಹು ಆಯಾಸದಿಂದ ತಳಮಳಸುತ್ತ ಕೆಳಗೆ ಬೀಳಹತ್ತಿದನು. ಆಗ ಸಂಪಾತಿ ತನ್ನ ರೆಕ್ಕೆಗಳನ್ನು ಹರಡಿ ಜಟಾಯುವನ್ನು ಸಂರಕ್ಷಿಸಿದನು. ಆದರೆ ಸ್ವತಃ ಜಾಗರಾಕನಾಗಿರಲಿಲ್ಲವಾದ್ದರಿಂದ ಸೂರ್ಯನ ಉಷ್ಣತೆಯ ರುಳಿದಿಂದ ಸಂಪಾತಿಯ ರೆಕ್ಕೆಗಳು ಸುಟ್ಟುಹೋಗಿ ಈತನು ವಿಂದಿಪರವತದ ದಕ್ಷಿಣಮುದ್ರೀರದಲ್ಲಿದ್ದ ಜಟಾಯುವಿನ ಜನಸ್ಥಾನದಲ್ಲಿ ಬಿದ್ದನು. ಸಂಪಾತಿ ದೇಹತ್ವಾಗವನ್ನು ಮಾಡಲುದ್ಯಕ್ಷನಾದಾಗ ನಿಶಾಕರ ಶುಷ್ಪಿಯ ಈತನನ್ನು ರಾಮನ ಕಾರ್ಯಕ್ರೋಸುಗ ಆ ವಿಚಾರದಿಂದ ಪರಾವೃತ್ತಗೊಳಿಸಿದನು. ಜಟಾಯುವಿನ ಮೃತ್ಯುವಿನ ವಾತೆ ಈತನಿಗೆ ವಾನರರಿಂದ ತಿಳಿಯಿತು. ಆಗ ಸಂಪಾತಿಯು ಅಂಗದನ ಸಹಾಯದಿಂದ ಸಮುದ್ರತೀರದಲ್ಲಿ ತಮ್ಮನಾದ ಜಟಾಯುವಿಗೆ ತಪರಣ ಕೊಟ್ಟನು. ನಿಶಾಕರನ ವರದಿಂದ ಸಂಪಾತಿಗೆ ಪ್ರಾನಃ ಹೋಸ ರೆಕ್ಕೆ ಮೂಡಿದವು.

### ೧೪೮. ಸಂವರ್ತನ

ಈತ ಅಂಗೀರಸನ ಮಕ್ಕಳಲ್ಲಿಬ್ಬ. ನಾರದನ ಹೇಳಿಕೆಯಂತೆ ಮರುತ್ತನು ಈತನನ್ನು ತನ್ನ ಪುರೋಹಿತನನ್ನಾಗಿ ಮಾಡಿಕೊಂಡಿದ್ದನು. ಮರುತ್ತನ ಯಜ್ಞದಲ್ಲಿ ವಿಷ್ವವನ್ನುಂಟುಮಾಡಲು ಇಂದ್ರನು ಅಗ್ನಿಯನ್ನು ಯೋಜಿಸಿದ್ದನು. ಆದರೆ ಸಂವರ್ತನ ಶಾಪಕೊಡಬಹುದೆಂಬ ಭಯದಿಂದ ಆತನು ಮರಳಿ ಹೋದನು. ಮರುತ್ತನಿಗೆ ಸಂವರ್ತನಿಂದ ಎಲ್ಲ ರೀತಿಯಲ್ಲಿ ಬೆಂಬಲವಿದ್ದುದರಿಂದ ಮರುತ್ತನ ಯಜ್ಞದಲ್ಲಿ ಆತಂಕಗಳನ್ನುಂಟುಮಾಡಲು ಇಚ್ಛಿಸಿದ ಎಲ್ಲರ ಪ್ರಯತ್ನಗಳು ನಿಷ್ಟಲವಾದವು.

### ೧೪೯. ಸಗರ

ಜ್ಯಾವನಭಾಗ್ರವ ಖುಷಿಯ ಆಶೀರ್ವಾದದಿಂದ ಅಸಿತ ರಾಜನಿಗೆ ಕಾಲೀಂದಿ ಎಂಬ ರಾಣಿಯಲ್ಲಿ ಜನಿಸಿದ ಮಗ. ಕಾಲೀಂದಿ ಗಭಿರಣಿಯಿದ್ದಾಗ ಈಕೆಯ ಸವತ್ತಿ ಇವಳಿಗೆ ವಿಷವನ್ನು ಕೊಟ್ಟಿದ್ದಳು. ಆ ವಿಷದಿಂದ ಯಾವ ವಿಪರೀತ ಪರಿಣಾಮವಾಗದೇ ವಿಷಸಹಿತನಾಗಿ ಅಂದರೆ ಗರಸಹಿತನಾಗಿ ಈತನು ಮಟ್ಟಿದ ಕಾರಣ ಇವನಿಗೆ ಸ-ಗರನೆಂಬ ಹೆಸರು ಬಂದಿತು. ಈತನು ಬಹು ಪರಾಕ್ರಮಿಯೂ ಸತ್ಯಧರ್ಮಯೂ ಸತ್ಯವನ್ನು ನುಡಿಯುವವನೂ ಆಗಿದ್ದು. ದಾನಶಾರನೆಂದೂ ವಿಚಾರವಂತನೆಂದೂ ಅಯೋಧ್ಯೆಯ ರಾಜನೆಂದೂ ಖ್ಯಾತನಿದ್ದನು. ಈತನಿಗೆ ಕೇಶಿನಿ ಹಾಗೂ ಸುಮತಿ ಎಂಬ ಇಬ್ಬರು ಪತ್ತಿಯಿರಿದ್ದರು. ಕೇಶಿನಿಯ ಮಗನಾದ ಅಸಮಂಜಸನೆಂಬಾತನು ದುರಾಜಾರಿಯಾಗಿದ್ದರಿಂದ ರಾಜನು ಈತನನ್ನು ಗಡಿಯಾಚೆ ಅಟ್ಟಿದನು. ಸಗರನು ಅಶ್ವಮೇಧ ಯಜ್ಞವನ್ನು ಕ್ರಿಂತಾಗ ಇಂದ್ರನು ಈ ಯಜ್ಞದ ಅಶ್ವವನ್ನು ಅಪಹರಿಸಿದ್ದನು. ಆ ಕುದುರೆಯನ್ನು ಮಡುಕಿರಲು ಸುಮತಿಯ ಅರವತ್ತುಸ್ತಾವಿರ ಮಕ್ಕಳನ್ನು ಕಳುಹಿದಾಗ ಕಷಿಲನು ಅವರೆಲ್ಲರನ್ನು ಸುಟ್ಟು ಭಸ್ತು ಮಾಡಿದನು. ಅನಂತರ ಸಗರನ ಮೊಮ್ಮೆಗಾದ ಅಂಶಮಾನ ಎಂಬಾತನು ಈ ಅಶ್ವಮೇಧಯಜ್ಞವನ್ನು ಪೂರ್ತಿಗೊಳಿಸಿದನು.

### ೧೫೦. ಸಾರಣ

ಈತನು ಲಂಕೆಯಲ್ಲಿಯ ಒಬ್ಬ ರಾಕ್ಷಸ. ಶುಕನ ಸಂಗಡ ಗುಪ್ತಜರನೆಂದು ರಾಮನ ಸ್ಯೇನ್ಯಾಬಲವನ್ನು ವೀಕ್ಷಿಸಲು ಬಂದಿದ್ದನು. ಶುಕ ಮತ್ತು ಸಾರಣರಿಬ್ಬರೂ ವಾನರರ ವೇಷವನ್ನು ಧರಿಸಿದ್ದರು. ಸಾರಣನು ರಾವಣನ ಅಮಾತ್ಯನೂ ಆಗಿದ್ದನು.

ರಾಮನನ್ನು ಗೆಲ್ಲುವದು ದುಸ್ತರ ಕಾರ್ಯವೆಂದು ಈತನು ರಾವಣನಿಗೆ ಸಾರಿಹೇಳಿದ್ದನು. ಆಗ ರಾವಣನು ಈತನ ಮೇಲೆ ಬಲು ಕೋಪಗೊಂಡನು.

### ೧೪೭. ಸಾಲಕಟಂಕಟಾ

ಇವಳು ವಿದ್ಯುತ್ತೈಶನಿಂಬ ರಾಕ್ಷಸನ ಮಡದಿ, ಈಕೆಯ ತಾಯಿಯ ಹೆಸರು ಸಂಧ್ಯಾ ವಿದ್ಯುತ್ತೈಶನಿಂದ ಹೊಂದಿದ ಗರ್ಭವನ್ನು ಇವಳು ತೆಗೆದುಹಾಕಿದಳು.

### ೧೪೮. ಸೀತಾ

ಸೀತೆಯು ಸೀರಾಷ್ಟ್ರಜನಾದ ಜನಕರಾಜನ ಪೃತಿ; ಆದ್ದರಿಂದ ಜಾನಕಿ, ಹೊಲವನ್ನು ಹುಳುವಾಗ ರೆಂಟೆಯಿಂದ ಭೂಮಿಯ ಹೊರಗೆ ಬಂದಳೆಂದು ಭೂಮಿಕನ್ನೇ ಎನಿಸಿದ್ದಾಳೆ. ಅನಂತರ ಸೀತೆ ಎಂದು ಖ್ಯಾತಳಾಗಿದ್ದಾಳೆ. ಇವಳು ಪೂರ್ವ ಜನ್ಮಾದಲ್ಲಿ ವೇದವತಿಯಾಗಿದ್ದಾಂದು ನಂಬಿಕೆಯಿದೆ. ಇವಳು ಮಂಡೋ ದರಿಯ ಕನ್ನೆ ಎಂತಲೂ ಒಂದು ಹೇಳಿಕೆ ಇದೆ. ಯಾರ ಉದರದಿಂದಲೂ ಜನಿಸಿರಲಿಲ್ಲವೆಂಬ ಅನೇಕ ಕಥೆ, ದಂತಕಥೆ, ತಿಳಿವಳಕೆಗಳೂ ಇವೆ. ಇವಳು ಪ್ರಾಯಕ್ಕೆ ಬಂದನಂತರ ಜನಕರಾಜನ ಶಿವಧನಸ್ಸಿನ ಪಣವನ್ನು ಒಡ್ಡಿ ಇವಳಿಗೆ ಯೋಗ್ಯ ವರನನ್ನು ಕಂಡುಹಿಡಿಯಲು ಇಚ್ಛಿಸಿದನು. ಈ ಸ್ವಯಂವರಕ್ಕೆ ಆಗಮಿಸಿದ ರಾವಣನಿಂದ ಶಿವಧನಸ್ಸನ್ನು ಎತ್ತುವದಾಗಲಿಲ್ಲ. ರಾಮನು ಅದನ್ನು ಲೀಲಾಜಾಲವಾಗಿ ಎತ್ತಿ ಭಂಗಿಸಿದನು. ದಶರಥನ ಅನುಮತಿಯಿಂದ ಜನಕರಾಜನು ಸೀತೆಯ ವಿವಾಹವನ್ನು ರಾಮನೋಡನೆ ವಾಡಿಕೊಟ್ಟನು. ಸೀತೆಯು ಬಹುಲಾವಣ್ಯವತಿಯಾಗಿದ್ದಳಲ್ಲದೇ ತುಂಬಾ ಬುದ್ಧಿವಂತೆ, ನಿಷ್ಘಾವಂತೆ, ರಾಮನಲ್ಲಿ ಅಪಾರಪ್ರೇಮವಿದ್ವವಳಾಗಿ. ಆತನ ಸುಖಿದುಃಖಿಗಳಲ್ಲಿ ಸಹಚರಿಯಾಗಿದ್ದಳು. ರಾಮನಿಗೆ ಯೋವ ರಾಜ್ಯಾಭಿಷೇಕವಾಗಲಿದೆ ಎಂಬುದನ್ನು ಅರಿತ ಅವಳು ಎಷ್ಟು ಹಷಟಪುಲಕಿತಳಾಗಿದ್ದಳೋ ಅಷ್ಟೇ ಸಂತೋಷದಿಂದ ರಾಮನೋಡನೆ ವನವಾಸಕ್ಕೆ ಹೋಗುವೆನೆಂದು ಪಟ್ಟಿಹಿಡಿದಳು. ಪತಿ ಎಂದರೆ ಈಕೆಗೆ ಪರಮದೃವತ. ಈಕೆಯು ಪತಿನಿಷ್ಟೆಯನ್ನು ಕುರಿತು ಕೊಸಲ್ಪೆ ಹಾಗೂ ಅನಸೂಯೆ ಇವರು ತುಂಬಾ ಕೊಂಡಾಡಿದ್ದಾರೆ. ವನವಾಸದಲ್ಲಿ ಸನ್ಯಾಸವೃತ್ತಿಯಿಂದ ಇರುತ್ತಿದ್ದ ರಾಮನು ಶಿಂಹಿಗಳ ಸಂರಕ್ಷಣೆಗಾಗಿ ರಾಕ್ಷಸರನ್ನು ವಧಿಸಲು ಆಲೋಚಿಸುತ್ತಿದ್ದನು. ಆಗ ಸೀತೆಯು ಅದು ತರವಲ್ಲವೆಂದು ಆತನಿಗೆ ಸ್ವಷ್ಟವಾಗಿ ನುಡಿದಳು. ಯಾವ ಅನ್ಯವುರುಷನ ಸ್ವರ್ವವೂ ತನಗಾಗಬಾರದೆಂದು ಸೀತೆ ಬಹಳ ಎಚ್ಚರಿಕೆ

ವಹಿಸುತ್ತಿದ್ದಳು. ಹನುಮಾನನೋಡನೆ ಲಂಕೆಯಿಂದ ಹೋಗಲು ಬೇಡವೆಂದಳು. ಹೀಗಿದ್ದರೂ ಇವಳ ಇಚ್ಛೆಯ ವಿರುದ್ಧ ರಾವಣನು ಇವಳನ್ನು ಎತ್ತಿಕೊಂಡು ಹೋಗಿದ್ದನು. ವಿರಾಧನು ಸಹ ಸೀತೆಯನ್ನು ತನ್ನ ಕೈಗಳಿಂದ ಎಳೆದುಕೊಂಡು ತನ್ನ ತೋಡೆಯ ಮೇಲೆ ಕುಳಿರಿಸಿಕೊಂಡನು. ಈ ರೀತಿ ಪರಪುರುಷರಿಂದಾದ ಸ್ವರ್ವವನ್ನು ತಪ್ಪಿಸುವದು ಇವಳಿಗೆ ಸಾಧ್ಯವಾಗಲಿಲ್ಲ. ಲಕ್ಷ್ಮಿನ ಸೇವಾಭಾವ, ಶುದ್ಧಾಚರಣೆ, ನಿಷ್ಠೆ ಹಾಗೂ ಪಾಪವಿಲ್ಲದ ಸ್ಥಿರಾವವನ್ನು ಸೀತೆ ಮನಗಂಡಿದ್ದರೂ, ಆತನು ರಾಮನನ್ನು ಹುಡುಕಲು ಅತ್ಯ ಹೋಗಲು ವಿಳಂಬ ಮಾಡುತ್ತಿದ್ದಾನೆ ಎಂದು ಎನಿಸಿದಾಗ ಸೀತೆಯು ಅತ್ಯಂತ ಕರೋರವಾದ ಶಿಖಗಳಿಂದ ಮಾತನಾಡಿ ಆತನನ್ನು ಬಲುದುಃಖಕ್ಕೆ ಈಡುಮಾಡಿದಳು. ಆ ಸಂಗತಿ ಸೀತೆಗೆ ಗೌರವಾಸ್ತವ ವಾಗಲಿಲ್ಲ. ಕಾಂಚನಮೃಗದ ಅವಳ ಅಭಿಲಾಷೆಯು ಶ್ರೀಯೋಗ್ಯವನಿಸಿದರೂ ಈ ದೇಸೆಯಿಂದ ಬಹಳ ಬೆಲೆ ತೆತ್ತಬೇಕಾಯಿತು. ರಾಮನು ಅವುಳಿಕಾರಿ ಇದ್ದಾನೆ ಎಂಬ ನಿಷ್ಠೆಯನ್ನಾದರಿಸಿ ಇವಳು ಲಂಕೆಯಲ್ಲಿಯ ತನ್ನ ದಿನಗಳನ್ನು ಕಳೆದಳು. ರಾವಣನಿಂದ ವಧಿಸಲ್ಪಡುವ ಇಲ್ಲವೇ ಶೀಲಭ್ರಷ್ಟಾಗಬಹುದೆಂಬ ಭಯವು ಅವಳನ್ನು ಸತತವಾಗಿ ಕಾಡುತ್ತಿತ್ತು. ಈ ರೀತಿ ರಾವಣನ ಕೈಯಿಂದ ಸಾಯಂದಕ್ಕಿಂತ ಆತ್ಮಾರ್ಪಣೆಯೇ ಯೋಗ್ಯವೆಂದು ಅವಳಿಗೆನಿಸಿತು. ಆಗ ಬ್ರಹ್ಮ ದೇವನು ಇಂದನನ್ನು ಇವಳ ಬಳಿ ಕಳುಹಿಸಿ, ಅನ್ವತ್ಯಾಗ ಮಾಡಿ ಪ್ರಾಣತ್ಯಾಗವನ್ನು ಮಾಡಬೇಕೆಂಬ ಸೀತೆಯನ್ನು, ಈ ವಿಚಾರದಿಂದ ಪರಾವೃತ್ತಗೊಳಿಸುವಂತೆ ಮಾಡಿದನು. ದೇವರೆಗಳ ಕಾರ್ಯವನ್ನು ಪೂರ್ಣಸಲು ಇಂದನಿಂದ ಹವಿಷ್ಯಾನ್ವಯನ್ನು ಸ್ವೀಕರಿಸಿ, ಧ್ಯೇಯತಾಳಿ ಜೀವಂತವಿರಲು ಸೀತೆಗೆ ಪ್ರೋತ್ಸಾಹವನ್ನು ಕೊಟ್ಟನು. ರಾವಣನ ವಧೆಯಾದ ನಂತರ ರಾಮನನ್ನು ಭೇಟಿಯಾಗಲು ಸೀತೆ ಬಹು ಕಾತರಗೊಂಡಿದ್ದಳು. ಆದರೆ ರಾಮನ ಕರ್ಣಕರೋರ ನುಡಿಗಳನ್ನು ಕೇಳಿ ಅವಳು ಶೋಕವಿವಶಭಾದಳು. ರಾಮನನ್ನು ಬಿಟ್ಟು ಯಾವ ಪರಪುರುಷನ ವಿಚಾರವೂ ಅವಳ ಮನಸ್ಸಿನಲ್ಲಿ ಸುಳಿದಿರಲ್ಲಿವಾದ್ದರಿಂದ ತನ್ನ ಶುದ್ಧತೆಯನ್ನು ಖಚಿತಪಡಿಸಲು ಅಗ್ನಿದಿವ್ಯವನ್ನು ಕೈಕೊಂಡಳು. ಇವಳ ಬಯಕೆಗಳನ್ನು ಪೂರ್ಣಸುವ ನೆಪದಲ್ಲಿ ರಾಮನು ಜನರನ್ನು ಮೆಚ್ಚಿಸಲು ಈಕೆಯನ್ನು ತ್ಯಜಿಸಿದನು. ಆಗ ಸೀತೆ ಬಲು ನೊಂದಳು. ವಾಲ್ಯೇಕಿಯ ಇವಳನ್ನು ಬರಮಾಡಿಕೊಂಡು ಆಸರೆಯಿತ್ತನು. ಅಲ್ಲಿ ಅವಳು ಲವ-ಕುಶರಿಗೆ ಜನ್ಮವನ್ನಿತ್ತಳು. ಅಂದು ಶತ್ರುಘ್ನನು ವಾಲ್ಯೇಕಿಯ ಆಶ್ರಮದಲ್ಲಿಯೇ ಇದ್ದನು. ರಾಮನು ಹೇಳಿಕಳುಹಿಡ್ದರಿಂದ ವಾಲ್ಯೇಕಿ ಶುಷ್ಪಿಯು ಸೀತೆಯ ಸಹಿತವಾಗಿ ರಾಜಸಭೆಗೆ ಬಂದನು. ತನ್ನ ತಪೋಬಲವನ್ನೇ ಪಣಕ್ಕಿಟ್ಟು

ಶಪಥ ಮಾಡಿ ಸೀತೆಯು ಪರಿಶುದ್ಧಭು ಎಂದು ಹೇಳಿದನು. ನಂತರ ಸೀತೆಯು ಕರಗಳೆರಡನ್ನೂ ಜೋಡಿಸಿ ಭೂದೇವಿಯನ್ನು ಪ್ರಾಧಿಸಿದಳು. 'ರಘೂತ್ತಮ ರಾಮನನ್ನುಳಿದು ನಾನು ಬೇರೆ ಪುರುಷನನ್ನು ಮನಸ್ಸಿನಲ್ಲಿ ಸಹ ತಂದಿಲ್ಲ; ಮನಸ್ಸಿನಿಂದ, ಶರಿರದಿಂದ ಮತ್ತು ನುಡಿಯಿಂದ ನಾನು ಸತತವಾಗಿ ರಾಮನನ್ನೇ ಆರಾಧಿಸಿದ್ದರೆ, ರಾಮನನ್ನು ಬಿಟು ಬೇರೆ ಯಾವ ಪುರುಷನ ಪರಿಚಯವೂ ನನಗಿರುವದಿಲ್ಲ ಎಂಬ ನನ್ನ ನುಡಿಯು ಸತ್ಯವಾಗಿದ್ದರೆ ವಿಷ್ಣುಪತ್ತಿಯಾದ ಈ ಭೂದೇವಿಯು ನನ್ನನ್ನು ನನ್ನ ಒಡಲಲ್ಲಿ ಅಡಗಿಸಲಿ!' ಎಂದು ಶಪಥ ಮಾಡಿ ತನ್ನ ಉಜ್ಜಲಚಾರಿತ್ಯವನ್ನು ಸಿದ್ಧಪಡಿಸಿದಳು. ಕರ್ತವ್ಯವಿಷ್ಟೆಯಲ್ಲಿ ಸೀತೆಯು ರಾಮನಿಗಿಂತ ಎಳ್ಳಷ್ಣ್ಣ ಕಡಿಮೆ ಇರಲಿಲ್ಲ.

## ೧೯೩. ಸುಕೇತು

ಈತನು ಮಹಾನ್ ಯಕ್ಷನಾಗಿದ್ದನು. ತಾಟಕಿ ಇವನ ಮಗಳಾಗಿದ್ದಳು. ಇನ್ನೂಬ್ಬಿ ಸುಕೇತುವಿನ ಉಲ್ಲೇಖವು ಕಂಡುಬರುತ್ತದೆ. ಇವನು ಸುಭಾಮವಿನ ಸಹೋದರನಾಗಿದ್ದನು. ಅಶ್ವಮೇಧದ ಸಮಯದಲ್ಲಿ ಶತ್ರುಷ್ಣ ಹಾಗೂ ಸುಭಾಮ ಇವರಲ್ಲಿ ಯುದ್ಧವು ನಡೆದಾಗ ಸುಕೇತು ಭಾಗವಹಿಸಿದ್ದನು. ಗದಾಯುದ್ಧದಲ್ಲಿ ಪ್ರವೀಣಾನೀತ.

## ೧೯೪. ಸುಕೇಶ

ಈತನು ಸಾಲಕಟಂಕಟಾ ಮತ್ತು ವಿದ್ಯುತ್ತೇಶ ಎಂಬ ರಾಕ್ಷಸನ ಮಗನು, ಗಭಾರವಸ್ಥೆಯಲ್ಲಿದ್ದಾಗಲೇ ಈತನ ತಾಯಿ ಇವನನ್ನು ತೈಜಿಸಿದಳು. ಆಗ ಶಿವ-ಪಾರ್ವತಿಯರು ಇವನನ್ನು ರಕ್ಷಿಸಿ ಪಾಲನೆ ಪೋಷಣ ಮಾಡಿದರು. ಶಿವನಿಂದ ಈತನಿಗೆ ಒಂದು ವಿಮಾನ ದೊರಕ ನಂತರ ಈತನ ಅನಿಬಂಧ ಸಂಚಾರವು ಎಲ್ಲಿಡೆಯಲ್ಲಿ ನಡೆಯಿತು. ಗ್ರಾಮೀಂ ಗಂಥರ್ವನ ಕಸ್ಯೇಯಾದ ದೇವವತಿಯೊಡನೆ ಇವನ ವಿವಾಹವಾಗಿತ್ತು. ಈ ದಂಪತೀಗಳಿಂದ ಮಾಲ್ಯವನ, ಮಾಲಿ, ಸುಮಾಲಿ ಎಂಬ ಮುವರು ಪ್ರತ್ಯರಾದರು.

## ೧೯೫. ಸುಗ್ರೀವ

ಸೂರ್ಯನಿಂದ ಮತ್ತು ಖುಕ್ಕರಜಸ್ ಎಂಬ ವಾನರಸ್ತೀಯಿಂದ (ಅವಳ ಕತ್ತಿನಿಂದ) ಈತನು ಜನ್ಮ ಪಡೆದಿದ್ದರಿಂದ ಈತನಿಗೆ ಸುಗ್ರೀವನೆಂಬ ಹೆಸರು

బందితు. వాలియు ఈతన అణ్ణునాగిద్దను. ఈ అణ్ణుతమ్మందిరు బహుకాలద వరెగే అనోన్సువాగిద్దరు. ఒమ్మె దుందుభియ ప్రతునాద ‘మాయావి’ ఎంబ రాక్షసమోడనే వాలియ యుద్ధ నచేయితు. ఆ ప్రసంగదల్లి ఈ అణ్ణుతమ్మందిరల్లి అపనంబికి మట్టికోండితు. అదర పరిణామవాగి వాలియు సుగ్రేవన భాయీయాద రుమేయన్న అపవరిసి సుగ్రేవనన్న రాజ్యదాచే ఓడిసిదను. అందినింద సుగ్రేవను ఖుష్టమూక పవచతద మేలే వాసవిద్దను. అల్లిరువాగ ఆతనిగే రాములక్ష్మీ లిర ప్రథమ భేటి యాయితు. హనుమానన మూలక ఒబ్బరిగొబ్బరు పరిజితరాదరు. రామనోడనే సుగ్రేవన స్వేచ్ఛ బేళేయితు. అగ్నిసూక్ష్మియాగి ఇబ్బరూ మిత్రత్యవన్న దృఢగొళిసిదరు. ‘సీతేయన్న మదుకలు రామనిగే సహాయ మాడబేసు. రామను వాలియన్న వధిసి సుగ్రేవనిగే ఆతన హెండతియాద రుమేయన్న మత్తు రాజ్యవన్న గల్పిసికొడబేసు’ ఎంబుదన్న ఒప్పికోండను. వాలియ పరాక్రమద మాహితియన్న సుగ్రేవను ఉదాహరిసి తిళిసిదను. ఆగ రామను, ఒందే బాణాదింద ఏళు తాళేయ మరగళన్న భేదిసి తన్న సామధ్యవన్న ప్రకటిసిదను. వాలియన్న కొల్లలు సుగ్రేవనిగే అనుకూల అవకాశవన్న మాడికొట్టరూ సుగ్రేవను అదర లాభ పడేయలిల్ల. యుద్ధ బిట్టు సుగ్రేవను ఓడిదను. రామను తన్న బాణాదింద వాలియన్న మూర్ఖీతగొళిసిదను. వాలియ వధేయింద ఆతన భాయీయాద తారా శోఇసాగరదల్లి ముఖుగి విలాప మాజహత్తిదళు. ఆగ సుగ్రేవనిగూ పత్సూత్రాపవాయితు. రామను ఇవరన్న సంతృసి, సుగ్రేవనింద వాలియ అంత్యకాయ్యగళన్న మాడిసిదను. వాలియ అంతిమ ఇంజ్యేయనుసార ఆతన ప్రతునాద అంగదనన్న తన్న స్ఫూర్త మగనంతె పరిపాలిసలు సుగ్రేవనిగే హేళిదను. అంగదను మాత్ర సుగ్రేవన బగ్గె సందేహ తాళిద్దను. వాలియ హెండతియాద తారా సుగ్రేవనోడనే పత్తియంతేయే ఇరతోడగిదళు. రాజ్యవన్న పడేనంతర, విషయాసక్తునాద సుగ్రేవనిగే తన్న కట్టవ్యద అరివు ఉళయలిల్ల. ఆగ హనుమానను రామనిగే కొట్టి వచనద బగ్గె సుగ్రేవనిగే జూటుసికొట్టను. సీతేయ శోధక్కాగి వానర సేనేయ నేరవినింద సుగ్రేవను ఒహళ ప్రయత్నపట్టను. ఈతనిగే అల్లిన పరిసరద భూభాగద మాహితియూ చేన్నాగి ఇత్తు.

ರಾಮನಿಗೆ ಕೊಟ್ಟ ವಚನವನ್ನು ಸುಗ್ರೀವನು ಅಲ್ಕಿಸುತ್ತಿರುವದನ್ನು ಕಂಡ ಲಕ್ಷ್ಮಣನು ಕೊಡ ಸುಗ್ರೀವನನ್ನು ತರಾಟಿಗೆ ತೆಗೆದುಕೊಂಡನು. ಸೀತೆಯ ಪತ್ತೆ ಹಚ್ಚಿ ಹನುಮಾನನು ಮರಳಿ ಬಂದನಂತರ ಸೀತೆಯ ಜಿಡುಗಡೆಗಾಗಿ ಸುಗ್ರೀವನು ತನ್ನ ಸರ್ವಸ್ವವನ್ನು ಮುಡುಪಾಗಿಟ್ಟಿರುತ್ತಾನೆ. ವಾನರರ ಪ್ರಜಂಡ ಸೈನ್ಯವನ್ನು ಒಗ್ಗಾಡಿಸಿ ರಾಮನ ನೇರವಿಗೆ ಮುಂದಾದನು. ವಿಭೀಷಣನು ರಾಮನ ಆಸರೆಯನ್ನು ಕೋರಿ ಬಂದಾಗ ಆತನಿಗೆ ಆಶ್ರಯ ಹೊಡಬಾರದೆಂದು ಸುಗ್ರೀವನು ವಿನಂತಿಸಿದನು. ವಿಭೀಷಣನ ಬಗ್ಗೆ ಸುಗ್ರೀವನ ಮನಸ್ಸಿನಲ್ಲಿ ಸಂದೇಹವಿದ್ದುದೇ ಈ ವಿನಂತಿಗೆ ಕಾರಣವಾಗಿತ್ತು. ರಾಘನು ಕಣ್ಣಿಗೆ ಬೀಳುತ್ತಲೇ ಸುಗ್ರೀವನು ಹಿಂದುಮುಂದಿನ ವಿಜಾರ ಮಾಡದೇ, ಆತನ ಮೇಲೆ ಏರಿಹೋಗಿ ರಾಘನ ಮುಕುಟವನ್ನು ಕೆಳಗೆ ಕೆಡವಿದನು. ರಾಘನನ್ನು ಚೆನ್ನಾಗಿ ತೊಂದರೆಗೇಡುಮಾಡಿದನು. ರಾಮ-ಲಕ್ಷ್ಮಣರು ಮೂರ್ಖ ಹೊಂದಿದಾಗ ಭಯಗೊಂಡು ದಿಕ್ಕಾಪಾಲಾಗಿ ಓಡುತ್ತಿದ್ದ ವಾನರರ ಸೇನೆಗೆ ಧೈರ್ಯ ಹೇಳಿ ಮರುಪನ್ನು ತುಂಬಿದನು. ಯುಥ್ಯಾದಲ್ಲಿ ರಾಘಾ-ಕುಂಭಕರ್ಣರ ಶರಗಳಿಂದ ಸುಗ್ರೀವನು ಮೂರ್ಖಗೊಂಡನು. ಕುಂಭ ಕರ್ಣನಿಂದ ಈತನು ಸೆರೆಹಿಡಿಯಲ್ಲಿಟ್ಟಿದ್ದನು. ಆದರೆ ಸುಗ್ರೀವನು ಅಲ್ಲಿಂದ ಪಾರಾದನು. ಕುಂಭಕರ್ಣನ ವಧೆಯಾದನಂತರ ಸುಗ್ರೀವನ ಹೇಳಿಕೆಯಿಂದ ಹನುಮಾನನು ಉಂಕಿಗೆ ಬೆಂಕಿಯಿಟ್ಟಿನು. ಉರಿಯುತ್ತಿದ್ದ ಲರಕೆಯಿಂದ ತಲ್ಲಣಿಸಿ ಓಡುತ್ತಿದ್ದ ರಾಕ್ಷಸರು ಆಚೆ ಓಡಿಹೋಗದಂತೆ ವಾನರರಿಂದ ಎಲ್ಲ ದ್ವಾರಗಳನ್ನು ಮುಚ್ಚಿಸಿದನು. ಕುಂಭಕರ್ಣನ ಮಗನಾದ ಕುಂಭನನ್ನು ಈತನು ವಧಿಸಿದನು. ವಿರೂಪಾಕ್ಷನನ್ನು ಕೊಂಡನು. ಮಹೋದರನ ಶಿರಶ್ಚೈದವನ್ನು ಮಾಡಿದನು. ರಾಘನ ವಧೆಯಾದ ನಂತರ ಸುಗ್ರೀವನು ರಾಮನೋಡನೆ ಅಯೋಧ್ಯೆಗೆ ಹೋದನು. ರಾಜ್ಯಾಭಿಷೇಕ ಸಮಯದಲ್ಲಿ ರಾಮನು ಈತನಿಗೆ ಯೋಗ್ಯ ಸತ್ಯಾರಗಳನ್ನು ಸಲ್ಲಿಸಿ ಕಿಷ್ಟಿಂಥಿಗೆ ಕಳುಹಿಕೊಟ್ಟಿನು. ರಾಮನು ಅನೇಕ ವರ್ಷಗಳ ಕಾಲ ರಾಜ್ಯವನ್ನಾಳಿ ನಿಜಧಾಮಕ್ಕೆ ಶರಣತ್ವದಲ್ಲಿ ರಾಮನು ಎರಡು ಸಲ ಉಳಿದುಕೊಂಡಿದ್ದನು. ಶರಭಂಗ ಖುಷಿಯು

### ೧೪೯. ಸುತೀಕ್ಷ್ಣ

ಈತನು ಅಗಸ್ತ್ಯನ ಒಬ್ಬ ಶಿಷ್ಯನಾಗಿದ್ದನು. ರಾಮಕುಂಡದಲ್ಲಿ ಶಪಚನಾಜರಿಸಿ ಶ್ರೀಯೋಕಸಂಚಾರವನ್ನು ಮಾಡುವ ಸಾಮಧ್ಯವನ್ನು ಪಡೆದುಕೊಂಡನು. ಇವನ ಆಶ್ರಮದಲ್ಲಿ ರಾಮನು ಎರಡು ಸಲ ಉಳಿದುಕೊಂಡಿದ್ದನು. ಶರಭಂಗ ಖುಷಿಯು

ಹೇಳಿಕೆಯಂತೆ ರಾಮನು ಈ ಮುನಿಯನ್ನು ಭೇಟಿಯಾದನು. ರಾಮನು ತನ್ನ ಪರಿಚಯವನ್ನು ಮಾಡಿಕೊಟ್ಟ ನಂತರ ಸುತ್ತಿಕ್ಕಿನು ರಾಮನನ್ನು ಆಲಿಗಿಸಿ ಸ್ವಾಗತಿಸಿದನು. ಅಗಸ್ಟ್ ಮುನಿಯ ಆಶ್ರಮವಿರುವ ಸ್ಥಳದ ಮಾಹಿತಿಯನ್ನು ರಾಮನಿಗೆ ಅರುಹಿದನು.

### ೧೫೦. ಸುಂದ-ಉಪಸುಂದ

ವಾಲ್ಯಿಕಿ ರಾಮಾಯಣದಲ್ಲಿ ಸುಂದೋಪಸುಂದರ ಹಿತನ ಹೆಸರು ಜಂಭ ಎಂದು ಕೊಡಲಾಗಿದೆ. ಇವರು ಯಕ್ಷರಾಗಿದ್ದರು. ಅಗಸ್ಟ್ ನ ಶಾಪದಿಂದ ರಾಕ್ಷಸರಾದರು. ಮಹಾಭಾರತದಲ್ಲಿ ಸುಂದೋಪಸುಂದರು ಹಿರಣ್ಯ ಕಶಿಪುವಿನ ವಂತಜನಾದ ನಿಕುಂಭ ಎಂಬ ದ್ಯುತ್ಯನ ಪ್ರತ್ರಾಗಿದ್ದರೆಂಬ ಉಲ್ಲೇಖವಿದೆ. ಇವರು ಏಂಧ್ಯಪರ್ವತದಲ್ಲಿ ಉಗ್ರತಪಸ್ನಾಚರಿಸಿ ಬ್ರಹ್ಮದೇವನನ್ನು ಪ್ರಸನ್ನಗೊಳಿಸಿದರು. ಬ್ರಹ್ಮದೇವನು ಇವರಿಗೆ ಮಾಯಾವಿದ್ಯೆಯನ್ನು, ಅಸ್ತಿಗಳನ್ನು, ತುಲನೆಯಿಲ್ಲದಪ್ಪ ಶಕ್ತಿಯನ್ನು, ಇಷ್ಟವಿದ್ದ ರೂಪವನ್ನು ತಾಳುವ ಕ್ಷಮತೆಯನ್ನು, ಇದಲ್ಲದೇ ಒಬ್ಬರನ್ನೂಬಿರು ಹೊಲ್ಲಿದಿದ್ದರೆ ಇಬ್ಬರೂ ಅಮರರಾಗಿರುವ ವರವನ್ನು ಕೊಟ್ಟನು. ಹೀಗೆ ಇದ್ದುದರಿಂದ ಯಾರೂ ಇವರನ್ನು ಹೊಲ್ಲುವಂತಿರಲಿಲ್ಲ. ವರವನ್ನು ದೊರಕಿಸಿಕೊಂಡ ನಂತರ ಇವರಿಬ್ಬರೂ ಯಜ್ಞಗಳಲ್ಲಿ ವಿಶ್ವಗಳನ್ನುಂಟು ಮಾಡಹತ್ತಿದರು. ಮಣಿಗಳನ್ನು ನಿಶ್ಚಿಂತೆಯಿಂದ ಇರಲು ಬಿಡುತ್ತಿರಲಿಲ್ಲ. ಇವರ ಕಾಟ ಅತಿ ಹೆಚ್ಚಾದ ಬಗ್ಗೆ ಬ್ರಹ್ಮದೇವನ ಬಳಿಗೆ ದೂರಬಂದಿತು. ಆಗ ಸುಂದೋಪ ಸುಂದರಲ್ಲಿ ಮುನಿಸುಂಟಾಗಬೇಕೆಂದು ಬ್ರಹ್ಮದೇವನು ಓವ್ರ ತುಂಬಾ ಲಾವಣ್ಯವತಿಯಾದ ಸ್ತೀಯನ್ನು ನಿರ್ಮಿಸಲು ವಿಶ್ವಕರ್ಮನಿಗೆ ಹೇಳಿದರು. ಸೃಷ್ಟಿಯಲ್ಲಿಯ ಸೌಂದರ್ಯದ ಕಣಕಣಾಗಳಿಲ್ಲವನ್ನೂ ಒಟ್ಟಿಗೊಡಿಸಿ, ವಿಶ್ವಕರ್ಮನು ಓವ್ರ ಮನಸೂರೆಗೊಳ್ಳುವ ಲಾವಣ್ಯವತಿಯನ್ನು ನಿರ್ಮಿಸಿದನು. ಇವಳೇ ತಿಲೋತ್ತಮಾ. ಇವಳ ಸೌಂದರ್ಯಕ್ಕೆ ಮರುಳಾದ ಸುಂದೋಪ ಸುಂದರು ಇವಳ ಪ್ರಾಣಿಗಾಗಿ ತಮ್ಮತಮ್ಮಲಿಯೇ ಕಾದಾಡಿ ಹೊಸೆಗೆ ಇಬ್ಬರೂ ಮಡಿದರು.

ತಾರಕಾ ಎಂಬಾಕೆಯು ಸುಂದನ ಪತ್ತಿಯಾಗಿದ್ದಳು.

### ೧೫೧. ಸುಮತಿ

ಇವಳಿ ವಿದಭ್ರದ ರಾಜಕನ್ನೆ; ಸಗರರಾಜನ ವರಡನೆಯ ಹೆಂಡತಿ. ಈಕೆಗೆ ಜಿವರ್ವನ ಕೃಪೆಯಿಂದ ಅರವತ್ತುಸಾವಿರ ಮಕ್ಕಳಾದರೆಂದು ಪಡ್ಡಪುರಾಣ

ದಲ್ಲಿದೆ. ಆದರೆ ಮಹಾಭಾರತದಲ್ಲಿಯ ವನಪರ್ವದಲ್ಲಿ ಶಂಕರನ ವರದಿಂದ ಈಕೆ ಒಂದು ಕುಂಬಳಕಾಯಿಯನ್ನು ಪ್ರಸವಿಸಿದಳಿಂದಿದೆ. ಈ ಕುಂಬಳಕಾಯಿ ಯಲ್ಲಿಯ ಬೀಜಗಳಿಂದ ಅರವತ್ತಾಷಾವಿರ ಮಕ್ಕಳಾದರೆಂಬ ಮಾಹಿತಿ ಇದೆ. ಬ್ರಹ್ಮವೈವರ್ತ ಪುರಾಣದಂತೆ ಶಂಕರನ ಪ್ರಸಾದದಿಂದ ನೂರು ವರ್ಷಗಳ ನಂತರ ಇವಳಿಗ ಒಂದು ಮಾಂಸ ಹಿಂಡವಾಯಿತು. ಆ ಹಿಂಡದಿಂದ ಅರವತ್ತಾಷಾವಿರ ಪುತ್ರರನ್ನಾಗಿ ಮಾಡಿದನೆಂಬ ವರ್ಣನೆ ಇದೆ.

### ೧೫೨. ಸುಮಂತ್ರ

ಇವನು ದಶರಥರಾಜನ ಅಷ್ಟಪ್ರಧಾನರಲ್ಲಿ ಒಬ್ಬ; ದಶರಥನ ಸಾರಥಿಯೂ ಸ್ತುತಿಪಾಠಕೆನೂ ಅಹಮದು. ರಾಮನು ವನವಾಸಕ್ಕೆ ತೆರಳುವ ಸಮಯದಲ್ಲಿ ಅವನನ್ನು ಬೀಳೆಳ್ಳಿದಲು ಸುಮಂತ್ರನು ರಥವನ್ನು ತೇಗೆದುಕೊಂಡು ಹೊಗಿದ್ದನು. ದಶರಥನಿಗೆ ಪ್ರತ್ಯ ಪ್ರಾತ್ಸ್ಯಿಯಾಗುವ ವೃತ್ತಾಂತವನ್ನು ಖುಶಿಜರಿಂದ ಪುರಾಣ ದಲ್ಲಿದ್ದಂತೆ ಕೇಳಿಸಿಕೊಂಡು ಈ ಭವಿಷ್ಯವಾಣಿಯನ್ನು ಈತನು ದಶರಥನಿಗೆ ಏಕಾಂತದಲ್ಲಿ ತಿಳಿಸಿದನು. ಈತನು ಅಯೋಧ್ಯೇಗೆ ಮರಳುವಾಗ ರಾಮನು ಹೇಳಿಕಳಿಸಿದ ವಾರ್ತೆಯನ್ನು ಕೇಳಿಕೊಂಡು ‘ನಾನು ಈ ಬರಿದಾದ ರಥವನ್ನು ಅಯೋಧ್ಯೇಗೆ ಹೇಗೆ ಒಯ್ಯಲಿ? ಇಂಥ ರಥವನ್ನು ಕಂಡು ಜನರಿಗೆ ಎರ್ಪೊಂದು ದುಃಖವಾದಿತು? ಹೇ ರಾಮನೇ, ನೀನು ಈ ರಥದಲ್ಲಿರುವಾಗ ಈ ಕುದುರೆಗಳು ಈ ರಥವನ್ನು ಹೇಗೆ ತಾನೇ ಎಳೆದೊಯ್ಯಬಲ್ಲವು?’ ಹೇ ರಾಮನೇ, ನಿನ್ನನ್ನು ಬಿಟ್ಟು ನಾನು ಅಯೋಧ್ಯೇಗೆ ಹಿಂದಿರುಗಳಾರೆ! ಈ ಮಾತುಗಳಿಂದ ರಾಮನು ಬಗ್ಗೆ ಆತನಲ್ಲಿದ್ದ ಭಕ್ತಿವಿಶ್ವಾಸಗಳು ಎದ್ದುಕಾಣುವವು. ರಾಮನು ಸುಮಂತ್ರನಿಗೆ ತಿಳಿಸಿಹೇಳಿ ಆತನನ್ನು ಅಯೋಧ್ಯೇಯತ್ತ ಕಳಿಸಿದನು. ಅಯೋಧ್ಯೇಯಿಂದ ಹೊರಡುವಾಗ ಈತನು ತನ್ನ ಮುಖವನ್ನು ದುಃಖದಿಂದ ಮುಚ್ಚಿಕೊಂಡಿದ್ದನು. ದಶರಥರಾಜನಿಗೆ ನಡೆದ ಎಲ್ಲ ವೃತ್ತಾಂತವನ್ನು ತಿಳಿಸದ ನಂತರ ಕೌಸಲ್ಯೇಯನ್ನು ಸಂತೃಸಿದನು. ರಾಮನು ಅಶ್ವಮೇಧ ಯಜ್ಞದ ಕಾಲಕ್ಕೆ ಈತನು ಶತ್ರುಪ್ರಾನೋಜನೆ ಇದ್ದನು. ರಾಮನು ವನವಾಸಕ್ಕೆ ಹೋಗಲೇಬೇಕೆಂದು ಹಟ ಹಿಡಿದ ಕ್ಯೇಕೇಯನ್ನು ಸಾಕಷ್ಟು ಬಿರುನುಡಿಗಳಿಂದ ಧಿಕ್ಕರಿಸಿದನು. ಈ ಹಟದ ಪರಿಣಾಮಗಳು ಬಹುದೀರ್ಘವಾಗಲಿವೆ, ಭಯಂಕರವಾಗಲಿವೆ ಎಂಬ ಬಗ್ಗೆ ಕ್ಯೇಕೇಯಗೆ ವಿವರಿಸಿ ಹೇಳಿದ್ದನು.

### ಗಿಂಡಿ. ಸುಮಾಲಿ

ಈತನು ಲಂಕೆಯಲ್ಲಿ ವಾಸವಿದ್ದ ಒಬ್ಬ ರಾಕ್ಷಸ; ರಾವಣನ ಸೋದರಮಾವ. ಈತನ ಪತ್ತಿಯ ಹೆಸರು ಕೇತುಮತಿ ಮತ್ತು ಮಗಳು ಕೃಕೀ ಅಥವಾ ಕೇತಿನಿ. ಇವಳಿಲ್ಲದ ರಾಕಾ, ಪ್ರಮೋತ್ತಣಾ, ಬಲಾಕಾ ಎಂಬ ಕನ್ಸೆಯರ ವಿವಾಹವೂ ವಿಶ್ವವನ ಜೊತೆ ನಡೆದಿತ್ತು. ಈತನು ಸುಕೇಶನ ಎರಡನೆಯ ಮಗನಿದ್ದನು. ಇವನಿಗೆ ಪ್ರಹಸ್ತ, ಅಕಂಪನಾದಿ ಎಂಬ ಹನೆಲ್ಲಂದು ಗಂಡುಮಕ್ಕಳು ಮತ್ತು ಮೂರು ಕನ್ಸೆಯರಾದರು. ವೈಶ್ರವಣ ಕುಬೇರನನ್ನು ಕಂಡು, ಆತನಂತೆ ತನಗೆ ಘನವಂತಿಕೆ ದೊರೆಯಬೇಕಂದು, ತನ್ನ ಕನ್ಸೆಯು ವಿಶ್ರವನನ್ನು ಮದುವೆಯಾಗಬೇಕಂದು ತಾನಾಗಿ ಈ ಕನ್ಸೆಯನ್ನು ವಿಸ್ತುವನ ಬಳಿ ಕಳುಹಿದನು. ಈ ವಿವಾಹದಿಂದ ಅವಳಿಗೂ ವೈಶ್ರವಣನಂತಹ ಗಂಡುಮಕ್ಕಳು ಹಟ್ಟುವರೆಂದೆನಿಸುತ್ತಿತ್ತು. ರಾವಣ ಮುಂತಾದವರಿಗೆ ವರಗಳು ದೊರೆತಿವೆ ಎಂಬುದನ್ನು ಕೇಳಿ ಇವನು ರಸಾತ್ಲದಿಂದ ಮೇಲಕ್ಕೆ ಬಂದನು. ರಾವಣನನ್ನು ಕಂಡು ‘ಇನ್ನು ರಾಕ್ಷಸರಿಗೆ ವಿಷ್ಣುವಿನಿಂದ ಭಯವಿಲ್ಲದಂತಾಯಿತು. ಲಂಕಾ ನಗರವು ರಾಕ್ಷಸರ ಗಂಡುಮಟ್ಟಾಯಿತು. ನೀನು ಬೇಕಾದ ಉಪಾಯವನ್ನು ಮಾಡಿ ಲಂಕೆಯನ್ನು ವೈಶ್ರವಣ ಕುಬೇರನಿಂದ ಪಡೆದುಕೊ! ನೀನು ಲಂಕಾಧಿಪತಿಯಾಗು’ ಎಂದು ನುಡಿದನು. ಹನುಮಾನನು ಸುಮಾಲಿಯ ಮನೆಗೆ ಬೆಂಕಿ ಹಜ್ಜಿದ್ದನು. ದೇವತೆಗಳ ಸ್ವೇನ್ಯದೊಡನೆ ಯುದ್ಧ ಮಾಡುತ್ತಿದ್ದಾಗ ಸಾವಿತ್ರವನು ಎಂಬಾತನು ಈತನನ್ನು ಈತನ ಗದೆಯಿಂದಲೇ ನುಚ್ಚಿಸುತ್ತಿರಿ ಮಾಡಿದನು.

### ಗಿಂಡಿ. ಸುರಕಾ

ಇವಳು ಕಶ್ಯಪ ಮತ್ತು ಕ್ರೋಧವಶ ಈ ದಂಪತೀಗಳ ಮಗಳು. ಹನುಮಾನನ ಬಲವನ್ನು ಪರೀಕ್ಷಿಸುವ ಉದ್ದೇಶದಿಂದ ದೇವತೆಗಳು ಸುರಸೆಗೆ ರಾಕ್ಷಸಿಯಾಗಲು ಬಿಸ್ನೇಕಿಸಿದರು. ಮುಗಿಲಿನೆತ್ತರ ಬಾಯಿಯನ್ನು ವಿಸ್ತರಿಸಿ ಲಂಕೆಯತ್ತ ಹೊರಟಿ ಹನುಮಾನನಿಗೆ ವಿಷ್ಣುವನ್ನುಂಟುಮಾಡಲು ಸುರಸೆಗೆ ಹೇಳಿದರು. ದೇವತೆಗಳ ಹೇಳಿಕೆಯಂತೆ ಸುರಸೆ ತನ್ನ ಬಾಯಿಯನ್ನು ಅಗಲವಾಗಿ ತರೆದಳು. ಲಂಕೆಯತ್ತ ಆಕಾಶಮಾರ್ಗವಾಗಿ ಹೋಗುತ್ತಿದ್ದ ಹನುಮಾನನಿಗೆ ತನ್ನ ಬಾಯಿಯಲ್ಲಿ ಪ್ರಮೇಶಿಸಲು ಹೇಳಿದಳು. ಆಗ ಹನುಮಾನನು ತನ್ನ ದೇಹವನ್ನು ತುವಳ ಬಾಯಿಗಿಂತ ದೊಡ್ಡಾಗಿ ಮಾಡಿದನು. ಆಗ ಸುರಸೆಯು ತನ್ನ ಬಾಯಿಯನ್ನು ಇನ್ನಷ್ಟು ವಿಸ್ತರಿಸಿದಳು. ತಕ್ಷಣ ಹನುಮಾನನು ತನ್ನ ಆಕಾರವನ್ನು ಹೆಚ್ಚೆರಳನಷ್ಟು ಜಿಕ್ಕಿದನಾಗಿ

ಮಾಡಿ ಅವಳ ಭಾಯಿಯಲ್ಲಿ ಪ್ರವೇಶಿಸಿ ಕೂಡಲೇ ಹೊರಗೆ ನುಸುಳಿಬಂದನು. ಆಗ ಸುರಸೆಗೆ ಈತನ ಬಲದ ಅರಿವಾಗಿ ಹನುಮಾನನಿಗೆ ಮುಂದಿನ ಕಾರ್ಯದಲ್ಲಿ ಶುಭವನ್ನು ಕೋರಿದಳು.

### ೧೫೩. ಸೋಮದಾ

ಸೋಮದೆಯು ಉಮುರ್ಲೆ ಎಂಬ ಗಂಥವಿರಯ ಮಗಳು. ಜೂಲಿ ಎಂಬ ಮುನಿಯ ತಪೋಬಲದಿಂದ ಇವಳಿಗೆ ಬ್ರಹ್ಮದತ್ತನೆಂಬ ಪ್ರತೀನು ಹುಟ್ಟಿದನು. ಇವಳ ಉತ್ಸಾಷ್ಟ ಸೇವೆಯಿಂದ ಜೂಲಿಯು ಬಹುಸಂತೋಷಗೊಂಡು ಈಕೆಗೆ ಪ್ರಿಯವಾದುದನ್ನು ಕೊಡಬಯಸಿದನು. ಇವಳು ಯಾರನ್ನೂ ಮದುವೆಯಾಗಿರ ಲಿಲ್ಲ; ಮದುವೆಯಾಗಿ ಪತ್ನಿಯಾಗುವ ಇಚ್ಛೆಯೂ ಇರಲಿಲ್ಲ. ಹೀಗಿದ್ದರೂ ಆಕೆಗೆ ಒಬ್ಬ ಮಗನು ಬೇಕಿದ್ದನು. ಈಕೆಯು ಜೂಲಿಯ ಬಳಿ ತನಗೊಬ್ಬ ಪ್ರತ್ರಬೇಕೆಂಬ ಇಚ್ಛೆಯನ್ನು ಪ್ರುಕ್ಕಟಿಸಿದಳು. ಆಗ ಆತನು ತನ್ನ ಶಕ್ತಿಯಿಂದ ಅವಳ ಇಚ್ಛೆಯನ್ನು ಪೂರ್ವಿಸಿದನು.

### ೧೫೪. ಸೌದಾಸ (ಕಲ್ಯಾಂಪಾದ)

ಸೌದಾಸನು ಸುದಾಸನೆಂಬ ರಾಜನ ಮಗ. ಮತ್ತುಪುರಾಣದಲ್ಲಿ ಈತನು ಮತುಪರ್ಣ ರಾಜನ ಮಗನಾಗಿದ್ದನೆಂದು ಹೇಳಲಾಗಿದೆ. ವಸಿಷ್ಠನಿಗೆ ಶಾಪ ಕೊಡಲೆಂದು ಕ್ಯಾಯಲ್ಲಿ ಹಿಡಿದ ಉದಕವನ್ನು ಈತನು ತನ್ನ ಸ್ವಂತದ ಪಾದಗಳ ಮೇಲೆ ಜೆಲ್ಲಿದನು. ಆಗ ಇವನ ಪಾದಗಳ ಬಣ್ಣವು ಜಿತ್ತುವಿಟಿತ್ತವಾಯಿತು. ಅಂದಿನಿಂದ ಈತನು ಕಲ್ಯಾಂಪಾದನೆಂದು ಖ್ಯಾತಿಗೊಂಡನು. ವಸಿಷ್ಠನು ಈತನಿಗೆ ಶಾಪವನ್ನು ಕೊಟ್ಟಿ ಕಾರಣವು (ಶಾಪ ಕ್ರಮಸಂಖ್ಯೆ ೫೧ < ಸೌದಾಸ) ಬೇರೆ ಗ್ರಂಥಗಳಲ್ಲಿ, ವಾಲ್ಯೇಕೆಯು ಕೊಟ್ಟಿ ಕಾರಣಕ್ಕಿಂತ ಬೇರೆಯಾಗಿದೆ. ಸೌದಾಸರಾಜನು ರೇವಾ ಮತ್ತು ನಮುದಾ ನದಿಗಳ ತೀರದಲ್ಲಿ ಬೇಟೆಗಂದು ಹೋಗಿದ್ದನು. ಆಗ ಒಂದು ಹೆಣ್ಣು ಮತ್ತು ಗಂಡು ಹುಲಿಯ ಜೋಡಿಯು ಕಾಮಕ್ಕೀಡೆಯಲ್ಲಿದ್ದಂತಹ ಕಂಡನು. ಈ ಜೋಡಿಯಲ್ಲಿಯ ಹೆಣ್ಣು ಹುಲಿಯನ್ನು ಈತನು ಕೊಂಡನು. ಕೂಡಲೇ ಆ ಹೆಣ್ಣು ಹುಲಿಯು ಸಾಯುವ ಮೊದಲು ದೊಡ್ಡದಾಗಿ ರಾಕ್ಷಸ ರೂಪವನ್ನು ತಾಳಿ ‘ಎಂದಿಗಾದರೂ ಈ ಸೇಡನ್ನು ನಿನ್ನ ಮೇಲೆ ತೀರಿಸಿಕೊಳ್ಳುವೆ’ ಎಂದು ಅಭ್ಯರಿಸಿ ವಾಯಿವಾಯಿತು ಎಂದು ನಾರದಪುರಾಣದಲ್ಲಿದೆ. ಮಹಾಭಾರತದಲ್ಲಿ ರಾಕ್ಷಸನಾಗುವ ಕಾರಣವು ಬೇರೆಯಾಗಿದೆ. ಬೇಟೆಯಿಂದ

ಹಿಂದಿರುವಾಗ ವಸಿಸ್ತೆ ಪುತ್ರನಾದ ಶಕ್ತಿಯು ಈತನಿಗೆ ಎದುರಾದನು. ದಾರಿಯು ತೀರ ಇಕ್ಕಟ್ಟಿನದಿತ್ತ; ಇಬ್ಬರು ಮಾತ್ರ ದಾಟುವಂತಿತ್ತ. ಸೌದಾಸರಾಜನು ಶಕ್ತಿಗೆ ದಾರಿಯನ್ನು ಬಿಟ್ಟುಕೊಡಲು ಹೇಳಿದನು. ಶಕ್ತಿಯು ದಾರಿಯನ್ನು ಬಿಟ್ಟುಕೊಡದೇ ‘ಈ ಮಾರ್ಗವು ಬ್ರಾಹ್ಮಣರದಿದೆ; ರಾಜನು ಮೋದಲು ಬ್ರಾಹ್ಮಣನಿಗೆ ದಾರಿ ಕೊಡಬೇಕು’ ಎಂಬ ಧರ್ಮೋಪದೇಶವನ್ನು ಮಾಡತೋಡಿದನು. ಆಗ ಸೌದಾಸನು ಈ ಶಕ್ತಿಯನ್ನು ರಾಕ್ಷಸನ ಆವೇಶದಿಂದ ಬಹಳಷ್ಟು ಹೊಡೆದನು. ‘ನೀನು ನರ ಮಾಂಸಭಕ್ತಕ ರಾಕ್ಷಸನಾಗುವೆ’ ಎಂದು ಶಕ್ತಿಯು ಸೌದಾಸನಿಗೆ ಶಾಪವನ್ನು ಕೊಟ್ಟಿನು. ವಿಶ್ವಾಮಿತನು ಇವನ ಯಜ್ಞದ ಪೌರೋಚ್ಯಾತ್ಮವನ್ನು ಸ್ವೀಕರಿಸಿದ್ದರಿಂದ ವಸಿಸ್ತೆ—ವಿಶ್ವಾಮಿತರಲ್ಲಿ ಹಗೆತನ ಉಂಟಾಯಿತು. ತನಗೆ ಶಾಪವನ್ನು ಕೊಟ್ಟ ವ್ಯಕ್ತಿಯ ವಸಿಸ್ತುವ ಪುತ್ರನೆಂದು ತಿಳಿದಾಗ ಸೌದಾಸನು ಉಃಶಾಪವನ್ನು ಬೇಡಿದನು. ಈ ನಂತರ ‘ನರಮಾಂಸಭಕ್ತಕನಾಗು!’ ಎಂಬ ಶಾಪವನ್ನು ಕೊಟ್ಟ ಶಕ್ತಿಯಿಂದಲೇ ಸೌದಾಸನು ಹಕ್ಕಿನಿಂದ ನರಮಾಂಸವನ್ನು ಭೂಕ್ತಿಸಲಾರಂಭಿಸಿದನು. ಇವನು ವಸಿಸ್ತುವ ನೂರು ಪುತ್ರನ್ನು ತಿಂದುಹಾಕಿದನು. ಒಮ್ಮೆ ರತ್ನಿಕ್ರಿಡೆಯಲ್ಲಿದ್ದ ಬ್ರಾಹ್ಮಣ ದಂಪತೀಗಳ ಗಂಡನನ್ನು ಈತನು ತಿಂದುಬಿಟ್ಟಿನು. ಆಗ ಆ ಬ್ರಾಹ್ಮಣನ ಹೆಂಡತಿ ‘ನೀನು ಸೀ ಸಮಾಗಮ ಮಾಡುವ ಸಮಯದಲ್ಲಿಯೇ ಮೃತಪಡುವೆ’ ಎಂಬ ಶಾಪವಾರಿಯನ್ನು ಸೌದಾಸನಿಗೆ ನುಡಿದಳು. ನಂತರ ಆಕೆಯು ಸತಿಹೋದಳು. ‘ಮೈಮೇಲೆ ಗಂಗೆಯ ಜಲಬಿಂದುಗಳು ಬಿದ್ದನಂತರ ನೀನು ಶಾಪಮುಕ್ತನಾಗುವೆ’ ಎಂಬ ಉಃಶಾಪವನ್ನು ವಸಿಸ್ತುವು ಈತನಿಗೆ ಕೊಟ್ಟಿದ್ದರೂ ಬ್ರಾಹ್ಮಣನ ಹೆಂಡತಿ ‘ನೀನು ಸದಾಕಾಲವೂ ರಾಕ್ಷಸನಾಗಿಯೇ ಉಳಿಯುವೆ’ ಎಂಬ ಶಾಪವನ್ನು ಕೊಟ್ಟಿದ್ದಳು. ಆಗ ಸೌದಾಸನು ಈಕೆಗೆ ‘ನೀನು ಮಕ್ಕಳೂಂದಿಗೆ ಹಿಂಬಾಚಿಯಾಗು’ ಎಂದು ಪ್ರತಿಶಾಪವನ್ನು ಕೊಟ್ಟಿನು. ಗರ್ಭಮುನಿಯು ಗಂಗಾಜಲವನ್ನು ಎತ್ತಿಕೊಂಡು ಹೋಗುತ್ತಿದ್ದಾಗ ಗಂಗೋದಕದ ಸಿಂಪರಣೆಯಿಂದ ಇವರಿಬ್ಬರೂ ಮುಕ್ತರಾದರು. ಈತನ ಪತ್ನಿ ಮದಯಂತಿ. ಈಕೆಯು ಸೌದಾಸನನ್ನು ವಸಿಸ್ತುವಿನಿಗೆ ಪ್ರತಿಶಾಪ ಕೊಡುವದರಿಂದ ಪರಾವ್ಯತ್ರಗೊಳಿಸಿದನು.

ರಾಕ್ಷಸಕ್ಕ ಮುಗಿದನಂತರ ವಸಿಸ್ತುವು ಈತನಿಗೆ ರಾಜ್ಯಾಭಿಪ್ರೇಕವನ್ನು ಮಾಡಿದನು. ಪತಿವ್ರುತೆಯ ಶಾಪದ ಮೂಲಕ ಸೌದಾಸನಿಗೆ ಮಕ್ಕಳಾಗುತ್ತಿರಲ್ಲಿ. ಆಗ ವಸಿಸ್ತುವಿಂದ ಮದಯಂತಿಯಲ್ಲಿ ಗರ್ಭಸಾಪನೆಯನ್ನು ಮಾಡಿಸಿದನು. ಈಕೆಯು ಆ ಪುತ್ರನೇ ಅಶ್ವಕ. ಮಹಾಭಾರತದ ಅಶ್ವಮೇಧ ಪರ್ವದಲ್ಲಿ ಈ ಸೌದಾಸನ ಬಗ್ಗೆ ಇನ್ನೊಂದು ಪ್ರಸಂಗದ ಉಲ್ಲೇಖವಿದೆ: ‘ಅಹಲ್ಯೆಯ ಅಪ್ಪಣಿಯಂತೆ ಗೌತಮನ ಶಿಷ್ಯನಾದ

ಉತ್ತಂಕನು, ಸೌದಾಸನ ಪಟ್ಟಿಯಾದ ಮದಯಂತಿಯ ಕರ್ಣಕುಂಡಲಗಳನ್ನು ತರಲೆಂದು ಬರುತ್ತಿದ್ದಾಗ ಈ ರಾಕ್ಷಸನು ಉತ್ತಂಕನನ್ನು ತಿನ್ನಲು ಬಂದನು. ಆಗ ಉತ್ತಂಕನು, ತಾನು ಕ್ಷೇಕೊಂಡ ಕಾರ್ಯವನ್ನು ಪೂರ್ಣಿಸಿ ಮರಳಿ ನಿನ್ನ ಬಳಿ ಬರುವೆ ಎಂಬ ಆಶ್ವಾಸನೆಯನ್ನು ಕೊಟ್ಟಿನು. ಆಗ ಸೌದಾಸರಾಕ್ಷಸನು ಈತನನ್ನು ಮದಯಂತಿಯ ಬಳಿ ಕಷುಹಿಕೊಟ್ಟಿನು. ಮದಯಂತಿಯು ತನ್ನ ಪತಿಯ ಬಳಿಯಿಂದ ಗುರುತಿನ ಒಂದು ಚಿಹ್ನೆಯನ್ನು ತರಲು ಹೇಳಿದಳು. ಆ ಚಿಹ್ನೆಯನ್ನು ಗುರುತಿಸಿದ ನಂತರ ಮದಯಂತಿ ತನ್ನ ಕರ್ಣಕುಂಡಲಗಳನ್ನು ಉತ್ತಂಕನಿಗೆ ಕೊಟ್ಟ ಜೋಪಾನವಾಗಿ ಕೊಂಡೊಯ್ದಲು ಹೇಳಿದಳು. ರಾಕ್ಷಸನು ಉತ್ತಂಕನನ್ನು ಪ್ರತಿಜ್ಞೆಯಿಂದ ಮುಕ್ತಗೊಳಿಸಿದನು.’

## ೧೫೨. ಸ್ಥಾಲಶಿರಾ

ಈತನೊಬ್ಬಿ ಖಣಿ; ಅಶ್ವಶಿರನ ಮಗ. ಈತನು ವಿಶ್ವಾವಸುವಿಗೆ ಶಾಪವನ್ನು ಕೊಟ್ಟ ಕಬಂಧ ರಾಕ್ಷಸನನ್ನಾಗಿ ಮಾಡಿದನು.

## ೧೫೩. ಸ್ವಯಂಪ್ರಭಾ

ಇವಳು ಮೇರುಸಾವರ್ಚಿಯ ಕನ್ಯೆಯಾಗಿದ್ದ ಹೇಮಾ ಎಂಬ ಅಪ್ಸರೆಯ ಗೆಳತಿಯಾಗಿದ್ದಳು. ಹೇಮಾ ಸ್ವರ್ಗಕ್ಕೆ ಹೋಗುವಾಗ, ಮಯನಿಂದ ನಿರ್ಮಿಸಲ್ಪಟ್ಟ ಸ್ಥಳವನ್ನು ಸ್ವಯಂಪ್ರಭಿಗೆ ಒಪ್ಪಿಸಿ ಅದನ್ನು ರಕ್ಷಿಸುವ ಸಾಮಧ್ಯವನೂ ಕೊಟ್ಟಳು. ಸ್ವಯಂಪ್ರಭಾ ಅಂಗದ ಮೊದಲಾದ ವಾಸರರನ್ನು ಸಮುದ್ರತೀರಕ್ಕೆ ತಲುಪಿಸಿದಳು. ರಾಮನ ದರ್ಶನವನ್ನು ಪಡೆದನಂತರ ಇವಳು ಸ್ವರ್ಗಕ್ಕೆ ಹೋದಳು. ಇವಳನ್ನು ‘ಪ್ರಭಾವತಿ’ ಎಂಬ ಹೆಸರಿನಿಂದಲೂ ಕರೆಯುತ್ತಿದ್ದರೆಂದು ತೋರುತ್ತದೆ. ಹಸಿದು ಬಂದ ವಾಸರರಿಗೆಲ್ಲ ಹಣ್ಣುಹಂಪಲುಗಳನ್ನು ಕೊಟ್ಟು ಅವರಿಗೆ ಜೆನ್ನಾಗಿ ಆದರ ಸತ್ಯಾರವನ್ನು ಸಲ್ಲಿಸಿದಳು. ಆಗ ಹನುಮಾನನು ಈ ಉಪಕಾರವನ್ನು ಯಾವ ರೀತಿಯಿಂದ ತೀರಿಸಬೇಕೆಂದು ಕೇಳಿದಾಗ ಸ್ವಯಂಪ್ರಭಾ, ‘ಧರ್ಮನಿರತಳಾದ ನಾನು ಎಲ್ಲವನ್ನೂ ಪಡೆದಿದ್ದೇನೆ’ ಎಂದು ಸಾಧಕತೆಯನ್ನು ವೃಕ್ಷಪಡಿಸಿದಳು. ಹನುಮಾನನಿಂದ ಯಾವುದನ್ನೂ ಸ್ವೀಕರಿಸಲು ಅವಳು ಸುವಿನಯವಾಗಿ ನಿರಾಕರಿಸಿದಳು.

### ಗಳಿಂ. ಹನುಮಾನ್

ವಿಳು ಚಿರಂಜೀವಿಗಳಲ್ಲಿ ಒಬ್ಬ ಸುಮೇರು ದೇಶದ ರಾಜನಾದ ಕೇಸರಿ ಎಂಬಾತನ ಅಂಜನಿಯಂಬ ಪಕ್ಷಿಯಲ್ಲಿ ವಾಯುವಿನಿಂದ ಜನಿಸಿದ ಪ್ರತ್ಯ. ಈತನ ಜನ್ಮದ ಬಗೆ ಇದ್ದ ಕಥೆಗಳು ಭಿನ್ನಭಿನ್ನ ಗ್ರಂಥಗಳಲ್ಲಿ ಬೇರೆಬೇರೆಯಾಗಿವೆ. ಉದಯವಾಗುತ್ತಿದ್ದ ಸೂರ್ಯನನ್ನು ಒಂದು ಪಕ್ಷವಾದ ಫಲವೆಂದು ಭಾವಿಸಿ ಅದನ್ನು ತಿನ್ನಲೇಂದು ಈತನು ಅದರತ್ತ ನೇಗೆದಾರ ರಾಹುವಿನ ಹೇಳಿಕೆಯಿಂದ ಇಂದ್ರನು ಈತನ ಮೇಲೆ ವಜ್ರಪ್ರಹಾರವನ್ನು ಮಾಡಿದನು. ಆಗ ಈತನ ಗದ್ದ ಅಂದರೆ ಹನು ಭಂಗವಾಯಿತು. ಅಂದಿನಿಂದ ಹನುಮಾನನೆಂಬ ಹೆಸರು ಬಂದಿತು. ಈ ವಜ್ರದ ಏಟಿನಿಂದ ಹನುಮಾನನು ಮೂರ್ಖ ಹೋಗಿದ್ದನು. ಆಗ ವಾಯುವು ತನ್ನ ಸಂಚಾರವನ್ನೆಲ್ಲ ನಿಲ್ಲಿಸಬಿಟ್ಟನು. ಉಸಿರು ಕಟ್ಟಿದಂತಾಗಿ ಜನರಲ್ಲರೂ ಸಂಕಚಿತಲ್ಲಿ ಸಿಲುಕಿದರು. ಬ್ರಹ್ಮದೇವನ ವಿನಂತಿಯನುಸಾರ ವಾಯುವು ತನ್ನ ನಿಯಂತ್ರಣವನ್ನು ಹಿಂತೆಗೆದುಕೊಂಡನು. ಆಗ ಬ್ರಹ್ಮದೇವನು ಹನುಮಾನನಿಗೆ ತನ್ನ ಬ್ರಹ್ಮದಂಡದಿಂದ ವಧೆಯಾಗಲಾರದೆಂಬ ವರವನ್ನು ಕೊಟ್ಟನು. ಇತರ ದೇವತೆಗಳು ಕೂಡ ಹನುಮಾನನಿಗೆ ವರಗಳನ್ನು ಕೊಡುವಂತೆ ಮಾಡಿದನು. ಇಂದ್ರನು ತನ್ನ ವಜ್ರದಿಂದ ಮರಣವು ಬರಲಾರದೆಂಬ ವರವನ್ನು ಕೊಟ್ಟನು. ಸೂರ್ಯನು ತನ್ನ ತೇಜಸ್ಸಿನ ನೂರನೆಯ ಒಂದು ಭಾಗವನ್ನೂ ಶಾಸ್ತ್ರಾಧ್ಯಯನ ಕಾಲಕ್ಕೆ ಶಾಸ್ತ್ರಜ್ಞಾನವನ್ನೂ ಕೊಟ್ಟನು. ವರುಣನು ತನ್ನ ವರುಣಪಾಶದಿಂದ ಅಥವಾ ನೀರಿನಿಂದ ಸಾವು ಬರಲಾರದೆಂಬ ವರವನ್ನು ಕೊಟ್ಟನು. ಅದೇರೀತಿ ಯಮನು ತನ್ನ ಯಮದಂಡದಿಂದ ಮೃತ್ಯುವಾಗಲಾರದೆಂದೂ, ಸಕಲ ಆರೋಗ್ಯ ಸಂಗ್ರಾಮದಲ್ಲಿ ದಣಿವು ಆಗದಿರುವ ವರವನ್ನು ಕರುಣಿಸಿದನು. ಆಗ ಶಂಕರನನ್ನು ಹನುಮಾನನಿಗೆ ದೀಪ್ರ ಆಯುಸ್ಸನ್ನು ಮತ್ತು ತನ್ನಿಂದ ವಧೆಯಾಗಲಾರದೆಂಬ ವರವನ್ನು ನೀಡಿದಾಗ, ಸುಬೇರನು ತನ್ನ ಗದೆಯಿಂದ ಹನುಮಾನನಿಗೆ ಎಂದೂ ವಧೆಯ ಭಯವಿಲ್ಲವೆಂಬ ವರವನ್ನು ಇತ್ತನು. ವಿಶ್ವಕರ್ಮನಿಂದ ದಿವ್ಯ ಶಸ್ತ್ರಗಳನ್ನು ಚಿರಂಜೀವಿಯಾಗುವ ಮತ್ತು ಇನ್ನು ಅನೇಕ ವರಗಳನ್ನು ಹನುಮಾನನು ಪಡೆದನು. ಇಷ್ಟೇ ಅಲ್ಲದೆ, ಬ್ರಹ್ಮದೇವನಿಂದ ಭಯೋತ್ಪಾದಕತೆ, ಮಿಶ್ರರ ಭಯವನ್ನು ಇಲ್ಲದಂತೆ ಮಾಡುವದು, ಇಷ್ಟ ಬಂದಲ್ಲಿಗೆ ಹೋಗುವ ಕ್ಷಮತೆ, ತನಗೆ ಇಷ್ಟವಿದ್ದ, ಬೇಕುಬೇಕಾದ ರೂಪಗಳನ್ನು ಹೊಂದುವ ಸಾಮರ್ಥ್ಯ ಬ್ರಹ್ಮಾಸ್ತದಿಂದ ಬಂಧಿತನಾದಾಗ ಅದರಿಂದ ಬಿಡಿಸಿಕೊಳ್ಳಿವ ಶಕ್ತಿ ಇವೇ ಮೊದಲಾದ ವರಗಳನ್ನು ಪಡೆದನು. ಈ ಬಗೆಯಾಗಿ ಬ್ರಹ್ಮದೇವನು ಹನುಮಾನನಿಗೆ ಲಾಭ ಮಾಡಿಕೊಟ್ಟನು. ಈ ವರಗಳನ್ನು ಪಡೆದ

ಹನುಮಾನನು ಇನ್ನಷ್ಟು ಬಲಶಾಲಿಯಾದನು. ಇವನಿಗೆ ಲಂಕೆಯ ಪ್ರವಾಸವು ಸುಲಭವಾಯಿತಲ್ಲದೆ, ಯಾವ ಭಯವೂ ಇಲ್ಲದಂತಾಯಿತು. ವರಗಳನ್ನು ಪಡೆದ ನಂತರ ಈತನು ಭೃಗು ಮತ್ತು ಅಂಗಿರಸ ಗೋತ್ರದ ಖುಷಿಗಳಿಗೆ ಬಲು ಉಪಟಳ ಕೊಡಲಾರಂಭಿಸಿದ ಕಾರಣ ‘ನಿನ್ನ ಸ್ವಂತದ ಸಾಮರ್ಥ್ಯದ ಅರಿವು ನಿನಗೆ ಉಳಿಯಲಾರದು!’ ಎಂಬ ಶಾಪವನ್ನು ಈತನಿಗೆ ಅವರು ಹೊಟ್ಟಿರು.

ಹನುಮಾನನು ಬಲು ಬುದ್ಧಿವರ್ಣತ. ವ್ಯಾಕರಣ, ಸೂತ್ರತತ್ವತ್, ಭಾಷ್ಯ, ಸಂಗ್ರಹ ಇತ್ಯಾದಿಗಳನ್ನು ಉತ್ತಮವಾಗಿ ತಿಳಿದುಕೊಂಡಿದ್ದನು. ವಾಕ್ಯಪುತ್ರ ಹಾಗೂ ದೂತ ಕಾರ್ಯದಲ್ಲಿ ನಿಪುಣನಾಗಿದ್ದನು. ಸೀತೆಯ ಶೋಧ ಮತ್ತು ಲಂಕೆಯಲ್ಲಿಯ ಪರಿಸ್ಥಿತಿಯ ಕೊಲಂಕಷ ಮಾಹಿತಿ ಇವರಡೂ ಕಾರ್ಯಗಳು ಈತನಿಂದಲೇ ಸಾಧ್ಯವಾದವು. ಈತನು ರಾಮನ ಪರಮಭಕ್ತನಾಗಿದ್ದನು. ರಾಮ ಮತ್ತು ಸುಗ್ರೀವರಲ್ಲಿ ಸ್ನೇಹವಂಟಾಗಲು ಕಾರಣನಾದನು. ಆ ಸ್ನೇಹವನ್ನು ಭದ್ರವಾಗಿಟ್ಟುಕೊಳ್ಳಲು ಸೂಕ್ತ ಸಲಹೆಯನ್ನು ಸುಗ್ರೀವನಿಗೆ ಹೊಟ್ಟಿಸು. ಹನುಮಾನನು ಅನೇಕ ರಾಕ್ಷಸರನ್ನು ಕೊಂಡನು; ಲಂಕಾ ನಗರವನ್ನು ಸುಟ್ಟಿ ನಾಶಗೊಳಿಸಿದನು. ಇಂದ್ರಜಿತನು ಬ್ರಹ್ಮಸ್ಥದಿಂತ ಈತನನ್ನು ಬಂಧಿಸಿದಾಗ ಇವನು ನಿಶ್ಚಯನಾದನು. ಅದನ್ನು ಕಂಡ ರಾಕ್ಷಸರು ಇವನನ್ನು ಬೇರೆ ಹಗ್ಗ ಮುಂತಾದ ಬಂಧನಗಳಿಂದ ಬಿಗಿದು ಕಟ್ಟಿದರು. ಈ ಎರಡನೆಯ ಬಂಧನವು ಹನುಮಾನನಿಗೆ ಆದ್ದರಿಂದ ಬ್ರಹ್ಮಪಾಶದ ಬಂಧನವು ತಾನಾಗಿ ಇಲ್ಲದಂತಾದ್ದರಿಂದ ಮುಕ್ತನಾದನು. ಮೃತಪಟ್ಟ ವಾನರ ಏರರನ್ನು ಜೀವಿತಗೊಳಿಸಲು ಹಾಗೂ ಮೂರ್ಖ ಹೋದ ಲಕ್ಷ್ಮಣನ ಸಲುವಾಗಿ ಹನುಮಾನನು ದ್ರೋಣಾಗಿರಿ ಪರ್ವತವನ್ನೇ ಎತ್ತಿ ತಂದು ಗಿಡಮೂಲಿಕೆ ಜೀಷಧಿಗಳನ್ನು ಒದಗಿಸಿದನು. ಲಂಕೆಯಲ್ಲಿ ಅಯೋಧ್ಯೆಯತ್ತ ಮರಳುವಾಗ ಭರತನಿಗೆ ವಾರ್ತೆಯನ್ನು ತಿಳಿಸಲು ರಾಮನು ಈತನನ್ನೇ ಕಳುಹಿದ್ದನು. ‘ನನ್ನ ಕಥೆಗಳು ಈ ಭೂಲೋಕದಲ್ಲಿ ಪ್ರಚಾರದಲ್ಲಿರುವರೆಗೆ ನನ್ನ ಆಜ್ಞೆಯನ್ನು ಪರಿಪಾಲಿಸಿ ನೀನು ಸುಪ್ರಸನ್ನನಾಗಿ ಈ ಭೂತಲದಲ್ಲಿ ಸುಖಿವಾಗಿರು!’ ಎಂಬ ಆಶೀರ್ವಾದವನ್ನು ರಾಮನು ಈತನಿಗೆ ಹೊಟ್ಟಿಸು. ಆಗ ಹನುಮಾನನಿಗೆ ಹಿಡಿಸಲಾರದಪ್ಪು ಸಂಕೋಪವಾಯಿತು.

## ೧೧೦. ಹೇತಿ-ಪ್ರಹೇತಿ

ಇವರಿಬ್ಬರೂ ಅಣ್ಣತಮ್ಮಂದಿರು. ಪ್ರಹೇತಿ ಧಾರ್ಮಿಕ ವೃತ್ತಿಯವನಾಗಿದ್ದ ರಿಂದ ರಾಕ್ಷಸರ ಅಧಿಪತಿಯಾಗಿದ್ದರೂ ಈತನು ತಪಸ್ಸನ್ನಾಚರಿಸಲು ಕಾಡಿಗೆ

ಹೋದನು. ಹೇಳಿಯ ಪಟ್ಟಿಯ ಹೆಸರು ಭಯಾ ಮತ್ತು ಮಗನ ಹೆಸರು ವಿದ್ಯಾತ್ಮೇಶ. ಈತನು ವೃತ್ತಾಸುರನ ಅನುಯಾಯಿ. ವಿಷ್ಣುವು ಆತನನ್ನ ಪರಾಭವ ಗೊಳಿಸಿದನು

## ೧೬೮. ಹೇಮಾ

ಈಕೆಯು ಮಯನೆಂಬ ರಾಕ್ಷಸನ ಭಾಯೆ. ಭರತನನ್ನ ಸ್ವಾಗತಿಸಲು ಕರೆಯಿಸಿದ ಅನೇಕ ಅಪ್ಸರೆಯರಲ್ಲಿ ಈಕೆಯೂ ಒಬ್ಬಳು. ದೇವತೆಗಳೇ ಈ ಅಪ್ಸರೆಯನ್ನ ಕೊಟ್ಟಿದ್ದರೆಂಬ ಒಂದು ಉಲ್ಲೇಖವಿದೆ. ಆದರೆ ವಾಲ್ಯುಕಿ ರಾಮಾಯಣದಲ್ಲಿ ಮಯನು ಇವಳಲ್ಲಿ ಆಸಕ್ತನಾದ್ದರಿಂದ ಇಂದ್ರನು ಮಯನನ್ನ ವರ್ಧಿಸಿದನು ಎಂದು ಬರೆದಿದೆ. ಮಯನು ಒಂದು ಸುವರ್ಚಾವನವನ್ನ ಹಾಗೂ ಕಾಂಚನಗೃಹವನ್ನ ನಿರ್ಮಿಸಿ ಹೇಮಾಳ ಜೀರ್ಣತ್ವದಲ್ಲಿ ಮಯನ ವರ್ಧಿಸಿದರೆ ಬ್ರಹ್ಮದೇವನು ಈ ಸುವರ್ಚಾವನವನ್ನ ಹಾಗೂ ಎಂದೂ ತೀರದಪ್ಪು ಭೋಗವಸ್ತುಗಳನ್ನ ಮತ್ತು ಕಾಂಚನಮಯ ವಸತಿ ಸಾಫನವನ್ನ ಹೇಮಾಗೆ ಕೊಟ್ಟನು. ಇವಳು ಸ್ವರ್ಗಕ್ಕೆ ಹೋಗುವಾಗ ಇದೆಲ್ಲವನ್ನೂ ಸ್ವಯಂಪ್ರಭೇಗೆ ಕೊಟ್ಟಳು. ಇವಳು ನೃತ್ಯ-ಗಾಯನವಿಶಾರದೆಯಾಗಿದ್ದಳು. ಹೇಮಾಗೆ ಮಯನಿಂದ ಹುಟ್ಟಿದ ಕನ್ಯೆಯೇ ಮಂಡೋದರಿ, ಮಂಡೋದರಿ ರಾವರಣ ಪತ್ನಿ.

೪೯

ವಾಲ್ಯೇಕ ರಾಮಾಯಣ : ಶಾಪ ಮತ್ತು ವರಗಳು

## ଶ୍ରୀକୃତୀପ୍ରେସ୍

೪೯

ವಾಲ್ಯೇಕ ರಾಮಾಯಣ : ಶಾಪ ಮತ್ತು ವರಗಳು

## ೮. ಖಚ್ಚಿಗುಹೆ

ಈ ಗುಹೆಯು ಪ್ರಯಾಗದಿಂದ ಸುಮಾರು ಒಂದು ನೂರ ವಿವತ್ತು ಮೈಲಿನಷ್ಟು ದೂರದಲ್ಲಿದೆ. ಮಧ್ಯಪ್ರದೇಶದ ರಾಮಘಡವೆಂಬ ಪರ್ವತದ ಹತ್ತಿರ ವಿಂಧ್ಯಪರ್ವತದಲ್ಲಿದೆ. ಈ ಗುಹೆಗೆ ‘ಸೀತಾಬೆಂಗ್ಲ’, ‘ಹಾಂಧಿಂಫೋಡ’ ಎಂತಲೂ ಕರೆಯಲಾಗುತ್ತಾರೆ. ಈ ಗುಹೆಯಲ್ಲಿ ರಾಮ, ಲಕ್ಷ್ಮಣ, ಸೀತೆಯರ ಸ್ವಂತಮತವಾದ, ನೈಸರ್ಗಿಕವಾದ ಗುಹೆಗಳಿವೆ. ಮುಯ ರಾಕ್ಷಸನು ಈ ಮುಯ ರಾಕ್ಷಸನು ಈ ಗುಹೆಯಲ್ಲಿ ಒಂದು ಸುವರ್ಣವನವನ್ನು ಮತ್ತು ಒಂದು ಕಾಂಚನಗೃಹವನ್ನು ನಿರ್ಮಿಸಿದ್ದನು. ಈ ಸ್ಥಾನದ ಸೌಂದರ್ಯವನ್ನೂ ವೈಭವವನ್ನೂ ಕಂಡು ಹನುಮಾನ ಮೊದಲಾದ ವಾನರರು ಅಳ್ಳಿಕ್ಕಿಗೊಂಡರು. ಈ ಸ್ಥಾನವನ್ನು ರಕ್ಷಿಸುತ್ತಿದ್ದ ತಪಸ್ಸಿನಿಯಾದ ಸ್ವಯಂಪ್ರಭೆಯಿಂದ ಈ ಸ್ಥಾನದ ಬಗ್ಗೆ ಎಲ್ಲ ಮಾಹಿತಿಯನ್ನು ಪಡೆದುಕೊಂಡರು. ಈ ಗುಹೆಯಿಂದ ಸುಖಿರೂಪವಾಗಿ ಹೊರಬಿಳಿಳು ನೇರವಾಗಬೇಕೆಂದು ವಿನಂತಿಸಿದರು. ಈ ಗುಹೆಯಲ್ಲಿ ಪ್ರವೇಶಿಸಿದ ಯಾವ ಪ್ರಾಣಿಯೂ ಜೀವದಿಂದುಇದು ಹೊರಬಿಳಿವದು ಸಾಧ್ಯವಿಲ್ಲವೆಂದು ಸ್ವಯಂಪ್ರಭೆ ನುಡಿದಳು. ಆದರೂ ಸ್ವಸಾಮಧ್ಯದಿಂದ ಇವರೆಲ್ಲರನ್ನೂ ಗುಹೆಯ ಹೊರಗೆ ತಂದು ಇರಿಸಿದಳು. ಹೊರಗೆ ವಿಂಧ್ಯಗಿರಿಯ ಹತ್ತಿರ ಒಂದು ಜಲಾಶಯವನ್ನು ವಾನರರು ಕಂಡರು. ಅಲ್ಲಿಂದ ಮುಂದೆ ಸಾಗುವ ಮಾರ್ಗವನ್ನು ಸ್ವಯಂಪ್ರಭೆಯು ತಿಳಿಸಿ ಹೇಳಿದ್ದಳು.

## ೯. ಖಚ್ಚಿವಾನ

ಈ ಪರ್ವತದ ಭಾಗವು ವಿಂಧ್ಯಪರ್ವತದ ಪೂರ್ವ ಹಾಗೂ ಮಧ್ಯಭಾಗ ದಲ್ಲಿರಬಹುದು. ಸಾತಪ್ರಡಾ ಪರ್ವತದ ಕೆಲವು ಭಾಗ ಇದರಲ್ಲಿ ಸೇರಿಕೊಂಡಿರ ಬಹುದು. ಗೊಂಡವನ ಪರ್ವತದ ಸಾಲು ಎಂದರೆ ಖಚ್ಚಿವಾನ ಪರ್ವತವೆಂದೆನ್ನ ಬಹುದು. ಮಾರ್ಕಂಡೇಯ ಪುರಾಣದಂತೆ ಆರು ಕುಲಪರ್ವತಗಳಲ್ಲಿ ಇದೊಂದಾಗಿದೆ. ಇದರ ವಿಶ್ವೀಣ ನಮ್ರದಾ ನದಿಯ ಉಗಮದಿಂದ ಹಿಡಿದು ಬಂಗಾಲಕೊಲ್ಲಿಯವರೆಗೆ ಇದ್ದಂತಿದೆ. ಅನೇಕ ಪ್ರಾಚೀನ ಗ್ರಂಥಗಳಲ್ಲಿ ಈ ಪರ್ವತವನ್ನು ಅನೇಕ ಹೆಸರುಗಳಿಂದ ಕರೆದಿದ್ದಾರೆ. ಖಚ್ಚಿ ಅಂದರೆ ಕರಡಿ. ಈ ಕಾರಣದಿಂದಲೇ ಈ ಪರ್ವತಕ್ಕೆ ಖಚ್ಚಿವಾನ ಎಂಬ ಹೆಸರು ಬಂದಿರಬಹುದು.

ಧೂಮು ಎಂಬಾತನು ಒಂದು ವಾನರಸಮೂಹದ ಸೇನಾಪತಿಯಾಗಿದ್ದನು. ಆತನು ಈ ಪರ್ವತದಲ್ಲಿ ವಾಸವಿದ್ದನು. ಕರಡಿಗೆ ಗ್ರೇಕರ ಭಾಷೆಯಲ್ಲಿ ‘ಅಕ್ಕೋನ’ ಎಂದೂ ಕಾಲೆಮಿಯ ಗ್ರಂಥದಲ್ಲಿ ‘ಆಕ್ಕೋನ’ ಎಂದೂ ಬರೆದದ್ದು ಈ ಪರ್ವತದ ಇನ್ನೊಂದು ಹೆಸರಾಗಿದೆ. ನರ್ಮದಾ, ತಾಪಿ, ಧಸನ, ದಮುದಾ, ಸೋನ, ಮಹಾನದಿ, ಮಂದಾಕಿನಿ, ತಮಸಾ ಮುಂತಾದ ಗಂಗಾ, ಯಮುನಾ ನದಿಗಳ ಉಪನದಿಗಳು ಈ ಪರ್ವತದಲ್ಲಿ ಉಗಮ ಹೊಂದಿದೆ.

### ೩. ಖ್ಯಾತಮೂಕ

ಇದು ಬಳ್ಳಾರಿ ಜಿಲ್ಲೆಯ ಹಂಪೆಯ ಬಳಿಯಲ್ಲಿದ್ದ ಪರ್ವತ. ಇದು ತುಂಗಭದ್ರೆಯ ನದೀತೀರದಲ್ಲಿದೆ. ಇದು ಸಹ್ಯಾದ್ರಿಪರ್ವತದ ದಕ್ಷಿಣದ ಒಂದು ಉಪಪರ್ವತ. ಇಲ್ಲಿ ಸುಗ್ರೀವನು ವಾಸವಿರುತ್ತಿದ್ದನು. ರಾಮಲಕ್ಷ್ಮಿರು ಸುಗ್ರೀವನೊಡನೆ ಇಲ್ಲಿಯೇ ಮಿಶ್ರತ್ವವನ್ನು ಸಂಪಾದಿಸಿದರು. ಮತಂಗ ಮುನಿಯ ಶಾಪವಿದ್ದ ಕಾರಣ ವಾಲಿ ಇಲ್ಲಿಗೆ ಬರುವಂತಿರಲೀಲ್. ಮಹಾಭಾರತದಲ್ಲಿ ಇದನ್ನು ‘ತೀರ್ಥ’ವೆಂದು ಉಲ್ಲೇಖಿಸಲಾಗಿದೆ.

### ೪. ಕನೆಲತೀರ್ಥ

ಹರಿದ್ವಾರದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದೆ. ದಕ್ಷಪ್ರಜಾಪತಿ ಇಲ್ಲಿ ಯಜ್ಞವನ್ನು ಮಾಡಿದ್ದನು. ಸತಿಯು ಆಗ ದೇಹಾಪರಣೆಯನ್ನು ಮಾಡಿದ್ದರಿಂದ ಶಂಕರನು ಈ ಯಜ್ಞವನ್ನು ಹಾಳುಮಾಡಿದನೆಂಬ ದಂತಕಥೆಯಿದೆ. ಈ ತೀರ್ಥದಲ್ಲಿ ಸಾನು ಮಾಡಿದರೆ ಪುನರ್ಜನ್ಮವು ಬರುವುದಿಲ್ಲವೆಂಬ ಶ್ರದ್ಧೆ ಇದೆ. ಇಲ್ಲಿ ದಕ್ಷಪ್ರಜಾಪತಿಯ ಒಂದು ಮಂದಿರವಿದೆ. ಶ್ರಾದ್ಧವಿಧಿಯನ್ನು ಆಚರಿಸಲು ಈ ಕ್ಷೇತ್ರವು ಅತಿಯೋಗ್ಯವಾದುದೆಂದು ಅನೇಕ ಪುರಾಣಗಳಲ್ಲಿ ಹೇಳಲಾಗಿದೆ. ಸ್ವಂದ ಪುರಾಣದಲ್ಲಿ ಹೇಳಿದನುಸಾರ ಈ ತೀರ್ಥವು ಅರುಣಾಚಲ ಪರ್ವತದಲ್ಲಿಯ ಶಿವನ ಸ್ಥಾನವಾಗಿದೆ. ನಗರಾಜನು ದಾನವಾಗಿ ಕೊಟ್ಟ ಗೋಪುಗಳಲ್ಲಿಯ, ಒಬ್ಬ ದರಿದ್ರ ಬ್ರಾಹ್ಮಣನ ಕಳೆದುಹೋದ ಹಸು ಈ ತೀರ್ಥ ಕ್ಷೇತ್ರದಲ್ಲಿ ಸಿಕ್ಕಿತ್ತು. ಸನತ್ತುಮಾರ ಶುಷ್ಣಿಗಳು ಈ ಕ್ಷೇತ್ರದಲ್ಲಿ ರುತ್ತಿದ್ದರು.

### ಃ. ಕಿಷ್ಟಿಂಧೆ

ಇದು ವಾನರರ ರಾಜನಾದ ವಾಲಿಯ ಹಾಗೂ ಸುಗ್ರಿವನ ರಾಜಧಾನಿಯಾಗಿತ್ತು. ಇದು ದಕ್ಷಿಣ ಭಾರತದಲ್ಲಿಯ ಪಂಪಾಸರೋವರದ ಬೆಳಿಯಿದ್ದ ನಗರ. ಪರಿಸರದಲ್ಲಿ ಪಂಪಾ ಸರೋವರ, ತುಂಗಭದ್ರಾನದಿ, ಪ್ರಸ್ವಣಪರ್ವತ, ಮತಂಗಾಶ್ರಮ ಮುಂತಾದವಿದ್ದವು. ಈ ನಗರವು ಗಿರಿಕಂದರಗಳಿಂದ ಸುತ್ತುವರಿಯಲ್ಪಟ್ಟತ್ತು. ಅಲ್ಲಿ ವಜ್ರವೈಘ್ಯಾಯಿಗಳು ಅಗಣಿತವಾಗಿದ್ದವು. ಅನೇಕ ಉದ್ಯಾನ-ಉಪವನಗಳಿದ್ದವು. ಚಿತ್ರಾವಶಾಸ್ತ್ರಿಳ ಮತದಂತೆ ಕನಾಂಟಕದಲ್ಲಿರುವ ಹಂಪೆ-ಅನೇಗುಂದಿಯ ಭಾಗವೆಂದರೆ ‘ಕಿಷ್ಟಿಂಧೆ’ ನಗರವಿತ್ತು. ಇದರ ಹತ್ತಿರದಲ್ಲಿಯೇ ‘ವಾಲೀಪ್ರಸಾದ’ ಮತ್ತು ‘ಸಹ್ಯತಾಲವೇಧ’ ಎಂಬ ಸ್ಥಾನಗಳಿವೆ. ಬ್ರಹ್ಮದೇವನ ಆಜ್ಞೆಯಂತೆ ವಿಶ್ವಕರ್ಮನು ಈ ಪಟ್ಟಣವನ್ನು ರಚಿಸಿದನೆಂಬ ಭಾವಾರ್ಥ ರಾಮಾಯಣದಲ್ಲಿದೆ. ‘ಕಿಷ್ಟಿಂಧಾ’ ಈ ಶಬ್ದದ ಅರ್ಥವು ಶಂಬರ ಭಾಷೆಯಲ್ಲಿ ‘ಪರವತದ ಹಿಂಡೆ ಮೃತ್ಯು’ವೆಂದಿದೆ. ಜೈನಗ್ರಂಥಗಳಲ್ಲಿ ಈ ನಗರಕ್ಕೆ ‘ಖಿಂಂದ’ವೆಂದು ಬರೆದದ್ದು ಕಂಡುಬರುತ್ತದೆ.

### ಃ. ಕೈಕಯಿ

ಉತ್ತರ ದಿಕ್ಕನಲ್ಲಿಯ ಪಂಚನದಿಗಳ ಪ್ರದೇಶದಲ್ಲಿಯ ವಿಶಿಷ್ಟಾ ಎಂಬ ನದಿಯ (ಕುಗಿನ ರ್ಯುಲಮ್ ನದಿ) ಪೂರ್ವದಂಡಯಲ್ಲಿನ ಒಂದು ಪ್ರದೇಶ. ಇದರ ಹೆಸರುಗಳು ಒವಲಾವಕೆಯಾಗುತ್ತ ಹೋಗಿವೆ. ಕೈಕಯಿ, ಕೈಕೇಯ, ಕೈಕಯಿ ಸ್ಥಾಪಿತ ದೇಶ ಇತ್ಯಾದಿ. ಉತ್ತಿನರ ಮತ್ತು ಶಿಂಬಿರಾಜ ಇವರ ಸಂಬಂಧವು ಈ ದೇಶದೊಡನಿತ್ತು. ಇದರ ರಾಜಧಾನಿ ‘ರಾಜಗೃಹ’ವೆಂದಿತ್ತು. ವಿಪಾಶಾ ನದಿ ತೀರದಲ್ಲಿದ್ದ ಈ ಪ್ರದೇಶವು ರಾಮಾಯಣಕಾಲದ ಬಾಹ್ಯಿಕ ಮತ್ತು ಇಸ್ಕುಮತೀ ನದಿಗಳ ಪಶ್ಚಿಮದ ಭಾಗವಿರಬಹುದು. ಸತತ ಪರಕೇಯರ ದಾಳಿಗಳನ್ನು ಎದುರಿಸುತ್ತಿದ್ದ ಇಲ್ಲಿಯ ಜನರು ಯುದ್ಧಕುಶಲರೂ ಧನುವಿಂದಾಗ್ರಹಿತಿರೂ ಆಗಿದ್ದರು. ಪೂರ್ವಗಾಂಧಾರ ದೇಶದ ರಾಜನಾದ ಅಂಭಿಯನ್ನು ಸರೆಹಿಡಿದು ಸಿಕಂದರನು ಪಶ್ಚಿಮ ಸರಹದಿನಲ್ಲಿದ್ದ ವಿಶಿಷ್ಟಾ ನದಿಯ ಬಳಿ ತಲುಪಿದ್ದನು. ದಶರಥನ ಮಾವನಾದ ಕೈಕಯಿ ಅಶ್ವಪತಿಯ ಇಲ್ಲಿಯ ರಾಜನಾಗಿದ್ದನು.

## ೨. ಗಂಗಾ

‘ಗಮಯತಿ ಭಗವತ್ತದಮಿತಿ ಗಂಗಾ’— ಸ್ವಾನ ಮಾಡುವ ಜೀವಾತ್ಮಿಗೆ ಭಗವಂತನ ಪಾದಕ್ಕೆ ತಲುಪಿಸುವವಲೆಂದರೆ ಗಂಗೆ ಎಂದೆನ್ನಲಾಗುತ್ತದೆ.

‘ಗಮ್ಯತೋ ಪ್ರಾಪ್ಯತೋ ಮೋಕ್ಷಧಿರತಿ ಗಂಗಾ’— ಮೋಕ್ಷವನ್ನು ಬಯಸುವವರು ಯಾರ ಬಳಿ ಹೋಗುತ್ತಾರೋ ಅವಳೇ ಗಂಗೆ. ಈ ಬಗೆಯ ಶಬ್ದೋತ್ಸಹಿತಯನ್ನು ಗಂಗೆಯ ಬಗ್ಗೆ ಕೊಡುತ್ತಾರೆ.

ಗಂಗಾನದಿಯ ಭಾರತದಲ್ಲಿಯ ಪವಿತ್ರವೆಂದೆನಿಸಿದ ಏಳು ನದಿಗಳಲ್ಲಿ ಶೇಷ್ಯ ನದಿಯಾಗಿದೆ. ಈ ಗಂಗಾನದಿಗೆ ವಿಷ್ಪುವದಿ, ಶ್ರಿಪಥಗಾ, ಭಾಗೀರಥಿ, ಜಾಹ್ನುವಿ ಮುಂತಾದ ಅನೇಕ ಹೆಸರುಗಳಿವೆ. ಈ ನದಿಯ ಉಗಮವು ಉತ್ತರ ಪ್ರದೇಶದಲ್ಲಿಯ ತೇಹರಿ ಗಢವಾಲ ಭಾಗದಲ್ಲಿದ್ದ ಗಂಗೋತ್ತಿ ಎಂಬಲ್ಲಿ, ಸಮುದ್ರದ ಪಾಠಳಿಗಿಂತ ಉತ್ತಿಂದ ಮೀಟರ್ ಎತ್ತರದಲ್ಲಾಗಿದೆ. ವೃಷಿಕೇಶದ ಬಳಿ ಈ ನದಿಯ ಸಮತಳ ಪ್ರದೇಶವನ್ನು ತಲುಪಿ ಹರಿಯುತ್ತದೆ. ಗಂಗಾ ಮತ್ತು ಯಮನಾ ಈ ನದಿಗಳ ಸಂಗಮಸ್ಥಾನದವರೆಗಿನ ‘ದುಂಬಾ’ ಪ್ರದೇಶಕ್ಕೆ ಅಂತರ್ವೇದಿ ಎಂದೆನ್ನಲ್ಲಾರೆ. ಈ ಪ್ರದೇಶವು ಘಲವತ್ತಾದ ಭೂಮಿಯಾಗಿದ್ದು ಇದು ವೈದಿಕ ಸಂಸ್ಕೃತಿಯ ಕೇಂದ್ರವಾಗಿತ್ತು. ಗಂಗಾನದಿಗೆ ಯಮನಾ, ಬ್ರಹ್ಮಪುತ್ರ, ಮೇಘನಾ ಮುಂತಾದ ಅನೇಕ ಚಿಕ್ಕದೊಡ್ಡ ನದಿಗಳು ಕೂಡಿಕೊಳ್ಳುತ್ತವೆ. ಗಂಗಾನದಿಯು ಸಹಸ್ರಮುಖವಾಗಿ ಸಾಗರವನ್ನು ಪ್ರವೇಶಿಸುತ್ತದೆ. ಗಂಗಾನದಿಯ ಮುಖದಲ್ಲಿ ‘ಸಾಗರ’ವೆಂಬ ನಡುಗಡ್ಡೆ ಇದೆ. ಅಲ್ಲಿ ಕಪಿಲ ಮನಿಯ ಆಶ್ರಮವಿತ್ತಂದು ಹೇಳುತ್ತಾರೆ. ಎಲ್ಲ ಸಾಧುಸಂತರು, ಮಹಾಪುರುಷರು ಗಂಗೆಯನ್ನು ಪವಿತ್ರ ನದಿಯೆಂದು ಮನ್ವಸುತ್ತ ಬಂದಿದ್ದಾರೆ. ಆರೋಗ್ಯದೃಷ್ಟಿಯಿಂದ ಗಂಗೆಯ ನೀರು ಅತಿಶುದ್ಧ, ರೋಗ ನಿವಾರಕ, ಶಕ್ತಿದಾಯಕವೂ ಆಗಿದೆ. ಈ ನದಿಯ ತೀರದಲ್ಲಿ ಸುಮಾರು ಮೂರುಕೋಟಿ ತೀರ್ಥಗಳಿವೆ ಎಂದು ಧಾರ್ಮಿಕ ಶ್ರದ್ಧೆ ಇದೆ.

ಗಂಗೆಯು ಅಗ್ನಿಯ ಬೀಜವನ್ನು ಪಡೆದು ಸ್ಥಂಧನನ್ನು ಹೆತ್ತಳು. ಇವಳು ಮಹಾಸಾಗರನ ಪಶ್ಚಿಮಾಗಿದ್ದ ವೇದಗಳ ಬಲಭಾಗವಾಗಿದ್ದಾಳೆ. ಪುರಾಣಗಳಲ್ಲಿ ಗಂಗೆಯ ಮಾಹಾತ್ಮ್ಯವನ್ನು ವಿಸ್ತೃತವಾಗಿ ವರ್ಣಿಸಿದ್ದಾರೆ. ಮಗ್ನೇದದಲ್ಲಿ ಗಂಗೆಯ ಉಲ್ಲೇಖವಿದೆ. ಇವಳನ್ನು ಸ್ವರ್ಗದ ದೇವತೆ ಎಂದು ಬಗೆಯುತ್ತಾರೆ. ಒಮ್ಮೆ ಎಲ್ಲ ದೇವತೆಗಳು ಬ್ರಹ್ಮದೇವನ ಬಳಿ ಹೋದರು. ಅವರ ಜೊತೆಯಲ್ಲಿ ಗಂಗೆಯೂ ಹಾಗೂ ಇಕ್ಕಾಡುಕುಕುಲದಲ್ಲಿ ಜನಿಸಿದ ಮಹಾಭಿಷಂಹಾ ಇದ್ದರು. ಗಾಳಿಯಿಂದ ಆಗ ಇವಳು ಉಟ್ಟ ವಸ್ತುವು ಹಾರಿದಾಗ ದೇವತೆಗಳಿಲ್ಲರೂ ಮುಖ ಕೆಳಗೆ

ಮಾಡಿಕೊಂಡರು; ಆದರೆ ಮಹಾಭಿಷಣನು ನಿಸ್ಸಂಕೋಚವಾಗಿ ಅವಳತ್ತು ನೋಡಿದಾಗ ಬ್ರಹ್ಮದೇವನು ಆತನಿಗೆ ‘ನೀನು ಮೃತ್ಯುಲೋಕದಲ್ಲಿ ಜನ್ಮತಾಳುವೆ’ ಆಗ ಗಂಗೆಯು ನಿನ್ನ ಪಟ್ಟಿಯಾಗುವಳು! ನಿನಗೆ ಅತ್ಯಿಂದ್ರಿಯವನಿಸುವ ಕೃತ್ಯಗಳನ್ನು ಅವಳು ಮಾಡುವಳು. ಈ ಕೃತ್ಯಗಳಿಂದ ನಿನಗೆ ಕೋಪವುಂಟಾಗಿ ಮುಕ್ತಿ ಪಡೆಯುವೆ!’ ಎಂದು ಶಾಪವನ್ನು ಕೇಳಿಕೊಂಡ ಮಹಾಭಿಷಣ ಪ್ರತೀಪನ ಕುಲದಲ್ಲಿ ಜನ್ಮ ತಾಳುವದನ್ನು ನಿರ್ದಾರಿಸಿದನು. ಮಾರ್ಗದಲ್ಲಿ ವಸಿಸ್ತೇರ ಶಾಪದಿಂದ ಮರಣಹೊಂದಿದ ಅಷ್ವವಸುಗಳು ಗಂಗೆಗೆ ಭೇಟಿಯಾದರು. ಅವರು ಗಂಗೆಯ ಮಕ್ಕಳಾಗಿ ಹುಟ್ಟಲು ಯೋಚಿಸಿದರು. ಅವರು ತಮ್ಮ ಇಚ್ಛೆಯನ್ನು ಗಂಗೆಗೆ ತಿಳಿಸಿದರು. ಆದರೆ, ಒಂದು ಶರತ್ತನ್ನು ಮುಂದಿಟ್ಟರು— ಮಗನು ಹುಟ್ಟಿದರೆ ಅವನನ್ನು ನೀರಿಗೆ ಎಸೆಯಬೇಕು. ಈ ಶರತ್ತನ್ನು ಅನುಸರಿಸಿ ಗಂಗೆಯು ಒಬ್ಬ ಮಗನನ್ನು ಮಾತ್ರ ಹೊರತುಪಡಿಸಿ ಎಲ್ಲ ಮಕ್ಕಳನ್ನು ನೀರಿಗೆ ಎಸೆಯಲು ಸಮೃತಿಸಿದಳು. ಆಗ ಅಷ್ವವಸುಗಳು ತಮ್ಮೆಲ್ಲರ ಅಂಶರೂಪವಾಗಿದ್ದ ಒಬ್ಬ ಮಗನನ್ನು ಕೊಡಲು ಒಪ್ಪಿದರು. ಮಹಾಭಿಷಣ ಪ್ರತೀಪನ ಮಗನಾಗಿ ಜನ್ಮ ತಾಳಿದನು. ಆತನ ಹೆಸರು ‘ಶಂತನು’. ಗಂಗೆಯು ಶಂತನವಿನ ಜೊತೆ ವಿವಾಹವಾದಳು. ಇವಳು ಮದುವೆ ನಡೆಯುವ ಮುಂಬಿತವಾಗಿ ತನ್ನ ಮಾವನಿಗೆ ‘ವಿವಾಹದ ನಂತರ ನಾನು ಮಾಡುವ ಕೃತಿಗಳನ್ನು ನನ್ನ ಗಂಡನಾದ ಶಂತನು ಆಕ್ಷೇಪಿಸ ತಕ್ಕದ್ದಲ್ಲ; ಈ ಶರತ್ತನ್ನು ಪಾಲಿಸುವವರೆಗೆ ಮಾತ್ರ ನಾನು ಆತನ ಸಹವಾಸದಲ್ಲಿ ಉಳಿಯುವೆನು’ ಎಂದು ಕರಾರನ್ನು ಮಾಡಿದ್ದಳು. ಇವಳಿಗೆ ಶಂತನವಿನಿಂದ ಎಂಟು ಪುತ್ರರಾದರು. ಅವರಲ್ಲಿಯ ಏಳು ಪುತ್ರರನ್ನು ಇವಳು ನೀರಿಗೆಸೆದಳು. ಎಂಟನೆಯ ಪುತ್ರನನ್ನು ಗಂಗೆಯು ಮುಳುಗಿಸಬೇಕೆಂದಾಗ ಶಂತನು ಅಡ್ಡಿ ಮಾಡಿದನು. ಆಗ ಈಕೆಯು ಅವನನ್ನು ತ್ಯಜಿಸಿ ಸ್ವರ್ಗಲೋಕಕ್ಕೆ ಹೋದಳು. ಈ ರೀತಿ ಬದುಕಿ ಉಳಿದ ಎಂಟನೆಯ ಪುತ್ರನೆಂದರೆ ಭಿಂಬಣಾಗಿದ್ದಾನೆ. ಈ ಭಿಂಬಣನ್ನು ಗಂಗೆಯು ಜೊತೆಗೆ ಕರೆದೂಯ್ದು ಸ್ವರ್ಗಲೋಕದಲ್ಲಿ ಎಲ್ಲ ವಿಧದ ಶಿಕ್ಷಣವನ್ನು ಕೊಟ್ಟಳು. ಶಂತನು ಒಮ್ಮೆ ಬೇಟೆಗೆಂದು ಬಂದಾಗ ಈ ಭಿಂಬಣನ್ನು ಆತನ ವಶಕ್ಕೆ ಒಪ್ಪಿಸಿದಳು.

### ರ. ಗೋದಾವರಿ

ದಕ್ಷಿಣಭಾರತದ ಒಂದು ಆತಿಪ್ರಿತ್ಯವಾದ ನದಿ. ‘ದಕ್ಷಿಣಗಂಗೆ’ ಎಂದೂ ಹೆಸರಿದೆ. ನಾಸಿಕ ಪಟ್ಟಣದ ಹತ್ತಿರ ತ್ಯಂಬಕೇಶವರದಲ್ಲಿ ಬ್ರಹ್ಮಗಿರಿ ಎಂಬುದು ಗೋದಾವರಿಯ ಉಗಮ ಸ್ಥಾನ. ಗೌತಮ ಮಹಿಯಿಂದ ಒಂದು ಹಸುವಿನ

ಕೊಲೆ ನಡೆಯಿತು. ಆ ಪಾಪದಿಂದ ಮುಕ್ತನಾಗಲು ಗೌತಮನು ಶಂಕರನ ತಲೆಯ ಮೇಲಿನ ಗಂಗೆಯನ್ನು ಇಲ್ಲಿಗೆ ತಂದನು. ಆದ್ದರಿಂದ, ಈ ನದಿಗೆ ಗೌತಮೀ ಎಂಬ ಹೆಸರು. ಗೋದಾವರಿ ನದಿ ಶೀರದಲ್ಲಿ ಸುಮಾರು ನುರು ಪವಿತ್ರ ಶೀರಫ್ರೈತ್ರಗಳಿವೆ. ಈ ರೀತಿ ಬಂದ ಗಂಗೆಯ ನೀರು ಮೃತಪಟ್ಟಿ ಹಸುವಿನ ದೇಹದ ಮೇಲೆ ಹರಿದಿದ್ದರಿಂದ ಹಸುವು ಜೀವಂತವಾಯಿತು. ಈ ನದಿಗೆ ಗೋದಾವರಿ ಎಂಬ ಹೆಸರು ಹೇಗೆ ಬಂದಿತೆಂಬ ಒಂದು ದಂತಕತೆಯಿದೆ. ರೇಖಾನದೀಶೀರದಲ್ಲಿ ತಪಸ್ಸು, ಗಂಗಾತೀರದಲ್ಲಿ ಮೃತ್ಯು ಮತ್ತು ಕುರುಕ್ಕೇತ್ರದಲ್ಲಿ ದಾನ, ಇವುಗಳಿಂದ ಪುಣ್ಯ ದೋರಕುತ್ತದೆಂದು ಹಿಂದೂಗಳು ನಂಬುತ್ತಾರೆ. ಇವೇ ಮೂರು ಸಂಗಿಗಳು ಗೋದಾವರೀ ಶೀರದಲ್ಲಿ ನಡೆದರೆ ಮೋಕ್ಷ ದೋರಕುವದೆಂಬ ಭಾವನೆ ಇದೆ. ಗೋದಾವರೀ ಶೀರದಲ್ಲಿದ್ದ ಪ್ರೇತಣಿ ನಗರಕ್ಕೆ ದಕ್ಷಿಣ ಕಾಶಿಕ್ಕೇತ್ರವೆಂದೆನ್ನುತ್ತಾರೆ. ಸಿಂಹಸ್ಥದ ಆಚರಣೆಗೆ ನಾಸಿಕೆವು ಒಂದು ಪವಿತ್ರಕ್ಕೇತ್ರವಿದೆ. ಮಹಾರಾಷ್ಟ್ರ, ಆಂಧ್ರ ಹಾಗು ಕರ್ನಾಟಕ ಈ ಮೂರು ರಾಜ್ಯಗಳಲ್ಲಿ ಹರಿಯುತ್ತಿರುವ ಈ ಪ್ರಸಿದ್ಧ ನದಿಯ ಉದ್ದ ಒಂಬ್ಯುನೂರು ಮೈಲಿ, ಪ್ರವಾ, ವಧಾ, ವೈನಗಂಗಾ, ಧಾರಣಾ, ಇಂದ್ರಾವತಿ ಇವೇ ಗೋದಾವರಿಯ ಅನೇಕ ಉಪನದಿಗಳು. ಈ ನದಿಯ ಸಾನ್ವಿಧ್ಯದಿಂದ ಇದರ ಪರಿಸರದ ಭೂಪ್ರದೇಶವು ಘಲವತ್ತಾಗಿದೆ. ಗೋದಾವರಿಯು ಗಂಗಾಸಾಗರಕ್ಕೆ ಸೇರುತ್ತದೆ. ರಾಜ ಮಹೇಂದ್ರಿಯಲ್ಲಿ ‘ಪುಷ್ಟರ’ವೆಂಬ ಮಹೋತ್ಸವವನ್ನು ಆಚರಿಸುತ್ತಾರೆ.

#### ೬. ಜ್ಯೇತ್ರರಥ ವನ

ಈ ಸ್ಥಾನದ ಬಗ್ಗೆ ಹಲವಾರು ಗ್ರಂಥಗಳಲ್ಲಿ ಬಗೆಬಗೆಯ ಮಾಹಿತಿ ಇದೆ. ಈ ವನವು ಉತ್ತರಕುರುಕ್ಕೇತ್ರದಲ್ಲಿತ್ತು. ಜ್ಯೇತ್ರರಥನೆಂಬ ಗಂಥವನ್ನು ಈ ವನವನ್ನು ನಿರ್ಮಿಸಿದನು. ಅದಕ್ಕಾಗಿ ಈ ವನಕ್ಕೆ ಜ್ಯೇತ್ರರಥವನವೆಂಬ ಹೆಸರು ಬಂದಿತು. ಬ್ರಹ್ಮ ಪುರಾಣದಲ್ಲಿಯ ಮಾಹಿತಿಯಂತೆ ಈ ಉದ್ಯಾನವು ಜಂದ್ರಪ್ರಭ ಎಂಬ ಪರವರ್ತದ ಮೇಲಿತ್ತು. ಅಲ್ಲಿ ಉಂಟಾಗಿ ಮತ್ತು ಬಿಲರ ಭೇಟಿಯಾಯಿತು. ಮತ್ಯಪುರಾಣದಂತೆ ಈ ವನವು ಮಂದಾರಪರವರ್ತದ ಮೇಲೆ ಇರುವ ಉಲ್ಲೇಖಿವಿದೆ. ವಾಯುಪುರಾಣದಲ್ಲಿ ಈ ವನವು ಇಲಾವೃತ್ತದ ಪೂರ್ವಕ್ಕೆ ‘ಅಚ್ಯೇದಾ’ ಎಂಬ ನದಿಯ ದಂಡಯಲ್ಲಿತ್ತೆಂದಿದೆ. ಇಂದ್ರಾದಿದೇವತೆಗಳು ವಿಹಾರಕ್ಕಾಗಿ ಇಲ್ಲಿಗೆ ಬಿರುತ್ತಿದ್ದರು. ಭಾಗವತ ಪುರಾಣದನುಸಾರ ಈ ವನವು ಮೇರು-ಮಂದರ ಪರವರ್ತದ ಮೇಲೆ ಇತ್ತು.

## ೧೦. ತಾಟಕಾ ವನ

ಅಗಸ್ಟ್ ಖರಿಂತಿಯ ಶಾಪವನ್ನು ಕೊಟ್ಟಿ ನಂತರ ತಾಟಕಿಯ ಮಲದ ಮತ್ತು ಕರುಷ ಪ್ರದೇಶಕ್ಕೆ ಬಂದು ವಾಸವಾಗಿದ್ದಿಲ್ಲ. ಈ ಪ್ರದೇಶವು ಮರುಭೂಮಿ. ಇದೇ ತಾಟಕಾವನ. ವಿಶ್ವಮಿತ್ರನ ಆಶ್ರಮವು ಈ ವನದ ಸಮೀಪದಲ್ಲಿತ್ತು. ಅಲಹಾಬಾದದಿಂದ ಶಹಾಬಾದ ಜಿಲ್ಲೆಯವರೆಗಿನ ಗಂಗನದಿಯ ದಕ್ಷಿಣದ ಕಾಡು ಭೂಪ್ರದೇಶವೆಂದರೆ ಹೊದಲಿನ ಕಾಲದ ತಾಟಕವನೆವಿರಬಹುದು.

## ೧೧. ದಂಡಕಾರಣ್ಯ

ಪ್ರಾಚೀನ ಸಂಸ್ಕೃತ ವಾಚ್ಯಯದಲ್ಲಿ ವಿಂದ್ಯಪರ್ವತದ ದಕ್ಷಿಣದ ಭಾಗಕ್ಕೆಲ್ಲ ದಕ್ಷಿಣಾಪಥವೆಂಬ ಹೆಸರಿತ್ತು. ಬಹುಶ: ಅದೇ ದಂಡಕಾರಣ್ಯವನಿಸಿರಬಹುದು. ಭಾಗವನು ಶಾಪಹೊಟ್ಟಿ ಪ್ರದೇಶವು ವಿಂದ್ಯ ಹಾಗೂ ಶೈವಲ ಇವುಗಳ ಮಧ್ಯದಲ್ಲಿದೆ ಎಂದು ವಾಲ್ಯೇಕ ಬಣ್ಣಿಸಿದ್ದಾನೆ. ಈ ಅರಣ್ಯದಲ್ಲಿ ತಪಸ್ಸಿಗಳು ವಾಸವಿದ್ದರೆಂಬ ಕಾರಣದಿಂದ ಇದು ಜನ್ಮಸಾಧನವೆಂದು ಖ್ಯಾತಿಪಡೆಯಿತು. ದಂಡರಾಜನು ಈ ಅರಣ್ಯದಲ್ಲಿ ಭಾಗವನ ಕಸ್ಯೇಯಾದ ‘ಅರಜಾ’ ಇವಳನ್ನು ಬಲಾತ್ಮರಿಸಿದನು. ಭಾಗವನು ದಂಡರಾಜನಿಗೆ ಶಾಪವನ್ನು ಕೊಟ್ಟನು. ಜೊತೆಗೆ ದಂಡರಾಜನು ವಾಸವಿದ್ದ ದಂಡಕಾರಣಕ್ಕೂ ಶಾಪದ ರುಳ ತಗುಲಿತು. ಇಂದನ ಧೂಳಿಯ ವೃಷ್ಣಿಯಿಂದ ಈ ಪ್ರದೇಶವು ಸಾಧವರ ಜಂಗಮ ಪ್ರಾಣಿಗಳ ಸಮೇತ ಪೂರ್ತಿ ಹಾಳುಪ್ರದೇಶವಾಯಿತು. ಈ ರಾಜನ ಹೆಸರಿನಿಂದ ಈ ಪ್ರದೇಶಕ್ಕೆ ದಂಡಕಾರಣ್ಯ ಹೆಂದಾಯಿತು. ರಾಮಾಯಣಕಾಲದಲ್ಲಿ ಈ ಅರಣ್ಯದಲ್ಲಿ ರಾಕ್ಷಸ ಮತ್ತು ವಾನರರು ವಾಸವಿದ್ದರು. ಆರ್ಯ ಹಾಗೂ ದ್ರಾವಿಡರ ಪ್ರಥಮ ಭೇಟಿಯು ಈ ದಂಡಕಾರಣ್ಯದಲ್ಲಿ ನಡೆಯಿತೆಂದು ಕೆಲವು ಸಂಶೋಧಕರ ಮತವಿದೆ. ಮಹಾಭಾರತ ಕಾಲದಲ್ಲಿ ಉಲ್ಲೇಖಿಸಲಬ್ಬ ವಿದರ್ಭ, ಅಶ್ವ, ಮುಲೂಕ, ಕುಂತಲ, ಗೋಪರಾಷ್ಟ್ರ, ಮಲ್ಲರಾಷ್ಟ್ರ ಈ ಭಾಗಗಳು ಈ ಪ್ರದೇಶದ ಭಾಗಗಳೇ ಇರಬಹುದು. ಇಲ್ಲಿ ಯಾದವ ವಂಶದವರ ಭಿನ್ನ ಭಿನ್ನ ಗುಂಪುಗಳ ರಾಜ್ಯಗಳು ಇದ್ದವು.

ಈ ಅರಣ್ಯವು ನರ್ಮದಾ ಮತ್ತು ಗೋದಾವರಿ ನದಿಗಳು ನಡುವಳಿ ಪ್ರದೇಶದಲ್ಲಿ ಹಬ್ಬಿತ್ತು. ಚಿತ್ರಕೂಟ ಪರ್ವತದಿಂದ ಹಿಡಿದು ಗೋದಾವರಿಯ ಮುಖದವರೆಗೆ ಇದರ ವಿಸ್ತೀರ್ಣವೆಂದು ತಿಳಿಯಲಾಗುತ್ತದೆ. ಈ ಕಾಡಿನಲ್ಲಿ ರಾಮನು ಹತ್ತು ವರ್ಷಗಳವರೆಗೆ ವಾಸಿಸಿದ್ದನು.

### ಒಂ. ನಿಕುಂಭಿಲಾ

ಕೋಲಂಬೋ ಪಟ್ಟಣದಿಂದ ನಾಲ್ಕುತ್ತು ಮೈಲಿ ದೂರದಲ್ಲಿ ನಿಕುಂಭಿಲಾ ದೇವಿಯ ಸ್ಥಾನವಿದೆ. ಇಂದಜಿತನು ಈ ದೇವಿಯನ್ನು ಆರಾಧಿಸುತ್ತಿದ್ದನು. ನಿಕುಂಭಿಲಾದೇವಿಯ ಸ್ಥಾನವಿದ್ದ ಈ ವನವು ಮೊದಲಿದ್ದಂತೆ ಈಗ ಇರುವುದಿಲ್ಲ. ಸಮುದ್ರವನ್ನು ದಾಟಿಹೋದ ಹನುಮಾನನಿಗೆ ಹಲವು ಪ್ರದೇಶಗಳು ಕಂಡವು. ಅವುಗಳ ವಣಾನೆಯಲ್ಲಿ ನಿಕುಂಭಿಲೆಯ ಉಲ್ಲೇಖವಿದೆ.

### ಒಂ. (ದ್ಯಾವಾ) ಪೃಥಿವಿ

ದ್ಯಾವಾ-ಪೃಥಿವಿ ಇವರನ್ನು ಖಗ್ಗೇದದಲ್ಲಿ ತಂದೆ-ತಾಯಿಗಳೆಂದು ಬಗೆದಿದ್ದಾರೆ. ಇವರು ಇಂದ್ರಾದಿ ದೇವತೆಗಳ ಮತ್ತು ಸಕಲ ಲೋಕದ ತಂದೆತಾಯಿಗಳಾಗಿದ್ದಾರೆ. ಶಿವಪಾರ್ವತಿಯ ಶಂಕರನ ತೇಜಸ್ಸನ್ನು (ವೀರ್ಯ) ಧರಿಸಿದಲು. ಆಗ ಪಾರ್ವತಿಯು ಪೃಥಿವೀ ಶಾಪವನ್ನು ಹೊಟ್ಟಿಂಬಿ. ಈ ಕಾರಣದಿಂದ ಪೃಥಿವೀ ಅನೇಕ ಪತಿಗಳಿಂದ ರೂಪ ಯಾರೂ ಸ್ಥಿರವಾಗಿ ಉಳಿಂಗುವಂತಿಲ್ಲ; ಸಂತಾನವಾಗುವಂತಿಲ್ಲ.

### ಒಳ. ಪ್ರಸ್ವರಣ

ಈ ಪರವತವು ತುಂಗಭದ್ರಾನದೀ ತೀರದಲ್ಲಿ ಕಿಷ್ಟಿಂಧೆಯ ಹತ್ತಿರದಲ್ಲಿದೆ. ಇದು ಮಾಲ್ಯವಾನ ಪರವತದ ಒಂದು ಭಾಗ. ಇಲ್ಲಿ ಅನೇಕ ನದಿಗಳು ಉಗಮ ಹೊಂದಿವೆ. ಈ ಪರವತದ ಶಿಶಿರದಲ್ಲಿಯ ಒಂದು ಗುಹೆಯಲ್ಲಿ ರಾಮಲಕ್ಷ್ಮಣರು ಮಳಗಾಲದ ನಾಲ್ಕು ತಿಂಗಳ ಕಾಲವನ್ನು ಕಳೆದಿದ್ದರು. ಈ ಪ್ರದೇಶದಲ್ಲಿ ಗಾಳಿಯು ಜೆನಾಗಿ ಬೀಸುತ್ತಿತ್ತು. ಖಕ್ಕಬಿಲಿದಿಂದ ವಾನರರೆಲ್ಲರನ್ನೂ ಆಚೆ ಕಳುಹಿಸಿ ತಪಸ್ಸಿನಿಯಾದ ಸ್ವಯಂಪ್ರಭೆಯು ಇವರಿಗೆ ಮಹಾಸಾಗರದ ಮಾರ್ಗವನ್ನು ತೋರಿಸಿಕೊಟ್ಟಿ. ಈ ಸಂದರ್ಭದಲ್ಲಿ ಈ ಪ್ರಸ್ವರಣ ಪರವತವನ್ನು ಅವಳು ಉಲ್ಲೇಖಿಸಿದ್ದಾರೆ. ನದಿಯ ಹೆಸರಿನ ಉಲ್ಲೇಖವಿಲ್ಲ.

### ಒಳಿ. ಭೃಗುತುಂಗ

ಭೃಗುತುಂಗ ಪರವತದ ಮೇಲೆ ಇಚ್ಛೆಕ ಮುನಿಯ ಆಶ್ರಮವಿತ್ತು. ಅಂಬರೀಷನಿಗೆ ಇಚ್ಛೆಕ ಮುನಿಯ ದಶವು ಈ ಪರವತದ ಮೇಲೆ ಆಯಿತು.

### ೧೬. ಮಧುಪುರಿ (ಮಧುರಾ)

ಈ ನಗರವು ಮಧುದೈತ್ಯನ ಮಗನಾದ ಲವಣನದಿತ್ತ. ಇದು ಯಾವುನಾನದಿಯ ದಂಡೆಯಲ್ಲಿದೆ. ಈ ಪಟ್ಟಣಕ್ಕೆ ಮಧುರಾ, ಮಧುಪುರ, ಮಧುಷಿಕ, ಮಧುಪಫಾನ್ ಎಂಬ ಅನೇಕ ಹೆಸರುಗಳಿಧ್ವನೆಯಿಂದು ತಿಳಿದುಬರುತ್ತದೆ. ಈಚೆಂಡಿನ ಕಾಲದ ಮಧುರಾ ಇದು ಏಳು ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದ್ದ ಸಂಸ್ಕೃತಿಯ ಪ್ರಮುಖ ಕೇಂದ್ರವಾಗಿದೆ. ಇದು ಶೂರಸೇನನ ರಾಜಧಾನಿಯಾಗಿತ್ತು. ಈ ನಗರ ಪ್ರದೇಶವನ್ನು ಸೋಮವಂತ ಯಾದವರು ಬಹುಕಾಲ ಆಳುತ್ತಿದ್ದರು. ಹೊಣ, ಹಣ್ಣವರ್ಧನ, ವರ್ಮ, ಗುಜರ, ಪ್ರತೀಹಾರ ವೇದಲಾದವರು ಇಲ್ಲಿ ಆಳಿಮೋದರು. ಅನಂತರ ಇಲ್ಲಿ ಮುಸಲ್ಲಾನರ ಹಾಗೂ ಬ್ರಿಹಿಪರ ಅಧಿಕಾರವಿತ್ತು. ಶಕ ಮತ್ತು ಕೃತ್ಯಪ ಇವರ ಆಳಿಕೆಯಲ್ಲಿ ಮಧುರಾಪುರವು ಜ್ಯೇನ, ಬೌದ್ಧ ಹಾಗು ಭಗವತ ಧರ್ಮಗಳ ಪ್ರಮುಖ ಕೇಂದ್ರವಾಗಿತ್ತು. ಇಂದಿಗೂ ಈ ಪಟ್ಟಣದಲ್ಲಿ ಅನೇಕ ಹಿಂದೂ ದೇವಾಲಯಗಳು ಹಾಗೂ ಬೌದ್ಧ ಸೂತ್ರಪಗಳಿವೆ.

### ೧೭. ಮರುಕಾಂತಾರ

ಇದಕ್ಕೆ ದ್ಯುಮಹತ್ಯ ದೇಶವೆಂದು ಇನ್ನೊಂದು ಹೆಸರಿದೆ. ದಕ್ಷಿಣ ಸಮುದ್ರ ರಾಜನು ಶರಣಾಗತನಾದನಂತರ ಆತನ ಹೇಳಿಕೆಯಿಂತೆ ರಾಮನು ತನ್ನ ಬಾಣವನ್ನು ಈ ಪ್ರದೇಶದತ್ತ ಬಿಟ್ಟನು. ನೋಡಲು ಭೀಕರನಿಸುವ ಅಭಿರರೆಂಬ ದಸ್ಯುಜನರು ಇಲ್ಲಿ ವಾಸವಿದ್ದ ಘೋರಕೃತ್ಯಗಳನ್ನು ಮಾಡುತ್ತಿದ್ದರು. ಈ ದೇಶದ ನಿಷ್ಣಿತ ಸ್ಥಾನವನ್ನು ಇಂದು ಗುರುತಿಸುವುದು ದುಸ್ತರವಿದೆ. ಪಂಜಾಬದಲ್ಲಿಯ ಹಿನ್ನಾರ ಜಿಲ್ಲೆ, ಪ್ರಾಚೀನ ಸರಸ್ವತೀ ನದಿಯ ತೀರಪ್ರದೇಶ, ವಾಯುವ್ಯ ಭಾರತದಲ್ಲಿಯ ಹೆರಾತ-ಕಂದಹಾರ ಪ್ರದೇಶ, ಸಿಂಧುನದಿಯ ದುಆಬ್ ಪ್ರದೇಶ, ಕಚ್ಚ ಪ್ರಾಂತದ ತ್ರಿಭುಜ ದೇಶ ಮುಂತಾದ ಸ್ಥಾನಗಳಲ್ಲಿ ಅಭಿರರಿದ್ದರೆಂದು ಬೇರೆ ಬೇರೆ ಗ್ರಂಥಗಳಲ್ಲಿ ಉಲ್ಲೇಖಿವಿದೆ. ಅದೇರೀತಿ ಹೃದ್ವಾಬಾದ್ (ಪಾಕಿಸ್ತಾನ) ಮತ್ತು ಗುಜರಾತ ಪ್ರಾಂತದಲ್ಲಿಯ ಸುರತ ಜಿಲ್ಲೆಯ ಪರಿಸರದಲ್ಲಿ ಅಭಿರರ ವಸತಿಸ್ಥಾನಗಳಿದ್ದವು.

### ೧೮. ಮಲದ, ಕರುಜ

ಈ ಎರಡು ಪ್ರದೇಶಗಳನ್ನು ಒಟ್ಟಿಗೆ ಉಲ್ಲೇಖಿಸಲಾಗುತ್ತದೆ. ವೃತ್ತಾಸುರನನ್ನು ಇಂದ್ರನು ಕೊಂಡನಂತರ ಇವನು ತನ್ನ ಹಸಿವನ್ನು ಇಲ್ಲಿ ಇಂಗಿಸಿದನು; ಕೊಳೆಯನ್ನು

ಇಲ್ಲಿ ವಿಸರ್ವಿಸಿದನು. ಇಂದ್ರನ ಮಲವು ಈ ಪ್ರದೇಶದಲ್ಲಿ ಬಿಧ್ಯ ಕಾರಣ ಈ ಪ್ರದೇಶಕ್ಕೆ ಮಲದವೆಂದು ಮತ್ತು ಹಸಿವನ್ನು ಇಂಗಿಸಿದ ಪ್ರದೇಶಕ್ಕೆ ಕರುಷವೆಂದು ಹೆಸರು ಬಂದಿತು. ಮಧ್ಯಪ್ರದೇಶದಲ್ಲಿಯ ಶೋಣ ಮತ್ತು ಕೇನ ನದಿಗಳ ದುಡಬ್ಬ ಪ್ರದೇಶವಾದ ರೇವಾ ನಗರದ ಸುತ್ತಲಿನ ಪ್ರದೇಶವು ಇದಾಗಿರಬಹುದು. ಪಶ್ಚಿಮಕ್ಕೆ ಕೇನ ನದಿ, ಪೂರ್ವಕ್ಕೆ ಬಿಹಾರ ಪ್ರಾಮತ್ತೆ, ದಕ್ಷಿಣಕ್ಕೆ ಕ್ಯಾರ್ಮಾರ ಹಾಗೂ ಉತ್ತರಕ್ಕೆ ವಿಂದ್ಯಪರ್ವತ- ಹೀಗೆ ಈ ಪ್ರದೇಶದ ಮೇರಿಗಳಿದ್ದವು. ಈ ಪ್ರದೇಶದಲ್ಲಿ ‘ಕರುಷ’ ಜನರು ವಾಸಿಸುತ್ತಿದ್ದರು. ಮನುಷ್ಯವಸ್ತುತಪ್ತನಾದ ‘ಕರುಷ’ನಂಬಾತನು ಈ ದೇಶವನ್ನು ಸ್ಥಾಪಿಸಿದನು. ಈ ಪ್ರದೇಶಕ್ಕೆ ನಂತರ ಅನೇಕ ಹೆಸರುಗಳು ನಾಮಾಂತರವಾದಂತಿವೆ. ಇಲ್ಲಿ ದಂತವಕ್ಷನ ತಂದೆಯಾದ ವೃದ್ಧ ಶರ್ಮನ್ ಎಂಬಾತನು ಕರುಣಾಧಿಪತಿಯಾಗಿದ್ದನು. ಈ ಪ್ರದೇಶಕ್ಕೆ ‘ಅಂಗಮಾಲಜ’ಂಬ ಹೆಸರೂ ಇತ್ತು. ಅಗಸ್ತ್ಯ ಮುನಿಯು ಇದನ್ನು ತನ್ನ ತಪ್ಯೋಭಾಮಿಯನ್ನಾಗಿ ಮಾಡಿಕೊಂಡಿದ್ದನು.

## ೧೯. ಮಧ್ಯಿಲಾ

ಮಿಥಿ ಎಂದರೆ ಯುಗ್ (ಜೊತೆ). ವಿದೇಹ ಹಾಗೂ ವ್ಯೇಶಾಲಿ ಇವೆರಡನ್ನೂ ಸೇರಿ ಮಿಥ್ಯಿಲಾ ಎಂದು ಕರೆಯುವ ಒಂದು ಅಭಿಪ್ರಾಯವಿದೆ. ನಿಮಿರಾಜನ ದೇಹವನ್ನು ಕೊರಡಿನಿಂದ ಉಜ್ಜಿದ ನಂತರ ಹುಟ್ಟಿದ ಪುತ್ರನಾದ ಮಿಥನ ಈ ನಗರವನ್ನು ರಚಿಸಿದನು; ಆದ್ದರಿಂದ ಮಿಥ್ಯಿಲಾ ಎಂದು ಹೆಸರು ಬಂದಿದೆ ಎಂಬ ಇನ್ನೊಂದು ಅಭಿಪ್ರಾಯವಿದೆ. ಇದು ಜನಕರಾಜನ ರಾಜಧಾನಿಯಾಗಿತ್ತು. ಗೌತಮನ ಆಶ್ರಮವು ಇಲ್ಲಿಗೆ ಸಮೀಪವಾಗಿತ್ತು. ಜನಕಪುರವೆಂಬುದು ನೇಪಾಳದಲ್ಲಿಯ ಒಂದು ಕ್ಷೇತ್ರಸ್ಥಾನವಿದೆ. ಅದಕ್ಕೆ ವಿದೇಹನಗರವೆಂಬ ಇನ್ನೊಂದು ಹೆಸರಿದೆ. ಇದು ವಿದ್ಯಾಕೇಂದ್ರವಾಗಿತ್ತು. ಬೌದ್ಧ ಹಾಗೂ ಜ್ಯೇಂಧ್ರಗೂ ಇದು ಧಾರ್ಮಿಕ ಮಹತ್ವದ ನಗರವಾಗಿದೆ.

## ೨೦. ಮೇರು

ಜಂಬೂದ್ವೀಪದಲ್ಲಿಯ ಏಳು ಪರ್ವತ ಸಮೂಹದಲ್ಲಿ ಮೇರುಪರವತ ಮೊದಲಿನದಾಗಿದೆ. ಸುದರ್ಶನವೆಂಬುದು ವಿಕಲ್ಪಿತ ಹೆಸರು. ಮಹಾಮೇರು, ಸುಮೇರು ಈ ಹೆಸರುಗಳು ನಂತರ ನಾಮಾಂತರವಾದವಾಗಿವೆ. ಇದು ಸುವರ್ಣ ಮಯವಾಗಿದ್ದು, ಇಲ್ಲಿ ಪರಿತ್ರಾನಗಳಿದ್ದವು; ಪುಣ್ಯವಂತರ ವಿಹಾರಸ್ಥಾನ

ವಾಗಿತ್ತೆಂದು ತಿಳಿದುಬರುತ್ತದೆ. ಈ ಪರಮಾತ್ಮನ ಪೂರ್ವಕ್ಕೆ ಮಂದರಪರಮಾತ್ಮೂ ದಕ್ಷಿಣಕ್ಕೆ ಗಂಥಮಾದನ ಪರಮಾತ್ಮೂ ಇದೆ. ಈ ವಿಶಾಲವಾದ ಪರಮಾತ್ಮವು ಜಂಬುಂಡಿಂದ್ರಿಯದ ಮಧ್ಯಭಾಗದಲ್ಲಿದೆ. ಆಕಾರವು ಫಂಂಟಾಕ್ಯಾತಿ ಹೂಮಿನಂತಿದೆ. ಪರಮಾತ್ಮದ ಬುಡದ ಸುತ್ತಳತೆ ಹದಿನಾರು ಸಾವಿರ ಯೋಜನಗಳಷಿಫ್ಟಿದೆ. ಶಿವಿರದ ಸುತ್ತಳತೆ ಮೂವತ್ತು ಸಾವಿರ ಯೋಜನಗಳಷ್ಟು ಆಳವಾಗಿ ಭೂಮಿಯಲ್ಲಿದೆ. ಈ ಪರಮಾತ್ಮದ ಮೇಲೆ ವಿಸ್ತೀರ್ಣವಾದ ತಪ್ಪಲು ಪ್ರದೇಶವಿದೆ. ಅದನ್ನು ಸುತ್ತುವರಿಸಿ ಎತ್ತರಕ್ಕೆ ಪರಮಾತ್ಮೂಂಗಳಿವೆ. ಈ ತಪ್ಪಲು ಪ್ರದೇಶವು ವರ್ತುಲಾಕಾರವಿದ್ದು ಕೆಲವು ಭಾಗ ಸಮುತ್ತಳಾಗಿದೆ; ಕೆಲವೆಡೆ ಮಾತ್ರ ಕೋನಕೋನವಾಗಿದೆ. ಈ ಪರಮಾತ್ಮದ ದಕ್ಷಿಣಕ್ಕೆ ಹಿಮಾಲಯ, ಹೇಮಕೂಟ ಮತ್ತು ನಿಷಧ ಪರಮಾತ್ಮಗಳಿವೆ. ಉತ್ತರಕ್ಕೆ ನೀಲ, ಶ್ವೇತ ಹಾಗೂ ಶೃಂಗಿ ಪರಮಾತ್ಮಗಳಿವೆ. ಇದರ ಸುತ್ತಳತೆಯಲ್ಲಿ ನಾಲ್ಕು ಶಿವರ(ಮುಖ)ಗಳಿದ್ದು, ಅವು ನಾಲ್ಕು ಬೇರೆ ಬೇರೆ ವರ್ಣದವಾಗಿವೆ. ಮೇರುವಿನ ಮೂರು ಶಿವರಗಳಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ ಇವರ ನಗರಗಳಿದ್ದು, ಎಂಟೂ ದಿಕ್ಕುಗಳಲ್ಲಿ ಅಷ್ಟದಿಕ್ಕಾಲಕರ ಪುರಗಳಿವೆ.

ಮೇರು ಪರಮಾತ್ಮವು ನಿಶ್ಚಿತವಾಗಿ ಎಲ್ಲಿದೆ ಎಂಬ ಬಗ್ಗೆ ವಿದ್ವಾಂಸರಲ್ಲಿ ಅನೇಕ ಮತಭೇದವಿದೆ.

## ೨೧. ಮೈನಾಕ

ಈ ಪರಮಾತ್ಮದ ನಿಶ್ಚಿತಸ್ಥಾನದ ಬಗ್ಗೆ ವಿದ್ವಾಂಸರಲ್ಲಿ ಮತಭೇದಗಳಿವೆ. ಶ್ರೀ ನಂದಕುಮಾರ ಡೇ ಇವರ ಅಭಿಪ್ರಾಯದಂತೆ ಹಿಮಾಲಯದ ಶಿವಾಲಿಕ ಪರಮಾತ್ಮೇಯೇ ಮೈನಾಕ ಪರಮಾತ್ಮ. ಆಲ್ಯೋಡಾ ಜಿಲ್ಲೆಯಲ್ಲಿಯ ಪರಮಾತ್ಮದ ಸಾಲೇ ಮಯನಾಕ ಪರಮಾತ್ಮವೆಂದು ಶ್ರೀ ಪಾಜೀಂಟರ್ ಇವರ ಮತ. ವಾಲ್ಯೇಕಿ ರಾಮಾಯಣದಲ್ಲಿರುವ ಉಲ್ಲೇಖಗಳನ್ನು ಗಮನಿಸಿದರೆ, ಈ ಪರಮಾತ್ಮದ ಸ್ಥಾನವು ಭಾರತ ಮತ್ತು ಲಂಕಾ ಇದರ ನಡುವೆ ಇದ್ದ ಸಮುದ್ರದಲ್ಲಿ ಇರಬೇಕೆಂದು ತಿಳಿದುಬರುತ್ತದೆ. ಮೊದಲಿನ ಕಾಲದಲ್ಲಿ ರೆಕ್ಕೆಗಳನ್ನು ಹೊಂದಿದ್ದ ಪರಮಾತ್ಮಗಳು ತಮ್ಮ ಇಚ್ಛೆಯಂತೆ ಸಂಚರಿಸುತ್ತಿದ್ದವರಂತೆ. ಇಂದ್ರನು ಪರಮಾತ್ಮಗಳ ರೆಕ್ಕೆಗಳನ್ನು ಕತ್ತರಿಸತ್ತೂಡಿದಾಗ ಭಯಗೊಂಡ ಮೈನಾಕ ಪರಮಾತ್ಮವು ಸಮುದ್ರದಲ್ಲಿ ಅಡಗಿಕೊಂಡಿತೆಂಬ ಒಂದು ಕಥೆ ಇದೆ.

## ೨೨. ಲಂಕಾಪಟ್ಟಣ

ರಾಕ್ಷಸಾಧಿಪತಿಯಾದ ರಾಮನ ರಾಜಧಾನಿ. ದಕ್ಷಿಣ ಸಮುದ್ರದ ಅಂಚಿನಲ್ಲಿ ನೂರು ಯೋಜನಗಳಷ್ಟು ಅಂತರದ ದ್ವೀಪದಲ್ಲಿ ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟ ಈ ಪಟ್ಟಣ ಒಂದು ನೂರು ಯೋಜನಗಳಷ್ಟು ವಿಸ್ತೀರ್ಣವಾದ ತ್ರಿಕೊಟಾಚೆಲ ವೆಂಬಲ್ಲಿ ನೆಲೆಸಿದೆ. ಹತ್ತು ಯೋಜನಗಳಷ್ಟು ಅಗಲ, ಇಪ್ಪತ್ತು ಯೋಜನಗಳಷ್ಟು ಉದ್ದವಿದ್ದ ಈ ಸುವರ್ಣಾಮಯ ಲಂಕಾಪಟ್ಟಣವು ಕೋಟಿಕೋತ್ತಳಗಳಿಂದ ಸುತ್ತುಗಟ್ಟಲಷ್ಟಿತ್ತು. ಸುಕೇಶಪುತ್ರರು ತಪಗ್ಯದದ್ವರಿಂದ ಸಂತೋಷಗೊಂಡ ವಿಶ್ವಕರ್ಮನು ಅವರಿಗೆ ಈ ಪಟ್ಟಣವನ್ನು ಕೊಟ್ಟಿನು. ದೇವತೆಗಳಿಂದ ಮಾಲಿಯ ವರ್ಧಿಯಾದ ನಂತರ ಮಾಲ್ಯವಾನನು ತನ್ನ ಸಹೋದರರೊಂದಿಗೆ ಇಲ್ಲಿ ವಾಸವಿದ್ದನು. ಈತನು ದೇವತೆಗಳಿಗೆ ಉಪದ್ರವ ಕೂಡಲಾರಂಭಿಸಿದನಂತರ ವಿಷ್ಣು ಈತನನ್ನು ವರ್ಧಿಸಿದನು. ಅನಂತರ ವೈಶ್ರವಣ ಕುಬೇರ ತಂದೆಯಿಂದ ಲಂಕೆಯನ್ನು ಬೇಡಿ ಪಡೆದುಕೊಂಡನು; ಆದರೆ ರಾವಣನು ಕುಬೇರನನ್ನು ಪರಾಭವಗೊಳಿಸಿ ಲಂಕೆಯನ್ನು ಬೇಡಿ ಪಡೆದುಕೊಂಡನು; ಆದರೆ ರಾವಣನು ಕುಬೇರನನ್ನು ಪರಾಭವಗೊಳಿಸಿ ಲಂಕೆಯನ್ನು ತನ್ನ ವಶಕ್ಕೆ ತೆಗೆದುಕೊಂಡನು. ರಾವಣನ ವರ್ಧಿಯಾದ ನಂತರ ಲಂಕಾ ರಾಜ್ಯವು ವಿಭಿಂಜನನ ವಶಕ್ಕೆ ಬಂದಿತು.

ಲಂಕೆಯ ಭೌಗೋಲಿಕ ಸ್ಥಾನದ ಬಗ್ಗೆ ಸಂಶೋಧಕರಲ್ಲಿ ಮತಭೇದಗಳಿವೆ. ಕೆಲವು ಸಂಶೋಧಕರು ಮಾಲ್ಯದೀವ್ ಮತ್ತು ಜಾವಾ ದ್ವೀಪಗಳನ್ನು ಲಂಕೆಯಿಂದ ಅಭಿಪ್ರಾಯಪಡುತ್ತಾರೆ. ಇನ್ನು ಕೆಲವರ ಮತದಂತೆ ಲಂಕಾಪಟ್ಟಣವು ಮಧ್ಯ ಭಾರತದಲ್ಲಿ ವಿಂದ್ಯ ಪರ್ವತದ ಬಳಿ ಇತ್ತೆಂದು ತಿಳಿಯುತ್ತಾರೆ. ಮುಂಬಯಿಯ ಸಮೀಪವಿರುವ ಈಗಿನ ಚೋರಿವಲಿ ಭಾಗವು ಲಂಕೆ ಇರಬಹುದೆಂಬ ಇನ್ನೊಂದು ಮತವಿದೆ. ಸಿಂಹಳ ದ್ವೀಪವೇ ಲಂಕೆಯಾಗಿದೆ ಎಂಬ ತಿಳಿವಳಿಕೆಯು ಬಹು ಪುರಾತನಕಾಲದಿಂದಲೂ ಇದೆ. ಈ ಸಂಗತಿಯನ್ನು ಪುಷ್ಟಿಕರಿಸಿರುವ ಅನೇಕ ಪೂರ್ಣಕ ಸಂದರ್ಭಗಳು ವಾಲ್ಯೇಕಿ ರಾಮಾಯಣದಲ್ಲಿವೆ. (ಶ್ರೀರಾಮಕೋಶ, ಖಂಡ ೨, ಭಾಗ ೩/೧, ಪರಿಶಿಷ್ಟ. ಪ್ರ. ಸಂಖ್ಯೆ ೧೯-೮೨ರಲ್ಲಿ ಈ ಎಲ್ಲ ಅಭಿಪ್ರಾಯಗಳನ್ನು ವಿವರಗಳೊಂದಿಗೆ ಸಂಕಲನ ಮಾಡಲಾಗಿದೆ. ಜಿಜ್ಞಾಸುಗಳು ಪರಿಶೀಲಿಸಬಹುದು.)

ಸರ್ವಸಾಮಾನ್ಯ ಅರಿವಿನಂತೆ ಶ್ರೀಲಂಕಾ (ಸಿಲೋನ್) ಇದು ರಾವಣನ ಲಂಕೆಯಿಂದ ನಂಬಲಾಗುತ್ತದೆ. ರಾವಣನ ಲಂಕೆಯು ಸಮುದ್ರದಲ್ಲಿ ಮುಳುಗಿ

ಹೋಗಿರಬಹುದೆಂದು ಕೂಡ ಉಹಿಸುತ್ತಾರೆ. ಗುಪ್ತ ಹಾಗು ಮೌರ್ಯ ರಾಜ್ಯದ ಸಂಪರ್ಕವು ಲಂಕೆಯೊಡನಿತ್ತು. ವಿಜಯನಗರದ ಎರಡನೆಯ ದೇವರಾಯನ ಅಧಿಪತ್ಯವು ಲಂಕೆಯ ಮೇಲಿತ್ತು. ಪ್ರೇತುಗೀಸರು, ಡಚ್‌ರು, ನಂತರ ಇಂಗ್ಲೀಷರು ಇಲ್ಲಿ ಕೆಲವು ಕಾಲ ರಾಜ್ಯವಾಲಿದರು. ಇಂದು ಶ್ರೀಲಂಕಾ ಒಂದು ಸ್ವತಂತ್ರ ಸಾರ್ವಭಾಷಾ ರಾಷ್ಟ್ರವಾಗಿದೆ. ನಿಹಂಭಿಲಾದೇವಿಯ ಸಾಫಾನವು ಹೋಲಂಬೋದಿಂದ ನಾಲ್ಕುತ್ತು ಮೈಲಿ ದೂರದಲ್ಲಿದೆ. ಇಲ್ಲಿ ಸೀತೆಯ ಅನೇಕ ಸ್ಥಾನಗಳಿವೆ. ಅಶೋಕನ ಕಾಲದಲ್ಲಿ ಈ ದೇಶಕ್ಕೆ ‘ತಾಮುಪರ್ವತೀ’ ಎಂದೆನ್ನುತ್ತಿದ್ದರು.

### ೨೩. ವಿಂಧ್ಯ

ಮಧ್ಯಭರತದಲ್ಲಿಯ ಒಂದು ಪರ್ವತ. ವಿಂಧ್ಯಪರ್ವತದ ಮೂಲಕ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎಂಬ ಎರಡು ಭಾಗಗಳಾಗಿವೆ. ಇದು ಗುಜರಾತ, ಮಧ್ಯಪ್ರದೇಶ ಹಾಗೂ ಬಿಹಾರ ಪ್ರಾಂತಗಳಲ್ಲಿ ಹಜ್ಬಿಕೊಂಡಿದೆ. ಮೇರುವಿಗಿಂತ ಹೆಚ್ಚು ಎತ್ತರಕ್ಕೆ ಬೆಳೆಯಬೇಕಂಬ ಇಚ್ಛೆ ಈ ಪರ್ವತಕ್ಕಿತ್ತು. ಈ ರೀತಿ ಬೆಳೆಯಲೂಡಿದಾಗ ಅಗಸ್ತ್ಯಮುನಿಗಳ ದರ್ಶನದಿಂದ ಇದು ಲೀನವಾಗಿ ಸ್ಥಿರಗೊಂಡಿತು ಎಂಬ ಕಥೆಯು ಮತ್ತುಪುರಾಣ, ಪದ್ಧತಿಪುರಾಣ ಮತ್ತು ವಾಯು ಪುರಾಣಗಳಲ್ಲಿದೆ. ಇದು ತುಂಬಾ ಪ್ರಾಚೀನ ಪರ್ವತವಿದ್ದು ಏಳು ಕುಲ ಪರ್ವತಗಳಲ್ಲಿ ಒಂದಾಗಿದೆ. ಇದು ‘ದಕ್ಷಿಣಾಗಿರಿ’ ಎಂತಲೂ ಖ್ಯಾತವಿದೆ. ತಾಪಿ, ನಮ್ರಾದಾ, ಶೋಣ, ಮಹಾನದಿ ಮುಂತಾದವುಗಳ ಉಗಮಸ್ಥಾನವಾಗಿದೆ. ಸಮುದ್ರದ ಸಮತಳದಿಂದ ಇದು ೨೫೧೦ ಅಡಿ ಎತ್ತರವಾಗಿದ್ದು ೨೧೦ ಮೈಲಿ ಉದ್ದವಾಗಿದೆ. ಖುಕ್ಕವಾನ ಮತ್ತು ಪಾರಿಯಾತ್ರೆ ಇವು ಈ ಪರ್ವತದ ಭಾಗಗಳು. ಇಲ್ಲಿ ‘ಅರಣ್ಯ’ವರಂಬ ಜನರು ವಾಸವಿರುತ್ತಿದ್ದರು. ಪ್ರಾಚೀನ ಕಾಲದಲ್ಲಿ ದಶಾಣ, ಭೋಜ, ಕೋಸಲ ಮುಂತಾದ ಜನಪದರ ವಸತಿ ಸ್ಥಾನಗಳು ಇಲ್ಲಿ ಇದ್ದವು.

### ೨೪. ಪೃಜಯಂತನಗರ

ದಂಡಕಾರಣ್ಯದಲ್ಲಿ ನಿಮಿರಾಜನಿಂದ ಗೌತಮಾಶ್ರಮದ ಬಳಿ ನಿರ್ಮಿಸಲ್ಪಟ್ಟ ರಾಜಧಾನಿ.

### ೨೫. ಸಿದ್ಧಾಶ್ರಮ

ಮೋಗಲ್ ಸರಾಯ್ ಮತ್ತು ಪಾಟಣಾ ಈ ನಗರಗಳ ಸಂಪರ್ಕದ ರೈಲು ಮಾರ್ಗದಲ್ಲಿ ಒಕ್ಕರ್ ಎಂಬ ಒಂದು ನಿಲ್ದಾಣವಿದೆ. ತೇತಾಯುಗದಲ್ಲಿ ಈ ಸ್ಥಳವು ಸಿದ್ಧಾಶ್ರಮವೆಂದು ಪ್ರಸಿದ್ಧವಿತ್ತು. ಹೊರಾಣಿಕ ಕಾಲದಲ್ಲಿ ಇದಕ್ಕೆ ತಪೋವನವೆಂದೆನ್ನುತ್ತಿದ್ದರು. ಮಹಾತಪಸ್ಸಿಯಾದ ವಿಷ್ಣು ಈ ಸ್ಥಳದಲ್ಲಿ ತಪೋಬಲದಿಂದ ಸಿದ್ಧಿ ಪಡೆದ ಕಾರಣ ಇದು ಸಿದ್ಧಾಶ್ರಮವೆಂದಾಯಿತು. ವಿಶ್ವಾಮಿತ್ರನು ಇಲ್ಲಿಯೇ ಇರುತ್ತಿದ್ದನು. ಇದು ಘೋರಾ ನದಿಯ ದಡದಲ್ಲಿದೆ. ಇದು ವಾಮನನ ನಿವಾಸ ಸ್ಥಾನವಾಗಿತ್ತು.

### ೨೬. ಹಿಮವಾನ್

ಭಾರತದ ಉತ್ತರ ಮೇರೆಯಲ್ಲಿ ಪ್ರಸಿದ್ಧವಾಗಿರುವ ಹಿಮಾಲಯಕ್ಕೆ ಹೊರಾಣಿಕ ಕಾಲದ ಹೆಸರು. ಇದಲ್ಲದೇ ಹಿಮವರ್ತ, ಹಿಮಾಚಲ, ಹಿಮಾದಿ, ಹೃಮವತ ಮುಂತಾದ ಹೆಸರುಗಳೂ ಬೇರೆ ಬೇರೆ ಗ್ರಂಥಗಳಲ್ಲಿದೆ. ಇದರ ಎತ್ತರ ಹತ್ತು ಸಾವಿರ ಯೋಜನಗಳಷ್ಟಿದೆ. ಇದು ಇಲಾವೃತ್ತದ ದಕ್ಷಿಣಕ್ಕೆ ಪೂರ್ವ-ಪಶ್ಚಿಮವಾಗಿ ಹಜ್ಜಿಕೊಂಡಿದೆ. ಇದರ ವಿಸ್ತಾರವು ಪೂರ್ವಸಮುದ್ರ ದಿಂದ ಪಶ್ಚಿಮಸಮುದ್ರದವರೆಗೆ ಇದೆ ಎಂದು ವಾಕ್ಯಂದೇಂದು ಪುರಾಣದಲ್ಲಿದೆ. ಕೂರ್ಮ ಪುರಾಣದಲ್ಲಿ ಇದರ ಉದ್ದಳತೆಯು ಒಂದು ಸಾವಿರದ ಎಂಬತ್ತು ಯೋಜನವೆಂದು ಬರೆದಿದೆ. ಖಗ್ಗೇದ, ಅಥವವೇದ, ಯಜುವೇದ, ಷತರ್ಮೀಯ ಬ್ರಾಹ್ಮಣ ಇತ್ಯಾದಿ ಗ್ರಂಥಗಳಲ್ಲಿ ಇದರ ಉಲ್ಲೇಖ ಕಂಡುಬರುತ್ತದೆ. ತೈತರೀಯ ಶತಪಥಬ್ರಾಹ್ಮಣ, ಪ್ರಾಣಿನಿಯ ಅಷ್ವಾಧಾರಿಯ ಈ ಗ್ರಂಥಗಳಲ್ಲಿ ಹಿಮಾಲಯ ಪರವತದ ಮಾಹಿತಿ ದೂರಕುತ್ತದೆ. ‘ಸಾವರಾಣಾಂ ಹಿಮಾಲಯಃ’ ಎಂದು ಶ್ರೀಕೃಷ್ಣನು ಭಗವದ್ವಿತೀಯಲ್ಲಿ ನುಡಿದಿದ್ದಾನೆ. ಕಾಳಿದಾಸನ ರಥವಂಶದಲ್ಲಿ ಹಿಮಾಲಯದ ಬಗ್ಗೆ ಬಹು ಸುಂದರವಾದ ವರ್ಣನೆಯಿದೆ. ಅನೇಕಾನೇಕ ಖಟಿಗಳು ಈ ಪರವತದ ಮೇಲೆ ತಮ್ಮ ತಮ್ಮ ಆಶ್ರಮಗಳನ್ನು ಕಟ್ಟಿಕೊಂಡಿದ್ದರು. ಗೌರೀ ಶಂಕರ, ಕಾಂಚನಗಂಗಾ, ಧವಲಗಿರಿ ಎಂಬ ಈ ಪರವತದ ಉತ್ತಂಗತಿಖರಗಳು ಹಾಗು ಗಂಗಾ, ಯಮುನಾ, ಕಾಲಿ, ಗಂಡಕಿ, ಕೋಸಿ, ಬ್ರಹ್ಮಪುತ್ರ, ಸರಿಯೂ, ರ್ಯಾಲ್ಮಾ ಎಂಬ ನದಿಗಳ ಉಗಮ ಸ್ಥಾನವಾಗಿದೆ. ಹಿಮಾಲಯದ ಅರಣ್ಯದಲ್ಲಿ ಅನೇಕ ಆಯುವ್ಯೇದ ಜಿಷಧೀಯ ವನಸ್ಪತಿಗಳು ಸಿಗುತ್ತವೆ. ಕೇದಾರನಾಥ, ಪಶುಪತಿನಾಥ, ಬದರೀ

ನಾಥ ಎಂಬ ಅನೇಕ ಪವಿತ್ರ ತೀರ್ಥಸ್ಥಾನಗಳು ಈ ಪರಮತಶ್ಯೇಣಿಗಳಲ್ಲಿವೆ. ಹಿಂದೂ ಜನರ ಪವಿತ್ರಸ್ಥಾನಗಳಿದ್ದಂತೆ ಇಲ್ಲಿ ಬೌದ್ಧರ ಅನೇಕ ತೀರ್ಥಕ್ಷೇತ್ರಗಳಿವೆ. ಧರ್ಮ, ಸಂಸ್ಕೃತಿ, ಸಾಹಿತ್ಯ, ಕಲೆ, ದ್ಯುಮತಗಳು ಇವೆಲ್ಲವುಗಳ ದೃಷ್ಟಿಯಿಂದ ಈ ಹಿಮವಾನ್, ಹಿಮಾಲಯ ಪರಮತದ ಮಹತ್ವವು ಅನನ್ಯ ಸಾಧಾರಣವಾಗಿದೆ.

ಇಂ

ವಾಲ್ಯೇಕ ರಾಮಾಯಣ : ಶಾಪ ಮತ್ತು ವರಗಳು

## ಅನುಭಂದಗಳು

ಫರ್ಜಿ

ವಾಲ್ಯೇಕೆ ರಾಮಾಯಣ : ಶಾಪ ಮತ್ತು ವರಗಳು

## ಪರಿಶಿಷ್ಟಗಳು

### ಪರಿಶಿಷ್ಟ ಒಂದು: ಸಂದೇಹಾಸ್ವದ ಶಾಪ/ವರಗಳು

[ವಾಲ್ಯೋಕಿರಾಮಾಯಣದಲ್ಲಿ ಕೆಲವು ಘಟನೆಗಳು ಸಂದರ್ಭಗಳು ಮತ್ತು ಅವುಗಳ ಸ್ವರೂಪವು ಶಾಪ ಇಲ್ಲವೇ ವರಗಳ ಪರಿಣಾಮಗಳನ್ನು ಹೊಂದುವಂತಿದ್ದರೂ ಅವುಗಳನ್ನು ನಿಶ್ಚಿತವಾಗಿ ಶಾಪಗಳೇನ್ನಬೇಕೋ, ವರಗಳೇನ್ನಬೇಕೋ ಎಂಬದರ ಬಗ್ಗೆ ಸಂದೇಹವುಂಟಾಗುತ್ತದೆ; ಮತಭೇದಗಳಾಗುವ ಸಾಧ್ಯತೆ ಇದೆ]

#### ೧. ಕಾಗೆಗೆ ದೊರೆತ ಶಿಕ್ಷೆ ಸುಂದರಕಾಂಡ/ಇಲಿ

ಲಂಕೆಗೆ ಹೋದ ಹನುಮಾನನು ನಿಜವಾದ ಸೀತೆಯನ್ನು ಕಂಡುಬಂದನು ಎಂಬುದನ್ನು ರಾಮನಿಗೆ ಮನವರಿಕೆ ಮಾಡಿಕೊಡಲು ಏನಾದರೊಂದು ಜಿಹ್ವೆಯನ್ನು ಕೊಡಲು ಸೀತೆಯನ್ನು ವಿನಂತಿಸಿದನು. ಆಗ ಸೀತೆ ಒಂದು ಪ್ರಸಂಗದ ಕಥೆಯನ್ನು ಹೇಳಿದಳು. ಆ ಕಥೆಯನ್ನು ರಾಮನಿಗೆ ತಿಳಿಸಿದರೆ ಆತನಿಗೆ ಮನವರಿಕೆ ನಿಶ್ಚಿತವಾಗಿ ಆಗುವದೆಂದು ಸೀತೆಯು ವ್ಯಕ್ತಪಡಿಸಿದಳು.

ರಾಮ-ಲಕ್ಷ್ಮಣ-ಸೀತೆಯರು ಜಿತ್ತುಪಾಟ ಪರ್ವತದ ಅಡಿಯಲ್ಲಿ ಮಂದಾಕೀನೀ ನದೀ ತೀರದ ಪ್ರದೇಶದಲ್ಲಿ ವಾಸವಿದ್ದರು. ಆಗ ಉಣಿವಾದ ಬಳಿಕ ಮಿಕ್ಕೆ ಉಳಿದ ಮಾಂಸದ ತುಂಡುಗಳನ್ನು ಕಾಯುತ್ತ ಸೀತೆಯು ಕುಳಿತ್ತಿದ್ದಳು. ಅವಳ ನಿಕಟದಲ್ಲಿಯೇ ರಾಮನಿದ್ದನು. ಪತಿಪತ್ತಿಯರಲ್ಲಿ ಮೃದುವಾಗಿ ಸರಸಸಲ್ಲಾಪ, ಶೃಂಗಾರಚೆಷ್ಟೆಗಳು ನಡೆದಿದ್ದವು. ಆಗ ಮಾಂಸದ ತುಂಡಿನ ಆಸೆಯಿಂದ ಒಂದು ಕಾಗೆಯು ಅಲ್ಲಿಗೆ ಬಂದಿತು. ಸೀತೆಯು ಒಂದು ಮುಣ್ಣಿನ ಹೆಂಟೆಯಿಂದ ಹೊಡೆದು ಅದನ್ನು ಹಾರಿಸಲು ಯಶ್ವಿಸಿದಳು. ಆದರೆ, ಆ ಕಾಗೆಯು ಮತ್ತೆ ಅವಳ ಸಮೀಪ ಬರಹತ್ತಿತು. ಅವಳ ಮುಖಿವನ್ನು ತನ್ನ ಕೊಕ್ಕಿನಿಂದ ಕುಕ್ಕಿ, ಉಗುರುಗಳಿಂದ ಪರಚಿ ಸೀತೆಗೆ ನೋವನ್ನುಂಟುಮಾಡಿತು. ಸೀತೆಗೆ ಅತಿಯಾದ ಕೊಂಡ ಮೂಡಿತು. ಅದು ಇನ್ನಷ್ಟು ಉಪದ್ರವ ಕೊಟ್ಟು ಸೀತೆಯನ್ನು ಬೇಜಾರುಗೊಳಿಸಿತು. ಆಗ ಸಿತೆಯು ದಣಿದು ವಿಶ್ವಮಿಸಲೆಂದು ರಾಮನ ತೊಡೆಯ ಮೇಲೆ

ಮಲಗಿದಳು. ಆಗ ರಾಮ ಮತ್ತು ಸೀತೆ ಇಬ್ಬರಿಗೂ ನಿದ್ದೆಯ ಜೊಂಪು ಹತ್ತಿತು.  
ಆತ-

ಈ ತತ್ತ್ವ ಪುನರೇವಾಭ ವಾಯಸಃ ಕರ್ಮಪಾಗಮೆತ್ |  
ತತಃ ಸುಪ್ತಸ್ತಬ್ಯಾಧಾಂ ಮಾಂ ರಾಘವಾಂಕಾಶ್ಮಮಿಥಿಂ ಮಾರ್ |  
ವಾಯಸಃ ಸಹಸಾಗಮ್ಯ ವಿದದಾರ ಸ್ತನಾಂತರೇ ||೨೨||

ಆ ಕಾಗೆಯು ಪುನಃ ಅಲ್ಲಿಗೇ ಬಂದಿತು. ಸೀತೆಯು ಎಚ್ಚತ್ತು ರಾಮನ ತೋಡೆಯ ಮೇಲಿನಿಂದ ಎದ್ದು ಬದಿಗೆ ಹುಳಿತಳು. ಒಮ್ಮೆಲೇ ಆ ಕಾಗೆಯು ಇವಳತ್ತೆ ಬಂದು ಇವಳ ವಕ್ಕಿಸ್ತಳದ ಭಾಗವನ್ನು ಪರಬಿತು.  
ಪುನಃ ಪುನರಧೋಷತ್ವ ವಿದದಾರ ಸ ಮಾಂ ಭೃತಯ್ ||೨೩||

ಈ ಪ್ರಕಾರ ಪುನಃ ಪುನಃ ಆ ಕಾಗೆ ಹಾರಿಬಂದು ಸೀತೆಯ ವಕ್ಕಿಸ್ತಳವನ್ನು ಪರಬುತ್ತಿತ್ತು. ಸೀತೆಯ ಎದೆಯ ಭಾಗದಿಂದ ಬಿದ್ದ ರಕ್ತದ ಹನಿಗಳ ಕಾರಣ ರಾಮನು ಎಚ್ಚರಿಗೂಂಡನು. ಸೀತೆಯ ಸ್ತನಗಳಿರಡಕ್ಕೂ ಪರಬಿದ ಗಾಯಗಳನ್ನು ವೀಕ್ಷಿಸಿದ ರಾಮನು ಸಿಡಿಮಿಡಿಗೂಂಡನು. ಆತನು ಸೀತೆಗೆ—

ಕೇನ ತೇ ನಾಗನಾಸೋರು ವಿಕ್ಷತಂ ಷ್ವಾ ಸ್ತನಾಂತರಮ್ |  
ಕಃ ಶ್ರೀದತಿ ಸ ರೋಷೇಣ ಪಂಚವಕ್ತೇಣ ಭೋಗಿನಾ ||೨೪||

‘ಎಲ್ಲೆ ರಂಭೋರು, ಯಾರು ನಿನ್ನ ಸ್ತನಗಳ ಮಧ್ಯದಲ್ಲಿ ಪರಬಿದರು? ಪಂಚಮುಖಿಗಳಿಂದ ನಾಗನೋಡನೆ ಯಾರು ಈ ಕುಜೀಷ್ಟೆಯ ಶ್ರೀಡಯನ್ನು ಮಾಡುತ್ತಿದ್ದಾರೆ?’ ಎಂದೆನ್ನುತ್ತಿರುವಂತೆ ರಾಮನ ದೃಷ್ಟಿಯು ಆ ಕಾಗೆಯತ್ತ ಹೋಯಿತು. ತಕ್ಷಣ ಅದು ಪೋದೆಯ ಮರೆಯಾಯಿತು.

ಪುತ್ರಃ ಕಿಲ ಸ ಶಕ್ತಸ್ಯ ವಾಯಸಃ ಪತತಾಂ ವರಃ ||೨೫||

‘ಪ್ರಕ್ಷಿಗಳಲ್ಲಿ ಚಾಣಾಕ್ಷವೆನಿಸಿದ ಆ ಕಾಗೆಯು ಇಂದ್ರನ ಮಗನಾಗಿದ್ದನು.’ ಕ್ರೋಧಗೋಂಡ ರಾಮನು ಬ್ರಹ್ಮಸ್ತದಿಂದ ಮಂತ್ರಿಸಿದ ಬಂದು ದಭ್ರಯನ್ನು ಆ ಕಾಗೆಯ ಮೇಲೆ ಬಿಟ್ಟನು. ಆಗ ಆ ಕಾಗೆ ಪೂರ್ವದೆಯಾಚಿ ಹೊರಗೆ ಬಂದು ಆಕಾಶದತ್ತ ಹಾರಿತು. ಕಾಗೆ ಹೋದತ್ತ ಆ ಮಂತ್ರಿಸಿದ ದಭ್ರಯು ಬೆನ್ನಣಿತು. ಈ ಕಾಗೆಯು ಮೂರೂ ಲೋಕಗಳನ್ನು ಸುತ್ತಿತು. ಎಲ್ಲಿಯೂ ಅದಕ್ಕೆ ಆಸರೆ

ಸಿಗಲಿಲ್ಲ. ಹೋದಲ್ಲಿಲ್ಲ ದಭ್ರೆಯು ಬೆನ್ನುಹತಿತು. ಕೊನೆಗೆ ಆ ಕಾಗೆ ಮರಳಿ ಬಂದು ರಾಮನಿಗೆ ಶರಣಾಯಿತು. ಪ್ರಾಣವನ್ನು ಉಳಿಸು ಎಂದು ಪ್ರಾಧಿಕಸಿತು. ಶರಣಾಗತರಿಗೆ ಅಭಯವನ್ನೀಯುವದು ರಾಮನ ತತ್ತ್ವವಾದ್ವರಿಂದ ಹಾಗೂ ಈ ಕಾಗೆಯ ಬಗ್ಗೆ ದಯೆ ಎನಿಸಿದ್ದರಿಂದ ರಾಮನು ಅದಕ್ಕೆ—

ಮೋಷ್ಮಸ್ತಂ ನ ಶಕ್ಷಂ ತು ಬ್ರಾಹ್ಮಣ ಕರ್ತ್ವಂ ತದುಜ್ಞತಾಮ್ | ೫೧|

‘ಈ ಬ್ರಹ್ಮಾಸ್ತವು ಎಂದಿಗೂ ವ್ಯಘರವಾಗಲಾರದು; ಅಂದಬಳಿಕ ಈ ಅಸ್ತದಿಂದ ನಿನ್ನ ಯಾವ ಭಾಗವು ನಾಶವಾಗಲಿ ಎಂಬುದನ್ನು, ಆ ಅವಯವದ ಆಸೆಯನ್ನು ಬಿಟ್ಟು, ನೀನು ಹೇಳು! ಆಗ ಈ ಅಸ್ತವು ನಿಜವಾಗುವದು; ನಿನ್ನ ಪ್ರಾಣವು ಉಳಿಯವದು.’— ಈ ರೀತಿ ನುಡಿದನು. ಆಗ ಆ ಕಾಗೆಯು, ‘ಈ ಅಸ್ತವನ್ನು ಒಂದು ಕಣ್ಣಿನ ಮೇಲೆ ಸಾರ್ಥಕಗೊಳಿಸು’ ಎಂದಿತು. ಆಗಿನಿಂದ ಕಾಗೆಯು ಒಂದು ಕಣ್ಣಿನದಾಯಿತು.

ಈ ಸಂದರ್ಭವು ಶಾಪದೆಂತೆನಿಸಿದರೂ ಇದು ಶಾಪವಲ್ಲ. ರಾಮನು ಕಾಗೆಗೆ ಶಾಪವನ್ನು ಹೊಟ್ಟಿರದೇ ಅದರ ಅತಿಪ್ರಸಂಗತನಕ್ಕಾಗಿ ಶಿಕ್ಕೆ ವಿಧಿಸಿದ್ದಾನೆ. ರಾಮನಲ್ಲಿ ಶಾಪ ಕೊಡುವ ಸಾಮಧ್ಯವಿದ್ದರೂ ಆತನು ಯಾರಿಗೂ ಶಾಪವನ್ನು ಹೊಟ್ಟಿರುವದಿಲ್ಲ. ಅದೇ ರೀತಿ ಆತನಿಗೆ ಹೊಡಬಂದ ವರಗಳನ್ನು ಸಹ ವಿನಯ ಪೂರ್ವಕವಾಗಿ ನಿರಾಕರಿಸಿದ್ದಾನೆ. ರಾಮನು ಸ್ವೀಕರಿಸಿದ ವರಗಳು ಸ್ವಂತದ ಲಾಭ ಕ್ಷಾಗಿರಲಿಲ್ಲ. ಅವುಗಳನ್ನು ಸಮಾಜಕಾರ್ಯಕ್ಕಾಗಿ ಬಳಸಿಕೊಂಡಿದ್ದಾನೆ. ರಾಮನು ಪ್ರಸ್ತರಣಪರವತಕ್ಕೂ ಮತ್ತು ನದಿಗೂ ಉದ್ದೇಶಿಸಿ ಆಡಿದ ಶಾಪಸಮವಾದ ನುಡಿಗಳು, ಒಂದು ಶರತ್ತನ್ನು ಇಟ್ಟು ಆಡಿದ್ದನು. ಈ ಪ್ರಕಾರ ಈತನು ಹಾಕಿದ ಶರತ್ತಿನ ಪಾಲನೆಯಾದ್ವರಿಂದ ಈ ಶಾಪವನ್ನು ಕೊಡುವ ಸಂದರ್ಭವೇ ಒದಗಲಿಲ್ಲ. ಕಾಗೆಯು ಮನುಷ್ಯರ ಭಾಷೆಯಲ್ಲಿ ಮಾತನಾಡುತ್ತಿತ್ತು ಎಂಬುದು ಸೂಚಕವಿದ್ದ ನಿಜಸ್ವರೂಪ ಬೇರೆಯೇ ಇರಬಹುದೆಂಬುದು ಸ್ವಷ್ಟವಾಗುತ್ತದೆ.

ವಾಲ್ಯೋಕಿಯು ‘ಶಾಪ’ವೆಂಬ ಶಬ್ದವನ್ನು ಬಳಸಿಲ್ಲ. ಮರಾಠಿ ಭಾಷೆಯ ಅನುವಾದದಲ್ಲಿಯೂ ಶಾಪವೆಂಬ ಶಬ್ದವಿರದೇ ‘ಶಿಕ್ಕೆ’ ಎಂಬ ಶಬ್ದವನ್ನು ಬಳಸಲಾಗಿದೆ.\*

\* ಈ ಕಥೆಯ ಅಯೋಧ್ಯಾಕಾಂಡ/ರಜಿರ ನಂತರ ಪ್ರಕ್ಕಿಪ್ಪ ಸರ್ಗದಲ್ಲಿಯೂ ಬಂದಿದೆ. ಪ್ರಸ್ತುತ ಸರ್ಗದ ಭಾಗವು ಗೀತಾ ಪ್ರೇಸ್, ಗೋರಳಿಪುರ ಪ್ರತಿಯಲ್ಲಿಲ್ಲ. ಮರಾಠಿ ಭಾಷೆಯ

**೧. ಉಮಾ, ರಂಭಾ ಮತ್ತು ವರುಣಕನ್ಸೆಯರ ಶಾಪ  
ಯುದ್ಧಕಾಂಡ/೪೦**

ರಾಮನ ಭಾಣಗಲಿಂದ ಭಯಭೀತನಾದ ಪರಾಜಯದಿಂದ ನಿಶಕ್ತನಾದ ರಾವಣನು ಇತರ ರಾಕ್ಷಸರ ಎದುರಿನಲ್ಲಿ ತನ್ನ ಅಳಳನ್ನು ತೋಡಿಕೊಳ್ಳುತ್ತಿದ್ದಾಗ “ನನ್ನಂತಹ ಮಹೇಂದ್ರನಿಗೆ ಸಮನಾದವನನ್ನು, ಈ ಮಾನವನು ಪರಾಭವ ಗೊಳಿಸಿದನೆಂದ ಬಳಿಕ ನನ್ನ ಪರಿಶ್ರಮದ, ಇಂದಿನವರೆಗಿನ ತಪೋಬಲವು ನೀರುಪಾಲಾಯಿತು. ಬ್ರಹ್ಮದೇವನಲ್ಲಿ ವರವನ್ನು ಬೇಡಿಕೊಳ್ಳುವಾಗ ನಾನು ಮಾನವನನ್ನು ಗೌರಿಸಿರಲಿಲ್ಲ. ಆಗ ಬ್ರಹ್ಮದೇವನು ‘ಮಾನವನಿಂದ ನಿನಗೆ ಭಯವಿದೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿ’ ಎಂದಿದ್ದು ನನ್ನ ಸೃಂಗಾರದ ಬರುತ್ತಿದೆ” ಎಂದನು. ಇದಲ್ಲದೇ ಅನರಣ್ಯ, ವೇದವತಿ ಇವರ ಶಾಪಗಳ ಬಗ್ಗೆ ರಾವಣನು—

ಉಮಾ ಸಂದೀಶ್ವರಶ್ವಾಪಿ ರಂಭಾ ವರುಣಕನ್ಸುಕಾ ॥೧೧॥

ಯಥೋಕ್ತಸ್ತಂತ್ಯಾ ಪ್ರಾಪ್ತಂ ನ ಮಿಥ್ಯಾ ಮಿಷಿಭಾಷಿತಮಾ ॥೧೨॥

ಮುಂದೆ ನುಡಿದದ್ದೇನೆಂದರೆ ‘ಉಮಾ, ನಂದಿಕೇಶ್ವರ, ರಂಭಾ ಮತ್ತು ವರುಣಕನ್ಸೆಯರು ನುಡಿದಂತೆಯೇ (ಶಾಪ ಕೊಟ್ಟಂತೆ) ನಡೆದಿದೆ. ತಪಸ್ಸಿಗಳ ಮಾತು ಎಂದಿಗೂ ಸುಳ್ಳಾಗಲಾರದು’ ಎಂದು.

ನಂದಿಕೇಶ್ವರನು ಕೊಟ್ಟ ಶಾಪದ ಬಗ್ಗೆ ಸಮಿಸುರವಾಗಿ ಹೇಳಿಯಾಗಿದೆ (ಶಾಪ ಕ್ರಮ ಸಂಖ್ಯೆ ೪೨, ನಂದೀಶ್ವರ < ರಾವಣ ಪರಿಶೀಲಿಸಿರಿ). ಇಲ್ಲಿ ನಂದಿಕೇಶ್ವರನ ಶಾಪದ ಜೊತೆ ಉಮೆ, ರಂಭೆ ಮತ್ತು ವರುಣಕನ್ಸೆಯರ ಶಾಪಗಳ ಉಲ್ಲೇಖ ಮಾಡಿದ್ದರೂ ಅವರು ರಾವಣನಿಗೆ ಯಾವ ಕಾರಣಕ್ಕಾಗಿ ಯಾವ ಶಾಪಗಳನ್ನು ಕೊಟ್ಟರೆಂಬುದರ ಬಗ್ಗೆ ವಾಲ್ಯೇಕಿ ರಾಮಾಯಣದಲ್ಲಿ ಹೆಚ್ಚು ಮಾಹಿತಿಯು ದೊರಕುವುದಿಲ್ಲ. ಹೀಗಿರುವದರಿಂದ ಈ ಶಾಪಗಳ ಬಗ್ಗೆ ಸ್ವತ್ತತೆವಾಗಿ ವಿಚಾರ ಮಾಡಿಲ್ಲ. ರಾವಣನು ರಂಭೆಯನ್ನು ಬಲಾತ್ಮರಿಸಿದ ಕಾರಣ ಕೋಪಗೊಂಡ ನಳಕೂಬರನು ರಾವಣನಿಗೆ ಕೊಟ್ಟ ಶಾಪವನ್ನು ರಂಭೆಯ

ಅನುಪಾದದಲ್ಲಿ ಈ ಸರ್ಕಾರ್ಕೆ ‘ವನಕ್ಕೀಡೆ’ ಎಂಬ ಶೀರ್ಷಿಕೆಯನ್ನು ಕೊಟ್ಟಿದ್ದಾರೆ. ಇದರಲ್ಲಿ ಆ ಕಾಗೆಯ ಸೀತೆಯ ಕೊರಳಲ್ಲಿಯ ಹಾರದವರೆಗೆ ಅತಿರೇಕ ಮಾಡಿದ ವರ್ಣನೆ ಇದೆ. ರಾಮನು ಈ ಕಾಗೆಗೆ ತಿಕ್ಕೆ ವಿಧಿಸಲು ಇಷಿಕಾಸ್ತದಿಂದ ಮಂತ್ರಿಸಿ ಒಂದು ಕಡ್ಡಿಯನ್ನು ಭಾಣದಂತೆ ಈ ಕಾಗೆಗೆ ಬಿಟ್ಟನೆಂಬ ವರ್ಣನೆ ಇದೆ. ಈ ಕಾಗೆಯ ಬಗ್ಗೆ ಇನ್ನಿತರ ಮಾಹಿತಿ ಬಂದಿಲ್ಲ.

ಶಾಪವೆಂದು ಪರಿಗಣಿಸಿದರೆ ಅದರ ಬಗ್ಗೆ ಮೊದಲು ವಿವೇಚಿಸಲಾಗಿದೆ. (ಶಾಪ ಕ್ರಮ ಸಂಖ್ಯೆ ೪೬, ನಲಕೂಬರ < ರಾವಣ ಪರಿಶೀಲಿಸಿರಿ.) ರಂಬೆಯು ಬೇರೆ ಶಾಪವನ್ನು ನುಡಿದ ಬಗ್ಗೆಯಾಗಲೀ ಅದೇ ರೀತಿ ಉಮೆ ಮತ್ತು ವರ್ಣಣಕ್ಕೆಯರು ಶಾಪಗಳನ್ನು ಉಚ್ಚರಿಸಿದ ಉಲ್ಲೇಖವು ಬೇರೆ ಎಲ್ಲಿಯೂ ಬಂದಿರುವದಿಲ್ಲ.

### ಃ. ಪಾಯಸ ಪಡೆದಿದ್ದು ಬಾಲಕಾಂಡ/೧೬

ದಶರಥನು ಪುತ್ರಪೂರ್ತಿಯಾಗಬೇಕೆಂಬ ಉತ್ಸಂಚೇಷ್ಟೆಯಿಂದ ಪುತ್ರಕಾಮೇಷ್ಟಿಯಜ್ಞವನ್ನಾಚರಿಸಿದನು. ಅಗ್ನಿಕುಂಡದಿಂದ ಒಬ್ಬ ಮಹಾಪುರುಷನು ಪ್ರಕಟನಾದನು. ಆತನ ರೂಪವು ಅಗ್ನಿಯ ಜ್ವಾಲೆಯಂತೆ ಕಂಗೋಳಿಸುತ್ತಿತ್ತು. ದಿವ್ಯವಾದ ಪಾಯಸದಿಂದ ಪೂರ್ತಿ ತುಂಬಿದ, ಬೆಳ್ಳಿಯ ಮುಚ್ಚಳವಿದ್ದ ಒಂದು ಜಿನ್ನದ ಪಾತ್ರೀಯ ಆತನ ಕರಗಳಲ್ಲಿತ್ತು. ‘ಪ್ರಜಾಪತಿಯ ನನ್ನನ್ನು ನಿನ್ನ ಬಳಿ ಕಳುಹಿದ್ದನೇ’ ಎಂದು ಆತನು ಯಜ್ಞ ಮಂಟಪದಲ್ಲಿ ಬಂದು ದಶರಥನಿಗೆ ಹೇಳಿದನು. ದಶರಥನು ಆತನನ್ನು ಯಥಾಯೋಗ್ಯವಾಗಿ ಸತ್ಯರಿಸಿದನು.

ಆತನು ದಶರಥರಾಜನಿಗೆ–

ಇದಂ ತು ನ್ಯಾಪಶಾದೋಲ ಪಾಯಸಂ ದೇವಸೀಮಿತಮ್ |  
ಪ್ರಜಾಕರಂ ಗೃಹಾಣ ತ್ವಂ ಧನ್ಯಮಾರೋಗ್ಯವಧನಮ್ ||೧೬||  
ಭಾಯಾಃಕಾಮನರೂಪಾಕಾಮಶ್ಮೀತೇತಿ ಪ್ರಜ್ಞ ವೈ |  
ತಾಮ ತ್ವಂ ಲಪ್ಷಣೇ ಪುತ್ರಾನ್ಯದಧರಂ ಯಜಸೇ ನ್ಯಪ ||೨೦||

‘ಹೇ ರಾಜನೇ, ದೇವತೆಗಳನ್ನು ಅಚ್ಚಿಸುತ್ತಿರುವದರಿಂದ ಇದು ಇಂದು ನಿನಗೆ ಪೂರ್ವವಾಗಿದೆ. ಎಲ್ಲೆ ನ್ಯಾಪಶೇಪ್ತನೇ, ಈ ಪಾಯಸವು ಧನಕಾರವೂ ಆರೋಗ್ಯಕರವೂ ಸಂತಾನಕರವೂ ಇದ್ದು ದೇವತೆಗಳಿಂದ ನಿಮಿಷಸ್ವಾಂಪಿದೆ. ಅದನ್ನು ನೀನು ಸ್ವಿಕರಿಸು! ನೀನು ನಿನ್ನ ಪ್ರಿಯರಾಗಿರುವ ಪತ್ನಿಯರಿಗೆ ಕೂಡು! ಎಲ್ಲರೂ ಸೇರಿ ಭಕ್ತಿಸಿರಿ! ಅಂದರೆ ನೀನು ಯಾವ ಉದ್ದೇಶದಿಂದ ಯಜ್ಞವನ್ನು ಮಾಡುತ್ತಿರುವಿಯೋ ಆ ಉದ್ದೇಶವು ನಿನ್ನ ಪತ್ನಿಯರಿಂದ ಪುತ್ರರು ಹುಟ್ಟಿ, ಸಫಲವಾಗುವದು’ ಎಂದು ನುಡಿದನು.

ಪಾಯಸ ದೊರೆತದ್ದು ಯಜ್ಞದ ಫಲರೂಪವಾಗಿದೆ. ಪುತ್ರರು ಹುಟ್ಟಿದ್ದು ಪಾಯಸದ ಪರಿಣಾಮವಾಗಿದೆ. ಇದು ವರಪೆಂದನಿಸಿದರೂ ಪಾಯಸ ದೊರೆತದ್ದಕ್ಕೆ

ವರವೆಂದನ್ನುವುದು ಸರಿಯಾಗಲಾರದು. ಇದು ಪ್ರಸಾದರೂಪವಾಗಿದೆ. ಅನುಗ್ರಹವೆಂದನ್ನುಬಹುದು. ಪಾಯಸದ ಪ್ರಭಾವ ಪರಿಣಾಮರೂಪವಾಗಿ ಮಕ್ಕಳು ಹುಟ್ಟಿದ್ದರು. ವಾಲ್ಯೇಕಿ ರಾಮಾಯಣದಲ್ಲಿ ಸಂತಾನಪೂರ್ಣಿಗೆಂದು ಕೊಟ್ಟ ಹತ್ತು ವರಗಳ ಉಲ್ಲೇಖವಿದೆ. ಅವುಗಳಲ್ಲಿಯ ಒಂದರಲ್ಲೂ ಸಂತಾನಕ್ಕಾಗಿ ಪಾಯಸದ ಬಳಕೆ ಕಂಡುಬರುವದಿಲ್ಲ.

ವರಗಳ ಕ್ರಮಸಂಖ್ಯೆ ೬, ೮, ೯, ೧೦, ೧೧, ೧೨, ೧೩, ೧೪, ೨೦ ಮತ್ತು ೪೫ ಪರಿಶೀಲಿಸಿರಿ.

#### ೪. ತ್ರಿಶಂಕುವಿನ ಸ್ವರ್ಗಗಮನ

ಬಾಲಕಾಂಡ/೯೦

ದೇಹಸಹಿತವಾಗಿ ಸ್ವರ್ಗಕ್ಕೆ ಹೋಗಬೇಕೆಂಬ ಉತ್ತರಕೇಷ್ಟೆಯನ್ನು ಹೊಂದಿದವನಾಗಿ ಯಜ್ಞವನ್ನು ಕೈಪೊಂಡ ತ್ರಿಶಂಕುವಿಗೆ ಬಲುದುಃಖವಾಯಿತು. ಆತನು ವಸಿಷ್ಠ ಪುತ್ರರ ಬಳಿಗೆ ಹೋದನು. ವಸಿಷ್ಠರ ಪುತ್ರರು ಸಹ ಈತನ ವಿನಂತಿಯನ್ನು ಅಸದ್ಯ ಮಾಡಿದ್ದಲ್ಲದೇ ‘ನೀನು ಚಾಂಡಾಲನಾಗುವೇ!’ ಎಂಬ ಶಾಪವನ್ನು ಕೊಟ್ಟರು. ಚಾಂಡಾಲತ್ವವನ್ನು ಹೊಂದಿದ ತ್ರಿಶಂಕು ವಿಶ್ವಾಮಿತ್ರನಿಗೆ ಶರೀರ ಹೋದನು. ತನ್ನನ್ನು ರಚಿಸಬೇಕು ಮತ್ತು ತನ್ನ ಕೋರಿಕೆಯನ್ನು ಈಡೇರಿಸಲು ನೇರವಾಗಬೇಕೆಂದು ವಿನಂತಿಸಿದನು. ವಿಶ್ವಾಮಿತ್ರನು ತ್ರಿಶಂಕುವನ್ನು ರಚಿಸುವ ಹೊಣೆಯನ್ನು ಸ್ವೀಕರಿಸಿದನು. ತನ್ನ ಸ್ವಂತದ ತಪೋಬಲದಿಂದ, ವಸಿಷ್ಠಪುತ್ರರ ಶಾಪದಿಂದ ಉಂಟಾದ ದೇಹಸಹಿತ ತ್ರಿಶಂಕುವಿಗೆ ಸ್ವರ್ಗವನ್ನು ದೊರಕಿಸಿಕೊಡುವ ದೃಢಪ್ರತಿಜ್ಞೆಯನ್ನು ಮಾಡಿದನು. ವಿಶ್ವಾಮಿತ್ರನು ತ್ರಿಶಂಕುವನ್ನು ಸ್ವರ್ಗಕ್ಕೆ ಕಳುಹಿದನು. ಆದರೆ, ಅಲ್ಲಿಯ ಇಂದ್ರಾದಿದೇವತೆಗಳು ‘ಸ್ವರ್ಗದಲ್ಲಿ ಇರುವ ಯೋಗ್ಯತೆ ನಿನಗಿಲ್ಲ’ ಎಂದು ನುಡಿದು ತ್ರಿಶಂಕುವನ್ನು ತಲೆಕೆಳಗೆ ಮಾಡಿ ಸ್ವರ್ಗದಿಂದ ಪೃಥಿವ್ಯಯತ್ತ ತಳ್ಳಿಹಾಕಿದರು. ಆಗ ಶರಣಾಗತನಾದ ತ್ರಿಶಂಕುವನ್ನು ರಚಿಸುವ ಮತ್ತು ಆತನ ಇಟ್ಟಿಯನ್ನು ಪೂರ್ಣಗೊಳಿಸುವ ಪೂರ್ಣ ಹೊಣೆ ತನ್ನದೇ ಎಂದು ವಿಶ್ವಾಮಿತ್ರನು ಬಗೆದನು. ಆತನು—

ಪಶ್ಯ ಮೇ ತಪಸೋ ವೀಯ್ಯಂ ಸ್ವಾಜಿತಸ್ಯ ನರೇಶ್ವರ |

ಏಷಂ ತ್ವಂ ಸ್ವಶರೀರೇಣ ನಯಾಮಿ ಸ್ವರ್ಗಮೋಜಸಾ ॥೧೬॥

ದುಷ್ಪಾಪಂ ಸ್ವ ಶರೀರೇಣ ಸ್ವರ್ಗಂ ಗಳ್ಳ ನರೇಶ್ವರ |

ಸ್ವಾಜಿತಂ ಕಂಚಿದಪ್ಯಸ್ಮಿ ಮಯಾ ಓ ತಪಸಃ ಘಲಮ್ ॥೧೭॥

‘ಹೇ ರಾಜನೆ, ತಾನು ಗಳಿಸಿದ ನನ್ನ ತಪಸ್ಸಿನ ಸಾಮರ್ಥ್ಯವನ್ನು ತಾನು ಅವಲೋಕಿಸು. ನಾನು ಈಗ ಆ ತಪೋಬಲದಿಂದ ನಿನ್ನನ್ನು ನಿನ್ನ ಶರೀರ ಸಮೇತವಾಗಿ ಸ್ವರ್ಗಕ್ಕೆ ಒಯ್ಯಿತ್ತೇನೆ. ಸದೇಹವಾಗಿ ಸ್ವರ್ಗ ಸೇರುವದು ಕರಿಣ; ಆದರೂ ಅಲ್ಲಿಗೆ ನೀನು ಹೋಗು! ನಾನು ತಪಸ್ಸಿನ ಸಿದ್ಧಿಯನ್ನು ಕಾಯ್ದು ಇಟ್ಟಿದ್ದೇನೆ. ಅದರ ಪ್ರಭಾವದಿಂದ ನಿನ್ನ ಶರೀರದೊಂದಿಗೆ ಸ್ವರ್ಗಕ್ಕೆ ಹೋಗು!’ ಎಂದನು.

ಈ ರೀತಿಯ ವಿಶ್ವಾಮಿತ್ರನ ಪ್ರತಿಜ್ಞೆಯು ಆತನ ಸದಿಚ್ಛಯನ್ನು ವ್ಯಕ್ತ ಗೊಳಿಸುತ್ತದೆ. ಏಕೆಂದರೆ ಆತನ ಪ್ರಯತ್ನವು ಘಲಕಾರಿಯಾಗಲಿಲ್ಲ. ಈ ಸಂದರ್ಭದಲ್ಲಿ ವಾಲ್ಯೇಕ ಸಹ ‘ವರ’ ಎಂಬ ಶಬ್ದವನ್ನು ಬಳಸಿಲ್ಲ. ಇದು ಮಹತ್ತದ ಸಂಗತಿಯಾಗಿದೆ. ವರ ಅಥವಾ ಶಾಪದ ಘಲವು ನಿಶ್ಚಿತವಾಗಿರುತ್ತದೆ. ಅದೆಂದೂ ಸುಳಾಗಲಾರದು. ವಿಶ್ವಾಮಿತ್ರನ ಪ್ರಯತ್ನವು ಸಫಲಗೊಂಡಿದ್ದರೆ ಅದಕ್ಕೆ ವರವೆಂದನ್ನಿಬಹಿತು.

### ಃ. ಶುನಃಶೇಪನಿಗೆ ದೀಪಾ ಆಯುಸ್ಸು ದೋರೆತದ್ದು ಬಾಲಕಾಂಡ/೬೨

ಶುನಃಶೇಪನು ಖುಚೀಕನ ಮಕ್ಕಳಲ್ಲಿ ನಡುವಿನವನು. ಇವನು ವಿಶ್ವಾಮಿತ್ರನ ಸಹೋದರಿಯ ಮಗನಾಗಿದ್ದನು. ಯಜ್ಞದಲ್ಲಿ ನರಬಲಿಯನ್ನು ಕೊಡಲೋಸುಗ ಅಂಬರೀಷನು ಇವನನ್ನು ಕೊಂಡುಕೊಂಡಿದ್ದನು. ಶುನಃಶೇಪನನ್ನು ಕೊಂಡೊಯ್ಯಿವಾಗ ಮಾರ್ಗದಲ್ಲಿ ವಿಶ್ವಾಮಿತ್ರನ ಭೇಟಿಯಾಯಿತು. ಶುನಃಶೇಪನು ತನ್ನ ಸೋದರಮಾವನಾದ ವಿಶ್ವಾಮಿತ್ರನಿಗೆ ಶರಣಹೊಗಿ, ‘ಎಲ್ಲೆ ಮುನಿಯೇ, ನನಗೆ ತಾಯಿಯೂ ಇಲ್ಲ, ತಂದೆಯೂ ಇಲ್ಲ. ಅಂದಬಳಿಕ ಮಿಕ್ಕ ನೆಂಟರಿಷ್ಟರು ಯಾರು ನನಗೆ? ಈ ಸ್ಥಿತಿಯಲ್ಲಿರುವ ನನ್ನನ್ನು, ಹೇ ಸೌಮ್ಯನೇ, ಹೇ ಮುನಿಶ್ವಣೇ, ಧರ್ಮವೆಂದು ನೀನು ನನ್ನನ್ನು ರಕ್ಷಿಸಬೇಕು. ಹೇ ಪುರುಷತ್ರೇಷ್ಟನೇ, ನೀನೇ ನನ್ನ ರಕ್ಷಕನು. ಶರಣಾಗತರೆಲ್ಲರನ್ನೂ ರಕ್ಷಿಸುವವನು ನೀನೇ ಆಗಿರುವಿ. ಅಂಬರೀಷನ ಕಾರ್ಯವೂ ನಡೆಯಬೇಕು; ನಾನು ದೀಪಾ ಯುವಾಗಿರಬೇಕು. ಉತ್ಕಷ್ಟ ತಪಸ್ಸನ್ನು ಮಾಡಿ ನಾನು ಸ್ವರ್ಗ ಲೋಕವನ್ನು ಪಡೆಯುವಂತಾಗಬೇಕು. ಇದಕ್ಕಾಗಿ ನೀನು ಉದಾರ ಅಂತಹಕರಣದಿಂದ, ಅನಾಥನಾದ ನನಗೆ ಸ್ಥಾಮಿಯಾಗಬೇಕು. ಎಲ್ಲೆ ಧರ್ಮನಿಷ್ಟನೇ, ತಂದೆಯು ಮಗನನ್ನು ಕಾಪಾಡುವಂತೆ ನೀನು ನನ್ನನ್ನು ಈ ಸಂಕಟದಿಂದ ಕಾಪಾಡಬೇಕು’ ಎಂದನು. ಶುನಃಶೇಪನ ಬಗ್ಗೆ ವಿಶ್ವಾಮಿತ್ರನ ಅಂತಹಕರಣವು ಕರಗಿತು. ಶುನಃಶೇಪನನ್ನು ಬದುಕಿಸಲು ನೆರವಾಗಿರೆಂದು

ವಿಶ್ವಾಮಿತ್ರನು ತನ್ನ ಮಹಿಳೆಗೆ ಹೇಳಿದನು. ಅವರು ಆತನ ಹೇಳಿಕೆಯನ್ನು ಅಲ್ಲಿಸಿದ್ದಕ್ಕಾಗಿ ವಿಶ್ವಾಮಿತ್ರನು ಅವರಿಗೆ ಶಾಪವನ್ನಿತ್ತನು.

ಸರ್ವದುಃಖಿನಾಶಕ ರಕ್ಷಣಮಂತ್ರದಿಂದ ಶುನಿಸೇಪನನ್ನು ವಿಶ್ವಾಮಿತ್ರನು ರಕ್ಷಿಸಿದನು. ವಿಶ್ವಾಮಿತ್ರನು ಶುನಿಸೇಪನಿಗೆ ಈ ರೀತಿ ಹೇಳಿದನು: ‘ದಭೀರು ಹಗ್ಗಿಗಳಿಂದ ಕಟ್ಟಲ್ಪಟ್ಟ ಕೆಂಪು ಪುಷ್ಟಿಗಳಿಂದ ಹಾಗೂ ಕೆಂಪು ಗಂಧದಿಂದ ಅಲಂಕರಿಸಲ್ಪಟ್ಟ ನೀನು ಯಜ್ಞದ ಯೂಪದ ಬಳಿಗೆ ಬಂದ ನಂತರ ಈ ಮಂತ್ರಗಳಿಂದ ಅಗ್ನಿಯನ್ನು ಸ್ತುತಿಸು. ಅಂಬರೀಷನ ಯಜ್ಞದಲ್ಲಿ ಈ ಎರಡು ಮಂತ್ರ ಸ್ತೋತ್ರಗಳನ್ನು ಹೇಳು. ನಿನ್ನ ಇಷ್ಟಾರ್ಥವು ಪೂರ್ತಿಗೊಳ್ಳುವದು’ ಎಂದನು. ಆ ರೀತಿ ಶುನಿಸೇಪನು ಇಂದ್ರ ಹಾಗೂ ವಿಷ್ಣು ಈ ದೇವತೆಗಳನ್ನು ಕುರಿತು ಉತ್ಸಾಹ ಮಂತ್ರಗಳಿಂದ ಸ್ತುತಿಸಿದನು.

ತತಃ ಶ್ರೀತಃ ಸಹಸ್ರಾರ್ಥಿ ರಹಸಯಸ್ತುತಿತೋಷಿತಃ ।

ದೀರ್ಘಮಾಯಸ್ತದಾ ಪ್ರಾದಾಷ್ಟಿನಃತೋಷಾಯ ವಾಸವಃ ॥೨೨॥

ಈ ವಿಧದ ರಹಸ್ಯಸ್ತುತಿಯಿಂದ ಇಂದ್ರನು ಪ್ರಸನ್ನನಾದನು. ಶುನಿಸೇಪನಿಗೆ ಸಂತೋಷದಿಂದ ದೀರ್ಘ ಆಯುಸನ್ನು ಹೊಟ್ಟನು.

ಹೀಗೆ ಶುನಿಸೇಪನಿಗೆ ದೀರ್ಘ ಆಯುಸು ದೊರೆತದ್ದು ಮಂತ್ರಪ್ರಭಾವ ದಿಂದಾಗಿದೆ. ಶುನಿಸೇಪನು ಇಂದ್ರನನ್ನು ಯಾಚಿಸಿರಲಿಲ್ಲ; ವಿಶ್ವಾಮಿತ್ರನ ಬಳಿ ದೀರ್ಘಾಯಸ್ತನ್ನು ಬೇಡಿದ್ದನು. ಆದ್ದರಿಂದ ಇದು ಇಂದ್ರನ ಪರವಾಗಿರದೇ ಆತನ ಆಶೀರ್ವಾದವೆನ್ನವು ಸೂಕ್ತವಾಗುತ್ತದೆ. ಈ ಆಶೀರ್ವಾದದ ಸ್ಥೂಲವು ಮಾತ್ರ ವರದಂತಾಗಿದೆ. ವಾಲ್ಯೇಕಿಯ ಸಹ ‘ವರ’ವೆಂಬ ಶಬ್ದವನ್ನು ಬಳಸಿಲ್ಲ.

### ३. ರಾವಣನಿಗೆ ಮಂತ್ರ ಪ್ರಾಪ್ತಿಯಾಗಿದ್ದು

**ಉತ್ತರಕಾಂಡ/ಪ್ರಾಪ್ತಿಪ್ತ-ಈ**

ರಾವಣನು ದಿಗ್ಭಿರು ಮಾಡಲು ಚಂದ್ರಲೋಕಕ್ಕೆ ಹೋಗಿದ್ದನು. ಅಲ್ಲಿಯ ಚಂದ್ರ ಕಿರಣಗಳ ಶೀತಲತೆಯನ್ನು ಸಹಿಸುವದು ರಾವಣನಿಗೆ ಅಸಾಧ್ಯವಾಯಿತು. ಆಗ ಆತನು ತನ್ನ ಧನಸಸ್ನೇತಿಕೊಂಡು ಚಂದ್ರನಿಗೆ ಗುರಿ ಇಡಲಾರಂಭಿಸಿದನು. ಈ ರೀತಿ ಚಂದ್ರನನ್ನು ಹೀಡಿಸುತ್ತಿರುವದನ್ನು ಕಂಡು ಬ್ರಹ್ಮದೇವನು ಚಂದ್ರಲೋಕಕ್ಕೆ ಬಂದನು. ರಾವಣನನ್ನು ಕುರಿತು, ‘ನೀನು ಚಂದ್ರನಿಗೆ ಹೀಡೆ ಹೊಡಬೇಡ! ಈ ಮಹಾತೇಜಸ್ಸುಳ್ಳ ದ್ವಿಜರಾಜನು ಜಗತ್ತಿನ ಹಿತವನ್ನು ಬಯಸುತ್ತಾನೆ. ನಾನು

ನಿನಗೆ ಒಂದು ಮಂತ್ರವನ್ನು ಉಪದೇಶಿಸುವೆ. ಈಮಂತ್ರವನ್ನು ಜಪಿಸುವವನು ಎಂದಿಗೂ ಮರಣ ಹೊಂದಲಾರನು. ಮರಣವು ಸನ್ನಿಹಿತವಾದಾಗ ಈ ಮಂತ್ರವನ್ನು ಜಪಿಸಬೇಕು' ಎಂದನು. ಆಗ ರಾವಣನು ಈ ಮಂತ್ರದ ಅರ್ಥಕ್ಕೆಯನ್ನು ವ್ಯಕ್ತಪಡಿಸಿ ಬ್ರಹ್ಮದೇವನಿಗೆ, 'ನೀನು ನನಗೆ ಪ್ರಸನ್ನನಾಗಿದ್ದರೆ ಮತ್ತು ನನಗೆ ಮಂತ್ರೋಪದೇಶವನ್ನು ಮಾಡುವ ಇಚ್ಛೆಯು ನಿನಗಿದ್ದರೆ ಆ ಮಂತ್ರವನ್ನು ನನಗೆ ಕೊಡು! ಇದರಿಂದ ಎಲ್ಲ ದೇವತೆಗಳ, ಅಸುರರ, ದಾನವರ ಹಾಗೂ ಸಕಲ ಪ್ರಾಣಿಮಾತ್ರರ ಭಯವು ನನಗೆ ಇಲ್ಲದಂತಾಗುವದು. ನಿನ್ನ ಕೃಪಾ ಪ್ರಸಾದದಿಂದ ನಾನು ಯಾರಿಂದಲೂ ಜಯಿಸಲ್ಪಡಲಾರೆನು. ಇದರಲ್ಲಿ ಸಂಶಯವಿಲ್ಲ' ಎಂದು ನುಡಿದನು. ಬ್ರಹ್ಮದೇವನು ಈ ಮಂತ್ರಗಳನ್ನು ಕೊಟ್ಟನಂತರ ರಾವಣನು ಈ ಮಂತ್ರವನ್ನು ಸ್ವೀಕರಿಸಿದನು.

ದತ್ತಾ ತು ರಾಜಾಸ್ಯೈವಂ ಪರಂ ಸ ಕಮಲೋಢ್ವಃ ।

ಪುನರೇವಾಗಮಾತ್ ಕ್ಷಿಪ್ರಂ ಬ್ರಹ್ಮಲೋಕಂ ಪಿತಾಮಹಃ ॥೫/೧॥

ಈ ಸಂದರ್ಭದಲ್ಲಿ ವಾಲ್ಯೋಚಿಯು 'ವರ' ಎಂಬ ಶಬ್ದವನ್ನು ಯೋಜಿಸಿದ್ದಾನೆ. ಅನುವಾದದಲ್ಲಿಯೂ 'ಈ ರೀತಿ ರಾವಣನಿಗೆ ವರವನ್ನು ಕೊಟ್ಟ ನಂತರ ಪಿತಾಮಹನಾದ ಬ್ರಹ್ಮದೇವನು ಕೂಡಲೇ ಬ್ರಹ್ಮಲೋಕಕ್ಕೆ ತೆರಳಿದನು' ಎಂದಿದೆ. ಹೀಗಿದ್ದರೂ, ವರಗಳನ್ನು ಕುರಿತು ಬರೆಯುವಾಗ ಈ ವರವನ್ನು ಏಕೆ ಬರೆದಿಲ್ಲ? ಎಂಬುದು ಕೆಳಗಿನ ಕಾರಣಗಳಿಂದ ತಿಳಿದುಬರುತ್ತದೆ.

ಯಾವುದೇ ಮಂತ್ರವು ಸಿದ್ಧಮಂತ್ರವಾಗಾಲು ಯಥಾಯೋಗ್ಯ ಜಪವು ಅವಶ್ಯಕವಿದೆ. ಕೆಲವು ನಿಯಮಬಂಧಗಳನ್ನು ಪಾಲಿಸಬೇಕಾಗುತ್ತದೆ. ಅದರಲ್ಲಿ ಲೋಪದೋಪಗಳಾದರೆ ಇಚ್ಛಿತ ಪರಿಣಾಮವು ಘಲಕಾರಿಯಾಗಲಾರದು. ವರದ ವಿಷಯದಲ್ಲಿ, ಒಮ್ಮೆ ವರವನ್ನು ಪಡೆದನಂತರ ವರ ಪಡೆದ ವ್ಯಕ್ತಿಯ ಮೇಲೆ ಯಾವ ಬಂಧನಗಳೂ ಕಟ್ಟಳೆಗಳೂ ಇರುವದಿಲ್ಲ. ಆ ವ್ಯಕ್ತಿಯು ವರವನ್ನು ಪಡೆದನಂತರ ಹೇಗೆ ವರ್ತಿಸಿದರೂ ವರದ ಪರಿಣಾಮವು ನಿಶ್ಚಿತಸಾಧ್ಯವಿರುತ್ತದೆ. ಜಪವು ಮಂತ್ರಸಿದ್ಧಿಯ ಸಾಧನವಿದೆ. 'ಸಾಧ್ಯ' ಸಂಗತಿಯಲ್ಲ. ಇದು ಕಟ್ಟಳೆಯ ವರಗಳಿಗೆ ಅನ್ವಯಿಸುವದಿಲ್ಲ.

## ೨. ಹನುಮನನ ಇಷ್ಟಾರ್ಥಾಪೂರ್ತಿ

### ಉತ್ತರಕಾಂಡ/೪೦

ರಾಮನ ರಾಜ್ಯಾಭಿಷೇಕವಾದ ನಂತರ ಆತನು ಎಲ್ಲ ಅತಿಥಿಗಳನ್ನು ಯೋಗ್ಯವಾಗಿ ಸಹಾಯಿಸಿ ಅವರನ್ನು ಬೀಳೆಳ್ಳಬ್ಬಣು. ವಾನರರಲ್ಲಿರ ಮಾನಸನ್ಯಾಸಗಳು ಪೂರ್ತಿಯಾದ ನಂತರ ಹನುಮಾನನು ರಾಮನನ್ನು ಕುರಿತು,

‘ಹೇ ರಾಜನೆ, ನಿನ್ನಲ್ಲಿ ಸದಾಕಾಲವೂ ನನ್ನ ಅಪಾರಪ್ರೀತಿವಿಶ್ವಾಗಳಿರಲಿ! ನನ್ನ ಭಕ್ತಿಯ ಅಚ್ಚಿಯದೇ ಉಳಿಯಲಿ. ನನ್ನ ಮನಸ್ಸಿನ ಒಲವು ನಿನ್ನಿಂದ ವಿಚಲಿತವಾಗಬಾರದು. ಹೇ ಏರನೇ, ಭೂಲೋಕದಲ್ಲಿ ರಾಮಕಥೆಯು ಉಳಿದಿರುವವರೆಗೆ ನನ್ನ ಪ್ರಾಣವು ನನ್ನ ದೇಹದಲ್ಲಿರಲಿ. ಇದರಲ್ಲಿ ಸಂಶಯವಿರಬಾರದು. ಎಲ್ಲೆ ರಘುನಂದನನೇ. ಈ ನಿನ್ನ ದಿವ್ಯಚರಿತ್ರೆಯನ್ನು ನನಗೆ ಅಪ್ಪರೆಯರು ನಿರೂಪಿಸಲಿ. ನಾನು ನಿನ್ನ ಚರಿತ್ರಾರ್ಥಕ್ಯಾತವನ್ನು ಸೇವಿಸಿ ನಿನ್ನ ದರ್ಶನದ ಇಚ್ಛೆಯನ್ನು ಪೂರ್ಣಸಿಹೊಳ್ಳುವೇ’ ಎಂದು ನುಡಿದನು.

ಆಗ ರಾಮನು ಸಿಂಹಾಸನದಿಂದ ಎದ್ದು ಹನುಮಾನನನ್ನು ಆಲಿಂಗಿಸಿದನು.

ಎವಮೇತಕ್ಕಪಿಶ್ಚೇಷ್ಟ ಭವಿತಾ ನಾತ್ ಸಂಶಯಃ ।

ಚರಿಷ್ಟಿ ಕಥಾ ಯಾವದೇಷಾ ಲೋಕೇ ಚ ಮಾಮಿಕಾ ॥೨೧॥

ತಾವತ್ತೇ ಭವಿತಾ ಕೇತಿಃ ಶರೀರೇಷ್ಟಸಪತ್ಸಧಾ ।

ಲೋಕಾ ಹಿ ಯಾವತ್ಸಾಷ್ಟಂತಿ ತಾವತ್ಸಾಷ್ಟಂತಿ ಮೇ ಕಥಾಃ ॥೨೨॥

ರಾಮನು ಹನುಮಾನನಿಗೆ ‘ಎಲ್ಲೆ ವಾನರಶೇಷ್ಟನೇ, ಎಲ್ಲವೂ ನಿನ್ನ ಇಷ್ಟವರಂತೆ ಆಗುವದು; ಇದರಲ್ಲಿ ಸಂದೇಹ ಬೇಡ. ಈ ನನ್ನ ಕಥೆಯು ಪ್ರಪಂಚದಲ್ಲಿರುವವರೆಗೆ ನೀನು ಕೇರ್ತಿಯುಳ್ಳವನಾಗಿ ಜೀವಿಸಿರುವೆ. ಭೂಲೋಕವು ಇರುವವರೆಗೆ ನನ್ನ ಚರಿತ್ರೆಯು ಉಳಿಯವದು’ ಎಂದು ನುಡಿದು ರಾಮನು ವೃಥಾಯರ್ಥಾಂದ ಧಳಧಳಿಸುತ್ತಿದ್ದ, ಜಂದುಪ್ರಭೆಯಂತೆ ಕಾಂತಿಮಯವಾದ ತನ್ನ ಕೊರಳಲ್ಲಿಯ ಹಾರವನ್ನು ಹನುಮಾನನ ಕೊರಳಿಗೆ ಹಾಕಿದನು.

ಹನುಮಾನನು ವ್ಯಕ್ತಪಡಿಸಿದ ಇಚ್ಛೆಯನ್ನು ರಾಮನು ಪೂರ್ತಿಗೊಳಿಸಿದ ಸಂಗತಿಯು ನಿಜವಿದ್ದರೂ ಅದು ಆಶೀರ್ವಾದದಂತೆ ಇದೆ. ಅದನ್ನು ವರವೆಂದು ಹೇಳಲಾಗುವದಿಲ್ಲ. ವಾಲ್ಯೇಕಿಯು ‘ವರ’ ಎಂಬ ಶಬ್ದವನ್ನು ಉಪಯೋಗಿಸಿಲ್ಲ. ಅದಲ್ಲದೇ ಕೊಟ್ಟ ಕೊರಳಿನ ಹಾರವು ಒಂದು ಅನುಗ್ರಹವಾಗಿಯೇ ಹೊರತು ವರವಲ್ಲ.

**ಲ. ವಿಭಿಂಜನಿಗೆ ರಾಮನ ಅಜ್ಞೆ  
ಉತ್ತರಕಾಂಡ/೧೦೮**

ಮಹಾ ಪ್ರಸಾಣಕ್ಕೆ ಹೊರಡುವದೆಂದು ನಿಶ್ಚಯಾದ ನಂತರ ರಾಮನು ಮಿಕ್ಕೆಲ್ಲ ಸಂಗತಿಗಳ ಏಪಾರಣಿನಲ್ಲಿ ತೋಡಿದನು. ಸಹೋದರರನ್ನು, ಮಿತ್ರ-ಬಂಧುಗಳನ್ನು ಭೇಟಿಯಾದನು. ಆ ಸಮಯದಲ್ಲಿ ವಿಭಿಂಜನಿಗೆ,

ಯಾವತ್ತೆಜಾ ಧರಿಷ್ಟುಂತಿ ತಾವತ್ತುಂ ವೈ ವಿಭಿಂಜನ |  
ರಾಕ್ಷಸೇಂದ್ರ ಮಹಾವೀರ್ಯ ಲಂಕಾಃ ಕ್ಷಂ ಧರಿಷ್ಟುಂ ॥೨೮॥  
ಯಾವಚ್ಚದ್ವೈ ಸೂರ್ಯಾಃ ಯಾವತ್ತಿಷ್ಟತಿ ಮೇದಿನೀ |  
ಯಾವಚ್ಚ ಮತ್ತಾ ತೋಕೇ ತಾವದ್ರಾಷ್ಟಂ ತವಾಸ್ತಿಷ್ಟ ॥೨೯॥

‘ವಿಭಿಂಜನೇ, ಎಲ್ಲೆ ಮಹಾವೀರ ರಾಕ್ಷಸಾಧಿಪತಿಯೇ, ಈ ಭೂಲೋಕದಲ್ಲಿ ಪ್ರಜೆಗಳಿರುವವರೆಗೆ ನೀನು ದೇಹದೊಂದಿಗೆ ಜೀವಿಸಿ ಲಂಕೆಯಲ್ಲಿರು. ಸೂರ್ಯ ಚಂದ್ರರು ಪ್ರತಿಷ್ಠಿಯನ್ನು ಬೆಳಗುತ್ತಿರುವವರೆಗೆ ಮತ್ತು ನನ್ನ ಕಥೆಯು ಈ ತೋಕದಲ್ಲಿ ಪ್ರಜಾರದಲ್ಲಿರುವವರೆಗೆ ನಿನ್ನ ರಾಜ್ಯವು ಸ್ಥಿರವಿರಲಿ’ ಎಂದು ನುಡಿದನು.

ರಾಮನ ಈ ಮೇಲಿನ ಹೇಳಿಕೆಯನ್ನು ವಾಲ್ಯೇಕಿಯು ‘ವರ’ವೆಂದು ಹೇಳಿದೇ ಅದಕ್ಕೆ ‘ಅಜ್ಞೆ’ ಎಂಬ ತಬ್ಬವನ್ನು ಬಳಸಿದ್ದಾನೆ. ರಾಮನು ಮತ್ತೆ,  
ಶಾಸಿತಕ್ಷೇತ್ರ ಸಶಿತ್ವೇನ ಕಾರ್ಯಂ ತೇ ಮಮ ಶಾಸನಮಾ ॥೨೯॥

“ಮಿತ್ರತ್ವದಿಂದ ನಾನು ನಿನಗೆ ಅಜ್ಞೆ ಮಾಡುತ್ತಿದ್ದೇನೆ. ನೀನು ಅದರಂತೆ ನಡೆದುಕೊಳ್ಳುವದು ಅವಶ್ಯವಿದೆ” ಎಂದು ನುಡಿದನು. ಹನುಮಾನನ ಇಷ್ಟಾರ್ಥ ಪೂರ್ತಿಯಂತೆ (ಉತ್ತರಕಾಂಡ/೪೦ ಪರಿಶೀಲಿಸಿರಿ) ಈ ಸಂದರ್ಭದಲ್ಲಿಯೂ ರಾಮನು ತನ್ನ ಉತ್ತರ ಪ್ರೇಮ-ಸದ್ಗುಣನ್ನು ಪ್ರಕಟಿಸಿದ್ದಾಣೆ. ಇದು ಆತನ ಸದಿಚ್ಛಯಾಗಿತ್ತು. ಇದಕ್ಕೆ ಆಶೀರ್ವಾದವೆಂದರೂ ಅಡ್ಡಿಯಿಲ್ಲ; ‘ವರ’ವೆಂದು ಮಾತ್ರ ಹೇಳಲಾಗುವುದಿಲ್ಲ.





1	2	3	4	5	6	7
01. 05/ 1993 97	dated. date	med.	dated, year month,	unseen + dated record, unseen + date rec., record, record date entries.		
02. 06/ 1993 date	dated. date	med.	dated. date	rec. date, record date, date entries, record		
03. 07/ 1993 date	dated. date	med./dr. date	dated, recorded date date	date unseen record date		
04. 08/ 1993 date	dated. date	med./dr. date	dated, date	date unseen record date		
05. 09/ 1993 date	dated. date	med.	med./dr	date, dr. date.		
<b>relocation test</b>						
06. 10/ 1993 date	dated. date	med.	dated. date	dated date, date date		

०	१	१०
ಉತ್ತರಾಂಶ ಸಾಮಾನ್ಯ ವಿಭಾಗ ಅದು ಮಹಿಳೆಯನ್ನು, ಅವಿನಾಧೀ ಅಥವಾ ಶ್ವರೀ ಅಥವಾ ಅಂತಿಮ ಉತ್ತರಾಂಶ.	ಉತ್ತರಾಂಶ : ಮಹಿಳೆಯನ್ನು ಅದು ಅಂತಿಮವಾಗಿ : ಇದು ಓ ಸಂಪೂರ್ಣ ಮಹಿಳೆಯನ್ನು, ಅಂತಿಮ ರೂಪವನ್ನು.	—
ಮಹಿಳೆಯ : ಮಹಿಳೆಯ ಏ ಸ್ವರ್ಗಾಂಶ ಮಹಿಳೆಯನ್ನು, ಇದು ಎಲ್ಲಾ ಮಹಿಳೆಯನ್ನು, ಇದು ಎಲ್ಲಾ ಮಹಿಳೆಯನ್ನು, ಇದು ಎಲ್ಲಾ ಮಹಿಳೆಯನ್ನು, ಇದು ಎಲ್ಲಾ ಮಹಿಳೆಯನ್ನು.	ಮಹಿಳೆಯ : ಮಹಿಳೆಯನ್ನು ಅಂತಿಮವಾಗಿ ಅದು ಅಂತಿಮವಾಗಿ, ಇದು ಅಂತಿಮ ಏ ಮಹಿಳೆಯನ್ನು, ಇದು.	—
ಅಂತಿಮವಾಗಿ ಏ,	—	ಇದು ಇಲ್ಲ, ಅಂತಿಮ ಇಲ್ಲ ಅಂತಿಮವಾಗಿ, ಅಂತಿಮವಾಗಿ ಏ, ಅಂತಿಮ ಇಲ್ಲ ಅಂತಿಮ ಅಂತಿಮವಾಗಿ, ಅಂತಿಮ ಇಲ್ಲ ಅಂತಿಮವಾಗಿ, ಅಂತಿಮ ಇಲ್ಲ ಇಲ್ಲ, ಅಂತಿಮ, ಅಂತಿಮ.
ಅಂತಿಮವಾಗಿ ಇಲ್ಲ,	—	—
ಅಂತಿಮವಾಗಿ ಇಲ್ಲ, ಇಲ್ಲ, ಅಂತಿಮ ಇಲ್ಲ ಇಲ್ಲ ಅಂತಿಮ ಅಂತಿಮವಾಗಿ, ಇಲ್ಲ, ಇಲ್ಲ. ಅಂತಿಮವಾಗಿ, ಅಂತಿಮ ಇಲ್ಲ ಅಂತಿಮವಾಗಿ, ಇಲ್ಲ ಇಲ್ಲ ಇಲ್ಲ, ಇಲ್ಲ, ಇಲ್ಲ.	—	—
—	ಇದು ಅಂತಿಮವಾಗಿ ಇಲ್ಲ. ಅಂತಿಮ, ಅಂತಿಮವಾಗಿ.	—
ಅಂತಿಮ ಅಂತಿಮ, ಅಂತಿಮ ಅಂತಿಮ ಅಂತಿಮ ಇಲ್ಲ, ಇಲ್ಲ, ಅಂತಿಮ ಇಲ್ಲ ಅಂತಿಮ ಇಲ್ಲ ಅಂತಿಮ ಇಲ್ಲ ಅಂತಿಮ ಇಲ್ಲ.	—	—
ಇಲ್ಲ ಇಲ್ಲ ಅಂತಿಮ ಅಂತಿಮ ಅಂತಿಮವಾಗಿ.	ಅಂತಿಮ ಅಂತಿಮ.	—
—	—	—
ಅಂತಿಮ ಅಂತಿಮ ಇಲ್ಲ,	ಇಲ್ಲ ಇಲ್ಲ	ಅಂತಿಮ, ಅಂತಿಮ ಅಂತಿಮ ಅಂತಿಮ ಅಂತಿಮ.

१	२	३	४	५	६	७
२८. ५. २८९	ಸಂಪನ್ಮ.	ಉತ್ತರ.	ಅಂತ.	ಉತ್ತರ, ಸಂಪನ್ಮ	ಉತ್ತರ, ಸಂಪನ್ಮ	ಉತ್ತರ, ಸಂಪನ್ಮ
	ಈಗ		ಉತ್ತರ,	ಉತ್ತರ,	ಉತ್ತರ,	ಉತ್ತರ,
			ಉತ್ತರ	ಉತ್ತರ,	ಉತ್ತರ,	ಉತ್ತರ,
				ಉತ್ತರ,	ಉತ್ತರ,	ಉತ್ತರ,
२९. ५. २९०	ಸಂಪನ್ಮ.	ಉತ್ತರ.	ಅಂತ.	ಉತ್ತರದ ಅಥ ಉತ್ತರ	ಉತ್ತರದ ಅಥ ಉತ್ತರ	ಉತ್ತರದ ಅಥ ಉತ್ತರ
	ಉತ್ತರದ ಅಥ		ಉತ್ತರ		ಉತ್ತರ ಉತ್ತರದ ಅಥ	ಉತ್ತರದ ಅಥ
	ಉತ್ತರದ ಅಥ					
३०. ५. २९१	ಸಂಪನ್ಮ.	ಉತ್ತರ.	ಅಂತ.	ಉತ್ತರ ಉತ್ತರದ ಅಥ	ಉತ್ತರ ಉತ್ತರದ ಅಥ	ಉತ್ತರ ಉತ್ತರದ ಅಥ
३१. ५. २९२	ಸಂಪನ್ಮ.	ಉತ್ತರ.	ಅಂತ.	ಉತ್ತರ.	ಉತ್ತರ ಉತ್ತರದ ಅಥ	ಉತ್ತರ ಉತ್ತರದ ಅಥ
	ಉತ್ತರದ ಅಥ					

## ಉತ್ತರದ ಅಥ

२८. ५. २९३	ಸಂಪನ್ಮ.	ಉತ್ತರ.	ಅಂತ.	ಉತ್ತರ ಉತ್ತರದ ಅಥ	ಉತ್ತರ ಉತ್ತರದ ಅಥ
३२. ५. २९४	ಸಂಪನ್ಮ.	ಉತ್ತರದ ಅಥ	ಅಂತ.	ಉತ್ತರದ ಅಥ	ಉತ್ತರದ ಅಥ
३३. ५. २९५	ಸಂಪನ್ಮ.	ಉತ್ತರ.	ಅಂತ.	ಉತ್ತರದ ಅಥ	ಉತ್ತರದ ಅಥ
३४. ५. २९६	ಸಂಪನ್ಮ.	ಉತ್ತರ.	ಅಂತ.	ಉತ್ತರದ ಅಥ	ಉತ್ತರದ ಅಥ
३५. ५. २९७	ಸಂಪನ್ಮ.	ಉತ್ತರ.	ಅಂತ.	ಉತ್ತರದ ಅಥ	ಉತ್ತರದ ಅಥ

३६. ५. २९८	ಸಂಪನ್ಮ.	ಉತ್ತರ.	ಅಂತ.	ಉತ್ತರದ ಅಥ	ಉತ್ತರದ ಅಥ
३७. ५. २९९	ಸಂಪನ್ಮ.	ಉತ್ತರ.	ಅಂತ.	ಉತ್ತರದ ಅಥ	ಉತ್ತರದ ಅಥ

## ಅಂತದ ಅಥ

३८. ५. ३००	१	२	३	४	५
------------	---	---	---	---	---

	१	२	३
ಅಂತರಾಲದಲ್ಲಿ ಕಾವ್ಯ ವಿಜಯ ನೀ ಅಗ್ರಿ. ಸುಷ್ಮಾಧಿಕಾರಿ ಇಲ್ಲ.			ಉತ್ತರ. ಏಕ ವರ್ಷದ ಮೂಲ ಅಭಿವೃದ್ಧಿ ತಿಳಿದಿರ್ದೆ. ಉತ್ತರಾಧಿಕಾರಿ
—	ಬ್ರಹ್ಮಾ, ಸಾಹಸ್ರ ದಿನಿಂದ ನೀ ಹಿಂದಿನಿಂದ ಕೂಡ ಬ್ರಹ್ಮಾ, ಏಂದು ನಿಂತಿದೆ.		—
ಪ್ರಾಣಿಕರಿಂದ ಇಂದ್ರ. ಇ ಹಿಂದಿನಿಂದ ಇಂದ್ರ.	—		ಹಿಂದಿನಿಂದ ಇಂದ್ರ ಹಿಂದಿನಿಂದ ಉತ್ತರಾಧಿಕಾರಿ ಇಂದ್ರಿಯ. ಇಂದ್ರ ಇಂದ್ರಿಯ ನಿಂದ ಪ್ರಾಣಿ ಹಿಂದಿನಿಂದ ಇಂದ್ರಿಯ ನಿಂದ ಇಂದ್ರಿಯ ನಿಂದಿದೆ?
ಫಾರ್ ಸ್ಯಾಫ್ ಕಾರ್ಲಿನ್, ನಿ ಂತಿದೆ.	ಎಂದು ನಿಂದಿದೆ. ಸ್ಯಾಫ್ ಇಂದ್ರಾಧಿಕಾರಿ ಇಂದ್ರಾ ಇಂದ್ರಿಯ ಇಲ್ಲ.		—
—	ಉತ್ತರಾಧಿಕಾರಿ ಇಂದ್ರಿಯ ಹಿಂದಿನಿಂದ ಇಂದ್ರಿಯ ಇಂದ್ರಿಯ.	—	
—	ಬ್ರಹ್ಮಾ, ಸಾಹಸ್ರ ದಿನಿಂದ ನೀ ಹಿಂದಿನಿಂದ ಕೂಡ	—	
—	ಬ್ರಹ್ಮಾ, ಸಾಹಸ್ರ ದಿನಿಂದ ನೀ ಹಿಂದಿನಿಂದ ಕೂಡ	—	
ಇಂದ್ರ ವರ್ಷದ ಇಂದ್ರಿಯ ನಿಂದಿದೆ. ಇಂದ್ರಾಧಿಕಾರಿ.	ಇಂದ್ರಾ ಇಂದ್ರಿಯ ನಿಂದಿದೆ. ಹಿಂದಿನಿಂದ ಇಂದ್ರಿಯ ನಿಂದಿದೆ.	—	ಉತ್ತರಾಧಿಕಾರಿ ಇಂದ್ರಿಯ ನಿಂದಿದೆ. ಇಂದ್ರಾಧಿಕಾರಿ. ಇಲ್ಲ. ಇಲ್ಲ. ಇಲ್ಲ. ಇಂದ್ರಾಧಿಕಾರಿ.
ಇಂದ್ರಾಧಿಕಾರಿ ಇಂದ್ರಿಯ ನಿಂದಿದೆ. ಇಂದ್ರಾಧಿಕಾರಿ.	ಇಂದ್ರಾ ಇಂದ್ರಿಯ ನಿಂದಿದೆ. ಹಿಂದಿನಿಂದ ಇಂದ್ರಿಯ ನಿಂದಿದೆ.	—	
ಇಂದ್ರಾಧಿಕಾರಿ. ಇಂದ್ರಿಯ ನಿಂದಿದೆ. ಇಂದ್ರಾಧಿಕಾರಿ.	ಇಂದ್ರಾ ಇಂದ್ರಿಯ ನಿಂದಿದೆ. ಹಿಂದಿನಿಂದ ಇಂದ್ರಿಯ ನಿಂದಿದೆ.	—	
ಇಂದ್ರಾಧಿಕಾರಿ.			ಉತ್ತರಾಧಿಕಾರಿ ಇಂದ್ರಿಯ ನಿಂದಿದೆ.

१	२	३	४	५	६	७
ನಿ. ಓ. ಸಂಖ್ಯೆ	ಸಂಸ್ಕಾರ.	ನಾಮ.	ಸಂಸ್ಕಾರ.	ನಾಮ.	ಸಂಸ್ಕಾರದಲ್ಲಿ ಸಹಿತಾಗಿ ಉಂಟಾಗುವ ವರಗಳು	ಅಧಿಕಾರಿ ಸಹಿತಾಗಿ ಉಂಟಾಗುವ ವರಗಳು.
೧೨. ೨೫. ೨೦೨೪	ಸಂಸ್ಕಾರ, ನಿರ್ಮಿತ	ಶಿವ	ಸಂಸ್ಕಾರ	ಶಿವ	ಅಧಿಕಾರಿ ಸಹಿತಾಗಿ ಉಂಟಾಗುವ ವರಗಳು	
೧೩. ೨೬. ೨೦೨೪	ಸಂಸ್ಕಾರ, ನಿರ್ಮಿತ	ಘರ್ಮಾಂಗ	ಸಂಸ್ಕಾರ	ಘರ್ಮಾಂಗ		?
೧೪. ೨೭. ೨೦೨೪	ಸಂಸ್ಕಾರ, ನಿರ್ಮಿತ	ಉತ್ತರಾಂಗ	ಸಂಸ್ಕಾರ	ಉತ್ತರಾಂಗ	ಉತ್ತರಾಂಗ ಅಂತರ್ಭುತ	?
೧೫. ೨೮. ೨೦೨೪	ಸಂಸ್ಕಾರ, ನಿರ್ಮಿತ	ಉತ್ತರಾಂಗ	ಸಂಸ್ಕಾರ	ಉತ್ತರಾಂಗ	ಉತ್ತರಾಂಗ ಅಂತರ್ಭುತ, ಉತ್ತರ ಉತ್ತರಾಂಗ	
೧೬. ೨೯. ೨೦೨೪	ಸಂಸ್ಕಾರ	ಉತ್ತರಾಂಗ	ಸಂಸ್ಕಾರ	ಉತ್ತರಾಂಗ	ಉತ್ತರಾಂಗ ಅಂತರ್ಭುತ, ಉತ್ತರ ಉತ್ತರಾಂಗ	
೧೭. ೨೧. ೨೦೨೪	ಸಂಸ್ಕಾರ, ನಿರ್ಮಿತ	ಉತ್ತರಾಂಗ	ಸಂಸ್ಕಾರ	ಉತ್ತರಾಂಗ	ಉತ್ತರಾಂಗ ಅಂತರ್ಭುತ, ಉತ್ತರ ಉತ್ತರಾಂಗ	
೧೮. ೨೨. ೨೦೨೪	ಸಂಸ್ಕಾರ, ನಿರ್ಮಿತ	ಉತ್ತರಾಂಗ	ಸಂಸ್ಕಾರ	ಉತ್ತರಾಂಗ	ಉತ್ತರಾಂಗ ಅಂತರ್ಭುತ, ಉತ್ತರ ಉತ್ತರಾಂಗ	
೧೯. ೨೩. ೨೦೨೪	ಸಂಸ್ಕಾರ, ನಿರ್ಮಿತ	ಉತ್ತರಾಂಗ	ಸಂಸ್ಕಾರ	ಉತ್ತರಾಂಗ	ಉತ್ತರಾಂಗ ಅಂತರ್ಭುತ, ಉತ್ತರ ಉತ್ತರಾಂಗ	
೨೦. ೨೪. ೨೦೨೪	ಸಂಸ್ಕಾರ, ನಿರ್ಮಿತ	ಉತ್ತರಾಂಗ	ಸಂಸ್ಕಾರ	ಉತ್ತರಾಂಗ	ಉತ್ತರಾಂಗ ಅಂತರ್ಭುತ, ಉತ್ತರ ಉತ್ತರಾಂಗ	

S	T	U
ಅರ್ಥಾತ್, ಅಧಿಕಾರಿ, ಈ ಸುಖದ ವಿನಿಯಂತ್ರಣೆ, ಕಾರ್ಯಕ್ರಮ ಮತ್ತು ಸಂಸ್ಥೆಯ ಸಾರ್ಥಕ ವಿವರಣೆಗಳನ್ನು ಸಾಧಿಸಿ, ಅಧಿಕಾರಿ ಅಥವಾ ಅಧಿಕಾರಿಯ ಸಹಾಯಕರಿಗೆ ಸಾರ್ಥಕ ವಿವರಣೆಗಳನ್ನು ಸಾಧಿಸಿ.	—	ಅರ್ಥಾತ್, ಅಧಿಕಾರಿ ಅಥವಾ ಅಧಿಕಾರಿಯ ಸಹಾಯಕರಿಗೆ ಸಾರ್ಥಕ ವಿವರಣೆಗಳನ್ನು ಸಾಧಿಸಿ.
ಅಲ್ಲ, ಇಲ್ಲ ಅಲ್ಲ ತೋ ನಿ ಜಾತಿ, ಅರ್ಥಾತ್, ಅಧಿಕಾರಿ ಅಥವಾ ಅಧಿಕಾರಿಯ ಸಹಾಯಕ ರಿಗೆ, ಅಧಿಕಾರಿಯ ಸಹಾಯಕ ರಿಗೆ ಸಾರ್ಥಕ ವಿವರಣೆಗಳನ್ನು ಸಾಧಿಸಿ.	—	ಅರ್ಥಾತ್, ಅಧಿಕಾರಿ ಅಥವಾ ಅಧಿಕಾರಿಯ ಸಹಾಯಕರಿಗೆ ಸಾರ್ಥಕ ವಿವರಣೆಗಳನ್ನು ಸಾಧಿಸಿ.
?	ಉತ್ತಮ ವಿಷಯ, ವಿಷಯ ಇಲ್ಲ ಎಂದು ಅಂದಿಸಿ, ಅಂದು ಉತ್ತಮ, ಅಂದಿಸಿ, ಅಂದು	ಉತ್ತಮ ವಿಷಯ, ವಿಷಯ ಇಲ್ಲ ಎಂದು ಅಂದಿಸಿ, ಅಂದು ಉತ್ತಮ, ಅಂದಿಸಿ, ಅಂದು
ಬ್ರಹ್ಮಾಂಡ ಮತ್ತು ಶಾಸ್ತ್ರ ಇಂದ್ರಾಂಡ ಮತ್ತು ಶಾಸ್ತ್ರ ಭಾಷ್ಯಕಗಳನ್ನು.	ಬ್ರಹ್ಮಾಂಡ ಮತ್ತು ಶಾಸ್ತ್ರ ಇಂದ್ರಾಂಡ ಮತ್ತು ಶಾಸ್ತ್ರ ಭಾಷ್ಯಕಗಳನ್ನು.	—
ಅಧಿಕಾರಿ ಘರದ ನಿ, ಏ ಘರದ ನಿ, ಏ ಅಧಿಕಾರಿ ಘರದ ನಿ, ಏ ಅಧಿಕಾರಿ ಘರದ.	ಬ್ರಹ್ಮಾಂಡ ಮತ್ತು ಶಾಸ್ತ್ರ ಇಂದ್ರಾಂಡ ಮತ್ತು ಶಾಸ್ತ್ರ ಭಾಷ್ಯಕಗಳನ್ನು.	ಬ್ರಹ್ಮಾಂಡ ಮತ್ತು ಶಾಸ್ತ್ರ ಇಂದ್ರಾಂಡ ಮತ್ತು ಶಾಸ್ತ್ರ ಭಾಷ್ಯಕಗಳನ್ನು.
ಅಧಿಕಾರಿ ಘರದ ನಿ, ಏ ಘರದ ನಿ, ಏ ಅಧಿಕಾರಿ ಘರದ ನಿ, ಏ ಅಧಿಕಾರಿ ಘರದ.	ಉತ್ತಮ ವಿಷಯ, ವಿಷಯ ಇಲ್ಲ ಎಂದು ಅಂದಿಸಿ, ಅಂದು ಉತ್ತಮ, ಅಂದಿಸಿ, ಅಂದು	ಉತ್ತಮ ವಿಷಯ, ವಿಷಯ ಇಲ್ಲ ಎಂದು ಅಂದಿಸಿ, ಅಂದು ಉತ್ತಮ, ಅಂದಿಸಿ, ಅಂದು
ಅರ್ಥಾತ್, ಅಧಿಕಾರಿ ಘರದ ನಿ, ಏ.	—	ಅರ್ಥಾತ್, ಅಧಿಕಾರಿ ಘರದ ನಿ, ಏ ಅಧಿಕಾರಿ ಘರದ ನಿ, ಏ ಅಧಿಕಾರಿ ಘರದ.
ಅರ್ಥಾತ್, ಅಧಿಕಾರಿ ಘರದ ನಿ, ಏ.	—	ಅರ್ಥಾತ್, ಅಧಿಕಾರಿ ಘರದ ನಿ, ಏ ಅಧಿಕಾರಿ ಘರದ.
ಅರ್ಥಾತ್, ಅಧಿಕಾರಿ ಘರದ ನಿ, ಏ.	ಉತ್ತಮ ವಿಷಯ, ಘರದ ನಿ, ಏ ಅಧಿಕಾರಿ ಘರದ ನಿ, ಏ ಅಧಿಕಾರಿ ಘರದ.	ಅರ್ಥಾತ್, ಅಧಿಕಾರಿ ಘರದ ನಿ, ಏ ಅಧಿಕಾರಿ ಘರದ.

१	२	३	४	५	६	७
५०	८०	ಹೃಡಿ	ಅಂತಿಮ	ಉತ್ತರ	ಉತ್ತರ,	ಅಂತಿಮಾನಿಯ,
			ಉತ್ತರ		ಉತ್ತರಾರ್ಥ	
५१	८१	ಉತ್ತರ	ಅಂತಿಮ	ಉತ್ತರ	ಅಂತಿಮಾನಿ,	ಕರ್ತೃಪೂರ್ವ
			ಅಂತಿಮ		ಅಂತಿಮಾನಿ	ಅಂತಿಮಾನಿ.
५२	८२	ಉತ್ತರಾರ್ಥ	ಅಂತಿಮ	ಉತ್ತರ	ಅಂತಿಮ,	ಅಂತಿಮಾನಿ.
		(ಅಂತಿಮಾನಿ)			ಅಂತಿಮಾನಿ	
५३	८३	ಅಂತಿಮ	ಅಂತಿಮ	ಅಂತಿಮ	ಅಂತಿಮ,	ಅಂತಿಮಾನಿ ಅಂತಿಮಾನಿ ಅಂತಿಮ.
		ಅಂತಿಮ		ಅಂತಿಮ	ಅಂತಿಮ	ಅಂತಿಮಾನಿ ಅಂತಿಮ.
५४	८४	ಅಂತಿಮ	ಅಂತಿಮ	ಅಂತಿಮ	ಅಂತಿಮ,	ಅಂತಿಮಾನಿ ಅಂತಿಮಾನಿ ಅಂತಿಮ ಅಂತಿಮ ಅಂತಿಮ.
		ಅಂತಿಮ		ಅಂತಿಮ	ಅಂತಿಮ	ಅಂತಿಮಾನಿ.
५५	८५	ಅಂತಿಮ	ಅಂತಿಮ	ಅಂತಿಮ	ಅಂತಿಮ,	ಅಂತಿಮಾನಿ ಅಂತಿಮಾನಿ.
					ಅಂತಿಮ	ಅಂತಿಮಾನಿ.
५६	८६	—	ಅಂತಿಮ	ಅಂತಿಮ	ಅಂತಿಮ,	ಅಂತಿಮಾನಿ ಅಂತಿಮ.
५७	८७	ಅಂತಿಮ	ಅಂತಿಮ	ಅಂತಿಮ	ಅಂತಿಮ,	ಅಂತಿಮಾನಿ ಅಂತಿಮಾನಿ.
					ಅಂತಿಮ	ಅಂತಿಮಾನಿ.
५८	८८	ಅಂತಿಮ	ಅಂತಿಮ	ಅಂತಿಮ	ಅಂತಿಮ,	ಅಂತಿಮಾನಿ ಅಂತಿಮಾನಿ.
		ಅಂತಿಮ		ಅಂತಿಮ	ಅಂತಿಮ	ಅಂತಿಮಾನಿ.
५९	८९	ಅಂತಿಮ	ಅಂತಿಮ	ಅಂತಿಮ	ಅಂತಿಮ	ಅಂತಿಮಾನಿ ಅಂತಿಮಾನಿ.
		ಅಂತಿಮ		ಅಂತಿಮ	ಅಂತಿಮ	ಅಂತಿಮಾನಿ.
६०	९०	ಅಂತಿಮ	ಅಂತಿಮ	ಅಂತಿಮ	ಅಂತಿಮ,	ಅಂತಿಮಾನಿ ಅಂತಿಮಾನಿ.
		ಅಂತಿಮ		ಅಂತಿಮ	ಅಂತಿಮ	ಅಂತಿಮಾನಿ.
६१	९१	ಅಂತಿಮ	ಅಂತಿಮ	ಅಂತಿಮ	ಅಂತಿಮ,	ಅಂತಿಮಾನಿ ಅಂತಿಮಾನಿ.
		ಅಂತಿಮ		ಅಂತಿಮ	ಅಂತಿಮ	ಅಂತಿಮಾನಿ.
६२	९२	ಅಂತಿಮ	ಅಂತಿಮ	ಅಂತಿಮ	ಅಂತಿಮ,	ಅಂತಿಮಾನಿ ಅಂತಿಮಾನಿ.
		ಅಂತಿಮ		ಅಂತಿಮ	ಅಂತಿಮ	ಅಂತಿಮಾನಿ.
६३	९३	ಅಂತಿಮ	ಅಂತಿಮ	ಅಂತಿಮ	ಅಂತಿಮ	ಅಂತಿಮಾನಿ ಅಂತಿಮಾನಿ.
		ಅಂತಿಮ		ಅಂತಿಮ	ಅಂತಿಮ	ಅಂತಿಮಾನಿ.





8	9	10
առաջար մատ.	—	ինքուսութեան մատ.
ուղարկեալ, պահպա ռ, ազգացք. զին ով, այլառու, պահպա ռութեան պահութեան.	—	—
ուղարկածաւ.	—	ուղարկածաւ.
առաջարաց առաջար պահպառ,	—	առաջարաց առաջար
պահպառ.	առաջար մատանի ուղարկածաւ պահպառ, ուղարկած պահպառ, պահպառ.	—
առաջարացաւ.	—	—
—	առաջար, անձառ.	պահպառ, առաջար պահպառ ու պա հպառ պահպառ, ուղարկած պահպառ, պահպառ.
Հ.դ. պահպառ պահ պահպառ ուղարկած, ուղարկած պահպառ ուղարկած պահպառ, պահպառ պահպառ.	—	—
ուղարկած պահպառ, ուղարկած, պա հպառ պահպառ, պահպառ պահպառ, պահպառ.	—	—
ուղարկած պահպառ, ուղարկած, պա հպառ պահպառ, պահպառ պահպառ, պահպառ.	ուղարկած պահպառ, ուղարկած, պահպառ, պահպառ պահպառ, պահպառ.	ուղարկած պահպառ, ուղարկած, պահպառ, պահպառ.

Journal of Clinical Anesthesia, Vol 10, No 4, December 1998, pp 333-336

10 of 10

ЧИСЛЕННЫЕ МЕТОДЫ РЕШЕНИЯ ДИФФУЗИОННЫХ УРАВНЕНИЙ

Digitized by srujanika@gmail.com

**ವರಗಳ ಸಂಖ್ಯೆ : ಕಾರ್ಯಕ್ರಮ ಪ್ರಕಾರ**

ನಂ.	ವರಗಳ ಸಂಖ್ಯೆ	ವರಗಳ ಸಂಖ್ಯೆ ಸಂಖ್ಯೆ	ಲಾಂಛನ
೧	೭೫	೦, ೧, ೨೯, ೪೬	೪
೨	೩೮೨, ೪೩೨, ೪೪೨೦ ಇತರೆ	೩, ೩, ೮೯, ೯೬, ೩೯, ೬೭, ೯೮	೬
೩	ಉತ್ತರಪ್ರದೇಶ ಮೈಸೂರು, ಕರ್ನಾಟಕ ಅಂತರ್ಗತ, ಕರ್ನಾಟಕ/ಕರ್ನಾಟಕ ಮತ್ತು ಕರ್ನಾಟಕ, ಹಿಮಾಚಲ ಪ್ರದೇಶ, ಕರ್ನಾಟಕ	೮, ೫೫, ೫೬, ೮೫, ೫೬, ೫೮, ೬೧, ೬೬, ೬೬, ೬೬, ೫೭	೭೭
೪	ಕರ್ನಾಟಕ, ಹಿಮಾಚಲ ಪ್ರದೇಶ, ಕರ್ನಾಟಕ ಕರ್ನಾಟಕ, ಹಿಮಾಚಲ ಪ್ರದೇಶ, ಕರ್ನಾಟಕ	೮೯, ೮೬, ೮೬, ೮೭, ೮೭	೮೮
೫	ಕರ್ನಾಟಕ, ಹಿಮಾಚಲ ಪ್ರದೇಶ, ಕರ್ನಾಟಕ ಹಿಮಾಚಲ, ಕರ್ನಾಟಕ, ಕರ್ನಾಟಕ/ಹಿಮಾಚಲ ಹಿಮಾಚಲ/ಕರ್ನಾಟಕ	೪, ೬, ೩೯, ೫೮, ೫೭, ೫೬, ೫೬, ೫೬	೮
೬	ಕರ್ನಾಟಕ, ಹಿಮಾಚಲ ಪ್ರದೇಶ ಹಿಮಾಚಲ, ಕರ್ನಾಟಕ, ಕರ್ನಾಟಕ/ಹಿಮಾಚಲ ಹಿಮಾಚಲ/ಕರ್ನಾಟಕ	೫೫, ೫೬	
೭	ಕರ್ನಾಟಕ, ಹಿಮಾಚಲ ಪ್ರದೇಶ	೩೦, ೩೬, ೫೦, ೫೬	೪
೮	ಹಿಮಾಚಲ ಪ್ರದೇಶ, ಕರ್ನಾಟಕ ಇತರೆ	೫೫, ೫೬, ೫೬	೫
೯	ಹಿಮಾಚಲ ಪ್ರದೇಶ/ಹಿಮಾಚಲ, ಹಿಮಾಚಲ ಹಿಮಾಚಲ ಪ್ರದೇಶ, ಹಿಮಾಚಲ ಪ್ರದೇಶ, ಹಿಮಾಚಲ	೬, ೫೬, ೫೬, ೫೭, ೫೬, ೫೬, ೫೬	೬
೧೦	ಹಿಮಾಚಲ ಪ್ರದೇಶ, ಹಿಮಾಚಲ ಪ್ರದೇಶ	೫೮, ೫೬, ೫೬	೫
೧೧	ಹಿಮಾಚಲ ಪ್ರದೇಶ, ಹಿಮಾಚಲ ಪ್ರದೇಶ ಹಿಮಾಚಲ	೫೮, ೫೬	೫
೧೨	ಹಿಮಾಚಲ ಪ್ರದೇಶ	೫೬, ೫೬	೫
೧೩	ಹಿಮಾಚಲ ಪ್ರದೇಶ	೫, ೫೬, ೫೬, ೫೬	೪

also has, *pro-*o*-*o**, + *an-**o**-i* *stomachitis*.

www.bklyn.org



1	2	3	4	5	6	7
7	8	9	10	11	12	13
14	15	16	17	18	19	20
21	22	23	24	25	26	27
28	29	30	31	32	33	34
35	36	37	38	39	40	41
42	43	44	45	46	47	48
49	50	51	52	53	54	55
56	57	58	59	60	61	62
63	64	65	66	67	68	69
70	71	72	73	74	75	76
77	78	79	80	81	82	83
84	85	86	87	88	89	90
91	92	93	94	95	96	97
98	99	100	101	102	103	104
105	106	107	108	109	110	111
112	113	114	115	116	117	118
119	120	121	122	123	124	125
126	127	128	129	130	131	132
133	134	135	136	137	138	139
140	141	142	143	144	145	146
147	148	149	150	151	152	153
154	155	156	157	158	159	160
161	162	163	164	165	166	167
168	169	170	171	172	173	174
175	176	177	178	179	180	181
182	183	184	185	186	187	188
189	190	191	192	193	194	195
196	197	198	199	200	201	202
203	204	205	206	207	208	209
210	211	212	213	214	215	216
217	218	219	220	221	222	223
224	225	226	227	228	229	230
231	232	233	234	235	236	237
238	239	240	241	242	243	244
245	246	247	248	249	250	251
252	253	254	255	256	257	258
259	260	261	262	263	264	265
266	267	268	269	270	271	272
273	274	275	276	277	278	279
280	281	282	283	284	285	286
287	288	289	290	291	292	293
294	295	296	297	298	299	300
301	302	303	304	305	306	307
308	309	310	311	312	313	314
315	316	317	318	319	320	321
322	323	324	325	326	327	328
329	330	331	332	333	334	335
336	337	338	339	340	341	342
343	344	345	346	347	348	349
351	352	353	354	355	356	357
358	359	360	361	362	363	364
366	367	368	369	370	371	372
373	374	375	376	377	378	379
380	381	382	383	384	385	386
387	388	389	390	391	392	393
394	395	396	397	398	399	400
401	402	403	404	405	406	407
408	409	410	411	412	413	414
415	416	417	418	419	420	421
422	423	424	425	426	427	428
429	430	431	432	433	434	435
436	437	438	439	440	441	442
443	444	445	446	447	448	449
451	452	453	454	455	456	457
458	459	460	461	462	463	464
466	467	468	469	470	471	472
473	474	475	476	477	478	479
480	481	482	483	484	485	486
487	488	489	490	491	492	493
494	495	496	497	498	499	500
501	502	503	504	505	506	507
508	509	510	511	512	513	514
515	516	517	518	519	520	521
522	523	524	525	526	527	528
529	530	531	532	533	534	535
536	537	538	539	540	541	542
543	544	545	546	547	548	549
551	552	553	554	555	556	557
558	559	560	561	562	563	564
566	567	568	569	570	571	572
573	574	575	576	577	578	579
580	581	582	583	584	585	586
587	588	589	590	591	592	593
594	595	596	597	598	599	600
601	602	603	604	605	606	607
608	609	610	611	612	613	614
615	616	617	618	619	620	621
622	623	624	625	626	627	628
629	630	631	632	633	634	635
636	637	638	639	640	641	642
643	644	645	646	647	648	649
651	652	653	654	655	656	657
658	659	660	661	662	663	664
666	667	668	669	670	671	672
673	674	675	676	677	678	679
680	681	682	683	684	685	686
687	688	689	690	691	692	693
694	695	696	697	698	699	700
701	702	703	704	705	706	707
708	709	710	711	712	713	714
715	716	717	718	719	720	721
722	723	724	725	726	727	728
729	730	731	732	733	734	735
736	737	738	739	740	741	742
743	744	745	746	747	748	749
751	752	753	754	755	756	757
758	759	760	761	762	763	764
766	767	768	769	770	771	772
773	774	775	776	777	778	779
780	781	782	783	784	785	786
787	788	789	790	791	792	793
794	795	796	797	798	799	800
801	802	803	804	805	806	807
808	809	810	811	812	813	814
815	816	817	818	819	820	821
822	823	824	825	826	827	828
829	830	831	832	833	834	835
836	837	838	839	840	841	842
843	844	845	846	847	848	849
851	852	853	854	855	856	857
858	859	860	861	862	863	864
866	867	868	869	870	871	872
873	874	875	876	877	878	879
880	881	882	883	884	885	886
887	888	889	890	891	892	893
894	895	896	897	898	899	900
901	902	903	904	905	906	907
908	909	910	911	912	913	914
915	916	917	918	919	920	921
922	923	924	925	926	927	928
929	930	931	932	933	934	935
936	937	938	939	940	941	942
943	944	945	946	947	948	949
951	952	953	954	955	956	957
958	959	960	961	962	963	964
966	967	968	969	970	971	972
973	974	975	976	977	978	979
980	981	982	983	984	985	986
987	988	989	990	991	992	993
994	995	996	997	998	999	1000



१	२	३	४	५	६	७
ಫ.	ಖ.	ನಾಮ.	ಅರ್ಥ.	ನಾಮ.	ಅರ್ಥ.	ನಾಮ.
<u>ಸಂಪನ್ಮೂಲ ವರಗಳು</u>						
५४	೩	ಸಾಂಕು	ಸಾಂಕು.	ಸಾಂಕು.	ಸಾಂಕು.	ಸಾಂಕು, ಸಾಂಕು ಕುಟುಂಬ ಸಾಂಕು.
५५	೪೮	ಹೃಡಿಯಾದ	ಹೃಡಿ,	ಹೃಡಿಯಾದ	ಹೃಡಿ	ಹೃಡಿಯಾದ, ಹೃಡಿಯಾದ.
५६	೪೯	ಹೃಡಿಯಾದ	ಹೃಡಿ,	ಹೃಡಿಯಾದ	ಹೃಡಿ	ಹೃಡಿಯಾದ, ಹೃಡಿಯಾದ.
५७	೫೦	ಹೃಡಿಯಾದ	ಹೃಡಿ,	ಹೃಡಿಯಾದ	ಹೃಡಿ	ಹೃಡಿಯಾದ, ಹೃಡಿಯಾದ ಸಾಂಕು.
५८	೫೧	ಹೃಡಿಯಾದ	ಹೃಡಿ,	ಹೃಡಿಯಾದ	ಹೃಡಿ	ಹೃಡಿಯಾದ ಸಾಂಕು.
५९	೫೨	ಹೃಡಿಯಾದ	ಹೃಡಿ,	ಹೃಡಿಯಾದ	ಹೃಡಿ	ಹೃಡಿಯಾದ ಸಾಂಕು.
<u>ಹೃಡಿಯಾದ ವರಗಳು</u>						
६०	೫೩	?	?	ಬ್ರಹ್ಮಾಂಡ	ಬ್ರಹ್ಮಾಂಡ	ಬ್ರಹ್ಮಾಂಡ, ಬ್ರಹ್ಮಾಂಡ.
६१	೫೪	ಹೃಡಿ,	ಹೃಡಿ	ಹೃಡಿ	ಹೃಡಿ	ಹೃಡಿಯಾದ, ಹೃಡಿಯಾದ.
६२	೫೫	ಹೃಡಿ,	ಹೃಡಿ	ಹೃಡಿಯಾದ	?	?
६३	೫೬	ಹೃಡಿ	ಹೃಡಿ	ಹೃಡಿಯಾದ	?	ಹೃಡಿಯಾದ, ಹೃಡಿಯಾದ, ಹೃಡಿಯಾದ.
६४	೫೭	ಹೃಡಿ	ಹೃಡಿ	ಹೃಡಿ	ಹೃಡಿ	ಹೃಡಿಯಾದ ಹೃಡಿ, ಹೃಡಿ ಹೃಡಿಯಾದ.
६५	೫೮	ಹೃಡಿ	ಹೃಡಿ	ಹೃಡಿಯಾದ	?	?
६६	೫೯	ಹೃಡಿ	ಹೃಡಿ	ಹೃಡಿಯಾದ	?	ಹೃಡಿಯಾದ, ಹೃಡಿಯಾದ.
६७	೬೦	ಹೃಡಿ	ಹೃಡಿ	ಹೃಡಿ	ಹೃಡಿ	ಹೃಡಿಯಾದ, ಹೃಡಿಯಾದ ಹೃಡಿ.
<u>ಹೃಡಿಯಾದ ವರಗಳು</u>						
६८	೬೧	ಹೃಡಿ,	ಹೃಡಿ	ಹೃಡಿ	ಹೃಡಿ	ಹೃಡಿ ಹೃಡಿಯಾದ ಹೃಡಿ ಹೃಡಿಯಾದ.

8	9	10
ಅಲ್ಲಿದ್ದರೆ, ಹಿನ್ನಿಲ್ಲಿಲ್ಲಿ ಎಂಬುದು ನಿಷ್ಪತ್ತಿ ನಿಷ್ಪತ್ತಿ : ಅದ್ದ ಸಾಮಾನ್ಯ ರೀತಿ ಸಾಮಾನ್ಯಕ್ಕಿಂತ ಕಡು, ಕಣಿಕೆ ಹಿನ್ನಿಲ್ಲಿಲ್ಲಿ ವಿಷಯ.	ನಿಷ್ಪತ್ತಿ	—
ಉ, ಇ, ಈ ಇಲ್ಲ, ಅಲ್ಲಿದ್ದರೆ, ಹಿನ್ನಿಲ್ಲಿಲ್ಲಿ, ಇ, ಹಿನ್ನಿಲ್ಲಿಲ್ಲಿ. ಉಂಟಾದ್ದರೆ ಎಂಬುದು ವಿಷಯ.	ನಿಷ್ಪತ್ತಿ, ನಿಷ್ಪತ್ತಿ ನಿಷ್ಪತ್ತಿ	ಇಲ್ಲ ಎಂಬುದು ಇಲ್ಲಾದ್ದರೆ, ಉಂಟಾದ್ದರೆ ಎಂಬುದು. —
ನಿಷ್ಪತ್ತಿ ಇಲ್ಲ, ನಿಷ್ಪತ್ತಿ,	ನಿಷ್ಪತ್ತಿ, ನಿಷ್ಪತ್ತಿ	ಇಲ್ಲ ಇಲ್ಲ ಇಲ್ಲ ಇಲ್ಲಾದ್ದರೆ ಇಲ್ಲ, ಇಲ್ಲ, ನಿಷ್ಪತ್ತಿ ವರ್ಣಿಸಿ ಉಂಟಾದ್ದರೆ.
ನಿಷ್ಪತ್ತಿದ್ದ ಇಲ್ಲ.	ನಿಷ್ಪತ್ತಿ, ನಿಷ್ಪತ್ತಿ	ಇಲ್ಲ ಇಲ್ಲ ಇಲ್ಲ ಇಲ್ಲ, ಇಲ್ಲ, ನಿಷ್ಪತ್ತಿ, ಇಲ್ಲ, ನಿಷ್ಪತ್ತಿ ಇಲ್ಲ, ಇಲ್ಲ ನಿಷ್ಪತ್ತಿ. ಇಲ್ಲಿ ಇಲ್ಲಾದ್ದರೆ ?
?	ನಿಷ್ಪತ್ತಿ	ನಿಷ್ಪತ್ತಿ ಇಲ್ಲ,
ನಿಷ್ಪತ್ತಿ, ನಿಷ್ಪತ್ತಿದ್ದರೆ. ನಿಷ್ಪತ್ತಿ ಇಲ್ಲ, ನಿಷ್ಪತ್ತಿ, ನಿಷ್ಪತ್ತಿ ನಿಷ್ಪತ್ತಿ ವರ್ಣಿಸಿ, ಇಲ್ಲ ನಿಷ್ಪತ್ತಿ ಉಂಟಾದ್ದರೆ.	ನಿಷ್ಪತ್ತಿ ನಿಷ್ಪತ್ತಿ	—
ಇಲ್ಲಿ ಇಲ್ಲಾದ್ದರೆ ಇಲ್ಲಿಪ್ಪ.	ನಿಷ್ಪತ್ತಿ	ಇಲ್ಲಿಪ್ಪಿನಿಂದಿಂಥಿಂದ ಇಲ್ಲಾದ್ದರೆ
?	ನಿಷ್ಪತ್ತಿ, ನಿಷ್ಪತ್ತಿ	ಇಲ್ಲಾದ್ದರೆ ಇಲ್ಲ, ನಿಷ್ಪತ್ತಿ ಇಲ್ಲ
ಇಲ್ಲಿ ಇಲ್ಲಾದ್ದರೆ, ಇಲ್ಲಿಪ್ಪ.	ನಿಷ್ಪತ್ತಿ,	—
ನಿಷ್ಪತ್ತಿ, ನಿಷ್ಪತ್ತಿ.	ನಿಷ್ಪತ್ತಿ	—
ನಿಷ್ಪತ್ತಿ ಇಲ್ಲಾದ್ದರೆ ಇಲ್ಲಿಪ್ಪ	ನಿಷ್ಪತ್ತಿ	—
ನಿಷ್ಪತ್ತಿ.	ನಿಷ್ಪತ್ತಿ	—
ನಿಷ್ಪತ್ತಿ.	ನಿಷ್ಪತ್ತಿ	—

I	II	III	IV	V	VI	VII
೧೨. ೧. ಕೃಷ್ಣ	ಹೃದೀ, ಕೃಷ್ಣ	ನಾನಿ	ಸಂದಿನಿ	ಕೃಷ್ಣದ ಸಂಭಾಗ ಸಂಸಾರದಲ್ಲಿ, ಅವುಗು ದ್ವಾರಾ.		
೧೩. ೧. ಕೃಷ್ಣ	ಹೃದೀ, ಕೃಷ್ಣ	ನಾನಿ	ಶ್ರೀ, ಶಿಂಹಿನಿ	ಕೃಷ್ಣದ ಸಂಭಾಗ		
೧೪. ೨೦. ಕೃಷ್ಣ	ಹೃದೀ, ಕೃಷ್ಣ	ನಾನಿ	ಸಾನಿ	ಕೃಷ್ಣ ಸಂಸಾರದಲ್ಲಿ, ಅವುಗು ದ್ವಾರಾ ಉಂಟಾಗಿ		
೧೫. ೨೦. ಕೃಷ್ಣ	ಹೃದೀ, ಕೃಷ್ಣ	ನಾನಿ	ನಾನಿ	ಕೃಷ್ಣದ ಸಂಭಾಗ.		
<b>ವಿಜಯಿ ವರಗಳು</b>						
೧೬. ೧. ೨	†	ಸಾಂಕಾರಿ ಕೃಷ್ಣದ (ವಿಜಯಿ)	ನಾಗಿ ನಾಗಿ	ಕೃಷ್ಣದ ಸಂಭಾಗ. ಉಂಟಾಗುವುದು.		
೧೭. ೨೨. ಹುಣಿ	ಹೃದೀ, ಹುಣಿ	ಸಾಂಕಾರಿ	ನಾಗಿ	ಹುಣಿ ಹುಣಿ, ಕೃಷ್ಣ ಹುಣಿ. ಹುಣಿ ಕೃಷ್ಣ ಹುಣಿ. ಕೃಷ್ಣ ಹುಣಿನಿ ದ್ವಾರಾ.		
೧೮. ೨೨. ಹುಣಿ	ಹೃದೀ, ಹುಣಿ	ನಾಗಿ	ನಾಗಿ	ಕೃಷ್ಣದ ಸಂಭಾಗ.		
೧೯. ೨೨. ಹುಣಿ	ಹೃದೀ, ಹುಣಿ	ನಾಗಿ	ನಾಗಿ	ಕೃಷ್ಣದ ಸಂಭಾಗ.		
೨೦. ೨೨. ಹುಣಿ	ಹೃದೀ, ಹುಣಿ	ನಾಗಿ	ನಾಗಿ	ಹುಣಿ, ಹುಣಿ ಹುಣಿ ಹುಣಿ.		
೨೧. ೨೨. ೨	†	ಸಾಂಕಾರಿ	ನಾಗಿ	ಕೃಷ್ಣದ ಸಂಭಾಗ.		
೨೨. ೨೨. ಕೃಷ್ಣ	ಹೃದೀ, ಕೃಷ್ಣ	ನಾಗಿ	ನಾಗಿ	ಕೃಷ್ಣದ ಸಂಭಾಗ.		
೨೩. ೨೨. ಕೃಷ್ಣ	ಹೃದೀ, ಕೃಷ್ಣ	ನಾಗಿ	ನಾಗಿ	ಕೃಷ್ಣದ ಸಂಭಾಗ.		
೨೪. ೨೨. ಕೃಷ್ಣ	ಹೃದೀ, ಕೃಷ್ಣ	ನಾಗಿ	ನಾಗಿ	ಹುಣಿ, ಹುಣಿ ಹುಣಿ ಹುಣಿನಿ.		
೨೫. ೨೨. ಕೃಷ್ಣ	ಹೃದೀ, ಕೃಷ್ಣ	ನಾಗಿ	ನಾಗಿ	ಕೃಷ್ಣದ ಸಂಭಾಗ.		
೨೬. ೨೨. ಕೃಷ್ಣ	ಹೃದೀ, ಕೃಷ್ಣ	ನಾಗಿ	ನಾಗಿ	ಹುಣಿ, ಹುಣಿ ಹುಣಿ ಹುಣಿನಿ.		
೨೭. ೨೨. ಕೃಷ್ಣ	ಹೃದೀ, ಕೃಷ್ಣ	ನಾಗಿ	ನಾಗಿ	ಹುಣಿ, ಹುಣಿ ಹುಣಿ ಹುಣಿನಿ.		
೨೮. ೨೨. ಕೃಷ್ಣ	ಹೃದೀ, ಕೃಷ್ಣ	ನಾಗಿ	ನಾಗಿ	ಹುಣಿ, ಹುಣಿ ಹುಣಿ ಹುಣಿನಿ.		
೨೯. ೨೨. ಕೃಷ್ಣ	ಹೃದೀ, ಕೃಷ್ಣ	ನಾಗಿ	ನಾಗಿ	ಹುಣಿ, ಹುಣಿ ಹುಣಿ ಹುಣಿನಿ.		
೩೦. ೨೨. ಕೃಷ್ಣ	ಹೃದೀ, ಕೃಷ್ಣ	ನಾಗಿ	ನಾಗಿ	ಹುಣಿ, ಹುಣಿ ಹುಣಿ ಹುಣಿನಿ.		

8	9	10
ನಾನೀ ಮಹಿಳೆ ಯಾವ ಮಹಿಳೆಯಿಂದ ಉತ್ಪನ್ನವಾಗಿರುತ್ತಿದೆ.	ನಿಂದಿ	—
ನಾನೀಯೇ ಸಹಿತಿನ ವಿಷಯ ಬಾಯಿಯೇ. ಏಕ್ಕಿನ ಅಭಿವೃದ್ಧಿಯ ಅಂಶವನ್ನು ಕಾಣಿಸಿದೆ. ಅಲ್ಲಿದ್ದಾರಿ, ಅಭಿವೃದ್ಧಿಯನ್ನು ಕಾಣಿಸಿದೆಯೇ, ಸಹಿತಿನ ಉತ್ಪನ್ನವಾಗಿರುತ್ತಿದೆ.	ನಿಂದಿ	ನಾನೀ ಸಹಿತಿ ಅಭಿವೃದ್ಧಿಯ ಅಂಶವನ್ನು ನಿಂದಿ, ಹಿಂದಿ.
ನಾನೀಯೇ ಕ್ರಿಯೆಯ ಉತ್ಪನ್ನವಾಗಿ ಇಲ್ಲಿ, ಈ ನಿಂದಿ, ಈ ಕಾಣಿಸಿ, ಅಂಥ ಅಭಿವೃದ್ಧಿಯನ್ನು ಕಾಣಿಸಿದೆ, ಅಭಿವೃದ್ಧಿ. ನಾನೀಯೇ ಕ್ರಿಯೆ, ಇಲ್ಲಿಯೇ ದಾಖಿಲಿ ಉತ್ಪನ್ನವಾಗಿ. ಅಲ್ಲಿ ಕಾಣಿಸಿ, ಇಲ್ಲಿಯೇ ಅಭಿವೃದ್ಧಿಯನ್ನು. ನಾನೀಯೇ ಕ್ರಿಯೆ ಅಭಿವೃದ್ಧಿಯನ್ನು.	ನಿಂದಿ	ನಾನೀ ಕ್ರಿಯೆ ಅಭಿವೃದ್ಧಿಯನ್ನು ನಿಂದಿ ಕಾಣಿಸಿ, ನಾನೀ ಕ್ರಿಯೆ ಅಭಿವೃದ್ಧಿಯನ್ನು ನಿಂದಿ/ಇಲ್ಲಿ
ನಾನೀಯೇ ಕ್ರಿಯೆ, ಉತ್ಪನ್ನವಾಗಿ ಇಲ್ಲಿ, ಈ ನಿಂದಿ, ಈ ಕಾಣಿಸಿ, ಅಂಥ ಅಭಿವೃದ್ಧಿಯನ್ನು ಕಾಣಿಸಿದೆ, ಅಭಿವೃದ್ಧಿ. ನಾನೀಯೇ ಕ್ರಿಯೆ, ಇಲ್ಲಿಯೇ ದಾಖಿಲಿ ಉತ್ಪನ್ನವಾಗಿ. ಅಲ್ಲಿ ಕಾಣಿಸಿ, ಇಲ್ಲಿಯೇ ಅಭಿವೃದ್ಧಿಯನ್ನು. ನಾನೀಯೇ ಕ್ರಿಯೆ ಅಭಿವೃದ್ಧಿಯನ್ನು.	ನಿಂದಿ	ನಾನೀ ಕ್ರಿಯೆ ಅಭಿವೃದ್ಧಿಯನ್ನು ನಿಂದಿ ಕಾಣಿಸಿ, ನಾನೀ ಕ್ರಿಯೆ ಅಭಿವೃದ್ಧಿಯನ್ನು ನಿಂದಿ/ಇಲ್ಲಿ
ನಾನೀಯೇ ಕ್ರಿಯೆ, ಉತ್ಪನ್ನವಾಗಿ ಇಲ್ಲಿ, ಈ ನಿಂದಿ, ಈ ಕಾಣಿಸಿ, ಅಂಥ ಅಭಿವೃದ್ಧಿಯನ್ನು ಕಾಣಿಸಿದೆ, ಅಭಿವೃದ್ಧಿ. ನಾನೀಯೇ ಕ್ರಿಯೆ ಅಭಿವೃದ್ಧಿಯನ್ನು.	ನಿಂದಿ	ನಾನೀ ಕ್ರಿಯೆ ಅಭಿವೃದ್ಧಿಯನ್ನು ನಿಂದಿ ಕಾಣಿಸಿ, ನಾನೀ ಕ್ರಿಯೆ ಅಭಿವೃದ್ಧಿಯನ್ನು ನಿಂದಿ/ಇಲ್ಲಿ
ನಾನೀಯೇ ಕ್ರಿಯೆ, ಕಾಣಿಸಿ ಅಭಿವೃದ್ಧಿ ಯೇ, ಇಲ್ಲಿಯೇ ಅಂಥ ಅಭಿವೃದ್ಧಿಯನ್ನು ಕಾಣಿಸಿದೆ, ಅಭಿವೃದ್ಧಿ.	ನಿಂದಿ	—









1	2	3	4	5	6	7
११. १२. १३.	१४.	१५.	१६.	१७.	१८.	१९.
१०. ११. १२.	१३.	१४.	१५.	१६.	१७.	१८.
२०. २१. २२.	२३.	२४.	२५.	२६.	२७.	२८.
२९. ३०. ३१.	३२.	३३.	३४.	३५.	३६.	३७.
३८. ३९. ४०.	४१.	४२.	४३.	४४.	४५.	४६.
४७. ४८. ४९.	५०.	५१.	५२.	५३.	५४.	५५.
५६. ५७. ५८.	५९.	६०.	६१.	६२.	६३.	६४.
६९. ७०. ७१.	७२.	७३.	७४.	७५.	७६.	७७.
७९. ८०. ८१.	८२.	८३.	८४.	८५.	८६.	८७.
८९. ९०. ९१.	९२.	९३.	९४.	९५.	९६.	९७.
९९. १००. १०१.	१०२.	१०३.	१०४.	१०५.	१०६.	१०७.



*Robert John Morris*

**ଶିଖୀ ରେଖା : କିମ୍ବା ପିନ୍ଡରେ**

କ୍ଷେତ୍ର	ଜାଗି ପିନ୍ଡରେ	ଦେଇ ହୁଏଇଥିବା ଜାଗି	ଲାଗୁ
୧ କୋଣରେ ଉଚ୍ଚତାରେ, ପ୍ରକଟିକାଙ୍କ୍ଷା, ପ୍ରକାଶକାଙ୍କ୍ଷା, ଫେର ପଦ୍ଧତିରେ, ଉପରିକାଳୀକା ୨ କୋଣରେ	୩, ୩୩, ୩୯, ୩୯, ୩୯, ୩୯, ୩୯, ୪୮, ୪୯, ୫୦, ୫୦ ଦିନୀ, ୫୨, ୫୨, ୫୩, ୫୪, ୫୫ ଦିନୀ, ୫୨, ୫୨ ଦିନୀ, ୫୩ ୫, ୬, ୭, ୮୦, ୮୦, ୮୦, ୮୦, ୮୦ ୮୦ ଦିନୀ, ୯୮	୩୦	
୩ ଉଚ୍ଚତାରେ, ପାଇଁ ଦେଇ, ଉଚ୍ଚତାରେ, ଦେଇବାରେ ଉଚ୍ଚତାରେ ଉଚ୍ଚତାରେ	୩୧, ୩୨, ୩୩, ୩୫ ଦିନୀ, ୩୦		
୪ କିମ୍ବା, କିମ୍ବା ଉଚ୍ଚତାରେ ଉଚ୍ଚତାରେ ପଦ୍ଧତିରେ ଉଚ୍ଚତାରେ	୩, ୫, ୩୮, ୩୯, ୩୯, ୩୯ ଦିନୀ, ୩୦	୩	
୫ ପଦ୍ଧତି କିମ୍ବା, କିମ୍ବା ଉଚ୍ଚତାରେ, ପଦ୍ଧତିରେ ଉଚ୍ଚତାରେ	୩, ୫, ୩୮, ୩୯ ଦିନୀ, ୩୦	୩	
୬ ପଦ୍ଧତି କିମ୍ବା, କିମ୍ବା ଉଚ୍ଚତାରେ, ପଦ୍ଧତିରେ ଉଚ୍ଚତାରେ	୩, ୫, ୩୮, ୩୯ ଦିନୀ, ୩୦	୩	
୭ ପଦ୍ଧତି, ଉଚ୍ଚତାରେ ଉଚ୍ଚତାରେ, ଉଚ୍ଚତାରେ	୩୮, ୩୯ ଦିନୀ, ୩୦		
୮ ପଦ୍ଧତି, ଉଚ୍ଚତାରେ, ଉଚ୍ଚତାରେ	୩୮, ୩୯, ୩୯ ଦିନୀ, ୩୦	୩	
୯ ପଦ୍ଧତି, ଉଚ୍ଚତାରେ, ଉଚ୍ଚତାରେ	୩୮, ୩୯, ୩୯ ଦିନୀ, ୩୦	୩	
୧୦ ଉଚ୍ଚତାରେ, ଉଚ୍ଚତାରେ, ଉଚ୍ଚତାରେ	୩, ୩୮, ୩୯, ୩୯, ୩୯, ୩୯, ୩୯ ୩୯, ୩୯	୩	
		୩୩	

ଉଚ୍ଚତାରେ ଉଚ୍ଚତାରେ :	୩, ୩୮, ୩୯, ୩୯, ୩୯, ୩୯, ୩୯, ୩୯, ୩୯, ୩୯ ୩୯, ୩୯, ୩୯, ୩୯ ଦିନୀ, ୩୦	୩୦
ଉଚ୍ଚତାରେ ଉଚ୍ଚତାରେ :	୩୩, ୩୪, ୩୫, ୩୫ ଦିନୀ, ୩୩	୩
ଉଚ୍ଚତାରେ :	୩୩, ୩୪, ୩୫, ୩୫, ୩୫, ୩୫, ୩୫, ୩୫, ୩୫, ୩୫ ୩୫, ୩୫, ୩୫ ଦିନୀ, ୩୩	୩୦
ଉଚ୍ଚତାରେ ଉଚ୍ଚତାରେ :	୩୩, ୩୪, ୩୫, ୩୫ ଦିନୀ, ୩୩	୩

**ವರಗಳ ಸಂಖ್ಯೆ : ಶಾಸಕರ ಸಂಖ್ಯೆ**

ನಾಮ ನಾಮಗಳು	ನಾಮ ನಾಮಗಳು	ನಾಮ ನಾಮಗಳು	ನಾಮ ನಾಮಗಳು	ನಾಮ ನಾಮಗಳು	ನಾಮ ನಾಮಗಳು	ನಾಮ ನಾಮಗಳು	
ಅರ್ಥ	ಉತ್ತರ	L	106	ಉತ್ತರ	ಉತ್ತರ	46	154
	ದೀರ್ಘಾರ್ಥ	?	193	ದೀರ್ಘಾರ್ಥ	ದೀರ್ಘಾರ್ಥ	10	135
	ಅರ್ಥ	II	125	ಅರ್ಥ	ಅರ್ಥ	10	162
ಅರ್ಥ	ಉತ್ತರ	47	152	ಅರ್ಥ	ಅರ್ಥ	49	165
ಅರ್ಥ	ದೀರ್ಘಾರ್ಥ (ಉತ್ತರಗಳು)	26	123	ಅರ್ಥ	ಅರ್ಥ, ಅರ್ಥ	21	131
ಅರ್ಥ	ಅರ್ಥ	46	147	ಅರ್ಥ	ಅರ್ಥ	8	131
(ಅರ್ಥಗಳು)	(ಅರ್ಥಗಳು)			ಅರ್ಥ	ಅರ್ಥಗಳು	20	161
	ದೀರ್ಘಾರ್ಥ	?	109	ಅರ್ಥ	ಅರ್ಥ	21	169
	ಅರ್ಥ	70	110	ಅರ್ಥಗಳು	ಅರ್ಥಗಳು	20	116
ಅರ್ಥ (ಅರ್ಥ)	ಅರ್ಥಗಳು	44	138	ಅರ್ಥಗಳು	ಅರ್ಥಗಳು	10	107
	ಅರ್ಥ	38	129	ಅರ್ಥ	ಅರ್ಥ	47	145
	ಅರ್ಥಗಳು	91	137	ಅರ್ಥ	ಅರ್ಥ	90	146
ಅರ್ಥ	ಅರ್ಥ	22	131	ಅರ್ಥಗಳು	ಅರ್ಥಗಳು	28	119
ಅರ್ಥಗಳು	ಅರ್ಥಗಳು	5	107	ಅರ್ಥಗಳು	ಅರ್ಥಗಳು	3	104
ಅರ್ಥ	ಅರ್ಥ	47	123	ಅರ್ಥ	ಅರ್ಥ	10	121
ಅರ್ಥ	ಅರ್ಥ	11	114	ಅರ್ಥಗಳು	ಅರ್ಥಗಳು	28	117
	ಅರ್ಥ	12	111		ಅರ್ಥಗಳು	21	119
	ಅರ್ಥಗಳು	36	169	ಅರ್ಥಗಳು	ಅರ್ಥಗಳು	8	104
ಅರ್ಥ	ಅರ್ಥಗಳು	20	123	ಅರ್ಥಗಳು	ಅರ್ಥಗಳು	44	150
	ಅರ್ಥ	20	123	ಅರ್ಥಗಳು	ಅರ್ಥಗಳು	29	128
ಅರ್ಥಗಳು	ಅರ್ಥಗಳು	45	173	(ಅರ್ಥಗಳು)	(ಅರ್ಥಗಳು)		
ಅರ್ಥಗಳು	ಅರ್ಥಗಳು	41	155	ಅರ್ಥ	ಅರ್ಥ	14	141
ಅರ್ಥಗಳು	ಅರ್ಥ	30	162	ಅರ್ಥ	ಅರ್ಥ	18	123
ಅರ್ಥಗಳು	ಅರ್ಥ	32	148	ಅರ್ಥ	ಅರ್ಥ	20	134
ಅರ್ಥಗಳು	ಅರ್ಥ	28	134	ಅರ್ಥ	ಅರ್ಥ	18	134
ಅರ್ಥಗಳು	ಅರ್ಥಗಳು	10	143	ಅರ್ಥ	ಅರ್ಥ	18	146
ಅರ್ಥಗಳು	ಅರ್ಥಗಳು	11	142	ಅರ್ಥ	ಅರ್ಥ	16	170
	ಅರ್ಥ	10	140	ಅರ್ಥ	ಅರ್ಥ	26	132
ಅರ್ಥಗಳು	ಅರ್ಥಗಳು	17	199	(ಅರ್ಥಗಳು)			
ಅರ್ಥ	ಅರ್ಥಗಳು	16	137	ಅರ್ಥಗಳು	ಅರ್ಥಗಳು	4	106
ಅರ್ಥಗಳು	ಅರ್ಥ	18	171	ಅರ್ಥ	ಅರ್ಥ	10	104
	ಅರ್ಥಗಳು	10	173	ಅರ್ಥಗಳು	ಅರ್ಥಗಳು	17	139
ಅರ್ಥಗಳು	ಅರ್ಥ	18	164		ಎಂದು	21	110

**ପର୍ବତ ଜିଲ୍ଲା : ବିଭିନ୍ନ ଜଳ**

ଜଳ ନାମ	ଅକ୍ଷାଂଶ	ଉଚ୍ଚତା	ମୀ. ମୀଟି	ଜଳ ନାମ	ଅକ୍ଷାଂଶ	ଉଚ୍ଚତା	ମୀ. ମୀଟି
ପର୍ବତ	୩୫°୦୦'	୩୦	୩୩୭	ପର୍ବତ	୩୫°	୩୨	
ପର୍ବତ	ପର୍ବତ ପର୍ବତ	୩୫	୩୩୩	ପର୍ବତ	୩୫	୩୩୭	
ପର୍ବତ	ପର୍ବତ	୩୫	୩୪୫	ପର୍ବତ	୩୫	୩୩୨	
(ପର୍ବତ)		୩୫	୩୪୦	ପର୍ବତ	୩୫	୩୩୫	
	ପର୍ବତ	୩୫	୩୩୩	ପର୍ବତ	୩୫	୩୪୦	
ପର୍ବତ	ପର୍ବତ	୩୫	୩୩୦	ପର୍ବତ	୩୫	୩୪୦	
	ପର୍ବତ	୩୫	୩୩୧	ପର୍ବତ	୩୫	୩୭୩	
	ପର୍ବତ	୩୫	୩୩୫	ପର୍ବତ	୩୫	୩୭୯	
	ପର୍ବତ	୩୫	୩୩୯	ପର୍ବତ	୩୫	୩୮୫	
	ପର୍ବତ	୩୫	୩୪୦	ପର୍ବତ	୩୫	୩୮୮	
	ପର୍ବତ	୩୫	୩୪୧	ପର୍ବତ	୩୫	୩୯୦	
	ପର୍ବତ	୩୫	୩୪୨	ପର୍ବତ	୩୫	୩୯୩	
	ପର୍ବତ	୩୫	୩୪୩	ପର୍ବତ	୩୫	୩୯୫	
	ପର୍ବତ	୩୫	୩୪୪	ପର୍ବତ	୩୫	୩୯୬	
	ପର୍ବତ	୩୫	୩୪୫	ପର୍ବତ	୩୫	୩୯୮	
	ପର୍ବତ	୩୫	୩୪୬	ପର୍ବତ	୩୫	୩୯୯	
	ପର୍ବତ	୩୫	୩୪୭	ପର୍ବତ	୩୫	୪୦୦	
	ପର୍ବତ	୩୫	୩୪୮	ପର୍ବତ	୩୫	୪୦୧	
	ପର୍ବତ	୩୫	୩୪୯	ପର୍ବତ	୩୫	୪୦୨	
	ପର୍ବତ	୩୫	୩୪୩	ପର୍ବତ	୩୫	୪୦୩	
	ପର୍ବତ	୩୫	୩୪୪	ପର୍ବତ	୩୫	୪୦୪	
	ପର୍ବତ	୩୫	୩୪୫	ପର୍ବତ	୩୫	୪୦୫	
	ପର୍ବତ	୩୫	୩୪୬	ପର୍ବତ	୩୫	୪୦୬	
	ପର୍ବତ	୩୫	୩୪୭	ପର୍ବତ	୩୫	୪୦୭	
	ପର୍ବତ	୩୫	୩୪୮	ପର୍ବତ	୩୫	୪୦୮	
	ପର୍ବତ	୩୫	୩୪୯	ପର୍ବତ	୩୫	୪୦୯	
	ପର୍ବତ	୩୫	୩୪୩	ପର୍ବତ	୩୫	୪୧୦	
	ପର୍ବତ	୩୫	୩୪୪	ପର୍ବତ	୩୫	୪୧୧	
	ପର୍ବତ	୩୫	୩୪୫	ପର୍ବତ	୩୫	୪୧୨	
	ପର୍ବତ	୩୫	୩୪୬	ପର୍ବତ	୩୫	୪୧୩	
	ପର୍ବତ	୩୫	୩୪୭	ପର୍ବତ	୩୫	୪୧୪	
	ପର୍ବତ	୩୫	୩୪୮	ପର୍ବତ	୩୫	୪୧୫	
	ପର୍ବତ	୩୫	୩୪୯	ପର୍ବତ	୩୫	୪୧୬	
	ପର୍ବତ	୩୫	୩୪୩	ପର୍ବତ	୩୫	୪୧୭	
	ପର୍ବତ	୩୫	୩୪୪	ପର୍ବତ	୩୫	୪୧୮	
	ପର୍ବତ	୩୫	୩୪୫	ପର୍ବତ	୩୫	୪୧୯	
	ପର୍ବତ	୩୫	୩୪୬	ପର୍ବତ	୩୫	୪୨୦	
	ପର୍ବତ	୩୫	୩୪୭	ପର୍ବତ	୩୫	୪୨୧	
	ପର୍ବତ	୩୫	୩୪୮	ପର୍ବତ	୩୫	୪୨୨	
	ପର୍ବତ	୩୫	୩୪୯	ପର୍ବତ	୩୫	୪୨୩	

ord. função	ord detidora	ord co. Red.	ord Red.	ord função	ord detidora	ord co. Red.	ord Red.
adv.	disj	L1	2011	adv	adv	L1	303
	disjunt	LA	203		disjunt	LA	204
adv.	adverb	LT	203		adv	LT	278
	adverb	LO	201		adv	LO	229
adv.	advant	LS	209		advant	LS	272
adv.	advit	F	221		advit	F	294
	advit	H	217	advitiva	advitiva	H	247
advitiva	adv	vv	260	advitiva	advitiva	vv	246
	advitiva	VH	261	?	advitiva	VH	257
	advitiva	LA	295		advitiva	LA	163
advitiva (advit)	advitiva	LO	282		advitiva	L	218
	advitiva	(LAdvit)			advitiva	LO	244
	advitiva	LO	294	advitiva (advitiva)	advitiva (advitiva)	LO	258
advitiva	advit	LO	240	advitiva	advit	L	218

without cost to the sender or receiver.



